

ವಿಭಾಗ - 1

ಅಧ್ಯಾಯ-1

ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ-ತಂತ್ರಜ್ಞಾನದ ಪಾತ್ರ ಹಾಗೂ ಪ್ರಭಾವ

(Role and impact of science and technology in development of Indian information technology in public domain)

“Necessity is the mother of invention.”

ಮಾನವನ ಅಗತ್ಯತೆಗೆ ಹಾಗೂ ಕುಶಾಹಲಕ್ಕೆ ತಕ್ಷಂತೆ ಅವಿರತವಾಗಿ ಸಂಶೋಧನೆಗಳು ಮುಂದುವರೆದಿವೆ. ಬಾಹ್ಯಕಾಶದಿಂದ ಹಿಡಿದು ಭೂಗಭ್ರಶಾಸ್ತರವರೆಗೂ ಸಂಶೋಧನೆಗಳು ಮುಂದುವರೆದಿವೆ. ಹೀಗಾಗಿ ಇಂದಿನ ಆಧುನಿಕ ಯಂತ್ರ ವಿಜ್ಞಾನ-ತಂತ್ರಜ್ಞಾನವು ಹೊಸ ಹೊಸ ಕ್ಷೇತ್ರಗಳನ್ನು ಒಳಗೊಂಡು ನವೀನತೆ ಹಾಗೂ ನೂತನ ಸ್ವರೂಪ ಪಡೆಯುತ್ತಿರುವುದು ವಿಶೇಷ.

ಅಭಿಜಾತಯುಗದ ವಿಜ್ಞಾನ ಕ್ಷೇತ್ರಗಳೆಂದರೆ:

1. ಬಾಹ್ಯಕಾಶ
2. ಭೂಮಿ
3. ಸೌರವ್ಯಾಹ
4. ಭೌತಿಕ ಹಾಗೂ ನಿಸರ್ಗ ನಿಯಮಗಳು.

ಅಭಿಜಾತ ವಿಜ್ಞಾನವನ್ನು ಆರಂಭಿಸಿ ವಿಜ್ಞಾನ / ಮರಾಠನ ವಿಜ್ಞಾನ ಎನ್ನಬಹುದು. ಅಂದಿನ ಕಾಲದ ವಿಜ್ಞಾನಿಗಳನ್ನು ನಿಸರ್ಗ ತತ್ವಶಾಸ್ತ್ರಜ್ಞರು ಎಂದು ಕರೆಯಲಾಗುತ್ತಿತ್ತು. ಅಂದಿನ ವಿಜ್ಞಾನ-ತಂತ್ರಜ್ಞಾನವು ಈಗಿನಂತೆ ಸ್ವತಂತ್ರ ಶಾಖೆಯಾಗಿರಲಿಲ್ಲ. ಅದು ತತ್ವಶಾಸ್ತ್ರ/ಧರ್ಮದ ಒಂದು ಭಾಗವಾಗಿತ್ತು. ಪ್ರಾಚೀನ ಗ್ರೀಕ್ ರಾಜ್ಯದಲ್ಲಿ ಅರಿಸ್ಟಾಟಲ್ ಪ್ರಾರಂಭಿಸಿದ ಜೀವ ವಿಜ್ಞಾನದ ಪ್ರಮುಖ ಅಂಶಗಳು ಕ್ರಾರಿಕಾ ಕ್ರಾಂತಿಯ ಕಾಲದಲ್ಲಿ ಹೆಚ್ಚಿನ ವಿಸ್ತಾರ ಪಡೆದು, ಇಂದು ಜೀವಶಾಸ್ತ್ರವಾಗಿ ಮುಂದುವರೆದಿದೆ. ಅಂದಿನ ನಿಸರ್ಗ ತತ್ವಜ್ಞಾನವೇ ಇಂದಿನ ವಿಜ್ಞಾನ ಮತ್ತು ಅಂದಿನ ಪ್ರಾಯೋಗಿಕ ಜ್ಞಾನ ಇಂದಿನ ತಂತ್ರಜ್ಞಾನವಾಗಿದೆ.

ಪ್ರಾಯೋಗಿಕ ಜ್ಞಾನದ ಆಧಾರದ ಮೇಲೆ ಸೈಷಿಯಾದ ಸಂಶೋಧನೆಗಳಿಗೆ ಉದಾಹರಣೆ ಎಂದರೆ- ಮತ್ತು ಮಾನವಕ್ಕನುಸಾರವಾಗಿ ನಕ್ಷತ್ರಗಳ ಸ್ಥಾನದಲ್ಲಾಗುವ ಬದಲಾವಣೆಯನ್ನನುಸರಿಸಿ ಕ್ರೀ.ಪ್ರೊ.700ರಲ್ಲಿ ಗ್ರೀಕರು ಕ್ಯಾಲೆಂಡರ್ ತಯಾರಿಸಿದ್ದು, ಮೂಲತ: ಇಂದಿನ ವಿಜ್ಞಾನ ಆಧುನಿಕದ್ದು. ಆದರೆ ಈ ವಿಜ್ಞಾನ ತಂತ್ರಜ್ಞಾನದ ಬೇರುಗಳು ಅಂದಿನ ಕರಕುಶಲ ವಸ್ತುಗಳ ತಯಾರಿಕೆಯಲ್ಲಿತ್ತು ಎಂಬುದನ್ನು ನಾವು ಆರಂಭಿಸಿ ನಾಗರಿಕತೆಗಳಲ್ಲಿ ಬೆಳವಣಿಗೆ ಸಾಧಿಸಿದ Tigris-Euphrates ಕಣಿವೆ ಮತ್ತು ನೈಲಕಣಿವೆ ನಾಗರಿಕತೆಗಳಲ್ಲಿ ಕಾಣಬಹುದಾಗಿದೆ. ಲೋಹಶಾಸ್ತ್ರ, ಕೃಷಿ, ಸಾರಿಗೆ, ಸಮುದ್ರಯಾನದಲ್ಲಿ ಈ ನಾಗರಿಕತೆಯ ಜನತೆ ಸಾಮಾನ್ಯವಾಗಿ ಮುಂದುವರೆದಿದ್ದರು. ಅದೇ ರೀತಿ ಬೆಬಲೋನಿಯಾ (ಕ್ರೀ.ಪ್ರೊ.3000) ಸುಮೇರಿಯನ್ನರಿಗೆ ಚಕ್ರದ ವಾಹನ, ಕಂಡು ಲೋಹಶಾಸ್ತ್ರದ ಬಗ್ಗೆ ಅರಿವಿತ್ತು. ಈ ರೀತಿ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪ್ರಾಚೀನ ಕಾಲದಿಂದ ಕ್ಷೇಗೊಂಡ ಸಂಶೋಧನೆಗಳು ಮುಂದುವರೆದು ಮಾನವನ ಭೌತಿಕ ಜೀವನಕ್ಕೆ ಅನುಕೂಲಕ್ಕೆ ತಕ್ಷಂತೆ ಮಾಪಾಡು ಹೊಂದುತ್ತಿವೆ.

ವಿಜ್ಞಾನಕ್ಕೆ ಗ್ರೀಕರ ಕಣಿಕೆ ಅಪಾರವಾಗಿದೆ. ಇವರ ಕಣಿಕೆ ವೈದ್ಯಕೀಯ ಕ್ಷೇತ್ರದಿಂದ ಬಾಹ್ಯಕಾಶ ಕ್ಷೇತ್ರದವರೆಗೆ ವ್ಯಾಪಿಸಿದೆ. ರೇಖಾಗಣಿತದಲ್ಲಿ ಅಪಾರವಾದ ಸಂಶೋಧನೆ ವೈಧಾಗೋರಸ್‌ನ ನಿಯಮ ತ್ರಿಭುಜದ ಕರ್ಣ ಪ್ರಮೇಯ, ಸಮುದ್ರಯಾನದ ತಂತ್ರಗಳು, ಬಾಹ್ಯಕಾಶದ ಸೂರ್ಯಗ್ರಹಣ ಆಕಾಶಕಾಯಗಳು ಅಧ್ಯಯನದ ಕುರಿತಾದ ಸಂಶೋಧನೆಗಳು, 2ನೇ ಶತಮಾನದಲ್ಲಿಯೇ ಕಾಗದ ಶೋಧ, ಸಂಖ್ಯಾ ಪದ್ಧತಿ, ಸ್ಥಾನ ಬೆಲೆ ಮತ್ತು

ಸೋನ್ಯೇಯ ಶೋಧ ಮುಂತಾದವರ್ಗಳನ್ನು ಪ್ರಾಚೀನ ಜ್ಞಾನಿಗಳಾದಲ್ಲಿ ಸಂಶೋಧಿಸಿ ವಿಜ್ಞಾನಕ್ಕೆ ಆಗಲೇ ಅಪಾರ ಕೊಡುಗೆ ನೀಡಿರುವುದನ್ನು ಕಾಣಬಹುದಾಗಿದೆ.

ಭಾರತದಲ್ಲಿ ವಿಜ್ಞಾನದ ಬೆಳವಣಿಗೆ:

ಸ್ವಾತಂತ್ರ್ಯ ದೊರಕಿದ ನಂತರ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಅಪಾರವಾದ ಅವಕಾಶ ದೊರೆಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಸಾಮಾಜಿಕ ಬದಲಾವಣೆಯ ಒಂದು ಆಯಧ ಎನ್ನುವ ನಿರ್ದಿಷ್ಟ ನೀತಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗಳು ಸಾಬೀತು ಪಡಿಸಲು ಪ್ರಾರಂಭಿಸಿದವು. ಅಭಿವೃದ್ಧಿಯತ್ತ ಭಾರತದ ನಡಿಗೆಯು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಹೇಗೆ ಪಡೆಯಿತು. ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ಮತ್ತು ನೆರೆಹೊರೆಯ ಜೀನಾದೊಂದಿಗೆ ಹೋಲಿಸಿದಾಗ ಭಾರತದ ಮೂಲಭೂತ ಸೌಕರ್ಯಗಳು ಸಾಕಷ್ಟು ವ್ಯಾಪಕವಾಗಿ ನಿರ್ಮಾಣಗೊಂಡಿಲ್ಲವಾದರೂ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಡುತ್ತಿರುವ ಹೆಚ್ಚಿಗಳು ಶಾಖಾನೀಯವಾಗಿವೆ. ಸದ್ಯ ನೂತನವಾಗಿ ಹೊರಹೊಮ್ಮೆತ್ತಿರುವ ಕ್ಷೇತ್ರವಾದ ಬಾಹ್ಯಕಾಶ ಕ್ಷೇತ್ರವು 1970ರ ದಶಕದಿಂದ 2014ರ ಮಂಗಳಯಾನವರೆಗೆ ಪಯಣ ಬೆಳೆಸಿದೆ. ಕ್ಷೀಪಣಿ ತಂತ್ರಜ್ಞಾನದಲ್ಲಿ ಬ್ರಹ್ಮಾಂಡದಂತಹ ಮುಖ್ಯವಾದ ಕ್ಷೀಪಣಿಗಳನ್ನು ತಯಾರಿಸುವಲ್ಲಿ ಭಾರತವು ಸಫಲತೆ ಸಾಧಿಸಿದೆ. ಅಣು ತಂತ್ರಜ್ಞಾನದಲ್ಲಿ ಅಣುಸ್ತ ಸ್ನೋಟಿಗಳ ಪರೀಕ್ಷೆ, ಅಣು ವಿದ್ಯುತ್ ರಿಯಾಕರ್‌ ಮತ್ತು ಇಂದು ಅಣು ತಂತ್ರಜ್ಞಾನ ಹೊಂದಿರುವ ಕೆಲವೇ ರಾಷ್ಟ್ರಗಳಲ್ಲಿ ತನ್ನ ಹೆಸರನ್ನು ಪಡೆದಿದೆ. ಹಾಗೆಯೇ ವ್ಯಾಧಿಕ್ರಿಯ, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ ಮುಂತಾದ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತವು ಅಭಿವೃದ್ಧಿಯನ್ನು ಸಾಧಿಸುತ್ತಿದೆ.

ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ಮೌಲ್ಯ ವರ್ಣನೆ:

ಮೌಲ್ಯ ವರ್ಣನೆ ಎಂದರೆ ಒಂದು ವಸ್ತು ಅಥವಾ ಸರಕಿನ ಮೂಲರೂಪ ಅಥವಾ ಸ್ಥಿತಿಯಲ್ಲಿ ಬದಲಾವಣೆ ತಂದು ಅದರ ಬೆಲೆಯನ್ನು ಹೆಚ್ಚಿಸುವುದಾಗಿದೆ. ಉದಾಹರಣೆಗೆ ಬೆಳೆ, ಮೇವು, ಕಾಳಿ, ಧವಸ-ಧಾನ್ಯಗಳನ್ನು ಸಾಕುಪ್ರಾಣಿಗಳಿಗೆ ತಿನಿಸಿ ಪ್ರೋಟೀನೋಯಿಕ್ ಪ್ರೋಟೀನೊಂದ ಪಡೆಯುವುದು. ಗೋಧಿಯ ನೇರ ಬಳಕೆ ಮಾಡದೇ ಹಿಟ್ಟಿನ್ನು ಮಾಡಿ ಚಪಾತಿ, ಬ್ರೆಡ್, ಬೇಕರಿ ಉತ್ಪನ್ನ, ಮೈದಾ ಇತ್ಯಾದಿಯಾಗಿ ಬಳಕೆ ಮಾಡುವುದು, ಕೃಷಿಯಲ್ಲಿ ಜೈವಿಕ ತಂತ್ರಜ್ಞಾನದಿಂದ ಆಹಾರ ಸಂಸ್ಕರಣೆ, ಶೇಖರಣೆ, ಸಾಗಾಣಿಕಾ ತಂತ್ರ ಅಳವಡಿಕೆ. ತಣಿ ತಂತ್ರಜ್ಞಾನದ ಮೂಲಕ ಹೊಸ ಶಕ್ತಿಯಿತ ರೋಗಮುಕ್ತ ಲಾಭದಾಯಕ ತಣಿ / ಬೀಜಗಳ ಅಭಿವೃದ್ಧಿ ಪಡಿಸುವುದು, ಕೃಷಿ ಉತ್ಪನ್ನಗಳನ್ನು ಮಾರುಪುದಕ್ಕಾಗಿ e-market (e-commerce) ವ್ಯವಸ್ಥೆಯಿಂದ ಉನ್ನತಿಕರಣವಾದ ವ್ಯಾಪಾರ ಮಾಡುವುದು, ಮುಂತಾದವರ್ಗಳು ವಸ್ತುವಿನ ಮೌಲ್ಯವನ್ನು ಹೆಚ್ಚಿಸುತ್ತವೆ.

ಸ್ವಧಾರ್ತಕ ಮಾರುಕಟ್ಟೆಯಲ್ಲಿ ಕೃಷಿ ಉತ್ಪಾದಕರು ಸರಕಿನ ಸಂಸ್ಕರಣಾ ವೆಚ್ಚ ತಗ್ಗಿಸಿ ದೆಕ್ಕೆತೆಯನ್ನು ಹೆಚ್ಚಿಸಬೇಕಾಗಿದೆ. ಭಾರತದಲ್ಲಿ ಸರ್ಕಾರದ ಪ್ರೋತ್ಸಾಹಕ ಕ್ರಮಗಳಿಂದ ಮತ್ತು ಮೌಲ್ಯ ವರ್ಣನೆಯ ಕ್ರಮಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಕಂಡುಬರುತ್ತಿದೆ. ದೇಶದಲ್ಲಿನ ಶ್ರೀ ಸಾಮಾನ್ಯನ ಬದುಕಿನ್ನು ಸುಧಾರಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯಗಳು ಇನ್ನೂ ಪರಿಣಾಮಕಾರಿಯಾಗಿ ಬಳಕೆಯಾಗಬೇಕಾಗಿದೆ. 1950ರ ನಂತರ ಜಾರಿಗೆ ಬಂದ ಅನೇಕ ವಿಜ್ಞಾನ ನೀತಿಗಳು ಈ ನಿಟ್ಟನಲ್ಲಿ ಕಾರ್ಯ ಮಾಡಿವೆ. 1958ರ ವಿಜ್ಞಾನ ಸಂಬಂಧಿತ ನೀತಿಯ ಅಂಶಗಳು ಈ ಕೆಳಗಿನಂತಿವೆ.

1. ವಿಜ್ಞಾನ ಹಾಗೂ ವಿಜ್ಞಾನದ ಸಂಶೋಧನೆ ಮೂಲ ಮತ್ತು ಅನ್ವಯಿಕ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು.
2. ೩. ಉನ್ನತ ಗುಣಮಟ್ಟದ ವಿಜ್ಞಾನಿಗಳನ್ನು ಮತ್ತು ಸಂಶೋಧಕರನ್ನು ಸಾಕಷ್ಟು ಸಂಖ್ಯೆಯಲ್ಲಿ ಬದಗಿಸುವುದು. ಹಾಗೂ ಅವರ ಸೇವೆಯನ್ನು ದೇಶಕ್ಕೆ ಬಳಸುವುದು.
4. ವಿಜ್ಞಾನ ಶಿಕ್ಷಣ, ಕೃಷಿ, ಉದ್ಯಮ ಮತ್ತು ರಕ್ಷಣಾ ವಿಭಾಗದಲ್ಲಿ ತರಬೇತಿ ನೀಡುವುದು.
5. ಸ್ತ್ರೀ ಮರುಷರಲ್ಲಿಯ ರಚನಾತ್ಮಕ ಜ್ಞಾನ ಶಕ್ತಿಯನ್ನು ಉತ್ತೇಜಿಸಿ ವಿಜ್ಞಾನ ಚಟುವಟಿಕೆಯಲ್ಲಿ ಅದರ ಪ್ರಸಾರವನ್ನು ವಿಚಿತಗೊಳಿಸುವುದು.

5. ಸಾಮಾನ್ಯವಾಗಿ ದೇಶದ ಜನತೆಗೆ ವಿಜಾಣನದ ಜಾಣಾರ್ಥನೆ ಹಾಗೂ ಅನ್ವಯದಿಂದ ಸಿಗುವ ಪ್ರಯೋಜನಗಳನ್ನು ದೊರಕೆಸಿ ಕೊಡುವುದು. ವಿಜಾಣಿಗಳಿಗೆ ಒಳ್ಳೆಯ ಸೇವಾ ಅನುಕೂಲತೆಗಳನ್ನು ಒದಗಿಸಿ, ಅವರಿಗೆ ಗೌರವಾನ್ವಿತ ಸ್ಥಾನವಿಟ್ಟು, ನೀತಿಗಳ ಸೂಕ್ತಿಕರಣ ಹಾಗೂ ವಿಜಾಣಿಗಳಿಗೆ ಸಂಬಂಧವನ್ನು ಕಲ್ಪಿಸಿ ಮತ್ತು ಕಾಲಕಾಲಕ್ಕೆ ಇನ್ನಿತರ ಅವಶ್ಯಕತೆಗಳನ್ನು ಕೈಗೊಂಡು ಗುರಿ ಮಟ್ಟಲು ಭಾರತ ಸರ್ಕಾರ ನಿರ್ದರ್ಶಿಸಿದೆ.

ಪ್ರಚಲಿತ ವಿಜಾಣ ಹಾಗೂ ತಂತ್ರಜಾಣದಲ್ಲಿ ಭಾರತದಲ್ಲಿಯ ಬೆಳವಣಿಗೆ ಹಾಗೂ ರಾಷ್ಟ್ರಭಿವೃದ್ಧಿಯಲ್ಲಿ ವಿಜಾಣ ಹಾಗೂ ತಂತ್ರಜಾಣದ ಪ್ರಾಮುಖ್ಯತೆ:

ಇಂದು ಯಾವುದೇ ಹಂತದ ಅಭಿವೃದ್ಧಿಯೂ ಸಹ ತಂತ್ರಜಾಣದೊಂದಿಗೆ ತಳಕು ಹಾಕಿಕೊಂಡಿದೆ ಮತ್ತು ತಂತ್ರಜಾಣ ಬೆಳೆಯುವುದು ವಿಜಾಣ ಮುಂದುವರೆದಾಗ ಮಾತ್ರ. ಅದ್ದರಿಂದ ವಿಜಾಣ ತಂತ್ರಜಾಣ ಮತ್ತು ಅಭಿವೃದ್ಧಿ ಪರಸ್ಪರ ಅನುಪಾತದಲ್ಲಿರುತ್ತವೆ. ಯಾವ ದೇಶ ವಿಜಾಣ ತಂತ್ರಜಾಣ ಅನ್ವಯ / ಗರಿಷ್ಟ ಮಟ್ಟದಲ್ಲಿ ಬಳಸಿಕೊಳ್ಳುತ್ತದೆಯೋ ಅದರ ಅಭಿವೃದ್ಧಿಯಾಗುತ್ತದೆ. ಆಧುನಿಕತೆಗೆ ಮುಖ್ಯವಾಗಿ ಬೇಕಾಗಿರುವುದು ವಿಜಾಣ ತಂತ್ರಜಾಣದ ಜಾರಿ. ವಿಜಾಣ ತಂತ್ರಜಾಣದ ಅಳವಡಿಕೆಯಿಂದ ಜೀವನಮಟ್ಟಿ ಸುಧಾರಣೆಯಾಗುತ್ತದೆ. ವಿಜಾಣ ಹಾಗೂ ತಂತ್ರಜಾಣ ಜೀವನವನ್ನು ಸುಲಭವಾಗಿಸಿದೆ.

ಕೈಗಾರಿಕಾ ಬೆಳವಣಿಗೆ ಹಾಗೂ ನಗರೀಕರಣ:

ಭಾರತದ ಆರ್ಥಿಕತೆಯು ಪ್ರಮುಖವಾಗಿ ಗ್ರಾಮೀಣ ಸ್ವರೂಪವನ್ನು ಹೊಂದಿದೆ. ಕೃಷಿಯನ್ನು ವಲಂಬಿಸಿದೆ. ಭಾರತದ ಬಟ್ಟೆ ಜನಸಂಖ್ಯೆಯ ಶೇ.69ಕ್ಕೂ ಹೆಚ್ಚು ಮಂದಿ ಗ್ರಾಮಗಳಲ್ಲಿ ವಾಸಿಸುತ್ತಾರೆ. ಶೇ.65ರ ಆಸುಪಾಸಿನವ್ನು ಜನಸಂಖ್ಯೆ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿದೆ. ಹೀಗಾಗೆ ಭಾರತಕ್ಕೆ ಕೈಗಾರಿಕಾ ಬೆಳವಣಿಗೆ ಒಂದು ಸ್ವಾಲಾಗಿದೆ. ಈ ಕೈಗಾರಿಕಾ ಬೆಳವಣಿಗೆಯಲ್ಲಿ ವಿಜಾಣ ಹಾಗೂ ತಂತ್ರಜಾಣ ಮತ್ತು ಪಾತ್ರ ಹೊಂದಿದೆ. 18ನೇ ಶತಮಾನದಿಂದ ಈಚೆಗೆ ವಿಜಾಣ ಮತ್ತು ತಂತ್ರಜಾಣದ ಅವಿಷ್ಯಾರ ಆಧುನಿಕರಣದಿಂದ ಕೈಗಾರಿಕಾ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಮ್ಮ ಯಾವುದೇ ಸರ್ವಾಂಗೀಣ ಅಭಿವೃದ್ಧಿ ನೀತಿಯ ಮುಖ್ಯ ಭಾಗವಾಗಿ ವಿಜಾಣ ಹಾಗೂ ತಂತ್ರಜಾಣವು ಬೆಳೆಯುತ್ತಿದೆ. ಕೃಷಿ ಆಧಾರಿತ ಉದ್ದಿಮೆಗಳಿಗೆ ನೀಡುವ ಮೌಲ್ಯಾವ ಜೀದ್ಯೋಗಿಕರಣಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತದೆ. ಕೃಷಿ ಆಧಾರಿತ ಉದ್ದಿಮೆಗಳಿಗೆ ಸ್ಥಳೀಯ ಉದ್ದೇಶೀಲತೆಯನ್ನು ಮೌಲ್ಯಾಹಿಸುತ್ತದೆ. ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಗ್ರಾಮೀಣ ಜನರಿಗೆ ಉದ್ಯೋಗ ನೀಡಿ ನಗರ ವಲಸೆ ತಡೆಗಟ್ಟಿತ್ತದೆ. ಕೃಷಿ ಉದ್ದಿಮೆಗಳ ಮಹತ್ವ ಮನಗಂಡು ಪಂಚವಾರ್ಷಿಕ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀದ್ಯೋಗಿಕರಣ ಕಾರ್ಯಕ್ರಮವನ್ನು (NPRI) ಹೊಂಡಿಸಿದೆ.

ಕೃಷಿ ಆಧಾರಿತ ಭಾರತದಂತಹ ದೇಶಗಳಲ್ಲಿ ಕೃಷಿ ಸಂಬಂಧಿತ ಕೈಗಾರಿಕಾ ಬೆಳವಣಿಗೆ ಜನರ ಜೀವನ ಮಟ್ಟಿ ಸುಧಾರಣೆಯೊಂದಿಗೆ ಗ್ರಾಮೀಣ ಭಾಗದ ಅಭಿವೃದ್ಧಿ ಜೊತೆಗೆ ರಾಷ್ಟ್ರದ ಆರ್ಥಿಕತೆಗೆ ಉತ್ತಮ ಬಲವನ್ನು ಕೊಡುತ್ತದೆ. ಕೈಗಾರಿಕಾ ಬೆಳವಣಿಗೆಯಲ್ಲಿ ಎಲ್ಲಕ್ಕಿಂತ ವಿಜಾಣ ತಂತ್ರಜಾಣದ ಪಾತ್ರ ಬಹುಮುಖ್ಯವಾಗಿದ್ದು ಅದರ ಗರಿಷ್ಟ ಬಳಕೆ / ಅನ್ವಯದ ಮಹತ್ವವನ್ನು ಸರ್ಕಾರ ಮನಗಂಡು ಅದರ ಹೆಚ್ಚಿನ ಸಂಶೋಧನೆಗೆ ಮೌಲ್ಯಾಹಿಸಬೇಕಿದೆ. ಇಂದು ಭಾರತದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಲ್ಲಿ ಉದ್ದಿಮೆಗಳ ಅಲಭ್ಯತೆಯಿಂದ ಪ್ರತಿ ವರ್ಷವು ಶೇ.20 – ಶೇ.30ರಷ್ಟು ಹಾಳಾಗುತ್ತಿವೆ. ಉದಾ: ಆಹಾರ ಸಂಸ್ಕರಣೆ ಮತ್ತು ಶೇಖರಣೆ ಕೊರತೆಯಿಂದ ಹಣ್ಣು ತರಕಾರಿ ಮತ್ತು ಧವಸ-ಧಾನ್ಯ ಹಾಳಾಗುತ್ತಿವೆ.

ನಗರೀಕರಣ:

ಪ್ರಾಚೀನ ಭಾರತದಲ್ಲಿ ನಗರಗಳ ಉಲ್ಲೇಖ ಇದ್ದರೂ ಕಳೆದ ಎರಡು ದಶಕಗಳಿಂದ ನಗರೀಕರಣ ಮಾನವ ಜೀವನದ ಒಂದು ಮುಖ್ಯ ಅಂಶವಾಗಿದೆ. ನಗರೀಕರಣ ಕಲ್ಪನೆಯನ್ನು ಜನಸಂಖ್ಯೆ ಶಾಸ್ತ್ರದ ದೃಷ್ಟಿಯಿಂದ ಜನಸಾಂದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಮಾಜ ಶಾಸ್ತ್ರೀಯ ದೃಷ್ಟಿಯಿಂದ ವೈವಿಧ್ಯತೆ, ಪರಸ್ಪರ ಅವಲಂಬನ, ವೈಯಕ್ತಿಕ ಸಂಬಂಧಗಳು ಮತ್ತು ಸಮಾನತೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದೆ. ನಗರವೆಂಬುದು ದೊಡ್ಡ ಗಾತ್ರದ ಹೆಚ್ಚು ಜನಸಾಂದ್ರತೆಯಿಂಳು ಹಾಗೂ ಸಾಮಾಜಿಕವಾಗಿ ವೈವಿಧ್ಯತೆಯನ್ನು ಹೊಂದಿದ ಜನರ ಶಾಶ್ವತ ನೆಲೆಯಾಗಿದೆ.

ಭಾರತವು ಅಭಿವೃದ್ಧಿಯಲ್ಲಿ ರಾಷ್ಟ್ರವಾಗಿರುವುದರಿಂದ ಕ್ಯಾರೀಕರಣ ಹಾಗೂ ಆರ್ಥಿಕ ಚಟುವಟಿಕೆಗಳು ಸಹಜವಾಗಿ ನಗರೀಕರಣ ಪ್ರಕ್ರಿಯೆಗೆ ಸಹಾಯಕವಾಗಿವೆ. ಇತಿಹಾಸವನ್ನು ಅವಲೋಕಿಸಿದಾಗ ದೇಶ ಆರ್ಥಿಕ ಪ್ರಗತಿಯನ್ನು ಹೊಂದಿದಂತೆ ನಗರೀಕರಣ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಉಂಟಾಗುತ್ತದೆ. ನಗರೀಕರಣ ಪ್ರಕ್ರಿಯೆಗೆ ಈ ಕೆಳಗನ ಕಾರಣಗಳನ್ನು ಪಟ್ಟಿ ಮಾಡಬಹುದು.

- * ಜನಸಂಖ್ಯೆಯ ಹೆಚ್ಚು
- * ನಗರ ಪ್ರದೇಶಗಳಲ್ಲಿ ಕ್ಯಾರೀಕರಣ
- * ಸಾರಿಗೆ ಹಾಗೂ ಸಂಪರ್ಕಗಳಲ್ಲಿ ಪ್ರಗತಿ
- * ಆರ್ಥಿಕ ಚಟುವಟಿಕೆಯಲ್ಲಿನ ವ್ಯವಿಧ್ಯತೆ
- * ಮಾನವ ಸಂಪನ್ಮೂಲದ ವಲಸೆ
- * ಶೈಕ್ಷಣಿಕ ಹಾಗೂ ಆರೋಗ್ಯದ ಅಭಿವೃದ್ಧಿ

ನಗರೀಕರಣ ಪರಿಕಲ್ಪನೆ ಎಂದರೆ ಸುಮೃದ್ಧಿತ ನಿರ್ಮಾಣಕ್ಕಾಗಿ ನಗರ ಆಡಳಿತ ಮತ್ತು ಯೋಜನೆ ಅಪ್ಯಾತ್ಮವಾಗಿರಬೇಕು. ನಗರ ಅಭಿವೃದ್ಧಿ ರಾಜ್ಯಗಳ ವ್ಯಾಪ್ತಿಯ ವಿಷಯವಾದರೂ ರಾಜ್ಯಗಳಲ್ಲಿನ ಯೋಜನಾ ಮಂಡಳಿಗಳು ಸ್ವತಂತ್ರವಾಗಿ ನಗರಾಭಿವೃದ್ಧಿ ಕುರಿತಾಗಿ ಯಾವೋಂದು ಹೆಚ್ಚಿಯನ್ನು ಇರಿಸಿಲ್ಲ. ಭಾರತ ಯೋಜನಾ ಆಯೋಗವನ್ನೇ ಅವು ಒಮ್ಮೆಟ್ಟಿಗೆ ಅವಲಂಬಿಸಿದ್ದವು. ನಗರಾಭಿವೃದ್ಧಿಯ ಅತಿ ಮುಖ್ಯ ವಿಷಯಗಳಾದ ವಿದ್ಯುತ್, ರಸ್ತೆ, ವಸತಿ, ನೀರು ಮಾರ್ಪಾಕೆ, ಜರಂಡಿ ವ್ಯವಸ್ಥೆ, ಕೊಳಚೆ ಪ್ರದೇಶ ಅಭಿವೃದ್ಧಿ, ಅಗತ್ಯ ಮೂಲ ಸೌಕರ್ಯವನ್ನು ಒಳಗೊಂಡಿದೆ. ಇದೇ ಉದ್ದೇಶದಿಂದ ನಮ್ಮ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ (Smart City) ಯೋಜನೆಯು ಹುಟ್ಟಿಕೊಂಡಿದೆ.

ಕ್ಯಾರೀಕರಣ ಮತ್ತು ನಗರೀಕರಣ ಪರಸ್ಪರ ಪೂರಕವಾದ ಪರಿಭಾವನೆಗಳು 1990ರಲ್ಲಿ ಬಂದ ಭಾರತದಲ್ಲಿಯ ಆರ್ಥಿಕ ಬೆಳವಣಿಗೆಯಲ್ಲಿ ಪಟ್ಟಣ ಮತ್ತು ನಗರಗಳ ಪ್ರಮುಖ್ಯತೆಯನ್ನು ಮಾರಕ ಎಂದೇ ಹೇಳಲಾಗಿದೆ. ವಿಜ್ಞಾನ ತಂತ್ರಜ್ಞಾನ ಅಂಶಗಳು ನಗರೀಕರಣ ಪ್ರಕ್ರಿಯೆಗೆ ಹೆಚ್ಚಿನ ಮಾರಕ ಅಂಶಗಳು ಒದಗಿಸದವು. ಕ್ಯಾರೀಕರಣ ಕ್ಾರಂತಿ ಅವಿಷ್ಣೂರಾಗಳು, ತಂತ್ರಜ್ಞಾನವು, ಸಹಜವಾಗಿ ನಗರಕ್ಕೆ ಹೆಚ್ಚಿ ಜನರನ್ನು ಸೂಜಿಗಲ್ಲಿನಂತೆ ಆಕಾರಿಸಿತು. ಈ ಪ್ರಕ್ರಿಯೆ ಇನ್ನು ಮುಂದುವರೆದಿದೆ. ಇದಕ್ಕೆ ಜನಸಂಖ್ಯೆ ಹೆಚ್ಚಿಗೆ ಕಾರಣವಾಗಿದೆ.

ವಿಜ್ಞಾನ ಹಾಗೂ ತಂತ್ರಜ್ಞಾನಕ್ಕಾಗಿರುವ ರಾಷ್ಟ್ರೀಯ ನೀತಿ-ಕಾಲದಿಂದ ಕಾಲಕ್ಕೆ ನೀತಿಯ ಒದಲಾವಣೆಗಳು:

ವಿಜ್ಞಾನ ಸಂಬಂಧಿತ ನೀತಿ-1958: ಇದರ ಪ್ರಮುಖ ಉದ್ದೇಶಗಳು ಈ ಕೆಳಗಿನಂತಿವೆ.

* ವಿಜ್ಞಾನ ಹಾಗೂ ವಿಜ್ಞಾನ ಸಂಶೋಧನೆ ಮೂಲ ಅನ್ವಯಿಕ ಹಾಗೂ ಶೈಕ್ಷಣಿಕ ಈ ಪ್ರಭೇದಗಳ ಅಭಿವೃದ್ಧಿಯನ್ನು ಯೋಗ್ಯ ಸಾಧನಗಳಿಂದ ಹೊಂಡಿಸುವುದು, ಉತ್ತೇಜಿಸುವುದು.

* ಉನ್ನತ ಗುಣಮಟ್ಟದ ವಿಜ್ಞಾನಿಗಳನ್ನು ಮತ್ತು ಸಂಶೋಧಕರನ್ನು ಸಾಕಷ್ಟು ಸಂಖ್ಯೆಯಲ್ಲಿ ಒದಗಿಸುವುದು ಹಾಗೂ ಅವರ ಸೇವೆಯನ್ನು ದೇಶದ ಶಕ್ತಿಯ ಮುಖ್ಯ ಭಾಗವಾಗಿ ಪರಿಣಾಮಿಸುವುದು.

* ವಿಜ್ಞಾನ, ಶೈಕ್ಷಣಿಕ, ಕ್ರಾಂತಿಕ, ಉದ್ದೇಶ ಮತ್ತು ರಕ್ಷಣಾ ವಿಭಾಗ ಇವುಗಳು ದೇಶದ ಅವಶ್ಯಕತೆಗಳ ಮಾರ್ಪಾಕೆಗಾಗಿ ಸಾಕಷ್ಟು ಪ್ರಮಾಣದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಸಿಬ್ಬಂದಿಯ ತರಬೇತಿಗಾಗಿ ಸಾಧ್ಯವಿದ್ದಷ್ಟು ತ್ವರಿತವಾಗಿ ಕಾರ್ಯಕ್ರಮಗಳನ್ನು ಉತ್ತೇಜಿಸುವುದು.

* ಸ್ತ್ರೀ ಮರುಷರಲ್ಲಿಯ ರಚನಾತ್ಮಕ ಜ್ಞಾನಶಕ್ತಿಯನ್ನು ಉತ್ತೇಜಿಸಿ ವಿಜ್ಞಾನ ಚಟುವಟಿಕೆಯಲ್ಲಿ ಅದರ ಪ್ರಸಾರವನ್ನು ಖಚಿತಗೊಳಿಸುವಿಕೆ.

* ಸಾಮಾನ್ಯವಾಗಿ ದೇಶದ ಜನತೆಗೆ ವಿಜ್ಞಾನದ ಜ್ಞಾನಾಜ್ಞನೆ ಹಾಗೂ ಅನ್ವಯದಿಂದ ಸಿಗುವ ಪ್ರಯೋಜನಗಳನ್ನು ದೊರಕಿಸಿ ಕೊಡುವುದು, ವಿಜ್ಞಾನಿಗಳಿಗೆ ಒಳೆಯ ಸೇವಾನುಕೂಲತೆಗಳನ್ನು ಒದಗಿಸಿ ಅವರಿಗೆ

ಗೌರವಾನ್ನಿತ ಸಾಫ್ಟ್‌ನ ನೀಡಿ, ನೀತಿಗಳ ಸೂತ್ರೀಕರಣ ಹಾಗೂ ವಿಚಾನಿಗಳಿಗೆ ಸಂಬಂಧವನ್ನು ಕಲ್ಪಿಸಿ ಮತ್ತು ಕಾಲ ಕಾಲಕ್ಕೆ ಅವಶ್ಯಕನಿಂದಿರುತ್ತಿರುತ್ತದೆ ಇಂತಹ ಇನ್ನಿತರ ಕ್ರಮಗಳನ್ನು ಕೈಗೊಂಡು ಈ ಗುರಿಗಳನ್ನು ಮುಟ್ಟಲು ಭಾರತ ಸರ್ಕಾರ ನಿರ್ದರ್ಶಿಸಿದೆ.

* ಜನರ ಪ್ರಯತ್ನವಿಲ್ಲದೆ ರಾಷ್ಟ್ರದ ಏಳಿಗೆ ಅಸಾಧ್ಯ. ಆದುನಿಕ ಯುಗದಲ್ಲಿ ತಂತ್ರಜ್ಞಾನ ಕಚ್ಚು ಸಾಮಗ್ರಿ ಹಾಗೂ ಒಂದಂತಾಳ ಈ ಮೂರೂ ಸಂಗತಿಗಳ ಹೊಂದಾಣಿಕೆ / ಸಮನ್ವಯ ಅತಿ ಮುಖ್ಯವಾಗಿದೆ.

* ದೊಡ್ಡ ಪ್ರಮಾಣದಲ್ಲಿ ವಿಚಾನಿದ ಕೇಂದ್ರಿಕೃತ ವಿಕಾಸ ಹಾಗೂ ಒಂದು ದೇಶದ ಅವಶ್ಯಕತೆಗಳಿಗೆ ಅದರ ಅನ್ವಯ ಅವಶ್ಯ. ಇದು ಮಾನವ ಜೀವನ ಮೌಲ್ಯಗಳನ್ನೇ ಪ್ರಭಾವಿತಗೊಳಿಸಿದೆ. ನಾಗರಿಕತೆಗೆ ಹೊಸ ಜೈತನ್ಯ ಹಾಗೂ ಪ್ರೇರಕ ಶಕ್ತಿಯನ್ವಯಿಸಿದೆ.

* ಸಮಾಜದ ಪ್ರತಿ ಸದಸ್ಯನಿಗೆ ವೈಚಾನಿಕ ಮಾರ್ಗ, ವೈಚಾನಿಕ ಜ್ಞಾನಪದ್ಧತಿ ಹಾಗೂ ಉಪಯೋಗದಿಂದ ಮಾತ್ರ ನ್ಯಾಯಸಮೃತ ಭೌತಿಕ, ಸಾಂಸ್ಕೃತಿಕ ಸೌಕರ್ಯ ಹಾಗೂ ಸೇವೆಗಳನ್ನು ಒದಗಿಸಬಹುದು.

* ದೇಶದ ಸಂಪತ್ತು ಮತ್ತು ಸಮೃದ್ಧಿಯು ಜೈವಮೀಕರಣದಿಂದಾದ ಅದರ ಜನಬಲ ಉಪಯೋಗವು ವಿಚಾನಿದಲ್ಲಿ ಶಿಕ್ಷಣ ಹಾಗೂ ತಂತ್ರ ಕುಶಲತೆಯಲ್ಲಿನ ತರబೇತಿಯಿಂದ ಆಗಬೇಕಾಗುತ್ತದೆ.

ಹೊಸ ವಿಚಾನಿ ತಂತ್ರಜ್ಞಾನ ಮತ್ತು ನಾಬೀಷ್ಯ ನೀತಿ-2013:

(Science, Research and Innovation System for high technology led pothole India (SRISHTI)

ಈ ನೀತಿಯ ಗುರಿಗಳು ಈ ಕೆಳಗಿನಂತಿವೆ:

* ವಿಚಾನಿದ ಐಕ್ಯತೆ ದೇಶದ ಅಭಿವೃದ್ಧಿ ಯೋಜನೆಗಳಿಗೆ ವಿಚಾನಿ ಕ್ಷೇತ್ರದ ಹೊಂಡಿಯನ್ನು ಬೆಸೆಯುವುದು.

* ಸಂಶೋಧನೆ (ಅವಿಷ್ಠಾರ) ವ್ಯವಸ್ಥೆಯಿಂದ ಆರು ಜ್ಞಾನ ಶಕ್ತಿ ರಾಷ್ಟ್ರಗಳಲ್ಲಿ ಒಂದಾಗಿ ಭಾರತ ಹೊರಹೊಮ್ಮಬೇಕು. ಇದು ಈ ನೀತಿಯ ಆಶಯವಾಗಿದೆ.

ಇದರ ಜಾರಿಗಾಗಿ ಇಲಾಖೆಯ ನೀತಿ ಸಂಶೋಧನಾ ಕೋಶವನ್ನು ಸ್ಥಾಪಿಸಿದೆ. ಹೊಸ ಕಾರ್ಯಕ್ರಮ ವಿನ್ಯಾಸ ಕಾರ್ಯ ಯೋಜನೆ ಮತ್ತು ಜಾರಿಗಾಗಿ ಶೈಕ್ಷಣಿಕ ಸಂಸ್ಥೆಯಲ್ಲಿ ಮೂರು ನೀತಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ ವಿಚಾನಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಕೈಗೊಂಡಿರುವಂತಹ ಪ್ರಮುಖ ಯೋಜನೆಗಳು ಈ ಕೆಳಗಿನಂತಿವೆ.

1. Technology Mission - ICT:(DOST)
2. Climate Change Programme:-ವಾತಾವರಣ, ಹಿಮಾಲಯ ಪರಿಸರ ವ್ಯವಸ್ಥೆಯ ಸುಸ್ಥಿರತೆಗಾಗಿ ಮತ್ತು ವಾತಾವರಣ ಸುಸ್ಥಿರತೆಗಾಗಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೊತ್ತಾಹ ನೀಡುತ್ತದೆ.
3. Himalayan Geology Programme: (1986)
4. National mission on Bamboo Application (NMBA)
 - * ಒಂಬೂ ಅಭಿವೃದ್ಧಿ-ಆರ್ಥಿಕತೆ ಹೊತ್ತಾಹ.
5. Mission on Nano Science and Technology 2007
 - * ಮೂಲ ಸಂಶೋಧನೆಗಳಿಗೆ ಹೊತ್ತಾಹ.
 - * ಅನ್ವಯಿಕ ವಿಚಾನಿ ಮತ್ತು ತಂತ್ರಜ್ಞಾನ ಅಭಿವೃದ್ಧಿ.
 - * ಮಾನವ ಸಂಪನ್ಮೂಲ ಅಭಿವೃದ್ಧಿ.
 - * ಅಂತರಾಷ್ಟ್ರೀಯ ಸಹಕಾರ / ಒಪ್ಪಂದ.

6. Mission for Geospatial Application (2007)

* ಭಾರತದ ಕೈಗೆ ವ್ಯವಸ್ಥೆಯ ಉನ್ನತಿಕರಣ.

ಭಾರತದಲ್ಲಿಯ ವಿಜ್ಞಾನ ಹಾಗೂ ತಂತ್ರಜ್ಞಾನದ ಇಲಾಖೆಗಳು ಈ ಕೆಳಗಿನಂತಿವೆ:

* DST - Department of Science and Technology.

* CSIR - Department of Scientific and Industrial Research

* DAE - Department of Atomic Energy

* DOS - Department of Space - ISRO

* DBT - Department of Bio Technology

* DOD - Department of Ocean Development

* DST – ಪ್ರಾಥಮಿಕ ಮುಖ್ಯ ಕಾರ್ಯಗಳು

* NODA / Dept.

ರಾಷ್ಟ್ರೀಯ ಸಮಸ್ಯೆಗಳನ್ನು ಹೋಗಲಾಡಿಸಲು ತಂತ್ರಜ್ಞಾನವನ್ನು ವಾರ್ಷೀಕ್ರಿಯೆಕರಣಕ್ಕಾಗಿ ಕೈಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ಅವಶ್ಯಕತೆ ಆಧರಿಸಿ, ಗುರುತಿಸಿ ಸಂಶೋಧನೆಗಳನ್ನು ಗುರುತಿಸಿ ಮೌಲ್ಯಾಪಿಸುವುದು, ಮಾಹಿತಿ ತಂತ್ರಜ್ಞಾನವನ್ನು ಬಿತ್ತರಿಸುವುದು, ಶೈಕ್ಷಣಿಕ ವಿಜ್ಞಾನ ಹಾಗೂ ತಂತ್ರಜ್ಞಾನದ ಚಟುವಟಿಕೆಗಳ ಸಹಕಾರವನ್ನು ದೇಶದಲ್ಲಿ ಮೌಲ್ಯಾಪಿಸುವುದು ಮುಂತಾದ ಕಾರ್ಯಗಳನ್ನು ಈ ಮೇಲಿನ ಇಲಾಖೆಗಳು ನಡೆಸುತ್ತವೆ.

ಮೂಲ ಗಣಕಯಂತ್ರ (Basics of Computer):-

ಕಂಪ್ಯೂಟರ್ ಮಾನವನ ಶ್ರೇಷ್ಠ ಅವಿಷ್ಯಾರ. ಅದೊಂದು ವಿದ್ಯುನ್ನಾನ ಸಾಧನ. ಇದು ಈ ಕೆಳಗಿನ ಉಪಕರಣಗಳನ್ನು ಹೊಂದಿರುತ್ತದೆ.

Output Devices

Monitor (ಪರದೆ)

Printer

Input Devices

Key Board

Mouse

Joystick

Light Pen

Scanner

ಗಣಕಯಂತ್ರದಲ್ಲಿ ಎರಡು ವಿಧಗಳಿವೆ. ಅವುಗಳ ಗಾತ್ರದ ಆಧಾರದ ಮೇಲೆ ಈ ರೀತಿ ವಿಂಗಡಿಸಲಾಗಿದೆ. ಅವುಗಳು–

1. ಗಾತ್ರದ ಆಧಾರ (Mainframe Computer) ದೊಡ್ಡ ಸಂಸ್ಥೆ / ಸಮೀಕ್ಷೆಗಾಗಿ ಉಪಯೋಗಿಸುತ್ತದೆ. ಉದಾ: ಹವಾಮಾನ ಸಮೀಕ್ಷೆ ಮತ್ತು ಸಂಖ್ಯಾಶಸ್ತ್ರ ಸಂಸ್ಥೆ.

2. Micro Computer:- ಇದನ್ನು ಸಾರ್ವಜನಿಕ ಬಳಕೆಗೆ ಬಳಸಲಾಗುತ್ತದೆ. ಉದಾಹರಣೆಗೆ: Personal Computer (Desktop), Laptops, Table PC, Hand Held Computer, Mini Computer. ಈ ಗಣಕಯಂತ್ರಗಳನ್ನು ವಾಣಿಜ್ಯ ಸಂಸ್ಥೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಸೂಪರ್ ಕಂಪ್ಯೂಟರ್‌ಗಳು ಅತ್ಯಂತ ಹೇಗೆ, ಶಕ್ತಿಯುತವಾಗಿರುತ್ತವೆ. ಇವುಗಳನ್ನು ವೈಜ್ಞಾನಿಕ ಲೆಕ್ಕೆ, ಹವಾಮಾನ ಮುನ್ಹಾಚನೆ, ವೈಜ್ಞಾನಿಕ ಪ್ರಕ್ರಿಯೆಗಳಲ್ಲಿ, ಅಣು ತಂತ್ರಜ್ಞಾನ ಸಂಶೋಧನೆ, ವೈಜ್ಞಾನಿಕ ಸಂಶೋಧನೆ, ವಿನ್ಯಾಸ ವಿಶ್ಲೇಷಣೆಗಳಲ್ಲಿ ಬಳಸುತ್ತಾರೆ.

ಗಣಕಯಂತ್ರವು Software, Hardware ಎಂಬ ಎರಡು ಭಾಗಗಳನ್ನು ಒಳಗೊಂಡಿರುತ್ತದೆ.

Software:- ಇದು ಬಳಕೆದಾರನ ಮತ್ತು ಕಂಪ್ಯೂಟರ್‌ನ ಮಧ್ಯದ ಕೊಂಡಿಯಾಗಿದೆ. ಇದು ಕಂಪ್ಯೂಟರ್ ಮೌಗಾಂಗಳ ಸಂಗ್ರಹವಾಗಿರುತ್ತದೆ. ಇದು ಕಂಪ್ಯೂಟರಿಗೆ ಕಾರ್ಯ ನಿರ್ವಹಿಸಲು ಸೂಚನೆ, ನಿರ್ದೇಶನ ನೀಡುತ್ತದೆ. ಇದು ಮಾನವನ ದೇಹದಲ್ಲಿರುವ ನರಪೂರ್ವಕದಂತೆ ಕಾರ್ಯ ಮಾಡುತ್ತದೆ. EX:- HTML, PHP, ASP.NET, XML, C, C++, JAVA, UNIX, LINEX etc.,

* Software ವಿಧಗಳು:

1. System Software
2. Programming Software
3. Application Software

Hardware:- ಕಂಪ್ಯೂಟರ್‌ನ ಭೌತಿಕ ಭಾಗಗಳು ಮುಟ್ಟಿ ನೋಡಬಹುದಾದ ಭಾಗಗಳು. ಉದಾಹರಣೆಗೆ ಗಣಕಯಂತ್ರದ ಪರದೆ, CPU, ಕೆಬ್ಯೋಡ್, ಮೌಸ್ ಇತ್ಯಾದಿ.

ಕಂಪ್ಯೂಟರ್‌ನ ಉಪಯೋಗಗಳು: ಪ್ರತಿ ಕ್ಷೇತ್ರದಲ್ಲಿಯೂ ಕಂಪ್ಯೂಟರನ್ನು ಬಳಸುತ್ತಿದ್ದು, ಕೃಷಿಯಿಂದ ಹಿಡಿದು ಬಾಹ್ಯಕಾಶ ಕ್ಷೇತ್ರದವರೆಗೂ, ಮನೆಯಿಂದ ಹಿಡಿದು ದೊಡ್ಡ ದೊಡ್ಡ ಸಂಸ್ಥೆಗಳವರೆಗೆ ಇದು ಅತಿ ಅವಶ್ಯಕವಾದ ಯಂತ್ರವಾಗಿ ಹೆಸರುವಾಸಿಯಾಗಿದೆ. ಇದರ ಉಪಯೋಗಗಳು-

- * ದತ್ತಾಂಶ ಸಂಗ್ರಹ
- * ಕಚೇರಿ ಉಪಯೋಗ
- * ಮನರಂಜನೆಗಾಗಿ
- * ವಾಣಿಜ್ಯ ಮತ್ತು ವೈಯಕ್ತಿಕ ಬಳಕೆ
- * ಕೈಗಾರಿಕೆ
- * ನಿರ್ಮಾಣ ಕ್ಷೇತ್ರ
- * ಕೃಷಿ ಇತ್ಯಾದಿ

ಸಂಪರ್ಕ (Communication):- ಮಾಹಿತಿ ವಿನಿಮಯದ ಉದ್ದೇಶಕ್ಕಾಗಿ ಮಾಹಿತಿಯನ್ನು ಇಟ್ಟರು ಅಥವಾ ಹೆಚ್ಚು ಸಂಸ್ಥೆಗಳ ನಡುವೆ ಎರಡು ಪ್ರದೇಶಗಳ ನಡುವೆ ಕಳುಹಿಸುವ ಸ್ವೀಕರಿಸುವ ವ್ಯವಸ್ಥೆ ಇದಾಗಿದೆ. ಇದನ್ನು ಕೆಲವು ವಿದ್ಯುನ್ನಾನ ಸಾಧನಗಳ ಮೂಲಕ ಮಾಡಲಾಗುತ್ತದೆ.

ಉದಾ:- ದೂರದರ್ಶನ, ದೂರವಾಣಿ (ಮೊಬೈಲ್), ಅಂತರರಾಷ್ಟ್ರಿಯಾಗಿ ವಿನಿಮಯ ಮಾಡುವ ಇಟ್ಟರು ಅಥವಾ ಹೆಚ್ಚು ಸಂಸ್ಥೆಗಳ ನಡುವೆ ಎರಡು ಪ್ರದೇಶಗಳ ನಡುವೆ ಕಳುಹಿಸುವ ಸ್ವೀಕರಿಸುವ ವ್ಯವಸ್ಥೆ ಇದಾಗಿದೆ.

ದೂರದರ್ಶನ (Television):- ಒಂದು ಪರಿಣಾಮಕಾರಿ ಸಂಪರ್ಕ / ಸಂಪರ್ಕ ಮಾಡುವ ಮಾದರಿ, ಜಾನ್ ಲೋಗಿ ಚೇಯುವುದ್ದರಿಂದಿರುತ್ತದೆ. 20 ಮತ್ತು 21ನೇ ಶತಮಾನದಲ್ಲಿ ಪ್ರಮುಖ ಪಾತ್ರವಹಿಸಿದ ವಿದ್ಯುನ್ನಾನ ದೃಶ್ಯ ಸಾಧನ ಇದಾಗಿದೆ. ಇದರ ಉಪಯೋಗಗಳು ಈ ಕೆಳಗಿನಂತಿವೆ.

- * ಸಮೂಹ ಮಾರ್ಡ್ಯಮು, ಸುದ್ದಿ, ವಿಚಾರ ದೃಶ್ಯ.
- * ಮನರಂಜನೆ, ಚಲನಚಿತ್ರ, ಗೇಮಿಂಗ್.
- * ವಾಣಿಜ್ಯ.
- * ಶೈಕ್ಷಣಿ.

ಇದರಿಂದಾಗುವ ಅನಾನುಕೂಲತೆಗಳು:

- * ಅಪಾರ ಸಮಯ, ಶಕ್ತಿ ಅಪವ್ಯಯ.
- * ಆರೋಗ್ಯ ಸಮಸ್ಯೆ (ವ್ಯಾಯಾಮ / ಕೆಲಸ ಬಿಟ್ಟು ಟಿ.ವಿ.ಯನ್ನೇ ನೋಡುವವರ ಸಂಖ್ಯೆ ಹೆಚ್ಚಿರುವುದು).
- * ಸಂಬಂಧಗಳಲ್ಲಿ ಬಿರುಕು, ಪರಿಣಾಮ.
- * ಅಪರಾಧ ಕೃತ್ಯಗಳಲ್ಲಿ.
- * ಸಂಸ್ಕೃತಿಯ ಮೇಲೆ ಪರಿಣಾಮ.
- * ಮಕ್ಕಳ ಮನಸ್ಸಿನ ಮೇಲೆ ಪರಿಣಾಮ.
- * ವಿದ್ಯುತ್ ವ್ಯಯ ಇತ್ಯಾದಿ.

ದೂರವಾಣಿ:- ಗ್ರಹಾಂಬೆಲ್ ಎಂಬ ವಿಜ್ಞಾನಿಯು ಇದನ್ನು ಕಂಡುಹಿಡಿದರು. ಒಂದು ಪ್ರದೇಶದಿಂದ ಜಗತ್ತಿನ ಇನ್ನೊಂದು ಯಾವುದೇ ಪ್ರದೇಶದ ವ್ಯಕ್ತಿಯೊಡನೆ ಕ್ಷಣಾರ್ಥದಲ್ಲಿ ಉಪಗ್ರಹ ತಂತ್ರಜ್ಞಾನದ ಸಹಾಯದಿಂದ ಪರಸ್ಪರ ಮಾತನಾಡಲು ಬಳಸುವ ವಿದ್ಯುನ್ನಾನ್ ಸಾಧನವಾಗಿದೆ. ಇಂದು ಇದರ ಬಳಕೆ ಬಹು ಉದ್ದೇಶಗಳನ್ನು ಹೊಂದಿದೆ. ಉದಾಹರಣೆಗೆ: ಅಂತರರಾಷ್ಟ್ರೀಯ ಮುಂದುವರೆದ ಭಾಗವೇ Mobile Phones. ನಿಸ್ತಂತ್ರ ವಿದ್ಯುನ್ನಾನ್ ಸಾಧನ ಮೊಬೈಲ್ ಮೂಲಕ ಜಗತ್ತಿನಲ್ಲಿ ಇಂದು ಡಿಜಿಟಲ್ ಕ್ರಾಂತಿಯೇ ಆಗಿದೆ ಎಂದರೆ ತಪ್ಪಾಗಲಾರದು. ಜಗತ್ತು ಚಿಕ್ಕದಾಗಿದೆ. ಭೂಮಿ ಜಾಗತಿಕ ಮನೆಯಂತಾಗಿದೆ (Global house). ವಿಶ್ವ ಇಂದು ನಮ್ಮೆಲ್ಲರ ಕ್ಷಯಲ್ಲಿದೆ. ಕಾರಣ ಮೊಬೈಲ್‌ಗೆ ಅಂತರಾಳದ ಸಂಪರ್ಕ ಬಂದಿರುವುದು. ಇದರ ಪ್ರಮುಖ ಲಕ್ಷಣಗಳು ಮತ್ತು ಉಪಯೋಗಗಳು ಈ ಕೆಳಗಿನಂತಿವೆ.

- * ಇದೊಂದು ದೂರಸಂಪರ್ಕ (Tele-Communication) ಸಾಧನ.
- * Co-axial ಕೇಬಲ್ Office ಪ್ರೈಬರ್ ಮೂಲಕ ಜೊತೆಗೆ ತಂತ್ರಿಕೆಯಾಗಿ ವಿದ್ಯುತ್ವಾಂತೀಯ ತರಂಗ ಅಥವಾ ಸಂಕೆತಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವಂತೆ ಮಾಡುವ ತಂತ್ರಜ್ಞಾನ.
- * ಅತಿ ವೇಗವಾಗಿ ದತ್ತಾಂಶ ಮಾಹಿತಿಯನ್ನು ಇಂಟರ್ನೆಟ್‌ನಲ್ಲಿ ಪಡೆಯುವಂತೆ ಸಹಾಯ ಮಾಡುತ್ತದೆ.
- * ಇದು ತುಂಬಾ ವೇಗವಾಗಿ ಕಾರ್ಯನಿರತವಾರುವುದಲ್ಲದೆ ಇದೊಂದು ಶಾಶ್ವತ ಅಂತರಾಳ ಸಂಪರ್ಕ ವ್ಯವಸ್ಥೆ.
- * ಮೊಡೆಮ್ ವ್ಯವಸ್ಥೆಗಿಂತ ನೂರು ಪಟ್ಟು ವೇಗ.
- * ಒಂದೇ ಸಮಯದಲ್ಲಿ ಟೆಲಿಫೋನ್ ಹಾಗೂ ಅಂತರಾಳವನ್ನು ಬಳಸುವಲ್ಲಿ ಸಹಾಯ ಮಾಡುತ್ತದೆ.
- * ವೇಗವಾಗಿ ದತ್ತಾಂಶ Download ಗಾಗಿ.
- * Tele-health application
- * Video based
- * Distance Learning
- * E-Government
- * ತುರ್ತು ನಿರ್ವಹಣಾ ಕಾರ್ಯಚರಣಾ ಅನ್ವಯ.

Internet & Web:- ಇದು ಜಾಲಗಳ ಜಾಲ (Network of Network)ಆಗಿದ್ದ Networking Infrastructure ಎಂತಲೂ ಕರೆಯಲಾಗುತ್ತದೆ. ಇದು ಜಾಗತಿಕವಾಗಿ ಮಲೀಯನ್‌ಗಟ್ಟಲೆ ಕಂಪ್ಯೂಟರ್‌ಗಳನ್ನು ಸಂಪರ್ಕಿಸುತ್ತದೆ. ಈ ರೀತಿಯಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿರುವ ಯಾವುದೇ ಎರಡು ಅಥವಾ ಹೆಚ್ಚು ಕಂಪ್ಯೂಟರ್‌ಗಳು ಇಂಟರ್‌ನೆಟ್ ಇರುವಲ್ಲಿ ಸಂಪರ್ಕ ಹೊಂದಬಹುದು. ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಇದರ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ.

- * ಇದು ಗಡಿ ರಹಿತ ವಿನಿಮಯ / ಸಂಪರ್ಕ ತಂತ್ರಜ್ಞಾನವಾಗಿದೆ.
- * ಇದು ವಿವಿಧ ಭಾಷೆಗಳ ಮೂಲಕ (Protocols) ಮಾಹಿತಿ ರವಾನಿಸುತ್ತದೆ.
- ಇದರ ಉಪಯೋಗಗಳು ಈ ಕೆಳಗಿನಂತಿವೆ.
- * ಮಾಹಿತಿ ತಂತ್ರಜ್ಞಾನದಲ್ಲಿ ಪ್ರಮುಖವಾಗಿ ಬಳಸಲಾಗುತ್ತಿದೆ.
- * ಶಿಕ್ಷಣ.
- * ದೂರಸಂಪರ್ಕ.
- * ವಾಣಿಜ್ಯ ಕಾರ್ಯ ಚೆಟುವಟಿಕೆ.
- * ಮನೋರಂಜನೆ.
- * ಸಂಶೋಧನೆ ಸೇವಾಕ್ಷೇತ್ರ
- ಇತ್ಯಾದಿ.

ಭಾರತದಲ್ಲಿ 1995 VSNL ರಲ್ಲಿ ಮೊದಲ ಬಾರಿಗೆ ಅಂತರ್ರಾಷ್ಟ್ರಿಯ ಸಂಪರ್ಕ ಒದಗಿಸಿತು. ಇದು 1998ರಲ್ಲಿ ಖಾಸಗಿ ಕಂಪನಿಗಳಿಂದ ಆರಂಭವಾಯಿತು.

ಇದರಲ್ಲಿಯ ವಿಧಗಳು:-

- 1) LAN - Local Area Network
- 2) WAN - Wide Area Network

Web (www)-World wide web (W3):- ಟಿಪ್ಪು ಬನ್‌ರ್ ಲಿ ಇದನ್ನು ಕಂಡುಹಿಡಿದನು. ಇದು ವ್ಯಾಪಕವಾಗಿ ಮೊದಲ ಬಾರಿಗೆ ಲಭ್ಯವಾಗಿದ್ದು 1991ರಿಂದ. ಹಲವು ಕಂಪ್ಯೂಟರ್‌ಗಳ ನಡುವೆ ಮಾಹಿತಿಗಳನ್ನು ರವಾನಿಸಲು ವಿನಿಮಯ ಮಾಡಿಕೊಳ್ಳಲು ರೂಪಿಸಿರುವ ಸಂಪರ್ಕಗಳನ್ನು www ಎನ್ನುತ್ತೇವೆ. (www is an information system of inter linked hypertext document and other digital resources that are accessed via internet.)

IT ಕ್ಷೇತ್ರಗಳು:- IT ಎಂದರೆ Information Technology. ಗಣಕಯಂತ್ರ ಆಧಾರಿತ ಮಾಹಿತಿ ವ್ಯವಸ್ಥೆಯ ಅದರಲ್ಲಿಯೂ Computer ಮತ್ತು Hardware ಅಧ್ಯಯನ ಮತ್ತು ವಿನ್ಯಾಸ ಅಭಿವೃದ್ಧಿ ಜಾರಿ ಅಥವಾ ನಿರ್ವಹಣೆಯಾಗಿದೆ. ಸಾಮಾನ್ಯ ಅರ್ಥದಲ್ಲಿ ಮಾಹಿತಿಯನ್ನು ಉತ್ಪಾದಿಸಲು, ಯುಕ್ತ ಬಳಕೆಗೆ ಮಾಹಿತಿ ಸಂಗ್ರಹಿಸಲು ಮತ್ತು ಸಂಪರ್ಕಕ್ಕಾಗಿ ಇರುವ ಒಂದು ತಂತ್ರಜ್ಞಾನ ಇದಾಗಿದೆ. ಭಾರತದಲ್ಲಿ IT ಬೆಳವಣಿಗೆಯು ಒಂದು ಜ್ಞಾನ ಆರ್ಥಿಕತೆಯಾಗಿ ಗುರುತಿಸಿಕೊಂಡಿದೆ. ಭಾರತದ ಸೇವಾವಲಯದ ಬೆಳವಣಿಗೆಗೆ Information Technology ಕಾರಣವಾಗಿದೆ. ಹಾಗೂ GDP ವೃದ್ಧಿ, ಉದ್ಯೋಗ ಸೃಷ್ಟಿ, ಪ್ರತ್ಯೇಕ ರಫ್ತಿಗೆ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ.

BPO (Business Process Outsourcing):-

ಈಗ ಕಂಪನಿಗಳು ಮಹತ್ವದ ವ್ಯವಹಾರ ಚೆಟುವಟಿಕೆಗಳನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಮಾಹಿತಿ

ತಂತ್ರಜ್ಞನ ಚಟುವಟಿಕೆಗಳನ್ನು ಹೊರಗುತ್ತಿರುವುದು ಹೆಚ್ಚಿತ್ತಿದೆ. ಕಂಪನಿಗಳು ಆಯ್ದ ವ್ಯವಹಾರ ಚಟುವಟಿಕೆಗಳನ್ನು ಪರಿಣಿತ ಪಾಲುದಾರರಿಗೆ ಹೊರಗುತ್ತಿರುವುದು (BPO). ಹಣಕಾಸು, ಆರೋಗ್ಯ, ಲೆಕ್ಕಪತ್ರ ಕಂಪನಿಗಳು, ಮಾನವನ ಸಂಪನ್ಮೂಲ ಇತ್ತಾದಿ ಕ್ಷೇತ್ರಗಳಲ್ಲಿ ಹೊರಗುತ್ತಿರುವುದು ಅಗತ್ಯವಿದೆ. ಜಾಗತಿಕ ಮಟ್ಟದ 77 ಸಂಸ್ಥೆಗಳು ಕನಾರ್ಟಕದಲ್ಲಿವೆ. ಕಂಪನಿಗಳು ಅತ್ಯಂತ ಮಹತ್ವದ ಮಾಹಿತಿ ವಿನಿಮಯದಲ್ಲಿ ನಿರತವಾಗಿರುವುದರಿಂದ ಅವುಗಳ ಕಭೇರಿಗಳ ಭದ್ರತೆ ಮತ್ತು ಮಾಹಿತಿ ಸುರಕ್ಷತೆಯ ಬಗ್ಗೆ ವೃತ್ತಿಪರ ಕ್ರಮಗಳನ್ನು ಕೈಗೊಳ್ಳುವ ವಿಷಯದಲ್ಲಿ ಮಾರ್ಗದರ್ಶಿಯಾಗಿದೆ.

ಇ-ಆಡಳಿತ (e-Governance): ಸರ್ಕಾರವು ಸಮಾಜದ ಸಾಮಾನ್ಯ ಪ್ರಜೆಗೂ ವಿವಿಧ ರೀತಿಯ ಸೇವೆಯನ್ನು ಅವನು ಇರುವ ಕಡೆಗೆ ದಾಖಲೆ, ಪಾರದರ್ಶಕತೆ, ಸ್ವೇಚ್ಛತೆಯಿಂದ ಕೈಗೆಟುಹುದ ದರದಲ್ಲಿ ಭರವಸೆಯೋಂದಿಗೆ ಒದಗಿಸುವುದೆ ಇ-ಆಡಳಿತದ ಪ್ರಮುಖ ಉದ್ದೇಶವಾಗಿದೆ. ಇಲ್ಲಿ ಮಾಹಿತಿ ತಂತ್ರಜ್ಞನ ಇಲಾಖೆ ಅತೀ ಮಹತ್ವವಾದದ್ದು. ದೇಶ ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲಿ ಇದರ ಅಳವಡಿಕೆ ವಿವಿಧ ಯೋಜನೆ, ಕಾರ್ಯಕ್ರಮಗಳ ಮೂಲಕ ನಡೆದಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಅಳವಡಿಸಿಕೊಂಡಿವೆ. ಉದಾಹರಣೆಗೆ—

- * ಕನಾರ್ಟಕ ಪರಿಷಿ ಪತ್ರಿಕೆಗೆ – ಭೂಮಿ ಯೋಜನೆ
- * ರಾಜ್ಯದಲ್ಲಿ ಸರ್ಕಾರ ಯೋಜನೆ
- * ಪಡಿತರ (ಆಧಾರ ಮತ್ತು ನಾಗರಿಕ ಸರಬರಾಜು ಇಲಾಖೆ)
- * Mobile – ಒನ್‌, ಕನಾರ್ಟಕ ಒನ್‌, Bangalore One
- * UID Based - e-Governance (ಆಧಾರ ಯೋಜನೆ)
- * Aadhar ಮೂಲಕ ಸರ್ಕಾರದ ವಿವಿಧ ಯೋಜನೆಯ ಸಹಾಯ ಪಡೆಯಬಹುದು.
- * ಗ್ಯಾನ್‌ಡೋರ್ (ಜ್ಞಾನವಾಹಕ):— IT ಯನ್ನು ಹಳ್ಳಿಗಳ ಅಭಿವೃದ್ಧಿಗೆ
- * ದೇಶದಲ್ಲಿದೆ ವಿದ್ಯಾನ್ಯಾನ ಅಂಚೆ ಸೇವೆ ಅನುಷ್ಠಾನ, ರೈತರಿಗೆ ಬೆಳೆ ಮಾಹಿತಿ ಕ್ಷೇತ್ರ ಪೇಟೆ ಮಾಹಿತಿ ಇತ್ಯಾದಿ.
- * E-Sign, ಡಿಜಿಟಲ್ ಕೋಡಿಂಗ್ ಇತ್ಯಾದಿ.

ಇದರಿಂದಾಗುವ ಲಾಭಗಳು:—

- 1) ಪಾರದರ್ಶಕ ಸೇವೆ
- 2) ಬ್ರಹ್ಮಾಚಾರ ತಡೆಗಟ್ಟಬಹುದು
- 3) ಸಮಯ ಹಾಗೂ ಹಣದ ಉಳಿತಾಯ
- 4) ಸ್ವೇಚ್ಛ (Reliability) ವಿಶ್ವಾಸಾರ್ಥಕ
- 5) ದಕ್ಷತೆ (efficiency)
- 6) ಮನೆ ಬಾಗಿಲಿಗೆ ಸೇವೆ
- 7) ನಿರಂತರ ಮಾಹಿತಿ

ಇ-ಕಲೆಕೆ (e-Learning):— ಅಂತರ್ಜಾಲ ಮುಂತಾದ ಕಂಪ್ಯೂಟರ್ ನಿರ್ಮಿತ ಸಂಪರ್ಕ ಜಾಲ ವ್ಯವಸ್ಥೆಯ ಮೂಲಕ (IT Base) ಶಿಕ್ಷಣ ಒದಗಿಸುವುದಾಗಿದೆ. ಇದನ್ನು ಕಲಿಯುವವನ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಎನ್ನಬಹುದು. ಕಲಿಯುವವನ ಆಸಕ್ತಿ, ಅವನ ಪ್ರದೇಶ, ಅವನ ಸಮಯಕ್ಕೆ ಸಾಮರ್ಥ್ಯಕ್ಕೆ ಹೊಂದಿಕೊಳ್ಳುವಂತೆ ನಮ್ಮ ಶಿಕ್ಷಣ ವ್ಯವಸ್ಥೆಯಾಗಿದ್ದು ಸಾಂಪ್ರದಾಯಿಕ (ಶಿಕ್ಷಣ ವ್ಯವಸ್ಥೆ) ಕಲಿಕೆಯ ಬೆಂಬಲ ಶಕ್ತಿ ನೀಡಿದೆ.

ಇದರಿಂದಾಗುವ ಅನುಕಾಲಗಳು—

- * ಇದರ ಮೂಲಕ ಶಾಲೆ ಬಿಟ್ಟ ಯುವಕರಿಗೆ ದೂರ ಶಿಕ್ಷಣದ ಮೂಲಕ ಅಗತ್ಯ ಕೌಶಲ ನೀಡಬಹುದಾಗಿದೆ. ಶಿಕ್ಷಣ ಮುಂದುವರಿಕೆಗೆ ಅವಕಾಶ ನೀಡಿ ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

- * ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಶಿಕ್ಷಣ (ಉಪಗ್ರಹ ಆಧಾರಿತ)
- * ವಿದೀಯೋ ಕಾನ್ಸರ್ನಿಂಗ್ (VC)
- * ಕೇಂದ್ರ ಸರ್ಕಾರದ ಯೋಜನೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ICT ಅಕಾಡೆಮಿ ಸಭ್ಯನಿಗಾಗಿ ಕ್ಯಾರಿಕೆ ಮತ್ತು ಸಂಸ್ಥೆಗಳ ಜೊತೆ PPP ಮಾದರಿಯಲ್ಲಿ ಹಳಿಕಾಸಿನ ನೆರವು.

E-Commerce (ಇ-ವಾಣಿಜ್ಯ):

“ಎಲೆಕ್ಟ್ರಾನಿಕ್ಸ್ (ಸಾಧನಗಳ) ಅಥವಾ ಇಂಟರ್ನೆಟ್ ಮೂಲಕ ವಸ್ತುಗಳ ಖರ್ಚು ಮತ್ತು ಮಾರಾಟ”ವನ್ನು ಇ-ವಾಣಿಜ್ಯ ಎನ್ನುವರು. ಈ ವ್ಯಾಪಾರವು ಲಿಚಿತವಾದುದು, ಅನುಕೂಲಕರವಾದದ್ದು. ಕಾರಣ ದಿನದ 24 ಗಂಟೆಗಳ ಲಭ್ಯತೆ, ಜಾಗತಿಕ ತಲುಪುವಿಕೆ ಮತ್ತು ದಕ್ಷ ಗ್ರಾಹಕ ಸೇವೆ. ಇಂದು ಕಂಪ್ಯೂಟರ್ ಇಂಟರ್ನೆಟ್‌ನಿಂದ e-commerce, m-commerce (m-mobile) ಎಂದು ಇತ್ತಾದಿಯಾಗಿ ಕ್ರಾಂತಿ ವಾಡಲಾಗಿದೆ. ಇದರಿಂದ ಇಂದು ದೇಶದ ಆರ್ಥಿಕತೆ ಸುಧಾರಿಸುತ್ತಿದ್ದು, ಭಾರತದ GDP ಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ.

Digital divide & its prevention (ಡಿಜಿಟಲ್ ಡಿವೈಡ್ ಮತ್ತು ಅದರ ನಿರ್ಮಾಲನೆ)

ಡಿಜಿಟಲ್ ತಂತ್ರಜ್ಞಾನ ಇಡೀ ವಿಶ್ವವನ್ನು ಸನಿಹಂತೆ ತಂದಿರುವುದರ ಮೂಲಕ ಗಮನಾರ್ಹ ಪ್ರಭಾವ ಬೀರಿ ಇಡೀ ವಿಶ್ವವನ್ನು ಆವರಿಸಿಕೊಂಡು ಬಿಟ್ಟಿದೆ. ಪ್ರತಿ ಪ್ರಜೆಯನ್ನು ಜಾಗತಿಕ ಗ್ರಾಮದ ಭಾಗವನಾಗಿ ಮಾಡಿದೆ. ಒಂದರ್ಥದಲ್ಲಿ ವಿಶ್ವವು “ಡಿಜಿಟಲ್ ಸಮಾಜ”ವಾಗಿ ಪರಿವರ್ತನೆ ಹೊಂದುತ್ತಿದೆ. ಆದರೂ ನಗರ-ಗ್ರಾಮೀಣ ಪ್ರದೇಶಗಳ ಮಧ್ಯ ಸಾಕಷ್ಟು ಅಂತರವಿದೆ. ಡಿಜಿಟಲ್ ಮಾಹಿತಿ, ಎಲ್ಲರಿಗೂ, ಎಲ್ಲೆಡೆ ಸಮವಾಗಿ ಹಂಚಿಕೆ ಆಗುತ್ತಿಲ್ಲ. ಈ ಅಂತರವನ್ನೇ ಡಿಜಿಟಲ್ ಡಿವೈಡ್ ಎಂದು ಪರಿಗಣಿಸಲಾಗುತ್ತದೆ. ಸರ್ಕಾರ ಡಿಜಿಟಲ್ ಇಂಡಿಯಾದಂತಹ ಮಹತ್ವಾಕಾಂಕ್ಷೆ ಯೋಜನೆಗಳ ಮೂಲಕ ಈ ಕಂದರವನ್ನು ನಿರಾರಿಸಬೇಕಾಗಿದೆ.

ರಾಷ್ಟ್ರದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ:

ಯಾವುದೇ ಹಂತದ ಅಭಿವೃದ್ಧಿಯ ಯಾವಾಗಲೂ ತಂತ್ರಜ್ಞಾನದೊಂದಿಗೆ ಸಂಬಂಧ ಹೊಂದಿರುತ್ತದೆ. ತಂತ್ರಜ್ಞಾನದ ಅಭಿವೃದ್ಧಿಯು, ವಿಜ್ಞಾನದಲ್ಲಾಗುವ ಏಳಿಗೆಯ ಫಲಿತಾಂಶವಾಗಿದೆ. ಆದ್ದರಿಂದ ವಿಜ್ಞಾನ, ತಂತ್ರಜ್ಞಾನ ಮತ್ತು ಅಭಿವೃದ್ಧಿ (ಒಂದಕ್ಕೊಂದು) ಪರಸ್ಪರ ನೇರ ಸಂಬಂಧ ಹೊಂದಿದೆ. ವಿಜ್ಞಾನ ಎಂಬುದು ಜ್ಞಾನದ ವ್ಯವಸ್ಥಿತ ಅಧ್ಯಯನವಾಗಿದೆ. ಇದು ಸಂಗತಿಗಳ, ವಿದ್ಯಮಾನಗಳ, ತತ್ವ, ಸಿದ್ಧಾಂತಗಳನ್ನು ಒಳಗೊಂಡ ವಿಷಯವಾಗಿದೆ. ತಂತ್ರಜ್ಞಾನ ಎಂಬುದು ವಿಜ್ಞಾನದ ತತ್ವ / ಸಿದ್ಧಾಂತ / ಸೂತ್ರಗಳ ಅನ್ವಯವಾಗಿದೆ.

ಇಂದಿನ ಯಶಸ್ವಿ ಅರ್ಥಶಾಸ್ತ್ರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನವು ಅತ್ಯವಶ್ಯಕವಾಗಿದೆ. ಆಧುನಿಕ ಉಪಕರಣಗಳ ಬಳಕೆ ದಿನನಿತ್ಯ ಜೀವನದಲ್ಲಿ ಅತಿ ಅವಶ್ಯಕವಾಗಿದೆ. ಒಂದು ವೇಳೆ ರಾಷ್ಟ್ರ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸರಿಯಾಗಿ ಬಳಸದೇ ಹೋದರೆ, ಅದು ಬೆಳೆಯಿತ್ತಿರುವ ಜನಸಂಖ್ಯೆಯ ಬೇಡಿಕೆಗಳನ್ನು ಮೂರ್ಕೆಸಲಾಗದೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೇಶ ಅನಭಿವೃದ್ಧಿ ಎನಿಸಿಕೊಳ್ಳುತ್ತದೆ. ವಿಜ್ಞಾನ, ತಾಂತ್ರಿಕತೆಯನ್ನು ನಾವು ಅಭಿವೃದ್ಧಿಪಡಿಸದೆ ಹೋದರೆ ಅವುಗಳಿಗಾಗಿ ಇನ್ನೊಂದು ದೇಶದ ಮುಂದೆ ಕೈಚಾಚಬೇಕಾಗುತ್ತದೆ. ಆ ದೇಶದ ಕ್ರಿಯಾಂಬಿಯಾಗಿ ನಮ್ಮ (ಗೌರಾಜ್ಯ) ಸ್ವತಂತ್ರವನ್ನು ಅವರ ಕೈಯಲ್ಲಿಡಬೇಕಾಗುತ್ತದೆ.

ಒಂದು ದೇಶವನ್ನು ಅಭಿವೃದ್ಧಿ ಹೊಂದಿದ / ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ವಿಂಗಡಿಸುವುದು, ಅವು ಹೊಂದಿರುವ ಆರ್ಥಿಕ ಸ್ಥಿತಿಗಳಿಗೆ ಮತ್ತು ಅದಕ್ಕೆ ಕಾರಣವಾಗಿದ್ದು ಅವು ಬಳಸುವ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯವು ಆಗಿದೆ. ಇದನ್ನು ವಿಶೇಷಿಸಿ ನೋಡಿದಾಗ ವಿಜ್ಞಾನ ಮತ್ತು ತಂತ್ರಜ್ಞಾನದ ಶ್ರೇಷ್ಠಿಯತ ತಳಪಾಯ ಹೊಂದಿರುವ ದೇಶಗಳು ವೇಗವಾಗಿ ಅಭಿವೃದ್ಧಿ ಹೊಂದಿದೆ. ಉದಾಹರಣೆಗೆ ರಷ್ಯಾ, ಜಪಾನ್, ಬ್ರೆಜಿಲ್, ಚೀನಾ, ಭಾರತ, ವಿಶ್ವ ಭ್ಯಾಂಕಿನ ಅಂದಾಜಿನಂತೆ 2020 ವೇಳೆಗೆ ಜಗತ್ತಿನ 10 ದೊಡ್ಡ ಆರ್ಥಿಕತೆ ದೇಶಗಳಲ್ಲಿ ಎರಡು ಏಷ್ಯಾದಲ್ಲಿವೆ. ಅಂಟವು ಚೀನಾ, ಜಪಾನ್.

ಅಧ್ಯಾಯ-2

ಬಾಹ್ಯಕಾಶ ವಿಜ್ಞಾನ ಮತ್ತು ತಂತ್ರಜ್ಞಾನ (Space Science and Technology)

ಜಾಗತಿಕ ಬಾಹ್ಯಕಾಶ ಕಾರ್ಯಕ್ರಮಗಳ ಸಂಕ್ಷಿಪ್ತ ಇತಿಹಾಸ ಮತ್ತು ಇತ್ತೀಚಿನ ವಿದ್ಯಮಾನಗಳು ಈ ಕೆಳಗಿನಂತಿವೆ.

* ಮೊದಲ ರಾಕೆಟನ್ನು ತತ್ವಾನ್ವಯಿಸಿ ಉತ್ಪನ್ನ ಕ್ರಾಂತಿಕ ಪ್ರಯೋಜನಿಯ ಹೆಸರಾದ ರಾಕೆಟ್‌ಎಸ್‌ ಸಂಕ್ಷಿಪ್ತ ಇತಿಹಾಸ ಮತ್ತು ಇತ್ತೀಚಿನ ವಿದ್ಯಮಾನಗಳು ಈ ಕೆಳಗಿನಂತಿವೆ.

* ಜಗತ್ತಿನ ಮೊದಲ ಕೃತಕ ಉಪಗ್ರಹ ಸ್ಟುಟ್ಟಿಕ್‌ 01ನ್ನು ರಷ್ಯಾ ರಾಷ್ಟ್ರವು 1957ರಲ್ಲಿ ಉಡಾವಣೆ ಮಾಡಿತು.

* 1961 ರಷ್ಯಾದ ಯೂರಿ ಗ್ರಾಗೋರಿನ ಎಂಬ ವಿಜ್ಞಾನಿಯು ಬಾಹ್ಯಕಾಶಕ್ಕೆ ಪಾದಾರ್ಪಣೆ ಮಾಡಿದರು. ಬಾಹ್ಯಕಾಶಕ್ಕೆ ಪಾದಾರ್ಪಣೆ ಮಾಡಿದ ಮೊದಲ ಮಾನವ ಎಂದು ಹೇಬು ಪಡೆದರು.

* ಗಗನಯಾನಿ ಸ್ಟ್ರೋ ಅರ್ಥಸ್‌ಸ್ಟ್ರೋಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ.

* *Skylab* – ಅಮೆರಿಕಾದ ಮೊದಲ ಬಾಹ್ಯಕಾಶ ನಿಲ್ದಾಣ.

* ಹಲವು ಸಂಪರ್ಕ ಉಪಗ್ರಹಗಳು (1980) ಅಂಟಾರ್ಕಿಕಾದ ಮೇಲೆ ರಂಧ್ರ, ಚನ್ಮೋರ್ಚಿಲ್‌ ದುರಂತದ (1986) ಜಿತ್ರಣ, ಗೆಲಾಕ್ಸಿಯಲ್‌ ನಮ್ಮೆ ಸಾಫ್ಟ್, ನಕ್ಷತ್ರಗಳ ಪತ್ತೆ ಮುಂತಾದವುಗಳ ಅವಿಷ್ಯಾರ ಮಾಡಲಾಯಿತು.— ಮುಂತಾದವುಗಳು.

NASA (1958) - Washington, D.C

National Aeronautics and Space Administration ಇದನ್ನು ಶಾಂತಿಯುತ ನಾಗರಿಕ ಮನುಕುಲದ ಉನ್ನತಿಗಾಗಿ ಅಮೆರಿಕಾ ಸ್ಥಾಪಿಸಿತು. Curiosity Rover Missionನ್ನು August 6, 2012ರಂದು ಹಾರಿಬಿಡಲಾಯಿತು. ಮಂಗಳ ಗ್ರಹದ ಅಧ್ಯಯನದ ಗುರಿಯನ್ನು NASA ಹೊಂದಿದ್ದ ಇದನ್ನು Mass exploration programme ಎಂದು ಕರೆಯುತ್ತಾರೆ. ಮಾನವ ವಾಸಕ್ಕೆ ಯೋಗ್ಯ ವಾತಾವರಣದ ಕುರುಹುಗಳಾದ ತಾಪ ವಾತಾವರಣದ ಆದ್ರ್ಯತೆ, ಸೂಕ್ಷ್ಮಾಳು ಜೀವಿಗಳ ಚಟುವಟಿಕೆ, ಭೂಮಿ, ನೀರಿನ ಅಸ್ಥಿತ್ವ ಇದೆಯೇ? ಇತ್ತೀ? ಹಿಂದೆ ಜೀವಿಗಳು ಬದುಕಿದ್ದವೇ? ಎಂಬ ವಿಷಯಗಳ ಬಗ್ಗೆ ಅಧ್ಯಯನವನ್ನು ನಾಸಾ ವಿಜ್ಞಾನಿಗಳು ಕೈಗೊಂಡು ಸಫಲತೆ ಸಾಧಿಸಿದ್ದಾರೆ.

Current Global Space Programmes : ಇತ್ತೀಚಿನ ಬಾಹ್ಯಕಾಶದ ಕಾರ್ಯಕ್ರಮಗಳು:

* ಇರಾನ್ ಜನವರಿ 2013ರಲ್ಲಿ ಯಶ್ವಿಯಾಗಿ ಬಾಹ್ಯಕಾಶಕ್ಕೆ ಮಂಗನನ್ನು ಕಳಿಸುವ ಮೂಲಕ, ಬಾಹ್ಯಕಾಶಕ್ಕೆ ಮಾನವ ಸಹಿತ ನೋಕೆ ಕಳುಹಿಸುವ ನಿಟ್ಟನಲ್ಲಿ ಮೊದಲ ಇಸ್ಲಾಮಿಕ್ ದೇಶವೆಂಬ ಸಾಧನೆ ಪಡೆದಿದೆ.

* 2008ರಲ್ಲಿ ರಷ್ಯಾ ಮತ್ತು USA ನಂತರ ಜೀನಾ ಬಾಹ್ಯಕಾಶಕ್ಕೆ ಮಾನವನನ್ನು ಕಳುಹಿಸಿದ 3ನೇ ದೇಶ.

* ರಷ್ಯಾದ ಮಾನವರಹಿತ moon mission 2015ರಲ್ಲಿ ಉಡಾವಣೆ ಆಯಿತು.

* NASA: ಮಾನವ ಸಹಿತ ಮಂಗಳ ಗ್ರಹಕ್ಕೆ ಹೋಗಿ ವಾಪಸ್ತಾಗುವ ಗುರಿಯನ್ನು ಹೊಂದಿದೆ.

ಭಾರತದಲ್ಲಿ ಬಾಹ್ಯಕಾಶ ಕಾರ್ಯಕ್ರಮಗಳು: **INSAT, IRS ವ್ಯವಸ್ಥೆಗಳು, EDUSAT ಹಾಗೂ ಚಂದ್ರಯಾನ-1** ಹಾಗೂ ಭವಿಷ್ಯದ ಕಾರ್ಯಕ್ರಮಗಳು:-

ರಾಷ್ಟ್ರದ ಅಭಿವೃದ್ಧಿಯಲ್ಲಿ ಬಾಹ್ಯಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯನ್ನು ಸ್ವಾವಲಂಬಿಯಾಗಿಸುವುದು ಭಾರತದ ಗುರಿಯಾಗಿದೆ. ಇದಕ್ಕಾಗಿ ಕೈಗೊಂಡು ಕೆಲವು ಕ್ರಮಗಳು ಈ ಕೆಳಗಿನಂತಿವೆ.

1. ಸಂಪರ್ಕ ಉಪಗ್ರಹಗಳು:- ದೂರ ಸಂಪರ್ಕ, ಟಿವಿ, ರೇಡಿಯೋ ಸಂಪರ್ಕ.

2. ದೂರ ಸಂಪರ್ಕ ಉಪಗ್ರಹಗಳು:- ಸಂಪನ್ಮೂಲ ಸಮೀಕ್ಷೆ / ಅಧ್ಯಯನ ಪರಿಸರ ನಿರ್ವಹಣೆ ಮತ್ತು ಹವಾಮಾನ ಸೇವೆ.
3. ಈ ಮೇಲಿನ ಗುರಿ ಸಾಧಿಸಲು ಉಡಾವಣಾ ವಾಹಕಗಳು ಮತ್ತು ಅತ್ಯಾನ್ತ ಉಪಗ್ರಹಗಳ ತಂತ್ರಜ್ಞಾನ ಅಭಿವೃದ್ಧಿ.

ಭಾರತೀಯ ಪ್ರೋಮೆ ಕಾರ್ಯಕ್ರಮ 1963ರಲ್ಲಿ ತಿರುವನಂತಪುರದ ಬಳಿಯಿರುವ ತುಂಬಾ ಉಡಾವಣಾ ಕೇಂದ್ರದಿಂದ ಅಮೇರಿಕಾದ ಅನ್ಸೇಟರ್ ರಾಕೆಟನ್ನು ಹಾರಿಸುವ ಮೂಲಕ ಪ್ರಾರಂಭವಾಯಿತು. ಭಾರತದಲ್ಲಿ ಬಾಹ್ಯಕಾಶ ಚಟುವಟಿಕೆಗಳು ಅರಂಭಗೊಂಡಿದ್ದು 1962ರಲ್ಲಿ. ಭಾರತದ ರಾಷ್ಟ್ರೀಯ ಬಾಹ್ಯಕಾಶ ಸಂಶೋಧನಾ ಸಮಿತಿಯ ಸ್ಥಾಪನೆಯೊಂದಿಗೆ. ಇದೇ ವರ್ಷ ಕೇರಳದ ತಿರುವನಂತಪುರದ ಬಳಿ ತುಂಬಾ Equatorial Rocket Launching Station (TERIS) ಆರಂಭವಾಯಿತು. 1969ರಲ್ಲಿ ISRO - Indian Space Research Organisation ನ್ನು ಪ್ರಾರಂಭಿಸಲಾಯಿತು. 1972ರಲ್ಲಿ Department of Space (DOS)ನ್ನು ಪ್ರಾರಂಭಿಸಲಾಯಿತು. ಬಾಹ್ಯಕಾಶ ಆಯೋಗವು ಬಾಹ್ಯಕಾಶ ನೀತಿಗಳನ್ನು ರೂಪಿಸುತ್ತದೆ. ಬಾಹ್ಯಕಾಶ ಕಾರ್ಯಕ್ರಮ ಜಾರಿಯ ಉಸ್ತುವಾರಿ ಮತ್ತು ಅದರ ಅಭಿವೃದ್ಧಿ ಅನ್ವಯಗಳನ್ನು ರಾಷ್ಟ್ರದ ಸಾಮಾಜಿಕ - ಆರ್ಥಿಕ ಬೆಳವಣಿಗೆಯಲ್ಲಿ ತರುವ ಕಾರ್ಯ ಮಾಡುತ್ತದೆ.

ISROನ ಕಾರ್ಯಗಳು:- ಇದು ಯೋಜನೆಗಳನ್ನು ರೂಪಿಸುತ್ತದೆ ಮತ್ತು ಬಾಹ್ಯಕಾಶ ಕಾರ್ಯಕ್ರಮಗಳ ನಿರ್ವಹಣೆ, ತಾಂತ್ರಿಕತೆ ಅಭಿವೃದ್ಧಿಯ ಕುರಿತಾದ ಸಮಗ್ರ ಕಾರ್ಯಗಳನ್ನು ಮಾಡುತ್ತದೆ. ಇಸ್ಲೋ ಈ ಕೆಳಗಿನವುಗಳ ಕುರಿತಾದ ಕಾರ್ಯಗಳನ್ನು ನೇರವೇರಿಸುತ್ತದೆ.

- * ಉಪಗ್ರಹ ಸಂಪರ್ಕ
- * ಭೂ ಏಕ್ಷಣೆ
- * ಉಡಾವಣಾ ವಾಹಕಗಳು
- * ಬಾಹ್ಯಕಾಶ ವಿಚಾರಣೆ
- * ವ್ಯವಸ್ಥೆಯ ವಿಶ್ಲಾಸಾರ್ಥಕತೆ ಮತ್ತು ಗುಣಮಟ್ಟ
- * ವಿಕೋಪ ನಿರ್ವಹಣೆ ಮೌಲ್ಯಾಂಶ
- * ಸಂಶೋಧನೆ
- * ಅಂತರಾಷ್ಟ್ರೀಯ ಸಹಕಾರ
- * ವ್ಯವಸ್ಥೆಯ ವಿಶ್ಲಾಸಾರ್ಥಕತೆ ಮತ್ತು ಗುಣಮಟ್ಟ
- * ರಕ್ಷಣೆ, ಪ್ರಕಾಶನ
- * ಆರ್ಥಿಕ ವಿಶ್ಲೇಷಣೆ ಬಜೆಟ್

ಉಪಗ್ರಹ ತಂತ್ರಜ್ಞಾನ ಕ್ಷೇತ್ರವನ್ನು ಭಾರತ ಪ್ರೇರಿಸಿದ್ದು 70ರ ದಶಕದಲ್ಲಿ. ಡಾ. ವಿಕ್ರಮ ಸಾರಾಬಾಯ್ ರವರ ದೂರದೃಷ್ಟಿಯಿಂದಾಗಿ ಭಾರತವು ಬಾಹ್ಯಕಾಶ ವಿಚಾನದಲ್ಲಿ ಮುಖ್ಯವಾದ ಗುರಿಗಳನ್ನು ಸಾಧಿಸಲು ನಂತರದಲ್ಲಿ ಸಾಧ್ಯವಾಯಿತು. ಪ್ರೌಸತೀಶ ಧವನ್, ಪ್ರೌರ್ಯ.ಆರ್.ರಾವ್ ಮತ್ತು ಡಾ.ಕಸ್ತೂರಿ ರಂಗನ್, ಶ್ರೀ ಜಿ.ಮಾಧವನ್ ನಾಯರ್ ರವರುಗಳ ನೇತ್ಯತ್ವದಲ್ಲಿ ಇನ್ನಷ್ಟು ಕಾರ್ಯಕ್ರಮಗಳು ಮುಂದುವರೆದವು. ಭಾರತದ ಬಾಹ್ಯಕಾಶ ಕೇಂದ್ರದ ಸಾಧನೆಗಳು ಈ ಕೆಳಗಿನಂತಿವೆ.

* ಸಂಮಾಂವಾಗಿ ಭಾರತದಲ್ಲಿಯೇ ರಚಿಸಿದ ಪ್ರಥಮ ಅನ್ಸೇಟರ್ ರಾಕೆಟನ್ನು ತುಂಬಾ ಉತ್ತರ ಕೇಂದ್ರದಿಂದ 1967ರಲ್ಲಿ ಉಡಾವಣೆ ಮಾಡಲಾಯಿತು.

- * 1980ರಲ್ಲಿ ರೋಹಿಣಿ ಉಪಗ್ರಹ ಯಶಸ್ವಿ ಉಡಾವಣೆ.
- * ಭಾರತದ ಪ್ರಥಮ ಕೃತಕ ಉಪಗ್ರಹ ಆಯಂಭಟ ಉಡಾವಣೆ.

* भारतद उडावणा वाहकगळु:- भारतीय बाह्यकाश संशोधना संस्था (इस्ट्रो)यवरु 4 बगेंय उडावणा वाहकगळन्नू रचिसिद्धारै. अप्रगळु-

1. SLV - Satellite Launching Vehicle-4/40-50 kg

2. ASLV - Augmented SLV(वर्धक उड्डयन वाहन) भारतीय वाहन सामृद्ध्य 150 kg-5ने हैं

3. PSLV - Polar SLV भारतीय वाहन सामृद्ध्य-1600 kg – 4ने हैं

4. GSLV - Geo Stationary SLV 2 ton+3ने हैं

क्रयोजनिको इंजिनो इदु बिंदु राकेटोन इंजिनो आगिदे. इदरली अनिल रोपद जलजनक मत्तु आप्लजनकगळन्नू द्रुत रोपदली तुंबुवुदरिंद किमे गात्रदली अति हेच्चिन मत्तु दक्ष इंधन तुंबुभमुदु. इदरिंद उंटागुव नोकुबल बीरल्लू इंजिनोगालिंत हेच्चागिद्दू राकेटोन कायर्दक्षते अधिकगोल्लुतदे. तो तंत्रज्ञान होंदिरुव अमेरिका, रश्या, जपान, फ्रान्स मत्तु चीना नंतर भारत सान्न पदेदिदे. 2014 जनवरी 5, सूदेती निमित्त क्रयोजनिको तंत्रज्ञान उत्तरांद ग्रेनेट उडावणे वाडलायितु.

* INSAT व्यवस्थे:- INSAT एंदरे Indian National Satellite (भारतद राष्ट्रीय उपग्रह व्यवस्थे) इप्रगळु सूदेतदली तंयारिसिद एविदेंद्रीत उपग्रह सरणी दूर संपर्कदली क्रांतियन्नूंठु व्याप्तिदव. इवु भूस्थिर उपग्रहगालिद्दू, भू मध्य रैख्यिंद एत्रक्षे सुवारु 36000 कि.मी. क्षेयली जै.एस०.एल०.वि सहायदिंद उडावणे यागुत्तवे. 1960रली डा.साराबायी भारत राष्ट्रीय उपग्रह व्यवस्थेयोंदर (INSAT) एवरगलमौलगेंद प्रबुंधप्रोंदन्नू मुंदिसिदरु. इदु बिंदु संशोधनेगे बहल सहकारी आयितु. तो व्यवस्थेयु मोदल श्रेणीय उपग्रहगळन्नू एदेतगलिंद पदेदुकेल्लुव मत्तु अनंतरद सरणीगळन्नू भारतदली निमित्तुव मुल एधानक्षे तो प्रबुंध चालने नीडितु.

भारत सकारद 4 इलाखेगाद बाह्यकाश, दूर संपर्क, समाचार मत्तु प्रसार हागो एज्ञान मत्तु तंत्रज्ञान संयुक्त कायर्क्रमवागी INSATहोरहेंमैतु. 1977र जुलैनली INSAT कायर्क्रमक्षे अंतिम हसिरु निशाने तेऽरिसलायितु. तो सरणीय मोदल उपग्रह उडावणे 1982रली आयितु. इदर सरणीगळु 1ने तेमारिन A, B यिंद 2,3,4ने तेमारिन INSAT 4A, B, C, G वरेगे सागिवे. उडावणे GSAT, Kalpana etc.,

इदरिंदागुव प्रयोजनगळु-

1. दूर संपर्क:- उपग्रहदली ट्रान्स प्रांडर उपकरणवन्नू बलसलागिरुत्तदे. इदु व्यवहार संकेतगळु बिंदुक्षेंद्रुम घोषणेयागदंते तजेयलु इदु उपयुक्त.

2. दूर दर्शन:- INSAT - C बांद ट्रान्सप्रांडर बलके.

3. व्यवहारान: (Meteological Imaging)

4. शोधने मत्तु संरक्षण: दुर्गम प्रदेशद युद्धगळली (मिलिटरी)

5. जागतिक सान्न निधारण (GPS)

6. रेडियो Network

7. Mobile Satelite Service - INSAT - C (S -band)
8. Telemedicine ಕಾರ್ಯಕ್ರಮ
9. ಶಿಕ್ಷಣ: ಗ್ರಾಮೀಣ ಪ್ರದೇಶಗಳಲ್ಲಿ ಆರಂಭ (24 ಗಂಟೆಗೆ)
 - * INSAT : 2 B ನಂತರ INSAT - 3 C ಗೆ ವರ್ಗಾಯಿಸಲಾಗಿದೆ.
 - * ಇತ್ತೀಚೆಗೆ EDUSAT ಎಂಬ ಉಪಗ್ರಹವನ್ನು ಶಿಕ್ಷಣ ಪ್ರಸಾರಕ್ಕೆಂದೇ ಹಾರಿಬಿಡಲಾಗಿದೆ.
10. ಘಟನಾ ಪ್ರದೇಶದ ಸೇರ ಸುದ್ದಿ ಸಂಗ್ರಹ ಹಾಗೂ ಪ್ರಸಾರ
11. ಶೋಧ ಮತ್ತು Rescue (ಪರಿಹಾರ) ಕಾರ್ಯಕ್ರಮಗಳು
12. ಸಂಪರ್ಕ (ರಕ್ಷಣೆ, ವಿಮಾನ ನಿಲ್ದಾಣ, ಪ್ರಾಧಿಕಾರಕ್ಕೆ ಮಾಹಿತಿ)
13. ಪ್ರಕೃತಿ ವಿಕೋಪ ನಿರ್ವಹಣೆ ವ್ಯವಸ್ಥೆ (ಕರಾವಳಿ ರಕ್ಷಣೆ ಪಡೆಗೆ, ಮೀನುಗಾರಿಕೆ ಮುನ್ಹಾಚನೆ)
14. ಭೂ ವೀಕ್ಷಣೆ (Bangla, Bhutan, Maldievs, Nepal, Srilanka, ತಾಂಡೆನಿಯಾ ದೇಶಗಳಿಗೂ ಹವಾಮಾನ ಮುನ್ಹಾಚನೆ)

IRS (Indian Remote Sensing Satellites) ದೂರಸಂಪೇದಿ ಉಪಗ್ರಹಗಳು:- ಇದು ದೂರ ಸಂಪೇದಿ ಉಪಗ್ರಹ ತಂತ್ರಜ್ಞಾನವಾಗಿದೆ. ಯಾವುದೇ ಒಂದು ವಸ್ತುವು ಅದರ ಭೌತಿಕ ಸಂಪರ್ಕವಿಲ್ಲದೆಯೇ ಆ ವಸ್ತುವಿನ ಬಗ್ಗೆ ಮಾಹಿತಿ ಸಂಗ್ರಹಿಸುವ ವಿಧಾನವೇ ದೂರಸಂಪೇದಿ ಎಂದು ಕರೆಯಲಾಗುತ್ತದೆ. ಯಾವುದೇ ಒಂದು ವಸ್ತುವು ಅದರ ಭೌತಿಕ ಲಕ್ಷಣಗಳು ಮತ್ತು ಅಣುಗಳು ಒಳ ರಚನೆಗಳನುಗಳಾಗಿ ವಿಶ್ವ ತರಂಗಾಂತರದ ವಿದ್ಯುತ್ತಾಂತಿಯ ತರಂಗಗಳನ್ನು ಪ್ರತಿಫಲಿಸುತ್ತದೆ. ಈ ತತ್ವವೇ ದೂರಸಂಪೇದನಾ ತಂತ್ರಜ್ಞಾನದ ಬುನಾದಿ. ದೂರಸಂಪೇದನೆಯಲ್ಲಿ ಪ್ರೇಕ್ಷಿಸಲುಡುವ ವಸ್ತುವಿನಿಂದ ಪ್ರತಿಫಲಿತ / ಉತ್ಸರ್ವಿತ ವಿದ್ಯುತ್ತಾಂತಿಯ ಅಲೆಗಳ ಮೂಲಕ ಆ ವಸ್ತುವಿನ ಗುಣ, ಧರ್ಮವನ್ನು ನಿರ್ಧರಿಸಲಾಗುತ್ತದೆ. ಸೂಕ್ತ ತರಂಗಗಳ ಅಲೆಗಳು ಮಾತ್ರ ಭೂಮಿಯ ವಾತಾವರಣವನ್ನು ಭೇದಿಸುವ ಸಾಮರ್ಥ್ಯ ಇದೆ. ಇವು ಭೂವೀಕ್ಷಣಾ ಉಪಗ್ರಹಗಳ ಸರಣಿಯಾಗಿದ್ದು, ಇದರ ಒಳಕೆ ಭಾರತದಲ್ಲಿ 1970ರ ದಶಕದಲ್ಲಿ ಅಮೇರಿಕಾದಿಂದ ಉಡಾವಣೆಯಾದ “Candsat” ಸರಣಿಯಿಂದ ಆರಂಭವಾಯಿತೆನ್ನಬಹುದು. ಇಪ್ಪುಗಳನ್ನು ಸೂರ್ಯ ಸಮುಖಿತ ಕಕ್ಷೆ (Sun - Synchronous Orbit) PSLV ಮೂಲಕ ಧ್ವನಿಯಲ್ಲಿ ಸ್ಥಾಪಿಸಲಾಗುವುದು. ಈ ಉಪಗ್ರಹಗಳಿಂದ ದೂರ ಸಂಪೇದನಾ ಮಾಹಿತಿಯನ್ನು ಪಡೆಯುವ ಭೂ ಕೇಂದ್ರವನ್ನು ಶಾದ ನಗರದಲ್ಲಿ 1978ರಲ್ಲಿ ಸ್ಥಾಪಿಸಲಾಯಿತು. ಅನಂತರದ ಕೆಲವು ವರ್ಷಗಳಲ್ಲಿ ಯೂರೋಪಿನ ERS & France ನ SPot (sat) ಉಪಗ್ರಹಗಳನ್ನು ಭಾರತ ಸ್ವಲ್ಪ ಮಟ್ಟಿಗೆ ಬಳಸಿತು. ಈ ಪ್ರಯೋಗಗಳು ದೂರ ಸಂಪೇದನ ಮಾಹಿತಿಯ ಪರಿಷ್ಕರಣೆ ಮತ್ತು ವಿಶ್ಲೇಷಣಾ ತಂತ್ರಜ್ಞಾನವನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸಲು ಸಹಾಯಕವಾದವು. ಮೊದಲ ದೂರಸಂಪೇದನ ಉಪಗ್ರಹ ಉಡಾವಣೆ ಭಾಸ್ಕರ-1 1979ರಲ್ಲಿ, ನಂತರ ಭಾಸ್ಕರ-2 1981ರಲ್ಲಿ ಉಡಾವಣೆ ಮಾಡಲಾಯಿತು. ಈ ಯೋಜನೆ ಪೂರ್ಣಗೊಂಡು ಇಪ್ಪುಗಳನ್ನು ಕಾರ್ಯಕ್ರಿಯಾಗಿ ದೂರಸಂಪೇದನಾ ಉಪಗ್ರಹ ಎನಿಸಿಕೊಂಡು ಇ.ಆರ್.ಎಸ್-1, ಎ 1998. ಭಾರತದಲ್ಲಿ ಹಾರಿಸಲಾದ ಮುಖ್ಯವಾದ ದೂರಸಂಪೇದನಾ ಉಪಗ್ರಹಗಳು ಈ ಕೆಳಗಿನಂತಿವೆ.

- 1) Oceansat 1 (IRS - P4) 1999
- 2) Cartosat 1 (IRS - P7) 2005
- 3) Resourcesat (IRS - P6) 2003 (Rsat-3 2011-12)
- 4) Cartosat 2 2007, Cartosat 3 2012-13

- 5) Oceansat 2 2007, Oceansat 3 2012-13
 6) RISat 1 2012
 7) SARAC 2013 (Ice Study & Earth observation. This technology with France Space Agency)

ಈ ಉಪಗ್ರಹಗಳ ಉಪಯೋಗ ಈ ಕೆಳಗಿನಂತಿವೆ.

* ಈ ಉಪಗ್ರಹಗಳ ಮಾಹಿತಿಯನ್ನು ರಾಷ್ಟ್ರೀಯ ಸ್ನೇಸೆರ್ಕಿಕ್ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆ ಅಧಿನಿಯಮ್ ಉಪಯೋಗಿಸಲಾಗುತ್ತದೆ.

- * ರಾಷ್ಟ್ರೀಯ ನಗರ ಮಾಹಿತಿ ವ್ಯವಸ್ಥೆ (NUIS)
- * ಪ್ರಕೃತಿ ವಿಶೋಪ ನಿರ್ವಹಣೆ ಬೆಂಬಲ ಕಾರ್ಯಕ್ರಮ
- * ಪ್ರಕೃತಿ ವಿಶೋಪ - ಪ್ರವಾಹ, ಚಂಡವಾರುತ, ಕ್ಷೇತ್ರ
- * ಭೂಗಭ್ರ ಶಾಸ್ತ್ರ - ಭೂಗಭ್ರ ಜಾಲ ಪತ್ತೆ, ಭೂ ನಕ್ಷೆ, ಭೂ ವಿನಿಜಪತ್ತೆ ಕೊಳಪೆ ಮಾರ್ಗ / ರಸ್ತೆ ಜೋಡಣ ಇತ್ಯಾದಿ.
- * ಕೃಷಿ - ಬೆಳೆ ಇಟುವರಿ, ಹೀಡನ ಪತ್ತೆ, ಮಣ್ಣಿನ ತೇವದ ಅಂದಾಜು, ಸ್ಥಳಾಂತರ ಹೊಂದುತ್ತಿರುವ ಕೃಷಿ ಪ್ರದೇಶ, ಒಣಭೂಮಿ, ಬಂಜರುಭೂಮಿ ನಕ್ಷೆ, ಭೂ ಬಳಕೆ, ವ್ಯಾಪ್ತಿ ನಕ್ಷೆ ತಯಾರಿಕೆ, ಬರಗಾಲ ಅಧ್ಯಯನ, ನೀರಾವರಿ ನಿರ್ವಹಣೆ.
- * ಪರಿಸರ - ಭೂ ಶಿಶಲೀಕರಣ, ಗಳಿಗಾರಿಕೆ ಪ್ರಭಾವ, ನಗರ ಪ್ರದೇಶ ಹರವು (ನಗರದಲ್ಲಿ ಅರಣ್ಯ ವಿಧ ಮತ್ತು ಸಾಂದ್ರತೆ) ನದಿಕ್ರಿಯೆ, ಜ್ವಾಲಾಮುಖಿ ನಿಗಾ, Wetland mapping ಅರಣ್ಯ ನಕ್ಷೆ, ಕಾಳ್ಜಿಚ್ಚು ಪತ್ತೆ, ಹುಲ್ಲುಗಾವಲು ನಕ್ಷೆ.
- * ಸಾಗರ ಹಾಗೂ ತ್ಯಳ ಮಾಲಿನ್ಯ ನಿಗಾ (Oceansat-2)
- * ಸಾಗರ ಚಲನಶಾಸ್ತ್ರ (ಪತ್ರಹರಿತಿನ ಸಾಂದ್ರತೆ, ಮೀನಿನ ಚಲನೆ)
- * ಸಾಗರ ಉತ್ಪಾದಕತೆ / ಮೀನುಗಾರಿಕೆ
- * ತ್ಯಳ ನಿಕ್ಷೇಪಗಳ ಪತ್ತೆ
- * ಕರಾವಳಿ ಅಧ್ಯಯನ

Navigation Satellites (ದಿಕ್ಷಾಜಿ ವ್ಯವಸ್ಥೆ):-

ದೇಶದ ಮೊದಲ ಮಾರ್ಗದರ್ಶಿಕೆ ಉಪಗ್ರಹ IRNSS - IA (PSLV -C-22)ನ್ನು ISRO July 1, 2013 ರಂದು ಉಡಾವಣೆ ಮಾಡಿತು. ಇದನ್ನು IRNSS ಸರಣಿಯ GPS (ದಿಕ್ಷಾಜಿ) ಎನ್ನಲಾಗುತ್ತದೆ. ಈ ಸರಣಿ ಉಪಗ್ರಹಗಳ ಕಾರ್ಯಕ್ರಮ ಒಟ್ಟು 7 ಉಪಗ್ರಹಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು 2016ರಿಂದ ಕಾರ್ಯಾರಂಭ ಮಾಡಿತು. ಇದು ಭಾರತದ ಭೂಪ್ರದೇಶ ಮತ್ತು ಅದರ ಗಡಿಯಿಂದ 1500 ಕಿ.ಮೀ.ವ್ಯಾಪ್ತಿಯಷ್ಟು ದೂರ ತನ್ನ ಕಾರ್ಯಾಚರಣೆ ನಡೆಸಲಿದೆ. ಜಾಗತಿಕ ಜಿ.ಪಿ.ಎಸ್ ಹೊಂದಲು ಒಟ್ಟು 24 ಉಪಗ್ರಹಗಳ ಅವಶ್ಯಕತೆಯಿರುತ್ತದೆ. ಇದು ಎಲ್ಲಾ ಹವಾಮಾನ ಪರಿಸ್ಥಿತಿಯಲ್ಲಿಯೂ ಸಮಯ ಮತ್ತು ಸ್ಥಳದ ಬಗ್ಗೆ ನಿರ್ವಿರ ಮಾಹಿತಿಯನ್ನು ನೀಡುತ್ತದೆ. ಭೂ, ವೈಮಾನಿಕ, ಸಾಗರ ಸಾರಿಗೆ ದಿಕ್ಷಾಜಿಯಾಗಿದೆ. ಇದು ವಾಹನ ಸಂಚಾರದ ಸ್ಥಳ ಪತ್ತೆ ಮಾಡಲು ಉಪಯುಕ್ತವಾಗುತ್ತದೆ. ಮೀಲಿಟರಿ ಚಟುವಟಿಕೆಗೆ, ಭೂ ಅಂತರಿಕ್ಷ ಹಾಗೂ ಸಾಗರಗಳ ಬಗ್ಗೆ ಮಾಹಿತಿ, ವಿವರಗಳ ನಿರ್ವಹಣೆ, ಕ್ಷೀಪ್ತ ಕಾರ್ಯಾಚರಣೆಗೆ ನೇರವು ಮುಂತಾದವರ್ಗಳಿಗೆ ಉಪಯುಕ್ತವಾದ ಉಪಗ್ರಹವಾಗಿದೆ. ಭಾರತದ ಪ್ರಸ್ತುತ ಅಮೆರಿಕಾದ (GPS) ನ್ಯಾಂಗೇಶನ್ ವ್ಯವಸ್ಥೆಯ ಸಹಾಯ ಪಡೆಯುತ್ತಿದೆ.

* Edusat (Gsat - 3):- Sep 2004 ರಲ್ಲಿ GSAT ಉದಾವಣಾ ವಾಹಕದ ಮೂಲಕ ಈ ಉಪಗ್ರಹವನ್ನು ಹಾರಿಬಿಡಲಾಯಿತು. ಶಿಕ್ಷಣಕ್ಕಾಗಿ ಉದಾಯಿಸಿದ ಭಾರತದ ಮೊದಲ ಉಪಗ್ರಹ ಇದಾಗಿದೆ. ಇದರಿಂದ ದೂರ ಶಿಕ್ಷಣ ನೀಡಲಾಗುವುದು.

ಇದರಿಂದಾಗುವ ಉಪಯೋಗಗಳು ಈ ಕೆಳಗಿನಂತಿವೆ.

- * ದೂರದ ಹಳ್ಳಿ ವಿದ್ಯಾರ್ಥಿಗಳಿಗೆ ಶಿಕ್ಷಣ.
- * ವಯಸ್ಕ ಶಿಕ್ಷಣ ಕಾರ್ಯಕ್ರಮ.
- * ತಾಂತ್ರಿಕ ಶಿಕ್ಷಣ.
- * ಗುಣಮಟ್ಟ ಶಿಕ್ಷಣಕ್ಕಾಗಿ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ.

ಇದು ಭಾರತದಂತಹ ಹಳ್ಳಿಗಳ ದೇಶದಲ್ಲಿ ಶಿಕ್ಷಣದಲ್ಲಿ ಒಂದು ಕ್ರಾಂತಿಯಾಗಿದೆ.

Chandrayaan-1 (ಚಂದ್ರಯಾನ-1):

ಪ್ರಪ್ರಥಮ ಚಂದ್ರನ ಬಗ್ಗೆ ಅಧ್ಯಯನಕ್ಕೆ ನೋಕೆಯನ್ನು ಕೆಳುಹಿಸಿದ ರಾಷ್ಟ್ರ ಅಂದಿನ ಸೋವಿಯತ್ ಒಕ್ಕೂಟ. ತದನಂತರ ಹಲವು ರಾಷ್ಟ್ರಗಳು ಚಂದ್ರನ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸಿವೆ. ಭಾರತವು 2008ರಲ್ಲಿ ISRO, PSLV ಮೂಲಕ ಶ್ರೀಹರಿಕೋಣಾದ SDSC ಯಿಂದ ಚಂದ್ರಯಾನ - 1 ಹಾರಿಸಿತು. ಇದು ಒಟ್ಟು 11 ಉಪಕರಣಗಳನ್ನು ಕೊಂಡೊಯಿದ್ದು. ಭಾರತದ ಪಾಲಿಗೆ ಇದು ಮೊದಲನೇ ಚಂದ್ರಯಾನ. ಆದರೆ ಜಗತ್ತಿನ ಲೆಕ್ಕದಲ್ಲಿ 68ನೇಯದು. ಇದರ ಉದ್ದೇಶ ಚಂದ್ರನ ಬಗ್ಗೆ ಹೆಚ್ಚು ವಿಚಿತ್ರ ಮಾಹಿತಿ ಸಂಗ್ರಹಿಸುವುದಾಗಿದೆ. ಹಾಗೆಯೇ ಈ ಯೋಜನೆ ಕೆಳಗಿನ ಉದ್ದೇಶಗಳನ್ನು ಹೊಂದಿತ್ತು.

- * ಚಂದ್ರನಲ್ಲಿರಬಹುದಾದ ವಿನಿಜ ಧಾರುಗಳ ಬಗ್ಗೆ ಮಾಹಿತಿ ಸಂಗ್ರಹ.
- * ಹಿಮಗಡ್ಡೆಗಳ ನೀರಿನ ಅಂಶವನ್ನು ಸಂಶೋಧಿಸುವುದು.
- * ಭಾರತದ ತ್ರಿವರ್ಣ ದ್ವಾಜವನ್ನು ಚಂದ್ರನ ಮೇಲೆ ಸ್ಥಾಪನೆ.
- * ಚಂದ್ರನ 3ಡಿ ನಕ್ಷೆ ಸಿದ್ಧಪಡಿಸುವುದು.

ಇದು 2 ವರ್ಷದ ಅವಧಿಯ ಕಾರ್ಯಕ್ರಮದಲ್ಲಿಯೇ ಯೋಜನೆಯನ್ನು ಯೋಜಿಸಲಾಗಿತ್ತು. ಆದರೆ ಅನಿರೀಕ್ಷಿತವಾಗಿ 2009 ಆಗಸ್ಟ್ 29ರಂದು ISRO ಸಂಪರ್ಕಜಾಲದಿಂದ ಈ ಉಪಗ್ರಹವು ಸಂಪರ್ಕ ಕಡಿದುಕೊಂಡು ಸ್ಥಗಿತಗೊಂಡಿತ್ತು.

ಮಂಗಳಯಾನ (Mangalyaan):

ನಮ್ಮ ದೇಶದ ಮೊಟ್ಟ ಮೊದಲ ಪ್ರಥಮಾನಿ ಜವಾಹಾರಲಾಲ ನೆಹರು ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ಕೊಟ್ಟವರು. “ಬಾಹ್ಯಕಾಶ ಸಂಶೋಧನೆಯಲ್ಲಿ ಭಾರತ ಮುಂಚಾಳೆಯಲ್ಲಿರಬೇಕು” ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಅವರ ಕನಸನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿ ಅಡಿ ಇಡ್ಮತ್ತಿದ್ದಾರೆ. ಇದರಂತೆ ಮಾಡಿ ಪ್ರಥಮಾನಿ ವಾಜಪೇಯಿ ಅವರ ಚಂದ್ರಯಾನ ಯೋಜನೆಯ (2003 ಆಗಸ್ಟ್ 15) ಕನಸು ಇಂದು ಮಂಗಳಯಾನದವರೆಗೆ ಒಂದು ನಿಂತಿದೆ.

ಅಂದಿನ ಪ್ರಥಮಾನಿ ಮನಮೋಹನ್ ಸಿಂಗ್ 15, 2012ರಂದು ತಮ್ಮ ಭಾಷಣದಲ್ಲಿ ಮಂಗಳನ ಅಧ್ಯಯನಕ್ಕೆ ನೋಕೆ ಕೆಳುಹಿಸುವ ಫೋಷಣೆ ಮಾಡಿದರು. ಅದರಂತೆ ಕಡಿಮೆ ವೆಚ್ಚದಲ್ಲಿ, ಅಮೇರಿಕಕ್ಕೆ ಸೆಡ್‌ಪ್ಲೂ ಹೊಡೆವ ರೀತಿಯಲ್ಲಿ 2013ರ ನವೆಂಬರ್ 5ರಂದು ನೋಕೆಯನ್ನು ಉದಾವಣೆ ಮಾಡಲಾಗಿತ್ತು. ಅದೇ “ಮಂಗಳಯಾನ” (MOM) ಎಂದೇ ಹೆಸರಾದ ಅಂತರಾಗ್ರಹಿಯ ನೂತನ ಯಶಸ್ವಿ ಬಾಹ್ಯಕಾಶ ಉಪಗ್ರಹ ಉದಾವಣಾ ಯೋಜನೆ.

ಭಾರತದ ಬಾಹ್ಯಕಾಶ ಚರಿತ್ರೆಯಲ್ಲಿ ಮತ್ತು ಭಾರತೀಯರ ಪಾಲಿಗೆ ಸೆಪ್ಟೆಂಬರ್ 24, 2014 ದಿನವು

ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಂದು ಭಾರತದ ಬಾಹ್ಯಾಕಾಶ ಸಂಸ್ಥೆ ISRO ಕೆಂಪುಗ್ರಹ ಎಂದೇ ಖ್ಯಾತವಾದ, ಸೂರ್ಯನಿಂದ 4ನೇ ದೂರದ ಗ್ರಹವಾದ ಮಂಗಳ ಗ್ರಹದ ಅಧ್ಯಯನಕ್ಕಾಗಿ Mass Orbiter Mission (MOM)ನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ‘ಅಂಗಾರಕನೆ’ ಕೆಕ್ಕಿಗೆ ಸೇರಿಸಿತು.

MOM ಯೋಜನೆಯ ಪರಿಣಾಮ ಸಾಗಿ ಬಂದ ದಾರಿ:

ಮಂಗಳಯಾನ ಯೋಜನೆಯನ್ನು ಫೋಂಟಿಸಿದ ನಂತರ ISRO ದ ವಿವಿಧ ವಿಭಾಗದ ನೂರಾರು ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳು ಹಗಲು ರಾತ್ರಿ ಶ್ರಮವಹಿಸಿ PSLV-C25 ಉಪಗ್ರಹ ಉಡಾವಣಾ ವಾಹಕವನ್ನು ಅಭಿವೃದ್ಧಿ ಪಡಿಸಿದರು.

ಅಕ್ಟೋಬರ್ 19, 2013ರಂದು ಮಂಗಳಯಾನ ಉಡಾವಣೆಯಾಗಬೇಕಿತ್ತು. ಆದರೆ ಪ್ರತಿಕೂಲ ವಾತಾವರಣದಿಂದ ರಾಕೆಟ್ ಮತ್ತು ಮಂಗಳ ಕಕ್ಷಗಾಮಿಯ ಚಲನವಲನಗಳ ಮೇಲೆ ಕಣ್ಣಿಡುವ ವ್ಯವಸ್ಥೆ ಹೊತ್ತ ಯಮುನಾ ಹಾಗೂ ನಳಂದ ಹಡಗುಗಳು ಫೆಸಿಫಿಕ್ ಸಾಗರದ ಫಿಜಿ ದ್ವೀಪ ತಲುಪಲು ಸಾಧ್ಯವಾಗಲಿಲ್ಲ. ಇದರಿಂದ ನವೆಂಬರ್ 5, 2013 ರಂದು ಅಂಥ್ರಾ ಪ್ರದೇಶದ ಶ್ರೀಹರಿಕೋಟಾದ ಉದ್ದ್ಯಯನ ಕೇಂದ್ರದಿಂದ MOM ಹೊತ್ತ PSLV-C 25 ಯಶಸ್ವಿ ಉಡಾವಣೆ ಆಯಿತು. 2014 ಸೆಪ್ಟೆಂಬರ್ 25ರಂದು, ಭೂಮಿಗೆ MOM ನಿಂದ ಮೊದಲ ಜಿತ್ತ ರವಾನೆ ಆಯಿತು. ಈ ಮೂಲಕ ಭಾರತದ ಈ ಮಹತ್ವಕಾಂಕ್ಷೆಯ ಯೋಜನೆಯು ಸಫಲವಾಯಿತು.

ಮಂಗಳಯಾನದ ಉದ್ದೇಶಗಳು:-

1. ಮಂಗಳ ಗ್ರಹದಲ್ಲಿ ಕೋಟ್ಯಂತರ ವರ್ಷಗಳ ಹಿಂದೆ ಜೀವಿಗಳು ಇದ್ದಿರಬಹುದಾದ ಸೂಚನೆ ನೀಡುವ “methane (CH4)” ಅನಿಲ ಪತ್ತೆ ಹಚ್ಚುವುದು.
2. ಭವಿಷ್ಯದಲ್ಲಿ ನಡೆಯಲಿರುವ ಅನ್ಗ್ರಹ ಅನ್ಸ್ಯೇಷನ್‌ಗಳು. ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಿಗೆ ಇದು ಮೊದಲ ಮೆಟ್ಟಿಲು. ಇದರಿಂದ ಉಪಗ್ರಹದ ಸಾಮರ್ಥ್ಯ ಪರಿಶೀಲನೆ ಮಾಡುವುದು.
3. ಸ್ವದೇಶಿ ತಂತ್ರಜ್ಞಾನವನ್ನು ಓರೆ ಹಚ್ಚುವ ಪ್ರಯತ್ನ.
4. ಈ ತಂತ್ರಜ್ಞಾನ ಭವಿಷ್ಯದ ಉಡಾವಣೆಗೆ ದಾರಿದೀಪವಾಗಲಿದೆ.
5. ಮಂಗಳನ ವಾತಾವರಣದಲ್ಲಿರುವ ದ್ಯುಟೀರಿಯಂ- Hydrogen ಪ್ರಮಾಣದಂತಹ ಅಂಶಗಳ ಜೊತೆಗೆ ಅನೇಕ ರಾಸಾಯನಿಕ ಪ್ರಕ್ರಿಯೆಗಳ ಅಧ್ಯಯನ ನಡೆಸುವುದು.
6. ಭೂಮಿಯಿಂದ ಕೋಟ್ಯಂತರ ಕಿಲೋಮೀಟರ್ ದೂರದಲ್ಲಿರುವ ಆಕಾಶಕಾಯಕ್ಕೆ ಗಗನ ನೌಕೆಯನ್ನು ಕಳುಹಿಸಿ ಸಂಕೇತಗಳ ಮೂಲಕ ಅದನ್ನು ನಿರ್ವಹಿಸುವ ಸಾಮರ್ಥ್ಯ ಪರೀಕ್ಷೆ.

ನೌಕೆಯಲ್ಲಿರುವ ಪೃಜ್ಞಾನಿಕ ಅಧ್ಯಯನದ ಸಲಕರಣೆಗಳು ಈ ಕೆಳಗಿನಂತಿವೆ:

1. MSM 3.6kg-Methane Sensor for Mass (ಮಿಥೆನ್ ಸಂವೇದಕ)
 - * ಮಂಗಳನಲ್ಲಿನ ಜೀವ ಕಣ ಕುರುಹುವಾದ ಇರುವಿಕೆ ಪತ್ತೆ ಹಚ್ಚಲು.
2. LAP - Lyman Alpha Photometer 1.5 kg
 - * ಗ್ರಹದ ಮೇಲಸ್ತರದ ವಾತಾವರಣದಲ್ಲಿನ ದ್ಯುಟೀರಿಯಂ -ಹೈಡ್ರೋಜನ್ ಅನುಪಾತ ಪತ್ತೆ ಹಚ್ಚಲಿಕೆ.
3. MENCA - Martian Exospheric Neutral Composition Analyzer
 - * ಕೆಂಪುಗ್ರಹದ ಮೇಲ್ಮೈ (Exosphere) ರಾಸಾಯನಿಕ ಸಂಯೋಜನೆ ತಿಳಿಯಲು.
4. MCC - Mass Colour Camera 1.4 kg
 - * Optimal imaging, ಅತ್ಯಂತ ದರ್ಜೆಯ ಶ್ರೀವರ್ಣ ಕೆರೆಹಿಡಿಯಲಿದೆ.

5. TIS - Thermal Imaging Spectrometer

- * ಮಂಗಳ ಗ್ರಹದ ಮೇಲ್ತೀ ಸ್ವರೂಪ, ಖನಿಜ ಪತ್ರ, ವಿಶ್ಲೇಷಣೆ.
- * ಗ್ರಹದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಉಷ್ಣಾಂಶ ವಿಶ್ಲೇಷಣೆ.
- * ಇದರಿಂದ ಮಣಿನ ವೈವಿಧ್ಯತೆ ತಿಳಿಯಲು.

ಮಂಗಳಯಾನದ ವಿಶೇಷತೆಗಳು:- ಭಾರತದ ಮೊಟ್ಟ ಮೊದಲ ಅಂತರಗ್ರಹ ಉಪಗ್ರಹ ಇದಾಗಿದೆ. ISRO ಇತಿಹಾಸದಲ್ಲೇ ಮಂಗಳಯಾನ ಉಪಗ್ರಹ ಮೊಟ್ಟ ಮೊದಲ ಬಾರಿಗೆ ಬೇರೆ ಗ್ರಹಕ್ಕೆ ಉಡಾವಣೆಯಾದ ಉಪಗ್ರಹ. ಇದು ದೇಶಿಯ ನಿರ್ಮಿತ ಉಪಕರಣಗಳಿಂದ ನಿರ್ಮಿಸಲಾಗಿದೆ. ಈ ಮಂಗಳಯಾನ ಉಪಗ್ರಹದ ಉಡಾವಣೆಯಲ್ಲಿ ಭಾರತವು ಏಷ್ಯಾದ ಮೊದಲ ಮತ್ತು ಜಗತ್ತಿನ 4ನೇ ರಾಷ್ಟ್ರವಾಗಿದೆ. ಮೊಟ್ಟ ಮೊದಲ ಪ್ರಯತ್ನದಲ್ಲೇ ಅಂತರಗ್ರಹ ಉಪಗ್ರಹ ಕಕ್ಷೆ ಸೇರಿಸಿದ ಜಗತ್ತಿನ ಮೊದಲ ದೇಶ ಎಂಬ ಹೆಗ್ಲಿಕೆಯು ಇದರಿಂದ ಭಾರತಕ್ಕೆ ಲಭಿಸಿದೆ. ಅತೀ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ 15 ತಿಂಗಳುಗಳಲ್ಲಿ ಸಿದ್ಧವಾದ ಉಪಗ್ರಹವಾಗಿದೆ ಮತ್ತು ಅತಿ ಕಡಿಮೆ ಯೋಜನಾ ವೆಚ್ಚ ಅಂದರೆ ಒಟ್ಟು ರೂ.450 ಕೋಟಿ ಹೊಂದಿದೆ.

ಮಂಗಳಯಾನದಿಂದ ಜನಸಾಮಾನ್ಯರಿಗೆ ಉಭಗಳೇನು?

- * ಮಂಗಳ ನೌಕರೆಯಲ್ಲಿರುವ ಸೌರಫಲಕ ಸ್ವತ್ತ: ಬಿಜ್ಜೆಕೊಂಡು 840 ವ್ಯಾಟ್‌ಗಳಷ್ಟು ವಿದ್ಯುತ್ ಶಕ್ತಿಯನ್ನು ಸೂರ್ಯನ ಬೆಳಕಿನಲ್ಲೇ ಉತ್ಪಾದಿಸುತ್ತದೆ. ಅಂದರೆ 80 CFLಗಳಷ್ಟು ಬೆಳಕು. ಇದೇ ತಂತ್ರಜ್ಞಾನ ನಾಳೆ ನಮ್ಮ ಮನೆಗೆ ಬಂದರೆ, ಮೂವತ್ತು ಲಕ್ಷ ಹಳ್ಳಿಗಳ ವಿದ್ಯುತ್ ಅಭಾವ ನೀಗುತ್ತದೆ.

- * ಮಂಗಳನ ಮೀಥಾನ ಅಂಶವನ್ನು ಗುರುತಿಸಬಲ್ಲ ಸೂಕ್ತ ಸಾಧನವನ್ನು ISRO ವಿಜ್ಞಾನಿಗಳು ರೂಪಿಸಿದ್ದಾರೆ. ನಮ್ಮ ಒಳಚರಂಡಿಗಳಲ್ಲಿನ Methane (CH4)ನ್ನು ಇದು ಅಳೆಯಬಹುದು.

ಅನ್ವೇಷಣೆ ಎಂಬುದೇ ಒಂದು ಸಾಹಸ. ಆಗ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಆದರೆ ಶೋಧನೆಗೆ ಮುಂದಾಗದೇ ಹೋಗಿದ್ದರೆ ಮನುಕುಲ ಮುಂದುವರೆಯಲು ಸಾಧ್ಯವೇ ಇರಲಿಲ್ಲ. ಅಗ್ನೋಕರವಾಗಿದ್ದ ವಲಯವನ್ನು ಪ್ರವೇಶಿಸುವ ಮೂಲಕ ನಾವಿಂದು ಇತಿಹಾಸ ನಿರ್ಮಾಣ ಮಾಡಿದ್ದೇವೆ. ಮಾನವನ ಉಹೆಗೂ ನಿಲುಕದ ಸ್ಥಳವನ್ನು ತಲುಪಿದ್ದೇವೆ. ಕೆಲವರಿಗಷ್ಟೇ ಗೊತ್ತಿದ್ದ ಹಾದಿಯನ್ನು ಗೊತ್ತು ಮಾಡಿಕೊಂಡಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ನಂತರದ ಪಯಣದಲ್ಲಿ ಮಂಗಳಯಾನ ಒಂದು ದೊಡ್ಡ ಹೆಗ್ನರುತಾಗಿದೆ. ಬಾಹ್ಯಕಾಶ ಯೋಜನೆಗಳಲ್ಲಿ ಗುಣಮಟ್ಟ, ಸಮಯ, ತಾಂತ್ರಿಕತೆ, ವೆಚ್ಚದಲ್ಲಿ ಭಾರತ ಗೆದ್ದಿದೆ ಎನ್ನಬಹುದು.

ಚಂದ್ರಯಾನ-2:

ಇದು ರಷ್ಯಾದ ಫೆಡೆರಲ್ ಸ್ಪೇಸ್ ಏಜೆನ್ಸಿಯಾಗಿ ಉದ್ದೇಶಿಸಿರುವ ಚಂದ್ರ ಪರಿಶೋಧನಾ ಅಭಿಯಾನವಾಗಿದೆ. GSLV ಮೂಲಕ 2013ರಲ್ಲಿ ಈ ಅಭಿಯಾನವನ್ನು ಉಡಾವಣೆ ಮಾಡಲು ಉದ್ದೇಶಿಸಲಾಗಿತ್ತು. ಈಗ ಅದನ್ನು 2016ರ ಅಂತ್ಯಕ್ಕೆ / 2017ರ ಮೊದಲಾರ್ಥಿಕ್ ಉಡಾಯಿಸಲು ಅಂದಾಜು ಮಾಡಲಾಗಿದೆ. ಇದು ಚಂದ್ರ ಕೆಂಪಿಗಾರಿ, ರೋವರ್ ಹಾಗೂ ರಷ್ಯಾ ನಿರ್ಮಿಸಿದ ಒಂದು ಗಗನ ನೌಕರೆಯನ್ನು ಒಳಗೊಂಡಿದೆ.

ಬಾಹ್ಯಕಾಶ ಸಂಶೋಧನೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳು:

ರಾಕೆಟ್ ಇಂಧನ ತುಂಬ ವಿಷಕಾರಿ. ಹೈಡ್ರೋಕಾರ್ಬನ್ ರಾಕೆಟ್‌ಗಳಲ್ಲಿ ಒಳಪಡುವ Kerosene-ಇದರ ದಹನದಿಂದ CO₂ ಮತ್ತು ಕಾಡಿಗೆ (Soot) ಯನ್ನು ಬಿಡುಗಡೆಮಾಡುತ್ತದೆ. ಆದರೆ ಇದು ಕಲ್ಲಿದ್ದಲು ವಿದ್ಯುತ್ ಸ್ಥಾವರ ಮತ್ತು ವಾಹನಗಳಿಂದ (Automobile) ಉಂಟಾಗುವ ಮಾಲಿನ್ಯಕ್ಕಿಂತ ಕಡಿಮೆ. ಇದರಿಂದ ಅಪಾರ ಬಾಹ್ಯಕಾಶ ತ್ವಾಜ್ಞ ಉಂಟಾಗುತ್ತಿದೆ. ಭೂಮಿಯ ಸುತ್ತಲೂ ವಿವಿಧ ಕಕ್ಷೆಯಲ್ಲಿ ಉಪಯೋಗಕ್ಕೆ ಬಾರದ ತಮ್ಮ ಕಾರ್ಯ ನಿಲ್ಲಿಸಿದ ವಸ್ತುಗಳ (ವಿದ್ಯುನ್‌ನಾಣ್ಯ) ಗುಂಪುಗಳಿವೆ. ಉದಾಹರಣೆಗೆ ಉರಿದ ರಾಕೆಟ್ ಹಂತಗಳು, ಉಪಗ್ರಹಗಳು. ಇವು ಹೆಚ್ಚಾದಂತೆ ಕಾರ್ಯನಿರತ ಉಪಗ್ರಹಗಳಿಗೆ ದಿಕ್ಕಿ ಮೊಡೆಯುವ ಸಂಭವವಿರುತ್ತದೆ. ರಾಕೆಟ್‌ಗಳು

ಕ್ರಿಯಾಕಾರಿ ಅನಿಲಗಳನ್ನು ಹೊರಸೂಸುವುದರಿಂದ ಅವು ಅಣಿಗಳನ್ನು ಒಡೆಯುತ್ತದೆ. ಇದರ ಜೊತೆಗೆ ಅವು ಮಸಿ (Soot) & Aluminium Oxide ನ್ನು ಹೊರಸೂಸುತ್ತದೆ. ರಾಕೆಟ್ ಉಡಾವಣೆಯು Ozone ನಾಶಕ್ಕೆ ಶೇ.1ರಷ್ಟು ಕಾರಣವಾಗುತ್ತದೆ. ರಾಕೆಟ್ ಉಡಾವಣೆಯಿಂದ CO₂ ಹೊರಸೂಸುತ್ತದೆ. ಈ CO₂ವಾತಾವರಣದ ಶೀತಕ್ಕೆ ಮತ್ತು ತಾಪಕ್ಕೆ ಕಾರಣವಾಗುತ್ತವೆ.

ಬಾಹ್ಯಕಾಶ ತ್ಯಾಜ್ಯದ ಪರಿಹಾರೋಪಾಯಗಳಿಗೆ ಯೋಜನೆ:

ವಿಜ್ಞಾನಿಗಳು ಯಾವುದು ಮಿಷನ್‌ನ ಉಡಾವಣೆಗಿಂತ ಮುಂಚೆ ಅದರ ಕ್ಷೇತ್ರ, ಪಥದಲ್ಲಿ ಬರುವ ತ್ಯಾಜ್ಯದ ದಿಕ್ಕೆ ತಪ್ಪಿಸಲು ಅದರ ಪಥ, ಇದೆ ಅಂತ ಖಾತರಿ ಪಡಿಸಿಕೊಳ್ಳುತ್ತಾರೆ. ಇಂದು ವಿಜ್ಞಾನಿಗಳು ಈ ಬಾಹ್ಯಕಾಶ ತ್ಯಾಜ್ಯದ ತರಬಿಗೆ, ಭೂಕ್ಷೇತ್ರದಲ್ಲಿ ಸ್ವಜ್ಞಗೊಳಿಸಲು ಆಶಾವಾದ ಹೊಂದಿದ್ದಾರೆ. ಈ ಕೆಳಗಿನ ಕ್ರಮಗಳ ಮೂಲಕ ಬಾಹ್ಯಕಾಶ ತ್ಯಾಜ್ಯವನ್ನು ನಿಯಂತ್ರಿಸಬಹುದಾಗಿದೆ.

- * ಲೆಸರ್ – ಅದು ಈ ಬಾಹ್ಯಕಾಶ ಬೇದವಾದ ವಸ್ತುಗಳನ್ನು ಒಡೆಯುತ್ತದೆ.
- * ಬಾಹ್ಯಕಾಶದ ತ್ಯಾಜ್ಯವನ್ನು ಗುಡಿಸಿ ಹಾಕುವ ನೌಕೆ.
- * ಸೆಳಿಯುವ ತಂತ್ರಜ್ಞಾನ-ಇದು ಈ ತ್ಯಾಜ್ಯಗಳನ್ನು ತನ್ನ ಭೂ ಸಮೀಪಕ್ಕೆ ಆಕಾಶದಲ್ಲಿ ವೇಗದಲ್ಲಿ ಸೆಳಿದು ಆ ತ್ಯಾಜ್ಯಗಳು ವಾತಾವರಣದಲ್ಲಿ ಉರಿಯುವಂತೆ ಮಾಡುತ್ತದೆ.
- ಭಾರತದಲ್ಲಿ ಶಿಕ್ಷಣ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಾಹ್ಯಕಾಶ ತಂತ್ರಜ್ಞಾನದ ಅಳವಡಿಸಿಕೊಳ್ಳುವಿಕೆ:

ವಿಜ್ಞಾನ ತಂತ್ರಜ್ಞಾನವಿರದ ಇಂದಿನ ಜೀವನವನ್ನು ಉಹಿಸುವುದೂ ಕಷ್ಟ. ಅದರಲ್ಲಿ ಉನ್ನತ ಸಾಧನೆ ತೋರುತ್ತಿರುವ ಬಾಹ್ಯಕಾಶ ಸಂಶೋಧನಾ ಕ್ಷೇತ್ರ ಇಂದು ಭೂ ಅಂತರಾಳದಿಂದ ಅಂತರಿಕ್ಷದಾಳದವರೆಗೆ ಅನ್ವಯಗಳನ್ನು ಹೊಂದಿದೆ.

1. ಶಿಕ್ಷಣ: ಬಾಹ್ಯಕಾಶ ಸಾಧನೆ ಶಿಕ್ಷಣದಲ್ಲಿ – “ವಲ್ಲೆಲ್ಲಿಯೂ, ಯಾವಾಗಲೂ ಕಡಿಮೆ ವಿಚಿನ ಗುಣಮಟ್ಟದ ಶಿಕ್ಷಣ” ಎಂಬ ಪರಿಕಲ್ಪನೆ ಒದಗಿಸಿದೆ. ಸಂಪರ್ಕ ಉಪಗ್ರಹಗಳ ಸಹಾಯದಿಂದ Broad Band ಜಾಲ ವ್ಯವಸ್ಥೆಯಲ್ಲಿ ಉಂಟಾದ ಕ್ರಾಂತಿ ದೇಶದ ಮೂಲೆ ಮೂಲೆಗೂ ಶಿಕ್ಷಣದ ವಿಸ್ತಾರವನ್ನು ಹೆಚ್ಚಿಸಿದೆ. ಪ್ರತ್ಯೇಕ ಶಿಕ್ಷಣದ ಗುರಿ ಹೊತ್ತು ಉಡಾವಣೆಗೊಂಡ ಉಪಗ್ರಹ Edusat 2004 ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಪರಿಣಾಮ ಬೀರಿದೆ. ಮುಖ್ಯವಾಗಿ ಇದರ ಮಹತ್ವ ದೂರದ, ಶಿಕ್ಷಣ ವ್ಯವಸ್ಥೆ ವಂತಿತ ಪ್ರದೇಶ, ಗುಡ್ಡಗಾಡು ಪ್ರದೇಶ, ಮತ್ತು ಹಳ್ಳಿಗಳಿಂದ ಕೂಡಿದ ಭಾರತದಂತಹ ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಮಹತ್ವ ಪಾತ್ರ ವಹಿಸುತ್ತದೆ.

* **Tele Education:** ಏಕಾಲಕ್ಷೆ ಎಲ್ಲ ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಉಪಗ್ರಹಗಳ ಮೂಲಕ ಟಿವಿ, ರೇಡಿಯೋ, ಕಂಪ್ಯೂಟರ್ ಡಿಜಿಟಲ್ ಬೋಡ್‌ದಂತಹ ಎಲೆಕ್ಟ್ರಾನಿಕ್ ಮಾರ್ಫ್ಟ್‌ನ ಬಳಸಿ ಅಶ್ವಿಂತ ಪರಿಣಾಮಕಾರಿಯಾದ ಶಿಕ್ಷಣವನ್ನು ನೀಡಲು ಸಾಧ್ಯವಾಗಿದೆ. ಇದರಿಂದ ದೇಶದ ಸಾಕ್ಷರತೆ ಮಟ್ಟದ ಹೆಚ್ಚಿಸಲ್ಲಿ ಗಣನೀಯ ಪಾತ್ರ ವಹಿಸಿದೆ.

* **Digital Classroom:** ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ತರಗತಿಯನ್ನು ಈ ಭೂಮಿಯ ಇನ್ನೊಂದು ಯಾವುದೇ ಸ್ಥಳದಿಂದ ನೇರವಾಗಿ ವೀಕ್ಷಿಸಬಹುದು. (ವಿಡಿಯೋ ಕಾನ್ಫರೆನ್ಸ್).

* **SITE (Satellite Instructional Television Expt) :** 1975–76 ಉಪಗ್ರಹವನ್ನು ಗ್ರಾಮೀಣ ವಯಸ್ಸು ಶಿಕ್ಷಣ, ಗುಡ್ಡಗಾಡು ಪ್ರದೇಶದ ಹಳ್ಳಿಗಳ ಪ್ರಾಥಮಿಕ ಶಿಕ್ಷಣಕ್ಕಾಗಿ ಮಹತ್ವದ ಪ್ರಾರ್ಥನೆಯಾಗಿ ಬಳಸಲಾಯಿತು.

* **NCERT, UGC, IGNOU** ದಂತಹ ಸಂಸ್ಥೆಗಳು ಶೈಕ್ಷಣಿಕ ಟಿವಿ ಕಾರ್ಯಕ್ರಮಗಳನ್ನು ತಯಾರಿಸುತ್ತಿದ್ದು ಇದನ್ನು ರಾಷ್ಟ್ರೀಯ ಚಾನೆಲ್‌ನಲ್ಲಿ INSAT ಮೂಲಕ ಬಿಡುಗೊಳಿಸುತ್ತದೆ.

* **Internet:** ಅಗತ್ಯ ಮಾಹಿತಿ ಮುದುಕಲು, ಡಿಜಿಟಲ್ ಲೈಬ್ರರಿಯಂತೆ ಕಾರ್ಯಕ್ರಮ ನಿರ್ವಹಿಸುತ್ತದೆ.

2. ಕೃಷಿಯಲ್ಲಿ ಬಾಹ್ಯಕಾಶ ತಂತ್ರಜ್ಞಾನದ ಅಳವಡಿಸಿಕೊಳ್ಳುವಿಕೆ:

- ಈ ಕೆಳಗಿನಂತೆ ಕೃಷಿಯಲ್ಲಿ ಬಾಹ್ಯಕಾಶ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದುಗಾಗಿದೆ.
- * ಬರಗಾಲ ಮುನ್ಸೂಚನೆಯ ಮಾಹಿತಿಯು ರೈತರಿಗೆ ದೂರೆಯುತ್ತದೆ.
 - * ಮಳೆಯ ಮುನ್ಸೂಚನೆ-ಮಳೆ ಬರುವಿಕೆ, ಪ್ರಮಾಣ, ಆಗಮನ.
 - * ಮಣ್ಣಿನ ತೇವಾಂಶದ ಮಾಹಿತಿ, ಮಣ್ಣಿನಲ್ಲಿರುವ ಲಿನಿಜ ಮೋಷಕಾಂಶಗಳ ಮಾಹಿತಿ ನೀಡುವಿಕೆ.
 - *ಇತ್ತೀಚೆಗೆ Fablest ನ್ನು Farmers - Tablet ನ್ನು ಆಯ್ದ ರೈತರಿಗೆ ನೀಡುತ್ತಿದ್ದು ಅದರಿಂದ ಅವರು ದಿನ ನಿತ್ಯ ವಾತಾವರಣದ ಮಾಹಿತಿಯನ್ನು ಪಡೆಯಬಹುದು.
 - * ಅದರಿಂದ ತಮ್ಮ ಮಣ್ಣಿನ ಜಿತ್ತ, ಕೃಷಿ ವಿಶ್ವವಿದ್ಯಾಲಯಗಳಿಗೆ ಕಳುಹಿಸಿ ಅಗತ್ಯ ಮಾಹಿತಿ / ಸಲಹೆ ಇದೇ ರೀತಿ ಬೆಳೆಗೆ ತಗುಲಿರುವ ರೋಗದ ಜಿತ್ತ ತೆಗೆದು ಅಗತ್ಯ ಜೀವಧಿ ಸಲಹೆ ಅಲ್ಲಿಂದಲೇ, ತಕ್ಷಣ ಪಡೆಯಬಹುದು. ಇದರಿಂದ ರೈತರು ಪ್ರತಿ ಸಲ ಅಲೆಯುವುದು ತಪ್ಪಿ, ಅವರ ಸಮಯ ಉಳಿತಾಯದಿಂದ ಅವರು ಮೊಣಿ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ.
 - * Metereological Imaging - ಹವಾಮಾನ ಮುನ್ಸೂಚನೆ. ಇದರಿಂದ ಕೃಷಿ ಪ್ರದೇಶದ ನಿರ್ವಹಣೆಗೆ ಅತಿವ್ಯಾಪ್ತಿ, ಅನಾವ್ಯಾಪ್ತಿ ಪ್ರವಾಹ, ಜಂಡಮಾರುತಗಳ ಮುನ್ಸೂಚನೆ ನೀಡುತ್ತದೆ. ಇದು ದೇಶದ ಕೃಷಿ ನಿರ್ವಹಣೆಗೆ ಅತ್ಯುತ್ತಮ ಉಪಕರಣವಾಗಿದೆ.
 - * ICT (ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ):-E-ಕೃಷಿಯು ನೂತನವಾಗಿ ಹೊರಹೊಮ್ಮೆತ್ತಿರುವ ಕ್ಷೇತ್ರವಾಗಿದ್ದು ದೇಶದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನದ ಅಳವಡಿಕೆಯಾಗಿದೆ. ICT ಯನ್ನು ಗ್ರಾಮೀಣ ಪ್ರದೇಶದಲ್ಲಿ ನವೀನತೆಯ ಅಧ್ಯೋಸುವಿಕೆ, ವಿನ್ಯಾಸ, ಅಭಿವೃದ್ಧಿ, (Evaluation) ವೌಲ್ಯಮಾಪನ, ಮತ್ತು ಅನ್ವಯಗಳಿಗೆ ಉಪಯೋಗಿಸಲಾಗುತ್ತದೆ.
 - * ಆಪ್ತಮಿತ್ರ ಮತ್ತು ಕಿಸಾನ್ ಕಾಲ್ ಸೆಂಟರ್‌ದಂತಹ ರೈತ ಸಂಪರ್ಕ ಕೇಂದ್ರಗಳು ದೂರವಾಣಿ ಮೂಲಕ ರೈತರ ಯಾವುದೇ ಸಮಸ್ಯೆಗಳನ್ನು ಪರಿಹರಿಸುತ್ತವೆ. ಸಲಹೆ ನೀಡುತ್ತವೆ.
 - * ಬೆಳೆ ಕಟಾವು, ನೀರು ನಿರ್ವಹಣೆ, ಗೊಬ್ಬರ ಬಳಕೆ, ಕೀಟ ನಿರ್ವಹಣೆ ಕೊಯ್ಲು, ಕೊಯ್ಲೋತ್ತರ ನಿರ್ವಹಣೆ, ಆಹಾರ ಉತ್ಪನ್ನಗಳ ಸಾಗನೆ, ಪ್ರೋಕೆಂಬ್, ಆಹಾರ ಸಂರಕ್ಷಣೆ, ಆಹಾರ ಸಂಸ್ಕರಣೆ (ವೌಲ್ಯವರ್ಧನೆ), ಗುಣಮಟ್ಟ ನಿರ್ವಹಣೆ, ಆಹಾರ ಸುರಕ್ಷೆ, ಆಹಾರ ಸಂಗ್ರಹಣೆ ಮತ್ತು ಆಹಾರ ಮಾರುಕಟ್ಟೆ ಕುರಿತಾದ ಸಮಗ್ರ ಮಾಹಿತಿ ನೀಡುವುದು.
 - ಕೃಷಿಯಲ್ಲಿ ದಕ್ಕತೆ, ಹೆಚ್ಚಿನ ಇಳುವರಿ, ಗುಣಮಟ್ಟದ ಉತ್ಪಾದನೆ, ನಿರ್ವಹಣೆ, ಪ್ರಕೃತಿ ವಿಕೋಪಗಳಿಂದ ಬೆಳೆ ರಕ್ಷಣೆ, ಒಟ್ಟಿನಲ್ಲಿ ಅರ್ಥಿಕ ಅಭಿವೃದ್ಧಿಗೆ, ಗ್ರಾಮೀಣ ಸಬಲೀಕರಣಕ್ಕೆ ಬಾಹ್ಯಕಾಶ ತಂತ್ರಜ್ಞಾನದ ಅತ್ಯವಶ್ಯಕವಾಗಿದೆ. ಮಾಹಿತಿಯನ್ನು ದತ್ತಾಂಶ ರೂಪದಲ್ಲಿ ಸಂಗ್ರಹಿಸಿಟ್ಟು ಯಾವಾಗೆಂದರೆ ಆವಾಗ, ಎಲ್ಲೆಂದರಲ್ಲಿ, ಯಾರಾದರೂ ಅದನ್ನು ಏಕೆಂದಿಸಿ ಕಾರ್ಯಗತಗೊಳ್ಳಬಹುದು. ಮಾಹಿತಿ / ಜ್ಞಾನವನ್ನು ವೇಗವಾಗಿ ದೂರದ ಪ್ರದೇಶಕ್ಕೆ ಸಂಪರ್ಕ ಜಾಲದ ಮೂಲಕ ವರ್ಗಾಯಿಸಬಹುದು. ರೈತರಿಗೆ ದೃಶ್ಯ ಮಾಧ್ಯಮದ ಮೂಲಕ ಜಗತ್ತಿನ ಇತರೆ ದೇಶಗಳ ಮುಂದುವರೆದ ರೈತರ / ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪಾಠ ಕೇಳಬಹುದು, ಸಲಹೆ ಪಡೆಯಬಹುದು. ಅಂತರಾಂಶದ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿ ಹುಡುಕಬಹುದು. ಭಾರತೀಯ ದಿಜಿಟಲ್ ನಕಾಶೆ ರಚನೆ ಅದರ ರಚನೆ ಅಧ್ಯಯನದ ವಿಶ್ಲೇಷಣೆಯಿಂದ ಯಾವಾಗ, ಏನು, ಎಷ್ಟು ನಾಟಿ / ಬೆಳೆಯುವಿಕೆ ಮುಂತಾದವುಗಳನ್ನು ನಿರ್ದಿಷ್ಟಿಸಬಹುದು.

ಅಧ್ಯಾಯ-3

ಶಕ್ತಿ ಸಂಪನ್ಮೂಲಗಳು (Energy Resources)

ಭಾರತ ಇಂಥನ ಮೂಲಗಳ ನೋಟ:-

ಒಂದು ದೇಶ ತನ್ನ ಶಕ್ತಿ ಅಗತ್ಯತೆಯನ್ನು ವಿವಿಧ ಮೂಲಗಳಿಂದ ಪಡೆಯುತ್ತದೆ. ಅವುಗಳನ್ನು ಎರಡು ವಿಧದಲ್ಲಿ ವರ್ಗೀಕರಿಸಬಹುದು.

* ವಾಣಿಜ್ಯ-ಪಳೆಯಳಿಕೆ ಇಂಥನ (ಕಲ್ಲಿದ್ವಲು, ಪೆಟ್ರೋಲಿಯಂ, ನೈಸಿಗಿಕ ಅನಿಲ) ಜಲವಿದ್ಯುತ್, ಅಣು ಇಂಥನ ಪವನ ಶಕ್ತಿ.

* ವಾಣಿಜ್ಯೋತರ-ಕಟ್ಟಿಗೆ, ಪ್ರಾಣಿ ತ್ವಾಜ್ಯ ಮತ್ತು ಕೃಷಿ ತ್ವಾಜ್ಯ.

ವಾಣಿಜ್ಯ ಶಕ್ತಿ ಮೂಲದಲ್ಲಿ ಬರುವ ಪಳೆಯಳಿಕೆ ಇಂಥನವು ಇಂದು ತೀವ್ರವಾಗಿ ಬಳಕೆಯಲ್ಲಿದ್ದು ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಬರಿದಾಗುವ ಸಂಭವವಿದೆ. ಇದರ ಬಳಕೆಯಿಂದ ದೇಶದ ಜೀವನ ಮಟ್ಟೆನೇಲೆ ಸುಧಾರಿಸಿದೆ. ಆದರೆ, ಅದು ವಾತಾವರಣದ ಮೇಲೆ ವಿಪರೀತ ಪರಿಣಾಮ ಬೀರಿ ಕಲುಷಿತಗೊಳಿಸಿದೆ. 2008ರ ಪ್ರಕಾರ ಭಾರತವು ಶಕ್ತಿ ಬಳಕೆಯಲ್ಲಿ ವಿಶ್ವದಲ್ಲಿ 5ನೇಯ ಹೊಡ್ಡ ರಾಷ್ಟ್ರವಾಗಿದೆ. ಇದು ಇಂದು ಜನಸಂಖ್ಯೆಯ ತೀವ್ರ ಬೆಳವಣಿಗೆಯಿಂದ ಶಕ್ತಿ ಬಳಕೆಯೂ ತೀವ್ರವಾಗಿ ಏರುತ್ತಿದೆ.

ಒಂದು ದೇಶದ ಸಾಮಾಜಿಕ, ಆರ್ಥಿಕ ಹಾಗೂ ವೈಜ್ಞಾನಿಕ ಬೆಳವಣಿಗೆಗಳು ಆ ದೇಶದ ಶಕ್ತಿಯ ಆಕಾರಗಳಿಗೆ ನೇರವಾಗಿ ಸಂಬಂಧಿಸಿವೆ. ಇಂದು ನಾವು ಸಾಂಪ್ರದಾಯಿಕ ಶಕ್ತಿಯ ಆಕಾರಗಳನ್ನು ಮಿತಿಮೀರಿ ಬಳಸುತ್ತಿದ್ದೇವೆ. ಅವು ನವೀಕರಿಸಲಾಗದ ವರ್ಗಕ್ಕೆ ಸೇರಿರುವುದರಿಂದ ಅವುಗಳ ಸಂಗ್ರಹ ಅಶ್ಯಂತ ವೇಗವಾಗಿ ಹೀಣಿಸುತ್ತಿದೆ. ಆದ್ದರಿಂದ ಅವುಗಳ ಜೊತೆಗೆ ಹೊಸ ಮತ್ತು ಪರ್ಯಾಯ ಶಕ್ತಿಯ ಆಕರ್ಗಳನ್ನು ಶೋಧಿಸಬೇಕಾಗಿದ್ದು, ಸರಳವೂ ಆಗಿಲ್ಲ.

ಜಲವಿದ್ಯುತ್:

ಹರಿಯುವ ನೀರಿನ ವೇಗವನ್ನು ಚಲಿಸುವಂತೆ ಮಾಡಿ, ನೀರಿನ ಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸುವರು. ಇದೇ ಜಲವಿದ್ಯುತ್ಪಣಿ. ಇದು ಭಾರತದಲ್ಲಿ ಹೊದಲು ಬಳಕೆಯಾದ ಸಾಂಪ್ರದಾಯಿಕ ಶಕ್ತಿ ಮೂಲ. ಇದರ ಪಾಲು ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಕೇವಲ ಶೇ.11.5. ಜಲವಿದ್ಯುತ್ನನ್ನು ಕೆಲವೇ ಪ್ರದೇಶ ಹಾಗೂ ಸನ್ನಿಹಿತಗಳಲ್ಲಿ ಮಾತ್ರ ಉತ್ಪಾದಿಸಬಹುದಾಗಿದೆ. 1970ರಲ್ಲಿ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.45.2ರಷ್ಟಿದೆ. ಜಲವಿದ್ಯುತ್ ಪಾಲು 2014ರಲ್ಲಿ ಶೇ.11.5ಕ್ಕೆ ಇಳಿಕೊಂಡಿದೆ. ಅಂದರೆ ಇತ್ತೀಚೆಗೆ ಇದರ ಅವಲಂಬನ ಕಡಿಮೆಯಾಗಿದೆ. ಇಂದು ಅಸಂಪ್ರದಾಯಿಕ ಶಕ್ತಿ ಮೂಲಗಳ ವಿದ್ಯುತ್ತಿನ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಲ್ಲದೇ ಬೃಹತ್ ಜಲವಿದ್ಯುತ್ತಿನ ಯೋಜನೆಗಳಿಗೆ ಬದಲಾಗಿ ‘ಕಿರು ವಿದ್ಯುತ್’ ಯೋಜನೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.

ಭಾರತದಲ್ಲಿ ವಿದ್ಯುತ್ತಿನ ತಲಾವಾರು ಬಳಕೆ ಅತಿ ಕಡಿಮೆ ಇರುವುದಲ್ಲದೇ ವಿದ್ಯುತ್ತಿನ ಮೂರ್ಕೆ ಅನಿಯಮಿತ, ಅಸ್ವಾಸ್ತ ಹಾಗೂ ಅಪಾರ ಕೊರತೆಯಿಂದ ಕೂಡಿದೆ. ಇದು ಕೈಗಾರಿಕ ಮತ್ತು ವ್ಯವಸಾಯದ ಉತ್ಪಾದನೆ, ಉದ್ಯೋಗ ನೀಡಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಇದರಿಂದ ದೇಶದ ಅಭಿವೃದ್ಧಿ ಯೋಜನೆಗಳಲ್ಲಿ ವಿದ್ಯುತ್ತಿನ ಉತ್ಪಾದನೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿದೆ. ಭಾರತದಲ್ಲಿ ಅಶ್ಯಲ್ಲ ಪ್ರಮಾಣದ ಜಲವಿದ್ಯುತ್ತಿನ ಉತ್ಪಾದನೆ 1897ರಲ್ಲಿ ಡಾಜ್‌ಲಿಂಗ್‌ನಲ್ಲಿ ಆರಂಭಿಸಲ್ಪಟ್ಟಿದ್ದು, ನಂತರ ವಾಣಿಜ್ಯ ಪ್ರಮಾಣದ ಜಲವಿದ್ಯುತ್ತಿನ ಉತ್ಪಾದನೆ 1902ರಲ್ಲಿ ಶಿವನ ಸಮುದ್ರದಲ್ಲಿ ಸ್ಥಾಪನೆಗೊಂಡಿತು. ಇದೇ ಪ್ರಸಿದ್ಧ ‘ತೇಷಾದಿ ಐಯ್ಯರ ಜಲವಿದ್ಯುತ್’ ಶೇ.10ದ್ವಿತೀಯದಿನ ವಿಂಡ್ ಮೊದಲ ಜಲವಿದ್ಯುತ್ ಕೇಂದ್ರವಾಗಿದ್ದು ನಯಾಗಾರ ಜಲವಿದ್ಯುತ್ ಕೇಂದ್ರದ ಮಾದರಿಯನ್ನು ಅನುಸರಿಸಿ ನಿರ್ಮಿತಗೊಂಡಿತು. ಭಾರತವು ಪ್ರಪಂಚದ ಒಟ್ಟು ವಿದ್ಯುತ್ತಿನ ಶೇ.4.8ರಷ್ಟು ಉತ್ಪಾದಿಸುತ್ತದೆ. ಇಂದು ಭಾರತವು ಪ್ರಪಂಚದಲ್ಲಿ ವಿದ್ಯುತ್ತಿನ ಉತ್ಪಾದನೆಯಲ್ಲಿ ಯು.ಎಸ್.ಎ ಮತ್ತು ಚೈನಾದ ನಂತರ ಮೂರನೆಯ ಸ್ಥಾನದಲ್ಲಿದೆ.

ಜಲವಿದ್ಯುತ್ ನ ಪ್ರಮುಖತೆ:

ಭಾರತದಲ್ಲಿ ಉತ್ಪಾದಿಸುತ್ತಿರುವ ಮುಖ್ಯ ವಿದ್ಯುತ್ತಿನ ಮೂಲಗಳಲ್ಲಿ ಜಲಶಕ್ತಿಯು ಎರಡನೆಯದು. ಜಲಶಕ್ತಿಯು ಮುಗಿಯದ ಶಕ್ತಿ ಸಂಪನ್ಮೂಲವಾಗಿದ್ದ ಪ್ರಾಕೃತಿಕವಾಗಿ ನವೀಕರಣ ಹೊಂದುವುದರಿಂದ ಪ್ರಮುಖತೆ ಹೊಂದಿದೆ. ಶಾಖಾ ಮತ್ತು ಅಣು ವಿದ್ಯುತ್ ಸಾಫರಗಳಲ್ಲಿರುವಂತೆ ಜಲವಿದ್ಯುತ್ ಕೇಂದ್ರಗಳು ಪರಿಸರ ಮಾಲಿನ್ಯದಿಂದ ಹೋರತಾಗಿವೆ. ಇದು ಸ್ವಚ್ಛ ಇಂಥನ ಮೂಲವಾಗಿರುವುದು. ಇದರಿಂದ ಅನುಕೂಲಕರ ಭೌಗೋಳಿಕ ಆರ್ಥಿಕ ಸ್ವಿಫ್ಟ್ ಪ್ರದೇಶಗಳಲ್ಲಿ ಇತರ ಮೂಲಗಳಿಗಿಂತ ಇದರ ಉತ್ಪಾದನೆಗೆ ಹೆಚ್ಚು ಪ್ರಮುಖತೆ ನೀಡಲಾಗಿದೆ.

ಸಾಮರ್ಥ್ಯ	ಒಳಕೆ
ಈಶಾನ್ಯ ವಲಯ	37.9%
ಉತ್ತರ ವಲಯ	35.8%
ಪಶ್ಚಿಮ ವಲಯ	6.8%
ದಕ್ಷಿಣ ವಲಯ	12.8%
ಪೂರ್ವ ವಲಯ	6.7%

ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಹಂಚಿಕೆ ಮತ್ತು ಒಳಕೆ:

ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಆರ್ಥಿಕ ಮೇಲೆ ಭಾರತವನ್ನು 5 ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದೆ.

ಕಲ್ಲಿದ್ದಲ್ಲಿನ ಕೊರತೆಯನ್ನು ಹೊಂದಿರುವ ಪಶ್ಚಿಮ ಮತ್ತು ದಕ್ಷಿಣ ವಲಯಗಳು ಅತಿ ಹೆಚ್ಚು ಜಲವಿದ್ಯುತ್ತನ್ನು ಉತ್ಪಾದಿಸುತ್ತಿವೆ.

- * ಭಾರತ: ವಲಯ ಮತ್ತು ರಾಜ್ಯವಾರು ಉತ್ಪಾದನೆ
- * ಭಾರತದಲ್ಲಿ ಆಂದ್ರಪ್ರದೇಶವು ಅತಿ ಹೆಚ್ಚು ಜಲವಿದ್ಯುತ್ ಉತ್ಪಾದನೆ. (ಒಟ್ಟು ಜ.ವಿ. ಉತ್ಪಾದನೆಯ ಶೇ.9.4)
- * ಕನಾರ್ಕಿಕ = 9.0%
- * ಮಹಾರಾಷ್ಟ್ರ = 8.3%
- * ಪಂಜಾಬ್ = 7.6%

ಪ್ರಮುಖ ಜಲವಿದ್ಯುತ್ ಯೋಜನೆಗಳು:

- * ಟಾಟಾ ಜಲವಿದ್ಯುತ್ ಯೋಜನೆ = ಭಾರತದ ಮೊದಲ ಜಲವಿದ್ಯುತ್ ಯೋಜನೆ = 48000 ಕಿ.ವಾ.
- ಸಾಮರ್ಥ್.
- * ಕೊಯಾ ಜಲವಿದ್ಯುತ್ ಯೋಜನೆ (1954) = ಕೊಯಾ ನದಿ 240000 ಕಿ.ವಾ.
- * ಶಿವನ ಸಮುದ್ರ ಜಲವಿದ್ಯುತ್ ಯೋಜನೆ = ಇದು ಭಾರತದ ಮೊದಲ ಜಲವಿದ್ಯುತ್ ಯೋಜನೆ (1902).
- * ಕಾವೇರಿ ನದಿಯ - ಶಿಂಘಾ ಜಲಪಾತ - 42000 ಕಿ.ವಾ.
- * ಕೊಲಾರದ ಚಿನ್ನದ ಗಣಿಗೆ ವಿದ್ಯುತ್ ಪೂರ್ವಸುವ ಉದ್ದೇಶವಿತ್ತು.
- * ಕೆ.ಆರ್.ಎಸ್ ನೀರಿನ ಪೂರ್ವಕೆ ಸೌಲಭ್ಯ ಹೊಂದಿವೆ.
- * ಇದು ಜೋಗ್ ಜಲಾಶಯದ ಗಾಂಧಿ ವಿದ್ಯುತ್ ಯೋಜನೆಯೊಂದಿಗೆ ಸಂಪರ್ಕವನ್ನು ಹೊಂದಿದ್ದು ದಕ್ಷಿಣ ಕನಾರ್ಕಿಕಕ್ಕೆ ವಿದ್ಯುತ್ ಪೂರ್ವಕೆ ಮಾಡುತ್ತದೆ.

- * ಶರಾವತಿ ವಿದ್ಯುತ್ ಯೋಜನೆ (ಚೋಗ್): ಇದು ಬಹುಮುಖ್ಯ ಯೋಜನೆಯಾಗಿದೆ.
- * 1952 ಲಿಂಗನಮಕ್ಕೆ ಜಲಾಶಯವನ್ನು ನಿರ್ಮಿಸಲಾಗಿದೆ.
- * ಪೈಕಾರ ಯೋಜನೆ: ಕೊಯಂಬತ್ತೂರಿಗೆ ವಿದ್ಯುತ್ ಮಾರ್ಪೆಕೆ ಮಾಡುತ್ತದೆ.
- * ಮೆಟ್ರೋ ಯೋಜನೆ: ಕಾವೇರಿ ನದಿಗೆ ಮೆಟ್ರೋ ಬಳಿ ನಿರ್ಮಿಸಲಾಗಿದೆ.
- * ಪಾಪನಾಥಂ ಯೋಜನೆ.
- * ಗಂಗಾ ಮೇಲ್ಭಾಟದ ಕಾಲುವೆ ವಿದ್ಯುತ್ ಯೋಜನೆ.
- * ಯಮುನಾ ಜಲವಿದ್ಯುತ್ ಯೋಜನೆ.
- * ಶಾರದಾ ವಿದ್ಯುತ್ ಯೋಜನೆ: 13800 ಕಿ.ಮೀ.
- * ಶ್ರೀಶೈಲಂ ಜಲವಿದ್ಯುತ್ ಯೋಜನೆ: ಕೃಷ್ಣಾ ನದಿಗೆ ನಿರ್ಮಿಸಲಾಯಿತು.

ಜಲವಿದ್ಯುತ್ ಉತ್ಪಾದನೆಯ ಸಮಸ್ಯೆಗಳು:

ವಿದ್ಯುತ್ತಿನ ಸರಿಯಾದ ಮಾರ್ಪೆ ಹಾಗೂ ನಿರ್ವಹಣೆಗೆ ಜಲವಿದ್ಯುತ್ ಹಾಗೂ ಇತರ ಮೂಲಗಳ ವಿದ್ಯುತ್ತಿನ ಅನುಪಾತ ಕೆನಿಷ್ಟೆ 40:60 ಇರುವುದು ಅಗತ್ಯ. ಆದರೆ ಭಾರತದಲ್ಲಿ ಈ ಅನುಪಾತವು 15:85ರಷ್ಟಿದೆ. ಇಂದು ಜಲವಿದ್ಯುತ್ ಪ್ರಮಾಣ ನಿರಂತರ ಕಡಿಮೆಯಾಗುತ್ತಿದ್ದು ಅದಕ್ಕೆ ಕಾರಣಗಳು ಈ ಕೆಳಗಿನಂತಿವೆ.

* ಭಾರತವು ವಾರ್ಷಿಕ ಮಳೆಯ ಶೇ.75 ಸ್ವೇಚ್ಛೆ ಮಾನ್ಯನ್ ಅವಲಂಬಿಸಿದೆ. ಉಳಿದ ಸಮಯದಲ್ಲಿ ನೀರಿನ ಕೊರತೆ ಅಪಾರವಾಗಿದೆ.

- * ಅಂತರಾಜ್ಯ ನೀರು ಹಂಚಿಕೆಯ ಸಮಸ್ಯೆಗಳು.
- * ಅಂತರಿಕ ಶಿಲಾ ರಚನೆ (ಭೂಕಂಪದ ಅಪಾಯ).
- * ಜಲವಿದ್ಯುತ್ತಿನ ಸಾಧ್ಯತೆಯ ರಾಜ್ಯಗಳಲ್ಲಿ ಸೀಮಿತ ಬೇಡಿಕೆ.
- * ಯೋಜನೆಗಳ ಮಾರ್ಪೆಕೆಯ ಅವಧಿ.

ಶಾಖಾ ವಿದ್ಯುತ್ (Thermal Energy):-

ಮಾನವನು ಬಳಸುವುದಕ್ಕೆ ಅನುವಾಗಿರುವ ಅತ್ಯಂತ ಸಾಮಾನ್ಯವಾದ ಶಕ್ತಿರೂಪವೇ ಉಷ್ಣಶಕ್ತಿ / ಶಾಖಾಶಕ್ತಿ. ದೇಶವು ಇಂದು ಉತ್ಪಾದಿಸುತ್ತಿರುವ ವಿದ್ಯುತ್ ಶೇ.83.6ರಷ್ಟು ಶಾಖಾ ವಿದ್ಯುತ್ ಮೂಲಗಳಿಂದಲೇ ದೊರೆಯುತ್ತಿದೆ. ಶಾಖಾ ವಿದ್ಯುತ್ ಸಾಫರಿಗಳಲ್ಲಿ ಕಲ್ಲಿದ್ದಲು, ಡೀಸೆಲ್, ಅಥವಾ ಸ್ವಾಭಾವಿಕ ಅನಿಲವನ್ನು ಉರಿಸಿ ಟಿಬ್ಬೆನೊಗಳು ಚಲಿಸುವಂತೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದರಲ್ಲಿ ಕಲ್ಲಿದ್ದಲ್ಲಿನ ಬಳಕೆಯೇ ಅತಿ ಹೆಚ್ಚು. ದೇಶದಲ್ಲಿ ಉತ್ಪಾದಿಸಲಾಗುತ್ತಿರುವ ಶೇ.62ರಷ್ಟು ಕಲ್ಲಿದ್ದಲು ಶಾಖಾ ವಿದ್ಯುತ್ತಿನ ಉತ್ಪಾದನೆಗಾಗಿ ಬಳಕೆಯಾಗುತ್ತಿದೆ. ಕೋಕ್ ಕಲ್ಲಿದ್ದಲ್ಲಿನ ಹೊರತಾಗಿ ಇತರ ಬಹುತೇಕ ಕಲ್ಲಿದ್ದಲನ್ನು ಇಲ್ಲಿ ಬಳಸಲಾಗುತ್ತಿದೆ.

ಭಾರತದಲ್ಲಿಯ ಮುಖ್ಯ ಶಾಖಾ ವಿದ್ಯುತ್ ಕೇಂದ್ರಗಳು:

ಭಾರತದ ಶಾಖಾ ವಿದ್ಯುತ್ ಫಟಕಗಳನ್ನು ಕೇಂದ್ರ ಮತ್ತು ರಾಜ್ಯಗಳಿರದು ನಿರ್ಮಿಸಿ ನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರವು ಶಾಖಾ ವಿದ್ಯುತ್ ಕೇಂದ್ರಗಳನ್ನು ನಿರ್ಮಿಸಿ ಆ ಕೇಂದ್ರಗಳ ನಿರ್ವಹಣೆಗಾಗಿ ‘ರಾಷ್ಟ್ರೀಯ ಶಾಖಾ ವಿದ್ಯುತ್ ಶಕ್ತಿ ಮಂಡಳಿ’ (ಎನ್.ಟಿ.ಪಿ.ಸಿ)ಯನ್ನು 1975ರಲ್ಲಿ ಸ್ಥಾಪಿಸಲಾಯಿತು. ಭಾರತವು ಉತ್ಪಾದಿಸಿದ ಒಟ್ಟು ಶಾಖಾ ವಿದ್ಯುತ್ತಿನ ಶೇ.86.8 ರಷ್ಟನ್ನು ಎನ್.ಟಿ.ಪಿ.ಸಿ. ಉತ್ಪಾದಿಸುತ್ತಿದೆ. ಹೆಚ್ಚು ಸಾಮಧ್ಯದ ಶಾಖಾ ವಿದ್ಯುದಾಗರಗಳನ್ನು ಸುಪರ್ ಧರ್ಮಾಲ್ ಕೇಂದ್ರಗಳಿಂದ ಕರೆಯುವರು. ದೇಶದಲ್ಲಿ ಅತಿ ಹೆಚ್ಚು ಶಾಖಾ ವಿದ್ಯುತ್ನನ್ನು ಉತ್ಪಾದಿಸುತ್ತಿರುವ ರಾಜ್ಯಗಳಿಂದರೆ ಆಂಧ್ರ ಪ್ರದೇಶ, ಭೂತೀಸೋಗಡ, ಜಾವಿಂಡ್, ಮಹಾರಾಷ್ಟ್ರ, ಒರಿಸ್ಸಾ, ಪಂಜಾಬ್, ರಾಜಸ್ಥಾನ್,

ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ. ವಿದ್ಯುತ್ ಬೇಡಿಕೆಯ ಪ್ರದೇಶಗಳಿಗೆ ಸಮೀಪದಲ್ಲಿಯೇ ವಿವಿಧ ಮೂಲಗಳನ್ನು ಆಧರಿಸಿ ಸಾಫ್ಟೀಸಬಹುದಾದ್ದರಿಂದ ಶಾಖಾ ವಿದ್ಯುತ್ ಸಾಫರಗಳಿಗೆ ಆದ್ಯತೆ ನೀಡಲಾಗಿದೆ.

ದೇಶದಲ್ಲಿ ಪ್ರಸ್ತುತ ಅಲ್ಲೂ ಮೇರಾ ವಿದ್ಯುತ್ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದು ಇತ್ತೀಚಿನ ಕಲ್ಲಿದ್ದಲು ಆಧಾರಿತ ಇವುಗಳನ್ನು ಮಧ್ಯ ಪ್ರದೇಶದ ಸಾಸನ್, ಗುಜರಾತಿನ ಮುಂದ್ರಾ, ಆಂಧ್ರಪ್ರದೇಶದ ಕೃಷ್ಣಪಟ್ಟಂ ಹಾಗೂ ಜಾರ್ವಿಸಂಡಾನ ತಿಳ್ಳೆಯಾದ ಬಳಿ ಈ ಯೋಜನೆಗಳು ನಿರ್ಮಿತವಾಗುತ್ತಿವೆ. ಶಾಖಾ ವಿದ್ಯುತ್ ವಿದ್ಯುದಾಗಾರಗಳಿಗೆ ಕಲ್ಲಿದ್ದಲು ಅತಿ ಮುಖ್ಯವಾದ ಇಂಥನವಾಗಿದ್ದು, ಭೋಟಾ ನಾಗಪುರ ಪ್ರದೇಶ (ಜಾರ್ವಿಸಂಡಾ, ಘಟೀಸೋಗಡ, ಒಡಿಸಾ, ಪಶ್ಚಿಮ ಬಂಗಾಳ, ಬಿಹಾರ) ದಲ್ಲಿ ಹೆಚ್ಚಿನ ಕಲ್ಲಿದ್ದಲ್ಲಿನ ನಿಕ್ಷೇಪ ಇರುತ್ತದೆ. ಆದ್ದರಿಂದ ಇಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಶಾಖಾ ವಿದ್ಯುತ್ ಸಾಫರಗಳನ್ನು ಸಾಫಿಸಲಾಗಿದೆ.

ಶಾಖಾ ವಿದ್ಯುತ್ ಸಮಸ್ಯೆಗಳು:

ಶಾಖಾ ವಿದ್ಯುತ್ ಕೇಂದ್ರಗಳಲ್ಲಿ ಅಮೂಲ್ಯವಾದ ಕಲ್ಲಿದ್ದಲು, ಡೀಸೆಲ್ ಹಾಗೂ ಸ್ವಾಭಾವಿಕ ಅನಿಲಗಳನ್ನು ಅತ್ಯಧಿಕವಾಗಿ ಬಳಸಲಾಗುತ್ತಿದೆ. ಇಂತಹ ಮುಗಿದು ಹೋಗುವ ಅಪಾರ ಶಕ್ತಿ ಸಂಪನ್ಮೂಲಗಳನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಇದರಿಂದ ಅಪಾರ ಪ್ರಮಾಣದ ಹಾರುವ ಬೂದಿಯ ವಿಲೇವಾರಿ ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಸಾಕಷ್ಟು ಇಂಗಾಲ ಉತ್ಪನ್ನವಾಗಿ ವಾಯು ಮಾಲಿನ್ಯವಾಗುತ್ತದೆ. ಶಾಖಾ ವಿದ್ಯುತ್ ಕೇಂದ್ರಗಳಲ್ಲಿ ಹೊರಬೀಳುವ ಬಿಸಿ ನೀರು, ಜಲ ಮಾಲಿನ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ದೇಶವು ಇತರ ಶಕ್ತಿ ಮೂಲಗಳನ್ನು ಬಳಸಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು ಅತ್ಯವಶ್ಯಕವಾಗಿದೆ.

ಸ್ವಾಭಾವಿಕ ಅನಿಲ (Natural Gas):

ಸ್ವಾಭಾವಿಕ ಅನಿಲವು ಇಂದು ಪೆಚ್ಚೋಲಿಯಂನಷ್ಟೇ ಪ್ರಮುಖ ಶಕ್ತಿ ಸಂಪನ್ಮೂಲವಾಗಿದೆ. ಹಲವು ಕ್ರೊಂಕೆಗಳು ಇದನ್ನು ಕಚ್ಚು ವಸ್ತುವಾಗಿಯೂ ಸಹ ಬಳಸುತ್ತಿವೆ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ಇದರ ಉತ್ಪಾದನೆ ಮತ್ತು ಬಳಕೆ ನಿರಂತರವಾಗಿ ಅಧಿಕವಾಗುತ್ತದೆ. ಭೂಮಿಯ ಪದರುಗಳಲ್ಲಿ ಜೀವಾವಶೇಷಗಳು, ಜಲಜನಕ, ಇಂಗಾಲದ ಮಿಶ್ರಣವು ತೈಲದೊಡನೆ ಅನಿಲ ರೂಪದಲ್ಲಿಯೂ ಇರುವುದು. ಇದು ಪ್ರಧಾನವಾಗಿ ಮಿಥೇನ್ ಅನಿಲವಾಗಿರುವುದು. ಇದನ್ನೇ ಸ್ವಾಭಾವಿಕ ಅನಿಲವೆಂದು ಕರೆಯುವರು. ಭೂಮಿಯ ಪದರುಗಳಲ್ಲಿ ಇದು ತೈಲಕ್ಕಿಂತ ಹಗುರವಾಗಿರುವುದರಿಂದ ಅದರ ಮೇಲ್ಸ್ಯಾಗದಲ್ಲಿ ಶೇಖರಗೊಂಡಿರುತ್ತದೆ. ಕಲ್ಲಿದ್ದಲು ಪದರಗಳಲ್ಲಿಯೂ ಜಲಜನಕ ಸಂಗ್ರಹವಿರುವುದರಿಂದ ಅದನ್ನು ತೆಗೆದು ಸಂಸ್ಕರಿಸಿ ಬಳಸಲಾಗುವುದು. ಇದನ್ನು ಕಲ್ಲಿದ್ದಲು ಪದರ ಮಿಥೇನ್ ಅನಿಲ ಎನ್ನುವರು.

ಭಾರತದಲ್ಲಿ ಸ್ವಾಭಾವಿಕ ಅನಿಲದ ನಿಕ್ಷೇಪ:

ಭಾರತವು ಪ್ರಪಂಚದ ಒಟ್ಟು ನ್ಯೆಸರ್‌ಫಿರ್‌ ಅನಿಲ ನಿಕ್ಷೇಪದ ಕೇವಲ 0.4ರಷ್ಟು ರೂಪದ ಮೇಲ್ಸ್ಯಾಗದಲ್ಲಿ ಶೇ.23 ಮತ್ತು ಗುಜರಾತ್ ಶೇ.12.7. ಸ್ವಾಭಾವಿಕ ಅನಿಲ ನಿಕ್ಷೇಪದ ಬಹುಪಾಲು 4 ವಲಯಗಳಲ್ಲಿ ಕೇಂದ್ರೀಕೃತವಾಗಿದೆ. ಅವುಗಳು-

* ಮುಂಬ್ಯೆ ಹೈ ಪ್ರದೇಶವು ಅತಿ ಹಚ್ಚು ಸ್ವಾಭಾವಿಕ ಅನಿಲದ ನಿಕ್ಷೇಪ ಹೊಂದಿರುವುದು. (ಶೇ.30.2)

* ಇತ್ತೀಚಿಗೆ ತಮಿಳುನಾಡಿನ ಆದಿಯಕ್ಕೆ ಮತ್ತು ಆಂಧ್ರಪ್ರದೇಶದ ಲಿಂಗಾಲಗಳಲ್ಲಿಯೂ ಅನಿಲ ನಿಕ್ಷೇಪ ಶೋಧಿಸಲಾಗಿದೆ.

ಭಾರತದಲ್ಲಿ ಸ್ವಾಭಾವಿಕ ಅನಿಲದ ಶೋಧನೆ, ಉತ್ಪಾದನೆ ಹಾಗೂ ವಿತರಣೆಗಾಗಿ ಗ್ರಾಸ್ ಅಥವಾ ಆಫ್ ಇಂಡಿಯಾ ಲಿಮಿಟೆಡ್ (GAIL)ನ್ನು 1984ರಲ್ಲಿ ಸಾಫಿಸಲಾಯಿತು. ಇದರ ನಿಕ್ಷೇಪವು ಮಿತವಾಗಿರುವುದರಿಂದ ಮುಂದಿನ ಒಂದು ದಶಕದ ಅವಧಿಯಲ್ಲಿ 16 ಬಿಲಿಯನ್ ಘನ ಮೀ.ಗಳಿಗೆ ಇಳಿಕೆಯಾಗುವುದೆಂದು ಹೃಡ್ಯೋಕಾರ್ಬನ್ ವಿಷಣ್ಣು 2025ರಲ್ಲಿ ವಿವರಿಸಲಾಗಿದೆ. ಸ್ವಾಭಾವಿಕ ಅನಿಲವನ್ನು ವಿದ್ಯುತ್ ಹಾಗೂ ರಾಸಾಯನಿಕ ಗೊಬ್ಬರ ಉತ್ಪಾದನೆಯಲ್ಲಿ ಅತ್ಯಧಿಕವಾಗಿ ಬಳಸಲಾಗುತ್ತಿದೆ. ಸ್ವಾಭಾವಿಕ ಅನಿಲವನ್ನು ಆಮದು ಮಾಡಿಕೊಳ್ಳುವ ಯೋಜನೆಗಳು ಈ ಕೆಳಗಿನಂತಿವೆ.

- 1) ಇರಾನ್ - ಪಾಕಿಸ್ತಾನ - ಭಾರತ (IPI) ಅನಿಲ ಕೋಳವೆ ಮಾರ್ಗ. * ಇರಾನಿನ ಸೌತಪಾರ್ಶ್ವ ಫೀಲ್ಡ್‌ನಿಂದ ರಾಜಸ್ತಾನದವರೆಗೆ 2300 ಕಿ.ಮೀ.
- 2) TAPI (ತಾಪಿ) ಯೋಜನೆ: ಇದು ಮಧ್ಯ ಏಷ್ಟಾದ ತುರ್ಕಿಯೊಂದಿಗೆ ಅಫ್ರಿಕಾನಿಸ್ತಾನ, ಪಾಕಿಸ್ತಾನ ಮತ್ತು ಭಾರತ ಸಂಪರ್ಕಿಸುವಂತೆ.
- 3) ಇಲಿಚ್ - ಆಶೆಲೋನ್ ಕೋಳವೆ ಮಾರ್ಗ: ಇಸ್ರೇಲಿನಿಂದ.
- 4) ಮೈನಾರ್ - ಬಾಂಗಳೂರು - ಭಾರತ ಕೋಳವೆ ಮಾರ್ಗ.
- 5) ಭಾರತದಲ್ಲಿ ಅನಿಲ ಕೋಳವೆ ಮಾರ್ಗಗಳು ಈ ಕೆಳಗಿನಂತಿವೆ.
 - * ಗುಜರಾತಿನ ಕ್ಷಾಂಬೆ ಪ್ರದೇಶದ ಕೋಳವೆ ಮಾರ್ಗಗಳು
 - * ಕೃಷ್ಣಾ - ಗೋಥಾವರಿ ಕ್ಷೇತ್ರಗಳನ್ನು ಸಂಪರ್ಕಿಸುವ ಆಂಧ್ರಪ್ರದೇಶದ ಕೋಳವೆ ಮಾರ್ಗ
 - * ಅಸಾಂ ಅರಕಾನ ಕ್ಷೇತ್ರ ಸಂಪರ್ಕ
 - * ಇತ್ತೀಚಿನ ಮಹಾರಾಷ್ಟ್ರದ ದಾಖೋಲ್‌ನಿಂದ - ಬೆಂಗಳೂರು ಅನಿಲ ಕೋಳವೆ ಮಾರ್ಗ.

ಅಣು ವಿದ್ಯುತ್ಪಣಿ:

20ನೇ ಶತಮಾನದಲ್ಲಿ ಮಾನವನಿಂದ ಅವಿಷ್ಯಾರಗೊಂಡ ಹೊಸ ಶಕ್ತಿ ಸಂಪನ್ಮೂಲಗಳಲ್ಲಿ ಅಣುಶಕ್ತಿಯು ಒಂದು. ಡಾ.ಹೋಮ್ ಜಹಾಂಗೀರ ಬಾಬಾ ಭಾರತದಲ್ಲಿ ಅಣುಶಕ್ತಿ ಪರವರ್ತನ್ನು ಆರಂಭಿಸಿದವರು. ಇವರನ್ನು ಭಾರತೀಯ ಅಣುಶಕ್ತಿ ಶಿಲ್ಪಿ ಎಂದು ಕರೆಯಲಾಗುತ್ತದೆ. ಇಲ್ಲಿ ಪರಮಾಣವಿನ ವಿದ್ಯಾನದಿಂದ ಉತ್ಪತ್ತಿಯಾಗುವ ಶಾಖಾವನ್ನು ವಿದ್ಯುತ್ಪಣಿಯನ್ನಾಗಿ ಮಾಪಾಡಿಸಲಾಗುವುದು. ಯುರೋಪಿಯಂ, ಥೋರಿಯಂ, ರೇಡಿಯಂ ಮತ್ತು ಲೆಡಿಯಂ ಎನಿಜಗಳ ಅಣು ವಿದ್ಯಾನದಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಭಾರತವು ಥೋರಿಯಂ ಉತ್ಪಾದಿಸಲ್ಪಡುವ ಮೋನಜ್ಯೆಟ್ ಅದಿರನ್ನು ವಿಘುಲವಾಗಿ ಒಳಗೊಂಡಿದೆ. ಕೇರಳದ ಪಾಲಫಾಟ್ ಮತ್ತು ಕ್ರೈಲಾನ್ ಜಿಲ್ಲೆಗಳು ಪ್ರಪಂಚದಲ್ಲಿಯೇ ಅತಿ ಹಜ್ಜು ಮೋನಜ್ಯೆಟ್ ಅದಿರನ್ನು ನಿಕ್ಷೇಪವನ್ನು ಹೊಂದಿದೆ. ಯುರೋಪಿಯಂ ಅದಿರನ್ನು ಸಿಂಗಭರ್ಮ ಜಿಲ್ಲೆಯ ಜಾದುಗಡ ಗಣೆಯಿಂದ ಪಡೆಯಲಾಗುತ್ತದೆ. ಕನಾರ್ಚಿಕ ರಾಯಚೂರು ಗೋಗಿಮಟ್ಟಿ ಮತ್ತು ಬೆಳಗಾವಿಯ ನೇಸರಗಿಯಲ್ಲಿ ಇತ್ತೀಚಿಗೆ ಯುರೋಪಿಯಂ ನಿಕ್ಷೇಪ ಕಂಡುಬಂದಿದೆ. ಜೈವಿಕ ವಿದ್ಯಾನದಿಂದ ಉಂಟಾಗುವ ಅಪಾರ ಪ್ರಮಾಣದ ಶಕ್ತಿಯೇ ಅಣುಶಕ್ತಿಯಾಗಿದೆ.

ಭಾರತದಲ್ಲಿಯ ಅಣು ವಿದ್ಯುತ್ ಕೇಂದ್ರಗಳು:

- * ತಾರಾಪುರ ಅಣುವಿದ್ಯುತ್ ಕೇಂದ್ರ: ಭಾರತದ ಮೊದಲ ಅಣು ವಿದ್ಯುತ್ ಉತ್ಪಾದನೆಯ ಕೇಂದ್ರವನ್ನು 1969ರಲ್ಲಿ ಸಾಫ್ಟೀಸಲಾಯಿತು.
- * ಕ್ರೈಗಾ : ಕನಾರ್ಚಿಕ.
- * ಕಕ್ರಾಪುರ ಅಣುಶಕ್ತಿ ಕೇಂದ್ರ : ಗುಜರಾತ್.
- * ಎನ್.ಪಿ.ಸಿ.ಎಲ್ ಯೋಜನೆಯಿಂತೆ 5 ಅಣುಶಕ್ತಿ ಪಾರ್ಕ ಸಾಫ್ಟೀಸಲಾಯಿತು. ಅವುಗಳು:
 - 1) ಕುಡಂಕುಲಂ
 - 2) ಜೈತಾಪುರ
 - 3) ಮಿಟಪಂಡಿ
 - 4) ಹರಿಪುರ
 - 5) ಹೋವಾಡಿ

ಅಳು ವಿದ್ಯುತ್ ಸಾಫ್ಟ್‌ವರವನ್ನು ನಿರ್ಮಿಸುವುದರಿಂದ ಅಪಾರ ಪ್ರಮಾಣಾದ ವಿದ್ಯುತ್ ಶಕ್ತಿ ಬಿಡುಗಡೆಯಾಗುತ್ತದೆ. ಅದನ್ನು ಬಳಸಿ ಬೃಹತ್ ಉದ್ಯಮಗಳನ್ನು ಸ್ಥಾಪಿಸುವುದು ಅದರಿಂದ ಆರ್ಥಿಕತೆ ಅಭಿವೃದ್ಧಿಗೊಂಡು ಜೀವೋಗಿಕ ಸಮಸ್ಯೆಯನ್ನು ನಿರಾರಿಸಿ ನಗರಾಭಿವೃದ್ಧಿಯಾಗುವುದರಿಂದ ಸ್ವಾವಲಂಬನೆಗೆ ಸಾಧ್ಯ. ಹಾಗೂ ಇಷ್ಟು ವರ್ಷದ ವಿದ್ಯುತ್ ಬಿಕ್ಕಟಿಗೆ ಇದರಿಂದ ಪರಿಹಾರವಿದೆ.

ಅಳುಶಕ್ತಿಯ ಬಳಕೆ ಪರಿಸರ ಸ್ವೇಚ್ಛಾಯಾದರೂ, ಅದರಿಂದಾಗುವ ಅವಫಡಗಳಿಂದ ಹೇರಬಹುದುವ ರೇಣಿಯೋ ವಿಕಿರಣ ವಾತಾವರಣದಲ್ಲಿ ತೀವ್ರ ಹಾನಿಯುಂಟು ಮಾಡುತ್ತದೆ. ಮುಂದುವರೆದ ದೇಶಗಳು ಇತ್ತೀಚೆಗೆ ಇದರ ಬಳಕೆಗೆ ಹೆಚ್ಚು ಪ್ರಾಶ್ನೆಗಳನ್ನು ನೀಡುತ್ತಿಲ್ಲ. ಹೀಗಿದ್ದಾಗ್ಯೂ ಭಾರತ ಅಳುಶಕ್ತಿಯ ಬಳಕೆ, ಒಪ್ಪಂದಗಳಿಗೆ ಹಲವು ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ. ಇದಕ್ಕೆ ಕಾರಣ ಅಳುಶಕ್ತಿಯ ಬಳಕೆ ಭಾರತದಂತಹ ತೀವ್ರ ಜನಸಂಖ್ಯೆ ರಾಷ್ಟ್ರಕ್ಕೆ ಇಂದು ಅಗತ್ಯವಾಗಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಹಾಗೂ ಅದರ ತೀವ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಅಗತ್ಯತೆಗಳ ಮೂರ್ಕೆಗೆ ಇಂದು ಅಳುಶಕ್ತಿಯ ಬಳಕೆ ವಿನಾಶಕಾರಿಯ ಸಾಧ್ಯತೆಗಳಿದ್ದರೂ ಅದರ ಸರಿಯಾದ ನಿರ್ವಹಣೆಗೆ ಉನ್ನತ ತಂತ್ರಜ್ಞಾನದ ಸಹಾಯದಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಇದು ಇತರ ಶಕ್ತಿಯ ಬಳಕೆಗೆ ಹೋಲಿಸಿದರೆ ಆಗುವ ಹಾನಿ ಕಡಿಮೆಯೇ ಎಂದು ಹೇಳಬಹುದು.

ಅಳುಶಕ್ತಿಯ ಬಳಕೆಗೆ ಕಾರಣಗಳು:

- * ಇತರ ಮುಂದುವರೆದ ರಾಷ್ಟ್ರಗಳು ಪರ್ಯಾಯ ಇಂಥನ ಮೂಲಗಳನ್ನು ಹೊಂದಿರುವುದರಿಂದ ಅಳುಶಕ್ತಿಯ ಬಳಕೆ ಅವರಿಗೆ ಅಷ್ಟು ಅಗತ್ಯವೇನಿಸಿಲ್ಲ. ಜೊತೆಗೆ ಅಲ್ಲಿನ ಜನಸಂಖ್ಯೆಯೂ ಅತೀ ಕಡಿಮೆ.
- * ಭಾರತದಂತಹ ಮುಂದುವರೆಯುತ್ತಿರುವ ರಾಷ್ಟ್ರದಲ್ಲಿ ಕಡಿಮೆ ವಿಸ್ತೀರ್ಣ ಹೊಂದಿದ್ದು ಅದಕ್ಕೆ ವಿರುದ್ಧವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಬೇಕು ಬೇಡಗಳನ್ನು ಮೂರ್ಕೆಸಲು ಇತರ ಇಂಥನ ಮೂಲಗಳು ಸಾಕಾಗುತ್ತಿಲ್ಲ.
- * ಅಳುಶಕ್ತಿ ಪರಿಸರ ಸ್ವೇಚ್ಛಾ ಇಂಥನವಾಗಿದೆ.
- * ಭಾರತದಲ್ಲಿ ಹೇರಳವಾಗಿ ಸಿಗುತ್ತಿರುವ ವಿಕಿರಣ ಧಾರು ಧೋರಿಯಂನ ಪರಿಣಾಮಕಾರಿ ಬಳಕೆ ಮಾಡಲಾಗುತ್ತದೆ. ಅಳುಶಕ್ತಿ ಪರಿಣಾಮಕಾರಿ ಬಳಕೆಗೆ ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳು ಸಾಕಷ್ಟಿವೆ. ಭಾರತ, ಜಪಾನಿನಲ್ಲಿ ಸಂಭವಿಸಿದ ಸುನಾಮಿ ಅವಫಡ (2011)ದ ನಿರ್ವಹಣೆಯಷ್ಟು ಉನ್ನತ ತಂತ್ರಜ್ಞಾನವನ್ನು ಹೊಂದಿಲ್ಲವಾದರೂ ಭಾರತದ ಈ ಪ್ರದೇಶದ ಮಟ್ಟಗೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳು- ನೂತನ ತಂತ್ರಜ್ಞಾನ ಬಳಕೆಗೆ ಅಳು ಇಂಥನ ಮೂರ್ಕೆಸುವ ದೇಶಗಳೊಂದಿಗೆ ಸುರಕ್ಷಾ ತಂತ್ರಜ್ಞಾನದ ಹಸ್ತಾಂತರಕ್ಕೆ ಒಪ್ಪಂದ ಮಾಡಿರುವುದು.
- * ಕಡಿಮೆ ಪ್ರಕೃತಿ ವಿಕೋಪ ಸಂಭವಿಸುವ ಉದಾ: ಕಡಿಮೆ ಸಿಸ್ಕೋ ವಲಯಗಳಲ್ಲಿ ಇಂತಹ ಸಾಫ್ಟ್‌ವರಗಳ ನಿರ್ಮಾಣ.
- * ಜನವಸತಿ ಪ್ರದೇಶದಿಂದ ದೂರದ ಪ್ರದೇಶಗಳಲ್ಲಿ ಅಳು ಸಾಫ್ಟ್‌ವರಗಳ ನಿರ್ಮಾಣ.
- * ಅಳು ವಿಕಿರಣ ಸೋರಿಕೆಯ ನಿಗಾ ಇಡಲು ಡೋನ್ (ಚಾಲಕ ರಹಿತ ಚಿಕ್ಕ ವಿಮಾನ) ಬಳಕೆ.
- * ಅಳುಶಕ್ತಿಯ ನಿರ್ವಹಣೆ ಮತ್ತು ಸುರಕ್ಷೆಗೆ ಬಾಹ್ಯಕಾಶ ತಂತ್ರಜ್ಞಾನದ ವೀಕ್ಷಣಾ ಉಪಗ್ರಹಗಳ ಬಳಕೆ.
- * ಬಾಹಾ ಅರ್ಟೋಮಿಕ್ ರೀಸರ್ಚ್ ಸೆಂಟರ್ (BARC) ತರಬೇತಿಗೊಳಿಸಿದ, NDRF (National Disaster Response Force) 8000 ಸಂಖ್ಯೆಯ ಬೆಂಕಾಲಿಯನ್ ಅಳುವಿಕರಿಣ ಅವಫಡಗಳನ್ನು ಎದುರಿಸಿ ನಿರ್ವಹಿಸಲು, ಪರಿಹಾರ ಕಾರ್ಯಾಚರಣೆಗೆ ಪಡೆಯನ್ನು ಸಿದ್ಧಗೊಳಿಸಿದೆ. ಒಟ್ಟಾರೆಯಾಗಿ ಭಾರತ ಕೈಗೊಂಡಿರುವ ಈ ಅಳುಸಾಫರ ನಿರ್ಮಾಣ ಮತ್ತು ಒಪ್ಪಂದಗಳಿಂದ ದೇಶಕ್ಕೆ ಇತರ ಶಕ್ತಿ ಸಂಪನ್ಮೂಲಗಳ ಬಳಕೆಗಿಂತ ಹೆಚ್ಚಿನ ಉಪಯೋಗವಿದೆ ಎಂದೇ ಹೇಳಬಹುದು.

ನವೀಕರಿಸಬಹುದಾದ ಸಂಪನ್ಮೂಲಗಳ ಪ್ರಾಮುಖ್ಯತೆ:

ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳು ಎಂದರೆ ಇವು ನಿಸರ್ಗದಲ್ಲಿ ಸ್ವಾಭಾವಿಕವಾಗಿ ಹಲವು ಪ್ರಕೃತಿಯೆಗಳಿಂದ ಸ್ವಯಂ ಆಗಿ ಮರುಪೂರಣಗೊಳ್ಳುವುದರಿಂದ ಮುಗಿಯದ ಅಥವಾ ಬರಿದಾಗದ ಶಕ್ತಿ ಸಂಪನ್ಮೂಲಗಳಾಗಿವೆ. ಅವುಗಳಿಗೆ ಉದಾಹರಣೆ—ಸೌರಶಕ್ತಿ, ಜಲಶಕ್ತಿ, ಅಣುಶಕ್ತಿ, ಪವನಶಕ್ತಿ, ಉಬ್ಬರವಿಳಿತ ಶಕ್ತಿ, ಭೂಗಭ್ರ ಉಷ್ಣ ಶಕ್ತಿ, ಜ್ಯೋತಿಕ ಅನಿಲ ಶಕ್ತಿ.

ವಾಣಿಜ್ಯ ಶಕ್ತಿ ಮೂಲದಲ್ಲಿ ಬರುವ ಪಳೆಯುಳಿಕೆ ಇಂಥನವು ಇಂದು ತೀವ್ರವಾಗಿ ಬಳಕೆಯಲ್ಲಿದ್ದು ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಬರಿದಾಗುವ ಸಂಭವವಿದೆ. ಇದರ ಬಳಕೆಯಿಂದ ದೇಶದ ಮಟ್ಟವೇನೋ ಸುಧಾರಿಸಿದೆ. ಆದರೆ ಅದು ವಾತಾವರಣದ ಮೇಲೆ ವಿಪರೀತ ಪರಿಣಾಮ ಬೀರಿ ಅದನ್ನು ಎಲ್ಲ ಕೋನಗಳಿಂದಲೂ ಕಲುಷಿತಗೊಳಿಸುತ್ತಿದೆ. ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳು ಪರಿಸರ ಸೈಂಹಿಕ ಇಂಥನವಾಗಿದ್ದು ಕಾರ್ಬನ್ ನೋನ ಹೆಚ್ಚೆ ಗುರುತು (Carbon foot print) ಕಡಿಮೆಗೊಳಿಸುವಲ್ಲಿ ಸಹಾಯಕವಾಗಿವೆ.

ಮಾನವ ಬಳಸುತ್ತಿರುವ ಎಲ್ಲ ವಿಧದ ಶಕ್ತಿ ಸಂಪನ್ಮೂಲಗಳಲ್ಲಿ ನವೀಕರಿಸಲಾಗದ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ (ಪಳೆಯುಳಿಕೆ ಇಂಥನಗಳು) ನಂತಹ ಇಂಥನ ದಹನ ವಾಯುಮಾಲಿನ್ಯಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡುತ್ತಿದೆ. ಇದರ ಬಳಕೆ ತಗ್ಗಿಸಲು ಪರ್ಯಾಯ ಶಕ್ತಿ ಮೂಲವಾದ ನವೀಕರಿಸಬಹುದಾದ ಇಂಥನ ಮೂಲ ಬಳಕೆ ಅಶ್ವತ್ಯಕವಾಗಿದೆ. ಅದೇ ರೀತಿ ಈಗಿನ ವಿದ್ಯುತ್ತಿನ ಬೇಡಿಕೆ, ಮೂರ್ಕೆಯ ನಡುವಿನ ಅಂತರ ಹಚ್ಚಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆಯು ಹೆಚ್ಚಾಗುತ್ತಿದೆ.

ದೊಡ್ಡ ಪ್ರಮಾಣದಲ್ಲಿ ಬಳಕೆಯಾಗದ (ಬಳಕೆ ಮಾಡಿಕೊಳ್ಳಬೇಕಾಗಿ) ಸಂಪನ್ಮೂಲದ ನವೀಕರಿಸಬಹುದಾದ ಇಂಥನ ಮೂಲದ ಲಭ್ಯತೆ ದೇಶದಲ್ಲಿ ಇದೆ. ಇವುಗಳು ವಾತಾವರಣದ ರಕ್ಷಣೆ ಸಂಬಂಧಿಸಿದಂತೆ ಮತ್ತು ದೇಶದ ಶಕ್ತಿಯ ಲಭ್ಯತೆಯನ್ನು ಬಲಪಡಿಸುವಲ್ಲಿಯೂ ಮಹತ್ವದ ಹೆಚ್ಚಿಗಳನ್ನಿಡುತ್ತವೆ. ಕೇಂದ್ರ ಸರ್ಕಾರ 2012ರ ಹೊತ್ತಿಗೆ ಎಲ್ಲರಿಗೂ ವಿದ್ಯುತ್ ಯೋಜನೆಯ ಪ್ರೇರಣೆಯೊಂದಿಗೆ ನವೀಕರಿಸಬಹುದಾದ ಇಂಥನ ಬಳಕೆಗೆ ಪ್ರೇರಣೆ ನೀಡಿದೆ. ಸದ್ಯದಲ್ಲಿ ಒಟ್ಟು ಶಕ್ತಿ ಉತ್ಪಾದನೆಯಲ್ಲಿ 1/3ರಷ್ಟು ಶಕ್ತಿಯನ್ನು ನವೀಕರಿಸಬಹುದಾದ ಸಂಪನ್ಮೂಲಗಳಿಂದ ಪಡೆಯುತ್ತಿದ್ದೇವೆ. ಹೀಗೆ ಇತ್ತೀಚಿನ ವರ್ಷಗಳಲ್ಲಿ ಪರ್ಯಾಯ ಇಂಥನಗಳಾಗಿ ನವೀಕರಿಸಬಲ್ಲ ಶಕ್ತಿ ಸಂಪನ್ಮೂಲಗಳಿಗೆ ನಡೆಸಲಾಗುತ್ತಿರುವ ಮುದುಕಾಟ ಮತ್ತು ಬಳಕೆ ಉತ್ಪಾದನೆಯ ಫಲಿತಾಂಶಗಳನ್ನು ಕೊಡಲು ಪ್ರಾರಂಭಿಸಿದೆ.

ಈ ರೀತಿ ಎಲ್ಲ ಪ್ರಯೋಗಗಳನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋದಲ್ಲಿ ನಾವು ಸ್ವಾವಲಂಭಿಗಳಾಗಬಹುದು. ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಬಹುದು. ರೈತರು ತಮ್ಮ ಹೊಲಗಳಲ್ಲಿ ಬೆಳೆ ತೆಗೆಯದ ಸಮಯದಲ್ಲಿ ಜಟ್ಟೆಂಪ ಸಸ್ಯವನ್ನು ಬೆಳೆಯವಂತೆ ಪ್ರೇರೇಪಿಸುವ ಯೋಜನೆಯೊಂದನ್ನು ಕನಾರ್ಫರ್ ಸರ್ಕಾರ ಜಾರಿಗೆ ತಂದಿದೆ. ಬೆಳೆದ ಸಸ್ಯಗಳ ಬೀಜಗಳನ್ನು ಸರ್ಕಾರವೇ ಹಣ ನೀಡಿ ಕೊಂಡುಕೊಳ್ಳುತ್ತದೆ (Bio-diesel). ಒಟ್ಟಿನಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಾನವ ಪರಿಸರ ಸೈಂಹಿಯಾದ ನವೀಕರಿಸಬಲ್ಲ ಶಕ್ತಿ ಮೂಲವನ್ನು ಬಳಸಿಕೊಳ್ಳುವುದರ ಪ್ರಾಮುಖ್ಯತೆ ಪಡೆದಿದೆ.

ಸೌರಶಕ್ತಿ (Solar Energy):

ಇದನ್ನು ಭವಿಷ್ಯದ ಶಕ್ತಿ ಮೂಲ ಎಂದು ಕರೆಯುತ್ತಾರೆ. ಸೌರಕಿರಣಗಳ ರೂಪದಲ್ಲಿ ನಮಗೆ ಸೂರ್ಯನಿಂದ ಅಗಾಧ ಪ್ರಮಾಣದ ಶಕ್ತಿ ಒದಗನ್ನಿಡೆ. ಕಾರಣ ಭಾರತ ಭೂಮಧ್ಯ ರೇಖೆಗೆ ಸಮೀಪ ಇರುವುದರಿಂದ ಅತಿ ಹೆಚ್ಚಿನ ಬಿಸಿಲು ಪಡೆಯುವ ದೇಶವಾಗಿದೆ. ಸೂರ್ಯನ ಶಕ್ತಿ ಘೋಟಕಾನೋಗಳಿಂಬ ಸಣ್ಣ ಪ್ರಾಕ್ರಿಟಿಗಳ ಮೂಲಕ ಸುಮಾರು 150 ಮಿಲಿಯನ್ ಕಿ.ಮೀ. ದೂರದಿಂದ ಭೂಮಿಯ ಮೇಲ್ಮೈಯನ್ನು ತಲುಪುತ್ತದೆ. ಇದರ ನಿರಂತರ ಶಕ್ತಿಗೆ ಕಾರಣ ಸೂರ್ಯನಲ್ಲಿ ನಡೆಯುವ ಉಷ್ಣ ನ್ಯಾಕ್ಟಿಯರ್ ಸಮೂಳನ ಕ್ರಿಯೆ.

ಸೌರಶಕ್ತಿಯನ್ನು ಉಷ್ಣ ಶಕ್ತಿ, ಸೌರ ಒಲೆ, ಸೌರ ನೀರು ಕಾಯಿಸುವಿಕೆ, ವಿದ್ಯುತ್ ಶಕ್ತಿ, ಸೌರ ವಿದ್ಯುತ್ ಘರಕಗಳು, ಟ್ರಾಫಿಕ್ ಸಂಕೇತ, ಬೀದಿ ದೀಪ, ಮನೆ ದೀಪ, ಸೌರ ಪಂಪ್ ಸೆಟ್ ಇತ್ಯಾದಿಗಳಲ್ಲಿ ಉಪಯೋಗಿಸಬಹುದಾಗಿದೆ.

ಸೌರಕೋಳಃ— ಸೌರಶಕ್ತಿಯನ್ನು ಬಳಸಿಕೊಳ್ಳುವ ನಿಟ್ಟನಲ್ಲಿ ಉಪಯುಕ್ತವಾಗಿರುವ ತಂತ್ರಜ್ಞಾನಗಳಲ್ಲಿ ಸೌರಕೋಳವು ಒಂದು. ಇದು ಒಂದು ದೊಡ್ಡ ಗಾತ್ರದ ಸೌರಶಕ್ತಿ ಸಂಗ್ರಹಕ. ಇದರಲ್ಲಿ ಉಷ್ಣವನ್ನು ಸಂಗ್ರಹಿಸಿದೆ ವ್ಯವಸ್ಥೆ ಇರುತ್ತದೆ. ಇದರ ಪ್ರಕ್ರಿಯೆ ಈ ಕೆಳಗಿನಂತಿರುತ್ತದೆ.

ನೀರು ಮತ್ತು ಗಾಳಿಯನ್ನು ಕಾಸಿದಾಗ ಅವು ಲಘುವಾಗಿ ಮೇಲೇರುತ್ತವೆ. ಸೂರ್ಯನ ಉಷ್ಣದಿಂದ ನೀರು ಬೆಚ್ಚಾಗಿದೆ ತಳಭಾಗದಿಂದ ಬೆಚ್ಚನೆಯ ನೀರು ಮೇಲ್ಮೈಯನ್ನು ತಲುಪುತ್ತದೆ. ಅಲ್ಲಿ ತಾನು ಗಳಿಸಿದ ಉಷ್ಣವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಹೀಗಾಗಿ ಕೊಳೆದ ನೀರಿನ ತಾಪವು ಸಾಧಾರಣವಾಗಿ ಹೊರಗಿನ ವಾತಾವರಣದ ತಾಪದಷ್ಟೇ ಇರುತ್ತದೆ. ಕೊಳೆದ ತಳಭಾಗದಲ್ಲಿ ಲವಣಗಳನ್ನು ನೀರಿನಲ್ಲಿ ವಿಲೀನಗೊಳಿಸುವುದರಿಂದ ಉಷ್ಣ ನಷ್ಟವನ್ನು ಪಡೆಯಬಹುದು. ಇಲ್ಲಿ ಲವಣವು ನೀರನ್ನು ಸಾಂದ್ರಗೊಳಿಸುವುದರಿಂದ ದ್ರಾವಣವು ಮೇಲ್ಮೈಗೆ ಏರುವುದಿಲ್ಲ. ಹೀಗಾಗಿ ಕೊಳೆದಲ್ಲಿ ಸೂರ್ಯಶಕ್ತಿ ಬಂಧಿತವಾಗುತ್ತದೆ.

ಗುಜರಾತ್ ನ ಭೂಜೊನಲ್ಲಿ ಭಾರತ ಸರ್ಕಾರ ಸಾಫ್ಟ್‌ಪಿಸಿರುವ ಸೌರಕೋಳ ಏಷ್ಟಾದಲ್ಲಿ ವೋದಲನೀಯದು. ಇದು ಪ್ರತಿವರ್ಷ 220 ಲಕ್ಷ ಕ.ಮೀ.ಗಳಷ್ಟು ಶಕ್ತಿಯನ್ನು ಒದಗಿಸುತ್ತದೆ (So Gujarat can be called as power harnessing index). ಇದು ಸಾವಿರಾರು ಡಿಸೆಲ್ ಪಂಪ್‌ಸೆಟ್‌ಗಳನ್ನು ಸೌರ ಪಂಪ್‌ಸೆಟ್‌ಗಳಾಗಿ ಸ್ಥಳಾಂತರಿಸಿಕೆ. ಭಾರತದ ಮರುಭೂಮಿಯ 35000 ಜ.ಕ.ಮೀ. ಪ್ರದೇಶವನ್ನು ಸೌರಶಕ್ತಿ ಯೋಜನೆಗಾಗಿ ಮೀಸಲಿಡಲಾಗಿದೆ. ಇದರ ಉತ್ಪಾದನಾ ಸಾಮರ್ಥ್ಯ 700 ರಿಂದ 2100 ವಾಟ್‌. ಸೌರ ದೀಪಗಳಂತಹ ಅನೇಕ ಯೋಜನೆಗಳ ಜಾರಿಗಾಗಿ ಭಾರತ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. 2009 ಹೊಸ ಯೋಜನೆಯನ್ನು ಫೋಷಣೆ ಮಾಡಿತು. ಅದೇ ಜವಾಹರಲಾಲ್ ನೇಹರು ರಾಷ್ಟ್ರೀಯ ಸೌರ ಯೋಜನೆ.

ಪ್ರಾಮುಖ್ಯತೆ ಮತ್ತು ಪ್ರಯೋಜನಗಳು: ಇದರಿಂದ ಪಡೆಯುವ ಶಕ್ತಿಯನ್ನು ವಿದ್ಯುತ್ ನೀರಾವರಿ ವಾಹನ ಚಾಲನೆ ಮಾಡಲು, ನೀರನ್ನು ಕಾಯಿಸಲು, ತಂಪು ಮಾಡಲು, ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪ, ಟ್ರಾಫಿಕ್ ಸಂಕೀರ್ತ, ಸೌರ ನೀರೆತ್ತುವ ಪಂಪ್, ರೈಲ್ವೇ ಸಂಕೀರ್ತಗಳಿಗೆ ಹಾಗೂ ದೂರಸಂಪರ್ಕ ಕಲ್ಪಿಸಲು ಇದು ಪ್ರಯೋಜನಕಾರಿಯಾಗಿದೆ. ಭಾರತದಲ್ಲಿ ಮೋಡರೆಟ್ ಸೂರ್ಯ ಪ್ರಕಾಶವನ್ನು (Clear Sunny Days) ಅಂದರೆ ಬೆಳಕಿನ ದಿನಗಳು ವರ್ಷಕ್ಕೆ 250–300 ದಿನಗಳಾಗಿವೆ. ಆದುದರಿಂದ ಸೌರಶಕ್ತಿಯನ್ನು ಉತ್ಪಾದಿಸಿ ಬಳಸಿಕೊಳ್ಳುವ ಅಪಾರ ಅನುಕೂಲತೆಯನ್ನು ಭಾರತವು ಹೊಂದಿದೆ.

ಇದೊಂದು ಮುಗಿದು ಹೋಗದ ಶಕ್ತಿಯ ಮೂಲ. ಈ ಶಕ್ತಿಯನ್ನು ಸ್ಥಳೀಯವಾಗಿಯೂ ಸ್ಣಾ ಪ್ರಮಾಣದಲ್ಲಿ ಉತ್ಪತ್ತಿ ಮಾಡಬಹುದು. ಇದು ಪರಿಸರ ಸ್ವೇಷಿ ಇಂಥನ ಮೂಲವಾಗಿದೆ. ಇದನ್ನು ಮಾಲಿನ್ಯ ರಹಿತ ಇಂಥನ – ಪರಿಸರ ಸ್ವೇಷಿ (ECO-FRIENDLY) ಎಂದು ಕರೆಯಬಹುದು. ಇದನ್ನು ಸುಲಭವಾಗಿ ಉಪಯೋಗಿಸಬಹುದು ಹಾಗೂ ಸೌರಶಕ್ತಿ ಸಾಫ್ಟ್‌ವರವನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಬದಲಾಯಿಸಬಹುದು. ಇದು ಗ್ರಾಮೀಣ ಪ್ರದೇಶಗಳಲ್ಲಿ ಸ್ಣಾ ಕ್ಯಾರಿಕೆಗಳಲ್ಲಿ ಬೇಕಾಗಿರುವ ಶಕ್ತಿಯನ್ನು ಮಾರ್ಪೆಸಲು ಸಹ ಬಳಸಬಹುದಾಗಿದೆ. ಸೂರ್ಯಶಕ್ತಿ ಸಾಫ್ಟ್‌ವರಗಳ ಪ್ರಾರಂಭದ ವಿಚ್ಛ ದುಬಾರಿಯಾದರೂ ನಂತರದ ಬಳಕೆಯ ಅವಧಿಯಲ್ಲಿ ಸಾಂಪ್ರದಾಯಿಕ ಶಕ್ತಿ ಮೂಲಕ್ಕಿಂತ ಕಡಿಮೆ ವೆಚ್ಚದಲ್ಲಿ ದೊರೆಯುವುದು.

ಕಳೆದ 2–3 ದಶಕಗಳಿಂದಿಚೆಗೆ ಇದರ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬಳಕೆ ಹೆಚ್ಚಾಗುತ್ತಿದೆ. ಭಾರತವು ಇದರಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದೆ. ಇದರಿಂದ ಇದನ್ನು ವಾಣಿಜ್ಯಾತ್ಮಕವಾಗಿ, ಅಧಿಕವಾಗಿ ಬಳಸುವ ಸಾಧ್ಯತೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕನಾರ್ಕಟಕದಲ್ಲಿ ರೈತರಿಗೆ ಸೌರಘರ್ಷಕಗಳನ್ನು ಸರ್ಕಾರ ನೀಡುತ್ತಿದ್ದು, ಅವರು ಅದರ ವಿದ್ಯುತ್ತನ್ನು ತಮ್ಮ ಕ್ರಷಿ ಪಂಪ್‌ಸೆಟ್‌ಗೆ ಬಳಸಿ ಸಮೀಪದ ಪವರ್ ಗ್ರೇಡ್‌ಗೆ ಮಾರಾಟವನ್ನು ಮಾಡಬಹುದಾಗಿದೆ.

ಭಾರತದ ಭೌಗೋಳಿಕ ಸಾಫ್ಟ್‌ವರ ಭೂ ಮಧ್ಯರೇಖೆಯ ನಡುವೆ ಇರುವುದರಿಂದ ವಾಷ್ಟೆ ಸರಾಸರಿ ತಾಪ 25–27.5 ಡಿಗ್ರಿ ಇಂದ್ರೇ ಇರುತ್ತದೆ. ಆದ್ದರಿಂದ ಭಾರತ ಬೃಹತ್ ಸೌರಶಕ್ತಿಯ ಪ್ರಮಾಣವನ್ನು ಹೊಂದಿದೆ. ಈ ಶಕ್ತಿಯ ಬಳಕೆಯನ್ನು ನಾವು ಜಾಗಾತನದಿಂದ ಮಾಡಬೇಕಾಗಿದೆ.

ಪವನಶಕ್ತಿ (Wind Energy):

ಗಾಳಿಯನ್ನು ಬಳಸಿ ಟಬ್‌ಎನ್‌ನ್ ತಿರುಗುವಂತೆ ಮಾಡಿ ವಿದ್ಯುತ್ ತಯಾರಿಸಲಾಗುವುದನ್ನು ಪವನಶಕ್ತಿ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ಜರ್ಮನಿಯನ್ನು ಮೀರಿಸುವಂತೆ ಭಾರತದ ಪವನ ಶಕ್ತಿ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. 1990 ದಶಕದ ಮಧ್ಯದಲ್ಲಿ ನಮ್ಮ ಉಪಖಂಡದಲ್ಲಿ ಉತ್ತರ ಅಮೇರಿಕ ಡೆನ್‌ಫಾಕ್, ಬ್ರಿಟನ್, ನೆದರ್‌ಲೌಂಡ್‌ಗಿಂತ ಹೆಚ್ಚಿನ ಉತ್ಪಾದನಾ ಸಾಮರ್ಥ್ಯದ ಅಳವಡಿಕೆ ಆರಂಭವಾಯಿತು. ಭಾರತದಲ್ಲಿ ಪವನ ವಿದ್ಯುತ್ ತಯಾರಿಕೆಗೆ ಮೊಟ್ಟಮೊದಲು ಟಬ್‌ಎನ್ ಅಳವಡಿಸಿದ್ದ ಗುಜರಾತ್‌ನಲ್ಲಿ. ಸೂರ್ಯನ ತಾಪದಿಂದ ವಾತಾವರಣದ ತಾಪದ ಏರಿಳಿತ ಹೆಚ್ಚಿ ಅಲ್ಲಿ ಉಂಟಾಗುವ ಭಾರಿ ಪ್ರಮಾಣದ ಗಾಳಿ ಚಲನೆಗೆ ಸಂಬಂಧಿಸಿದ ಚಲನಾಶಕ್ತಿಯೇ ಗಾಳಿಶಕ್ತಿ. ಗಾಳಿಶಕ್ತಿಯು ಸೌರಶಕ್ತಿಯ ಒಂದು ಪರಿವರ್ತಿತ ರೂಪವಾಗಿದೆ. ಜಗತ್ತಿನಲ್ಲಿ ಭಾರತವು ಪವನಶಕ್ತಿಯ ಬಳಕೆ ಮತ್ತು ಉತ್ಪಾದನೆಯಲ್ಲಿ ಒದನೇ ದೊಡ್ಡ ರಾಷ್ಟ್ರವಾಗಿದೆ. ಒಟ್ಟು ಭಾರತದ ಉತ್ಪಾದನಾ ಸಾಮರ್ಥ್ಯದ ಶೇ.6. ನಮ್ಮ ದೇಶದ ಅತಿ ದೊಡ್ಡ ಗಾಳಿಯಂತ್ರಗಳ ಘಟಕ ತಮಿಳುನಾಡಿನ ಕನ್ನಾಕುಮಾರಿಯಲ್ಲಿದೆ. ಆಂಧ್ರಪ್ರದೇಶ ಹೆಚ್ಚಿನ Wind Power Potential ಪ್ರಮಾಣ ಹೊಂದಿದ್ದರೂ ಉತ್ಪಾದನೆ ಕಡಿಮೆ.

ಪವನಶಕ್ತಿಯ ಅನುಕೂಲತೆಗಳು:

ಇದು ಅತಿ ಮುಖ್ಯ ಪರಿಸರ ಸೈಂಹಿ ಇಂಥನ ಮೂಲವಾಗಿದೆ. ಸ್ವಜ್ಞ ಮತ್ತು ಸುರಕ್ಷಾ ಇಂಥನ ಮೂಲವಾಗಿದೆ. ಇತರ ಸಾಂಪ್ರದಾಯಿಕ ಶಕ್ತಿ ಮೂಲಗಳಿಗೆ ಹೋಲಿಸಿದರೆ ಇದರ ತಯಾರಿಕಾ ಸಮಯ (Gestation Period) ಅತಿ ಕಡಿಮೆ. ಪವನ ಗಿರಣಿಗಳನ್ನು ಸ್ಥಾಪಿಸುವಲ್ಲಿ ತೆಗೆದುಕೊಳ್ಳುವ ಸಮಯವೂ ಅತ್ಯಂತ ಕಡಿಮೆಯದಾಗಿದೆ. ಇಂಥನದ ಬಳಕೆ ಇರದೇ ಇರುವುದರಿಂದ ಕಾರ್ಯಾಚರಣೆಯ ವೆಚ್ಚವೂ ಅತೀ ಕಡಿಮೆಯಾಗಿದೆ. ಇದರ ನಿರ್ವಹಣಾ ವೆಚ್ಚವೂ ಅತಿ ಕಡಿಮೆ. ಈ ಪವನ ಶಕ್ತಿಯ ವಿದ್ಯುತ್ ಸ್ನೇಗ್ರಿಕ ಶಕ್ತಿಯಾಗಿದ್ದು ಮಿತಿ ಇಲ್ಲದ ಸಂಪನ್ಮೂಲವಾಗಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಅನುಕೂಲಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಪವನ ತಾಂತ್ರಿಕತೆಯು ವೃಜಾನ್ವಿಕವಾಗಿ ಬಳಸಲಾಗುತ್ತಿದೆ. ಉದಾಹರಣೆಗೆ ಗಾಳಿಶಕ್ತಿಯನ್ನು ಬಳಸಿ ನೀರನ್ನು ಎತ್ತುವುದು, ಗಾಳಿಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುವುದು ಮತ್ತು ವಿದ್ಯುತ್ ಉತ್ಪಾದಿಸಿ ಬ್ಯಾಟರಿಗಳಲ್ಲಿ ಸಂಗ್ರಹಿಸಿಡಬಹುದು.

ಜೈವಿಕ ತ್ಯಾಜ್ಯಾಧಾರಿತ ಶಕ್ತಿ / ತ್ಯಾಜ್ಯಗಳಿಂದ ಶಕ್ತಿ (Biomass / Bio-Waste-Energy):

ನಮ್ಮ ದೇಶದ ಪಟ್ಟಣ ಹಾಗೂ ನಗರಗಳಲ್ಲಿ ಅಪಾರ ಪ್ರಮಾಣದ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿವೆ. ಅದರಲ್ಲಿಯೂ ಸಕ್ಕರೆ ಕಾರ್ಬಾನನೆಗಳಲ್ಲಿ ತ್ಯಾಜ್ಯಗಳು ಉತ್ಪತ್ತಿ ಹೆಚ್ಚು. ಪೇಪರ್ ಹಾಗೂ ಪಲ್ಲೆ ಕಾರ್ಬಾನನೆಗಳಲ್ಲಿಯೂ ಇದೇ ಸ್ಥಿತಿ ನೋಡಬಹುದು. ಇಂಥ ಎಲ್ಲ ತ್ಯಾಜ್ಯಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಕಂದಿದ ರಸ ಎಂಬ ಮಾತನ್ನು ಇದರಿಂದ ನಿಜವಾಗಿಸಲಾಗುತ್ತದೆ. ಸಸ್ಯ ಹಾಗೂ ಸಸ್ಯೋತ್ಪನ್ನಗಳ ಜೈವಿಕ ವಸ್ತುಗಳು ಶಕ್ತಿಯ ಆಕಾರವಾಗಿ ಹಾಗೂ ಅದರ ರೂಪಾಂತರಕ್ಕೆ ಅವಶ್ಯವಾದ ಪ್ರಕ್ರಿಯೆಗಳನ್ನು ಜೈವಿಕ ಶಕ್ತಿಯು ಒಳಗೊಂಡಿದೆ. ಸಸ್ಯ ಮೂಲಕ ಸಾವಯವ ವಸ್ತು ಇಂಥನದ ಆಕಾರವಾಗಿ ಒದಗುತ್ತದೆ.

ಪರಿಸರವನ್ನು ಶುದ್ಧವಾಗಿಸುವುದರ ಜೊತೆಗೆ ವಾತಾವರಣದ ಇಂಗಾಲದ ದ್ವೇ ಆಕ್ಸಿಡ್‌ನ ಪ್ರಮಾಣವನ್ನು ಇದು ನಿಯಂತ್ರಿಸುತ್ತದೆ. ಮಣ್ಣನಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಗುಣಮಟ್ಟವನ್ನು ಸುಧಾರಿಸುತ್ತದೆ. ಈ ತ್ಯಾಜ್ಯವನ್ನು ನಗರ ತ್ಯಾಜ್ಯ, ಕ್ರಾರಿಕಾ ತ್ಯಾಜ್ಯ, ಜೈವಿಕ ತ್ಯಾಜ್ಯ, ಜೈವಿಕ ಜೈವಧಿಯ ತ್ಯಾಜ್ಯ ಎಂದು ವರ್ಗೀಕರಿಸಲಾಗಿದೆ.

ಜೀವರಾಶಿಯನ್ನು ಇಂಥನದ ಆಕಾರವಾಗಿ ಪರಿವರ್ತಿಸುವ ಮೂರು ಮೂಲಭೂತ ಪ್ರಕ್ರಿಯೆಗಳು ಈ ಕೆಳಗಿನಂತಿವೆ.

- 1) ದಹನ ಪ್ರೇರೋಲಿಸಿಸಾ: ಇದು ಅತ್ಯಂತ ಹೆಚ್ಚಿನ ತಾಪದಲ್ಲಿ (5000 ಡಿಗ್ರಿ ಸೆ.) ನಿರ್ವಾತ ಕಡಿಮೆ ಗಾಳಿಯ ಪರಿಸರದಲ್ಲಿ ನಡೆಸಲಾಗುವ ರಾಸಾಯನಿಕ ವಿಘಟನೆಯ ಕ್ಷೇತ್ರ. ಇದರಿಂದ ಅನಿಲ ಇಂಥನ ಇಧೆನಾಲ್ ಹಾಗೂ ಇಧ್ವಲು ಉಂಟಾಗುತ್ತದೆ.

2) ಬಯೋ ಗ್ಯಾಸಿಫಿಕೇಶನ್: ಇದು ಜೀವರಾಶಿಯ ದಹನಾನುಕೂಲಿ ಅವಾಯುವಿಕ (Anaerobic) ಜೀಂಟ್ರಿಯೆಯಾಗಿದ್ದು, ಇದರಿಂದ ಜೈವಿಕ ಅನಿಲ (Biogas) ಬಿಡುಗಡೆಯಾಗುತ್ತದೆ. ಇದರಲ್ಲಿ ಮೀಥೇನ್ ಹಾಗೂ ಹೆಚ್‌ಎಂಜನ್ ಇರುತ್ತದೆ.

3) ಮುದುಗುವಿಕೆ (Fermentation) ಶರ್ಕರ ಪದಾರ್ಥಗಳನ್ನು ಮಧ್ಯಸಾರವಾಗಿ ಪರಿವರ್ತಿಸುವ ಈ ಪ್ರಕ್ರಿಯೆಯಲ್ಲಿ ಕಂಥೇನ ಹಾಗೂ ಘನ ಉಳಿಕೆ ಇಂಥನ ಉತ್ಪತ್ತಿಯಾಗುತ್ತದೆ.

ಜೈವಿಕ ಅನಿಲ:

ಗ್ರಾಮೀಣ ಪ್ರದೇಶಗಳಲ್ಲಿ ಬಯೋಗ್ಯಾಸ್ ಒಂದು ಮಾಲಿನ್ಯ ರಹಿತ ಅಗ್ವಾದ ಶಕ್ತಿಯ ಆಕರ. ಇದರಲ್ಲಿ ಉರಿಯಬಲ್ಲ ಮೀಥೇನ್ ಅನಿಲ ಶೇ.70ರಷ್ಟಿದೆ. ಬಯೋಗ್ಯಾಸ್ ಫಾಟಕದಲ್ಲಿ ದನಗಳ ಸಗಣಿಯನ್ನು ಬಳಸಲಾಗುತ್ತದೆ. ಅಡಿಗೆಗೆ ಇಂಥನವನ್ನು ಒದಗಿಸುವುದರ ಜೊತೆಗೆ ಫಲವತ್ತಾದ ಗೊಬ್ಬರವನ್ನು ಇದು ಒದಗಿಸುತ್ತದೆ. ಇದರಿಂದ ದೀಪಗಳನ್ನು ಬೆಳಗಿಸಲು ಹಾಗೂ ಸಣ್ಣ ಯಂತ್ರಗಳನ್ನು ನಡೆಸಬಹುದು. ಭಾರತದ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 350 ಸಾವಿರ ಬಯೋಗ್ಯಾಸ್ ಸ್ಥಾವರಗಳು ಅಡಿಗೆಯ ಇಂಥನ ಶಕ್ತಿಗಾಗಿ ಮತ್ತು ದೀಪದ ಬಳಕೆಗೆ ಜಾಲ್ತಿಯಲ್ಲಿವೆ.

Biomass ಬಳಕೆಯ ಬಗ್ಗೆ Kyoto protocol ಮ್ಯೂತ್ಸ್ಯಾಪಿಸುತ್ತದೆ. ಭಾರತದ Bio-mass (ಜೀವರಾಶಿ)ಯಲ್ಲಿ ಶ್ರೀಮಂತವಾಗಿದೆ. ಪ್ರಸ್ತುತವಾಗಿ ಭಾರತ 537 ದಶಲಕ್ಷ ಟನ್ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ.

ಅಲೆಗಳ ಶಕ್ತಿ

ಸಮುದ್ರ ಹಾಗೂ ಸಾಗರಗಳಲ್ಲಿ ಉಂಟಾಗುವ ಉಬ್ಬರದ ಪರಿಣಾಮವಾಗಿ ಏಳುವ ಅಲೆಗಳು ಶಕ್ತಿಯ ಆಕರಗಳೇ ಆಗಿವೆ. ಈ ಅಲೆಗಳ ಯಾಂತ್ರಿಕತೆ (ಚಲನ ಶಕ್ತಿ)ಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದನ್ನೇ Hydel Energy (ಅಲೆಗಳ ಶಕ್ತಿ) ಎಂದು ಕರೆಯಲಾಗುತ್ತದೆ. ಇದಕ್ಕೆ ಉನ್ನತ ತಂತ್ರಜ್ಞಾನದ ಅವಶ್ಯಕತೆಯೇನೂ ಇಲ್ಲ. ಇದೊಂದು ನವೀಕರಿಸಬಹುದಾದ ಶಕ್ತಿ ಸಂಪನ್ಮೂಲವಾಗಿರುವುದರಿಂದ ಮುಗಿದು ಹೋಗುವುದರ ಭಯವಿಲ್ಲ. ಇದೊಂದು ಪರಿಸರ ಸ್ನೇಹಿ ಶಕ್ತಿ ಮೂಲವಾಗಿರುವುದರಿಂದ ಯಾವುದೇ ವಿಧದ ಮಾಲಿನ್ಯದ ಚಿಂತೆಯಿಲ್ಲ.

ನಮ್ಮ ದೇಶದ ಕರಾವಳಿ ವಿಶೇಷವಾಗಿ ನೈರುತ್ಯ ದಿಕ್ಕಿನಲ್ಲಿರುವ ತೀರ ಪ್ರದೇಶ ಇಂತಹ ಪರಿವರ್ತಕ ಸ್ಥಾವರಗಳನ್ನು ಸಾಧಿಸಲು ಅತ್ಯಂತ ಸೂಕ್ತವಾಗಿದೆ. ಆದರೆ ಪ್ರತಿ ಯೂನಿಟ್‌ಗೆ ತಗಲುವ ವೆಚ್ಚ ಅತಿ ಹೆಚ್ಚು ಅಲ್ಲದೆ ಇದಕ್ಕಾಗಿ ತೀರ ಪ್ರದೇಶಗಳಲ್ಲಿ ವಿಶೇಷ ಯಂತ್ರ ಹಾಗೂ ಸಲಕರಣೆಯನ್ನು ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ ಈ ಅಲೆಗಳಲ್ಲಿ ಏರು ಪೇರುಗಳು ಕಡಿಮೆ ಇರುವ ಕಾರಣ ಗಾಳಿ ಶಕ್ತಿಗಿಂತ ಅಲೆಗಳ ಶಕ್ತಿ ಹೆಚ್ಚು ನಂಬಲಹ್ಯವಾಗಿದೆ. ಇದರ ಅಳವಡಿಕೆ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸ್ವಷ್ಟಿ ಮತ್ತು ಕಾಬಿನ್ (ಇಂಗಾಲ ಹೆಚ್ಚೆ ಗುರುತನ್ನು) ಕಡಿಮೆಗೊಳಿಸುತ್ತದೆ. ಕ್ಯಾಂಬೆ ಕೊಲ್ಲಿಯಲ್ಲಿ-7000 ಮೆ.ವ್ಯಾಟ್, ಕಚ್ಚೆ ಖಾರಿಯಲ್ಲಿ-1200 ಮೆ.ವ್ಯಾಟ್ ಮತ್ತು ಗಂಗಾ (ಸುಂದರ್ ಬಂ) ಡೆಲ್ವಾ ಪ್ರಿಂಟ್ ಬಂಗಾಳ-100 ಮೆ.ವ್ಯಾಟ್ ಶಕ್ತಿ ಉತ್ಪಾದನೆಯಾಗುತ್ತದೆ. ಭಾರತದ 6000 ಕಿ.ಮೀ. ಕರಾವಳಿಯಲ್ಲಿ ಒಟ್ಟು ಲಭ್ಯವಾಗುವ ಅಲೆಗಳ ಶಕ್ತಿಯು 40000 ಮೆ.ವ್ಯಾಟ್. 2010ರಲ್ಲಿ Kalpasar ಟೈಡಲ್ ಪವರ್ ಪ್ರಾಜೆಕ್ಟ್ ಪ್ರಾರಂಭಿಸಲಾಗಿದೆ. 2011ರಲ್ಲಿ ಗುಜರಾತ್, ಏಪ್ರಾದ ಮೊದಲ ವಾಣಿಜ್ಯ ಟೈಡಲ್ ವಿದ್ಯುತ್ ಶಕ್ತಿ ಸ್ಥಾವರದ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಇದರ ಸಾಮರ್ಥ್ಯ 50 ಮೆ.ವ್ಯಾಟ್. 2014ರಲ್ಲಿ ಅಟ್ಲಾಂಟಿಸ್ ಎನ್ಜಿನ್ಯೂ ಕ್ಯಾಂಬೆಯಲ್ಲಿ 50-200 ಮೆ.ವ್ಯಾಟ್ ಸಾಮರ್ಥ್ಯದ ಟೈಡಲ್ ಶಕ್ತಿ ಸ್ಥಾವರದ ಅಳವಡಿಕೆಗೆ ಪ್ರಸ್ತಾಪಿಸಿದೆ.

ಟೈಡಲ್ ಚಕ್ಕ ಪ್ರತಿ 12 ತಾಂಗೆನ್ನು ಸಂಭವಿಸುತ್ತದೆ. ಇದು ಒಂದು ಗುರುತ್ವಾಕರ್ಷಣೆಯಿಂದ ಉಂಟಾಗುತ್ತದೆ. ಈ ಟೈಡಲ್ ಶಕ್ತಿಯನ್ನು ಬಳಸಿಕೊಳ್ಳಲು ಉಬ್ಬರದ ಕನಿಷ್ಠ ಎತ್ತರ 5(16). ಜಗತ್ತಿನಾದ್ಯಂತ ಇಂತಹ 20 ಸ್ಥಳಗಳು ಮಾತ್ರ ಕಂಡು ಬರುತ್ತವೆ. ಅದರಲ್ಲಿ ಭಾರತವೂ ಒಂದು ಸ್ಥಾನ ಹೊಂದಿದೆ. ಅದೇ ಗುಜರಾತಿನ ಕಚ್ಚೆ ಮತ್ತು ಕ್ಯಾಂಬೆ.

ಭೂ ಗಭರ್ ಉಷ್ಣ ಶಕ್ತಿ (Geo-thermal Energy):

ಭೂಮಿಯ ಮೇಲ್ಪುಯಿಂದ 10 ಕಿ.ಮೀ. ಆಳದವರೆಗಿರುವ ಉಷ್ಣವನ್ನು ಶಕ್ತಿಯಾಗಿ ಬಳಸಬಹುದಾಗಿದೆ. ಭೂ ಗಭರ್ ಉಷ್ಣ ಶಕ್ತಿಯ ತಾಪ ಸುಮಾರು 1300 ಡಿಗ್ರಿಯಷ್ಟಿರುವಲ್ಲಿಂದ ಉಷ್ಣ ಪಡೆಯಲಾಗುತ್ತದೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ಇಂಥ 340 ಉಷ್ಣದ ಬುಗ್ಗೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕೆಲವನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಪ್ರೋಗ್, ಮಣಿಕರಣ್, ಟಾಟಾಪಾಣಿ, ಭಕ್ಷೇಸ್ಟರ್ ಮುಂತಾದ ಪ್ರದೇಶಗಳಲ್ಲಿ ಭೂಗಭರ್ ಉಷ್ಣಶಕ್ತಿಯನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ಮಾಡಲಾಗಿದೆ. ಇವುಗಳಲ್ಲಿ ಲಡಾಖನಲ್ಲಿರುವ ಪ್ರೋಗ್ ಹಾಗೂ ಒಕ್ಕೆದಲ್ಲಿರುವ ಟಾಟಾಪಾಣಿ ಹೆಚ್ಚು ಭರವಸೆದಾಯಕವಾಗಿವೆ.

ಈ ಪ್ರದೇಶ ಜ್ಞಾಲಾಮುಖಿ ಬಿಸಿ ನೀರಿನ ಚಿಲುಮೆ ಮತ್ತು ಗೀಸರ್ ಪ್ರದೇಶಗಳಲ್ಲಿ ಸಾಧ್ಯವಾಗುವುದು. ಭಾರತದಲ್ಲಿ ಇತ್ತೀಚಿನವರೆಗೆ ಸುಮಾರು 350 ಜಿಯೋಥಮ್‌ಲ್ ಚಿಲುಮೆಗಳನ್ನು ಕಂಡು ಹಿಡಿಯಲಾಗಿದೆ. ಇವುಗಳಲ್ಲಿ ಮಾತ್ರ ಲಡಾಖ್ ಜಿಯೋಥಮ್‌ಲ್ ಮುಖ್ಯವಾದುದು.

ಹೈಡ್ರೋಜನ್ ಮತ್ತು ಇಂಥನ ಕೋಶಗಳು (Hydrogen & Fuel cells):

ಇದನ್ನು ಕಂಡು ಹಿಡಿದವರು ಸರ್ ವಿಲಿಯಂ ಗ್ರೋವ್. ಇಂಥನ ಕೋಶವು ಹೈಡ್ರೋಜನ್ ಅನಿಲವನ್ನು ವಿದ್ಯುತ್ ರಾಸಾಯನಿಕವಾಗಿ ಬಳಸಿಕೊಂಡು ಗಾಳಿಯಲ್ಲಿನ ಆಕ್ಸಿಜನ್‌ನೊಂದಿಗೆ ಸಂಯೋಜಿಸಿ ನೀರನ್ನು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ಶಕ್ತಿಯ ಅಧಾರಂ ವಿದ್ಯುತ್ ಮತ್ತು ಅಧಾರಂ ಶಾಖಿರೂಪದಲ್ಲಿ ಇರುತ್ತದೆ. ವಿದ್ಯುತ್ನ್ನು ನೀರಿನ ಮೂಲಕ ಹಾಯಿಸಿದಾಗ ಅದು ವಿದ್ಯುದ್ಭಜನೆಗೆ ಒಳಗಾಗಿ Oxygen, Hydrogen ಅನಿಲವನ್ನು ಕೊಡುತ್ತದೆ. ಈ ಶಕ್ತಿಯನ್ನು ವಿಲೋಮವಾಗಿ ನಡೆಯುವಂತೆ ಮಾಡಿದಾಗ Oxygen, Hydrogen ಗಳು ಪರಸ್ಪರ ಸಂಯೋಗವಾಗಿ ವಿದ್ಯುತ್ನ್ನು, ನೀರನ್ನು ಉತ್ಪತ್ತಿ ಮಾಡುವಂತೆ ಮಾಡಲಾಗುತ್ತದೆ.

ವಿವಿಧ ಬಗೆಯ ಇಂಥನ ಕೋಶಗಳು:

- 1) ಮೋಟಾನ್ ವಿನಿಮಯ ಮೊರೆಯನ್ನುಳ್ಳ ಇಂಥನ ಕೋಶಗಳು.
- 2) ನೇರ ಮೆಧನಾಲ್ ಇಂಥನ ಕೋಶಗಳು.
- 3) ಫಾಸ್ಟರಿಕ್ ಆಪ್ಲ್ ಇಂಥನ ಕೋಶಗಳು.
- 4) ಕಾರ್ಬಿಯ ಇಂಥನ ಕೋಶಗಳು.
- 5) ಫನ್-ಆಕ್ಸಿಡ್ ಇಂಥನ ಕೋಶಗಳು.
- 6) ದ್ರವೀಕೃತ ಕಾಬ್ಯೋಎನ್‌ನೇಟ್ ಇಂಥನ ಕೋಶಗಳು.
- 7) ತ್ಯಾಜ್ಯವನ್ನು ಬಳಸಿ ಕೆಲಸ ಮಾಡುವ ಇಂಥನ ಕೋಶಗಳು.

ಇಂಥನ ಕೋಶಗಳ ಉಪಯೋಗಗಳು:

- * ಇಂಥನ ಕೋಶಗಳನ್ನು ಬಳಸುವ ಕಾರು ಅಭಿವೃದ್ಧಿಯಲ್ಲಿದೆ.
- * ಇಂಥನ ಕೋಶಗಳಿಂದ ನಡೆಸಲ್ಪಡುವ ಬಸ್, ದೋಷಿ, ಇಂತಹ ವಾಹನಗಳು ಬಂದಿವೆ.
- * ಇಂಥನ ಕೋಶಗಳಿಂದ ಪಡೆಯುವ ಸಾಮಾನು ವಿಶೇಷಕ ಯಂತ್ರಗಳು, ವ್ಯಾಕ್ವೋಮ್ ಕ್ಲೀನರ್‌ಗಳನ್ನು ಸೆಲ್‌ಮೋನ್‌ಗಳು, ಲ್ಯಾಪ್‌ಟಾಪ್‌ಗಳು ಸಾಕಷ್ಟು ಬಳಕೆಯಲ್ಲಿವೆ.
- * ವಿದ್ಯುತ್ ಬ್ಯಾಟರಿಗಳ ಜಾಗದಲ್ಲಿ ಇವು ಬರುತ್ತವೆ.
- * ಶೂನ್ಯ ಮಾಲ್ವಿನ್ ವಿಸರ್ಜಕ ಶಕ್ತಿಮೂಲವಾಗಿದ್ದು ಇದು ಪರಿಸರ ಸ್ವೇಚ್ಚೆ ಶಕ್ತಿ ಮೂಲವಾಗಿದೆ.
- * ಇಂಥನ ಕೋಶಗಳು ವಿದ್ಯುತ್ನ್ನು ಉತ್ಪತ್ತಿ ಮಾಡುವುದು, ವಿದ್ಯುತ್ ರಾಸಾಯನಿಕವಾಗಿ ಇಂಥನವನ್ನು ಉರಿಸುವಿಕೆಯಿಂದಲ್ಲ. ಹೀಗಾಗಿ ಅಧಿಕ ಕಾರ್ಬನ್‌ಡಾಕ್ಸಿಡ್‌ಯನ್ನು ಕಾಣಬಹುದಾಗಿದೆ.

- * ಇಂಥನ ಕೋಶಗಳನ್ನ ವಾಹನ ಚಾಲನೆಗೆ ಬಳಸಿದರೆ ಪರಿಸರ ಮಾಲೀನ್ಯವನ್ನುಂಟು ಮಾಡುವ ಅನಿಲಗಳ ವಿಸರ್ವನೆ ಇರುವುದಿಲ್ಲ. ಸ್ಥಿರಸ್ಥಾವರಗಳಲ್ಲಿ ಬಳಸಿದರೆ ಏಕರೂಪದ ವಿದ್ಯುತ್ತನ್ನ ನಿರಂತರವಾಗಿ ಪಡೆಯಬಹುದು.
- * ಒಟ್ಟಾರೆಯಾಗಿ ಪೆಚ್ಚೋಲಿಯಂ ಮೂಲದ ಇಂಥನಗಳಿಗಂತ ಇಂಥನ ಕೋಶಗಳು ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತವೆ.

ಪ್ರಾಧಾ:

ನೀರು ಪ್ರಕೃತಿಯ ಅಮೂಲ್ಯ ಕೊಡುಗೆ. ಇದು ವಿಕೋಪಕ್ಕೆ ಹೋದಾಗ, ಅಂದರೆ ನದಿ ಕಣಿವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ಪ್ರವಾಹವಾಗಿ ಹೊರಬಂದಾಗ ಅಸ್ತಿ ನಾಶ, ಜೀವ ಕಾನಿಗೆ ಕಾರಣವಾಗುವುದೇ ಪ್ರಾಧಾ. ಪ್ರವಾಹಗಳು ಮಾನ್ಯಾನ್ ಮಾರುತಗಳಿಗೆ ಸಂಬಂಧಪಟ್ಟ ನೈಸರ್ಗಿಕ ವಿಪತ್ತಾಗಿದ್ದು ನಮ್ಮ ದೇಶದಲ್ಲಿ ಇದು ಅನಿಶ್ಚಿತ ಮತ್ತು ಅನಿಯಮಿತವಾಗಿದೆ. ಜಲಾನಯನ ಪ್ರದೇಶಗಳಿಗೆ ಹೆಚ್ಚು ಮಳೆಯಾದರೆ, ನದಿಗಳ ಕೆಳಭಾಗದಲ್ಲಿ ಪ್ರವಾಹಗಳು ಉಂಟಾಗುತ್ತವೆ. ಪ್ರವಾಹಗಳು ತುಂಬಿ ಹರಿಯುವಾಗ ಸ್ವಾಭಾವಿಕ ನದಿ ದಂಡೆಗಳನ್ನು ದಾಟಿ ಉತ್ತೇ ಹರಿಯುತ್ತವೆ. ಪ್ರವಾಹಗಳು ವರ್ಷದ ನಿರ್ದರ್ಶಿತ ಸಮಯ ಮತ್ತು ಪ್ರದೇಶಗಳಲ್ಲಿ ನಿರ್ಧಾನವಾಗಿ ಆಗಾಗ ಸಂಭವಿಸುತ್ತವೆ. ಈ ಪ್ರವಾಹಗಳಿಗೆ ಕಾರಣಗಳು ಈ ಕೆಳಗಿನಂತಿವೆ.

- * ಪ್ರವಾಹಗಳು ನೈಸರ್ಗಿಕ ಹಾಗೂ ಮಾನವ ನಿರ್ಮಿತ ಕಾರಣಗಳಿಂದ ಉಂಟಾಗುತ್ತವೆ. ಅವುಗಳು-

ನೈಸರ್ಗಿಕ ಕಾರಣಗಳು:

- 1) ನಿರಂತರ ದೀರ್ಘಾವಧಿಯ ಮಳೆ
- 2) ಆವರ್ತ ಮಾರುತಗಳು
- 3) ನದಿಗಳ (ಪಾತ್ರಗಳಲ್ಲಿ) ಹರಿಯುವಿಕೆಯಲ್ಲಿ ಅಡಚಣೆ / ಬದಲಾವಣೆ
- 4) ದೊಡ್ಡ ಸಮುದ್ರ ಅಲೆಗಳು (ಕರಾವಳಿ ತೀರ)
- 5) ಹಿಮ ಮತ್ತು ಮಂಜು ಕರಗುವಿಕೆ
- 6) ಮಣ್ಣಿನ ಸವೆತದಿಂದ ಉಂಟಾದ ವಸ್ತುಗಳಿಂದ
- 7) ಜಾಲಾಮುಖಿ ಸ್ಮೋಟನೆ ಭೂಕುಸಿತದಿಂದ ಮತ್ತು ನದಿ ತಿರುವುಗಳಿಂದ ಸುಲಭವಾಗಿ ನೀರು ಹರಿಯುವುದಕ್ಕೆ ತಡೆಯುಂಟಾಗುತ್ತವೆ

ಮಾನವ ನಿರ್ಮಿತ ಅಂಶಗಳು:

- 1) ಅರಣ್ಯಾಶ
- 2) ಅವ್ಯೇಚನ್ಯಾವಿಕ ಕೃಷಿ ಪದ್ಧತಿ
- 3) ನಗರೀಕರಣ
- 4) ನೈಸರ್ಗಿಕವಾಗಿ ಹರಿಯುವ ನದಿಗಳಿಗೆ ಮತ್ತು ಕಾಲುವೆಗಳಿಗೆ ಅಡಚಣೆ
- 5) ಪ್ರಾಧಾ ಮೈದಾನಗಳು ಮತ್ತು ನದಿ ದಂಡೆಗಳ ಆಕ್ರಮಿಸುವಿಕೆ ಇತ್ತಾದಿ.

ಉದಾಹರಣೆಗೆ ಇತ್ತಿಚೆಗೆ ಉತ್ತರವಿಂಡಿದಲ್ಲಿ ಮೇಘ ಸೆಣ್ಣೆಟದಿಂದ ಉಂಟಾದ ಪ್ರವಾಹದಿಂದ ನದಿಯ ದಡದಲ್ಲಿಯೂ (ಅಲಕನಂದಾ ಭಗೀರಥಿ) ಮನೆಗಳು, ಹೋಟೆಲು, ಅಪಾರ್ಟ್‌ಮೆಂಟ್‌ಗಳೆಲ್ಲಾ ಕೊಚ್ಚಿಕೊಂಡು ಹೋದವು. ಭಾರತವು ಅರಬೀ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಯಿಂದ ಸುತ್ತುವರಿದ ಪರ್ಯಾಯ ದೇಶವಾಗಿದ್ದು ಪ್ರವಾಹಗಳು ಸಾಮಾನ್ಯವಾಗಿವೆ. ಭಾರತೀಯ ಭೂ ಗಭರ್ ಸವೇಂಕ್ರಾಂ ಇಲಾಖೆ ಪ್ರಕಾರ ಪ್ರಮುಖ ಪ್ರವಾಹ ಹೀಡಿತ ಪ್ರದೇಶಗಳಲ್ಲಿ ಭಾರತದ ಸುಮಾರು ಶೇ.12.5 ಪ್ರದೇಶಗಳು ಪ್ರಮುಖ ನೈಸರ್ಗಿಕ ವಿಪತ್ತು ಹೀಡಿತ ಪ್ರದೇಶಗಳಾಗಿವೆ.

ಅಧ್ಯಾಯ-4

ಜ್ಞಾನ ಸಮಾಜ

ಮಾನವ ಬಂಡವಾಳ, ಅದರ ಶಕ್ತಿ, ತಿಕ್ಷ್ಣಾ ನೀಡಿಕೆ, ಕೌಶಲ ಮೌಲ್ಯಗಳು

ಭಾರತದ ಜನಸಂಖ್ಯೆಯಲ್ಲಿ ಅರ್ಥಕ್ಕೂ ಹೆಚ್ಚು ಪ್ರಮಾಣದಲ್ಲಿ 25 ವರ್ಷಗಳಿಗಂತೆ ಕಡಿಮೆ ವರ್ಷೋಮಾನದವರಿದ್ದು ಇದನ್ನು ಕೌಶಲ್ಯ ಅಭಿವೃದ್ಧಿ ಮೂಲಕ ವಿಶ್ವದ ಕೌಶಲ್ಯ ಬಂಡವಾಳವಾಗಿ ರೂಪಗೊಳಿಸಬಹುದಾಗಿದೆ. 2008ರ ಬೋಸ್ನ್‌ ಕನ್ಸಲ್ಟಿಂಗ್ ಗ್ರೂಪ್ ಅಧ್ಯಯನ ವರದಿಯು ತಿಳಿಸುವಂತೆ 2020ರ ವೇಳೆಗೆ 47 ಮಿಲಿಯನ್ ಶ್ರಮ ಶಕ್ತಿಯ ಕೇರಳತೆಯನ್ನು ವಿಶ್ಲೇಷಿಸಿದೆ. ಹಾಗೆಯೇ ಭಾರತದಲ್ಲಿ ಆ ವೇಳೆಗೆ 56 ದಶಲಕ್ಷ ಶ್ರಮಿಕರು ಹೆಚ್ಚುವರಿಯಾಗಿ ದೂರೆಯುವರೆಂದು ಅಧ್ಯಯನ ತಿಳಿಸುತ್ತದೆ. ಆದಾಗ್ಯಾ ಎನ್.ಎಸ್.ಎಸ್.ಬಿ.ನಿ 61ನೇ ಸುತ್ತಿನ ದತ್ತಾಂಶದ ಪ್ರಕಾರ ಭಾರತದಲ್ಲಿ ಕೇವಲ ಶೇ.10 ಯುವಕರು ಮಾತ್ರ ತರಬೇತಿ ಉಳ್ಳವರಾಗಿದ್ದಾರೆ. ನಮ್ಮ ಜನಸಂಖ್ಯೆ ಲಾಭಾಂಶವನ್ನು ಸಾಧಿಸಲು 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಒಂದು ಚಲನಾತ್ಮಕ ಪ್ರಕ್ರಿಯೆಯಾಗಿ ಹಾಗೂ ವೈಯಕ್ತಿಕ ಕೌಶಲ್ಯಗಳನ್ನು ನಿರಂತರವಾಗಿ ಉನ್ನತೀಕರಿಸಲು ಹಾಗೂ ಜೀವೋಗಿಕರಣಗೊಳಿಸಲು ಉದ್ದೇಶಿಸಲಾಗಿತ್ತು. ಪ್ರಧಾನಮಂತ್ರಿಗಳ ನೀತಿ ನಿರ್ದೇಶನಗಳ ಕೌಶಲ್ಯ ಅಭಿವೃದ್ಧಿ ಮಂಡಳಿಯನ್ನು ಒಳಗೊಂಡ ಮೂರು ಹಂತದ ಸಾಂಸ್ಕೃತಿಕ ರಚನೆಯನ್ನು 11ನೇ ಯೋಜನಾ ಅವಧಿಯಲ್ಲಿ ಕೈಗೊಳ್ಳಲಾಗಿತ್ತು.

ಕೌಶಲ್ಯ ಅಭಿವೃದ್ಧಿಗೆ ಒಂದು ರಾಷ್ಟ್ರೀಯ ನೀತಿಯನ್ನು 2009ರಲ್ಲಿ ರಚಿಸಲಾಯಿತು. ಇದರ ಮುಖ್ಯ ಗುರಿ 2022ರ ವೇಳೆಗೆ 500 ಮಿಲಿಯನ್ ಜನರಿಗೆ ಕೌಶಲ್ಯ ತರಬೇತಿಯನ್ನು ಒದಗಿಸುವುದು. ಈ ನೀತಿಯು ಪ್ರಮುಖವಾಗಿ ಬೇಡಿಕೆ ಆಧಾರಿತ ಮತ್ತು ಚಲನಾತ್ಮಕ ಕೌಶಲ್ಯ ಚಟುವಟಿಕೆಗಳನ್ನು ಸರ್ಕಾರದ ಆರ್ಥಿಕ ನೀತಿ ಹಾಗೂ ಅಭಿವೃದ್ಧಿಯ ಮೂಲಕ ಸಾಧಿಸಲು ಪ್ರಯೋಗಿಸಲಾಗಿದೆ. ಭಾರತ ಸರ್ಕಾರ ಹಲವಾರು ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಅವುಗಳ ಮೂಲಕ ಶ್ರಮಿಕರಲ್ಲಿ ಕೌಶಲ್ಯ ನಿರೂಪಣೆಯನ್ನು ತಂದು ಕಾರ್ಮಿಕ ವಲಯಕ್ಕೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶ ಇಂತಿವೆ.

1) ಶ್ರಮ ಮತ್ತು ಉದ್ಯೋಗ ಮಂತ್ರಾಲಯದ ಅಡಿ ಬಂದ ಕುಶಲಗಾರರ ತರಬೇತಿ ಯೋಜನೆಯು ಕೆಲವೊಂದು ಉದ್ದೇಶಗಳನ್ನು ಇಟ್ಟಿಕೊಂಡು ತರಬೇತಿ ಕೊಡಲು ನಿರ್ದಿಷ್ಟಿಸಿದೆ. ಅವುಗಳು:

ಅ) ಶಾಲೆ ಬಿಟ್ಟವರಿಗೆ ವ್ಯವಸ್ಥಿತವಾಗಿ ತರಬೇತಿ ನೀಡಿ ಕೈಗಾರಿಕೆಗೆ ಬೇಕಾದ ಕೌಶಲ್ಯ ಮೊಣಿ ಹಾಗೂ ಮಿತಿ ಕೌಶಲ್ಯದ ಕೆಲಸಗಾರರನ್ನು ಒದಗಿಸುವುದು.

ಆ) ಶಿಕ್ಷಿತ ಯುವಕರಿಗೆ ಅವಶ್ಯಕ ಕೌಶಲ್ಯ ತರಬೇತಿ ನೀಡುವ ಮೂಲಕ ಕೈಗಾರಿಕೆಗಳಲ್ಲಿ ಉದ್ಯೋಗ ನೀಡಿ ನಿರುದ್ಯೋಗದ ದರವನ್ನು ಕಡಿಮೆ ಮಾಡುವುದು. ನಿರ್ದಿಷ್ಟ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಎಸ್.ಬಿ. ಎಸ್.ಸಿ. ಸಮುದಾಯಕ್ಕೆ ಮೀಸಲಾತಿ ಒದಗಿಸುವುದು. ಅಂಗವಿಕಲರಿಗೆ ಶೇ.3, ಮಹಿಳೆಯರಿಗೆ ಶೇ.25, ಮೀಸಲಾತಿ ಕುರಿತು ಮಾರ್ಗದರ್ಶನ ನೀಡುವುದು ಹಾಗೂ ಸಾಮಾನ್ಯ ವರ್ಗಕ್ಕೆ ಶೇ.50 ಮೀಸಲಾತಿ ನೀಡುವುದು.

2) ಶ್ರಮ ಮತ್ತು ಉದ್ಯೋಗ ಮಂತ್ರಾಲಯದಿಂದ ಪ್ರಾರಂಭಿಸಲ್ಪಟ್ಟ ಎಮ್.ಇ.ಎಸ್. ಕೈಗಾರಿಕೆ, ಸರ್ಕಾರ ಹಾಗೂ ಪರಿಣಿತರ ಜೊತೆಗೂಡಿ ವೃತ್ತಿಪರ ತರಬೇತಿಯನ್ನು ಅತ್ಯುತ್ತಮವಾಗಿ ನೀಡುವ ಕೆಲಸ ಮಾಡುತ್ತಿದೆ. ಎಮ್.ಇ.ಎಸ್. ಕನಿಷ್ಠ ವೃತ್ತಿಪರ ಕೌಶಲ್ಯವನ್ನು ನೀಡುತ್ತಿದೆ. ಇದರ ಮುಖ್ಯ ಉದ್ದೇಶ ಶಾಲೆ ಬಿಟ್ಟವರಿಗೆ, ಕೆಲಸಗಾರರಿಗೆ ಏ.ಟಿ.ಎ. ಪದವೀಧರಿಗೆ ಅವರ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು, ಸರ್ಕಾರದ, ಶಾಸಗಿವಲಯದ, ಕೈಗಾರಿಕಾ ವಲಯದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಬೇಕಾದ ವೃತ್ತಿಪರ ಶಿಕ್ಷಣ ನೀಡುವುದಾಗಿದೆ.

3) ಸ್ವಾಜಿತ ಯೋಜನೆಗಳ ಗ್ರಾಮ ಸ್ವರೂಪಗಳಾರ ಯೋಜನೆ-ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದಡಿ ಅಜೀವಿಕಾ-ಎನ್.ಆರ್.ಎಲ್.ಎಮ್. ಎಂದು ಮನರ್ ರಚಿತವಾದ ಈ ಯೋಜನೆ ಗ್ರಾಮೀಣ ಜನರ ಆಂತರಿಕ ಸಾಮಧ್ಯ-ಹಾಗೂ ಅದಕ್ಕೆ ಮಾರಕ ಶಕ್ತಿಗಳಾದ ಮಾಹಿತಿ ಜ್ಞಾನ ಕೌಶಲ್ಯ ಹಣಕಾಸು ಮತ್ತು ಸಮಾಜಶಕ್ತಿಗಳ ಪ್ರಾಮುಖ್ಯತೆ

ಬಗ್ಗೆ ಗಮನ ಹರಿಸಿದೆ. ಇದು ಮೂರು ಆಧಾರ ಸ್ತಂಭಗಳನ್ನು ಅವಲಂಬಿಸಿದೆ. ಬಡವರ ಸದ್ಯದ ಜೀವನಾವಲಂಬಿತ ಅಂಶಗಳನ್ನು ಗರಿಷ್ಣಗೊಳಿಸುವುದು, ಹೊರಗಿನ ಉದ್ಯೋಗ ಮಾರುಕಟ್ಟಿಗೆ ಬೇಕಾದ ಕೌಶಲ್ಯದ ಅಭಿವೃದ್ಧಿ ಮತ್ತು ಸ್ವಂತ ಉದ್ಯೋಗಿಗಳು ಮತ್ತು ಉದ್ಯಮದಾರರನ್ನು ಹೋಚಿಸುವುದು. ಸಂಘಟನಾ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಮಾರುಕಟ್ಟಿ ಅವಶ್ಯಕ ಕೌಶಲ್ಯ ತರಬೇತಿಯನ್ನು ಕೆಲಸದೊಂದಿಗೆ ನೀಡಲಾಗುತ್ತದೆ. ಇದು ಸುಮಾರು ಶೇ.75 ತರಬೇತಿ ಹೊಂದಿದವರು ಸಂಸ್ಥೆಯ ಮೂಲಕ ತರಬೇತಿ ಮತ್ತು ಕೆಲಸ ಎರಡನ್ನು ಪಡೆಯುವುದು. ಇದರ ಪ್ರಮುಖ ಉದ್ದೇಶ 18–35 ವರ್ಷದೊಳಗಿನ ಬಡತನದ ರೇಖೆಯ ಕೆಳಗಿನ ಯುವಜನತೆಗೆ ಮಾರುಕಟ್ಟಿ ಅವಶ್ಯಕ ಕೌಶಲ್ಯ ಮತ್ತು ಉದ್ಯೋಗ ನೀಡುವುದು.

4) ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ಆರ್.ಎಸ್.ಇ.ಟಿ.ಪಿ) ಗ್ರಾಮೀಣ ಬಡತನ ರೇಖೆಯ ಕೆಳಗಿರುವ ಯುವ ಜನತೆ ಸಣ್ಣ ಉದ್ಯಮಗಳನ್ನು, ಉದ್ಯೋಗಗಳನ್ನು ಪಡೆದುಕೊಳ್ಳಲು ನೆರವಾಗುವಂತೆ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಫಟಕಗಳನ್ನು ಪ್ರಾರಂಭಿಸಲಾಗಿದೆ. ಇವು ಬ್ಯಾಂಕ್ ನಡೆಸುವ ಸಂಸ್ಥೆಗಳಾಗಿದ್ದು ಸಾರ್ವಜನಿಕ 7 ಖಾಸಗಿ ವಲಯದ ಬ್ಯಾಂಕ್‌ಗಳು ರಾಜ್ಯಸರ್ಕಾರದ ಸಹಕಾರದೊಂದಿಗೆ ಕೆಲಸ ಮಾಡುತ್ತಿವೆ. ಇದರ ಪ್ರಮುಖ ಲಕ್ಷ್ಯಗಳು ಅಲ್ಪಾವಧಿಯ ಶುಲ್ಕರಹಿತ ವಿಶೇಷ ತರಬೇತಿ ಉಚಿತ ಉಟ ಮತ್ತು ವಸತಿಗಳನ್ನು ಒಳಗೊಂಡಿದೆ. ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ ಪ್ರತಿ ಸಂಸ್ಥೆ ಗರಿಷ್ಣ 1 ಹೋಟಿಯಪ್ಪು ಹಣವನ್ನು ಒಂದು ಸಮಯದ ವಿಚಾರಿ ವ್ಯಯಿಸುತ್ತಿದೆ. ಇದಲ್ಲದೆ ಬಡತನ ರೇಖೆಯ ಕೆಳಗಿನ ಅಭ್ಯರ್ಥಿಗಳ ತರಬೇತಿಗೆ ಡಿ.ಆರ್.ಡಿ.ಎ ವೆಚ್ಚನ್ನು ಭರಿಸುತ್ತಿದೆ.

5) ನಗರದ ಬಡಜನರ ಉದ್ಯೋಗ ಸೃಷ್ಟಿಸುವ ಕೌಶಲ್ಯ ತರಬೇತಿ-ಇದು ವಸತಿ ಮತ್ತು ನಗರ ಬಡತನ ನಿವಾರಣಾ ಮಂತ್ರಾಲಯದ ಸ್ವೀಕಾರಕ ಪರಿ ರೋಜಗಾರ ಯೋಜನೆಯ ಒಂದು ಭಾಗ. ಇದನ್ನು ಇತ್ತೀಚೆಗೆ ಎನ್.ಯು.ಎಲ್.ಎಮ್ ಎಂದು ಕರೆಯುತ್ತಾರೆ. ಇದು ನಗರದಲ್ಲಿನ ಬಡವರ ಕೌಶಲ್ಯ ಅಭಿವೃದ್ಧಿಗೆ ಈ ಮೂಲಕ ಉತ್ತಮವಾದ ವೇತನ ಹೊಂದುವ ವ್ಯವಸ್ಥೆಗೆ ಸಹಾಯ ಮಾಡುತ್ತದೆ.

6) ತರಬೇತಿ ಮತ್ತು ಉದ್ಯೋಗ ಕಾರ್ಯಕ್ರಮಕ್ಕೆ ಸಹಕಾರವನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದಡಿ ಪ್ರಾರಂಭಿಸಲಾಯಿತು. ಇದರ ಮೂಲ ಉದ್ದೇಶ ಕೌಶಲ್ಯ ಅಭಿವೃದ್ಧಿ ಮೂಲಕ ಮಹಿಳೆಯರಿಗೆ ಹಲವಾರು ಉದ್ಯೋಗ ಯೋಜನೆಗಳನ್ನು ಸೃಷ್ಟಿಸಿ ಅವರಿಗೆ ಸುಸ್ಥಿರ ಉದ್ಯೋಗ ನೀಡುವುದು ಹಾಗೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು.

7) ಎಂ.ಎಸ್.ಡಿ.ಪಿ: ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಸಂಘಟನೆಗಳ ಈ ಕಾರ್ಯಕ್ರಮದಡಿ ಇರುವ ಶ್ರಮಶಕ್ತಿ ಇರುವ ಯುವಕರಿಗೆ ಸಮಗ್ರ ತರಬೇತಿ ನೀಡಲಾಯಿತು.

8) ಪುನರ್ ರೋಜಗಾರ್ ಯೋಜನೆ: ಪ್ರವಾಸೋದ್ಯಮ ಮಂತ್ರಾಲಯ ನಿರೂಪಿಸಿದ ಈ ಯೋಜನೆ ಆತಿಥ್ಯ ಸತ್ಯಾರ್ಥ ವಿಭಾಗದಲ್ಲಿ ಕಂಡುಬರುವ ಕೌಶಲ್ಯ ಕೊರತೆಯನ್ನು ಕಡಿಮೆ ಮಾಡುವ ಹಾಗೂ ಆರ್ಥಿಕವಾಗಿ ಹಿಂದುಳಿದ ದುರ್ಭಾಗ್ಯ ವರ್ಗದ ಯುವಕರನ್ನು ದೃಢಗೊಳಿಸುವ ವ್ಯವಸ್ಥೆಯಾಗಿದೆ.

9) ಪಾಲಿಟಿಕ್ಸ್: ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಕೆಳಗೆ ರಚಿತವಾದ ವೃತ್ತಿಪರ ಶಿಕ್ಷಣವನ್ನು 10ನೇ ತರಗತಿ ಉತ್ತೀರ್ಣವಾದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ನೀಡುವ ತರಬೇತಿಯಾಗಿದೆ. ಇದು ಡಿಪ್ಲೊಮಾ, ಸಿಪಿಎಲ್ ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ಇಂಜಿನಿಯರ್‌ಗಳಿಗೆ ಸಂಬಂಧಿಸಿದೆ.

10) ನೇಯ್ಯ ಮಂತ್ರಾಲಯ ಪ್ರಾರಂಭಿಸಿದ ಸಮಗ್ರ ಕೌಶಲ್ಯ ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ ನೇಯ್ಯ ಹಾಗೂ ಸಂಬಂಧಿಸಿದ ಕ್ರೊನಿಕ್ ಗಳಿಗೆ ಬೇಕಾದ ತರಬೇತಿ ಪಡೆದ ಕಾರ್ಯಕರನ್ನು ಒದಗಿಸುವುದು.

11) ಉದಾನ್-ಇದು ಜಮ್ಮು ಕಾಶ್ಮೀರ್ ಪ್ರದೇಶದಲ್ಲಿ ಕ್ಯಾರಿಕಾ ಬೆಳವಣಿಗೆಗೆ ನೀಡಿದ ವಿಶೇಷ ಕಾರ್ಯಕ್ರಮ. ಇದರಲ್ಲಿ ಸುಮಾರು 40000 ವಿದ್ಯಾರ್ಥಿಗಳಿಗೆ ಐ.ಟಿ.ಜಿ.ಲ್ಲರ್ ಬಿ.ಪಿ.ಎ. ಮುಂತಾದ ಕಡೆ ತರಬೇತಿ ನೀಡಲಾಗಿದೆ. ಇದು ಎನ್.ಎಸ್.ಡಿ.ಸಿ. ಅವರಿಂದ ಪ್ರಾರಂಭಿಸಲ್ಪಟ್ಟಿದ್ದ ಹಾಗೂ ಪಿ.ಪಿ.ಪಿ. ಮಾಡೆಲ್‌ನ್ನು ಆಧರಿಸಲ್ಪಟ್ಟಿದೆ.

12) ರೋಶನಿ-ಒಂದು ಹೊಸ ಕೌಶಲ್ಯಾಭಿವೃದ್ಧಿ ಯೋಜನೆ. ಇದರಲ್ಲಿ ಅತಿ ಹಚ್ಚು ವಡಪಂಥಿಯ ತೀವ್ರಾಮಿತ್ವ ಇರುವ 24 ಜಿಲ್ಲೆಗಳಲ್ಲಿನ ಗ್ರಾಮೀಣ ಯುವಕರಿಗಾಗಿ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ತರಬೇತಿ ಏರ್ಪಡಿಸಿದೆ.

13) ಮೂವತ್ತಾಲ್ಕು ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಶ್ರಮ ಮತ್ತು ಉದ್ಯೋಗ ಮಂತ್ರಾಲಯ ಮಾಡುತ್ತದೆ. ಇದರ ಎರಡು ಮುಖ್ಯ ಉದ್ದೇಶಗಳು ಕೌಶಲ್ಯವರ್ಧನೆಗೆ ಬೇಕಾದ ಮೂಲ ಸೌಕರ್ಯ ನೀಡುವುದು ಹಾಗೂ ಈ ಪ್ರದೇಶಗಳ ಅವಶ್ಯಕತೆಗೆ ತಕ್ಷಂತೆ ಹಾಗೂ ದೀರ್ಘಾವಧಿ ತರಬೇತಿ ನೀಡುವುದು.

ಹನ್ನೆರಡನೆಯ ಪಂಚವಾಷಿಕ ಯೋಜನೆಯ ಸವಾಲುಗಳು:

ಹನ್ನೆರಡನೇ ಯೋಜನೆ 50 ಮಿಲಿಯನ್ನಷ್ಟು ಕೆಲಸದ ಅವಕಾಶಗಳನ್ನು ಕೃಷಿಯೇತರ ವಲಯದಲ್ಲಿ ಸೃಷ್ಟಿಸುವ ಹಾಗೂ ಅದಕ್ಕೆ ಸರಿಸಮಾನವಾದ ದಾಢು ಕೌಶಲ್ಯಭರಿತ ಜನಸಂಖ್ಯೆಯನ್ನು ಯೋಜನೆಯ ಅಂತ್ಯದ ವೇಳೆಗೆ ಸೃಷ್ಟಿಸುವ ಗುರಿ ಹೊಂದಿದೆ. ಕೌಶಲ್ಯಯುಕ್ತ ಜನಶಕ್ತಿಗೆ ಗುಣಮಟ್ಟದ ಕೆಲಸವನ್ನು ಮುಟ್ಟುವ ಕೊಂಡಿಯನ್ನು ಸೃಷ್ಟಿಸುವುದು 12ನೇ ಯೋಜನೆಯ ಪ್ರಮುಖ ಅಂಶಗಳಾಗಿವೆ.

ಕೌಶಲ್ಯ ಬೆಳವಣಿಗೆಯ ಮೊದಲ ಹೆಚ್ಚಿಗಳು:

1) ವೃತ್ತಿಪರ ಶಿಕ್ಷಣ ಪಡೆಯಲು ಸಾಲದ ವ್ಯವಸ್ಥೆ: ಭಾರತೀಯ ಬ್ಯಾಂಕ್ ಸಂಘವು ಗುರುತಿಸಲ್ಪಟ್ಟ ಸಂಸ್ಥೆಗಳಲ್ಲಿ ವಿಶೇಷ ಕೌಶಲ್ಯ ತರಬೇತಿ ಪಡೆಯತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿದೆ. ಸಾಲ, ಕೆನಿಷ್ಟೆ ಶಿಕ್ಷಣಿದ ಅರ್ಹತೆ, ಭಾರತೀಯ ಅಧ್ಯಾತ್ಮ ದೇಶದ ಯಾವುದೇ ಮಂತ್ರಿಮಂಡಲ ಇಲಾಖೆ / ಸಂಸ್ಥೆ / ಸಮಾಜ / ಎನೋಎಸೋಡಿಸಿ ಅಧ್ಯಾತ್ಮ ರಾಜ್ಯದ ಕೌಶಲ್ಯ ಅಭಿವೃದ್ಧಿ ಮಂಡಳಿ ಯಾವುದರಿಂದ ಪ್ರಮಾಣ ಪತ್ರ ಹಾಗೂ ಪದವಿ ಪತ್ರ ಸರ್ಕಾರದ ವರ್ತಿಯಿಂದ ಅಧ್ಯಾತ್ಮ ಸರ್ಕಾರ ಗುರುತಿಸಲ್ಪಟ್ಟ ಸಂಸ್ಥೆಯ ವರ್ತಿಯಿಂದ ಸಾಲದ ಮೊತ್ತ ಮೂರು ತೀರ್ಣಾತ್ಮಕ ಅವಧಿಗೆ ರೂ.20000 ದಿಂದ ೭೦ದು ವರ್ಷದ ಅವಧಿಗೆ 1.5 ಲಕ್ಷದವರೆಗೆ ಇದೆ. ಇದರೊಂದಿಗೆ ದುರ್ಬಲ ವರ್ಗದ ಜನರು ಯಾರು ಕೌಶಲ್ಯ ಪಡೆಯಲಾಗಿದೆ, ಹಣವನ್ನು ಸಂಗ್ರಹಿಸಲು ಆಗದೇ ವೃತ್ತಿಪರ ಶಿಕ್ಷಣ ಸೇರಲು ತೊಂದರೆಯಲ್ಲಿರುವಂತಹವರಿಗೆ ಸರ್ಕಾರ ವಿದ್ಯಾಭ್ಯಾಸ ಸಾಲವನ್ನು ನೀಡುವ ವ್ಯವಸ್ಥೆ ಮಾಡಿದೆ. ಈ ಮೂಲಕ ವಿದ್ಯಾರ್ಥಿಗಳು ಸಾಲದ ಸೌಲಭ್ಯವನ್ನು ಪಡೆದುಕೊಂಡು ತಮ್ಮ ವಿದ್ಯಾಭ್ಯಾಸವನ್ನು ಪಡೆದ ನಂತರ ಸಾಲವನ್ನು ಮರುಪಾವತಿ ಮಾಡಬಹುದು.

2. ರಾಷ್ಟ್ರೀಯ ಕೌಶಲ್ಯ ಯೋಜನ್ಯತಾ ಅರ್ಹತೆಯ ಸೃಷ್ಟಿ: ಅಭಿವೃದ್ಧಿಯ ಕ್ರಿಯೆಯಲ್ಲಿ ನೇರ ಹಾಗೂ ಸಮತಲ ಚಲನೆಯ ಮೂಲಕ ಭಾಗವಹಿಸುವುದನ್ನು ಧ್ಯಾಪಡಿಸಿಕೊಳ್ಳಲು ಎನೋಎಸೋಕ್ಯೂಎಫ್ ಅಭಿವೃದ್ಧಿಪಡಿಸಲಾಗಿದೆ. ಇದು ಕಡಿಮೆ ಶಿಕ್ಷಣ ಹಾಗೂ ಕಡಿಮೆ ಕೌಶಲ್ಯ ಪಡೆದ ಶ್ರಮಿಕರಿಗೆ ಸಹಾಯಕವಾಗಿದೆ. ಮಾನವ ಅಭಿವೃದ್ಧಿ ಮಂತ್ರಾಲಯವು ಇದಕ್ಕಾಗಿ ಒಂದು ಸಲಹಾ ಯೋಜನೆಯನ್ನು ಹೊರ ತಂದಿದೆ. ಎನೋಎಸೋಡಿಎ ಇದರ ಮೇಲ್ಮೈಕಾರಣ ನೋಡಿಕೊಳ್ಳುತ್ತದೆ.

3. ಕಾರ್ಮಿಕ ಮಾರುಕಟ್ಟೆ ವ್ಯವಸ್ಥೆಯನ್ನು ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ ಅಭಿವೃದ್ಧಿ ಪಡಿಸಿದೆ. ಇದರಿಂದ ಗುಣಮಟ್ಟದ ಹಾಗೂ ಪರಿಮಾಣಾತ್ಮಕ ಮಾಹಿತಿ ಮತ್ತು ಕಾರ್ಮಿಕ ವರ್ಗದ ಭಕ್ತೆಯನ್ನು ಬೇಕಾದವರಿಗೆ ನೀಡಿ ಈ ಮೂಲಕ ಪರಿಪೂರ್ಣ ಮಾಹಿತಿ ಆಧಾರಿತ ಆಯ್ದು ಹಾಗೂ ವ್ಯವಹಾರಕ್ಕೆ ಬೇಕಾದ ನಿರ್ದಾರಗಳನ್ನು ಮಾಡಲು ಎನೋಎಸೋಡಿಸಿ ನಿಯಂತ್ರಣದ ಶಿಕ್ಷಣ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೌಶಲ್ಯ ಅಭಿವೃದ್ಧಿಗಾಗಿ ಸರ್ಕಾರವು ಸಾಮರ್ಥ್ಯ ನಿರ್ಮಾಣ, ಮೂಲ ಸೌಕರ್ಯ ಅಭಿವೃದ್ಧಿ ಸಾಂಸ್ಕೃತಿಕ ಸಾಲ ಮೊದಲಾದ ಉಪಕ್ರಮಗಳಿಗೆ ಮುಂದಾಗಿದೆ. ಆದರೆ 50 ಮಿಲಿಯನ್ ಕೌಶಲ್ಯಭರಿತ ಸಮೂಹವನ್ನು 12ನೆಯ ಯೋಜನೆಯ ಕೊನೆಗೆ ಸೃಷ್ಟಿಸಬೇಕಾದರೆ ಈ ನಿಟ್ಟಿನಲ್ಲಿ ಕೆಲಸ ಅಗಾಧ ಮಟ್ಟದಲ್ಲಿ ನಡೆಯಬೇಕಾಗುತ್ತದೆ. 12ನೆಯ ಯೋಜನೆಯ ಅಭಿವೃದ್ಧಿಯಲ್ಲಿ ಈ ಕೌಶಲ್ಯ ಬೆಳವಣಿಗೆಯ ಸವಾಲನ್ನು ಎದುರಿಸಲು ಹಲವಾರು ಹಂತಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಅವುಗಳಿಂದರೆ:

1) ಆಂತರಿಕ ಹಾಗೂ ದೂರ ತಲುಪಲು ಅಸಾಧ್ಯವಾದ ಜಾಗಗಳಲ್ಲಿ ತಂತ್ರಜ್ಞಾನ ಬಳಸಿ ವಿಸ್ತರಿತ ಶಿಕ್ಷಣ ವ್ಯವಸ್ಥೆಯನ್ನು ಪಡಿಸುವುದು.

2) ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ ಹಾಗೂ ಕುಶಲ ವಿಕಾಸ ಯೋಜನೆಯನ್ನು ಸಲುಪಿಡ ಜಾಗಗಳಲ್ಲಿ ವಿಸ್ತರಿಸುವುದು.

3) ಶೇಕಡಾವಾರು ಮತ್ತು ಪ್ರಾಂತ್ಯವಾರು ಮಟ್ಟದಲ್ಲಿ ಕೌಶಲ್ಯದ ಅಂತರವನ್ನು ವಿಶೇಷಿಸುವುದು.

4) ಸಾರ್ವಜನಿಕ-ಖಾಸಗಿ ವಲಯದ ಸಹ ಯೋಜನೆಯನ್ನು ಹಣಕಾಸು, ಸೇವೆ, ತರಬೇತಿ, ಪರ್ಯಾಕ್ರಮ ಇತ್ಯಾದಿಗಳಲ್ಲಿ ತೊಡಗಿಸಿ ಅವುಗಳಿಗೆ ಮಾರುಕಟ್ಟಿ ಪ್ರಾಶ್ನೆಗಳನ್ನು ದೊರಕುವಂತೆ ಮಾಡುವುದು.

5) ಆದಾರ್ ಅಡಿ ಈ ಕಾರ್ಯಕ್ರಮದಲ್ಲಿ ಲಾಭ ಪಡೆದವರನ್ನು ಗಮನಿಸಿ ಅವರ ಮೂವಾರ್ಪರ ಸ್ಥಿತಿ ಹಾಗೂ ಈಗಿನ ಸ್ಥಿತಿಗಳನ್ನು ಅವಲೋಕಿಸುವುದು.

6) ಉದ್ಯೋಗ ವಿನಿಮಯವನ್ನು ನವೀಕರಿಸಿ ಅದು ಮಾನವ ಸಂಪನ್ಹಳ್ಳಿ ಅಭಿವೃದ್ಧಿ ಕೇಂದ್ರಗಳಾಗಿ ಕೆಲಸ ಮಾಡುವಂತೆ ಮಾಡುವುದು ಹಾಗೂ ವೃತ್ತಿಪರ ಮಾರ್ಗದರ್ಶನ, ಮಾಹಿತಿ, ತರಬೇತಿ, ಕೌಶಲ್ಯಗಳನ್ನು ನೀಡುವಂತೆ ಮಾಡುವುದು.

7) ಬೇರೆ ಬೇರೆ ಯೋಜನೆಗಳ ಅಡಿ ಬಿಡುಗಡೆಯಾದ ಹಣಕಾಸು, ಸರಿಯಾದ ಪ್ರತಿಫಲ ನೀಡಿರುವುದನ್ನು ಸರಿಯಾಗಿ ಗಮನಿಸುವುದು ಹಾಗೂ ಮೌಲ್ಯಮಾಪನ ಮಾಡುವುದು.

8) ಉತ್ತಮ ಅಭ್ಯಾಸಗಳನ್ನು ದಾಖಿಲೆ ಮಾಡಿ ಈ ಮೂಲಕ ಇದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲಿಸುವುದು.

ಅಧಿಕ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ, ಸಾಮಾಜಿಕ ಅಭಿವೃದ್ಧಿ, ಸಾಂಸ್ಕೃತಿಕ ಬಿಂಗೊಳ್ಳಲಿಕೆ ಹಾಗೂ ರಾಜಕೀಯ ಸಚಿವರಳಿ:

ಮಾಹಿತಿಯನ್ನು ಅಧ್ಯನಿಕ ತಂತ್ರ ಸಾಧನಗಳ ಮೂಲಕ ಸಂಸ್ಕರಣೆಗೊಳಿಸಿದಾಗ ಅದು “ಜ್ಞಾನ”ವಾಗಿ ಪರಿವರ್ತಿತವಾಗುವುದು. ಇಂದಿನ ಆಧ್ಯನಿಕ ಚೌದ್ದಿಕ ಸಮಾಜದಲ್ಲಿ ಜ್ಞಾನವೇ ನಿಜವಾದ ಶಕ್ತಿ. ಜ್ಞಾನವು ಬುದ್ಧಿವಂತಿಕೆಗೆ ಕಾರಣವಾಗುವುದಲ್ಲದೆ ಅದರಿಂದ ಉತ್ತರ್ವ, ಸ್ವಜನಶೀಲತೆ, ಉತ್ತಮ ಆರೋಗ್ಯ, ಬೇಕಾದಷ್ಟು ಸಂಪತ್ತು ಮತ್ತು ಇಂದಿನ “ಮಾಹಿತಿ ಸಮಾಜ ನಾಳೆಯ “ಜ್ಞಾನ” ಸಮೂಹವಾಗಿ ಆ ಬಳಿಕ ಬುದ್ಧಿವಂತಿಕೆಯ ಸಮಾಜ”ವಾಗಿ ಬದಲಾವಣೆ ಹೊಂದಬಹುದು.

ಮಾಹಿತಿ ಯುಗದಲ್ಲಿ ಜ್ಞಾನವೇ ಬಂಡವಾಳ:

ಮಾಹಿತಿ ಯುಗದಲ್ಲಿ ಜ್ಞಾನವೇ ಬಂಡವಾಳದ ಪ್ರಮುಖ ರೂಪವಾಗಿದ್ದು, ಅಧಿಕ ಬೆಳವಣಿಗೆಯು ಜ್ಞಾನದ ಸಂಚಯನವನ್ನು ಆಶ್ರಯಿಸುತ್ತದೆ. ಇಲ್ಲಿ ಬಹಳ ಉನ್ನತ ಜ್ಞಾನದ ಉತ್ಪಾದಕಗಳು ಹೆಚ್ಚಿನ ಆದಾಯವನ್ನು ತರುತ್ತವೆಯಲ್ಲದೆ ಹೆಚ್ಚಿನ ಬೆಳವಣಿಗೆಯ ಕ್ಷಮತೆಯನ್ನು ಹೊಂದಿರುತ್ತದೆ. ಈ ಹಿಂದಿನ ಕೃಷಿಕ ಹಾಗೂ ಕೃಗಾರಿಕಾ ಅರ್ಥ ವ್ಯವಸ್ಥೆಗಳಲ್ಲಿ ಅನುಕ್ರಮವಾಗಿ ಮಾನವ ಶಕ್ತಿ ಹಾಗೂ ಯಂತ್ರಶಕ್ತಿಯನ್ನು ಉತ್ಪಾದನೆಯ ಸಾಧನವಾಗಿರಿಸಿಕೊಂಡು ಸಂಪತ್ತೆನ್ನು ಸೃಷ್ಟಿಸಲಾಗುತ್ತಿತ್ತು. ಈಗಿನ “ಜ್ಞಾನ ಅರ್ಥ ವ್ಯವಸ್ಥೆ”ಯಲ್ಲಿ ಜ್ಞಾನದ ಸೃಷ್ಟಿ, ಪ್ರಸಾರ ಹಾಗೂ ಅದರ ಸದ್ವಳಿಕೆ ಇವು ಅಧಿಕ ಸಂಪತ್ತನ್ನು ಸೃಷ್ಟಿಸುವ ಪ್ರಕ್ರಿಯೆಗಳಾಗಿರುತ್ತವೆ.

“ತಂತ್ರಜ್ಞಾನದ ರೂಪಾಂತರತೆ ಮತ್ತು ಮಾನವ ಪ್ರಗತಿ”:

ಮಾನವ ಸಮಾಜಗಳು ಒಂದು ಹಂತದಿಂದ ವಿಕಾಸ ಹೊಂದಿ ಇನ್ನೊಂದು ಹಂತಕ್ಕ ಪ್ರವೇಶಿಸುವಲ್ಲಿ ತಂತ್ರಜ್ಞಾನವು ಮಹತ್ವರವಾದ ಪಾತ್ರವನ್ನು ವಹಿಸುತ್ತಾ ಬಂದಿರುವುದನ್ನು ಮಾನವ ಸಮಾಜದ ಇತಿಹಾಸಕ್ಕೂ ಗಮನಿಸಬಹುದು. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಸಾಗುವಂತಹ ಈ ರೂಪಾಂತರತೆಯು ಅಧಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಂಸ್ಕಿಕ ವಿರೋಧಗಳನ್ನು ಬಹಳ ವ್ಯಾಪಕವಾಗಿ ಎಂಬಂತೆ ಪ್ರಭಾವಿಗೊಳಿಸಿದೆ. ಮಾನವ ಸಮಾಜವು ಕೃಗಾರಿಕಾ ಪೂರ್ವದ ಗ್ರಾಮೀಣ ಹಂತದಿಂದ ಕೃಗಾರಿಕಾ ಹಂತಕ್ಕ, ಅಲ್ಲಿಂದ ಕೃಗಾರಿಕೋಳ್ತರ ಹಂತಕ್ಕ ಸಾಗುವ ಸಂದರ್ಭದಲ್ಲಿ ನಡೆದಂತಹ ಹೊಸ ತಾಂತ್ರಿಕ ಅನ್ವೇಷಣೆಗಳು ಆಯಾ ಹಂತದ ಸಮಾಜಗಳ ಸ್ವರೂಪ ಹಾಗೂ ಸಂರಚನೆಯನ್ನು ನಿರ್ದರ್ಶಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದರೂ ತಪ್ಪಿಲ್ಲ.

19ನೇ ಶತಮಾನದ ಆರಂಭದಲ್ಲಿ ವಿಜಾಪುನ, ಇಂಜಿನಿಯರಿಂಗ್ ಮತ್ತು ತಾಂತ್ರಿಕರೆಗಳ ಕ್ಷೇತ್ರಗಳಲ್ಲಾದ ಬೆಳವಣಿಗಳು ಮಾನವ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಜೀವನದಲ್ಲಿ ಮಹತ್ವರವಾದ ಬದಲಾವಣಿಗಳನ್ನು ತಂದವು. ಗುಲಾಮಿ ಪದ್ಧತಿ ತನ್ನ ಅಂತ್ಯವನ್ನು ಕಂಡಿತು. ಕೇಂದ್ರೀಕೃತ ಕಾರ್ಯಾನ್ ಮಾದರಿಯ ಉತ್ಪಾದಕಕ್ಕೆ ಜಾರಿಗೆ ಬಂದು ಉತ್ಪಾದಿತ ವಸ್ತುಗಳ ಭೌತಿಕ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಭಾರೀ ಹಂಚಳವಾಯಿತು. ಉತ್ಪಾದನೆ ವೆಚ್ಚ ತಗ್ಗಿತು. ಮಾರುಕಟ್ಟೆಯ ವ್ಯವಸ್ಥೆ ಜಾರಿಗೆ ಬಂದಿತು. ಶ್ರಮಿಕ ವರ್ಗ ಹಾಗೂ ಬಂಡವಾಳದಾರರ ವರ್ಗವೆಂಬ ಎರಡು ಸಾಮಾಜಿಕ ವರ್ಗಗಳು ಅಸ್ತಿತ್ವಕ್ಕೆ ಬಂದವು. ಹೊಸ ಮಾದರಿಯ ಉತ್ಪಾದನೆಗೆ ತಂತ್ರ ಕೌಶಲ್ಯ, ತರಬೇತಿ, ನಿರೂಪಣೆ ಮತ್ತು ವಿಶೇಷ ಪರಿಣಿತಿಗಳು ಅನಿವಾರ್ಯವಾದವು.

ಇಂತಹ ಬೆಳವಣಿಗೆಯ ಮುಂದುವರಿದ ಭಾಗವೆಂಬಂತೆ 20ನೇ ಶತಮಾನದ ದ್ವಿತೀಯಾಧಿಕಾರದಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ವಿಶೇಷ ಮುನ್ದುಡಿಯನ್ನು ಸಾಧಿಸಿ ಮಾನವ ಇತಿಹಾಸದಲ್ಲಿ ಹೊಸದೊಂದು ಯುಗ ಆರಂಭವಾಗುವಂತೆ ಮಾಡಿತು. ಈ ಯುಗವು ಹುಟ್ಟಿ ಹಾಕಿದ ಹಾಗೂ ಹಾಕುತ್ತಿರುವ ಸಾಮಾಜಿಕ ಆರ್ಥಿಕ ಪರಿವರ್ತನೆಗಳೂ ಕೂಡ ಅಷ್ಟೇ ವಿಶಿಷ್ಟ ಹಾಗೂ ಪರಿಣಾಮಕಾರಿಯಾಗಿವೆ. ಈ ಅವಧಿಯಲ್ಲಿ ಕಂಪ್ಯೂಟರ್ ಸಂಪರ್ಕ, ವಿದ್ಯುನಾನ್ ತಾಂತ್ರಿಕತೆ ಮತ್ತು ಸೇವಾ ಅರ್ಥವ್ಯವಸ್ಥೆಯಲ್ಲಿ (Computer communication, electronic technology and service economy) ಅಧ್ಯತ್ಮವಾದ ವಿಸ್ತರಣೆಯಾಯಿತು.

“ಉದ್ಯೋಗ ಸಹಭಾಗಿತ್ವದ ಮಾದರಿಯಲ್ಲಿ ಬದಲಾವಣೆ”:

ಕ್ಯಾರಿಕೇಕರಣ ಹಾಗೂ ನಗರೀಕರಣದ ಪ್ರಕ್ರಿಯೆಗಳು ಬಿರುಸಿನಿಂದ ಸಾಗುತ್ತಿದ್ದಂತೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರವಲ್ಲದೆ ಅಭಿವೃದ್ಧಿಯ ಪಥದಲ್ಲಿರುವ ಜಗತ್ತಿನ ಭಾಗಗಳಲ್ಲಿ ಕೂಡ ಅರ್ಥವ್ಯವಸ್ಥೆಯಿಂದ ಕೃಷಿಯೇತರ ಅರ್ಥವ್ಯವಸ್ಥೆಗೆ ಕಾಲಿರಿಸುತ್ತಿದ್ದಂತೆ ಉದ್ಯೋಗ ಸಹಭಾಗಿತ್ವದ ಮಾದರಿಯಲ್ಲಿ ಒಂದು ಬಗೆಯ ಪಲ್ಲಟ ಸ್ವಷ್ಟವಾಗಿ ಗೋಚರಿಸಿತು. ಕ್ಯಾರಿಕಾ ಸಮಾಜದಿಂದ ಕ್ಯಾರಿಕೇತ್ತರ ಸಮಾಜದತ್ತ ಸಮಾಜದ ವಿಕಾಸ ಸಾಗುತ್ತಿದ್ದಂತೆ ಉದ್ಯೋಗ ಸಹಭಾಗಿತ್ವದಲ್ಲಿ ಇನ್ನೂ ಮಹತ್ವದ ಬದಲಾವಣೆಗಳು ಕಂಡುಬಂದವು. ದೂರಸಂಪರ್ಕ, ಸಾರಿಗೆ ಮತ್ತು ಮಾರುಕಟ್ಟೆಯನ್ನೊಂದಂತೆ ಅರ್ಥವ್ಯವಸ್ಥೆಯ ಸೇವಾ ವಿಭಾಗದಲ್ಲಿನ ಉದ್ಯೋಗ ಸಹಭಾಗಿತ್ವವು ಬಹುಬೇಗನೆ ಪ್ರಾಮುಖ್ಯತೆಗೆ ಬಂದಿತು.

19ನೇ ಶತಮಾನದ ಅಂತ್ಯಯದವರೆಗೂ ಕೂಡ ಕ್ಯಾರಿಕೇಕರಣಗೊಂಡ ದೇಶಗಳಾದ ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಬೆಲ್ಜಿಯಂ, ಜಪಾನ್ ಮುಂತಾದ ದೇಶಗಳಲ್ಲಿ ಬಹು ದೊಡ್ಡ ಸಂಖ್ಯೆಯ ಶ್ರಮಿಕರು ಕೃಷಿ ಕ್ಷೇತ್ರದಲ್ಲಿಯೇ ಇದ್ದರು. ಜಗತ್ತಿನ ಶ್ರಮಶಕ್ತಿಯ ಗಣನೀಯ ಭಾಗವೊಂದು ಇಂದಿಗೂ ಕೃಷಿ ಕ್ಷೇತ್ರದಲ್ಲಿರಬಹುದಾದರೂ ಸೇವಾ ವಲಯವು ಬಹುಬೇಗನೆ ಪ್ರಾಮುಖ್ಯಕ್ಕೆ ಬಂದು ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳ ಒಟ್ಟು ಆಂತರಿಕ ಉತ್ಪನ್ನಕ್ಕೆ ಬಹಳ ದೊಡ್ಡ ಕೊಡುಗೆ ನೀಡಲಾರಂಭಿಸಿವೆ. ಕ್ಯಾರಿಕಾ ಶ್ರಮಿಕರು 19ನೇ ಶತಮಾನದ ಕೊನೆಯಿಂದ ಪ್ರಾಮುಖ್ಯತೆ ಗಳಿಸಿ 20ನೇಯ ಶತಮಾನದ ಪ್ರಥಮಾರ್ಥದವರೆಗೂ ತಮ್ಮ ಪ್ರಾಬಲ್ಯ ಉಳಿಸಿಕೊಂಡರು. 1950ರ ಹೊತ್ತಿಗೆ ಎಲ್ಲಾ ಕ್ಯಾರಿಕೇಕೃತ ದೇಶಗಳಲ್ಲಿ ಶ್ರಮಶಕ್ತಿಯ ಕ್ಷೇತ್ರದಲ್ಲಿ ಕ್ಯಾರಿಕಾ ಶ್ರಮಿಕರೇ ಬಹುಸಂಖ್ಯಾತರಾಗಿದ್ದರು. ಆದರೆ, ಇತ್ತೀಚಿನ ಕೇವಲ 40 ವರ್ಷದಲ್ಲಿ ಅಂದರೆ, 1970ರಿಂದೀಚಿಗೆ ಒಟ್ಟು ಶ್ರಮಶಕ್ತಿಯಲ್ಲಿ ಅವರ ಅನುಪಾತ ಕಡಿಮೆಯಾಗುತ್ತಾ ಹೋಗಿದ್ದು 1980–90ರ ನಂತರದಲ್ಲಿ ಸಂಖ್ಯಾತ್ಮಕವಾಗಿ ಕೂಡ ಅವರ ಪ್ರಾಮುಖ್ಯ ಕುಸಿದಿದೆ. ಈಗ ಸೇವಾ ವಲಯವು ಉದ್ಯೋಗ ನೀಡಿಕೆ ಹಾಗೂ ಆದಾಯ ಗಳಿಕೆಯ ಎರಡೂ ನಿಟ್ಟಿಗೆಂದ ತನ್ನ ಪ್ರಾಬಲ್ಯವನ್ನು ಮೇರೆಯುತ್ತಿದೆ. ಆಲ್ಫ್ರೆಡ್ ಟಾಪ್ಲರ್ ಹೇಳುವಂತೆ ಈಗ ಏನಿದ್ದರೂ ಮಾಹಿತಿಯ ಮಹತ್ವದ ‘ಮೂರನೆಯ ಅಲೆ’ಯದೇ ಕಾರು ಬಾರು.

ಜ್ಞಾನಸಂಬಂಧ ಗುರಿಗಳನ್ನು ಸಾಧಿಸುವುದು, ಬಡತನ ನಿರೂಪಣೆ, ಪ್ರಾಥಮಿಕ ಶಿಕ್ಷಣದ ಸಾರ್ಥಕರಣ, ಲಿಂಗಸಮಾನತೆ:

ಡೇನಿಯಲ್ ಬೆಲ್ ಎಂಬಾತನ ಪ್ರಕಾರ ಮಾಹಿತಿ (ಮತ್ತು ಜ್ಞಾನ) ಸಮಾಜದಲ್ಲಿ ಉತ್ಪಾದಕ ಶಕ್ತಿಗಳಲ್ಲಿ ವಿಜಾಪುನವು ಬಹಳ ಪ್ರಮುಖ ಪಾತ್ರ ವಹಿಸುವುದು. ಈ ಸಮಾಜದಲ್ಲಿ ಮಾಹಿತಿ ತಂತ್ರಜ್ಞಾನದ ವಿಸ್ತರಣೆಯೊಂದಿಗೆ ವೈತ್ತಿಪರ, ವೈಜ್ಞಾನಿಕ ಮತ್ತು ತಾಂತ್ರಿಕ ಸಮೂಹಗಳು ಪ್ರಾಮುಖ್ಯಕ್ಕೆ ಬರುತ್ತವೆ. ಮಾಹಿತಿ ತಂತ್ರಜ್ಞಾನದ ವಿಸ್ತರಣೆಯಲ್ಲಿ

ಸೂಕ್ಷ್ಮ ವಿದ್ಯುನ್‌ನಾನ್, ಕಂಪೌಟರ್ ಯಂತ್ರಗಳು ಹಾಡ್‌ವೇರ್ ಹಾಗೂ ಸಾರ್‌ವೇರ್ ಸಹಿ, ದೂರಸಂಪರ್ಕಗಳು ಮತ್ತು ಪ್ರಸಾರ, ಮತ್ತು ಬೆಳಕಿನ ವಿದ್ಯುನ್‌ನಾನ್ (micro electronic computing, machines and softwares, tele communications, broadsatistics, & Optoelectronics, etc.) ಇತ್ಯಾದಿಗಳು ಸೇರಿಕೊಂಡಿವೆ.

ಮಾಹಿತಿ ಸಮಾಜದಲ್ಲಿ ಅರ್ಥವ್ಯವಸ್ಥೆಯ ಪ್ರಮುಖ ಪರಿವರ್ತಕಗಳಾಗಿ ಜ್ಞಾನ ಮತ್ತು ಮಾಹಿತಿ ಇವು (ಮಾಕ್ಸ್‌ನ ಪರಿಕಲ್ಪನೆಯ ಶ್ರಮಶಕ್ತಿ ಹಾಗೂ ಬಂಡವಾಳದ ಬದಲಿಗೆ) ಕಾರ್ಯನಿರ್ವಹಿಸುವವು. ಇಲ್ಲಿ ಮಾಹಿತಿಯನ್ನು ಒಂದು ವಸ್ತುವಿನಂತೆ ಪರಿಗಣಿಸಲಾಗಿದ್ದು ಮಾಹಿತಿಯನ್ನು ಹೊಂದಿದವನು ಅದರಿಂದಾಗಿ ಹೆಚ್ಚಿನ ಶಕ್ತಿಯನ್ನು ಪಡೆಯುವಂತಾಗುವುದು. ಕ್ರಾಂತಿ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಿಗೆ ಸಂಬಂಧಿಸಿದ ಬಹಳ ಪರಂಪರಾಗತ ವಲಯಗಳಲ್ಲಿ ಕೂಡ ಮಾಹಿತಿಯ ಕ್ರಮೀಕಾರಾಗಿ ಪ್ರವೇಶಿಸ ತೋಡಿಸುವುದು. ಹೊಸ ದೂರಸಂಪರ್ಕ ಸಂರಚನೆಗಳ ಸ್ಥಾಪನೆಯಿಂದಾಗಿ ಪ್ರಮುಖ ಸಾಮಾಜಿಕ ಪರಿವರ್ತನೆಗಳಾಗುವುದೆಂದು ಜೇನಿಯಲ್ಲಾ ಬೆಲ್ಲ್ 1976ರಲ್ಲಿಯೇ ಸ್ಪಷ್ಟವಾಗಿ ಹೇಳಿದ್ದು. ಈ ಹಿಂದಿನ ಹಳೆಯ ಮಾದರಿಯ ಸಾಮಾಜಿಕ ಸಂಬಂಧಗಳ ಬದಲು ವಿದ್ಯುನ್‌ನಾನ್ ಸಂವಹನ ಸಾಧನ ಆಧಾರಿತ ಅಂತರ್ಭೇಕ್ಯಿಗಳು ಸಾಫ್ಟ್‌ವೇರ್‌ತೋಡಿಗಿವೆ. ಕ್ರಾಂತಿಕಾವಾದದೊಂದಿಗೆ ಸೇರಿಕೊಂಡಿರುವ ಜೀವಪರಿಸರ ಮತ್ತು ಪರಿಸರ ಸಮಸ್ಯೆಗಳನ್ನು ಎದುರಿಸುವಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವ ಪ್ರಯತ್ನವೂ ನಡೆದಿದೆ.

ಮಾಹಿತಿಯ ಉತ್ಪಾದನೆ ಮತ್ತು ರೂಪಾಂಶರತೆಯ ಪ್ರಕ್ರಿಯೆಯ ಉತ್ಪಾದನೆ ಮತ್ತು ಶಕ್ತಿಯ ಮೂಲಭೂತ ಸಂಪನ್ಮೂಲಗಳಾಗಿರುವ ಹಿನ್ನಲೆಯಲ್ಲಿ ಮ್ಯಾನ್ಯಾಯಲ್ ಕ್ಷೇತ್ರದಲ್ಲಿ ಇಡೀಗ ಹೊರಹೊಮ್ಮೆತ್ತಿರುವ ಹೊಸ ನಮೂನೆಯ ಸರ್ವಾಜವನ್ನು “ಮಾಹಿತಿ ಸಮಾಜ”ವೆಂದು ಕರೆಯುವುದೇ ಸೂಕ್ತವೆಂದಿದ್ದಾನೆ. ಸ್ವಾಂತ್ರ್ಯಾರವರ ಅಭಿಪ್ರಾಯದಂತೆಯೂ ಮಾಹಿತಿ ಸಮಾಜದ ಸಂಪನ್ಮೂಲ ಶಕ್ತಿಯ ಜ್ಞಾನ ಅರ್ಥವಾ ಮಾಹಿತಿಯೇ ಆಗಿರುತ್ತದೆ.

ಜ್ಞಾನ ಸಮಾಜದ ವಿಶೇಷ ಲಕ್ಷಣಗಳು:

- 1) ಜ್ಞಾನ ಸಮಾಜಗಳಲ್ಲಿ ಜ್ಞಾನ ಆಧಾರಿತ ಅಭಿವೃದ್ಧಿಯ ಮುಖ್ಯ ಆಧಾರವು ಜ್ಞಾನದ ಉತ್ಪತ್ತಿ, ಪ್ರಸರಣ ಮತ್ತು ವಿಸ್ತರಣೆಯೇ ಆಗಿರುವುದು.
- 2) ಜ್ಞಾನ ಸಮಾಜದಲ್ಲಿ ವೈಜ್ಞಾನಿಕ ಜ್ಞಾನವು ಒಂದು ಮುಖ್ಯ ಸಂಪತ್ತಿಂದು ಪರಿಗಣಿಸಲ್ಪಡುವುದು. ಹಾಗೆಯೇ ವೈಜ್ಞಾನಿಕ ಮತ್ತು ತಾಂತ್ರಿಕ ಸಮೂಹ ಅರ್ಥವಾ ಸಮುದಾಯವೂ ಪ್ರಾಮುಖ್ಯತೆ ಗಳಿಸುವುದು.
- 3) ಜ್ಞಾನ ಸಮಾಜದಲ್ಲಿ ಸಾಮಾಜಿಕ ಸಂಪರ್ಕ ಜಾಲವು ದೂರಸಂಪರ್ಕ ಮತ್ತಿತರ ಸಂವಹನ ತಂತ್ರಜ್ಞಾನವನ್ನು ಅವಲಂಬಿಸಿರುವುದು.
- 4) ಶ್ರಮ ಮತ್ತು ಉದ್ಯೋಗದ ಸಂಘಟನೆಯಲ್ಲಿ ಜ್ಞಾನದ ಸೃಷ್ಟಿ ಮತ್ತು ಅದನ್ನು ಇನ್‌ಪ್ರೋ ಉತ್ಪನ್ಮೂಲಿಸುವಿಕೆಯ ಪ್ರಯತ್ನವು ಬಹಳ ಮಹತ್ವದ ಪಾತ್ರ ವಹಿಸುವುದು. ಯಾವ ವ್ಯಕ್ತಿಗಳು ಹೆಚ್ಚು ಹೆಚ್ಚು ಸಂಶೋಧಕ ಸ್ವರೂಪದ ಜ್ಞಾನವನ್ನು ಸೃಷ್ಟಿಸುವುದೋ ಅವು ಈ ಅರ್ಥ ವ್ಯವಸ್ಥೆಯಲ್ಲಿ ಪ್ರಾಬಲ್ಯವನ್ನು ಸಾಫ್ಟ್‌ವೇರ್ ಸುಧಿಸುವವು.
- 5) ಜ್ಞಾನ ಅರ್ಥವಾ ಮಾಹಿತಿಯನ್ನು ಇಲ್ಲಿ “ಒಂದು ವಸ್ತು”ವನ್ನಾಗಿ ಪರಿಗಣಿಸಲಾಗುತ್ತಿದ್ದ ಜ್ಞಾನವನ್ನು ಹೊಂದಿರುವಾತನು ಇಲ್ಲಿ ಹೆಚ್ಚು ಶಕ್ತಿಶಾಲಿಯಾಗಿರುತ್ತಾನೆ.
- 6) ಜ್ಞಾನ ಸಮಾಜದಲ್ಲಿ ಅಸಮಾನತೆ ಎಂಬುದನ್ನು “ಜ್ಞಾನದಿಂದ ಹೊರಗಿರುವೆಂೆ” ಎಂಬರ್ಥದಲ್ಲಿ ವ್ಯಾಖ್ಯಾನಿಸಲಾಗಿರುತ್ತದೆ.
- 7) ಜ್ಞಾನ ಸಮಾಜದಲ್ಲಿ ಜ್ಞಾನವು ಆದಾಯವನ್ನು ಉತ್ಪಾದಿಸುವ ನಿರ್ಮಿತ ಸಾಮೂಹಿಕ ಅವಲಂಬನೆಯಿಂದ ಬೋದ್ದಿಕ ಆಸ್ತಿಯಾಗಿ ರೂಪಾಂಶರಿಸಲ್ಪಡುವುದು.
- 8) ಜ್ಞಾನ ಸಮಾಜದಲ್ಲಿ ಸಂಘರ್ಷ ಎಂಬುದು ಅಲ್ಪಸಂಖ್ಯಾತರಾದ ಪರಂಪರಾಗತ ಶ್ರಮಿಕರ ನಡುವೆ ಕಂಡುಬರುವುದು.

9) ಈ ಹಿಂದಿನ ಸಮಾಜಗಳಿಗೆ ಹೋಲಿಸಿದಾಗ ಜಾನ್ನನ ಸಮಾಜವು ವಿಪರೀತ ಸ್ವಧಾರ್ತಕವಾಗಿ ಕಂಡುಬರುವುದು. ಏಕೆಂದರೆ, ಇಲ್ಲಿ ಜಾನ್ನವೆಂಬುದು ವೈಕಿಗತ ಮರೋಗಾಮಿಯ ದೃಷ್ಟಿಯಿಂದ ಮತ್ತು ದುಡಿಮೆಯ ಅವಕಾಶಗಳ ದೃಷ್ಟಿಯಿಂದ ಸ್ವಧಾರ್ತಕರೆಯ ಅತ್ಯಂತ ಪ್ರಮುಖಾಂಶವಾಗಿರುತ್ತದೆ.

10) ಜಾನ್ನ ಸಮಾಜದಲ್ಲಿ ಜಾನ್ನವೆಂಬುದು ವಿಶೇಷ ಪರಿಣಿತಿಯ, ವಿಶೇಷ ತಜ್ಞರಿಂದ, ವಿಶ್ವ ಉದ್ದೇಶಗಳಿಗಾಗಿ ಬಳಸುವ ಕಾರಣದಿಂದಲೇ ಅಸ್ತಿತ್ವದಲ್ಲಿರುವುದು.

ಮಾನವ ಸಂಪನ್ಮೂಲಕ್ಕೆ ಅಗತ್ಯವಾದ ಶಿಕ್ಷಣವನ್ನು ನೀಡಿದಾಗ ಉದ್ಯೋಗ ಅವಕಾಶಗಳು ಹೆಚ್ಚಿ, ಆರ್ಥಿಕ ಸಬಲೀಕರಣ ಉಂಟಾಗುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ ೪೫% ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸಿಸುವುದರಿಂದ ಅಲ್ಲಿ ಜಾನ್ನ ಆಧಾರಿತ ಅವಕಾಶಗಳು ಹೆಚ್ಚಳವಾಗಬೇಕು. ಇದನ್ನು ಸಾಧಿಸುವ ಬಗೆಯೆಂದರೆ ಶಿಕ್ಷಣದ ಸಾರ್ವತ್ರೀಕರಣ ಉಂಟಾಗಬೇಕು. ಅಲ್ಲದೆ ಶಿಕ್ಷಣವು ಗುಣಮಟ್ಟದಾಗಿರಬೇಕು ಹಾಗೂ ವೈಜ್ಞಾನಿಕವಾಗಿರಬೇಕು. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಅನೇಕ ಶಿಕ್ಷಣ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ.

ಪ್ರಾಧಿಕ ಶಿಕ್ಷಣದ ಸಾರ್ವತ್ರೀಕರಣ: “ಸರ್ವರಿಗೂ ಶಿಕ್ಷಣ” ಸರ್ಕಾರದ ನೀತಿಯಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗಿರುವ ಶಾಲಾ ವಯಸ್ಸಿನ ಮಕ್ಕಳನ್ನು ಗುರುತಿಸಲಾಗಿದ್ದು, ಈ ಮಕ್ಕಳನ್ನು ಹೇಗಾದರೂ ಶಾಲೆಗೆ ಕರೆತರುವುದಕ್ಕೆ ಸರ್ಕಾರ ಬಧ್ಯವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ವಿವಿಧ ಕಾರ್ಯಕ್ರಮಗಳ ಪ್ರೇರಣೆಯ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಸರ್ಕಾರ ಕೈಗೊಳ್ಳುತ್ತಿದೆ. ‘ಪ್ರಾಧಿಕ ಶಿಕ್ಷಣದ ಸಾರ್ವತ್ರೀಕರಣ’ಕ್ಕಾಗಿ ಕೇಂದ್ರ ಸರ್ಕಾರದ ಸರ್ವಶಿಕ್ಷಣ ಅಭಿಯಾಸದ ಯೋಜನೆ ರಾಜ್ಯ ಸರ್ಕಾರದ ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಕೊಲಿಯಿಂದ ಶಾಲೆಗೆ, ಚಿಳಿರ ಅಂಗಳ, ಅಳ್ವಿಕೆ ದಾಸೋಹ ಇನ್ನೂ ಮುಂತಾದ ಕಾರ್ಯಕ್ರಮಗಳಿಗೆ ಒತ್ತು ನೀಡಿವೆ.

ಲಿಂಗ ಸಮಾನತೆಯ ಪ್ರಾಮುಖ್ಯತೆ:

1) ಮನುಷ್ಯ ಜೀವಿಗಳ ನಡುವೆ ಅಸಮಾನತೆಗಳನ್ನು ತಪ್ಪಿಸಿ ಸಮಾನತೆ ಸಹಬಾಳೆ ನಡೆಸಲು ಅಂತರ ಸಂಬಂಧ, ವಿಚಾರ ವಿನಿಮಯ, ಹಾಗೂ ಮಾನವ ಪನತೆಯನ್ನು ಎತ್ತಿ ಹಿಡಿಯುವುದು.

2) ಹೆಣ್ಣು ಮಕ್ಕಳ ಬಗ್ಗೆ ಅಚರಣೆಯಲ್ಲಿ ಕೇಳಿರಿಮೆಗಳನ್ನು ಅಳಿಸಿ ಹಾಕಿ ಹೆಣ್ಣು ಮಕ್ಕಳು ಹುಟ್ಟಿ ಬೆಳೆಯುವ ವಿವಿಧ ಹಂತಗಳಲ್ಲಿ ಮಾನವೀಯ ವಾತಾವರಣವನ್ನು ಸ್ವೀಕರಿಸಲು.

3) ಮಹಿಳೆಯರು ಪುರುಷರಿಗಿಂತ ಎಲ್ಲ ಕ್ಷೇತ್ರಗಳಲ್ಲಿ ಕೇಳು, ಅಶ್ವಕರು ಎಂಬ ರೂಪಿಗತ ತಪ್ಪು ಕಲ್ಪನೆಗಳನ್ನು ಮಾರ್ಗ ಅಳಿಸಿ ಹಾಕಿ ಲಿಂಗ ಸಮಾನತೆಯ ಮನೋಭಾವ ಬೆಳೆಸುವ ಮನಸ್ಸಿಗೆ ಬೆಳೆಸಲು.

4) ತಾಯಿ ತಂದೆಯರು ಹಾಗೂ ಕುಟುಂಬದ ಸದಸ್ಯರು ಗಂಡು ಮನುವೇ ಬೇಕೆಂಬ ಭಾವನೆಯಿಂದ ಜನಿಸುವ ಹೆಣ್ಣು ಮನುವನ್ನು ಹೆತ್ತು, ಸಾಕಿ ಬೆಳೆಸುವ ಭಾವನೆ ಬೆಳೆಸುವ ಮನಸ್ಸಿಗೆ ಬೆಳೆಸಲು.

5) ಮಹಿಳೆಯ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪಾಲ್ಯಾಳ್ಯಾವಂತೆ ಉತ್ತೇಜಿಸಲು.

6) ಮಹಿಳೆಯರಲ್ಲಿ ಇರುವ ಅರ್ಥವರ್ತನೆ ಶಕ್ತಿ ಸಾಮಧ್ಯ, ಸೃಜನಶೀಲ ಯೋಜನೆಗಳನ್ನು ಅಭಿವೃದ್ಧಿಗೊಳಿಸುವ ಮತ್ತು ಅವು ಇಡೀ ಸಮಾಜಕ್ಕೆ ಬಳಕೆಯಾಗುವಂತೆ ವ್ಯವಸ್ಥೆಗೊಳಿಸಲು.

7) ಶ್ರೀ ಪುರುಷರನ್ನು ಜವಾಬ್ದಾರಿಯಾಗಿ ಪಾಲಕತ್ವಕ್ಕೆ ತರಬೇತಿಗೊಳಿಸಲು.

8) ಮಹಿಳೆಯರ ಕಾರ್ಯಕ್ರಮ ಹಾಗೂ ಒಟ್ಟು ಜೀವನ ಕ್ರಮದಲ್ಲಿ ಪುರುಷರ ಸಹಭಾಗಿತ್ವವನ್ನು ಬೆಳೆಸಲು.

9) ಹೆಣ್ಣು ಮಕ್ಕಳ ವಿವಾಹದ ವಯಸ್ಸು, ಆರೋಗ್ಯ ಮತ್ತು ಸಂತಾನೋತ್ಪತ್ತಿ ಹಕ್ಕಿಗಳ ಬಗ್ಗೆ ಅರಿವು ಮೂಡಿಸುವುದು.

10) ಹದಿಹರೆಯದ ಬಾಲಕ ಬಾಲಕಿಯರಲ್ಲಿ ಸ್ವಸ್ಥವಾದ ಲಿಂಗತ್ವ ಪಾತ್ರಗಳನ್ನು ಬೆಳೆಸಲು.

11) ಮಹಿಳೆಯರಲ್ಲಿ ಅಭಿವೃದ್ಧಿಯ ಕೌಶಲಗಳು ಮತ್ತು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಿ ಅವರನ್ನು ಆತ್ಮವಿಶ್ವಾಸದೊಂದಿಗೆ ಸ್ವಾಪಲಂಬಿಗಳನ್ನಾಗಿ ರೂಪಿಸಲು.

12) ಮಹಿಳೆಯರ ಸಾಮಾಜಿಕ ಚಾಲನೆ, ಬೌದ್ಧಿಕ ಉನ್ನತಿ ಮತ್ತು ಸಬಲತೆಯನ್ನು ಬೇಳೆಸಲು.

ಲಿಂಗ ಅಸಮಾನತೆಗೆ ಕಾರಣಗಳು: ಲಿಂಗ ಅಸಮಾನತೆ ಇಂದು ನಿನ್ನೆಯ ಸಮಸ್ಯೆಯಲ್ಲ. ಇದಕ್ಕೆ ದೀರ್ಘಕಾಲದ ಇತಿಹಾಸವಿದ್ದು ಇದರ ಬೇರುಗಳು ಅತ್ಯಂತ ಆಳವಾಗಿದೆ. ಲಿಂಗ ಅಸಮಾನತೆಗಳು ಆಯಾ ಸಮಾಜದ ಸಂಸ್ಕೃತಿಯ ಒಂದು ಭಾಗವೆಂಬಂತೆ ಸಹಜವಾಗಿ ಬೆಳೆದಿದ್ದು, ಒಪ್ಪೆಲ್ಲಷ್ಟ ಸಾಮಾಜಿಕ ಮೌಲ್ಯಗಳಾಗಿವೆ. ಲಿಂಗ ಅಸಮಾನತೆಯ ವಿರುದ್ಧ ನಡೆದಿರುವ ಜಿಂತನೆಗಳು ಕಡಿಮೆ. ಅಲ್ಲಿ ಇಲ್ಲಿ ಇಂತಹ ಜಿಂತನೆಗಳು ಹುಟ್ಟಿದರೂ, ಸಾಮಾಜಿಕ ಬೆಂಬಲವಿರಲಿಲ್ಲ. ಈ ರೀತಿಯ ಲಿಂಗ ಅಸಮಾನತೆಗೆ ಯಾವುದೇ ಒಂದು ಕಾಲದ, ಒಂದು ಅಂಶ ಕಾರಣವಲ್ಲ. ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಆಡಳಿತಾತ್ಮಕ, ಧಾರ್ಮಿಕ, ಆಧ್ಯಾತ್ಮಿಕ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಅಸಮಾನತೆ ವ್ಯಾಪಕವಾಗಿ ಆಚರಣೆಯಲ್ಲಿದೆ. ಪುರುಷ ಪ್ರಥಾನ ಸಾಮಾಜಿಕ ವ್ಯವಸ್ಥೆಯಿಂದ, ಧರ್ಮ, ಸಾಹಿತ್ಯ, ಸಂಸ್ಕೃತಿಗಳ ಮೂಲಕ ಅಸಮಾನತೆಗಳೂ ಬೆಳೆದಿವೆ.

ಅಧ್ಯಾಯ-5

ಗ್ರಾಮೀಣಾಭಿವೃದ್ಧಿಯಲ್ಲಿ ಬಾಹ್ಯಕಾಶ ವಿಜ್ಞಾನ ಮತ್ತು ತಂತ್ರಜ್ಞಾನ

ರಾಜೇವ್‌ಗಾಂಡಿ-ಟೆಲಿಕಾಮ್ ಕ್ರಾಂತಿಯಿಂದಾಗಿ ಭಾರತದಲ್ಲಿ ಭಾರತದ Teledensity (ದೂರ ಸಂಪರ್ಕ ಸಾಂದ್ರತೆ) ಹೆಚ್ಚಾಗಿದೆ. ಭಾರತದಲ್ಲಿ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, 2025ಕ್ಕೆ 1.10 ದಾಟಬಹುದು ಎಂಬ ಅಂದಾಜು ಇದೆ. ಆದಾಗ್ಯು ಗ್ರಾಮೀಣಾಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಕೃಷಿಯಿಂದ ಕೇವಲ 15-18% ಮಾತ್ರ ಕೊಡುಗೆಯಾಗಿದೆ. ಮಹಾತ್ಮಾಗಾಂಡಿ ಹೇಳಿದಂತೆ ಭಾರತವು ಹಳ್ಳಿಗಳಲ್ಲಿ ವಾಸಿಸುತ್ತದೆ. ಭಾರತದ ಅರ್ಥದಷ್ಟು ಜನರ ಸಮಾಜೋ-ಆರ್ಥಿಕ ಸ್ಥಿತಿ ತೀವ್ರ ಬಡತನದಿಂದ ಕೂಡಿದೆ. ಹಳ್ಳಿಗಳಲ್ಲಿ ಇನ್ನೂ ಮೂರ್ಖ ಪ್ರಮಾಣದ ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸಲಾಗಿಲ್ಲ. ಅದು ನೈಮ್ಯಲ್ಯಾ, ಶೀಕ್ಷಣ, ಆರೋಗ್ಯ, ಕುಡಿಯುವ ನೀರು, ವಿದ್ಯುತ್ ಇತ್ಯಾದಿ. ದೇಶದಲ್ಲಿ ಗ್ರಾಮೀಣಾಭಿವೃದ್ಧಿಯು ಇಂದು ಅತ್ಯಾಗ್ತವಾದ ಗುರಿಯಾಗಿದೆ. ಭಾರತ ಕ್ರೇಸ್ನೋಳ್ಳಿವ್ Rural Development (ಗ್ರಾಮೀಣಾಭಿವೃದ್ಧಿ) ಕಾರ್ಯಕ್ರಮಗಳ ಪರಿಮಾರ್ಣ ಕಟ್ಟಿನಿಟ್ಟಿನ ಜಾರಿಗೆ ಬಾಹ್ಯಕಾಶ ತಂತ್ರಜ್ಞಾನ ವರದಾನವಾಗಿದೆ. ಉದಾಹರಣೆಗೆ ಗ್ರಾಮೀಣ ಬಡವರಿಗೆ ಒದಗಿಸುವ ಮನೆಗಳ ಅಕ್ರಮ ತಡೆಯಲು, ಅದರ ಕಟ್ಟಿದ ಸ್ಥಳ ಪರಿಶೀಲನೆಗೆ, ಉಪಗ್ರಹ ಆಧಾರಿತ ಏಕ್ಸ್‌ಪ್ರೈಸ್ (GPS) ಸಾಧ್ಯವಾಗಿದೆ.

ಭಾರತ ನಿರ್ಮಾಣ ಯೋಜನೆ 2005ರ ಘಟಕವಾದ ಹಳ್ಳಿಗಳಿಗೆ ದೂರ ಸಂಪರ್ಕ ಒದಗಿಸುವುದು ಬಾಹ್ಯಕಾಶ ತಂತ್ರಜ್ಞಾನದ ಭಾಗವೇ ಆಗಿದೆ. ಗ್ರಾಮೀಣಾಭಿವೃದ್ಧಿಯ ಚಟುವಟಿಕೆಯು ತ್ವರಿತಗತಿಯಲ್ಲಿ ಸಾಗುವಂತೆ ಇದು ಮಾಡುತ್ತದೆ. ಗುಡ್ಡಗಾಡು, ದೂರದ, ಹಿಂದುಳಿದ, ಗ್ರಾಮೀಣ ಪ್ರದೇಶಗಳಿಗೆ ಬಾಹ್ಯಕಾಶ ಸಂಸ್ಥೆಯ ಸಂಪರ್ಕ ಉಪಗ್ರಹ ಮೂಲಕ, ದೂರವಾಣಿ, ದೂರದರ್ಶನ, ಅಂತರಾಳ ವ್ಯವಸ್ಥೆ, Tele education ನೀಡಿ ಗ್ರಾಮೀಣಾಭಿವೃದ್ಧಿಗೆ ಸಹಕಾರ ನೀಡುತ್ತದೆ. ಏಕ್ಸ್‌ಪ್ರೈಸ್ ಉಪಗ್ರಹಗಳು, ದೂರ ಸಂವೇದಿ ಉಪಗ್ರಹಗಳು ಕೃಷಿ, ಮೀನುಗಾರಿಕೆ ಗ್ರಾಮೀಣ ಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಗ್ರಾಮೀಣ ಅಭಿವೃದ್ಧಿಯಲ್ಲಿ ಬಾಹ್ಯಕಾಶ ತಂತ್ರಜ್ಞಾನದ ಉಪಯುಕ್ತತೆ ಈ ಕೆಳಗಿನಂತಿದೆ:

* ಸಂಪರ್ಕ ಉಪಗ್ರಹಗಳು ಮತ್ತು ಭೂ ಏಕ್ಸ್‌ಪ್ರೈಸ್ ಉಪಗ್ರಹಗಳ ಸೇವೆ, ಆರೋಗ್ಯ, ಶೀಕ್ಷಣ, ಹವಾಮಾನ, ಭೂ ಮತ್ತು ಜಲ ಸಂಪನ್ಮೂಲಗಳು, ಭೂ ದಾಖಲೆಗಳು, ಕೃಷಿ ಮಾರ್ಗದರ್ಶನ.

* ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ವಿಶೇಷ ಮಾಹಿತಿ.

* ಭೂ ಬಳಕೆ, ಭೂ ಆವರಣ, ಭೂ ರಚನೆ, ಮೇಲ್ಮೈ ನೀರು ಮತ್ತು ಅಂತರಾಳ. ಮಣಿನ ಗುಣಲಕ್ಷಣಗಳು ಮುಂತಾದವುಗಳ ಅರಿವು.

* ಸಂಪರ್ಕ: ಗ್ರಾಮೀಣ ಸಮಾಜದಲ್ಲಿ ಅಪೇಕ್ಷಿತ ಸಾಮಾಜಿಕ ಮತ್ತು ವರ್ತನೆಯ ಬದಲಾವಣೆ ತರಲು ಎಲ್ಲ ಪ್ರದೇಶಗಳಿಗೆ, ಎಲ್ಲ ಕಾಲಕ್ಕೆ ಅಭಿವೃದ್ಧಿ ಶೀಕ್ಷಣ ಮತ್ತು ತರಬೇತಿಗೆ ಶಕ್ತಿಯುತ ಉಪಕರಣವಾಗಿದೆ.

ಜಲಾನಯನ ಅಭಿವೃದ್ಧಿ ಕಾರ್ಯಕ್ರಮ (ದೂರ ಸಂವೇದಿ):

ಪರಿಸರ ಅಭಿವೃದ್ಧಿಯೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ಆರಂಭವಾದ ಇನ್ನೊಂದು ಯೋಜನೆ ಇದು. ಇದರ ಮೂಲಕ ದೇಶದ (ಮಣ್ಣ ಮತ್ತು ಜಲಸಂಪನ್ಮೂಲದ) ಕೃಷಿ ಉತ್ಪನ್ನ ಹೆಚ್ಚಿಸಲು ಮಳೆ ಆಧಾರಿತ ಭೂಮಿಯಲ್ಲಿ ಮಣ್ಣ ಮತ್ತು ಜಲಸಂಪನ್ಮೂಲಗಳ ಸಂರಕ್ಷಣೆ ಮಾಡಲಾಗುತ್ತಿದೆ. ಇದರ ಉಪಯೋಜನೆಗಳು ಈ ಕೆಳಗಿನಂತಿವೆ.

* IMSD - The Integrated Mission for sustainable development.

* DPAP - Drought prone Area development programme.

* NWDPRA - National Watershed Development Programme.

* ಕನಾರಟಕದಲ್ಲಿ ಸುಜಲ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ ಬರಹೀಡಿತ ಪ್ರದೇಶಕ್ಕೆ ನೀರಿನ ಸೌಕರ್ಯ ಮತ್ತು ಗ್ರಾಮೀಣ ಸಶಕ್ತಿಕರಣ.

Village Resource Centre (ಗ್ರಾಮ ಸಂಪನ್ಮೂಲ ಕೇಂದ್ರ):

ಇದು ISRO ದ ಕಾರ್ಯಕ್ರಮವಾಗಿದೆ. ದೇಶದ ಗ್ರಾಮೀಣ / ಹಳ್ಳಿ ಭಾಗದ ಕೈಗೆ ಕ್ಷೇತ್ರ, ಪಶು ಸಂಗೋಪನೆ, ಸ್ಥಳೀಯ ಆಡಳಿತ, ಕೌಶಲ್ಯಾಭಿವೃದ್ಧಿ, ಮಾರುಕಟ್ಟೆ ಮಾಹಿತಿ, ವಿಪತ್ತು ನಿರೋಧತೆ ಬೆಳೆಸುವಿಕೆ, ಮುಂತಾದ ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಸಾಮಾನ್ಯ ಮಾನವನಿಗೂ ಮಾಹಿತಿ ತಲುಪಿಸುವ ಕಾರ್ಯಕ್ರಮ ಇದಾಗಿದೆ. ಇಲ್ಲಿಯವರೆಗೆ 22 ರಾಜ್ಯಗಳಲ್ಲಿ VRC ಯನ್ನು ಅನ್ವಯಿಸಲಾಗಿದೆ.

ISRO (ಬಾಹ್ಯಕಾಶ ಆಧಿಕಾರ) ಸಂಸ್ಥೆ ಭಾರತ ಸರ್ಕಾರದೊಂದಿಗೆ ಕೈ ಜೋಡಿಸಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಅಧಿಕಾರ ವಿಕೇಂದ್ರೀಕರಣದ ಶಕ್ತಿಯಾದ ಪಂಚಾಯತ್ ಮೂಲಕ ಜಾರಿಗೊಳಿಸುತ್ತಿದೆ. ಒಟ್ಟಿನಲ್ಲಿ ಗ್ರಾಮೀಣ ಭಾರತವನ್ನು ಬದಲಾಯಿಸುವ ನಿಟ್ಟಿನಲ್ಲಿ ಬಾಹ್ಯಕಾಶದ ವಿಜ್ಞಾನಿಗಳ / ಸಂಸ್ಥೆಯ ಸಂಶೋಧನೆ ಮುಂದುವರೆದಿದೆ.

ವಿಭಾಗ - 2

ಅಧ್ಯಾಯ-1

ನೈಸೆರ್ಕಿಸ್ ವಿಜ್ಞಾನ

ಇದು ಒಂದು ವಿಜ್ಞಾನದ ಶಾಖೆ. ಇದು ನೈಸೆರ್ಕಿಸ್ ಸಂಗತಿಗಳ ವಿವರಣೆ, ಅಂದಾಜು, ಅಧ್ಯೋಪಿಕೆ ಮುಂತಾದವರ್ಗಗಳನ್ನು ಗಮನಿಸುವ (Observation) ಮೂಲಕ ಮತ್ತು ಪ್ರಯೋಗಿಕ ಸಾಕ್ಷಿಗಳ ಮೂಲಕ ಅಭ್ಯಸಿಸುವುದಕ್ಕೆ ಸಂಬಂಧಿಸಿದೆ. ಈ ರೀತಿಯ ನೈಸೆರ್ಕಿಸ್ ವಿಜ್ಞಾನದ ಅಧ್ಯಾಯನದ ಉದ್ದೇಶಕ್ಕಾಗಿ ಅವಧಿ, ನಿರ್ದಿಷ್ಟತೆ, ಸಾಮಾಜಿಕ ಯಾಂತ್ರೀಕರಣ, ಗುಣಮಟ್ಟ ನಿರ್ದರ್ಶಿತ ವಿಧಾನಗಳನ್ನು ಅನುಸರಿಸಲಾಗುವುದು. ಸಾಮಾನ್ಯವಾಗಿ ಮತ್ತು ಪ್ರಮುಖವಾಗಿ ಈ ನೈಸೆರ್ಕಿಸ್ ವಿಜ್ಞಾನವನ್ನು 2 ಭಾಗಗಳಲ್ಲಿ ವಿಂಗಡಿಸಬಹುದು. ಅವುಗಳು-

- * ಜೀವ ವಿಜ್ಞಾನ (Live Science)
- * ಭೌತಿಕ ವಿಜ್ಞಾನ (Physical Science) – ಇದರಲ್ಲಿ ಮತ್ತೆ ಶಾಖೆಗಳು:

*ಭೌತಿಕ

*ಖಾನೋಳ

*ರಾಸಾಯನಿಕ

*ಭೂ ವಿಜ್ಞಾನ

ಎಲ್ಲಾ ನೈಸೆರ್ಕಿಸ್ ವಿಜ್ಞಾನವನ್ನು ಅನೇಕ ಶಾಖೆಗಳಾಗಿ ವಿಂಗಡಿಸಿದರೂ, ಅವುಗಳನ್ನು ನೈಸೆರ್ಕಿಸ್ ವಿಜ್ಞಾನವೆಂದೇ ಕರೆಯುವರು.

ಸಸ್ಯಗಳು: ಸಸ್ಯಗಳು ಬೆಳೆಯುವ ಸ್ಥಳವನ್ನು ಆಧರಿಸಿ 4 ವರ್ಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳು–

- * ಚಪ್ಪಟೆ ಸಸ್ಯಗಳು – ಅಲ್ಲಿ, ತಿಲೀಂದ್ರ, ಬ್ಯಾಕ್ಟೇರಿಯಾ
- * ಉಭಯ ಸಸ್ಯಗಳು – ಹಾವಸೆ
- * ಆರಿ – ಅಲಂಕಾರಿಕ ಸಸ್ಯಗಳು
- * ಬೀಜೋಷ್ಟ್ರಾಟಿ ಸಸ್ಯಗಳು : ಇದರಲ್ಲಿ ಮತ್ತೇ ಎರಡು ವಿಧ.

- 1) ಅನಾವೃತ – ದೇವದಾರು ಪ್ಯೇನಸ
- 2) ಆವೃತ – ಗೆಂಗು, ಮಾವು, ಅಡಿಕೆ

ಈಂಡಿದ ಸ್ವರೂಪದ ಮೇಲೆ ಸಸ್ಯಗಳ ವರ್ಗೀಕರಣ ಈ ಕೆಳಗಿನಂತೆ ಮಾಡಲಾಗಿದೆ.

- 1) ಮೂಲಿಕೆಗಳು – ಭತ್ತ, ರಾಗಿ, ಗೋಧಿ, ಜೊಳ, ಬಿದಿರು, ಮಲ್ಲಿನ ಜಾತಿಗೆ ಸೇರಿದ ಸಸ್ಯಗಳು.
- 2) ಪೊದರು – ದಾಸವಾಳ, ಗುಲಾಬಿ, ಮಲ್ಲಿಗೆ.
- 3) ಮರಗಳು – ಮಾವು, ನೀಲಗಿರಿ, ತೆಂಗು, ಹಲಸು.
- 4) ಬಳ್ಳಿಗಳು – ದ್ರಾಕ್ಷಿ, ಹಾಗಲ, ಕುಂಬಳ.

ಕಾಲಾವಧಿ ಆರ್ಥಾರದ ಮೇಲೆ ಸಸ್ಯಗಳನ್ನು ಈ ಕೆಳಗಿನಂತೆ ವರ್ಗೀಕರಣ ಮಾಡಲಾಗಿದೆ.

- 1) ಏಕವಾಷಿಕ - ರಾಗಿ, ಭುತ್ತ, ಹುರಳಿ
- 2) ದ್ವಿವಾಷಿಕ - ಶುಂಠಿ, ಅರಿಸಿಣ, ಕ್ಯಾರೇಟ್
- 3) ಬಹುವಾಷಿಕ - ಸೇಬು, ಹೊಸೆ, ಹಲಸು

ಸಸ್ಯಗಳನ್ನು ‘ಹಸಿರು ಸಸ್ಯಗಳಿನ್ನವರು. 2010ರ ವರದಿಯಂತೆ ಇವುಗಳಲ್ಲಿ 300–315 ಸಾವಿರ ಸಸ್ಯ ಪ್ರಭೇದಗಳಿರುವ ಅಂದಾಜು ಮಾಡಲಾಗಿದೆ. ಅಷ್ಟು ಸಸ್ಯ ಪ್ರಭೇದಗಳಲ್ಲಿ 260–290 ಸಾವಿರ ಸಸ್ಯಗಳು ಬೀಜದ ಸಸ್ಯಗಳು (Seed plants). ವಿಶ್ಲೇಷಕ ಬಹುತೇಕ ಆಘಾಜನಕ ಈ ಹಸಿರು ಸಸ್ಯಗಳಿಂದ ಮೂರ್ಕೆಯಾಗುತ್ತದೆ. ಭೂ ಪರಿಸರದ ಆರ್ಥಾರವೇ ಈ ಸಸ್ಯಗಳು. ಸಸ್ಯಗಳು ಕಾಳುಗಳನ್ನು, ಹಣ್ಣಗಳನ್ನು ಮತ್ತು ತರಕಾರಿಗಳನ್ನು ಮೂರ್ಕೆಸಿ ಜೊತೆಗೆ ಆಘಾಜನಕ ಒದಗಿಸಿ ಮನುಕುಲಕ್ಕೆ ಆಸರೆಯಾಗಿವೆ. ಸಸ್ಯಗಳು ಜೀವಧಿಯ ಮೂಲಗಳು. ‘ಮಾನವನ ಉಸಿರಿನ ಉಸಿರೇ ಈ ಸಸ್ಯಗಳು’. ವೈಜ್ಞಾನಿಕವಾಗಿ ಸಸ್ಯಗಳ ಕುರಿತು ಅಧ್ಯಯನ ಮಾಡುವ ಜೀವಶಾಸ್ತ್ರದ ಪ್ರಮುಖ ಶಾಖೆಯೇ ಸಸ್ಯಶಾಸ್ತ್ರ (Botany).

ಸಚೇವಿಗಳನ್ನು ಸಾಂಪ್ರದಾಯಿಕವಾಗಿ ವಿಂಗಡಿಸಿದಾಗ ಒಂದು ಸಸ್ಯಗಳು, ಮತ್ತೊಂದು ಪ್ರಾಣಿಗಳು. 300000 ಪ್ರಭೇದಗಳಲ್ಲಿ 85–90% ಹೂ ಬಿಡುವ ಸಸ್ಯಗಳು. ಈ ಫಸಲು ಸಸ್ಯಗಳು ವರ್ಗೀಕರಣದಿಂದಾಗುವ ಮಹತ್ವ ಈ ಕೆಳಗಿನಂತಿದೆ.

- 1) ಬೆಳೆಗಳ / ಸಸ್ಯಗಳ ಅರಿವು.
- 2) ನಿರ್ದಿಷ್ಟ ಸಸ್ಯಕ್ಕೆ ಬೇಕಾದ ಮಣ್ಣ, ನೀರಿನ ಕುರಿತು ತಿಳಿಯಲು.
- 3) ಸಸ್ಯಗಳ ಹೊಂದುವಿಕೆಯನ್ನು (Adaptability) ತಿಳಿಯಲು.
- 4) ಸಸ್ಯ ಬೆಳವಣಿಗೆಯ ರೀತಿ ತಿಳಿಯಲು.
- 5) ವಿವಿಧ ಬೆಳೆಗಳ ಹವಾಮಾನದ ಅಗತ್ಯತೆ ತಿಳಿಯಲು.
- 6) ಸಸ್ಯದ ಆರ್ಥಿಕ ಉತ್ಪನ್ನ ಮತ್ತು ಅದರ ಉಪಯೋಗ ತಿಳಿಯಲು.
- 7) ಸಸ್ಯವು ಬೆಳೆಯುವ ಯಾವುದೂ ತಿಳಿಯಲು.
- 8) ಎಲ್ಲ ರೀತಿಯಿಂದಲೂ ಸಸ್ಯದ ಸ್ಥಿತಿಗತಿ ತಿಳಿಯಲು.

ಹವಾಗುಣ (Climate) ಆರ್ಥಾರಿತ ಸಸ್ಯಗಳು (ಫಸಲು ಸಸ್ಯ) ವರ್ಗೀಕರಣ ಈ ಕೆಳಗಿನಂತಿದೆ.

- 1) ಉಷ್ಣವಲಯ (Tropical) – ಬೆಳೆಯು ಬಿಸಿಯಾದ ಹವಾಗುಣದಲ್ಲಿ ಚೆನ್ನಾಗಿ ಬೆಳೆಯುವುದು. ಭುತ್ತ, ಕೆಬ್ಬು, ಜೋಳ.
- 2) ಚೆಳಿಗಾಲದ (Temperate) – ತಂಪಾದ ಹವಾಗುಣದಲ್ಲಿ ಅತ್ಯುತ್ತಮ ಫಸಲು ಬರುವುದು. ಗೋಧಿ, ಧಾನ್ಯ, ಬೇಳೆಕಾಳು, ಬತಾಣಿ.

ಸಸ್ಯಗಳು ಬೆಳೆಯುವ ಯಾವುದೂ ತಿಳಿಯಲು ಅನುಗುಣವಾಗಿ ವರ್ಗೀಕರಣ ಈ ಕೆಳಗಿನಂತೆ ವಿಂಗಡಿಸಲಾಗಿದೆ.

- 1) ಖಾರಿಪು / ಮಳಗಾಲದ / ಮುಂಗಾರು ಬೆಳೆ-ಜೂನ್-ನಿಂದ ಅಕ್ಷೋಬರ್ – ನವೆಂಬರ್-ಡಿಸೆಂಬರ್ ತಿಳಿಯಲು ಬೆಳೆಗಳಿಗೆ ಬಿಸಿ, ತಂಪು ವಾತಾವರಣ, ಕಡಿಮೆ ಅವಧಿಯಲ್ಲಿ ಹೂ ಬಿಡುವಿಕೆ. ಉದಾ: ಹತ್ತಿ, ಭುತ್ತ, ಜೋಳ.
- 2) ರಬಿ / ಚೆಳಿಗಾಲ / ಹಿಂಗಾರು – ಅಕ್ಷೋಬರ್-ನಿಂದ ಮಾರ್ಚ್-ಏಪ್ರಿಲ್ ತಂಪಾದ ಮತ್ತು ಒಂ ವಾತಾವರಣದಲ್ಲಿ ಉತ್ತಮ ಫಸಲು. ಹೂ ಬಿಡಲು ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತದೆ. ಉದಾ: ಗೋಧಿ, ಬೇಳೆಕಾಳುಗಳು, ಸೂರ್ಯಕಾಂತಿ.

3) ಬೇಸಿಗೆ / Zaid ಬೆಳೆಗಳು – ಮಾರ್ಕೆಟ್‌ನಿಂದ ಜೂನ್‌ವರೆಗೆ ಹೆಚ್ಚಿನ ಬಿಸಿಲು ಮತ್ತು ಹೂ ಬಿಡಲು ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತವೆ. ಉದಾ: ಶೇಂಗಾ (ನೆಲಗಡಲೆ), ಕೆಲ್ಲಂಗಡಿ, ಹುಂಬಳಕಾಯಿ.

ಬೆಳೆಗಳ ಉಪಯೋಗ ಕೃಷಿಯಾದಾರಿತ ವರ್ಗಕರಣ ಈ ಕೆಳಗಿನಂತಿವೆ:

1) ಧಾನ್ಯ – ಎಲ್ಲ ತರಹದ cereals. ಭತ್ತ, ಜೋಳ, ಗೋವಿನ ಜೋಳ, ಬಾಲ್ನ, ಮತ್ತು ಮಿಲ್ಲೆಟ್, ಸಜ್ಜೆ ಇತ್ಯಾದಿ.

2) Pulse / legume drops:(ಬೆಳೆ ಕಾಳು) ಸೋಯಾಬಿನ್, green gram, black gram (ಕರಿ ಉದ್ದ ಬೆಳೆ), Pea (ಒತ್ತಾಳಿ), Cowpeat (ಹಸಿ ಒತ್ತಾಳಿ) etc.,

3) ಎಣ್ಣೆ ಬೀಜದ ಬೆಳೆಗಳು: ಘ್ಯಾಟೆ ಆಸಿಡ್ ಹೆಚ್ಚಾಗಿರುತ್ತದೆ. – ನೆಲಗಡಲೆ, Mustard (ಸೂಸಿವೆ), ಸೂರ್ಯಕಾಂತಿ, Segamum (ಸಾಸಿವೆ), Linseed (ಜೀಡಲ) etc.,

4) Forage Crop: (ಮೇವು) ಪ್ರಾಣಿಗಳಿಗೆ ಆಹಾರವಾಗಿ ಬಳಸಲು (Hicker), Hay, (ಒಂಹಲ್ಲು) Silage, (ಮೇವಿಗಾಗಿ) Ex: soraghum, ಹಲ್ಲು, ಜೋಳ, ಆನೆ ಹಲ್ಲು, guinea grass, berseem & ನವಣೆ ಇತ್ಯಾದಿ.

5) Fibre crops: ನಾರು ಪದಾರ್ಥಗಳು-ಹತ್ತಿ, ಹಣಬೆ, ಸೆಂಬು, (ಬೇರಿನ ಬೆಳೆ) ಸೂರ್ಯ ಸೆಂಬು.

6) Roots crops-sweet ಸಿಹಿ ಬಂಡಾಟೆ, ಸಿಹಿ ಬಿಟ್ಟೆ, ಗಜ್ಜರಿ, (ಮೂಲಂಗಿ).

7) Tuber crop (ಗಡ್ಡೆ), Yam (ಮುಳ್ಳು), Elephant ಆನೆ ಬೆಳೆ, Potato ಗೊಸು.

8) Sugar crops: ಕಬ್ಬಿ.

9) Starch crops: Tapioca (ಮರಗೆಣಸು), Mint (ಮದಿನ), pyrethrum (ಸೇವಂತಿಗೆ ಸೇರಿದ ಮುಷ್ಣ ಜಾತಿ)

10) Dreg crop: (ಜರೆಟ ಬೆಳೆ) Tobacco, mint, pyrethrum

11) Spices & condiments crops: ಮಸಾಲೆಗಳು ಮತ್ತು ಸುಗಂಧಿ, ಬೆಳೆ ಶುಂಠಿ, ಬೆಳ್ಳುಳ್ಳಿ, ಮೊಸು, ಜೀರಿಗೆ, ಕೆರುಳ್ಳಿ, ಕೊತ್ತಂಬರಿ, ಏಲಕ್ಕಿ, ಮೊಸು, ಅರಿಸಿಣ.

12) ತರಕಾರಿ ಬೆಳೆಗಳು-ಪಾಲಕ, ಮೆಂಥೆ, ಬದನೆ, ಓಂಎಮೆಂಳೋ.

13) Green Manure crops (ಗೊಬ್ಬರ): Sun hemp ಸೂರ್ಯ ಸೆಂಬು.

14) Medical & aromatic crops: ಜೈಷಧೀಯ ಸಸ್ಯಗಳು – ಸಿಂಕೋನ, ತುಳಸಿ, ದಾಲ್ಖಿನ್, ಬಿಲ್ಲಪತ್ರೆ, ಲೋಳಿರಸ, ಬೇವಿನ ಸೊಪ್ಪು, ಗಸಗಸೆ, ನೆಲ್ಲಿಕಾಯಿ, ಜೀರಿಗೆ, ಅರಿಸಿನ, ಬೆಳ್ಳುಳ್ಳಿ, ಕೆರುಳ್ಳಿ.

ಅರಣ್ಯದ ವಿಧಗಳು Forest Spices:

ಅರಣ್ಯಗಳನ್ನು ವಾಯುಗುಣಕ್ಕೆ ತಕ್ಷಂತ ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

1) ನಿತ್ಯ ಹರಿಧ್ವಣದ ಕಾಡುಗಳು

2) ಎಲೆ ಉದುರುವ ಕಾಡುಗಳು

3) ಒಣ ಕಾಡುಗಳು

4) ಬೆಟ್ಟ ಗುಡ್ಡಗಳ ಕಾಡುಗಳು

5) ತೀರ ಪ್ರದೇಶ ಕಾಡುಗಳು.

ಈ ವಿಷಯದ ಕುರಿತು ಈ ಹಿಂದೆ ಚರ್ಚಿಸಲಾಗಿದೆ.

ಸಸ್ಯದ ಉಪಯೋಗಗಳು ಈ ಕೆಳಗಿನಂತಿವೆ:

- 1) ಮನುಷ್ಯ ಮತ್ತು ಪ್ರಾಣಿಗಳ ಆಹಾರ, ಮಸಾಲೆ / ಹಣ್ಣ.
- 2) ನೆರಳು
- 3) ಆಫ್ಲಜನಕ
- 4) ಜೀವಧರ್ಮ
- 5) ಇಂಥನ
- 6) ಪ್ರಾಣಿ / ಪಕ್ಷಿಗಳಿಗೆ ಆಶ್ರಯ / ಕ್ರಿಮಿ ಕೀಟ
- 7) ಅಂತರ್ಜಲ ಮಟ್ಟ
- 8) ಮಣಿನ ಸವಕಳಿ ತಡೆಯುತ್ತವೆ
- 9) ಮಣಿನ ಫಲವತ್ತತೆ ಕಾಪಾಡುತ್ತವೆ.
- 10) ಮೋಡ ತಡೆದು ಮಳೆ ಬರಿಸುತ್ತದೆ.
- 11) ಪೀಠೋಪಕರಣ
- 12) ಗೃಹೋಪಯೋಗಿ ವಸ್ತುಗಳ ತಯಾರಿಕೆ
- 13) ಮೇವು
- 14) ನೈಸರ್ಗಿಕ ಸೌಂದರ್ಯ
- 15) ಪ್ರವಾಸೋದ್ಯಮ (ಪರಿಸರ)
- 16) ಕಾಡಿನ ಜನರಿಗೆ ಆಶ್ರಯ
- 17) ವಾತಾವರಣದಲ್ಲಿ ಸಮರೋಲನ ಕಾಪಾಡುತ್ತದೆ
- 18) ಮಾನವನ ‘ಉಸಿರಿನ ಉಸಿರು’
- 19) ಸಕಲ ಜೀವಕೋಟಿಗೆ, ಜೀವ ಸಂಕುಲದ ಪ್ರಾಣವಾಯುವಿದ್ದಂತೆ.

ಸಸ್ಯಗಳೊಂದಿಗೆ ಮಾನವನ ಸಂಬಂಧ (Human Affairs with Useful plants):

ಮಾನವನ ಉಸಿರಿನ ಉಸಿರು ಆಫ್ಲಜನಕವನ್ನು ನೀಡುವ ಸಸ್ಯಗಳು ಮನುಷ್ಯನಿಗೆ ಈ ಕೆಳಗಿನಂತೆ ಉಪಯುಕ್ತವಾಗಿವೆ.

- 1) ಆಹಾರ
- 2) ಗೃಹೋಪಯೋಗಿ, ಕ್ಯಾರಿಕೋಪಯೋಗಿ, ಕಚೇರಿ ಉಪಯೋಗಿ ವಸ್ತು ತಯಾರಿಕೆ-ಪೀಠೋಪಕರಣ, ಕಾಗದ ಇತ್ಯಾದಿ
- 3) ಜೀವಧಿಯಾಗಿ
- 4) ಪೌಷ್ಟಿಕಾಂಶಯುಕ್ತ ಹಣ್ಣು, ಮಸಾಲೆ ಇತ್ಯಾದಿ
- 5) ಮಾನವನ ಯಾಂತ್ರಿಕ ಬದುಕಿನ ಚಾಲಕ ಶಕ್ತಿಗೆ ಇಂಥನವಾಗಿ (ಜಟ್ಟೋಪ್ಪೆ ಸಸ್ಯ)
- 6) ಮನಸ್ಸಿನ ಶಾಂತಿ, ನೆಮ್ಮೆದಿ-ಪ್ರವಾಸೋದ್ಯಮ

- 7) ಬದುಕಲು ಬೇಕಾದ ನರಜಳು, ನೀರು, ಆಶ್ರಯ, ಮಳೆ, ಗಾಳಿ, ಮರಗಳಿಂದಲೇ
8) ಮಾನವನ ಜೀವಂತಿಕೆಗೆ ಬೇಕಾದ ಅವಿಭಾಜ್ಯ ಅಂಗ – ಮರ, ಗಿಡ, ಸಸಿಗಳು.

ದ್ಯುತಿ ಸಂಶೋಧನೆ (Photo synthesis):

ಬೆಳಕು ಮತ್ತು ನೀರುಗಳಿಂದ ಸಕ್ಕರೆಯನ್ನು ಸಂಶೋಧಿಸಿ ಆಮ್ಲಜನಕವನ್ನು ವ್ಯಾಘರ್ ಉತ್ಪನ್ನವಾಗಿ ಹೊರಹಾಕುವ ಪ್ರಕ್ರಿಯೆ. ಇದು ಜೀವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಅತ್ಯಂತ ಮುಖ್ಯವಾದದ್ದು. ಬಹುತೇಕ ಎಲ್ಲ ಜೀವಿಗಳು ಇದರ ಮೇಲೆ ಅವಲಂಬಿತವಾಗಿದೆ. ಇದರ ಸರಳವಾದ ರಾಸಾಯನಶಾಸ್ತ್ರದ ಸಮೀಕರಣ ಹೀಗಿದೆ.

$$\text{ಇಂಗಾಲ ದ್ಯು ಆಕ್ಸೈಡ್} + \text{ನೀರು} + \text{ಬೆಳಕಿನ ಶಕ್ತಿ} = \text{ಗ್ಲೂಕೋಸ್} + \text{ಆಮ್ಲಜನಕ} + \text{ನೀರು.}$$

ಇದು ಸ್ವಯಂ ಭಾಗದಲ್ಲಿ ನಡೆಯುತ್ತದೆ. ಹಸಿರು ಸಸ್ಯಗಳು ಮತ್ತು ಕೆಲವು ಬ್ಯಾಕ್ಟೆರಿಯಾಗಳು ಮಾತ್ರ ಸೂರ್ಯನ ಬೆಳಕನ್ನು ಹೀರಿಕೊಂಡು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಮಾನ್ಯವನ್ನು ಹೊಂದಿದೆ. ಮಾನವ ರಕ್ತದ ಹಿಮೋಗ್ಲೋಬಿನ್ ಕೆಂಪು ಇದ್ದಂತೆ ಸಸ್ಯದಲ್ಲಿ ಹಸಿರು ಪತ್ರ ಹರಿತು ಇರುತ್ತದೆ. ಈ chorophill ಬೆಳಕನ್ನು ಹೀರಿ ಅದನ್ನು ರಾಸಾಯನಿಕ ಶಕ್ತಿಯಾಗಿ ಬದಲಿಸುತ್ತದೆ. ದ್ಯುತಿ ಸಂಶೋಧನೆ ಉತ್ಪನ್ನಗಳು ಎಡೆಬಿಡದೆ ಸೂರ್ಯನ ಬೆಳಕಿಗಂತ ಪರ್ಯಾಯವಾಗಿ ಮಾರ್ಪಣಿದ ಕತ್ತಲೆ ಮತ್ತು ಬೆಳಕಿನಲ್ಲಿ ಹಚ್ಚಾಗುತ್ತದೆ ಎಂದು ವಾರ್ಬರ್‌ 1920ರಲ್ಲಿ ಗಮನಿಸಿದರು. ಸೂರ್ಯನ ಬೆಳಕಿನ ಕೊರತೆಯಾದಾಗ ಸಸ್ಯಗಳ ಕೋಶದಲ್ಲಿರುವ ಪತ್ರ ಹರಿತನ್ನು ಕಳೆದುಕೊಂಡು ತಿರುಗುವ ಪ್ರತಿಕ್ರಿಯೆಯೇ ಈಟಿಯೋಲೇಷನ್.

ಹಾಗೇ ಹೆಚ್ಚಿನ ಸೂರ್ಯನ ಬೆಳಕು ಸಸ್ಯಕೋಶಗಳಲ್ಲಿರುವ ಪತ್ರ ಹರಿತನ್ನು ನಾಶ ಮಾಡಬಲ್ಲರು. ದ್ಯುತಿ ಸಂಶೋಧನೆ ಕ್ರಿಯೆ 2 ಹಂತಗಳಲ್ಲಿ ನಡೆಯುತ್ತದೆ.

1) ಬೆಳಕು ಪ್ರತಿಕ್ರಿಯೆ: ಇದು ಬೆಳಕಿನ ಸಹಾಯದಿಂದ ಕ್ಲೋರೋಫಲ್ಸಿನ್ ಗ್ರಾನಿಲ್ಲಿ ನಡೆಯುತ್ತದೆ. ಶಕ್ತಿಯು ಬೆಳಕಿನ ಪ್ರತಿಕ್ರಿಯೆಯಲ್ಲಿ ಬಿಡುಗೆಡೆ.

2) ಇರುಳು ಪ್ರತಿಕ್ರಿಯೆ: (Dark reaction) ಇದು ರಾತ್ರಿಯಲ್ಲೇ ನಡೆಯಬೇಕೆಂದೇನಿಲ್ಲ. ಇಲ್ಲಿ ಕೇವಲ ಬೆಳಕಿನ ಅವಶ್ಯಕತೆ ಮಾತ್ರ ಇರುವದಿಲ್ಲ. ಆದ್ದರಿಂದ ಈ ಹಸಿರು ಬೆಳಕು ಅವಲಂಬಿತವಾಗಿದೆ. ಇದು ಬೆಳಕಿನ ಸಹಾಯವಿಲ್ಲದೆ ಕ್ಲೋರೋಫಲ್ಸಿನ ಸ್ಥಾಮಾದಲ್ಲಿ ನಡೆಯುತ್ತದೆ. ಇದನ್ನು ಕೆಲ್ವಿನ್ ಸ್ಪೇಕಲ್ ಎಂದೂ ಕರೆಯುತ್ತಾರೆ. ಗರಿಷ್ಣ ದ್ಯುತಿ ಸಂಶೋಧನೆಗೆ ಬೇಕಾದ ಉತ್ಪಾದ-30 ಡಿಗ್ರಿಯಿಂದ 35 ಡಿಗ್ರಿವರೆಗೆ.

ಎಲೆಯಲ್ಲಿ ದ್ಯುತಿ ಸಂಶೋಧನಾ ಕ್ರಿಯೆ:

ಸೂರ್ಯನ ಕಿರಣಗಳಿಂದ ಎಲೆಯಲ್ಲಿರುವ ಪತ್ರ ಹರಿತು ಶಕ್ತಿ ಪಡೆಯುತ್ತದೆ. ಈ ಶಕ್ತಿಯಿಂದ ನೀರು ವಿಭಜನೆಯಾಗಿ ಜಲಜನಕ ಮತ್ತು ಆಮ್ಲಜನಕ ಉತ್ಪತ್ತಿಯಾಗುತ್ತದೆ. ಈ ರೀತಿಯಾಗಿ ಆಮ್ಲಜನಕ ಉತ್ಪತ್ತಿಯಾಗಿ ಎಲೆಗಳಿಂದ ಹೊರಗೆ ಬರುತ್ತದೆ. ಇದು ದ್ಯುತಿ ಸಂಶೋಧನಾ ಕ್ರಿಯೆಯ ಮೊದಲ ಹಂತ. ಬೆಳಕಿನ ಸಹಾಯದಿಂದ ಮತ್ತೊಂದು ಕಾರ್ಬಾವು ಹರಿದ್ರೇಣಗಳಲ್ಲಿ ನಡೆಯುತ್ತದೆ. ಅದೇನೆಂದರೆ ಶಕ್ತಿಯ ಸಂಗ್ರಹ. ಇದುವೇ ಎರಡನೇ ಹಂತ. ಜೀವಕೋಶಗಳಲ್ಲಿ ADP ಎಂಬ ಸಂಯುಕ್ತ ವಸ್ತು ಇದೆ. ಈ ವಸ್ತುವಿನಲ್ಲಿ ಅಡಿನೋಸಿಸ್ ಭಾಗಕ್ಕೆ 2 ಪಸ್ನೇಚ್ ಭಾಗಗಳು ಸೇರಿವೆ. ಹರಿದ್ರೇಣಗಳಲ್ಲಿ ಬೆಳಕಿನಿಂದ ಪಡೆದ ಶಕ್ತಿಯ ಎ.ಡಿ.ಪಿ ಯನ್ನು ಎ.ಟಿ.ಪಿ ಯಾಗಿ ಪರಿವರ್ತಿಸಲು ಸಹಾಯವಾಗುತ್ತದೆ. ಬೆಳಕಿನ ಸಹಾಯದಿಂದ ನೀರಿನ ವಿಭಜನೆಯಾದಾಗ ಜಲಜನಕ ಉತ್ಪತ್ತಿಯಾಗುತ್ತದೆ. ಜಲಜನಕ ಪರಮಾಣು ರೂಪದಲ್ಲಿರುವದಿಲ್ಲ. ಅಯಾನು ರೂಪದಲ್ಲಿರುತ್ತದೆ. ಧನ ವಿದ್ಯುತ್ ಉಳ್ಳ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳಿರುತ್ತವೆ. ಇವು ಗ್ಲೂಕೋಜ್ ತಯಾರಿಕೆಯಲ್ಲಿ ಭಾಗವಹಿಸುತ್ತವೆ. ಈ ಕ್ರಿಯೆಗೆ CO_2 ಅನಿಲವು ಅವಶ್ಯವಾಗಿದೆ. ಅನಿಲವು 5 ಇಂಗಾಲದ ಪರಮಾಣುಗಳುಳ್ಳ ಒಂದು ಸಂಯುಕ್ತ ವಸ್ತುವಿನೊಡನೆ ಸಂಯೋಗವಾಗುತ್ತದೆ

ಈ ವಸ್ತುವು ಬದಲಾವಣೆ ಹೊಂದಿ ೧೦೦ದಿಂದ ಮೇಲೊಂದು ತಾತ್ಕಾಲಿಕ ಕಣ್ಣಾಳ ಸಹಾಯದಿಂದ ಉತ್ಪತ್ತಿಯಾಗುತ್ತವೆ. ಇವು ಚಕ್ರದ ರೂಪದಲ್ಲಿ ಬದಲಾವಣೆ ಹೊಂದುವಾಗ 3 ಇಂಗಾಲದ ಪರಮಾಣುಗಳಿರುವ ಸಂಯುಕ್ತ ವಸ್ತು ಉತ್ಪತ್ತಿಯಾಗುತ್ತದೆ. ಈ ವಸ್ತುವಿನೊಡನೆ ಜಲಜನಕದ ಅಯಾನಗಳು ಮತ್ತು ಎಲೆಕ್ಟ್ರಾನುಗಳು

ಸಂಯೋಗ ಹೊಂದಿ ಗ್ಲೂಕೋಸ್ ಸಕ್ಕರೆ ಉತ್ಪತ್ತಿಯಾಗುತ್ತದೆ. ಇದು ಬೆಳಕಿನಿಂದ ನಡೆಯುವ ಕ್ರಿಯೆಯಾಗಿದೆ. ಗ್ಲೂಕೋಸ್ ಉತ್ಪತ್ತಿಯಾಗುವ ಕ್ರಿಯೆಗೆ ಶಕ್ತಿ ಅವಶ್ಯಕ. ಈ ಶಕ್ತಿಯು ATPಯಿಂದ ಬಿಡುಗಡೆಯಾಗುತ್ತದೆ. ಎಲೆಗಳಲ್ಲಿ ತಯಾರಾದ ಸಕ್ಕರೆಯು ನೀರಿನಲ್ಲಿ ಕರಗಿ ದ್ರಾವಣವಾಗಿ ಪ್ರೋಟೋಫಿಲ್ ನಾಳಗಳಲ್ಲಿ ಹರಿಯುತ್ತದೆ.

ಭಾಷ್ಯ ವಿಸರ್ಜನೆ:

ಸಸ್ಯದ ದೇಹದಲ್ಲಿ ಹೆಚ್ಚಾದ ನೀರನ್ನು ಸಸ್ಯದ ಎಲೆಯ ಮೇಲ್ಮೈಗಳಲ್ಲಿರುವ ಪತ್ರ ರಂಧ್ರದ ಮೂಲಕ ಹೊರಹಾಕುವಿಕೆಯೇ ಭಾಷ್ಯ ವಿಸರ್ಜನೆಯಾಗಿದೆ. ಕೆಲವು ಸಸ್ಯಗಳ ಎಲೆ ಅಂಚಿನಲ್ಲಿ ನೀರು ದ್ರವ ರೂಪದಲ್ಲಿ ಹೊರ ಬರುತ್ತದೆ. ಹೀಗೆ ನೀರು ಹೊರ ಬರುವಿಕೆಯನ್ನು ಹೈಡಾರೋಡ ಎನ್ನುವರು. ಭಾಷ್ಯಾಭವನವನ್ನು ಅಳೆಯಲು ಬಳಸುವ ಉಪಕರಣವೆಂದರೆ ಪ್ರಾಚೋಮೀಟರ್ ಇದನ್ನು ಟ್ರಾನ್ಸ್‌ಪ್ರೋಫೋರ್ ಎಂದು ಕರೆಯುವರು. ಪಾಚೋಮೀಟರ್‌ಗಳಲ್ಲಿ ಮೂರು ವಿಧದ ಪಾಟೋ ಮೀಟರ್‌ಗಳಿವೆ. ಅವುಗಳು-

- 1) ಗ್ರಾನಂಗ್‌ನ ಪಾಟೋಮೀಟರ್
- 2) ಡಾರ್ವಿನ್‌ನ ಪಾಟೋಮೀಟರ್
- 3) ಗಯಾರೇಸ್ ಪಾಟೋಮೀಟರ್

ಕೆಲವು ಸಸ್ಯಗಳ ಎಲೆಗಳ ಮೇಲೆ ಕ್ಯಾಷಿಕಲ ಲೇಪನವು ಬಹಳ ತೆಳುವಾಗಿದ್ದು, ವಾತಾವರಣದ ಬದಲಾವಣೆ ಮತ್ತು ಕೀಟಗಳ ಹಾವಳಿಯಿಂದ ಕ್ಯಾಷಿಕಲ ಬಿರುಕು / ರಂಧ್ರವಾಗಿದ್ದು, ಆ ರಂಧ್ರಗಳನ್ನು ಲೆಂಟ್ ಕೋಶಗಳೆಂದು ಕರೆಯುತ್ತಾರೆ. ಈ ಲೆಂಟ್ ಕೋಶಗಳ ಮೂಲಕ ಬಾಷ್ಯ ವಿಸರ್ಜನೆ ನಡೆಯುತ್ತದೆ. ಇದನ್ನು ಲೆಂಟ್ ಕ್ಯಾಲಾರ್ ಬಾಷ್ಯ ವಿಸರ್ಜನೆ ಎನ್ನುತ್ತಾರೆ.

ಅಪಾಯಕಾರಿ ಸಸ್ಯಗಳು:

ಅಪಾಯಕಾರಿ ಸಸ್ಯಗಳೆಂದರೆ ಬೇರೆ ಜೀವಿಗಳಿಗೆ ಅಪಾಯ ನೀಡುವಂತಹ ಸಸ್ಯಗಳು. ಉದಾಹರಣೆಗೆ:

- 1) White snakeroot
- 2) Doll's eyes
- 3) Angel trumpets
- 4) Strychnine tree
- 5) English yew
- 6) Water hemlock
- 7) Wolfs bane
- 8) Rosary pea
- 9) Belladonna
- 10) Castor plants

ಪ್ರಾಣಿಗಳ ಸಾಮಾನ್ಯ ವರ್ಗೀಕರಣ:

ಪ್ರಾಣಿಗಳನ್ನು ಸಾಮಾನ್ಯವಾಗಿ ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

- 1) ಸಾಕು ಪ್ರಾಣಿಗಳು: ಎತ್ತು, ಎಮ್ಮು, ಆಕಳು, ಕೋಳಿ, ಮೊಲ, ಕುರಿ, ಕುದುರೆ, ಬೆಕ್ಕು, ಆಡು ಇತ್ಯಾದಿ.
- 2) ವನ್ಯ ಪ್ರಾಣಿಗಳು: ಆನೆ, ಒಂಟೆ, ಹುಲಿ, ಸಿಂಹ, ಜಿರಾಫೆ, ಜಲಚರಗಳು-ತಿಮಿಂಗಲ, ಮೀನು.

ಪ್ರಾಣಿಗಳ ಉಪಯೋಗ ಮತ್ತು ಮಾನವನೊಂದಿಗೆ ಸಂಬಂಧ:

ಪ್ರತಿಯೊಂದು ಪ್ರಾಣಿಯು ಉಪಯುಕ್ತವಾಗಿದೆ ಮತ್ತು ನಿಸಗ್ರಹಕ್ಕೆ ಅವಶ್ಯಕವಾಗಿದೆ. ಮನುಷ್ಯನಿಗೆ ಪ್ರಾಣಿಗಳಿಂದ ಈ ಕೆಳಗಿನಂತೆ ಉಪಯೋಗವಾಗುತ್ತದೆ.

- * ಹಾಲು, ಹೃನುಗಾರಿಕೆಗಾಗಿ
- * ಆರ್ಥಿಕ ಸಬಲತೆಗಾಗಿ
- * ಕೃಷಿಗಾಗಿ
- * ಹವ್ಯಾಸಕ್ಕಾಗಿ - ಬೆಕ್ಕು, ಮುದ್ದು ನಾಯಿ ಮರಿ
- * ರಕ್ಷಣೆಗಾಗಿ - ನಾಯಿ, ಬೆಕ್ಕು
- * ವಾಣಿಜ್ಯ - ಮೊಲ, ಕುರಿ, ಕೋಳಿ, ಎತ್ತು
- * ಮಾಂಸಕ್ಕಾಗಿ - ಆಹಾರಕ್ಕಾಗಿ
- * ಪ್ರವಾಸೋದ್ಯಮಕ್ಕಾಗಿ
- * ಸಾಗಾಣಿಕೆಗಾಗಿ / ಸಾರಿಗೆ

ಮೊಕ್ಕೆಗಳು ಜೀವಿಗಳು: ಸಾಮಾನ್ಯ ಬ್ಯಾಕ್ಟೇರಿಯಾ, ವೈರಸ್, ಫಂಗ್ಸ್ ಮತ್ತು ಅದರ ಅಗತ್ಯತೆ ಮತ್ತು ಅವಗಳಿಂದಾಗುವ ಹಾನಿಗಳು:

ಬ್ಯಾಕ್ಟೇರಿಯಾಗಳು: ಇವು ಪರೋಪ ಜೀವಿ ಹಾಗೂ ಏಕಕೋಶ ಜೀವಿಗಳಾಗಿವೆ. ಇವುಗಳ ಬೆಳವಣಿಗೆಗೆ 30 ದಿಗ್ರಿ ಸೆ. - 35 ದಿಗ್ರಿ ಸೆ. ಉಪ್ಪಾಂಶವು ತುಂಬಾ ಅನುಕೂಲವಾಗಿದೆ. ಆದುದರಿಂದ ಬೇಸಿಗೆ ಕಾಲದಲ್ಲಿ ಮೊಸರು ಜೆನಾಗಿ ಹೆಚ್ಚುಗಟ್ಟಿದ್ದೆ. ಬ್ಯಾಕ್ಟೇರಿಯಾಗಳು ಪ್ರಾಣಿಗಳ ಬಳಗಕ್ಕೆ ಸೇರುವುದಿಲ್ಲ. ಇವು ಶೀಲಿಂಧ್ರಗಳಿಂತಹ ಪರಪುಷ್ಟ ಸಸ್ಯಗಳ ಗುಂಪಿಗೆ ಸೇರುತ್ತದೆ. ನ್ಯೂಮೋನಿಯಾ ರೋಗ ತರುವ ಡಿಮ್ಬ್ಲೋಕಾಕಸ್, ರಕ್ತ ವಿಷ ಮಾಡುವ ಸ್ಟ್ರೆಪ್‌ಲೋಕಾಕಸ್ ಬ್ಯಾಕ್ಟೇರಿಯಾ, ಗಂಟಲು ಕೆರೆತ ತರುವ ಸ್ಟ್ರೆಪ್‌ಲೋಕಾಕಸ್ ದುಂಡಾಕಾರವಾಗಿರುತ್ತದೆ. ಕೆಲವು ಬ್ಯಾಕ್ಟೇರಿಯಾಗಳು ಸ್ವಾವಲಂಬಿ ಆಹಾರಗಳಾಗಿವೆ. ಇವುಗಳ ದೇಹದಲ್ಲಿ ಹರಿತನ್ನು ಹೋಲುವ ಬಣ್ಣದ ವಸ್ತುಗಳಿವೆ. ಅನೇಕ ಬ್ಯಾಕ್ಟೇರಿಯಾಗಳು ಅತಿಥಿಗಳ ದೇಹವನ್ನು ಸೇರಿ ರೋಗ ಉಂಟು ಮಾಡುತ್ತವೆ. ಅನೇಕ ಬ್ಯಾಕ್ಟೇರಿಯಾಗಳು ಸತ್ತ ಪ್ರಾಣಿ ಮತ್ತು ಸಸ್ಯ ಸಂಬಂಧವಾದ ವಸ್ತುಗಳ ಕೊಳೆಯಿವಕೆಯನ್ನುಂಟು ಮಾಡುತ್ತದೆ. ಈ ವಸ್ತುಗಳಲ್ಲಿರುವ ಸಂಕೀರ್ಣವಾದ ಅಣುಗಳನ್ನು ಬ್ಯಾಕ್ಟೇರಿಯಾಗಳು ವಿಭజಿಸಿ ಸರಳ ಅಣುಗಳನ್ನು ಉತ್ಪತ್ತಿ ಮಾಡುವುದರಿಂದ ವಸ್ತುಗಳು ಕೊಳೆಯುತ್ತವೆ.

ಇವುಗಳ ಉಪಯೋಗಗಳು:

ಲ್ಯಾಕ್ಲೋ ಬ್ಯಾಸಿಲಸ್-ಇದು ಯೀಸ್ಟ್ ಮತ್ತು ಮಲ್ಡನ್ ಮಿಶ್ರಣವಾಗಿದ್ದು, ಮುಳಿ ಬರುವ ಪದಾರ್ಥಗಳಾದ ವೈನ್, ಉಪ್ಪಿನಕಾಯಿ, ವಿನಾಗರ ತಯಾರಿಕೆಯಲ್ಲಿ ಉಪಯುಕ್ತವಾಗಿದೆ. ಎಸ್ಟ್ರಾಬಿಯಾ ಕೂಲಿ-ಮಾನವನ ದೊಡ್ಡ ಕರುಳಿನಲ್ಲಿ ಮಾನವ ಬಳಕೆಗೆ ಬೇಕಾದ ವಿಟಮೀನ್-ಬಿ ಉತ್ಪಾದನೆ ಮಾಡುತ್ತದೆ. ಕ್ಲೋಸ್ಟ್ರಿಡಿಯಂ ಬುಟಿಸಿಲಿಯಂ-ವಾಣಿಜ್ಯವಾಗಿ ವಿಟಮೀನ್-ಬಿ ಯಾದ ರೈಬೊಪ್ಲೆವಿನ್ ತಯಾರಿಕೆಯಲ್ಲಿ ಬಳಸುತ್ತಾರೆ. ಮತ್ತಿತರೆ ಉಪಯೋಗಗಳು ಈ ಕೆಳಗಿನಂತಿವೆ.

ಚೀಸ್, ಉಪ್ಪಿನಕಾಯಿ, ಸಾಸ್, ವಿನೆಗಾರ್, ವೈನ್, ಬಟರ್, ಬೆಕಿಂಗ್‌ನಲ್ಲಿ ಬಳಕೆ.

- * ರಾಸಾಯನಿಕ ಉತ್ಪಾದನೆ
- * ಜೆನೆಟಿಕ್ (ತಣಿ ತಂತ್ರಜ್ಞಾನ)ದಲ್ಲಿ - DNA ತಂತ್ರಜ್ಞಾನದಲ್ಲಿ

* ಜೀರ್ಣತ್ವಿಯಲ್ಲಿ

* ಕೇಟ ನಿಯಂತ್ರಿಸಲು-ಇತ್ಯಾದಿ.

ರೋಗಳು ಮತ್ತು ಕಾರಣವಾದ ಸೂಕ್ಷ್ಮಜೀವಿಗಳು ಬೃಹಕ್ತಿಯಾದಿಂದ ಹರಡುವ ರೋಗಗಳು:

* ಕ್ಷಯ ರೋಗ - ಮೈಕೋಬ್ಯಾಕ್ಟೆರಿಯಾ

* ಫ್ಲೇಗ್ - ಯುರಸಿನಿಯಾ ಫೆನ್ಸೆಸ್

* ಧನುಘಾರ್ಯಯು (ಟಿಟಾನಸ್) - ಕಾಸ್ಟಿಡಿಯಂ ಟೆಟನಿ

* ನ್ಯೂಮೋನಿಯಾ - ಡಿಪ್ಲೊಕೋಕಸ್ ನಿಮೋನಿಯ

* ಡಿಟ್ರಿರೀಯಾ - ಕೆಲ್ರಿಯೋನಿ ಡಿಟ್ರಿರೀಯಾ

* ಗಂಟಲು ಬೇನೆ - ಸ್ಟ್ರೆಪ್ಟೊ ಕೊಕಸ್

* ಕಾಲರಾ - ಪ್ರೆಪ್ರಿಯೊ ಕಾಲರೆ

* ಕುಷ್ಟರೋಗ - ಮೈಕೋಬ್ಯಾಕ್ಟೆರಿಯಾ

* ಟ್ರೈಫಾಯ್ಡ್ - ಸಾಲೋನೆಲ್ಲಾ ಟ್ರೈಟ್ರಿ

* ಅಂತ್ರಾಕ್ಸ್ - ಬೃಹಸೆಲೆಸ್ ಅಂತ್ರಾಸಿಸ್

ವೃರ್ದಣೆಗಳು: ವೃರ್ದಣೆಗಳು ಸಸ್ಯಗಳಿಗೆ ರೋಗ ಉಂಟು ಮಾಡುತ್ತದೆ. ಉದಾ: ಕಬ್ಬಿ, ನಿಂಬೆ, ಬಾಳೆ, ಗಂಧದ ಮರ, ಏಲಕ್ಕಿ, ಹೊಗೆ ಸೊಪ್ಪು, ಕಡಲೆಕಾಯಿ ಸಸ್ಯಗಳಿಗೆ. ವೃರ್ದಣೆಗಳು ಪ್ರಾಣಿಗಳಿಗೆ ರೋಗ ಉಂಟು ಮಾಡುತ್ತವೆ. ಉದಾ: ಕಾಲು, ಬಾಯಿಯ ರೋಗ, ಹಂದಿಗಳಿಗೆ ನ್ಯೂಮೋನಿಯಾ, ಮನುಷ್ಯನಿಗೆ ವೃರ್ದಣೆಗಳಿಂದ ಉಂಟಾಗುವ ರೋಗಗಳು ಏಡ್ಸ್, ಸಿಡುಬು, ರೇಬಿಸ್, ನೆಗಡಿ, ಪ್ಲ್ಯಾ, ಹಪ್ಸಿಸ್, ದೆಡಾರ್, ಮಂಗಬಾವು, ಸೀತಾಳ ಸಿಡುಬು.

ವೃರ್ದಣೆನಿಂದ ಹರಡುವ ರೋಗಗಳು ಈ ಕೆಳಗಿನಂತಿವೆ:

* ಇನೊಪ್ಲೂಯಂಜ

* ಮಂಪ್ಲ್ಸ್

* ಜಿಕನ್ ಫಾಕ್ಸ್

* ಸಾಲ್ಟ್ ಫಾಕ್ಸ್

* ರೇಬಿಸ್

* ಡೆಂಗ್ಯು ಜ್ಞರ

* ಏಡ್ಸ್ - ಹೆಚ್.ಎ.ವಿ

* ಹಂದಿ ಜ್ಞರ - ಎಚ್‌ಎನ್‌ಎಲ್

* ಹೆಪಟೆಟಿಸ್ ಬಿ

ವೃರ್ದಣೆನ ಉಪಯೋಗಗಳು ಈ ಕೆಳಗಿನಂತಿವೆ:

* ತಳಿತಂತ್ರಜ್ಞಾನದ ಸಂಶೋಧನೆಗಾಗಿ ಬಳಸುತ್ತಾರೆ

* ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ಬಳಸುತ್ತಾರೆ

- * ಬ್ಯಾಕ್ಟೆರಿಯಾ ಧೆರೆಪಿ ಮಾಡಲು ಬಳಸುತ್ತಾರೆ
- * ನ್ಯಾನೋ ತಂತ್ರಜ್ಞಾನದಲ್ಲಿ ಬಳಸುತ್ತಾರೆ
- * ಶಸ್ತ್ರಾಸ್ತ ಮತ್ತು ಜೈವಿಕ ಯುದ್ಧ ಸಲಕರಣೆ ತಯಾರಿಕೆಗಾಗಿ ಬಳಸುತ್ತಾರೆ
- * ಪರಿವರ್ತನೆ ತಣಿ ತಿಳಿಯಲು, ಕೃಷಿಯಲ್ಲಿ ಬಳಸುತ್ತಾರೆ
- * ರ್ಯಾನ್ಸರ್ ತಡೆಯಲು, ನಿಯಂತ್ರಿಸಲು ಬಳಸುತ್ತಾರೆ
- * ವೈರಸ್‌ನಿಂದ ಲಸಿಕೆ ತಯಾರಿಕೆ. ಇದನ್ನು ಸ್ಯಾಲ್ ಫಾಕ್ಸ್, ತಡೆಯಲು ಬಳಕೆ
- * ಮೋಲಿಯೋ, ಚಿಕನ್ ಫಾಕ್ಸ್ – ಲಸಿಕೆಗಳು
- * ಜೈವಿಕ ಕೀಟ ನಿಯಂತ್ರಿಸಲು ಬಳಸುತ್ತಾರೆ.

(FUNGI) ಶಿಲೀಂದ್ರದಿಂದ ಹರಡುವ ರೋಗಗಳು:

- * ಅಫ್ಲೋಟಿಕ್ ಫೂಟ್
- * ಟ್ರೆಕೋ ಫ್ಯೂಟ್
- * ಮದುರಾ ಫೂಟ್
- * ಮೃಸಿ ಟೋಮೆ

ಶಿಲೀಂದ್ರದಿಂದ ಅನುಕೂಲತೆಗಳು: ಬ್ಯಾಕ್ಟೆರಿಯಾದೊಂದಿಗೆ ಸೇರಿ ಮರು ಚಕ್ರೀಕರಣಕ್ಕೆ ಸಹಕರಿಸುತ್ತದೆ. ಕೆಲವು ಬೆಳೆಗಳ ಅದರಲ್ಲಿ ಆಹಾರ ಬೆಳೆವಳಿಗೆಗೆ ಸಹಾಯಕಾರಿಯಾಗಿವೆ. ನೇರವಾಗಿ ಆಹಾರವಾಗಿ ಬಳಸಲಾಗುತ್ತದೆ. ಉದಾಹರಣೆಗೆ ಮಷರೂಮ್, ಚಿಸ್, ಬಿರ್, ವೈನ್, ಕೆಲವು ಕೇಸ್, ಸೋಯಾಬಿನ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವರು. ಪೆನಿಲಿಯಂ ಎಂಬ ಶಿಲೀಂದ್ರದಿಂದಲೇ ಪೆನಿಲಿಸ್ ರೋಗ ನಿರೋಧಕ ಜೈವಿಕ ತಯಾರಾಗುತ್ತದೆ. ಜೈನಿಸ್ ಕೆಟರ ಪಿಲ್ಲರ ಶಿಲೀಂದ್ರದಿಂದ ಬೆಳೆಗಳ ಕೀಟ ನಿಯಂತ್ರಿಸಲಾಗುತ್ತದೆ. ಬೆಳೆಗಳ ರೋಗ ನಿಯಂತ್ರಿಸಲು, ಕೆಲವು ಪ್ರಾಣಿಗಳ ಚಿಕಿತ್ಸೆಗೂ ಶಿಲೀಂದ್ರ ಬಳಕೆ ಮಾಡಲಾಗುತ್ತದೆ. ಅರಣ್ಯದ ಮರಗಳ ಮೋಷಕಾಂಶಗಳನ್ನು ಮಣ್ಣಿನಿಂದ ಹೀರಿಕೊಳ್ಳಲು ಶಿಲೀಂದ್ರಗಳು ಸಹಾಯಕಾರಿಯಾಗಿವೆ. ಮತ್ತೊಂದು ಗೃಹದಲ್ಲಿಯ ಜೀವಿಗಳಿರುವ ಬಗ್ಗೆ ಕುರುಹು ಕಂಡುಹಿಡಿಯಲು ಉಪಯೋಗಿಸಲಾಗುತ್ತದೆ. ಬ್ರೈಡ್ ಮತ್ತು ವೈನ್ ತಯಾರಿಕೆಯಲ್ಲಿ ಇಷ್ಟನ್ನೂ ಬಳಸುವರು.

ಕೆಲವು ಶಿಲೀಂದ್ರಗಳಿಂದ ಹಲವು ರೋಗಗಳು ಉಂಟಾಗುತ್ತವೆ. ಕೆಲವು ಮಷರೂಮ್ ಶಿಲೀಂದ್ರಗಳಿಂದ ಚಮುಚ್ಮಾದಿ, ಕ್ಯಾಂಡಿಡಾ ಶಿಲೀಂದ್ರ ಅತಿಯಾಗಿ ಬೆಳೆದರೆ ಬಾಯಿ, ಸೊಂಟದ ಕೆಳಭಾಗ ಇತ್ಯಾದಿಗಳಲ್ಲಿ ಫಂಗಸ್ ಉಂಟಾಗುತ್ತದೆ. ಬ್ರೈನ್ ಮೆಂಬರನ್ ಎಂಬ ರೋಗ ಉಂಟಾಗುತ್ತದೆ. ಮೊಟ್ಟೊಂದೆಗಳಲ್ಲಿ ಚುಕ್ಕೆ ರೋಗ ಮತ್ತು ಹಣ್ಣು, ತರಕಾರಿ, ಮತ್ತು ಎಲ್ಲ ವಿಧದ ಆಹಾರವನ್ನು ಹಾಳು ಮಾಡುತ್ತದೆ.

ಶೈವಲಗಳ ಉಪಯೋಗಗಳು (ALGAI):

ಬ್ಯಾಕ್ಟೆರಿಯಾಗಳ ಕೃಷಿ ಮಾಡ್ಯಮವಾಗಿ ಬಳಕೆ ಇವುಗಳನ್ನು ಬಳಸಲಾಗುತ್ತದೆ. ಲ್ಯಾಮೇರಿಯಾ ಎಂಬ ಧೈತ್ಯ ಕಳೆಯನ್ನು ಮೊಣಕ್ಯಾಸಿಯಂ ಕ್ಲೋರೈಡ್ ಮತ್ತು ಅಯೋಡಿನ್ ತಯಾರಿಕೆಯಲ್ಲಿ ಬಳಸುತ್ತಾರೆ. ಐಸ್‌ಕ್ರೀಂ, ಚಾಕೋಲೆಟ್ ತಯಾರಿಕೆಯಲ್ಲಿ ಮತ್ತು ಜಪಾನಿಯರ ಆಹಾರವಾದ “ಕೊಂಬು” ತಯಾರಿಕೆಯಲ್ಲಿ ಅಲಜಿನ್

ಬಳಸಲಾಗುತ್ತದೆ. ಅಲಜಿನ್ ಇದನ್ನು ಕಂಡು ಶೈವಲಗಳಿಂದ ಪಡೆಯುವರು. ಜೀವಿಡಿಯಂ ಎಂಬ ಕೆಂಪು ಶೈವಲದಿಂದ ಅಗರ್ ಎನ್ನುವ ವಸ್ತುವು ದೂರೆಯುತ್ತದೆ. ಇದನ್ನು ಬೇಕರಿಗಳಲ್ಲಿ ಹಾಗೂ ಮಾಂಸ ಸಂಸ್ಕರಣಾ ಕ್ರೀರಾರಿಕೆಗಳಲ್ಲಿ ಬಳಸುತ್ತಾರೆ. ಪಾಪ್ಯೇರಾ ಎಂಬ ಕೆಂಪು ಶೈವಲವನ್ನು ಮಾಲೆ ಪದಾರ್ಥವನ್ನಾಗಿ ಹಾಗೂ ಸೂಪ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಜ್ಯೋತಿಕ ನೃಟ್ಯೋಜನ್ ಸ್ಥಿರೀಕರಣ ಕ್ರಿಯೆಯಲ್ಲಿ ಅಜೋಲಾ ನಾಸ್ಪತಿಗಳು ಉಪಯುಕ್ತವಾಗಿವೆ. ಡಯಾಟಂ ಕೋಶಬಿತ್ತಿ ಇರುವ ಸಿಲಿಕಾನ್‌ಗಳಿಂದ ವಿಶೇಷ ಬಗೆಯ ಗಾಜುಗಳನ್ನು ಮತ್ತು ಗಾಜಿನ ಪಾತ್ರೆಗಳನ್ನು ತಯಾರಿಸುತ್ತಾರೆ.

ಕಂಡು ಶೈವಲಗಳಿಂದ ಔಷಧಿಯನ್ನು ಮತ್ತು ಸೌಂದರ್ಯ ವರ್ಧಕ ವಸ್ತುಗಳ ತಯಾರಿಕೆ ಮತ್ತು ಗೊಬ್ಬರ ತಯಾರಿಕೆಯಲ್ಲಿ ಬಳಸುತ್ತಾರೆ. ರಾಸಾಯನಿಕ ವಸ್ತುಗಳಾದ ಅಗಾರ್ ಮತ್ತು ಅಲ್ಲಿನಿಕ್ ಆಮ್ಲಗಳನ್ನು ತಯಾರಿಸುತ್ತಾರೆ. ಕೆಲವು ಪ್ರಭೇದದ ಶೈವಲಗಳನ್ನು ಸಂಸ್ಕರಿಸಿ ಮೇವು ಮತ್ತು ಕೋಣಗಳ ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮನೆಯ ನೀರಿನ ಹೊಂಡಗಳಲ್ಲಿ ಶೈವಲಗಳನ್ನು ಬೆಳೆಿದರೆ ಅವುಗಳಿಂದ ಬಿಡುಗಡೆಯಾಗುವ ಆಮ್ಲಜನಕವನ್ನು ಸೂಕ್ಷ್ಮ ಜೀವಿಗಳು ಬಳಸಿಕೊಂಡು ನೀರಿನ ಕಲ್ಪಕಗಳನ್ನು ಕೊಳೆಸಿ ಶುದ್ಧಗೊಳಿಸುತ್ತದೆ.

ಓದುಗರ ಒಪ್ಪಣಿಗಾಗಿ:

ಅಧ್ಯಾಯ-2

ಕೃಷಿ ವಿಜ್ಞಾನ

ಇದು ಜೀವಶಾಸ್ತ್ರದ ಬಹುದೊಡ್ಡ ವಿಶಿಷ್ಟವಾದ ಕ್ಷೇತ್ರ ಸ್ನೇಹಿಕ, ಆರ್ಥಿಕ, ಸಾಮಾಜಿಕ ವಿಜ್ಞಾನದ ಅಂಶಗಳಿಂದ ಕೂಡಿದ ಕೃಷಿಯ ಕುರಿತಾದ ಅರಿವನ್ನು ಹೊಂದಿರುವ ಕ್ಷೇತ್ರ.

ಭಾರತದ ಕೃಷಿಯ ಬದಲಾವಣೆಯ ದೃಶ್ಯಾವಳಿ:

ನಮ್ಮ ಕೃಷಿ ಕೆಸಬು ಇತರ ಎಲ್ಲಾ ಆರ್ಥಿಕ ಕ್ಷೇತ್ರಗಳಂತೆಯೇ ಇತ್ತೀಚಿನ ದಶಕಗಳಲ್ಲಿ ಮಹತ್ವರ ಬದಲಾವಣೆಗಳನ್ನು ಮೇಗೂಡಿಸಿಕೊಂಡಿದೆ. ಇದರಿಂದ ಕೃಷಿಯಲ್ಲಿ ಮಹತ್ವರ ಪರಿವರ್ತನೆಗಳಾಗಿವೆ. ಈ ಬದಲಾವಣೆಯ ಪರಿಷ್ವ ದೇಶದ ವ್ಯವಸಾಯದ, ಆ ಮೂಲಕ ಕೃಷಿ ಅಭಿವೃದ್ಧಿಗೆ ಮೂಲ ಕಾರಣವಾಗಿದೆ. ಸಾಂಪ್ರದಾಯಿಕ ವ್ಯವಸಾಯವು ಆಧುನಿಕ ಕೃಷಿ ವಿಧಾನಗಳನ್ನು ಮೇಗೂಡಿಸಿಕೊಂಡಿದೆ ಮತ್ತು ಅದು ಮುಂದುವರೆದಿದೆ. ವ್ಯವಸಾಯ ಕ್ಷೇತ್ರದಲ್ಲಿ ಹೊಡಿಕೆಗಳು ಅಂದರೆ ರಾಸಾಯನಿಕ ಗೊಬ್ಬರ, ಅಧಿಕ ಇಳಂಗಳ ಬೀಜ, ನೀರಾವರಿ ಹಾಗೂ ಯಂತ್ರೋಪಕರಣ ಮೊದಲಾದವುಗಳ ಬಳಕೆ ನಿರಂತರವಾಗಿ ಅಧಿಕಗೊಂಡಿದ್ದು ಇವುಗಳಿಂದ ವ್ಯವಸಾಯದ ಉತ್ಪಾದನೆ ನಿರಂತರವಾಗಿ ಅಧಿಕಗೊಳ್ಳಲು ಕಾರಣಗಳಾಗಿವೆ.

ಇದರಿಂದಾಗಿಯೇ ಭಾರತವು ಹಲವಾರು ಬೆಳೆಗಳ ಮತ್ತು ಉತ್ಪನ್ನಗಳ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಏಕಬೆಳೆ ಬೇಸಾಯಕ್ಕೆ ಬದಲಾಗಿ ವೈವಿಧ್ಯತೆ, ಸಾಂಪ್ರದಾಯಿಕ ಜೀವನಾಧಾರ ಬೇಸಾಯಕ್ಕೆ, ಬದಲಾಗಿ ಮಾದರಿಯ ಬೇಸಾಯ, ಜೀವನಾಧಾರ ಬೆಳೆಗಳಿಗೆ ಬದಲಾಗಿ ರಫ್ಟಿನ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಹಸಿರು ಕ್ಷಾಂತಿಯ ಮುಂದುವರಿಕೆಯಾಗಿ ನಿತ್ಯ ಹಸಿರು ಕ್ಷಾಂತಿಯ ಅಗತ್ಯತೆಯನ್ನು ಇಂದು ಪ್ರತಿಪಾದಿಸಲಾಗುತ್ತದೆ. ಬೆಳೆಗಳ ಉತ್ಪಾದನೆಯಂತೆಯೇ ಕೃಷಿಯ ಇತರ ಕ್ಷೇತ್ರಗಳಾದ ಕೈ ತೋಟದ ಬೆಳೆಗಳ ಉತ್ಪಾದನೆ, ಕ್ಷೀರೋದ್ಯಮ, ಮಷ್ಟ ಕೃಷಿ, ಮತ್ತು ಜೇನು ಕೃಷಿ ಮೊದಲಾದವುಗಳು ಅಭಿವೃದ್ಧಿ ಹೊಂದಿದ್ದು ಕಳೆದ 5 ದಶಕಗಳ ಅವಧಿಯಲ್ಲಿ ಮಹತ್ವರ ಬದಲಾವಣೆಗಳನ್ನು ಹೊಂದಿದೆ.

ನಮ್ಮ ದೇಶದ ಬೇಸಾಯದ ಈ ಬದಲಾವಣೆಗಳಿಂದಾಗಿಯೇ ದೇಶವು ವ್ಯವಸಾಯೋತ್ಪನ್ನಗಳನ್ನು ಅಧಿಕ ಪ್ರಮಾಣದಲ್ಲಿ ರಘ್ತು ಮಾಡಲು ಸಾಧ್ಯವಾಗಿದೆ. ಈ ಬದಲಾವಣೆಗಳು ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳ ದೃಷ್ಟಿಯಲ್ಲಿ ಅತಿ ಹೆಚ್ಚು ಮಹತ್ವಮಾರ್ಗವಾಗಿವೆ.

ದೇಶದ ಮತ್ತು ರಾಜ್ಯದ ಆರ್ಥಿಕತೆಯಲ್ಲಿ ಕೃಷಿಯ ಪ್ರಾಮುಖ್ಯತೆ (Importance of agriculture in the national & state economy):

ವ್ಯವಸಾಯವು ಭಾರತೀಯರಾದ ನಮ್ಮ ಮೂಲ ಕೆಸಬು. ದೇಶದ ಅಗಾಧ ಜನಸಂಖ್ಯೆಗೆ ವ್ಯವಸಾಯವು ಆಹಾರ ಧಾನ್ಯಗಳನ್ನು ಮಾರ್ಪಡಿಸುತ್ತಿದೆ. ನಾವು ಆಹಾರ ಧಾನ್ಯಗಳಲ್ಲಿ ಸಾಫಲಂಬನೆಯನ್ನು ಹೊಂದಿದ್ದೇವೆ. ಸುಮಾರು 5.5 ಲಕ್ಷ ಹಣ್ಣಿಗಳಲ್ಲಿರುವ ದೇಶದ ಶೇ.68.84ರಘ್ತು ಜನರಲ್ಲಿ ಶೇ.54.6 ಜನರು ವ್ಯವಸಾಯವನ್ನು ಜೀವನಾಧಾರ ಉದ್ಯೋಗವನ್ನಾಗಿ ಅವಲಂಬಿಸಿದ್ದಾರೆ. ಈ ಉದ್ಯೋಗದಿಂದ ದೇಶದ / ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತದೆ. ಆದರೆ ಇದು ನಮಗೆ ತೃಪ್ತಿಕರವಾಗೇನು ಇಲ್ಲ. ವ್ಯವಸಾಯೋತ್ಪನ್ನಗಳಿಂದ ಕಬ್ಜಿ ವಸ್ತುವನ್ನು ಬಳಸಿ ಅಸಂಖ್ಯಾತ ಕೃಗಾರಿಕೆಗಳು ಬೆಳೆದಿವೆ. ಅವುಗಳು ಸಕ್ಕರೆ, ಹತ್ತಿ, ಸೆಣಬು, ಉಣಿ, ಕ್ಷೀರೋತ್ಪನ್ನ ಕೃಗಾರಿಕೆಗಳು. ಅಲ್ಲದೇ ಕೃಷಿಯ ಪರೋಕ್ಷವಾಗಿ ಅನೇಕ ಕೃಗಾರಿಕೆಗಳನ್ನು ಮೋಷಿಸುತ್ತಿದೆ. ಕೃಷಿಗೆ ಅಗತ್ಯವಿರುವ ರಾಸಾಯನಿಕ ಗೊಬ್ಬರ, ಕ್ರಿಮಿ ಕೀಟ ನಾಶಕಗಳು, ಉಪಕರಣಗಳು, ಯಂತ್ರೋಪಕರಣ - ಈ ಮೊದಲಾದವುಗಳಿಗಾಗಿ ಇರುವ ಕೃಗಾರಿಕೆಗಳು ಮತ್ತು ಉದ್ಯೋಗಾವಕಾಶಗಳು.

2014ರ ಅಂಕ ಅಂಶದಂತೆ ವ್ಯವಸಾಯವು ಸಮಗ್ರ ರಾಷ್ಟ್ರೀಯ ಉತ್ಪನ್ನದ ಶೇ.13.9ರಷ್ಟನ್ನು ನೀಡುವುದು. ವ್ಯವಸಾಯವು ಆಹಾರ ಧಾನ್ಯ ಹಾಗೂ ಕಚ್ಚಾ ವಸ್ತುಗಳ ಜೊತೆಗೆ ಜನರಿಗೆ ಅಗತ್ಯವಾದ ಹಣ್ಣ, ತರಕಾರಿ, ಕಾಫಿ, ಟೋ, ರಬ್ಬರ್ ಮೊದಲಾದವುಗಳನ್ನು ಮಾರ್ಪೆಸುವುದು. ಇವುಗಳಿಂದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಹೊಡುಗೆ ನೀಡಲಾಗಿದೆ. ವ್ಯವಸಾಯವು ಸಂಚಾರ, ಸಾರಿಗೆ, ವ್ಯಾಪಾರ ಮೊದಲಾದ ಹಲವಾರು ತೃತೀಯ ಆರ್ಥಿಕ ಉದ್ಯೋಗಗಳನ್ನು ಘೋಷಿಸಿದೆ. ಭಾರತವು ಅಪಾರ ಪ್ರಮಾಣದ ವ್ಯವಸಾಯ ಹಾಗೂ ಸಾಗರೋತ್ಸನ್ಗಳನ್ನು ರಫ್ತು ಮಾಡಿ ಅಪಾರ ವಿದೇಶಿ ವಿನಿಮಯವನ್ನು ಗಳಿಸುತ್ತದೆ. ವ್ಯವಸಾಯೋತ್ಸನ್ಗಳ ರಫ್ತಿನಲ್ಲಿ ಭಾರತವು ಪ್ರಪಂಚದಲ್ಲಿ 15ನೇಯ ಸ್ಥಾನ ಹೊಂದಿದೆ. ವ್ಯವಸಾಯದ ಉತ್ಪನ್ನಗಳ ರಫ್ತು ಭಾರತದ ಒಟ್ಟು ರಫ್ತಿನ ಮೌಲ್ಯದ ಶೇ.13.8 (2014)ರಷ್ಟಿರುವುದು.

ವ್ಯವಸಾಯವು ರಚನಾತ್ಮಕ ಬದಲಾವಣೆ ಹೊಂದುತ್ತಿದೆ. ಕೈ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಕ್ಷೇತ್ರಗಳಲ್ಲಿ ಇದನ್ನು ಕಾಣಬಹುದು. ವ್ಯವಸಾಯ ಕ್ಷೇತ್ರದ ಸಮಗ್ರ ಆದಾಯದ (ಜಿಡಿಪಿ) ಶೇ.70.4ರಷ್ಟು ಕೈ ತೋಟಗಾರಿಕೆಯಿಂದ ಒಟ್ಟು ಸಮಗ್ರ ಆದಾಯದ ಶೇ.4.1ರಷ್ಟು ಹೆಚ್ಚುಗಾರಿಕೆ ಕ್ಷೇತ್ರದಿಂದ ದೊರೆಯುವುದು. ವ್ಯವಸಾಯ ಭಾರತೀಯರಿಗೆ ಉದ್ಯೋಗ ಮಾತ್ರವಲ್ಲ, ಉಪಜೀವನ, ಜೀವನ ಸಂಸ್ಕೃತಿಯಾಗಿದೆ.

ಬೆಳೆಗಳ ಸಂರಕ್ಷಣೆ:

ಬೆಳೆಗಳ ಸಂರಕ್ಷಣೆಯ ಒಂದು ವಿಜ್ಞಾನ, ಅಕಶೇರುಕ ಮತ್ತು ಕರ್ತೇರುಕ ಜೀವಿಗಳ ನಿರ್ವಹಣೆಗೆ ಸಂಬಂಧಿಸಿದೆ. ಅಲ್ಲದೆ ಸಸ್ಯಗಳ ದೋಗಗಳು, ಕಳೆ ನಿಯಂತ್ರಣ, ಜನ್ಮಿತರ ಬೆಳೆಗಳಿಗೆ ತೊಂದರೆ ಹೊಡುವ ಜೀವಿಗಳ ನಿರ್ವಹಣೆ ಮಾಡುವುದನ್ನು ಬೆಳೆಗಳ ಸಂರಕ್ಷಣೆ ಎನ್ನುವರು. ಈ ಎಲ್ಲ ಕೇಟಗಳು ಕೃಷಿಯ ಮತ್ತು ಕೃಷಿಯೇತರ ಬೆಳೆಗಳನ್ನು ನಾಶ ಮಾಡುತ್ತವೆ. ಈ ಬೆಳೆ ಸಂರಕ್ಷಣೆಯು ಈ ಕೆಳಗಿನ ಸಂಗತಿಗಳನ್ನು ಒಳಗೊಳ್ಳುತ್ತದೆ.

* ಕೇಟ ನಾಶಕಗಳು

* ಜೈವಿಕ ಕೇಟ ನಿಯಂತ್ರಣ – ಉದಾ: ಬಲೆಯ ಬೆಳೆ, ಕವರ್ ಬೆಳೆ, ಜಿರುಂಡ ಬ್ಯಾಂಕ್‌ಗಳು ಇತ್ಯಾದಿ.

* ತಡೆಗೋಡೆಗಳ ನಿರ್ಮಾಣ – ತಂತಿ ಬೇಲಿ, ಹಕ್ಕಿ ಬಲೆ, ಅಲ್ಲ ವಿದ್ಯುತ್ ತಂತ್ರ, ಸಪ್ತಳದ ಯಾಂತ್ರಿಕ ವಸ್ತುಗಳು.

* ಪ್ರಾಣಿ ಮನೋವಿಜ್ಞಾನ – ಹಕ್ಕಿ ಹದರಿಸುವಿಕೆ, ಬೆದರು ಗೊಂಬೆ, ಸಪ್ತಳ, ಪರಪರಿ.

* ಜೈವಿಕ ತಂತ್ರಜ್ಞಾನ – ತಳಿಯನ್ನು ಬದಲಾಯಿಸುವಿಕೆ, ಸಸ್ಯ ತಳಿ ಅಭಿವೃದ್ಧಿ ಮತ್ತಿತರ ವಿಧಾನಗಳು.

ರಾಸಾಯನಿಕ ಗೊಬ್ಬರಗಳ (Fertilizers):

ಸಸ್ಯಗಳಿಗೆ ಅಗತ್ಯವಿರುವ ಮೋಷಕಾಂಶಗಳನ್ನು ಮಾರ್ಪೆಸಲು ನೈಸರ್ಗಿಕ / ಸಂಶೋಧಿತವಾದ ಯಾವುದೇ ಬಾಹ್ಯ ವಸ್ತುಗಳನ್ನು ಸಸ್ಯದ ಮಣ್ಣಿಗೆ ಅಥವಾ ಅದರ ಅಂಗಾಂಶ, ಸಾಮಾನ್ಯವಾಗಿ ಎಲೆಗಳಿಗೆ ನೀಡುವ ವಸ್ತುವೇ ರಾಸಾಯನಿಕ ಗೊಬ್ಬರವಾಗಿದೆ. ಅತ್ಯಂತ ಪ್ರಮುಖವಾದ ದೊಡ್ಡಮಟ್ಟಿಗಿನ ಸಸ್ಯಗಳಿಗೆ ಮೋಷಕಾಂಶಗಳಿಂದರೆ ನೈಟ್ರೋಜನ್, ಸಾರಜನಕ, ಪಾಸ್ಟರ್ಸ್, ರಂಡಕ, ಮೋಟಾಯಾತ್ಸಿಯಂ, ಮೋಟಾಯಾತ್ಸಿ ಇತ್ಯಾದಿಗಳು. ಆದರೆ ಇವುಗಳನ್ನು ಮೂಲ ಧಾರುವಿನ ರೂಪದಲ್ಲಿ ಬಳಸುವಂತಿಲ್ಲ. ಸಾಮಾನ್ಯವಾಗಿ ಈ ರಾಸಾಯನಿಕ ಗೊಬ್ಬರಗಳ ಪ್ರಭಾವ ಎಲೆಗಳ ಬೆಳವಣಿಗೆ, ಕಾಂಡ, ಹೂ, ಕಾಳು, ಹಣ್ಣನ ಅಭಿವೃದ್ಧಿ, ಗಟ್ಟಿಯಾದ ಕಾಂಡದ ಬೆಳವಣಿಗೆ, ಸಸ್ಯಗಳಲ್ಲಿ ನೀರಿನ ಹರಿವು, ಹಣ್ಣ ಮತ್ತು ಹೂ ಬಿಡಲು ಮೋಟಾಯಾತ್ಸಿ ನೀಡುತ್ತವೆ. ಆದರೆ ಈ ರಾಸಾಯನಿಕಗಳ ಗೊಬ್ಬರಗಳಿಂದ ಪರಿಸರದ ಮೇಲೆ ಆಗುವ ಪರಿಣಾಮಗಳು ಈ ಕೆಳಗಿನಂತಿವೆ.

* ನೀರಿನ ಮಾಲಿನ್ಯ

* ನೈಟ್ರೋಜನ್ ಮಾಲಿನ್ಯ

* ಮಣ್ಣ ಆಸಿಡಂಟ್‌ತ್ವೆ ಆಗುವಿಕೆ

- * ಮೆಲ್ಲೇರ್ದು ಪ್ರಮಾಣದ ಏರಿಕೆ
- * ರೇಡಿಯೋ ಆಕ್ಸಿವ್ ಪರಿಣಾಮಗಳು
- * ಹವಾಗುಣಾದಲ್ಲಿ ವ್ಯತ್ಯಾಸ

ಉತ್ತಮ ಗೊಬ್ಬರದ ಲಕ್ಷಣಗಳು:

ಉತ್ತಮ ಗೊಬ್ಬರ ಮಣಿನೊಂದಿಗೆ ಸುಲಭವಾಗಿ ವಿಲೀನಗೊಳ್ಳುವ ನೀರಿನಲ್ಲಿ ಸುಲಭವಾಗಿ ಕರಗಬೇಕು. ಗೊಬ್ಬರಗಳಲ್ಲಿ ಸಸ್ಯಕ್ಕೆ ಬೇಕಾದ ಧಾತುಗಳು ಸಂಯುಕ್ತಗಳ ರೂಪದಲ್ಲಿ ಲಭ್ಯವಿರಬೇಕು ಮತ್ತು ಸಸ್ಯಗಳು ಸುಲಭವಾಗಿ ಹೀರಿಕೊಳ್ಳುವಂತಿರಬೇಕು. ಗೊಬ್ಬರಗಳು ಮಣಿನ ಆಳ್ವಿಯ / ಪ್ರತ್ಯಾಳ್ವಿಯ ಗುಣಗಳನ್ನು ಬದಲಿಸಬಾರದು. ಗೊಬ್ಬರಗಳ ಸಂಗ್ರಹಣ ಗುಣಮಟ್ಟ ಉತ್ತಮವಾಗಿರಬೇಕು. ವಾತಾವರಣದ ಪರಿಣಾಮದಿಂದ ಗಟ್ಟಿಯಾಗುವ / ಜಲಾಳಾಫ್ರೆಕಾಗುವ ಗುಣವನ್ನು ಹೊಂದಿರಬಾರದು. ಇದು ಸಾಕಷ್ಟು ಶಿಥಿರವಾಗಿರಬೇಕು. ಆದರೆ ಮಣಿನಲ್ಲಿ ಬೇಗನೆ ವಿಭಜನೆಯಾಗಬಾರದು ಮತ್ತು ಪ್ರಮುಖ ಅತ್ಯಾವಶ್ಯಕ ಧಾತುಗಳನ್ನು ಕಳೆದುಕೊಳ್ಳಬಾರದು.

ಗೊಬ್ಬರಗಳು ಸಸ್ಯಗಳಿಗೆ ಸಹಾಯಕವಾಗುವ ಬಗೆ:

- * ಇವು ಕಾಬೋರ್ಚ್ಯೆಡ್‌ಟ್ರೇಟ್‌ಗಳ ಸಂಶೋಧನೆಯನ್ನು ಹೆಚ್ಚಿಸುತ್ತವೆ.
- * ಹಣ್ಣುಗಳು ಮತ್ತು ಧಾನ್ಯಗಳು ಪಕ್ಷಿವಾಗಲು ಸಹಾಯಕ.
- * ಬೆಳೆಯ ಇಳುವರಿ ಹೆಚ್ಚಿಸುತ್ತವೆ.
- * ಎಲೆಗಳಿಗೆ ದಟ್ಟ ಹಸಿರು ಬಣ್ಣ ಕೊಡುತ್ತವೆ.
- * ಸಸ್ಯಗಳಲ್ಲಿ ಮೊಟ್ಟೆನ್‌ ಅಂಶವನ್ನು ಹೆಚ್ಚಿಸುತ್ತದೆ.
- * ಆರೋಗ್ಯಕರ ಬೇರಿನ ಬೆಳವಣಿಗೆಗೆ ಸಹಾಯಕ.
- * ಹೊಗಳು ಅರಳಲು, ಬೀಜಗಳು ಉಂಟಾಗಲು.
- * ಸಸ್ಯಗಳಿಗೆ ರೋಗ ನಿರೋಧಕ ತಕ್ಷಿ.
- * ಗೊಬ್ಬರಗಳು ತೊಟ್ಟಿಗಳನ್ನು ಧೃಥಪಡಿಸುತ್ತವೆ.

ಎರೆ ಗೊಬ್ಬರ (Vermi Compost):

ಇದೊಂದು ಸಾವಯವ ಗೊಬ್ಬರವಾಗಿದ್ದು, ಎರೆ ಹುಳುವನ್ನು ಬೆಳೆಸಿ, ಬಳಸಿ ಎಲ್ಲ ರೀತಿಯ ಗೊಬ್ಬರವಾಗುವಂತಹ ತ್ಯಾಜ್ಯಗಳನ್ನು, ಮಣ್ಣ, ಕಸ, ಇತ್ಯಾದಿಗಳನ್ನು ವಿವಿಧ ರೀತಿಯ ಹುಳುಗಳಿಂದ ಕೊಳೆಯಿಸಿ, ಗೊಬ್ಬರವನ್ನು ತಯಾರಿಸುವ ವಿಧಾನ. ಇದು ಸಂಮೋಳಣವಾಗಿ ರಾಸಾಯನಿಕ ಗೊಬ್ಬರಗಳಿಂದಾಗುತ್ತಿರುವ ದ್ಯುಮಣಿಣಾಮಗಳನ್ನು ಹೋಗಲಾಡಿಸಲು, ಪರಿಸರ ಸಂರಕ್ಷಿಸುವುದರೊಂದಿಗೆ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಕೈಗೊಂಡಿರುವ ವಿಧಾನವಾಗಿದೆ.

ಸಾಮಾನ್ಯವಾಗಿ ಕೆಂಪು, ಬಿಳಿ ಎರೆಹುಳುಗಳನ್ನು ಈ ಕಾರ್ಯಕ್ರಮ ಬಳಸಲಾಗುತ್ತದೆ. ಅಲ್ಲದೇ ಇನ್ನಿತರ ಮಣ್ಣಹುಳು ಬಳಕೆಯಾಗುತ್ತವೆ. ಈ ಎರೆಗೊಬ್ಬರವು ಅತಿ ಕಡಿಮೆ ಮಾಲಿನ್ಯಕಾರಗಳನ್ನು ಮತ್ತು ಹೆಚ್ಚಿನ ಶುದ್ಧತೆಯ, ಹೆಚ್ಚಿ ಮೋಷಕಾಂಶಗಳನ್ನು ಹೊಂದಿರುವ, ಖನಿಜಾಂಶಗಳನ್ನು ಹೊಂದಿರುವ ಗೊಬ್ಬರವಾಗಿದೆ. ಅತಿ ಹೆಚ್ಚಿಗೆ ಈ ವಿಧಾನವು ಕೆನಡಾ, ಇಟಲಿ, ಜಪಾನ್, ಮಲೇಷಿಯಾ, ಫಿಲಿಪ್ಪೇನ್ಸ್ ಮತ್ತು ಯುಎಸ್‌ಎ ಗಳಲ್ಲಿ ಕಂಡುಬರುತ್ತದೆ. ಈ ಎರೆಗೊಬ್ಬರ ತಯಾರಿಕೆಗೆ 15-25 ದಿಗ್ಗಿ ಸೆ. ಉಷ್ಣಾಂಶ ಅತ್ಯುತ್ತಮವಾಗಿದೆ. ಹೈನುಗಾರಿಕೆ ತ್ಯಾಜ್ಯ, ಮಾಂಸದ ತ್ಯಾಜ್ಯ, ಹಸಿರು ತ್ಯಾಜ್ಯ ಇತ್ಯಾದಿಗಳನ್ನು ಬಳಸಬಹುದು. ಗ್ರಾಮೀಣ ಪರಿಸರದ ಪ್ರಾಸ್ತಿಕ್ ತ್ಯಾಜ್ಯ ಹೊರತುಪಡಿಸಿ ಉಳಿದೆಲ್ಲ ತ್ಯಾಜ್ಯದಿಂದ ಎರೆ ಗೊಬ್ಬರವನ್ನು ಸಮೃದ್ಧವಾಗಿ ಪಡೆಯಬಹುದು.

ಇದರ ಉಪಯೋಗ / ಅನುಕೂಲತೆಗಳು:

ಈ ಗೊಬ್ಬರವು ಮಣಿನ ಫಲವತ್ತತೆ ಹೆಚ್ಚಿಸುವುದು ಮತ್ತು ಗಾಳಿಯಾಡುವಂತೆ ಮಾಡುವುದು ಮತ್ತು ಈ ಕೆಳಗಿನಂತೆ ಉಪಯುಕ್ತವಾಗಿದೆ.

- * ಮಣಿಗೆ ಬಹುದೊಡ್ಡ ಪೋಷಕಾಂಶಗಳ ಪೂರ್ವಕ ಮಾಡುತ್ತದೆ.
- * 10–20ರಷ್ಟು ಮಣಿನಲ್ಲಿ ಸಸ್ಯಗಳು ಸರಾಗವಾಗಿ ಬೆಳೆಯಲು ಬೇಕಾದ ಪೋಷಕಾಂಶಗಳ ಪೂರ್ವಕ.
- * ಮಣಿನಲ್ಲಿ ಹುದುಗಿರುವ ಎರೆಮಳಗಳನ್ನು ಆಕರ್ಷಿಸಿ ಯಾವತ್ತು ಗೊಬ್ಬರದ ಪ್ರಕ್ರಿಯೆ ಮುಂದುವರಿಯುವುದು.
- * ನೀರಿನ ಹಿಡಿತ (ಮಣಿಲ್ಲಿ)ವನ್ನು ಹೆಚ್ಚಿಸುವುದು.
- * ಸಸ್ಯಗಳ ಚಿಗುರುವಿಕೆ, ಬೆಳವಣಿಗೆ, ಉತ್ಪಾದನೆಯನ್ನು ಹೆಚ್ಚಿಸುತ್ತದೆ.
- * ಕಾಂಡದ ರಚನೆ ಮತ್ತು ಬೆಳವಣಿಗೆ ಪೂರಕ.
- * ಆರ್ಥಿಕವಾಗಿ ಜ್ಯೌವಿಕ ತಾಜ್ಯ ಬಳಕೆಯಾಗಿ, ಆರ್ಥಿಕ ಹೋರೆ ಕಡಿಮೆ.
- * ಕಡಿಮೆ ಕೌಶಲ್ಯದ ಉದ್ಯೋಗ ಸೃಷ್ಟಿ.
- * ಕಡಿಮೆ ಬಂಡವಾಳ ಹೂಡಿಕೆ.
- * ಚಯಾಪಚಯ ಅಂತರವನ್ನು ಹೋಗಲಾಡಿಸುವಿಕೆ.
- * ಹಸಿರು ಮನೆ ಪರಿಣಾಮಗಳ ನಿರಾರಣೆ.
- * ವಾತಾವರಣ ಮತ್ತು ಹವಾಮಾನದಲ್ಲಿ ಸಮತೋಲನೆ.

ಹುಳುಗಳ ಶೋರತೆ, ಕೀಟಬಾಧೆ, ವಾಸನೆ, ಆದ್ರಾತೆ, ಪೋಷಕಾಂಶದಲ್ಲಿ ವ್ಯತ್ಯಾಸ, ಶೀಷ್ಯ ಫಲಕಾರಿಯಲ್ಲಿರುವಿಕೆ ಹಿಂಗ ಈ ಗೊಬ್ಬರ ತಯಾರಿಕೆಗೆ ಹಲವು ನ್ಯಾನತೆಗಳಿದ್ದಾಗಿಯೂ ಇದು ನಿಸರ್ಗಕ್ಕೆ ಅತ್ಯಂತ ಉಪಯುಕ್ತವಾದ ಗೊಬ್ಬರವಾಗಿದೆ.

ಕೃಷಿ ಹೂಡಿಕೆಯ ವೆಚ್ಚ ಮತ್ತು ಲಾಭದ ಕುರಿತಾಗಿ ವಿಶ್ಲೇಷಣೆ:

ಭಾರತದ ಕೃಷಿ ಕ್ಷೇತ್ರ ವಿವಿಧ ಹಂತಗಳಲ್ಲಿ ಸಂಪೂರ್ಣ ಹೋರಾಟಗಳನ್ನು ಕಂಡಿದೆ. ದೇಶದ ಜನರ ಅಭಿವೃದ್ಧಿಯನ್ನು ನಿರ್ಧರಿಸುವಲ್ಲಿ ಕೃಷಿ ಕ್ಷೇತ್ರದ ಪಾತ್ರ ಬಹುಮುಖ್ಯ ಎಂಬುದು ನಿಸ್ಪಂದೇಹ. ದೇಶದ ಅಧಿಕಾರದ ಜನರಿಗೆ ಉದ್ಯೋಗ, ಗ್ರಾಮೀಣ ಭಾಗದಲ್ಲಿ ನೆಲೆಸುತ್ತಿರುವ ಶೇ.70ಕ್ಕೂ ಹೆಚ್ಚು ಜನರಿಗೆ ಕೃಷಿಯೇ ಜೀವನಾಧಾರ. ಕೃಷಿಯ ಪಾಲು 1950–51ರ ಶೇ.51.9ರಿಂದ 2012–13ರಲ್ಲಿ ಶೇ.13.5ಕ್ಕೆ ಇಳಿದಿದೆ. ಆದ್ದರಿಂದ ಭವಿಷ್ಯದ ನೀತಿ, ಮಾರ್ಗ ನಕಾಶೆ ರೂಪಿಸಲು ಕೃಷಿ ಸಂಚಲನಾ ಅಂಶಗಳನ್ನು ವಿಶ್ಲೇಷಿಸುವ ಕಾರ್ಯ ಜರುರಾಗಿ ಆಗಬೇಕಿದೆ. ಬಡತನ ಪ್ರಮಾಣ ತಗ್ಗಿಸುವಲ್ಲಿ ಬೆಳವಣಿಗೆ ಸಾಧಿಸುವಲ್ಲಿ ಕೃಷಿಯ ಸ್ಥಾನ ಮಹತ್ವವಾಗಿದೆ. ಆದರೆ, ಭಾರತೀಯ ಕೃಷಿ ಸಾಧಿಸಬೇಕಾದದ್ದು ಬಹಳ ಇವೆ. ಕೃಷಿ ಅಭಿವೃದ್ಧಿಯನ್ನು ಶೇ.5ಕ್ಕೇರಿಸಿ ಅದಕ್ಕಿಂತಲೂ ಶೀಷ್ಯಗತಿಯಲ್ಲಿ ಬಡತನ ಇಳಿಸುವಂತಹ, ರಿಯಾಯಿತಿಗಳನ್ನು ಹೂಡಿಕೆಗಳಾಗಿ ಪರಿವರ್ತಿಸುವ ದಾರಿ ಕಂಡುಕೊಳ್ಳಬೇಕಿದೆ. 1991–92ರಿಂದ 2013–14ರ ಪೊರ್ಜೆ ಅವಧಿಯಲ್ಲಿ ದಾಖಿಲಾದ ಕೃಷಿ ಮತ್ತು ಇತರೆ ಕ್ಷೇತ್ರಗಳ ವಾರ್ಷಿಕ ಸರಾಸರಿ ದರವು ಶೇ.3.2ರಷ್ಟಿದೆ. ಇದು ನಮ್ಮೆಗೆ ಗುರಿ (ಶೇ.4)ಗಿಂತ ಕಡಿಮೆ ಇದೆ.

ಸಾಮಾನ್ಯವಾಗಿ ಒಂದು ಕ್ಷೇತ್ರದ ಬೆಳವಣಿಗೆಯು ಆ ಕ್ಷೇತ್ರದಲ್ಲಿ ಹೂಡಿದ ಮತ್ತು ಹೆಚ್ಚಿಸಬಿಲ್ಲಿರುತ್ತದೆ. ಭಾರತೀಯ ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಹೂಡಿಕೆ ಕೇವಲ ಶೇ.20ರಷ್ಟಿದ್ದು ಇಂತಹ ಹೂಡಿಕೆಯು ಶೇ.80ರಷ್ಟಿರುವುದನ್ನು ಗಮನಿಸಬೇಕಾದ ವಿಷಯ. ರಾಷ್ಟ್ರೀಯ ಲೆಕ್ಕಗಳ ಅಂಕಿ ಅಂಶಗಳ ಶೋರಿಸುವಂತೆ ಬಹುತೇಕ ಹೂಡಿಕೆ ದೊಡ್ಡ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಸರಾಸರಿ ಹೂಡಿಕೆ ಎಂಬುದನ್ನು ಗಮನಿಸಬೇಕು. ಸಂಶೋಧನೆ ಮತ್ತು

ಅಭಿವೃದ್ಧಿ, ಗ್ರಾಮೀಣ ವಿದ್ಯುತ್, ಗ್ರಾಮೀಣ ಸಂಪರ್ಕ, ಶಿಕ್ಷಣ ಇತ್ಯಾದಿಗಳಿಗೆ ಸಂಬಂಧಿಸಿದ ವೆಚ್ಚವನ್ನು ಹೂಡಿಕೆ ವೆಚ್ಚದ ಬಾಬಿನಲ್ಲಿ ಸೇರಿಸಲಾಗಿದೆ. ಸರಾಸರಿ ಹೂಡಿಕೆಯನ್ನು ವರದಿಯಾಧಾರಿತ ಅಂದಾಜಿಸಲಾಗಿದ್ದ ಅದನ್ನು ಕಡಿಮೆ ಅಂದಾಜಿಸಲಾಗಿದೆ. ಈ ಅಂಶವನ್ನು ಪರಿಗಳಿಸಿದರೆ, ಸುಲಭವಾಗಿ ಕೃಷಿಯ ಶೇ.20ನ್ನು ದಾಟುತ್ತದೆ. ಅನುಪಾತ 4:1ರ ಪ್ರಮಾಣದಲ್ಲಿ ಕೃಷಿ ಬೆಳವಣಿಗೆಯು ಶೇ.5ರ ದರವನ್ನು ಸುಲಭವಾಗಿ ಮುಟ್ಟುತ್ತದೆ. ಆದರೆ ವಾಸ್ತವದಲ್ಲಿ ಕೃಷಿ ಬೆಳವಣಿಗೆಯು ಇನ್ನೂ ಸರಾಸರಿ ಶೇ.3-4 ದರದಲ್ಲಿ ಇದೆ.

ಕೃಷಿಯ ಪ್ರಮಾಣವಾಗಿ ಸರ್ಕಾರ ಒಟ್ಟು ಹೂಡಿಕೆ (ಸರ್ಕಾರದ ಹೂಡಿಕೆ ಮತ್ತು ರಿಯಾಲಿಟಿಗಳು) 1993-94ರಲ್ಲಿ ಶೇ.8-6ರಷ್ಟಿದ್ದು 2009-10ರಲ್ಲಿ ಶೇ.20.6ಕ್ಕೆ ವೃದ್ಧಿಯಾಗಿ ಒಂದು ದಶಕದಲ್ಲಿ ದುಪ್ಪಟ್ಟಾಗಿದೆ. ಅಂತರಾಷ್ಟ್ರೀಯ ಬೆಳವಣಿಗೆಯನ್ನು ಗಮನಿಸಿದರೆ ಇದು ಹೆಚ್ಚಿನ ದರವೇ ಆಗಿದೆ. ಆದುದರಿಂದ ಸರ್ಕಾರದ ಸಂಪನ್ಮೂಲ ಸಾಕಷ್ಟು ಹರಿಯುತ್ತಿರುವಂತೆ ಕಾಣುತ್ತದೆ. ಆದರೆ ನ್ಯಾನೆಟ್ ಇರುವುದು ಆ ಸಂಪನ್ಮೂಲ ಸಂರಚನೆಯಲ್ಲಿ. ಭಾರತೀಯ ಕೃಷಿ ಕ್ಷೇತ್ರವು ಹೂಡಿಕೆಗಿಂತಲೂ ಜಾಸ್ತಿ ರಿಯಾಲಿಟಿ ರೂಪದಲ್ಲಿ ಸೌಲಭ್ಯ ಪಡೆಯುತ್ತಿದೆ. ಹೆಚ್ಚು ಕಡಿಮೆ ಶೇ.80ರಷ್ಟು ರಿಯಾಲಿಟಿ ರೂಪದಲ್ಲಿ ಹರಿಯುತ್ತಿದ್ದರೆ ಹೂಡಿಕೆಯು ಕೇವಲ ಶೇ.20ರಷ್ಟಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಕ್ರಮ ಕ್ರೇಸ್ಟಾಳ್ಬೇಕು. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಿಂದ ಅಲ್ಪವಧಿಯಲ್ಲೇ ಎಲ್ಲರಿಗೂ ಆಹಾರ ಒದಗಿಸುವಂತೆ ಆಗಿದ್ದರೂ ಗ್ರಾಮೀಣ ಜನತೆಯ ಆದಾಯ ಹೆಚ್ಚಳ ಮತ್ತು ಜೀವನ ಮಟ್ಟಕ್ಕೆ ಭದ್ರತೆ ನೀಡುವ ನಿಟ್ಟನಲ್ಲಿ ಇನ್ನಷ್ಟು ಪರಿಣಾಮಕಾರಿ ನೀತಿ ಜಾರಿ ಅವಶ್ಯಕವಾಗಿದೆ. ಒಟ್ಟಾರೆ ಹೂಡಿದ ಹಳಕ್ಕೆ ಪ್ರತಿಫಲ ಸಿಗರ್ಡೆ ರೈತರು ಕಂಗಣ್ಯ ಆತ್ಮಹತ್ಯೆಗೆ ದಾರಿ ಹಿಡಿಯುತ್ತಿದ್ದಾರೆ. ಕೃಷಿಯ ಅಭಿವೃದ್ಧಿ ಕಾರ್ಯಾಚರಣೆಯನ್ನು ವಿಸ್ತೀರ್ಣಗೊಳಿಸಿ, ಸ್ವಧಾರ್ತಕರೆಯನ್ನು ಸುಧಾರಿಸುವ ಶ್ರಮವನ್ನು ಕಡಿಮೆ ಮಾಡುವ ಹಾಗೂ ಮಾರುಕಟ್ಟಿಗೆ ಸಂಬಂಧಿಸಿದ ಹೊಸ ಪ್ರಯೋಗ ಪ್ರೇರಣೆಗಳನ್ನು ಮಾರುಕಟ್ಟಿಯೋಳಿಕ್ಕೆ ತರುವ ಕಾರ್ಯ ಮಾಡಬೇಕಿದೆ. ಇದರಿಂದಾಗಿ ಕೃಷಿಕರು ಉತ್ತಮ ಬೆಳಿ ಪಡೆಯಲು ಸಾಧ್ಯವಾಗುತ್ತದೆ.

ಕೃಷಿ ಸಾಧನೆಯ ಅಭ್ಯಂತ ಸುಧಾರಿತ ಹಾಗೂ ಸಂತೋಷಕರವಾದ ಫಟನೆ ಎಂದರೆ 2004-05ರ ನಂತರದಲ್ಲಿ ರೈತರಿಗೆ ದೊರೆತ ಬೆಳಿಗಳ ಬೆಲೆ ಏರಿಕೆಯೇ ಆಗಿದೆ. ಸಮಗ್ರ ಕೃಷಿ ಪದ್ದತಿಯಲ್ಲಿ ಒಂದು ಉತ್ಪಾದನಾ ವ್ಯವಸ್ಥೆಯ ತ್ವಾಜ್ಞಗಳನ್ನು ಇನ್ನೊಂದರಲ್ಲಿ ತೊಡಗಿಸಿ, ಮರುಬಳಕೆ ಮಾಡಿ, ಕೃಷಿ ಬಳಸುರಿಗಳನ್ನು ಕ್ಷೇತ್ರದಲ್ಲಿಯೇ ಉತ್ಪಾದನೆ ಮಾಡುವುದರಿಂದಾಗಿ ಸ್ವೇಚ್ಛಾಕರಣೆ ಸಂಪನ್ಮೂಲಗಳ ಸರಿಯಾದ ಬಳಕೆ ಸಾಧ್ಯವಾಗುತ್ತದೆ.

ಉತ್ಪಾದನೆ, ಉತ್ಪಾದಕತೆಯ ವಿಸ್ತರಣೆಗಾಗಿ ಕಾರ್ಯಕ್ರಮಗಳು

ಹಸಿರು ಕ್ರಾಂತಿ:

ಕೃಷಿಯಲ್ಲಿ ಇದೊಂದು ಪರ್ವಕಾಲ. ದೇಶವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು, ಅಂತರಿಕವಾಗಿ ಆಹಾರದ ಸುಭದ್ರತೆಯನ್ನು ಹೊಂದಲು ಕಾರಣವಾಯಿತು. ಹಸಿರು ಕ್ರಾಂತಿಯು ಅಧಿಕ ಇಳುವರಿಯ ತಳಿಗಳ ಬಳಕೆಯನ್ನು ಒಳಗೊಂಡಿದೆ. ಸಾಂಪ್ರದಾಯಿಕ ತಳಿಗಳಿಗಿಂತ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿಯನ್ನು ನೀಡುವ ಹೊಸ ತಳಿಗಳನ್ನು 'ಸುವರ್ಣ ಬೀಜ'ಗಳಿಂದ ಕರೆಯಲಾಗಿದೆ. ಪ್ರಪಂಚದ ಬಹುಪಾಲು ಪ್ರದೇಶಗಳ ಬಡತನ, ಹಸಿರು ಮತ್ತು ಪೋಷಿಕಾಂಶದ ಹೊರತೆಗೆ ಹಸಿರು ಕ್ರಾಂತಿ ಉತ್ತರವಾಗಿ ಪರಿಣಮಿಸಿತು. ಮೇಲ್ಕೆಂದೂ ಮೂಲದ (1960) ಮಾಂತ್ರಿಕ ಗೋಧಿ ಬೀಜಗಳು, ಫಿಲಿಪ್ಪೇನ್ಸ್ ಐಆರ್‌ಆರ್‌ಎ, ಭತ್ತದ ತಳಿಗಳೇ ಹಸಿರು ಕ್ರಾಂತಿಯ ಮೂಲಗಳು. ಪ್ರಪಂಚದ ಹಸಿರು ಕ್ರಾಂತಿಯ ಹರಿಕಾರರು ಡಾ.ನಾಮ್ರಾ ಇ ಬೋರ್ಡಾಗ್ ಮತ್ತು ಭಾರತಕ್ಕೆ ಡಾ.ಸ್ವಾಮಿನಾಥನ್.

ಭಾರತದಲ್ಲಿ 1965-66 ಹಸಿರು ಕ್ರಾಂತಿಯ ಅವಧಿಯಾಗಿತ್ತು. ಮೊದಲನೇ ಹಸಿರು ಕ್ರಾಂತಿಯು ನೀರಾವರಿ ಮೂಲ ಸೌಲಭ್ಯವನ್ನು ಅಧಿಕವಾಗಿ ಹೊಂದಿದ್ದ ಪಂಜಾಬ, ಹರಿಯಾಣಾ ಮತ್ತು ಉತ್ತರ ಪ್ರದೇಶ ಪಶ್ಚಿಮ ಭಾಗಗಳಿಗೆ ಮಾತ್ರ ಸೀಮಿತವಾಗಿದ್ದಿತು. 2ನೇ ಅವಧಿಯಲ್ಲಿ 1983-84ರಲ್ಲಿ ಮೊದಲ ಬಾರಿಗೆ 182 ದಶಲಕ್ಷ ಟನ್ನಗಳಿಗೆ ಹೆಚ್ಚೆ ದಾಖಿಲೆಯನ್ನು ನಿರ್ಮಿಸಿತು. ಈ 2 ಕ್ರಾಂತಿಯ ಅವಧಿಯಲ್ಲಿ ನಮ್ಮಲ್ಲಿನ ಸ್ಥಳೀಯವಾಗಿ ಸುಧಾರಿತ ತಳಿಗಳ ಪ್ರಸರಣದ ಪರಿಣಾಮವಾಗಿತ್ತು.

ಹಸಿರು ಕ್ರಾಂತಿಗೆ ಬೇಕಾದ ಅವಶ್ಯಕತೆಗಳು:

- * ನೀರಾವರಿ
- * ರಾಸಾಯನಿಕ ಗೊಬ್ಬರಗಳು
- * ಬಂಡವಾಳೆ
- * ಕೃಷಿ ವಿಸ್ತರಣೆ ಸೇವೆಗಳು
- * ಅಳವಡಿಕೆದಾರರ ವರ್ತನೆ

ಹಸಿರು ಕ್ರಾಂತಿಯ ಸಮಸ್ಯೆಗಳು:

- * ಕೆಲವೇ ರಾಜ್ಯಗಳಿಗೆ ಸೀಮಿತ.
- * ಕೆಲವೇ ಆಹಾರ ಧಾನ್ಯಗಳಿಗೆ ಸೀಮಿತ – ಗೋಧಿ, ಭತ್ತ.
- * ಕ್ರೀಮಿನಾಶಕ, ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಪರಿಸರ ಮಾಲೆನ್ಯ.
- * ಮಣ್ಣಿನ ಸಾರ, ಘಲವತ್ತತೆ ನಾಶ.
- * ಸುಸ್ಥಿರತೆ ನಾಶ.

ಶೈತ ಕ್ರಾಂತಿ (White revaluation):

ಭಾರತವು ಹಾಲಿನ ಉತ್ಪಾದನೆಯಲ್ಲಿ ಸಾಧಿಸಿರುವ ಅಪಾರ ಪ್ರಗತಿಯನ್ನು ಶೈತ ಕ್ರಾಂತಿ ಎಂದು ಕರೆಯಲಾಯಿತು. ಭಾರತವು ಹೈನುಗಾರಿಕೆಯಲ್ಲಿ ಸಾಧಿಸಿರುವ ಅಭಿವೃದ್ಧಿ ಮಹತ್ತರವಾದುದು. ಕ್ಷೇರೋಧ್ಯಮದ ಅಭಿವೃದ್ಧಿಗೆ ಭಾರತವು ಕ್ರಿಯೋಂಡಿರುವ 'ರಾಷ್ಟ್ರೀಯ ಸಮಗ್ರ ಕ್ಷೇರೋಧ್ಯಮ ಅಭಿವೃದ್ಧಿ ಯೋಜನೆ'ಯು ಪ್ರಪಂಚದಲ್ಲಿಯೇ ದೊಡ್ಡದು. ಈ ಯೋಜನೆಯಲ್ಲಿ ಕೋಟ್ಯಾಂತರ ಹಾಲು ಉತ್ಪಾದಕರ ಜೀವನ ಮಟ್ಟವನ್ನು ಹೆಚ್ಚಿಸುವ ಸಾಧನವಾಗಿ ಕಾರ್ಯಗತಗೊಳಿಸಲಾಗಿದೆ. ಇದಕ್ಕಾಗಿ 26 ವರ್ಷಗಳ ಸುಧೀಫಾರ್ಮದಿಯ ಆಪರೇಷನ್ ಪ್ಲಡ್ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವಿಶ್ವಭಾಗಾಂಕಿನ ಸಹಾಯಧನವನ್ನು ಭಾರತವು ಪ್ರಪಂಚದಲ್ಲಿ ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಪಡೆಯುವರಂತೆ ಬಳಸಲಾಯಿತು. ಬಹುತೇಕ ಜಡವಾಗಿ ಉಳಿದಿದ್ದ ಹೈನುಗಾರಿಕೆ ಉದ್ಯಮವನ್ನು ಕ್ರಿಯಾಶೀಲಗೊಳಿಸಿ, ಅಭಿವೃದ್ಧಿ ಪಡೆದಲ್ಲಿ ಮುಂದುವರಿಯಲು ಕಾರ್ಯಕ್ರಮವನ್ನು 1970ರಲ್ಲಿ ಆರಂಭಿಸಿತು. ಇದು ಗ್ರಾಮೀಣ ಅಭಿವೃದ್ಧಿ ಹಾಗೂ ಮುಹಿಳಾ ಸಬಲೀಕರಣ ಮಾರ್ಗವಾಗಿ ಪರಿಣಮಿಸಿತು.

3 ಹಂತಗಳಲ್ಲಿ ಶೈತ ಕ್ರಾಂತಿ ನಡೆದಿದೆ. ಅವುಗಳು-

- * 1970–1980
- * 1981–1985
- * 1985–1996

ದೇಶದ ಕ್ಷೀರ ಕ್ರಾಂತಿ ಹಸಿರು ಕ್ರಾಂತಿಯ ಒಂದು ಭಾಗವಾಗಿ ಅಭಿವೃದ್ಧಿಯನ್ನು ಹೊಂದಿದೆ. 1991ರಿಂದ 2001ರ ಅವಧಿ ಭಾರತದ ಹಾಲಿನ ಉತ್ಪಾದನೆಯ ಅಭಿವೃದ್ಧಿಯ ಪರ್ವತಾಲ. ಈ ಅವಧಿಯಲ್ಲಿ ದೇಶವು ಪ್ರಪಂಚದಲ್ಲಿ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಿತು. ಆಪರೇಷನ್ ಪ್ಲಡ್ ಕ್ಷೀರ ಕ್ರಾಂತಿಗೆ, ಶೈತ ಕ್ರಾಂತಿಗೆ ಕಾರಣವಾಯಿತು. 2013ರಲ್ಲಿ ಭಾರತವು ಉತ್ಪಾದಿಸಿದ ಹಾಲಿನ ಪ್ರಮಾಣ 132.4 ದಶಲಕ್ಷ ಟನ್‌ಗಳಾಗಿದ್ದು, ತಲಾವಾರು ಹಾಲಿನ ದೋರೆಯುವಿಕೆ 290 ಗ್ರಾಂಗಳಷ್ಟಿದೆ. ಭಾರತದ ಅಪೋಷಿಕತೆಯನ್ನು ಹೊಗಲಾಡಿಸುವುದರಲ್ಲಿ ಹಾಲಿನ ಪಾತ್ರ ಅತಿ ಮುಖ್ಯವಾದದ್ದು. ಹಾಲಿನ ಉತ್ಪಾದನೆ ಇತರ ಎಲ್ಲಾ ಬೆಳೆಗಳಿಗಿಂತಲೂ

ಹೆಚ್ಚಿ ವ್ಯಾಪಕವಾಗಿ ದೇಶದಲ್ಲಿ ಹಂಚಿಕೆಯಾಗಿದೆ. ಉತ್ತರ ಪ್ರದೇಶವು ಹಾಲೀನ ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ರಾಜ್ಯಗಳ ಮಹಿಳಾ ಸಬಲೀಕರಣದಲ್ಲಿ ಹೆಚ್ಚಿನುಗಾರಿಕೆಯು ಅತಿ ಮುಖ್ಯವಾಗಿದೆ.

ಹಳದಿ ಕ್ರಾಂತಿ (Yellow Revolution):

ಭಾರತವು ಪ್ರಪಂಚದಲ್ಲಿ ಎಣ್ಣೆಕಾಳುಗಳ ಕ್ಷೇತ್ರದಲ್ಲಿ ಮಾತ್ರವಲ್ಲದೆ ಉತ್ಪಾದನೆಯಲ್ಲಿಯೂ ಮೊದಲ ಸ್ಥಾನವನ್ನು ಹೊಂದಿದೆ. ಆದರೂ ಇಂದಿಗೂ ಭಾರತದಲ್ಲಿ ಎಣ್ಣೆಕಾಳುಗಳ ಉತ್ಪಾದನೆ ಹಾಗೂ ಆಂತರಿಕ ಮಾರುಕಟ್ಟೆಗಳ ನಡುವೆ ಅಂತರವಿರುವುದು. ಇದರಿಂದ ಇಂದಿಗೂ ಭಾರತವು ಬೇಡಿಕೆಯ ಶೇ.50ರಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಖಾದ್ಯತೈಲದ ಆಮದನ್ನು ತಪ್ಪಿಸಲು ವಿಶೇಷ ಕಾರ್ಯಕ್ರಮವನ್ನು ರೂಪಿಸಿ ಇವುಗಳ ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜನ ನೀಡಲಾಯಿತು. ಇದೇ ಟೆಕ್ನಾಲಜಿ ಮಿಷನ್ ಫಾರ್ ಆಯಿಲ್ ಸೀಡ್ಸ್ ಮೇಲುಡಕ್ಸ್‌ನ್ ಇದರಿಂದ ಎಣ್ಣೆಕಾಳುಗಳು ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಯಿತು. ಇದನ್ನೇ 'ಹಳದಿ ಕ್ರಾಂತಿ' ಎಂದು ಕರೆಯಲಾಯಿತು. ಭಾರತದಲ್ಲಿ ಆಹಾರ ಧಾನ್ಯಗಳನ್ನು ಹೊರತುಪಡಿಸಿದರೆ ಎಣ್ಣೆಕಾಳುಗಳನ್ನು ವಿಸ್ತಾರವಾದ ಕ್ಷೇತ್ರದಲ್ಲಿ ಬೆಳೆಯಲಾಗುವುದು. ಸಮಗ್ರ ಸಾಗುವಳಿ ಕ್ಷೇತ್ರದ ಶೇ.14.9 (2014)ರಷ್ಟು ಕ್ಷೇತ್ರವನ್ನು ಎಣ್ಣೆಕಾಳುಗಳು ಒಳಗೊಂಡಿದೆ. ಪ್ರಪಂಚದ ಒಟ್ಟು ಎಣ್ಣೆಕಾಳುಗಳ ಕ್ಷೇತ್ರದ ಶೇ.14.9 (2014)ರಷ್ಟು ಕ್ಷೇತ್ರವನ್ನು ಎಣ್ಣೆಕಾಳುಗಳು ಒಳಗೊಂಡಿದೆ. ಪ್ರಪಂಚದ ಒಟ್ಟು ಎಣ್ಣೆಕಾಳುಗಳ ಕ್ಷೇತ್ರದ ಶೇ.19ರಷ್ಟನ್ನು ಒಳಗೊಂಡಿರುವ ಭಾರತವು ಪ್ರಪಂಚದ ಎಣ್ಣೆಕಾಳುಗಳ ಶೇ.9ರಷ್ಟನ್ನು ಉತ್ಪಾದಿಸುವುದು.

ನೀಲಿ ಕ್ರಾಂತಿ:

ಮೀನುಗಾರಿಕೆಯ ಉತ್ಪನ್ನಗಳು ಇಂದು ಭಾರತದ ಮುಖ್ಯ ರಫ್ತಿನ ವಸ್ತುಗಳಲ್ಲಿಂದಾಗಿದೆ. ಇದರಿಂದ ಭಾರತವು ಗಳಿಸುತ್ತಿರುವ ವಿದೇಶಿ ವಿನಿಮಯ ಅಪಾರ. ಭಾರತವು ಸಾಗರೋತ್ಸನ್ಯಗಳ ರಫ್ತಿನಿಂದ 2013–14ರಲ್ಲಿ 10 ಲಕ್ಷ ಟನ್ ಮೀನನ್ನು ರಫ್ತು ಮಾಡಿ 306/7 ಕೋಟಿ ರೂ. ವಿದೇಶಿ ವಿನಿಮಯವನ್ನು ಗಳಿಸಿದೆ. ಇದು ಭಾರತದ ಒಟ್ಟು ರಫ್ತಿನ ಗಳಿಕೆಯ ಶೇ.1.6ರಷ್ಟಿದೆ. ಇದರಿಂದ ಅಭಿವೃದ್ಧಿಯಾಗುತ್ತಿರುವ ಭಾರತದ ಆರ್ಥಿಕ ವಲಯಗಳಲ್ಲಿ ಮೀನುಗಾರಿಕೆ ಅತಿ ಮುಖ್ಯವಾದದ್ದು. ಅಲ್ಲದೇ ಮೀನುಗಾರಿಕೆ, ಮೀನು ಸಾಕಾರೆಕೆ ಮಾರಾಟ ಹಾಗೂ ಸಾಗರೋತ್ಸನ್ಯಗಳನ್ನು ಅವಲಂಬಿಸಿದ ಉದ್ದೇಶಗಳು ಅಪಾರ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಭಾರತವು ಮೀನುಗಾರಿಕೆ ಮತ್ತು ಮೀನಿನ ಸಾಕಾರೆಕೆಯಲ್ಲಿ ಇಂದು ಅಪಾರ ಪ್ರಗತಿಯನ್ನು ಸಾಧಿಸಿದ್ದು, ಇದನ್ನು ನೀಲಿ ಕ್ರಾಂತಿ ಎಂದು ಕರೆಯಲಾಗಿದೆ.

ಭಾರತದ ಸಾಗರ ಹಾಗೂ ಒಳನಾಡಿನ ಜಲಭಾಗಗಳಲ್ಲಿ ಸುಮಾರು 1800 ಬಗೆಯ ಮೀನುಗಳನ್ನು ಒಳಗೊಂಡಿದೆಯೆಂದು ಅಂದಾಜು ಮಾಡಲಾಗಿದೆ. ಇವುಗಳಲ್ಲಿ ಕೆಲವು ಜಾತಿಯ ಮೀನುಗಳನ್ನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಸಾಗರದ ಮೀನುಗಳನ್ನು ಹದಿಸ್ತೇದು ವಿಧಗಳ ಹಾಗೂ ಒಳನಾಡಿನ ಮೀನುಗಳನ್ನು 2 ವಿಧಗಳಾಗಿ ವಿಂಗಡಿಸಿರುವರು. ಭಾರತವು ನಿರ್ವಹಿಸುತ್ತಿರುವ ಮೀನುಗಾರಿಕೆಯನ್ನು ಈ ಕೆಳಕಂಡಂತೆ ಮೂರು ವಲಯಗಳಾಗಿ ವಿಂಗಡಿಸಬಹುದು. ಅವುಗಳೆಂದರೆ:

- * ಸಾಗರೀಕ ಮೀನುಗಾರಿಕೆ
- * ಒಳನಾಡಿನ ಮೀನುಗಾರಿಕೆ
- * ಹಿನ್ನೀರಿನ ಹಾಗೂ ಉಪ್ಪನೀರಿನ ಮೀನು ಸಾಗಾರೆಕೆ

ಸಾವಯವ ಕೃಷಿ:

ಸಾವಯವ ಕೃಷಿಯು ಮಣ್ಣ, ಸಸ್ಯ, ಸಾಕು ಪ್ರಾಣಿಗಳು, ಕೀಟ, ರ್ಯಾತ ಮುಂತಾದ ಅಂಶಗಳನ್ನು ಪರಸ್ಪರ ಮೂರಕವಾಗಿ ಒಳಗೊಂಡಿರುವ ಜೈವಿಕ ತತ್ವಗಳನ್ನು ಅನುಸರಿಸುವ ಒಂದು ಕೃಷಿ ವ್ಯವಸ್ಥೆಯಾಗಿದೆ. ಸಾವಯವ ಕೃಷಿಯನ್ನು ಸಾಮಾನ್ಯವಾಗಿ ಒಂದು ಸುಸ್ಥಿರ ವ್ಯವಸ್ಥೆಯೆಂದು ಪರಿಗಣಿಸಲಾಗಿದೆ. ಕೃಷಿಯಲ್ಲಿ ಸುಸ್ಥಿರತೆ ಎಂಬ ಪದವನ್ನು ಮೂಲಭೂತವಾಗಿ ಪರಿಸರದ ಗುಣಮಟ್ಟವನ್ನು ಹೇಜ್ಜಿಸಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಮಾನವನ ಅಗತ್ಯತೆಗಳನ್ನು ಮೂರ್ಖೆಸುವ ಒಂದು ಸಫಲ ಕೃಷಿ ನಿರ್ವಹಣೆ ಸುಸ್ಥಿರತೆ.

ಸಾವಯವ ಕೆಲವು ಪ್ರಮುಖ ಧ್ವನಿಕೋಣಗಳು:

ಹೊರಗಿನಿಂದ ಮೋಷಕಾಂಶಗಳನ್ನು ಸರಬರಾಜು ಮಾಡುವ ಬದಲು ಲಭ್ಯವಿರುವ ಮೋಷಕಾಂಶಗಳನ್ನು ಮನುಷ್ಯರಿಂದ ಮಾಡುವುದು. ಮಣ್ಣ ಮತ್ತು ನೀರನ್ನು ರಾಸಾಯನಿಕವಾಗಿ ಪ್ರಮಾಣಿತಗೊಳಿಸಿದರುವುದು. ಜೀವ ವೈವಿಧ್ಯತೆಯನ್ನು ಉತ್ತೇಜಿಸುವುದು. ಮಣ್ಣನ ಘಲವತ್ತತೆಯನ್ನು ಉತ್ತಮಗೊಳಿಸಿ ಸಾವಯವ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸುವುದು. ಮಣ್ಣನ ಸವಕಳಿಯನ್ನು ತಪ್ಪಿಸುವುದು. ಜಾನುವಾರು ಸ್ವೇಂದಿ ಪಶುಸಂಗೋಪನ ವ್ಯವಸ್ಥೆಯನ್ನು ಹೊಂದುವುದು. ಮನುಷ್ಯರಿಂದ ಯೋಗ್ಯವಾದ ಶಕ್ತಿಯ ಮೂಲಗಳನ್ನು ಬಳಸಿ ಮಾಡುವುದು.

ಸಾವಯವ ಕೃಷಿಯ ಲಾಭದಾಯಕ ಅಂಶಗಳು:

- * ಮಣ್ಣನ ಸಂರಕ್ಷಣೆ ಮತ್ತು ಘಲವತ್ತತೆಯ ನಿರ್ವಹಣೆ
- * ನೀರಿನ ಕಡಿಮೆ ಪ್ರದೂಷಣೆ
- * ಉಪಯುಕ್ತ ಜೀವಿಗಳ ಜೀವ ಪರಿಸರ ಸರಪಳಿಯ ವ್ಯವಸ್ಥೆಯ ಸಂರಕ್ಷಣೆ
- * ಸಾಕು ಪ್ರಾಣಿಗಳ ಉತ್ತಮ ನಿರ್ವಹಣೆ
- * ಉತ್ತಮ ಜೀವ ವೈವಿಧ್ಯತೆ ಹಾಗೂ ಭೂ ಮೇಲ್ಮೈನ ಸುಧಾರಣೆ
- * ನವೀಕರಿಸಲಾಗದ ಸಂಪನ್ಮೂಲಗಳ ಹಾಗೂ ಶಕ್ತಿ ಸಂಪನ್ಮೂಲಗಳ ಕನಿಷ್ಠ ಬಳಕೆ
- * ಪ್ರಾಣಿಜನ್ಯ ವಸ್ತುಗಳಲ್ಲಿ ಕೀಟನಾಶಕಗಳ ಕಡಿಮೆ ಪ್ರಮಾಣದ ಬಳಕೆ
- * ಉತ್ಪನ್ನದ ಉತ್ತಮ ಗುಣಮಟ್ಟ

ಜಮೀನಿನಲ್ಲಿ ಸಾವಯವ ಕೃಷಿಯಲ್ಲಿನ ಇತ್ತೀಚಿನ ಬದಲಾವಣೆಗಳು:

ಶತಮಾನಗಳಿಂದ ಅನುಸರಿಸಿಕೊಂಡು ಒಂದ ಬೇಸಾಯ ಪದ್ಧತಿಯು ಬದಲಾಗಿ ಈ ಶತಮಾನದ ಉತ್ತರಾಧಿಕಾರಿಗಳಿಂದ ರಾಸಾಯನಿಕ ಗೊಬ್ಬರದ ಬಳಕೆಯ ನಂತರ ಬೇಸಾಯದಲ್ಲಿ ಬದಲಾವಣೆಗಳು ಕಂಡು ಬಂದವು. ಅದರಂತೆ ಜೊತೆಯಲ್ಲಿಯೇ ಅಧಿಕ ಇಳಿವರಿ ನೀಡುವ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯು ಹೆಚ್ಚಿತ್ತು ಬಂದಿತು. ಕೇವಲ 2-3 ದಶಕಗಳಲ್ಲೇ ಇದರ ದ್ವಾರಾ ಮಾತ್ರ ತೆಲಿಯಿತ್ತಿದೆ. ಕೃಷಿ ಭೂಮಿಯು ನಿರ್ಜೀವವಲ್ಲ ಅದು ಹಲವು ಬಿಲಿಯನ ಸೂಕ್ತ ಜೀವಿಗಳ ತಾಣವಾಗಿದೆ. ಸಾವಯವ ಗೊಬ್ಬರಗಳನ್ನು ಉಪಯೋಗಿಸುತ್ತಿದ್ದರೆ, ಇವುಗಳ ಸಂಖ್ಯೆಯು ವೃದ್ಧಿಸಿ, ಮಣ್ಣನ ಘಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಎಲ್ಲಿ ಸಾವಯವ ಗೊಬ್ಬರದ ಉಪಯೋಗ ಇಲ್ಲವೋ ಅಥವಾ ದಿನೇ ದಿನೇ ಇವುಗಳ ಬಳಕೆಯ ಪ್ರಮಾಣ ಕಡಿಮೆಯಾಗುತ್ತಾ ಬಂದು ಅದರ ಬದಲು ಹೆಚ್ಚಿ ಹೆಚ್ಚಿ ರಾಸಾಯನಿಕ ಗೊಬ್ಬರಗಳ ಬಳಕೆ ಬಂದಿದೆಯೋ ಅಲ್ಲಿಯ ಭೂಮಿ ನಿರ್ಜೀವವಾಗುತ್ತದೆ. ನೈಸರ್ಗಿಕ ಬೇಸಾಯದಲ್ಲಿ ಮುಣ್ಣಿನ ಘಲವತ್ತತೆಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ.

ಬದಲಾಗುತ್ತಿರುವ ಬೇಳೆ ಪರಿವರ್ತನೆ, ಬೇಸಾಯ ಪದ್ಧತಿ. ಹವಾಗುಣ, ನೀರು ಮತ್ತು ಸಸ್ಯ ಸಂಪನ್ಮೂಲ ಎಲ್ಲವನ್ನೂ ಒಳಗೊಂಡ ಸುವ್ಯವಸ್ಥೆಯ ರೂಪದಲ್ಲಿ ಇಳುವರಿಯ ಮಟ್ಟವನ್ನು ಸದಾ ಕಾಪಾಡಿಕೊಂಡು ಬರುವ ಒಂದು ಪದ್ಧತಿಯೇ ನೈಸಿರ್ಕ ಬೇಸಾಯಕ್ಕೆ ಮೂಲಾಧಾರವು ಸಾವಯವ ಗೊಬ್ಬರವಾಗಿದ್ದು, ಈಗ ಒದಗಿಸುತ್ತಿರುವ ಸಾವಯವ ಗೊಬ್ಬರದಲ್ಲಿ ಹಲವಾರು ಮಾನ್ಯತೆಗಳಿವೆ. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ / ಯಾವುದೇ ಪ್ರಾಣಿ ಮತ್ತು ಸಸ್ಯ ಮೂಲಗಳಿಂದ ಸಂಗ್ರಹಿಸಿದ ಗೊಬ್ಬರದ ಉಪಯೋಗ ಮುಕ್ಕಾಲು ಭಾಗಕ್ಕೂ ಮಿಗಿಲಾಗಿ ಮೋಲಾಗುತ್ತದೆ. ಎಲ್ಲಾ ಮೂಲಗಳಿಂದ ದೊರೆಯುವ ಸಾವಯವ ವಸ್ತುಗಳನ್ನು ಸಂಗ್ರಹಿಸಿ ವೃಜಾಳಿಕವಾಗಿ ಕಾಂಪೋಸ್ಟ್ ಮಾಡಿ ಸಕಾಲದಲ್ಲಿ ಉಪಯೋಗಿಸಿದ ಅದರ ಸಂಪೂರ್ಣ ಉಪಯೋಗದಿಂದ ಬೇಳೆ ಸಮೃದ್ಧಿಗೊಂಡು ಭೂಮಿಯ ಫಲವತ್ತೆಯನ್ನು ಕಾಪಾಡಿಕೊಳ್ಳುವಲ್ಲಿ ಅನುಕೂಲವಾಗುತ್ತದೆ.

ಸಾವಯವ ಕೃಷಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಏನೆಂದರೆ ವಿವಿಧ ಬೇಳೆಗಳ ಮೀಶ್ ಬೇಸಾಯ ಅಥವಾ ಪಯಾರ್ಯ ಬೇಳೆಗಳನ್ನು ಅಳವಡಿಸಿಕೊಳ್ಳುವುದಕೆ. ಭಾರತದಲ್ಲಿ ಇದೇನೂ ಹೊಸ ಪದ್ಧತಿಯಲ್ಲ. ಯಾವ ಬೇಳೆಯ ಜೊತೆ ಏನು ಬೇಳೆದರೆ ಭೂಮಿಯ ಫಲವತ್ತತೆ ಹೆಚ್ಚಿತ್ತದೆ, ಇಳುವರಿ ಹೆಚ್ಚಾಗುತ್ತದೆ ಎನ್ನುವ ಮಾಹಿತಿ ಈಗ ಸಾಕಷ್ಟು ದೊರೆತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ನೈಸಿರ್ಕ ಬೇಸಾಯ / ಸಾವಯವದ ಕಡೆಗೆ ಮನವೊಲಿಸುತ್ತಿರುವುದು, ರಾಸಾಯನಿಕ ಕಲ್ಲುಪವಿಲ್ಲದ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ. ರಾಸಾಯನಿಕ ಗೊಬ್ಬರಗಳಿಂದ ಬೇಳೆದ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ. ರಾಸಾಯನಿಕ ಗೊಬ್ಬರಗಳಿಂದ ಬೇಳೆದ ಆಹಾರ ಸೇವನೆಯಿಂದ ಹಲವಾರು ದ್ಯುಹಿಕ ದುರುಪತಿಗಳು ಉಂಟಾಗುತ್ತವೆ. ನೈಸಿರ್ಕ ವಾಗಿ ಬೇಳೆದ ಆಹಾರದ ಬೇಳೆಗಳಿಗೆ ಆರ್ಥಿಕ ಬೆಲೆ ತೆತ್ತು ಉಪಯೋಗಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಿತ್ತದೆ.

ಸಾವಯವ ಕೃಷಿಗೆ ಪ್ರಸ್ತುತದಲ್ಲಿ ವಿಶೇಷ ಸ್ಥಾನವನ್ನು ಕೊಡಲಾಗಿದೆ. ಏಕೆಂದರೆ ಭೂಮಿಯ ಉತ್ಪಾದತ್ಯಯ ಸಾಮಾಜಿಕವು ಕುಂತಿತವಾಗುವುದನ್ನು ತಡೆಗಟ್ಟಲು ಸಾವಯವ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಅತಿ ಹೆಚ್ಚಿನ ವಿಚಿನ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳನ್ನು ನಿಯಂತ್ರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಅತಿ ಅವಶ್ಯಕವಾಗಿದೆ. ಎರಡನೆಯದಾಗಿ ಪರಿಸರದ ಸಂರಕ್ಷಣೆಗಾಗಿ ಭೂಮಿ, ನೀರು ಮತ್ತು ಗಾಳಿ ಇವುಗಳ ಮಾಲಿನ್ಯವನ್ನು ತಡೆಗಟ್ಟಿವುದು ಮನುಷ್ಯನ ಆಧ್ಯ ಕರ್ತವ್ಯವಾಗಿದೆ. ಭೂ ಸಂಪತ್ತು ಮತ್ತು ಮಣ್ಣಿನ ಗುಣಧರ್ಮಗಳನ್ನು ಅರಿತುಕೊಳ್ಳುವುದು ಉತ್ತಮ ವ್ಯವಸಾಯ ಕ್ಷೇತ್ರಗಳಲ್ಲಿ ದಿಸೆಯಲ್ಲಿ ಮುಖ್ಯವಾದ ಹೆಚ್ಚಿಯಾಗಿದೆ. ಭೌತಿಕ ಹಾಗೂ ರಾಸಾಯನಿಕ ಗುಣಧರ್ಮಗಳನ್ನೂ ಮಾತ್ರವಲ್ಲದೇ ಮಣ್ಣಿನ ಜ್ಯೋತಿಕ ಗುಣಗಳನ್ನು ತಿಳಿದು ಫಲವತ್ತತೆಯ ನಿಶ್ಚಿ ಹೋಗದಂತೆ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಉಪಯೋಗಿಸುವುದು ಸಾವಯವ ಕೃಷಿಯ ಸಾರಾಂಶವಾಗಿದೆ.

ಸಾವಯವ ಗೊಬ್ಬರ ರಹಿತ ಕೃಷಿಯಲ್ಲಿ ಆಮ್ಲಜನಕದ ಕೊರತೆಯು ಕಂಡುಬಂದು ಸಸ್ಯಗಳ ಬೇರು ಬೇಳೆವಳಿಗೆಯು ಕುಂದುತ್ತದೆ. ಸಾವಯವ ಗೊಬ್ಬರಗಳೇ ಅನುಕೂಲಕರ, ಏಕೆಂದರೆ ಅದರಲ್ಲಿ ಅರ್ಥಿಕ ಪ್ರಮಾಣದಲ್ಲಿ ಬೇಕಾಗುವ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಹಾಗೂ ಪೋಟ್‌ಫಾಷಿಯಂ ಜೊತೆಗೆ ಅಲ್ಲ ಪ್ರಮಾಣದಲ್ಲಿ ಆದರೆ ಬಹು ಮುಖ್ಯವಾಗಿ ಬೇಕಾದ ಇತರ ಪೋಷಕಾಂಶಗಳು ಇರುತ್ತವೆ.

ಸಾವಯವ ಕೃಷಿಯ 4 ತತ್ವಗಳು:

- * ಮಣ್ಣಿನ ಆರೋಗ್ಯ ಕಾಪಾಡುವುದು
 - * ಮಣ್ಣಿಗೆ ಪೋಷಕಾಂಶ ಮಾರ್ಪಣವುದು
 - * ಮಣ್ಣಿನ ಭೌತಿಕ ಹಾಗೂ ರಾಸಾಯನಿಕ ಗುಣಧರ್ಮಗಳನ್ನು ಕಾಯ್ದುಕೊಳ್ಳುವುದು
 - * ಮಣ್ಣಿನಲ್ಲಿ ನಡೆಯುವ ಜ್ಯೋತಿಕ ಶ್ರೀಯೆಗಳು ನಿರಂತರವಾಗಿ ಚಟುವಟಿಕೆಯುಕ್ತವಾಗಿರುವುದು.
- ಸಾವಯವ ಕೃಷಿಯ ಮಹತ್ವವು ಮನುಷ್ಯ ಮತ್ತು ಪ್ರಾಣಿ ಸಂಕುಲದ ಆರೋಗ್ಯವನ್ನು ರಕ್ಷಿಸುವುದರಲ್ಲಿದೆ.

ಈ ಎಲ್ಲಾ ವಿಧಾನಗಳಿಂದ ಉತ್ಪಾದಕತೆ ಸ್ವಲ್ಪ ಕಡಿಮೆಯಿದ್ದರೂ ಆರೋಗ್ಯದಾಯಕವಾದ ಸಾರ್ಥಕ ಕೃಷಿಯಿಂದ ಬೆಳೆದ ಧಾನ್ಯ, ಹಣ್ಣ ಹಂಪಲುಗಳನ್ನು ಬೆಳೆಯಲು ರೈತರು ಗಮನ ಹರಿಸಬೇಕಾಗಿದೆ.

ಭಾರತದ ವ್ಯವಸಾಯದ ಬದಲಾವಣೆಯ ದೃಶ್ಯಾವಳಿ:

- * ಹಸಿರು ಕ್ರಾಂತಿ ಪರಿಣಾಮಗಳು, ನಿತ್ಯ ಹಸಿರು ಕ್ರಾಂತಿ ಪರಿಭಾವನೆ.
- * ರಾಸಾಯನಿಕ ಗೊಬ್ಬರದ ಬಳಕೆ – ಜ್ಯೋವಿಕ ಗೊಬ್ಬರ.
- * ನೀರಾವರಿ ವಿಸ್ತರಣೆ ಮತ್ತು ನಿರ್ವಹಣೆ.
- * ಸುಧಾರಿತ ಬೀಜದ ಬಳಕೆ – ಅಂಗಾಂಶ ಕೆಸಿ.
- * ಬೇಸಾಯದಲ್ಲಿ ವೈವಿಧ್ಯತೆ.
- * ಇತ್ತೀಚಿನ ಪ್ರವೃತ್ತಿಗಳು – ಜ್ಯೋವಿಕ ಕೃಷಿ, ಜ್ಯೋವಿಕ ತಾಂತ್ರಿಕತೆ.

ವ್ಯವಸಾಯ ಉಪವೃತ್ತಿಗಳು:

- * ಶೈತ ಕ್ರಾಂತಿ
- * ಜೀನು ಸಾಕಾಣ – Apiculture
- * ಪುಷ್ಟಿ ಕೃಷಿ – Floriculture
- * ಮೀನು ಸಾಕಾಣಿಕೆ – Aquee culture
- * ಅರಣ್ಯ ಕೃಷಿ – Agri Forestry
- * ಒಣಭೂಮಿ ಪ್ರದೇಶಾಭಿವೃದ್ಧಿ
- * ಜಲಾನಯನ ಪ್ರದೇಶಾಭಿವೃದ್ಧಿ

ಕ್ಯೇ ತೋಟದ ಬೆಳಿಗಳ ಉತ್ಪಾದನೆಯಲ್ಲಿ ಭಾರತವು ಪ್ರಪಂಚದ ಅತಿ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದು, ಇವುಗಳ ರಘು ಮಾಡುತ್ತಿದೆ. ಇದನ್ನೇ ‘ಸುವರ್ಣ ಕ್ರಾಂತಿ’ ಎಂದು ಕರೆಯಲಾಗಿದೆ. ಜಾಗತಿಕರಣ ಮತ್ತು ಗ್ರಾಮೀಣತ್ವ ನೀತಿಗಳಿಂದಾಗಿ ಭಾರತದ ವ್ಯವಸಾಯವು ಸ್ವಧಾರತ್ವಕವಾಗಿ ರೂಪಗೊಳ್ಳುವುದು ಅವಶ್ಯಕವಾಗಿದೆ. ಭಾರತದ ಬೇಸಾಯವು ಸಾಂಪ್ರದಾಯಿಕ ಪೊರೆ ಕಳಚಿ ವಾರೀಜ್ಞ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ವ್ಯವಸಾಯವು ಈ ವೈವಿಧ್ಯತೆಗಳಿಂದ ಲಾಭದಾಯಕವಾಗಿ ಪರಿಣಾಮಿಸುತ್ತಿದ್ದು ದೊಡ್ಡ ಕಂಪನಿಗಳು ಸಹ ಬಂಡವಾಳವನ್ನು ಹೊಡಿ ವ್ಯವಸಾಯವನ್ನು ಕೈಗೊಳ್ಳುತ್ತಿದೆ. ಮೊರ್ಣ ಪ್ರಮಾಣದ ಈ ವಾರೀಜ್ಞ ಮಾದರಿಯ ಬೇಸಾಯವನ್ನು ಅಗ್ರಿ ಬಿಸ್‌ನೆಸ್ ಎಂದು ಕರೆಯಲಾಗಿದೆ.

ಇತ್ತೀಚಿನ ಪ್ರವೃತ್ತಿಗಳು (Recent trends):

ಭಾರತದ ಬೇಸಾಯವು ಈಗಾಗಲೇ ವಿವರಿಸಿರುವಂತೆ ಅಭಿವೃದ್ಧಿಯ ವಿವಿಧ ಮಜಲುಗಳಲ್ಲಿದೆ. ಸಾಂಪ್ರದಾಯಿಕ ಲಕ್ಷಣಗಳಿರುವಂತೆಯೇ ಅಧ್ಯಾತ್ಮಿಕ ಬೇಸಾಯದ ಎಲ್ಲಾ ಲಕ್ಷಣಗಳನ್ನು ಇದು ಒಳಗೊಂಡಿದೆ. ಬೇಸಾಯದ ವೈವಿಧ್ಯತೆಗಳು ಹಾಗೂ ನಿತ್ಯ ಹಸಿರು ಕ್ರಾಂತಿಯ ಲಕ್ಷಣಗಳು ಈಗಾಗಲೇ ಕಂಡುಬರುತ್ತಿವೆ. ಅದರಲ್ಲಿ ಪ್ರಮುಖವಾದ 2 ಪ್ರಥಾನ ಲಕ್ಷಣಗಳಿವೆ. ಅವುಗಳು –

- * ಜೈವಿಕ ಕೃಷಿ
- * ಜೈವಿಕ ತಾಂತ್ರಿಕತೆ

ಜೈವಿಕ ಕೃಷಿ:

ಪ್ರಸ್ತುತ ನಾವು ಪೌಷ್ಟಿಕ ಆಹಾರ ಹಾಗೂ ಆರೋಗ್ಯಕರ ಆಹಾರದ ಉತ್ಪಾದನೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ರೀತಿಯಾದ ಆರೋಗ್ಯಕರ ಆಹಾರ ಉತ್ಪಾದನೆಗಳಲ್ಲಿ ‘ಪರಿಸರ ಮಾರಕ ಕೃಷಿ’ ಅಶ್ವರೂಪ ಪ್ರಮುಖವಾದುದು. ಆಧುನಿಕ ರಾಸಾಯನಿಕ ಗೊಬ್ಬರ ಆಧಾರಿತ ಕೃಷಿಗೆ ಬದಲಾಗಿ ಸಾವಯವ ವಸ್ತುಗಳಾದ ಪರುಗಳ ಸಗಣಿ, ಗೊಬ್ಬರ ಹಿಂಡಿ, ಹಸಿರು ಗೊಬ್ಬರ, ಹಿಕ್ಕೆ, ಸಸ್ಯಗಳ ಅವಶೇಷ ಮೊದಲಾದವುಗಳನ್ನು ಬಳಕೆ ಮಾಡಿ ನಿರ್ವಹಿಸುವ ವ್ಯವಸಾಯವನ್ನು ಪರಿಸರ ಪೂರಕ ಬೇಸಾಯವೆನ್ನುವರು. ದ್ವಿದಳ ಧಾನ್ಯಗಳನ್ನು ಬೆಳೆದು ಮಣಿನ ಫಲವತ್ತತೆ ಕಾಪಾಡುವುದು, ಹಸಿರು ಗೊಬ್ಬರ, ಬೆಳೆಗಳ ಪರ್ಯಾಯ, ಜೈವಿಕ ಗೊಬ್ಬರ, ಜೈವಿಕ ಕ್ರಿಮಿ, ಕೀಟನಾಶಕ (ಉದಾ: ಬೇವಿನ ಎಣ್ಣೆ) ಮೊದಲಾದವುಗಳನ್ನು ಬಳಸಿ ಉತ್ಪಾದನೆಯ ಮಟ್ಟವನ್ನು ಕಾಪಾಡುವುದು ಮುಂತಾದವುಗಳನ್ನು ಸಹ ಜೈವಿಕ ಕೃಷಿಯು ಒಳಗೊಂಡಿದೆ. ಇವುಗಳು ಸುಲಭವಾಗಿ ನಶಿಸಿ ಕೊಳೆಸಲ್ಪಟ್ಟ ಮಣಿನಲ್ಲಿ ಬೆರೆಯುತ್ತವೆ.

ಇದರಿಂದ ಪರಿಸರವು ನಾಶಗೊಳ್ಳದೆ, ನಿರ್ಮಲವಾಗಿದ್ದು ‘ಸುಸ್ಥಿರ ಅಭಿವೃದ್ಧಿ’ಯು ಸಾಧ್ಯವಾಗುವುದು. ಇದು ಪರಿಸರಕ್ಕೆ ಹಾನಿ ಮಾಡುವುದರಿಂದಲೇ ಇದನ್ನು ‘ಇಕೋ ಘಾರ್ಮಿಂಗ್’ ಎಂದೇ ಕರೆಯಲಾಗಿದೆ.

ವರ್ಮಿ ಕಾಂಪೋಸ್ಟ್ (Wormy Compost):

ಭಾರತವು ಅಶ್ವರೂಪ ಪ್ರಮಾಣದ ಪಶು ಸಂಪತ್ತನ್ನು ಒಳಗೊಂಡಿದ್ದು, ಇದರಿಂದ ಪ್ರತಿ ವರ್ಷ 1000 ದಶಲಕ್ಷ ಟನ್ ಸಗಣಿ ಗೊಬ್ಬರವನ್ನು ಪಡೆಯಬಹುದು. ಜೊತೆಗೆ 300 ದಶಲಕ್ಷ ಟನ್ ಸಸ್ಯಗಳ ಉಳಿಕೆಯಿಂದ ಹಾಗೂ 285 ದಶಲಕ್ಷ ಟನ್ ಕಾರ್ಮೋಸ್ಟ್ ಗೊಬ್ಬರವನ್ನು ಉತ್ಪಾದಿಸಬಹುದು. ನೀಲಿ, ಹಸಿರು, ಅಲ್ಲಿ, ಅಜೋಲಾ ಮೊದಲಾದವು ಉತ್ತಮ ಸಸ್ಯ ಗೊಬ್ಬರ ಮೂಲವಾಗಿದೆ. ಅಲ್ಲದೇ ಇತ್ತೀಚೆಗೆ ಎರೆಮಳು ಸಾಕಾಣಿಕೆಯಿಂದ ‘ವರ್ಮಿ ಕಾಂಪೋಸ್ಟ್’ ಗೊಬ್ಬರವನ್ನು ಉತ್ಪಾದಿಸಲಾಗುತ್ತದೆ. ಇವುಗಳ ಬಳಕೆಯಿಂದ ಭಾರತದ ವ್ಯವಸಾಯವು ಹೊಸ ಜೈವಿಕ ತಾಂತ್ರಿಕತೆ ಲಕ್ಷಣಗಳನ್ನು ಪಡೆಯುವಂತಾಗಿದೆ. ಭಾರತವು ಈಗಲೇ ಜೈವಿಕ ಭಕ್ತ, ಜೈವಿಕ ಗೋಧಿ, ಜೈವಿಕ ದ್ವಿದಳ ಧಾನ್ಯಗಳು, ವೆನಿಲ್ಲಾ, ಹಣ್ಣು, ತರಕಾರಿ, ಕಾಫಿ, ಜೀನು ತುಪ್ಪ ಮೊದಲಾದವುಗಳನ್ನು ರಮ್ಮು ಮಾಡುತ್ತದೆ.

ಜೈವಿಕ ತಾಂತ್ರಿಕತೆ (Bio-Technology):

ಭಾರತವು ಮಾಹಿತಿ ತಂತ್ರಜ್ಞಾನ ಕ್ಷಾಂತಿಯ ನಂತರ ಜೈವಿಕ ತಾಂತ್ರಿಕತೆಯ ಮತ್ತೊಂದು ಕ್ಷಾಂತಿಗೆ ಕಾಲಿರಿಸಿದೆ. ವ್ಯವಸಾಯ ಕ್ಷೇತ್ರದ ಮೇಲೆ ಈ ಕ್ಷಾಂತಿಯ ಪರಿಣಾಮ ಅಗಾಧವಾಗಿದೆ. ಪ್ರಸ್ತುತ ಒಂದು ಬೆಳೆಯ ತಳಿಗೆ ಮತ್ತೊಂದು ಪರಿಕೀರ್ತಿ ವಂಶವಾಹಿಯನ್ನು ಜೋಡಿಸುವುದು. ಇದರಿಂದ ಈ ತಳಿಯ ಸಸ್ಯವು ವಿಶಿಷ್ಟ ಲಕ್ಷಣವನ್ನು ಹೊಂದಿರುವಂತೆ ಮಾಡುವುದಾಗಿದೆ. ಇದರಿಂದಾಗುವ ಪ್ರತಿಕೂಲ ಪರಿಣಾಮಗಳು ಏನೆಂದರೆ ಇದರಿಂದ ಬೆಳೆದ ಸಸ್ಯದ ಬೀಜವನ್ನು ಮನ: ಬಳಸುವುದು ಅಸಾಧ್ಯ. ಈ ಉತ್ಪನ್ನಗಳ ಬಳಕೆಯಿಂದ ಮಾನವನ ಮೇಲೆ ಉಂಟಾಗುವ ಪರಿಣಾಮಗಳನ್ನು ಮಾರಣವಾಗಿ ಅಧ್ಯಯನ ಮಾಡಲಾಗಿಲ್ಲ.

ಕಾಮನ ಬಿಲ್ಲು ಕ್ರಾಂತಿ:

ಭಾರತದಲ್ಲಿ ವ್ಯವಸಾಯ ವಿಸ್ತರಣೆಯ ಅಗತ್ಯತೆಯನ್ನು ಕುರಿತ ವಿಶೇಷಣೆಯಲ್ಲಿ 'ರೈನ್ ಬೋ ಕ್ರಾಂತಿ'ಯನ್ನು 2010 ಆಗಸ್ಟ್‌ನಲ್ಲಿ ಭಾರತ ಸರ್ಕಾರದ ವ್ಯವಸಾಯ ಸಂಶೋಧನೆ ಮತ್ತು ಶಿಕ್ಷಣದ ಕಾರ್ಯದಲ್ಲಿ ಎಸ್.ಆಯ್‌ಪ್ರೋ ಪ್ರತಿಪಾದಿಸಿರುವರು. ಕೃಷಿ ವಿಜ್ಞಾನಿಗಳು ಹಾಗೂ ವಿಸ್ತರಣಾಧಿಕಾರಿಗಳು ರೈನ್‌ಬೋ ಕ್ರಾಂತಿಗೆ ಸಿದ್ಧರಾಗಿರಬೇಕೆಂದು ಕರೆ ನೀಡಿರುವರು. ಈಗಾಗಲೇ ನಾವು ಹಸಿರು ಕ್ರಾಂತಿ, ಶೈತ ಕ್ರಾಂತಿ, ನೀಲಿ ಕ್ರಾಂತಿ, ಹಳದಿ ಕ್ರಾಂತಿಯನ್ನು ಯಶಸ್ವಿಯಾಗಿ ಸಾಧಿಸಿದೆ. ಮುಂದಿನ ವರ್ಷಗಳಲ್ಲಿ ಕೈ ತೋಟಗಾರಿಕೆ ಅಂದರೆ ಹಾಟ್‌ಕಲ್ಪರ್ ಅವಾರ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಅಭಿವೃದ್ಧಿಯನ್ನೇ ರೈನ್‌ಬೋ ಕ್ರಾಂತಿಯಿಂದು ವಿವರಿಸಲಾಗಿದೆ. ಇದನ್ನು ಕೃಷಿ ವಿಸ್ತರಣಾ ಸೇವೆಗಳಿಂದ ಸಾಧಿಸಬಹುದೆಂದು ವಿವರಿಸಲಾಗಿದೆ. ಈ ವಿಸ್ತರಣೆ ಒಂದು ಬಿಳಿಯ ಹಾಳೆಯಂತಿದ್ದು, ಅದರ ಮೇಲೆ ಏಳು ಬಣ್ಣಗಳ ರೈನ್ ಬೋ (ಕಾಮನ ಬಿಲ್ಲು) ಚಿತ್ರವನ್ನು ಮೂಡಿಸುವಂತೆ ಈ ಕೈ ತೋಟಗಾರಿಕೆ ಕ್ರಾಂತಿಯನ್ನು ನಿರ್ವಹಿಸಬಹುದೆಂದು ವಿವರಿಸುವರು.

ಕಾಮನ ಬಿಲ್ಲು ಕ್ರಾಂತಿಯ 7 ಕಾರ್ಯಗಳು:

- 1) ಕಾರ್ಯಕ್ರಮ ಬೇಸಾಯಗಾರ ಕೇಂದ್ರಿತ
- 2) ರೈತನಿಗೆ ಬೇಕಾದ ಮಾಹಿತಿ
- 3) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯೊಂದಿಗೆ ಸಮನ್ವಯ
- 4) ಕಟಾವಿನ ನಂತರ ರೈತರಿಗೆ ಅಗತ್ಯ ನೆರವು
- 5) ಜವಾಬ್ದಾರಿಯತ ಸೇವಾ ನಿರ್ವಹಣೆ
- 6) ಮನರ್ ನವೀಕರಿಸಲಾಗದ ಸಂಪನ್ಮೂಲಗಳ ಕುರಿತು ಎಚ್ಚರಿಕೆ
- 7) ವ್ಯವಸಾಯ ವಿಸ್ತರಣೆಯಲ್ಲಿ ಮಹಿಳಾ ಸಬಲೀಕರಣ ವಿಧಾನಗಳನ್ನು ಅಳವಡಿಸಿಕೊಳ್ಳುವುದು.

ಕೃಷಿ ತಂತ್ರಜ್ಞಾರಿಕೆ (Farm Mechanization)

ಲುತ್ಪಾದನೆಯನ್ನು ಹೆಚ್ಚಿಸಲು ಬಳಸುವ ಜ್ಞಾನವನ್ನು ತಾಂತ್ರಿಕತೆ ಎಂದು ಕರೆಯಲಾಗುತ್ತದೆ. ಕೃಷಿಯ ತಾಂತ್ರಿಕತೆ ಅಂದರೆ ಕೃಷಿ ಲುತ್ಪಾದನೆಯ ಹೆಚ್ಚಳಕ್ಕೆ ಬಳಕೆಯಾಗುವ ಜ್ಞಾನ. ಕೃಷಿ ತಾಂತ್ರಿಕತೆಯನ್ನು ಶ್ರಮ-ಯಂತ್ರಗಳ ಸಂಯೋಜನೆ, ಬೀಜ ಮತ್ತು ಗೊಬ್ಬರ ಹಾಗೂ ಜಾನುವಾರುಗಳ ಶ್ರಮ ಮತ್ತು ನಿರ್ವಹಣಾ ವಿಧಾನಗಳು ತಿಳಿಯಪಡಿಸುತ್ತವೆ. ಕೃಷಿ ತಾಂತ್ರಿಕತೆಯನ್ನು ಕೆಲವರು ಕೃಷಿಯ ಯಾಂತ್ರೀಕರಣ ಎಂದು ತಪ್ಪಿ ತಿಳಿವಳಿಕೆ ಇದೆ. ಕೃಷಿಯ ಯಾಂತ್ರೀಕರಣವು ಮೂರಕ ಪಾತ್ರವನ್ನು ಮತ್ತು ಶ್ರಮವು ಕಡಿಮೆ ಇರುವಲ್ಲಿ ಹೆಚ್ಚೊಳಿಯನ್ನು ಮಾಡುತ್ತದೆ. ಕೃಷಿಯ ಯಾಂತ್ರೀಕರಣವೆಂದರೆ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ. ತಂತ್ರಜ್ಞಾನವು ಕೂಡ ತಾಂತ್ರಿಕತೆಗಿಂತ ಭಿನ್ನವಾದದ್ದು. ತಂತ್ರಜ್ಞಾನವೆಂದರೆ ತಾಂತ್ರಿಕತೆಯ ಬಳಕೆಯ ಜ್ಞಾನ.

ಕೃಷಿಯಲ್ಲಿ ತಾಂತ್ರಿಕತೆಯ ಪಾತ್ರ:

- 1) ಮಿತ ಸಂಪನ್ಮೂಲಗಳು
- 2) ಲುತ್ಪಾದನೆಯ ಸಾಧ್ಯತೆ
- 3) ಲುತ್ಪಾದನಾ ವೆಚ್ಚ ಇಳಿತ

- 4) ಬೆಲೆ ಇಳಿಕೆ
- 5) ಕೃಷಿ ವರಮಾನ ಹೆಚ್ಚೆಳೆ
- 6) ವರಮಾನ ವ್ಯತ್ಯಾಸ
- 7) ವಿಶ್ವಾಂತಿಯ ಹೆಚ್ಚೆಳೆ
- 8) ಆಹಾರ ಮೂರ್ದೆಕೆ

ಕೃಷಿ ತಾಂತ್ರಿಕತೆಯ ಬದಲಾವಣೆ ಪಥ:

- 1) ಕೃಷಿ ಯಂತ್ರ ತಾಂತ್ರಿಕತೆಯಲ್ಲಿ ಬದಲಾವಣೆಗಳು
- 2) ಪಶು ಅಭಿವೃದ್ಧಿಯ ತಾಂತ್ರಿಕತೆಯಲ್ಲಿ ಬದಲಾವಣೆಗಳು
- 3) ಸಸ್ಯ ಉತ್ಪಾದನಾ ತಾಂತ್ರಿಕತೆಯಲ್ಲಿ ಬದಲಾವಣೆಗಳು
- 4) ಖೂ ಬಳಕೆಯ ತಾಂತ್ರಿಕತೆಯಲ್ಲಿ ಬದಲಾವಣೆಗಳು
- 5) ಆಹಾರ ಮತ್ತು ನಾರು ಸಂಸ್ಕರಣಾ ತಾಂತ್ರಿಕತೆಯಲ್ಲಿ ಬದಲಾವಣೆಗಳು

ಭಾರತದಲ್ಲಿ ಹೊಸ ಕೃಷಿ ತಾಂತ್ರಿಕತೆ:

- 1) ಗೋಧಿ ಉತ್ಪಾದನೆಯ ತಾಂತ್ರಿಕತೆ
- 2) ಭತ್ತದ ತಾಂತ್ರಿಕತೆ
- 3) ಮೆಕ್ಕೆ ಜೋಳದ ತಾಂತ್ರಿಕತೆ

ಭಾರತದಲ್ಲಿ ನೂತನ ಕೃಷಿ ತಾಂತ್ರಿಕತೆಯಿಂದಾದ ಪರಿಣಾಮ:

- 1) **ಆರ್ಥಿಕ**
 - * ಉತ್ಪಾದನೆಯ ಹೆಚ್ಚೆಳೆ
 - * ಬಂಡವಾಳ ಶಾಹಿ ವ್ಯವಸಾಯದ ಉದಯ
 - * ಆದಾಯದ ವಿಶರಣೆಯ ಮೇಲೆ ಪರಿಣಾಮ
 - * ಉದ್ಯೋಗದ ಮೇಲೆ ಪರಿಣಾಮ
- ಜನರ ಒಟ್ಟಿಗೆ

- 2) **ಸಾಮಾಜಿಕ ಪರಿಣಾಮಗಳು**

- * ವಗೀರ್ಯ ಬಿಗುಮಾನಗಳು
- * ಜಾತಿಯ ಬಿಗುಮಾನಗಳು
- * ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಿಣಾಮಗಳು

3) ಜ್ಯೇಷ್ಠ ಪರಿಣಾಮಗಳು

- * ಮಣ್ಣಿನ ಗುಣಮಟ್ಟದ ಮೇಲಿನ ಪರಿಣಾಮಗಳು
- * ಬೃಹಕೀಯಾಗಳ ನಾಶ

ಕೃಷಿಯ ಯಾಂತ್ರೀಕರಣ:

ಕೃಷಿಯ ಯಾಂತ್ರೀಕರಣವೆಂದರೆ ಬೇಸಾಯದಲ್ಲಿ ಯಂತ್ರ ಶಕ್ತಿಯ ಬಳಕೆ ಎಂದರ್ಥ. ಮಾನವ / ಜಾನುವಾರುಗಳ ಶ್ರಮದ ಬದಲು ಯಂತ್ರದ ಶಕ್ತಿಯನ್ನು ವ್ಯವಸಾಯದ ಪ್ರಕ್ರಿಯೆಯಲ್ಲಿ ಬಳಸುವುದನ್ನು ಕೃಷಿಯ ಯಾಂತ್ರೀಕರಣ ಎನ್ನುವರು. ಉತ್ಪಾದನಾ ದಕ್ಷತೆ ಮತ್ತು ಉತ್ಪಾದಕತೆಯ ಹೆಚ್ಚಳ ಕೃಷಿ ಯಾಂತ್ರೀಕರಣದ ಮುಖ್ಯ ಉದ್ದೇಶ. ಕೃಷಿ ಯಾಂತ್ರೀಕರಣದ ಅಗತ್ಯತೆಗೆ ಕಾರಣಗಳು ಈ ಕೆಳಗಿನಂತಿವೆ.

- * ಉತ್ಪಾದಕತೆಯ ಹೆಚ್ಚಳ
- * ಆಹಾರೋತ್ಪಾದನೆ
- * ಶ್ರಮದ ಉತ್ಪಾದಕತೆ
- * ಉತ್ಪಾದನಾ ವೆಚ್ಚದ ಇಳಿಕೆ
- * ಶ್ರಮಕ್ಕೆ ಪರ್ಯಾಯ
- * ಕೃಷಿಯ ವಾಣಿಜ್ಯಕರಣ
- * ಸಾಮಾಜಿಕ ಬದಲಾವಣೆ

ಯಾಂತ್ರೀಕರಣದಿಂದ ಮಾಡಬಹುದಾದ ಸಾಧನೆ:

- * ಸಾಮಾಜಿಕ ಮತ್ತು ಸಮರ್ಪಕ ಬೀಜಗಳ ತಯಾರಿಕೆಯಿಂದ ಶೇ.5-50ರಷ್ಟು ಇಳುವರಿಯಲ್ಲಿ ಹೆಚ್ಚಳ.
- * ಬೀಜ ಮತ್ತು ರಸಗೊಳಿಸಿರುತ್ತಿರುತ್ತಾರೆ ತಾಂತ್ರಿಕತೆಯ ಬಳಕೆಯಿಂದ ಶೇ.10-20ರಷ್ಟು ಇಳುವರಿಯಲ್ಲಿ ಹೆಚ್ಚಳ.
- * ಕಳೆ ನಿಯಂತ್ರಕ ಯಂತ್ರೋಪಕರಣಗಳ ಬಳಕೆಯಿಂದಾಗಿ ಇಳುವರಿಯಲ್ಲಿ ಶೇ.5-130ರಷ್ಟು ಹೆಚ್ಚಳ.
- * ಸುಧಾರಿತ ಸಂಗ್ರಹಣಾ ವ್ಯವಸ್ಥೆಯಿಂದ ಶೇ.8-10ರಷ್ಟು ಆಹಾರ ಧಾನ್ಯಗಳ ನಷ್ಟವನ್ನು ತಡೆಗಟ್ಟಲು ಸಾಧ್ಯವಾಗಿರುವುದು.
- * ಸ್ವಿಂಕ್ಲರೋಗಳ ಬಳಕೆಯಿಂದ ನೀರಿನ ಲಭ್ಯತೆಯನ್ನು ಸುಧಾರಿಸಬಹುದು.

ಅಭಿವೃದ್ಧಿ ಪರ ರಾಷ್ಟ್ರಗಳಲ್ಲಿ ಯಾಂತ್ರೀಕರಣದ ಝರತ್ತಗಳು:

- * ಸೂಕ್ತ ಕೃಷಿ ಯಂತ್ರಗಳ ಲಭ್ಯತೆ
- * ಯಂತ್ರ ಬಳಕೆಗೆ ತಕ್ಷ ವಾತಾವರಣ
- * ಯಂತ್ರದ ಬಳಕೆ ಶ್ರಮದ ಬಳಕೆಗಿಂತ ಅಗ್ರವಾಗಿರಬೇಕು
- * ಒಂಡವಾಳ
- * ಆಶ್ರಮಿಶ್ರಾಸ್

ಪ್ರಮುಖ ಸಮಸ್ಯೆಗಳು:

- * ಸಮರ್ಪಕ ಕೃಷಿ ಯಂತ್ರಗಳ ಕೊರತೆ
- * ಸೂಕ್ತ ಯಂತ್ರೋಪಕರಣಗಳ ಕೊರತೆ
- * ಭಿದ್ರೀಕರಣಗೊಂಡ ಹಿಡುವಳಿ ಸಮಸ್ಯೆ
- * ರ್ಯಾತರಿಗೆ ಯಾಂತ್ರಿಕ ಜಾಫನದ ಕೊರತೆ
- * ಯಂತ್ರಗಳ ಬೆಲೆ ಅಧಿಕ

ಯಂತ್ರಗಳ ವಿಜ್ಞಾನ:

- * ಸಂಪನ್ಮೂಲಗಳ ಮೂಲ ನೇತೆ ವಿಸ್ತೃತಿಸುವ ಯಂತ್ರಗಳು. ಉದಾ: ಕೊಳವೆ, ಬಾವಿ, ನಿರ್ಮಾಣ ಯಂತ್ರಗಳು.
- * ಕೃಷಿಯನ್ನ ಹೆಚ್ಚಿ ದಕ್ಷವನ್ನಾಗಿಸುವ ಯಂತ್ರಗಳು. ಉದಾ: ಬೀಜ ಮತ್ತು ರಸಗೊಬ್ಬರ ಪ್ಲಾಂಟರ್, ಪರಿಯಲ್ ಸೈಯರ್
- * ಕೃಷಿ ಶ್ರಮದ ಕೊರತೆ ನೀಗಿಸುವ ಯಂತ್ರಗಳು. ಉದಾ: ಜೆ.ಸಿ.ಬಿ, ಟ್ರಾಕ್ಟರ್.
- * ಕೊಯಿನ ಬಳಿಕ ಬಳಿಸುವ ಯಂತ್ರಗಳು. ಉದಾ: ತ್ರೈಯೋ / ಬೆಳೆ ಒಣಗಿಸುವ ಯಂತ್ರಗಳು, ಕೆಡದಂತೆ ರಕ್ಷಿಸುವ ಶೀತಕಗಳು.
- * ಸಂಸ್ಕರಣಕ್ಕೆ ಸಂಬಂಧಿಸಿದ ಯಂತ್ರಗಳು. ಉದಾ: ಹಿಟ್ಟು ತಯಾರಿಸುವ, ಕಲ್ಲು ಆರಿಸುವ ಯಂತ್ರಗಳು.

ಕೃಷಿ ಪದ್ಧತಿಗಳು ಮತ್ತು ಸುಸ್ಥಿರತೆ (Farming & Sustainability):

ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂ ಬಳಕೆಯ ವಿಧಾನ, ಉತ್ಪಾದಿಸುವ ಬೆಳೆಗಳು, ಇಳವರಿ, ಬೆಳೆಯುವ ವಿಧಾನ, ಬಳಸುವ ಉಪಕರಣ, ರಾಸಾಯನಿಕ ಗೊಬ್ಬರಗಳ ಬಳಕೆ ಅಲ್ಲದೆ ಮಾರುಕಟ್ಟಿಯ ವಿಧಾನಗಳಲ್ಲಿಯೂ ಪ್ರದೇಶದಿಂದ ಪ್ರದೇಶಕ್ಕೆ ಅಪಾರ ವ್ಯಾತಾಸಗಳು ಕಂಡು ಬರುತ್ತವೆ. ಇದಕ್ಕೆ ಬಹುಮುಖ್ಯ ಕಾರಣಗಳೆಂದರೆ ಭೂ ಸ್ವರೂಪ, ವಾಯುಗುಣ, ಮುಖ್ಯವಾಗಿ ಉಪಾಳಂಶ ಮತ್ತು ಮಳೆಯ ವ್ಯಾತಾಸ – ನೀರಾವರಿ ಸೌಲಭ್ಯಗಳು, ಮಣ್ಣಿನ ವಿಧಗಳು, ಮಾರುಕಟ್ಟೆ, ತಾಂತ್ರಿಕತೆ.

ಪ್ರಮುಖ ಪದ್ಧತಿಗಳು:

1) **ಸ್ಥಳಾಂತರ ಬೇಸಾಯ (Shifting Cultivation):** ಈ ಬೇಸಾಯದಲ್ಲಿ ಅರಣ್ಯಗಳನ್ನ ನಾಶಗೊಳಿಸುವುದಿಂದ ಮಣ್ಣಿನ ಕೊರತೆಯು ಹೆಚ್ಚಿದ್ದು. ಇದರಿಂದ ಈ ಬೇಸಾಯ ಪದ್ಧತಿಯನ್ನ ಹಲವು ರಾಜ್ಯಗಳಲ್ಲಿ ನಿರ್ವಹಿಸಲಾಗಿದೆ. ಅಸ್ವಾಂನಲ್ಲಿ ಜೂಮಾ, ಕೇರಳದಲ್ಲಿ ಮೊನ್ಮೊ ಮತ್ತು ಒರಿಸ್ಸಾದಲ್ಲಿ ಮೋಡು.

2) **ಜೀವನಾಧಾರ ಮಾದರಿಯ ಆಹಾರ ಧಾನ್ಯಗಳು ಉತ್ಪಾದನೆ (Subsistence Grain Farming):** ಬೇಸಾಯ ಪದ್ಧತಿಯಲ್ಲಿ ವಿಸ್ತಾರವಾದ ಭೂ ಭಾಗದಲ್ಲಿ ಒಂದೇ ಬೆಳೆಯನ್ನ ಬಿತ್ತನೆ ಮಾಡುವ ಬದಲು ಹಲವಾರು ಬೆಳೆಗಳನ್ನು ಬಿತ್ತನೆ ಮಾಡುವುದು ಸಾಮಾನ್ಯ. ಇದರ ಮುಖ್ಯ ಉದ್ದೇಶ ಕನಿಷ್ಠ ಒಂದು ಬೆಳೆಯ ಉತ್ಪಾದನೆ ಘಸಲನ್ನಾದರೂ ಪಡೆಯುವುದಾಗಿದೆ.

3) ಸಾಂದ್ರ ಬೇಸಾಯ (Intensive Farming): ಒಂದೇ ವರ್ಷದ ಅವಧಿಯಲ್ಲಿ ಒಂದು ವ್ಯವಸಾಯ ಕ್ಷೇತ್ರದಿಂದ 2-3 ಫಸಲುಗಳನ್ನು ಪಡೆಯುವ ವ್ಯವಸಾಯ ಪದ್ದತಿಯನ್ನೇ “ಸಾಂದ್ರ ಬೇಸಾಯ” ಎಂದು ಕರೆಯುವರು. ಇಲ್ಲಿ ಅಲ್ಲಿ ಭೂಮಿಯ ಮೇಲೆ ಹೆಚ್ಚಿನ ಜನಸಂಖ್ಯೆಯ ಅವಲಂಬನ ಇರುತ್ತದೆ. ಆಹಾರ ಧಾನ್ಯಗಳ ನಡುವೆ ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳು ತರಕಾರಿ ಮೊದಲಾದ “ಅಲ್ಪಾವಧಿಯಲ್ಲಿನ ಫಸಲನ್ನು ನೀಡುವ ಬೆಳೆ”ಗಳನ್ನು ಬೆಳೆಯುವುದು ರೂಢಿಯಲ್ಲಿದೆ. ಈ ಸಾಂದ್ರ ಬೇಸಾಯವು ದೇಶದ ವ್ಯವಸಾಯದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.

- * ಏಕ ಬೆಳೆ ಬೇಸಾಯ
- * ದ್ವಿ ಬೆಳೆ ಬೇಸಾಯ
- * ಬಹು ಬೆಳೆಗಳ ಬೇಸಾಯ

4) ಶೋಟಗಾರಿಕಾ ಬೇಸಾಯ: ಪಾಶ್ಚಿಮಾತ್ಯ ದೇಶಗಳಿಗೆ ಅಗತ್ಯವಾದ ವ್ಯವಸಾಯೋತ್ಸನ್ಯಗಳನ್ನು ಉತ್ಪಾದಿಸಿ ರಮ್ಮು ಮಾಡುವ ಉದ್ದೇಶದಿಂದ, ವಿದೇಶಿ ತಾಂತ್ರಿಕತೆ ಮತ್ತು ಬಂಡವಾಳದ ಹೂಡಿಕೆಯನ್ನು ಆಧರಿಸಿ ರೂಢಿಸಿಕೊಳ್ಳಲಾಗುವ ಬೇಸಾಯ ಪದ್ದತಿಯಿದು. ಕಾಫಿ, ಚಹಾ, ರಬ್ಬರ್, ಕೊಕೋ ಬೆಳೆಗಳನ್ನು ಈಶಾನ್ಯದ ರಾಜ್ಯಗಳು, ಡಾರ್ಜಿಲಿಂಗ್, ಉತ್ತರಾಂಚಲ, ಹಿಮಾಚಲ ಪ್ರದೇಶ, ದಕ್ಷಿಣಾದಲ್ಲಿ ನೀಲಗಿರಿ ಬೆಂಟ್‌ಗಳು, ಹಾಗೂ ಪಶ್ಚಿಮ ವಲಯ ಘಟ್ಟಗಳಲ್ಲಿ (ಶೋಟಗಾರಿಕಾ ಬೆಳೆ) ಬೆಳೆಯುವ ಬೇಸಾಯ ರೂಢಿಯಲ್ಲಿದೆ.

5) ವಾಣಿಜ್ಯ ಮಾದರಿಯ ಆಹಾರ ಧಾನ್ಯಗಳ ಉತ್ಪಾದನೆ: ಬೇಸಾಯವು ಇಂದು ಸಾಂಪ್ರದಾಯಿಕವಾಗಿ, ಕೇವಲ ಉಪಚೀವನಕ್ಕಾಗಿ ಉಳಿದಿಲ್ಲ. ಆಧುನಿಕತೆ ಹಾಸು ಹೊಕ್ಕಾಗಿದೆ. ಅಧಿಕ ಬಂಡವಾಳ ಹೂಡುವುದರಿಂದ ಇದನ್ನು ಬಂಡವಾಳಶಾಂತಿ ಬೇಸಾಯ ಎಂದೂ ಸಹ ಕರೆಯಲಾಗಿದೆ. ಇದರ ನಿರ್ವಹಣೆ ಅಂತಿ ಸುವ್ಯವಸ್ಥಿತವಾಗಿದೆ. ಸಾಗವಾನಿ, ಕ್ಷೀರೋದ್ಯಮ, ಕೋಳಿ ಸಾಕಾಣಿಕೆ, ಸಿಗಡಿ, ಮೊಲ, ಮುಷ್ಟಿ ಕೃಷಿ, ಮೊದಲಾದವು ಸಹ ಬಂಡವಾಳ ಶಾಂತಿ ಬೇಸಾಯದ ಕಾರ್ಮೋರ್ಚ್ ಮಾದರಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ.

ಕೃಷಿ ಪ್ರೊಸ್ಯುಸಿಂಗ್ (Agro Processing):

- ಹೊಸ ಬೆಳೆ ಬೆಳೆಯಲು ಅನುಸರಿಸುವ ಹಂತಗಳು.
 - * ಜಮೀನು ಸ್ವಚ್ಚಗೊಳಿಸುವಿಕೆ
 - * ಹದಗೊಳಿಸುವಿಕೆ – ಗಳಿ ಹೊಡೆಯುವುದು, ರೂಟ್‌ರ್ ಹೊಡೆಸುವುದು – ಸಗಣಿ ಗೊಬ್ಬರದ ಮಿಶ್ರಣ
 - * ಬಿತ್ತನೆಗಾಗಿ ಸಾಲು ಬಿಡುವುದು
 - * ಬೀಜ ಬಿತ್ತನೆ / ಸಸಿ ನೆಡುವಿಕೆ
 - * ಅಗತ್ಯವಿದ್ದಲ್ಲಿ ಬಿತ್ತನೆಗಿಂತ ಮುಂಚೆ / ನಂತರದಲ್ಲಿ ರಾಸಾಯನಿಕ ಗೊಬ್ಬರ ಹಾಕುವಿಕೆ
 - * ನೀರು ಹಾಯಿಸುವಿಕೆ – ನಿರಂತರವಾಗಿ ಬೆಳೆಗೆ ತಕ್ಷಂತೆ
 - * ಕಳೆ ನಿಯಂತ್ರಣ
 - * ಮಡಿ ಸ್ವಚ್ಚಗೊಳಿಸುವಿಕೆ
 - * ಸ್ವಲ್ಪ ಎತ್ತರವಾದ ಬೆಳೆಗೆ ಯಡಿಯ ಮೂಲಕ ಹದಗೊಳಿಸಿ, ಗೊಬ್ಬರ ಹಾಕುವುದು
 - * ಸೂಕ್ತ ಔಷಧಿ, ಗೊಬ್ಬರ, ನೀರನ್ನು ಕಾಲಕಾಲಕ್ಕೆ ನೀಡುವುದು

- * ಬೆಳೆ ಕಟ್ಟಾವು
- * ರಾಶಿ ಮಾಡುವುದು, ಒಣಗಿಸುವುದು
- * ಅಗತ್ಯವಿದ್ದಲ್ಲಿ ಅಗತ್ಯ ಕೀಟನಿರೋಧಕ ಜೈವಧಿ ಬಳಸಿ ಸಂಗ್ರಹಣೆ
- * ಮಾರಾಟ / ಬಳಕೆ
- * ಜಮೀನು ಹದಗೊಳಿಸುವುದು

ಕೊಂಳುನ ನಂತರ ತಂತ್ರಜ್ಞಾನ ಮತ್ತು ಪೋಲ್ಯಾಪಥ್ರನೆ (Post-harvest Technology):

ಪ್ರಸ್ತುತ ದೇಶದ ಕೃಷಿಯಲ್ಲಿ ಎಲ್ಲ ಕೃಷಿಕರಲ್ಲಿ ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸುವುದರಿಂದ ಸಾಧ್ಯವಾದ ಎಲ್ಲಾ ಕಡೆಗಳಲ್ಲಿ ಯಂತ್ರಗಳನ್ನು ಬಳಸಿ ವಿವಿಧ ಬೆಳೆಗಳ ಹೊಯ್ಲು (ರಾಶಿ) ಮಾಡುವರು. ಆಹಾರ ಧಾನ್ಯಗಳಾಗಿದ್ದರೆ ಅವುಗಳನ್ನು ಕೆಡದಂತೆ ಒಣಗಿಸುವ ಅವಶ್ಯಕತೆ ಇದೆ. ಉದಾ: ಮೆಕ್ಕೆ ಜೋಳ. ಒಂದು ವೇಳೆ ದೀಪ್ರ ಅವಧಿಯವರೆಗೆ ಧಾನ್ಯ ಸಂಗ್ರಹಿಸಬೇಕಾದರೆ ನುಸಿ, ಇತ್ಯಾದಿ ಆಹಾರ ಧಾನ್ಯಗಳನ್ನು ತಿಂದು ಹಾಳು ಮಾಡುವ ಶ್ರೀಮಿಗಳನ್ನು ಹೋಗಲಾಡಿಸಲು ಅಗತ್ಯವಾದ ಬೋರಿಕ್ ಆಸಿದ್ದು ಪೌಡರ್‌ನಂತಹ ಸಂರಕ್ಷಣಾ ಜೈವಧಿಗಳನ್ನು ಮಿಶ್ರಣ ಮಾಡಬೇಕು. ಪ್ಲಾಸ್ಟಿಕ್ ಬೀಲಗಳಿಂದ ಸೆಳಬಿನ ಬೀಲಗಳಲ್ಲಿ ಸಂಗ್ರಹಿಸುವುದು ಉತ್ತಮ. ಈ ರೀತಿಯಾಗಿ ಧಾನ್ಯಗಳನ್ನು ಬೀಲಗಳಲ್ಲಿ ತುಂಬಿದ ನಂತರ ಉತ್ತಮ ಹವಾಮಾನ ವ್ಯವಸ್ಥೆಯಿಲ್ಲ ‘ಸಂಗ್ರಹಾರ’ಗಳಲ್ಲಿ ಶೇಖರಣೆ ಮಾಡಬೇಕು. ಉತ್ತಮ ಮಾರುಕಟ್ಟಿಗೆ, ಸೂಕ್ತ ಸಾರಿಗೆ ಬಳಸಿ, ಸರಿಯಾದ ಅವಧಿಯಲ್ಲಿ ಮಾರಾಟ ಮಾಡಿ ಉತ್ತಮ ಬೆಲೆಯನ್ನು ಪಡೆಯಬೇಕು.

ಜಮೀನು ಮತ್ತು ನೀರಿನ ಸಂಪನ್ಮೂಲಗಳ ನಿರ್ವಹಣೆ:

ಜಮೀನು ನಿರ್ವಹಣೆಯು ಒಂದು ಪ್ರಕ್ರಿಯೆಯಾಗಿದ್ದು, ಜಮೀನಿನ ಬಳಕೆ, ಅಭಿವೃದ್ಧಿ (ಅದು ನಗರ / ಗ್ರಾಮೀಣ ಎರಡು ಪ್ರದೇಶಗಳಲ್ಲಿ)ಗೆ ಸಂಬಂಧಿಸಿದೆ. ಅದು ಜಮೀನು ಎಂಬ ಸಂಪನ್ಮೂಲದ ಸೂಕ್ತವಾದ ಬಳಕೆಗೆ ಸಂಬಂಧಿಸಿದೆ. ಜಮೀನು / ಭೂ ಸಂಪನ್ಮೂಲಗಳನ್ನು ಸಹಸ್ರ ಉದ್ದೇಶಗಳಿಗೆ ಬಳಸುವರು.

- * ಸಾವಯವ ಕೃಷಿ
- * ಅರಣ್ಯೀಕರಣ
- * ನೀರಿನ ಸಂಪನ್ಮೂಲಗಳ ನಿರ್ವಹಣೆ
- * ಪರಿಸರ ಪ್ರವಾಸೋದ್ಯಮದ ಪ್ರಾಚೀನ್ಯಗಳು ಇತ್ಯಾದಿ.

ಸುಸ್ಥಿರ ಜಮೀನು ನಿರ್ವಹಣೆ ಇಂದಿನ ಅಗತ್ಯ:

ಜಲ ಸಂಪನ್ಮೂಲಗಳ ನಿರ್ವಹಣೆಯು ಯೋಜನೆ, ಅಭಿವೃದ್ಧಿ, ಹಂಚಿಕೆ ಮತ್ತು ನಿರ್ವಹಣೆಯಿಂದ ಗರಿಷ್ಣ ಮಟ್ಟದ ನೀರಿನ ಸಂಪನ್ಮೂಲಗಳ ಬಳಕೆಯ ಕುರಿತಾದ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಪರಿಕಲ್ಪನೆಯು ಸಾಮಾನ್ಯವಾಗಿ ನೀರಿನ ಸಂಪನ್ಮೂಲಗಳನ್ನು ಸ್ವದಾರ್ಶಕತೆಯ ಬೇಡಿಕೆಗೆ ತಕ್ಷಂತೆ, ಯೋಜಿಸಿ, ಸಮನಾಗಿ ಹಂಚಿಕೆ ಮಾಡಿ, ಉಳಿದ ಸಂಪನ್ಮೂಲಗಳೊಂದಿಗೆ ನಿರ್ವಹಿಸುವಿಕೆಯೇ ಆಗಿದೆ. ಆದರೆ ಇದು ಅಪ್ಪು ಸುಲಭದ ಕಾರ್ಯವಲ್ಲ. ಉದಾ: ಕಾರ್ವೇರಿ ನದಿ ನೀರಿನ ನಿರ್ವಹಣೆ.

ಅಧ್ಯಾಯ - 3

ಕೈ ತೋಟಗಾರಿಕೆ

ಕೈ ತೋಟಗಾರಿಕೆಯ ಮಹತ್ವ (Importance of Horticulture):

ಕೈ ತೋಟಗಾರಿಕೆಯ ವ್ಯವಸಾಯದ ಮುಖ್ಯ ವಿಭಾಗಗಳಲ್ಲಿ ಒಂದಾಗಿದೆ. ಇದು ಹಣ್ಣ, ತರಕಾರಿ, ಹೊಗಳ ಉತ್ಪಾದನೆಯನ್ನು ಒಳಗೊಂಡಿದೆ. ಇದನ್ನು ‘ಟ್ರೀ ಫಾರ್ಮಿಂಗ್’ ಸಹ ಎನ್ನುವರು. ಭಾರತದ ವಿವಿಧ ಬಗೆಯ ಬೇಸಾಯ-ವಾಯುಗುಣ ಪರಿಸ್ಥಿತಿಗಳಲ್ಲಿ ವಿವಿಧ ಬಗೆಯ ಹಣ್ಣ, ತರಕಾರಿ, ಹಾಗೂ ಹೊಗಳನ್ನು ಬೆಳೆಯಲಾಗುತ್ತದೆ. ಈ ಕ್ಷೇತ್ರವು ವ್ಯವಸಾಯ ಕ್ಷೇತ್ರದ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವುದು, ಜೊತೆಗೆ ಬೇಸಾಯಗಾರನ ಆರ್ಥಿಕತೆಯನ್ನು ಉತ್ತೇಜಿಸಾಗಿಸುವುದು. ಭಾರತವು ಈ ವಸ್ತುಗಳ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದ ಉತ್ಪಾದಿಸಿದ ವಸ್ತುಗಳನ್ನು ರಘು ಮಾಡಿ, ವಿದೇಶಿ ವಿನಿಮಯ ಗಳಿಸುತ್ತದೆ.

ಭಾರತದ ಸರ್ಕಾರ ಹಾರ್ಟಿಕಲ್ಟರ್‌ ಬೆಳೆಗಳ ಪರಿಣಾಮಕಾರಿ ಉತ್ಪಾದನೆಗೆ ಪ್ರಾಮುಖ್ಯತೆ ನೀಡಿ-ಸುವಣ್ಣ ಕ್ರಾಂತಿ (Golden Revolution)ಗೆ ನಾಂದಿ ಹಾಡಿದೆ. ಭಾರತವು ಹಣ್ಣ ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಚೀನಾ ನಂತರ 2ನೇ ಸ್ಥಾನದಲ್ಲಿದೆ. ಕೆಲವು ಹಾರ್ಟಿಕಲ್ಟರ್‌ ಬೆಳೆಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇತ್ತೀಚಿಗೆ ಕೈತೋಟಗಾರಿಕೆ ಮತ್ತೆ ಬಲ ತುಂಬಲು ‘ರೈನೋಬೋ ಕ್ರಾಂತಿ’ ಆರಂಭಿಸಲಾಗಿದೆ. ಭಾರತದಲ್ಲಿ ಸುಮಾರು 23 ದಶಲಕ್ಷ ಹೆಚ್‌ರೋ ಕ್ಷೇತ್ರ ಈ ಬೆಳೆಗಳ ಉತ್ಪಾದನೆಯಲ್ಲಿ ಒಳಪಟ್ಟಿದೆ ಮತ್ತು ಸಾಕಷ್ಟು ಉತ್ಪಾದನೆಯಾಗುತ್ತಿದೆ.

ಕೈ ತೋಟಗಾರಿಕೆಯ ಮತ್ತೆ ಸಂಶೋಧನೆಗಾಗಿ,

- 1) ನ್ಯಾಷನಲ್ ಹಾರ್ಟಿಕಲ್ಟರ್ ಮಿಷನ್
- 2) ಇಂಡಿಯನ್ ಹಾರ್ಟಿಕಲ್ಟರ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಟರ್ ರೀಸರ್ಚ್, ಬೆಂಗಳೂರು – ಇವುಗಳನ್ನು ಸ್ಥಾಪಿಸಲಾಗಿದೆ.

ಮಷ್ಟು ಕೃಷಿ (Floriculture):

ವಾರ್ಷಿಕ ಮಾದರಿಯ ಪುಷ್ಟ ಕೃಷಿಯನ್ನು ಪ್ಲೋರಿಕಲ್ಟರ್ ಎನ್ನುವರು. ಭಾರತ ಇಂದು “ಮಲ್ಲಿಗೆ” (ಜಾಸ್ತಿನ್), ಚಿಂಡು ಮಲ್ಲಿಗೆ (ಮಾರಿಗೋಲ್ಡ್), ಸೇವಂತಿಗೆ (ಕ್ರಿಸಂತಮ್ಮೊ), ಬೆಟ್ಟದಾವರೆ (ಟ್ರೌಬರ್ ರೋಸ್) ಮುಂತಾದ ಹೊಗಳನ್ನು ಅಧಿಕವಾಗಿ ಉತ್ಪಾದಿಸುತ್ತಿದೆ. ಗುಲಾಬಿ, ಆರ್ಕಿಡ್, ಲೆಲ್ಲಿ, ಗ್ರಾಫಿಯೋಡಸ ಅಂತರಾಷ್ಟ್ರೀಯ ಮಾರುಕಟ್ಟೆಯ ಬಹು ಬೇಡಿಕೆಯ ಹೊಗಳಾಗಿವೆ. ಭಾರತವು 2012ರಲ್ಲಿ 1.9 ಲಕ್ಷ ಹೆಚ್‌ರೋ ಕ್ಷೇತ್ರದಲ್ಲಿ 10.3 ಲಕ್ಷ ಟನ್ ಬಿಡಿ ಹೂ, 69 ದಶಲಕ್ಷ ಉದ್ದ್ವಾಗಿ ಕತ್ತರಿಸಿದ ಹೊಗಳನ್ನು ಉತ್ಪಾದಿಸಿತು. ಪುಷ್ಟ ಬೇಸಾಯವನ್ನು ಅಭಿವೃದ್ಧಿ ಪಡಿಸಿದ ರಾಜ್ಯವೆಂದರೆ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ. ತಮಿಳುನಾಡು ಪುಷ್ಟ ಕೃಷಿಯಲ್ಲಿ ಮೊದಲನೆ ಸ್ಥಾನದಲ್ಲಿದೆ. ತಮಿಳುನಾಡು ವಾರ್ಷಿಕವಾಗಿ 247 ಸಾವಿರ ಟನ್ ಮತ್ತು ಕರ್ನಾಟಕ ವಾರ್ಷಿಕವಾಗಿ 204 ಸಾವಿರ ಟನ್ ಹೊಗಳನ್ನು ಉತ್ಪಾದಿಸುತ್ತಿವೆ.

ಭಾರತದಲ್ಲಿ ಮಟ್ಟ ಕೃಷಿಯ ರಘ್ತು:

ಭಾರತದಲ್ಲಿ ಮಟ್ಟ ಕೃಷಿಯೇ ವಿದೇಶೀ ವಿನಿಮಯ ಗಳಿಕೆಯ ಮುಖ್ಯ ಕ್ಷೇತ್ರವಾಗಿ ಪರಿಣಾಮಿಸುತ್ತದೆ. ಪ್ರಸ್ತುತ ಭಾರತವು ಪ್ರತಿ ವರ್ಷ 200 ಕೋಟಿ ರೂ.ಮೌಲ್ಯದ ಹೊಗಳನ್ನು ರಘ್ತು ಮಾಡುತ್ತಿದೆ. ನೆದರ್‌ಲ್ಯಾಂಡ್, ಡೆನ್‌ಹಾಕ್, ಬೆಲ್‌ಜಿಯಂ ರಾಷ್ಟ್ರದೊಂದಿಗೆ ಭಾರತದ ಮಟ್ಟ ಕೃಷಿ ತೀವ್ರ ಪ್ರಮೋಟಿಯಲ್ಲಿದೆ. ಭಾರತದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಮಟ್ಟ ಕೃಷಿಯನ್ನು ಉನ್ನತ ಮಟ್ಟಕ್ಕೆ ಸುವಿಧೆ ಅವಶ್ಯಕತೆ ಇದೆ.

ತರಕಾರಿಗಳು (Vegetables):

ಭಾರತವು ತರಕಾರಿಗಳ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಚೈನಾದ ನಂತರ 2ನೇ ಸ್ಥಾನದಲ್ಲಿದೆ. ದೇಶದಲ್ಲಿ ಸುಮಾರು 8.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 146.5 ದಶಲಕ್ಷ ಟಿನ್ ತರಕಾರಿಗಳನ್ನು ಉತ್ಪಾದಿಸಲಾಗುತ್ತಿದೆ. ಭಾರತವು ಪ್ರಪಂಚದ ಒಟ್ಟು ಉತ್ಪಾದನೆಯ ಶೇ.13ರಷ್ಟನ್ನು ಉತ್ಪಾದಿಸುತ್ತಿದೆ. ಭಾರತದಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳಲ್ಲಿ ಈರ್ಜು, ಹೊಮ್ಯಾಟೋ, ಬೆಂಡೆ, ಕೋಸು, ಹೊಕೋಸು, ಆಲೂಗಡ್ಡೆ, ವೋಕ್ರು ಮುಖ್ಯವಾದವುಗಳು.

ಭಾರತವು ಹೊಕೋಸು ಉತ್ಪಾದನೆಯಲ್ಲಿ ಮೊದಲನೆಯ ಮತ್ತು ಈರ್ಜುಯ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. “ಸಾಮಾನ್ಯವಾಗಿ ತರಕಾರಿಗಳು ಅಲ್ಲಾವಧಿಯ ಬೆಳೆಗಳು ಇದರಿಂದ ಒಂದೇ ಕ್ಷೇತ್ರದಲ್ಲಿ, ಒಂದು ವರ್ಷದ ಅವಧಿಯಲ್ಲಿ ಮೂರು ಘಸಲನ್ನು ಪಡೆಯಲಾಗುವುದು ಅಲ್ಲದೆ ಧೀರ್ಘಾವವದಿ ಬೆಳೆ ಸಾಲಿನ ನಡುವೆ ಅಲ್ಲಾವಧಿಯ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇಂತಹ ಬೆಳೆಗಳನ್ನು ‘ಕ್ಯಾಚ್ ಕ್ರೂಪ್’ (Catch Crop) ಎನ್ನುವರು.

ಕೆರುಳ್ಳಿ (Onion): ಭಾರತದಲ್ಲಿ ಮುರಾತನ ಕಾಲದಿಂದಲೂ ಈರುಳ್ಳಿಯನ್ನು ಉತ್ಪಾದಿಸಲಾಗುತ್ತಿದೆ. ಇದನ್ನು ಅಡುಗೆ ಮತ್ತು ಜೊಡಿ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತಿದೆ. ಭಾರತವು ಪ್ರಪಂಚದಲ್ಲಿಯೇ ಈರುಳ್ಳಿ ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಮಹಾರಾಷ್ಟ್ರ-ಶೇ.32.4, ಕರ್ನಾಟಕ-ಶೇ.17, ಆಂಧ್ರಪ್ರದೇಶ-ಶೇ.4.4 ಹಿಗೆ ಈರುಳ್ಳಿ ಉತ್ಪಾದಿಸುವ ರಾಷ್ಟ್ರದ ಪ್ರಮುಖ ರಾಜ್ಯಗಳಾಗಿದೆ. ಭಾರತವು 10.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕವಾಗಿ 15.1 ದಶಲಕ್ಷ ಟಿನ್ ಉತ್ಪಾದಿಸುತ್ತಿದೆ. ಕರ್ನಾಟಕದ ಕೋಲಾರ ಅರ್ತಿ ಸಣ್ಣ ಆದರೆ ಹೆಚ್ಚು ಆಷ್ಟುಯತ್ತೆಯನ್ನು ಹೊಂದಿರುವ ಈರುಳ್ಳಿಯನ್ನು ಉತ್ಪಾದಿಸುತ್ತಿದ್ದು ಹೆಚ್ಚು ಬೇಡಿಕೆಯ ಈರುಳ್ಳಿಯಾಗಿದೆ. ಈರುಳ್ಳಿಯನ್ನು ಮಧ್ಯ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ರಘ್ತು ಮಾಡಲಾಗುವುದು.

ಆಲೂಗಡ್ಡೆ (Potato): ಇದು ಮೂಲತ: ದಕ್ಷಿಣ ಅಮೇರಿಕಾದ ಬೆಳೆಯಾಗಿದ್ದು 17ನೇ ಶತಮಾನದಲ್ಲಿ ಭಾರತಕ್ಕೆ ಪರಿಚಯಿಸಲಾಯಿತು. ಸಮಶೀಲೋಷ್ಟ ವಲಯದ ಬೆಳೆಯಾಗಿದ್ದು ಇದನ್ನು ಸೆಪ್ಪೆಂಬರ್-ಡೆಸೆಂಬರ್‌ನಲ್ಲಿ ಬಿತ್ತನೆ ಮಾಡಲಾಗುತ್ತದೆ. ಈ ಬೆಳೆಗೆ ಮರಳು - ಮಿಶ್ರಿತ ಮೆಕ್ಕಲು ಮಣ್ಣ ಅತ್ಯಂತ ಸೂಕ್ತವಾಗಿದೆ. ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಪ್ರಮುಖ ಆಲೂಗಡ್ಡೆಯ ತಳಿಗಳಿಂದರೆ-ಕುಪ್ಪಿ ಚಂದ್ರಮುಖಿ, ಕುಪ್ಪಿ ಜ್ಯೋತಿ, ಕುಪ್ಪಿ ಬಾಷ್ಣ, ಕುಪ್ಪಿ ಹಿಮಲಾನಿ, ಕುಪ್ಪಿ ಸಿಂಧಾರಿ. ಕಳೆದ ಐದು ದಶಕದಲ್ಲಿ ಆಲೂಗಡ್ಡೆಯ ಕ್ಷೇತ್ರ 5 ಪಟ್ಟು ಅಧಿಕವಾಗಿದ್ದರೆ ಈ ಅವಧಿಯಲ್ಲಿ ಉತ್ಪಾದನೆ 1.6 ದಶಲಕ್ಷ ಟಿನ್‌ಗಳಿಂದ-42.3 ದಶಲಕ್ಷ ಟಿನ್‌ಗಳಿಗೆ ಏರಿಕೆಯಾಗಿದೆ. ಹೊಸ-ಹೊಸ ತಳಿ ಮತ್ತು ಮೂರಕ ತಂತ್ರಜ್ಞಾನವೇ ಆಲೂಗಡ್ಡೆಯ ಹೆಚ್ಚಿನ ಉತ್ಪನ್ನಕ್ಕೆ ಕಾರಣ.

ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತಿದ್ದರೂ ಹೂಡಾ ಕೆಲವು ರಾಜ್ಯಗಳಲ್ಲಿ ಹೆಚ್ಚು ಕೇಂದ್ರಿಕೃತವಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಪಂಜಾਬ ರಾಜ್ಯಗಳು ದೇಶದ ಒಟ್ಟು ಕ್ಷೇತ್ರದ ಶೇ.77 ಕ್ಷೇತ್ರವನ್ನು ಹೊಂದಿದ್ದು ಶೇ.85ರಷ್ಟು ಉತ್ಪಾದಿಸುತ್ತಿವೆ. ಉತ್ತರ ಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಆಲೂಗಡ್ಡೆಯನ್ನು ಉತ್ಪಾದಿಸುವ ರಾಜ್ಯವಾಗಿದೆ. ಪಶ್ಚಿಮ ಬಂಗಾಳ 2ನೇ ಸ್ಥಾನದಲ್ಲಿದೆ.

ಟೊಮ್ಯಾಟೋ (Tomato): ಭಾರತದಲ್ಲಿ ಉತ್ಪಾದಿಸಲಾಗುವ ತರಕಾರಿ ಬೆಳೆಗಳಲ್ಲಿ ಟೊಮ್ಯಾಟೋ ಉತ್ಪಾದನೆಯ ಪ್ರಮಾಣದಲ್ಲಿ 2ನೇ ಸ್ಥಾನದಲ್ಲಿದೆ. 2012ರಲ್ಲಿ ಭಾರತ ಸುಮಾರು 16.5 ದಶಲಕ್ಷ ಟನ್ ಟೊಮ್ಯಾಟೋ ಹಣ್ಣನ್ನು ಉತ್ಪಾದಿಸಿತು. ಭಾರತದಲ್ಲಿ ಬೆಳೆಯುವ ಪ್ರಮುಖ ಟೊಮ್ಯಾಟೋ ತಳಿಗಳು: ಮೂಸಾರೂಬಿ, ಅರ್ಕಾಂತೋಕ್, ಪಂತೋಬಹಾರ್, MTH-6, ಆರ್ಕ್ ವರ್ಡನ್ ಇತ್ಯಾದಿ ಪ್ರಮುಖವಾದವು.

ಅಧಿಂಡ ಆಂಧ್ರಪ್ರದೇಶ ವಾರ್ಷಿಕವಾಗಿ 1.6 ದಶಲಕ್ಷ ಟೊಮ್ಯಾಟೋ ಉತ್ಪಾದಿಸುತ್ತಿದ್ದು ಮೌದಲನೆಯ ಸ್ಥಾನದಲ್ಲಿದೆ. ಇತ್ತೀಚೆಗೆ ಅತೀ ಹೆಚ್ಚು ದಿನ ಕೆಡದಂತೆ ಇಡಬಹುದಾದ ‘ಆರ್ಕ್’ ಟೊಮ್ಯಾಟೋ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಬೀಜಗಳನ್ನು ವಿದೇಶಕ್ಕೂ ರಮ್ತು ಮಾಡಲಾಗುತ್ತದೆ.

ಬದನೆಕಾಯಿ (Brinjal): ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ತರಕಾರಿಗಳಲ್ಲಿ ಬದನೆಕಾಯಿಯು 3ನೇ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು 8.8 ದಶಲಕ್ಷ ಟನ್ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಬೆಳೆಯುವ ಪ್ರಮುಖ ಬದನೆಕಾಯಿ ತಳಿಗಳು ಅಕಾರ್ ನವನಿತ್, ಮೂಸಾ ಅಂಕುರ್, ಹೈಬ್ರಿಡ್-6, ABH-1, ಮೂಸಾಪರ್ವತ್ ಲಾಂಗ್, ಮೂಸಾಪರ್ವತ್ ಕ್ಲೆಸ್ಟರ್ ಇತ್ಯಾದಿ ತಳಿಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ.

ಪ್ರಶ್ನೆಯು ಬಂಗಾಳವು ಭಾರತದಲ್ಲಿ ಅತೀ ಹೆಚ್ಚು ಬದನೆಕಾಯಿಗಳನ್ನು ಉತ್ಪಾದಿಸುವ ರಾಜ್ಯವಾಗಿದೆ. ಇತರ ರಾಜ್ಯಗಳೆಂದರೆ ಓಡಿಶಾ, ಜಿಹಾರ, ಕನಾರಾಟಕ, ಗುಜರಾತ್, ಆಂಧ್ರಪ್ರದೇಶ, ಅಸ್ಸಾಂ ಮುಂತಾದವು.

ಹಣ್ಣುಗಳು (Fruits): ಭಾರತವು ಮೊಂದಿರುವ ವಿವಿಧ ಕೃಷಿ ವಾಯುಗಳಲ್ಲಿ ವಿವಿಧ ಬಗೆಯ ಹಣ್ಣುಗಳನ್ನು ಉತ್ಪಾದಿಸುತ್ತಿದೆ. ಭಾರತವು ಪ್ರಪಂಚದ ಒಟ್ಟು ಹಣ್ಣಿನ ಉತ್ಪಾದನೆಯಲ್ಲಿ ಶೇ.10.5ರಷ್ಟನ್ನು ಉತ್ಪಾದಿಸುತ್ತಿದೆ. 2012ರ ವರದಿಯಂತೆ ಭಾರತವು 6.38 ದಶಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ 74.9 ದಶಲಕ್ಷ ಟನ್‌ಗಳನ್ನು ಉತ್ಪಾದಿಸಿದೆ. ಇಂದು ಭಾರತ ಪ್ರಪಂಚದಲ್ಲಿ ಮಾವು, ಬಾಳೆ, ಸಪೋಟ ಹಾಗೂ ನಿಂಬೆ, ಹಣ್ಣುಗಳ ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ದ್ವಾರ್ಕಿಯ ಇಳುವರಿಯಲ್ಲಿ ಪ್ರಪಂಚದಲ್ಲಿಯೇ ಮೊದಲನೆಯ ಸ್ಥಾನದಲ್ಲಿದೆ.

ಪ್ರಪಂಚದ ಮಾವು ಉತ್ಪಾದನೆಯಲ್ಲಿ ಶೇ.5.4ರಷ್ಟು ಭಾರತದಲ್ಲಿ ಉತ್ಪಾದನೆಯಾಗುತ್ತದೆ. ಭಾರತವು ಉತ್ಪಾದಿಸುವ ಹಣ್ಣುಗಳಲ್ಲಿ ‘ಬಾಳೆ’ ಅತೀ ಪ್ರಮುಖವಾದುದು. ಇದು ದೇಶದಲ್ಲಿ ಹಣ್ಣಿನ ಬೇಸಾಯಕ್ಕೆ ಒಳಪಟ್ಟಿರುವ ಕ್ಷೇತ್ರದ ಶೇ.13.5ರಷ್ಟನ್ನು ಒಳಗೊಂಡಿದೆ. ಶೇ.39.7ರಷ್ಟು ಉತ್ಪಾದನೆ ಇದೆ.

ಮಾವು (Mangifera Indica): ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನು ಉತ್ಪಾದಿಸುವುದು. ಇದು ಪ್ರಪಂಚದ ಒಟ್ಟು ಮಾವಿನ ಹಣ್ಣುಗಳ ಶೇ.5.4ರಷ್ಟು ಭಾರತವು ಸುಮಾರು 2.3 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 15.1 ದಶಲಕ್ಷ ಟನ್ ಮಾವಿನ ಹಣ್ಣನ್ನು ಉತ್ಪಾದಿಸುವುದು. ಮೂಲತ: ಇದು ಉಷ್ಣವಲಯದ ಮಾನ್ಯನಾ ಪ್ರದೇಶದ ವೃಕ್ಷವಾಗಿರುವುದರಿಂದ ಇದಕ್ಕೆ 20 ಡಿಗ್ರಿಯಿಂದ 30 ಡಿಗ್ರಿ ಉಷ್ಣಾಂಶ ಅವಶ್ಯಕ. ವಾರ್ಷಿಕ 75 ರಿಂದ 250 ಸೆ.ಮೀ. ಮಳೆ ಬೀಳುವ ಪ್ರದೇಶದಲ್ಲಿ ಈ ವೃಕ್ಷವನ್ನು ಬೆಳೆಯಬಹುದಾಗಿದೆ. ಭಾರತದಲ್ಲಿ ಮಾವಿನ ಪ್ರಮುಖ ತಳಿಗಳು ಈ ಕೆಳಗಿನಂತಿವೆ-ಅಲ್ಲ ಫಾನ್ಸ್‌, ನೀಲಂ, ದಾಶಹರಿ, ರತ್ನಗಿರಿ, ಲಾಂಗ್ರಾ, ಆಫ್ಲೋ ಘಟ್ಟಿ. ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಮಾವನ್ನು ಉತ್ಪಾದಿಸುವ ರಾಜ್ಯವಾಗಿದೆ. ಇದು ದೇಶದ ಉತ್ಪಾದನೆಯ ಶೇ.33.2ರಷ್ಟು ಉತ್ಪಾದಿಸುತ್ತಿದೆ. ನಂತರದಲ್ಲಿ ಬಿಹಾರ, ಮಹಾರಾಷ್ಟ್ರ, ಪ್ರಶ್ನೆಯು ಬಂಗಾಳ, ಆಂದ್ರ, ತೆಲಂಗಾಣ, ಕನಾರಾಟಕ ಮಾವು ಬೆಳೆಯುವ ಪ್ರಮುಖ ರಾಜ್ಯಗಳು.

ಬಾಳೆ (Musa Paradisoaca): ದೇಶದಲ್ಲಿ ಸುಮಾರು 0.83 ದಶಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಸುಮಾರು 29.7 ದಶಲಕ್ಷ ಟನ್ ಬಾಳೆ ಉತ್ಪಾದಿಸಲಾಗುತ್ತದೆ. ಪ್ರಪಂಚದಲ್ಲಿ ಭಾರತವು ಬಾಳೆ ಉತ್ಪಾದಿಸುವ ಮೂರನೇಯ ರಾಷ್ಟ್ರ.

ಮೂಲತ: ಉಪಾಷ್ಟವಲಯ ಮತ್ತು ಉಪ ಉಪಾಷ್ಟವಲಯದ ಬೆಳೆ. ಭಾಳೆ ಬೆಳೆಗೆ 20 ಇಗ್ರಿಯಿಂದ 30 ಇಗ್ರಿ ಉಪಾಷ್ಟಾಂಶ ಅವಶ್ಯಕ. ಭಾರತದಲ್ಲಿ ತಮಿಳುನಾಡು ಅತಿ ಹೆಚ್ಚು ಭಾಳೆಯನ್ನು ಉತ್ಪಾದಿಸುವ ರಾಜ್ಯವಾಗಿದೆ. ಇದು ₹16.7ರಹ್ಮು ಕ್ಷೇತ್ರ ಮೊಂದಿದ್ದು ₹26.2ರಹ್ಮನ್ನು ಉತ್ಪಾದಿಸುವ ರಾಜ್ಯವಾಗಿದೆ. ನಂತರ ಮಹಾರಾಷ್ಟ್ರ ಕೇರಳದಲ್ಲಿ ಬೆಳೆಯಲಾಗುವುದು.

ಕಿತ್ತಳೆ (Citrus): ಭಾರತದಲ್ಲಿ ಸುಮಾರು 0.95 ದಶಲಕ್ಷ ಹೆಚ್ಚೇರ್ ಪ್ರದೇಶದಲ್ಲಿ 6.5 ದಶಲಕ್ಷ ಟನ್ ಕಿತ್ತಳೆ ಉತ್ಪಾದಿಸಲಾಗುತ್ತಿದೆ. ಭಾರತದಲ್ಲಿ ಬೆಳೆಯಲಾಗುವ ಕಿತ್ತಳೆಯ ಮುಖ್ಯ ತಳಿಗಳು—ನಾಗಪೂರ, ಲಾಪ್ಪು ಲಾಹೋರ್, ಕೊರ್ಕೆ, ಶಾಸಿ ಮುಂತಾದವುಗಳು. ಕಿತ್ತಳೆಯನ್ನು ಬೆಳೆಯುವ ಪ್ರಮುಖ ಪ್ರದೇಶಗಳು ಈ ಕೆಳಗಿನಂತಿವೆ. ಮಧ್ಯಪ್ರದೇಶದ ಮೂರ್ವ ಮತ್ತು ಪಶ್ಚಿಮ ನಿಮಾರ್ ಜಿಲ್ಲೆಗಳು, ಕನಾರ್ಕಿಕದ ಕೊಡಗು, ಕೇರಳದ ವೈನಾಡು, ತಮಿಳುನಾಡು ನೀಲಗಿರಿ, ಮೇಘಾಲಯದ ಶಾಸಿ ಇತ್ಯಾದಿ.

ದ್ರಾಕ್ಷ (Grape): ಕೃಷ್ಣಾಯನ್ ಸೆಮುದ್ರದ ಬಳಿಯಿರುವ ‘ಅಮೇರಿನಿಯಾ’ ದ್ರಾಕ್ಷಯ ಮೂಲ ಪ್ರದೇಶವೆಂದು ತಿಳಿಯಲಾಗಿದೆ. ಈ ಹಣ್ಣಿನ ಬೆಳೆಗೆ ಹೆಚ್ಚು ನೀರಿನ ಅಗತ್ಯವಿಲ್ಲ. ಆದರೆ, ಸೂರ್ಯನ ಬೆಳಕು ತುಂಬಾ ಅವಶ್ಯಕ. ಇದರಲ್ಲಿಯ ಪ್ರಮುಖ ತಳಿಗಳು ಈ ಕೆಳಗಿನಂತಿವೆ. ಭಾರತದಲ್ಲಿ ಈ ತಳಿಗಳನ್ನೇ ಬೆಳೆಯಲಾಗುತ್ತದೆ. ಬಳ್ಳಾಕ್ ಶಿನ್, ಸುಲಾನ್, ಬೆಡಾನ್, ಸೀಡಲೇಸ್, ಕಾಂಡಾರಿ, ಬೇಮಾ ಸಹೇಳಿ, ಬೆಂಗಳೂರು ಬ್ಲೂ, ರೋಸಿ ಮುಂತಾದವುಗಳು.

ಭಾರತದಲ್ಲಿ 1.12 ಲಕ್ಷ ಹೆಚ್ಚೇರ್ ಪ್ರದೇಶದಲ್ಲಿ ವಾರ್ಷಿಕವಾಗಿ ಸುಮಾರು 12.3 ಲಕ್ಷ ಟನ್ ದ್ರಾಕ್ಷ ಉತ್ಪಾದಿಸಲಾಗುತ್ತಿದೆ. ಮಹಾರಾಷ್ಟ್ರ ದ್ರಾಕ್ಷ ಉತ್ಪಾದನೆಯಲ್ಲಿ ದೇಶದಲ್ಲಿಯೇ ಪ್ರಥಮ ಸಾನಾದಲ್ಲಿದೆ (ನಾಸಿಕ್, ಮಹಾನ್, ಜಿರಾಂಗಾಬಾದ್). ಇತರ ರಾಜ್ಯಗಳಿಂದರೆ ತಮಿಳುನಾಡು, ಆಂಧ್ರಪ್ರದೇಶ, ಕನಾರ್ಕಿಕದ ಉತ್ತರ ಭಾಗ ಮತ್ತು ಬೆಂಗಳೂರು ಚಿಕ್ಕಬಳ್ಳಾಪುರ. ಭಾರತದಲ್ಲಿ ದ್ರಾಕ್ಷರಸ ನೀತಿ 2009ರಲ್ಲಿ ಜಾರಿಗೆ ತಂದು ಇದರ ಉತ್ಪಾದನೆಗೆ ಹೆಚ್ಚು ಮೌಲ್ಯಾದ ನೀಡಲಾಗಿದೆ.

ಸೇಬು (Apple): ಭಾರತದ ಕೆಲವೇ ಭಾಗಗಳಲ್ಲಿ ಸೇಬು ಹಣ್ಣಿನ ಬೆಳೆಯು ಕೇಂದ್ರೀಕೃತವಾಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಖಂಡ, ಪಂಚಾಬ್, ಅರುಣಾಚಲ ಪ್ರದೇಶಗಳಲ್ಲಿ ಹೆಚ್ಚಿಗೆ ಬೆಳೆಯಲಾಗುತ್ತದೆ. ಭಾರತದಲ್ಲಿ ಬೆಳೆಯಲಾಗುವ ಪ್ರಮುಖ ಸೇಬು ಹಣ್ಣಿನ ತಳಿಗಳು ಈ ಕೆಳಗಿನಂತಿವೆ. ಕೆಂಪು ಗೋಲ್ಡನ್ ಫಾಕ್ಸ್, ಅಂಬಾರಿ, ರಿಚ್ರೋ ರೆಡ್ವೈಟ್, ನ್ಯೂಟನ್, ರೋಂ ಬ್ಲೂಟೆ, ಕಾಶ್ಮೀರ, ಪ್ರಿನ್ಸ್ ಅಲ್ಟ್ರಾ ಮುಂತಾದವು.

ಸಾಂಬಾರ ಬೆಳೆಗಳು: ಭಾರತವನ್ನು ಸಾಂಬಾರ ಬೆಳೆಗಳ ದೇಶ (Land of spices) ಎಂದು ಕರೆಯಲಾಗುತ್ತದೆ. ಭಾರತ ಪ್ರಪಂಚದಲ್ಲಿ ಅತೀ ಹೆಚ್ಚು ಸಾಂಬಾರ ಪದಾರ್ಥ ಉತ್ಪಾದಿಸುವ ಪ್ರಮುಖ ರಾಜ್ಯ. ಭಾರತ ಪ್ರಾಚೀನ ಕಾಲದಿಂದ ಇಂದಿಗೂ ಸಾಂಬಾರ ವಸ್ತುಗಳ ಉತ್ಪಾದನೆ ಮತ್ತು ರಹಿತನಲ್ಲಿ ಪ್ರಪಂಚದಲ್ಲಿ ಮೊದಲನೆಯ ಸಾನಾದಲ್ಲಿದೆ. ಆಹಾರ ವಸ್ತುಗಳ ರುಚಿ, ಜಿಷ್ಡಿ, ಹಾಗೂ ಬಣ್ಣಗಳ ತಯಾರಿಕೆಯಲ್ಲಿ ಸಾಂಬಾರ ವಸ್ತುಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಒಟ್ಟು ಸುಮಾರು 29.4 ಲಕ್ಷ ಹೆಚ್ಚೇರ್ ಕ್ಷೇತ್ರದಲ್ಲಿ ಸಾಂಬಾರ್ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ ಎಲ್ಲಾ ರೀತಿಯ ಸಾಂಬಾರ್ ಉತ್ಪನ್ನಗಳ ಪ್ರಮಾಣ 53.3 ಲಕ್ಷ ಟನ್ ಇದೆ. ಭಾರತದಲ್ಲಿ ಉತ್ಪಾದಿಸಿದ ಸಾಂಬಾರ್ ವಸ್ತುಗಳ ಶೇ.90ರಹ್ಮು ಆಂತರಿಕ ಮಾರುಕಟ್ಟೆಯಲ್ಲಿ ಬಳಕೆಯಾಗುತ್ತಿದೆ. ಭಾರತದ ಬೆಳೆಯಲಾಗುವ ಪ್ರಮುಖ ಸಾಂಬಾರ್ ಬೆಳೆಗಳು— ಕರಿಮೆಣಸು, ಬೆಳ್ಳಿಳಿ, ಶುಂಗಿ, ಜೀರಿಗೆ, ಲವಂಗ, ಮೆಣಸಿನಕಾಯಿ, ಅರಿಶಿನ, ಧನಿಯಾ, ಪಲಕ್.

ಮೆಣಸಿನಕಾಯಿ: ಭಾರತದ ಸಾಂಬಾರ್ ಉತ್ಪನ್ನಗಳಲ್ಲಿ ಮೆಣಸಿನಕಾಯಿ ಅತ್ಯಂತ ಪ್ರಮುಖವಾದುದು. ಮೂಲತೆ: ಬ್ರೆಜಿಲ್ ದೇಶದ ಸಸ್ಯವಾಗಿದ್ದು ಮೋಚುಗ್ರಿಸರು 17ನೇ ಶತಮಾನದಲ್ಲಿ ಭಾರತಕ್ಕೆ ಪರಿಚಯಿಸಿದರು. ಭಾರತದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನ ಕಾಯಿಯನ್ನು ಬೆಳೆಯಲಾಗುತ್ತಿದೆ. ಪ್ರಪಂಚದಲ್ಲಿ ಭಾರತ ಕ್ಷೇತ್ರ ಮತ್ತು ಉತ್ಪಾದನೆ ಎರಡರಲ್ಲಿ ಮೊದಲನೆಯ ಸ್ಥಾನದಲ್ಲಿದೆ.

ಮೆಣಸಿನಕಾಯಿ ಬೆಳೆಯ ಫೋಗೋಳಿಕ ಅಂಶಗಳು: ಸುಮಾರು 10 ಡಿಗ್ರಿಯಿಂದ 30 ಡಿಗ್ರಿ ಉಳಾಂಶ ಇರುವ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಇವುಗಳ ಬೆಳವಣಿಗೆ 60ರಿಂದ 120 ಸೆ.ಮಿ. ಮಳೆ ಅವಶ್ಯಕ. ಮೆಣಸಿನ ಕಾಯಿಯನ್ನು ಪ್ರಮುಖವಾಗಿ 2 ಅವಧಿಯಲ್ಲಿ ಬೆಳೆಯುತ್ತಾರೆ. ಅವುಗಳು-

- 1) ಜುಲೈ-ಸೆಪ್ಟೆಂಬರ್ ಬಿತ್ತನೆ
- 2) ಫೆಬ್ರವರಿ-ಮಾರ್ಚ್ ಬಿತ್ತನೆ

ಮೆಣಸಿನಕಾಯಿ ಬೆಳೆಯ ಹಂಚಿಕೆ ಮತ್ತು ಉತ್ಪಾದನೆ: ಭಾರತವು ಪ್ರಪಂಚದ ಉತ್ಪಾದನೆಯ ಒಟ್ಟು ಶೇ.50ರಷ್ಟು ಉತ್ಪಾದಿಸುತ್ತಿದೆ. ಅಂಥ್ರಪ್ರದೇಶ ದೇಶದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಜ್ಯ. ಇದು ದೇಶದ ಮೆಣಸಿನಕಾಯಿಯ ಶೇ.26.4 ಒಳಗೊಂಡಿದೆ. ಅಂಥ್ರಾದ ಗುಂಟೂರು ಮೆಣಸಿನಕಾಯಿಗೆ ಪ್ರಸಿದ್ಧಿ ಪಡೆದಿದೆ. ಕನ್ನಾರಿಕ 2ನೇ ಅತೀ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಜ್ಯ. ಕನ್ನಾರಿಕದ ಹಾವೇರಿ-ಬ್ಯಾಡಿಗಿ ಮೆಣಸಿನಕಾಯಿ ಮಾರುಕಟ್ಟಿ ಪ್ರಸಿದ್ಧಿ ಪಡೆದಿದೆ. 3ನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ.

ರಾಜ್ಯ	ಕ್ಷೇತ್ರ(ಸಾ.ಹೆ)	ಶೇ.	ಉತ್ಪಾದನೆ	ಶೇ.
ಅಂಥ್ರಪ್ರದೇಶ	214.00	26.4%	766.00	57.8%
ಕನ್ನಾರಿಕ	137.8	17%	164.3	12.4%
ಮಹಾರಾಷ್ಟ್ರ	98.0	12.1%	47.0	3.5%

ಶುಂಠ (Ginger): ಶುಂಠಿಯ ವಾರ್ಷಿಕ ಬೆಳೆಯಾಗಿದೆ. ಮೂಲತೆ: ಆಗ್ನೇಯ ಏಷ್ಯಾ ವಲಯದ ಸಸ್ಯ ಇದಾಗಿದೆ. ಭಾರತವು ಪ್ರಪಂಚದಲ್ಲಿಯೇ ಶುಂಠ ಉತ್ಪಾದನೆಗೆ ಪ್ರಸಿದ್ಧಿ ಹೊಂದಿದೆ. ಜಗತ್ತಿನ ಒಟ್ಟು ಉತ್ಪಾದನೆಯ ಶೇ.33ರಷ್ಟು ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಇದು ಪ್ರಮುಖ ರಘು ಪದಾರ್ಥವಾಗಿದ್ದು ಸುಮಾರು 30 ಕೋಟಿ ವಿದೇಶಿ ವಿನಿಮಯ ಗಳಿಸುತ್ತದೆ. ಭಾರತದಲ್ಲಿ 107 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 385 ಸಾವಿರ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಶುಂಠಿಯನ್ನು ಬಹುತೇಕ ಉಪಾಯಗಳಲ್ಲಿ ವಾಯುಗುಣ ಹೊಂದಿರುವ ಎಲ್ಲಾ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಪ್ರಮುಖವಾಗಿ ಕನ್ನಾರಿಕ, ಅರುಣಾಚಲ ಪ್ರದೇಶ, ಅಸ್ಸಾರಂ, ಮಿಜೋರಾಂ, ಓಡಿಸಾ ಗಳಲ್ಲಿ ಬೆಳೆಯಲುವುದನ್ನು ಕಾಣಬಹುದಾಗಿದೆ. ಕನ್ನಾರಿಕವು ಶುಂಠಿಯ ಕ್ಷೇತ್ರ ಹಾಗೂ ಉತ್ಪಾದನೆ ಎರಡರಲ್ಲಿಯೂ ಮೊದಲ ಸ್ಥಾನದಲ್ಲಿದೆ.

ರಾಜ್ಯ	ಕ್ಷೇತ್ರ (ಸಾ.ಹೆ)	ಉತ್ಪಾದನೆ (ಸಾ.ಟನ್)
ಕನ್ನಾರಿಕ	20.5	198.2
ಅಸ್ಸಾರಂ	18.8	124.0
ಮೇಘಾಲಯ	9.6	57.2
ಅರುಣಾಚಲ ಪ್ರದೇಶ	5.50	40.0

ಶುಂಠಿಯ ರಫ್ತು: ದೇಶವು ಶುಂಠಿಯ ಉತ್ಪಾದನೆಯ ಶೇ.8ರಫ್ತನ್ನು ರಫ್ತು ಮಾಡಲಾಗುತ್ತದೆ. ಸೌದಿ ಅರೇಬಿಯಾ, ಯುಎಸ್‌ಎ, ಯೀಮನ್, ಮೋರಕ್ಕೂ, ಯುಎಜ, ಹೊಲಂಡ್ ದೇಶಗಳಿಗೆ ರಫ್ತಾಗುತ್ತದೆ. ಹಸಿ ಶುಂಠಿ ಪಾಕಿಸ್ತಾನ ಮತ್ತು ಬಾಂಗಳೂಕ್ಕೆ ರಫ್ತಾಗುತ್ತದೆ. ಇದಲ್ಲದೆ ವಿದೇಶಗಳಿಂದ ಶುಂಠಿಯನ್ನು ಆಮದು ಮಾಡಿಕೊಂಡು ಶುಂಠಿಯ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ.

ಕರಿಮೆಣಸು (Black Pepper): ಕರಿಮೆಣಸು ಭಾರತವು ಪುರಾತನ ಕಾಲದಿಂದಲೂ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ರಫ್ತು ಮಾಡುತ್ತಿರುವ ಸಾಂಚಾರ್ ವಸ್ತು. ಇದು ಕೇರಳದಲ್ಲಿ ಲಕ್ಷ್ವಿಂತರ ಕುಟುಂಬಗಳಿಗೆ ಆದಾಯ ಮೂಲವಾಗಿದೆ. ಕರಿಮೆಣಸಿನ ಉತ್ಪಾದನೆಯ ಶೇ.70 ವಿದೇಶಕ್ಕೆ ರಫ್ತಾಗುತ್ತದೆ. ಭಾರತವು ಸಾಂಚಾರ್ ವಸ್ತುಗಳ ರಚನ್ನಿಂದ ಗಳಿಸುತ್ತಿರುವ ಶೇ.46.5ರಫ್ತನ್ನು ಕರಿಮೆಣಸಿನಿಂದಲೇ ಪಡೆಯಲಾಗುತ್ತದೆ. ಕರಿಮೆಣಸು ಮೂಲತ್ತ: ಪಶ್ಚಿಮ ಫೆಡ್ಡ ವಲಯದ ಬಳ್ಳಿ ಸಸ್ಯವಾಗಿದೆ. ದೇಶದಲ್ಲಿ ಸುಮಾರು 196 ಸಾವಿರ ಹೆಕ್ಟೇರ್ ಕ್ಷೇತ್ರಗಳಲ್ಲಿ 51 ಸಾವಿರ ಟನ್ ಕರಿಮೆಣಸು ಉತ್ಪಾದಿಸಲಾಗುತ್ತದೆ.

ಇದು ಮೂಲತ್ತ: ಉತ್ಪನ್ನವಲಯದ ಬೆಳೆಯಾಗಿರುವುದರಿಂದ, ಇದರ ಉತ್ಪಾದನೆ ಕೆಲವೇ ದಕ್ಷಿಣ ಭಾರತದ ರಾಜ್ಯಗಳಿಗೆ ಮಾತ್ರ ಸೀಮೆತವಾಗಿದೆ. ಕೇರಳ ಪ್ರಥಮ ಸಾಫ್ನದಲ್ಲಿದ್ದರೆ ನಂತರದಲ್ಲಿ ತಮಿಳುನಾಡು, ಕರ್ನಾಟಕ ಈ ಮೂರು ರಾಜ್ಯಗಳಿಂದ ದೇಶದ ಒಟ್ಟು ಉತ್ಪಾದನೆಯ ಶೇ.99ರಫ್ತನ್ನು ಉತ್ಪಾದಿಸಲಾಗುತ್ತದೆ.

ಜೀರಿಗೆ: ಜೀರಿಗೆಯು ಮೂಲತ್ತ: ಈಜಿಪ್ಪ್, ಸಿರಿಯಾ, ತುರ್ಕಿಮೆನ್‌ಸಾಫ್ನದ ಬೆಳೆ. ಇದು ಆಲ್ಫ್ರೋಹಾಲೀಕ್ ಮತ್ತು ಜೀರಿಯ ಗುಣಗಳನ್ನು ಹೊಂದಿದೆ. ಆದ್ದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಮ್ಮಬೇಡಿಕೆಯ ಸಾಂಚಾರ್ ಪದಾರ್ಥ ಇದಾಗಿದೆ. ಈ ಬೆಳೆಯನ್ನು ರಾಜಸಾಫ್ನ, ಗುಜರಾತ್‌ನಲ್ಲಿ ಪ್ರಮುಖವಾಗಿ ಉತ್ಪಾದಿಸಲಾಗುತ್ತದೆ.

ಕೊಯ್ಲೋತ್ತರ ನಿರ್ವಹಣೆ ಮತ್ತು ಈ ಬೇಸಾಯಕ್ಕೆ ವಿಶೇಷ ಪ್ರೇರಣಾತ್ಮಕ ಕಾರ್ಯ ಯೋಜನೆಗಳು:

2014–15ರಲ್ಲಿ ಸಮಗ್ರ ತೋಟಗಾರಿಕೆ–ಅಭಿವೃದ್ಧಿ ಯೋಜನೆಯಡಿ ಕೊಯ್ಲೋತ್ತರ ನಿರ್ವಹಣೆ ಒಂದು ಘಟಕವಾಗಿರುತ್ತದೆ. ಈ ಯೋಜನೆಯಡಿ ಚಟುವಟಿಕೆಗಳಾದ ಒಣದ್ರಾಷ್ಟೆ, ವೆನಿಲ್ಲಾ ಸಂಸ್ಕರಣೆ, ವೈನ್ ತಯಾರಿಕಾ ಘಟಕ, ಕೊಬ್ಬರಿ ಮತ್ತಿ, ಒಣ ಮೆಣಸಿನಕಾಯಿ ಮತ್ತಿ ತಯಾರಿಸುವ ಘಟಕಗಳನ್ನು ಸಾಫ್ನಿಸುವುದು. ತೋಟಗಾರಿಕೆ ಉತ್ಪನ್ನಗಳಾದ ಹಣ್ಣು, ತರಕಾರಿ ಮತ್ತು ಮುಷ್ಣಗಳು ಅತೀ ಶೀಪ್ರವಾಗಿ ಹಾಳಾಗುವುದರಿಂದ ಅವುಗಳ ಕಟಾವಿನ ನಂತರದ ನಿರ್ವಹಣೆಗಾಗಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 99 ಶೈತ್ಯಾಗಾರ ಸಾಫ್ನಿಸಲಾಗಿದೆ. 91 ಖಾಸಗಿ ವಲಯದ ಶೈತ್ಯಾಗಾರಗಳು, 4 ಸಹಕಾರಿ ವಲಯದ ಶೈತ್ಯಾಗಾರಗಳು ಮತ್ತು 4 ಸಾರ್ವಜನಿಕ ವಲಯದ ಶೈತ್ಯಾಗಾರಗಳು ಇವೆ.

ಸರ್ಕಾರದ ನೀತಿಗಳು: ವೈನ್ ಉತ್ಪಾದನೆ ಮತ್ತು ಮಾರಾಟವನ್ನು ಪ್ರೇರೇಷಿಸಲು ಹಾಗೂ ದ್ರಾಕ್ಷ ಉತ್ಪಾದನೆ ಮತ್ತು ಸಂಸ್ಕರಣೆಯನ್ನು ಸಂಪರ್ಕ ಕಲ್ಪಿಸುವ ಮೂಲಕ ದ್ರಾಕ್ಷ ಬೆಳೆಗಾರರು ಮಾರುಕಟ್ಟೆ ಅನಿಶ್ಚಿತತೆಯನ್ನು ಎದುರಿಸಿ ಹೆಚ್ಚಿನ ಲಾಭ ಪಡೆಯಲು ಅನುವಾಗುವಂತೆ ದ್ರಾಕ್ಷರಸ ನೀತಿಯನ್ನು ಅನುಷ್ಠಾನಗೊಳಿಸಲು ಪ್ರತ್ಯೇಕವಾಗಿ ಕರ್ನಾಟಕ ದ್ರಾಕ್ಷರಸ ಮಂಡಳಿಯನ್ನು ಸಾಫ್ನಿಸಲಾಗಿದೆ. ಹಣ್ಣು, ತರಕಾರಿ ಬೆಳೆಯವ ರ್ಯಾತರಿಗೆ ಜಿಲ್ಲಾ ‘ಹಾಫ್‌ಕಾಮ್’ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು. ರಾಜ್ಯದಲ್ಲಿ ಮಾವಿನ ಬೆಳೆಯ ಸರಾಂಗಿಣಿ ಅಭಿವೃದ್ಧಿಗೆ ಮತ್ತು ಮಾವು ಬೆಳೆಗಾರರ ಅಭ್ಯರ್ಥಿಕ್ಕೆ ಪೂರಕವಾಗಿ ಮಾವು ಬೇಸಾಯ ಮತ್ತು ಕೊಯ್ಲೋತ್ತರ ನಿರ್ವಹಣೆ. ಮಾವು ಮಾರಾಟ ಮೇಳ ಮತ್ತು ರಫ್ತಿಗೆ ಯೋಜನೆಗಳನ್ನು ಸರ್ಕಾರದಿಂದ ಅನುಷ್ಠಾನಗೊಳಿಸಲಾಗಿದೆ. ವೈಜ್ಞಾನಿಕ ತಳಹದಿಯ ಮೇಲೆ ತೋಟಗಾರಿಕೆ ಉತ್ಪಾದನೆ ಮಾಡಲು ರ್ಯಾತರಿಗೆ ತರಬೇತಿ ಮತ್ತು ಪ್ರತ್ಯಕ್ಷಿತಗಳ ಸೌಕರ್ಯ ಒದಗಿಸುವುದು.

ರೇಷ್ಯೆ ಕೃಷಿ:

“ಕೃಷಿತೋ ನಾಸ್ತಿ ದುಭಿಕ್ಷಂ”–ಕೃಷಿ ವಿಜ್ಞಾನ ಪ್ರಗತಿಯಾದಂತೆ ನಾಡಿನಲ್ಲಿ ಸುಭಿಕ್ಷತೆ ನೆಲೆಯಾಗುತ್ತದೆ. “ಶ್ರೀಗಂಧ ಗುಡಿ, ರೇಷ್ಯೆಯ ಸಿರಿ” ಎಂದು ಖ್ಯಾತವಾದ ನಾಡು ಕನಾರಟಕ ರಾಜ್ಯ. ರೇಷ್ಯೆ ಉದ್ಯಮ ಇಲ್ಲಿಯ ಬಹುತೇಕ ಜನತೆಯ ಪ್ರಧಾನ, ಉಪಕಸುಬು ಆಗಿದ್ದ ಜೀವನಾಧಾರಿತ ಉದ್ಯಮವಾಗಿದೆ.

ಆಮುಖಿ:

ರೇಷ್ಯೆಯು ಕನಾರಟಕದ ಅತ್ಯಂತ ಪ್ರಮುಖವಾದ ವಾರ್ಷಿಕ್ ಬೆಳೆಯಾಗಿದೆ. ರೇಷ್ಯೆ ಕೃಷಿಯಲ್ಲಿ ದೇಶದಲ್ಲೇ ಅಗ್ರಸ್ಥಾನ ಪಡೆದಿರುವ ಕನಾರಟಕ ರೇಷ್ಯೆ ಉತ್ಪಾದನೆಯಲ್ಲಿ ಪ್ರಮುಖವಾಗಿದೆ. ಕನಾರಟಕದ ಹೊಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ‘ಸಿಲ್ಕ್’ ಮತ್ತು ‘ಮಿಲ್ಕ್’ಗಳು ರೈತರ ನಿತ್ಯ ಜೀವನದ ಉಸಿರಾಗಿದೆ. ದೇಶದ ಒಟ್ಟು ರೇಷ್ಯೆ ರಘ್ತು ವಿದೇಶಿ ವಿನಿಮಯ ಗಳಿಕೆಯಲ್ಲಿ ಕನಾರಟಕದ ಪಾಲು 1/3 ಭಾಗಕ್ಕಿಂತ ಅಧಿಕ. ಕಚ್ಚಿ ರೇಷ್ಯೆಯನ್ನು ಬಟ್ಟಿ ನೇಯಲು, ಪ್ಯಾರಾಚೊಟ್, ವೈರಾಲೆಸ್ ರಿಸಿವರ್, ರೇಸ್ ಕಾರಿನ ಟೈಯರ್ ಇತ್ಯಾದಿಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಮಾನವ ಬಳಕೆಯ ಅನೇಕ ವಸ್ತರಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಭಾರತದ ರೇಷ್ಯೆ ಬಟ್ಟಿಗಳು ವಿಶ್ವ ಪ್ರಸಿದ್ಧಿ ಪಡೆದಿವೆ. ವಿಶೇಷ ಕೌಶಲ್ಯದ ಬಟ್ಟಿಗಳಾಗಿವೆ. ಭಾರತ ಜೀವನಾದ ನಂತರ ಪ್ರಪಂಚದ 2ನೇ ಪ್ರಮುಖ ಕಚ್ಚಿ ರೇಷ್ಯೆಯನ್ನು ಉತ್ಪಾದಿಸುವ ದೇಶ.

ಹಿಮ್ಮ ನೇರಳೆ ಸೋಪ್ಪನ್ನು ‘ಬೊಂಬಿಕಮೋ ಎಲ್ಲಾ’ ಹುಳುಗಳಿಗೆ ತಿನಿಸಿ ರೇಷ್ಯೆಯನ್ನು ಪಡೆಯುವರು. ಇದೇ ರೀತಿ ಟಿಸಾರ್ ರೇಷ್ಯೆಯು ತಾಮ್ರದ ಬಣ್ಣ ಹೊಂದಿದ್ದು ಇದನ್ನು ಜಾರ್ವಿಸಂಡ್, ಭತ್ತಿಸೋಗರ್, ಬರಿಸ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ‘ಅಂಥೇರಿಯಾ ಮೈಲಿಟ್ವ್’ ಹುಳುಗಳನ್ನು ಅಸಾನ್ ಹಾಗೂ ಅಸೂನ್ ಮರಗಳಲ್ಲಿ ಸಾಕಿ ಪಡೆಯುವರು. ಈ ರೇಷ್ಯೆಯನ್ನು ಸಮೀಯಾ ಸಿಂಧಿಯಾ ರೈಸಿನಿ ಹುಳುಗಳಿಗೆ ಹರಳು (ಜ್ಓಡಲದ) ಎಲೆಗಳನ್ನು ತಿನಿಸಿ ಪಡೆಯುವರು. ಮುಗ ರೇಷ್ಯೆ ಬೆನ್ನದ ಬಣ್ಣ ಹೊಂದಿದ್ದು, ಇದನ್ನು ಅಂಥೇರಿಯಾ ಅಸ್ಸಾಮ್ ಹುಳುಗಳಿಗೆ ‘ಸೋಮ್’ ಮರದ ಎಲೆಗಳನ್ನು ತಿನಿಸಿ ಪಡೆಯಲಾಗುವುದು. ಇದನ್ನು ಅಸ್ಸಾಂನಲ್ಲಿ ಮಾತ್ರ ಉತ್ಪಾದಿಸಲಾಗುವುದು. ಭಾರತವು ಪ್ರಪಂಚದ ಒಟ್ಟು ಉತ್ಪಾದನೆಯ ಶೇ.20ರಷ್ಟು ರೇಷ್ಯೆಯನ್ನು ಉತ್ಪಾದಿಸುವುದು. ಮಲ್ಲ ಬೆರಿಯನ್ನು ಭಾರತದ ಸುಮಾರು 58330 ಹಳ್ಳಿಗಳಲ್ಲಿ ಬೆಳೆಯಲಾಗುತ್ತಿದ್ದು, ಇದು ಲಕ್ಷ್ಯಂತರ ಜನರಿಗೆ ಉದ್ಯೋಗ ಒದಗಿಸಿದೆ.

ರೇಷ್ಯೆಗೆ ಭೋಗೋಳಿಕ ಅಂಶಗಳು:

- * 24–29 ಡಿಗ್ರಿ ಉತ್ಪಾಂಶ, ಕನಾರಟಕದಲ್ಲಿ 21–31 ಡಿಗ್ರಿ.
- * ಮಳೆ ಸರಾಸರಿ –60–250
- * 300–900 ಮೀ. ಎತ್ತರದ ಪ್ರದೇಶದಲ್ಲಿ ಉತ್ತಮ ಬೆಳೆ
- * ಸೂರ್ಯ ರಶ್ಮಿಯ ಅಗತ್ಯ
- * ಮರಳು ಮಿಶ್ರಿತ ಮೆಕ್ಕೆಲು ಸೂಕ್ತ ಆದರೂ ಎಲ್ಲ ರೀತಿ ಮಣ್ಣ ನಡೆಯುತ್ತದೆ.

ಕ್ಷೇತ್ರ ಮತ್ತು ಉತ್ಪಾದನೆ:

- * 2008ರಲ್ಲಿ 191000 ಹಕ್ಕೆರ್
- * ಜ್ಯೇಂಧ್ರಾದಿನ ರೇಷ್ಯೆ ಆಮದು ಹಾಗೂ ಡಂಪಿಂಗ್ ನೇರವಾಗಿ ನಮ್ಮ ರೇಷ್ಯೆಯ ಮೇಲೆ ಪರಿಣಾಮ
- * 2012ರಲ್ಲಿ 18262 ಟನ್ ಉತ್ಪಾದನೆ
- * ವಿಶ್ವಭಾಂಕಿನ ನೆರವಿನಿಂದ ಹಿಮ್ಮ ನೇರಳೆ ಕೃಷಿ ಹಾಗೂ ರೇಷ್ಯೆ ಉತ್ಪಾದನೆಯ ಹಲವು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಹಂಚಿಕೆ:

- * ಉತ್ತರವಲಯದ ವಾಯುಗುಣ ಹೊಂದಿರುವ ದೃಕ್ಷಿಣದ ರಾಜ್ಯಗಳಲ್ಲಿ ಇದರ ಕ್ಷೇತ್ರ ಹಾಗೂ ಉತ್ಪಾದನೆ ಕೇಂದ್ರೀಕೃತ.
- * ಕನಾರ್ಟಕ, ಆಂಡ್ರಪ್ರದೇಶ, ತಮಿಳುನಾಡುಗಳು ಪ್ರಮುಖ ರಾಜ್ಯಗಳು.
- * ಕನಾರ್ಟಕ ಮೊದಲ ಸಾಫ್ಟ್-ಬಾಮರಾಜ ನಗರ, ಮೈಸೂರು, ಕೋಲಾರ, ಮಂಡ್ಯ, ಹಾಸನ, ಬೆಂಗಳೂರು ಮತ್ತು ಶ್ರವಣಭಾಗ್ಯ ಜಿಲ್ಲೆಗಳು ರೇಷ್ಟ್ ಕ್ರೈಸ್ತಿಗೆ ಹೆಸರಾಗಿವೆ.
- * ಇತ್ತೀಚೆಗೆ ಬಳ್ಳಾರಿ, ಬೀದರ್, ವಿಜಯಪುರ್, ಚಿತ್ರದುರ್ಗ, ಧಾರವಾಡ, ಕಲ್ಲಗಿರಿ, ಶಿವಮೊಗ್ಗ, ರಾಯಚೂರು.

ರಾಜ್ಯವಾರು ಕ್ಷೇತ್ರ ಹಾಗೂ ಉತ್ಪಾದನೆ 2012–13:

ರಾಜ್ಯ	ಕ್ಷೇತ್ರ(ಕ್ರೆ)	ಶೇ.	ಉತ್ಪಾದನೆ(ಟನ್)	ಶೇ.
ಕನಾರ್ಟಕ	149785	47.9	7796	42.7
ಆಂಡ್ರಪ್ರದೇಶ	76348	24.4	6447	35.3
ತಮಿಳುನಾಡು	36798	11.7	1418	7.8
ಪಂಜಾಬ್	17165	5.5	1924	10.5
ಇತರೆ	33013	10.5	677	3.7
ಭಾರತ	313109	100	18262	100

(ಮೂರಾಂತರ) ಹಿಮ್ಮೆ ನೇರಳೆ:

ಹಿಮ್ಮೆ ನೇರಳೆ ಗಿಡದ ಎಲೆಗಳನ್ನು ರೇಷ್ಟ್ ಹುಳುಗಳ ಸಾಕಾರೆಕೆಗೆ ಬಳಸಲಾಗುವುದು. ಭಾರತದಲ್ಲಿ ರೇಷ್ಟ್ ಹುಳುಗಳನ್ನು ಸಾಕಲು ಬಳಸುತ್ತಿರುವ ಆಹಾರದ ಸಸ್ಯ ಹಾಗೂ ಸಾಕಾರೆಕೆಯ ವಿಧಾನದ ಮೇಲೆ ನಾಲ್ಕು ಬಗೆಯ ರೇಷ್ಟ್ ಗಳನ್ನು ಉತ್ಪಾದಿಸಲಾಗುತ್ತದೆ. ಅವುಗಳು –

- * ಹಿಮ್ಮೆ ನೇರಳೆ – 82%
- * ಐಸ್‌ಎಸ್‌ಆರ್ – 4%
- * ಈರಿ – 13%
- * ಮುಗ – 1%

ಪ್ರಪಂಚದಲ್ಲಿ ಭಾರತವು ಮಾತ್ರ ಈ ನಾಲ್ಕು ಬಗೆಯ ರೇಷ್ಟ್‌ಯನ್ನು ಉತ್ಪಾದಿಸುವ ಹೆಗ್ಜಿಕೆಯನ್ನು ಹೊಂದಿದೆ. ಈ ನಾಲ್ಕು ಬಗೆಯ ರೇಷ್ಟ್‌ಯ ಉತ್ಪಾದನೆ ಹಾಗೂ ಶೇಕಡಾವಾರು ಪ್ರಮಾಣವು ಈ ಕೆಳಕಂಡಂತಿದೆ.

2010–11ರ ಅವಧಿ ಟನ್ ಉತ್ಪಾದನೆ ಮತ್ತು ಪ್ರತಿಶತ

- * ಹಿಮ್ಮೆನೇರಳೆ – 16360 – 80.2%
- * ಐಸ್‌ಎಸ್‌ಆರ್ – 1166 – 5.8%

* ಶರಿ - 2760 - 13.5%

* ಮುಗ - 105 - 0.5%

ಒಟ್ಟು -20410 ಟನ್

ಕನಾರಾಟಕದಲ್ಲಿ 2010ರ ಸೆಪ್ಟೆಂಬರ್ ಅಂತ್ಯದಲ್ಲಿ 66.89 ಸಾವಿರ ಹೆಚ್ಚೇರು ಪ್ರದೇಶದಲ್ಲಿ ಹಿಮ್ಮ ನೇರಳೆ ಬೆಳೆಯನ್ನು ಬೆಳೆಯಲಾಗಿದ್ದಿತು. 2009-10ರ ಅವಧಿಯಲ್ಲಿ ರಾಜ್ಯದಲ್ಲಿ 10.67 ಲಕ್ಷ ಜನರು ರೇಷ್ಟ್ ಕೃಷಿಯಲ್ಲಿ ಉದ್ಯೋಗ ಪಡೆದಿದ್ದರು. ಇದೇ ಅವಧಿಯಲ್ಲಿ ಕಚ್ಚಾ ರೇಷ್ಟ್ ಯು ಉತ್ಪಾದನೆ 7360 ಮೆಟ್ರಿಕ್ ಟನ್‌ಗಳಾಗಿತ್ತು. ಕನಾರಾಟಕದ ರೇಷ್ಟ್ ಮಂಡಳಿಯ 2009-10ರಲ್ಲಿ 700.32 ಕೋಟಿ (24.21% ಭಾರತದ) ವೌಲ್ಯದ ರೇಷ್ಟ್ ಉತ್ಪನ್ನಗಳನ್ನು ರಫ್ತು ಮಾಡಿತ್ತು.

ರೇಷ್ಟ್ ಉದ್ಯಮದ ಸಮಸ್ಯೆಗಳು:

- * ಬೆಳೆಗಳ ಏರಿಳಿತ
- * ವ್ಯವಸ್ಥಿತವಾಗಿಲ್ಲದ ಮಾರುಕಟ್ಟಿ
- * ಸೂಕ್ತ ಸೌಲಭ್ಯಗಳ ಅಭಾವ
- * ಬಂಡವಾಳದ ಸಮಸ್ಯೆ
- * ನೀರಾವರಿ ಸೌಕರ್ಯದ ಅಭಾವ
- * ಸರ್ಕಾರದ ದ್ವಂದ್ವ ನೀತಿ
- * ಮಿತಿ ಮೀರಿದ ಅಧಿಕಾರಿ ನಿಯಂತ್ರಣ
- * ಅಗ್ಗದ (ಜೀನಿ) ಆಮದು ರೇಷ್ಟ್‌ಯ ಪ್ರಮೋಣಿ
- * ತಗ್ಗಿತಿರುವ ರೇಷ್ಟ್ ಬೇಡಿಕೆ
- * ಗುಣಮಟ್ಟದ ಉತ್ಪಾದನೆಯ ಕೊರತೆ
- * ದ್ವಿತೀಯ ರೇಷ್ಟ್‌ಯ ಕಡಿಮೆ ಉತ್ಪಾದನೆ

ಇತ್ತೀಚಿನ ಬೆಳವಣಿಗಳು:

- * ಉತ್ಪಾದನಾ ವಿಧಾನಗಳಲ್ಲಿ ಸುಧಾರಣೆಗಳು
- * ಅಭಿವೃದ್ಧಿ ಮಾರಕ ವ್ಯಾಪಕ ಸಂಶೋಧನೆಗಳು
- * ಉತ್ಪಾದನಾ ತಂತ್ರದಲ್ಲಿನ ಸುಧಾರಣೆ
- * ರೇಷ್ಟ್ ಕೃಷಿಯನ್ನು ಪ್ರಮುಖ ಕಸುಬಾಗಿ ಪರಿಗಣನೆ
- * ಅಧಿಕ ಇಳುವರಿಯ ತಳಗಳ ಶೋಧನೆ
- * ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವ ಸಾಧ್ಯತೆ
- * ಸಾವಯವ ಕೃಷಿ ವಿಧಾನದ ಅಳವಡಿಕೆ
- * ರ್ಯಾತರ ಹೆಚ್ಚಿದ ಆಸಕ್ತಿ.

ಅಧ್ಯಾಯ - 4

ಜ್ಯೋವಿಕ ತಂತ್ರಜ್ಞಾನದ ಉಪಕ್ರಮಗಳು (Initiatives in Biotechnology)

ಜೀವಿಗಳ ಗುಣಲಕ್ಷಣಗಳನ್ನು ಬಳಸಿಕೊಂಡು ಉಪಯುಕ್ತ ಉತ್ಪನ್ನಗಳನ್ನು ಪಡೆಯುವ ತಂತ್ರಜ್ಞಾನವೇ ಜ್ಯೋವಿಕ ತಂತ್ರಜ್ಞಾನ. ಜ್ಯೋವಿಕ ತಂತ್ರಜ್ಞಾನ ಎಂಬ ಪದವನ್ನು ಮೊಟ್ಟಿ ಮೊದಲು 1920ರಲ್ಲಿ ಬ್ರಿಟನ್ ದೇಶದ ಲೀಡ್ಸ್ ಎಂಬ ನಗರದಲ್ಲಿ ಬಳಸಲಾಯಿತು. ಜ್ಯೋವಿಕ ತಂತ್ರಜ್ಞಾನವು ಒಂದು ವಿಶಿಷ್ಟ ವಿಜ್ಞಾನ ಶಾಖೆಯಾಗಿ ಇತ್ತೀಚೆನ ಶತಮಾನದಲ್ಲಿ ರೂಪಗೊಂಡಿದೆಯಾದರೂ ಇದರ ಅನ್ವಯ ರೂಪದ ಪರಿಜ್ಞಾನವು ಕ್ರಿ.ಪ್ರा.600ಕ್ಕೂ ಹಿಂದೆಯೇ ಮನುಷ್ಯರಿಗೆ ತಿಳಿದಿತ್ತು. ಸುಮೇರಿಯನ್ನರು ವೈನ್ ಪಾನೀಯ ಭಟ್ಟಿ ಇಳಿಸುವುದನ್ನು ಕರಗತ ಮಾಡಿಕೊಂಡಿದ್ದರು. ಕ್ರಿ.ಶ.3ನೇ ಶತಮಾನದಲ್ಲಿ ಬ್ಯಾಬಿಲೋನ್ ಮತ್ತು ಚೆಚೆಪ್ಪಿನಲ್ಲಿ ಭಟ್ಟಿ ಇಳಿಸುವ ಕೇಂದ್ರಗಳಿದ್ದವು. ಕ್ರಿ.ಶ.1150 ಭಟ್ಟಿ ಇಳಿಸುವಿಕೆಯಿಂದ Ethyl Alcohol, ಬ್ರೈಡ್ ತಯಾರಿಸಲು ಹಿಟ್ಟಿನ್ನು ಹುಳಿ ಬರಿಸುವ ವಿಧಾನ, 1650ರಲ್ಲಿ ಯೀಸ್ಟ್ (Yeast)ಕೊಂಡಿದ್ದರು. ಬಳಸದೆ ಆಲ್ಕೋಹಾಲ್ (Alcohol) ಹುದುಗುವಿಕೆ (Fermentation) ಉಂಟು ಮಾಡಬಹುದೆಂದು ಎಷ್ಟುದೋ ಬರ್ವರ್ ವಿಜ್ಞಾನಿ ಪತ್ತೆ ಮಾಡಿದನು. 1915ರಲ್ಲಿ ಬೇಕರಿಗಳಿಗೆ ಅವಶ್ಯಕ ಯೀಸ್ಟ್ ತಯಾರಿಕೆ ವಿಧಾನವು ಜರ್ಮನಿಯಲ್ಲಿ ಪ್ರಾರಂಭವಾಯಿತು. ಜ್ಯೋವಿಕ ತಂತ್ರಜ್ಞಾನದ ಕಲ್ಪನೆ ಮುರಾತನ ಕಾಲದ ಜನರಿಗೆ ಇರಲಿಲ್ಲವಾದರೂ ಅವರು ಇದರ ಅನ್ವಯಕಾರರಾಗಿದ್ದರು. ತಮ್ಮ ದಿನನಿತ್ಯ ಜೀವನದಲ್ಲಿ ಇದರ ಅನ್ವಯಗಳನ್ನು ಬಳಸಿಕೊಳ್ಳುತ್ತಿದ್ದರಿಂದ ಅವರನ್ನು ಮೂಲ ಜ್ಯೋವಿಕ ತಂತ್ರಜ್ಞರೆನ್ನಬಹುದು. ಇದು ನೇರವಾದ ಜ್ಯೋವಿಕ ತಂತ್ರಜ್ಞಾನ ಎನ್ನಿಸುವುದಿಲ್ಲವಾದರೂ ಇಂದಿನ ಜ್ಯೋವಿಕ ತಂತ್ರಜ್ಞಾನ ಬೆಳೆಯಲು ಸಾಕಷ್ಟು ಸಹಾಯಕವಾದವು.

ಭಾರತದಲ್ಲಿ ಜ್ಯೋವಿಕ ತಂತ್ರಜ್ಞಾನದ ಬೆಳವಣಿಗೆ:

1982ರಲ್ಲಿ ಮೈಸೂರಿನಲ್ಲಿ 69ನೇ ರಾಷ್ಟ್ರೀಯ ವಿಜ್ಞಾನ ಕಾರ್ಗ್ರೆಸ್ ಸಮಾವೇಶಗೊಂಡಿತ್ತು. ಇದರಲ್ಲಿ ಕೈಗೊಂಡ ಒಂದು ಪ್ರಮುಖ ನಿರ್ಣಯದಂತೆ ಜ್ಯೋವಿಕ ತಂತ್ರಜ್ಞಾನದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಜ್ಯೋವಿಕ ತಂತ್ರಜ್ಞಾನದ ಮಂಡಳಿ (National Biotechnology Board - NBTB)ಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (Department of Science and Technology - DST) ಅಡಿಯಲ್ಲಿ ಸ್ಥಾಪಿಸಲಾಯಿತು.

ಭಾರತದಲ್ಲಿ ಜ್ಯೋವಿಕ ತಂತ್ರಜ್ಞಾನದ ಕೇಂದ್ರಗಳು-

- * Indian Agricultural Research Institution (IARI) - New Delhi
- * Indian Veterinary Research Institution (IVRI)
- * Indian Institution of Science (IISc)-Bengaluru
- * National Dairy Research Institution (NDRI)
- * Tata Institution of Fundamental Research (TIFR)
- * Indian Horticulture Research Institute (IHRI)

ಜ್ಯೋವಿಕ ತಂತ್ರಜ್ಞಾನದ ಕಾರ್ಯ ತಂತ್ರಗಳು: ಜ್ಯೋವಿಕ ತಂತ್ರಜ್ಞಾನವು ಈ ಕೆಳಗಿನ ಕಾರ್ಯತಂತ್ರಗಳನ್ನು ಒಳಗೊಂಡಿದೆ.

- * ತಳಿ ತಂತ್ರಜ್ಞಾನ (Breeding tech / Genetic Engineering)
- * ಬೆರಳಚ್ಚು ತಂತ್ರಜ್ಞಾನ (DNA finger print)

- * ಅಂಗಾಂಶ ಸೃಷ್ಟಿ (Tissue culture)
- * ತದ್ವಾರಿ ಸೃಷ್ಟಿ (Cloning)
- * ಕುಲಾಂತರಿ ಸಸ್ಯಗಳು (Transgenic)
- * ಜ್ಯೋವಿಕ ಇಂಥನಗಳು (Bio-fuels)
- * ಜ್ಯೋವಿಕ ಗೊಬ್ಬರ (Bio-fertilizers)
- * ಜ್ಯೋವಿಕ ಕೀಟನಾಶಕ (Bio-pesticides)
- * ಆಹಾರ ಜ್ಯೋವಿಕ ತಂತ್ರಜ್ಞಾನ (Food Bio-technology)

ತಳಿ ತಂತ್ರಜ್ಞಾನ (Genetic Engineering): ಇದನ್ನು Genetic Modification ಎಂತಲೂ ಕರೆಯುತ್ತಾರೆ. Genetics ಪದವನ್ನು 1905ರಲ್ಲಿ W.Bateson ಬಳಸಿದವರು. Genetics (ತಳಿಶಾಸ್ತ್ರ) ಪಿತಾಮಹ Gregor John mendel. “ತಳಿ ತಂತ್ರಜ್ಞಾನ ಎಂದರೆ ಜೀವಿಯೊಂದರ ಅನುವಂಶಿಕ ಲಕ್ಷಣಗಳನ್ನು ನಿರ್ದರಿಸುವ ಜೀನ್‌ಗಳ ಸಮುದಾಯಕ್ಕೆ ಉದ್ದೇಶ ಮಾರ್ವರಕವಾಗಿ ಅಪೇಕ್ಷಿತ ಜೀನ್‌ಗಳು ಸೇರಿಸುವ ಮುಖ್ಯ ಉದ್ದೇಶಿತ ಲಕ್ಷಣಗಳ ಸಂತತಿಯನ್ನು ಗಳಿಸುವ ತಂತ್ರಜ್ಞಾನ” ಅಥವಾ “ಉಪಯುಕ್ತ ವಂಶವಾಹಿ (ಜೀನ್-GENE)ಗಳನ್ನು ಮತ್ತೊಂದು ಜೀವಿಗೆ ಸೇರಿಸಿ ಅಗತ್ಯತೆಗೆ ಅನುಗುಣವಾಗಿ ಬಳಸಿಕೊಳ್ಳುವ ಅಥವಾ ಉಪಯುಕ್ತ / ಅಪೇಕ್ಷಿತ ಉತ್ಪನ್ನಗಳನ್ನು ಪಡೆದುಕೊಳ್ಳುವ ತಂತ್ರಜ್ಞಾನವೇ ತಳಿ ತಂತ್ರಜ್ಞಾನವಾಗಿದೆ.

ತಳಿ ತಂತ್ರಜ್ಞಾನದ ಮೂಲಕ ಸೃಷ್ಟಿಸಿದ ಜೀವಿಯನ್ನು Genetically Modified Organism (GMO) (ವಂಶಿಕ ಮಾರ್ಪಡಿತ ಜೀವಿ) ಎನ್ನುತ್ತಾರೆ. ಮೊದಲ (GMO) ಬ್ಯಾಕ್ಟೆರಿಯಾವನ್ನು ಸೃಷ್ಟಿ ಮಾಡಿದ್ದ 1973ರಲ್ಲಿ ನಂತರ 1974ರಲ್ಲಿ ಇಲಿಯನ್ನು ಸೃಷ್ಟಿಸಲಾಯಿತು.

ತಳಿ ತಂತ್ರಜ್ಞಾನದಿಂದಾಗುವ ಉಪಯೋಗಗಳು ಸಾಕಷ್ಟಿವೆ. ಅವುಗಳು ಜೀವಿಗೆ ನಿರ್ದಿಷ್ಟವಾಗಿ ವಯಸ್ಸಾಗುವಿಕೆಯನ್ನು ಅಥವಾ ಮಾಡಿಕೊಳ್ಳುವ ಹುದು. ನಿರ್ಜೀವ ಜೀವಕೋಶಗಳಿಗೆ ಮರು ಜೀವ ನೀಡಬಹುದು. ಉದಾ: ಹೃದಯ ಮಾಂಸವಿಂದ ಜೀವಕೋಶಗಳು ನರಕೋಶಗಳನ್ನು ಮನರುತ್ಪಾದಿಸಬಹುದು. ಸಂತಾನೋತ್ಪಾದಕ ಕ್ಲೋನಿಂಗ್‌ನಿಂದ ಮತ್ತೊಂದು ದಂಪತ್ತಿಗಳಿಗೆ ಈ ವಿಧಾನವು ಉಪಯುಕ್ತವಾಗಿದೆ. ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರುವ ರೋಜೆ ಎಂಬ ಹಸುವಿನ ಹಾಲನ್ನು ಮತ್ತೊಂದು ನೀಡುವ ಮೂಲಕ ಹಾಲಿನ ಮೌಲ್ಯ ಹೆಚ್ಚಿಸುವುದು.

ಮತ್ತಿತರ ಉಪಯೋಗಗಳು ಈ ಕೆಳಗಿನಂತಿವೆ.

- * ಪ್ರಾಣಿಗಳ ಸೃಷ್ಟಿ
- * ಅಳಿವಿನ ಅಂಭಿನಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಫೇದಗಳನ್ನು ಉಳಿಸಬಹುದಾಗಿದೆ.
- * ಉನಗೊಂಡ ಅಂಗಗಳನ್ನು ಮನ: ಬೆಳೆಸಿ ಜೋಡಿಸಲು.
- * ತದ್ವಾರಿ ಸೃಷ್ಟಿಗೊಂಡ ಜೀವಿಗಳು.

ಪ್ರತಿಯೊಂದು ಜೀವಿಯ ದೇಹವು ಜೀವಕೋಶಗಳಿಂಬ ರಚನಾತ್ಮಕ ಮತ್ತು ಕಾರ್ಯ ನಿರ್ವಾಹಕ ಮೂಲ ಘಟಕಗಳಿಂದಾಗಿದೆ. ಪ್ರತಿ ಜೀವಕೋಶದ ಅತಿ ಪ್ರಮುಖವಾದ ರಚನೆಯೊಂದರೆ ಕೋಶ ಕೇಂದ್ರ ಒಳಗೆ ಎನ್ನುವ ಅನುವಂಶಿಯ ವಸ್ತು ಇದೆ. ತಳಿ ತಂತ್ರಜ್ಞಾನದ ವಿಧಾನದಲ್ಲಿ ನಿರ್ದಿಷ್ಟ ಜೀನನ್ನು ಗುರುತಿಸಿ ಇದನ್ನು ಬೇರೆಡಿಸಿ ಅದರ ಜಾಗದಲ್ಲಿ ಅಗತ್ಯವಾದ ಮತ್ತೊಂದು ಜೀನನ್ನು ಸೇರಿಸಿದಾಗ ನಮಗೆ ಬೇಕಾದ ಗುಣ ಲಕ್ಷಣವುಳ್ಳ ಉತ್ಪನ್ನ ದೊರೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಆಯ್ದ ಜೀನ್‌ಗಳನ್ನು ಒಂದು ಜೀವಿಯಿಂದ ಮತ್ತೊಂದು ಜೀವಿಗೆ ಸ್ಥಳಾಂತರ ಮಾಡುವುದನ್ನು ಒಳಗೊಂಡಿರುತ್ತದೆ.

ತಳಿ ತಂತ್ರಜ್ಞಾನದ ಪ್ರಮುಖ ಭಾಗವೆಂದರೆ ಡಿಎನ್‌ಎ ಮನ: ಸಂಯೋಜಿತ ತಂತ್ರ. (DNA Recombinant Technology) ಸಂಯೋಜಿತ ತಂತ್ರವೆಂದರೆ ಸುರುಳಿಯಲ್ಲಿ, ಅವಶ್ಯಕವಿರುವ ಕಡೆ ತುಳುಕು. ಅಂದರೆ ಜೀನೊವನ್ನು ಕತ್ತರಿಸಿ ಆ ಜಾಗದಲ್ಲಿ ನಮಗೆ ಬೇಕಾದ ಮತ್ತೊಂದು ಡಿಎನ್‌ಎ ತುಳುಕನ್ನು ಸೇರಿಸಿ ಹೊಸದಾಗಿ ಸುರುಳಿಯನ್ನು ಪಡೆಯುವುದೇ ಮನರ್ ಸಂಯೋಜಿತ ಡಿಎನ್‌ಎ ತಂತ್ರಜ್ಞಾನವಾಗಿದೆ. ತಳಿ ತಂತ್ರಜ್ಞಾನವನ್ನು ಹಲವಾರು ಕ್ಷೇತ್ರಗಳಲ್ಲಿ ಬಳಸುತ್ತಿದ್ದ ಮುಖ್ಯವಾಗಿ-

- * ಸಂಶೋಧನೆ
- * ಕೃಷಿ
- * ಕೈಗಾರಿಕೆ
- * ಜ್ಯೋತಿಷ್ಟಿಕ ತಂತ್ರಜ್ಞಾನ
- * ವೈದ್ಯಕೀಯ
- * ಪರಿಸರ ಶಾಸ್ತ್ರ ಕ್ಷೇತ್ರಗಳಲ್ಲಿ ಬಹುವಾಗಿ ಉಪಯೋಗಿಸಲಾಗುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ ಇದರ ಬಳಕೆ ಈ ಕೆಳಗಿನಂತಿದೆ.

- 1) ಈ ಕೋಲಿ ಬ್ಯಾಕ್ಟೆರಿಯಾದಿಂದ ಮಾನವ insulin ತಯಾರಿಕೆ ಮಾಡುವುದು. ಇದು ಮಧುಮೇಹ ರೋಗಿಗಳಿಗೆ ವರದಾನವಾಗಿದೆ.
- 2) ಮಾನವ ಬೆಳವಣಿಗೆಯ ಹಾರ್ಮೋನು ತಯಾರಿಸುವುದು. ಮೊದಲು ಇದನ್ನು ಕುರಿಗಳಿಂದ ಪಡೆಯಲಾಗುತ್ತಿತ್ತು. ಕುರಿಯಿಂದ ಈ ಹಾರ್ಮೋನ್ ಪಡೆದಾಗ ಆ ಕುರಿಯ ಬೆಳವಣಿಗೆ ಕುಂಠಿತವಾಗಿ ಆಧಿಕ ನಷ್ಟವಾಗುತ್ತಿತ್ತು. ಈಗ ಕಡಿಮೆ ವೆಚ್ಚದಲ್ಲಿ ಬ್ಯಾಕ್ಟೆರಿಯಾಗಳಿಂದ ಪಡೆಯಲಾಗುತ್ತಿದೆ.
- 3) ರಕ್ತ ಹೆಪ್ಪುಗಟ್ಟಿಕೆಯ ಅಂಶ ತಯಾರಿಕೆ. ಸಾಮಾನ್ಯವಾಗಿ ಮಾನವನ ರಕ್ತ ಗಾಳಿಯ ಸಂಪರ್ಕಕ್ಕೆ ಬಂದಾಗ 2-3 ನಿಮಿಷಗಳಲ್ಲಿ ಹೆಪ್ಪುಗಟ್ಟಿತ್ತದೆ. ಆದರೆ Hemophilia ಎಂಬ ರೋಗವಿರುವ ವೈಕಿಂಜಳಲ್ಲಿ ರಕ್ತ ಬೇಗನೆ ಹೆಪ್ಪುಗಟ್ಟಿದಿಲ್ಲ, ಅವರಿಗೆ ವರದಾನವಾಗಿದೆ.
- 4) Monoclonal antibody ತಯಾರಿಕೆಯಿಂದ ಮಾನವನಿಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
- 5) ಲಸಿಕೆಗಳ ತಯಾರಿಕೆ (Vaccines): ಮಾರಕ ರೋಗಗಳಿಂದ ಟ್ರೈಫಾಯ್ಡ್, ಕಾಲರಾ, ರೇಬೇಸ್, ಹೆಪಟೈಟಿಸ್ ರೋಗಗಳಿಗೆ ಲಸಿಕೆ.
- 6) ವಂಶಿಕ ರೋಗಗಳ ತಡೆಗಟ್ಟಿವಲ್ಲಿ ಲಸಿಕೆಗಳ ತಯಾರಿಕೆ.
- 7) ಅನುವಂಶಿಕ ಏಕ್ಸ್‌ಷಿಲೆಯಿಂದ ರೋಗಗಳ ಕಾರಣ ಕಂಡು ಹಿಡಿಯುವುದು.

ಕೃಷಿ ಕ್ಷೇತ್ರದಲ್ಲಿ ಇದರ ಬಳಕೆ ಈ ಕೆಳಗಿನಂತಿದೆ.

ಬೆಳೆ ಹಾಗೂ ಪ್ರಾಣಿಗಳ ವೈವಿಧ್ಯತೆಯನ್ನು ಸುಧಾರಿಸುವುದು, ಅಪೇಕ್ಷಿತ ಭಿನ್ನತೆಯ ಜೀವಿಗಳನ್ನು ಇದರ ಮೂಲಕ ಹೆಚ್ಚಾಗಿ ಉತ್ಪಾದನೆ ಮಾಡುವುದು ಇದರ ಮೂಲ ಉದ್ದೇಶವಾಗಿದೆ.

- 1) ಆಹಾರ ಉತ್ಪನ್ನಗಳ ಕಾರ್ಯ ಸಮರ್ಥತೆಯನ್ನು ಸುಧಾರಿಸಲು ಅನುವಂಶಿಕವಾಗಿ ಬದಲಾದ ಸೂಕ್ಷ್ಮ ಜೀವಿಗಳ ಬಳಕೆ ಮಾಡುವುದು.
- 2) ಜ್ಯೋತಿಷ್ಟಿಕ ಗೊಬ್ಬರಗಳಾಗಿ (Bio fertilizers) ನ್ಯೆಸರ್ಗಿಕವಾಗಿ ರೈಜ್‌ಮೋಬಿಯಂ ಎಂಬ ಬ್ಯಾಕ್ಟೆರಿಯಾ

ಅನಬಿನಾ ನಾಸ್ಕಾ ಮುಂತಾದ ನೀಲಿ, ಹಸಿರು ಶೈವಲಗಳು ಸಾರಜನಕದ ಸ್ಥಿರೀಕರಣ ಉಂಟು ಮಾಡುತ್ತವೆ. ಆದರೆ ಇಂದು ಈ ಕೋಲಿ ಬ್ಯಾಕ್ಟೇರಿಯಾವನ್ನು ಮಾರ್ಪಡಿಸಿ ಅದರಲ್ಲಿ ಸಾರಜನಕದ ಸ್ಥಿರೀಕರಣಕ್ಕೆ ಅಗತ್ಯವಾದ ನಿಂತೆ ಜೀನೋಗಳನ್ನು ಸೇರಿಸಿ ಅದರಿಂದ ಸಾರಜನಕದ ಸ್ಥಿರೀಕರಣವನ್ನು ಮಾಡಿಸಲಾಗುತ್ತದೆ.

- 3) ಜೈವಿಕ ಕೇಟನಾಶಕಗಳಾಗಿ (Bio-pesticides) ಬ್ಯಾಕ್ಟೇರಿಯಾವನ್ನು ಬಳಸಲಾಗುತ್ತದೆ.
- 4) ಕುಲಾಂತರಿ ಸಸ್ಯಗಳ ಅಭಿವೃದ್ಧಿ, ಬರಗಾಲಕ್ಕೆ ಕೇಟಗಳಿಗೆ, ರೋಗಕ್ಕೆ ವಿರುದ್ಧ (ನಿರೋಧಕೆ) e-coli immunity ಅಭಿವೃದ್ಧಿ ಪಡಿಸಿಕೊಂಡು ಬೆಳೆ ತಳಿಗಳ ಅಭಿವೃದ್ಧಿಪಡಿಸಲಾಗುತ್ತದೆ.
- 5) ಹೆಚ್ಚು ಉತ್ಪನ್ನ ನೀಡುವ ಕುಲಾಂತರಿ ಪ್ರಾಣಿಗಳ ತಳಿ ಅಭಿವೃದ್ಧಿ ಪಡಿಸುವುದು.

ಪರಿಸರ ಕ್ಷೇತ್ರದಲ್ಲಿ ಇದರ ಬಳಕೆ ಈ ಕೆಳಗಿನಂತಹ.

- 1) ಮಾಲಿನ್ಯ ತಡೆಗಟ್ಟಿಕೆ (Control Pollution): ಉದಾಹರಣೆಗೆ ತಳಿ ತಂತ್ರಜ್ಞಾನದಿಂದ ಮಾರ್ಪಡದ ಸುದೋಮೆನಸ್ (Pseudo Monas) ಎಂಬ Bacteria ನೀರಿನಲ್ಲಿ ಇರುವ ಎಣ್ಣೆ, ಪೆಟ್ರೋಲಿಯಂನಲ್ಲಿರಬಹುದಾದ ಹಾನಿಕಾರಕಗಳನ್ನು ನಾಶ ಪಡಿಸುತ್ತದೆ.
- 2) ಕಸ, ವಿಷಯಕ್ತ ವಸ್ತುಗಳು ಮತ್ತು ಇನ್ನಿತರ ತಾಜ್ಜುಗಳನ್ನು ವಿಷಟೆಸಲು ನೆರವಾಗುವ ಜೀವಿಗಳ ಅಭಿವೃದ್ಧಿ. ಇದರಿಂದ ಪರಿಸರ ಮಾಲಿನ್ಯ ತಡೆಯಬಹುದು.
- 3) ಚರಂಡಿ ತಾಜ್ಜ್ಯ ನೀರನ್ನು ವಿಷಟೆಸಿ ಮರುಬಳಕೆಗೆ ಯೋಗ್ಯ ರೀತಿಯಲ್ಲಿ ಮಾರ್ಪಡಿಸಲು ಉಪಯೋಗವಾಗುತ್ತದೆ.

ಡಿಎನ್‌ಎ ಬೆರಳಜ್ಜು ತಂತ್ರಜ್ಞಾನ:

ಡಿಎನ್‌ಎ ಬೆರಳಜ್ಜು ತಂತ್ರಜ್ಞಾನ ಇಂದು ಅಪರಾಧ ಶಾಸ್ತ್ರದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವಂತಹ ತಂತ್ರ. ಇಲ್ಲಿ ಡಿಎನ್‌ಎ ಎನ್ನುವುದು ಜೀವಿಯ ನೀಲಿ ನಕಾಶೆಯಂತೆಯೇ. ಇದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಅವಳಿ ಮಕ್ಕಳಲ್ಲಿ ಇದು ವಿಭಿನ್ನವಾಗಿರುವುದರಿಂದ ಇದರ ಗುಣವನ್ನು ಅಪರಾಧ ಶಾಸ್ತ್ರದಲ್ಲಿ ಬಳಸುತ್ತಿದ್ದಾರೆ.

ಅಪರಾಧ ನಡೆದ ಸ್ಥಳದಲ್ಲಿ ರಕ್ತ, ಏರ್ಯು, ಯೋನಿದ್ರವ, ಚಮ್ರ, ಹಾದಲು ಅಥವಾ ದೇಹದ ಯಾವುದೇ ಭಾಗದ ಜೀವಕೋಶದಿಂದ ಡಿಎನ್‌ಎಯನ್ನು ಹೊರತೆಗೆಯಬಹುದು. ಈ ಡಿಎನ್‌ಎ ಬೆರಳಜ್ಜು ತೆಗೆದು ಆ ವ್ಯಕ್ತಿಯ ಬಗ್ಗೆ ಕೆಲವೊಂದು ಮಾಹಿತಿಯನ್ನು ಪಡೆಯಬಹುದು. ಅಲ್ಲಿ ದೂರೆತ ಮಾಹಿತಿಯನ್ನು ಆಪಾದಿತನ ಡಿಎನ್‌ಎ ಬೆರಳಜ್ಜಿಗೆ ಹೋಲಿಸಿ ನಿಜವಾದ ಅಪರಾಧಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಆಕರಣೋಶ:

ಲ್ಯಂಗಿಕ ರೀತಿಯ ಸಂತಾನೋತ್ಪತ್ತಿಯ ಗಂಡು ಮತ್ತು ಹೆಣ್ಣು ಲಿಂಗಾಳಗಳ ಸಂಯೋಗದಿಂದ ಉಂಟಾಗುತ್ತದೆ. ಇವರದು ಸಂಯೋಗವಾಗಿ ಮೈಟಾಸಿಸ್ ಕೋಶ ವಿಭಜನೆಯಿಂದ ಮರಿಕೋಶಗಳುಂಟಾಗಿ ಅವು ಮಾರುಲಾ ಬಳಾಸ್ಟಲಾ ನಂತರ ಗ್ರಾಸ್ಟಲಾ ಉಂಟಾಗಿ ವಿವಿಧ ಅಂಗಗಳು ಅಂಗವ್ಯೂಹಗಳ ಬೆಳವಣಿಗೆಯಾಗುತ್ತದೆ. ಈ ಹಂತದಲ್ಲಿ ಇರುವ ಕೋಶಗಳೇ ಆಕರ ಕೋಶಗಳು. ಈ ಕೋಶಗಳನ್ನು ಸರಿಯಾಗಿ ಉಪಚರಿಸುವುದರ ಮೂಲಕ ಇವರಗಳನ್ನು ಯಾವುದೇ ಅಂಗದಂತೆ ಬೆಳೆಸಲು ಸಾಧ್ಯ. ಆಕರ ಕೋಶಗಳ ಮೂಲಗಳು ಪ್ರಮುಖವಾಗಿ ಭೂಣಾದಿಂದ ಹಾಗೂ ಪ್ರೌಢ ಜೀವಿಯಿಂದ ಪಡೆಯಲಾಗುತ್ತದೆ. ಪ್ರೌಢ ಜೀವಿಯಿಂದ ಅಸ್ಥಿಮಜ್ಜೆ (Bone Marrow) (ತೊಡೆ ಮತ್ತು ಸೊಂಟದ ಮೂಳೆಯಿಂದ), ಅಡಿಮೋಸಿ ಅಂಗಾಂಶ, ಚಮ್ರದ ಕೊಳ್ಳಿನ ಪದರದ ಕೊಳ್ಳಿನ ಕೋಶ, ರಕ್ತ, ಹೊಕ್ಕೆಗಳು ಬಳ್ಳಿ (Placenta).

Stem ಜೀವಕೋಶಗಳಿಂದಾಗಬಹುದಾದ ಉಪಯೋಗಗಳು ಈ ಕೆಳಗಿನಂತಿವೆ.

- * ರ್ಯಾನ್ಸರ್ ಚಿಕಿತ್ಸೆ, ಜನನ ನ್ಯಾನ್ಸ್ತಾ ರೋಗ ದೇಹದಲ್ಲಾಗುವ ಸ್ವಾಭಾವಿಕ ಕ್ರಿಯೆಗಳ ಹತೋಟಿಯ ಬಗ್ಗೆ.
- * ಅನುವಂಶೀಯ ರೋಗಗಳ ಚಿಕಿತ್ಸೆಯಲ್ಲಿ.
- * ಪಾರ್ಕಿನ್ಸನ್ ಅಲ್ರಾಜಿಮ್ಸ್ ರೋಗ ಚಿಕಿತ್ಸೆಯಲ್ಲಿ.
- * ಬೆನ್ಸುಮರಿ ಸಮಸ್ಯೆ ವ್ಯಾರಲ್ಯೆಸಿಸ್, ಸುಟ್ಟುಗಾಯ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಮುಂತಾದ ರೋಗಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.
- * ಹೊಸ ಜೈಷಧಗಳ ಪರಿಣಾಮಗಳು.
- * ರೋಗಗಳ ಚಿಕಿತ್ಸೆ ಸಂಶೋಧನೆಯಲ್ಲಿ.
- * ಅಸ್ಥಿಮಜ್ಜೆ ವರ್ಗಾವಳಣೆ ಮೆದುಳಿನ ಕಾಯಿಲೆ ಬೋಕ್ಕುತ್ತಲೆ ಚಿಕಿತ್ಸೆ, ದಂತ, ಕೆವಿ, ಕುರುಡುತನ ಚಿಕಿತ್ಸೆ.

ಕುಲಾಂತರಿ ಸಸ್ಯಗಳು (Transgenic Plants genetically modified):-

ಕುಲಾಂತರಿ ಸಸ್ಯಗಳಿಂದರೆ ತಣಿ ತಂತ್ರಜ್ಞಾನದ ಸಹಾಯದಿಂದ ಸಸ್ಯಗಳ ಡಿಎನ್‌ಆರ್ ಯನ್ನು ಮಾರ್ಪಡಿಸಲಾಗಿರುವ ಸಸ್ಯಗಳು. ಸಸ್ಯದಲ್ಲಿ ಅಪೇಕ್ಷಿತ ಗುಣವನ್ನು ಸೇರಿಸುವುದು ಇದರ ಉದ್ದೇಶವಾಗಿದೆ. ಉದಾಹರಣೆಗೆ ಕೆಚು ಮತ್ತು ರೋಗಗಳಿಗೆ ನಿರೋಧಕತೆ, ಅತೀ ಮಳೆ ಅತೀ ಬರಗಾಲದಿಂದ ರಕ್ಷಣೆ. ರೈತರು GM ತಂತ್ರವನ್ನು 1996–2013ರವರೆಗೆ ವ್ಯಾಪಕವಾಗಿ ಅಳವಡಿಸಿಕೊಂಡಿದ್ದಾರೆ. ಅಮೇರಿಕಾದಲ್ಲಿ ಬೆಳೆದ ಸೋಯಾಬಿನೆನನ ಶೇ.94, ಹತ್ತಿಯ ಶೇ.96 ಮತ್ತು ಧಾನ್ಯ (ಗೋಧಿ, ಜೋಳ)ದ ಶೇ.93 ಎಲ್ಲವೂ GM ಬೆಳೆ ತಳಿಯಾಗಿದ್ದವು. ಇತ್ತೀಚೆಗೆ ಅಧಿವ್ಯಾದ್ವಿತೀಲ ರಾಷ್ಟ್ರಗಳಲ್ಲಿ 2013 ಜಗತ್ತಿನಾದ್ಯಂತ ಇರುವ GM ಬೆಳೆಗಳ ಶೇ.54 ಬೆಳೆದಿದ್ದಾರೆ. ಕುಲಾಂತರಿ ಸಸ್ಯಗಳು ಅನೇಕ ಉಪಯೋಗಗಳನ್ನು ಒಳಗೊಂಡಿದೆ.

ಕೆಟನಿರೋಧಕ ರಸಭರಿತ ಅಧಿಕ ಪೋಷಕಾಂಶಗಳುಳ್ಳ ತಣಿ ಸಸ್ಯಗಳನ್ನು ಹಾಗೂ ನಮ್ಮೆ ಇಚ್ಛೆಗೆ ತಕ್ಷಂತಹ ಪದಾರ್ಥಗಳನ್ನು ಸಸ್ಯಗಳಲ್ಲಿ ಹೆಚ್ಚಾಗಿ ಉತ್ಪಾದಿಸುವ ಹಾಗೂ ಬೇಡದ ವಸ್ತುವನ್ನು ಅದು ಉತ್ಪತ್ತಿ ಮಾಡದ ಹಾಗೆ ದೂರ ಸಾಗಾಣಿಕೆಗೆ ಅನುಕೂಲವಾಗುವಂತಹ ಹಾಗೂ ಶೀಪ್ರಾವಾಗಿ ಕೊಳೆತು ಹೋಗದಂತಹ ವೃವಿಧ್ಯಮಂಯ ಹಣ್ಣು, ತರಕಾರಿಗಳನ್ನು ಬೆಳೆಸಲು ಜ್ಯೇವಿಕ ತಂತ್ರಜ್ಞಾನ ಅಶ್ಯಂತ ಉಪಯೋಗಕರವಾಗಿದೆ. ಮತ್ತು ಅನೇಕ ಬೆಳೆಗಳ ಗುಣಮಟ್ಟವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಉದಾ: ಬಿ.ಟಿ.ಹತ್ತಿ (BT Cotton) ಮತ್ತು ಬದನೆ. ಬೆಸಿಲಸ್ ತುರಿಂಜನಿಸಿನ್ (BT) ಎಂಬ ಬಾಕೀರಿಯಾದ ವಂಶವಾಹಿನಿಯನ್ನು ಅಳವಡಿಸಿ ಅಭಿವೃದ್ಧಿ ಪಡಿಸಿದ ತಳಿಗಳೆ ಬಿಟಿ ಹತ್ತಿ, ಬಿಟಿ ಬದನೆ.

ಬಿಟಿ ಬದನೆ ಬೀಜವನ್ನು ಅಮೇರಿಕಾ ಮೂಲಕ ಮಹಕೋಮಾನ್ಯಾಂಟಿಕೋ ಬಯೋಟಿಕ್ ಕಂಪನಿ ಭಾರತದಲ್ಲಿ ಪರಿಚಯಿಸಿತು. 2002–2004ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕವಾಗಿ ಬೆಳೆಯಲು ಪ್ರಾರಂಭಿಸಲಾಯಿತು. ಅನೇಕ ತರಹದ ಅಧ್ಯಯನದ ನಂತರ 2009ರ ಒ.ಸಿ.ಟಿ.ನಲ್ಲಿ ಜ್ಯೇವಿಕ ಮಾರ್ಪಾಡು ಸಲಹಾ ಸಮಿತಿ (ಬಿ.ಇ.ವಿ.ಸಿ) ಭಾರತದಲ್ಲಿ ಬಿ.ಟಿ ಬದನೆ ಬೆಳೆಯನ್ನು ಹಸಿರು ನಿಶಾನೆ ತೋರಿಸಿತು. ಹಲವು ರಾಷ್ಟ್ರಗಳಲ್ಲಿ ಇವುಗಳನ್ನು ಬೆಳೆಯಲು ಅನುಮತಿ ನೀಡಲಾಯಿತು. 2010ರಲ್ಲಿ ಕುಲಾಂತರಿ ಬದನೆ ವಾಣಿಜ್ಯ ಕೃಷಿಗೆ ಅವಕಾಶ ನೀಡುವುದಿಲ್ಲವೆಂದು ಅಂದಿನ ಪರಿಸರಿ ಸಚಿವ ಜೀರಾಂ ರಮೇಶ ಫೋಷಿಸಿದರು. ಭಾರತ ಜಗತ್ತಿನ ಅತಿ ಹೆಚ್ಚು ಬದನೆಕಾಯಿ ಬೆಳೆಯುವ ರಾಷ್ಟ್ರಗಳಲ್ಲಿ ಎರಡನೆಯದಾಗಿದೆ. ಈವರೆಗೂ ಬಿ.ಟಿ ಪರ ಮತ್ತು ವರೋಧ ಹಲವು ವಾದಗಳು ಕೇಳಿಬಂದಿವೆ. ಆದರೆ ಬಿ.ಟಿ. ತಂತ್ರಜ್ಞಾನದಿಂದಾಗುವ ಪ್ರಯೋಜನಗಳು ಹಲವು ಇವೆ. ಅವುಗಳು—

- * ಅತಿ ಹೆಚ್ಚು ಇಳುವರಿ ನೀಡುತ್ತದೆ.
 - * ಕೇಟ ನಿರೋಧಕವಾಗಿರುವುದರಿಂದ ಯಾವುದೇ ಕೇಟನಾಶಕ ಸಿಂಪಡಣೆ ಅಗತ್ಯವಿಲ್ಲ. ಇದರಿಂದ ವಿಷರಹಿತ ಆಹಾರ ಫಸಲು ಪಡೆಯಬಹುದು.
 - * ಸುತ್ತಲಿನ ಬೇರೆ ಬೆಳಗಳಿಗೆ ಕೆಡಕನ್ನುಂಟು ಮಾಡುವುದಿಲ್ಲ.
 - * ಬದನೆ ತಳಿಗಳು (ಬಿ.ಟಿ) ಎಮ್.ಹೆಚ್.ಬಿ.4, ಎಮ್.ಹೆಚ್.ಬಿ-9, ಎಮ್.ಹೆಚ್.ಬಿ-10, ಸಿಟಿಇ ಹಲವು ವಿಧಗಳಲ್ಲಿ ದೊರೆಯುತ್ತವೆ.
- ಬಿಟ ತಳಿಗಳನ್ನು ವಿರೋಧಿಸಲು ಕಾರಣಗಳು ಈ ಕೆಳಗಿನಂತಿವೆ.
- * ಬಿ.ಟಿ ಯಲ್ಲಿನ ಜೀನ್ಸನಲ್ಲಿ ವಿಷದ ಅಂಶವಿದ್ದು ಅದು ಮನುಷ್ಯರ ಆರೋಗ್ಯ ಮತ್ತು ಮಣ್ಣಿನ ಫಲವತ್ತತೆ ಮೇಲೆ ದುಷ್ಪರಿಣಾಮ ಬೀರುತ್ತದೆ.
 - * ದೇಶಿ ತಳಿಗಳ ನಾಶ ಪಡಿಸುತ್ತದೆ.
 - * ಇತರೆ ದೇಶಿ ತಳಿಗಳನ್ನೂ ಬಿ.ಟಿ ತಳಿಯನ್ನಾಗಿಸುತ್ತದೆ ಎಂಬ ವಾದವಿದೆ.
 - * ಕುಲಾಂತರಿ ತಳಿಗಳ ಆಹಾರ ಸೇವಿಸಿದ ಪ್ರಾಣಿಗಳಿಗೆ ಅನಾರೋಗ್ಯ ಉಂಟಾಗಿದೆ ಎಂದು ಹೇಳಲಾಗುತ್ತದೆ.
 - * ಜಾಂಬಿಯಾ ಮತ್ತು ಪ್ರಾನ್ಸ್ ದೇಶಗಳು ಮನುಷ್ಯ ಮತ್ತು ಪರಿಸರದ ಆರೋಗ್ಯದ ದೃಷ್ಟಿಯಿಂದ ಬಿ.ಟಿ. ಕೃಷಿಯನ್ನು ಸಂಪೂರ್ಣ ನಿರ್ವೇಧಿಸಿದೆ.
 - * ಬಿ.ಟಿ. ಬದನೆಯಿಂದ ಜ್ಯೋವಿಕ ಮಾಲಿನ್ಯದ ಸಾಧ್ಯತೆ ಇರುತ್ತದೆ.
 - * ಸ್ಥಳೀಯ ವಸ್ಯ ಜೀವಿಯ ಮೇಲೆ ಪರಿಣಾಮ ಬೀರುತ್ತದೆ.
 - * ಪ್ರಕೃತಿ ನಿರ್ಮಿತ ವ್ಯವಸ್ಥೆಗೆ ಧಕ್ಕೆ ತರುತ್ತದೆ.

ಕೃಷಿಯಲ್ಲಿ ಜ್ಯೋವಿಕ ತಂತ್ರಜ್ಞಾನ (Bio Technology in Agriculture):-

ಕೃಷಿಯಲ್ಲಿ ಜ್ಯೋವಿಕ ತಂತ್ರಜ್ಞಾನದ ಉಪಯುಕ್ತ ಅಶ್ಯಂತ ಹೆಚ್ಚಾಗಿದೆ. ಅವುಗಳು—

ಅ) ಜ್ಯೋವಿಕ ರಾಸಾಯನಿಕ ಗೊಬ್ಬರಗಳು (Bio-fertilizers):— ಜ್ಯೋವಿಕ ರಾಸಾಯನಿಕ ಗೊಬ್ಬರಗಳು ರ್ಯಾಚೋಸ್ಟಿಯರ್ ವಸಾಹತು ಉಂಟುಮಾಡಿ ಸಸ್ಯ / ಬೀಜಗಳಿಗೆ ಬೇಕಾದ ಪ್ರಾಧಮಿಕ ಮೋಷಕಾಂಶ ನೀಡಿ ಸಸ್ಯದ ಬೆಳವಣಿಗೆಯನ್ನು ಮೌಲ್ಯಾಂಶಿಸುವ ನೈಸರ್ಗಿಕ ವಸ್ತುವಾಗಿದೆ. ಇದು ಸೂಕ್ಷ್ಮ ಜೀವಿಗಳನ್ನು ಹೊಂದಿದ್ದು ರಾಸಾಯನಿಕ ಗೊಬ್ಬರಗಳ ಮತ್ತು ಶ್ರೀಮಿ ನಾಶಕಗಳ ಬಳಕೆಯನ್ನು ಕಡಿಮೆಗೊಳಿಸುತ್ತದೆ.

ಆ) ಜ್ಯೋವಿಕ ಇಂಧನ (Bi-fuels):— ಸಸ್ಯ ಹಾಗೂ ಸಸ್ಯೋತ್ಪನ್ನಗಳ ಜ್ಯೋವಿಕ ವಸ್ತು ಶಕ್ತಿಯ ಆಕರವಾಗಿ ಹಾಗೂ ಅದರ ರೂಪಾಂತರಕ್ಕೆ ಅವಕಾಶವಾದ ಪ್ರಕ್ರಿಯೆ ಇದಾಗಿದೆ. ಪಳೆಯಿಳಿಕೆಯಲ್ಲದ ಸಾಂಪ್ರದಾಯಿಕ ಇಂಧನ ಮೂಲದ ಹೊರತಾದ ಇಂಧನವೇ ಜ್ಯೋವಿಕ ಇಂಧನ. ಸಸ್ಯದ ಮೂಲಕ ಸಾವಯವ ವಸ್ತು ಇಂಧನದ ಆಕಾರವಾಗಿ ಒದಗುತ್ತದೆ. ಇದು ಪರಿಸರವನ್ನು ಶುದ್ಧವಾಗಿಡುವುದರ ಜೊತೆಗೆ, ವಾತಾವರಣದ ಕಾರ್ಬನ್ ದ್ವೀ ಆಕ್ಸೈಡ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮಣ್ಣಿನಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಗುಣಮಟ್ಟವನ್ನು ಸುಧಾರಿಸುತ್ತದೆ.

ಇ) ಡೈಸೆಲ್‌ಗೆ ಪಯಾರ್ಟಿವಾಗಿ ಜಂಕ್ರೋಪ ಎಂಬ ಸಸ್ಯದ ಬೀಜಗಳಿಂದ ಪಡೆಯಲಾಗುವ ತ್ಯಾಲ ಮತ್ತು ಹೊಂಗೆ ಮೀಯಾ ಪಿನ್‌ಎಟ (ಹೊಂಗೆಮರ) ಎಂಬ ಇನ್ನೊಂದು ಸಸ್ಯದ ಮೂಲಕ ಜ್ಯೋವಿಕ ಇಂಧನ ತಯಾರಿಸಬಹುದಾಗಿದೆ.

ಕ್ಷೇತ್ರಿಕ ಕೀಟನಾಶಕ (Bio-Pesticides):- ಜೈವಿಕ ಕೀಟನಾಶಕವು ಕೀಟನಾಶದ ಒಂದು ವಿಧಾಗಿದ್ದು, ಇದನ್ನು ಸ್ಯಾಸ್ಟಿಕ್ ವಸ್ತುಗಳಾದ ಪ್ರಾಣಿ, ಸಸ್ಯ, ಬ್ಯಾಕ್ಟೆರಿಯಾ ಮತ್ತು ಕೆಲವು ಖನಿಜಗಳಿಂದ ಪಡೆಯಲಾಗುತ್ತದೆ. ಸೂಕ್ಷ್ಮಾಣಿಕ ಜೈವಿಗಳ ಮೂಲಕ ಅಥವಾ ಸ್ಯಾಸ್ಟಿಕ್ ಉತ್ಪನ್ನಗಳ ಮೂಲಕ ಜೈವಿಕ ಕೀಟನಾಶಕ ತಯಾರಿಸಬಹುದಾಗಿದೆ. ಇದರಿಂದ ಯಾವುದೇ ಅಪಾಯಕಾರಿ ಅಂಶಗಳು ಕಂಡು ಬಂದಿಲ್ಲ. ಇದು ರಾಸಾಯನಿಕ ಸಂಶೋಧಿತ ಕ್ರಮಿನಾಶಕಕ್ಕಿಂತ ಅಗ್ರವಾಗಿದೆ. ಇದು ಹೆಚ್ಚು ಪರಿಣಾಮಕಾರಿಯಲ್ಲ. ಇದು ಜೈವಿಕ ವಿಘಟನೆಗೊಳ್ಳುವ Bio pesticide. ಆದುದರಿಂದ ಪರಿಸರಕ್ಕೆ ಹಾನಿಕಾರಕವಲ್ಲ.

ಉ) ಅಂಗಾಂಶ ಕೃಷಿ:- ಪ್ರಯೋಗಾಲಯದ ನಿಯಂತ್ರಿತ ವಾತಾವರಣದಲ್ಲಿ ಸೂಕ್ಷ್ಮಾಣಿಕ ಮೋಷಕಾಂಶದಲ್ಲಿ ಅಂಗಾಂಶಗಳನ್ನು ಬೆಳೆಸಲಾಗುತ್ತದೆ. ಇದಕ್ಕೆ ಅಂಗಾಂಶ ಕೃಷಿ ಎಂದು ಹೆಸರು ಅಥವಾ ಸಸ್ಯದ ಕತ್ತರಿಸಿದ ಅಂಗ ಅಂಗಾಂಶ ಅಥವಾ ಜೀವಕೋಶಗಳನ್ನು ಸೂಕ್ಷ್ಮಾಣಿಕ ಮಾಡುವುದು ಸಹಾಯದಿಂದ ನಿಯಂತ್ರಿತ ಸನ್ನಿವೇಶದಲ್ಲಿ ಸಸ್ಯಗಳನ್ನು ಸೃಷ್ಟಿಸುವ ವಿಧಾನಕ್ಕೆ ಅಂಗಾಂಶ ಕೃಷಿ ಎಂದು ಹೇಳಲಾಗುತ್ತದೆ. ಈ ತಂತ್ರಜ್ಞಾನವನ್ನು 1902 ರಲ್ಲಿ ಹೇಬರಲ್ಯಾಂಡ್ ಎಂಬ ವಿಜ್ಞಾನಿ ಕಂಡುಹಿಡಿದನು. ಅಂಗಾಂಶ ಕೃಷಿಯನ್ನು ಈ ಕೆಳಗಿನಂತೆ ಅನ್ವಯಿಸಬಹುದಾಗಿದೆ.

- * ಜೈವಧೀಯ ಹಾಗೂ ಅಲಂಕಾರ ಸಸ್ಯಗಳ ದೊಡ್ಡ ಮಟ್ಟದ ಪ್ರಜನನಕ್ಕಾಗಿ ಅಂಗಾಂಶ ಕೃಷಿ ಬಳಕೆ ಮಾಡಲಾಗುತ್ತದೆ.
- * ರೋಗ ನಿರೋಧಕ ಮತ್ತು ಹೆಚ್ಚು ಇಳುವರಿ ನೀಡುವ ಸಸ್ಯಗಳನ್ನು ಪಡೆಯಲು.
- * ರೋಗ ಮತ್ತು ಸಸ್ಯ ಅಭಿವೃದ್ಧಿ ಪಡಿಸಲು.
- * ಬಹುಮೂಲ್ಯ ಉಪಯುಕ್ತ ಜಯಾಪಚಯ ಪ್ರಕ್ರೇಕಿಸಲು.
- * ಅನೇಕ ಸಸ್ಯಗಳ ಜೀವನದ ಅವಧಿ ಕಡಿಮೆಗೊಳಿಸಲು. ಉದಾ: ವರ್ಷಕ್ಕೊಮ್ಮೆ ಹೂ ಬಿಡುವ ಗುಲಾಬಿ ಗಿಡ ಮುಂತಾದ ಸಸ್ಯಗಳು ಈ ವಿಧಾನದಿಂದ ವರ್ಷಕ್ಕೆ 2 ಬಾರಿ ಹೂ ಬಿಡುವಂತೆ ಮಾಡಬಹುದು.
- * ಜೀವರ್ವಾಷ ಸಂಕರಣದ ಮೂಲಕ ವಿವಿಧ ಜಾತಿಯ ಕೋಶ ಬಳಸಿ ಹೊಸಜಾತಿಯ ಸಸ್ಯ ಸೃಷ್ಟಿ ಮಾಡುವುದು.
Ex: Potato + Tomato = Pomato.
- * ಸಾರಜನಕ ಸ್ಥಿರೀಕರಣ ಹೊಂದಿರುವ ವಂಶವಾಹಿಗಳಿಂದ ಪಡೆದು ಅವುಗಳನ್ನು ಸಸ್ಯಗಳಿಗೆ ವರ್ಗಾಯಿಸಿ ಅವು ಸಾರಜನಕದ ಅವಶ್ಯಕತೆ ಮೂರ್ಖೀಸಿಕೊಳ್ಳುವಂತೆ ಮಾಡಲು.
- * ಕಡಿಮೆ ಅವಧಿ, ಕಡಿಮೆ ಜಾಗದಲ್ಲಿ ಲಕ್ಷಾಂತರ ಸಸ್ಯ ವೃದ್ಧಿ ಮಾಡಲು.
- * ಅಪೇಕ್ಷಿತ ಗುಣವುಳ್ಳ ಗುಣಮಟ್ಟದ ತಳಿ ಅಭಿವೃದ್ಧಿ.
- * ಅಳಿವಿನಂಚಿನಲ್ಲಿರುವ ಅನೇಕ ಸಸ್ಯಗಳನ್ನು ಈ ವಿಧಾನದ ಮೂಲಕ ಉಳಿಸಿ ಅವುಗಳನ್ನು ಮುಂದುವರಿಸಬಹುದು.

ತದ್ವಾಪಿ ಸೃಷ್ಟಿ: ಇಂದು ಜೈವಿಕ ತಂತ್ರಜ್ಞಾನದಲ್ಲಿ ಅತಿ ವೇಗವಾಗಿ ಬೆಳೆಯತ್ತಿರುವ ತಂತ್ರಜ್ಞಾನ ಇದಾಗಿದೆ. “ಅನುವಂಶಿಕೆಯವಾಗಿ ಒಂದೇ ತೆರನಾಗಿರುವ ಅಣುಗಳನ್ನು ಅಥವಾ ಜೀವಕೋಶಗಳನ್ನು ಅಥವಾ ಜೀವಿಗಳನ್ನು ಒಂದೇ ಮಾತ್ರಕೋಶದಿಂದ ಪ್ರಯೋಗಾಲಯದ ಸ್ಥಿತಿಯಲ್ಲಿ ಉತ್ಪತ್ತಿ ಮಾಡುವ ಪ್ರಕ್ರಿಯೆಯಾಗಿದೆ. ಇದು ಒಂದೇ ಮಾತ್ರಕೋಶದ ಜೀವದಿಂದ ಅಲ್ಟ್ರಾಗಿಕ ರೀತಿಯಲ್ಲಿ ಉತ್ಪತ್ತಿಯಾಗಿರುವ ಅಣುಗಳ ಅಥವಾ ಜೀವಕೋಶಗಳ ಅಥವಾ ಜೀವಿಗಳ ಒಂದು ಇಡೀ ಸಮೂಹಕ್ಕೆ ತದ್ವಾಪಿ ಎಂದು ಹೆಸರು. ತದ್ವಾಪಿ ಸೃಷ್ಟಿಯ ಜನಕ ಇ ವಿಲ್ಟ್‌. ಇವರು 1997ರಲ್ಲಿ ಗಂಡು ಕುರಿಯ ಪಾತ್ರವೇ ಇಲ್ಲದಂತೆ ತಾಯಿಯ ಕೆಚ್ಚಲಿನ ಒಂದು ಜೀವಕೋಶದಿಂದ ತದ್ವಾಪಿ ಕುರಿ ಡಾಲಿಯನ್ನು ಸೃಷ್ಟಿಸಿದರು.

ಮಾನವ ತದ್ವಾಪಿ ಸೃಷ್ಟಿ: ಇದೊಂದು ಮಾನವ ಪ್ರತಿರೂಪ ಸೃಷ್ಟಿಸುವ ತಂತ್ರ. ಮಾನವ ಪ್ರತಿರೂಪ ಸೃಷ್ಟಿ ವಿವಾದಾತ್ಮಕವಾಗಿದ್ದು, ಇತ್ತೀಚೆಗೆ ಇದರ ಸ್ಯಾಸ್ಟಿಕ್ ಕೆಲವು ಮೇಲೆ ಕಾನೂನುಗಳಾಗುತ್ತಿವೆ. ಭೂಳಾಕೋಶ ಹಂತದಿಂದ ಕಾಂಡ ಕೋಶಗಳನ್ನು ಆಯ್ದು ತೆಗೆದು (Stem Cell) ಕೊಯ್ದು ಮಾಡುವ ಪ್ರಕ್ರಿಯೆ. ಇದರಿಂದ ಇದರ ಮೂಲ ಉದ್ದೇಶ ರೋಗಗಳಿಗೆ ಚಿಕಿತ್ಸೆಯೇ ಹೊರತು, ತದ್ವಾಪಿ ಮಾನವ ಸೃಷ್ಟಿ ಮಾಡುವುದಲ್ಲ. ಆದರೆ ಇಲ್ಲಿಯವರೆಗೆ ಇದನ್ನು ಜಗತ್ತಿನ ತುಂಬಾ ಎಲ್ಲಿಯೂ ಬಳಸುತ್ತಿಲ್ಲ. ಈ ಚಿಕಿತ್ಸೆಯನ್ನು Embryo cloning ಎಂದು ಕರೆಯುತ್ತಾರೆ.

ಅಧ್ಯಾಯ - 5

ಪಶುಸಂಗೋಪನೆ

ಪ್ರಾಣಿಗಳನ್ನು ಕ್ಷೇರೋದ್ಯಮ ಹಾಗೂ ಇತರ ಹಲವು ಉದ್ದೇಶಗಳಾಗಿ ಮೋಷಿಸುವುದನ್ನು ಪಶುಸಂಗೋಪನೆ ಎನ್ನುವರು. ಪಶುಸಂಗೋಪನೆಯನ್ನು ವ್ಯವಸಾಯದ ಒಂದು ಮುಖ್ಯ ಭಾಗವೆಂದು ಕರೆಯಲಾಗಿದೆ. ಇದು ಪ್ರಾಧಿಕೀಕರಿತಾ, ಆರ್ಥಿಕ ಉದ್ಯೋಗಗಳಲ್ಲಿ ಒಂದಾಗಿದೆ. ವ್ಯವಸಾಯಕ್ಕೆ ಮೂರಕವಾಗಿ ಹಾಗೂ ರೈತನು ಇದನ್ನು ಹೆಚ್ಚಿಸುವರಿ ಆದಾಯಕ್ಕಾಗಿ ಉಪಯೋಗಿಸುವುದು ಸಾಮಾನ್ಯವಾಗಿದೆ. ಪಶುಸಂಗೋಪನೆಯ ಉತ್ಪನ್ನಗಳ ಮಾರಾಟದಿಂದ ರೈತನಿಗೆ ಆದಾಯ ಬರುತ್ತಿದೆ. ಅಲ್ಲದೆ ವಾಣಿಜ್ಯೋದ್ಯಮ ಮಾದರಿಯಲ್ಲಿ ಪ್ರತ್ಯೇಕ ಆರ್ಥಿಕ ವೃತ್ತಿಯನ್ನಾಗಿಯೂ ಸಹ ಇದನ್ನು ಇಂದು ಅಭಿವೃದ್ಧಿ ಪಡಿಸಲಾಗಿದೆ.

ಆರ್ಥಿಕತೆಯಲ್ಲಿ ಪಶುಸಂಗೋಪನೆಯ ಪ್ರಮುಖತೆ:

ಭಾರತದಲ್ಲಿ ಪಶುಸಂಗೋಪನೆಯ ವ್ಯವಸಾಯದ ಉತ್ಪಾದನೆಯಲ್ಲಿ ಶೇ.30ರಷ್ಟು ಉತ್ಪನ್ನ ನೀಡುತ್ತಿದೆ. 2003ರ ಪಶುಗಣತಿಯಂತೆ ದೇಶವು 185.1 ದಶಲಕ್ಷ ದನ, 97.9 ದಶಲಕ್ಷ ಎಮ್ಸ್, 61.4 ದಶಲಕ್ಷ ಕುರಿ, 124.3 ದಶಲಕ್ಷ ಮೇಕೆ, 489 ದಶಲಕ್ಷ ಕೊಳಿಗಳನ್ನು ಒಳಗೊಂಡಿದೆ. ಪಶುಸಂಪತ್ತಿನ ಪ್ರಮಾಣದಲ್ಲಿ ಭಾರತವು ಪ್ರಪಂಚದಲ್ಲಿ ಅತಿ ಮುಖ್ಯ ರಾಷ್ಟ್ರವಾಗಿದೆ. ಭಾರತವು ಅಪಾರ ಪ್ರಮಾಣದ ಪ್ರಾಣಿಸಂಪತ್ತನ್ನು ಹೊಂದಿರುವುದರಿಂದ ಅವುಗಳ ಗುಣಮಟ್ಟ ಕಡಿಮೆಯಿದ್ದರೂ ಸಮಗ್ರ ರಾಷ್ಟ್ರೀಯ ಉತ್ಪನ್ನದ (ಜಿ.ಡಿ.ಎ) ಶೇ.6.29 ನೀಡುತ್ತಿದೆ. ದೇಶದಲ್ಲಿ ಉತ್ಪಾದನೆಯಾಗುವ ಹಾಲಿನ ಪೌಲ್ಯವು, ದೇಶದ ಭಕ್ತ ಮತ್ತು ಗೋಧಿಯ ಪೌಲ್ಯಕ್ಕೆ ಸಮೀಪವಾಗಿದೆ. 2013ರಲ್ಲಿ ಪಶುಸಂಗೋಪನೆಯು 132.4 ದಶಲಕ್ಷ ಟನ್ ಹಾಲು, 69.73 ಶತಕೋಟಿ ಬಿಲಿಯನ್ ಮೊಟ್ಟೆ, 41.9 ದಶಲಕ್ಷ ಕ.ಗ್ರಾಂ ಉಣಿ, 29319 ಕೋಟಿ ರೂ. ಮಾಂಸವನ್ನು ಉತ್ಪಾದಿಸಲಾಗಿದೆ. ಪಶುಸಂಗೋಪನೆ 19 ಲಕ್ಷ ಜನರಿಗೆ ಉದ್ಯೋಗವನ್ನು ನೀಡಿದೆ. ಈ ವೃತ್ತಿಯಲ್ಲಿ ಶೇ.6.69 ಮಹಿಳೆಯರು ಭಾಗವಹಿಸಿರುವುದು ಮಹಿಳೆಯರಿಗೆ ಸ್ವಯಂ ಉದ್ಯೋಗದ ನಿಟ್ಟನ್ನಲ್ಲಿಯು ಇದು ಪ್ರಮುಖ ಪಾತ್ರ ಪಹಿಸುತ್ತಿದೆ.

ರಾಜ್ಯದಲ್ಲಿ ಪಶುಸಂಗೋಪನೆ:

2013–14ನೇ ಸಾಲಿನಲ್ಲಿ ಕೃಷಿ ಮತ್ತು ಕೃಷಿ ಆರ್ಥಿಕ ಚಟುವಟಿಕೆಗಳಿಂದ ಬರುವ ಆದಾಯದಲ್ಲಿನ ಒಟ್ಟು ಉತ್ಪನ್ನಗಳಲ್ಲಿ ಪಶುಸಂಗೋಪನೆಯ ಪಾಲು ಶೇ.20.51 ಇದೆ. ದೇಶದ ಒಟ್ಟು ಜಾನುವಾರು ಮತ್ತು ಕುಕ್ಕಣಿಗಳ ಸಂಖ್ಯೆಯಲ್ಲಿ ರಾಜ್ಯದ ಪಾಲು ಕ್ರಮವಾಗಿ ಶೇ.50.41 ಮತ್ತು 7.33ರಷ್ಟಿದೆ.

ಭಾರತದಲ್ಲಿಯ ಪ್ರಮುಖ ತಳಗಳು:

ಜಿಸಿ: ಇದು ಸಣ್ಣ ತಳಿ. ಇದರ ಮೂಲಸ್ಥಾನ ಇಂಗ್ಲೆಂಡಿನ ಜಿಸಿ ದ್ವೀಪ. ಮಾಸಲು ಕೆಂಪು, ಕೆಂಪು ಮಿಶ್ರಿತ ಕಪ್ಪು ಬಣ್ಣದಾಗಿರುತ್ತದೆ. ದೊಡ್ಡದಾದ ಹಾಗೂ ಸಮತೋಲನವಾದ ಕೆಳ್ಳಿಗಳನ್ನು ಹೊಂದಿರುತ್ತದೆ. ಇದರ ಸರಾಸರಿ ತೂಕ 400 ಕೆ.ಜಿ.

ಗಿರ್:, ಕೆಂಪುಸಿಂಧಿ, ಸಹಿವಾಲ್, ಧಾಪಾರ್ಕರ್: ಗಿರ್ ತಳಿ ಸೌರಾಷ್ಟ್ರ ಮೂಲದ್ದು. ಇದನ್ನು ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ವ್ಯಾಪಕವಾಗಿ ಕಾಣಬಹುದು. ಕೆಂಪು ಸಿಂಧಿಯು ಪಾಕಿಸ್ತಾನ ಮೂಲದಾಗಿದೆ. ಇದು ಹೆಚ್ಚಿಗೆ ಹಾಲನ್ನು ನೀಡುವ ದೇಶಿಯ ತಳಿಯಾಗಿದೆ. ರಾಜಸ್ಥಾನ, ಗುಜರಾತ್, ಹರಿಯಾಣಾದಲ್ಲಿ ಇದನ್ನು ಸಾಕಳಾಗುತ್ತಿದೆ.

ರಾತ್ರೋತ್ಸವ: ಹರಿಯಾಣ ಮೂಲದಾದ್ದು ಇದು ಹಾಲು ಉತ್ಪಾದನೆ ಜೊತೆಗೆ ಕೃಷಿಯಲ್ಲಿ ಒಳಗೊಂಡಿರುತ್ತದೆ.

ಎಮ್ಮೆ ಸಾಕಾಣಿಕೆ: ಭಾರತವು ಎಮ್ಮೆ ಸಾಕಾಣಿಕೆಗೆ ಪ್ರಪಂಚದಲ್ಲಿಯೇ ಅತ್ಯಂತ ಪ್ರಸಿದ್ಧವಾದುದು. 2007-ಗಳಾತ್ಮಿಯಂತೆ-ಭಾರತ 105.3 ದಶಲಕ್ಷ ಎಮ್ಮೆಗಳನ್ನು ಹೊಂದಿದ್ದು ಇದು ಜಗತ್ತಿನ ಒಟ್ಟು ಎಮ್ಮೆಗಳ ಶೇ.64ರಷ್ಟು. 1951-2007ರ ಅವಧಿಯಲ್ಲಿ ಎಮ್ಮೆಗಳ ಸಂಖ್ಯೆ 43.4 ದಶಲಕ್ಷದಿಂದ 105.3 ದಶಲಕ್ಷಕ್ಕೆ ಏರಿಕೆಯಾಗಿದೆ. ಹೈನುಗಾರಿಕೆಯಂತಹ ಅಭಿವೃದ್ಧಿ ಯೋಜನೆಗಳಿಂದ ಎಮ್ಮೆಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತದೆ. ಭಾರತದ ಕೆಲವು ತಳಿಗಳು ಪ್ರಪಂಚದಲ್ಲಿಯೇ ಪ್ರಸಿದ್ಧವಾದವು. ಅವುಗಳೆಂದರೆ ಮುರ್ಕಾ, ಬಾಡವಾರಿ, ಜಾಫರವಾಡಿ, ಮೆಹಸಾನ, ನಾಗಮೂರಿ ಮತ್ತು ಸುತ್ತಿನ.

ಮುರ್ಕಾ: ತಳಿಯು ಅತಿ ಮುಖ್ಯವಾದುದು. ಇದು ಹರಿಯಾಣಾದ ರೋಹ್ಯಕ್ ಮತ್ತು ಗುರಗಾಂ ಜಿಲ್ಲೆಯ ತಳಿಯಾಗಿದ್ದು, ಇಂದು ಉತ್ತರಪ್ರದೇಶ, ದೇಹಲಿ, ಹರಿಯಾಣ, ಪಂಜಾಬಿನ ಪ್ರಮುಖ ತಳಿಯಾಗಿದೆ. ಮುರ್ಕಾ ತಳಿಗಳಿಂದ ಹೆಚ್ಚು ಹಾಲನ್ನು ಪಡೆಯುವುದಲ್ಲದೆ, ಅಧಿಕ ಪ್ರಮಾಣದ ಕೊಬ್ಬಿನ ಅಂಶ ಹೊಂದಿದೆ. ಮುರ್ಕಾ ತಳಿಯ ಕೋಣಗಳನ್ನು ಬೇಸಾಯಕ್ಕೆ ಬಳಸುವರು.

ಬಾಡವಾರಿ ತಳಿ: ಇದು ಮೂಲತೆ: ಉತ್ತರಪ್ರದೇಶದ ಇಟಾವ ಮತ್ತು ಆಗ್ರಾ ಜಿಲ್ಲೆಯ ತಳಿ. ಇದು ಉತ್ತರಪ್ರದೇಶ ಮತ್ತು ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವುದು.

ಕುರಿ ಸಾಕಾಣಿಕೆ: ಭಾರತವು ಪ್ರಪಂಚದ ಮುಖ್ಯ ಕುರಿಸಾಕಾಣಿಕೆಯ ರಾಷ್ಟ್ರಗಳಲ್ಲಿ ಒಂದಾಗಿದೆ. 2007ರ ಪಶುಗಣತಿಯಂತೆ ಪ್ರಪಂಚದ ಶೇ.4 ಕುರಿಗಳು ಭಾರತದಲ್ಲಿದೆ. ಕುರಿ ಸಾಕಾಣಿಕೆ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಕುರಿಸಾಕಾಣಿಕೆ ಸುಮಾರು 5 ದಶಲಕ್ಷ ಜನರಿಗೆ ಉದ್ಯೋಗ ನೀಡಿದೆ. ದೇಶದಲ್ಲಿ ರಾಜಸ್ಥಾನ ಕುರಿ ಸಾಕಾಣಿಕೆಯಲ್ಲಿ ಮುಂಚೂಣಿಯಲ್ಲಿದೆ. ನಂತರ ಆಂಧ್ರಪ್ರದೇಶ, ಕರ್ನಾಟಕಗಳು. ರಾಜ್ಯಾಧಿಕಾರಿಗಳಿಗೆ ವ್ಯಾಜ್ಯಾನಿಕ ಕುರಿ ಸಾಕಾಣಿಕೆಯ 2013-14ನೇ ಸಾಲಿನಲ್ಲಿ 18 ಶಿಬಿರಗಳನ್ನು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ರೀತಿಯ ಕಾರ್ಯಕ್ರಮಗಳ ಮೂಲಕ ಕುರಿ ಸಾಕಾಣಿಕೆಯನ್ನು ರಾಜ್ಯಾಧಿಕಾರಿಗಳಾಗಿತ್ತದೆ.

ಮೇಕೆ ಸಾಕಾಣಿಕೆ: ಭಾರತವು ಪ್ರಪಂಚದಲ್ಲಿ ಮೇಕೆಗಳ ಸಂಖ್ಯೆಗಳಲ್ಲಿ 2ನೇ ಸ್ಥಾನದಲ್ಲಿದೆ. ಪ್ರಪಂಚದ ಶೇ.17ರಷ್ಟು ಮೇಕೆಗಳು ಭಾರತದಲ್ಲಿದೆ. ಪಶ್ಚಿಮ ಬಂಗಾಳ ದೇಶದಲ್ಲಿ ಅತೀ ಹೆಚ್ಚು ಮೇಕೆಗಳನ್ನು ಹೊಂದಿರುವ ರಾಜ್ಯವಾಗಿದೆ. ಭಾರತದಲ್ಲಿ ಸಾಕಲಾಗುವ ಮೇಕೆಗಳು ಸ್ಥಳೀಯವಾಗಿದ್ದು ಇವುಗಳನ್ನು ದೇಶಿ ತಳಿಗಳಿಂದು ಕರೆಯುವರು. ಹಿಮಾಲಯ ವಲಯದಲ್ಲಿ ಸಾಕುವ ‘ಅಂಗೋರ ತಳಿ’ ಈ ವಲಯದಲ್ಲಿ ಅತೀ ಪ್ರಸಿದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲದಲ್ಲಿ ಇನ್ನನ್ನು ವ್ಯಾಪಕವಾಗಿ ಸಾಕುವರು. ಈ ತಳಿಯು ಉತ್ತಮವಾದ ನಯವಾದ ಕೂದಲನ್ನು ನೀಡುತ್ತದೆ. ಜಮ್ಮು-ಕಾಶ್ಮೀರ, ಕುಲು ಕಣಿಪೆಯಲ್ಲಿ ‘ಪಾಶ್ಚಿನಾ’ ತಳಿಯನ್ನು ಸಾಕುವರು. ಜಮ್ಮುನಾಮರಿ ತಳಿಯನ್ನು ಯಮುನಾ ಹಾಗೂ ಚಂಬಲ್ ನದಿಗಳ ನಡುವೆ ಇರುವ ಪ್ರದೇಶದಲ್ಲಿ ಸಾಕುವರು. ಇದು ಮಾಂಸ ಮತ್ತು ಹಾಲಿನ ಉತ್ಪಾದನೆಯಲ್ಲಿ ಪ್ರಸಿದ್ಧಿ ಪಡೆದಿದೆ.

ಹಾಲು ಉತ್ಪಾದನಾ ನಿರ್ವಹಣೆ: ಹಾಲು ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಭೌಗೋಳಿಕ ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಲು ಉದ್ಯಮ ಅಭಿವೃದ್ಧಿ ಹೊಂದಲು ಮತ್ತು ಉತ್ಪಾದಿಸಿದ ಹಾಲನ್ನು ಸಮರ್ಪಕ ನಿರ್ವಹಣೆಯಲ್ಲಿ ಈ ಕೆಳಗಿನ ಅಂಶಗಳು ಅವಶ್ಯಕವಾಗಿವೆ.

* ತಂಪಾದ ಹವಾಮಾನ ಇರಬೇಕು

* ವರ್ಷದ ಎಲ್ಲ ಕಾಲದಲ್ಲಿಯೂ ಹಸಿರು ಹುಲ್ಲು ದೊರೆಯಬೇಕು

* ಉತ್ಪಾದ ಹೆಚ್ಚಿದರೆ ಹಾಲಿನ ಇಳುವರಿ ಕುಂಠಿತವಾಗುತ್ತದೆ. ಆದ್ದರಿಂದ ಉತ್ಪಾದ ಹೆಚ್ಚಿಳವನ್ನು ನಿಯಂತ್ರಿಸಬೇಕು

* ಉತ್ಪಾದ ಹೆಚ್ಚಿದರೆ ಹಾಲು ಬಹುಬೇಗ ಕೆಡುವುದು

* ಹಾಲು ಬಹುಬೇಗ ಕೆಡುವ ವಸ್ತು ಆಗಿದ್ದರಿಂದ ಮಾರುಕಟ್ಟಿ ಸಮೀಪವೇ ಹಾಲು ಉತ್ಪಾದಕ ಘಟಕಗಳನ್ನು ಸ್ಥಾಪಿಸುವುದು

- * ಉತ್ತಮ ಸಂಚಾರಿ ವ್ಯವಸ್ಥೆ ಅವಶ್ಯಕವಾಗಿದೆ
- * ಹಾಲಿನಿಂದ ಪುಡಿ, ಬೆಣ್ಣೆ, ಗಿಣ್ಣು ಇತ್ಯಾದಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದು
- * ಶೈತ್ಯಗಾರಗಳ ಮೂಲಕ ಹಾಲಿನ ಸಂರಕ್ಷಣೆ
- * ಹಸುಗಳ ರಕ್ಷಣೆ

ಹಾಲಿನ ಕೇಂದ್ರ ಅಭಿವೃದ್ಧಿ (Dairy Development):

ಭಾರತದಲ್ಲಿ ಕ್ಷೇರೋಧ್ಯಮುದ ಅಭಿವೃದ್ಧಿಗೆ ಭಾರತದ ಸರ್ಕಾರ ಕ್ರೇಗೊಂಡಿರುವ ‘ರಾಷ್ಟ್ರೀಯ ಸಮಗ್ರ ಕ್ಷೇರೋಧ್ಯಮ ಅಭಿವೃದ್ಧಿ ಯೋಜನೆ (Integrated Dairy Development Programme)ಯು ಪ್ರಪಂಚದಲ್ಲಿಯೇ ದೊಡ್ಡದು. ಇದಕಾಗಿ “ನ್ಯಾಷನಲ್ ಡ್ಯೂರಿ ಡೆವಲಪ್ಮೆಂಟ್ ಕಾರ್ಪೊರೇಷನ್” (NDDC) ಸಾಫಿಸಿ, ದೇಶದಲ್ಲಿ ಕ್ಷೇರೋಧ್ಯಮ ಅಭಿವೃದ್ಧಿಯ ಯೋಜನಗಳನ್ನು ರೂಪಿಸಿ ಕಾರ್ಯಗತಗೊಳಿಸುವ ಹೊಣೆಯನ್ನು ಈ ಸಂಸ್ಥೆಗೆ ವಹಿಸಲಾಗಿದೆ. ಗುಜರಾತಿನ ‘ಬ್ಯೂರುಹಾಲು’ ಉತ್ಪಾದಕರ ಒಕ್ಕೂಟ ಸಾಧಿಸಿದ ಪ್ರಗತಿಯನ್ನು ದೇಶಾದ್ಯಂತ ವಿಸ್ತರಿಸುವ ಮೂಲ ಉದ್ದೇಶದಿಂದ ‘ನ್ಯಾಷನಲ್ ಡ್ಯೂರಿ ಡೆವಲಪ್ಮೆಂಟ್ ಕಾರ್ಪೊರೇಷನ್’ 1965ರಲ್ಲಿ ಸಾಫಿಸಲಾಗಿದೆ.

ಇದರ ಪ್ರಮುಖ ಉದ್ದೇಶಗಳು:

- * ಗ್ರಾಮೀಣ ಜನರ ಶೋಷಣೆಗೆ ಬದಲಾಗಿ ಸಬಲೀಕರಣ. ಸಾಂಪ್ರದಾಯಿಕ ಜನರ ಶೋಷಣೆಗೆ ಬದಲಾಗಿ ಆಧುನೀಕರಣ, ಸ್ಥಿರತೆಗೆ ಬದಲಾಗಿ ಬೆಳವಣಿಗೆ, ಹೀಗೆ ಗ್ರಾಮೀಣ ಹೆಚ್ಚಿನಾರಿಕೆಗೆ ಚೈತನ್ಯ ತುಂಬುವುದು.
- * ಈ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವುದು.
- * ರೈತನಿಗೆ ಅಗತ್ಯವಾದ ಹೂಡಿಕೆ ಸೇವೆಗಳನ್ನು ಒದಗಿಸುವುದು.
- * ಹಾಲು ಉತ್ಪಾದಕರ ಸಂಘರ್ಷ ಸಹಕಾರ ಸಂಘಗಳ ಮೂಲಕ ಉದ್ಯೋಗಗಳ ಸೃಷ್ಟಿಸುವುದು ಆದಾಯ ಮತ್ತು ಜೀವನಮಟ್ಟ ಸುಧಾರಿಸುವುದು.
- * ಹಾಲು ಉತ್ಪಾದಕರ ಸಂಘಗಳನ್ನು ಸಾಫಿಸಿ ಅವರಿಗೆ ಅಗತ್ಯವಾದ ತಾಂತ್ರಿಕ ಮತ್ತು ಜ್ಞಾನವನ್ನು ನೀಡುವುದರ ಮೂಲಕ ಸ್ವಾವಲಂಬನ ಸಾಧಿಸಲು ಸಹಕಾರಿಯಾಗುವುದು.

Anand Milk Freedom Union Ltd.,:

ಡಾ.ವರ್ಗೀಂಸ್ ಕುರಿಯೊರು ಈ ಹಾಲು ಮತ್ತು ಅದರ ಉತ್ಪನ್ನಗಳ ತಯಾರಿಕಾ ಒಕ್ಕೂಟವನ್ನು ಗುಜರಾತ್‌ನಲ್ಲಿ ಸಾಫಿಸಿದರು. ಇದು ಸುಮಾರು 3.1 ಮಿಲಿಯನ್ ಹಳ್ಳಿಗಳ ಹಾಲು ಉತ್ಪನ್ನ ಮತ್ತು ಬಳಕೆದಾರರ ಆಧಿಕ ಜಾಲವನ್ನು ಸೃಷ್ಟಿಸಿದೆ. ಇದು 16914 ಹಳ್ಳಿಗಳಿಂದ ದಿನವೊಂದಕ್ಕೆ 13 ಮಿಲಿಯನ್ ಲೀಟರ್‌ನಷ್ಟು ಹಾಲನ್ನು ಸಂಗ್ರಹಿಸುತ್ತಿದ್ದು, 3.18 ಮಿ.ಲೀ. ಹಾಲು ಉತ್ಪಾದಕ ಸದಸ್ಯರನ್ನು ಹೊಂದಿದೆ. ಇದರಲ್ಲಿ ಶೇ.70ರಷ್ಟು ಸದಸ್ಯರು ಸಣ್ಣ, ಮಧ್ಯಮ ಹೆಚ್ಚಿನ ಮತ್ತು ಭೂರಹಿತ ಕಾರ್ಮಿಕರು, ಬುಡಕಟ್ಟು ಜನಾಂಗ, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಅವರೆಲ್ಲರಿಗೂ ಆಧಿಕತೆಯ ಬೆನ್ನೆಲುಬಾಗಿದೆ. ಇದರಿಂದ ಹಳ್ಳಿಯ ರೈತರಿಗೆ, ಭೂರಹಿತರಿಗೆ ಉದ್ಯೋಗ ದೊರಕುತ್ತಿದೆ. ಇದಲ್ಲದೆ ಪಶುಗಳಿಗೆ ಪ್ರಾಧಿಕಿಕ ಚಿಕಿತ್ಸೆಯ ಸೌಲಭ್ಯವನ್ನು ಒಕ್ಕೂಟವು ನೀಡುತ್ತಿದೆ.

KMF (Karnataka Milk Federation):

ಕರ್ನಾಟಕ ರಾಜ್ಯದ ಅತೀ ದೊಡ್ಡ ಹಾಲು ಉತ್ಪಾದನಾ ಸಹಕಾರಿ ಸಂಘ ಇದು. ದ್ವಿಂದಿ ಭಾರತದ ಅತೀ ದೊಡ್ಡ ಹಾಲು ಉತ್ಪಾದಕ ಮಂಡಳಿ ಇದಾಗಿದೆ. 14 ಜಿಲ್ಲೆಗಳಲ್ಲಿ 12.928 ಹೆಚ್ಚಿನ ಮತ್ತು 2.30 ಮಿ.ಲೀ. ಹಾಲನ್ನು ಉತ್ಪಾದಿಸಲಾಗುತ್ತಿದೆ.

ಭಾರತದಲ್ಲಿ ಮೇನುಗಾರಿಕೆ:

ಜಲರಾಶಿಗಳು ವೈವಿದ್ಯಮಯ ಜೀವರಾಶಿಗಳನ್ನು ಒಳಗೊಂಡಿದೆ. ಮೇನು, ಸಿಗಡಿ, ಏಡಿ, ಸೀಲ್, ತಿಮಿಂಗಲ, ಮುತ್ತಿನ ಚೆಪ್ಪು ಮತ್ತಿತರ ಜಲಚರಗಳ ಸಂಗ್ರಹಕೆಯನ್ನು ಮೇನುಗಾರಿಕೆ ಎನ್ನುವರು. ಭಾರತದ ಮೇನುಗಾರಿಕೆ ಒಂದು ಮುಖ್ಯ ಆರ್ಥಿಕ ವೃತ್ತಿಯಾಗಿ ಅಭಿವೃದ್ಧಿ ಹೊಂದಿದೆ. ಭಾರತವು ಪ್ರಪಂಚದಲ್ಲಿಯೇ ಮೇನಿನ ಉತ್ಪಾದನೆಯಲ್ಲಿ ಜೀನಾ ನಂತರ 2ನೇ ಸ್ಥಾನದಲ್ಲಿದೆ. ಪ್ರಪಂಚದ ಮೇನಿನ ಉತ್ಪಾದನೆಯಲ್ಲಿ ಭಾರತದ ಪಾಲು 2014ರಲ್ಲಿ ಶೇ.5.4ರಷ್ಟು ಮೇನುಗಾರಿಕೆಯಲ್ಲಿ ಸುಮಾರು 14.4 ದಶಲಕ್ಷ ಜನರು ನಿರತರಾಗಿದ್ದು, ಇದು ಸಮಗ್ರ ರಾಷ್ಟ್ರೀಯ ಉತ್ಪನ್ನದ ಶೇ.1ನ್ನು ನೀಡುತ್ತಿದೆ. ಆದ್ದರಿಂದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮೇನುಗಾರಿಕೆಯು ಅತಿ ಮುಖ್ಯ ಪಾತ್ರವನ್ನು ನಿರ್ವಹಿಸಿದೆ. 2013-14ರ ಅವಧಿಯಲ್ಲಿ ದೇಶವು 9.45 ದಶಲಕ್ಷ ಟನ್ ಮೇನನ್ನು ಒಳನಾಡು ಮೇನುಗಾರಿಕೆಯಿಂದ ಉತ್ಪಾದಿಸಿದೆ. ಮತ್ತು ಸಾಗರಿಕ ಮೇನುಗಾರಿಕೆಯ ಪಾಲು 3.35 ದಶಲಕ್ಷ ಟನ್‌ಗಳಷ್ಟು ಮೇನುಗಾರಿಕೆ ಉತ್ಪನ್ನಗಳು ಇಂದು ಭಾರತದ ಮುಖ್ಯ ರಷ್ಟು ವಸ್ತುಗಳಲ್ಲಿಂದಾಗಿದೆ. ಇದರಿಂದ ಭಾರತವು ಗಳಿಸುತ್ತಿರುವ ವಿದೇಶಿ ವಿನಿಮಯ ಅಪಾರ. ಭಾರತವು ಸಾಗರೋತ್ಪನ್ನಗಳ ರಷ್ಟಿನಿಂದ 2013-14ರಲ್ಲಿ 10 ಲಕ್ಷ ಟನ್ ಮೇನನ್ನು ರಷ್ಟು ಮಾಡಿ 30617 ಕೋಟಿ ವಿದೇಶಿ ವಿನಿಮಯವನ್ನು ಗಳಿಸಿದೆ. ಇದು ಭಾರತದ ಒಟ್ಟು ರಷ್ಟಿನ ಗಳಿಕೆಯ ಶೇ.1.6ರಷ್ಟಿದೆ.

ಮೇನುಗಾರಿಕೆಯಲ್ಲಿ ಎರಡು ವಿಧಗಳಿವೆ. ಅವುಗಳು-

- * ಸಾಗರೀಕ ಮೇನುಗಾರಿಕೆ
- * ಒಳನಾಡಿನ ಮೇನುಗಾರಿಕೆ

ಸಾಗರೀಕ ಮೇನುಗಾರಿಕೆ:

ಭಾರತವು ಒಟ್ಟು ಸುಮಾರು 7516.6 ಕೆ.ಮೀ. ಉದ್ದವಾದ ಸಮುದ್ರದ ತೀರ ಪ್ರದೇಶವನ್ನು ಮತ್ತು ಸುಮಾರು 5.06 ಲಕ್ಷ ಚ.ಕೆ.ಮೀ.ನಷ್ಟು ವಿಸ್ತಾರವಾದ ಬಿಂಡಾವರಣೆ ಪ್ರದೇಶ ಹೊಂದಿದೆ. ಭಾರತವು ಉತ್ಪಾದಿಸುತ್ತಿರುವ ಮೇನಿನಲ್ಲಿ ಸಾಗರೀಕ ಪ್ರದೇಶದ ಪ್ರಮಾಣವು ಶೇ.45ರಷ್ಟಿದೆ. ಅಂತರಾಷ್ಟ್ರೀಯ ಒಪ್ಪಂದದಂತೆ ಪ್ರತಿಯೊಂದು ರಾಷ್ಟ್ರವೂ ತನ್ನ ತೀರ ಪ್ರದೇಶದಿಂದ 200 ನಾಟಕಲ್ಲ ಮುಲೀಯ ಪ್ರದೇಶದಲ್ಲಿ ಮೇನುಗಾರಿಕೆಯ ಸ್ವಾತಂತ್ರ್ಯವನ್ನು ಪಡೆದಿದೆ. ಇದನ್ನು ವಿಶೇಷ ಆರ್ಥಿಕ ವಲಯ ಎಂದು ಕರೆಯಲಾಗುತ್ತದೆ. ಭಾರತ ಪರ್ಯಾಯ ಭಾಗದ ಪಶ್ಚಿಮ ಮತ್ತು ಪೂರ್ವ ತೀರಗಳೆರಡೂ ಮೇನುಗಾರಿಕೆಗೆ ಹೆಸರಾಗಿದೆ. ಪಶ್ಚಿಮ ತೀರದಲ್ಲಿಯೇ ಶೇ.75 ಮೇನು ಉತ್ಪಾದನೆ ಮಾಡಲಾಗುತ್ತದೆ. ಕೇರಳವು ಸಾಗರೀಕ ಮೇನು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇದು ದೇಶದ ಒಟ್ಟು ಸಾಗರೀಕ ಮೇನಿನ ಶೇ.21.6ರಷ್ಟನ್ನು ಉತ್ಪಾದಿಸುತ್ತದೆ. ಗುಜರಾತ್ 2ನೇ ಸ್ಥಾನದಲ್ಲಿದೆ. ಭಾರತ 6 ಪ್ರಮುಖ ಮೇನುಗಾರಿಕೆ ಬಂದರುಗಳನ್ನು ನಿರ್ದಿಷ್ಟಿಸಿದೆ. ಅವುಗಳೆಂದರೆ ಕೇರಳದ ಕೊಚ್ಚಿನ್, ತಮಿಳುನಾಡಿನ ಚೆನ್ನೈ, ಅಂದ್ರಾ ವಿಶಾವಿಪಟ್ಟಣ, ಪಶ್ಚಿಮ ಬಂಗಾಳದ, ಒಡಿಸ್ಸಾದ ಪಾರಾದೀಪ, ಮುಂಬ್ಯೆ.

ಒಳನಾಡಿನ ಅಫ್ವಾ ಸಿಹಿನೀರಿನ ಮೇನುಗಾರಿಕೆ:

ಒಳನಾಡಿನ ನದಿಗಳು, ಕಾಲುವೆ, ಕೆರೆ, ಹೊಳ, ಸರೋವರ ಹಾಗೂ ಜಲಾಶಯಗಳಲ್ಲಿ ನಿರ್ವಹಿಸಲಾಗುವ ಮೇನುಗಾರಿಕೆಯನ್ನು ಒಳನಾಡಿನ ಮೇನುಗಾರಿಕೆ ಎನ್ನುವರು. 2011ರಲ್ಲಿ ದೇಶದಲ್ಲಿ ಉತ್ಪಾದಿಸಲಾದ ಒಟ್ಟು ಮೇನಿನಲ್ಲಿ ಶೇ.60 ಒಳನಾಡು ಮೇನುಗಾರಿಕೆಯಿಂದ ಉತ್ಪಾದಿಸಲಾಗಿದೆ. ಪ್ರಮುಖ ಒಳನಾಡು ಮೇನಿನ ತಳಗಳು – ಕಾಟ್ಲೂ, ರೋಹು, ಕಾಲಬಸು, ಬಾಟ, ಮಂಗ್ರೂಲ್, ಮುಲ್ಲೆಟ್ ಮುಂತಾದವುಗಳು.

ಅಧ್ಯಾಯ - 6

ಕೃಷಿ ಸಂಬಂಧಿ ಯೋಜನೆಗಳು, ನೀತಿಗಳು ಮತ್ತು ವ್ಯಾಪಾರ

ರಾಷ್ಟ್ರೀಯ ಹಾಗೂ ಕನಾರ್ಟಿಕದ ಕೃಷಿ ನೀತಿಯ ಲಕ್ಷಣಗಳು:

ಕೃಷಿಯು ರಾಜ್ಯಕ್ಕೆ ಪ್ರಮುಖ ಆರ್ಥಿಕ ಬೆಂಬಲ ನೀಡುತ್ತಿದೆ. ಕನಾರ್ಟಿಕ ರಾಜ್ಯವು ಕೃಷಿಗೆ ನೀಡಿದ ಪ್ರಮುಖೀಯನ್ನು ನಾವು “ಕೋಟಿ ವಿದ್ಯೇಗಳಿಗಂತ ಮೇಟಿ ವಿದ್ಯೇಯೇ ಮೇಲು” ಎಂಬ ಸರ್ವಜ್ಞನ ವಚನಗಳಲ್ಲಿ ಕಾಣಬಹುದಾಗಿದೆ. ಬಹು ಹಿಂದಿನ ಕಾಲದಿಂದಲೂ ಕನಾರ್ಟಿಕವು ಅಕ್ಕೆ, ರಾಗಿ ಹಾಗೂ ಜೋಳದ ಬೆಳೆಗಳಿಗೆ ಖ್ಯಾತವಾಗಿ ಮತ್ತು ನಮ್ಮ ಕರಾವಳಿ ಭಾಗದಿಂದ ಅನೇಕ ವರ್ಷಗಳಿಂದ ಅಕ್ಕೀಯನ್ನು ರಮ್ಮ ಮಾಡಲಾಗುತ್ತಿದೆ. ಕರಿಮೊಸು, ಏಲಕ್ಕೆ, ಲವಂಗ ಮುಂತಾದ ಸಾಂಭಾರ ಪದಾರ್ಥಗಳನ್ನು ಸಹಾ ನಾವು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದೇವೆ. ಆಧುನಿಕ ಜಗತ್ತಿನ ಬೆಳೆಗಳಾದ ಗೋವಿನ ಜೋಳ, ತಂಬಾಕು, ನೆಲಗಡಲೆ, ಆಲೂಗಡ್ಡೆ, ಮೊಸಿನಕಾಯಿ ಹಾಗೂ ಟೊಮಾಟೋಗಳನ್ನು ಮೋಚುಗೇಸರು ನಮ್ಮ ನಾಡಿಗೆ ಪರಿಚಯಿಸಿದ್ದರೆ, ಬ್ರಿಟಿಷರು ಉದ್ದೇಶ್ಯ ಅಮೆರಿಕನ್ ಹತ್ತಿಯನ್ನು ಮುಂಬೈ, ಕನಾರ್ಟಿಕ ಭಾಗದಲ್ಲಿ ಜನಪ್ರಿಯಗೊಳಿಸಿದ್ದಾರೆ.

ಕೃಷಿಯು ನಮ್ಮ ಜನರ ಆಹಾರದ ಹಾಗೂ ನಮ್ಮ ವ್ಯಾಖ್ಯಾ ಮೇವಿನ ಪ್ರಮುಖ ಮೂಲವಾಗಿರುವುದರ ಜೊತೆಗೆ ಶೇ.65ರಷ್ಟು ಜನರ ಜೀವನಾಧಾರವಾಗಿದೆ. ರಾಜ್ಯದ ಕೃಷಿಯು ಪ್ರಮುಖವಾಗಿ ಮಳೆಯನ್ನೇ ಅವಲಂಬಿಸಿದೆ. ಅಂದರೆ ಶೇ.75ರಷ್ಟು ಜಮೀನು ನಮ್ಮಲ್ಲಿ ಮೂರ್ಕಿಯಾಗಿ ಮಳೆಯನ್ನೇ ಆಶ್ರಯಿಸಿದೆ. ಕನಾರ್ಟಿಕದ ಕೃಷಿಯು ಮಳೆಯೊಡನೆ ಆಡುವ ಜೂಜಾಟವಾಗಿದೆ. 1956ರಲ್ಲಿ ರಾಜ್ಯಗಳ ಮನರ್ ರಚನೆಯಾದ ಮೇಲೆ ಕನಾರ್ಟಿಕದ ಕೃಷಿಯ ಉತ್ಪಾದನೆ, ಉತ್ಪತ್ತಿ ಹಾಗೂ ಬೆಳೆ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಂಚವಾರ್ಣಿಕ ಯೋಜನೆಗಳಿಂದ ಕನಾರ್ಟಿಕದ ಕೃಷಿಯಲ್ಲಿ ನಿರಂತರವಾಗಿ ಧನಾತ್ಮಕವಾದ ಪ್ರಗತಿಯಾಗಿದೆ. ಅಲ್ಲದೇ ಅಧಿಕ ಇಳುವರಿ ನೀಡುವ ತಳಿಗಳ ತಾಂತ್ರಿಕತೆಯ ಉಪಯೋಗದಿಂದ ಬೆಳವಣಿಗೆ ದರದಲ್ಲಿ ಉನ್ನತಿಯಾಗಿದೆ. ಆದರೆ 1980ರ ನಂತರ ಬೆಳವಣಿಗೆ ದರ ಒಮ್ಮೆತ್ತೆ ಕುಸಿದಿವೆ. 90ರ ದಶಕದಲ್ಲಿ ಸಹ ಉತ್ಪತ್ತಿಯಲ್ಲಿ ಅಂತಹ ಹೇಳಿಕೊಳ್ಳುವಂತಹ ಸಾಧನೆಯಾಗಿಲ್ಲ. ಹೆಚ್ಚಿನ ಹಾಗೂ ಮೀನುಗಾರಿಕೆಗಳು ಕೃಷಿಗೆ ಪೂರಕವಾಗಿರುವುದರ ಜೊತೆಗೆ ಉದ್ದೇಶ್ಯಗಾವಕಾಶವನ್ನು ಕಲ್ಪಿಸಿ ನಮ್ಮ ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

1990ರ ದಶಕದಲ್ಲಿ ಕನಾರ್ಟಿಕ ರಾಜ್ಯದ ಆರ್ಥಿಕತೆಯು ಈ ಮುಂದಿನ ಅಂಶಗಳನ್ನು ಹೊಂದಿತ್ತು.

1) ಜನಸಂಖ್ಯೆಯ ಪ್ರಮಾಣಕ್ಕೆ ಹೊಲಿಸಿದಲ್ಲಿ ಕೃಷಿ ಮೂಲವಸ್ತುಗಳ ಉಪಯೋಗ ಸರಿಯಾದ ಪ್ರಮಾಣದಲ್ಲಿ ಇರಲಿಲ್ಲ.

2) ಕಡಿಮೆ ಇಳುವರಿ, ಅಸಮರ್ಪಕ ಸಾಲ ಸೌಲಭ್ಯ ಮತ್ತು ಮಾರಾಟ ವ್ಯವಸ್ಥೆ ಹಾಗೂ ಆರ್ಥಿಕವಾಗಿ ಅತೀ ಹಿಂದುಳಿದ ಭೂ ಹಿಡುವಳಿ ಕಾರಣ ಕೃಷಿ ರಂಗವು ಬೆಳವಣಿಗೆ ಹೊಂದಲಿಲ್ಲ.

3) ಕೃಷಿ ಆಧಾರಿತ ಅಲ್ಲದೇ ಕೃಷಿಯೇತರ ಜೀವ್ಯಮಿಕತೆಯಲ್ಲಿ ಗಮನಾರ್ಹವಾದ ಬದಲಾವಣೆ ಆಗಲಿಲ್ಲ.

4) ಕಡಿಮೆ ವರಮಾನ, ಕನಿಷ್ಠ ಮಟ್ಟದ ಬಂಡವಾಳ ಉತ್ಪಾದನೆ ಹಾಗೂ ಅಸಮರ್ಪಕ ಸೌಲಭ್ಯಗಳು ಇದ್ದವು.

ಈ ತೊಂದರೆಗಳನ್ನು ನಿರ್ವಹಿಸಲು ರಾಜ್ಯದ ಯೋಜನೆಗಳಲ್ಲಿ ಈ ಕೆಳಗಿನ ಅಂಶಗಳಿಗೆ ಆಧ್ಯತ್ಮೆ ನೀಡಲಾಯಿತು.

1) ಕೃಷಿ ಹಾಗೂ ಉದ್ದೇಶಗಳ ಬೆಳವಣಿಗೆ.

2) ಬಡತನ ನಿರ್ವಹಣೆ ಹಾಗೂ ಸ್ವಾಧಾರಣೆಯನ್ನು ಸಾಧಿಸುವುದು.

3) ಹೆಚ್ಚಿನ ಉದ್ದೇಶಗಾವಕಾಶ ಕಲ್ಪಿಸುವುದು.

- 4) ಜನರ ಕನಿಷ್ಠ ಅವಶ್ಯಕತೆಗಳನ್ನು ಮೂರ್ಕೆಸುವುದು.
- 5) ಆಸ್ತಿ ಹಾಗೂ ಉತ್ಪನ್ನಗಳ ಸಮಾನ ವಿಶರಣೆ ಮಾಡುವುದು ಮುಂತಾದವುಗಳು.

ಅಭಿವೃದ್ಧಿಯ ಮಾರ್ಗೋರ್ಥಾಯಗಳು:

ಬೆಳೆಗಳ ಉತ್ಪಾದನೆಯಲ್ಲಾಗಿರುವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಶಗಳೆಂದರೆ ನೀರಾವರಿ ಸೌಲಭ್ಯ, ಅಧಿಕ ಇಳುವರಿ ನೀಡುವ ತಳಿಗಳ ಬೀಜಗಳು ಹಾಗೂ ಬೆಳೆಗಳನ್ನು ಬೆಳೆದಿರುವ ಕ್ಷೇತ್ರ. ಉತ್ಪಾದನೆಯ, ಬೆಳವಣಿಗೆಯ ಬೆಳೆಯಲ್ಲಿ ಕ್ಷೇತ್ರದ ವಿಕಾಸ ಹಾಗೂ ಇಳುವರಿಗಳ ಬೆಳವಣಿಗೆಯ ಪರಿಣಾಮವಾಗಿದೆ. ಇಳುವರಿಗಳ ಬೆಳವಣಿಗೆಯ ನೀರಾವರಿ, ಅಧಿಕ ಇಳುವರಿ ತಳಿಗಳ ಅಭಿವೃದ್ಧಿ, ರಸಗೊಬ್ಬರಗಳ ಬಳಕೆ ಹಾಗೂ ಮಳೆಯ ಪ್ರಮಾಣದ ಮೇಲೆ ಪ್ರೇರಿತವಾಗಿದೆ.

ರಾಜ್ಯದಲ್ಲಿ ದೀರ್ಘಾವಧಿಯಲ್ಲಿ ಬಡತನ ನಿರ್ಮಾರ್ಥಕ ಮಾಡಲು ಆಹಾರ ಧಾನ್ಯಗಳ ಉತ್ಪಾದಕತೆಯನ್ನು 12 ಮೀಲಿಯನ್ ಟನ್ನಗಳಿಗೆ ಹೆಚ್ಚಿಸಬೇಕಾದುದು ಅನಿವಾರ್ಯವಾಗಿದೆ. ಆದರೆ ರಾಜ್ಯದಲ್ಲಿ ಇಲ್ಲಿಯವರೆಗೆ ಉತ್ಪನ್ನ ಮಳೆಗಾಲದ ಅವಧಿಯಲ್ಲಿಯೂ ಸಹ ಹೆಚ್ಚಿದರೆ 8 ಮೀಲಿಯನ್ ಟನ್ನಗಳಷ್ಟು ಉತ್ಪಾದನೆ ಸಾಧಿಸಲಾಗಿದೆ. ಅಂದರೆ ಕನಾರ್ಟಿಕ ರಾಜ್ಯವು ಪ್ರಮುಖವಾಗಿ ಕಾಳುಕ್ಕಿಣಿಗಳನ್ನೊಳಗೊಂಡಂತೆ ಆಹಾರ ಧಾನ್ಯ ಉತ್ಪಾದನೆಯಲ್ಲಿ ಕೊರತೆ ಅನುಭವಿಸುತ್ತಿರುವ ರಾಜ್ಯವಾಗಿದೆ. ಅಲ್ಲದೆ ನಮ್ಮೆಲ್ಲ ಬೆಳೆ ಕಾಳುಗಳ ಹಾಗೂ ಎಣ್ಣೆಬೀಜಗಳ ಉತ್ಪಾದನೆಯಲ್ಲಿಯೂ ಸಹ ಗುರುತರವಾದ ಕೊರತೆ ಇದೆ. ಆದಾಗ್ಯೂ ಕಳೆದೆರಡು ದಶಕಗಳಲ್ಲಿ ನಮ್ಮೆ ಎಣ್ಣೆಬೀಜಗಳ ಉತ್ಪಾದನೆ ಹೆಚ್ಚಿ ಕಡಿಮೆ ಎರಡರಷ್ಟಾಗಿದೆ. ಆದ್ದರಿಂದ ನಮ್ಮೆ ರಾಜ್ಯದ ಕೃಷಿಯ ಅಭಿವೃದ್ಧಿಗೆ ಮಾರ್ಗೋರ್ಥಾಯಗಳು ಹೀಗಿರಬೇಕು.

- * ಶೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮೈತ್ರೋತ್ಸವ ನೀಡುವುದು.
- * ಮರಮಟ್ಟಗಳ ಉತ್ಪಾದನೆ.
- * ಎಣ್ಣೆಬೀಜಗಳು ಹಾಗೂ ಬೇಳೆಕಾಳುಗಳ ಮುಂದುವರೆದ ಉತ್ಪಾದನೆಗೆ ಒತ್ತು ನೀಡುವುದು.
- * ರೈತರಿಗೆ ಅವಶ್ಯಕವಾದ ಕೃಷಿ ಒಳಸುರಿಗಳನ್ನು ಕಾಲಕ್ಕೆ ಸರಿಯಾಗಿ ಮೂರ್ಕೆಸುವುದು.
- * ಹೆನ್ನುಗಾರಿಕೆ.
- * ಶೋಟಗಾರಿಕೆ.
- * ಕೃಷಿ ಅರಣ್ಯ.
- * ಕೋಣಿಸಾಕಣೆ ಹಾಗೂ ಮೀನುಗಾರಿಕೆ.

ಮುಂತಾದ ಕೃಷಿ ಉಪ ಕಸಬುಗಳನ್ನು ಮೈತ್ರೋತ್ಸವದಲ್ಲಿ ಸರಿಯಾದ ನಿಯಮಾವಳಿಗಳನ್ನು ರೂಪಿಸುವುದು ಹಾಗೂ ಸಹಕಾರಿ ಅಥವಾ ವೈಯಕ್ತಿಕ ಆಧಾರದ ಮೇಲೆ ಕೃಷಿ ಸಂಸ್ಕರಣಾ ಫಟಕಗಳನ್ನು ಸ್ಥಾಪಿಸಲು ಒತ್ತು ನೀಡುವುದು ಮುಂತಾದವುಗಳು.

ಈ ಎಲ್ಲ ಅಭಿವೃದ್ಧಿ ಮೂರಕ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ರಾಗಳಿಗೆ ಹಾಗೂ ಗ್ರಾಮಮಟ್ಟದಲ್ಲಿ ಗ್ರಾಮ ಪಂಚಾಯತ್ರಾಗಳಿಗೆ ಸಾಕಷ್ಟು ಹಣಕಾಸನ್ನು ಒದಗಿಸುವ ವ್ಯವಸ್ಥೆಯಾಗಬೇಕು.

ನಮ್ಮೆ ರಾಜ್ಯದಲ್ಲಿ ಕೃಷಿ ಒಳಸುಳಿಗಳ ಕುರಿತ ಸಂಶೋಧನೆ ಅತೀ ದುರ್ಬಲವಾಗಿದೆ. ರಾಜ್ಯದಲ್ಲಿ ಕಳೆದ 15-20 ವರ್ಷಗಳಿಂದ ಆಹಾರ ಧಾನ್ಯಗಳಲ್ಲಿ ಯಾವುದೇ ಹೊಸ ತಳಿಗಳ ಅವಿಷ್ಯಾರವಾಗಿಲ್ಲ. ಆದ್ದರಿಂದ ಈ ದಿಶೆಯಲ್ಲಿ ಶ್ರೀಯಾತ್ರ್ಯಕ ಸಂಶೋಧನೆ ಕೃಗೊಳ್ಳುವುದು ಅತಿ ಮುಖ್ಯವಾಗಿದೆ. ಉತ್ಪನ್ನ ಗುಣಮಟ್ಟದ ಬೀಜಗಳ

ಲಭ್ಯತೆ ಇತ್ತೀಚಿನ ವರ್ಷಗಳಲ್ಲಿ ೧೦೮ ಆಶಂಕಾರಿ ವಿಷಯವಾಗಿದೆ. ರಾಷ್ಟ್ರೀಯ ಬೀಜ ನಿರ್ಮಾ ಹಾಗೂ ರಾಜ್ಯ ಬೀಜ ನಿರ್ಮಾಗಳು ಬೇಳೆಯುತ್ತಿರುವ ಬೇಡಕೆಯನ್ನು ಮೂರ್ಕೆಸಲು ಅಸಮರ್ಥವಾಗಿದೆ. ಜೊತೆಗೆ ಈ ಬೀಜ ಮೂರ್ಕೆ ಸಂಸ್ಥೆಗಳ ಪರತ್ತಿನ ನಿರ್ವಹಣೆ ವೆಚ್ಚದ ಮೂಲಕ ಬೀಜದ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ. ಹಾಗಾಗಿ ಈ ಬೀಜ ವಿರಣಣಾ ಸಂಸ್ಥೆಗಳ ಕಾರ್ಯಕ್ರಮತೆಯನ್ನು ಮನರಾವರೋಕಿಸಿ, ಬೀಜೋತ್ತಾದನೆ, ಸಂಸ್ಕರಣೆ ಹಾಗೂ ಮಾರಾಟವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿ ಕೊಡುವ ಕುರಿತು ಆಲೋಚಿಸಬಹುದಾಗಿದೆ. ಇಂದಿನ ಆರ್ಥಿಕ ಉದಾರೀಕರಣದ ಪರಿಸ್ಥಿತಿಯಲ್ಲಿ ವಿವಿಧ ಕೃಷಿ-ಹವಾಮಾನದ ವಲಯಗಳಲ್ಲಿ, ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ರೈತರನ್ನು ಉತ್ತೇಜಿಸಬೇಕು. ಇದರಲ್ಲಿ ಆಧುನಿಕ ಮಷ್ಟ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮುಂತಾದವುಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಜೀವ ತಾಂತ್ರಿಕತೆಯನ್ನು ಈ ವಿಭಾಗಗಳಲ್ಲಿ ವ್ಯವಸ್ಥಿತವಾಗಿ ಬಳಸಿಕೊಳ್ಳಲುವಂತೆ ಮೈತ್ರೋತ್ಸಾಹಿಸಬೇಕು. ಎಲ್ಲ ಪಂಚಾಯತ್ರ, ತಾಲ್ಲೂಕ್ ಪಂಚಾಯತ್ರ ಹಾಗೂ ಗ್ರಾಮ ಪಂಚಾಯತ್ರಗಳೂ ರಾಜ್ಯದಲ್ಲಿಯ ಒಳನಾಡು ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕು. ಸದ್ಯದ ಭವಿಷ್ಯತ್ತಿನಲ್ಲಿ ಅನೇಕ ಆರ್ಥಿಕ ಹಾಗೂ ರಾಜಕೀಯ ನಿಯಮ ರೂಪಣೆಯಲ್ಲಿ ನೀರಾವರಿಯು ಪ್ರಮುಖ ಪಾತ್ರ ವಹಿಸಲಿದೆ. ಕನಾರಾಟಕ ಸರ್ಕಾರದಿಂದ ಹೊರಡಿಸಲಾದ ಹೊಸ ಕೃಷಿ ನೀತಿಯಲ್ಲಿ ರಾಜ್ಯದ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಸ್ಥಿರೀಕರಿಸಲು ಪರಿಣಿತರ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ದೇಶದ ಮಟ್ಟದಲ್ಲಿ ಇನ್ನೂ ಇಂತಹ ೧೦೮ ಮೂರ್ಕೆ ಕೃಷಿ ನೀತಿಯನ್ನು ಜಾರಿಗೆ ತಂದ ಕನಾರಾಟಕ ಸರ್ಕಾರ ನಿಜಕ್ಕೂ ಅಭಿನಂದನಾರ್ಹವಾಗಿದೆ.

ಕೃಷಿ-ನೀತಿ ನಿರ್ವಹಣೆಯ ವಿಮರ್ಶೆ:

ಭಾರತದ ಕೃಷಿ ನೀತಿ ಮತ್ತು ಇದರಿಂದ ಕಾಲಾನುಕಾಲಕ್ಕೆ ಕೃಷಿ ಕ್ಷೇತ್ರದಲ್ಲಾದ ಪ್ರಗತಿಯ ಬಗ್ಗೆ ಇಲ್ಲಿ ವಿಮರ್ಶೆ ಮಾಡಲಾಗಿದೆ. ಮೊದಲನೆಯದಾಗಿ ನೀತಿಯ ರಚನೆ ಮತ್ತು ಪ್ರಗತಿಯ ಸಾಧನೆಯ ಅಳತೆಗೊಳಿಸಿದಿಲ್ಲಿ ವಿಮರ್ಶೆ ಮಾಡಲಾಗಿದೆ.

ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೃಷಿಯು ಪ್ರಮುಖವಾಗಿ ಮೂರು ಕಾರ್ಯಗಳನ್ನು ನಿರ್ವಹಿಸುತ್ತದೆ.

1) ಆರ್ಥಿಕತೆಯ ಇತರ ವಿಭಾಗಗಳಿಗೆ ಆರಂಭಿಕ ಹೆಚ್ಚಿಪರಿ ಮೊತ್ತವನ್ನು ಒದಗಿಸುವುದು.

2) ಕ್ರೊಂಟನ್ ಕ್ಷೇತ್ರಕ್ಕೆ ಗ್ರಾಹಕ ಸೇವಾ ಉತ್ಪನ್ನಗಳನ್ನು ಒದಗಿಸುವುದು.

3) ಘಾರ್ಟ್‌ ಲಿಂಕ್‌ಜ್ (ಕ್ರೊಂಟನ್ ವಲಯಕ್ಕೆ ಬೇಕಾಗುವ ಸರಕು ಒದಗಿಸುವುದು) ಮತ್ತು ಬ್ಯಾಕ್‌ವರ್ಡ್ ಲಿಂಕ್‌ಜ್ (ಕೃಷಿ ಕ್ಷೇತ್ರದಲ್ಲಿ ಕ್ರೊಂಟನ್ ಕಾರ್ಯಗಳ ಬಳಕೆ) ಮೂಲಕ ಪ್ರಗತಿಗೆ ಉತ್ತೇಜನ ನೀಡುವುದು.

ಮೊದಲ ಮತ್ತು ಮೂರನೇ ಕಾರ್ಯಕ್ಕೆ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಬೇಕಾಗಿದ್ದರೆ, ಎರಡನೇ ಅಂಶಕ್ಕೆ ಆಹಾರ ವಸ್ತುಗಳ ಸಮರ್ಪಕ ಮೂರ್ಕೆ ಅಗತ್ಯವಾಗಿದೆ. ಆದ್ದರಿಂದ ಸ್ಥಿರ ಆರ್ಥಿಕ ಬೆಳವಣಿಗೆ ಸಮಗ್ರ ಕೃಷಿ ಮತ್ತು ಆಹಾರ ವಸ್ತು ಉತ್ಪಾದನೆಗಳೆರಡೂ ಶಿಸ್ತುಬದ್ಧವಾಗಿ ಸಾಗಬೇಕಾಗುತ್ತದೆ.

ಕೃಷಿ ಪ್ರಗತಿಯ ಮೇಲೆ ಪರಿಣಾಮ ಬೀರುವಂತಹ ಅಂಶಗಳನ್ನು ಸ್ಥಾಪಿಸಬಹುದಿದೆ. ನೈಸಿಗಿಕ (ಹವಾಮಾನ), ತಂತ್ರಜ್ಞಾನಿಕ, ಆರ್ಥಿಕ, ಸಾಂಸ್ಕರಿಕ ಮತ್ತು ನೀತಿ ನಿರೂಪಕ ಅಂಶಗಳು. ಕೃಷಿಯ ಅಭಿವೃದ್ಧಿಯ ಕ್ಷೇತ್ರದಲ್ಲಿ ಎಲ್ಲಾ ಅಂಶಗಳ ಮೇಲೆ ಅಂಶರಿಕವಾಗಿ ಅವಲಂಬಿತವಾಗಿದೆ. ನೈಸಿಗಿಕ ಅಂಶಗಳ ಪ್ರಕ್ರಿಯೆ ಮಣಿ, ಮಳೆ ಪ್ರಮಾಣ ಮತ್ತು ಉಪ್ಪತ್ತಿ ಸೇರಿದಂತೆ ಹವಾಮಾನ ವ್ಯವಸ್ಥೆಗಳೂ ಸೇರುತ್ತವೆ. ತಂತ್ರಜ್ಞಾನದ ವ್ಯಾಪ್ತಿಗೆ ಬೀಜ, ಯಂತ್ರೋಪಕರಣ, ಕೀಟದಿಂದ ರಕ್ಷಣೆ ಮತ್ತು ದೇಶದಲ್ಲಿ ಲಭ್ಯವಿರುವ ರಸಗೊಬ್ಬರ ತಂತ್ರಜ್ಞಾನ ಸೇರುತ್ತದೆ. ಮೂರನೇ ಅಂಶವೆಂದರೆ ಹಣಕಾಸು ವ್ಯವಸ್ಥೆ. ಕೃಷಿ ಮತ್ತು ಇತರ ವಲಯಗಳ ಲಾಭದಾಯಕತ್ವವು ಕೃಷಿ ಕ್ಷೇತ್ರದಲ್ಲಿ ಖಾಸಗಿ ಮೊಡಿಕೆಗೆ ಉತ್ತೇಜನ ನೀಡುತ್ತದೆ. ಮತ್ತು ಬೇರೆ ಬೇರೆ ಬೆಳೆ ಬೆಳೆಯುವ ಕುರಿತು ನಿರ್ಧಾರ, ಅಂಶರೂ ಬೆಳೆಗೆ ಭೂಮಿ ಒದಗಿಸುವುದು ಕೂಡ ಲಾಭದಾಯಕತ್ವದ ಮೇಲೆ ಇದೇ ರೀತಿಯ ಸಂಬಂಧ ಹೊಂದಿದೆ. ನಾಲ್ಕನೇ ಅಂಶವೆಂದರೆ ಅಷ್ಟು ಮಾಹಿತಿ ಅಥವಾ ತಿಳಿವಳಿಕೆಯಲ್ಲಿದೆ ಪರಿಕಲ್ಪನೆಯಾದ

ಸಾಂಸ್ಕೃತರಣ. ಸಾಂಸ್ಕೃತ ಅಂಶದಲ್ಲಿ ಆರ್ಥಿಕತೆಯ ಅಂಶಗಳ ನಡುವೆ ಅಂತರ್ ವ್ಯವಹಾರ ನಡೆಸುವ ನಿಟ್ಟಿನಲ್ಲಿ ಜೀವಚಾರಿಕ (ಕಾನೂನು ಅಥವಾ ನ್ಯಾಯಾಂಗದ ವ್ಯಾಪ್ತಿಯ) ಮತ್ತು ಅನೌಪಚಾರಿಕ (ವಾಸ್ತವ) ನಿಯಮಗಳು ನಿಷಾಯಕವಾಗಿರುತ್ತದೆ. ಭಾರತೀಯ ಆಹಾರ ನಿಗಮ (ಎಫ್.ಸಿ.ಎ)ವು ರೈತರ ಉತ್ಪನ್ನಗಳ ಸಂಗ್ರಹ ಮಾಡುವುದು ಮತ್ತು ಗ್ರಾಮ ಮಟ್ಟದಲ್ಲಿ ರೈತರಿಗೆ ಸಾಲ ಸೊಲಭ್ಯು ಒದಗಿಸುತ್ತದೆ. ಇವುಗಳನ್ನು ಅನುಕ್ರಮವಾಗಿ ಜೀವಚಾರಿಕ ಸಂಸ್ಥೆಗಳಾಗಿ ಉದಾಹರಿಸಬಹುದಾಗಿದೆ. ವ್ಯವಹಾರದ ವೆಚ್ಚವನ್ನು ಪ್ರಮುಖವಾಗಿ ಸಂಸ್ಥೆಗಳು ನಿರ್ಧರಿಸುತ್ತವೆ.

ಈ ಎಲ್ಲಾ ಅಂಶಗಳ ಮೇಲೆ ಪ್ರಭಾವ ಬೀರುವ ಅಂಶವೇ ನೀತಿಗೆ ಸಂಬಂಧಿಸಿದಂತೆ ಹೊನೆಯ ಅಂಶವಾಗಿದೆ. ಉದಾಹರಣೆಗೆ ಗ್ರಾಮೀಣ ರಸ್ತೆ, ಗ್ರಾಮೀಣ ಪ್ರದೇಶಗಳ ವಿದ್ಯುದ್ದೀಕರಣ ಮತ್ತು ಮಾರುಕಟ್ಟೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ದೊಡ್ಡ ಮೊತ್ತದ ಬಂಡವಾಳ ಹಾಡಿದರೆ ಇದು ಕೃಷಿ ಕ್ಷೇತ್ರವನ್ನು ಸದ್ಯಧಗೋಳಿಸಿ ಆರ್ಥಿಕ ಉತ್ತೇಜನವು ಕೃಷಿ ಕ್ಷೇತ್ರದ ಪರವಾಗಿರುವಂತೆ ಮಾಡುತ್ತದೆ. ಭೂ ಸ್ವಾಧೀನ ಕುರಿತು ಸುಧಾರಣೆ ಅಥವಾ ಸರಳ ಕಾನೂನು ಭೂಮಿಯನ್ನು ಪಡೆಯುವ ಪ್ರಕ್ರಿಯೆಯನ್ನು ಸುಲಭಗೋಳಿಸಿ ಯಶಸ್ವಿ ಎನಿಸಿದೆ ಹಿಡುವಳಿಯನ್ನು ನಡೆಸಲು ಅವಕಾಶ ಮಾಡಿಕೊಡುತ್ತದೆ. ಇದು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಹರಿವು ಹೆಚ್ಚಿಲು ನೇರವು ನೀಡುತ್ತದೆ. ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್.ಆಂಡ್.ಡಿ)ಯಲ್ಲಿ ಬಂಡವಾಳ ಹಾಡಿಕೆ ಹೆಚ್ಚಿ ಮತ್ತು ಸರ್ಕಾರಿ ಹಣಕಾಸು ನೇರವು ಏರಿಕೆ ಕೂಡ ಇದೇ ರೀತಿ ಕೃಷಿ ಪ್ರಗತಿಗೆ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ನೈಸರ್ಗಿಕ ಅಂಶಗಳನ್ನು ಬಿಟ್ಟು ಉಳಿದೆಲ್ಲಾ ಅಂಶಗಳ ಮೇಲೆ ಕೃಷಿ ನೀತಿಯು ಪ್ರಭಾವ ಬೀರಬೇಕು.

ಭಾರತದ ಒಟ್ಟಾರೆ ಸಾಧನೆಯು ಪರಿಣಾಮಕಾರಿಯಾಗಿರುವುದರಲ್ಲಿ ಯಾವುದೇ ಅನುಮಾನಗೊಳ್ಳಲು ಆಹಾರ ಧಾನ್ಯ ಉತ್ಪಾದನೆ ಹಲವು ಪಟ್ಟು ಹೆಚ್ಚಿದೆ ಮತ್ತು 1951ರಲ್ಲಿ ಸಂಪೂರ್ಣ ಆಮದು ಪರಿಸ್ಥಿತಿಗೆ ಭಿನ್ನವಾಗಿ ದೇಶವು 2013ರಲ್ಲಿ ನಿವ್ವಳ ರಪ್ತುದಾರ ರಾಷ್ಟ್ರವಾಗಿ ಮಾರ್ಪಾಟಿಸಿದೆ. ಈ ಅವಧಿಯಲ್ಲಿ ನೀರಾವರಿ ಶೇ.11ರಿಂದ ಶೇ.4.5ಕ್ಕೆ ಏರಿದೆ. ರಸಗೊಬ್ಬರ ಬಳಕೆ ಪ್ರಮಾಣವು ತೀರಾ ನಿಲ್ಕಣಿಸಬಹುದಾದ ಪ್ರಮಾಣಕ್ಕಿಂತ ಪ್ರತಿ ಹೆಚ್ಚೋಗೆ 141 ಕೆ.ಜಿ.ಗೆ ಇದೇ ಅವಧಿಯಲ್ಲಿ ಏರಿಕೆ ಕಂಡಿದೆ. 1960ರ ದಶಕಕ್ಕಿಂತ ಮೇದಲು ಉತ್ಪನ್ನ ಹೆಚ್ಚಿಲು ಕೃಷಿ ಜಾಗ ಏರಿಕೆಯಾಗಿದ್ದೇ ಪ್ರಮುಖ ಕಾರಣ. ಹಸಿರು ಕ್ರಾಂತಿಯ ಬಳಿಕ ಘಸಲಿನಲ್ಲಿ ಸರ್ವಾಂಗೀಣ ಹೆಚ್ಚಿಗಳವಾಗಿದ್ದ ಮಾತ್ರವಲ್ಲ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಯಿತು. ದೇಶದಲ್ಲಿ ಆಹಾರ ದಾರಿದ್ರ್ಯದ ಮೂಲೋತ್ಸಾದನೆಯೇ ಇದರ ಅತಿ ದೊಡ್ಡ ಸಾಧನೆಯಾಗಿದೆ.

ಇದರ ಮಣಿತ್ತಕ ಆಯಾಮವನ್ನು ನೋಡುವುದಾದರೆ ವಿದ್ಯುತ್, ರಸಗೊಬ್ಬರ ಮತ್ತು ಆಹಾರದ ಮೇಲೆನ ಸಹಾಯಧನ ಹೆಚ್ಚಿತ್ತೇ ಹೋಯಿತು. ಸಹಾಯಧನದ ಮೇಲೆಯೇ ಹೆಚ್ಚಿ ಹಣ ತೊಡಗಿಸುವುದರಿಂದಾಗಿ ಕೃಷಿ ಕ್ಷೇತ್ರಕ್ಕೆ ಸರ್ಕಾರದ ಹಣಕಾಸು ನೇರವು ಇಳಿಕೆಯಾಯಿತು. ಇದರ ಪರಿಣಾಮವಾಗಿ ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹಾಡಿಕೆಯು 1980ರ ದಶಕದಲ್ಲಿ ಗಣನೀಯವಾಗಿ ಕುಸಿಯಿತು. ಅಂತರ್-ವಲಯ ಮತ್ತು ಅಂತರ್-ಕ್ಷೇತ್ರ ನಡುವಿನ ಅಸಮತೋಲನ ಹೆಚ್ಚಾಯಿತು. ಸಾಗುವಳಿ ಯಶಸ್ವಿಯಾಗದೆ 1997ರಿಂದ ಭಾರೀ ಬಿಕ್ಕಿಟ್ಟು ತಲೆದೋರಿತು.

2005-2013ರಲ್ಲಿ ಕೃಷಿ ಕ್ಷೇತ್ರದಲ್ಲಿ ಹಾಡಿಕೆ ಇಳಿಕೆ ತಡೆ, ಸಾಗುವಳಿಯನ್ನು ಲಾಭದಾಯಕವನ್ನಾಗಿ ಮಾಡುವುದು ಮತ್ತು ರೈತರ ಆದಾಯ ಹೆಚ್ಚಿ, ಆಹಾರ ಉತ್ಪಾದನೆ ಹೆಚ್ಚಿ ಮತ್ತು ಜನಸಂಖ್ಯೆಯ ಬಹು ದೊಡ್ಡ ಭಾಗಕ್ಕೆ ಆರ್ಥಿಕ ನೇರವು ಒದಗಿಸುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಯಿತು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ)ಯನ್ನು 2007ರಲ್ಲಿ ಆರಂಭಿಸಲಾಯಿತು. ಇದರ ಪ್ರಮುಖ ಸುರಿಯೆಂದರೆ ಕೃಷಿ ಹಾಡಿಕೆಗೆ ರಾಜ್ಯಗಳಿಗೆ ಉತ್ತೇಜನ ನೀಡುವುದು (ಕೃಷಿ ರಾಜ್ಯ ಪಟ್ಟಿಯಲ್ಲಿ ಬರುವುದರಿಂದ) ಮತ್ತು ಈ ಹಾಡಿಕೆಯು ರೈತರ ಸ್ವೇಚ್ಛಾ ಅವಶ್ಯಕತೆಗಳಿಗೆ ಒದಗಿಸುವಂತೆ ಮಾಡುವುದು. ಈ ಏರಡು ಉದ್ದೇಶಗಳ ಸಾಧನೆಗಾಗಿ ರಾಜ್ಯಗಳು ಕೃಷಿ ಕುರಿತು ವೆಚ್ಚವನ್ನು ಅದೇ ಪ್ರಮಾಣದಲ್ಲಿ ಉಳಿಸಿಕೊಳ್ಳುವುದು ಆಥವಾ ಏರಿಕೆ ಮಾಡುವುದನ್ನು (ಬಿಟ್ಟು ವೆಚ್ಚಕ್ಕೆ ಅನುಗುಣವಾಗಿ) ಕಡ್ಡಾಯಗೋಳಿಸಲಾಗಿದೆ. ಇಡೀ ರಾಜ್ಯಕ್ಕೆ ತಳಮಟ್ಟದಿಂದ ಯೋಜನೆ ರೂಪಿಸುವ ಪ್ರಕ್ರಿಯೆಯಾಗಿ ಜಿಲ್ಲೆ ಕೃಷಿ ಯೋಜನೆ (ಡಿಎಪಿ)ಯನ್ನು ಕಡ್ಡಾಯಗೋಳಿಸಲಾಯಿತು.

ಇವರದು ಅವಶ್ಯಕತೆಗಳನ್ನು ಮೂರ್ದೆಸಿದ ರಾಜ್ಯಗಳಿಗೆ ಮಾತ್ರ ಆರೋಕೆ.ವೈ.ನಿಂದ ಹಣಕಾಸು ನೆರವು ದೊರೆಯುವಂತೆ ನೀತಿ ರೂಪಿಸಲಾಯಿತು. ಇದರ ಪರಿಣಾಮ ಆರಂಭಿಕ ಫಲಿತಾಂಶವನ್ನು ಗಮನಿಸಿದರೆ ಯೋಜನೆ ಜಾರಿಯಾದ ಬಳಿಕ ಜಿಸಿಎಫ್‌ಎ ಯೆ ಮೇಲಿನ ಅಭಿವೃದ್ಧಿ ದರದಲ್ಲಿ ಭಾರಿ ಸುಧಾರಣೆ ಕಂಡು ಬಂದಿದೆ. ಕೃಷಿ ಜಿಡಿಪಿ ಕೂಡ ಈ ಅವಧಿಯಲ್ಲಿ ಏರಿಕೆ ಕಂಡಿರುವುದರಿಂದ ಜೊತೆಗೆ ಸ್ಥಿರವಾಗಿ ಉಳಿಯಿತು. ಆದರೆ ಜಿಲ್ಲೆ ಕೃಷಿ ಯೋಜನೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮಾತ್ರ ಸೀಮಿತವಾಗಿತ್ತು.

ರಾಷ್ಟ್ರೀಯ ಆಹಾರ ಭದ್ರತೆ ಯೋಜನೆ (ಎನ್‌ಎಫ್‌ಎಸ್‌ಎಎ)ಯನ್ನು ಭತ್ತೆ, ಗೋಧಿ, ದ್ವಿದಳ ಧಾನ್ಯದ ಉತ್ಪಾದನೆಯನ್ನು 11ನೇ ಪಂಚವಾರ್ಷಿಕ ಯೋಜನೆಯ ಅಂತ್ಯದೊಳಗೆ ಅನುಕ್ರಮವಾಗಿ 10, 8 ಮತ್ತು 2 ದಶಲಕ್ಷ ಟನ್‌ಗೆ ಹೆಚ್ಚಿಸುವ ಸೀಮಿತ ಗುರಿಯೊಂದಿಗೆ 2007ರಲ್ಲಿ ಆರಂಭಿಸಲಾಯಿತು. ಹಸಿರು ಕ್ರಾಂತಿಯ ರೀತಿಯಲ್ಲೇ ಈ ಯೋಜನೆಯಲ್ಲೂ ಕೂಡ ಪ್ರತಿಯೊಂದು ಬೆಳೆಗೂ ನಿರ್ದಿಷ್ಟ ಜಿಲ್ಲೆಗಳತ್ತ ಗಮನ ಹರಿಸಲಾಯಿತು. ಸದ್ಯ ಸಿಕ್ಕಿರುವ ಫಲಿತಾಂಶದ ಪ್ರಕಾರ ಯೋಜನೆಯು ಪ್ರತಿ ಬೆಳೆಯ ಬಗ್ಗೆಯೂ ನಿರ್ದಿಷ್ಟ ಜಿಲ್ಲೆಗಳತ್ತ ಗಮನ ಹರಿಸಲಾಯಿತು.

ಮೂರನೇ ಯೋಜನೆಯೊಂದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್‌ಎಫ್‌ಎಸ್). ಇದು ಆರ್ಥಿಕವಾಗಿ ದುರ್ಬಲರಾದವರಿಗೂ ಸುಲಭ ಆಹಾರ ಲಭ್ಯತೆಯ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಪ್ರತಿ ಮನೆಯೂ ತಿಂಗಳಿಗೆ 30 ಕೆ.ಜಿ. ಆಹಾರ ಧಾನ್ಯ ಮತ್ತು ಆದ್ಯತೆಯ ಮನೆಗಳಿಗೆ (ರಾಜ್ಯ ಸರ್ಕಾರದ ತೀರ್ಮಾನ) ತಿಂಗಳಿಗೆ 25 ಕೆ.ಜಿ. ಆಹಾರ ಧಾನ್ಯ ಒದಗಿಸುವ ಬದ್ದತೆಯನ್ನು ಹೊಂದಿದೆ. ಅಕ್ಕಿ, ಗೋಧಿ ಮತ್ತು ರಾಗಿ (ಸಿರಿ ಧಾನ್ಯ)ಯನ್ನು ಅನುಕ್ರಮವಾಗಿ 3,2,1 ರೂ.ಗೆ ನೀಡಲಾಗುತ್ತಿದೆ. ದೇಶದ ಗ್ರಾಮೀಣ ಪ್ರದೇಶದ ಶೇ.75 ಮತ್ತು ನಗರ ಪ್ರದೇಶದ ಶೇ.50 ಭಾಗ ಇದರ ವ್ಯಾಪ್ತಿಗೆ ಬರುತ್ತದೆ. ಜೊತೆಗೆ ಅನಾಧರು, ತೀರಾ ಒಡವರು ಮತ್ತು ವಸತಿ ರಹಿತರಿಗೆ ಕೂಡಾ ಇದರ ಲಾಭ ಪಡೆಯಲು ಸಾಧ್ಯವಾಗುವಂತೆ ಯೋಜನೆಯನ್ನು ರೂಪಿಸಲಾಗಿದೆ. ಸಾಕಷ್ಟು ಆಂತರಿಕ ಆಹಾರ ಉತ್ಪಾದನೆ, ಸಂಗ್ರಹಣೆ, ಮಾರುಕಟ್ಟೆ ದರದ ಮೇಲಿನ ಪರಿಣಾಮ. ಉತ್ಪಾದನೆ ಕುಸಿತವಾದರೆ ಕೊರತೆಯನ್ನು ನೀಗಿಸಲು ಆಮದು ಮಾಡಿಕೊಳ್ಳುವ ಸಂದರ್ಭದಲ್ಲಾಗುವ ಬೆಲೆ, ಸಹಾಯಧನ ಮತ್ತು ಬೀಡಿಎಸ್ ಗಳ ಅದ್ವ್ಯ ಕಾರ್ಯ ನಿರ್ವಹಣೆ ಈ ಯೋಜನೆಯಲ್ಲಿರುವ ಕೆಲವು ಕಳವಳಕಾರಿ ಅಂಶಗಳು.

ತಂತ್ರಜ್ಞಾನ-ನೀತಿ-ಸಾಂಸ್ಕಿಕ ಚೌಕಟ್ಟನ ಮಿಶ್ರಣದ ಮೂಲಕ ಭಾರತವು ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಕೃಷಿಯ ಇತರ ಕಾರ್ಯಗಳಾದ ಹೆಚ್ಚಿದ್ದರಿಂದ ಉತ್ಪಾದನೆ ಮತ್ತು ಕೃಷಿಯೇತರ ಕ್ಷೇತ್ರಗಳಿಗೆ ಘಾರ್ವಾರ್ಡ್‌ ಮತ್ತು ಬ್ಯಾಕ್‌ವರ್ಡ್ ಲಿಂಕೆಜ್ ಒದಗಿಸುವ ಕೆಲಸ ಮಾತ್ರ ಬಹುತೇಕವಾಗಿ ವಾಸ್ತವ ರೂಪಕ್ಕೆ ಬರಲೇ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕ್ರೊಗಾರೀಕರಣ ಪ್ರಮಾಣದ ಏರಿಕೆ ಮತ್ತು ಕೌಶಲ್ಯ ಭರಿತ ಗ್ರಾಮೀಣ ಪ್ರದೇಶಗಳಲ್ಲಿ ಕ್ರೊಗಾರೀಕರಣ ಪ್ರಮಾಣದ ಏರಿಕೆ ಮತ್ತು ಕೌಶಲ್ಯ ಭರಿತ ಗ್ರಾಮೀಣ ಕಾರ್ಮಿಕ ಪಡೆಯನ್ನು ಕೃಷಿ ಕಾರ್ಮಿಕತನದಿಂದ ಹೊರಕ್ಕೆ ತರುವ ಹಾಗೂ ಕೃಷಿ ಉತ್ಪಾದನೆಯ ಹೆಚ್ಚಳಕ್ಕಾಗಿ ಒಂದು ಅಮೂಲಾಗ್ರ ಬದಲಾವಣೆ ನೀತಿಯಲ್ಲಿ ಆಗಬೇಕಿದೆ. ರ್ಯಾತ್ರಿಗೆ ಉತ್ಪನ್ನ ಖರೀದಿ ಮತ್ತು ಮಾರಾಟದ ಉತ್ತಮ ಮಾರುಕಟ್ಟೆ ತಂತ್ರಜ್ಞಾನ, ಗ್ರಾಮೀಣ ಮೂಲಸೌಕರ್ಯ ಈಗಿನ ಅವಶ್ಯಕತೆಯಾಗಿವೆ. ಆರೋಕೆವೈ ಮತ್ತು ಎನ್‌ಎಫ್‌ಎಸ್‌ಎಂ ನ ಕಾರ್ಯವಿಧಾನಗಳ ಆರಂಭಿಕ ಫಲಿತಾಂಶವನ್ನು ನೋಡಿದರೆ ತ್ವರಿತಕರವಾಗಿದೆ. ಇದಕ್ಕೆ ಮೂರಕವಾಗುವ ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಕ್ರಮ ಕ್ರೊಳ್ಳಬೇಕು. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಿಂದ ಅಲ್ಪವಧಿಯಲ್ಲೇ ಎಲ್ಲರಿಗೂ ಆಹಾರ ಒದಗುವಂತೆ ಆಗಿದ್ದರೂ ಗ್ರಾಮೀಣ ಜನತೆಯ ಆದಾಯ ಹೆಚ್ಚಳ ಮತ್ತು ಜೀವನ ಮಟ್ಟಕ್ಕೆ ಭದ್ರತೆ ನೀಡುವ ನಿಟ್ಟನಲ್ಲಿ ಇನ್ನಷ್ಟು ಪರಿಣಾಮಕಾರಿ ನೀತಿ ಜಾರಿಯ ಅವಶ್ಯಕವಾಗಿದೆ.

ಕೃಷಿ ಬೆಲೆ ನೀತಿ:

ಭಾರತದಲ್ಲಿ ಕೃಷಿಯು ಮತುಮಾನ ಸಂಬಂಧಿ ಚಟುವಟಿಕೆಯಾಗಿದೆ. ಹೀಗಾಗೆ ಕೃಷಿ ಉತ್ಪನ್ನಗಳ ಮೂರ್ದೆ ಕೂಡಾ ಮತುಮಾನದ ಸ್ವರೂಪಕ್ಕನುಗೂಣವಾಗಿ ಬದಲಾಗುತ್ತಿರುತ್ತದೆ. ಆದ್ದರಿಂದ ಮೂರ್ದೆ ಮತ್ತು ಬೇಡಿಕೆಯಲ್ಲಾಗುವ ತಾತ್ಕಾಲಿಕ ಅಸಮರ್ಪೊಲನಗಳಿಂದಾಗಿ ಕೆಲವು ವೇಳೆಯಲ್ಲಿ ಕೃಷಿ ಬೆಲೆಗಳು ತೀವ್ರವಾಗಿ ಏರಿಕೆಯಾಗುವುದು. ಉಳಿದಂತೆ ಕೆಲವು ವೇಳೆ ಕೃಷಿ ಬೆಲೆಗಳಲ್ಲಿ ವಿವರಿತ ಕುಸಿತ ಕೂಡಾ ಏರ್ಪಡುವುದು. ಕೃಷಿ

ಉತ್ಸವಗಳ ಬೆಲೆ ಏರಿಜಿಂಡಾಗಿ ರೈತರ ಆದಾಯದಲ್ಲಿ ಗಂಭೀರವಾದ ವ್ಯತ್ಯಾಸಗಳುಂಟಾಗುವುದು. ಸಾರ್ವತ್ರಿಕ ಬೆಲೆಗಳಲ್ಲಿ ಅಸ್ಥಿರತೆಯುಂಟಾಗಿ ಅದರಿಂದ ಆರ್ಥಿಕತೆ ಕೂಡಾ ಅಸ್ಥಿರಗೊಳ್ಳುವುದು. ಅದರಿಂದ ಉತ್ಪಾದನಾ ವೆಚ್ಚಗಳು ಆದಾಯ ವಿಶರಣೆ ಮೇಲೆ ಅನವೇಚ್ಚಿತ ಪರಿಣಾಮಗಳಾಗುವುದು. ಇವೆಲ್ಲವನ್ನು ತಪ್ಪಿಸುವುದೇ ಭಾರತ ಸೇರಿದಂತೆ ಎಲ್ಲಾ ವಿಕಾಸಶೀಲ ದೇಶಗಳಲ್ಲಿ ಕೃಷಿ ಬೆಲೆ ನೀತಿಯ ಉದ್ದೇಶವಾಗಿದೆ. ಕಳೆದ ನಾಲ್ಕು ದಶಕಗಳಾವಧಿಯಲ್ಲಿ ಕೃಷಿ ಬೆಲೆ ನೀತಿಯು ಮುಖ್ಯವಾಗಿ ಎರಡು ಹಂತಗಳನ್ನು ದಾಟಿಕೊಂಡು ಬಂದಿದೆ. ಆ ಎರಡು ಹಂತಗಳು ಕೆಳಗಿನಂತಿವೆ.

- 1) 1965ರ ಹಿಂದಿನ ನೀತಿ ಮತ್ತು
- 2) 1965ರ ನಂತರದ ನೀತಿ.

1) 1965ರ ಹಿಂದಿನ ನೀತಿ:

1965ರ ಹಿಂದಿನ ಬೆಲೆ ನೀತಿಯು ಯಾವುದೇ ವೈಚಾರಿಕ ನೆಲೆಗಟ್ಟನ್ನು ಹೊಂದಿರಲಿಲ್ಲ. ಸರ್ಕಾರ ಆಹಾರ ಸಾಮಗ್ರಿಗಳ ಅಭಾವದ ಸ್ನಿವೇಶಗಳಲ್ಲಿ ಒಂದು ನೀತಿ ಮತ್ತು ಹೆಚ್ಚಿನ ಉತ್ಪಾದನೆಯ ಸ್ನಿವೇಶಗಳಲ್ಲಿ ಒಂದು ನೀತಿಯನ್ನು ಅನುಸರಿಸಿತೇ ಹೋರತು ಬೆಲೆ ನೀತಿಯಲ್ಲಿ ಯಾವುದೇ ತತ್ವ ಮತ್ತು ಆದರ್ಶಗಳಿಗೆ ಆಸ್ತಿದವಿರಲಿಲ್ಲ. ಪ್ರಥಮ ಮತ್ತು ದ್ವಿತೀಯ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಹೆಚ್ಚಾಗಿ ಅನುಭೋಗಿ ಪರ ಬೆಲೆ ನೀತಿಯನ್ನು ಅನುಸರಿಸಲಾಯಿತು. 1957ರ ಆಹಾರ ಧಾನ್ಯಗಳ ತನಿಖೆ ಸಮಿತಿ (ಎಫ್‌ಎಸಿ)ಯ ಶಿಫಾರಸ್ಸಿನ ಮೇರೆಗೆ ಸರ್ಕಾರ 1959ರಲ್ಲಿ ಆಹಾರ ಧಾನ್ಯಗಳ ಸರ್ಕಾರಿ ವ್ಯಾಪಾರದ ಕೆಲಸಕ್ಕೆ ಕೈ ಹಾಕಿತು. ಆಹಾರ ವಲಯಗಳನ್ನು ಸೃಷ್ಟಿಸಿತು. ಆಹಾರ ಧಾನ್ಯಗಳ ಬೆಲೆ ಸಮಿತಿಯು (ಎಫ್‌ಪಿಸಿ) 1964ರಲ್ಲಿ ಒಂದು ಕೃಷಿ ಬೆಲೆಗಳ ಆಯೋಗವನ್ನು ರಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತು.

2) 1965ರ ನಂತರದ ನೀತಿ (1965):

ಸರಿಯಾದ ನೆಲೆಗಟ್ಟನಲ್ಲಿ ಸರ್ಕಾರದ ನೈಜ ಕೃಷಿ ಬೆಲೆ ನೀತಿ ಪ್ರಾರಂಭವಾದುದೇ 1965ರ ನಂತರ. 1965ರ ಜನವರಿ ತಿಂಗಳಿನಲ್ಲಿ ಸರ್ಕಾರ ಕೃಷಿ ಬೆಲೆಗಳ ಆಯೋಗವನ್ನು ಸ್ಥಾಪಿಸಿತು. ಇದನ್ನು 1985ರಲ್ಲಿ ಸರ್ಕಾರ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಎಂದು ಮರುನಾಮಕರಣ ಮಾಡಿತು. ಈ ಆಯೋಗದ ಸ್ಥಾಪನೆಯ ದಿನದಿಂದ ಭಾರತದಲ್ಲಿ ಒಂದು ಅರ್ಥಗಭಿರ್ತ ಬೆಲೆ ಮತ್ತು ವಿಶರಣಾ ನೀತಿಯನ್ನು ಅನುಸರಿಸಲಾಗುತ್ತದೆ.

ಬೆಲೆ ನೀತಿಯ ಉದ್ದೇಶಗಳು: ಸರ್ಕಾರ ಕೃಷಿ ಬೆಲೆ ನೀತಿಯು ಈ ಕೆಳಗಿನ ಉದ್ದೇಶಗಳನ್ನು ಒಳಗೊಂಡಿದೆ.

- 1) ಯತ್ವಮಾನ ಬೆಲೆ ಏರಿಜಿಂಡಾಗುವುದು.
- 2) ಉತ್ಪಾದನಾಕಾರನಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವುದು ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜಕಗಳನ್ನು ನೀಡುವುದು.
- 3) ಅನುಭೋಗಿಗಳಿಗೆ ನ್ಯಾಯಬೆಲೆಯಲ್ಲಿ ಆಹಾರ ಸಾಮಗ್ರಿಗಳು ಹಾಗೂ ಕೈಗಾರಿಕೆಗಳಿಗೆ ನ್ಯಾಯಬೆಲೆಯಲ್ಲಿ ಕಚ್ಚಾ ಸಾಮಗ್ರಿಗಳನ್ನು ಒದಗಿಸುವುದು.
- 4) ವಿವಿಧ ಕೃಷಿ ಸಾಮಗ್ರಿಗಳ ಬೆಲೆಗಳ ನಡುವೆ ಸಾಮರಸ್ಯ ಸಾಧಿಸುವುದು.
- 5) ಕೃಷಿ ಸಾಮಗ್ರಿಗಳು ಮತ್ತು ಕೈಗಾರಿಕಾ ಸರಕುಗಳ ಬೆಲೆಗಳ ನಡುವೆ ಸರಿ ಸಮಾನತೆ ಸಾಧಿಸುವುದು.
- 6) ಬೆಲೆ ಸ್ಥಿರತೆ ಕಾಪಾಡುವುದು ಹಾಗೂ
- 7) ಆರ್ಥಿಕ ವ್ಯವಸ್ಥೆಯ ಸುಸಂಬಂಧ ಬೆಳವಣಿಗೆ ಸಾಧಿಸುವುದು.

ಕಾರ್ಯವಿಧಾನ: ಮೇಲಿನ ಉದ್ದೇಶಗಳ ಈಡೇರಿಕೆಗೆ ಸರ್ಕಾರ ಈ ಕೆಳಗಿನ ನಾಲ್ಕು ಕ್ರಮಗಳನ್ನು ಅನುಸರಿಸಲು ನಿರ್ದಿಷಿಸಿತು.

1) ಕನಿಷ್ಠ ಬೆಂಬಲ ಬೆಲೆ: ಸರ್ಕಾರ ಕೃಷಿಕರಿಗೆ ಒಂದು ಸುಭದ್ರ ಬೆಲೆಯನ್ನು ನೀಡುವ ಉದ್ದೇಶಕ್ಕಾಗಿ ಕನಿಷ್ಠ ಬೆಂಬಲ ಬೆಲೆಗಳನ್ನು ಘೋಷಿಸುತ್ತದೆ. ಬೆಂಬಲ ಬೆಲೆ ಘೋಷಣೆಯು ಒಂದು ದೀಪ್ರಕಾಲಿಕ ನೀತಿಯಾಗಿದ್ದು ಇದು ರೈತರಿಗೆ ಬೆಲೆ ಭರವಸೆಗಳನ್ನು ನೀಡುತ್ತದೆ. ಉತ್ಪಾದನೆ ಹೆಚ್ಚಿರುವ ಮತ್ತು ಕಡಿಮೆ ಇರುವ ಎಲ್ಲಾ ಸಂದರ್ಭಗಳಲ್ಲಿ ರೈತರಿಗೆ ಒಂದು ನಿಗದಿತ ಬೆಲೆ ಸಿಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ. ಸರ್ಕಾರ ಭತ್ತ, ಗೋಧಿ, ಕಬ್ಬಿ, ರಾಗಿ ಮತ್ತು ಇತರ ಕೃಷಿ ಸರಕುಗಳಿಗೆ ಬೆಂಬಲ ಬೆಲೆ ಘೋಷಿಸುತ್ತದೆ.

2) ಕೊಳ್ಳುವ ಬೆಲೆ: ಸರ್ಕಾರ ಕೃಷಿ ಸಾಮಗ್ರಿಗಳನ್ನು ಪ್ರಮುಖವಾಗಿ ಎರಡು ಉದ್ದೇಶಗಳ ಕಾರಣದಿಂದ ತಾನೇ ಕೊಳ್ಳಲು ಮುಂದಾಗುತ್ತದೆ. ಮೊದಲನೆಯದಾಗಿ, ಸರ್ಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ನ್ಯಾಯಬದ್ಧ ಬೆಲೆಯಲ್ಲಿ ಸರಕುಗಳನ್ನು ವಿತರಿಸುವ ಸಲುವಾಗಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಆಹಾರ ಪದಾರ್ಥಗಳನ್ನು ಕೊಳ್ಳುತ್ತದೆ. ಎರಡನೆಯದಾಗಿ, ರೈತರು ಹೆಚ್ಚು ಉತ್ಪಾದನೆಯಾದ ಸಂದರ್ಭದಲ್ಲಿ ತಮ್ಮ ಸಾಮಗ್ರಿಗಳನ್ನು ನಷ್ಟದ ಬೆಲೆಯಲ್ಲಿ ಮಾರುವುದನ್ನು ತಪ್ಪಿಸಲು ಸರಕುಗಳನ್ನು ಕೊಳ್ಳುತ್ತದೆ. ಕೊಳ್ಳುವ ಬೆಲೆಯು ಸಾಮಾನ್ಯವಾಗಿ ಬೆಂಬಲ ಬೆಲೆಗಂತಲೂ ಅಧಿಕವಾಗಿರುತ್ತದೆ.

3) ಸಾರ್ವಜನಿಕ ವಿತರಣಾ ವ್ಯವಸ್ಥೆ: ಸಾರ್ವಜನಿಕ ವಿತರಣಾ ವ್ಯವಸ್ಥೆಯು ಬೆಲೆ ನೀತಿಯ ಇನ್ನೊಂದು ಸಲಕರಣೆಯಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸರ್ಕಾರ ಕೆಲವು ಅವಶ್ಯಕ ಸಾಮಗ್ರಿಗಳನ್ನು ನ್ಯಾಯಬದ್ಧ ಬೆಲೆಯಲ್ಲಿ ಜನಸಾಮಾನ್ಯರಿಗೆ ನೇರವಾಗಿ ವಿತರಿಸುತ್ತದೆ. ಇದರಿಂದಾಗಿ ಅನುಭೋಗಿಗಳಿಗೆ ಬೆಲೆ ಏರಿಕೆಯಿಂದ ರಕ್ಷಣೆ ಸಿಕ್ಕಂತಾಗುತ್ತದೆ.

4) ಕಾಮ ದಾಸ್ತಾನು: ಬೆಲೆ ನೀತಿಯ ಇನ್ನೊಂದು ಅಂಗವೆಂದರೆ ಕಾಮ ದಾಸ್ತಾನಾಗಿದೆ. ಸರ್ಕಾರ ಬೆಲೆ ಏರಿಕೆಯನ್ನು ತಡೆಗಟ್ಟಲು ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡುತ್ತದೆ. ಬೆಲೆ ಏರಿಕೆ ಸಂಭವಿಸಿದ ಸಂದರ್ಭದಲ್ಲಿ ದಾಸ್ತಾನು ಮಳಗೆಯಲ್ಲಿದ್ದ ಸರಕುಗಳನ್ನು ಜನರಿಗೆ ಕಡಿಮೆ ಬೆಲೆಯಲ್ಲಿ ವಿತರಿಸುತ್ತದೆ.

ಕೃಷಿ ಬೆಲೆ ಆಯೋಗ: ಕೃಷಿ ಸಾಮಗ್ರಿಗಳ ಬೆಲೆ ನೀತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ನೀಡಲು ಸರ್ಕಾರ 1965 ಜನವರಿಯಲ್ಲಿ ಕೃಷಿ ಬೆಲೆ ಆಯೋಗವನ್ನು ರಚಿಸಿತು. ಈ ಆಯೋಗವನ್ನು 1985ರಲ್ಲಿ 'ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ' ಎಂದು ಮರುನಾಮಕರಣ ಮಾಡಲಾಯಿತು. ಈ ಆಯೋಗವು ಮುಂದುವರಿಯುವ ಸ್ವರೂಪದಾಗಿದ್ದು ಈ ಕೆಳಗಿನ ಕಾರ್ಯಭಾರಗಳನ್ನು ಹೊಂದಿದೆ.

1) ಕೃಷಿ ಸಾಮಗ್ರಿಗಳ ಉತ್ಪಾದನೆ, ಬೆಲೆ ಮುಂತಾದ ವಿಷಯಗಳ ಮೇಲೆ ಅಂಕ ಅಂಶಗಳ ಮಾಹಿತಿ ಸಂಗ್ರಹಿಸುವುದು.

2) ಕೃಷಿ ಬೆಲೆ ನೀತಿಯ ಉದ್ದೇಶಗಳ ಪರಿಧಿಯೊಳಗೆ ಬೆಂಬಲ ಬೆಲೆಗಳನ್ನು ಶಿಫಾರಸ್ಸು ಮಾಡುವುದು.

3) ಮಾರುಕಟ್ಟೆ ವೆಚ್ಚಗಳನ್ನು ತಗ್ಗಿಸುವ ಕ್ರಮಗಳನ್ನು ಸೂಚಿಸುವುದು.

4) ರೈತರಿಗೆ ಉತ್ತೇಜಕಗಳನ್ನು ನೀಡುವ ಬಗ್ಗೆ ಸಲಹೆ ನೀಡುವುದು.

5) ಭೂಮಿ ಮತ್ತು ಇತರ ಸಂಪನ್ಮೂಲಗಳ ಸಮರ್ಪಕ ಉಪಯೋಗದ ಬಗ್ಗೆ ಪರಿಶೀಲಿಸುವುದು ಮತ್ತು

6) ಸರ್ಕಾರದ ಬೆಲೆ ನೀತಿಯ ಆರ್ಥಿಕ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮಗಳನ್ನು ಕೊಲಂಕುಷಾಗಿ ಪರೀಕ್ಷಿಸುವುದು.

ಹೊಸ ಕೃಷಿ ಬೆಲೆ ನೀತಿ:

1986ರ ನವೆಂಬರ್ 14ರಂದು ಸರ್ಕಾರ ಒಂದು ಹೊಸ ದೀಪ್ರಕಾಲಿಕ ಕೃಷಿ ಬೆಲೆ ನೀತಿಯನ್ನು ಘೋಷಿಸಿತು. ನೀತಿಯು ರೈತರು ಮತ್ತು ಅನುಭೋಗಿಗಳ ಹಿತರಕ್ಷಣೆ ಕಾಪಾಡುವ ಭರವಸೆ ನೀಡಿದೆ. ಹೊಸ ಕೃಷಿ ಬೆಲೆ ನೀತಿಯ ಪ್ರಮುಖ ಲಕ್ಷ್ಯಗಳು ಈ ಕೆಳಕಂಡಂತಿವೆ.

- 1) ಅರ್ಥವ್ಯವಸ್ಥೆಯ ದೀರ್ಘಕಾಲಿಕ ಅವಶ್ಯಕತೆಗಳನ್ನು ಮೂರ್ಯವನ್ನಲು ಬೆಂಬಲ ಬೆಲೆ ವ್ಯವಸ್ಥೆಯನ್ನು ಇನ್ನೂ ಬಲಪಡಿಸುವುದು ಮತ್ತು ನವೀಕರಿಸುವುದು.
- 2) ವಿವಿಧ ಕೃಷಿ ಸಾಮಗ್ರಿಗಳ ಉತ್ಪಾದನೆಯ ನಡುವಿರುವ ಅಸಮತೋಲನದ ನಿವಾರಣೆ.
- 3) ಪ್ರಾದೇಶಿಕ ಬೆಲೆ ನಿರ್ಧಾರ ನೀತಿಯನ್ನು ರದ್ದುಗೊಳಿಸುವುದು.
- 4) ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುವುದು.
- 5) ರಘು ಸರಕುಗಳ ವಶೇಷ ಉತ್ತೇಜನ ನೀಡುವುದು.
- 6) ಬೆಲೆ ನೀತಿಯ ಅನುಷ್ಠಾನಕ್ಕಾಗಿ ಮೂಲಭೂತ ಸೌಕರ್ಯಗಳ ನಿರ್ಮಾಣ.
- 7) ಬೆಂಬಲ ಬೆಲೆ ಫೋಂಟೆಗೆ ಕಾಲಮಿತಿಯ ನಿರ್ಧಾರ. ಅದರಂತೆ ಭತ್ತ, ಜೋಳ, ಸಜ್ಜಿ, ರಾಗಿಗೆ ಏಪ್ಲಿ 15, ಗೋಧಿ, ಬಾಲ್ಫಿಗೆ ಮಾರ್ಚ್ 15, ಕಜ್ಜಿಗೆ ಅಕ್ಕೋಬರ್ 15, ಹತ್ತಿಗೆ ಫೆಬ್ರವರಿ 15, ಸೆಣಬಿಗೆ ಜನವರಿ 16 ಹಾಗೂ ತಂಬಾಕಿಗೆ ಮೇ 15ರ ಕಾಲಮಿತಿ ನಿಗದಿಗೊಳಿಸಲಾಗಿದೆ.
- 8) ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು ತನ್ನ ಶಿಫಾರಸ್ನಗಳನ್ನು ಸರ್ಕಾರಕ್ಕೆ ವರದಿ ಸಲ್ಲಿಸಲೂ ಸಹ ಒಂದು ಕಾಲಮಿತಿಯನ್ನು ನಿರ್ದಿಷ್ಟಿಸಲಾಯಿತು.

ಪರಾಮರ್ಶ: ಸರ್ಕಾರದ ಕೃಷಿ ಬೆಲೆ ನೀತಿಯು ಕೆಲವು ಗುಣ ಮತ್ತು ದೋಷಗಳಿರದನ್ನೂ ಒಳಗೊಂಡಿದೆ. ಸರ್ಕಾರದ ಕೃಷಿ ಬೆಲೆ ನೀತಿಯಿಂದಾಗಿ ಬೆಲೆಯಲ್ಲಿ ನಿರ್ದಿಷ್ಟತೆ ಅಂಶ ವ್ಯಕ್ತವಾಗಿದ್ದರೂ ಸಹ ಇದು ದೋಷಗಳಿಂದ ಮುಕ್ತವಾಗಿಲ್ಲ. ಕೃಷಿ ಬೆಲೆ ನೀತಿಯ ಪ್ರಮುಖ ದೋಷಗಳು ಈ ಕೆಳಗಿನಂತಿವೆ.

- 1) **ಪರಿಣಾಮಕಾರಿ ಜಾರಿ ಕಷ್ಟ (Effective Implementation Difficult):** ಸರ್ಕಾರದ ಬೆಂಬಲ ಬೆಲೆ, ಕೊಳ್ಳುವ ಬೆಲೆ ಎರಡನ್ನೂ ಫೋಂಟೆ ಮಾಡಿ ಪಡಿತರ ವ್ಯವಸ್ಥೆಯಡಿ ಸರಕುಗಳನ್ನು ವಿತರಿಸುವ ವ್ಯವಸ್ಥೆ ಮಾಡಿದೆ. ಈ ಮೂರು ಕ್ರಮಗಳನ್ನು ಏಕಕಾಲದಲ್ಲಿ ಜಾರಿಗೊಳಿಸುವುದು ಕಷ್ಟ.
- 2) **ಸ್ಥಿರತೆಯ ಅಭಾವ (Lack of Stability):** ಕೆವಿಟ್ ಬೆಂಬಲ ಬೆಲೆಗಳು ಮತ್ತು ಕೊಳ್ಳುವ ಬೆಲೆಗಳ ಫೋಂಟೆಯು ರ್ಯಾತರಲ್ಲಿ ಭರವಸೆ ಮತ್ತು ನಿರ್ದಿಷ್ಟತೆಗಳನ್ನು ಮೂಡಿಸಿದೆಯಾದರೂ ಬೆಲೆಗಳಲ್ಲಿ ಸ್ಥಿರತೆ ಕಾಪಾಡುವುದು ಸಾಧ್ಯವಾಗಿಲ್ಲ. ಬೆಂಬಲ ಬೆಲೆ ಮತ್ತು ಕೊಳ್ಳುವ ಬೆಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಭಾರೀ ಏರಿಳಿತಗಳಿರುವುದರಿಂದ ಮಾರುಕಟ್ಟಿಗೆ ಬರುವ ಉತ್ಪನ್ನ ಪ್ರಮಾಣದ ಬಗ್ಗೆ ನಿಖಿಲತೆಯಿರುವುದಿಲ್ಲ.
- 3) **ಶ್ರೀಮಂತ ರ್ಯಾತರಿಗೆ ಲಾಭ (Benefit to Rich Farmer):** ಸರ್ಕಾರದ ಬೆಂಬಲ ಬೆಲೆ ಮತ್ತು ಕೊಳ್ಳುವ ಬೆಲೆಯು ನೀತಿಯ ಹೆಚ್ಚಾಗಿ ಶ್ರೀಮಂತ ರ್ಯಾತರಿಗೆ ಲಾಭದಾಯಕವಾದುದು. ಏಕೆಂದರೆ ಬಡ ರ್ಯಾತರ ಬಳಿ ಮಾರಲು ಏನೂ ಉಳಿದಿರುವುದಿಲ್ಲ. ಅಕಸ್ಮಾತ್ ಇದ್ದರೂ ಸಹ ಅದನ್ನು ಕೊಳ್ಳುವ ಬೆಲೆಯಲ್ಲಿ ಬೇಗ ಮಾರಿಕೊಳ್ಳುತ್ತಾರೆ. ಆದರೆ ಶ್ರೀಮಂತ ರ್ಯಾತರು ತಮ್ಮ ಸಾಮಗ್ರಿಗಳನ್ನು ದೀರ್ಘಕಾಲ ದಾಸ್ತಾನು ಮಾಡಿ ಬೆಲೆ ಏರಿದಾಗ ತೆರೆದ ಮಾರುಕಟ್ಟಿಯಲ್ಲಿ ಮಾರಿ ಲಾಭ ಗಳಿಸುತ್ತಾರೆ.

- 4) **ಹಣದುಭ್ರರಕ್ಕೆ ದಾರಿ (Invlationalary):** ಸರ್ಕಾರ ಕೊಳ್ಳುವ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗುವುದರಿಂದ ಹಣದುಭ್ರರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಏಕೆಂದರೆ ಕೊಳ್ಳುವ ಬೆಲೆ ಹೆಚ್ಚಾದಾಗ ವ್ಯಾಪಾರಸ್ಥರು ಆ ಬೆಲೆಗಿಂತ ಹಜ್ಜಿನ ದರದಲ್ಲಿ ಕೊಳ್ಳಲು ಹೈಮೋಟಿ ನಡೆಸಿ ಬೆಲೆ ಹೆಚ್ಚಿದಂತೆ ಮಾಡುತ್ತಾರೆ.

5) ಅನಾನುಕೂಲಕರ ವ್ಯಾಪಾರ ಕರಾರು: ಕೃಗಾರಿಕೆ ಮತ್ತು ಕೃಷಿ ಕ್ಷೇತ್ರಗಳ ನಡುವಿನ ವ್ಯಾಪಾರ ಕರಾರು ಕೃಷಿ ಕ್ಷೇತ್ರಕ್ಕೆ ಅನಾನುಕೂಲಕರವಾಗಿ ಪರಿಣಮಿಸಿದೆ. ಕೃಗಾರಿಕಾ ಕ್ಷೇತ್ರದಲ್ಲಿ ಉತ್ಪಾದಕರೇ ತಮ್ಮ ಸರಕುಗಳ ಮೌಲ್ಯವನ್ನು ನಿರ್ಧರಿಸುತ್ತಾರೆ. ಆದರೆ ಕೃಷಿ ಕ್ಷೇತ್ರದಲ್ಲಿ ಉತ್ಪಾದಿಸುವವರು ರೈತರಾದರೆ ಬೆಲೆ ನಿರ್ಧರಿಸುವುದು ವರ್ತಕರು ಮತ್ತು ಸರ್ಕಾರ. ಇದರಿಂದಾಗಿ ಬೆಲೆ ನಿರ್ಧಾರದಲ್ಲಿ ರೈತರಿಗೆ ಯಾವುದೇ ಸಾಫ್ಟ್‌ವೆಲ್ಲಿದಾಗಿದೆ. ನಿರ್ಧರಿತ ಬೆಲೆಯನ್ನು ರೈತರು ಒಬ್ಬಕೊಳ್ಳಬೇಕಾಗುತ್ತದೆ.

6) ರಾಜಕೀಯ ಹಸ್ತಕ್ಷೇಪ: ಕೃಷಿ ಬೆಲೆ ನಿರ್ಧಾರದಲ್ಲಿ ಸರ್ಕಾರ ಭಾಗವಹಿಸುವುದರಿಂದಾಗಿ ಏಪ್ರಿಲ್ ರಾಜಕೀಯ ಹಸ್ತಕ್ಷೇಪವಾಗುವ ಸಾಧ್ಯತೆಗಳಿವೆ. ಕೃಷಿ ಬೆಲೆ ನಿರ್ಧಾರದಲ್ಲಿ ರೈತರನ್ನು ಸೇರಿಸಿಕೊಂಡು ಉತ್ಪಾದನಾ ವೆಚ್ಚದ ಆಧಾರದಲ್ಲಿ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಬೆಲೆ ನಿರ್ಧರಿಸುವುದು ಯಾವತ್ತು ಕ್ಷೇಮಕರ.

ರಾಷ್ಟ್ರೀಯ ಬೀಜ ನೀತಿ:

ಕೃಷಿಯಲ್ಲಿ ಅತ್ಯಧಿಕ ಉತ್ಪಾದನೆಗೆ ಹಾಗೂ ಗುಣಮಟ್ಟದ ಬೆಳಿಗೆ ಉತ್ಪಾದನೆಯ ಬೀಜ ಅವಶ್ಯಕ. 1965ಕ್ಕಿಂತ ಮೂರ್ಬಂದಲ್ಲಿ ದೇಶದ ಬಹುತೇಕ ಭಾಗಗಳ ರೈತರು ಸಾಂಪ್ರದಾಯಿಕ ಸ್ವರೂಪದ ಬೀಜಗಳನ್ನು ಬಳಸುತ್ತಿದ್ದರು. ಹಾಗೆಯೇ ಅದಕ್ಕೆ ಸಂಬಂಧಪಟ್ಟ ಮೂಲಭೂತ ಅವಶ್ಯಕಗಳು ಸರಿಯಾಗಿ ಇರಲಿಲ್ಲ. ಕೃಷಿ ಇಲಾಖೆಯು ಆಧುನಿಕ ಬೀಜಗಳನ್ನು ರೈತರಿಗೆ ವಿತರಿಸಲು ಸಮರ್ಥವಾಗಿರಲಿಲ್ಲ. ಹೀಗೆ ಭಾರತೀಯ ಕೃಷಿ ಅಷ್ಟೇನೂ ಉತ್ಪಾದನೆಯ ಕ್ಷೇತ್ರದಲ್ಲಿ ಕಂಡುಬಂದಿದೆ. ಪದ್ದತಿಯೊಂದಿಗೆ ಕಡಿಮೆ ಇಳುವರಿಯ ಬೀಜಗಳನ್ನು ಬಳಸುತ್ತಿದ್ದ ಸಂದರ್ಭಗಳು ಈ ಕಾಲದಲ್ಲಿ ಕಂಡುಬಂದಿದೆ.

ಆದರೆ 1965ರ ನಂತರ ಹಸಿರು ಕ್ರಾಂತಿಯ ಪ್ರಾರಂಭದಲ್ಲಿ ಎಚ್.ಪ್ರೆ.ವಿ.ಪಿ (ಹೈ ಶಿಲ್ಪಿಂಗ್ ವರ್ಯೋಟೀಸ್ ಮೇರ್ಗ್ರಾಂ) ಕಾರ್ಯಕ್ರಮವು ಭಾರತೀಯ ಕೃಷಿಯಲ್ಲಿ ಕ್ರಾಂತಿಕಾರಕ ಪರಿಣಾಮವನ್ನು ಉಂಟುಮಾಡಿತು. 1997–98ರ ಹೊತ್ತಿಗೆ ಸುಮಾರು 76 ಮಿಲಿಯನ್ ಹಕ್ಕೇರ್ ಭೂಮಿ ಈ ಕಾರ್ಯಕ್ರಮದಿಂದ ಆವೃತ್ತವಾಯಿತು. ಇದರಲ್ಲಿ ಮುಖ್ಯವಾಗಿ ಗೋಧಿ, ಭತ್ತ, ಮೆಕ್ಕೆಜೋಳ, ಸಜ್ಜೆ ಹಾಗೂ ರಾಗಿ ಇವು ಈ ಕಾರ್ಯಕ್ರಮದಿಂದ ವ್ಯಾಪಕ ಬಳಕೆಗೆ ಒಳಗಾದವು. ಹಸಿರು ಕ್ರಾಂತಿಯ ಪ್ರಮುಖ ಘಟಕವಾಗಿ ಉತ್ಪಾದನೆಯ ಇಳುವರಿಯ ಬೀಜಗಳು ಮುಕ್ಕೆಕೊಂಡಿದೆ. ತರಿಸಿದ ಕುಬ್ಜ ಜಾತಿಗಳು ಗೋಧಿಯ ಕ್ರಾಂತಿಯಲ್ಲಿ ಪ್ರಮುಖ ಸಾಫ್ಟ್‌ವೆನ್ನನ್ನು ವಹಿಸಿದವು.

ಇತ್ತೀಚಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ರೈತರಿಗೆ ನಾನಾ ವಿಧದ ಉತ್ಪಾದನೆಯ ಇಳುವರಿಯ ಬೀಜಗಳನ್ನು ಮಾರ್ಪಾಕೆ ಮಾಡಲು ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಿಡುಕೊಂಡಿದೆ.

ಅವುಗಳೆಂದರೆ:

- 1) ಭಾರತದ ವಿವಿಧ ಭೂಪ್ರದೇಶಗಳ ವಾಯುಗುಣಕ್ಕೆ ಅನುಗುಣವಾಗಿ ಅನುರೂಪ ಜಾತಿಯ ಬೀಜಗಳನ್ನು ಸಂಶೋಧಿಸಲು ಹೆಚ್ಚಿನ ಉತ್ತೇಜನ.
- 2) ಅಧಿಕ ಉತ್ಪಾದನೆ ಹಾಗೂ ಗುಣಾತ್ಮಕ ಬೀಜಗಳ ಹಂಚಿಕೆ.
- 3) ಗುಣಮಟ್ಟ ಬೀಜಗಳನ್ನು ಖರೀದಿಸಲು ಸಾಕಷ್ಟು ಸಾಲ ಮಾರ್ಪಾಕೆ.
- 4) ಬೀಜ ನೀತಿಗೆ ಅನುಗುಣವಾಗಿ ನೀರಾವರಿ, ರಸಗೊಳಿಸುವ ಹಾಗೂ ಕೇಟನಾಶಕಗಳನ್ನು ಮಾರ್ಪಾಕೆಯಾಗಿ ನಿರ್ದಿಷ್ಟ.

ಭಾರತ ಸರ್ಕಾರ ರಾಷ್ಟ್ರೀಯ ಬೀಜ ಕಾರ್ಮೋರ್ಕೇಷನ್ (National Seeds Corporation) 1963ರಲ್ಲಿ ಸಾಫ್ಟ್‌ವೆನ್ನನ್ನು ಸ್ಥಾಪನೆಗೊಂಡಿದೆ. ರಾಜ್ಯ ಬೀಜ ನಿಗಮಗಳು 1969ರಲ್ಲಿ ಸಾಫ್ಟ್‌ವೆನ್ನನ್ನು ಸ್ಥಾಪನೆಗೊಂಡಿದೆ.

2004ರ ರಾಷ್ಟ್ರೀಯ ಬೀಜ ನೀತಿಯ ಪ್ರಮುಖ ಲಕ್ಷಣಗಳು:

- 1) ಅನೇಕ ಇಳುವರಿಗಳನ್ನು ಕಡ್ಡಾಯವಾಗಿ ನೋಂದಾವಣೆ ಮಾಡಿಸಿ ಮಾಹಿತಿ ಕಲೆಹಾಕುವಿಕೆ.
- 2) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಹಾಗೂ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ವಿವಿಧ ರೀತಿಯ ಬೀಜ ತಳಿಗಳಿಗೆ ಮಾನ್ಯತೆ ನೀಡಲು ಅವಕಾಶ.
- 3) ಬೀಜಗಳ ಆಮದು ಮತ್ತು ರಫ್ತಿನ ನಿಯಂತ್ರಣ.
- 4) ರೈತರಿಗೆ ಬೀಜಗಳನ್ನು ಸಂರಕ್ಷಿಸಲು ವಿನಿಮಯ ಮಾಡಿಕೊಳ್ಳಲು ಹಾಗೂ ನೋಂದಾವಣೆಗಳಿಂದ ವಿನಾಯಿತಿ ನೀಡಲಾಗಿದೆ.
- 5) ಈ ಮೇಲಿನ ಅಂಶಗಳ ಉಲ್ಲಂಘನೆಗೆ ದಂಡವನ್ನು ವಿಧಿಸಲಾಗುವುದು.

ಭಾರತ ಸರ್ಕಾರವು 1999–2000ರಲ್ಲಿ ಬೀಜ ಬ್ಯಾಂಕನ್ನು ಸ್ಥಾಪಿಸಿದೆ. ಇದರ ಮುಖ್ಯ ಕಾರ್ಯವು ರೈತರಿಗೆ ಅಗತ್ಯವಾಗಿರುವ ಬೀಜಗಳ ಉತ್ಪಾದನೆ ಹಾಗೂ ಹಂಚಿಕೆ ಮಾಡುವುದು. 2001–02ರಲ್ಲಿ ಬೀಜ ಬ್ಯಾಂಕ್ 133200 ಕ್ರಿಂಟಲ್‌ಗಳ ಬೀಜವನ್ನು ನೋಂದಾಯಿಸಿದೆ.

ಕೃಷಿ ಸಾಲ ನೀತಿ:

ದೇಶದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಹಣಕಾಸು ಮೂರ್ಕೆ ಅಥ ಅವಶ್ಯಕವಾದುದು. ಹೀಗಾಗಿ ದೇಶದ ಬ್ಯಾಂಕುಗಳ ಸಾಲ ವ್ಯವಸ್ಥೆಯಲ್ಲಿ ಮೂಲಭೂತ ಪರಿವರ್ತನೆ ಮಾಡುವ ದೃಷ್ಟಿಯಿಂದ 1969ರಲ್ಲಿ 14 ಬ್ಯಾಂಕುಗಳ ರಾಷ್ಟ್ರೀಕರಣಗೊಳಿಸಲಾಯಿತು. ಇದರಿಂದ ಸರ್ಕಾರ ನಿರ್ದೇಶಿತ ಉದ್ದೇಶಕ್ಕೆ ಅನುಗುಣವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಶೇಷ ಸಾಲ ಸೌಲಭ್ಯಗಳನ್ನು ನೀಡಲು ಅವಕಾಶ ಮಾಡಲಾಯಿತು. ಆದರೆ ರಾಷ್ಟ್ರೀಕೃತ ಬ್ಯಾಂಕುಗಳ ಬ್ರಾಹ್ಮಂಡಗಳು ದೇಶದ ಎಲ್ಲ ಹಳ್ಳಿಗಳಲ್ಲಿ ಘಟಕವನ್ನು ಹೊಂದದೆ ಇರುವುದರಿಂದ ಸಾಲ ಮೂರ್ಕೆಯಲ್ಲಿ ವ್ಯತ್ಯಯವಾಗುವ ಸಂದರ್ಭಗಳು ಉಂಟಾದವು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಹಣದ ಅವಶ್ಯಕತೆಯನ್ನು ಮೂರ್ಕೆಸುವ ದೃಷ್ಟಿಯಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಲಾಯಿತು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು: ಶ್ರೀಮತಿ ಇಂದಿರಾಗಾಂಡಿಯವರು ತುರು ಪರಿಸ್ಥಿತಿಯ ಅವಧಿಯಲ್ಲಿ ಅನುಸರಣೆಗೆ ತಂದ 20 ಅಂಶಗಳ ಕಾರ್ಯಕ್ರಮದ ಒಂದು ಪ್ರಮುಖ ಉದ್ದೇಶವೆಂದರೆ ಗ್ರಾಮೀಣ ಸಾಲವನ್ನು ಹಂತ ಹಂತವಾಗಿ ದ್ರವೀಕರಿಸುವುದು ಹಾಗೂ ಗ್ರಾಮೀಣ ಪ್ರದೇಶದ ಕರುಕುಲಕ್ರಿಯಗಳಿಗೆ ಮತ್ತು ರೈತರಿಗೆ ಅಗತ್ಯವಿರುವ ಸಾಂಸ್ಕೃತಿಕ ಸಾಲವನ್ನು ಒದಗಿಸುವುದು. ಇದು ಭಾರತ ಸರ್ಕಾರದ ಹೊಸ ಆರ್ಥಿಕ ಕಾರ್ಯಕ್ರಮದ ಒಂದು ಭಾಗವಾಗಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಪ್ರಮುಖ ಉದ್ದೇಶ ಸಣ್ಣ ಹಾಗೂ ಸೀಮಾಂತ ರೈತರು, ಕೃಷಿ ಕಾರ್ಮಿಕರು, ಕರುಕುಲಕ್ರಿಯಗಳು ಮತ್ತು ಸಣ್ಣ ಉದಿಮೆದಾರಿಗೆ ಕೃಷಿ, ವ್ಯಾಪಾರ, ವಾಣಿಜ್ಯ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬೇಕಾದ ಹಣಕಾಸನ್ನು ಒದಗಿಸುವುದಾಗಿದೆ.

ಮೊತ್ತಮೊದಲಿಗೆ 1975, ಅಕ್ಷೋಬರ್ 2ರಂದು ಉತ್ತರಪ್ರದೇಶದ ಮೇರಾದಾಭಾದ್ ಮತ್ತು ಗೋರಬ್‌ಪುರ್, ಹರಿಯಾಣಾದ ಭಿವಾನಿ, ರಾಜಸಾಂಸದ ಜ್ಯೇಮರ ಮತ್ತು ಪಟ್ಟಿಮೆ ಬಂಗಾಳದ ಮಾಲ್ವಾಗಳಲ್ಲಿ ಏಡು ಪ್ರಾದೇಶಿಕ ಬ್ಯಾಂಕುಗಳನ್ನು ಕ್ರಮವಾಗಿ ಸಿಂಡಿಕೇಟ್ ಬ್ಯಾಂಕ್, ಸ್ಪೇಟ್ ಬ್ಯಾಂಕ್ ಆಫ್ ಇಂಡಿಯಾ, ದಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುನ್ಯೆಟ್‌ ಬ್ಯಾಂಕ್ ಆಫ್ ಇಂಡಿಯಾ ಇವುಗಳು ಪ್ರಾಯೋಜಿಸಿದವು. ಇವುಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿವೆ. ಪ್ರತಿಯೊಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಒಂದು ಕೋಟಿ ರೂಪಾಯಿಗಳ ಸಂದಾಯಿತ ಬಂಡವಾಳ ಮತ್ತು 25 ಲಕ್ಷ ರೂಪಾಯಿಗಳ ಪಾವತಿ ಬಂಡವಾಳವನ್ನು ಹೊಂದಿದೆ. ಪ್ರಾದೇಶಿಕ ಬ್ಯಾಂಕುಗಳು ಶೆಡ್ಯೂಲ್ ವಾಣಿಜ್ಯ ಬ್ಯಾಂಕುಗಳಿಗಿಂತ ಈ ಕೆಳಗಿನ ರೀತಿಯಲ್ಲಿ ಭಿನ್ನವಾಗಿವೆ.

- 1) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸೇವೆಯನ್ನು ನಿರ್ದಿಷ್ಟ ಪ್ರದೇಶಗಳಿಗೆ ಸಾಮಾನ್ಯವಾಗಿ ರಾಜ್ಯದ ಒಂದು ಅಥವಾ ಹಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ.
- 2) ಗ್ರಾಮೀಣ ಬ್ಯಾಂಕುಗಳು ಸಣ್ಣ ಮತ್ತು ಸೀಮಾಂತ ರೈತರಿಗೆ, ಗ್ರಾಮೀಣ ಕುಶಲಕರ್ಮಿಗಳಿಗೆ ಕೃಷಿ ಕಾರ್ಮಿಕರಿಗೆ ಮತ್ತು ಗ್ರಾಮೀಣ ಪ್ರದೇಶದ ಸಣ್ಣ ಪ್ರಮಾಣದ ಉತ್ಪಾದಕರಿಗೆ ಮಾತ್ರ ಸಾಲ ಒದಗಿಸುತ್ತವೆ.
- 3) ರಾಜ್ಯದಲ್ಲಿರುವ ಸಹಕಾರಿ ಸಂಘಗಳು ಒದಗಿಸುವ ಸಾಲದ ಮೇಲಿನ ಒಡಿಯ ದರಕ್ಕಿಂತ ಈ ಬ್ಯಾಂಕೊನ ಒಡಿಯ ದರಗಳು ಅಧಿಕವಾಗಿರುವುದಿಲ್ಲ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಪರಿಣಾಮಕಾರಿಯಾಗಿ ಕಾರ್ಯಾಚರಣೆ ಕೈಗೊಳ್ಳುವುದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪ್ರಯೋಜಕ ಬ್ಯಾಂಕುಗಳು ಇವುಗಳಿಗೆ ಹಲವು ರೀತಿಯ ರಿಯಾಯಿತಿ ಮತ್ತು ಸಬ್ಸಿಡಿಗಳನ್ನು ಒದಗಿಸುತ್ತಿವೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ರಿಯಾಯಿತಿ:

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸ್ಥಾಪನೆಯಾದಂದಿನಿಂದ ಪ್ರಾಯೋಜಕ ಬ್ಯಾಂಕುಗಳು ಅವುಗಳಿಗೆ ಆಡಳಿತಾತ್ಮಕ ಮತ್ತು ಹಣಕಾಸಿನ ಸಹಾಯವನ್ನೊದಗಿಸುವುದರಿಂದ ಕಡಿಮೆ ಒಡಿಯ ದರದಲ್ಲಿ ಸಾಲವನ್ನು ಒದಗಿಸುತ್ತವೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನಿಯೋಜಿಸಲ್ಪಟ್ಟ ಸಿಬ್ಬಂದಿ ವರ್ಗ ಮತ್ತು ಅವರ ತರಬೇತಿ ವೆಚ್ಚವನ್ನು ಪ್ರಾಯೋಜಕ ಬ್ಯಾಂಕುಗಳು ಭರಿಸುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಈ ಕೆಳಗಿನ ರಿಯಾಯಿತಿಗಳನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಒದಗಿಸುತ್ತವೆ.

- 1) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಶೇ.3ರಷ್ಟು ನಗದು ಕಾಯ್ದಿಟ್ಟ ನಿಷ್ಟೆಯನ್ನು, ಶೇ.25ರಷ್ಟು ಶಾಸನಬದ್ದು ದ್ವರ್ತ ನಿಷ್ಟೆಯನ್ನು ಹೊಂದಲು ಅನುಮತಿ ಕೊಡಲಾಗಿದೆ.
- 2) ನಬಾಡ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಮನರ್ ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮತ್ತು ನಬಾಡ್:

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಸಂಬಂಧಿಸಿದ ನೀತಿ ನಿಯಮಾವಳಿಗಳನ್ನು ರೂಪಿಸುವುದು. ಅವುಗಳ ಕಾರ್ಯಾಚರಣೆಯನ್ನು ಪರಾಮರ್ಶಿಸುವುದು, ಅವುಗಳಿಗೆ ಮನರ್ ಹಣಕಾಸುಗಳನ್ನು ಕೈಗೊಳ್ಳುವುದು ನಬಾಡ್ನ ಜವಾಬ್ದಾರಿಯಾಗಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಗೆ ಸಂಬಂಧಿಸಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದು. ಮನರ್ ಹಣಕಾಸು ಕಾರ್ಯಕ್ರಮ ಆಡಳಿತ, ಸೂಕ್ತ ಕಾರ್ಯಾಚರಣೆಗೆ ಸಂಬಂಧಿಸಿದ ನೀತಿಗಳನ್ನು ಕೈಗೊಳ್ಳುವುದು ಮತ್ತು ಅವುಗಳನ್ನು ಜಾರಿಗೊಳಿಸುವುದು ಹಾಗೂ ಪ್ರಾದೇಶಿಕ ಬ್ಯಾಂಕುಗಳು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಡುವೆ ಸಂಬಂಧವನ್ನು ತಂದು ಅವುಗಳ ಶಾಖಾ ವಿಸ್ತರಣೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಂಡು, ಅವುಗಳ ತಪಾಸನೆಯನ್ನು ನಡೆಸುವುದು ನಬಾಡ್ನ ಕೆಲಸವಾಗಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಾಧನೆ:

ನಮ್ಮ ದೇಶದ 23 ರಾಜ್ಯಗಳಲ್ಲಿ 196 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಷ್ಟು ಅವುಗಳ 14500 ಶಾಖೆಗಳನ್ನು ಹೊಂದಿವೆ. ಇವುಗಳ ಒಟ್ಟು ತೇವಣಿಯ ಪ್ರಮಾಣ 43220 ಹೊಟ್ಟಿ ರೂಪಾಯಿಗಳಾಗಿದ್ದು 2001-02ರಲ್ಲಿ 18370 ಹೊಟ್ಟಿ ರೂಪಾಯಿಗಳ ಸಾಲವನ್ನು ಹೊಟ್ಟಿದೆ. ಈ ಸಾಲವು ಅಲ್ಲಾವಧಿ ಬೆಳೆ ಸಾಲ, ಕೃಷಿ ಕಾರ್ಯಗಳಿಗೆ ಸಂಬಂಧಿಸಿದ ಅವಧಿ ಆಧಾರಿತ ಸಾಲ, ಗ್ರಾಮೀಣ ಕುಶಲ ಕರ್ಮಿಗಳಿಗೆ ಕೊಡುವ ಸಾಲ, ಚಿಲ್ಲರೆ ವ್ಯಾಪಾರಿಗಳಿಗೆ, ಸ್ವದೇಶಿಗಳಿಗೆ ಹಾಗೂ ಅನುಭೋಗಿಗಳಿಗೆ ಕೊಡುವ ಸಾಲವನ್ನು ಒಳಗೊಂಡಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಶೇ.95ರಷ್ಟು ಸಾಲವನ್ನು ಆಧಿಕವಾಗಿ ದುರ್ಭಲರಾಗಿರುವವರಿಗೆ ಒದಗಿಸಿದ್ದು ಉತ್ತರ ಪ್ರದೇಶವು ಅತೀ ಹೆಚ್ಚು ಪ್ರಾದೇಶಿಕ ಬ್ಯಾಂಕುಗಳ ಶಾಖೆಯನ್ನು ಹೊಂದಿರುವ ರಾಜ್ಯವಾಗಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಪ್ರಮುಖ ಉದ್ದೇಶ ಗ್ರಾಮೀಣ ಜನರನ್ನು ಲೇವಾ-ಡೇವಿಗಾರರ ಪ್ರಮುಖ ಕಟ್ಟಿಸುವುದಿಂದ ಬಿಡುಗಡೆಗೊಳಿಸುವುದು. ಸಾಲ ಸಹಕಾರಿ ಸಂಘಗಳೊಂದಿಗೆ ಗ್ರಾಮೀಣ ಜನರಿಗೆ ಸೇವೆಯನ್ನು ಸಲ್ಲಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. 20 ಅಂತರ್ಗಳ ಕಾರ್ಯಕ್ರಮದಡಿಯಲ್ಲಿ ಹಾಕಿಹೊಂಡು ತೀವ್ರತರವಾದ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ (ಎಆರ್‌ಡಿಪಿ) ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಹಾಯವನ್ನು ಒದಗಿಸುತ್ತಿವೆ. ಇವುಗಳು ದುರುಳಿಗೆ ವರ್ಗದವರಿಗೆ ವಿವಿಧ ರೀತಿಯ ಬಳಿದರಗಳನ್ನು ನಿಗದಿಪಡಿಸಿದೆ. ದೃಷ್ಟಿಕವಾಗಿ ಅಂಗವಿಕಲಾಗಿರುವವರಿಗೆ ಕೃತಕ ಕಾಲಿನ ಜೋಡಣೆ, ಶ್ರವಣ ಸಾಧನಗಳ ಅಳವಡಿಕೆ, ಗಾಲಿ ಕುಚೀಗಳ ಖರೀದಿ, ಇತ್ಯಾದಿಗಳಿಗೆ ಗರಿಷ್ಟ 2500 ರೂಪಾಯಿಗಳ ಕಡಿಮೆ ಬಡ್ಡಿಯ ಸಾಲವನ್ನು ಒದಗಿಸುತ್ತಿದೆ. ಏಪ್ರಿಲ್ 1981ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಾಲದ ಗುಣಮಟ್ಟಕೆ ಸಂಬಂಧಿಸಿದಂತೆ ಸಮೀಕ್ಷೆಯನ್ನು ನಡೆಸಿದ್ದು ಈ ಕೆಳಗಿನ ತೀವ್ರಾನವನ್ನು ಕೈಗೊಂಡಿದೆ.

1) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರವು ಸಾಲ ನೀತಿ, ಸಾಲದ ವಿಧಿ ವಿಧಾನ ಇತ್ಯಾದಿಗಳಿಗೆ ಹೊಟ್ಟು ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸಿದೆ.

2) ಗ್ರಾಮೀಣ ಅಭಿವೃದ್ಧಿಗೆ ಮುಖ್ಯವಾಗಿ ಕೃಷಿ ಅಭಿವೃದ್ಧಿ, ವ್ಯಾಪಾರ, ವಾಣಿಜ್ಯ ಹಾಗೂ ಇತರ ಗ್ರಾಮೀಣ ಉತ್ಪಾದನೆಗಳಿಗೆ ಅಗತ್ಯವಿರುವ ಸಾಲ ಸೌಲಭ್ಯವನ್ನು ಒದಗಿಸುವುದು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಾಫ್ತಾಪನೆಯ ಪ್ರಮುಖ ಉದ್ದೇಶವಾಗಿದ್ದು, ಈ ಉದ್ದೇಶಗಳನ್ನು ಈ ಬ್ಯಾಂಕ್ ಸಾಧಿಸಿದೆ.

3) ಗ್ರಾಮೀಣ ಬ್ಯಾಂಕುಗಳು ತಮ್ಮ ಉದ್ದೇಶಿತ ಗುರಿಯಾದ ಸಣ್ಣ, ಸೀಮಾಂತ ರೈತರು, ಕೃಷಿ ಕಾರ್ಯಕರ್ಮ, ಕರಕುಶಲಕರ್ಮಿಗಳು, ಸಣ್ಣ ಉದ್ಯಮದಾರರು ಮುಂತಾದ ವರ್ಗದವರಿಗೆ ಸಾಲ ಸೌಲಭ್ಯವನ್ನು ಒದಗಿಸುವುದರ ಮೂಲಕ ತನ್ನ ಸಾಫ್ತಾಪನೆಯನ್ನು ಕಾಪಾಡಿಕೊಂಡಿದೆ.

4) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಹಣಕಾಸನ್ನು ಒದಗಿಸಿದರೂ ಅವುಗಳನ್ನು ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುವುದಿಲ್ಲ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಪರಾಮರ್ಶ:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಮಾಜದ ದುರುಳಿಗೆ ವರ್ಗದವರಿಗೆ ಸಾಂಸ್ಕೃತಿಕ ಸಾಲವನ್ನು ಒದಗಿಸುವುದರ ಮೂಲಕ ತಮ್ಮ ಉದ್ದೇಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಒಟ್ಟಾರೆ ಉದ್ದೇಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಒಟ್ಟಾರೆ ಸಾಲವನ್ನು ಹಿಂದಕ್ಕೆ ಸಂಗ್ರಹಿಸುವ ಸ್ಥಿತಿಯು ತೃಪ್ತಿಕರವಾಗಿರುವುದಿಲ್ಲ.

ಗ್ರಾಮೀಣ ಬ್ಯಾಂಕುಗಳು ಸಾಫ್ತಾಪನೆಗೊಂಡಾಗ ವಾಣಿಜ್ಯ ಬ್ಯಾಂಕುಗಳ ಕೆಲಸ ಕಾರ್ಯಗಳನ್ನು ಗ್ರಾಮೀಣ ಜನರಿಗೆ ಅವುಗಳ ಮೂಲಕ ಒದಗಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಈ ಬ್ಯಾಂಕಿಗೆ ಗ್ರಾಮೀಣ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿತ್ತು. 1991ರಲ್ಲಿ ನೇಮಕಗೊಂಡ ನರಸಿಂಹಪ್ರೊ ಸಮಿತಿಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕೆಲಸ ಕಾರ್ಯಗಳನ್ನು ಈ ಕೆಳಗಿನ ರೀತಿಯಲ್ಲಿ ಪರಾಮರ್ಶಿಸಿದೆ. ಈ ಬ್ಯಾಂಕುಗಳ ಸಾಫ್ತಾಪನೆಯ ಉದ್ದೇಶ ವಾಣಿಜ್ಯ ಬ್ಯಾಂಕುಗಳು ಒದಗಿಸುವ ಸೇವೆಗಳನ್ನು ಗ್ರಾಮೀಣ ಜನರಿಗೆ ಒದಗಿಸುವುದಾಗಿದೆ. ಈ ಸಮಿತಿಯ ಪ್ರಕಾರ ಮೂರು ಮೂಲಭೂತ ಸಮಸ್ಯೆಗಳು ಈ ಬ್ಯಾಂಕುಗಳಲ್ಲಿವೆ.

1) ಈ ಬ್ಯಾಂಕುಗಳ ವ್ಯವಹಾರದ ಮೇಲೆ ಹಲವು ನಿಯಂತ್ರಣಾಗಳಿರುವುದರಿಂದ ಅವುಗಳ ಸಂಪಾದನಾ (ಆದಾಯ) ಸಾಮರ್ಥ್ಯವು ಕಡಿಮೆಯಾಗಿದೆ.

2) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಉದ್ಯೋಗಿಗಳ ವೇತನ ಶ್ರೇಣಿಯು ಹೆಚ್ಚಿಗ್ಗೆ ಇತರ ವೇತನವು ವಾಣಿಜ್ಯ ಬ್ಯಾಂಕುಗಳ ಉದ್ಯೋಗಿಗಳ ವೇತನಕ್ಕೆ ಸಮನಾಗಿದೆ. ಇದರಿಂದಾಗಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಆಡಳಿತ ವೆಚ್ಚವು ಅಧಿಕವಾಗಿ ಇವುಗಳ ಶಾಖೆ ವಿಸ್ತರಣೆಯ ಪ್ರಮಾಣವು ಕಡಿಮೆಯಾಗುತ್ತಿದೆ.

3) ಪ್ರಾಯೋಜಕ ಬ್ಯಾಂಕುಗಳು ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮದೇ ಆದ ಶಾಖೆಯನ್ನು ಹೊಂದಿರುವುದರಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಆ ಪ್ರದೇಶದಲ್ಲಿ ದೊರಕುವ ತೇವಣಿಗಳ ಪ್ರಮಾಣವು ಕಡಿಮೆಯಾಗಿದ್ದು ಇವುಗಳ ನಿಯಂತ್ರಣ ಮತ್ತು ಆಡಳಿತ ವೆಚ್ಚವು ಅಧಿಕವಾಗುತ್ತಿದೆ.

ನರಸಿಂಹಮ್ ಸಮಿತಿಯ ಪ್ರಕಾರ ಪ್ರಾದೇಶಿಕ ಬ್ಯಾಂಕುಗಳನ್ನು ಅವುಗಳ ಸ್ಥಾಪನೆಗೊಂಡ ಉದ್ದೇಶಕ್ಕೆ ಚ್ಯಾರ್ಟ್ ಬಾರದಂತೆ ಅವುಗಳನ್ನು ಅಭಿವೃದ್ಧಿಗೊಳಿಸುವುದು ಸಮಸ್ಯೆಯಾಗಿದೆ. ಸರ್ಕಾರವು ವಾಣಿಜ್ಯ ಬ್ಯಾಂಕುಗಳ ಹಣಕಾಸು, ಸಂಘಟನೆ ಮತ್ತು ಸಹಾಯವನ್ನು ಕೊಡಬೇಕು. ಈ ರೀತಿಯ ಬ್ಯಾಂಕಿಂಗ್ ಸ್ಥಾಪನೆಯಲ್ಲಿ ಎರಡು ಮೂಲಭೂತ ಸಮಸ್ಯೆಗಳಿವೆ.

1) ವಾಣಿಜ್ಯ ಬ್ಯಾಂಕುಗಳ ವ್ಯವಹಾರದಲ್ಲಿ ಪ್ರೇಮೋಟಿಯು ಒಂದು ಮಹತ್ವದ ಅಂಶವಾಗಿದ್ದು, ಗ್ರಾಮೀಣ ಬ್ಯಾಂಕುಗಳು ಈ ದಿಕ್ಕಿಯಲ್ಲೇ ವ್ಯವಹಾರ ನಡೆಸುವಂತಾಗಬೇಕು.

2) ಗ್ರಾಮೀಣ ಭಾರತದಲ್ಲಿ ಸಾಲದ ಬೇಡಿಕೆ ಮತ್ತು ಮೂರ್ಕೆಗಳ ನಡುವೆ ಅಂತರವು ಅಧಿಕವಾಗಿದ್ದು ಈ ಅಂತರವನ್ನು ಹೋಗಲಾಡಿಸುವುದಕ್ಕೆ ಸ್ಪಳ್ಪ ಕಾಲಾವಕಾಶವು ಅಗತ್ಯವಾಗಿದೆ. ಅಲ್ಲಿಯವರೆಗೆ ಗ್ರಾಮೀಣ ಸಾಲದ ಅಗತ್ಯವನ್ನು ಮೂರ್ಕೆಸಬಲ್ಲ ಒಂದು ಸೂಕ್ತ ಬ್ಯಾಂಕಿನ ಸ್ಥಾಪನೆಯು ಅಗತ್ಯವಾಗಿದೆ.

ಈ ಎರಡೂ ಅಂಶಗಳನ್ನು ಪ್ರಮುಖವಾಗಿಟ್ಟುಕೊಂಡು, ನರಸಿಂಹಮ್ ಸಮಿತಿಯು ವಾಣಿಜ್ಯ ಬ್ಯಾಂಕುಗಳು ತಮ್ಮ ಗ್ರಾಮೀಣ ಶಾಖೆಗಳನ್ನು ಒಂದು ನಿರ್ದಿಷ್ಟ ಪ್ರದೇಶದ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಾಫಿಸಬೇಕು. ಈ ಬ್ಯಾಂಕುಗಳು ತಮ್ಮ ವ್ಯವಹಾರವನ್ನು ಸರಿಯಾಗಿ ನಡೆಸುವುದರೊಂದಿಗೆ ಅವುಗಳ ಮೇಲ್ಮೈಚಾರಣೆ ಮತ್ತು ನಿಯಂತ್ರಣದಲ್ಲಿ ಸಾಕಷ್ಟು ಪ್ರಗತಿಯಾಗಬೇಕು ಎನ್ನುವ ಶಿಫಾರಸ್ಸು ಮಾಡಿದೆ.

ನರಸಿಂಹಮ್ ಸಮಿತಿಯ ನಿರ್ದಿಷ್ಟ ಪ್ರದೇಶದಲ್ಲಿರುವ ಗ್ರಾಮೀಣ ಶಾಖೆಗಳಿಗೆ ಒಂದರೊಡನೆ ಇನ್ಸ್ಯೂಂದು ವಿಲೇನಗೊಳ್ಳುವ ಅವಕಾಶವಿರಬೇಕೆಂದು ಶಿಫಾರಸ್ಸು ಮಾಡಿದೆ. ಈ ರೀತಿ ವಿಲೇನಗೊಳ್ಳುವ ಬ್ಯಾಂಕುಗಳು ಅಧಿಕ ಪ್ರಮಾಣದ ತೇವಣಿ ಹೊಂದಿರುವ ಬ್ಯಾಂಕುಗಳೊಂದಿಗೆ ವಿಲೇನಗೊಳ್ಳಬೇಕು.

ಗ್ರಾಮೀಣ ಪ್ರದೇಶದಲ್ಲಿರುವ ವಾಣಿಜ್ಯ ಬ್ಯಾಂಕುಗಳ ಶಾಖೆಗಳನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ರೀತಿಯಲ್ಲಿ ನೋಡಿಕೊಳ್ಳಬೇಕು. ಮುಖ್ಯವಾಗಿ ಅವುಗಳ ನಗದು ಮತ್ತು ಶಾಸನಬದ್ದ ದ್ರವ್ಯತೆ ಹಾಗೂ ನಬಾಡನ ಮನರ್ಹ ಹಣಕಾಸು ಸೌಲಭ್ಯ ಇತ್ಯಾದಿಗಳಲ್ಲಿ ಕ್ರಾಂತಿ ಮತ್ತು ಸಣ್ಣ ಕ್ರಾಂತಿಗಳಿಗೆ ಒದಗಿಸುವ ಸಾಲದ ಮೇಲಿನ ರಿಯಾಯಿತಿಯನ್ನು ಹಂತ ಹಂತವಾಗಿ ತೆಗೆದುಹಾಕುವುದರೊಂದಿಗೆ ಆಡಳಿತ ವೆಚ್ಚವನ್ನು ಕಡಿಮೆ ಮಾಡಬೇಕು. ಇದರಿಂದಾಗಿ ಗ್ರಾಮೀಣ ಶಾಖೆಗಳು ಜನರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುವುದರೊಂದಿಗೆ ಅವುಗಳ ಲಾಭದಲ್ಲಿ ಹೆಚ್ಚಿಕೊಂಡು ಎನ್ನುವುದಾಗಿ ನರಸಿಂಹಮ್ ಸಮಿತಿಯು ಶಿಫಾರಸ್ಸು ಮಾಡಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ತಮ್ಮ ಹೆಸರಿನಲ್ಲಿ ಮುಂದುವರೆಯಲ್ಲಿಸಿದರೆ ಅವುಗಳಿಗೆ ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವುದಕ್ಕೆ ಅನುಮತಿ ನೀಡಬೇಕು. ಇವುಗಳ ಉದ್ದೇಶಿತ ವರ್ಗದವರಿಗೆ ಸಾಲವನ್ನು ಕೊಡುವುದರೊಂದಿಗೆ ಈ ಸಾಲದ ಮೇಲೆ ನಿಯಂತ್ರಣವಿರಬಾರದು. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಬಡ್ಡಿದರವು ವಾಣಿಜ್ಯ ಬ್ಯಾಂಕುಗಳ ಬಡ್ಡಿಯ ದರಕ್ಕೆ ಸಮಾನವಾಗಿರಬೇಕು. ನಬಾಡ್‌ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಹೆಚ್ಚಿನ ದರವನ್ನು ಸಂಗ್ರಹಿಸುವಂತೆ ಮಾಡುವುದರೊಂದಿಗೆ ಅವುಗಳ ನಗದು ಹಣದ ಪ್ರಮಾಣವನ್ನು ಹೆಚ್ಚಿಸಬೇಕು. ಇದರಿಂದಾಗಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಹಣಕಾಸಿನ ಸಾಮರ್ಥ್ಯವು ಉತ್ತಮಗೊಳಿಲ್ಲ ಸಾಧ್ಯವಾಗುವುದು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಖಿಸ್ತೇರ್ ಸಮಿತಿ:

ಡಾ.ಎ.ಎಂ. ಖಿಸ್ತೇರ್ ವರ ಅಧ್ಯಕ್ಷತೆಯ ಕೃಷಿ ಸಾಲ ಪರಾಮರ್ಶ ಸಮಿತಿಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಲೋಪಯೋಜನೆಗಳನ್ನು ಈ ಕೆಳಗಿನಂತೆ ಪರಿಶೀಲಿಸಿದೆ. ಇವುಗಳ ಉದ್ದೇಶ ನಿರ್ದಿಷ್ಟ ಗುಂಪಿನ ಜನರಿಗೆ ಸಾಲವನ್ನು ಒದಗಿಸುವುದಾಗಿದೆ. ಆದರೆ ಅವುಗಳು ಇತರರಿಗೆ ಸಾಲಕೊಡುವುದನ್ನು ನಿಯಂತ್ರಿಸಬಾರದು.

ಹೆಚ್ಚಿನ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಹೆಚ್ಚಿನ ನಷ್ಟಿಗಳಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ನಷ್ಟಿಗಳನ್ನು ಬರಿಸುವುದಕ್ಕಾಗಿ ಲೇವಣಿಯ ಸ್ಪ್ಲಾಫ್ ಭಾಗವನ್ನೂ ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ರೀತಿ ನಷ್ಟಿಗಳಲ್ಲಿರುವ ವಾರ್ಷಿಕ ಬ್ಯಾಂಕುಗಳನ್ನು ಮುಚ್ಚಬೇಕು ಎಂದು ಈ ಸಮಿತಿಯು ಅಭಿಪ್ರಾಯ ಪಡ್ಡಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ನಿರೀಕ್ಷಿತ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರಿಗೆ ಸೇವೆಯನ್ನು ಒದಗಿಸಲು ಸಾಧ್ಯವಾಗಿಲ್ಲ. ಖಿಸ್ತೇರ್ ಸಮಿತಿಯ ಪ್ರಕಾರ ಭವಿಷ್ಯದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಗ್ರಾಮೀಣ ಸಾಲದಲ್ಲಿ ಸಾಫ್ತ್ವನವಿಲ್ಲ. ಆದುದರಿಂದ ಅವುಗಳ ಪ್ರಾಯೋಜಕ ಬ್ಯಾಂಕುಗಳೊಂದಿಗೆ ವಿಲೇನಗೊಂಡು ಸೇವೆ ಸಲ್ಲಿಸುವುದು ಅಸತ್ಯ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮನರ್ ರಚನೆ:

ರಿಸರ್ವ್ ಬ್ಯಾಂಕ್ ಅಥ ಇಂಡಿಯಾವು ಎಂ.ಸಿ ಭಂಡಾರಿ ನೇತ್ಯತ್ವದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮನರ್ ರಚನೆಗಾಗಿ ಒಂದು ಸಮಿತಿಯನ್ನು ನೇಮಿಸಿದೆ. ಭಂಡಾರಿ ಸಮಿತಿಯು ಮಾಡಿದ ಹೆಚ್ಚಿನ ಶಿಫಾರಸ್ಸುಗಳನ್ನು ಕಾರ್ಯಾಚರಣೆಗೆ ತರಲಾಗಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಶೇರು ಬಂಡವಾಳವನ್ನು 75 ಲಕ್ಷ ರೂಪಾಯಿಗಳಿಂದ ಒಂದು ಕೊಟ್ಟಿ ರೂಪಾಯಿಗಳಿಗೆ ವಿಸ್ತರಿಸಲಾಗಿದೆ. ಪ್ರಾದೇಶಿಕ ಬ್ಯಾಂಕುಗಳ ಕಾರ್ಯಾಚರಣೆ, ಸೂಕ್ತ ಮಾರ್ಗದರ್ಶನವನ್ನು ನಬಾಡ್‌ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಕೆಳಗಿನ ಅಲ್ಲಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಹಾಕಿಕೊಟ್ಟಿದೆ.

- 1) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಅವುಗಳ ಸೇವಾಕ್ಷೇತ್ರದ ಮಿತಿಯಿಂದ ಮುಕ್ತಗೊಳಿಸಲಾಗಿದೆ.
 - 2) ಕೃಷಿ ಉತ್ಪನ್ನ ಕೇಂದ್ರಗಳಲ್ಲಿ, ಮಂಡಿ ಮುಂತಾದ ಪ್ರದೇಶಗಳಲ್ಲಿ ಗ್ರಾಮೀಣ ಬ್ಯಾಂಕುಗಳ ನಷ್ಟಾಯಕವಾದ ಶಾಖೆಗಳನ್ನು ಮನರ್ ಸಾಫ್ತ್ವಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
 - 3) ಉದ್ದೇಶಿತ ಗುಂಪುಗಳ ಮಿತಿಯನ್ನು ಶೇ.40ರಿಂದ ಶೇ.60ಕ್ಕೆ ಹೆಚ್ಚಿಸಲಾಗಿದೆ.
 - 4) ಈ ಬ್ಯಾಂಕುಗಳಿಗೆ ವಿಸ್ತರಣಾ ಕೌಂಟರ್‌ಗಳನ್ನು ಸಾಫ್ತ್ವಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
 - 5) ಉತ್ಪಾದನಾ ಕ್ಷೇತ್ರಗಳಲ್ಲದೆ ಅನುತ್ಪಾದಕ ಕ್ಷೇತ್ರಗಳಾದ ಬಹುಭಳಕೆಯ ಅನುಭೋಗಿ ಸರಕುಗಳ ಖರೀದಿಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಈಗ ಸಾಲ ಕೊಡುತ್ತಿದೆ.
 - 6) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಅವುಗಳ ಕಾರ್ಯಕ್ರಮವನ್ನು ವಿಸ್ತರಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
- ಈ ಮೇಲಿನ ಕ್ರಮಗಳಿಂದಾಗಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಸಾರ್ಕಾರಿ ಸುಧಾರಣೆಯಾಗಿದೆ. 2000–01ರಲ್ಲಿ 170 ಪ್ರಾದೇಶಿಕ ಬ್ಯಾಂಕುಗಳು 790 ಕೊಟ್ಟಿ ರೂಪಾಯಿಗಳ ಲಾಭ ಗಳಿಸಿದೆ. 2001–02ರಲ್ಲಿ 196 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನಿವ್ವಳ ಲಾಭವು 609 ಕೊಟ್ಟಿ ರೂಪಾಯಿಗಳಾಗಿದ್ದವು.

ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ (ಎನ್.ಆ.ಆರ್.ಎಸ್):

ಸಂಶೋಧನಾ ಸಂಸ್ಥೆಗಳ ಪಾತ್ರ:

ಕೃಷಿ ಸಂಶೋಧನಾ ಶಿಕ್ಷಣ: ಭಾರತವು ಕೃಷಿ ಪ್ರಧಾನ ದೇಶ. ದೇಶದ ಆರ್ಥಿಕ ಪ್ರಗತಿಯಲ್ಲಿ ಕೃಷಿಯ ಪಾತ್ರ ಪ್ರಮುಖವಾದುದು. ದೇಶದ ಜನಸಂಖ್ಯೆಯ ಹೆಚ್ಚಿನ ಭಾಗ ಕೃಷಿಯನ್ನಾಧರಿಸಿ ಬದುಕುತ್ತಿದ್ದಾರೆ. ಭೌಗೋಳಿಕ ಪರಿಸ್ಥಿತಿಗಳ ಕೃಷಿಗೆ ಮೂರಕವಾಗಿವೆ. ಹೀಗಿದ್ದರೂ ಭಾರತವು ಕೃಷಿಯಲ್ಲಿ ಹಿಂದುಳಿದೆ. ಯಾವುದೇ ಬೆಳೆಯನ್ನು

ತೆಗೆದುಕೊಂಡರೂ ಇಳುವರಿ ಕಡಿಮೆ. ಇದಕ್ಕೆ ಹಲವು ಕಾರಣಗಳಿವೆ. ಅಪುಗಳಲ್ಲಿ ಹಳೆ ಕೃಷಿ ವಿಧಾನವು ಒಂದಾಗಿದೆ. ಆಧುನಿಕ ಕೃಷಿ ವಿಧಾನವು ಪ್ರಚಲಿತವಾಗ ಬೇಕಾದಲ್ಲಿ ಕೃಷಿ ಶಿಕ್ಷಣ ಮತ್ತು ಸಂಶೋಧನಾ ಪ್ರಗತಿ ಅಗತ್ಯವಿದೆ. ಇತ್ತೀಚೆಗೆ ಭಾರತದಲ್ಲಿ ಅಂತಹ ಪ್ರಯತ್ನಗಳು ಸಾಗಿದ್ದು ಅದರಿಂದ ಸಾಕಷ್ಟು ಸಾಧನೆಗಳೂ ಆಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿಶೆಯಲ್ಲಿ ಹಲವು ಕ್ರಮಗಳನ್ನು ಹಮ್ಮಿಕೊಂಡಿವೆ. ಅದಕ್ಕಾಗಿ ಅನೇಕ ಕೃಷಿ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಗಳನ್ನು ಸಾಫ್ಟೀಸಲಾಗಿದೆ. ಕೃಷಿ, ಪಶುಸಂಗೊಂಡನೆ ಮತ್ತು ಏನುಗಾರಿಕೆಯಲ್ಲಿ ಸಂಶೋಧನೆ ಮತ್ತು ಶಿಕ್ಷಣ ಕಾರ್ಯಕ್ರಮಗಳನ್ನು ಸಂಯೋಜಿಸುವ ಹೊಣೆಗಾರಿಕೆಯು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಮತ್ತು ಕೃಷಿ ಸಚಿವಾಲಯಕ್ಕೆ (ಡಿಎಆರ್‌ಇ) ಸರ್ಕಾರದ ಬೆಂಬಲ, ಸೇವೆ ಮತ್ತು ಸಂಶೋಧನಾ ಮಂಡಳಿ (ಇಸಿಎಆರ್)ಗೆ ಸರ್ಕಾರದ ಬೆಂಬಲ ಸೇವೆ ಮತ್ತು ಸಂಬಂಧ ಕಲ್ಪಿಸುತ್ತದೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಮಟ್ಟದ ಒಂದು ಸ್ವಯಂ ಅಧಿಕಾರಿವ್ಯಾಳ್ತ್ಯಾಗಿ ಸಂಸ್ಥೆಯಾಗಿದ್ದು, ಅದು ಕೃಷಿ ಸಂಶೋಧನೆ, ಶಿಕ್ಷಣ ಮತ್ತು ಶಿಕ್ಷಣ ವಿಸ್ತರಣಾ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕಾರ್ಯಕ್ರಮಗಳನ್ನು ನಿರೂಪಿಸುತ್ತದೆ. ಇದು ಕೃಷಿಯಲ್ಲಿ ಸಂಶೋಧನೆ ಕೇಸೋಳ್ಟ್ವದರಲ್ಲಿ ನೇರವಾಗಿ ತೊಡಗಿರುತ್ತದೆ. ಆಹಾರದಲ್ಲಿ ಸ್ವಯಂ ಪರಿಮಾಣತೆಗಾಗಿ ಮಾರಕವಾದ ಕೃಷಿ ತಂತ್ರಜ್ಞಾನಗಳ ಮಾಹಿತಿ ಹಾಗೂ ವಿಮರ್ಶೆಗಳ ಅಭಿವೃದ್ಧಿಯಲ್ಲಿ ಈ ಮಂಡಳಿಯ ಪಾತ್ರವು ಮಹತ್ವದ್ದಾಗಿದೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಇಡೀ ವ್ಯವಸ್ಥೆಯಲ್ಲಿ 52 ಕೇಂದ್ರ ಸಂಶೋಧನಾ ಸಂಸ್ಥೆಗಳು, 32 ರಾಷ್ಟ್ರೀಯ ಸಂಶೋಧನಾ ಕೇಂದ್ರಗಳು, 12 ಯೋಜನಾ ನಿರ್ದೇಶನಾಲಯಗಳು ಮತ್ತು 91 ಅಧಿಕಾರಿ ಭಾರತ ಸಂಯೋಜನಾ ಸಂಶೋಧನಾ ಯೋಜನೆಗಳಿವೆ. ದೇಶದಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕೆ ಅಗತ್ಯವಾದ ಸೊಲಭ್ಯುಗಳನ್ನು ಮೂರ್ಕೆಸುವುದಕ್ಕಾಗಿ ‘ಕೇಂದ್ರ ಸಂಶೋಧನಾ ಸಂಸ್ಥೆಗಳನ್ನು ಸಾಫ್ಟೀಸಲಾಗಿದೆ. ಅವು ಯಾವುದಾದರೂ ಒಂದು ಅಧವಾ ಸರಕುಗಳ ಮೇಲೆ ಸಂಶೋಧನೆ ಮಾಡುತ್ತವೆ. ನಿರ್ದಿಷ್ಟವಾದ ಬೆಳೆ, ಪ್ರೌಢಿ ಅಧವಾ ಸರಕಿನಲ್ಲಿ ರಾಷ್ಟ್ರೀಯ ಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ಆದ್ಯ ಗಮನ ನೀಡುವುದಕ್ಕಾಗಿ ರಾಷ್ಟ್ರೀಯ ಸಂಶೋಧನಾ ಕೇಂದ್ರಗಳನ್ನು ಸಾಫ್ಟೀಸಲಾಗಿದೆ. ಭಾರತದ ವಿವಿಧ ಸ್ಥಳಗಳಲ್ಲಿ ಒಟ್ಟು 29 ವಿಶ್ವವಿದ್ಯಾನಿಲಯಗಳನ್ನು ಸಾಫ್ಟೀಸಲಾಗಿದೆ.

ದೇಶದಲ್ಲಿ ಕೃಷಿ ಶಿಕ್ಷಣ ವ್ಯವಸ್ಥೆ ಹನ್ಮೂಳೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪದವಿ ಪ್ರಧಾನ ಮಾಡುವ ಯೋಜನೆ ಹೊಂದಿದೆ. ಉದಾ: ಕೃಷಿ, ಕೃಷಿ ಎಂಜಿನಿಯರಿಂಗ್, ರೇಷ್ನ್ ಕೃಷಿ, ತೋಟಗಾರಿಕೆ ಇತ್ಯಾದಿ.

ಕೃಷಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೇಂದ್ರ ಸಂಶೋಧನಾ ಸಂಸ್ಥೆಗಳ ವಿವರ ಈ ಕೆಳಕಂಡಂತಹಿಂದಿರುತ್ತದೆ.

1) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಇಸಿಎಆರ್): ಇದು ಕೃಷಿ ಸಂಶೋಧನೆ, ಶಿಕ್ಷಣ ಮತ್ತು ಶಿಕ್ಷಣ ವಿಸ್ತರಣೆಯಲ್ಲಿ ದೇಶದ ಅತ್ಯಂತ ಶ್ರೇಷ್ಠ ರಾಷ್ಟ್ರೀಯ ಸಂಸ್ಥೆಯಾಗಿದೆ (ದೆಹಲಿ). ಈ ಸಂಸ್ಥೆಯ ಪ್ರಯತ್ನದ ಫಲವೇ ಹಸಿರು ಕ್ಷಾಂತಿ.

2) ಕೇಂದ್ರ ಹತ್ತಿ ಸಂಶೋಧನಾ ಸಂಸ್ಥೆ: ಇದು ನಾಗಪುರ (ಮಹಾರಾಷ್ಟ್ರ)ದಲ್ಲಿದೆ. ಈ ಸಂಸ್ಥೆಯ ಪ್ರಮುಖ ಉದ್ದೇಶಗಳೆಂದರೆ, ವಿವಿಧ ವಾಯುಗಳ ಪ್ರದೇಶಗಳ ಪರಿಸರಕ್ಕೆ ಅನುಗುಣವಾಗಿ ಹತ್ತಿ ಉತ್ಪಾದನೆ, ಉತ್ಪಾದನಾ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಸುಧಾರಿಸುವುದು.

3) ಕೇಂದ್ರ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ: ಇದು ಮುಂಬಯಿಯಲ್ಲಿದೆ. ಇದು ಹತ್ತಿಯ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ಕಾರ್ಯನಿರ್ವಹಿಸುತ್ತದೆ.

4) ಕೇಂದ್ರ ಭತ್ತ ಸಂಶೋಧನಾ ಸಂಸ್ಥೆ: ಇದು ಬರಿಸ್ನಾ ರಾಜ್ಯದ ಕಟಕನಲ್ಲಿದೆ. ಭತ್ತವು ಆದಶರ್ವ ಇಳುವರಿಯನ್ನು ಹೆಚ್ಚಿಸುವುದಕ್ಕೆ ಅಗತ್ಯವಾದಂತಹ ವಿಧಾನಗಳನ್ನು ಭತ್ತದ ಬೇಸಾಯದ ಎಲ್ಲ ಹಂತಗಳಲ್ಲಿ ಮೂಲಭೂತವಾದ ಅಂಶಗಳನ್ನು ಕುರಿತು ಸಂಶೋಧನೆ ನಡೆಸುವುದು ಈ ಸಂಸ್ಥೆಯ ಪ್ರಮುಖ ಗುರಿಯಾಗಿದೆ.

5) ಭಾರತೀಯ ಕೃಷಿ ಅಂಕ ಸಂಖ್ಯಾ ಸಂಶೋಧನಾ ಸಂಸ್ಥೆ: ಇದು ದೆಹಲಿಯಲ್ಲಿದೆ. ಇದರ ಮುಖ್ಯ ಉದ್ದೇಶಗಳಿಂದರೆ, ಕೃಷಿಗೆ ಸಂಬಂಧಿಸಿದ ಅಂಕ-ಅಂಶಗಳು ಮತ್ತು ಕೃಷಿಯಲ್ಲಿ ಗಣಕಯಂತ್ರ ಬಳಕೆಯ ಬಗ್ಗೆ ಸಂಶೋಧನೆ ಮತ್ತು ಶಿಕ್ಷಣ ತರಬೇತಿ ಏರ್ವಡಿಸುವುದು ಮತ್ತು ಪ್ರವರ್ತನೆಯನ್ನು ಹಾಗೂ ಇತರ ಸಂಸ್ಥೆಗಳ ಸಹಕಾರದೊಂದಿಗೆ ಕೃಷಿ ಅಂಕ-ಸಂಖ್ಯೆಗಳ ವ್ಯವಸ್ಥೆಯನ್ನು ಸದ್ಯಫಲವಾಗಿಸಲು ಮಾರ್ಗದರ್ಶನ ನೀಡುವುದು.

6) ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ: ಇದು ಉತ್ತರ ಪ್ರದೇಶದ ಕಾನ್ನರದಲ್ಲಿದೆ. ದ್ವಿದಳ ಧಾನ್ಯ ಬೆಲೆಗಳನ್ನು ಕುರಿತು ಮೂಲಭೂತವಾದ ಹಾಗೂ ಅನ್ವಯಿಕ ಸಂಶೋಧನೆ ನಡೆಸುವ ರಾಜ್ಯೀಯ ಮಟ್ಟದ ಕೇಂದ್ರವಾಗಿದೆ. ಉದಾ: ಕಡಲೆ, ಅವರೆ, ತೊಗರಿ, ಉದ್ದು, ಹೆಸರು ಇತ್ಯಾದಿ.

7) ಭಾರತೀಯ ಮಣ್ಣ ವಿಜ್ಞಾನ ಸಂಸ್ಥೆ: ಮಧ್ಯಪ್ರದೇಶದ ಭೂಪಾಲ್ನಲ್ಲಿದೆ. ಮಣ್ಣನ ಉತ್ಪಾದನಾ ಸಾಮರ್ಥ್ಯವನ್ನು ವ್ಯಾಧಿಸುವುದು ಮತ್ತು ಭಾರತೀಯ ಕೃಷಿಯ ರಾಪರೇಷನ್‌ನು ತೀವ್ರಗತಿಯಲ್ಲಿ ಬದಲಾಯಿಸುವ ಸದುದ್ದೇಶದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಅದು ಈ ಸಂಬಂಧಪಟ್ಟ ಸಂಶೋಧನೆಯನ್ನು ಮಾಡುತ್ತಿದೆ.

8) ಭಾರತೀಯ ಕಬ್ಬಿ ಸಂಶೋಧನಾ ಸಂಸ್ಥೆ: ಉತ್ತರ ಪ್ರದೇಶದ ಲಕ್ಷ್ಮೀದಲ್ಲಿದೆ. 1952ರಲ್ಲಿ ಸ್ಥಾಪನೆಗೊಂಡಿದೆ. ಇದು ಕಬ್ಬಿ ಬೇಸಾಯಕ್ಕೆ ಸಂಬಂಧಿಸಿದ ಮೂಲಾಧಾರಿತ ಮತ್ತು ಆಧುನಿಕ ತಂತ್ರಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತದೆ. ಜೊತೆಗೆ ದೇಶದ ವಿವಿಧ ರಾಜ್ಯಗಳೊಂದಿಗೆ ಕಬ್ಬಿನ ಬಗ್ಗೆ ಸಂಶೋಧನೆಗಳನ್ನು ಸಂಯೋಜಿಸುತ್ತದೆ.

ಭಾರತೀಯ ಕೃಷಿ ಸಂಶೋಧನಾ ಸಮಿತಿ: ಇದರ ಸ್ಥಾಪನೆಯಾದದ್ದು 1929ರಲ್ಲಿ. ಕೃಷಿ ಹಾಗೂ ಪಶುಸಂಗೊಂಡನಾ ಸಂಸ್ಥೆಯ ಉತ್ತೇಜನ ಮಾರ್ಗದರ್ಶಿಕೆ ಹಾಗೂ ಹೊಂದಾಣಿಕೆಗಾಗಿ ಅವಶ್ಯಕ ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಹಕಾರವನ್ನು ಅವ್ಯಾಹತವಾಗಿ ಮುಂದುವರೆಸಿಕೊಂಡು ಹೋಗುವುದು.

ಭಾರತೀಯ ವೈದ್ಯ ಸಂಶೋಧನಾ ಸಮಿತಿ (ಎಸಿಎಂಆರ್): ಸ್ಥಾಪನೆ 1911. ಪುನರ್ ನಾಮಕರಣ 1949. ನೀತಿ: ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ಲಭ್ಯವಿರುವ ಸೌಕರ್ಯಗಳ ಮಾರ್ಗ ಪ್ರಯೋಜನ ಪಡೆದು ಸಂಶೋಧನೆಗೆ ಉತ್ತೇಜನ ನೀಡುವುದು, ಹಾಗೂ ಅಧಿಕ ಸಂಪನ್ಮೂಲಗಳನ್ನು ಒದಗಿಸಿಕೊಡುವುದು.

ಮುಖ್ಯ ಕಾರ್ಯಗಳು:

- 1) ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ತುರ್ತು ಸಮಸ್ಯೆಗಳ ಉತ್ತರ ಕಂಡುಹಿಡಿಯುವ ಸಲುವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಂಶೋಧನೆಯ ಜವಾಬ್ದಾರಿ ಹೊರುವುದು.
 - 2) ನಿರ್ದಿಷ್ಟ ಕ್ಷೇತ್ರಗಳಲ್ಲಿ ವೈದ್ಯಕೀಯ ಸಂಶೋಧನೆಗೆ ಉತ್ತೇಜನ ನೀಡಲು ಹೊಸ ಸಂಸ್ಥೆಗಳಿಗೆ ಅವಕಾಶ ನೀಡುವುದು.
 - 3) ವಿಶೇಷವಾದ ಪ್ರದೇಶಗಳಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಬಿಡಿಸಲು ಈಗಿನ ಸಂಶೋಧನಾ ಸೌಲಭ್ಯಗಳನ್ನು ಬಲಪಡಿಸುವುದು.
 - 4) ಸದಸ್ಯತ್ವ ಹಾಗೂ ಸಂಶೋಧನಾ ಯೋಜನೆಗಳ ಮೂಲಕ ವೈದ್ಯಕೀಯ ಕಾಲೇಜಗಳ, ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸಗಾರರ ತರಬೇತಿ ಅವಕಾಶ ಒದಗಿಸುವಿಕೆ.
- ಕೃಷಿ ವಿಜ್ಞಾನ ಕೇಂದ್ರ, ಪರ್ವರ್ ನೆಟ್‌ವರ್ಕ್‌ನಿಂದ ಇಂಟರ್‌ನೆಟ್ ಸಂಪರ್ಕವನ್ನು ಹೊಂದಿದೆ. ಅಷ್ಟೇ ಅಲ್ಲದೆ, ಅದು ಕೃಷಿ ಸಂಶೋಧನಾ ಮಾಹಿತಿ ಮಾರ್ಪೇಕೆ ವ್ಯವಸ್ಥೆಯ (Agricultural research information system) ಒಂದು ವಿಭಾಗವನ್ನು ಸಹ ಹೊಂದಿದೆ. ಈ ವಿಭಾಗವನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ NATP ಯೋಜನೆಯ ಅಡಿಯಲ್ಲಿ ಸ್ಥಾಪಿಸಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ

ಸಂಶೋಧನಾ ಕೇಂದ್ರಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಿಂದ ಮಾಹಿತಿ ಪಡೆಯುವುದೇ ಈ ಯೋಜನೆಯ ಉದ್ದೇಶ. ಬಬಲೇಶ್ವರದಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಇಂಟರ್‌ನೇಟ್ ಜಾಲವನ್ನು ಹೊಂದಿದೆ. ಇದು ಎಲ್ಲಾ ಇಲಾಖೆಗಳು ಮತ್ತು SMS ಗಳಿಂದ ಜಾಲದೊಳಗಿರುವ ಎಲ್ಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದೆ. ಅಷ್ಟೇ ಅಲ್ಲದೆ, ಅದು ಎಲ್ಲ SMS ಗಳಿಗೂ ಸಂಪರ್ಕವನ್ನು ಕಲ್ಪಿಸಿಕೊಟ್ಟಿದೆ. ಇದು ಕೃಷಿ ವಿಸ್ತರಣಾ ಉದ್ದೇಶಕ್ಕಾಗಿ, ತನ್ನ ಪೂರ್ವಕೆ ವ್ಯವಸ್ಥೆಯಲ್ಲಿ ಮಾಹಿತಿ ಭಂಡಾರವನ್ನು ನಿರ್ಮಿಸುತ್ತಿಲ್ಲ ಇರುತ್ತದೆ. ಪರ್ವ ನೇಟ್‌ವರ್ಕ್‌ನಲ್ಲಿ ವೈರ್‌ಲೆಸ್ LAN ನೊಂದಿಗೆ ಸಂಪರ್ಕ ಪಡೆದಿರುವವರೆಲ್ಲಾಗೂ ಈ ಮಾಹಿತಿ ಲಭ್ಯವಾಗುತ್ತದೆ.

ದೊರೆಯುವ ಸೇವೆ:

ಬಬಲೇಶ್ವರದಲ್ಲಿರುವ ಕೃಷಿ ವಿಜ್ಞಾನ ಕೇಂದ್ರವು ಪ್ರಮುಖ ಪ್ರದೇಶದಲ್ಲಿರುವ ರೈತರಿಗೆ ಕೃಷಿರಂಗದಲ್ಲಿ ಮಾತ್ರವಲ್ಲದೆ ಸಂಬಂಧಪಟ್ಟ ಇತರ ಉದ್ದೇಶಗಳಲ್ಲಾ ಅನೇಕ ಬಗೆಯ ಸೇವೆಯನ್ನು ಒದಗಿಸಿದೆ. ಅದು ಒದಗಿಸುವಂತಹ ಸೇವೆಗಳನ್ನು ಕೆಳಗೆ ಹೊಡಲಾಗಿದೆ.

1) ತಾಂತ್ರಿಕ ಮಾಹಿತಿ: ಕೆವಿಕೆ ಹೋಮ್‌ ಪೇಜ್‌, ಇತ್ತೀಚಿನ ಸುದ್ದಿ, ಘಟನೆಗಳು, ಸುಧಾರಿತ ಬೇಸಾಯ ಪದ್ಧತಿಗಳಿಗೆ ಸಂಬಂಧಪಟ್ಟ ಅನೇಕ ತಾಂತ್ರಿಕ ವಿಷಯಗಳ ಬಗ್ಗೆ ಪ್ರಮಾಣಗಳು, ಆಜ್ಞೆಗಳು, ಧೋರಣೆಗಳು ಈ ಮಾಹಿತಿಯನ್ನೊಳಗೊಂಡ ಪೇಜ್‌ಗಳಿಗೆ ಸಂಪರ್ಕ ಒದಗಿಸುತ್ತದೆ.

2) ಇ-ಮೇಲ್ ಮತ್ತು ವಾಯ್‌ ಮೇಲ್: ಇಂಟರ್‌ನೇಟ್‌ನೊಂದಿಗೆ ಸಂಪರ್ಕ ಪಡೆದಿರುವ ದೂರ ದೂರದ ಗ್ರಾಮಗಳ ರೈತರಿಗೆ ತುಂಬ ಕೆವಿಕೆ ಉಪಯುಕ್ತ ಸೇವೆ ಒದಗಿಸುತ್ತಿದೆ. ಕೃಷಿ ವಿಜ್ಞಾನ ಕೇಂದ್ರವು ಸಲಹಾ ಸೇವೆಯನ್ನು ಸಹ ಒದಗಿಸುತ್ತಿದೆ. ಈ ಸಲಹೆಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳುತ್ತಿದ್ದಾರೆ. ರೈತರು ಯಾವುದೇ ಮಾಹಿತಿಯನ್ನು ಬಯಸಿದರೂ, ಅದನ್ನು ಎಲೆಕ್ಟ್ರಾನಿಕ್ ಮೇಲ್ ಮೂಲಕ, ಪಾಠದ ರೂಪದಲ್ಲಿ ಅಥವಾ ವಾಯ್‌ ಮೇಲ್ ಮೂಲಕ, ಧ್ವನಿ ರೂಪದಲ್ಲಿ ಅವರು ಪಡೆಯುತ್ತಾರೆ. ಹಲವಾರು ಬೆಳೆಗಳಿಗೆ ಸಂಬಂಧಿಸಿದಂತೆ, ಕೃಷಿ ಸ್ವಷ್ಟಿಕರಣವನ್ನು ಕೇಳಿ, ಸಮಜಾಯಿಷಿ ಪಡೆಯುತ್ತಾರೆ. ಹಲವಾರು ಬೆಳೆಗಳಿಗೆ ಸಂಬಂಧಿಸಿದಂತೆ, ಕೃಷಿ ವಿಜ್ಞಾನ ಕೇಂದ್ರ ಕ್ರೇಸೊಂಡಿರುವ ಕಾರ್ಯಕಲಾಪಗಳ ಬಗ್ಗೆ ಗ್ರಾಮದ ರೈತರು ಪ್ರಶ್ನೆಗಳನ್ನು ಮತ್ತು ಸ್ವಷ್ಟಿಕರಣವನ್ನು ಕೇಳಿ, ಕೆಡಿನಾಶಕಗಳ ಬಳಕೆ ಇಲ್ಲದೆಯೇ ಹೇಗೆ ನಿಯಂತ್ರಿಸಬಹುದು ಎಂಬುದು ಸಹ ಕೆವಿಕೆ ಕ್ರೇಸೊಂಡಿರುವ ಕಾರ್ಯಕಲಾಪಗಳಲ್ಲಿ ಸೇರಿರುತ್ತದೆ.

ಸಮಸ್ಯೆಗಳು:

1) ಈಗಿರುವ ಇಂಟರ್‌ನೇಟ್ ಸಂಪರ್ಕದಿಂದ ಯಾವುದೇ ವರ್ಗಬೇಧವಿಲ್ಲದೆ, ಮಾಹಿತಿ ಪಡೆಯುವ ಸಮಾನ ಅವಕಾಶ ಎಲ್ಲ ವರ್ಗಗಳಿಗೂ ಇರುತ್ತದೆ. ಆದರೂ ಈ ಅವಕಾಶ, ಸಂಪರ್ಕವಿರುವುದು VSNLನಿಂದ ದೊರೆಯುವ ಖಾತರಿ ಇರುತ್ತದೆ. ಆದರೂ ಮಾಹಿತಿ ವರ್ಗವನ್ನೆ ಮಾಡುವು ಅತಿ ಹೆಚ್ಚಾಗಿ BSNL(ಹಿಂದಿನ ಟೆಲಿ ಸಂಪರ್ಕ ಇಲಾಖೆ) ಒದಗಿಸುವ ಸೇವೆಯನ್ನೇ ಅವಲಂಬಿಸಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, ಎಕ್ಸೆಂಜ್‌ಗೆ ಎರಡು-ಮೂರು ಗ್ರಾಮಗಳಿಂದ ಒಂದೇ ಒಂದು ಲೈನ್ ಇರುತ್ತದೆ. ಇದರಿಂದ ಇಂಟರ್‌ನೇಟ್‌ನೊಡನೆ ನಿರಂತರವಾದ ಸಂಪರ್ಕ ಇಟ್ಟುಕೊಳ್ಳಲು ಅಡಚಣೆ ಉಂಟಾಗುತ್ತದೆ. ಇದರ ಪರಿಣಾಮವಾಗಿ ಗ್ರಾಮಗಳಲ್ಲಿ ಮಾಹಿತಿ ಪಡೆಯುವ ಅವಕಾಶಕ್ಕೂ ತೀವ್ರ ಧಕ್ಕೆ ಉಂಟಾಗುತ್ತದೆ. ಗ್ರಾಮಗಳಲ್ಲಿರುವ ಈ ದೊಡ್ಡ ಪ್ರತಿಬಂಧದಿಂದಾಗಿ, ರೈತನಿಗೆ ಮಾಹಿತಿ ಪಡೆಯಲು ಅತ್ಯಂತ ಸ್ವಲ್ಪ ಕಾಲಾವಕಾಶ ಮಾತ್ರ ದೊರೆಯುತ್ತದೆ. ಮಾಹಿತಿ ಪಡೆಯುವ ಅವಕಾಶದಿಂದ ವಂಚಿತನಾದಾಗ, ರೈತನು ಹುರುಪು-ಉತ್ಸಾಹಗಳನ್ನು ಕಳೆದುಕೊಳ್ಳುತ್ತಾನೆ.

2) ಬರ ಪ್ರದೇಶಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಿತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಿಗೆ ಸತತ ಸಂಪರ್ಕವನ್ನೊಳಗಿಸಲು ಸಾಧ್ಯವಾಗಿಲ್ಲ. ಹಾಗೆ ಮಾಡಲು ಕೆಲವು ಪರಿಮಿತಿಗಳಿವೆ. ಏಕೆಂದರೆ ನಗರ ಪ್ರದೇಶಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ವೆಬ್ ಸೇವೆಯನ್ನು ಒದಗಿಸುವವರು ಒಬ್ಬರೇ ಆಗಿರುತ್ತಾರೆ. ಉದಾಹರಣೆಗೆ,

ಮತ್ತ, ಅಹಮದಾಬಾದ್, ಶೋಲಾಪುರ ಮತ್ತು ಸತಾರಾ ಜಿಲ್ಲೆಗಳಲ್ಲಿರುವ ಬಳಕೆದಾರರು, ಒಂದೇ ವೆಚ್ಚ ಅನ್ನ ಅಂದರೆ ನೇಟ್‌ಇನ್ ಪಿಎಂಎಸ್‌ವಿಎಂಎಲ್‌ಎಸ್‌ ಪಿಎಂಎಸ್‌ವಿಎಂಎಲ್‌ಎಸ್‌ ಅನ್ನೇ ಉಪಯೋಗಿಸಿಕೊಳ್ಳುತ್ತಾರೆ. ಇದರಿಂದ ಮಾಹಿತಿಯನ್ನು ಶೀಘ್ರ ಗತಿಯಲ್ಲಿ ಸಾಧ್ಯವಾಗುತ್ತಿಲ್ಲ. ಏಕೆಂದರೆ ಆಗ ಇಂಟರ್‌ನೇಟ್ ಸೇವೆಯ ವೇಗ ಕಡಿಮೆಯಾಗುತ್ತದೆ.

3) ಇಂಟರ್‌ನೇಟ್ ಮತ್ತು ನೇಟ್‌ವರ್ಕೆಂಗ್‌ಗೆ ಕಂಪ್ಯೂಟರ್ ಬಳಕೆ ಎಷ್ಟು ಅಗತ್ಯವೆಂಬುದು ಎಲ್ಲಾರಿಗೂ ತಿಳಿದ ವಿಷಯವೇ ಆಗಿದೆ. ಕಂಪ್ಯೂಟರ್ ರೈತರಿಗೆ ಮಾತ್ರವಲ್ಲದೆ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾರಿಗೂ ಬಹಳ ಅಗತ್ಯ. ಆದ್ದರಿಂದಲೇ ಅವರುಗಳಿಗೆ ಕಂಪ್ಯೂಟರ್ ಬಳಕೆ, ನಿರ್ವಹಣೆ ಮತ್ತು ನೇಟ್‌ವರ್ಕೆಂಗ್ ಬಗ್ಗೆ ಸೂಕ್ತ ಜ್ಞಾನವನ್ನು ದೊರಕಿಸಿ ಕೊಡಲಾಗಿದೆ. ಗ್ರಾಮಗಳೊಂದಿಗೆ ಸಂಪರ್ಕವಿಟ್ಟುಕೊಂಡಿರುವ ವಿಸ್ತರಣಾ ಸಿಬ್ಬಂದಿಯ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಗಮನ ಕೊಡಬೇಕು. ಅದೂ ಅಲ್ಲದೆ, ಕಂಪ್ಯೂಟರ್ ಅನ್ನು ಹೇಗೆ ಉಪಯೋಗಿಸಬೇಕು ಎಂಬುದರ ಪರಿಜ್ಞಾನ ಹಳ್ಳಿಗರಿಗಿಲ್ಲ. ಇದು ಗಮನಿಸಬೇಕಾದ ಮತ್ತೊಂದು ಅಂಶ. ಆದ್ದರಿಂದ ಕಂಪ್ಯೂಟರ್ ಅನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಹಳ್ಳಿಗರಲ್ಲಿ ಸೂಕ್ತ ಅರಿವು ಮೂಡಿಸಬೇಕು. ಈ ಉದ್ದೇಶಕ್ಕಾಗಿ ಅವರಿಗೆ ತರಬೇತಿ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಬೇಕು. ಕೃಷಿರಂಗದಲ್ಲಿ ಕಂಪ್ಯೂಟರ್ ಅನ್ನು ಹೇಗೆ ವ್ಯಾಪಕವಾಗಿ ಉಪಯೋಗಿಸಿಕೊಳ್ಳಬಹುದೆಂಬುದಕ್ಕೆ ತರಬೇತಿ ಕಾರ್ಯಕ್ರಮದಲ್ಲಿ ಆಧ್ಯತ್ಮ ನೀಡಬೇಕು.

4) ರೈತರಿಗೆ ಮಾರುಕಟ್ಟಿಗೆ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸಬೇಕು. ಇದು ರೈತರಿಗೆ ಅಗತ್ಯವಾಗಿರುವ ಅತಿ ಮುಖ್ಯ ಸೇವೆ. ಆದರೂ ರಾಜ್ಯ ಕೃಷಿ ಮಾರುಕಟ್ಟಿ ಮಂಡಳಿ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಂಡಳಿ ತಮ್ಮ ಬಳಿಯಿರುವ ಮಾರುಕಟ್ಟಿ ಮಾಹಿತಿಯನ್ನು, ಸಾರ್ವಜನಿಕರ ಸೇವೆಗಾಗಿ ಒದಗಿಸುತ್ತಿಲ್ಲ.

5) ಮಾಹಿತಿಯ ಒಂದು ದೊಡ್ಡ ಭಂಡಾರವಾಗಿದೆ ಇಂಟರ್‌ನೇಟ್. ಸುಸಂಗತವಾದ ಎಲ್ಲ ಮಾಹಿತಿಯನ್ನು ಯಾವುದೇ ಸಮುದಾಯದಲ್ಲಾಗಲಿ ಪಡೆಯಲು ಇದೊಂದು ಪ್ರಬುಲ ಮಾಧ್ಯಮ. ಆದರೂ ಇಂಟರ್‌ನೇಟ್‌ನಲ್ಲಿ ದೊರೆಯುವ ಮಾಹಿತಿ ಇಂಗ್ಲೀಷ್‌ನಲ್ಲಿರುತ್ತದೆ. ರೈತರಿಗೆ ಒದಗಿಸುವ ಮುನ್ನ, ಮಾಹಿತಿಯನ್ನು ಆಯಾ ಪ್ರಾದೇಶಿಕ ಭಾಷೆಗೆ ಅನುವಾದಿಸಬೇಕಾಗುತ್ತದೆ.

6) ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಇಂಟರ್‌ನೇಟ್‌ನಲ್ಲಿ ತಮ್ಮದೇ ಆದ ವೆಚ್ಚೆಗಳನ್ನು ಹೊಂದಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ವೆಚ್ಚೆಗಳು ಅಲ್ಲದೆ, ತಮ್ಮದೇ ಆದ ವೆಚ್ಚೆಗಳನ್ನು ಹೊಂದಿರುವ 21 ಐಸಿಆರ್ ಸಂಸ್ಥೆಗಳಿವೆ. ರೈತರು ಮತ್ತು ವಿಸ್ತರಣಾ ವಿಜ್ಞಾನಿಗಳಿಗೆ ಈ ವೆಚ್ಚೆಗಳಿಂದ ತುಂಬ ಪ್ರಯೋಜನವಾಗುತ್ತದೆ.

ಸದಾವರ್ಕಾಶಗಳು:

ರೈತರಿಗೆ ಅತಿ ಮಹತ್ವದ ಮಾಹಿತಿಯನ್ನು ಒದಗಿಸುವಲ್ಲಿ ಇಂಟರ್‌ನೇಟ್ ಕಾರ್ಯ ವ್ಯವಸ್ಥೆ ಬಹಳ ಸಹಾಯ ಮಾಡಿದೆ. ಹಳ್ಳಿಗಳ ನಡುವೆ ಸಂಪರ್ಕವಿರುವ ಕಾರಣ, ರೈತರು, ಗ್ರಾಮೀಣ ಯುವಕರು, ಹಳ್ಳಿಯ ಹೆಂಗಸರು ಮತ್ತು ಇತರ ವಿಸ್ತರಣಾ ವಿಜ್ಞಾನಿಗಳು, ತಮ್ಮ ಬಳಕೆಗಾಗಿ ಕೃಷಿ ವಿಜ್ಞಾನ ಕೇಂದ್ರ ಸಂಗ್ರಹಿಸಲ್ಪಟ್ಟಿರುವ ಸುಸಂಗತ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

1) ನಗರವಾಸಿಗಳು ವಾಣಿಜೋದ್ದೇಶಗಳಿಗಾಗಿ, ಇಂಟರ್‌ನೇಟ್‌ನ್ನು ಯಶಸ್ವಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿರುವ ಯುವ ಜನರು ಕೂಡಾ ಇಂಟರ್‌ನೇಟ್‌ನ ನೆರವಿನಿಂದ ಇಂತಹದೇ ಉದ್ದಮಗಳನ್ನು ಆರಂಭಿಸುವುದು.

2) ವಿಡಿಯೋ ಕಾನ್ಫರೆನ್ಸ್ ಮೂಲಕ, ಕೃಷಿ ಪರಿಣತರೊಂದಿಗೆ ಸಂಭಾಷಣೆ ನಡೆಸುವುದು. ಅವರ ಸಲಹೆಯ ಪ್ರಕಾರ ಕೂಡಲೇ ರೈತರು ಕಾರ್ಯ ಪ್ರವೃತ್ತಿರಾಗಬಹುದು.

3) ದೇಶದ ಹಾಗೂ ರಾಜ್ಯದ ವಿವಿಧ ಮಾರುಕಟ್ಟಿಗಳ ಬಗ್ಗೆ ಪ್ರತ್ಯೇಕ ಮತ್ತು ಆನೋಲೈನ್ ಮಾಹಿತಿ ನೀಡುವಂತಹ ಸೌಲಭ್ಯ ಆಗಿಲ್ಲ. ಈ ಕಾರಣದಿಂದ ರೈತ ಬಾಂಧವರಿಗೆ ಅವರು ನಿರೀಕ್ಷಿಸಿರುವವು ಸೇವೆಯನ್ನು ಒದಗಿಸಲು ಸಾಧ್ಯವಿಲ್ಲವಾಗಿದೆ. ಮಾರುಕಟ್ಟಿಗೆ ಸಂಬಂಧಿಸಿದ ತಾಜಾ ಸಮಾಚಾರ ಮತ್ತು ಪರಿಷ್ಕತ ಮಾಹಿತಿಯನ್ನು ಒಹಿರಂಗವಾಗಿ ಒದಗಿಸಬೇಕಾಗುತ್ತದೆ. ವಿಸ್ತರಣಾ ಕಾರ್ಯದಲ್ಲಿ ನಿರತವಾಗಿರುವ ಏಜೆನ್ಸಿಗಳು ಅದರಲ್ಲೂ ಮುಖ್ಯವಾಗಿ ರಾಜ್ಯದ ಕೃಷಿ ಇಲಾಖೆ, ರಾಜ್ಯ ಕೃಷಿ ವಿಶ್ವ ವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಮಾರುಕಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ಒದಗಿಸುವ ಸದವಕಾಶಗಳನ್ನು ಉಪಯೋಗಿಸಿಕೊಳ್ಳಬಹುದು.

4) ದೂರ ದೂರದ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ರೈತರ ಸ್ವಸ್ವಹಾಯ ತಂಡಗಳು ಇಂಟರ್ನೇಟ್‌ನಲ್ಲಿರುವ ಚರ್ಚಾ ವೇದಿಕೆಯ ಸಹಾಯ ಪಡೆಯಬಹುದು.

ಭಾರತದಲ್ಲಿ ಕೃಷಿಕರ ಕಲ್ಯಾಣ ಕಾರ್ಯಕ್ರಮಗಳು:

ಬೇರೆಯವರ ಹೊಲಗದ್ದೆಗಳಲ್ಲಿ ಕೂಲಿಗಾಗಿ ದುಡಿಯುವ ಕಾರ್ಮಿಕರನ್ನು ಕೃಷಿ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಕೃಷಿ ಕಾರ್ಮಿಕರಲ್ಲಿ ಭೂರಹಿತ ಕೃಷಿ ಕಾರ್ಮಿಕರು ಮತ್ತು ಅತಿ ಸಣ್ಣ ಭೂ ಹಿಡುವಳಿ ಇರುವ ಕಾರ್ಮಿಕರು ಎಂಬ ಎರಡು ವರ್ಗಗಳಿವೆ. ಭೂರಹಿತ ಕೃಷಿ ಕಾರ್ಮಿಕರು ಬೇರೆ ಯಾವುದೇ ಆದಾಯದ ಮೂಲಗಳು ಇಲ್ಲದಿರುವುದರಿಂದ ಅವರು ಕೂಲಿಗಾಗಿ ಸದಾ ಬೇರೆಯವರ ಭೂಮಿಯಲ್ಲಿ ದುಡಿಯುತ್ತಾರೆ. ಆದರೆ ಅತಿ ಸಣ್ಣ ಭೂ ಹಿಡುವಳಿ ಹೊಂದಿರುವ ರೈತರು ತಮ್ಮ ಭೂಮಿಯಿಂದ ಬರುವ ಆದಾಯ ಜೀವನ ಸಾಗಿಸಲು ಅಸಾಧ್ಯವಾದ್ದರಿಂದ ತಮ್ಮ ಬಿಡುವಿನ ವೇಳೆಯಲ್ಲಿ ಬೇರೆಯವರ ಭೂಮಿಯಲ್ಲಿ ಕೂಲಿಗಾಗಿ ದುಡಿಯುತ್ತಾರೆ.

ಮೊದಲ ಕೃಷಿ ಕಾರ್ಮಿಕರ ಸಮೀಕ್ಷೆ ಸಮಿತಿ ಭಾರತದಲ್ಲಿದ್ದ ಕೃಷಿ ಕಾರ್ಮಿಕರನ್ನು 1) ಹೊಂದಿಕೊಂಡ ಕಾರ್ಮಿಕರು 2) ಸಾಂದರ್ಭಿಕ ಕಾರ್ಮಿಕರು ಎಂದು ಎರಡು ವರ್ಗಗಳಾಗಿ ವಿಂಗಡಿಸಿತು. ಹೊಂದಿಕೊಂಡ ಕೃಷಿ ಕಾರ್ಮಿಕರು ಸಾಮಾನ್ಯವಾಗಿ ಯಾವುದೋ ಮೌಶಿಕ ಅಥವಾ ಲಿವಿತ ಒಪ್ಪಂದದ ಆಧಾರದ ಮೇಲೆ ಒಬ್ಬ ರೈತನ ಕುಟುಂಬಕ್ಕೆ ಹೊಂದಿಕೊಂಡಿರುತ್ತಾರೆ. ಹಾಗೂ ಅವರು ಖಾಯಂ ಸ್ವರೂಪದ ಕೃಷಿ ಕಾರ್ಮಿಕರಾಗಿದ್ದ ಉದ್ದೇಶಗ ಪಡೆಯುತ್ತಾರೆ. ಹಾಗೂ ಅವರು ಬೇರೆಯವರ ಹೊಲದಲ್ಲಿ ಕೆಲಸ ಮಾಡುವಂತಿರುವುದಿಲ್ಲ. ಅಲ್ಲದೆ ಅವರು ಸಾಮಾನ್ಯವಾಗಿ ದೀರ್ಘಕಾಲದ ಕೆಲಸ ಮಾಡಬೇಕಾಗುತ್ತದೆ.

ಕೃಷಿ ಕಾರ್ಮಿಕರ ಲಕ್ಷಣಗಳು:

- 1) ಕೃಷಿ ಕಾರ್ಮಿಕರು ಸಂಘಟಿತರಾಗಿಲ್ಲ.
- 2) ಕೃಷಿ ಕಾರ್ಮಿಕರು ಅನಕ್ಕರಸ್ಥರೂ, ಅಜಾನ್ನಿಗಳೂ, ಅಸಂಪ್ರದಾಯವಾದಿಗಳು ಆಗಿದ್ದಾರೆ.
- 3) ಅವರು ಅಷ್ಟೋಂದು ನಿಮ್ಮಿಂದಲ್ಲಿ.
- 4) ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ತುಂಬಾ ಕೆಳಮಟ್ಟದಲ್ಲಿದ್ದು ಅವರು ಪಡೆಯುವ ಕೂಲಿ ಕಡಿಮೆಯಿರುತ್ತದೆ.

ಕೃಷಿ ಕಾರ್ಮಿಕರ ಸಮಸ್ಯೆಗಳು:

ಭಾರತದಲ್ಲಿ ಕೃಷಿ ಕಾರ್ಮಿಕರು ತುಂಬಾ ಉಪೇಕ್ಷಿತ ವರ್ಗವಾಗಿದೆ. ಅವರಷ್ಟು ಶೋಷಣೆಗೆ ಒಳಗಾದ ವರ್ಗ ಇನ್ನೊಂದಿಲ್ಲ. ಅವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಈ ಕೆಳಕಂಡಂತಹಿವೆ.

- 1) ಹೆಚ್ಚು ದುಡಿಮೆ ಮತ್ತು ಕಡಿಮೆ ಕೂಲಿ
- 2) ವ್ಯಾಪಕ ಬಡತನ ಮತ್ತು ನಿಕ್ಷೇಪ ಜೀವನಮಟ್ಟ
- 3) ಕರಿಣ ಶ್ರಮ ಮತ್ತು ನಿಕ್ಷೇಪ ಕೆಲಸದ ಪರಿಸ್ಥಿತಿಗಳು
- 4) ನಿಕ್ಷೇಪ ಸಾಮಾಜಿಕ ಸ್ಥಾನಮಾನ
- 5) ಅಧಿಕ ಇರುಭಾರ ಮತ್ತು ಶೋಷಣೆ
- 6) ಅನಕ್ಕರೆತೆ ಮತ್ತು ಅಜ್ಞಾನ
- 7) ಕೆಟ್ಟ ಹವ್ಯಾಸಗಳು
- 8) ಅಸಂಘಟಿತ ಸಮುದಾಯ ಮತ್ತು ಅರೆ ಉದ್ಯೋಗ
- 9) ಜೀತ ಪದ್ಧತಿಯ ಅಸ್ತಿತ್ವ ಮತ್ತು ಚಲನೆ ರಹಿತತೆ

ಕೃಷಿ ಕಾರ್ಮಿಕರ ಸ್ಥಿತಿಗೆ ಸುಧಾರಿಸಲು ಸರ್ಕಾರ ಕ್ರಿಯೋಂಡಿರುವ ಕ್ರಮಗಳು:

ಭಾರತದಲ್ಲಿ ಕೃಷಿ ಕಾರ್ಮಿಕರ ಅಧಿಕ ಪರಿಸ್ಥಿತಿ ತುಂಬಾ ಹೀನಾಯವಾಗಿರುವುದರಿಂದ ಅವರ ಸ್ಥಿತಿಗಳನ್ನು ಸುಧಾರಿಸಲು ಸರ್ಕಾರ ಅನೇಕ ಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಮುಖ್ಯವಾದವುಗಳು ಕೆಳಗಿನಂತಹಿವೆ.

- 1) ಕನಿಷ್ಠ ಕೂಲಿ ಕಾಯಿದೆ: ಕನಿಷ್ಠ ಕೂಲಿ ಕಾಯಿದೆಯನ್ನು 1948ರಲ್ಲೇ ಜಾರಿಗೊಳಿಸಲಾಯಿತು. ಇಂದು ಅನೇಕ ರಾಜ್ಯ ಸರ್ಕಾರಗಳು ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿಗೊಳಿಸಿವೆ. ಆದರೆ ಇದರ ಅನುಷ್ಠಾನದಲ್ಲಿ ಅನೇಕ ತೋಂದರೆಗಳಿವೆ.
- 2) ಜೀತ ಪದ್ಧತಿಯ ನಿರ್ಮಾರ್ಶನ: ಜೀತಪದ್ಧತಿಯ ನಿರ್ಮಾರ್ಶನಕ್ಕಾಗಿ 1976ರಲ್ಲಿ ಜೀತ ವಿಮುಕ್ತ ಶಾಸನವನ್ನು ಜಾರಿಗೊಳಿಸಲಾಯಿತು. ಈ ಕಾಯಿದೆಯನ್ನು 1993ರವರೆಗೆ ಸುಮಾರು 2,51,424 ಜೀತ ಕಾರ್ಮಿಕರನ್ನು ವಿಮುಕ್ತಗೊಳಿಸಿ ಮರುವಸತಿ ಕಲ್ಪಿಸಲಾಗಿದೆ. ಆದರೂ ಸಹ ಇನ್ನೂ ಜೀತಪದ್ಧತಿ ಅನೇಕ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವುದು ಕಂಡುಬಂದಿದೆ.
- 3) ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂಮಿ ಹಂಚಿಕೆ: ಕೃಷಿ ಕಾರ್ಮಿಕರ ಅಧಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಸರ್ಕಾರ ಭೂರಹಿತ ಕೃಷಿ ಕಾರ್ಮಿಕರಿಗೆ ಕೃಷಿ ಭೂಮಿ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದುವರೆಗೆ ಸುಮಾರು 70 ಲಕ್ಷ ಹೆಕ್ಟೇರು ಭೂಮಿಯನ್ನು ವಿತರಿಸಲಾಗಿದೆ.
- 4) ನಿರ್ವೇಶನ ಸೌಲಭ್ಯ: ಅನೇಕ ರಾಜ್ಯಗಳಲ್ಲಿ ಕೃಷಿ ಕಾರ್ಮಿಕರಿಗೆ ನಿರ್ವೇಶನಗಳನ್ನು ನಿರ್ವೇಶನ ನೀಡಿಕೆ ಮತ್ತು ಕಟ್ಟಡ ನಿರ್ಮಾರ್ಶನ ಸಹಾಯ ಸೌಲಭ್ಯವನ್ನು ಕನಿಷ್ಠಾವಶ್ಯಕತೆ ಕಾರ್ಯಕ್ರಮದ ಒಂದು ಅಂಗವಾಗಿ ಪರಿಗಣಿಸಲಾಗಿದೆ. ಈ ಕಾರ್ಯಕ್ರಮ ಸುಮಾರು 3.5 ಮುಲಿಯನ್ ಕುಟುಂಬಗಳಿಗೆ ಅನುಕೂಲವಾಗಬಹುದೆಂದು ನಿರೀಕ್ಷಿಸಲಾಗಿದೆ.
- 5) ಉದ್ಯೋಗ ಯೋಜನೆಗಳು: ವಿವಿಧ ಪಂಚವಾರ್ಷಿಕ ಯೋಜನೆಗಳಾವಧಿಯಲ್ಲಿ ಅನೇಕ ಉದ್ಯೋಗ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಗ್ರಾಮೀಣ ಕೆಲಸ ಕಾರ್ಯಕ್ರಮ, ಉದ್ಯೋಗ ಭರವಸೆ ಯೋಜನೆ, ಕೂಲಿಗಾಗಿ ಕಾಳ ಯೋಜನೆ, ಜವಾಹರ್ ರೋ ಯೋಜನಾ ಯೋಜನೆಯಿಡಿ 3,497 ಮುಲಿಯನ್ ಮಾನವ ದಿನಗಳ ಉದ್ಯೋಗ ನೀಡಲಾಯಿತು. ಇತ್ತೀಚಿನ ದಿನಗಳಲ್ಲಿ ಕೆಲ ಉದ್ಯೋಗ ಯೋಜನೆಗಳನ್ನು ಪರಿಷ್ಕರಿಸಿ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.

6) ವಿಶೇಷ ಅಭಿವೃದ್ಧಿ ಯೋಜನೆಗಳು: ಸಣ್ಣ ರೈತರು ಅಭಿವೃದ್ಧಿ ಸಂಸ್ಥೆ (SFDA), ಅತೀ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿ ಸಂಸ್ಥೆ (MFAL), ಬರಪ್ರದೇಶ ಯೋಜನೆ (DPAP) ಮುಂತಾದ ವಿಶೇಷ ಅಭಿವೃದ್ಧಿ ಯೋಜನೆಗಳು ಜಾರಿಗೆ ತಂದು ಸರ್ಕಾರ ಕೃಷಿ ಕಾರ್ಮಿಕರ, ಸಣ್ಣ ಹಿಡುವಳಿದಾರರ ಸ್ಥಿಗಳನ್ನು ಸುಧಾರಿಸಲು ಪ್ರಯತ್ನಿಸಿದೆ.

7) ಸಣ್ಣ ಮತ್ತು ಗೃಹ ಕೈಗಳ ಅಭಿವೃದ್ಧಿ: ಸಣ್ಣ ಮತ್ತು ಗೃಹ ಕೈಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಸರ್ಕಾರ ಕೃಷಿ ಕಾರ್ಮಿಕರ ಸ್ಥಿಗಳನ್ನು ಪರೋಕ್ಷವಾಗಿ ಸುಧಾರಿಸಲು ಯತ್ನಿಸುತ್ತಿದೆ. ಹೀಗೆ ಸರ್ಕಾರ ಅನೇಕ ಕಾರ್ಯಕ್ರಮಗಳ ಮೂಲಕ ಕೃಷಿ ಕಾರ್ಮಿಕರ ಸ್ಥಿಗಳನ್ನು ಸುಧಾರಿಸಲು ಪ್ರಯತ್ನಿಸಿದೆ. ಆದರೂ ಸಹ ಕೃಷಿ ಕಾರ್ಮಿಕರು ಇನ್ನೂ ಈ ಹಿಂದಿನ ಪರಿಸ್ಥಿತಿಯಿಂದ ಹೊರಬಂದತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇನ್ನೂ ಹೆಚ್ಚು ವಸ್ತುನಿಷ್ಟವಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಯತ್ನಿಸಬೇಕಿದೆ. ಕೃಷಿ ಕಾರ್ಮಿಕರ ದುಸ್ಥಿತಿಯ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಸಮಸ್ಯೆಗಳನ್ನು ಒಗ್ಗೆಹರಿಸಲು ಸರ್ಕಾರ ಈ ಮುಂದಿನ ಕ್ರಮಗಳ ಒಗ್ಗೆ ಚಿಂತಿಸಬೇಕಿದೆ.

- 1) ಶಾಸನ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.
- 2) ಕೃಷಿ ಕಾರ್ಮಿಕರ ಶಕ್ತಿಯನ್ನು ಹೆಚ್ಚಿಸುವುದು.
- 3) ಭೂಸುಧಾರಣಾ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ.
- 4) ಬದಲಿ ಉದ್ಯೋಗ ಮೂಲಗಳನ್ನು ಒದಗಿಸುವುದು.
- 5) ಕೆಲಸದ ವಾತಾವರಣವನ್ನು ಸುಧಾರಿಸುವುದು.
- 6) ಸಾರ್ವಜನಿಕ ಕಾರ್ಮಿಕ ಕಾರ್ಯಗಳ ಅನುಷ್ಠಾನ.
- 7) ಜೀವನಮಟ್ಟಿವನ್ನು ಸುಧಾರಿಸಲು ಕ್ರಮಕೈಗೊಳ್ಳುವುದು.
- 8) ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವುದು ಇತ್ಯಾದಿ.

ಕೃಷಿ ಜಮೀನು ಮಹಿಳೆಯ ಅಭಿವೃದ್ಧಿ ಕಾರ್ಯಕ್ರಮಗಳು:

ಭೂ ಸುಧಾರಣೆ ಮತ್ತು ಮಹಿಳೆ: ಭಾರತದಾದ್ಯಂತ ನೋಡಿದಾಗ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಜೀವನಕ್ಕಾಗಿ ಭೂ ಸಾಗುವಳಿಯನ್ನು ಅವಲಂಬಿಸಿರುವುದು ಕಾಣಬಂತುತ್ತದೆ. ಕೆಳೆದ 25 ವರ್ಷಗಳಿಂದ ಈಚೆಗೆ ನೋಡಿದಾಗ ಪುರುಷರು ಕೃಷಿಯನ್ನು ಬಿಟ್ಟು ಇತರ ಕೆಲಸಗಳಿಗೆ ಇಂದಿದ್ದರೆ ಮಹಿಳೆಯರು ಇನ್ನೂ ಕೃಷಿಯನ್ನು ಆದರಿಸಿದ್ದಾರೆ. ಭಾರತದಲ್ಲಿ ಪುರುಷ ಕಾರ್ಮಿಕರು ಶೇ.58ರಷ್ಟು ಕೃಷಿ ಕ್ಷೇತ್ರದಲ್ಲಿದ್ದರೆ, ಶೇ.78ರಷ್ಟು ಮಹಿಳಾ ಕಾರ್ಮಿಕರಿದ್ದಾರೆ. ಒಟ್ಟನ್ನಲ್ಲಿ ಶೇ.86ರಷ್ಟು ಮಹಿಳಾ ಕೃಷಿ ಕೆಲಸಗಾರರಿದ್ದಾರೆ. ಮಹಿಳೆಯರು ಹೆಚ್ಚಿನ ತಿರುಗಾಟದಲ್ಲಿ ತೊಡಗದಿರುವುದು, ಕಡಿಮೆ ಶೀಕ್ಷಣ, ಆಸ್ತಿ ಹೆಚ್ಚಿಲ್ಲದಿರುವುದು, ಕೃಷಿಯೇತರ ಕ್ಷೇತ್ರಗಳಲ್ಲಿ ಕೆಲಸ ಮಾಡದಿರುವುದು ಇದಕ್ಕೆ ಕಾರಣ. ಭವಿಷ್ಯದಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ತಮ್ಮ ಜೀವನೋಪಾಯಕ್ಕೆ ಕೃಷಿಯನ್ನು ಆದರಿಸುತ್ತಾರೆ. ಸಾಗುವಳಿ ಭೂಮಿ ಹೊಂದಿರುವವರು, ಬಡತನದ ಬೇಗೆಗೆ ಈಡಾಗುವುದಿಲ್ಲ. ನೇರ ಉತ್ಪಾದನಾ ಸಾಧ್ಯತೆಗಳು ಹಾಗೂ ಭೂ ಒಡೆತನದಿಂದ ಕೆಲವು ಅನುಕೂಲಗಳಿವೆ. ಕಷ್ಟದ ಸಮಯದಲ್ಲಿ ಭೂ ಆಸ್ತಿ ಸಹಾಯಕ್ಕೆ ಬರುತ್ತದೆ. ಆದಾಗ್ಯೂ ಪುರುಷನ ಕ್ಷಯಲ್ಲಿ ಭೂ ಒಡೆತನ ಹಕ್ಕು ಮೂರ್ಖವಾಗಿದ್ದರೆ, ಅದರಿಂದ ಮಹಿಳೆಗೆ ಏನೂ ಉಪಯೋಗವಾಗುತ್ತದೆ.

ಕುಟುಂಬದಲ್ಲಿ ಪುರುಷನ ಒಡೆತನದಲ್ಲಿ ಭೂ ಹಕ್ಕುಗಳು ಇರುವುದರಿಂದ, ಕುಟುಂಬದ ಮಹಿಳೆ ಹಾಗೂ ಹೆಣ್ಣು ಮತ್ತು ಭೂಮಿಯ ಲಾಭಾಂಶದಿಂದ ಹೊರಗಿಡುವುದರಿಂದಾಗಿ, ತಾರತಮ್ಯ ತಲೆದೋರಿದೆ. ಮೂಲ ಅಗತ್ಯಗಳಾದ ಆರೋಗ್ಯ ಸೌಲಭ್ಯ, ಶೀಕ್ಷಣ, ಕೆಲವೊಮ್ಮೆ ಆಹಾರದಲ್ಲಿ ಸಹ ಹೆಣ್ಣು ಮತ್ತು ಹಾಗೂ ಗಂಡು ಮತ್ತು ಭೇದಭಾವ ಎನಿಸಲಾಗುತ್ತದೆ. ಸ್ವತಂತ್ರ ಸಂಪನ್ಮೂಲಗಳಿಲ್ಲದೆ ಮಹಿಳೆ ವಿಧವೆಯಾದಾಗ, ವಿಜ್ಞೇದನ ಪಡೆದಾಗ

ಅಧವಾ ಗಂಡ ಬೀಳ್ಳಾಗ ಬಹಳ ಕಡ್ಡಪಡಬೇಕಾಗುತ್ತದೆ. ಕೆಲವು ಅಧ್ಯಯನಗಳು ಸೂಚಿಸುವಂತೆ ಮರುಷ ಸಂಬಂಧಿಗಳನ್ನು ಜೀವನೋಪಾಯಕ್ಕಾಗಿ ಆಧರಿಸುವ ವಿಧವೆಯರು ಸಾಯುವ ಸಂದರ್ಭಗಳು ಹೆಚ್ಚಿರುತ್ತವೆ. ಆದರೆ ಸ್ವಂತ ಸಾಗುವಳಿ ಭಾವಿ ಅಧವಾ ಸ್ವಂತ ಆಸ್ತಿ ಅವಲಂಬಿಸಿ ಬದುಕುವುದರಲ್ಲಿ ಇದು ಕಡಿಮೆ ಇರುತ್ತದೆ. ಇಂದಿನ ದಿನಗಳಲ್ಲಿ ಸಂಬಂಧಿಕರು, ವಿಧವೆಯ ಗಂಡುಮಕ್ಕಳು ಕೂಡಾ ಆಕೆಗೆ ಆರ್ಥಿಕ ಸುರಕ್ಷತೆ ನೀಡುವುದಿಲ್ಲ. ಅವರಲ್ಲಿ ಬಹಳ ಜನ ಅನಾಥರಾಗುತ್ತಾರೆ. ಇವರ ಸಂಖ್ಯೆ ಸಾಕಷ್ಟಿದೆ.

ಈ ವಿಷಯಗಳಿಗೆ ಹೋಲಿಸಿದಾಗ, ಸಾಗುವಳಿ ಭಾವಿಯನ್ನು ಮಹಿಳೆಯ ಹೆಸರಿಗೆ ಮಾಡುವುದರಿಂದಾಗಿ, ಆಕೆಗಲ್ಲದೆ ಇಡೀ ಕುಟುಂಬಕ್ಕೆ ಅದರ ಲಾಭ ದೊರಕುತ್ತದೆ. ಬಡ ಮನೆಗಳ ಮಹಿಳೆಯರು ತಮ್ಮ ಗಳಿಕೆಯೆಲ್ಲವನ್ನೂ ಮನೆಗೆ ಬೇಕಾದ ಅಗತ್ಯಗಳಿಗಾಗಿ ಖಚು ಮಾಡುತ್ತಿರುವುದು ಕಂಡುಬಂದಿದೆ. ಆದರೆ ಮರುಷರು ತಮ್ಮ ಗಳಿಕೆಯ ಬಹುಭಾಗವನ್ನು ಮಧ್ಯ, ಹೊಗನೋಪ್ಪು ಇತ್ಯಾದಿ ತಮ್ಮ ವ್ಯೇಯಕ್ಕಿಕ ಆಸೆಗಳ ಮೇಲೆ ಖಚು ಮಾಡುತ್ತಾರೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮಕ್ಕಳ ಕ್ಷೇಮಾಭ್ಯರದ್ಯ ಕೂಡಾ ಮರುಷನಿಗಿಂತ ಹೆಚ್ಚಾಗಿ ಮಹಿಳೆಯರದೇ ಆಗಿರುತ್ತದೆ. ಉದಾಹರಣೆಗೆ, ತಾಯಿಯ ಬಳಿ ಹಣವಿದ್ದರೆ ಅದರ ಉತ್ಸುಗಳನ್ನು ಅವಳು ಉತ್ತಮ ಬೆಲೆಗೆ ಮಾರಬಲ್ಲಳು. ಒಟ್ಟಾರೆಯಾಗಿ ಹೇಳುವುದಾದರೆ ಮಹಿಳೆಯ ಹೆಸರಿನಲ್ಲಿ ಭಾವಿ ಇದ್ದರೆ ಅವಳು ಅದನ್ನು ಮರುಷನಿಗಿಂತ ಚೆನ್ನಾಗಿ ಅಭಿವೃದ್ಧಿಪಡಿಸಿ, ಮನೆ-ಮಕ್ಕಳ ಅಗತ್ಯಗಳನ್ನು ಸರಿಯಾಗಿ ಸಮರ್ಥವಾಗಿ ಪೂರ್ವಸುತ್ತಾಳಿ.

ಸಮಾರು ಶೇ.20-30 ಮನೆಗಳ ಒಡತಿಯರು ಮಹಿಳೆಯರೇ. ಅವರಿಗೆ ತಮ್ಮ ಜೀವನೋಪಾಯಕ್ಕೆ ಜಮೀನು ಅಗತ್ಯ. ಮಹಿಳೆಯರು ಹಾಗೂ ವ್ಯಾದ್ದರ ಬಳಿ ಆಸ್ತಿಯಿದ್ದರೆ, ಹತ್ತಿರದವರು ಅವರನ್ನು ಜೆನ್ನಾಗಿ ನೋಡಿಕೊಳ್ಳುತ್ತಾರೆ. ಬಹಳ ಜನ ಹೇಳುವಂತೆ “ಆಸ್ತಿ ಇಲ್ಲದಿದ್ದರೆ ಮಕ್ಕಳು ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ”. ಇತ್ತೀಚಿನ ಅಧ್ಯಯನಗಳ ಪ್ರಕಾರ, ವ್ಯಾದ್ಯೆಯರು ತಮ್ಮ ಯೋಗಕ್ಕೇಮಕ್ಕೆ ಕುಟುಂಬದ ಸದಸ್ಯರನ್ನು ಆಶ್ರಯಿಸುವಂತಿಲ್ಲ. ಅವರ ಬಳಿ ಏನಾದರೂ ಆಸ್ತಿಯಿದ್ದರೆ ಅದರಿಂದಾಗಿ ಹತ್ತಿರದ ಸಂಬಂಧಿಗಳಿಂದ ಬೆಂಬಲ ಪಡೆಯಬಹುದು. ಇಲ್ಲಿ ಒತ್ತಿ ಹೇಳಬೇಕಾದ ಅಂಶವೆಂದರೆ, ಭಾವಿಯನ್ನೇ ನಂಬಿ ಬದುಕುತ್ತಿಲ್ಲ. ಅದು ಸಾಧ್ಯವಾಗುವ ಸಹ. ಆದರೆ ಜೀವನೋಪಾಯದ ವಿವಿಧ ಮಾರ್ಗಗಳಲ್ಲಿ ತುಂಡು ಭಾವಿಗೂ ಭಾರಿ ಬೆಲೆ ಇದೆ. ಅದರಲ್ಲಿ ಗಿಡ ಬೆಳೆಸುವುದು, ಪಶುಗಳಿಗೆ ಮೇವು ಹೊಳಿ ಸಾಕಾರಿಕೆಯಂತಹ ಹಲವು ವಿಧದ ಉದ್ದೋಜನೆಗಳನ್ನು ನಡೆಸಬಹುದು. ಗ್ರಾಮೀಣ ಕೃಷಿಯೇತರ ಜಟಿಲತೆಗಳಿಗೂ ಭಾವಿ ಬೇಕು. ಹಾಗಾಗಿ ಹಲವಾರು ಉದ್ದೇಶಗಳಿಗೆ ತುಂಡು ಭಾವಿಯನ್ನು ಬಳಸಬಹುದು.

ಸರ್ಕಾರ ಇತ್ತೀಚಿಗೆ ಮಹಿಳಾ ಸಬಲೀಕರಣದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಭಾರತದಲ್ಲಿ ಮುಖ್ಯವಾಗಿ ಮಹಿಳಾ ಕೂಲಿಕಾರರು ಸಾಕಷ್ಟು ಸಂಖ್ಯೆಯಲ್ಲಿದ್ದು ಇವರ ಸ್ಥಿತಿಗಳಿಗೆ ಉತ್ತಮ ಮಟ್ಟದಲ್ಲಿಲ್ಲ. ಭಾರತ ಸಂವಿಧಾನದ ನಿರ್ದೇಶಾತ್ಮಕ ತತ್ವಗಳಲ್ಲಿ ಮರುಷ ಹಾಗೂ ಮಹಿಳೆಯರಿಗೆ ಸಮಾನ ವೇತನ ಎಂಬ ತತ್ವವನ್ನು ಅಳವಡಿಸಿದ್ದರು ಹಾಗೂ ಅದರ ಅನುಷ್ಠಾನವನ್ನು ಮಾಡಲು ಕನಿಷ್ಠ ಕೂಲಿದರ ಕಾರ್ಯವನ್ನು ತಂದರೂ ವಾಸ್ತವಿಕವಾಗಿ ಅನೇಕ ತಾರತಮ್ಯಗಳು ಇವೆ. ಸಾಕ್ಷರತೆ, ಆರೋಗ್ಯ, ನೈರ್ಮಲ್ಯ ಹಾಗೂ ಇತರ ಅಂಶಗಳಲ್ಲಿ ಮಹಿಳೆಯ ಪಾಲ್ಯಾಳ್ಯಾವಿಕೆಯನ್ನು ಹೆಚ್ಚಿಸಲು ಬಹಳಪ್ಪು ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿವೆ.

ರಾಷ್ಟ್ರೀಯ ಉದ್ದೋಜನೆ ಖಾತ್ರಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಅದೇ ರೀತಿ ಸಂಧ್ಯಾ ಸುರಕ್ಷೆ ಯೋಜನೆ, ವಯಸ್ಸಾದ ಮಹಿಳೆಯರಿಗೆ ಶಿಂಚಣಿ ಯೋಜನೆ ಮುಂತಾದ ಕಾರ್ಯಕ್ರಮಗಳು ಸರ್ಕಾರದಿಂದ ಆರಂಭಗೊಂಡಿವೆ. ಗ್ರಾಮೀಣ ಕ್ಷೇಗಾರಿಕೆಗಳಲ್ಲಿ ಮಹಿಳಾ ಉದ್ದೋಜನೆ ಕಡಿಮೆ ಬಡ್ಡ ದರದಲ್ಲಿ ಬ್ರಾಂಕ್ ಹಣಕಾಸು ನೆರವು ನೀಡಲಾಗುವುದು. ಒಂದು ಸಮೀಕ್ಷೆಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬಡತನ ರೀಖೆಯು ನೇರವಾಗಿ ಭಾವಾಲೀಕರ್ತ್ವದ ಅಂಶವನ್ನು ಹೊಂದಿದೆ ಎನ್ನಲಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಬಡತನವನ್ನು ಹೋಗಲಾಡಿಸಬೇಕಿಂದರೆ ಭೂ ನಿರ್ವಹಣೆಯಲ್ಲಿ ಮಹಿಳೆಯರಿಗೆ ಅವಕಾಶವನ್ನು ಒದಗಿಸಬೇಕು. ಇವುಗಳ ಹೊರತಾಗಿ ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಮಹಿಳೆಯರ ಹಣಕಾಸಿನ ಅಗತ್ಯಗಳನ್ನು ಪೂರ್ವಸುತ್ತಿವೆ. ಸೂಕ್ಷ್ಮ ಹಣಕಾಸು ಅಡಿಯಲ್ಲಿ ಬರುವ ಅನೇಕ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ

ಅನೇಕ ವಿಧಗಳಲ್ಲಿ ನೆರವಾಗುತ್ತಿವೆ. ರಾಜ್ಯ ಸರ್ಕಾರಗಳು ಹೈಸುಗಾರಿಕೆ, ಕುಶಲಕರ್ಮಿ ವೃತ್ತಿಗಳಲ್ಲಿ ಮಹಿಳೆಯರಿಗೆ ಮೌತ್ತಾಹ ನೀಡಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಕೊಂಡಿವೆ.

ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಅಭಿವೃದ್ಧಿ:

ಸ್ವಾತಂತ್ರ್ಯ ಪೂರ್ವದಲ್ಲಿ ಕೃಷಿ ತೀರಾ ಹೀನಾಯ ಸ್ಥಿತಿಯಲ್ಲಿತ್ತು. ಹಿಡುವಳಿಗಳು ತುಂಬಾ ಚಿಕ್ಕವಿದ್ದವು. ನೀರಾವರಿ, ಹಣಕಾಸು, ಮಾರುಕಟ್ಟೆ, ತಂತ್ರಜ್ಞಾನ ಮುಂತಾದ ಮೂಲ ಸೌಕರ್ಯಗಳ ಅಭಾವವಿತ್ತು. ಕೃಷಿ ಉತ್ಪಾದನೆ ತೀರಾ ಕೆಳಮಟ್ಟದಲ್ಲಿದ್ದವು. ಹಾಗೂ ಆಹಾರ ಸಮಸ್ಯೆಯನ್ನು ಎದುರಿಸುತ್ತಿತ್ತು. ಸ್ವಾತಂತ್ರ್ಯದ ತರುವಾಯ ಭಾರತ ಸರ್ಕಾರ ತ್ವರಿತ ಆರ್ಥಿಕವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿತು. ಆರ್ಥಿಕತೆಯ ಮೂಲಾಧಾರ ಕ್ಷೇತ್ರವಾದ ಕೃಷಿಯ ಸಮಸ್ಯೆಗಳನ್ನು ಬಗೆಹರಿಸಿ, ಅದಕ್ಕೆ ಹೊಸ ರೂಪ ನೀಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಪಂಚವಾರ್ಷಿಕ ಯೋಜನೆಗಳಲ್ಲಿ ಹೊಂದಲಾಯಿತು. ಇದರಿಂದಾಗಿ ಯೋಜನೆಗಳಲ್ಲಿ ಕೃಷಿಗೆ ವಿಶೇಷವಾದ ಮಹತ್ವ ನೀಡಲಾಯಿತು. ವಿವಿಧ ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧಿಸಲಾದ ಪ್ರಗತಿಯ ಪಕ್ಷಿನೋಟವನ್ನು ಈ ಕೆಳಗಿನ ವಿವರಣೆ ನೀಡುತ್ತದೆ.

ಮೊದಲ ಪಂಚವಾರ್ಷಿಕ ಯೋಜನೆ (1951–56):

ಮೊದಲ ಪಂಚವಾರ್ಷಿಕ ಯೋಜನೆಯು ಕೃಷಿಗೆ ಅಗ್ರಸ್ಥಾನ ನೀಡಿತು. ಆದ್ದರಿಂದ ಮೊದಲ ಯೋಜನೆಯನ್ನು ಕೃಷಿ ಯೋಜನೆ ಎಂದೇ ಕರೆಯಲಾಗುತ್ತಿದೆ.

ಸಾಧನೆಗಳು: ಆಹಾರ ಉತ್ಪಾದನೆ 54 ದಶಲಕ್ಷ ಟನ್ನುಗಳಿಂದ 65.8 ದಶಲಕ್ಷ ಟನ್ನುಗಳಿಗೇರಿತು. ಎಣ್ಣೆಕಾಳುಗಳ ಉತ್ಪಾದನೆ ನಿರೀಕ್ಷೆಗಿಂತ ಅಧಿಕವಿತ್ತು. ಈ ಅವಧಿಯಲ್ಲಿ ಭಾಕ್ತಿನಾಂಗಲ್, ಕೋಸಿ, ಮಹಾನದಿ, ಹಿರಾಕುದ್, ನಾಗಾಜುನ ಸಾಗರ, ತುಂಗಭದ್ರಾ, ಚಂಬಲ್ ಮುಂತಾದ ವಿವಿಧೊದ್ದೇಶ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಯಿತು. ಇದರಿಂದಾಗಿ 5.7 ದಶಲಕ್ಷ ಹೆಕ್ಟೇರ್ ಭೂಮಿಗೆ ಹೊಸದಾಗಿ ನೀರಾವರಿ ಸೌಲಭ್ಯ ದೊರೆಯಿತು. ದೇಶದ ಶೇ.40 ಭಾಗದ ಹಳ್ಳಿಗಳಲ್ಲಿ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಅಳವಡಿಸಲಾಯಿತು. ಜಪಾನ್ ಮಾದರಿಯ ಬೇಸಾಯದ ಕ್ರಮವನ್ನು ಅಳವಡಿಸಿಕೊಳ್ಳಲು ಮೌತ್ತಾಹಿಸಲಾಯಿತು.

ಎರಡನೇ ಯೋಜನೆ (1956–61):

ಎರಡನೇ ಕೃಂಗಾರಿಕೆಗೆ ಪ್ರಥಮ ಆದ್ಯತೆ ನೀಡಲಾಯಿತು. ಆದರೂ ಸಹ ಕೃಷಿಯನ್ನೇನೂ ಕಡೆಗಣಿಸಲಿಲ್ಲ. ಈ ಯೋಜನೆಯ ಅವಧಿಯಲ್ಲಿ ರೂ.979 ಕೋಟಿ (ಶೇ.21)ಯನ್ನು ಕೃಷಿ ಮೇಲೆ ವೆಚ್ಚ ಮಾಡಲಾಯಿತು.

ಸಾಧನೆಗಳು: ಎರಡನೇ ಯೋಜನೆಯ ಅವಧಿಯಲ್ಲಿ ಆಹಾರ ಉತ್ಪಾದನೆ 65.8 ದಶಲಕ್ಷ ಟನ್ನುಗಳಿಂದ 79.7 ದಶಲಕ್ಷ ಟನ್ನುಗಳಿಗೇರಿತು (80.5 ದಶಲಕ್ಷ ಟನ್ನುಗಳ ಗುರಿ). ಹತ್ತಿ, ಸೇಂಬು, ಎಣ್ಣೆಕಾಳುಗಳು ಉತ್ಪಾದನೆ ನಿರೀಕ್ಷೆ ಪ್ರಮಾಣಕ್ಕಿಂತ ಕಡಿಮೆಯಾಯಿತು. ಇದರಿಂದಾಗಿ ಆಹಾರ ಧಾನ್ಯಗಳ ಬೆಲೆ ವಿಪರೀತವಾಗಿ ಏರಿದವು. ಒಟ್ಟಾರೆಯಾಗಿ ದ್ವಿತೀಯ ಪಂಚವಾರ್ಷಿಕ ಯೋಜನೆಯಲ್ಲಿ ನಿರೀಕ್ಷಿತ ಗುರಿ ತಲುಪಲಾಗಿದ್ದರೂ ಸಹ ಮಹತ್ವದ ಪ್ರಗತಿಯನ್ನು ಸಾಧಿಸಲಾಯಿತು.

ಮೂರನೇ ಯೋಜನೆ (1961–66):

ಮೂರನೇ ಪಂಚವಾರ್ಷಿಕ ಯೋಜನೆ ಮನ: ಕೃಷಿಗೆ ಸ್ಥಿರ ಆದ್ಯತೆ ನೀಡಿತು. ಈ ಯೋಜನೆ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನ ಸಾಧಿಸುವ ಗುರಿ ಹೊಂದಿತ್ತು. ಮೂರನೇ ಯೋಜನಾವಧಿಯಲ್ಲಿ ಕೃಷಿ ರಂಗದಲ್ಲಿ ರೂ.1765 ಕೋಟಿ (ಶೇ.20.4) ವೆಚ್ಚ ಮಾಡಲಾಯಿತು.

ಸಾಧನೆಗಳು: ಮೂರನೇ ಯೋಜನೆಯ ಅವಧಿಯಲ್ಲಿ 80 ಲಕ್ಷ ಹೆಕ್ಟೇರು ಭೂಮಿಗೆ ಹೊಸದಾಗಿ ನೀರಾವರಿ ಸೌಲಭ್ಯ ಕಲ್ಪಿಸಲಾಯಿತು. ಆಹಾರ ಧಾನ್ಯಗಳ ಉತ್ಪಾದನೆ 100 ದಶಲಕ್ಷ ಟನ್‌ನುಗಳ ಗುರಿ ಬದಲಿಗೆ ಕೇವಲ 72 ದಶಲಕ್ಷ ಟನ್‌ನುಗಳ ಉತ್ಪಾದನೆಯಾಯಿತು. ಕಬ್ಜಿನ ಉತ್ಪಾದನೆಯೊಂದನ್ನು ಹೊರತುಪಡಿಸಿದರೆ ಬೇರೆಲ್ಲಾ ವಾಣಿಜ್ಯ ಬೆಳೆಗಳ ಉತ್ಪಾದನೆ ಕುಂಡಿತಗೊಂಡಿತು. ಆಹಾರಧಾನ್ಯಗಳ ಉತ್ಪಾದನೆಯ ಕುಂಡಿತದಿಂದಾಗಿ ಬೆಳೆಗಳು ವಿಪರೀತ ಏರಿದವು. ಹಿಂದಿನ ಮತ್ತು ಪ್ರಸ್ತಾವಿತ ಪ್ರಾಣಿಗಳ ದಾಳಿ, ಯೋಜನೆಯಲ್ಲಿನ ದೋಷಗಳು ಮುಂತಾದವು ಈ ಪರಿಸ್ಥಿತಿಗೆ ಕಾರಣವಾದವು.

ವಾರ್ಷಿಕ ಯೋಜನೆಗಳು (1966–69):

1966–67, 1967–68 ಮತ್ತು 1968–69ರ ನಡುವಿನ ಮೂರು ವಾರ್ಷಿಕ ಯೋಜನೆಗಳ ಅವಧಿಯಲ್ಲಿ ಕೃಷಿಗೆ ಮನ: ಮೊದಲ ಆದ್ಯತೆ ನೀಡಲಾಯಿತು. ಆಹಾರ ಮತ್ತು ಕೃಷಿ ಕಚ್ಚು ಸಾಮಗ್ರಿಗಳ ಉತ್ಪಾದನೆಯನ್ನು ಹೆಚ್ಚಿಸುವುದು ಈ ಯೋಜನೆಗಳ ಉದ್ದೇಶವಾಗಿದ್ದಿತು. ಈ ವೇಳೆಯಲ್ಲಿ ಒಟ್ಟು ರೂ.1624 ಕೋಟಿ (ಶೇ.24)ಗಳನ್ನು ಕೃಷಿ ಮೇಲೆ ವೆಚ್ಚ ಮಾಡಲಾಯಿತು.

ಸಾಧನೆಗಳು: ಈ ಅವಧಿಯಲ್ಲಿ ಆಹಾರಧಾನ್ಯಗಳ ಉತ್ಪಾದನೆ ಉದ್ದೇಶಿತ ಗುರಿ 120 ದಶಲಕ್ಷ ಟನ್‌ನುಗಳ ಬದಲಿಗೆ 95 ದಶಲಕ್ಷ ಟನ್‌ನುಗಳಷ್ಟುಯಿತು. 1966ರಿಂದ 69ರ ನಡುವೆ ಭಾರತದ ಕೃಷಿ ಹೊಸ ಆಯಾಮ ಪಡೆಯಿತು. ಅಧಿಕ ಇಳುವರಿಯ ತಳಿಗಳು, ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ನೀರಾವರಿ ಸೌಕರ್ಯಗಳು ಮುಂತಾದವನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಕರ್ತವ್ಯವಿನಿಷ್ಟ ಕಾರ್ಯಕ್ರಮವಾದ ‘ಹಸಿರುಕ್ರಾಂತಿ’ಯನ್ನು ಜಾರಿಗೊಳಿಸಲಾಯಿತು. ಈ ವೇಳೆಯಲ್ಲಿ ಹೊಸ ಕೃಷಿ ಪದ್ದತಿಯನ್ನು ಅಧಿಕ ಇಳುವರಿ ವ್ಯೇವಧ್ಯಮಂಯ ಕಾರ್ಯಕ್ರಮ ಎಂಬ ಹೆಸರಿನಲ್ಲಿ ಜಾರಿಗೆ ತರಲಾಯಿತು. ಸಕ್ಕರೆ, ಎಣ್ಣೆ ಬೀಜಗಳು, ಹತ್ತಿ ಮತ್ತು ಸೆಣಬುಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಿತು.

ನಾಲ್ಕನೇ ಯೋಜನೆ (1969–74):

ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಸಹ ಕೃಷಿಗೆ ವಿಶೇಷ ಆದ್ಯತೆ ನೀಡಲಾಯಿತು. ಈ ಅವಧಿಯಲ್ಲಿ ರೂ.3814 ಕೋಟಿ (ಶೇ.24)ಗಳನ್ನು ಕೃಷಿ ಮತ್ತು ನೀರಾವರಿ ಮೇಲೆ ವೆಚ್ಚ ಮಾಡಲಾಯಿತು. ಕೃಷಿ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನ ಸಾಧಿಸುವುದು ಈ ಯೋಜನೆಯ ಗುರಿಯಾಗಿದ್ದಿತು.

ಸಾಧನೆಗಳು: ಈ ಯೋಜನೆಯ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ 129 ದಶಲಕ್ಷ ಟನ್‌ನುಗಳ ಉದ್ದೇಶಿತ ಗುರಿಗೆ ಬದಲಾಗಿ 103ರ ದಶಲಕ್ಷ ಟನ್‌ನುಗಳಷ್ಟುಯಿತು. ಸುಮಾರು 19.5 ದಶಲಕ್ಷ ಹೆಕ್ಟೇರು ಹೆಚ್ಚಿದ ಭೂಮಿಗೆ ಹೊಸದಾಗಿ ನೀರಾವರಿ ಸೌಲಭ್ಯ ಒದಗಿಸಲಾಯಿತು. ಸಕ್ಕರೆ, ಸೆಣಬು, ಹತ್ತಿ ಮತ್ತು ಎಣ್ಣೆಕಾಳುಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಿತ್ತಾದರೂ ವಿವಿಧ ಕೃಷಿ ಸಾಮಗ್ರಿಗಳ ಉತ್ಪಾದನೆಯ ಗುರಿಯನ್ನು ತಲುಪಲಾಗಲಿಲ್ಲ.

ಸುಮಾರು 16 ದಶಲಕ್ಷ ಹೆಚ್ಚೇರು ಭೂಮಿಯನ್ನು ಹೆಚ್ಚು ಇಳುವರಿಯ ತಳಿಗಳ ಪ್ರಯೋಗಕ್ಕೆ ಒಳಪಡಿಸಲಾಯಿತು. ಹವಾಮಾನದ ವೈಪರ್ಯಗಳು ಮತ್ತು ಯೋಜನೆಯಲ್ಲಿನ ವೈಫಲ್ಯತೆಗಳು ಕೃಷಿ ಉತ್ಪಾದನೆಯ ಕುಂಟತಕ್ಕ ಕಾರಣವಾದವು.

ಇದನೇ ಯೋಜನೆ (1974–79):

ಇದನೇ ಯೋಜನೆಯೂ ಸಹ ಕೃಷಿಗೆ ಪ್ರಥಮ ಆದ್ಯತೆ ನೀಡಿ ರೂ.8084 ಕೋಟಿ (ಶೇ.20.5)ಗಳನ್ನು ಕೃಷಿ ಮೇಲೆ ತೊಡಗಿಸಿತು. ಈ ಯೋಜನೆ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಉದ್ದೇಶಗಳನ್ನೇ ಮುಂದುವರಿಸಿತು.

ಸಾಧನೆಗಳು: ಈ ಯೋಜನೆಯಲ್ಲಿ ಸುಮಾರು 8.6 ದಶಲಕ್ಷ ಹೆಚ್ಚೇರು ಹೆಚ್ಚುವರಿ ಭೂಮಿಗೆ ನೀರಾವರಿ ಸೌಕರ್ಯಗಳನ್ನು ಕಲ್ಪಿಸಲಾಯಿತು. ಆಹಾರಧಾನ್ಯಗಳ ಉತ್ಪಾದನೆ ಉದ್ದೇಶಿತ ಗುರಿ 140 ದಶಲಕ್ಷ ಟನ್ನಗಳಿಗೆ ಬದಲಾಗಿ 126 ದಶಲಕ್ಷ ಟನ್ನಗಳಿಗೇರಿತು. ಎಣ್ಣೆಕಾಳು ಮತ್ತು ಬೇಳೆಕಾಳುಗಳು, ರಸಗೊಬ್ಬರ ಮತ್ತು ಅಧಿಕ ಇಳುವರಿ ಬಿತ್ತನೆ ಬೀಜಗಳ ಉತ್ಪಾದನೆಯಲ್ಲಿ ನಿರೀಕ್ಷಿತ ಗುರಿ ತಲುಪಲಾಗಲಿಲ್ಲ. ಆದರೆ ಕಬ್ಜಿನ ಉತ್ಪಾದನೆಯಲ್ಲಿ ಗುರಿ ತಲುಪುವುದು ಕಷ್ಟವಾಗಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಇದನೇ ಯೋಜನೆಯ ಸಾಧನೆ ಅಷ್ಟೇನೂ ಸಮಾಧಾನಕರವಾಗಿರಲಿಲ್ಲ. ಹವಾಮಾನದ ವೈಪರ್ಯಗಳು ಈ ಯೋಜನಾವಧಿಯಲ್ಲಿ ಪ್ರಮುಖ ತೊಡಕಾಗಿದ್ದವು.

ಆರನೇ ಯೋಜನೆ (1980–85):

ಈ ಯೋಜನೆ ಸಹ ಹಿಂದಿನ ಯೋಜನೆಗಳಂತೆ ಕೃಷಿಗೆ ಆದ್ಯತೆ ನೀಡಿ ರೂ.24,700 ಕೋಟಿ (ಶೇ.25)ಗಳನ್ನು ಕೃಷಿ ಮತ್ತು ಅದರ ಸಂಬಂಧಿ ವಲಯಗಳ ಮೇಲೆ ವಿನಿಯೋಗಿಸಿತು. ಭೂ ಸುಧಾರಣೆಯ ಪರಿಣಾಮಕಾರಿ ಜಾರಿ, ವೈಜ್ಞಾನಿಕ ಬೇಸಾಯ ಕ್ರಮದ ಅನುಸರಣೆ, ನೀರಾವರಿ ಸೌಲಭ್ಯಗಳ ವಿಸ್ತರಣೆ ಮುಂತಾದವು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿದ್ದವು.

ಸಾಧನೆಗಳು: ಕೃಷಿ ಕ್ಷೇತ್ರದಲ್ಲಿ ಆರನೇ ಯೋಜನೆಯ ಸಾಧನೆ ಸಮಾಧಾನಕರವಾಗಿದ್ದಿತು. ಆಹಾರ ಧಾನ್ಯಗಳ ಉತ್ಪಾದನೆ 126 ದಶಲಕ್ಷ ಟನ್ನಗಳಿಂದ ಯೋಜನೆಯ ಅಂತ್ಯದ ವೇಳೆ 146 ದಶಲಕ್ಷ ಟನ್ನಗಳಿಗೇರಿತು (ಗುರಿ 154 ದಶಲಕ್ಷ ಟನ್ನಗಳು). ಹೊಸದಾಗಿ 11 ದಶಲಕ್ಷ ಹೆಚ್ಚೇರು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಯಿತು. ಕಾಳುಗಳ ಉತ್ಪಾದನೆಯಲ್ಲಿ ನಿರೀಕ್ಷಿತ ಗುರಿ ತಲುಪಲಾಗದಿದ್ದರೂ ಸಹ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಏರಿತು. ಸುಧಾರಿತ ತಳಿಗಳು, ರಾಸಾಯನಿಕ ಗೊಬ್ಬರ ಮತ್ತು ವಿದ್ಯುತ್ತಿನ ಬಳಕೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಯಿತು.

ಎಳನೇ ಯೋಜನೆ (1985–90):

ಆರನೇ ಯೋಜನೆಯಲ್ಲಿ ಆದಂತಹ ಲೋಪದೋಷಗಳನ್ನು ನಿವಾರಿಸಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದ ಇಳನೇ ಯೋಜನೆ ಕೃಷಿರಂಗದ ಅಭಿವೃದ್ಧಿಗೆ ರೂ.39,770 ಕೋಟಿ (ಶೇ.22)ಯಷ್ಟನ್ನು ವಿನಿಯೋಗಿಸಿತು. ಕೃಷಿ ರಂಗದಲ್ಲಿ ವಾರ್ಷಿಕ ಶೇ.4ರ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಿತ್ತು.

ಸಾಧನೆಗಳು: ಆಹಾರ ಧಾನ್ಯಗಳ ಉತ್ಪಾದನೆ 146 ದಶಲಕ್ಷ ಟನ್ನಗಳಿಂದ ಯೋಜನೆಯ ಅಂತ್ಯದ ವೇಳೆಗೆ 172 ದಶಲಕ್ಷ ಟನ್ನಗಳಿಗೆ (ಗುರಿ 178 ದಶಲಕ್ಷ ಟನ್ನಗಳು) ಏರಿತು. ಕಬ್ಜಿನ ಉತ್ಪಾದನೆ 210 ದಶಲಕ್ಷ ಟನ್ನಗಳಿಗೆ (ಗುರಿ 212 ದಶಲಕ್ಷ ಟನ್ನಗಳಿಗೆ, 121 ದಶಲಕ್ಷ ಟನ್ನ ಸೆಣಬಿನ ಉತ್ಪಾದನೆ, 8.9 ದಶಲಕ್ಷ ಬೇಲ್‌ಗಳಿಗೆ (ಗುರಿ 9.5

ದಶಲಕ್ಷ ಬೆಲ್) ಮತ್ತು ಎಣ್ಣೆಕಾಳುಗಳ ಉತ್ಪಾದನೆ 17 ಮಿ.ಟನ್‌ಗಳಿಗೆ (ಗುರಿ 18 ದಶಲಕ್ಷ ಟನ್‌ಗಳು) ಇಂದಿನ್ನು. ಅದರೆ ಹತ್ತಿಯ ಉತ್ಪಾದನೆ ಮಾತ್ರ ಉದ್ದೇಶಿತ ಗುರಿ 9.5 ದಶಲಕ್ಷ ಬೆಲೆಗಿಂತ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಯಿತು. 8.83 ದಶಲಕ್ಷ ಹೆಚ್ಚೇರು ಭೂಮಿಗೆ ಹೊಸದಾಗಿ ನೀರಾವರಿ ಸೌಲಭ್ಯ ಕೆಲ್ವಿಸಲಾಯಿತು. ಒಟ್ಟಾರೆಯಾಗಿ ಈ ಯೋಜನೆಯಡಿ ಪ್ರಗತಿ ಸಮಾಧಾನಕರವಾಗಿದ್ದಿತು.

ಎಂಟನೇ ಯೋಜನೆ (1992–97):

ಎಂಟನೇ ಪಂಚವಾರ್ಷಿಕ ಯೋಜನೆ ಈ ಹಿಂದಿನ ಕೃಷಿ ಮತ್ತು ಅದರ ಸಂಬಂಧಿ ವಲಯಗಳಿಗೆ ಪ್ರಫರ್ಮಾಡುತ್ತೇ ನೀಡುವ ಸಂಪ್ರದಾಯವನ್ನು ಮುಂದುವರಿಸಿತು. ಈ ಯೋಜನಾವಧಿಯಲ್ಲಿ ಕೃಷಿಗೆ ರೂ.22,467 ಕೋಟಿ ಗ್ರಾಮೀಣಾಭಿವೃದ್ಧಿಗೆ ರೂ.34,425 ಕೋಟಿ ವಿಶೇಷ ಪ್ರಾದೇಶಿಕ ಕಾರ್ಯಕ್ರಮಗಳಿಗೆ ರೂ.6,750 ಕೋಟಿ ಮತ್ತು ನೀರಾವರಿ ಮತ್ತು ನೇರೆ ನಿಯಂತ್ರಣಕ್ಕೆ ರೂ.32,525 ಕೋಟಿಯಷ್ಟು ಹಣವನ್ನು ವ್ಯಯ ಮಾಡಲಾಯಿತು. ಅಂದರೆ ಒಟ್ಟು ರೂ.96,167 ಕೋಟಿ (ಶೇ.22.2)ಯಷ್ಟು ಹಣವನ್ನು ಕೃಷಿ ಮತ್ತು ಅದರ ಸಂಬಂಧಿ ವಲಯಗಳ ಮೇಲೆ ವಿನಿಯೋಗಿಸಲಾಯಿತು.

ಸಾಧನೆಗಳು: ಎಂಟನೇ ಯೋಜನೆ ಒಂಭೂಮಿ ಚೇಸಾಯಕ್ಕೆ ವಿಶೇಷ ಆದ್ಯತೆ ನೀಡುವ ಆಶಯ ಹೊಂದಿತ್ತು ಹಾಗೂ ಹಸಿರು ಕ್ರಾಂತಿಯ ಪ್ರತಿಫಲಗಳನ್ನು ದೇಶದ ಎಲ್ಲಾ ಭಾಗಗಳಿಗೆ ವಿಸ್ತರಿಸುವ ಮಹತ್ವಕಾಂಕ್ಷೆ ಹೊಂದಿತ್ತು. 1996–97ರ ಅಂತ್ಯದ ವೇಳೆಗೆ 191 ದಶಲಕ್ಷ ಟನ್‌ಗಳ ಆಹಾರ ಧಾನ್ಯಗಳ ಉತ್ಪಾದನೆ ಮಾಡಲಾಗಿತ್ತು. ವಾರ್ಷಿಕ ಶೇ.3.8ರ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿತ್ತು. ಅಂತಿಮವಾಗಿ 3.7ರ ಪ್ರಗತಿ ಸಾಧ್ಯವಾಯಿತು. ಸಕ್ಕರೆ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದ್ದು ದೇಶ ಈಗಾಗಲೇ ಕಬ್ಬಿ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಫರ್ಮ ಸ್ಥಾನ ಪಡೆದಿದೆ. ಆದರೆ ಎಣ್ಣೆ ಕಾಳಗಳ ಉತ್ಪಾದನೆಯಲ್ಲಿ ದೇಶ ಇನ್ನೂ ಹಿಂದೆ ಬಿದ್ದಿರುವುದು ಸ್ವಷ್ಟವಾಗುತ್ತಿದೆ. ಈ ಯೋಜನೆಯ ಅವಧಿಯಲ್ಲಿ ಒಟ್ಟಾರೆಯಾಗಿ 10.6 ದಶಲಕ್ಷ ಹೆಚ್ಚುವರಿ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸಲಾಯಿತು. ಒಟ್ಟಾರೆಯಾಗಿ ಈ ಯೋಜನೆಯ ಅವಧಿಯಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ.

ಒಂಬತ್ತನೇ ಯೋಜನೆ (1997–2002):

ಒಂಬತ್ತನೇ ಪಂಚವಾರ್ಷಿಕ ಯೋಜನೆಯು (1997–2002) ಕೃಷಿ ಮತ್ತು ಸಂಬಂಧಿ ಚಟುವಟಿಕೆಗಳ ಮೇಲೆ ರೂ.42,462 ಕೋಟಿ ಮತ್ತು ನೀರಾವರಿ ಮೇಲೆ ರೂ.55,420 ಕೋಟಿ ಹಣ ಹೊಡಿಕೆ ಶೇ.4.5ರ ಪ್ರಗತಿಯ ಗುರಿ ಹೊಂದಿತ್ತು. ಒಂಬತ್ತನೇ ಯೋಜನೆಯ ಅಂತ್ಯದವರೆಗೆ ಆಹಾರ ಧಾನ್ಯಗಳ ಉತ್ಪಾದನೆ 192 ಟನ್‌ಗಳಿಗೆ ಹೆಚ್ಚಿತ್ತು. ಆದರೆ ಹಲವಾರು ಕಾರಣಗಳಿಂದಾಗಿ ವಿವಿಧ ಕೃಷಿ ಸಾಮಗ್ರಿಗಳ ಉತ್ಪಾದನೆ ವಿಚಾರದಲ್ಲಿ ಉದ್ದೇಶಿತ ಗುರಿ ಸಾಧನೆ ಸಾಧ್ಯವಾಗಲಿಲ್ಲ. ನೀರಾವರಿ ವಿಚಾರದಲ್ಲಿ ಸಹ ಇದೇ ಪರಿಸ್ಥಿತಿ ತಲೆದೊರಿತು. ಒಟ್ಟಾರೆಯಾಗಿ ಈ ಯೋಜನೆಯಲ್ಲಿ ಶೇ.2.06 ಪ್ರಗತಿ ಸಾಧ್ಯವಾಯಿತು.

ಹತ್ತನೇ ಯೋಜನೆ (2002–2007):

ಈ ಯೋಜನೆಯ ಅವಧಿಯಲ್ಲಿ ಕೃಷಿ ಮತ್ತು ಮಾರಕ ಚಟುವಟಿಕೆಗಳಿಗೆ ರೂ.59,933 ಕೋಟಿ, ಗ್ರಾಮೀಣಾಭಿವೃದ್ಧಿಗೆ ರೂ.1,21,928 ಕೋಟಿ ಹಾಗೂ ನೀರಾವರಿ ಮತ್ತು ನೇರೆ ನಿಯಂತ್ರಣಕ್ಕೆ ರೂ.1,03,315 ಕೋಟಿಯನ್ನು (ಶೇ.20.1) ನಿಗದಿಗೊಳಿಸಲಾಗಿದೆ. ಅದೇ ರೀತಿ ಕೃಷಿ ಪ್ರಗತಿಗೆ ವಾರ್ಷಿಕ ಶೇ.4ರ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಯೋಜನಾವಧಿಯಲ್ಲಿ ಕೃಷಿ ಪ್ರಗತಿ ಆಶಾದಾಯಕವಾಗಿಯೇ

ಇದೆ. ವಿವಿಧ ಯೋಜನೆಗಳಾವಧಿಯಲ್ಲಿ ಕೃಷಿಗೆ ನೀಡಲಾದ ವಿಶೇಷ ಅದ್ಯತೆಯ ಕಾರಣದಿಂದಾಗಿ ಒಂದು ಕಾಲದಲ್ಲಿ ಆಹಾರದ ಕೊರತೆ ಅನುಭವಿಸುತ್ತಿದ್ದ ರಾಷ್ಟ್ರ ಇಂದು ಸ್ವಾವಲಂಬನೆ ಸಾಧಿಸುವುದು ಸಾಧ್ಯವಾಗಿದೆ. ಕೃಷಿಯಲ್ಲಿ ಆಧುನಿಕ ಬೇಸಾಯ ಕ್ರಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ಇನ್ನೂ ನಡೆಯಬೇಕಿದೆ.

ಹನ್ನೊಂದನೆ ಯೋಜನೆ (2007–2012):

ಹನ್ನೊಂದನೆ ಯೋಜನೆ ಅವಧಿಯಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಯಿತು. ಒಂದುವಾರ್ಷಿಕ ಹಿಂತೆಗೆ ನಿಗದಿತ ಗುರಿಯನ್ನು ಹೊಂದಿದ್ದರೂ ನಿರೀಕ್ಷಿತ ಗುರಿಯನ್ನು ತಲುಪಲಾಗಲಿಲ್ಲ. ಆಹಾರ ಭದ್ರತಾ ಕಾರಿಯ ಅನುಷ್ಠಾನದಲ್ಲಿ ಒಟ್ಟಾರೆ ಪ್ರಗತಿ ನಿರಾಶದಾಯಕವಾಗಿತ್ತು.

ಬೆಳೆ ವಿಮೆ ಯೋಜನೆ, ರಾಷ್ಟ್ರೀಯ ಕೃಷಿ ವಿಮೆ ಯೋಜನೆ (N.A.I.S):

ಭಾರತವು ಕೃಷಿ ಪ್ರಧಾನವಾದ ದೇಶವಾಗಿದ್ದು, ಕೃಷಿಯೇ ದೇಶದ ಬೆಸ್ಟ್‌ಲುಬು ಮತ್ತು ಜೀವಾಳವೆಂದು ಬಣ್ಣಿಸುವುದನ್ನು ಕೇಳಿದ್ದೇವೆ. ಮಹಾತ್ಮಾ ಗಾಂಧಿಜಿಯವರು ಹೇಳಿದಂತೆ ದೇಶದ ಅಭಿವೃದ್ಧಿಯ ಕೃಷಿಯ ಅಭಿವೃದ್ಧಿಯನ್ನು ಪೂರ್ಣವಾಗಿ ಅವಲಂಬಿಸಿವೆ. ಕೃಷಿಗೆ, ಕೃಷಿಕನಿಗೆ ದೇಶದ ಯೋಜನೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನೀಡುವ ಕುರಿತು ಸುಧಿಫರ್ವಾದ ಚರ್ಚೆಗಳು ನಡೆದಿವೆ. ಏಕೆಂದರೆ ಭಾರತದ ಕೃಷಿಯು ಪ್ರತಿಶತ 63ರಷ್ಟು ಮಳೆಯಾಶ್ರಿತವಾಗಿದೆ. ಹೀಗಾಗೆ ಭಾರತ ಕೃಷಿಯು ಅನೇಕ ಸ್ವೇಚ್ಛಾರ್ಥಕ ವಿಕೋಪಗಳಿಗೆ ಹಲವಾರು ಬಾರಿ ತುತ್ತಾಗಿರುವುದನ್ನು ಕಂಡಿದ್ದೇವೆ. ಇದಲ್ಲದೆ ಯಾವುದೇ ಉತ್ಪಾದಕ ತಾನು ಉತ್ಪಾದಿಸುವ ವಸ್ತುಗಳ ಮೇಲೆ ಮತ್ತು ಅವುಗಳ ಮಾರಾಟದ ಮೇಲೆ ಸರಿಯಾದ ನಿಯಂತ್ರಣ ಹೊಂದಿರುವುದಿಲ್ಲವೋ ಅಂತಹ ಉತ್ಪಾದಕನ ಯಾವುದೇ ಪ್ರಯತ್ನ ಫಲಶೈಲಿಯಾಗಲು ಕಡ್ಡಸಾಧ್ಯ. ಏಕೆಂದರೆ ಪ್ರತಿಯೊಬ್ಬ ಪ್ರಬಂಧಕ ತಾನು ಮಾಡುವ ಆರ್ಥಿಕ ಸಾಹಸ ಅವನು ಹೊಂದಿರುವ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ತತ್ವಶಿಳಿತ್ವ: ಭಾರತೀಯ ರೈತನಿಗೆ ಅನ್ವಯಿಸುತ್ತದೆ. ಭಾರತದ ರೈತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಅವುಗಳಲ್ಲಿ ಮುಖ್ಯವಾದವುಗಳು ಮತ್ತು ಸರ್ವೇಕಾರ್ಮಾನವಾದವುಗಳಿಂದರೆ ಅತಿವ್ಯಾಪ್ತಿ, ಅನಾವೃತ್ತಿ, ಬಿರುಗಾಳಿಗಳು, ಆಲೀಕಲ್ಲು ಮಳೆ, ಮಂಜು ಬೀಳುವಿಕೆ, ಕೀಟಬಾಧಗಳು, ಪಕ್ಷಿಗಳಿಂದಾಗುವ ತೊಂದರೆಗಳು, ಅಲೆದಾಡುವ ಪ್ರಾಣಿಗಳ ಕಾಟ, ಇವುಗಳಲ್ಲದೆ ಇಳಿವರಿಯಲ್ಲಿಯ ಹೊಯ್ದಾಟ ಸಮಸ್ಯೆ, ಬೆಳೆ ಸ್ಥಿರತೆಯ ಸಮಸ್ಯೆ, ಕೃಷಿ ಪರಿಕರಗಳ ಅನಿಶ್ಚಿತತೆ, ಯಂತ್ರೋಪಕರಣಗಳ ಕಾರ್ಯವಿಫಲತೆ ಹಾಗೂ ರೈತನಿಗಾಗುವ ದುಷ್ಪಟನೆಗಳು, ರೈತನನ್ನು ಯಾವುದೇ ಯೋಜನೆ ಹಾಕಲು ಮತ್ತು ಕಾರ್ಯತತ್ವರನಾಗಲು ಅತಕ್ತನಾಗಿ ಮಾಡುತ್ತಿವೆ. ಈ ಎಲ್ಲ ಸಮಸ್ಯೆಗಳಲ್ಲಿ ಇಳಿವರಿ ಹೊಯ್ದಾಟ ಸಮಸ್ಯೆಯು ಸದ್ಯದಲ್ಲಿ ಪ್ರಮುಖವಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ಪರಿಹಾರ ಹೊಂದಲು ಸರ್ಕಾರ ಬೆಳೆ ವಿಮೆ ಯೋಜನೆಯ ಸಹಾಯ ಪಡೆಯಲೇಶ್ವಿಸಿ ರಾಷ್ಟ್ರೀಯ ಬೆಳೆ ವಿಮೆ ಯೋಜನೆಯನ್ನು ಅನುಷ್ಠಾನಗೊಳಿಸಿವೆ.

ಬೆಳೆ ವಿಮೆ:

ಕೃಷಿಕ ತನಗಾಗುವ ಬೆಳೆ ಹಾನಿಮಟ್ಟಿದಂದ ರಕ್ಷಣೆ ಪಡೆಯಲು ಮುಂಜಾಗ್ರತವಾಗಿ ಯೋಜನೆಯಡಿ ನಿರ್ಧರಿಸುವ ಪ್ರೀಮಿಯಂ ಹಣ ಸಂದಾಯ ಮಾಡುವ ಪದ್ಧತಿ ಬೆಳೆ ವಿಮೆಯ ಕೃಷಿಯಲ್ಲಾಗುವ ಯಾವುದೇ ದೊಡ್ಡ ಅನಾಹತಗಳಿಂದ ರಕ್ಷಣಿಕೊಳ್ಳುವ ಒಂದು ದಾರಿಯಾಗಿದೆ.

ಉದ್ದೇಶಗಳು:

ಪ್ರಕೃತಿ ವಿಕೋಪ, ಪೀಡ ಬಾಧೆಗಳಿಂದ, ಬೆಳೆ ನಷ್ಟ ಹೊಂದಿದ್ದಲ್ಲಿ ರೈತರಿಗೆ ವಿಮಾರಕ್ಕೆ ಹಾಗೂ ಹಣಕಾಸಿನ ನೆರವನ್ನು ಆಯ್ದು ಬೆಳೆಗಳಿಗೆ ನೀಡುವುದು.

1) ಪ್ರಗತಿಪರ ಕೃಷಿ ಪದ್ಧತಿಗಳನ್ನು ಹೆಚ್ಚಿಸ ಮೌಲ್ಯದ ಪರಿಕರಗಳನ್ನು ಮತ್ತು ಉನ್ನತ ತಾಂತ್ರಿಕತೆಯನ್ನು ಅನುಸರಿಸಲು ರೈತರನ್ನು ಪ್ರೇರೇಟಿಸುವುದು ಮತ್ತು ಹೋತ್ತಾಹಿಸುವುದು.

2) ಪ್ರಕೃತಿ ವಿಕೋಪಗಳಲ್ಲಿ ತುತ್ತಾದ ವರ್ಣದಲ್ಲಿ ರೈತರ ವರಮಾನದಲ್ಲಿ ಸ್ಥಿರತೆ ಸಾಧಿಸುವುದು.

ಬೆಳೆ ವಿಮೆ ಇತಿಹಾಸ: ಸ್ವಾತಂತ್ರ್ಯ ಮೂರ್ವದ ದಿನಗಳಿಂದ ಬೆಳೆ ವಿಮೆ ಅವಶ್ಯಕತೆ ಕುರಿತು ಹಾಗೂ ಅದರ ಅಳವಡಿಕೆಯ ಬಗ್ಗೆ 1947ರಲ್ಲಿ ಶ್ರೀ ಜಿ.ಎಸ್.ಪಿಯೋಲಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸಂಘಟಿಸಲಾಗಿತ್ತು.

1961ರಲ್ಲಿ ಪಂಜಾಬ್ ಸರ್ಕಾರವು ಬೆಳೆ ವಿಮೆಯನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಭಾರತ ಸರ್ಕಾರದ ಹಣಕಾಸಿನ ಸಹಾಯವನ್ನು ಯಾಚಿಸಿತ್ತು. 1970ರಲ್ಲಿ ಶ್ರೀಧರಮ್ ನಾರಾಯಣ ಇವರ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯ ಬೆಳೆ ವಿಮೆಯನ್ನು ಮಾರಾಟಕ್ಕಿರಬಾರದು ಎಂದು ಸೂಚಿಸಿತ್ತು. 1972ರಲ್ಲಿ ಗುಜರಾತಿನ ಒಂದು ರಾಸಾಯನಿಕ ಕಂಪನಿಯ ಜೀವವಿಮಾ ಸಂಸ್ಥೆಯ ಸಹಯೋಗದೊಂದಿಗೆ ಗುಜರಾತ್ ಜಿಲ್ಲೆಯಲ್ಲಿ ಬೆಳೆ ವಿಮೆಯನ್ನು ಪರಿಚಯಿಸಿತ್ತು. 1976ರಲ್ಲಿ ಮೊಫೆಸರ್ ದಾಂಡೆಕರರ ನೇತ್ಯತ್ವದಲ್ಲಿ ರಚಿಸಲಾದ ತಜ್ಞ ಸಮಿತಿಯ ಸಾಮಾನ್ಯ ವಿಮಾ ಯೋಜನೆಯ ಮಹತ್ವವನ್ನು ಒತ್ತಿ ಹೇಳಿತು ಮತ್ತು ಒಂದೇ ತೆರನಾದ ಕ್ಷೇತ್ರ ಮತ್ತು ಇಳುವರಿ ಪದ್ಧತಿಯನ್ನು ಶಿಫಾರಸ್ಸು ಮಾಡಿತ್ತು. ಸದ್ಯದಲ್ಲಿರುವ ಬೆಳೆ ವಿಮೆ ಕಾರ್ಯಕ್ರಮವು 1979ರಲ್ಲಿ ಪರಿಚಿತಗೊಂಡು ರೈತರನ್ನು ಮತ್ತು ಭ್ಯಾಂಕುಗಳನ್ನು ರಕ್ಷಣೆ ಮಾಡುವಂತಹಾಗಿದೆ. ಹೊಸದಾಗಿ ಜೂನ್ 22, 1999ರಂದು ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಮಂಡಿಸಲಾಯಿತು. 1997ರಲ್ಲಿ ಪ್ರಾಯೋಗಿಕ ಬೆಳೆ ವಿಮಾ ಯೋಜನೆಯನ್ನು ಮಂಡಿಸಲಾಯಿತು.

ಪ್ರಮುಖ ಲಕ್ಷಣಗಳು:

- 1) ಗೇಟೆ ಮಾಡುವ, ರೈತರು ಸೇರಿದಂತೆ ಎಲ್ಲಾ ವರ್ಗದ ರೈತರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
- 2) ನಿರ್ದರ್ಶಿತ ಬೆಳೆಗೆ, ಬೆಳೆ ಸಾಲ ಪಡೆದು ರೈತರಿಗೆ ಈ ಯೋಜನೆ ಕಡ್ಡಾಯವಾಗಿದೆ.
- 3) 2002ನೇ ಮುಂಗಾರು ಹಂಗಾಮೆನಿಂದ ಈರುಳಿ ಬೆಳೆಗೆ ತಾಲ್ಲೂಕನ್ನು ಘಟಕವಾಗಿ ಪರಿಗಳಿಸಿದೆ.
- 4) ಕ್ಷೇತ್ರ ಕಟ್ಟಾವು ಆಧಾರಿತವಾಗಿ ಮುಖ್ಯವಾಗಿ ಬೆಳೆ ವಿಮೆಯ ಬೆಳೆಗಳು,
 - ಎ) ಆಹಾರ ಬೆಳೆಗಳು (ಎಕದಳ, ದ್ವಿದಳ ಧಾನ್ಯಗಳು)
 - ಬಿ) ಎಣ್ಣೆಕಾಳುಗಳು
 - ಸಿ) ಕಬ್ಬಿ, ಹತ್ತಿ, ಮೊಟ್ಟೆಟೋ ಮುಂತಾದ ವಾರೀಜ್ಯ ಬೆಳೆಗಳು.
- 5) ದೇಶದ ಎಲ್ಲ ರಾಜ್ಯಗಳಲ್ಲಿ ವುತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳೆ ವಿಮೆಯನ್ನು ಅನುಷ್ಠಾನಗೊಳಿಸಬಹುದಾಗಿದೆ. ಆದರೆ ಅನುಷ್ಠಾನ ಮಾಡಿದ ರಾಜ್ಯದ ಮೂರು ಸತತ ವರ್ಷಗಳವರೆಗೆ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ.

ಅನವರ್ತ ಸಮಸ್ಯೆಗಳು (Ineligible factors):

- 1) ಪರಮಾಣು ಯುದ್ಧದಿಂದಾಗುವ ಹಾನಿ
- 2) ದ್ವೇಷದ ಮತ್ತು ಹೊಟ್ಟೆಚ್ಚಿನಿಂದ ಆದ ಅನಾಮತಗಳಿಂದ
- 3) ಯಾವುದೇ ಯುದ್ಧದ ಪರಿಣಾಮದಿಂದ

ವಿಮೆಯ ಮೊತ್ತ:

ರೈತರು ಪ್ರಾರಂಭಿಕ ಇಳುವರಿಯ ಮೊತ್ತಕ್ಕೆ ಬೆಳೆ ವಿಮೆ ಮಾಡಿಸಬಹುದು. ಇದನ್ನು ಬೆಳೆಯಾಧಾರಿತವಾಗಿ ಮಾತ್ರ ಪಡೆಯಬಹುದು. ಆದರೆ ರೈತರು ತಮ್ಮ ಸ್ವಜೀಯಂತೆ ವಿಮೆ ಮೊತ್ತವನ್ನು ಸರಾಸರಿ ಇಳುವರಿಯ ಶೇ.150ರವರೆಗೆ ಗರಿಷ್ಟ ಮೊತ್ತಕ್ಕೆ ಮಾಡಿಸುವ ಅನುಕೂಲವಿದೆ. ಇಂಥಹ ಸಂದರ್ಭದಲ್ಲಿ ವಿಮಾ ಕಂತನ್ನು ವಾಣಿಜ್ಯ ದರಗಳಲ್ಲಿ ತುಂಬ ಬೆಕಾಗುತ್ತದೆ. ಆದರೆ ಬೆಳೆ ಸಾಲ ಪಡೆದ ರೈತರು ವಿಮೆಯನ್ನು ಬೆಳೆ ಸಾಲದ ಮೊತ್ತಕ್ಕೆ ಸಮನಾಗಿ ಮಾಡಿಸಬೇಕಾಗುತ್ತದೆ. ಈ ನಿಟ್ಟನಲ್ಲಿ ನಬಾಡ್, ಆರೋಬಿಷ ಸಲಹೆಗಳು ಅಂತಿಮವಾಗಿರುತ್ತದೆ ಮತ್ತು ಅಪ್ಯಾಗಳನ್ನು ಪಾಲಿಸಲು ಬದ್ದವಾಗಿದೆ.

ಬೆಳೆ ವಿಮೆ ಲಾಭಗಳು:

- 1) ಹೆಚ್ಚಿನ ಕ್ಷೇತ್ರವನ್ನು ಕೃಷಿಯಲ್ಲಿ ಅಳವಡಿಕೆಯ ಲಾಭ
- 2) ತಾಂತ್ರಿಕ ಜ್ಞಾನದ ಉಪಯೋಗ
- 3) ನೀರಿನ ಆರ್ಥಿಕ ಬಳಕೆ
- 4) ಸಾಂಕ್ಷಿಕ ಸಾಲದ ಲಾಭ ಬಳಕೆ
- 5) ಸಾಮಾಜಿಕ ಹೊರೆಯಿಂದ ಮುಕ್ತಿ ಅಥವಾ ಕಡಿಮೆಯಾಗುವಿಕೆ
- 6) ಖರೀದಿಸುವ ಶಕ್ತಿಯಲ್ಲಿ ದೃಢತೆ ಮುಂತಾದವುಗಳು.

ಪಯಾರಾಯಗಳು:

- 1) ಪರಿಕರ ಸಹಾಯಧನ ನೀತಿಗಳು. ಉದಾ: ರಾಸಾಯನಿಕ ಗೊಬ್ಬರಗಳಿಗೆ ನೀಡುವ ಸಹಾಯ ಧನ ನೀತಿ
- 2) ಉತ್ಪಾದನೆ ಬೆಲೆ ಮತ್ತು ಬೆಂಬಲ ಬೆಲೆ ನೀತಿ
- 3) ಸಮರ್ಥ ಸಾಲ ನೀತಿ
- 4) ವಿವಿಧ ಸಾಲ ಬಗೆಹರಿಸುವ ನೀತಿಗಳು
- 5) ಆದಾಯ ಸರಿದೂಗುವ ಯೋಜನೆಗಳು
- 6) ದುರ್ಘಟನಾರ್ಥ ಸಹಾಯ ಯೋಜನೆಗಳು

ಚಿಕ್ಕ (2 ಹೆಚ್ಚೇರಿಗಿಂತ ಕಡಿಮೆ), ಅತೀ ಚಿಕ್ಕ (1 ಹೆಚ್ಚೇರಿಗಿಂತ ಕಡಿಮೆ) ರೈತರಿಗೆ ಕೃಷಿ ವಿಮಾ ಕಂತಿನಲ್ಲಿ ಅರ್ಥದಷ್ಟು ರಿಯಾಲಿಟಿ ಇದೆ. ತಾಲ್ಲೂಕು ಮಟ್ಟದಲ್ಲಿ 16 ಬೆಳೆ ಅಂದಾಜು ಸಮೀಕ್ಷೆ ಕಟಾವು ಮತ್ತು ಹೋಬಳಿ ಮಟ್ಟದಲ್ಲಿ 12 ಬೆಳೆ ಅಂದಾಜು ಸಮೀಕ್ಷೆ ಕಟಾವು ಮಾಡಿ, ಹಂಗಾಮಿನ ಬೆಳೆಯ ಸರಾಸರಿ ಇಳುವರಿ ಕಂಡುಕೊಳ್ಳಲಾಗುವುದು.

ವಿಮಾ ಗಣಕದ ಪ್ರಕಾರ ಇದು ವರ್ಷಗಳಲ್ಲಿ ಬೆಳೆ ಆಧಾರವಾಗಿ ನಿರ್ಧರಿಸಲಾಗುವುದು ಮತ್ತು ಇದನ್ನು ಆಯಾ ರಾಜ್ಯಗಳ ಜಿಲ್ಲೆಯ ಒಬ್ಬೆಯೊಂದಿಗೆ ಅಳವಡಿಸಬಹುದಾಗಿದೆ. ಭಾರತದ ರೈತ ತಾನು ಅನುಭವಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಂಪರೆಯಾಗಿ ನಿವಾರಣಾ ರೂಢಿಯಿಂದ ಪರಿಹರಿಸುತ್ತಾ ಬಂದಿದ್ದಾನೆ. ಅಪ್ಯಾಗಳೆಂದರೆ-

- 1) ಬೆಳೆ ನಮೂನೆಗಳ ಆಯ್ದೆಯಿಂದ
- 2) ಬೆಳೆ ಹಂಚಿಕೊಳ್ಳುವಿಕೆ

- 3) ಸಾಲ ನೀಡುವುದರಿಂದ ಸಹಾಯ ಪಡೆದುಕೊಂಡು
- 4) ಒಕ್ಕಟ್ಟು ಮನೆತನ ಪದ್ಧತಿ

ಪ್ರೀಮಿಯಂ ಸಹಾಯ ಧನ:

ಪ್ರತಿಶತ 50ರಷ್ಟು ಪ್ರೀಮಿಯಂ ಹಣವನ್ನು ಸಣ್ಣ ಮತ್ತು ಅತೀ ಸಣ್ಣ ರೈತರು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ (ಅಥವಾ ಕೇಂದ್ರಾಡಳಿತ ಪ್ರೈಮೆರ್ಚ್)ದಿಂದ ಪಡೆಯಬಹುದಾಗಿದೆ. ಈ ಸಹಾಯಧನವನ್ನು 3ರಿಂದ 5 ವರ್ಷದವರೆಗೆ ಹಣಕಾಸಿನ ಪರಿಣಾಮವನ್ನಿರ್ತಿ ಬದಲಿಸಬಹುದಾಗಿದೆ.

ಅಮೇರಿಕಾ ಸಂಯುಕ್ತ ಸಂಸಾರಗಳು ಮತ್ತು ಬ್ರಿಟನ್ ಬಿಟ್ಟರೆ ಭಾರತವು ಜಗತ್ತಿನಲ್ಲಿಯ ಬೆಳೆ ವಿಮೆ ಅನುಷ್ಠಾನಗೊಳಿಸುವಲ್ಲಿ ಮೂರನೆಯ ರಾತ್ರಿವಾಗಿದೆ. ಈಗ ಬೆಳೆ ವಿಮೆಯನ್ನು ಶ್ರೀಲಂಕಾ ದೇಶ ಅಳವಡಿಸಿದೆ. ಭಾರತದಲ್ಲಿ ಹಲವು ರಾಜಕೀಯ ಪ್ರಕ್ಕಗಳು ಅಧಿಕಾರ ಚುಕ್ಕಾಳಿ ಹಿಡಿದಾಗ ಬೆಳೆ ವಿಮೆ ಯೋಜನೆ ಜಾರಿಯಲ್ಲಿತ್ತು. ನಂತರ ಮಾರ್ಕಡಿಸಿದ ಬೆಳೆ ವಿಮೆ ಯೋಜನೆ ತದನಂತರ ಪ್ರಯೋಗಾರ್ಥಿತ ವಿಮೆ ಯೋಜನೆ ಆ ಮೇಲೆ ಪರಿಷ್ಕರಿಸಿದ ವಿಮೆ ಯೋಜನೆ. ಈ ಎಲ್ಲ ಯೋಜನೆಗಳನ್ನು ಆರ್ಥಿಕವಾಗಿ ಜೀವಂತವಾಗಿರುವಂತೆ ಮತ್ತು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸುವ ಗುರಿಯೊಂದಿಗೆ ಮತ್ತು ರೈತರ ಹಿತಾಸ್ತಕ್ತಿಯನ್ನು ರಕ್ಷಿಸುವ ಮಹತ್ವಕಾಂಕ್ಷೆ ಹೊಂದಿ ಮಾರ್ಕಡಿಸುತ್ತೇ ಬರಲಾಗುತ್ತಿದೆ.

ರಾಷ್ಟ್ರೀಯ ಕೃಷಿ ವಿಮಾ ಯೋಜನೆ: ರಾಷ್ಟ್ರೀಯ ಕೃಷಿ ವಿಮಾ ಯೋಜನೆಯು ರಾಜ್ಯದಲ್ಲಿ 2000ದ ಮುಂಗಾರು ಹಂಗಾಮೆನಿಂದ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ಎಲ್ಲ ರೈತರೂ ಒಳಗೊಳಿಸಬಹುದಾಗಿದ್ದು, ಪ್ರಾಕೃತಿಕ ವಿಕ್ಷೇಪಗಳಿಂದ ಬೆಳೆ ನಷ್ಟವಾದಾಗ ಬೆಳೆ ನಷ್ಟ ಪರಿಹಾರ ನೀಡಲಾಗುವುದು. ಬೆಳೆ ಸಾಲ ಪಡೆದ ರೈತರಿಗೆ ಯೋಜನೆಯು ಕಡ್ಡಾಯವಾಗಿದ್ದು. ಬೆಳೆ ಸಾಲ ಪಡೆಯದ ರೈತರಿಗೆ ಸ್ವ ಇಚ್ಛೆಯಿಂದ ಯೋಜನೆಗೆ ಒಳಪಡಬಹುದು. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇ.10ರ ಸಹಾಯಧನವನ್ನು ನೀಡಲಾಗಿದೆ. ಬೆಳೆಯ ಇಂಡೆಮ್ಯೂಟಿ ಮಟ್ಟ ಆಧರಿಸಿ ಪ್ರಾರಂಭಿಕ ಇಳುವರಿ ಮತ್ತು ವಾಸ್ತವಿಕ ಇಳುವರಿ ಇವುಗಳನ್ನು ಗಣನೆಗೆ ತೆಗೆದುಕೊಂಡು ಇಳುವರಿಯಲ್ಲಿನ ಕೊರತೆಗನುಗೊಂಡಿ ಹಾಗೂ ವಿಮಾ ಮೊತ್ತಕ್ಕನ್ನುಗೊಂಡಿ ಬೆಳೆ ನಷ್ಟ ಪರಿಹಾರವನ್ನು ನೀಡಲಾಗುವುದು. ಮುಂಗಾರು, ಹಿಂಗಾರು ಮತ್ತು ಬೇಸಿಗೆಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ, ಸ್ಥಳ ನಿರ್ದಿಷ್ಟ ಪ್ರಕಾರದ ವಿಕ್ಷೇಪಗಳಾದ ಆಲಿಕಲ್ಲು ಮಳೆ, ಚಂಡಮಾರುತ, ಪ್ರವಾಹ ಮತ್ತು ಭೂ ಕುಸಿತ ಉಂಟಾದ ಸಂದರ್ಭದಲ್ಲಿ ರೈತರಿಗೆ ವ್ಯೇಯಕ್ತಿಕವಾಗಿ ಬೆಳೆ ನಷ್ಟ ನಿರ್ದರ್ಶಕಗಾಗಿ ಅಳವಡಿಸಿ ಅಧಿಸೂಚಿಸಲಾಗಿದೆ.

ರಾಷ್ಟ್ರೀಯ ಕೃಷಿ ಭೀಮಾ ಯೋಜನೆ: ಈ ಯೋಜನೆಯನ್ನು ಹೊಸದಾಗಿ ಜೂನ್ 22, 1999ರಂದು ಉಳಿದ ಯೋಜನೆಗಳಾದ ಪ್ರಯೋಗಾರ್ಥವಾಗಿ ಮತ್ತು ಪರಿಷ್ಕರಿಸಿದ ವಿಮೆ ಯೋಜನೆಗಳನ್ನು ಕೃಷಿಟ್ಟು ಅಳವಡಿಸಲಾಗಿದೆ. ಈ ಯೋಜನೆ ಹಿಂದಿನ ಎಲ್ಲ ಯೋಜನೆಗಳಿಗಿಂತ ಭಿನ್ನವಾಗಿದ್ದ ಹೆಚ್ಚು ಉಪಯುಕ್ತವಾಗಿದೆ. ಇದು ಒಂದು ದಿಟ್ಟ ಹಜ್ಜೆಯಾಗಿದೆ. ಏಕೆಂದರೆ ಹಿಂದಿನ 17 ವರ್ಷಗಳಲ್ಲಿ ನಡೆದ ಸಮಸ್ಯೆಗಳನ್ನು ಬಗೆಹರಿಸಲು ಈ ಯೋಜನೆಯಡಿ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಹಣಕಾಸಿನ ಜೀವಂತಿಕೆಗಾಗಿಯೂ ಕೂಡಾ ಪ್ರಯತ್ನ ಮಾಡಲಾಗಿದೆ ಮತ್ತು ಪ್ರೀಮಿಯಂ ದರಗಳನ್ನು ವಿಮಾ ಗಣಕ ಆಧಾರಿತವಾಗಿ ಮತ್ತು ಹಿಂದಿನ ಇಳುವರಿ ಆಧಾರಿತವಾಗಿ ನಿರ್ದರ್ಶಿಸಲಾಗುವುದು.

ಈ ಯೋಜನೆಯು ಸಾಮಾನ್ಯ ವಿಮೆ ಮರಸಭೆಯ ಅಡಿಯಲ್ಲಿ ರಾಷ್ಟ್ರೀಯ ಕೃಷಿ ಭೀಮಾ ಯೋಜನೆ ಪ್ರಾರಂಭವಾಗುವವರೆಗೆ ನಡೆಯುವುದು ಮತ್ತು ಕೃಷಿಯ ಎಲ್ಲ ರೀತಿಯ ರೈತರಿಗೆ ಇದು ಅನ್ವಯವಾಗುವುದು.

ಆದರೆ ಬ್ಯಾಂಕಿನ ಸಾಲ ಪಡೆದವರಿಗೆ ಮಾತ್ರ ಕಡ್ಡಾಯವಾಗಿದೆ. ಉಳಿದವರಿಗೆಲ್ಲಾ ಇದು ಕಡ್ಡಾಯವಲ್ಲ. ಅಲ್ಲದೆ ಒಟ್ಟು ವಿಮೆಯ ಮೊತ್ತಕ್ಕೆ ಸೀಮಿತವಿಲ್ಲ. ಈ ಯೋಜನೆಯಲ್ಲಿ ದೊರೆಯುವ ಪ್ರೀಮಿಯಂ ಪರಿಹಾರ ಇದು ವರ್ಷಗಳಿಗೆ ಸೀಮಿತವಾಗಿದೆ. ಅಲ್ಲದೆ ವಿಮಾ ಸಂಸ್ಥೆಯು ಎಲ್ಲ ವಿಮಾ ಸೌಲಭ್ಯಗಳನ್ನು ಹಂಗಾಮು ಪ್ರಾರಂಭವಾಗುವ ಮುನ್ನ ಮೂರಾಗೊಳಿಸಬೇಕೆಂಬುದು ಕಡ್ಡಾಯವಾಗಿದೆ.

ಪ್ರಾಯೋಗಿಕ ಬೆಳೆ ವಿಮಾ ಯೋಜನೆ: ಈ ಯೋಜನೆಯನ್ನು 1997ರಲ್ಲಿ ಮಂಡಿಸಲಾಯಿತು. ಇದರ ಲಾಭವನ್ನು ಸಣ್ಣ, ಅತೀ ಸಣ್ಣ ಸಾಲ ಮಾಡಿದ ಮತ್ತು ಮಾಡದ ರೈತರಿಗೂ ಕೂಡಾ ನೀಡಲಾಯಿತು. ಹೀಗಾಗೆ ಹಣಕಾಸಿನ ಪ್ರಗತಿ ಕುಂಠಿತಗೊಂಡಿತು. ಅದರಿಂದ ಹೆಚ್ಚಿನ ಭಾರವನ್ನು ಕೇಂದ್ರ ಸರ್ಕಾರದ ಮೇಲೆ ಹೇರಲಾಯಿತು. ಹೀಗಾಗೆ ಹೆಚ್ಚಿನ ಭಾರದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿತು. ಆದ್ದರಿಂದ ಒಂದೇ ವರ್ಷದಲ್ಲಿ ಇದು ನೆಲಕ್ಷಿತು. ನಂತರ ಪರಿಷ್ಕರಿಸಿದ ವಿಮೆ ಯೋಜನೆಯನ್ನು 1998ರಲ್ಲಿ ಅಳವಡಿಸಲಾಯಿತು. ಆದರೆ ಇದನ್ನು ಕೂಡಾ ಮುಂಗಾರು ಬೆಳೆ ಹಂಗಾಮಿಗಿಂತ ಮೂದಲು ಕೈಬಿಡಲಾಯಿತು. ಆದಕ್ಕೆ ಕಾರಣಗಳೆಂದರೆ-

1) ಈ ಯೋಜನೆಯಡಿ ಎಲ್ಲ ಬೆಳೆಗಳನ್ನು ವಿಮೆ ರಕ್ಷಣೆ ಅಡಿಯಲ್ಲಿ ತರಲಾಯಿತು. ಹಣಕಾಸಿನ ಬೆಳೆಗಳಿಗೆ ಹೆಚ್ಚಿನ ಖರ್ಚು ಇದ್ದುದರಿಂದ ಇದನ್ನು ಅನುಷ್ಠಾನಗೊಳಿಸುವುದು ಕಷ್ಟವಾಯಿತು. ಅಲ್ಲದೆ ಮುಂದುವರಿದ ರೈತರನ್ನು ಇದರಡಿ ತರುವುದರಲ್ಲಿ ವಿಫಲವಾಯಿತು.

2) ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಅವಕಾಶವಿರುವುದರಿಂದ ಅಲ್ಲದೆ ವಿಮೆಯು ಸಾಲದ ಮಿತಿಗೆ ಮಾತ್ರ ಸೀಮಿತವಾಗಿರುವುದರಿಂದ ಇದು ಸಾಲ ವಿಮೆಯಾಯಿತೇ ವಿನ: ಬೆಳೆ ವಿಮೆಯಾಗಲಿಲ್ಲ. ಹೀಗಾಗೆ ರೈತರಿಗಾದ ಬೆಳೆ ನಷ್ಟ ಗಣನೆಗೆ ಬರದೆ ಸಾಲದ ಮಿತಿಯಷ್ಟು ಪರಿಹಾರ ದೊರಕಲಿಲ್ಲ.

3) ಈ ಎಲ್ಲ ಯೋಜನೆಗಳು ವಿಮೆ ಕಂತಿನ ಅನುದಾನಕ್ಕೆ ಸರ್ಕಾರದ ಮೇಲೆ ಅವಲಂಬಿತವಾಗಿದ್ದವು. ಇದರಲ್ಲಿ ಪ್ರತಿತತ 50ರಷ್ಟು ಕೇಂದ್ರ ಮತ್ತು ರಾಜ್ಯಗಳು ಸರಿಯಾಗಿ ಹಂಚಿಕೊಳ್ಳುವುವು. ಆದರೆ ಪರಿಹಾರ ಸಿಗುವಂತಾದಾಗ ಕೇಂದ್ರ ಸರ್ಕಾರವು ಎರಡು ಭಾಗವನ್ನು ಮತ್ತು ರಾಜ್ಯ ಸರ್ಕಾರ ಒಂದು ಭಾಗವನ್ನು ಹಂಚಿಕೊಳ್ಳುವುವು. ಈ ಕಾರಣ ವಿಮೆ ಸಂಸ್ಥೆಯು ಒಟ್ಟು ವರ್ಷಗಳಲ್ಲಿ 269 ಕೋಟಿ ಪ್ರೀಮಿಯಂ ಹಣಕ್ಕೆ 1454 ಕೋಟಿ ಹಣ ವಿವಿಧ ವಿಜೆನ್ಸಿಗಳಿಗೆ ನೀಡಿದೆ. ಪ್ರತಿ ಒಂದು ರೂಪಾಯಿಗೆ 5.4 ರೂಪಾಯಿ ಅನುದಾನ ನೀಡಬೇಕಾಗಿದ್ದು, ಹಣಕಾಸಿನ ಪರಿಸ್ಥಿತಿ ಹದಗೆಬ್ಬಿ ಈ ಯೋಜನೆಯನ್ನು ಕೈಬಿಡಲಾಯಿತು.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (W.B.C.I.S)

ರಾಷ್ಟ್ರೀಯ ಕೃಷಿ ವಿಮಾ ಯೋಜನೆಗೆ ಪರ್ಯಾಯವಾಗಿ ಈ ಯೋಜನೆಯನ್ನು ಭಾರತ ಸರ್ಕಾರ ರೂಪಿಸಿದ್ದು, ರಾಷ್ಟ್ರದಲ್ಲಿ 2007ರ ಮುಂಗಾರು ಹಂಗಾಮಿನಿಂದ ಅನುಷ್ಠಾನಗೊಳಿಸಲಾಗಿದೆ. ಹವಾಮಾನ ವೈಪರಿಶ್ಯಗಳಿಂದ ಉಂಟಾಗುವ ಬೆಳೆ ಹಾನಿಯಿಂದ ಅನುಭವಿಸುವ ನಷ್ಟ ರೈತರಿಗೆ ಆರ್ಥಿಕ ನಷ್ಟವನ್ನು ಯೋಜನೆಯು ತುಂಬಿಕೊಡುತ್ತದೆ. ಮುಂಗಾರು ಹಂಗಾಮಿನಲ್ಲಿ ಅತಿವೈಷ್ಟಿಕ ಮತ್ತು ಅನಾವೈಷ್ಟಿಕ ಸಂದರ್ಭದಲ್ಲಿ ರಕ್ಷಣೆ ನೀಡುತ್ತದೆ. ಹಿಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆ, ತಾಪಮಾನ, ಗಾಳಿಯ ವೇಗ ಹಾಗೂ ಆರ್ಥಿಕತೆಗಳಿಂದ ಆಗುವ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಯೋಜನೆಯು ಬೆಳೆ ಸಾಲ ಪಡೆಯದ ರೈತರಿಗೆ ಇಚ್ಛಿಕವಾಗಿರುತ್ತದೆ. ಬೆಳೆ ನಷ್ಟ ಪರಿಹಾರ ಅಗ್ರಿಕಲ್ಚರ್ ಇನ್ಸ್ಟಿಟ್ಯೂಟ್ ಕಂಪನಿ ಆಫ್ ಇಂಡಿಯಾ ಲಿ. ಸಂಸ್ಥೆಯು ಹೊಣೆಗಾರಿಕೆಯಾಗಿರುತ್ತದೆ. 2007 ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2009-10ನೇ ಸಾಲಿನಲ್ಲಿಯೂ ಸಹ ಮುಂದುವರೆಸಲಾಗಿದೆ. ಇದನ್ನು ಜಾರಿಗೊಳಿಸಿದ ರಾಜ್ಯಗಳೆಂದರೆ ಅಂದ್ರಪ್ರದೇಶ, ಭಾತ್ತಿಸ್‌ಫಾಡ, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ ಇತ್ಯಾದಿ ಪ್ರದೇಶಗಳಲ್ಲಿ ಜಾರಿಯಲ್ಪಡೆ.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ವಿಮೆ ಮಾಡಿದ ಹಿಮೇವಾಂಶ ಮೊದಲಾದವುಗಳಿಂದ ಆಗಬಹುದಾದ ಬೆಳೆ ನಷ್ಟದ ಕಷ್ಟ ಕೋಟಿಗಳನ್ನು ಕಡಿಮೆ ಮಾಡುವುದು. ಹವಾಮಾನ ಬೆಳೆ ವಿಮೆ ಯೋಜನೆಯು ರೈತನು ಉತ್ತಮ ಫಸಲಿಗಾಗಿ ಎಲ್ಲ ಕ್ರಮಗಳನ್ನು ಕ್ಯೆಗೊಂಡಿದ್ದರೂ ಬೆಳೆಯ ಮೇಲೆ ವಾತಾವರಣದಲ್ಲಿನ ಪ್ರತಿಕೂಲ ಪರಿಸ್ಥಿತಿಯ ಪರಿಣಾಮವಾಗಿ ಅವನು ಅನುಭವಿಸುವ ಉತ್ಪಾದನಾ ನಷ್ಟಕ್ಕೆ ರಕ್ಷಣೆ ಕೊಡುವುದು. ಹವಾಮಾನ ಬೆಳೆ ವಿಮೆ ಯೋಜನೆಯು ಒಂದು ಅನೇನ್ಯ ಹವಾಮಾನ ಆಧರಿತ ವಿಮಾ ಉತ್ಪನ್ನ. ಅನಾನುಕೂಲವಾದ ಹವಾಮಾನದಿಂದ ಬೆಳೆ ಉತ್ಪನ್ನದ ನಷ್ಟದ ವಿರುದ್ದ ರಕ್ಷಣೆ ಕೊಡುವುದು. ಇದು ಮುಂಗಾರಿನಲ್ಲಿ ಮಳೆಯ ಅನಾಹತ (ಅತಿವೃಷ್ಟಿ ಮತ್ತು ಅನಾವೃಷ್ಟಿ) ಮತ್ತು ಹಿಂಗಾರಿನಲ್ಲಿ ಹಿಮಪಾತ ಅತಿ ಉತ್ಪತ್ತಿ, ತೇವಾಂಶ, ಹದ ತಪ್ಪಿದ ಮಳೆ ಇತ್ಯಾದಿ ಹವಾಮಾನದ ವ್ಯವರಿಕ್ಯಾದಿಂದ ರಕ್ಷಣೆ ಕೊಡುವುದು. ಇದು ಇಳುವರಿ ಖಾತ್ರಿ ವಿಮೆಯಲ್ಲ. ಹವಾಮಾನ ಬೆಳೆ ವಿಮೆ ಯೋಜನೆಯು ನಷ್ಟ ಪರಿಹಾರ ನೀಡಲು “ಪ್ರದೇಶ ಪರಿಗಳನ್ನೆ” ಪರಿಕಲ್ಪನೆಯ ಮೇಲೆ ಆಧಾರಿತವಾಗಿದೆ. “ಉಲ್ಲೇಖಿತ ವಿಸ್ತೀರ್ಣವು (ಆರೋವಯು)” ವಿಮೆಯ ಘಟಕವಾಗಿರುವುದು. ರಾಜ್ಯ ಸರ್ಕಾರವು ಆರೋವಯು ಅನ್ನ ಹಂಗಾಮಿನ ಮೊದಲೇ ಪ್ರಕಟ ಮಾಡುವುದು ಮತ್ತು ಎಲ್ಲ ವಿಮೆ ಮಾಡಿದವರು ಆ ಪ್ರದೇಶಗಳಲ್ಲಿ ನಿರ್ವಿಷ್ಟ ವಿಮೆ ಮಾಡಿದ ಬೆಳೆಗಳು ಕ್ಷೇತ್ರಮುಗಳು ಮೌಲ್ಯ ಮಾಪನಕ್ಕೆ ಅನುಸಾರವಾಗಿದೆ ಎಂದು ತಿಳಿಯಲಾಗುವುದು. ಆರೋವಯು ಅನ್ನ ಉಲ್ಲೇಖಿತ ಹವಾಮಾನ ಕೇಂದ್ರದೊಂದಿಗೆ (ಆರೋಡಬ್ಲೂಎಸ್) ಜೋಡಿಸಲಾಗುವುದು. ಅದರ ಆಧಾರದ ಮೇಲೆ ಸದ್ಯದ ಹವಾಮಾನ ದತ್ತಾಂಶ ಮತ್ತು ಕ್ಷೇತ್ರಮುಗಳ ಪರಿಶೀಲನೆ ಮಾಡಲಾಗುವುದು. ವ್ಯತಿರಿಕ್ತ ಹವಾಮಾನ ಘಟನೆಗಳು ಸದ್ಯದ ಹಂಗಾಮಿನಲ್ಲಿ ಇದ್ದರೆ, ವಿಮಾದಾರರು ಹಣ ಪಡೆಯುವರು. ಅದು “ಹಣ ಪಾವತಿ ಸಂರಚನೆ”ಯಲ್ಲಿ ನಿರೂಪಿಸಿದಂತೆ ಹವಾಮಾನ ಟ್ರಿಗ್ರೋ ಮತ್ತು ಯೋಜನೆಯ ಸೂಚನೆ ಮತ್ತು ಶರತ್ತುಗಳಿಗೆ ಅನುಗುಣವಾಗಿರಬೇಕು.

ಕೃಷಿ ಮಾರುಕಟ್ಟೆ ಬಲವರ್ಧನೆ, ಮೂಲ ಸೌಕರ್ಯ, ಗ್ರೇಡಿಂಗ್ ಹಾಗೂ ಪ್ರಮಾಣೀಕರಣ:

ಭಾರತದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ವಿಧಾನಗಳು:

- 1) **ಗ್ರಾಮೀಣ ವ್ಯಾಪಾರಿಗಳಿಗೆ ಮಾರಾಟ ಮಾಡುವುದು:** ರೈತರು ಸಾಮಾನ್ಯವಾಗಿ ತಮ್ಮ ಹಳ್ಳಿಗಳಲ್ಲಿರುವ ವ್ಯಾಪಾರಿಗಳಿಗೆ ಹಾಗೂ ಕೆಲವೋಮ್ಮೆ ಸಮೀಪದ ಮಂಡಿಗಳಲ್ಲಿ ಮಾರಾಟ ಮಾಡುವರು. ಇವರು ರೈತರು ಮತ್ತು ಸಗಟು ವ್ಯಾಪಾರಿಗಳ ನಡುವೆ ಮಧ್ಯವರ್ತಿಗಳಾಗಿ ಸೇವೆ ಸಲ್ಲಿಸುವುದು.
- 2) **ವಾರದ ಸಂತೆಯಲ್ಲಿ ಮಾರಾಟ:** ರೈತರು ತಮ್ಮ ಉತ್ಪನ್ನಗಳನ್ನು ವಾರದ ಮಾರುಕಟ್ಟೆಗಳಲ್ಲೂ ಮಾರಾಟ ಮಾಡುತ್ತಾರೆ. ಇದಲ್ಲದೆ ಧಾರ್ಮಿಕ ಸಮಾರಂಭಗಳಲ್ಲೂ (ಜಾತ್ರೆ, ಉತ್ಸವ ಇತ್ಯಾದಿ) ರೈತರು ತಾವು ಬೆಳೆದ ಬೆಳೆಗಳೊಂದಿಗೆ ಜಾನುವಾರುಗಳನ್ನೂ ಮಾರಾಟ ಮಾಡುತ್ತಾರೆ.

- 3) **ಮಂಡಿಗಳಲ್ಲಿ ಮಾರಾಟ:** ಮೂರನೆಯ ವಿಧಾನವೆಂದರೆ ರೈತರು ಮಂಡಿಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು. ಮಂಡಿಗಳು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಿಂದ ದೂರವಿದ್ದ ಸಣ್ಣ ಪೇಟೆಗಳಲ್ಲಿರುತ್ತವೆ. ಇಲ್ಲಿ ರೈತರು ದಲ್ಲಾಳಿಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇವರು ಸಗಟು ರೂಪದಲ್ಲಿ ಸರಹಂಗಳನ್ನು ವಿರೀದಿಸಿ ಅವುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಅಥವಾ ಕ್ರೊರಿಕೆಗಳಿಗೆ ಮಾರಾಟ ಮಾಡುತ್ತಾರೆ.

ಕೃಷಿ ಮಾರುಕಟ್ಟೆಯಲ್ಲಿ ಅಗತ್ಯವಿರುವ ಸೌಲಭ್ಯಗಳು:

ಕೃಷಿ ಮಾರುಕಟ್ಟೆಯನ್ನು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಅನುಗುಣವಾಗುವಂತೆ ಅದರಲ್ಲಿ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸುವುದು ಅತಿ ಅಗತ್ಯವಾಗಿದೆ.

- 1) ರೈತರಿಗೆ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿಡಲು ಸೂಕ್ತ ದಾಸ್ತಾನು ಮಳಿಗೆಗಳನ್ನು ಒದಗಿಸಬೇಕು.
- 2) ತಾವು ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆಯು ದೊರಕುವ ತನಕ ಕಾಯುವ ಸಾಮಧ್ಯವನ್ನು ರೈತರು ಹೊಂದಬೇಕು. ಅಂದರೆ ರೈತರಿಗೆ ಬೇಕಾದ ಹಣಕಾಸನ್ನು ಒದಗಿಸಬೇಕು.

3) ಗ್ರಾಮೀಣ ಪ್ರದೇಶಗಳಿಂದ ಮಾರುಕಟ್ಟೆ ಬಗ್ಗೆ ಅಂದರೆ ಸರಕುಗಳ ಬೆಲೆ, ಸರಕುಗಳ ಮೂರ್ಕೆ ಇತ್ಯಾದಿಗಳನ್ನು ಸಂಬಂಧಿಸಿದಂತೆ ಸ್ವಷ್ಟ ಮಾಹಿತಿಯಿರಬೇಕು.

4) ಮಾರುಕಟ್ಟೆಗಳಲ್ಲಿ ರೈತರನ್ನು ಶೋಷಿಸಿದ ಮಧ್ಯವರ್ತೆಗಳನ್ನು ನಿಯಂತ್ರಿಸಬೇಕು.

5) ರೈತರಿಗೆ ಮಾರುಕಟ್ಟೆಯ ಬಗ್ಗೆ ಅಂದರೆ ಸರಕುಗಳ ಬೆಲೆ, ಸರಕುಗಳಿಗೆ ಬೇಡಿಕೆ ಸರಕುಗಳ ಮೂರ್ಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸ್ವಷ್ಟ ಮಾಹಿತಿಯಿರಬೇಕು.

ಭಾರತದ ಕೃಷಿ ಮಾರುಕಟ್ಟೆಯಲ್ಲಿ ಶೋಷಿಸಬೇಕಾಗಳು:

ಭಾರತದ ರೈತರು ಬಡವರು, ಅನಂತರಸ್ಥರು ಹಾಗೂ ಮುಗ್ದರು ಆಗಿದ್ದ ಮಾರುಕಟ್ಟೆಯಲ್ಲಿ ಅವರು ಈ ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

1) **ಸಂಗ್ರಹಣಾ ಸೌಲಭ್ಯದ ಕೊರತೆ:** ಭಾರತದಲ್ಲಿ ಹೆಚ್ಚಿನ ರೈತರು ಬಡವರಾಗಿದ್ದು ಗುಡಿಸಲುಗಳಲ್ಲಿ ಹಾಗೂ ಸಣ್ಣ ಮನೆಗಳಲ್ಲಿ ವಾಸಿಸುತ್ತಾರೆ. ಇಂತಹ ಮನೆಗಳಲ್ಲಿ ಅವರಿಗೆ ತಾವು ಬೆಳೆದ ಉತ್ಪನ್ನಗಳನ್ನು ಸಂಗ್ರಹಿಸಿದುವುದು ಕಷ್ಟಕರವಾಗಿರುತ್ತದೆ. ಆದುದರಿಂದ ರೈತರು ಬೆಳೆದ ಬೆಳೆಗಳ ಶೇ.10ರಿಂದ 20ರಷ್ಟನ್ನು ಇಲ್ಲ, ಹೆಚ್ಚಿನ ನಾಶ ಮಾಡುತ್ತವೆ ಎಂದು ಅಂದಾಜು ಮಾಡಲಾಗಿದೆ.

2) **ಅಧಿಕ ಸಂಖ್ಯೆಯ ಮಧ್ಯವರ್ತೆಗಳು ಅಥವಾ ದಲ್ಲಾಳಿಗಳು:** ರೈತರು ಮತ್ತು ಕೊನೆಯ ಅನುಭೋಗಿಯ ನಡುವೆ ಹಲವಾರು ಜನ ಮಧ್ಯವರ್ತೆಗಳಾಗಿರುತ್ತಾರೆ. ಇದರಿಂದಾಗಿ ಅನುಭೋಗಿಗಳು ಪಾವತಿಸುವ ಬೆಲೆಯಲ್ಲಿ ಹೆಚ್ಚಿನ ಪಾಲನ್ನು ಮಧ್ಯವರ್ತೆಗಳು ಪಡೆಯುವುದರಿಂದ ಉತ್ಪಾದಕನಿಗಾಗಲಿ, ಕೊನೆಯ ಅನುಭೋಗಿಗಳಿಗಾಗಲಿ ಯಾವುದೇ ಲಾಭವು ದೊರಕುವುದಿಲ್ಲ.

3) **ಮಧ್ಯವರ್ತೆಗಳಿಂದ ಶೋಷಣೆ:** ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಪಾಲ್ಗೊಳ್ಳುವ ಮಧ್ಯವರ್ತೆಗಳು ರೈತರನ್ನು ವಿವಿಧ ರೀತಿಯಲ್ಲಿ ಶೋಷಿಸುತ್ತಾರೆ. ಉದಾಹರಣೆಗೆ, ತುಕಾಗಳಲ್ಲಿ ಮೋಸ, ಬೆಲೆಯನ್ನು ಕಡಿಮೆ ಮಾಡುವುದು, ಗುಣಮಟ್ಟ ಪರೀಕ್ಷೆಗಾಗಿ ದೊಡ್ಡ ಪ್ರಮಾಣದಲ್ಲಿ ಉತ್ಪನ್ನಗಳನ್ನು ಉಚಿತವಾಗಿ ತೆಗೆದುಕೊಳ್ಳುವುದು ಇತ್ಯಾದಿ.

4) **ಸಾರಿಗೆ ಸೌಲಭ್ಯದ ಕೊರತೆ:** ಸಾಮಾನ್ಯವಾಗಿ ಮಾರುಕಟ್ಟೆಗಳು ಪೇಟೆ ಪಟ್ಟಣಗಳಲ್ಲಿ ಸಾಫ್ಟಿಸಲಪಟ್ಟದ್ದು ಇವುಗಳ ಗ್ರಾಮೀಣ ಪ್ರದೇಶಗಳಿಂದ ಸಾಕಷ್ಟು ದೂರವಿರುತ್ತದೆ. ನಮ್ಮ ದೇಶದಲ್ಲಿ ಎಷ್ಟೋ ಹಳ್ಳಿಗಳಲ್ಲಿ ರಸ್ತೆ ಸೌಲಭ್ಯವಿಲ್ಲದಿರುವುದರಿಂದ ಸಾರಿಗೆ ಸೌಲಭ್ಯವಿರುವದಿಲ್ಲ. ಸಾರಿಗೆ ಸೌಲಭ್ಯದ ಕೊರತೆಯು ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ಹಳ್ಳಿಯಲ್ಲೇ ಸಿಕ್ಕಿದ ಬೆಲೆಗೆ ಮಾರಾಟ ಮಾಡುವಂತೆ ಪ್ರೇರೇಷಿಸುತ್ತದೆ. ಅಲ್ಲದೆ ಸಾರಿಗೆ ವೆಚ್ಚ ಹೆಚ್ಚಿಗಿರುವುದರಿಂದ ರೈತರಿಗೆ ದೊರಕುವ ಆದಾಯ ಕಡಿಮೆಯಾಗಿರುತ್ತದೆ.

5) **ದಾಸ್ತಾನು ಮಳಿಗೆ (ಉಗ್ರಾಮ ವ್ಯವಸ್ಥೆ)ಗಳ ಕೊರತೆ:** ಹಳ್ಳಿಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು ಉಗ್ರಾಮ ವ್ಯವಸ್ಥೆ (ಗೋದಾಮು)ಗಳ ಕೊರತೆಯಿದೆ. ಇದರಿಂದಾಗಿ ರೈತರು ತಮ್ಮಗೆ ಅಗತ್ಯವಿರುವಷ್ಟು ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಇಡುತ್ತಾರೆ. ಈ ಸಮಯದಲ್ಲಿ ಕೃಷಿ ಉತ್ಪನ್ನಗಳು ತುಂಬಿ ಹೋಗಿ ಬೆಲೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ರೈತರಿಗೆ ದೊರಕುವ ಆದಾಯವು ಕಡಿಮೆಯಾಗುತ್ತದೆ.

6) **ಕೃಷಿ ಉತ್ಪನ್ನಗಳ ಗುಣಮಟ್ಟದ ಅಳತೆಯ ಮಾಪನಗಳ ಕೊರತೆ:** ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಅಳತೆ ಮಾಡುವುದಕ್ಕೆ ಭಾರತದಲ್ಲಿ ಸೂಕ್ತ ಮಾಪನಗಳಿರುವುದಿಲ್ಲ. ಇದರಿಂದಾಗಿ ರೈತರು ತಾವು ಬೆಳೆದ ಉತ್ಪಾದ ಗುಣಮಟ್ಟದ ಸರಕುಗಳನ್ನು ಕಡಿಮೆ ಗುಣಮಟ್ಟದ ಸರಕುಗಳಿಂದಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.

7) **ಮಾರುಕಟ್ಟೆಯಲ್ಲಿ ಅಧಿಕ ಶುಲ್ಕ ಸಂಗ್ರಹಣೆ:** ಮಾರುಕಟ್ಟೆಯಲ್ಲಿ ಸರಕುಗಳ ಮಾರಾಟಕ್ಕೆ ಸಂಬಂಧಿಸಿದಂತೆ ರೈತರು ಪಾವತಿಸಬೇಕಾದ ದಲ್ಲಾಳಿಗಳ ಬೆಲೆ ಅಧಿಕವಾಗಿರುವುದರಿಂದ ಅವರಿಗೆ ದೊರಕುವ ನಿಜವಾದ ಬೆಲೆಯು ಕಡಿಮೆಯಾಗುತ್ತದೆ. ಕೆಲವು ಮಂಡಿಗಳಲ್ಲಿ ಮಾಲೀಕರು ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ಅವುಗಳಿಗೆ ಚಂದಾ ಹಣವನ್ನು ಇವರು ರೈತರಿಂದ ಸಂಗ್ರಹಿಸುತ್ತಾರೆ. ರೈತರು ಈ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಶೋಷಣೆಗೆ ಒಳಗಾಗುತ್ತಾರೆ.

8) ಮಾಹಿತಿಯ ಕೊರತೆ: ಭಾರತದಲ್ಲಿ ಮಾಹಿತಿ ತಂತ್ರಜ್ಞಾನವು ಸಾಕಷ್ಟು ಪ್ರಗತಿಯನ್ನು ಸಾಧಿಸಿರುವುದಿಲ್ಲ. ಇದರಿಂದಾಗಿ ರೈತರಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸರಕುಗಳ ಪ್ರಮಾಣ, ಬೆಲೆ ಇತ್ಯಾದಿಗಳ ಬಗ್ಗೆ ಯಾವುದೇ ರೀತಿಯ ಸ್ವಷ್ಟ ಮಾಹಿತಿ ಇರುವುದಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆ ಅಧಿಕವಾಗಿರುವಾಗ ಅವರಿಗೆ ಅವುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.

9) ಹಣಕಾಸಿನ ಕೊರತೆ: ಭಾರತದ ರೈತರು ಒಡವರಾಗಿದ್ದು ಅವರು ಯಾವಾಗಲೂ ಸಾಲದಲ್ಲಿರುತ್ತಾರೆ. ಇವರು ಸಾಮಾನ್ಯವಾಗಿ ಗ್ರಾಮೀಣ ಲೇವಾದೇವಿಗಾರರಿಂದ ಅಧಿಕ ಬಡ್ಡಿಯನ್ನು ಕೊಟ್ಟು ಸಾಲವನ್ನು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ತೆಗೆದುಕೊಂಡ ಸಾಲದ ಮರು ಪಾವತಿಗಾಗಿ ಹಾಗೂ ದ್ಯುನಂದಿನ ಜೀವನಕ್ಕಾಗಿ ತಾವು ಬೆಳೆದ ಬೆಳೆಗಳನ್ನು ಕಟಾವಿನ ಕೂಡಲೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

10) ಸಂಘಟನೆಯ ಕೊರತೆ: ಭಾರತದ ಕೃಷಿಕರು ಅಸಂಘಟಿತರಾಗಿದ್ದು ಇವರ ಶೋಷಣೆಯ ವಿರುದ್ಧ ಹೋರಾಡುವುದಕ್ಕೆ ಯಾವುದೇ ರೀತಿಯ ಸಂಘಟನೆಗಳಿರುವುದಿಲ್ಲ. ಇದರಿಂದಾಗಿ ಅವರು ತಮ್ಮ ಉತ್ಪನ್ನಗಳಿಗೆ ಪಡೆಯುವ ಬೆಲೆಯು ಕಡಿಮೆಯಾಗಿದ್ದು ಮಾರುಕಟ್ಟೆಯಲ್ಲಿ ಹಲವು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಾರೆ.

ಭಾರತದಲ್ಲಿ ಮಾರುಕಟ್ಟೆಯ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಕ್ರಮಗಳು:

ಸರ್ಕಾರವು ಅಗತ್ಯವಿರುವ ಹಲವು ಕ್ರಮಗಳನ್ನು ಕೃಷಿಕರ ಅನುಕೂಲತೆಗಾಗಿ ಕೈಗೊಂಡರು. ಅವುಗಳಲ್ಲಿ ನಿಯಂತ್ರಿತ ಮಾರುಕಟ್ಟೆಗಳು ಹಾಗೂ ಮಾರುಕಟ್ಟೆಗಳ ಸಾಫ್ಟ್‌ಪನೆಯು ಮಹತ್ವದ ಮೈಲಿಗಲ್ಲಾಗಿದೆ.

ನಿಯಂತ್ರಿತ ಮಾರುಕಟ್ಟೆಗಳು:

ಸಾರ್ವಾನ್ಯವಾಗಿ ರೈತರು ವರಾರುಕಟ್ಟೆಗಳಲ್ಲಿ ವೆಂದ್ರ್ಯವರ್ತಿಗಳಿಂದ (ದಲ್ಲಾಳಿಗಳಿಂದ) ಶೋಷಣೆಗೊಳಿಗಾಗುವುದರೊಂದಿಗೆ, ಮಾರುಕಟ್ಟೆಗಳಲ್ಲಿ ಉಪಯೋಗಿಸುವ ಅಳತೆಯ ಮಾಪನಗಳು ಉತ್ಪನ್ನಗಳಿಗೆ ನಿಗದಿಪಡಿಸುವ ಬೆಲೆ ಇತ್ಯಾದಿಗಳಲ್ಲಾ ಶೋಷಣೆಯನ್ನು ತಪ್ಪಿಸುವುದಕ್ಕಾಗಿ ನಿಯಂತ್ರಿತ ಮಾರುಕಟ್ಟೆಗಳನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಸಾಫ್ಟ್‌ಪನೆಗೊಳಿಸಲಾಗಿದೆ.

- 1) ಮಾರುಕಟ್ಟೆಯಲ್ಲಿರುವ ಶೋಷಣೆಗಳನ್ನು ತಪ್ಪಿಸುವುದು.
- 2) ಮಾರುಕಟ್ಟೆಯ ಶುಲ್ಕವನ್ನು ಕಡಿಮೆಗೊಳಿಸುವುದು.
- 3) ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ನಿಗದಿಪಡಿಸುವುದು.

ನಿಯಂತ್ರಿತ ಮಾರುಕಟ್ಟೆಯ ಸಂಘಟನೆ:

ನಿಯಂತ್ರಿತ ಮಾರುಕಟ್ಟೆಯನ್ನು ಶಾಸನಬದ್ದವಾಗಿ ಒಂದು ನಿರ್ದಿಷ್ಟ ಅಥವಾ ಹಲವು ಸರಕುಗಳಿಗಾಗಿ ಸಾಫ್ಟ್‌ಪನೆಗೊಳಿಸಲಾಗಿದೆ. ಈ ಮಾರುಕಟ್ಟೆಯ ಆಡಳಿತವನ್ನು ಸರ್ಕಾರದಿಂದ ನೇಮಿಸಲ್ಪಟ್ಟ ಮಾರುಕಟ್ಟೆಯ ಸಮಿತಿಯು ನೋಡಿಕೊಳ್ಳುತ್ತದೆ. ಈ ಸಮಿತಿಯು ರಾಜ್ಯ ಸರ್ಕಾರ ಸ್ಥಳೀಯ ಸರ್ಕಾರ ಮತ್ತು ವ್ಯಾಪಾರಿಗಳು ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಈ ಸಮಿತಿಯು ನಿರ್ದಿಷ್ಟ ಅವಧಿಯವರೆಗೆ ಮಾರುಕಟ್ಟೆಯ ಆಡಳಿತವನ್ನು ನೋಡಿಕೊಳ್ಳುತ್ತದೆ.

ಕೃಷಿ ಉತ್ಪನ್ನಗಳ ಗುಣಮಟ್ಟಕ್ಕನುಗೊಂಡಾಗಿ ವರ್ಗೀಕರಣ: ಕೃಷಿ ಉತ್ಪನ್ನಗಳ ಗುಣಮಟ್ಟಕ್ಕೆ ಅನುಗೊಂಡಾಗಿ ಅವುಗಳನ್ನು ವರ್ಗೀಕರಿಸಿ ಮಾರಾಟ ಮಾಡುವುದರಿಂದ ರೈತರಿಗೆ ಉತ್ತಮ ಬೆಲೆಯು ದೊರಕುತ್ತದೆ. ಇದಕ್ಕುನುಗೊಂಡಾಗಿ 1937ರಲ್ಲಿ ಭಾರತ ಸರ್ಕಾರವು ಕೃಷಿ ಉತ್ಪನ್ನಗಳ ಕಾರ್ಯದೆಯನ್ನು ಜಾರಿಗೊಳಿಸಲಾಯಿತು. 163 ಕೃಷಿ ಸರಕುಗಳಿಗೆ

ಗುಣಮಟ್ಟನುಗಳವಾಗಿ ವರ್ಗೀಕರಣಗೊಳಿಸಲು ಕ್ರಮ ಕೈಗೊಳ್ಳಲಾಯಿತು. ಸರ್ಕಾರವು ಇದಕ್ಕಾಗಿ ನಾಗಪುರದಲ್ಲಿ ಕೇಂದ್ರಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯವನ್ನು ಸ್ಥಾಪಿಸಿದೆ. ಈ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಿಸಲಾಗಿ ಉತ್ತಮ ಗುಣಮಟ್ಟದ ಸರಕುಗಳಿಗೆ ಆಗ್ರಹಾರ್ಕ್ ಮುದ್ರೆಯನ್ನು ಹೊಡಲಾಗುವುದು. ಆಗ್ರಹಾರ್ಕ್ ಮುದ್ರೆಯನ್ನು ಪಡೆಯುವ ಕೆಲವು ಸರಕುಗಳಿಂದರೆ ಹತ್ತಿ, ತುಪ್ಪ, ಬೆಣ್ಣೆ, ಮೊಟ್ಟೆ, ಅಕ್ಕಿ, ಜೋಳ, ಬೆಲ್ಲ, ಜೀನುತ್ಪು ಇತ್ಯಾದಿ.

ಗುಣಮಟ್ಟದ ಅಳತೆಯ (ತೂಕದ) ಮಾಪನಗಳ ಬಳಕೆ: ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತು ದಲ್ಲಾಳಿಗಳು ರೈತರ ಉತ್ಪನ್ನಗಳನ್ನು ವಿರೀದಿಸುವಾಗ ತೂಕದಲ್ಲಿ ಮೋಸ ಮಾಡುತ್ತಾರೆ. ಇದನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರವು 1939ರಲ್ಲಿ ಗುಣಮಟ್ಟದ ತೂಕವನ್ನು ಉಪಯೋಗಿಸುವುದಕ್ಕಾಗಿ ಕಾನೂನನ್ನು ಜಾರಿಗೊಳಿಸಿದೆ. 1958ರಲ್ಲಿ ಕೇಂದ್ರ ಸರ್ಕಾರವು ಮೆಟ್ರಿಕ್ ಅಳತೆ ಪದ್ಧತಿಯನ್ನು ಜಾರಿಗೊಳಿಸಿ ಈಗ ರಾಷ್ಟ್ರದಾದ್ಯಂತ ಈ ಪದ್ಧತಿಯ ಅಳತೆಯನ್ನು ಉಪಯೋಗಿಸಲಾಗುತ್ತದೆ.

ಸಂಗ್ರಹಣಾ ಸೌಲಭ್ಯ: ರಾಷ್ಟ್ರವ್ಯಾಪಿ ಕೃಷಿ ಉತ್ಪನ್ನಗಳ ಸಂಗ್ರಹಣಾ ಸೌಲಭ್ಯವನ್ನು ಸ್ಥಾಪಿಸುವುದು ಅತೀ ಅಗತ್ಯವಾಗಿದೆ. ಇದರಿಂದಾಗಿ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಉಗ್ರಾಳಿಗಳಲ್ಲಿ ಸಂಗ್ರಹಿಸಿಟ್ಟಿರುತ್ತಿದ್ದ ಆಧಾರದಲ್ಲಿ ರೈತರು ತಮ್ಮ ಉತ್ಪನ್ನಗಳ ಮೇಲೆ ಸಹಕಾರಿ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ 1954ರಲ್ಲಿ ಗ್ರಾಮೀಣ ಸಾಲ ಸಮೀಕ್ಷೆ ಸಮಿತಿಯು ಮೂರು ಹಂತಗಳನ್ನೊಳಗೊಂಡ ಸಂಗ್ರಹಣಾ ಸೌಲಭ್ಯವನ್ನು ಶಿಥಾರಸ್ವ ಮಾಡಿದೆ.

- 1) ರಾಷ್ಟ್ರೀಯ ಮಟ್ಟ
- 2) ರಾಜ್ಯ ಮತ್ತು ಜಿಲ್ಲಾ ಮಟ್ಟ
- 3) ಗ್ರಾಮೀಣ ಮಟ್ಟ

1957ರಲ್ಲಿ ಕೇಂದ್ರ ಉಗ್ರಾಳಿ ನಿಗಮವನ್ನು ಸ್ಥಾಪಿಸಲಾಯಿತು. ಹಾಗೂ ನಂತರ ರಾಜ್ಯ ಉಗ್ರಾಳಿ ನಿಯಮವನ್ನು ಸ್ಥಾಪಿಸಲಾಯಿತು. ರಾಷ್ಟ್ರಮಟ್ಟದಲ್ಲಿ ಭಾರತೀಯ ಆಹಾರ ನಿಗಮವನ್ನು ಸ್ಥಾಪಿಸಲಾಯಿತು. ಆರನೇ ಯೋಜನಾವಧಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ದಾಸ್ತಾನು ಮಳಿಗೆಗಳ ಸ್ಥಾಪನೆಗಾಗಿ ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ. ಇದರಿಂದಾಗಿ ಸಣ್ಣ ಹಾಗೂ ಸೀಮಾಂತ ರೈತರು ಬೆಳೆಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಮಾರುಕಟ್ಟೆ ಮಾಹಿತಿಯನ್ನು ತಿಳಿಸುವುದು: ರೈತರಿಗೆ ಮಾರುಕಟ್ಟೆ ಹಾಗೂ ಕೃಷಿಯ ಬಗೆ ಸೂಕ್ತ ಮಾಹಿತಿಯನ್ನು ಆಕಾಶವಾನಿ, ದೂರದರ್ಶನ ಇತ್ಯಾದಿಗಳು ಕಾಲಕಾಲಕ್ಕೆ ಒದಗಿಸುತ್ತದೆ. ಅಲ್ಲದೆ ವೃತ್ತಪತ್ರಿಕೆಗಳು ಮಾರುಕಟ್ಟೆಯಲ್ಲಿರುವ ಸರಕುಗಳ ಸಂಗ್ರಹಣೆ, ಮಾರಾಟ, ಬೆಲೆ ಇತ್ಯಾದಿಗಳನ್ನು ಪ್ರಕಟಿಸುವುದರ ಮೂಲಕ ರೈತರಿಗೆ ಕೃಷಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸಲಾಗುತ್ತದೆ.

ಮಾರುಕಟ್ಟೆ ಮತ್ತು ಪರಿವೀಕ್ಷಣಾ ನಿರ್ದೇಶನಾಲಯ:

ಕೃಷಿ ಮಾರುಕಟ್ಟೆಯ ಚಟುವಟಿಕೆ ಹಾಗೂ ಸಮಸ್ಯೆಗಳನ್ನು ಅಭ್ಯಸಿಸಿ ಪರಿಹಾರ ಕ್ರಮಗಳನ್ನು ಸೂಚಿಸುವುದಕ್ಕಾಗಿ ಕೇಂದ್ರ ಸರ್ಕಾರವು ಮಾರುಕಟ್ಟೆ ಮತ್ತು ಪರಿವೀಕ್ಷಣಾ ನಿರ್ದೇಶನಾಲಯವನ್ನು ಸ್ಥಾಪಿಸಿದೆ. ಈ ಕೆಳಗಿನವುಗಳ ನಿರ್ದೇಶನಾಲಯದ ಪ್ರಮುಖ ಕಾರ್ಯ ಚಟುವಟಿಕೆಗಳಾಗಿವೆ.

- 1) ಕೃಷ್ಣ ಉತ್ತನ್ಸುಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರೋತ್ಸಾಹಿಸುವುದು.
- 2) ಮಾರುಕಟ್ಟೆಯ ನಿಯಂತ್ರಣ.
- 3) ಮಾರುಕಟ್ಟೆ ಕಾರ್ಮಿಕರಿಗೆ ತರಬೇತಿಯನ್ನು ಹೊಡುವುದು.
- 4) ಮಾರುಕಟ್ಟೆಯ ವಿಸ್ತರಣೆ.

ಮಾರುಕಟ್ಟೆಗೆ ಸಂಬಂಧಿಸಿದ ಸಂಶೋಧನೆ, ಸಮೀಕ್ಷೆ, ಯೋಜನೆ ಇತ್ಯಾದಿಗಳನ್ನು ಕೈಗೊಳ್ಳುವುದು. 1973ರಲ್ಲಿ ಈ ನಿರ್ದೇಶನಾಲಯವು ಮಾಂಸದ ಆಹಾರ ಉತ್ತನ್ಸುಗಳ ಆಡಳಿತಕ್ಕ ಸಂಬಂಧಿಸಿದ ಕ್ರಮ ಕೈಗೊಂಡಿದೆ. 1980ರಲ್ಲಿ ಶೈತ್ಯಗಾರಗಳ ಸಾಫನೆಗೂ ಕ್ರಮ ಕೈಗೊಂಡಿದೆ. 1997ರಲ್ಲಿ ಖಾಸಗಿ ಜನರು ಶೈತ್ಯಗಾರಗಳನ್ನು ಸಾಫಿಸುವಂತೆ ಸರ್ಕಾರವು ಮನವಿ ಮಾಡಿದೆ. ಪರಿವೀಕ್ಷಣಾ ನಿರ್ದೇಶನಾಲಯವು 163 ಕೃಷ್ಣ ಉತ್ತನ್ಸುಗಳಿಗೆ ಗುಣಮಟ್ಟ ಸಂಬಂಧಿತ ವರ್ಗೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಕೃಷ್ಣ ಉತ್ತನ್ಸುಗಳ ರಫ್ತಿಗಿಂತ ವೇದಲು ಗುಣಮಟ್ಟ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ತಂಬಾಕು, ಸೆಂಬು, ಹತ್ತಿ, ನೆಲಗಡಲೆ ಮತ್ತು ಗೋದಂಬಿಗಳ ನಿಯಂತ್ರಿತ ಮಾರುಕಟ್ಟೆಗೆ ಗುಣಮಟ್ಟ ಪರೀಕ್ಷೆಗೆ ಬೇಕಾದ ಹಣಕಾಸನ್ನು ಒದಗಿಸುತ್ತದೆ. ಆಯ್ದು ಕೆಲವು ಮಾರುಕಟ್ಟೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತದೆ.

ಕೇಂದ್ರ ಸರ್ಕಾರದ ಕಾರ್ಯಕ್ರಮಗಳು: ಕೇಂದ್ರ ಸರ್ಕಾರವು ಕೃಷ್ಣ ಮಾರುಕಟ್ಟೆಗೆ ಸಂಬಂಧಿಸಿದ ಸಂಶೋಧನೆಗೆ, ಮಾರುಕಟ್ಟೆಯಲ್ಲಿ ವಿವಿಧ ಬೆಲೆಗಳಲ್ಲಿ ದೊರಕುವ ಆಹಾರ ಧಾನ್ಯಗಳನ್ನು ಅಂದಾಜು ಮಾಡುವುದಕ್ಕೆ ಕ್ರಮ ಕೈಗೊಂಡಿದೆ. ಕೃಷ್ಣ ಮಾರುಕಟ್ಟೆ ಸಂಬಂಧಿತ ಸಂಶೋಧನೆಗಾಗಿ 34 ಸಂಶೋಧನಾ ಅಧ್ಯಯನಗಳನ್ನು ಮಂಜೂರು ಮಾಡಿದೆ.

ಸರ್ಕಾರದ ಖರೀದಿ ಹಾಗೂ ಬೆಂಬಲ ಬೆಲೆ ನಿಗದಿ: ರೈತರಿಗೆ ಸಾಕಷ್ಟು ಉತ್ತಮ ಬೆಲೆ ಒದಗಿಸುವುದಕ್ಕಾಗಿ ಸರ್ಕಾರವು ಕೃಷ್ಣ ಉತ್ತನ್ಸುಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವುದರೊಂದಿಗೆ ಆಹಾರ ಧಾನ್ಯಗಳನ್ನು ಖರೀದಿಸಿ ಜನರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಡಿಯಲ್ಲಿ ಮಾರಾಟ ಮಾಡುತ್ತದೆ. ಇದು ಎರಡು ರೀತಿಯ ಅನುಕೂಲತೆಗಳನ್ನು ಹೊಂದಿದೆ.

- 1) ರೈತರಿಗೆ ಲಾಭ ದೊರಕುವ ಬೆಲೆಯಲ್ಲಿ ಸರಕುಗಳನ್ನು ಖರೀದಿಸುವುದು.
- 2) ಅನುಭೋಗಿಗೆ ಕಡಿಮೆ ಬೆಲೆಯಲ್ಲಿ ಕೃಷ್ಣ ಉತ್ತನ್ಸುವನ್ನು ಒದಗಿಸುವುದು.

ಕೃಷ್ಣ ಮಾರುಕಟ್ಟೆಯ ರಾಷ್ಟ್ರೀಯ ಸಂಸ್ಥೆ:

ಕೃಷ್ಣ ಮಾರುಕಟ್ಟೆಯ ರಾಷ್ಟ್ರೀಯ ಸಂಸ್ಥೆಯನ್ನು (ಎನ್‌ಎಎಂ) 1988ರಲ್ಲಿ ಕೃಷ್ಣ ಮಾರುಕಟ್ಟೆ ಕೇಂದ್ರ ಎನ್ವಿಪ ಹೆಸರಿನಿಂದ ಸಾಫಿಸಲಾಗಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶ –

- 1) ಮಾರುಕಟ್ಟೆಯ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವುದು.
- 2) ಅಗತ್ಯಕ್ಕೆ ಅನುಗುಣವಾಗಿ ಮಾರುಕಟ್ಟೆಯ ಉದ್ದೇಶಗಳಿಗೆ ಹಾಗೂ ಸಂಸ್ಥೆಗಳಿಗೆ ತರಬೇತಿಯನ್ನು ಹೊಡುವುದು.
- 3) ಮಾರುಕಟ್ಟೆಗೆ ಸಂಬಂಧಿಸಿದ ಸಂಶೋಧನೆಗಳನ್ನು ಕೈಗೊಳ್ಳುವುದು.
- 4) ಕೃಷ್ಣ ಮಾರುಕಟ್ಟೆಗೆ ಸಂಬಂಧಿಸಿದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.

ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳು:

ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಆಹಾರ ಧಾನ್ಯಗಳ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದೆಯೇ ಹೊರತು ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ದೊರಕಲಿಲ್ಲ. 1981ರ ಗಣತಿಯ ಪ್ರಕಾರ ನಮ್ಮ ದೇಶದಲ್ಲಿದ್ದ 102 ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಕೇವಲ 54 ಮಾರುಕಟ್ಟೆಗಳು ಮಾತ್ರ ನಿಯಂತ್ರಿತ ಮಾರುಕಟ್ಟೆಗಳಾಗಿದ್ದವು. ಬೇಡಿಕೆ ಮತ್ತು ಮೂರ್ಕೆಗಳು ಬೆಲೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ. ಆದುದರಿಂದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ಮೇಲೆ ಸರ್ಕಾರವು ಅತಿ ಜರೂರಾಗಿ ಕ್ರಮ ಕೈಗೊಳ್ಳಬೇಕಾಗಿದೆ.

ಸಹಕಾರಿ ಮಾರುಕಟ್ಟೆಗಳು:

ನಿಯಂತ್ರಿತ ಮಾರುಕಟ್ಟೆಯ ಹೆಚ್ಚಿನ ಲಾಭವನ್ನು ಪಡೆದವರು ದೊಡ್ಡ ಪ್ರಮಾಣದ ಕೃಷಿಕರು. ಸಣ್ಣ ಹಾಗೂ ಸೀಮಾಂತ ರೈತರು ಇನ್ನೂ ತಮ್ಮ ಉತ್ಪನ್ನಗಳ ಗ್ರಾಮೀಣ ಲೇವಾ-ದೇವಿಗರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಈ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕಾಗಿ ಸಹಕಾರಿ ಮಾರುಕಟ್ಟೆಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಸಹಕಾರಿ ಮಾರುಕಟ್ಟೆಗಳು ರೈತರಿಗೆ ಈ ಕೆಳಗಿನ ಕಾರಣಗಳಿಂದಾಗಿ ಉತ್ತಮ ಮಾರುಕಟ್ಟೆಯಾಗಿದೆ.

1) ಸಹಕಾರಿ ಮಾರುಕಟ್ಟೆಗಳ ಮೂಲಕ ಎಲ್ಲಾ ರೈತರು ಒಟ್ಟಿಗೆ ಸೇರಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಅವರಿಗೆ ಉತ್ತಮ ಬೆಲೆಗೆ ಸರಕುಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದರೊಂದಿಗೆ ಶೋಷಣೆಯು ಕಡಿಮೆಯಾಗುತ್ತದೆ.

2) ರೈತರು ನೇರವಾಗಿ ಅನುಭೋಗಿಗಳಿಗೆ ಮಾರಾಟ ಮಾಡುವ ಅವಕಾಶವಿರುವುದರಿಂದ ಮಧ್ಯವರ್ತಿಗಳಿಂದ ಇವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗುವುದಿಲ್ಲ. ಅಲ್ಲದೆ ಉತ್ಪನ್ನಗಳಿಗೆ ದೊರಕುವ ಬೆಲೆಯು ಹೆಚ್ಚಾಗಿರುತ್ತದೆ.

3) ಕೆಲವು ಸಂದರ್ಭಗಳಲ್ಲಿ ಸಹಕಾರಿ ಮಾರುಕಟ್ಟೆಗಳು ರೈತರಿಗೆ ಸಾಲವನ್ನು ಒದಗಿಸುತ್ತದೆ. ಇದರಿಂದಾಗಿ ರೈತರು ಬೆಳೆಯನ್ನು ಕೊಯ್ದು ತಕ್ಷಣ ಮಾರಾಟ ಮಾಡುವ ಅಗತ್ಯವಿರುವುದಿಲ್ಲ.

4) ಕೆಲವು ಸಂದರ್ಭಗಳಲ್ಲಿ ಸಹಕಾರಿ ಸಂಖಗಳು ತಮ್ಮದೇ ಆದ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದು ದೊಡ್ಡ ಪ್ರಮಾಣದಲ್ಲಿ ಸರಕುಗಳ ಸಾಗಣೆ ಸುಲಭ ಸಾಧ್ಯವಾಗುವುದರೊಂದಿಗೆ ಅದಕ್ಕೆ ತಗಲುವ ವೆಚ್ಚವು ಕಡಿಮೆಯಾಗಿರುತ್ತದೆ.

5) ಸಹಕಾರಿ ಸಂಖಗಳು ತಮ್ಮದೇ ಆದ ದಾಸ್ತಾನು ಮಣಿಗಳನ್ನು ಹೊಂದಿದ್ದು ರೈತರ ಬೆಳೆಗಳಿಗೆ ಸರಿಯಾದ ರಕ್ಷಣೆ ದೊರಕುತ್ತದೆ.

6) ಸಹಕಾರಿ ಸಂಖಗಳು ತಮ್ಮದೇ ಆದ ಸರಕುಗಳ ಗುಣಮಟ್ಟ ಪರೀಕ್ಷಣೆಗೆ ಬೇಕಾದ ಸೌಲಭ್ಯಗಳನ್ನು ತಾವೇ ಸ್ವೀಕರಿಸಿ ಅಥವಾ ಸರ್ಕಾರದ ಸಹಾಯದಿಂದ ಹೊಂದುವುದರ ಮೂಲಕ ಸರಕುಗಳ ಗುಣಮಟ್ಟಕ್ಕೆ ಅನುಗುಣವಾಗಿ ಅವುಗಳನ್ನು ವರ್ಗೀಕರಿಸಿ ಮಾರಾಟ ಮಾಡಬಹುದು.

7) ಸಹಕಾರಿ ಮಾರುಕಟ್ಟೆಗಳು ನಿರ್ದಿಷ್ಟ ಸರಕಿನ ಮೂರ್ಕೆ, ಬೇಡಿಕೆ ಮತ್ತು ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಆ ಸರಕಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿಕೊಳ್ಳಬಹುದು.

8) ಪ್ರಭಾವಶಾಲಿಯಾದ ಸಹಕಾರಿ ಮಾರುಕಟ್ಟೆಗಳು ಕೃಷಿ ಉತ್ಪನ್ನಗಳಿಗೆ ಅಧಿಕ ಬೆಲೆ ಪಡೆಯುವಲ್ಲಿ ಯಶಸ್ವಿಯಾಗಿರುವುದರೊಂದಿಗೆ ಮಧ್ಯವರ್ತಿಗಳ ಕಾರಣದಿಂದ ರೈತರನ್ನು ಪಾರುಮಾಡಿವೆ.

9) ಸಹಕಾರಿ ಮಾರುಕಟ್ಟೆಗಳು ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಯಂತ್ರೋಪಕರಣ ಇತ್ಯಾದಿಗಳನ್ನು ಸರ್ಕಾರವು ಪ್ರಮಾಣದಲ್ಲಿ ಖರೀದಿಸಿ ಅವುಗಳನ್ನು ಕಡಿಮೆ ಬೆಲೆಯಲ್ಲಿ ರೈತರಿಗೆ ಒದಗಿಸಬಹುದು.

10) ಸಹಕಾರಿ ಮಾರುಕಟ್ಟಿಗಳು ಆಹಾರ ಧಾನ್ಯ, ಕೃಷಿ ಉತ್ಪನ್ನ ಇತ್ಯಾದಿಗಳನ್ನು ಪರಿಪೂರಿಸಿ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ದೊರಕುವ ಲಾಭದ ಪ್ರಮಾಣ ಹೆಚ್ಚಾಗಿರುತ್ತದೆ.

ಭಾರತದಲ್ಲಿ ಸಹಕಾರಿ ಮಾರುಕಟ್ಟಿಗಳ ಪ್ರಗತಿ:

ಭಾರತದಲ್ಲಿ ಅಖಿಲ ಭಾರತೀಯ ಗ್ರಾಮೀಣ ಸಾಲ ಸಮೀಕ್ಷೆಯ ವರದಿಯ ಆಧಾರದಲ್ಲಿ ಎರಡನೆಯ ಪಂಚವಾರ್ಷಿಕ ಯೋಜನಾವಧಿಯಲ್ಲಿ ಸಹಕಾರಿ ಮಾರುಕಟ್ಟಿಗಳ ಪ್ರಗತಿಯು ಆರಂಭವಾಗುವುದರೊಂದಿಗೆ ಮೂರನೆಯ ಪಂಚವಾರ್ಷಿಕ ಯೋಜನಾವಧಿಯಲ್ಲಿ ಇದು ಹೆಚ್ಚಿನ ಮಹತ್ವವನ್ನು ಪಡೆಯಿತು. ಈಗ ನಮ್ಮ ದೇಶದಲ್ಲಿ 2633 ಸಾಮಾನ್ಯ ಉದ್ದೇಶದ ಪ್ರಾಥಮಿಕ ಸಹಕಾರಿ ಮಾರುಕಟ್ಟಿಗಳ ಮಂಡಿಗಳಲ್ಲೂ, 172 ಜಿಲ್ಲೆಗಳಲ್ಲಿ ಅಥವಾ ಕೇಂದ್ರಿಯ ಸಹಕಾರಿ ಮಾರುಕಟ್ಟಿಗಳ ಮೂಲಕ ಮಾರಾಟವಾಗುವ ಸರಕುಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿತ್ತವೆ. ಆದರೆ ಹೆಚ್ಚಿನ ಸಹಕಾರಿ ಸಂಘಗಳು ಇನ್ನು ಹೆಚ್ಚು ದ್ವಾರಾ ಇಂದಿನ ಸೇವೆ ಸಲ್ಲಿಸುವುದು ಅಗತ್ಯವಾಗಿದೆ.

ಸಹಕಾರಿ ಸಂಘಗಳ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕೆಲವು ಕ್ರಮಗಳು:

1) ಸಹಕಾರಿ ಮಾರುಕಟ್ಟಿಗಳ ಲಾಭವನ್ನು ದೊಡ್ಡ ಪ್ರಮಾಣದ ರೈತರೊಂದಿಗೆ ಸೀಮಾಂತ ಹಾಗೂ ಸಣ್ಣ ಪ್ರಮಾಣದ ರೈತರು ಪಡೆದುಕೊಳ್ಳುವಂತೆ ಅವುಗಳನ್ನು ಅಭಿವೃದ್ಧಿಗೊಳಿಸಬೇಕು.

2) ಎಲ್ಲಾ ಸಹಕಾರಿ ಮಾರುಕಟ್ಟಿಗಳು ಸಂಗ್ರಹಣಾ ಸೌಲಭ್ಯ, ಸಾರಿಗೆ ವ್ಯವಸ್ಥೆ ಸರಕುಗಳ ಗುಣಮಟ್ಟ ಪರೀಕ್ಷೆ ಇತ್ಯಾದಿಗಳಿಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ರಾಜ್ಯ ಸರ್ಕಾರಗಳು ಅಗತ್ಯವಿರುವ ಹಣಕಾಸು ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಬೇಕು.

3) ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿದೊದ್ದೇಶ ಸಹಕಾರಿ ಸಂಘಗಳನ್ನು ಸ್ಥಾಪಿಸಬೇಕು. ಇದರಿಂದಾಗಿ ರೈತರಿಗೆ ಒಂದೇ ಮಾರುಕಟ್ಟಿಯಲ್ಲಿ ಮಾರುಕಟ್ಟೆ ಸಂಬಂಧಿತ ಎಲ್ಲಾ ರೀತಿಯ ಸೇವೆಗಳು ದೊರಕುವುದರಿಂದ ರೈತರು ಸಹಕಾರಿ ಸಂಘಗಳ ಮೂಲಕ ನಡೆಸುವ ವ್ಯವಹಾರಗಳು ಹೆಚ್ಚಾಗಿರುತ್ತದೆ.

ಸಂಗ್ರಹಣಾ ಸೌಲಭ್ಯ ಮತ್ತು ಶೈಕ್ಷಾಗಾರಗಳು:

ವ್ಯೇಜ್‌ಜ್ಞಾನಿಕ ಸುಧಾರಿತ ಸಂಗ್ರಹಣಾ ಸೌಲಭ್ಯವು ರೈತರಿಗೆ ತಮ್ಮ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಅಗತ್ಯವಾಗಿವೆ. ಇದರಿಂದಾಗಿ ನಮ್ಮ ದೇಶದಲ್ಲಿ 1950ರ ನಂತರ ಸಂಗ್ರಹಣಾ ಸೌಲಭ್ಯಕ್ಕೆ ಹೆಚ್ಚಿನ ಆಧ್ಯಾತ್ಮಿಕ ಕೊಡಲಾಯಿತು. ಪರಿಣಾಮವಾಗಿ ದಾಸ್ತಾನು ಮಳಿಗೆಗಳ ನಿರ್ಮಾಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಈಗ ನಮ್ಮ ದೇಶದಲ್ಲಿ ಭಾರತೀಯ ಆಹಾರ ನಿಗಮ, ಕೇಂದ್ರಿಯ ಉಗ್ರಾಣ ನಿಗಮ ಮತ್ತು 16 ರಾಜ್ಯ ಉಗ್ರಾಣ ನಿಗಮಗಳು ದಾಸ್ತಾನು ಮಳಿಗೆಗಳ ಕ್ರಮ ಕೈಗೊಂಡಿವೆ.

ಸಂಗ್ರಹಣಾ ಸೌಲಭ್ಯ (ಉಗ್ರಾಣ ವ್ಯವಸ್ಥೆ) ಅನುಕೂಲತೆಗಳು:

ಸಂಗ್ರಹಣಾ ಸೌಲಭ್ಯವು ಈ ಕೆಳಗಿನ ಅನುಕೂಲತೆಗಳನ್ನು ರೈತರಿಗೆ ಒದಗಿಸುತ್ತಿದೆ.

1) ಕಡಿಮೆ ವೆಚ್ಚದಲ್ಲಿ ಕೃಷಿ ಉತ್ಪನ್ನಗಳನ್ನು ವ್ಯೇಜ್‌ಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿಡಲು ಸಹಕಾರಿಯಾಗಿದೆ.

2) ಸಂಗ್ರಹಿಸಿಟ್ಟ ಉತ್ಪನ್ನಗಳ ಆಧಾರದಲ್ಲಿ ರೈತರಿಗೆ ಸಾಲವನ್ನು ಪಡೆದುಕೊಳ್ಳುವುದಕ್ಕೆ ಬೇಕಾದ ಅವಕಾಶಗಳನ್ನು ಕಲ್ಪಿಸುವುದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಪಡೆಯುವುದಕ್ಕೆ ಸಹಕಾರಿಯಾಗಿದೆ.

3) ಸರ್ಕಾರಕ್ಕೆ ದಾಸ್ತಾನು ಮಳಿಗೆಗಳಲ್ಲಿ ಸಂಗ್ರಹಿಸಲ್ಪಟ್ಟ ಆಹಾರ ಧಾನ್ಯಗಳ ಆಧಾರದಲ್ಲಿ ಕೃಷಿ ನೀತಿಯನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ.

4) ಆಹಾರ ಧಾನ್ಯಗಳ ಬೆಲೆಯಲ್ಲಿ ಸ್ಥಿರತೆಯನ್ನು ಕಾಪಾಡುವುದಕ್ಕೆ ಬೇಕಾದ ಸಹಾಯವನ್ನು ಇದು ಒದಗಿಸುವುದರೊಂದಿಗೆ ದೇಶದಲ್ಲಿ ಆಹಾರ ಧಾನ್ಯಗಳ ಕೃತಕ ಕೊರತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕೃಷಿ ಹಣಕಾಸು ಉಪಸಮಿತಿ (1945) ಮತ್ತು ಗ್ರಾಮೀಣ ಭ್ಯಾಂಕಿಂಗ್ ಸಮೀಕ್ಷೆ ಸಮಿತಿ (1950) ದಾಸ್ತಾನು ಮಳಿಗೆಗಳ ಸ್ಥಾಪನೆಯ ಅಗತ್ಯವನ್ನು ವಿವರಿಸಿದ್ದು, 1954ರ ನಂತರ ಇವುಗಳ ಅಭಿವೃದ್ಧಿಗಾಗಿ ಮಹತ್ವವನ್ನು ಕೊಡಲಾಗಿದೆ. ಈಗ ಕೇಂದ್ರಿಯ ಉಗ್ರಾಣ ನಿಗಮವು 7 ಮಿಲಿಯನ್ ಟನ್ ಕೃಷಿ ಉತ್ಪನ್ನಗಳ ದಾಸ್ತಾನು ಸಾಮರ್ಥ್ಯದ ಸಂಗ್ರಹಣಾ ಸೌಲಭ್ಯವನ್ನು ಹೊಂದಿದ್ದು, ರಾಜ್ಯ ನಿಗಮವು 10 ಮಿಲಿಯನ್ ಟನ್ ಸಾಮರ್ಥ್ಯದ 2000 ಇವೆ. ಇವುಗಳು 0.1 ಮಿಲಿಯನ್ ಟನ್‌ಗಳಿಗಿಂತ ಕಡಿಮೆ ದಾಸ್ತಾನಿನ ಸಾಮರ್ಥ್ಯವನ್ನು ಹೊಂದಿದ್ದವು. ಈಗ ಇವುಗಳ ದಾಸ್ತಾನು ಸಾಮರ್ಥ್ಯವು 35 ಮಿಲಿಯನ್ ಟನ್‌ಗಳಿಗಿಂತ ಅಧಿಕವಾಗಿದೆ. 1997-98ರಲ್ಲಿ ಸಹಕಾರಿ ಸಂಖಗಳ ದಾಸ್ತಾನು ಸಾಮರ್ಥ್ಯವು 14 ಮಿಲಿಯ ಟನ್‌ಗಳಾಗಿದ್ದವು. ಸಹಕಾರಿ ಸಂಖಗಳು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಸದಸ್ಯರಿಗೆ ಅಗತ್ಯವಿರುವ ಸಂಗ್ರಹಣಾ ಸೌಲಭ್ಯವನ್ನು ಒದಗಿಸುತ್ತಿವೆ.

ನಮ್ಮ ದೇಶದಲ್ಲಿ ಭಾರತೀಯ ಆಹಾರ ನಿಗಮವು 150 ಲಕ್ಷ ಟನ್‌ಗಳು ಸಹಕಾರಿ ಸಂಖಗಳು 137.4 ಲಕ್ಷ ಟನ್‌ಗಳು ನಬಾರ್ಥನ ಮೂಲಕ ಇತರ ಸಂಸ್ಥೆಗಳು 135 ಲಕ್ಷ ಟನ್‌ಗಳು ರಾಜ್ಯ ಉಗ್ರಾಣ ನಿಯಮ 111.4 ಲಕ್ಷ ಟನ್‌ಗಳಷ್ಟು ಕೃಷಿ ಉತ್ಪನ್ನಗಳ ದಾಸ್ತಾನು ಮಳಿಗೆಗಳಿಧರೂ ಗ್ರಾಮೀಣ, ಗುಡ್ಡಗಾಡು ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೆ ದೊರಕುವ ಸಂಗ್ರಹಣಾ ಸೌಲಭ್ಯದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಾಗಿದೆ.

ಶೈತ್ಯಾಗಾರಗಳು:

ಕೆಲವು ಬೆಳೆಗಳು ಉದಾಹರಣೆಗೆ ಆಲೂಗಡ್ಡೆ, ಹಣ್ಣಗಳು, ತರಕಾರಿಗಳು ಬೇಗನೆ ಕೊಳೆತು ಹೋಗುವ ಕೃಷಿ ಉತ್ಪನ್ನಗಳಾಗಿದ್ದು ಅವುಗಳಿಗೆ ವೀಶೇಷ ಸೌಲಭ್ಯವುಳ್ಳ ಸಂಗ್ರಹಣಾ ವ್ಯವಸ್ಥೆಯ ಅಗತ್ಯವಾಗಿದೆ. ನಮ್ಮ ದೇಶದಲ್ಲಿ ಆಲೂಗಡ್ಡೆಯನ್ನು ಶೈತ್ಯಾಗಾರಗಳ ಒಟ್ಟು ಸೌಲಭ್ಯದ ಶೇ.88ರಷ್ಟಿಲ್ಲ. ಹಣ್ಣಗಳನ್ನು ಶೇ.10.4ರಷ್ಟರಲ್ಲಿ ಹಾಗೂ ಸಾಗರ ಉತ್ಪನ್ನಗಳನ್ನು ಶೇ.1.ರಷ್ಟರಲ್ಲಿ ಸಂಗ್ರಹಿಸಿಡಲಾಗುತ್ತಿದೆ.

ಈಗ ನಮ್ಮ ದೇಶದಲ್ಲಿ 13.62 ಮಿಲಿಯನ್ ಟನ್‌ಗಳಷ್ಟು ಸರಕುಗಳನ್ನು ಸಂಗ್ರಹಿಸಿದುವ 3866 ಶೈತ್ಯಾಗಾರಗಳಿವೆ. 150 ಶೈತ್ಯಾಗಾರಗಳು ನಿರ್ಮಾಣ ಹಂತದಲ್ಲಿ, ಈರುಳಿಯನ್ನು ಸಂಗ್ರಹಿಸಿಡಲು ಪ್ರತ್ಯೇಕವಾದ ಶೈತ್ಯಾಗಾರಗಳ ಅಗತ್ಯವಿದೆ. ಒಂಭತ್ತನೇಯ ಯೋಜನಾವಧಿಯಲ್ಲಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ 4.5 ಟನ್‌ನಷ್ಟು ಈರುಳಿಗಳನ್ನು ಸಂಗ್ರಹಿಸಿದುವ ಸಾಮರ್ಥ್ಯದ ಶೈತ್ಯಾಗಾರಗಳನ್ನು ನಿರ್ಮಿಸಿರುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ಈ ಗುರಿಯನ್ನು ಈ ಯೋಜನಾ ಅವಧಿಯಲ್ಲಿ ಸಾಧಿಸಲು ಸಾಧ್ಯವಾಗಿಲ್ಲ. ಹತ್ತನೇ ಯೋಜನಾವಧಿಯಲ್ಲಿ ಸರಕುಗಳಿಗೆ ಅನುಗುಣವಾಗಿ ಸಂಗರಹಣಾ ಸೌಲಭ್ಯದ ನಿರ್ಮಾಣಕ್ಕೆ ಆದ್ಯತೆಯನ್ನು ಕೊಡಲಾಗಿದೆ.

ಹತ್ತನೇಯ ಯೋಜನೆಯ ನೀತಿ: ಆಹಾರ ಧಾನ್ಯಗಳ ನಿರ್ವಹಣೆ, ದಾಸ್ತಾನು ಮತ್ತು ಸಾಗಣೆ ಕುರಿತು ಭಾರತ ಸರ್ಕಾರವು ರಾಷ್ಟ್ರೀಯ ನೀತಿಯೊಂದನ್ನು ರೂಪಿಸಿದೆ. ಅದರ ಉದ್ದೇಶಗಳು ಕೆಳಕಂಡಿತವೆ.

- ಅ) ಹೊಲ ಗದ್ದೆಗಳ ಮಟ್ಟದಲ್ಲಿ ದಾಸ್ತಾನು ಮತ್ತು ಸಾರಿಗೆ ನಷ್ಟಗಳನ್ನು ಕಡಿಮೆಗೊಳಿಸುವುದು.
- ಆ) ರ್ಯಾತರು ವ್ಯಾಜಾನ್ವಿತ ದಾಸ್ತಾನು ವಿಧಾನಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುವುದು.
- ಇ) ಭಾರತೀಯ ಆಹಾರ ನಿಗಮವು ಸಂಗ್ರಹಿಸಿದ / ಖರೀದಿಸಿದ ಆಹಾರ ಧಾನ್ಯಗಳ ನಿರ್ವಹಣೆ, ದಾಸ್ತಾನು ಮತ್ತು ಸಾಗಣೆ ವ್ಯವಸ್ಥೆಗಳನ್ನು ಆಧುನಿಕರಣಗೊಳಿಸುವುದು.
- ಈ) ಆಹಾರ ಧಾನ್ಯಗಳ ಸಂಗ್ರಹ, ನಿರ್ವಹಣೆ ಮತ್ತು ದಾಸ್ತಾನು ಕಾರ್ಯಗಳಿಗಾಗಿ ಅವಶ್ಯವಾದ ಮೂಲಭೂತ ಸೇವಾ ಸೌಲಭ್ಯಗಳನ್ನು ನಿರ್ಮಿಸಲು ಮತ್ತು ನಿರ್ವಹಣಾ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಎಲ್ಲಾ ಸಂಪನ್ಮೂಲಗಳನ್ನು ಒಳಗೊಂಡಿರುವುದು.

ಮೇಲ್ಕಂಡ ಉದ್ದೇಶಗಳ ಸಾಧನೆಗಾಗಿ ದುಡಿಯುತ್ತಿರುವ ಸಂಘ ಸಂಸ್ಥೆಗಳಿಗೆ ಭಾರತ ಸರ್ಕಾರವು ಕೆಲವು ರಾಜ್ಯಕೋಶ ರಿಯಾಯಿತಿಗಳನ್ನು ನೀಡಿದೆ. ಉದಾಹರಣೆಗೆ ಲಾಭಗಳ ಮೇಲೆ ತೆರಿಗೆ ರಿಯಾಯಿತಿ, ಭಾರತದಲ್ಲಿ ಸಿದ್ಧಪಡಿಸಲಾದ ಉತ್ಪನ್ನಗಳಿಗೆ ಎಕ್ಸೈಂಜ್ ಸುಂಕ ವಿನಾಯಿತಿ ಇತ್ತಾದಿ.

ತೋಟಗಾರಿಕೆ ಬೆಳೆಗಳು ಇನ್ನೂ ಸಂಪೂರ್ಣವಾಗಿ ಶೈತ್ಯಾಗಾರ ನೆಟ್‌ವರ್ಕ್ ವ್ಯಾಪ್ತಿಗೊಳಿಸುತ್ತಿಲ್ಲ. ಆದ್ದರಿಂದ ಹಣ್ಣಿ / ತರಕಾರಿಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿವೆ. ರೈತರು ನಷ್ಟಕೊಳಗಾಗಿ ಕಷ್ಟಪಡುತ್ತಿದ್ದಾರೆ. ಅಲೂಗಡ್ಡೆ ಬೆಳೆಗಾರರು ಶೇ.88ರಷ್ಟು ಶೈತ್ಯಾಗಾರ ಸಾಮಧ್ಯದ ಬಳಸುತ್ತಿದ್ದರೆ, ಹಣ್ಣಿ / ತರಕಾರಿಗಳ ಉತ್ಪಾದಕರು ಕೇವಲ ಶೇ.10.4ರಷ್ಟು ಮೇನು ಮತ್ತು ಸಾಗರ ಆಹಾರೋತ್ಪನ್ನಗಳು ಅಸ್ತಿತ್ವದಲ್ಲಿರುವ ಶೈತ್ಯಾಗಾರ ಸಾಮಧ್ಯದ ಶೇ.1ರಷ್ಟನ್ನು ಮಾತ್ರವೇ ಬಳಸುತ್ತಿವೆ.

ಈ ಕೆಲವು ಪ್ರಾಥಮಿಕ ಉತ್ಪನ್ನಗಳ ಉತ್ಪಾದಕರು ಅಸಂಖಣಿತರಾಗಿರುವುದು ಮತ್ತು ಅಶ್ವಿತರಾಗಿರುವುದು, ನಗದು ಆದಾಯಕ್ಕಾಗಿ ಕೊಡಲೇ ಒತ್ತಡದಲ್ಲಿರುವುದು ಕೂಡಾ ಅವರುಗಳು ಶೈತ್ಯಾಗಾರ ಸೌಲಭ್ಯ ಬಳಕೆ ಕುರಿತಂತೆ ಮೂರ್ಕೆ ಮತ್ತು ಬೇಡಿಕೆ ಸಂಬಂಧಿ ಅಡ್ಡಿ ಆತಂಕಗಳನ್ನು ಎದುರಿಸುತ್ತಿವೆ.

ಪ್ಲಾಂಟೇಶನ್ ಉತ್ಪನ್ನಗಳಾದ ಕಾಫಿ, ಟೀ, ಸಾಂಬಾರ್ ಪದಾರ್ಥಗಳು, ತೆಂಗು, ಗೋಡಂಬಿ, ಸಾಗರ ಉತ್ಪನ್ನಗಳು, ಹಾಲು ಉತ್ಪನ್ನಗಳು, ಸಕ್ಕರೆ ಮುಂತಾದವುಗಳಿಗೆ ವಿಭಿನ್ನ ಬಗೆಯ ದಾಸ್ತಾನು ಸೌಲಭ್ಯಗಳ ಅವಶ್ಯಕತೆಯಿದೆ. ಆದ್ದರಿಂದ ವಿಭಿನ್ನ ಬೆಳೆಗಳಿಗೆ ಅವಶ್ಯವಿರುವ ತರನಾದ ದಾಸ್ತಾನು ಮಳಿಗೆಗಳ ಸೌಲಭ್ಯಗಳನ್ನು ನಿರ್ಮಿಸಲು ಹತ್ತನೆಯ ಪಂಚವಾಣಿಕ ಯೋಜನೆಯ ಅವಧಿಯಲ್ಲಿ ಪ್ರಯತ್ನ ನಡೆಸಲಾಗಿದೆ. ಹೀಗೆ ದಾಸ್ತಾನನ್ನು ಮಳಿಗೆಗಳ ಬಳಕೆಯ ಆಹಾರ ಧಾನ್ಯಗಳಿಂದ ಇತರ ಬೆಳೆಗಳ ಕಡೆಗೆ ಬದಲಾಗುತ್ತಿರುವುದನ್ನು ಗಮನಿಸಬಹುದು.

ಆಹಾರ ಭದ್ರತೆ:

ಆಹಾರ ಸಂಸ್ಕರಣೆ: ಭಾರತ ಕೃಷಿ ಪ್ರಧಾನ ದೇಶ. ಇಡೀ ವಿಶ್ವದಲ್ಲಿಯೇ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರತಕ್ಕೆ ದೊಡ್ಡ ಹೆಸರಿದೆ. ಆದರೆ ರೈತರ ಬಾಳು ಹಸನಾಗಿಲ್ಲ. ರೈತರು ಬೇಕೆಂದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ವೈಜ್ಞಾನಿಕ ದರ ನಿಗದಿಯಾಗದೆ ಮಧ್ಯವರ್ತೀಗಳು ಹಾವಳಿ ತಪ್ಪಿತಿಲ್ಲ. ರೈತರ ಆತ್ಮಹತ್ಯೆಯೂ ನಿಂತಿಲ್ಲ. ಇದಕ್ಕೆಲ್ಲ ಪರಿಹಾರವೆಂದರೆ ಆಹಾರ ಪದಾರ್ಥಗಳ ಸಂಸ್ಕರಣೆ ಹಾಗೂ ಮೌಲ್ಯಪರಿಣಾಮನೆ.

ಇಂದಿನ ಉದಾರೀಕರಣ ಯುಗದಲ್ಲಿಯೂ ಇಲ್ಲಿನ ಆಹಾರ ಉತ್ಪನ್ನಗಳಿಗೆ ವಿಶ್ವದಲ್ಲಿಯೇ ಭಾರತ ಬೇಡಿಕೆ ಇದೆ. ಆಹಾರದ ಉತ್ಪಾದನೆಯಲ್ಲಿ ಭಾರತ ಇಡೀ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ತೋಟಗಾರಿಕೆ ಬೆಳೆಗಳು ಅಲ್ಲದೇ ಬೇರೆ ಬೇರೆ ಕೃಷಿ ಉತ್ಪನ್ನಗಳು ಸಹ ಸಾಕಷ್ಟು ಉತ್ಪಾದನೆಯಾಗುತ್ತದೆ. ದೇಶದ ಜಿಡಿಪಿಗೆ ಕೃಷಿಯ ಕೊಡುಗೆ ಶೇ.13ರಷ್ಟು ಇದೆ. ಗ್ರಾಮೀಣ ಭಾರತದಲ್ಲಿ ಕೃಷಿಯಿಂದಾಗಿ ಸೃಷ್ಟಿಯಾಗಿರುವ ಉದ್ಯೋಗದ ಅವಕಾಶಗಳು ಶೇ.52ರಷ್ಟು, ಇದರಿಂದಾಗಿ ದೇಶದಲ್ಲಿ ಕೃಷಿಗೆ ಸಾಕಷ್ಟು ಅವಕಾಶಗಳು ಇವೆ. ವಾಣಿಕ 105 ಮಿಲಿಯನ್ ಟನ್ ಆಹಾರ ಧಾನ್ಯ, 7 ಮಿಲಿಯನ್ ಟನ್ ಮೇನು ಉತ್ಪಾದನೆಯಾಗುವ ದೇಶ ಭಾರತ. ವಿಶ್ವದ ಕೃಷಿಯಲ್ಲಿಯೇ ಶೇ.11ರಷ್ಟು ಪಾಲನ್ನು ಹೊಂದಿದೆ. ಆಹಾರ ಉತ್ಪನ್ನಗಳಲ್ಲಿ ಸಾಕಷ್ಟು ಹಾಳಾಗುತ್ತದೆ. ದೇಶದಲ್ಲಿ ಪ್ರತಿ ವರ್ಷ 50 ಸಾವಿರ ಕೋಟಿ ರೂ.ಗಳಷ್ಟು ಮೌಲ್ಯದ ಆಹಾರ ನಷ್ಟವಾಗುತ್ತದೆ. ಕೊಯಿನ ನಂತರ ಹಾಗೂ ಕೊಯಿನ ಮಾರ್ವದಲ್ಲಿ ಆಗುತ್ತಿರುವ ನಷ್ಟ ಇಡಾಗಿದೆ. ಇದಕ್ಕೆಲ್ಲ ದೇಶದಲ್ಲಿ ಆಹಾರ ಉತ್ಪನ್ನಗಳ ಮಾರುಕಟ್ಟಿಗೆ ಸಾಕಷ್ಟು ಅವಕಾಶಗಳಿವೆ. ಆಹಾರ ಸಂಸ್ಕರಣಾ ಉದ್ದೇಶಕ್ಕೂ ಉತ್ತಮ ಅವಕಾಶಗಳಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಆಹಾರ ಸಂಸ್ಕರಣಾ ಉದ್ದೇಶಕ್ಕೂ ಬೆಳವಣಿಗೆ. 32 ದೇಶಗಳ ಆಹಾರ ಮಾರುಕಟ್ಟಿಯ ಶೇಕಡಾವಾರು ಗಮನಿಸಿದಾಗ ಉತ್ಪಾದನೆ, ಬಳಕೆ, ರಷ್ಟು ಮತ್ತು ನಿರೀಕ್ಷಿತ ಬೆಳವಣಿಗೆಯನ್ನು ಗಮನಿಸಿದಾಗ ಭಾರತ ಐದನೇ ಸ್ಥಾನದಲ್ಲಿದೆ. ಇಡೀಗ 258 ಮಿಲಿಯನ್ ಡಾಲರ್‌ಗಳಷ್ಟು ಇರುವ ಆಹಾರ ಮೌಲ್ಯ ಮುಂದಿನ ಹತ್ತು ವರ್ಷಗಳಲ್ಲಿ ದುಪ್ಪಟ್ಟು ಬಂಡವಾಳವನ್ನು ನಿರೀಕ್ಷೆ ಮಾಡುತ್ತಿದೆ. ಪ್ರಮುಖವಾಗಿ ಮೂಲ ಸೌಕರ್ಯ, ವ್ಯಾಕೆಜೆಂಗ್ ಮತ್ತು ಮಾರುಕಟ್ಟಿಗೆ ಬಂಡವಾಳದ ಅಗತ್ಯವಿದೆ.

ಆಹಾರ ಉದ್ಯಮಕ್ಕೆ ಉತ್ತಮ ಅವಕಾಶಗಳು ಇರುವುದರಿಂದಲೇ ಕೇಂದ್ರ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ, ಖಾಸಗಿ ಸಹಭಾಗಿತ್ವ ಹೀಗೆ ವಿವಿಧ ವಲಯಗಳಿಂದ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಬಂಡವಾಳ ಮಾಡಿಕೆ ಹೆಚ್ಚಿಸುತ್ತಿದೆ.

ಘುಡ್ ಪಾಕೋಗಳ ಸ್ಥಾಪನೆ:

ಹೆಚ್ಚುತ್ತಿರುವ ನಗರೀಕರಣ, ಸಾಕ್ಷರತೆ, ಬದಲಾಗುತ್ತಿರುವ ಜೀವನ ಶೈಲಿ, ಮಹಿಳಾ ಉದ್ಯೋಗಗಳ ಸಂಖ್ಯೆ ಹೆಚ್ಚಳ, ತಲಾವಾರು ಆದಾಯದಲ್ಲಿನ ಹೆಚ್ಚಳಗಳೆಲ್ಲವು ಆಹಾರ ಸಂಸ್ಕರಣಾ ಉದ್ಯಮ ಬೆಳವಣಿಗೆಯನ್ನು ಅವಲಂಬಿಸಿವೆ. ಆಹಾರ ಸಂಸ್ಕರಣೆಯಿಂದ ಸಾಕಷ್ಟು ಅನುಕೂಲಗಳಿವೆ. ಪ್ರಮುಖವಾಗಿ ಆಹಾರದ ಸುರಕ್ಷತೆ, ಕೃಷಿಕರಿಗೆ ಉತ್ತಮ ಲಾಭವು ಎಲ್ಲವೂ ಲಭ್ಯವಾಗುತ್ತಿದೆ. ಅಂತರಾಷ್ಟ್ರೀಯ ಅನೇಕ ಸಿದ್ಧ ಆಹಾರಗಳ ಸಂಸ್ಥೆಗಳು ಗಮನ ಸೆಳೆದಿದೆ. ಇವುಗಳಿಗೆ ಸರಿಸಾಮಾನ್ಯವಾಗಿ ದೇಶೀಯ ಸಂಸ್ಥೆಗಳು ಬೆಳೆಯಬೇಕು ಎಂಬ ಕಾರಣದಿಂದಲೇ ಸರ್ಕಾರ ದೇಶಾದ್ಯಂತ 30 ಮೇಗಾ ಘುಡ್ ಪಾಕೋಗಳನ್ನು ಸ್ಥಾಪಿಸಲು ಉದ್ದೇಶಿಸಿ 10ಕ್ಕೆ ಅನುಮತಿ ನೀಡಿತ್ತು. ಇದಕ್ಕೂ ಮೊದಲೇ ಕನಾರಾಟಕದಲ್ಲಿ ಸಣ್ಣ ಪ್ರಮಾಣದ 12 ಘುಡ್ ಪಾಕೋಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಸ್ಥಳೀಯವಾಗಿ ಸಿಗುವ ಆಹಾರ ಉತ್ಪನ್ನಗಳನ್ನು ಸಂಸ್ಕರಿಸುವ ಮೂಲಕ ಮೌಲ್ಯವರ್ಧನೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವುದು, ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.

ಕೇಂದ್ರ ಸರ್ಕಾರ ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಲು ಒಟ್ಟಿಗೆ ನೀಡಿದ 10 ಮೇಗಾ ಘುಡ್ ಪಾಕೋಗಳಲ್ಲಿ ಘೂಷರ್ ಗ್ರಾಹಿ ಕನಾರಾಟಕದ ತುಮಕೂರಿನಲ್ಲಿ ಸ್ಥಾಪಿಸಿರುವ ಇಂಡಿಯಾ ಘುಡ್ ಪಾಕೋ ಸಹ ಒಂದು. ಪ್ರಥಮ ಶ್ರೀ ನರೇಂದ್ರ ಮೋದಿ ಈ ಘುಡ್ ಪಾಕೋ ನ್ಯಾಜಿತ್ತಿಂದಿರುತ್ತಾನೆ. ಆ ಮೂಲಕ ವಸಂತನರಸಾಮರದಲ್ಲಿ 110 ಎಕರೆ ಪ್ರದೇಶದಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಾದಿಯಲ್ಲಿ ಪಾಕೋ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಸಹ ಸಹಾಯ ಧನ ನೀಡಿದೆ. ತುಮಕೂರಿನ ಘುಡ್ ಪಾಕೋಗೆ ಆರಂಭದಲ್ಲಿ 250 ಕೋಟಿ ರೂ.ಗಳು ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ 100 ಕೋಟಿ ರೂ.ಗಳಷ್ಟು ಮಾಡಿಕೊಂಡಿದೆ. ಇಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ 10 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂಬ ನಿರೀಕ್ಷೆ ಇದೆ. ಘುಡ್ ಪಾಕೋ ಕೇವಲ ತುಮಕೂರು ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಸುತ್ತಮುತ್ತಲ 12 ಜಿಲ್ಲೆಗಳ ರೈತರ ಪಾಲಿಗೆ ಆಶಾಕೆರಣವಾಗಿದೆ. ರೈತರು ಬೆಳೆಯವ ಬೆಳೆಗಳಿಗೆ ಮುಂದೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ಉತ್ತಮ ಬೆಲೆ ಸಿಗಬಹುದೆಂಬ ಭರವಸೆ ಮಾಡಿದೆ. ದಾವಣಗೆರೆ, ಚಿತ್ರದುಗ್ರಾಹಿ, ಚಿಕ್ಕಮಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ರೈತರಿಗೆ ಅನುಕೂಲವಾಗಿದೆ.

ಈ 12 ಜಿಲ್ಲೆಗಳ ರೈತರ ಮನೆ ಬಾಗಿಲಿನಿಂದಲೇ ಹಣ್ಣು ಮತ್ತು ತರಕಾರಿಯನ್ನು ವಿರೀದಿ ಮಾಡಲಾಗುತ್ತಿದೆ. ಏದು ಗಂಟೆಗಳ ಅವಧಿಯಲ್ಲಿ ಘುಡ್ ಪಾಕೋ ತಲುಪುವ ವ್ಯವಸ್ಥೆ ಮಾಡಲಾಗಿದೆ. ಬಹುಬೇಗ ಹಾಳಾಗುವ ಹಣ್ಣು ಮತ್ತು ತರಕಾರಿಗಳನ್ನು ಸಂಸ್ಕರಿಸಿ ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ತರಕಾರಿ ಹಣ್ಣು ಸಂಗ್ರಹಿಸುವ ವಿಚಾರದಲ್ಲಿ ರೈತರಿಗೂ ತರಬೇತಿ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ ಪ್ರಾಥಮಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ.

ರೈತರು ಅಲ್ಲಿಗೆ ತಂದು ಮಾರಾಟ ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತದೆ. ದೇಶಾದಂತ್ಯ ಘೂಷರ್ ಗ್ರಾಹಿ, ಬಿಗ್ ಬಜಾರ್, ಘುಡ್ ಬಜಾರ್ ಮುಂತಾದವುಗಳಿಗೆ ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. 6 ಮೇಗಾವಾಟ್ ವಿದ್ಯುತ್ ಈ ಘುಡ್ ಪಾಕೋಗೆ ನೀಡಲಾಗುತ್ತದೆ. ಇಲ್ಲಿ ರೆಡಿ ಟು ಈಟ್ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಈ ಘುಡ್ ಪಾಕೋನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸುವ ಬೃಹತ್ ಫ್ಲಾಟ್ ಘಟಕಗಳಿವೆ. ಈ ಘಟಕ 250 ಟನ್ ಸಾಮಧ್ಯ ಮೊಂದಿದೆ.

ಪ್ರತಿನಿತ್ಯ 60ಂದ 7 ಟನ್ ಸಮೋಸಾ, ಚಪಾತಿ, ಗಣ್ಣ ತಯಾರಿಸುವ ಸಾಮಥ್ಯ ಇದೆ. ಅತ್ಯಾಧುನಿಕ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಇದೆ ಎಂದರೆ ಘ್ಯಾಕ್ಸರಿಯ ಹೊರಭಾಗದಲ್ಲಿ ಹಣ್ಣು ಮತ್ತು ತರಕಾರಿ ತುಂಬಿದರೆ ಸಾಕು ಅದು ಒಂದು ಕಡೆ ಸಂಗ್ರಹವಾಗುತ್ತದೆ. ಅತ್ಯಾಧುನಿಕ ಉಪಕರಣಗಳ ಮೂಲಕ ಕ್ರತೀಸಲಾಗುತ್ತದೆ. ಮಾವು, ಬಾಳಿ, ತೊಮ್ಮಾಟೋ, ತೊಂಡಕಾಯಿಯಿಂದ ಪಲ್ಲಿ ತೀರುಳು ತೆಗೆಯುವುದು ಇಲ್ಲಿನ ಪ್ರಮುಖ ಆಕಷಣೆಯಾಗಿದೆ. ಒಂದು ಗಂಟೆಗೆ 10 ಟನ್ ಮಾವು, ತಲ್ಲಾ 6 ಟನ್ ಪಪ್ಪಾಯಿ, ತೊಮ್ಮಾಟೋ, ಬಾಳಿಹಣ್ಣಿನ ರಸ ತೆಗೆಯುವ ವ್ಯವಸ್ಥೆ ಇದೆ. ಮಾವಿನ ಕಾಯಿಯನ್ನು ಹಣ್ಣು ಮಾಡುವ ವ್ಯವಸ್ಥೆಯು ಇಲ್ಲಿದೆ. ಗ್ರಾಹಕರಿಗೆ ಗುಣಮಟ್ಟದ ಪದಾರ್ಥಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಹೋಲ್‌ಸ್ಟ್ರೋರೇಜ್, ಉಗ್ರಾಣ, ಅಗತ್ಯವಾದ ಹಿಟ್ಟು, ಬೇಳೆಕಾಳು ಗರಂಗಳ ವ್ಯವಸ್ಥೆ ಇಲ್ಲಿದೆ. ತಯಾರಾದ ವಸ್ತುಗಳನ್ನು ಪ್ರೋಕ್ಸ್ ಮಾಡಿ ಮಾರಾಟಕ್ಕೆ ಸಿದ್ದ ಪಡಿಸಲಾಗುತ್ತದೆ. ರೈತರಿಗೆ ಹಾಗೂ ಸಂಸ್ಕರಣೆಗೆ ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಸಿಗುತ್ತದೆ.

ಇಲ್ಲಿ ರೈತರಿಗೆ ಸಹಾಯವಾಗುವ ಸಾಕಷ್ಟು ಸೌಲಭ್ಯಗಳಿವೆ. ಸುಮಾರು 15 ಸಾಮಿರ ಚದರ ಅಡಿ ಕಣ್ಣೇರಿ ಸ್ಥಳ, ವ್ಯೇಷ್ಟಿ ವಸ್ತು ಪ್ರದರ್ಶನ ಮಳಿಗೆ, ಬ್ಯಾಂಕ್, ಪ್ರಾಧಿಕ ಆರೋಗ್ಯ ಕೇಂದ್ರ, ದಿನದ 24 ಗಂಟೆ ವಿದ್ಯುತ್ ಸರಬರಾಜು, ತ್ಯಾಜ್ಯ ನೀರು ಹೊಯ್ದು ಹೀಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆ, ನಿರ್ವಹಣೆಯ ತಂತ್ರಜ್ಞಾನ, ಗುಣಮಟ್ಟದ ಪರಿಶೀಲನೆ, ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳನ್ನು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ತುಮಕೂರಿನ ಈ ಘಡ್ ಪಾರ್ಕ್ ಆಹಾರ ಸಂಸ್ಕರಣಾ ಕ್ಷೇತ್ರದ ಹಬ್ಬನಂತೆ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಹಾರ ಭದ್ರತೆ ಮೂದಾದೆ-2013:

ಕಂಗಾಗಲೇ ದೇಶದಾದ್ಯಂತ ಸಾರ್ವಜನಿಕ ವಿತರಣಾ ವ್ಯವಸ್ಥೆಯು (ಪಿ.ಡಿ.ಎಸ್) ಕಾರ್ಯ ನಿರ್ವಹಿಸುತ್ತಿದ್ದು, ಇದು ಒಡಜನರಿಗೆ ಅತಿಂದ್ರಿಯ ಕಡಿಮೆ ದರದಲ್ಲಿ ಆಹಾರ ಧಾನ್ಯಗಳು, ಸಕ್ಕರೆ ಮತ್ತು ಎಣ್ಣೆಯನ್ನು ಮೂರ್ಕೆಸುತ್ತಿರುವಾಗ, ಈ ಮೂದಾದೆಯ ಅಗತ್ಯವಿದೆಯೇ ಎಂಬುದು ಪ್ರಶ್ನೆಯಾಗಿದೆ. ಜಾಲ್ತಿಯಲ್ಲಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಪ್ರಮುಖ ದೋಷವೆಂದರೆ, ಅದು ಪರಿಣಾಮಕಾರಿಯಾಗಿ ಬಡ ಕುಟುಂಬಗಳನ್ನು ತಲುಪದೆ ಇರುವುದು. 1986-87ನೇ ಇಸವಿಯ ಕುಟುಂಬವಾರು ಎನ್.ಎಸ್.ಎಸ್ ಅಂಕಿಅಂತರಾಷ್ಟ್ರೀಯ ಪರೀಕ್ಷೆಯಲ್ಲಿ ಮುಂದಿನ ಪ್ರಮುಖ ಅಂಶಗಳನ್ನು ದಾಖಲಿಸಬಹುದು.

ಬಹುಪಾಲು ರಾಜ್ಯಗಳ ಅರ್ಥಕ್ಕೂ ಹೆಚ್ಚಿನ ಬಡಕುಟುಂಬಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಯಾವುದೇ ರೀತಿಯ ಆಹಾರ ಧಾನ್ಯಗಳನ್ನು ಪಡೆದ ಬಡಕುಟುಂಬಗಳ ಪ್ರತಿಯೊಬ್ಬ ಸದಸ್ಯರು ತಿಂಗಳೊಂದಕ್ಕೆ ಸರಾಸರಿ ಮೂರು ಕೆ.ಜಿ.ಗಳಿಗಂತಲೂ ಕಡಿಮೆ ಧಾನ್ಯವನ್ನು ಸ್ವೀಕರಿಸಿದ್ದಾರೆ.

ವಿತರಣಾ ವ್ಯವಸ್ಥೆಯಲ್ಲಿ ಈ ಬಡ ಕುಟುಂಬಗಳು ಪಡೆದ ಆಹಾರ ಧಾನ್ಯದ ಬೆಲೆ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರ ಧಾನ್ಯಗಳ ಬೆಲೆಗಳ ಸರಾಸರಿ ವ್ಯತ್ಯಾಸವನ್ನು ಅಧ್ಯಯನ ಮಾಡಿದಾಗ, ಅದರಲ್ಲಿ ಪ್ರತಿಯೊಬ್ಬರಿಗೂ ಪ್ರತಿ ತಿಂಗಳಿಗೆ ರೂ.3 ಮಾತ್ರವೇ ವ್ಯತ್ಯಾಸವು ಕಂಡುಬಂದಿತು.

ಬಡಜನರಿಗೆ ರೂ.1ರ ಲಾಭವನ್ನು ತಲುಪಿಸುವ ಸಲುವಾಗಿ ಸರ್ಕಾರವು ರೂ.5 ಅನ್ನು ವ್ಯಯಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ನಿರ್ವಹಿಸಲಾಗಿದೆ.

2004-05ನೇ ಸಾಲಿನಲ್ಲಿ ದೇಶವ್ಯಾಪಿ ಕೈಗೊಂಡ ಎನ್.ಎಸ್.ಎಸ್.ಒ ಸಮೀಕ್ಷೆಯ ಪ್ರಕಾರ ನಾಡಿನ ಕೆಳಸ್ತರದ ಶೇ.17ರಷ್ಟು ಕುಟುಂಬಗಳು ಮಾತ್ರವೇ ಈ ವ್ಯವಸ್ಥೆಯಿಂದ ಆಹಾರ ಧಾನ್ಯವನ್ನು ಪಡೆದಿದ್ದವು. ಈ ವಿಚಾರವನ್ನು ಶ್ರೀದೇವ್ ಮತ್ತು ಶ್ರೀಶ್ರೀಮತ್ ಅವರು 2010ರ ತಮ್ಮ ಅಧ್ಯಯನ ವರದಿಯಲ್ಲಿ ವಿವರಿಸಿದ್ದು, ಇದು ಬಿಹಾರದಲ್ಲಿ ಶೇ.2, ಉತ್ತರ ಪ್ರದೇಶದಲ್ಲಿ ಶೇ.6, ತಮಿಳುನಾಡಿನಲ್ಲಿ ಶೇ.50 ಮತ್ತು ಕನ್ನಾಡಕದಲ್ಲಿ ಶೇ.68ರಷ್ಟಿತ್ತು.

ಶ್ರೀ ಹಿಮಾಂಶು ಮತ್ತು ಶ್ರೀ ಸೇನ್ ಅವರು 2011ರಲ್ಲಿ ಕೈಗೊಂಡ ಅಧ್ಯಯನವು ಇನ್ನು ಕೆಲವು ಪ್ರಮುಖ ಅಂಕಿಅಂಶಗಳ ಮೇಲೆ ಬೆಳೆಕು ಜೆಲ್ಲಾತ್ಮಕದೆ. 2004-05ನೇ ಇಸವಿಯಲ್ಲಿ ದೇಶದ ಕೇವಲ ಶೇ.35.5 ಬಡ

ಕುಟುಂಬಗಳು ಮಾತ್ರವೇ ಸಾರ್ವಜನಿಕ ವಿಶರಣಾ ವ್ಯವಸ್ಥೆಯಿಂದ ಅಕ್ಷೀ ಮತ್ತು ಗೋಧಿಯನ್ನು ಖರೀದಿಸಿದ್ದವು. ಅವರ ಇತ್ತೀಚಿನ ವರದಿ (2013) ಈ ಪ್ರಮಾಣವು 2009–10ನೇ ಸಾಲಿನಲ್ಲಿ ಹೆಚ್ಚಾಗಿದೆಯೆಂಬುದನ್ನು ತಿಳಿಸುತ್ತಾ, ಕೆಳಸ್ತರದ ಶೇ.58, ಗ್ರಾಮೀಣ ಪ್ರದೇಶದ ಶೇ.40 ಮತ್ತು ನಗರ ಪ್ರದೇಶದ ಶೇ.46 ಕುಟುಂಬಗಳು ಲಾಭವನ್ನು ಪಡೆಯಲಿಲ್ಲ ಎಂಬ ವಿಷಯವನ್ನು ಸಹ ಅವರ ವರದಿಯು ತಿಳಿಸುತ್ತದೆ.

ಶ್ರೀ ರಘು ಮತ್ತು ಶ್ರೀ ರಾಮಸ್ವಾಮಿ ಇವರು ತಮ್ಮ 2011ರ ಅಧ್ಯಯನ ವರದಿಯಲ್ಲಿ ಮತ್ತೊಂದು ಪ್ರಮುಖ ವಿಷಯದ ಮೇಲೆ ಬೆಳೆಕು ಚೆಲ್ಲುತ್ತಾರೆ. ಅದೆಂದರೆ ಸರ್ಕಾರವು ಸಾರ್ವಜನಿಕ ವಿಶರಣಾ ವ್ಯವಸ್ಥೆಯ ಮೂಲಕ 2004–05 ಸಾಲಿನಲ್ಲಿ 204 ಬಿಲಿಯನ್ ಹಣವನ್ನು ವ್ಯಯಿಸಿದ್ದು, ದೇಶದ ಕೇವಲ 21 ಬಿಲಿಯನ್ ಕಡುಬಡವರಿಗೆ ಮಾತ್ರವೇ ಪ್ರಯೋಜನವನ್ನು ತಲುಪಿಸುವಲ್ಲಿ ಸಫಲವಾಗಿದೆ. ಇದರಲ್ಲಿ ಶೇ.10ರಷ್ಟು ಕಡುಬಡವರಿಗೆ, ಶೇ.19ರಷ್ಟು ಬಡವರಲ್ಲಿದವರಿಗೆ, ಶೇ.28ರಷ್ಟು ಅಧಿಕ ನಿರ್ವಹಣಾ ವೆಚ್ಚ ಹಾಗೂ ಶೇ.43ರಷ್ಟು ಅನಧಿಕೃತವಾಗಿ ವ್ಯಯಗೊಂಡಿದೆ ಎಂಬ ಪ್ರಮುಖ ಸಂಗತಿಯನ್ನು ದಾಖಲಿಸಿದಾರೆ. ಅದೆಂದರೆ 2009–10ನೇ ಸಾಲಿನಲ್ಲಿ, ಕೆಳಸ್ತರದ ಶೇ.40ರಷ್ಟು ಕುಟುಂಬಗಳಿಗೆ ತಲುಪಿಸಿದ ಆರ್ಥಿಕ ಬೆಂಬಲವು ಕೇಂದ್ರ ಮತ್ತು ರಾಜ್ಯಗಳ ವಿಚಿನ ಶೇ.32ರಷ್ಟಿಗೆ ಎಂಬುದು.

ಅಂತಿಮವಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಸಾರ್ವಜನಿಕ ವಿಶರಣಾ ವ್ಯವಸ್ಥೆಯಲ್ಲಿ ಈ ಮುಂದಿನ ಲೋಪದೋಷಗಳನ್ನು ಗುರುತಿಸಬಹುದು.

* ಸಾರ್ವಜನಿಕ ವಿಶರಣಾ ವ್ಯವಸ್ಥೆಯಲ್ಲಿ ಹಲವಾರು ಲೋಪಗಳಿದ್ದು, ಅದು ಬಹುಪಾಲು ಬಡಜನರನ್ನು ತಲುಪುವುದಿಲ್ಲ.

* ಈ ವ್ಯವಸ್ಥೆಯು ಬಡ ಕುಟುಂಬಗಳ ಆಹಾರ ಧಾನ್ಯ ಬೇಡಿಕೆಯ ಅತೀ ಕಡಿಮೆ ಭಾಗವನ್ನು ಮೂರ್ಕೆಸುತ್ತದೆ.

* ಆಹಾರ ಧಾನ್ಯದ ಮೂಲಕ ಬಡಜನರಿಗೆ ಕೇವಲ ಶೇ.10ಕ್ಕಿಂತ ತುಸು ಹೆಚ್ಚು ದೊರಕುತ್ತದೆ. ತೀರಾ ಇತ್ತೀಚಿನ ಅಂಕ–ಅಂಶಗಳು ತಿಳಿಸುವಂತೆ, ಒಟ್ಟು ಸಬ್ಲಿಡಿಯ ಕೇವಲ 32ರಷ್ಟು ಮಾತ್ರವೇ ಈ ದೇಶದ ಬಡಜನರಿಗೆ ದೊರೆಯುತ್ತದೆ.

* ಶೇ.40ಕ್ಕಿಂತ ಅಧಿಕ ಪ್ರಮಾಣದಲ್ಲಿ ಸಾರ್ವಜನಿಕ ವಿಶರಣಾ ವ್ಯವಸ್ಥೆಯು ಆಹಾರ ಧಾನ್ಯಗಳ ಅದರ ನಿಜವಾದ ಬಳಕೆದಾರರನ್ನು ತಲುಪುವುದಿಲ್ಲ.

ಪ್ರಸ್ತುತ ಚಾಲ್ತಿಯಲ್ಲಿರುವ ಸಾರ್ವಜನಿಕ ವಿಶರಣಾ ವ್ಯವಸ್ಥೆಯು ಲೋಪ–ದೋಷಗಳನ್ನು ಸರಿಪಡಿಸಿ ಎಲ್ಲಾ ಬಡವರನ್ನು ತಲುಪುವ ವಿಶಾಲವಾದ ಗುರಿಯನ್ನು ಆಹಾರ ಭದ್ರತಾ ಕಾಯ್ದು–2013 ಹೊಂದಿದೆ. ಈ ಅಂಶಗಳ ಕುರಿತು ಜರ್ಮಿಸುವುದು ಒಳಿತು.

ಈ ಯೋಜನೆಯು ಎಲ್ಲರಿಗೂ ಸಮರ್ಪಕವಾಗಿ ತಲುಪುವುದು ಚರ್ಚಾಸ್ವದ. ಚಾಲ್ತಿಯಲ್ಲಿರುವ ಲೋಪ–ದೋಷಗಳನ್ನು ಸರಿಪಡಿಸುವುದೆಂದರೆ ಆಹಾರದ ಹಕ್ಕನ್ನು ಸಾರ್ವತ್ರೀಕರಣಗೊಳಿಸುವುದು. ರಾಷ್ಟ್ರೀಯ ಸಲಹಾ ಸಮಿತಿಯು ಹೇಳುವಂತೆ ಪ್ರತಿಯೊಬ್ಬರು ಸಹ ಸಾರ್ವಜನಿಕ ವಿಶರಣಾ ವ್ಯವಸ್ಥೆಯಿಂದ ಅತಿ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯುವಂತಹದು. ಆಹಾರ ಭದ್ರತಾ ಕಾಯ್ದು–2013ರ ಮುಖ್ಯ ಗುರಿಯೆಂದರೆ, ಗ್ರಾಮೀಣ ಪ್ರದೇಶದ ಶೇ.75 ಹಾಗೂ ನಗರ ಪ್ರದೇಶದ ಶೇ.50ರಷ್ಟು ಕುಟುಂಬಗಳ ಆಹಾರ ಧಾನ್ಯದ ಬೇಡಿಕೆಯನ್ನು ಮೂರ್ಕೆಸುವುದು. ಸಮಾಜದ ಪ್ರತಿಯೊಬ್ಬ ಬಡವನ ಆಹಾರ ಬೇಡಿಕೆಯನ್ನು ಸಮಾನವಾಗಿ ಮೂರ್ಕೆಸುವುದೆಂದರೆ, ಬಡವರಲ್ಲಿದವರಲ್ಲಿಯೂ ಕೆಲವರನ್ನು ಯೋಜನೆಯ ಒಳಗೆ ಸೇರಿಸುವುದು ಎಂದಾಗುತ್ತದೆ.

ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನ:

ಆಹಾರ ಭದ್ರತೆಯ ಖಾತರಿ ಮತ್ತು ಸಾಮೂಹಿಕವಾಗಿ ಕಂಡು ಬರುತ್ತಿರುವ ಅಪೌಷ್ಟಿಕತೆ ಅಥವಾ ನ್ಯಾನ್‌ಮೋಷಣೆಯ ಮೂಲೋತ್ಪಾದನೆ ಪ್ರಾಯಶ: ಭಾರತದ ಅತೀ ದೊಡ್ಡ ಹಾಗೂ ಗಂಭೀರವಾದ ಸಮಸ್ಯೆಯಾಗಿದ್ದು,

ಇದು ನೀತಿ ನಿರೂಪಣಾಕಾರಿಗೆ ಬಹುದೊಡ್ಡ ಸವಾಲಾಗಿಯೇ ಪರಿಣಾಮಿಸಿದೆ. ಆಹಾರ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆಗಳ ಪ್ರಕೃತಿ ಮೊದಲನೆಯದಾಗಿದೆ. ಇದರಿಂದಾಗಿಯೇ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ (ವಿಶ್ವಸಂಸ್ಥೆ 1999) ಹಲವು ವಿಷಯಗಳಲ್ಲಿ ಮಾನವನ ಆಹಾರದ ಹಕ್ಕನ್ನು ಪ್ರತಿಪಾದಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕಗಳ ಪರಿಗಣನೆ ಅಂತರಾಷ್ಟ್ರೀಯ ಒಂದಂಬಡಿಕೆಯ 14ನೇ ವಿಧಿಯಲ್ಲಿ “ಅಪೋಷ್ಟಿಕತೆ ಮತ್ತು ಹಸಿವಿನಿಂದ ವ್ಯಕ್ತಿ ಮೂಲಭೂತ ಹಕ್ಕು” (ಬಿಬಿಡಿ) ಎಂದು ವ್ಯಾಖ್ಯಾನಿಸಲಾಗಿದೆ.

ಸಾರ್ವಕಾಲಿಕ ಆಹಾರದ ಹಕ್ಕಿಗಾಗಿ ಕಳೆದ ದಶಕದಲ್ಲಿ ಹಸಿವು ಮತ್ತು ಅಪೋಷ್ಟಿಕತೆ ನಿರ್ಣಯಲ್ಲಿ ಭಾರತದ ರಾಜಕೀಯ ಪ್ರಕ್ರಿಯೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರೀತರ ಸಂಘಟನೆಗಳ ಆಶ್ರಯದಲ್ಲಿ ಒಂದು ಪ್ರಬಿಲ ಅಂದೋಲನವೇ ಆರಂಭವಾಯಿತು. ಈ ಅಂದೋಲನದ ಒತ್ತಡ ಮತ್ತು ಪ್ರಭಾವದಿಂದಾಗಿ ಯುರೋಪಿನ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ವಿಧೇಯಕ 2011 ಕರಡನ್ನು ರೂಪಿಸಿತು. ಸಾರ್ವಕಾಲಿಕ ಆಹಾರ ಭದ್ರತೆಯ ಹಕ್ಕನ್ನು ಖಾತರಿಗೊಳಿಸುವುದರಲ್ಲಿ ಆಹಾರ ಭದ್ರತಾ ಕಾಯ್ದು, ಮೊದಲ ಹೇಳು.

ಆಹಾರ ಭದ್ರತೆ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಸಾಕಷ್ಟು ಹಣಕಾಸು ಸಂಪನ್ಮೂಲದ ಅಗತ್ಯವಿದೆ. ಕಾಯ್ದೆಯ ಸಮರ್ಪಕ ಜಾರಿಗೆ ಒದಗಿಸಲಾಗುವ ಹಣಕಾಸು ನಿರ್ದಿಷ್ಟ ಏರಿಕೆಯಾಗಬೇಕಾಗಿದೆ. ಕಾಯ್ದೆಯ ಟೀಕಾಕಾರರು ಈಗಾಗಲೇ ಆಹಾರ ಸಹಾಯಧನದಿಂದ ದೇಶದ ಬೋಕ್ಕಸಕ್ಕೆ ಆಗುವ ಭಾರಿ ಪ್ರಮಾಣದ ಹೊರೆಯತ್ತ ಗಮನ ಸೇಳಿದಿದ್ದಾರೆ. 2013ರ ಭಾರತ ಸರ್ಕಾರದ ಆರ್ಥಿಕ ಸಮೀಕ್ಷೆಯಲ್ಲಿ ಆಹಾರ ಸಹಾಯ ಧನವು “ದೇಶದ ಆರ್ಥಿಕತೆಯ ಮೇಲೆ ಬಹುದೊಡ್ಡ ಹೊರೆಯಾಗಿ ಪರಿಣಾಮಿಸಿದೆ” ಎಂದು ವಿಶ್ಲೇಷಿಸಲಾಗಿದೆ. ಆದರೂ, ಭಾರತ ಸರ್ಕಾರದ ಆಯವ್ಯಯ (ಭಾರತೀಯ ಆಹಾರ ನಿಗಮದ ಕಾರ್ಯನಿರ್ವಹಕ ಕೋರತೆ)ವು, ಆಹಾರ ಸಹಾಯಧನವು ಕಳೆದ ಮೂರು ದಶಕಗಳಲ್ಲಿ ಒಟ್ಟು ಜಡಿಪಿಯ ಶೇ.1ನ್ನು ಏರಿಲ್ಲ (2011-12ರಲ್ಲಿ ಶೇ.1ಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು) ಎಂದು ಹೇಳಿದೆ. ಭಾರತವು ಎಲ್ಲರಿಗೂ ಆಹಾರ ಭದ್ರತೆಯನ್ನು ಒದಗಿಸಲು ಬದ್ದವಾಗಿದ್ದರೆ, ಆಗ ಎಲ್ಲರಿಗೂ ಆಹಾರ ಭದ್ರತೆ ಖಾತರಿ ಪಡಿಸಲು ಬೇಕಾಗುವ ಹಣಕಾಸು ನೆರವನ್ನು ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಭಾರತದಲ್ಲಿರುವ ಅಪೋಷ್ಟಿಕತೆಯ ಮೂಲೋತ್ಸಾಹನೆಗೆ ಬಳಸಿಕೊಳ್ಳುವುದು ದುಬಾರಿ ಎನಿಸಲಾರದು. ಭತ್ತ, ಗೋಧಿ ಮತ್ತು ಇತರ ಧಾನ್ಯಗಳ ಉತ್ಪಾದನೆ ಕುರಿತಂತೆ ಕೂಡ ಕಾಯ್ದೆಯಲ್ಲಿ ಹಲವು ಅಂಶಗಳನ್ನು ಸೇರಿಸಬೇಕು. ಎಲ್ಲರಿಗೂ ತಿಳಿದಂತೆ 1990 ಮತ್ತು 2000 ಇಸವಿಯ ಬಳಿಕ ಆಹಾರ ಉತ್ಪಾದನೆಯ ಪ್ರಗತಿ ಮತ್ತು ಒಟ್ಟಾರೆ ಉತ್ಪಾದನೆಯಲ್ಲಿ ಇಳಿಕೆಯಾಗಿರುವುದು ಕಂಡುಬರುತ್ತದೆ. ಹೀಗಾಗಿ ಸಂಶೋಧನೆ ಮತ್ತು ವಿಸ್ತರಣೆ ಸೇರಿದಂತೆ ಕೃಷಿ ಉತ್ಪಾದನೆ ಹೆಚ್ಚಿಸುವ ನಿಷ್ಟನಲ್ಲಿ ಈ ಕ್ಷೇತ್ರದಲ್ಲಿ ಇನ್ನು ಹೂಡಿಕೆ ಮಾಡಬೇಕಾಗಿದೆ. ಕೃಷಿ ಉತ್ಪಾದನೆ ಅದರಲ್ಲಿಯೂ ಮುಖ್ಯವಾಗಿ ಜೋಳ ಮತ್ತು ರಾಗಿ ಉತ್ಪಾದನೆಗೆ ಹೆಚ್ಚು ವರ್ತು ನೀಡಬೇಕಾದ ಅವಶ್ಯಕತೆ ಎದುರಾಗಿದೆ. ಅತ್ಯಧಿಕ ಪೋಷಿಕಾಂಶಗಳನ್ನು ಇವು ಹೊಂದಿರುವುದರಿಂದ ಇವುಗಳನ್ನು ಎಂ.ಎಸ್.ಸ್ವಾಮಿನಾಥನ್ ಬಹುದಳ ಧಾನ್ಯಗಳಿಂದು ಕರೆದಿದ್ದಾರೆ. 2011-12ರ ಮುಂಗಾರು ಮತ್ತು ನೀನ್ಹಿನಲ್ಲಿ ಒಟ್ಟು ಏಕದಳ ಧಾನ್ಯಗಳ ಉತ್ಪಾದನೆ 32.5 ದಶಲಕ್ಷ ಟನ್‌ಗಳಿಂದಾಗಿ, 2012-13ರಲ್ಲಿ ಇವುಗಳ ಉತ್ಪಾದನೆ 28.5 ದಶಲಕ್ಷ ಟನ್‌ಗಳಿಗೆ ಕುಸಿದಿದೆ (ಆರ್ಥಿಕ ಸಮೀಕ್ಷೆ). ಅತ್ಯಧಿಕ ಪೋಷಿಕಾಂಶಗಳ ಧಾನ್ಯಗಳನ್ನು ಹಿಡಿವೆಸ್ ಮೂಲಕ ಬೃಹತ್ ಪ್ರಮಾಣದಲ್ಲಿ ಒದಗಿಸಬೇಕಾದರೆ, ಇವುಗಳು ಅವಶ್ಯಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವ ನಿಷ್ಟನಲ್ಲಿ ನೀತಿಗಳನ್ನು ಅನುಷ್ಠಾನಗೊಳಿಸಬೇಕಾಗಿದೆ.

ಆಹಾರ ಭದ್ರತೆ ಕಾಯ್ದೆಯ ಇನ್ನೊಂದು ಅಂಶವನ್ನು ನೋಡಿದರೆ, ಅದರಲ್ಲಿ ಕುಟುಂಬಕ್ಕೆ ಆಹಾರ ಧಾನ್ಯ ವಿಶರಣೆ, ಮಕ್ಕಳಿಗೆ, ವೃದ್ಧರಿಗೆ ಮತ್ತು ಗಭಿರಣೆಯಿರಿಗೆ ಬೇಯಿಸಿದ ಅಡುಗೆ ಒದಗಿಸಲಾಗುತ್ತದೆ. ಜೊತೆಗೆ ಆಹಾರ ಒದಗಿಸಲು ಅಸಾಧ್ಯವಾದ ಸಂದರ್ಭದಲ್ಲಿ ಸರ್ಕಾರ ನೇರವಾಗಿ ನಗದು ನೀಡುವ ಅವಕಾಶವನ್ನು ಇದರಲ್ಲಿ ಸೇರಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಆಹಾರ ವಸ್ತುವಿನ ಬದಲಾಗಿ ನಗದು ವರ್ಗಾವಣೆ ಅವಕಾಶ ನೀಡುವ ಹಣಕಾಸು ಯೋಜನೆಯಾಗಿ ಇದು ಬದಲಾಗುವ ಅಪಾಯವಿದೆ. ಈ ಅಂಶವನ್ನು ಬಳಕೆ ಮಾಡುವಾಗ ಸರ್ಕಾರ ಅತ್ಯಂತ ಎಚ್ಚರಿಕೆಯಿಂದಿರಬೇಕು. ಏಕೆಂದರೆ ಇಂತಹ ಆಹಾರ ಆಧಾರಿತ ನಗದು ವರ್ಗಾವಣೆ ಕ್ರಮವು ನೇರವಾಗಿ ಅಪೋಷ್ಟಿಕತೆಯನ್ನು ಖಾತರಿ ಪಡಿಸುವ ಯೋಜನೆಯ ಮೂಲ ಉದ್ದೇಶವನ್ನೇ ಹಾಳು ಮಾಡಬಹುದು.

ಒಟ್ಟಿನಲ್ಲಿ ರಾಜಕೀಯ ಬದ್ದತೆ, ಹಣಕಾಸು ಸಂಪನ್ಮೂಲದ ಸಮರ್ಪಕ ಮೂರ್ಕೆಯಿಲ್ಲದಿದ್ದರೆ ಆಹಾರ ಭದ್ರತೆಯ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಗಣನೀಯ ಬದಲಾವಣೆ ತರಲು ಸಾಧ್ಯವಿಲ್ಲ. ಜೊತೆಗೆ ಕಾಯ್ದೆಯ ಅನುಷ್ಠಾನದಲ್ಲಿ ಉದ್ದೇಶಿತ ಗುರಿಯಾಗಿರುವ ಜನರ ಕುರಿತಾಗಿ ಸ್ವಷ್ಟ ವ್ಯಾಖ್ಯಾನ ಮತ್ತು ಆದ್ಯತೆಯನ್ನು ಸರಳಗೊಳಿಸಬೇಕಾಗಿದೆ. ರಾಜ್ಯ ಸರ್ಕಾರಗಳು, ಸ್ಥಳೀಯ ಆಡಳಿತ ಮಂಡಳಿಗೆ ಆಹಾರದ ಅವಶ್ಯಕತೆ ಇರುವ ಜನರನ್ನು ಗುರುತಿಸುವ ಕೆನಿಷ್ಟು ಪ್ರಮಾಣದಲ್ಲಿ ಸಹಾಯಿಧನದ ಆಹಾರ ವಸ್ತು ಒದಗಿಸುವ ಕುರಿತಂತೆಯೂ ನೀತಿಯನ್ನು ಸರಳಗೊಳಿಸಬೇಕಾಗಿದೆ. ಭಾರತದ ವಿವಿಧ ರಾಜ್ಯಗಳು ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಜನೆಗಳಿಂದ ಪಡೆದ ಅನುಭವದ ಆಧಾರದಲ್ಲಿ ಹೆಚ್ಚು ಜನರನ್ನು ಈ ಯೋಜನೆ ವ್ಯಾಪ್ತಿಗೆ ತರಬೇಕು. ಅದೇ ಸಂದರ್ಭದಲ್ಲಿ ಆಡಳಿತಾತ್ಮಕವಾಗಿ ಉತ್ತಮವಾಗಿ ಕಾರ್ಯ ನಿರ್ವಹಣೆ ಜೊತೆಗೆ ಯೋಜನೆಯ ಫಲಾನುಭವಿಗಳ ಆಯ್ದೆಯಲ್ಲಿ ಆಗುವ ನ್ಯಾನ್ಯತೆಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಮೂಲಕ ನಿಜವಾಗಿ ಯಾರಿಗೆ ಇದರ ಅವಶ್ಯಕತೆ ಇದೆಯೋ ಅವರನ್ನು ಇದರ ವ್ಯಾಪ್ತಿಯಿಂದ ಹೊರಗುಳಿಯಂತೆ ನೋಡಿಕೊಳ್ಳಬೇಕು. ಒಟ್ಟಾರೆಯಾಗಿ ಭಾರತದ ಸಾಮಾಜಿಕ ಹಿಡುಗಾದ ಅಪೌಷ್ಟಿಕತೆಯ ನಿವಾರಣೆಯ ಉದ್ದೇಶವನ್ನು ಇಟ್ಟಿಕೊಂಡೇ ಆಹಾರ ಭದ್ರತೆಯ ಕಾಯ್ದೆ ಅನುಷ್ಠಾನಗೊಳ್ಳಬೇಕು.

ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳು:

ಜಲಾನಯನ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ:

ಕಾಲುವೆಗಳು, ನದಿಗಳು, ಕೊಳಚೆ ಬಾವಿಗಳು, ಕೆರೆಗಳು ಇತ್ಯಾದಿ ಮೂಲಗಳಿಂದ ನೀರಾವರಿಗೆ ಒಳಪಟ್ಟಿದ್ದರೆ ಅಂತಹ ಪ್ರದೇಶವನ್ನು ಅಷ್ಟುಕಟ್ಟಿ ಪ್ರದೇಶವೆಂದು ಕರೆಯುತ್ತೇವೆ. (ಜಲಾನಯನ) ಇಂತಹ ಜಲಾನಯನ ಪ್ರದೇಶದಲ್ಲಿ ಸಮಗ್ರ ಯೋಜನೆಯ ಮೂಲಕ ಅಭಿವೃದ್ಧಿಯ ಅವಶ್ಯಕತೆ ಹೇಳಬೇಕಿದೆ. ಕಾರಣ ಮಧ್ಯಮ ಮತ್ತು ಮುಖ್ಯ ನೀರಾವರಿ ಯೋಜನೆಗಳಲ್ಲಿ ನೀರಾವರಿಯ ಸದ್ಭಂಗಕ್ಕೆ ಮತ್ತು ಮಿತಿ ಬಳಕೆಯ ಅಗತ್ಯ ಹೇಳಬೇಕಿದೆ.

ಮೂಲ ಉದ್ದೇಶಗಳು: ಈ ಕಾರ್ಯಕ್ರಮದ ಉದ್ದೇಶಗಳು ಎರಡು ರೂಪದಲ್ಲಿವೆ. ಉತ್ತಮ ಗುಣದ ಭೂ ಪ್ರದೇಶದ ಮತ್ತು ಜಲಸಂಪನ್ಮೂಲವನ್ನು ಗರಿಷ್ಟ ಪ್ರಮಾಣದಲ್ಲಿ ಈ ವಿಧಾನಗಳ ಮೂಲಕ ಬಳಸಿಕೊಳ್ಳಲಿವುದು.

ಎ) ಅಧಿಕ ಭೂ ಪ್ರದೇಶವನ್ನು ನೀರಾವರಿಗೆ ಒಳಪಡಿಸುವುದು.

ಬಿ) ನೀರಿನ ಅನಾವಶ್ಯಕ ವ್ಯಾಧಿ ಮತ್ತು ನಷ್ಟವನ್ನು ನಿಯಂತ್ರಿಸುವುದು.

ಸಿ) ಕೃಷಿ ಭೂ ಪ್ರದೇಶದಲ್ಲಿ ಅತಿ ಕೊನೆಯಲ್ಲಿ ಕಂಡುಬರುವ ಸಣ್ಣ ಮತ್ತು ಅತೀ ಸಣ್ಣ ರ್ಯಾಶೆ ಕೃಷಿ ಪ್ರದೇಶಗಳಿಗೂ ಸಮನಾದ ನೀರನ್ನು ಹಂಚುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಮತ್ತು ಶೈಕ್ಷಿಕಯನ್ನು ತನ್ಮೂಲಕ ನೀರಾವರಿಯ ಲಾಭವನ್ನು ಕಲ್ಪಿಸಿಕೊಡುವುದು.

ಇದರ ಪ್ರಮುಖ ಅಂಶಗಳಿಂದರೆ:

- 1) ಭೂಮಿಯ ಸಮತಟ್ಟು ಮಾಡುವಿಕೆ ಮತ್ತು ಆಕಾರ.
- 2) ಕೃಷಿ ಪ್ರದೇಶದಲ್ಲಿ ಕಾಲುವೆಗಳ ಮತ್ತು ಬಿಸಿ ಕಾಲುವೆಗಳನ್ನು ನಿರ್ಮಿಸುವುದು.
- 3) ಭೂ ಹಿಡುವಳಿಗಳನ್ನು ಕ್ರೋಡ್‌ಕರಿಸುವುದು ಮತ್ತು ಕೃಷಿ ಪ್ರದೇಶಗಳ ಗಡಿಯನ್ನು ನಿರ್ಧರಿಸುವಿಕೆ.
- 4) ಹಣಕಾಸು ಸೌಲಭ್ಯ ಹಾಗೂ ಇತರ ಸೇವಾ ಸೌಲಭ್ಯಗಳನ್ನು ಒದಗಿಸಿಕೊಡುವುದು.
- 5) ನೀರು ಹಂಚಿಕೆಯ ಉಪಕಾಲುವೆಗಳನ್ನು ಸರಿಯಾಗಿ ನಿರ್ಮಿಸುವುದು.

- 6) ಮೂಲ ಸೌಲಭ್ಯಗಳಾದ ರಸ್ತೆಗಳು ಮಾರುಕಟ್ಟೆಗಳು ಸಂಗ್ರಹಣೆ ಸೌಲಭ್ಯಗಳನ್ನು ಹಾಗೂ ಇನ್ನಿತರ ನೀರಿನ ಅವಶ್ಯಕಾಂಶಗಳನ್ನು ಒದಗಿಸಿಕೊಡುವುದು.
- 7) ಸರಿಯಾದ ಕೃಷಿ ವಿಧಾನಗಳ ಆಯ್ದು ಹಾಗೂ ಅನ್ವಯ.
- 8) ಭೂ ಮೇಲ್ಮೈಗಳ ನೀರಾವರಿಯ ಸುಗಮ ಮೂರ್ಚೆಗಾಗಿ ಅಂತರೊಜಲ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುವಿಕೆ.

ಜಲಾನಯನ ಅಳ್ಳಕಟ್ಟು ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ:

1974-75ರಲ್ಲಿ ಕೇಂದ್ರ ಸರ್ಕಾರದಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮ ಮುಖ್ಯ ಮತ್ತು ಮುಧ್ಯಮುಖ್ಯ ಪ್ರಮಾಣದ ನೀರಾವರಿ ಯೋಜನೆಗಳಲ್ಲಿ ಬಳಸಲಾರದ ನೀರಾವರಿಯಲ್ಲಿನ ಸಂಭವನೀಯ ಅಂಶದ ಸಮಸ್ಯೆಗಾಗಿ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಜಲಾನಯನ ಪ್ರದೇಶ ಅಭಿವೃದ್ಧಿ ಪರಿಕಲ್ಪನೆ 1972ರಲ್ಲಿನ ನೀರಾವರಿ ಆಯೋಗದ ಶಿಥಾರಸ್ನ ಮತ್ತು ಸಂಭವನೀಯ ನೀರಾವರಿ ಬಳಕೆಯ ಮೇಲೆ ಸಚಿವರ ಶಿಥಾರಸಿನ ಅನುಗೊಂವಾಗಿ ಜಾರಿಗೆ ಬಂದಿತು.

ಜಲಾನಯನ ಪ್ರದೇಶ:

ನದಿ ಅಥವಾ ತೋರೆಗೆ ಬಂದು ಸೇರುವ ನೀರಿನ ಭೂ ವಲಯವನ್ನು ಜಲಾನಯನ ಪ್ರದೇಶವೆಂದು ಕರೆಯುವರು. (ಕ್ಯಾಚ್‌ಮೇಂಟ್ ಎರಿಯಾ) ಅಂದರೆ ಆ ಪ್ರದೇಶದ ನೀರನ್ನು ಆ ನದಿ ಬಳಸುವುದು. ತೋರೆಗೆ ಸುತ್ತಲಿನ ಇತರ ಹಳ್ಳಿ, ತೋರೆ, ರುರಿಗಳ ನೀರು ಬಂದು ಸೇರಿ ಆ ನದಿ ದೊಡ್ಡದಾಗುತ್ತಾ ಮುಂದುವರಿಯುವುದು. ಹೀಗೆ ಬಂದು ನದಿ ಹೊಂದಿರುವ ನೀರಿನ ಪ್ರಮಾಣ ಅದರ ಜಲಾನಯನ ಪ್ರದೇಶದ ವಿಸ್ತಾರ ಹಾಗೂ ಆ ಪ್ರದೇಶದ ಪಡೆಯುವ ಮಳೆಯ ಪ್ರಮಾಣವನ್ನು ಅವಲಂಬಿಸಿರುವುದು. ಜಲಾನಯನ ಪ್ರದೇಶ ವಿಸ್ತಾರವಾಗಿದ್ದು, ಅದು ಹೆಚ್ಚು ಮಳೆಯನ್ನು ಪಡೆಯುತ್ತಿದ್ದಲ್ಲಿ ನದಿ ಪಡೆಯುವ ನೀರಿನ ಪ್ರಮಾಣವು ಸಹ ಅಧಿಕ.

ಇದಕ್ಕೆ ಬದಲಾಗಿ ಜಲಾನಯನ ಪ್ರದೇಶ ಚಿಕ್ಕದಾಗಿದ್ದಲ್ಲಿ ಅಥವಾ ಅದು ಶುಲ್ಕ ವಾಯುಗೂಣ ಪ್ರದೇಶದಲ್ಲಿ ಹರಿಯುತ್ತಿದ್ದಲ್ಲಿ ನದಿಯ ಪಡೆಯುವ ನೀರಿನ ಪ್ರಮಾಣವು ಸಹ ಕಡಿಮೆ ಹಿಮಭ್ರಾಂತ ಪ್ರದೇಶಗಳಲ್ಲಿ ಉಗಮಿಸುವ ನದಿಗಳು ವರ್ಷವೆಲ್ಲವೂ ನೀರನ್ನು ಪಡೆಯುತ್ತವೆ.

ಜಲಾನಯನ ನಿರ್ವಹಣೆ:

ಯಾವುದೇ ಒಂದು ನದಿಗೆ ಬಂದು ಸೇರುವ ಎಲ್ಲ ಬಗೆಯ ಜಲಧಾರೆಗಳನ್ನು ಒಳಗೊಂಡಿರುವ ತಗ್ಗಾದ ಭೂಭಾಗವನ್ನು ಜಲಾನಯನವೆನ್ನುವರು. ಅಂದರೆ ಮಳೆ ನೀರು ಅನೇಕ ಹರಿವು, ತೋರೆ, ರುರಿ, ನುಗ್ಗು ಹೊನಲು ಹಾಗೂ ಉಪನಂದಿಗಳೆಲ್ಲವುಗಳ ಮೂಲಕ ಹರಿದು ನದಿ ಸೇರುತ್ತದೆ. ಇವೆಲ್ಲವುಗಳ ವಿಶಾಲ ಪ್ರದೇಶವೇ ಜಲಾನಯನ. ಇದು ಆರ್ಥಿಕ ಮಹತ್ವವಳಿದ್ದು. ಆದರೆ ತನ್ನ ಸ್ವೇಸ್ವಿಕ ಸ್ವಾರೂಪವನ್ನು ಕಳೆದುಕೊಂಡಾಗ ಆರ್ಥಿಕ ಮಹತ್ವ ಕುಸಿಯುತ್ತದೆ. ಇತ್ತೀಚೆಗೆ ಪ್ರಪಂಚದ ಅನೇಕ ಜಲಾನಯನಗಳು ಅವನತಿಯ ಅಂಚಿನಲ್ಲಿವೆ. ಇದಕ್ಕೆ ಅಧಿಕ ಭವಿಷ್ಯತ್ತಿನ ಜೀವಿತಕ್ಕೆ ಜಲಾನಯನ ರಕ್ಷಣೆ ಮತ್ತು ನಿರ್ವಹಣೆ ಅಗತ್ಯ.

ಉದ್ದೇಶಗಳು:

- 1) ಸಂಪನ್ಮೂಲಗಳ ನಿರ್ವಹಣೆ: ನೀರು, ಮಣ್ಣ ಮತ್ತು ಪ್ರಾಣಿ ವರ್ಗಗಳಂತಹ ನ್ಯೆಸ್‌ಗಿರ್ ಕ ಸಂಪನ್ಮೂಲಗಳನ್ನೊಳಗೊಂಡ ನಿರ್ದಿಷ್ಟ ಜಲಾನಯನ ಪ್ರದೇಶವನ್ನು ಸಂರಕ್ಷಿಸುವುದು. ಮನರುಜ್ಞವನ ಮತ್ತು

ಎವೇಕವುಳ್ಳ ಬಳಕೆ, ತನ್ನಲ್ಲಿರುವ ಮಾನವ ಸಾಕು ಪ್ರಾಣಿಗಳ ಆಹಾರ, ಗೃಹ ಹಾಗೂ ಕೃಗಾರಿಕೆಗಳ ಮೂರಕ ವಸ್ತುಗಳನ್ನು ಪಡೆಯಲು ಪ್ರಯತ್ನ.

2) ಪರಿಸರ ಸಮರೋಲನ ನಿರ್ವಹಣೆ: ಜಲಾನಯನ ನಿರ್ವಹಣೆಯನ್ನು ವೈಚಳ್ಳಾನಿಕವಾಗಿ ಅನುಸರಿಸುವುದರಿಂದ ಮಣಿನ ಸಂರಕ್ಷಣೆ, ಜಲ ಹಾಗೂ ಸಸ್ಯ ರಕ್ಷಣೆ ಸಾಧ್ಯ. ಆದ್ದರಿಂದ ನೀರಿನ ಕೊರತೆ ನಿವಾರಣೆಯಾಗುತ್ತದೆ. ಸಸ್ಯ ಮತ್ತು ಕೃಷಿ ಬೆಳೆ ಸಮೃದ್ಧಿ ಸಾಧ್ಯ. ವಾಯು ಜಲ ಮಣಿನ ಮಾಲಿನ್ಯ ತಡೆಯಬಹುದು. ತನ್ನಲ್ಲಿರುವ ಪರಿಸರ ಸಮರೋಲನ ಮರುಸಾಗಬಹುದೆ ಪ್ರಯತ್ನ.

3) ಪ್ರಪಾಹ ನಿಯಂತ್ರಣೆ, ಮಣಿನ ಸವೆತ ನಿಯಂತ್ರಣೆ, ಕಾಡಿಚ್ಚು ತಡೆ, ಅರಣ್ಯಗಳ ಮನರ್ಥ ನಿರ್ಮಾಣ, ಜಾನುವಾರುಗಳಿಗೆ ಮೇವು ಸುಧಾರಣೆ, ಅದರಿಂದ ಜಾನುವಾರು ನಿರ್ವಹಣೆ ಅಭಿವೃದ್ಧಿ ಸಾಧ್ಯತೆಗೆ ಅವಕಾಶ.

4) ಬೇಳೆಗಳ ನಿರ್ವಹಣೆ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ ಮತ್ತು ವಲಸೆ ನಿಯಂತ್ರಣಕ್ಕೆ ಪ್ರಯತ್ನ. ಗ್ರಾಮೀಣರು ಇಂತಹ ಯೋಜನೆಗಳಲ್ಲಿ ಪಾಲ್ಮೋಳ್ಳವುದರಿಂದ ಪರಿಸರದ ಬಗ್ಗೆ ಅರಿವು ಮೂಡುವುದು.

5) ಜಲಾನಯನ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳುವುದರಿಂದ ಉದ್ಯೋಗಾವಕಾಶ ಸಾಧ್ಯ. ಭೂರಹಿತ ರ್ಯಾತ ಕಾರ್ಮಿಕರು, ಸಣ್ಣ, ಅತೀ ಸಣ್ಣ ರ್ಯಾತರಿಗೆ ಜೀವನ ಮಾರ್ಗದರ್ಶನ್ನು ಕಲ್ಪಿಸುವ ಪ್ರಯತ್ನ ಮಾಡಬಹುದು.

ರಘು ಆಧಾರಿತ ಕೃಷಿ, ಹೈನುಗಾರಿಕೆ, ಶೋಟಗಾರಿಕಾ ಉತ್ಪನ್ನಗಳು:

ಕೃಷಿ ಉತ್ಪನ್ನಗಳು ಭಾರತದ ಒಟ್ಟು ರಫ್ತಿನಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ. ಒಟ್ಟಾರೆ ಶೋಟಗಾರಿಕಾ ಕ್ಷೇತ್ರದ ಹಣ್ಣು ಹಂಪಲುಗಳು ಭಾರತದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದು ಅವುಗಳನ್ನು ಹೊರದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕೆಳಿಸಲಾಗುತ್ತದೆ. ಆದರಿಂದ ಇರುವ ಪ್ರಮುಖ ಸಮಸ್ಯೆಯೆಂದರೆ ಇವುಗಳ ಸಾಗಾಟಕ್ಕಾಗಿ ಅಥವಾ ಸಂಗರಹಿಸಿ ಇಡುವುದಕ್ಕಾಗಿ ಬೇಕಾದ ಮೂಲ ಸೌಲಭ್ಯಗಳು ಸಾಕಷ್ಟಿಲ್ಲ. ಅಂದರೆ ಶೈತ್ಯಾಗಾರಗಳು ಹಾಗೂ ಗೋದಾಮುಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿಲ್ಲ.

ಕೃಷಿಯಲ್ಲಿ ಆಹಾರ ಧಾರ್ವಗಳು ಮುಖ್ಯವಾಗಿ ಭಾತ್, ಗೋಧಿ ಸಕಾರಿ ನಿಯೋಜಿತ ಕಂಪನಿಗಳ ಮೂಲಕ ಅಥವಾ ಶಿಂಗಾರಿ ಕಂಪನಿಗಳ ಮೂಲಕ ರಘುಗೋಳ್ಳತ್ತದೆ. ಆಫ್ಟಿಕಾ ಮತ್ತು ಏಪ್ಯಾ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮೂರ್ಯಕೆಯಾಗುತ್ತದೆ. ಆದರಲ್ಲಿ ಮುಖ್ಯವಾಗಿ ಮಧ್ಯ ಏಪ್ಯಾ ರಾಷ್ಟ್ರಗಳು ಆಹಾರೋತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿ ದೇಶೀಯ ಮಾರುಕಟ್ಟೆ ಅಶ್ವಂತ ಅಗಾಧವಾಗಿದ್ದ ಬೆಳೆದ ಕೃಷಿ ಉತ್ಪನ್ನಗಳು ಸ್ಥಳೀಯವಾಗಿದೆ, ಉಪಭೋಗಿಸಲ್ಪಡುತ್ತದೆ. ಆದರೆ ಆಹಾರೋತ್ಪನ್ನಗಳು ದಾಖಲೆ ಪ್ರಮಾಣದಲ್ಲಿ ಬೆಳೆದಾಗ ರಫ್ತಿಗೆ ಅವಕಾಶ ಉಂಟಾಗುತ್ತದೆ. ಹಿಂದು ಕ್ರಾಂತಿಯ ಪರಿಣಾಮವಾಗಿ ಕೃಷಿ ಉತ್ಪನ್ನಗಳು ಹೆಚ್ಚಿರಿಯಾಗಿ ಉತ್ಪಾದನೆಯಾಗಿದ್ದು ಇದರಿಂದ ಹೆಚ್ಚಿನ ರಫ್ತಿಗೆ ಅನುವು ಮಾಡಿದೆ.

ಜಗತ್ತಿನಲ್ಲಿಯೇ ಅಶ್ವಂತ ಹೆಚ್ಚು ಹಾಲನ್ನು ಉತ್ಪಾದಿಸುವ ದೇಶ ಭಾರತ. ಆದರೆ ಅವುಗಳ ರಫ್ತಿಗೆ ಸಾಕಷ್ಟು ಅವಕಾಶಗಳು ಜಾಗತಿಕ ಮಟ್ಟದಲ್ಲಿ ಉಂಟಾಗಿಲ್ಲ. ಅದೇ ರೀತಿ ಗುಣಾತ್ಮಕ ದೃಷ್ಟಿಯಿಂದಲೂ ಪಾಶ್ಚಾತ್ಯ ರಾಷ್ಟ್ರಗಳೊಡನೆ ಹೋಲಿಸಿದಾಗ ಕಳಪೆ ಗುಣಮಟ್ಟದ್ದು ಎಂದು ಹೇಳಬಹುದು. ಆಸ್ಕ್ರೇಲಿಯಾ, ಡೆನ್‌ಕ್ರೋ, ನಾರ್ವೆ ಮುಂತಾದ ದೇಶಗಳು ಹೈನುಗಾರಿಕೆ ಉತ್ಪನ್ನಗಳ ರಫ್ತಿನಲ್ಲಿ ಮುಂದಿದೆ. ಗುಜರಾತಿನ ಆನಂದನಲ್ಲಿಯ ರಾಷ್ಟ್ರೀಯ ಹೈನುಗಾರಿಕಾ ಕೇಂದ್ರವಿದ್ದು ಈ ವಸ್ತುಗಳ ವಾಣಿಜ್ಯ ಅವಕಾಶಗಳ ಕುರಿತು ಸಾಕಷ್ಟು ಮಾಹಿತಿ ಹಾಗೂ ಮೌಲ್ಯಾಧಿಕಾರಿಗಳ ನೀಡುತ್ತಿದೆ. ಹೀಗಾಗಿ ಪಾಶ್ಚಾತ್ಯ ದೇಶಗಳೊಡನೆ ಸ್ವಧೀನಸುವ ವಿಷಯದಲ್ಲಿ ಭಾರತ ಇನ್ನೂ ಹೆಚ್ಚಿನ ಕ್ರಮಗಳನ್ನು ಕೃಗೋಳಭೇಕು. ಜೊತೆಗೆ ದೇಶೀಯ ಜಾನುವಾರು ತಳಿಗಳು ಕಡಿಮೆ ಇಳುವರಿಯನ್ನು ಹೊಂದಿದ್ದು ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದಾಗ ಇವು ಅಶ್ವಂತ ಕಡಿಮೆ ಉತ್ಪಾದಕತೆಯನ್ನು ಹೊಂದಿದೆ.

ಕೃಷಿಯ ವಾಣೀಜ್ಯಿಕರಣ, ಜಾಗತಿಕರಣ, ವಿಶ್ವ ವ್ಯಾಪಾರ ಸಂಘಟನೆ (W.T.O), ಕೃಷಿ ಮೇಲಿನ ಒದಂಬಡಿಕೆ (Agreement on Agriculture (AOA)):

ಜಾಗತಿಕ ಮುಟ್ಟದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ವಿಷಯವೆಂದರೆ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ನಡೆಯುತ್ತಿರುವ ಕೃಷಿ ಸುತ್ತಿನ ಮಾತುಕೆಗಳು. 1995ರಲ್ಲಿ ಸಾಫಿತವಾದ ವಿಶ್ವವ್ಯಾಪಾರ ಒಪ್ಪಂದವು ಈ ಕೆಳಗಿನ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ ಮೂಡಿಸಿದೆ.

- 1) ಬಟ್ಟೆ ಉದ್ದೇಶ
- 2) ವೈಷಧಿಗಳು
- 3) ಪೆಟ್ರೋಲಿಯಂ ವಸ್ತುಗಳು.

ಒಮ್ಮತಕ್ಕೆ ಬಾರದೆ ಇರುವ ವಿಷಯಗಳಿಂದರೆ ಕೃಷಿ ವ್ಯಾಪಾರ ಹಾಗೂ ಸಭಿಡಿ ವಿಚಾರಗಳು. ಇತ್ತೀಚೆಗೆ ಬಾಲಿಯಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೃಷಿ ಸಭಿಡಿಯ ಬಗ್ಗೆ ವಿವರವಾದ ಚರ್ಚೆ ನಡೆದು ಒಂದು ಒಮ್ಮತಕ್ಕೆ ಬರಲಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಾಗೂ ಅಭಿವೃದ್ಧಿತೀರೆ ರಾಷ್ಟ್ರಗಳ ನಡುವೆ ಇರುವ ಪ್ರಮುಖ ವಿವಾದಗಳಿಂದರೆ ಶ್ರೀಮಂತ ರಾಷ್ಟ್ರಗಳು ಮತ್ತು ಬಡರೇಶಗಳು ಕೃಷಿ ವ್ಯಾಪಾರಕ್ಕೆ ಸಂಬಂಧಪಟ್ಟಿಂತೆ ಅನೇಕ ವಿವಾದಗಳನ್ನು ಹೊಂದಿದ್ದ ಶೀಷ್ಟದಲ್ಲಿಯೇ ಅವು ಬಗೆಹರಿಯುವ ಮಾರ್ಗಗಳು ಕಂಡುಬರುತ್ತಿಲ್ಲ. ಇತ್ತೀಚೆಗೆ ಭಾರತ ಆಹಾರ ಭದ್ರತಾ ಕಾರ್ಯೋಧಿ ಕನಿಷ್ಠ ಬೆಂಬಲ ಬೆಲೆಯ ಪ್ರತಿಶತ ದಾಸ್ತಾನು ಮಾಡುವ ವಿಷಯದ ಬಗ್ಗೆ ಅಂತರಾಷ್ಟ್ರೀಯ ಮುಟ್ಟದಲ್ಲಿ ವಿವಾದ ಉಂಟಾಗಿತ್ತು. ವಿಶ್ವ ವ್ಯಾಪಾರ ಸಂಘಟನೆಯ ದ್ಯೇರೆಕ್ಟೋ ಜನರಲ್ ರಾಬಟ್ ಅಜ್ಯೋತೋ ಅವರ ಮಧ್ಯಸ್ಥಕೆಯಿಂದ ಭಾರತ ಮತ್ತು ಅಮೇರಿಕಾ ನಡುವೆ ಕೆಲವು ವಿವಾದಗಳು ಇತ್ಯಾರ್ಥಗೊಂಡಿದ್ದು ಒಂದು ಒಮ್ಮತಕ್ಕೆ ಬರಲಾಗಿದೆ. ಒಂದು ವೇಳೆ ಮುಂದುವರೆದ ರಾಷ್ಟ್ರಗಳ ಕೃಷಿ ಉತ್ಪನ್ನಗಳಿಗೆ ಬಡರಾಷ್ಟ್ರಗಳ ತಮ್ಮ ಮಾರುಕಟ್ಟೆಯನ್ನು ಮುಕ್ತಗೊಳಿಸಿದ್ದಲ್ಲಿ ಶ್ರೀಯ ಜಗತ್ತಿನ ರಾಷ್ಟ್ರಗಳ ರ್ಯಾತರು ಸಂಕಷ್ಟಕ್ಕೆ ಈಡಾಗುವ ಸಂದರ್ಭವಿದೆ. ಹೀಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಯ ಜಗತ್ತಿನ ರಾಷ್ಟ್ರಗಳು ಕೃಷಿ ಅಭಿವೃದ್ಧಿಯನ್ನು ಸಾಧಿಸಲು ಹಾಗೂ ಪ್ರೇಮೋಚಿಯನ್ನು ಎದುರಿಸಲು ಕಾಲಾವಕಾಶ ಕೇಳಿವೆ.

ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳು ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದದ ಪ್ರಮುಖ ಅಂಶವಾಗಿದ್ದು ಇದು ಭಾರತೀಯ ಕೃಷಿಯ ಮೇಲೆ ತುಂಬಾ ಗಂಭೀರವಾದ ಪರಿಣಾಮ ಬೀರಲಿದೆ ಎಂದು ತಿಳಿಯಲಾಗಿದೆ. ಯಾವುದೇ ವಸ್ತುವಿನ ಪೇಟೆಂಟ್ ಪಡೆಯಲು ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಈ ಪೇಟೆಂಟ್ ರಕ್ಷಣೆಯು ಸೂಕ್ತ ಜೀವಿಗಳು ಹಾಗೂ ಅನೇಕ ಸಸ್ಯ ಜಾತಿಗಳಿಗೂ ಅನ್ವಯವಾಗುತ್ತದೆ.

ಅಧ್ಯಾಯ - 7

ಆರೋಗ್ಯ ಮತು ನೈರ್ಮಾಲ್ಯ (Health and Hygiene)

ಮಾನವನ ಜೀವಾಂಗ:

ಸಾಮಾನ್ಯವಾಗಿ ಜೀವ ಕ್ರಿಯೆಗಳು ಜೀವಂತವಾಗಿಟ್ಟಿರುತ್ತವೆ. ಶ್ವಾಸ ಕ್ರಿಯೆ, ಪಚನಕ್ರಿಯೆ, ಬೆಳವಣಿಗೆ, ಚಲನೆ, ಪ್ರಚೋದನೆಗೆ ತಕ್ಷ ಪ್ರತಿಕ್ರಿಯೆ, ವಿಸರ್ಜನೆ ಮತ್ತು ಪ್ರಚನನ ಇವು ಪ್ರಾಣಿಯ ಜೀವ ಕ್ರಿಯೆಗಳು. ಇದನ್ನು ಮೋಷಣೆ ಎಂತಲೂ ಕರೆಯುತ್ತೇವೆ. ಪ್ರಾಣಿಗಳು (ಮಾನವ) ಪರಮೋಷಕ ಜೀವಿಗಳು. ಮಾನವನಲ್ಲಿ ಕಂಡುಬರುವ ಮೋಷಣೆಯ ವಿಧ-ಪ್ರಕ್ರಿಯೆ ಸಂಪೂರ್ಣ ಎಂದೂ ಕರೆಯುತ್ತೇವೆ. ಇದರಲ್ಲಿ 5 ಹಂತಗಳಿವೆ. ಪ್ರಾಣಿಗಳು ಆಹಾರವನ್ನು ಒಳಗೆ ತೆಗೆದುಕೊಳ್ಳಲು ಪ್ರಕ್ರಿಯೆಗೆ ಸೇವನೆ ಎಂದು ಹೆಸರು.

ಪಚನಕ್ರಿಯೆ ಎಂದರೆ ಸೇವನೆ ಮಾಡಿದ ಅಥವಾ ದೇಹ ಸೇರಿದ ಆಹಾರವು ಸರಳ ಮತ್ತು ಉಪಯುಕ್ತ ರೂಪಕ್ಕೆ ಪರಿವರ್ತನೆಯಾಗುವ ಒಂದು ಸಂಕೀರ್ಣ ಪ್ರಕ್ರಿಯೆ. ಈ ಪಚನಕ್ರಿಯೆಯು ಎರಡು ರೀತಿಯಲ್ಲಿ ನಡೆಯುತ್ತದೆ. ಅವುಗಳು ಯಾಂತ್ರಿಕ ಮತ್ತು ರಾಸಾಯನಿಕ. ಯಾಂತ್ರಿಕ ಪಚನ ಕ್ರಿಯೆಯು ಹಲ್ಲುಗಳ ಸಹಾಯದಿಂದ ಆಹಾರವನ್ನು ಸಣ್ಣ ಕಣಗಳಾಗಿ ವಿಭజಿಸುತ್ತದೆ. ರಾಸಾಯನಿಕ ಪಚನಕ್ರಿಯೆಯು ಕಿಣ್ಣಗಳ ಸಹಾಯದಿಂದ ಆಹಾರವನ್ನು ಜೀರ್ಣಿಸುವ ಕ್ರಿಯೆಯಾಗಿದೆ. ಈ ಪಚನವಾದ ಆಹಾರ ರಕ್ತಕ್ಕ ಸೇರಿದರೆ ಅದನ್ನು ಹಿಂತಿ ಎನ್ನುವರು. ಹಿಂತಿಕೊಂಡ ಆಹಾರ ರಕ್ತಗತವಾದರೆ ಅದು ಸ್ವಾಂಗೀಕರಣ ಎಂದು ಕರೆಯಲಾಗುತ್ತದೆ. ಪಚನವಾದ ಆಹಾರ ಕಣಗಳು ಮಲ ವಿಸರ್ಜನೆ ಎಂಬ ಕ್ರಿಯೆಯ ಮೂಲಕ ದೇಹದಿಂದ ಹೊರಹಾಕಲ್ಪಿಸುತ್ತದೆ.

ಮೇಲಿನ ಈ ಎಲ್ಲ ಚಟುವಟಿಕೆಗಳು ಜೀವಾಂಗವ್ಯಾಹ ಎಂಬ ವ್ಯವಸ್ಥೆಯ ಮೂಲಕ ನಡೆಯುತ್ತದೆ. ಆಹಾರವನ್ನು ಸೇವಿಸಿ, ಜೀರ್ಣಿಸಿ, ಬೇಕಾದ ಪೌಷ್ಟಿಕಾಂಶಗಳನ್ನು ಹಿಂತಿಕೊಂಡು, ಬೇಡದ ಅಂಶಗಳನ್ನು ಹೊರಕ್ಕೆ ಹಾಕುವ ವ್ಯವಸ್ಥೆಯೇ ಜೀವಾಂಗ ವ್ಯವಸ್ಥೆಯಾಗಿದೆ.

ದೇಹದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಪಚನಕ್ರಿಯೆ ಮತ್ತು ಪರಿವರ್ತನೆ ಈ ಕೆಳಗಿನಂತೆ ನಡೆಯುತ್ತದೆ.

- 1) ಬಾಯಿ - (ಸಲ್ಪೆರಿ) ಲಾಲಾಗ್ರಂಥಿ - ಲಾಜಾರಸ ಪಿಷ್ಟೆ - ಮಾಲ್ಯೋಸ್
- 2) ಉಜದರ - ಜತರ ಗ್ರಂಥಿ - ಜತರ ರಸ ಮ್ಯೋಟೆನ್‌ಪೆಮ್ಪೋನ್ ಹಾಲಿನ ಮೊಸರು ಮ್ಯೋಟೆನ್ - ಮೊಸರು
- 3) ಸಣ್ಣ ಕರುಳು - ಮೇಧೋಜೀರಕ ಗ್ರಂಥಿ - ಮೇಧೋಜೀರಕ ರಸ - ಮ್ಯೋಟೆನ್ - ಪಾಲಿ ಪೆಪ್ರುಜ್ಣ್ಣೆ ಪಾಲಿ ಪೆಪೋರ್ಟೆಡ್ - ಅಮ್ಯೋನೋ ಆಫ್ಲುಗಳು

ಕರಳುರಸ ಗ್ರಂಥಿಗಳು-ಕರುಳುರಸ (ಕಾಂಬೋಫೆಡೆಟಿನ ವಿಭಜನೆ)

ಮಾಲ್ಯೋಸ್ - ಗ್ಲೂಕೋಸ್ + Glucose

ಲ್ಯಾಕ್ಟೋಸ್ - ಗ್ಲೂಕೋಸ್ + ಗ್ಲೂಲಕ್ಟೋಸ್

ಸುಕ್ರೋಸ್ - ಗ್ಲೂಕೋಸ್ + ಫ್ರೆಕ್ಟೋಸ್

(ಮೇಧಸ್ಸಿನ ವಿಭಜನೆ) Fat(ಮೇಧಸ್ಸು) - ಮೇಧಾಫ್ಲು + ಗ್ರಿಸರಾಲ್

ಜೀಂಜವಾದ ಆಹಾರ ಕಣಗಳ ಹೀರಿಕೆಯು ಸಣ್ಣ ಕರುಳಿನಲ್ಲಿರುವ ಬೆರಳಿನಂತಹ ರಚನೆಗಳಾದ ವಿಲ್ಯೋಗಳ ಮೂಲಕ ಆಗುತ್ತದೆ. ಪಚನವಾಗದ ಆಹಾರವು ದೊಡ್ಡ ಕರುಳನ್ನು ಸೇರುತ್ತದೆ. ಮಲದಲ್ಲಿರುವ ನೀರು ದೊಡ್ಡ ಕರುಳಿನಲ್ಲಿ ಮರು ಹೀರಿಕೆಯಾಗಿ ಗುದಧ್ವರದ ಮೂಲಕ ಮಲವಿಸಣನೇಯಾಗುತ್ತದೆ.

ರಕ್ತ ಪರಿಚಲನೆ:

ದೇಹದ ಜೀವಕೋಶಗಳ ಚಟುವಟಿಕೆಗಳಿಗೆ ಆಹಾರ ಅಗತ್ಯ. ನಾವು ಸೇವಿಸಿದ ಆಹಾರ ರಕ್ತ ಸೇರಿ ಇದರ ಮೂಲಕವೇ ಎಲ್ಲ ಜೀವಕೋಶಗಳಿಗೆ ಅಗತ್ಯವಾದ ಆಹಾರ ಸಾಗಣೆಯಾಗುತ್ತದೆ. ಹೀಗಾಗಿ ರಕ್ತ ಜೀವಿಗಳ ಅತ್ಯಗತ್ಯ ಜೀವದ್ರವ್ಯ. ಈ ರಕ್ತ ಪರಿಚಲನೆ ಆಗಲು ಹೃದಯ ಎಂಬ ಬಲಯುತ ಸ್ವಾಯು ಅಂಗವಿದೆ. ಇದು ರಕ್ತವನ್ನು ಎಲ್ಲ ದೇಹದ ಭಾಗಗಳಿಗೆ ಪಂಪ (ಸರಬರಾಜು) ಮಾಡುತ್ತದೆ. ದೇಹದಲ್ಲಿ ಒಂದು ಸಂಪೂರ್ಣ ಪರಿಚಲನೆಗೆ ರಕ್ತವು ಎರಡು ಸಲ ಹೃದಯವನ್ನು ಹಾದು ಹೋಗಬೇಕು.

ಈ ರೀತಿಯ ಪರಿಚಲನೆಗೆ ಇಮ್ಮಡಿ ಪರಿಚಲನೆ ಎಂದು ಕರೆಯುವರು. ರಕ್ತ ಪರಿಚಲನೆಯಲ್ಲಿ ಈ ಕೆಳಗಿನ ಹಂತಗಳನ್ನು ಕಾಣಬಹುದು.

1) ಧೈಹಿಕ ಪರಿಚಲನೆ: ಹೃದಯದ ಎಡ ಹೃತ್ಯಾಸ್ಥಿಯಿಂದ ಆಮ್ಲಜನಕ ಸಹಿತ ರಕ್ತ ಅಪಧಮನಿಯ ಮೂಲಕ ಸಾಗಿ ದೇಹದ ಅಂಗಾಂಶಗಳಿಗೆ ಆಮ್ಲಜನಕ ಒದಗಿಸಿ ಅಪುಗಳಿಂದ ಕಾರ್ಬನ್ ಡ್ಯೂ ಆಸ್ಕ್ಯೂಡ್ (CO₂) ಪಡೆದುಕೊಂಡು ಉಂಟಾಗುತ್ತದೆ.

2) ಮಪ್ಪಸಕ ಪರಿಚಲನೆ: ಹೃದಯದ ಬಲ ಹೃತ್ಯಾಸ್ಥಿಯಿಂದ ಆಮ್ಲಜನಕ ರಹಿತ ಅಂದರೆ CO₂ ಸಹಿತ ರಕ್ತ ಮಪ್ಪಸಕ ಅಪಧಮನಿಗಳ ಮೂಲಕ ಶ್ವಾಸಕೋಶಕ್ಕೆ ಹೋಗಿ ಅಲ್ಲಿ CO₂ ಬಿಡುಗಡೆಗೊಳಿಸುತ್ತದೆ. ನಾವು ಉಸಿರಾಟದ ಮೂಲಕ ಒಳಗೆ ತೆಗೆದುಕೊಂಡ ಆಮ್ಲಜನಕವನ್ನು ಪಡೆದು ಮಪ್ಪಸಕ ಅಪಧಮನಿಗಳ ಮೂಲಕ ಹೃದಯದ ಎಡ ಹೃತ್ಯಾಸ್ಥಿಕ್ಕೆ ಮರಳುವುದು.

ಹೃದಯ ಬಡಿತವನ್ನು ಎಂಬ ಉಪಕರಣದ ಮೂಲಕ ಅಳಿಯುತ್ತಾರೆ. ಸಾಮಾನ್ಯ ಮನುಷ್ಯನ ರಕ್ತದೊತ್ತದ BP=120/80 mm of Hg. ಮಾನವನ ರಕ್ತತ ಪರಿಚಲನೆ ಮುಖ್ಯದ ರಕ್ತ ಪರಿಚಲನೆಯಾಗಿದೆ. ಒಂದು ಆಕುಂಚನ (Contraction)ದಲ್ಲಿ ಒಂದು ಹೃತ್ಯಾಸ್ಥಿಯಿಂದ ಹೊರತಳ್ಳುವಿಟ್ಟು ರಕ್ತದ ಪ್ರಮಾಣವು **Stroke Volume 80ml.** ಹೃದಯ ಕಂಜನ ಅಳಿಯುವ ಉಪಕರಣವನ್ನು ECG=Electro Cardiogram ಎಂದು ಕರೆಯುವರು.

ಹೃದಯ ಮತ್ತು ರಕ್ತ ಪರಿಚಲನೆಗೆ ಸಂಬಂಧಿಸಿದ ಹೋಗಗಳು ಈ ಕೆಳಗಿನಂತಿವೆ.

1) Arteriosclerosis: ಹೃದಯದ ರಕ್ತನಾಳಗಳಲ್ಲಿ (ಅಪಧಮನಿಗಳಲ್ಲಿ Artery) ಮೇಧಸ್ಸು (Fat), ಕೊಬ್ಬು ಕಳೆದುಕೊಂಡು ಗಡುಸಾಗಿ ರಕ್ತ ಪರಿಚಲನೆಗೆ ಅಡ್ಡಿ ಉಂಟಾಗುತ್ತದೆ.

2) Synosis (Blue Babyನೀಲಿ ಮಗು (It can be cured): ಹುಟ್ಟುವಾಗಲೇ ಇರುವ ಅಸಮರ್ಪಕತೆ ಇದಾಗಿದೆ. ಇಲ್ಲಿ ಹೃದಯದ Septum (ಒಳಗೊಂಡೆ)ನಲ್ಲಿ ರಂಧ್ರದಂತಹ ಅಸಮರ್ಪಕತೆಯಿಂದ ಆಸ್ಕಿಜನ್ ಸಹಿತ ಮತ್ತು ರಹಿತ ರಕ್ತಗಳಿರಡೂ ಬೆರಕೆ (mix)ಗೊಂಡು ಶಿಶುವಿನ ಮುಖ ಮತ್ತು ನಾಲಿಗೆ ನೀಲಿ ಬಣ್ಣಕ್ಕೆ ತಿರುಗುತ್ತವೆ.

3) Varicose Veine: ಅಪಧಮನಿಗಳು ತಮ್ಮ ಸ್ಥಿತಿಸ್ಥಾಪಕತ್ವ ಗುಣ ಕಳೆದುಕೊಳ್ಳುವಿಕೆ ಮತ್ತು ಕಾಲಿನ ಮೇಲೆ ನರಗಳ ಉಬ್ಬುವಿಕೆ ಕಂಡುಬರುತ್ತದೆ.

4) Hypertension (High BP): ಸಣ್ಣ ರಕ್ತನಾಳಗಳಿಂದ ರಕ್ತದ ಹರಿಯುವಿಕೆಗೆ ವಿರೋಧವುಂಟಾಗುವಿಕೆಯಿಂದ High BP ಕಂಡು ಬರುತ್ತದೆ. 145/90 mm Hgಗಿಂತ ಹೆಚ್ಚಿನ BP - High BP.

5) **Hypotension (Low BP):** ಸಂಕುಚನ ಒತ್ತಡ (Systolic Pressure) 120ರ ಬದಲಾಗಿ 100ಕ್ಕಿಂತ ಕಡಿಮೆಯಾದಲ್ಲಿ – Low BP ಕಂಡು ಬರುತ್ತದೆ.

6) **Heart attack or coronary Throm basis:** ಹೃದಯದ ರಕ್ತನಾಳಗಳಿಗೆ ರಕ್ತ (Coronary arteries) ಕೊಂಡೊಯುವಾಗ ರಕ್ತ ಹೆಪ್ಪುಗಟ್ಟಿ ಉಂಟಾಗುವ ಒತ್ತಡ.

ಉಸಿರಾಟ (Respiration):

ಗ್ಲೂಕೋಸ್ ಜೀವಕೋಶವನ್ನು ಪ್ರವೇಶಿಸಿದ ನಂತರ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿ ಶಕ್ತಿ ಬಿಡುಗಡೆಯಾಗುತ್ತದೆ. ಈ ಪ್ರತಿಕ್ರಿಯೆಯನ್ನು ಉಸಿರಾಟ ಎಂದು ಕರೆಯುತ್ತಾರೆ. (ಕೆಲವು ಜೀವಿಗಳಲ್ಲಿ ಆಕ್ಸಿಜನ್ ಅನುಪಸ್ಥಿತಿಯಲ್ಲಿಯೇ ಶಕ್ತಿ ಬಿಡುಗಡೆಯಾಗುತ್ತದೆ.) ದ್ವಾತಿ ಸಂಶ್ಲೇಷಣಾ ಕ್ರಿಯೆಯಂತೆಯೇ ಉಸಿರಾಟವೂ ಕೊಡಾ ಒಂದು ರಾಸಾಯನಿಕ ಪ್ರಕ್ರಿಯೆಯಾಗಿದೆ. ಉಸಿರಾಟ ಕ್ರಿಯೆಯಲ್ಲಿ 2 ವಿಧಗಳು. ಅವುಗಳು –

1) **ಆಕ್ಸಿಜನ್ ಸಹಿತ ಉಸಿರಾಟ (ವಾಯುವಿಕೆ, Aerobic):** $C_6H_{12}O_2 + CO_2 + 6H_2O + \text{ಶಕ್ತಿ}$.

2) **ಆಕ್ಸಿಜನ್ ರಹಿತ ಉಸಿರಾಟ (ಅವಾಯುವಿಕೆ, Anerobic):** $C_6H_{12}O_6 - 2C_2H_5OH + 2CO_2 + \text{ಶಕ್ತಿ}$.

ಆಕ್ಸಿಜನ್ ರಹಿತ ಉಸಿರಾಟ ಪ್ರೋಕ್ಯಾರಿಯೋಟ್ ಜೀವಿಗಳಲ್ಲಿ ನಡೆಯುತ್ತದೆ. ಏಕೆಂದರೆ ಅವು ಮೈಟೋಕಾಂಡ್ರಿಯಾ ಜೀವಕೋಶದ ಶಕ್ತಿ ಕಾರಾನೆಯನ್ನು ಹೊಂದಿರುವುದಿಲ್ಲ. ಆಕ್ಸಿಜನ್ ಸಹಿತ ಉಸಿರಾಟ ಯೂಕ್ಯಾರಿಯೋಟ್ (ಮೇಲ್ಮೈಟ್ ಉನ್ನತ) ಜೀವಿಗಳಲ್ಲಿ ನಡೆಯುತ್ತದೆ. ಇವುಗಳಲ್ಲಿ ಜೀವಕೋಶಗಳಲ್ಲಿ ಮೈಟೋಕಾಂಡ್ರಿಯಾ ಇರುತ್ತದೆ. ಉದಾಹರಣೆಗೆ ಮಾನವ, ಜಿರಳೆ ಇತ್ಯಾದಿ.

ಶ್ವಾಸ ಕ್ರಿಯೆ (Breathing):

ಗಾಳಿಯನ್ನು ಶ್ವಾಸಕೋಶದೊಳಿಕೆ ತೆಗೆದುಕೊಂಡು ಹೊರಬಿಡುವ ಪ್ರಕ್ರಿಯೆ ಇದಾಗಿದೆ. ನಾವು ಶ್ವಾಸಾಂಗವ್ಯಾಹದ ಸಹಾಯದಿಂದ ಗಾಳಿಯನ್ನು ಒಳ ತೆಗೆದು ಹೊರಬಿಡುತ್ತೇವೆ. ಈ ಕ್ರಿಯೆಯನ್ನು ಶ್ವಾಸಕ್ರಿಯೆ ಎಂದು ಕರೆಯುತ್ತಾರೆ. ಮಾನವನ ಶ್ವಾಸಾಂಗ ವ್ಯಾಹವು ಮೂಗು, ಗಂಟಿಲು, ಧ್ವನಿ ಪೆಟ್ಟಿಗೆ, ಶ್ವಾಸನಾಳ, ಶ್ವಾಸಕೋಶವನ್ನು ಒಳಗೊಂಡಿದೆ. ಮಾನವನಲ್ಲಿ ಉಸಿರಾಟ 2 ಹಂತಗಳಲ್ಲಿ ನಡೆಯುತ್ತದೆ. ಅವುಗಳು –

1) **ಬಾಹ್ಯ ಉಸಿರಾಟ (External Respiration):** ಗಾಳಿ ಮತ್ತು ನೀರಿನ ಮಾಡ್ಯಮಗಳಲ್ಲಿ (ಭೂ ಜೀವಿಗಳಲ್ಲಿ ಗಾಳಿ ಮತ್ತು ಜಲಜೀವಿಗಳಲ್ಲಿ ನೀರು) ನಡುವ ನಡೆಯುವ ಅನಿಲಗಳ ವಿನಿಮಯವನ್ನು ಬಾಹ್ಯ ಉಸಿರಾಟ ಎಂದು ಕರೆಯಲಾಗುತ್ತದೆ.

2) **ಯಾಂತ್ರಿಕ ವ್ಯವಸ್ಥೆ (The Breathing Mechanism):** ನಾಸಿಕೆ ಕುಹಾರದ ಮೂಲಕ ಒಳಬರುವ ಗಾಳಿಯನ್ನು ಅಲ್ಲಿರುವ ರೋಮಗಳು ಮತ್ತು ಅನುಲೇಪಕ ಅಂಗಾಂಶ ಸ್ರೇವಿನವ ಶೈಫ್ಲಿ ದ್ರವ ಶುದ್ಧಿಕರಿಸಿ, ಬಿಸಿ ಮಾಡಿ, ತೇವಾಂಶದಿಂದ ಕೂಡಿರುವಂತೆ ಮಾಡಿ ಒಳ ಬಿಡುತ್ತದೆ. ಇದನ್ನು ಯಾಂತ್ರಿಕ ವ್ಯವಸ್ಥೆ ಎಂದು ಕರೆಯಲಾಗುತ್ತದೆ.

ಶ್ವಾಸಕೋಶಗಳು ಸ್ವಂಜಿನಂತಹ ಸ್ಥಿತಿಸಾಫಕ ಶಕ್ತಿ ಇರುವ ಅಂಗಾಂಶದಿಂದ ಆಗಿವೆ. ಇಲ್ಲಿ ಶ್ವಾಸಕ್ರಿಯೆ ಎರಡು ವಿಧದಲ್ಲಿ ನಡೆಯುತ್ತದೆ. ಅವುಗಳು ಉಚ್ಛ್ವಾಸ ಮತ್ತು ನಿಶ್ವಾಸ. ಶ್ವಾಸಕೋಶ ಸೇರಿದ ಗಾಳಿ ವಾಯಕೋಶ ಸೇರುತ್ತದೆ. ಅಲ್ಲಿ ವಾಯಕೋಶದ ಸುತ್ತ ಪರಿಚಲನೆಯಾಗುತ್ತಿರುವ ರಕ್ತವು ಆಕ್ಸಿಜನ್ ಮತ್ತು ಕಾರ್ಬನ್ ಡ್ಯೂ ಆಕ್ಸಿಡ್‌ನ ವಿನಿಮಯದಲ್ಲಿ ಪಾಲ್ಮೋಂಡು ಆಕ್ಸಿಜನ್ ಅನ್ನು ಜೀವಕೋಶಗಳಿಗೆ ಸರಬರಾಜು ಮಾಡುತ್ತದೆ.

ಈ ಆಕ್ಸಿಜನ್ ಗ್ಲೂಕೋಸ್‌ನ ಉತ್ಪನ್ನಣಿಗೆ ಒಳಕೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ CO_2 ಅನ್ನು ರಕ್ತವು ವಾಯಕೋಶಗಳಿಗೆ ಮರಳಿಸುತ್ತದೆ. CO_2 ನಿಂದ ಕೂಡಿದ ಗಾಳಿಯ ಮನ: ದೇಹದಿಂದ ಶ್ವಾಸಾಂಗಗಳ ಮೂಲಕ ಹೊರ ಹಾಕಲ್ಪಡುತ್ತದೆ.

ಶ್ವಾಸಕೋಶ ಸಂಬಂಧಿ ಕಾರಣಗಳು:

- 1) **ಅಸ್ಟ್ರಮಾ:** ಅಲಜೆ ಉಂಟು ಮಾಡುವ ಕಣಗಳಿಂದ ಶ್ವಾಸನಾಳ ಮತ್ತು ಶ್ವಾಸಕೋಶ ಕುಗ್ಗಿ ಉಸಿರಾಟಕ್ಕೆ ತೊಂದರೆ ಕೊಡುತ್ತದೆ.
- 2) **Asbestosis:** ಅಸಬೆಸ್ಟ್ರೋಸ್ ತಯಾರಿಕಾ ಕ್ಯಾರಿಕೆಯಲ್ಲಿನ ಕಾರ್ಬಿಕರಿಗೆ ಅಸಬೆಸ್ಟ್ರೋಸ್ ಕಣಗಳು ಶ್ವಾಸಕೋಶ ಸೇರಿ ತೊಂದರೆಯಂಟಾಗುತ್ತದೆ.
- 3) **Silicosis:** ಸಿಲಿಕಾನ್ ಕಣಗಳು ಶ್ವಾಸಕೋಶವನ್ನು ಸೇರುವುದರಿಂದ ಈ ತೊಂದರೆಯಂಟಾಗುತ್ತದೆ.
- 4) **Bronchiogenic Cancer:** ಶ್ವಾಸಕೋಶದ ಕಾನ್ಸರ್.
- 5) ಧೂಮಪಾನದಿಂದ ಅತೀ ವಾಯು ಮಾಲಿನ್ಯದಿಂದ ಮತ್ತು 2nd Smoke.

ಮಾನವನ ವಿಸರ್જನಾಂಗ (Excretory System):

ಜೀವಂತ ಕೋಶವು ದೊಡ್ಡ ಕಾರ್ಬಾನೆ ಇದ್ದಂತೆ. ಅನೇಕ ರಾಸಾಯನಿಕ ಕ್ರಿಯೆಗಳ ಫಲವಾಗಿ ನಮ್ಮ ದೇಹದಲ್ಲಿ ಪ್ರತಿ ನಿರ್ಮಿಷವು ಅನೇಕ ತ್ಯಾಜ್ಯ ವಸ್ತುಗಳು ಉತ್ಪತ್ತಿಯಾಗುತ್ತವೆ. ಪ್ರಾಣಿ ಕೋಶಗಳು ಮೈಟೋಫಿನ್‌ನುಗಳನ್ನು ತಮ್ಮಲ್ಲಿ ಸಂಗ್ರಹಿಸಲು ಅಸಮರ್ಥವಾಗಿವೆ ಮತ್ತು ದೇಹವು ಮೈಟೋಫಿನ್‌ನುಗಳು ಸಂಗ್ರಹಕ್ಕಾಗಿ ಯಾವುದೇ ವಿಶೇಷ ಅಂಗವನ್ನು ಹೊಂದಿರುವುದಿಲ್ಲ. ಆದ್ದರಿಂದ “ಡಿ ಅಮೋನಿಕರಣ” ಎಂಬ ಕ್ರಿಯೆಯಿಂದ ಹೆಚ್ಚಾದ ಮೈಟೋಫಿನ್‌ನುಗಳಿಂದ ಅಮ್ಯುನೋ ಗುಂಪುಗಳನ್ನು ತೆಗೆದು ಹಾಕಲಾಗುತ್ತದೆ. ಈ ಕ್ರಿಯೆಯು ಸಾಮಾನ್ಯವಾಗಿ ಯಕ್ಷತ್ತಿನಲ್ಲಿ ನಡೆಯುತ್ತದೆ. ಈ ಕ್ರಿಯೆಯ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳು ಮುಖ್ಯವಾಗಿ ಅಮೋನಿಯಾ, ಯೂರಿಯಾ, ಯೂರಿಕ್ ಆಷ್ಟಾಗಳ ರೂಪದಲ್ಲಿರುತ್ತದೆ. ಈ ತ್ಯಾಜ್ಯಗಳನ್ನು ಆಗಿಂದಾಗೆ ಹೊರಹಾಕಬೇಕು. ಇವು ಕೋಶದಲ್ಲಿ ಹಾಗೆಯೇ ಉಳಿದರೆ ಸ್ವತ್ತ: ಕೋಶದ ಆರೋಗ್ಯಕ್ಕೆ ಹಾನಿಯಾಗುತ್ತದೆ. “ಇಂತಹ ವಿಷಯು ಕ್ವಾಡ್ ಸಾರಜನಕ ತ್ಯಾಜ್ಯ ಪದಾರ್ಥಗಳನ್ನು ದೇಹದ ಚಯಾಪಚಯ ಕ್ರಿಯೆಗಳಿಂದ ಉಂಟಾಗುವ ತ್ಯಾಜ್ಯಗಳನ್ನು ದೇಹದಿಂದ ಹೊರಹಾಕುವ ಕ್ರಿಯೆಗೆ ‘ವಿಸರ್ಜನೆ’ ಎನ್ನುತ್ತಾರೆ.

ಮಾನವನ ವಿಸರ್ಜನಾಂಗ ವ್ಯೂಹವು ಒಂದು ಜತೆ ಮೂತ್ರ ಜನಕಾಂಗ (Kidneys)ಗಳನ್ನು ಹೊಂದಿದೆ. ರಕ್ತವನ್ನು ಸೋಸುವ / ಶುದ್ಧಿಕರಿಸುವ ಅಂಗ ಮೂತ್ರ ಜನಕಾಂಗಗಳು. ಮೂತ್ರ ಜನಕಾಂಗದ ರಚನಾತ್ಮಕ ಮತ್ತು ಕಾರ್ಯಾತ್ಮಕ ಫಟಕ ನೆರ್ವೋಸ್.

ಮೂತ್ರ ಜನಕಾಂಗಗಳ ಕಾರ್ಯಗಳು (ಪ್ರಕ್ರಿಯೆ):

ಮೂತ್ರ ಜನಕಾಂಗಗಳ ಮೂಲಕ ರಕ್ತವು ಪ್ರವರ್ಣಿಸುವಾಗ ಅವು ಸೋಸುಕಗಳಿಂತೆ ವರ್ತಿಸಿ ರಕ್ತ ಪ್ರವಾಹದಿಂದ ಹಾನಿಕಾರಕವಾದ ಅಣಿಗಳನ್ನು ಉಳಿಸುತ್ತವೆ. ಈ ಹಾನಿಕರ ಅಣಿಗಳು ನೀರಿನಲ್ಲಿ ವಿಲೀನವಾಗಿ ಮೂತ್ರವಾಗಿ ಪರಿವರ್ತನೆಯಾಗುತ್ತವೆ. ಮೂತ್ರವು ಮೂತ್ರನಾಳ (ureter)ಗಳಿಂಬ ಒಂದು ಜೊತೆ ನಾಳಗಳ ಮೂಲಕ ಸ್ವಾಯಂ ಯುತವಾದ ಮೂತ್ರಕೋಶಕ್ಕೆ ವರ್ಗಾವಣೆಗೊಳ್ಳುತ್ತದೆ. ಇದು ಮೂತ್ರದ್ವಾರದ ಮೂಲಕ ಹೊರಹಾಕಲ್ಪಿಸುವ ಮನ್ಯ ಮೂತ್ರ ಕೋಶದಲ್ಲಿ ತಾತ್ಕಾಲಿಕವಾಗಿ ಸಂಗ್ರಹಗೊಳ್ಳುತ್ತದೆ. ಮೂತ್ರವು ಮೂರು ಹಂತಗಳಲ್ಲಿ ಉತ್ಪಾದನೆಯಾಗುತ್ತದೆ. ಅವುಗಳು—

- 1) ಗ್ಲೂಮರುಲಸ್ ಸೋಸುವಿಕೆ: ರಕ್ತದಲ್ಲಿರುವ ಸಾರಜನಕ ತ್ಯಾಜ್ಯ ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಗ್ಲೂಮರುಲಸ್ ಮೂಲಕ ಬೌಮನ್ನನ ಸೋಸು ಬಟ್ಟಲೆನಲ್ಲಿಯ ನಿಕಟನುಲಿಕೆ ನಾಳಕ್ಕೆ ಸೋಸಲ್ಪಡುತ್ತದೆ. ಅಲ್ಲಿ ಅವಶ್ಯಕ ಮತ್ತು ಅನಾವಶ್ಯಕ ವಸ್ತುಗಳೆಲ್ಲಾ ಸೋಸಲ್ಪಡುವುದರಿಂದ ಈ ಕ್ರಿಯೆ ರಹಿತ ಸೋಸುವಿಕೆ ಎನ್ನುತ್ತಾರೆ. ಇಲ್ಲಿ ಪ್ರಾಥಮಿಕ ಮೂತ್ರ ಒಂದು ದಿನದ ಅವಧಿಯಲ್ಲಿ 180 ಲೀಟರ್ ಉತ್ಪಾದನೆಯಾಗುತ್ತದೆ.
- 2) ವೃತ್ತಸ್ಥ ಮರು ಹೀರಿಕೆ: ಉಪಯುಕ್ತ ವಸ್ತುಗಳಾದ ಗ್ಲೂಕೋಸ್, ಅಮ್ಯುನೋ ಆಷ್ಟಾಗಳ ಬಳಸುವಿಕೆ.

ರೋಗಗಳು:

ಮಾನವ ದೇಹದ ಅಂಗಗಳಿಗೆ ಸೋಂಕು ಉಂಟಾಗಿ ಜ್ಯೋತಿಕ ಕ್ರಿಯೆಗಳಲ್ಲಿ ಅಸ್ಥವ್ಯಾಸ್ಥೆ ಉಂಟಾಗುವುದನ್ನು ರೋಗ ಎನ್ನುವರು.

ಸೋಂಕು ರೋಗಗಳು (ವೈರಸ್‌ನಿಂದ ಬರುವ ರೋಗಗಳು):

ರೋಗ	ವೈರಸ್	ಹರಡುವ ವಿಧಾನ
ಸಿಡುಬು (Small pox)-	ವರಿಯೋಲಾ-	ನೇರ ಸಂಪರ್ಕ (ನಿಮೂಲನೆ ಆಗಿದೆ)
ಸೀತಾಳೆ ಸಿಡುಬು (Chicken pox)-	Varicella-ರೋಗಿಯ ನೇರ ಸಂಪರ್ಕ	
ಸಾಮಾನ್ಯ ಶೀತ (Common cold)-	ರೀನೋ	Influenza/flue- ಇನ್‌ಪ್ಲೂಯಿಂಜಾ / ಅಫ್ರೋದ್‌ಮಿಕೊ
ದಡಾರ (Measles (rubella))-	Paramyxo ರುಬೆಲ್ಲಾ-	ನೇರ ಸಂಪರ್ಕ
ರೇಬಿಸ್ / ಹೃಡ್ಯೋಫೋಬಿಯಾ-	ರೈಬೆಲ್ಲೋವೆರಿಡೆ-	ಹುಬ್ಬನಾಯಿ ಕಡಿತ
ಹೆಪಟ್ಯೆಟಿಸ್ (ಎಡಿಡೆಮಿಕ್ ಕಾಮಾಲೆ)-	ಹೆಪಟ್ಯೆಟಿಸ್ ವೈರಸ್-	(ಯಕ್ಕೆತ್ತಿಗೆ ಸೋಂಕು)
ಮೋಲಿಯೋ-	ಮೋಲಿಯೋ ವೈರಸ್-	ಸಂಪರ್ಕ ನೋಣ ಆಹಾರ ನೀರು
ಡೆಂಗೂ ಜ್ವರ್-	ಆರ್ಥೋಡ್ಯೈರಸ್-	ಸೋಳ್ಳಿ ಕಡಿತ
ಹಫ್ಟೆಸರೋಗ-	ಹಫ್ಟೆಸರೋಗ-	ಸಂಪರ್ಕಜೊಲ್ಲು ವಿಷ ಆಹಾರ
ಸಾಸ್‌-ಕಾರಿನೋ	ವೈರಸ್-ಗಾಳಿ	(ಆರಿತರಿಕ ಸ್ತಾಪ)
AIDS-HIV or HTLV-3 (human T-cell leukemia)	ವೈರಸ್-	ರಕ್ತದಾನ ಸೋಂಕಿತರೋಂದಿಗೆ ಲ್ಯೋಂಗಿಕ ಸಂಪರ್ಕ

ಸೋಂಕು ರೋಗಗಳು (Infectious Diseases):

- 1) ನಿಡ್ರಾರೋಗ (African Sleeping sickness-Trypanosomurucei)
- 2) AIDS-HIV
- 3) ಅಂಥ್ರಾಸ್ – Bacillus anthracis
- 4) ಜ್ವರ್
- 5) Chickenpox (ಸೀತಾಳೆ ಸಿಡುಬು) – varicela Zoster Vires
- 6) ಚಿಕನ್‌ಗುನ್ಯಾ- Aipha Virees
- 7) Cholera - ಕಾಲರಾ – Vibrio Cholerac
- 8) ಸಾಮಾನ್ಯ ಶೀತ – ಸಾಮಾನ್ಯವಾಗಿ ರಿಟ್ಲೂ ವೈರಸ್

- 9) ಡೆಂಗ್ಯೂ ಜ್ವರ್ – DEN 1 DEN 2 DEN 3 DEN 4 ಡೆಂಗ್ಯೂ ವೈರಸ್
- 10) Ebola hemorrhagic fever - E bov (ಎಬೋಲಾ ವೈರಸ್)
- 11) Diphtheria (ಗಂಟಲು ಮಾರಿ)-Corynebacterium Diphtheria
- 12) Filariasis - Filarioidea
- 13) Food Poisoning - Clostridium perfringen
- 14) Gonorrhea-Veisseria gonorrhoe
- 15) Hand foot and mouth disease-Enterovirus
- 16) Hepatitis a to e-Hepatitis Vireuses
- 17) Herpes Simplex-HSV
- 18) Human papilloma Virus (HPV) Infection-HPV
- 19) Leprosy-myco bacterium lepromatosis
- 20) Malaria -Plasmodium genus
- 21) Measles (ದಡಾರ) (ಗಣಜರಿ)- Measles Virus
- 22) ಮೆನಿಂಜೈಟಿಸ್-Neisseria Meningitidis
- 23) Mumps (ಮಣಗನಭಾವು) - Mumps Virus
- 24) Pertussis (ನಾಯಿ ಕೆಮ್ಮು) - Bordetella Pertussis
- 25) Plague - Yersinia Pestis
- 26) Poliomyelitis (ಪೋಲಿಯೋ) - Polio ವೈರಸ್
- 27) Rabies - ರೇಬಿಸ್ ವೈರಸ್
- 28) Rubella - ರುಬೆಲ್ಲಾ ವೈರಸ್
- 29) SARS (Severe Acute Respiratory Syndrome)-SARS Corona virus
- 30) Small Pox (ಸಿಡುಬು) – ಚೆರಿಯೋಲಾ ವೈರಸ್
- 31) Syphilis - Treponema Pallidum
- 32) Tetanus (lockjaw) (ಘನುವಾರಂತು) - Clostridium tetani
- 33) ಟಿಬ್‌ – TB
- 34) Encephalitis - Encephalitis Virus
- 35) Yellow fever (ಹಳದಿ ಜ್ವರ್) – ಹಳದಿ ವೈರಸ್

Endemic Diseases (ಸಾಫಿಕೆ):

- * Chicken Pox - ಸೀತಾಳೆ ಸಿಡುಬು
- * ಗಳಗಂಡ ರೋಗ (Goit)

* ಆನೆಕಾಲು ರೋಗ (Filarisis)

* ಕ್ಯಾಂಸನೊರ ಕಾಡಿನ ಕಾಯಿಲೆ (KFD)=ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವೈರಸ್‌ನಿಂದ ಮಂಗನ್ನು ಕಚ್ಚುವ ತಿಗಟ್ಟಿಗಳಿಂಬ ಕೀಟಗಳ ಮೂಲಕ ಮನುಷರಿಗೆ ತಗುಲಿತು.

ಸೂಕ್ಷ್ಮ ಇಲಿಪಿಗಳಿಂದ ಹರಡುವ ರೋಗಗಳು (Gastroenteritis (Stomach flue)):

ಇದು ವಿಶಿಷ್ಟವಾಗಿ ವೈರಾಗ್ಯ, ಬ್ಯಾಕ್ಟೆರಿಯಾ ಸೋಂಕು (Rotavirus). ವೈರಸ್ ಸೋಂಕು ಹೊಂದಿದ ವೈಕೆಯೊಂದಿಗೆ ಸಂಪರ್ಕ, ಕಲುಷಿತ ನೀರು, ಆಹಾರ ಸೇವನೆ, ಸ್ವಷ್ಟತೆ ಇರದೇ ಇರುವುದು, ಕೈಗಳನ್ನು ಸ್ವಷ್ಟ ಇಟ್ಟುಕೊಳ್ಳಬೇಕಾದ ಅನುಷ್ಠಾನ ತಿನ್ನುವುದು, ನೀರಿನಲ್ಲಿ (ಕುಡಿಯುವ) ಭಾರತೋಹಗಳಿಂದರೆ ಮುಂತಾದ ಕಾರಣಗಳಿಂದ ಈ ರೋಗಗಳು ಹರಡುತ್ತವೆ.

ಈ ರೋಗಗಳನ್ನು ನಿಯಂತ್ರಿಸುವ ತಡೆಗಟ್ಟಿವ ಕ್ರಮಗಳು:

- * ಕುಡಿಯಲು ಶುದ್ಧನೀರಿನ ಬಳಕೆ
- * ಕೈಯನ್ನು ಸಾಬಾನುನೊಂದಿಗೆ ತೊಳಿದು ಸ್ವಷ್ಟ ಇಟ್ಟುಕೊಳ್ಳಬುವುದು
- * ಮಕ್ಕಳಿಗೆ ಸರಿಯಾಗಿ ತಪ್ಪದೇ ಎದೆ ಹಾಲುಣಿಸಿ ಅವರ ರೋಗನಿರೋಧಕ ಶಕ್ತಿ ಹೆಚ್ಚಿಸುವುದು
- * ದೋಟಾ ವೈರಸ್ ಚುಚ್ಚುಮಾಡ್ದ ನೀಡುವುದು
- * ಸೋಂಕಿತ ರೋಗಿಯ ಮತ್ತು ಪ್ರದೇಶದಿಂದ ದೂರ ಇರುವುದು.

ಕಾಲರಾ: ಇದೊಂದು ಕರುಳು ಸೋಂಕು, ಬ್ಯಾಕ್ಟೆರಿಯಾದಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗದ ಲಕ್ಷಣಗಳು ಈ ಕೆಳಗಿನಂತಿವೆ.

- * ನೀರಿನಂತಹ ಭೇದಿ ವಾಂತಿ ಸಾಂಯು ಸೆಳಿತ
- * ವಾಂತಿ ಭೇದಿಯಿಂದ ನಿಜರೀಕರಣ ಉಂಟಾಗುತ್ತದೆ
- * ಚಮ್ಮೆ ಸ್ಥಿತಿಸಾಫ್ಪಾಪಕ ಗುಣ ಕಳೆದುಕೊಂಡು ಸುಕ್ಕಿಗಟ್ಟಿವುದು
- * ಒಳಜಗ್ಗಿದ ಕಣ್ಣಗಳು

ತಡೆಗಟ್ಟಿವ ಕ್ರಮಗಳು:

- * ಸಂಪೂರ್ಣ ನ್ಯೂಮ್ಯಾಲ್ರೀಕರಣ / ಶುಚಿತ್ವ
- * ಶುದ್ಧ ಕುಡಿಯುವ ನೀರಿನ ಬಳಕೆ ಶುದ್ಧ ಆಹಾರ
- * ಕಾಲರಾ ಚುಚ್ಚುಮಾಡ್ದ – 6 ತಿಂಗಳ ಕಾಲ ರಕ್ಷಣೆ
- * ಪ್ರಾಥಮಿಕ ಜಿಕಿಣೆ – Oral rehydration
- * ಇದನ್ನು “Blue Death” ಎಂಬ ಅಡ್ಡ ಹೆಸರಿನಿಂದಲೂ ಕರೆಯುತ್ತಾರೆ
- * ಇದು ಹೆಚ್ಚಾಗಿ ಕಂಡು ಬರುವುದು ಮತ್ತು ಆಗ್ನೇಯ ಏಷ್ಟು ರಾಷ್ಟ್ರಗಳಲ್ಲಿ

ಕ್ಷಯ – TB (Tuberculosis)

ಟ್ಯೂಬರ್ಕ್‌ಕ್ಯೂಲೊಸಿಸ್ ಬ್ಯಾಕ್ಟೆರಿಯಾಲಿಸ್ ಎಂಬ ರೋಗಾನುವಿನಿಂದ ಬರುವ ಕಾಯಿಲೆ ಇಡಾಗಿದೆ. ಈ ವ್ಯಾಧಿ ಜನನಾ ನಂತರದ ಸೋಂಕಿನಿಂದ ಉಂಟಾಗುತ್ತದೆ. ಹಾಗಾಗಿ ಇದು ಅನುವಂಶಿಕ ರೋಗವಲ್ಲ. ಇದು ಪ್ರಮುಖವಾಗಿ ಶ್ವಾಸಕೋಶಗಳಿಗೆ ತಗುಲುವುದು. ಅಲ್ಲಿಂದ ಇತರ ಅವಯವಗಳಿಗೂ ಹರಡಬಹುದು. ಸಾಮಾನ್ಯವಾಗಿ ರೋಗಿಯ ಕಫದ ತುಂತರುಗಳಲ್ಲಿ ಗಾಳಿಯ ಮೂಲಕ ರೋಗಾನಾಗಳು ಶ್ವಾಸಕೋಶ ಪ್ರವೇಶಿಸುತ್ತವೆ.

ರೋಗ ಲಕ್ಷಣಗಳು:

- * ಸಾಯಂಕಾಲದ ಜ್ಞರ
- * ರಾತ್ರಿ ವೇಳೆಯಲ್ಲಿ ಬೆವರುವುದು ಹಾಗೂ ಸುಸ್ಥಾಗುವುದು
- * ದೇಹದ ತೊಕ ಕಡಿಮೆಯಾಗುವುದು
- * ಶ್ವಾಸಕೋಶದಲ್ಲಿ ಉಂಟಾಗುವ ಕಿರುಗಡ್ಡೆ ಒಡೆದು ಅದರೊಳಗಡೆ ಶೇಖರವಾಗಿದ್ದು ರೋಗಾನು ಕಫದೊಡನೆ ಹೊರಬರುತ್ತಿರುತ್ತವೆ. ಆಗ ರಕ್ತವೂ ಕಫದೊಡನೆ ಸೇರಿ ರಕ್ತಕಘ (ಹೀಮಸ್ಟಿಸ್) ಉಂಟಾಗುತ್ತದೆ
- * ರಕ್ತನಾಳ ಸೇರುವ ರೋಗಾನು ಟಿ.ಬಿ ಮೆನಿಂಜೈಟಿಸ್ (ಮಿದುಳು) ಹೊರೆಯು ಕ್ಷಯ ಕಾರಣವಾಗುತ್ತದೆ.

ಚಿಕಿತ್ಸೆ: ಸ್ಟ್ರೇಪೋಮ್ಯೆಸಿನ್‌ನಂತಹ ಪ್ರತಿ ಜ್ಯೋವಿಕ ರಿಫಫಿಸಿನ್ ಎಥಾಂಬುಟೊಲ್ ಪ್ಯಾರಿಜನಾಮ್ಯೆಡ – ಮದ್ದಗಳು 6 ತಿಂಗಳಿಂದ 1 ವರ್ಷದವರೆಗೆ ತೆಗೆದುಕೊಂಡರೆ ಯಶಸ್ವಿ

ನಿಯಂತ್ರಣ ಕಾರ್ಯಕ್ರಮ:

ಇಶ್ವರ ಆರೋಗ್ಯ ಸಂಸ್ಥೆಯು ಸಲಹೆ ನೀಡಿರುವ ಅಲ್ಲಾವಧಿಯ ನೇರ ಪರಿವೀಕ್ಷಣ ಚಿಕಿತ್ಸೆ ಈ ವಿಧಾನವನ್ನು ಭಾರತದಲ್ಲಿ 1993, 1996ರಲ್ಲಿ ನಡುವೆ ಪ್ಯೆಲ್ಟ್ ಪರಿಕ್ಷೆಗಳ ಯಶಸ್ವಿ ನಂತರ 1997ರಲ್ಲಿ ರಾಷ್ಟ್ರೀಯ ಕ್ಷಯ ರೋಗ ತಡೆ ಕಾರ್ಯಕ್ರಮಕ್ಕೆ ಜಾಲನೆ ನೀಡಲಾಯಿತು. ಈ ಕಾರ್ಯಕ್ರಮವು ಜನವ್ಯಾಪ್ತಿ ಆಧಾರದ ಮೇಲೆ ಇಡೀ ವಿಶ್ವದಲ್ಲೇ 2ನೇ ದೊಡ್ಡ ಜನವ್ಯಾಪ್ತಿ ಕಾರ್ಯಕ್ರಮವೆನಿಸಿಕೊಂಡಿದೆ. 2000ರಲ್ಲಿ ಶೇ.30 2006 ಮಾರ್ಚ್ 24ರಂದು ಇಡೀ ದೇಶದಲ್ಲಿ ಈ ಕಾರ್ಯಕ್ರಮವನ್ನು ವಿಸ್ತಾರಗೊಳಿಸಿತು.

ರೋಗ–ಕಾರಣವಾಗುವ ಬ್ಯಾಕ್ಟೆರಿಯಾ–ರೋಗಹರಡುವವಿಧಾನ

ಡೀಫ್ಲಿರಿಯಾ (ಗಂಟಲು ಮಾರಿ)-Coryne-Bacterium diphtherial-ಗಾಳಿ ನೇರ ಸಂಪರ್ಕ ಆಹಾರ

ಪಟ್ಟಿಸಿನ್ (ನಾಯಿ ಕೆಮ್ಯು)-Hemophilus Pertusis-ಗಾಳಿ (ಸೀನು)ಶ್ವಾಸಾಂಗವ್ಯಾಹ

ಟಿಟಾನಸ್ (ಧನುವಾರ್ಯಾಯು)-Clostridium tetami-ಮಣಿನಿಂದ ಬ್ಯಾಕ್ಟೆರಿಯಾ

-ಗಾಯ ಸೇರುವುದರಿಂದ

ಕ್ಷಯ-Mycobacterium tuberculosis-ಗಾಳಿ ನೇರ ಸಂಪರ್ಕ ಆಹಾರ

(ಕಾಲರಾ)-ಕೊಲರೆ Vibrio-ಕಲುಷಿತ ನೀರು ಆಹಾರ (ಕರುಳು)

(ವಿಷಮತೀತ ಜ್ಞರ)-Salmonella Typhi-ಕಲುಷಿತ ನೀರು ಆಹಾರ

(ಕುಷ್ಟ)–Mycobacterium lepral-ಕಲುಷಿತ ಗಾಳಿ ರೋಗಿಯ ನೇರ ಸಂಪರ್ಕ

(ಪ್ಲೇಗ್)–Shartrod yersinia pestis-(ಇಲಿ)

(ನರಸುಡಿ ಜ್ವರ)–Bacillus Anthrox-ಗಾಳಿ ಮತ್ತು ಮಣ್ಣ

(ಗೊನೆರಿಯಾ)–(ಡಿಮೆಲ್ಲೊಕಾಕ್ಸ್) Diplococcus–ಲ್ಯಂಗಿಕ ಸಂಪರ್ಕ

Syphilis-Treponema Pallidum–ಅಸುರ್ಕಿತ ಲ್ಯಂಗಿಕ ಸಂಪರ್ಕ

ಬ್ಯಾಕ್ಟೆರಿಯಾದಿಂದ ಬರುವ ರೋಗಗಳು:

Disease Caused by Fungi (ಶೀಲಿಂದುಗಳಿಂದ)

ರೋಗ–ಕಾರ್ಣವಾಗುವ ಶೀಲಿಂದು–ರೋಗ ಹರಡುವ ವಿಧಾನ

Ring Worm(ಸರ್ಪ ಮಣ್ಣ)–Microsporum Trichophyton-ಶುಚಿಯಾಗಿರದ ನಾಯಿ ಮತ್ತು ಬೆಕ್ಕಿನ ಸಂಪರ್ಕ (ಜರ್ಮನ್‌ರೋಗ)

Athlete's Foot-Trichophyton–ದೀಘ್ರೆಕಾಲ ಪಾದಬಿಸಿ ತೇವವಾಗಿರುವುದರಿಂದ

Madura Foot-Macurella Mycetomi–ಗಾಯದ ಮೂಲಕ ಶಿಲೀಂದ್ರ ದೇಹ ಪ್ರವೇಶ

Bhobicitch ವಿವಿಧ ಶಿಲೀಂದುಗಳು (ತುರಿಕೆ)–ನೇರಸಂಪರ್ಕ ಅಶುಚಿತ್ವ–ತೊಡೆಸಂಧಿ ಶೀವುತುರಿಕೆ

ಸಾಂಕ್ರಾನಿಕ ರೋಗಗಳು:

1) ಮಲೇರಿಯಾ:

ಇದು ಪ್ಲಾಸ್ಮೋಡಿಯಂ ಎಂಬ ಆದಿ ಜೀವಿಯಿಂದ (Protozoa) ಬರುವುದು. ಸರ್ ರೋನಾಲ್ಡ್ ರಾಸ್ ಎಂಬ ಬ್ರಿಟಿಷ್ ವೈದ್ಯ ಅನಾಪೇಲಿಸ್ ಎಂಬ ಹೆಣ್ಣು ಸೊಳ್ಳಿಯಲ್ಲಿ ಮಲೇರಿಯಾ ಪರಾವಲಂಬಿ ಇರುವಿಕೆ ಸಂಶೋಧಿಸಿದರು. ಇದೊಂದು ಸೋಂಕು ರೋಗ / ಸೊಕ್ಕೆ ಜೀವಿಯಿಂದ ಹರಡುವ ರೋಗ. ರೋಗದ ಲಕ್ಷಣಗಳು ಗಡವಿನ ಜ್ವರ, ವಿಪರೀತ ಚಳಿ, ರಕ್ತಹೀನತೆ, ಗುಲ್ಳದ ಹಿಗ್ನಿವಿಕೆ, ಅನಾಫೆಲಿಸ್ ಹೆಣ್ಣು ಸೊಳ್ಳಿ ಕಜ್ಜಿ 10–15 ದಿನಕ್ಕೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕಾರ್ಯಕ್ರಮಗಳು:

ಪ್ರಮುಖವಾಗಿ ರಾಷ್ಟ್ರೀಯ ಮಲೇರಿಯಾ ನಿರ್ಮಾಳನಾ ಕಾರ್ಯಕ್ರಮ 1953ರಲ್ಲಿ ಜಾರಿಗೆ ಬಂದಿತು. 1952–53ರಲ್ಲಿ ನೂರಾರು ಮಿಲಿಯನ್ ಜನರು ಮಲೇರಿಯಾಗ್ರಸ್ಟ ಪ್ರದೇಶದಲ್ಲಿ ವಾಸಿಸುತ್ತಿದ್ದರು. 8 ಲಕ್ಷಕ್ಕೂ ಮೀರಿ ಸಾವು ಈ ಹಿನ್ನೆಲೆಯಲ್ಲಿ ಪ್ರಾರಂಭಿಸಲಾದ ಕಾರ್ಯಕ್ರಮಕ್ಕೆ ಸರ್ಕಾರ ಆರೋಗ್ಯ ಕಾರ್ಯಕರ್ತರು ಸಮುದಾಯದಿಂದ ದೋರೆತ ಸಹಕಾರದಿಂದ ಗಮನಾರ್ಹ ಫಲಿತಾಂಶ ದೊರೆಯಿತು. 1997ರಲ್ಲಿ ವಿಶ್ವಭಾಷಾ ನೆರವಿನಿಂದ ಸುಧಾರಿತ ಮಲೇರಿಯಾದಿಂದ ನಿಯಂತ್ರಣ ಯೋಜನೆಯನ್ನು ಜಾರಿಗೆ ತರಲಾಯಿತು.

2) ಚಿಕ್ಕನೊಗುನ್ನಾರ್:

ಚಿಕ್ಕನೊಗುನ್ನಾರ್ ಎಂಬ ಪದವು ಮಾಕೋಂಡೆ ಎಂಬ ಭಾಷೆಯಿಂದ ಪಡೆದ ಪದ. ಇದರ ಅರ್ಥ ಬಾಗಿಕೊಂಡಿರುವುದು ಎಂದು. ಇದಕ್ಕೆ ಕಾರಣ ಈ ರೋಗ ತಗುಲಿದ ವ್ಯಕ್ತಿಯು ದೀರ್ಘಕಾಲ ಸಂದುಗಳಲ್ಲಿನ ನೋವಿನಿಂದ ಬಾಗಿ ನರಳುತ್ತಾನೆ. ಇದು ಈಡಿಸ್ ಈಜಿಪ್ಟ್ (Aedes aegypti) ಎಂಬ ಪ್ರಭೇದದ ಸೊಳ್ಳಿಗಳಿಂದ ಮನುಷ್ಯನಿಗೆ ಹರಡುತ್ತದೆ. ಭಾರತದಲ್ಲಿ ಇದು ವೊಟ್ಟಿ ವೊದಲು ಕೊಲ್ಕುತ್ತಾದಲ್ಲಿ 1963ರಲ್ಲಿ ಕಾಣಿಸಿಕೊಂಡಿತು. ಇದು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿತು. ಈ ಈಜಿಪ್ಟ್ ಸೊಳ್ಳಿಗಳು ತಮ್ಮಲ್ಲಿ ಈ ವ್ಯೇರಸ್‌ಗಳ ಸಂಖ್ಯಾಧಿವೃದ್ಧಿಗೆ ಅವಕಾಶ ಮಾಡಿಕೊಟ್ಟು ಅವುಗಳ ಹರಡಿಕೆಗೆ ಕಾರಣವಾಗುತ್ತಿದೆ. ಈ ರೋಗ ಮನುಷ್ಯನನ್ನು ಬಿಟ್ಟರೆ ಬೇರೆ ಯಾವುದೇ ಸಸ್ತನಿಗಳಲ್ಲಿ ಕಂಡು ಬರುವುದಿಲ್ಲ.

ರೋಗ ಲಕ್ಷಣಗಳು:

- * ಪ್ರಮುಖವಾದ ರೋಗ ಲಕ್ಷಣವೆಂದರೆ 40 ಡಿಗ್ರಿ ಸೆ. (104 ಡಿಗ್ರಿ ಪಾ.) ತಲುಪುವ ಜ್ಬರ್.
- * ಕೀಲುಗಳಲ್ಲಿ ವಿಪರೀತ ನೋವು
- * ಬೆಳಕಿನ ಬಗ್ಗೆ ಹೆದರಿಕೆ (Photophobia)
- * ತಲೆ ನೋವು, ಕೆಣ್ಣು ಕೆಂಪಾಗುವುದು (Conjunctivitis)
- * ಜ್ಬರ್ 2–5 ದಿನಗಳವರೆಗೆ ವಿಸ್ತೃತಿಸಬಹುದು. ಕೀಲುಗಳ ನೋವು ವಯಸ್ಸಿಗೆ ಅನುಗುಣವಾಗಿ ದೀರ್ಘಕಾಲ ಉಳಿದು ಹೋಗಬಹುದು.

ಚಿಕ್ಕತ್ವಾ ವಿಧಾನ: ಈ ರೋಗಕ್ಕೆ ನಿರ್ದಿಷ್ಟ ಜೆಷಧಿ ಇಲ್ಲ ರೋಗಿಯನ್ನು ಸಾಕಷ್ಟು ಗಾಳಿ ಬೆಳಕು ಇರುವ ಕೋಣವೆಯಲ್ಲಿ ಮಲಗಿಸಿ ಶುಶ್ಲಾಷ್ಣೆ ಮಾಡಬೇಕು.

ರೋಗಗಳು ತಡೆಯುವ ವಿಧಾನಗಳು: ಸೊಳ್ಳಿಗಳನ್ನು ದೂರ ಇಡುವುದೇ ಮೂಲಭೂತ ವಿಧಾನ. ಹಾಗೂ

- 1) ಮುಂಗಾರಿನ ಸಮಯದಲ್ಲಿ ನೀರು ನಿಲ್ಲಿಸಿದಂತೆ ನೋಡಿಕೊಳ್ಳಬೇಕು. ಸಂಗ್ರಹ ನೀರನ್ನು ಪ್ರತಿ ಎರಡು ದಿನಗಳಿಗೂಮ್ಮೆ ಖಾಲಿ ಮಾಡಬೇಕು.
- 2) ತೆಂಗಿನ ಚಿಪ್ಪು ಬಳಕೆಯಲ್ಲಿನ ಹೂಕುಂಡಗಳು ಮುಂತಾದವುಗಳಲ್ಲಿ ಸಂಗ್ರಹವಾಗುವ ನೀರನ್ನು ಆಗಾಗ್ಗೆ ತೆಗೆದು ಹಾಕಬೇಕು.
- 3) ಮುಂಗಾರಿನ ಕಾಲದಲ್ಲಿ ಸೂಕ್ತ ಕೀಟನಾಶಕಗಳ ಬಳಕೆಯಿಂದ ಕೀಟಗಳ ಅಪಕ್ಷ ಲಾರ್ವಾಗಳನ್ನು ನಾಶಪಡಿಸಬೇಕು.
- 4) ಸೊಳ್ಳಿಗಳಿಂದ ರಚ್ಚಿಸಿಕೊಳ್ಳಲು ಉದ್ದ ತೋಳಿನ ಬಟ್ಟಿಗಳನ್ನು ಬಳಸಬೇಕು.
- 5) ತಳು ಬಣ್ಣಿದ ಬಟ್ಟಿಗಳನ್ನು ಧರಿಸಬೇಕು.
- 6) ಸೊಳ್ಳಿ ಕಡಿತ ತಪ್ಪಿಸಿಕೊಳ್ಳಲು ಸೊಳ್ಳಿಗಳನ್ನು ದೂರವಿಡುವ ಸುರಕ್ಷಿತ ವಿಕರ್ಣಕ ಬಳಸಬೇಕು.

3) ಹಕ್ಕಿ ಜ್ಬರ್:

ಹಕ್ಕಿ ಜ್ಬರ್ದ ವ್ಯೇರಸ್‌ಗೆ ಅತಿ ದೀರ್ಘಕಾಲ ಪರಿಸರದಲ್ಲಿ ಬದುಕುಳಿಯುವ ಸಾಮಧ್ಯ ಇದೆ. ಸೋಂಕಿರುವ ಜಾಗಗಳನ್ನು ಸ್ವತ್ತಿಸುವುದರಿಂದಲೇ ವ್ಯೇರಸ್‌ಗಳು ಹರಡಬಹುದು. ಸೋಂಕು ತಗುಲಿದ ಹಕ್ಕಿಗಳ ಮಲ ಹಾಗೂ

ಎಂಜಲಿನಲ್ಲಿ ಈ ವೈರಸ್‌ಗಳು ಹತ್ತು ದಿನಕ್ಕೂ ಹೆಚ್ಚು ಕಾಲ ಬದುಕಿರಬಹುದು. ರೋಗ ಲಕ್ಷಣಗಳು, ವೈರಸ್‌ನ ಬಗೆಯನ್ನು ಅವಲಂಬಿಸಿರುತ್ತವೆ. ಸೋಂಕು ತಗುಲಿದವರಲ್ಲಿ ಕೆಮ್ಮೆ ಭೇದಿ ಉಸಿರಾಟದ ತೊಂದರೆಗಳು ಮತ್ತು 38ಗಿಂತಲೂ ಮೇಲಿರುವ ಜ್ಬರ, ತಲೆನೋಪು, ಮೈ ಕೈ ನೋಪು, ಸೋರುತ್ತಿರುವ ಮೂಗು ಗಂಟಲಿನ ಕೆರೆಕೆ ಇತ್ಯಾದಿ.

ತಡೆಯುವ ವಿಧಾನಗಳು:

- * ಸೋಂಕಿತ ಪ್ರದೇಶಗಳಲ್ಲಿರುವ ಹಕ್ಕಿ ಮಾರುಕಟ್ಟಿಗಳಿಗೆ ಪ್ರವಾಸಿಗರು ಹೋಗಬಾರದು.
- * ಹಕ್ಕಿಗಳ ಜೊತೆ ಸಂಪರ್ಕ ಇರುವವರು ರಕ್ತಖಾತಕ ಉದುಗೆಯ ಜೊತೆಗೆ ನಾಸಿಕದ ಮುಸುಕು ಧರಿಸಬೇಕು.
- * ಬೇಯಿಸದ ಹಾಗೂ ಅರೆಬೆಂದ ಹಕ್ಕಿ ಮಾಂಸವನ್ನು ಸೇವಿಸಬಾರದು.

4) ಡಂಗ್ಯ ಜ್ಬರ:

ಇದನ್ನು ಮೂಳೆ ಮುರಿತದ ಜ್ಬರ ಎಂದು ಕರೆಯಲಾಗುತ್ತದೆ. ಸಮಶೀಲೋಷ್ಟವಲಯದ ದೇಶಗಳಲ್ಲಿ ಡಂಗ್ಯ ವೈರಸ್ ಸೋಂಕಿನಿಂದ ಈ ರೋಗ ಹರಡುತ್ತದೆ. ಈ ವೈರಸ್ ಈಡಿಸ್ ಈಜಿಪ್ಲ್ಯೂ ಪ್ರಭೇದದ ಸೋಳ್ಫಿಗಳ ಮೂಲಕವೇ ಹರಡುತ್ತದೆ. ಜೀವಕ್ಕೆ ಅಪಾಯ ಒಡ್ಡಬಲ್ಲ ಈ ಜ್ಬರ, ರಕ್ತಸ್ತಾವ, ರಕ್ತದಲ್ಲಿ ಕಿರುತಟ್ಟಿಗಳ (Platelets) ಸಂಖ್ಯೆ ಕ್ಷೀಣಿಸುವುದು, ರಕ್ತರಸ ಸೋರುವುದು, ರಕ್ತದೊತ್ತಡ ಇಳಿತವಾಗುವುದು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಲಕ್ಷಣಗಳು:

ಪ್ರಾರಂಭದಲ್ಲಿ ತಲೆನೋಪು, ಸುಸ್ತು, ಸ್ವಾಯು ಮತ್ತು ಕೇಲುಗಳಲ್ಲಿ ನೋಪ, ಗ್ರಂಥಿಗಳಲ್ಲಿ ಉತ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಒಸದುಗಳಲ್ಲಿ ರಕ್ತಸ್ತಾವ, ಕಣ್ಣಿನ ಹಿಂಭಾಗದಲ್ಲಿ ತೀವ್ರನೋಪು ಹಾಗೂ ಅಂಗ್ಯ ಮತ್ತು ಪಾದಗಳಲ್ಲಿ ಕೆರುವಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಯಾರಲ್ಲಾದರೂ ಡಂಗ್ಯ ಜ್ಬರ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಲ್ಲಿ ಸೋಂಕಿನ ಸಾಧ್ಯತೆ ಹೆಚ್ಚು. ರಕ್ತದಲ್ಲಿ ಕಿರುತಟ್ಟಿಗಳ ಪ್ರಮಾಣ 1mm ರಕ್ತದಲ್ಲಿ 1.0 ಲಕ್ಷಕ್ಕೂ ಕಡಿಮೆಗೆ ಇಳಿಯುವುದು ರೋಗದ ಅತ್ಯಂತ ಅಪಾಯಕಾರಿ ಲಕ್ಷಣ. ರಕ್ತದ ಸಾರತೆ ಕಡಿಮೆಯಾದರೆ ಸಾವು ಉಂಟಾಗಬಹುದು.

ಸೋಳ್ಫಿಗಳು ಮಲೇರಿಯಾ, ಚಿಕ್ಕನಾಯಾ, ಮುಂತಾದ ರೋಗಗಳಿಗೆ ಕಾರಣವಾಗುತ್ತವೆಂಬುದು ನಿಮಗೆ ಈಗಾಗಲೇ ತಿಳಿದಿದೆ. ಇದೇ ವಾಹಕ ಕೇಟಗಳು ಡಂಗ್ಯ ಜ್ಬರವನ್ನು ಹರಡುತ್ತವೆ. ಪಪ್ಪಾಯ ಗಿಡದ ಎಳೇ ಎಲೆಗಳನ್ನು ಕುದಿಸಿ ತಯಾರಿಸಿದ ಕಷಾಯವನ್ನು ಡಂಗ್ಯ ರೋಗಿಗಳಿಗೆ ನೀಡಲಾಗುತ್ತದೆ. ಇದು ಕಿರುತಟ್ಟಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

5) AIDS (Acquired Immune Deficiency Syndrome):

HIV=Human Immune Deficiency Virus ರಿಟ್ರೋ ಎಂಬ ವೈರಸ್ ಗುಂಪಿಗೆ ಸೇರಿದೆ. 1981ರಲ್ಲಿ ಮೊದಲ ಬಾರಿಗೆ ಅಮೇರಿಕಾದಲ್ಲಿ ಈ ರೋಗ ಪತ್ತೆ. ಭಾರತದಲ್ಲಿ 1982ರಲ್ಲಿ ಮುಂಬ್ಯನಲ್ಲಿ ಪತ್ತೆ. (ಮಾರಣಾಂತರ ಕಾಯಿಲೆ). HIV ಸೋಂಕು ತಗುಲಿದ ಮೇಲೆ ಅತಿಥೇಯ ಜೀವಿಯ ಜೀವಕೊಶಗಳು ಅದನ್ನು ಅಷ್ಟು ಸುಲಭವಾಗಿ ಗುರುತಿಸುವುದಿಲ್ಲ. ಅವು ಮಾನವ ದೇಹವನ್ನು ಪ್ರವೇಶಿಸಿದ ಕೂಡಲೇ WBCಪ್ರವೇಶಿಸಿ ಅದರಲ್ಲಿರುವ Nucleusನಲ್ಲಿರುವ Genetic ವಸ್ತುಗಳಲ್ಲಿ ಸೇರಿಕೊಂಡು ಅದರಲ್ಲಿ ತನ್ನ ಸಂಖ್ಯೆಯನ್ನು ವೃದ್ಧಿಸುತ್ತದೆ. ಹೀಗಾಗೆ ರೋಗ ಲಕ್ಷಣಗಳು

ಕಾರ್ಣಿಕೆಳ್ಳಲು ವರ್ಷಗಳೇ ಬೇಕಾಗಬಹುದು. ವೈರಸ್ ಕ್ರಮೇಣ ದೇಹದ ರೋಗ ನಿರೋಧಕ ಶಕ್ತಿಯನ್ನು ಹುಂದಿಸುತ್ತದೆ. ಇದರಿಂದಾಗಿ ದ್ವಿತೀಯಕ ಲಕ್ಷಣಗಳು ಕಾರ್ಣಿಕೆಳ್ಳಕೊಡಗುತ್ತವೆ. ರೋಗಿಯ ವಿವಿಧ ರೋಗಗಳಿಗೆ ತುತ್ತಾಗಬಹುದು. ಹೊನೆಗೆ ಸಾವು ಸಂಭವಿಸುತ್ತದೆ. HIV ಸೋಂಕೆ ಹೊನೆಯ ಹಂತವೇ ಏಡ್ಸ್ ರೋಗ ಆಗಿರುತ್ತದೆ. HIV ಸೋಂಕು ಪತ್ತೆಯಾದ ವ್ಯಕ್ತಿಯನ್ನು HIV+ ಎಂದು ಗುರುತಿಸಲಾಗುತ್ತದೆ. ಇಲ್ಲಿ ಮುಖ್ಯ ಏನೆಂದರೆ ಎಲ್ಲಾ HIV+ ವ್ಯಕ್ತಿಗಳಲ್ಲಿ ಏಡ್ಸ್ ಲಕ್ಷಣಗಳು ಕಾರ್ಣಿಕೆಳ್ಳವುದಿಲ್ಲ.

ಅತಿಯಾದ ಜ್ಞರ್, ಅತಿಸಾರ ಭೇದಿ, ತೂಕ ನಷ್ಟ, ಕಾಲಿನಲ್ಲಿ ಹುಣ್ಣಗಳು ಮುಂತಾದವುಗಳು ಈ ರೋಗದ ಲಕ್ಷಣಗಳು. HIV ಹರಡುವ ವಿಧಾನಗಳು ಈ ಕೆಳಗಿನಂತಿವೆ.

- * ಸೋಂಕಿತ ವ್ಯಕ್ತಿಗಳ ಜೊತೆಗೆ ಲ್ಯಾಂಗಿಕ ಸಂಪರ್ಕ (ವಿಶ್ವದಲ್ಲಿ ಶೇ.90)
- * ಸೋಂಕಿತ ರಕ್ತಪೂರಣ
- * ಸೂಜಿ, ಸಿರಿಂಚುಗಳನ್ನು ಸೋಂಕಿತ ವ್ಯಕ್ತಿಗಳ ಜೊತೆ ಹಂಚಿಕೊಳ್ಳಲ್ಪಡುವುದು
- * ಸೋಂಕಿತ ತಾಯಿಯಿಂದ ಭೂರಣಕ್ಕೆ ಜರಾಯುವಿನ ಮೂಲಕ
- * ಗಾಯಕ್ಕೆ ಸೋಂಕಿತರ ರಕ್ತ ಸೋಂಕಿದರೆ
- * ಶುದ್ಧಿ (Sterilized) ಮಾಡದ ಸೂಜಿಯಿಂದ ಹಳ್ಳಿ ಹಾಕಿಕೊಳ್ಳಲ್ಪಡರಿಂದ
- * ಸೋಂಕಿತ ವ್ಯಕ್ತಿಯ ಕೌರ ಬ್ಲೇಡ್ ಬಳಕೆಯಿಂದ

ಆಹಾರ ಹಂಚಿಕೆ, ಈಜು ಕೊಳ, ಸಹಪ್ರಯಾಣ, ಕೃಪುಲುಪು, ಚುಂಬನ/ಅಪ್ಪಿಕೆ, ಶೈಖಾಲಯ, HIV ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ನೊಳ್ಳಲ್ಪಡರಿಂದ ಸೋಂಕಿತ ವ್ಯಕ್ತಿಗಳ ಜೊತೆ/ಸುತ್ತ ಮುತ್ತ ಇರುವುದರಿಂದ ಅವರ ಜೊತೆ ಉಂಟ ಮಾಡಲ್ಪಡರಿಂದ, ಗಾಳಿ, ನೀರನಿಂದ ಮತ್ತು ಸೋಳ್ಳೆ ಕಚ್ಚಲ್ಪಡರಿಂದ ಈ ರೋಗ ಹರಡಲ್ಪಡಿಲ್ಲ.

ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು:

ಏಡ್ಸ್ ರೋಗಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ. HIV ಸೋಂಕು ತಗುಲದಂತೆ ಎಚ್‌ಪಿಕೆ ವಹಿಸುವುದೊಂದೇ ಮಾರ್ಗ. ಪ್ರತಿಯೊಬ್ಬ ವ್ಯಕ್ತಿಯು “ABC of HIV”ಯನ್ನು ಪಾಲಿಸಬೇಕು.

A-Abstinence (ಬ್ರಹ್ಮಚರ್ಯ)

B-Be Faithful (ನಂಬಿಕೆ)

C-Consistent & Proper condom

ವೆದ್ಯಾಶೀಯ ಅವಶ್ಯಕವಿರುವ ಸಂದರ್ಭಗಳನ್ನು ಬಿಟ್ಟು ಚುಚ್ಚು ಮದ್ದ (Drugs), ಚಮಚ್ಕೆ ಗಾಯ ಉಂಟು ಮಾಡುವ ಯಾವುದೇ ಸಲಕರಣೆಯಿಂದ ದೂರ ಇರುವುದು. ಸೋಂಕಿತ ವ್ಯಕ್ತಿಯ ದೇಹ ದ್ರವಗಳೊಂದಿಗೆ ಸಂಪರ್ಕ ತಡೆಯುವುದು. ಇದನ್ನು ಏಡ್ಸ್ ತಡೆಗಟ್ಟಿದೆ 30 ಮಾರ್ಗೋವಾಯಗಳು ಎಂದು ಕರೆಯಲಾಗುತ್ತದೆ.

ಏಡ್ಸ್ ನಿವಾರಣಾ ಕ್ರಮ (Yojana Oct 2012):

ರಾಷ್ಟ್ರದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ ಗುಂಟೂರು. ಭಾರತದಲ್ಲಿ ಈ ರೋಗ ಕೇಂದ್ರೀಕೃತಗೊಂಡಿರುವ ರೀತಿಯಿಂದರೆ ಹೆಣ್ಣು-ಗಂಡಿನ ಲ್ಯಾಂಗಿಕ ಸಂಪರ್ಕದಿಂದ, ಸಲಿಂಗ ಕಾಮಿಗಳಿಂದ/ಬುಚ್ಚುಮದ್ದಿನ ಮೂಲಕ ಮಾಡಕ ದ್ರವ್ಯಗಳ ಸೇವನೆಯಿಂದ. ಈ ಮೂರು ವಿಧಾನಗಳ ಮೂಲಕವೇ ಶೇ.90 ಸೋಂಕು ಭಾರತದಲ್ಲಿ ಹರಡುತ್ತಿದೆ. ಪ್ರಸ್ತುತ ಒಂದು ಅಂದಾಜಿನ ಪ್ರಕಾರ 2.39 ಮಿಲಿಯನ್ ಜನರು ಯೋಂದಿಗೆ

ಜೀವಿಸುತ್ತಿದ್ದು, ಅವರಲ್ಲಿ ಶೇ.39ರಪ್ಪು ಮಹಿಳೆಯರು ಮತ್ತು ಶೇ.3.5 ರಿಂದ 15 ವರ್ಷದೊಳಗಿನ ಮಕ್ಕಳಾಗಿದ್ದರೆ. ಹೆಚೋಬಿ ಮತ್ತು ಏಡ್ಸೊನ್‌ನ್ನು ತಡೆಗಟ್ಟಿವಲ್ಲಿ ಮತ್ತು ನಿಯಂತ್ರಿಸುವಲ್ಲಿ ಸರ್ಕಾರದ ಕ್ರಮವನ್ನು ಒಟ್ಟಾರೆಯಾಗಿ ಹೇಳುವುದಾದರೆ-ಜನರಲ್ಲಿ ಜಾಗೃತಿ ಮೂಡಿಸುವ, ಸೋಂಕನ್ನು ತಡೆಗಟ್ಟಿವ ಮತ್ತು ಹೆಚೋಬಿ ಮತ್ತು ಏಡ್ಸೊ ಸಂಬಂಧದ ಮಾಹಿತಿ ಹಾಗೂ ಸಂಶೋಧನೆಗಳನ್ನು ಕ್ರಮಬಂಧವಾಗಿ ಎಚ್ಚರಿಕೆಯಿಂದ ಗಮನಿಸುವ ಮೂಲಕ ನಡೆಸಲಾಗುತ್ತಿದೆ. ಮೊದಲ ಏಡ್ಸೊ ಸೋಂಕನ್ ಮಾಹಿತಿ ದೊರಕಿದ ಕೂಡಲೇ, ಸರ್ಕಾರ ಹೆಚೋಬಿ ನಿಯಂತ್ರಿಸಲು ಹಾಗೂ ತಡೆಗಟ್ಟಿಲು ರಾಷ್ಟ್ರೀಯ ಏಡ್ಸೊ ನಿಯಂತ್ರಣ ಸಂಸ್ಥೆಯನ್ನು (NACO) 1992ರಲ್ಲಿ ಸ್ಥಾಪಿಸಿತು. ನ್ಯಾಕೋ ಅನುಷ್ಠಾನಗೊಂಡಂದಿನಿಂದಲೂ ಅದರ ಮುಖ್ಯ ಕರ್ತವ್ಯ. ಹೆಚೋಬಿ ಮತ್ತು ಏಡ್ಸೊಗೆ ಸಂಬಂಧಪಟ್ಟ ನೀತಿಗಳ ನಿರೂಪಣೆಯ ಮೇಲ್ಮೈಭಾರತ ಮಾಡುವುದು, ಮೊದಲ ಹಂತದಲ್ಲೇ ಸೋಂಕನ್ನು ತಪಾಸಣೆಯ ಮೂಲಕ ಪ್ರತ್ಯೇಹಚ್ಚುವುದು ಹಾಗೂ ಅದನ್ನು ತಡೆಗಟ್ಟಿವ ಕ್ರಮವನ್ನು ಬಲಪಡಿಸುವುದು. ಎಆರ್ಟಿ ಚಿಕಿತ್ಸೆಯ ವಿಸ್ತರಣೆ, ಕಾಂಡೋಮ್‌ಗಳನ್ನು ನೀಡುವುದು ಮತ್ತು ಹೆಚೋಬಿ ಸೋಂಕನ್ನು ತಡೆಗಟ್ಟಿವಲ್ಲಿನ ಜಾಗೃತಿಯನ್ನು ಹೆಚ್ಚಿಸುವುದು ಸಹ ಸೇರಿದೆ. ಈ ಕಾರ್ಯ ಕ್ರಮಗಳನ್ನು ನ್ಯಾಕೋವಿನ ಸತತ ಮೂರು ಹಂತಗಳ ಮೂಲಕ ಮಾಡಲಾಯಿತು.

NACP-1,2,3- (National Aids control programme):

NACP ಮೊದಲ ಹಂತ (1992–99)ದಲ್ಲಿ 25 ರಾಜ್ಯಗಳ ಮತ್ತು 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ಏಡ್ಸೊ ನಿಯಂತ್ರಣಾ ಸೋಸೈಟಿಗಳನ್ನು ಸ್ಥಾಪಿಸಲಾಯಿತು. ಇವುಗಳ ಮೂಲಕ ಆಡಳಿತಾತ್ಮಕ ಮತ್ತು ತಾಂತ್ರಿಕತೆಯ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಯಿತು. ಹೆಚೋಬಿ ಹರಡುವುದನ್ನು ನಿಯಂತ್ರಿಸುವುದಕ್ಕೆ ಒತ್ತು ನೀಡುವುದು ಹಾಗೂ ಇದರ ಹರಡುವಿಕೆಯ ವೇಗವನ್ನು ಕಡಿಮೆ ಮಾಡುವುದು ಈ ಹಂತದ ಗುರಿಯಾಗಿತ್ತು. ಇದಲ್ಲದೇ ಲೈಂಗಿಕ ಸಂಪರ್ಕದಿಂದ ಉಂಟಾಗುವ ಸೋಂಕಗಳನ್ನು ನಿಯಂತ್ರಣಾದಲ್ಲಿ ಇಡುವುದೂ ಇದರ ಉದ್ದೇಶವಾಗಿತ್ತು. ಈ ಹಂತದ ಮೊತ್ತ 60 ಕೋಟಿ ಆಗಿತ್ತು.

NACPಯ-2ನೇ ಹಂತ (1999–2004). 250 ಕೋಟಿ ಹೆಚ್ಚಿಸಿದ ಆಯವ್ಯಯದೊಂದಿಗೆ, ಹೆಚೋಬಿ ಸೋಂಕನ್ನು ತಡೆಗಟ್ಟಿಲು ಚಟುವಟಿಕೆಗಳ ವಿಸ್ತರಣೆಗೆ ಆದ್ಯತೆ ನೀಡಿ 1999ರಲ್ಲಿ ಈ ಹಂತ ಪ್ರಾರಂಭ ನಿಗದಿತ ಗುಂಪುಗಳ ಮೂಲಕ ಅತಿ ಅಪಾಯಕ್ಕೆ ತಮ್ಮನ್ನು ಒಳಪಡಿಸಿಕೊಂಡಂತಹ ವರ್ಗಗಳ ಈ ಹಂತದ ಕೇಂದ್ರವಾಗಿದ್ದವು. ಸಂವಹನವು ಮೂಲಕ ನಡವಳಿಕೆಯ ಬದಲಾವಣೆ, ಸಮಾನ ವಿಧಾಭ್ಯಾಸ ಲೈಂಗಿಕ ಸಮಫರ್ಕದಿಂದಾದ ಸೋಂಕಗೆ ಚಿಕಿತ್ಸೆ, ಕಾಂಡೋಮ್ ಬಳಕೆಗೆ ಪ್ರೋತ್ಸಾಹ, ಸೂಜಿ-ಸಿರಿಂಜಗಳನ್ನು ಒದಗಿಸುವುದು ಮತ್ತು ಸಮುದಾಯದವರನ್ನು ಒಗ್ಗೂಡಿಸುವ ವಾತಾವರಣವನ್ನು ಸೃಷ್ಟಿಸುವುದು ಈ ಹಂತದಲ್ಲಿನ ಕಾರ್ಯಕ್ರಮಗಳಾಗಿದ್ದವು.

NACPಯ 3ನೇ ಹಂತ (2007–2012). ಲೈಂಗಿಕ ಕಾರ್ಯಕರ್ತರನ್ನು ಒಳಗೊಂಡಂತೆ ಶೇ.80ರಪ್ಪು ಅತಿ ಹೆಚ್ಚಿನ ಪ್ರಾಯಕ್ಕೆ ಒಳಪಡುವ ಗುಂಪುಗಳಾದ ಪುರುಷ ಲಿಂಗಾಸ್ತಕರು ಮತ್ತು ಸೂಜಿ ಮೂಲಕ ಮಾಡಕ ದ್ರವ್ಯಗಳನ್ನು ಸೇವಿಸುವವರಿಗೆ –3ನೇ ಹಂತದಲ್ಲಿ ಅತಿ ಹೆಚ್ಚಿನ ಆದ್ಯತೆಯನ್ನು ನೀಡಲಾಯಿತು. ಸೋಂಕನ ತಡೆಗಟ್ಟಿವಿಕೆ ಮತ್ತು ಚಿಕಿತ್ಸೆಯ ಕಾರ್ಯಕ್ರಮಗಳನ್ನು ಒಗ್ಗೂಡಿಸುವುದು. ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕರಣಗೊಳಿಸುವ ಪ್ರಯತ್ನ ಹಾಗೂ ಹೆಚ್ಚು ಹೆಚ್ಚಾಗಿ ಸರ್ಕಾರೇತರ ಸಂಸ್ಥೆಗಳ ಸಹಕಾರವನ್ನು ಒಳಗೊಂಡು ಈ ಸಾಂಕ್ರಾಮಿಕವನ್ನು ಹೊಡೆದೋಡಿಸುವುದು NACP-3ನೇ ಹಂತದ ಗುರಿಯಾಗಿತ್ತು. ಈ ಹಂತದಲ್ಲಿ ವಲಸಿಗರಿಗಾಗಿ ಒಂದು ಹೊಸ ಯೋಜನೆಯನ್ನು ರೂಪಿಸಲಾಯಿತು. ವಲಸಿಗರಿಗೆ ಅವರ ಸ್ವಸ್ಥಳ ಹಾಗೂ ವಲಸೆಯ ಸ್ಥಳ ಎರಡೂ ಕಡೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಯಿತು.

ಕಾಲಕ್ರಮದಲ್ಲಿ ಈ ಯೋಜನೆಗಳು ಹೆಚ್ಚಿನ ಪ್ರದೇಶಗಳನ್ನು ತಲುಪಿದವು. ಆಡಳಿತ ವಿಕೇಂದ್ರೀಕರಣ, ಮೂಲಭೂತ ಸೌಕರ್ಯಗಳಾದವು. 7500 ಸಮಗ್ರ ಆಪ್ತತ ಸಮಾಲೋಚನೆ ಮತ್ತು ಪರೀಕ್ಷೆಗಳನ್ನು ನಡೆಸಲಾಗಿದೆ. ಕಾಂಡೋಮ್ ಬೂತ ಸ್ಥಾಪನೆ. ಸ್ವಭಾವದಲ್ಲಿನ ಬದಲಾವಣೆಗಾಗಿ ಸೂಕ್ತ ಸಂವಹನ ಕಾರ್ಯಕ್ರಮಗಳು ಹಾಗೂ 22 ರಾಜ್ಯಗಳ 152 ರ್ಯಾಳ್‌ನಿಲ್ದಾಣಗಳಲ್ಲಿ ನಿಂತು ಸುಮಾರು 25000 ಕ್ರಮೀಸಿ ಅತಿ ಪ್ರಶಂಸನೆ ಪಾತ್ರವಾದ “ರೆಡ್ ರಿಬ್ಬನ್ ಎಕ್ಸ್ಪ್ರೆಸ್” ಕಾರ್ಯಕ್ರಮಗಳು ಸೋಂಕನ್ನು ತಡೆಗಟ್ಟಿಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಕಾರಣವಾದವು.

ಸೂಕ್ತ ಕಾರ್ಯಕ್ರಮಗಳ ಯೋಜನೆಗೆ ಸರಿಯಾದ ಮಾಹಿತಿ ಮತ್ತು ಆಧಾರಗಳು ಇರಬೇಕು. ಹಾಗಾಗಿ ರಾಷ್ಟ್ರೀಯ ವಿಧ್ಯಾ ನಿಯಂತ್ರಣ ಮತ್ತು ನಿರ್ಬಂಧದ ನೀತಿಯು “HIV/AIDS/STD”ಗಳ ನಿಯಂತ್ರಣಕ್ಕೆ ಮತ್ತು ನಿರ್ಬಂಧಕ್ಕೆ ಸರಿಯಾದ ರಣನೀತಿಯನ್ನು ಅಳವಡಿಸಿಕೊಳ್ಳಬೇಕಿದೆ. ಸಮುದಾಯದಲ್ಲಿರುವ ಸೋಂಕಿನ ಪರಿಣಾಮವನ್ನು ಪರಾಮರ್ಶಿಸಲು, ಸರಿಯಾದ ಕಣ್ಣಾವಲು ವ್ಯವಸ್ಥೆಯ ನಿರ್ಮಾಣದ ಅವಶ್ಯಕತೆ ಇದೆ ಎಂದು ತಿಳಿಸಿದೆ. ಹೆಚ್‌ಪಿಎ ಮತ್ತು ಏಡ್ಸ್ ಕುರಿತು ನಂಬಲಹ್ ಅಥವಾ ವಿಶ್ವಾಸಾಹ್ ಮಾಹಿತಿಗಾಗಿ ಕಣ್ಣಾವಲು ಪಡೆ, ವರ್ತನೆಯ ಕಣ್ಣಾವಲು, ಎಸ್ಪಿಡಿ ಕಣ್ಣಾವಲು ವ್ಯವಸ್ಥೆಗಳನ್ನು ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಪ್ರಾರಂಭಿಸಲಾಯಿತು.

ನ್ಯಾಕೋ ತಿಳಿಸುವಂತೆ, ಹೆಚ್‌ಪಿಎಸ್ ವ್ಯವಸ್ಥೆ ಅಪಾಯದ ಅಂಚಿನಲ್ಲಿರುವ ಗುಂಪುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಈ ಮಾಹಿತಿಯ ಆಧಾರದ ಮೇಲೆ ರಾಷ್ಟ್ರದ ಎಲ್ಲಾ ಜಿಲ್ಲೆಗಳನ್ನೂ ಎ.ಬಿ.ಸಿ.ಡಿ ಎಂದು ವರ್ಗೀಕರಿಸಲಾಗಿದೆ. ಇದರಲ್ಲಿ ಅತಿ ಹಚ್ಚಿನ ಹೆಚ್‌ಪಿಎ ಸೋಂಕನ್ನು ಹೊಂದಿದೆ ಎಂದು. ಇದರ ಕಾರ್ಯಕ್ರಮಗಳನ್ನು ಗಮನಿಸಲು ಮತ್ತು ಬಲಪಡಿಸುವ ಸಲುವಾಗಿ ನ್ಯಾಕೋ, ಇತ್ತೀಚೆಗೆ ಗಣಕೀಕೃತ ಮಾಹಿತಿ ನಿರ್ವಹಣೆಯ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಹೆಚ್‌ಪಿಎ ಸೋಂಕಿನ ನಿಯಂತ್ರಣ ಕಾರ್ಯಕ್ರಮಗಳಿಗಾಗಿ ನಡೆಸುವ ಪ್ರಯೋಜನಗಳನ್ನು ಉತ್ತಮ ಗುಣಮಟ್ಟದ ಸಂಶೋಧನೆಗಳಿಂದ ಬೆಂಬಲಿಸಬೇಕಿದೆ ಎಂಬ ಅರಿವಾಗಿ, 1992ರಲ್ಲಿ ಭಾರತೀಯ ವ್ಯಾದ್ಯಕೀಯ ಸಂಶೋಧನಾ ಸಂಸ್ಥೆಯು (ಬಿಎಎಆರ್ಸಿ), ರಾಷ್ಟ್ರೀಯ ಏಡ್ಸ್ ಸಂಶೋಧನಾ ಸಂಸ್ಥೆಯನ್ನು ನ್ಯಾಕೋದ ಜೊತೆಗೆ ಸ್ಥಾಪಿಸಿತು. ಇದು ಮಹಾರಾಷ್ಟ್ರದ ಮಹಿಳೆಯಲ್ಲಿ ಸಾಫಿತವಾಗಿದೆ. ಸರ್ಕಾರದ ಮತ್ತು ಅಸ್ಕೆರ ಬಹುಮುಖ ಮತ್ತು ಸಂಘಟಿತ ಪರಿಶ್ರಮವು ಕೆಲವೇ ವರ್ಷಗಳಲ್ಲಿ ಸರ್ಕಾರಾತ್ಮಕ ಫಲಿತಾಂಶವನ್ನು ತೋರಿದೆ. ಹೆಚ್‌ಪಿಎ ಇರುವಿಕೆಯ ವಯಸ್ಕರಲ್ಲಿ ಕ್ಷೇಣಿಸಿದೆ. ಗಿಫಿಂಟೆಂಟರಲ್ಲಿನ ಸೋಂಕು ಕ್ಷೇಣಿಸಿದೆ. NACP-3 ಸಮುದಾಯ ಅಭಿವೃದ್ಧಿಗೆ ಅತ್ಯುತ್ತಮ ಉದಾಹರಣೆ ಇದರಲ್ಲಿ ದೇಶದಲ್ಲಿ ಹೆಚ್‌ಪಿಎ ಸಂಬಂಧದ ಪ್ರಕರಣಗಳು ಶೇ.56 ಇಂಖಿತವಾಗಿದೆ.

NACP-4ನೇ ಹಂತ (2012–2017):

ಉನ್ನತ ಗುಣಮಟ್ಟದ ಸೇವೆಗಾಗಿ 15 ಕಾರ್ಯನಿರತ ಗುಂಪಿನೊಂದಿಗೆ ಒಳಗೊಂಡ ಯೋಜನೆಯಾಗಿದೆ. ಇದರ ಗುರಿ ಶೇ.50 ಹೊಸ ಸೋಂಕನ್ನು ಕಡಿಮೆಗೊಳಿಸುವುದು. ಹೆಚ್‌ಪಿಎ/ಏಡ್ಸ್ ಸೊಂದಿಗೆ ಬದುಕುತ್ತಿರುವ ಎಲ್ಲ ವ್ಯಕ್ತಿಗಳಿಗೆ ವ್ಯಾಪಕ ಮತ್ತು ಅಸರೆ, ಬೆಂಬಲ ನೀಡುವುದರ ಜೊತೆಗೆ ಅಗತ್ಯವಿದ್ದವರಿಗೆ ಸೇವೆ ನೀಡುವುದು.

ಮುಖ್ಯ ಉದ್ದೇಶಗಳು:

- * ಹೊಸ ಸೋಂಕುಗಳನ್ನು ತಡೆಯುವುದು
- * ಪೋಷಕರಿಂದ ಮಗುವಿಗೆ ವರ್ಗಾವಣೆ ತಡೆಯುವುದು
- * ಸ್ವಭಾವ ಬದಲಾವಣೆ, ಅರಿವು ಸಾಮಾನ್ಯ ಜನತೆಯಲ್ಲಿ
- * ಸೋಂಕಿತ ಗುಂಪಿಗೆ ವ್ಯಾಪಕ ಕಾಳಜಿ, ಬೆಂಬಲ ಮತ್ತು ಚಿಕಿತ್ಸೆ
- * ತಾಂತ್ರಿಕ ಬೆಂಬಲದ ಸೇವೆಯ ವಿಕೇಂದ್ರೀಕರಣ
- * ಎಲ್ಲ ಮಟ್ಟದ ಕಾರ್ಯಕ್ರಮಗಳಲ್ಲಿ ಮಾಹಿತಿ ತಂತ್ರದ ಪರಿಣಾಮಕಾರಿ ಒಳಕೆ.

NACP-4ನೇ ಹಂತದ ನಿಯಂತ್ರಣ ಸೇವೆಯ ಗುರಿ ಶೇ.99 ಹೆಚ್‌ಪಿಎ ನೆಗೆಟೀವ್ ಮಾಡುವುದಾಗಿದೆ. ಇದರಲ್ಲಿ ಶೇ.90 ಅತಿ ಹಚ್ಚಿನ ಅಪಾಯಕ್ಕೆ ಒಳಪಡುವ ಗುಂಪನ್ನು ರಕ್ಷಣೆ ಮಾಡುವುದಾಗಿದೆ. ಇದರ ಪ್ರಮುಖ ಕಾರ್ಯವೇನೆಂದರೆ ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ಮತ್ತು ಯುವಕರಲ್ಲಿ ಅರಿವು ಮೂಡಿಸುವುದು.

ಎದ್ದೂ ತಡೆ ಮತ್ತು ನಿಯಂತ್ರಣಾ ನೀತಿ ಹೇಳುವಂತೆ ಇತ್ತೀಚಿನ ಕಣ್ಣಾವಲು ಮಾಹಿತಿಯಂತೆ, ಈ ಸಾಂಕ್ರಾಮಿಕ ನಗರ ಪ್ರದೇಶಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ಮತ್ತು ಅಪಾಯಕಾರಿ ನಡವಳಿಕೆಯ ಒಬ್ಬ ವ್ಯಕ್ತಿಯಿಂದ ಹೆಚ್ಚಿನ ಜನರಿಗೆ ಹರಡುತ್ತಿದೆ. ಲೈಂಗಿಕ ಕಾರ್ಯಕರ್ತರ ಸಂಖ್ಯೆ ಹೆಚ್ಚಿಗೆ ಪ್ರದಾನ ಒಪ್ಪುಕೊಳ್ಳುವ NACP, 4ನೇ ಹಂತದಲ್ಲಿ ಆಧಾರಗಳಿಂದ ಕೂಡಿದ ಮತ್ತು ನಿರ್ದಿಷ್ಟ ಗುಂಪುಗಳನ್ನು ಉದ್ದೇಶಿಸಿ ಕೈಗೊಳ್ಳುವ ಕಾರ್ಯಕ್ರಮಗಳನ್ನು ಹೆಚ್ಚಿಸಲಾಗುವುದು ಎಂದಿದೆ. ಸುಲಭವಾಗಿ ತಲುಪಲಾಗದಂತಹ ಅಂದರೆ ವೇಶಾಗ್ನಿಹವಲ್ಲದ, ಆದರೆ ರಸ್ತೆ ಬದಿಯ ಮತ್ತು ಮನೆಗಳಲ್ಲಿ ನಡೆಯುವಂತಹ ಜಟಿವಟಿಕೆಯ ಕಡೆ, ಅದರಲ್ಲಿ ನಿಯಂತ್ರಣ ಕಾರ್ಯಕ್ರಮಗಳನ್ನು ಹೆಚ್ಚಿಕೊಳ್ಳಲಾಗುವುದು. ಆರೋಗ್ಯ ಕ್ಷೇತ್ರದಲ್ಲಿನ ಕಳಪೆ ಗುಂಪುಟ್ಟದ ಮೂಲ ಸೌಕರ್ಯಗಳಿಂದ, ಮಿತಿಯಿಂದ ಕೂಡಿರುವ ಆರೋಗ್ಯ ಸೇವೆಗಳಿಂದ ಮತ್ತು ಸಾಕಷ್ಟು ಕಣ್ಣಾವಲು ಇಲ್ಲದಿರುವುದರಿಂದ, ಇದಲ್ಲದೆ ಗ್ರಾಮಾಂತರ ಜನರಲ್ಲಿ ಹೆಚೋಪವಿ ತಡೆಗಟ್ಟಿವಿಕೆಯ ಬಗ್ಗೆ ಇರುವ ಜಾಣ ಮತ್ತು ಗ್ರಹಿಕೆಯ ಕೊರತೆಯಿಂದಲೂ ಹೆಚ್ಚಾಗಿದೆ.

ರಾಷ್ಟ್ರೀಯ ಹೆಚೋಪವಿ / ಏಡ್‌ನಿಯಂತ್ರಣ ಕಾರ್ಯಕ್ರಮ:

* ಹೆಚೋಪವಿ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಎಲ್ಲಾ ಸರ್ಕಾರಿ ಆಸ್ತಿಗಳಲ್ಲಿ ನಿರೋಧ ಪೆಟ್ಟಿಗೆಗಳನ್ನು ಇಟ್ಟಿದ್ದು ಸಾರ್ವಜನಿಕರಿಗೆ ಉಚಿತವಾಗಿ ನಿರೋಧ ದೊರೆಯುವ ವ್ಯವಸ್ಥೆ ಮಾಡಲಾಗಿದೆ.

* ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ, ತಾಯಂದಿರ ಸಭೆಗಳಲ್ಲಿ, ಗುಂಪು ಸಭೆಗಳಲ್ಲಿ, ಸ್ತ್ರೀ ಶಕ್ತಿ ಸಂಘಗಳಲ್ಲಿ, ಯುವಕ-ಯುವತಿ ಮಂಡಳಿಗಳಲ್ಲಿ ವಿವಿಧ ಆರೋಗ್ಯ ಶಿಕ್ಷಣ ವಿಧಾನಗಳ ಮೂಲಕ ಹೆಚೋಪವಿ ಸೋಂಕಿನ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ.

* ಸಮುದಾಯ ಆರೋಗ್ಯ ಕೇಂದ್ರ, ಶಾಲ್ಯಕು ಆಸ್ತಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಆಸ್ತಿಗಳಲ್ಲಿರುವ ಐಸಿಟಿಸಿ (ಸಮಗ್ರ ಆಪ್ತ ಸಮಾಲೋಚನೆ ಹಾಗೂ ರಕ್ತ ಪರೀಕ್ಷೆ ಕೇಂದ್ರ) ಕೇಂದ್ರಗಳಲ್ಲಿ ಸ್ಥಯಂ ಪ್ರೇರಿತರಾಗಿ ಬಂದವರಿಗೆ ಹೆಚೋಪವಿ ಸೋಂಕು ರಕ್ತ ಪರೀಕ್ಷೆ ನಡೆಸಲಾಗುತ್ತಿದೆ.

* ಎಲ್ಲಾ ಗಭ್ಯಾಳೆಯರು ಹಾಗೂ ಕ್ಷಯ ರೋಗಿಗಳನ್ನು ಕೇಂದ್ರಗಳಲ್ಲಿ ಕಡ್ಡಾಯವಾಗಿ ಹೆಚೋಪವಿ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

* ಹೆಚೋಪವಿ ಸೋಂಕು ಪರೀಕ್ಷೆಗೆ ಒಳಗಾದ ವ್ಯಕ್ತಿಯ ವಿವರಗಳನ್ನು ಗೊಪ್ಯವಾಗಿ ಇಡಲಾಗುತ್ತಿದೆ.

* ಐಸಿಟಿಸಿ ಕೇಂದ್ರಗಳಲ್ಲಿ ಹೆಚೋಪವಿ ಸೋಂಕಿತ ವ್ಯಕ್ತಿಗಳಾಗಿ ಆಪ್ತ ಸಮಾಲೋಚನೆ ನಡೆಸಿ ಚಿಕಿತ್ಸೆ ಪಡೆಯುವ ಬಗ್ಗೆ.

ಎನೋವ್ಹೋಹೆಚೋವ್ಸ್ ಹಂತ ಮೂರು ತಿಳಿಸುವಂತೆ ಹೆಚೋಪವಿ / ಏಡ್ ಕುರಿತ ತಿಳಿವಳಿಕೆಯ ವ್ಯಾಪ್ತಿ ನಗರ ಪ್ರದೇಶದ ಯುವ ಜನರಿಗೆ, ಗ್ರಾಮೀಣ ಪ್ರದೇಶದ ಯುವ ಜನರಿಗಿಂತ ದುಪ್ಪಟ್ಟ ಇದೆ. ಈ ರೀತಿ ಇರುವ ಸ್ವಲ್ಪ ದಾಖಲೆಗಳ ಆಧಾರದ ಮೇಲೆ ಹಾಗೂ ಹೆಚ್ಚಿನ ಕಾಳಜಿಯಿಂದ ಹೇಳುವುದಾದರೆ, ಹೆಚೋಪವಿ/ಏಡ್ ಜೊತೆಯಲ್ಲಿ ಬದುಕ್ಕಿರುವ ಗ್ರಾಮೀಣ ಪ್ರದೇಶದ ಜನತಯ ಮೇಲಿನ ಸಾಮಾಜಿಕ ಪರಿಣಾಮ, ಸಂದರ್ಭ ಮತ್ತು ಶ್ರೀಯಾ ಶೀಲತೆಯ ಬಗ್ಗೆ ನಮಗಿರುವ ಅರಿವು ಅತ್ಯಲ್ಪ. ಗ್ರಾಮೀಣ ಪ್ರದೇಶದಲ್ಲಿ ಹೆಚೋಪವಿ ಹೆಚ್ಚಿನ ಮಟ್ಟಿಗೆ ಮೌನ ಹಾಗೂ ಗೊಪ್ಯವಾಗಿದೆ.

ಕಾರ್ಯಕ್ರಮದ ಗುರಿ ಸಾಧಿಸಲು, ಗ್ರಾಮೀಣ ಪ್ರದೇಶಕ್ಕೆ ಸೂಕ್ತವಾದಂತಹ ತಡೆಗಟ್ಟಿವಿಕೆ, ಕಾಳಜಿ, ಚಿಕಿತ್ಸೆ ಮತ್ತು ಬೆಂಬಲದ ಕಾರ್ಯಕ್ರಮಗಳನ್ನು ಒಗ್ಗಾಡಿಸಿ ಪ್ರಯೋಜಿಸುವುದು ಅವಶ್ಯಕವಾಗಿದೆ. ಒಂದೆಡೆ ಗ್ರಾಮೀಣ ಪ್ರದೇಶದಲ್ಲಿ ಈ ಸಾಂಕ್ರಾಮಿಕದ ಶ್ರೀಯಾಶೀಲತೆಯನ್ನು ಅರಿಯಲು ಸಂಶೋಧನೆಗಳನ್ನು ಹೆಚ್ಚಿಸಬೇಕಾಗಿದೆ. ಇನ್ನೊಂದೆಡೆ ಗ್ರಾಮೀಣ ಪ್ರದೇಶದ ಅವಶ್ಯಕತೆಗೆ ತಕ್ಷಂತೆ ಹೆಚೋಪವಿಗಾಗಿ ಪರೀಕ್ಷೆ ಮತ್ತು ಚಿಕಿತ್ಸೆ, ಕಾಂಡೋಮೋಗಳ ಮೂರ್ಯಕೆ, ಉತ್ತಮ ಆರೋಗ್ಯ ಕಾರ್ಯಕರ್ತರ ನಿಯೋಜನೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದನ್ನು ಹೆಚ್ಚಿಸಬೇಕಿದೆ.

ಹಾಗಾದಾಗ ಈ ರಾಷ್ಟ್ರವನ್ನು ಶೂನ್ಯ ಹೆಚ್ಚೊಬವಿ ಪ್ರಕರಣ, ಶೂನ್ಯ ಏಡ್ಸ್ ಸಂಭಂಧಿ ಸಾಪ್ತ ಮತ್ತು ಕಳಂಕ ಹಾಗೂ ತಾರತಮ್ಯವಿಲ್ಲದ ಏಡ್ಸ್ ಮುಕ್ತ ರಾಷ್ಟ್ರವನ್ನಾಗಿ ವಿಂಡಿತವಾಗಿ ಮುನ್ನಡೆಸಬಹುದು.

ಮುಂದಿನ ಜೀವನ ರೂಢಿಸಿಕೊಳ್ಳುವ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ.

* ಹೆಚ್ಚೊಬವಿ ಸೋಂಕಿರುವ ವ್ಯಕ್ತಿಯನ್ನು ಸಿಡಿ 4 ಸಂಖ್ಯೆ ಪರೀಕ್ಷೆಗೆ ಒಳಪಡಿಸಿ, ಸಿಡಿ 4 ಸಂಖ್ಯೆ 250ಕ್ಕಿಂತ ಕಡಿಮೆ ಇದ್ದಲ್ಲಿ ಎ.ಆರ್.ಟಿ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

* ಹೆಚ್ಚೊಬವಿ ಸೋಂಕಿತ ಗಭಿರಣಿಯರಿಗಾಗಿ ಯಶಸ್ವಿನಿ ಕಾರ್ಡ್ ನೀಡಲಾಗುತ್ತಿದೆ. ಹಾಗೂ ಯಶಸ್ವಿನಿ ನೆಟ್‌ವರ್ಕ್ ಆಸ್ಟ್ರೇಗಳಲ್ಲಿ ಹರಿಗೆ ಮಾಡಲಾಗುತ್ತಿದೆ.

* ಹೆಚ್ಚೊಬವಿ ಸೋಂಕಿತ ಗಭಿರಣಿಯರಿಗೆ ಹರಿಗೆಗಾಗಿ ಸಾಮಾನ್ಯ ಹರಿಗೆಗೆ ರೂ.3000, ಸಿಜೇರಿಯನ್ ಹರಿಗೆಗೆ ರೂ.8000ಗಳನ್ನು ಯಶಸ್ವಿನಿ ನೆಟ್‌ವರ್ಕ್ ಆಸ್ಟ್ರೇಗಳಿಗೆ ನೀಡಲಾಗುತ್ತಿದೆ.

* ಹೆಚ್ಚೊಬವಿ ಸೋಂಕಿತ ಗಭಿರಣಿಯರಿಗೆ ಸಿವರಾಪಿನ್ ಮಾತ್ರೆಗಳನ್ನು ಹಾಗೂ ಶಿಶುವಿಗೆ ಜನನವಾದ 72 ಗಂಟೆಯೊಳಗೆ ಸಿವರಾಪಿನ್ ದ್ರಾವಣವನ್ನು ನೀಡಲಾಗುತ್ತಿದ್ದು ಗಭಿರಣಿ ತಾಯಿಯಿಂದ ಶಿಶುವಿಗೆ ಹೆಚ್ಚೊಬವಿ ಸೋಂಕು ವರ್ಗವಣೆಯಾಗುವುದನ್ನು ತಡೆಗಟ್ಟಲಾಗುತ್ತದೆ.

ಅಧ್ಯಾಯ - 1

ಪರಿಸರ ಸಂಬಂಧ ಅಂಶಗಳು

ಪ್ರದೀಪ ಹಾಗೂ ಸಂರಕ್ಷಣೆ:

ಅರಣ್ಯ ರಕ್ಷಣೆ ಮತ್ತು ಪರಿಸರದ ಕಾಡುಗಳು ರಾಜ್ಯದ ಪ್ರಮುಖ ನೈಸಿಗಿಕ ಸಂಪನ್ಮೂಲಗಳಾಗಿವೆ. ಕಾಡುಗಳು ಪ್ರವಾಹದ ರಭಸವನ್ನು ತಗ್ಗಿಸಿ ಮಣಿನ ಸವಕಳಿಯಿಂದ ರಕ್ಷಿಸುತ್ತವೆ. ಕಾಡುಗಳು, ಹವಾಮಾನ ಮತ್ತು ಮಳೆಯ ಮೇಲೆ ಪ್ರಭಾವವನ್ನು ಬೀರುತ್ತವೆ. ಇವುಗಳು ಕೃಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ನೀಡುತ್ತದೆ. ಇವುಗಳು ಭೂಕುಸಿತವನ್ನು ತಡೆಗಟ್ಟುತ್ತವೆ. ವನ್ಯಜೀವಿಗಳಿಗೆ ರಕ್ಷಣೆಯನ್ನು ಒದಗಿಸುತ್ತವೆ. ಇಷ್ಟೇಲ್ಲ ಉಪಯೋಗಗಳ ಮೊರತಾಗಿಯೂ ಹೆಚ್ಚಾದ ಕೃಗಾರಿಕೆರಣ, ನಗರೀಕರಣ, ಗಣರಾಜ್ಯಕೆ, ಜಾನುವಾರುಗಳು ಅತಿಯಾದ ಮೇಲಿಸುವಿಕೆ ಮತ್ತು ಕೃಷಿ ಜಟಿಲವಟಿಕೆಗಳ ವಿಸ್ತರಣೆಯಿಂದಾಗಿ ಕಾಡುಗಳ ನಾಶವಾಗುತ್ತಿದೆ. ಅರಣ್ಯ ನಾಶದ ಪರಿಣಾಮವಾಗಿ ಮರುಭೂಮಿಕರಣ ಉಂಟಾಗುತ್ತದೆ. ಪ್ರತಿಕೂಲಕರ ಹವಾಮಾನ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಈ ಕಾರಣದಿಂದ ಅರಣ್ಯ ರಕ್ಷಣೆ ಅತ್ಯವಶ್ಯವಾಗಿದೆ.

ಅರಣ್ಯ ಸುರಕ್ಷಣಾ ಕಾಯ್ದೆ (1986) ದೇಶದ ಕಾಡುಗಳನ್ನು ಸಂರಕ್ಷಿಸುವ ಸಲುವಾಗಿ ಜಾರಿಗೊಂಡಿದೆ. ಕೇಂದ್ರ ಸರ್ಕಾರದ ಮೂರಾನುಮತಿಯಿಲ್ಲದ ಏಸಲು ಅರಣ್ಯಗಳನ್ನು ರದ್ದು ಪಡಿಸುವುದನ್ನು ಮತ್ತು ಅರಣ್ಯೇತರ ಉದ್ದೇಶಗಳಿಗೆ ಅರಣ್ಯ ಭೂಮಿಯ ಬಳಕೆ ಮಾಡುವುದನ್ನು ಈ ಕಾಯ್ದೆಯು ಕಟ್ಟಿನಿಟ್ಟಾಗಿ ನಿರ್ಭರಿಸುತ್ತದೆ ಮತ್ತು ನಿಯಂತ್ರಿಸುತ್ತದೆ.

ಕಾಡುಗಳ ಸಂರಕ್ಷಣೆಗಾಗಿ ಇರುವ ಕ್ರಮಗಳು:

- 1) ಮರಗಳನ್ನು ಅನಾವಶ್ಯಕವಾಗಿ ಕತ್ತಲಿಸುವುದನ್ನು ನಿರ್ಭರಿಸುವುದು.
- 2) ಅರಣ್ಯೇತರಣ (ಸಸಿಗಳನ್ನು ನೆಡುವ ಕಾರ್ಯಕ್ರಮ) ಮರು ಅರಣ್ಯೇತರಣ (ಅರಣ್ಯ ಪ್ರದೇಶವನ್ನು ಕಾಪಾಡುವ ವಿಧಾನ) ಸಮುದಾಯ ಅರಣ್ಯಗಳನ್ನು ಬೆಳೆಸುವುದು.
- 3) ಅರಣ್ಯ ವಿಪತ್ತಿಗಳ ನಿಯಂತ್ರಣ, ಕಾಡುಜ್ಞ ಹರಡದಂತೆ ಕ್ರಮ ಕೈಗೊಳ್ಳುವುದು.
- 4) ಪೀಠೋಪಕರಣಗಳ ತಯಾರಿಕೆಗೆ ಇರುವ ಪಯಾರ್ಥ ಮೂಲಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರತ್ತಿ ಮೂಡಿಸುವುದು.
- 5) ಅರಣ್ಯ ಉತ್ಪನ್ನಗಳ ಮರುಬಳಕೆ ಮಾಡುವುದು.
- 6) ಆಧುನಿಕ ನಿರ್ವಹಣಾ ಅಭ್ಯಾಸಗಳಾದ ಸಾಮಾಜಿಕ ಅರಣ್ಯ, ಕೃಷಿ ಅರಣ್ಯ ಮುಂತಾದವುಗಳನ್ನು ಅಳವಡಿಸಿಕೊಳ್ಳುವುದು.
- 7) ಅರಣ್ಯಗಳನ್ನು ಬೆಳೆಸುವ, ಉಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಪ್ರಜ್ಞ ಮೂಡಿಸುವುದು.
- 8) ಅಪ್ಪಿಕೋ, ಚಿಮ್ಮೋ, ದಂತ ಅರಣ್ಯ ಸಂರಕ್ಷಣಾ ಚೆಳುವಳಿಯಲ್ಲಿ ಜನರು ಭಾಗವಹಿಸುವಂತೆ ಮೋತ್ತಾಗಿಸುವುದು.
- 9) ಭಾರತೀಯ ಅರಣ್ಯ ಕಾಯ್ದೆ 1927 ಕಾಡಿನ ಉತ್ಪನ್ನ / ಕಾಡಿನ ಮೇಲೆ ವಿಧಿಸಲಾಗುವ ತೆರಿಗೆಯಿಂದ ಜನರು ಅನಗತ್ಯವಾಗಿ ಅರಣ್ಯನಾಶ ಮಾಡುವುದನ್ನು ನಿಲ್ಲಿಸಿದ್ದಾರೆ.
- 10) ಸರ್ಕಾರವು ಹೆಚ್ಚು ಮರಗಳನ್ನು ಬೆಳೆಸಲು ಹಲವು ಯೋಜನೆಗಳನ್ನು ಹಿನ್ನೆಸ್ತಾಪಿಸಿದೆ. ಹೆಚ್ಚು ಮರಗಳನ್ನು ಬೆಳೆಸುವ ಸಲುವಾಗಿ ವನಮಹೋತ್ಸವವನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ.

- 11) ಅರಣ್ಯ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳು ಹೆಚ್ಚು ಮೇಯದಂತೆ ತಡೆಯಬೇಕು.
- 12) ಕ್ರಿಮಿಕೆಟಗಳು ಹಾಗೂ ರೋಗಗಳಿಂದ ಬೆಲೆ ಬಾಳುವ ಅರಣ್ಯ ಪ್ರದೇಶಗಳನ್ನು ರಕ್ಷಿಸುವುದು.

ಪರಿಸರ ಸಂರಕ್ಷಣೆ ಮತ್ತು ಜನರ ಅಗತ್ಯಗಳ ಮೂರ್ಕೆಕೆ. ಇವು ಇಂದಿನ ಅರಣ್ಯ ಸಂರಕ್ಷಣೆಯ ಮುಖ್ಯ ಗುರಿಗಳು. ಅರಣ್ಯಗಳ ಮೇಲಿನ ಒತ್ತಡಗಳನ್ನು ಇಳಿಸಲು ಅರಣ್ಯ ಪ್ರದೇಶಗಳ ಹೊರಗೆ ಹೊಲಗಡ್ಡೆಗಳ ಬದು, ನಾಲೀಗಳ ಅಂಚು, ಕೆರೆ, ಬಯಲು, ಅವನತಿಗೀಡಾದ ಪ್ರದೇಶ, ಅರೆ ಬಂಜರು ಭೂಮಿ ಮುಂತಾದೆಗಳಲ್ಲಿ ಮರಗಿಡಗಳನ್ನು ಬೆಳೆಸುವ ಯೋಜನೆಗಳು ಕಾರ್ಯಗತವಾಗಿ ವಿವಿಧ ಹಂತಗಳಲ್ಲಿವೆ.

ಜಂಟಿ ಅರಣ್ಯ ಯೋಜನೆ ಅರಣ್ಯ ಸಂರಕ್ಷಣೆಯ ಪ್ರಯತ್ನದ ಫಲವಾಗಿ 1990–2005ರ ನಡುವೆ ನಮ್ಮ ದೇಶದ ಒಟ್ಟಾರೆ ಅರಣ್ಯಭಾಗದಿತ ಪ್ರದೇಶದ ವಿಸ್ತೀರ್ಣ ಶೇ.5.9ರಷ್ಟು ಹೆಚ್ಚು. ಒಟ್ಟಾರೆ ಅರಣ್ಯ ಪ್ರದೇಶದ ವಿಸ್ತೀರ್ಣ ದೇಶದ ಒಟ್ಟು ಭೂಭಾಗದ ಶೇ.22.8ರಷ್ಟಾಗಿದೆ.

ಪರಿಸರವಾದ:

ಪರಿಸರವಾದ ಎನ್ನುವುದು ಪರಿಸರದ ರಕ್ಷಣೆ ಮತ್ತು ಅದರ ಆರೋಗ್ಯದ ಅಭಿವೃದ್ಧಿಗೆ ಇರುವ ವಿಶಾಲವಾದ ತತ್ವ ವಿಚಾರಧಾರೆ ಮತ್ತು ಸಾಮಾಜಿಕ ಚಳುವಳಿಗಳಾಗಿವೆ.

“ಎಲ್ಲರ ಅಗತ್ಯಗಳನ್ನು ಮೂರ್ಕೆಸಬಲ್ಲಷ್ಟು ಸಂಪತ್ತು ನಮ್ಮ ಭೂಮಿಯಲ್ಲಿದೆ. ಆದರೆ ಎಲ್ಲರ ದುರಾಸೆಗಳನ್ನು ಅಲ್ಲ” ಎಂಬುದು ಮಹಾತ್ಮಾಗಾಂಧಿಯವರ ನುಡಿ. ನಮ್ಮ ಪರಿಸ್ಥಿತಿಗೆ ಈ ಮಾತು ಅನ್ವಯವಾಗಿದೆ. ನಮ್ಮ ಸುತ್ತಮುತ್ತ ನಾವು ನೋಡುತ್ತಿರುವ ಮಾಲಿನ್ಯ, ಮಣಿನ ಸವಕಳಿ, ಕ್ಷೀಣಿಸುತ್ತಿರುವ ನಿಸರ್ಗ ಸಂಪನ್ಮೂಲಗಳು ಕಣ್ಣರೆಯಾಗುತ್ತಿರುವ ಅರಣ್ಯ ವಸ್ತು ಜೀವಿಗಳು, ಆರೋಗ್ಯದ ತೊಂದರೆಗಳು ಈ ಎಲ್ಲ ಸಮಸ್ಯೆಗಳು ಈ ದುರಾಸೆಯ ಫಲವೇ ಆಗಿವೆ.

ಕೊನೆಯಿಲ್ಲದ ಬೇಡಿಕೆಗಳ ಮೂರ್ಕೆಯ ಭರದಲ್ಲಿ ಎಲ್ಲ ಪರಿಸರ ವ್ಯವಸ್ಥೆಗಳು ವಿನಾಶದ ದಾರಿ ಹಿಡಿದಿವೆ. ಈ ನಾಶಕ್ಕೆ ಪ್ರಯತ್ನ ಮೂರಕ ಕಡಿವಾಣ ಹಾಕಿ ನಮ್ಮಲ್ಲ ಸಂಪನ್ಮೂಲಗಳನ್ನು ಜಾಣತನದಿಂದ ನಿರ್ವಹಿಸುವ ಪಾಠ ಕಲಿಯಬೇಕು.

ಈ ನಿಟ್ಟನಲ್ಲಿರುವ ಪ್ರಯತ್ನಗಳಾದ ಉತ್ತರ ಪ್ರದೇಶದ ಹಿಮಾಲಯದ ಅಲಕನಂದಾ ನದಿಯ ತಟದಲ್ಲಿ ಚಿಮ್ಮೋ ಚಳುವಳಿ, ಕನಾರಟಕದ ಅಪ್ಪಿಕೊ ಚಳುವಳಿ, ನರ್ಮದಾ ಬಚಾವೋ ಆಂದೋಲನ ಮುಂತಾದವುಗಳು ಪರಿಸರವಾದದ ಅವಿಭಾಜ್ಯ ಅಂಗಗಳಾಗಿವೆ. ಆ ಮೂಲಕ ಪರಿಸರವನ್ನು ರಕ್ಷಿಸಿ ನಿರ್ವಹಿಸುತ್ತಿವೆ.

ಪರಿಸರ ವ್ಯವಸ್ಥೆಗಳ ಗುಣಮಟ್ಟವನ್ನು ಕಾಪಾಡಿಕೊಂಡು ಅದರಲ್ಲಿನ ಸಂಪನ್ಮೂಲಗಳಿಂದ ನಿರಂತರವಾಗಿ ಪ್ರಯೋಜನ ದೊರೆಯುವಂತೆ ಮಾಡುವ ವೈಜ್ಞಾನಿಕ ನಿರ್ವಹಣೆಯೇ ಸಂರಕ್ಷಣೆ. ಪರಿಸರವಾದವು ಕಾನೂನಾತ್ಮಕವಾಗಿ ಪರಿಸರದ ರಕ್ಷಣೆ, ಮರುಸಾಪನೆ, ಅಭಿವೃದ್ಧಿ ಆಗಿದೆ ಮತ್ತು ಇನ್ನೊಂದು ವಸ್ತುಜೀವಿ ಸಂರಕ್ಷಣೆ, ಸಸ್ಯ ಸಂರಕ್ಷಣೆ ಮಾಲಿನ್ಯ ನಿಯಂತ್ರಣದ ಚಳುವಳಿಗಳೆಂದು ಅಧ್ಯೇಯಸಬಮುದು. ಈ ಕಾರಣಕ್ಕಾಗಿ ಭೂ ಸೈತಿಕತೆ, ಪರಿಸರ ಸೈತಿಕತೆ, ಜ್ಯೋತಿಕ ವೈವಿಧ್ಯತೆ, ಪರಿಸರ ಶಾಸ್ತ್ರ ಮುಟ್ಟಿಕೊಂಡವು. ಪರಿಸರವಾದವು ಮಾನವ ಮತ್ತು ಪರಿಸರದ ನಡುವೆ ಸಮರ್ಪೋಲನಕ್ಕಾಗಿ ಇರುವ ಒಂದು ಪ್ರಯತ್ನವಾಗಿದೆ. ಪರಿಸರವಾದ ಮತ್ತು ಅಧಕೆ ಸಂಬಂಧಿಸಿದ ವಿಷಯಗಳನ್ನು ಹಸಿರು ಬಣ್ಣಿಸಿದ ಸೂಚಿಸುತ್ತಾರೆ. ಪರಿಸರವಾದ ಎಂದರೆ ಪರಿಸರದ ಬಗ್ಗೆ ಪ್ರಜ್ಞ ಮೂಡಿಸುವ ಜನರಲ್ಲಿ ಹೊರಾಡುವ ಚಳುವಳಿ ಕೈಗೊಳ್ಳುವ, ನಿರ್ವಹಿಸುವ ಚಳುವಳಿಗಳನ್ನು ಮುನ್ನಡಿಸುವ ವ್ಯಕ್ತಿ ಪರಿಸರ ಸೈನಿಕ ಸಂಪನ್ಮೂಲಗಳನ್ನು ಕಾಪಾಡಲು ಮಟ್ಟಿದ ಒಂದು ದ್ವಿನಿ.

ವನ್ಯಜೀವಿ ರಕ್ಷಣೆ:

ಕಾಡಿನಲ್ಲಿ ವಾಸ ನೇಲೆ ಇರುವ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳನ್ನು ವನ್ಯಜೀವಿಗಳು ಎಂದು ಕರೆಯಲಾಗುತ್ತದೆ. ಅವು ನಮ್ಮ ಅರಣ್ಯಗಳಲ್ಲಿ, ಸಮುದ್ರಗಳಲ್ಲಿ ಹಾಗೂ ಸಾಗರಗಳಲ್ಲಿ ವಾಸಿಸುವ ವೈವಿಧ್ಯಮಯ ಜೀವಿ ಪ್ರಭೇದಗಳನ್ನು ಪ್ರತಿನಿಧಿಸುತ್ತವೆ. ಬೇಟೆಯಾಡುವುದು, ಸಾಯಿಸಿ ಸಾಗಿಸುವುದು ಹಾಗೂ ಸೆರೆ ಹಿಡಿಯುವುದು ಮುಂತಾದ ಮಾನವನ ಚಟುವಟಿಕೆಗಳಿಂದಾಗಿ ಕಾಡು ಜೀವಿಗಳು ತೀವ್ರವಾಗಿ ಭಾಧಿಸಲ್ಪಟ್ಟಿರುತ್ತಾರೆ ಅನೇಕ ಅಷ್ಟೂ ಪ್ರಭೇದಗಳು ನಶಿಸಿಹೋಗಿವೆ. ಅನೇಕ ಪ್ರಭೇದಗಳು ಸದ್ಯದಲ್ಲೇ ಅಧ್ಯಯನಾಗುವ ಭೀತಿಯ ಗಂಡಾಂತರವನ್ನು ಎದುರಿಸುತ್ತಿವೆ. ವನ್ಯ ಜೀವಿ ಸಂರಕ್ಷಣೆಯ ಎರಡು ಪ್ರಕಾರಗಳು ಈ ಕೆಳಗಿನಂತಿವೆ.

1) ಸ್ಥಾನೀಯ ಸಂರಕ್ಷಣೆ (In-Situ conservation):

ಸಸ್ಯ ಮತ್ತು ಪ್ರಾಣಿಗಳನ್ನು ಅವುಗಳ ಸ್ಥಾಭಾವಿಕ ಆವಾಸಗಳಲ್ಲಿ ಅಥವಾ ರಕ್ಷಿತ ಪ್ರದೇಶಗಳಲ್ಲಿ ಸಂರಕ್ಷಿಸುವುದನ್ನು ಇದು ಒಳಗೊಂಡಿದೆ. ಉದಾಹರಣೆಗೆ, ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ, ಮೀಸಲು ಅರಣ್ಯ, ರಕ್ಷಿತ ಅರಣ್ಯ ಪ್ರದೇಶ.

2) ಅನ್ಯನೇತೆ ಜೀವಿ ಸಂರಕ್ಷಣೆ (Ex-Situ conservation):

ಸಸ್ಯಗಳು ಮತ್ತು ಪ್ರಾಣಿಗಳನ್ನು ಅವುಗಳ ಸ್ಥಾಭಾವಿಕ ಆವಾಸಗಳ ಹೊರಗೆ ಸಂರಕ್ಷಿಸುವುದನ್ನು ಇದು ಒಳಗೊಂಡಿದೆ. ಉದಾಹರಣೆಗೆ, ಸಸ್ಯೋದ್ಯಾನ, ಮೃಗಾಲಯ, ಜೀನ್ ಬ್ಯಾಂಕ್, ಬೀಜ ಬ್ಯಾಂಕ್, ಪರಾಗ ರೇಣು ಬ್ಯಾಂಕ್.

ವನ್ಯ ಜೀವಿಗಳನ್ನು ನಾವು ರಕ್ಷಿಸಬೇಕು. ಏಕೆಂದರೆ-

- * ಜೀವಿಗಳ ಉಳಿವಿಗಾಗಿ ಪರಿಸರದ ಸಮರ್ಪೋಲನ ಕಾಯ್ದುಕೊಳ್ಳಲು
- * ವಿವಿಧ ರೀತಿಯ ತಳಿಗಳನ್ನು ರಕ್ಷಿಸಲು
- * ಆರ್ಥಿಕವಾಗಿ ಪ್ರಮುಖವಾದ ಗಿಡಗಳು ಹಾಗೂ ಪ್ರಾಣಿಗಳನ್ನು ರಕ್ಷಿಸಲು
- * ಅಳಿವನಂಚಿನಲ್ಲಿರುವ ತಳಿಗಳನ್ನು ಸಂರಕ್ಷಿಸಲು
- * ಅರಣ್ಯಗಳನ್ನು ಬೆಳೆಸಲು

ವನ್ಯ ಜೀವಿಗಳನ್ನು ಈ ಕೆಳಗಿನಂತೆ ರಕ್ಷಿಸಬಹುದು-

ಯಾವ ಒಂದು ಜೀವಿ ಕಣ್ಣರೆಯಾದರೂ ಆ ಮಟ್ಟಿಗೆ ಸರಪಳಿಯ ಕೊಂಡಿ ಕಳಚಿ ಇಡೀ ಸರಪಳಿಯೇ ದುರುಪಿತವಾಗುತ್ತದೆ. ಕಳ್ಳಬೆಟೆ ನೇಲೆಯ ನಾಶ ಮುಂತಾದ ಕಾರಣಗಳಿಂದಾಗಿ ಕಳೆದ 2000 ವರ್ಷಗಳಲ್ಲಿ 245ಕ್ಕೂ ಹೆಚ್ಚು ಪ್ರಾಣಿ ಪ್ರಭೇದಗಳು ಈ ಪ್ರಪಂಚದಿಂದ ಕಣ್ಣರೆಯಾಗಿವೆ. ವನ್ಯ ಜೀವಿ ಸಂರಕ್ಷಣೆಗೆ ನಾವು ದೇಶದ ಒಟ್ಟು ಭೂ ಭಾಗದ ಶೇ.3ರಷ್ಟು ಮಾತ್ರ ಮೀಸಲಿಟ್ಟಿದ್ದೇವೆ. ವನ್ಯಜೀವಿಗಳ ರಕ್ಷಣೆಗೆ ಈ ಕೆಳಗಿನ ಕ್ರಮಗಳನ್ನು ಕ್ಯಾಗೊಳ್ಳಬಹುದಾಗಿದೆ.

* ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವ ಮೂಲಕ ವನ್ಯ ಪ್ರಾಣಿಗಳನ್ನು ಹೊಲ್ಲುವುದು ಮತ್ತು ವನ್ಯ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿರ್ಬಂಧಿಸುವುದರಿಂದ.

* ವನ್ಯ ಜೀವಿಗಳ ಸಂರಕ್ಷಣೆಯ ಅವಶ್ಯಕತೆ ಮತ್ತು ವಿಧಾನಗಳ ಬಗ್ಗೆ ಜನರಿಗೆ ಶಿಕ್ಷಣವನ್ನು ನೀಡಲುವುದರಿಂದ.

* ಕ್ರೀಡೆಗಾಗಿ ಮತ್ತು ಹಣಕಾಸುಗಾಗಿ ವನ್ಯ ಪ್ರಾಣಿಗಳ ಹತ್ತೆಯನ್ನು ತಡೆಗಟ್ಟಲು ಕಾನೂನಿನ ಅಡಿಯಲ್ಲಿ ಕಾಯಿದೆಗಳನ್ನು ಮತ್ತು ನಿಯಂತ್ರಣಗಳನ್ನು ಹೇರುವುದರಿಂದ.

- * ಅಳಿವಿನಂಚಿನಲ್ಲಿರುವ ಜೀವಿಗಳನ್ನು ನಾವು ಸಂರಕ್ಷಿಸಬಹುದು.
- * ಮೀಸಲು ಜೀವಗೋಳ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣೆಗಳನ್ನು ಸಾಫ್ಟ್‌ಪಿಸುವುದರಿಂದ.
- * ಅರಣ್ಯೀಕರಣ, ಮರು ಅರಣ್ಯೀಕರಣ, ಸಾಮಾಜಿಕ ಅರಣ್ಯ, ಸಮುದಾಯ ಅರಣ್ಯಗಳನ್ನು ಸಾಫ್ಟ್‌ಪಿಸುವುದರಿಂದ.
- * ಅಳಿವಿನ ಅಂಚಿನಲ್ಲಿರುವ ಜೀವಿಗಳ ಸಂರಕ್ಷಣೆಗಾಗಿ ವಶೇಷ ಯೋಜನೆಗಳನ್ನು ಹಮ್ಮಿಕೊಳ್ಳುವುದರಿಂದ.
- * ವನ್ಯ ಜೀವಿಗಳ ಸ್ವಾಭಾವಿಕ ಆವಾಸ ಸ್ಥಾನಗಳ ಸುಧಾರಣೆ ಮಾಡುವುದರಿಂದ.

ಸರ್ಕಾರವು ವನ್ಯಜೀವಿ ರಕ್ಷಣೆಗೆ ಕೃಗೊಂಡ ಕ್ರಮಗಳು ಈ ಕೆಳಗಿನಂತಿವೆ-

* “ಪ್ರಾಜೆಕ್ಟ್ ಟೈಗರ್”: ಸರ್ಕಾರವು ಏಪ್ರಿಲ್ 1, 1973ರಂದು ಮೊದಲ ಬಾರಿಗೆ ಆರಂಭಿಸಿದ “ಪ್ರಾಜೆಕ್ಟ್ ಟೈಗರ್” ಆಧುನಿಕ ಇತಿಹಾಸದಲ್ಲಿ ಅತಿ ಯಶಸ್ವಿ ಸಂರಕ್ಷಣಾ ಪ್ರಯತ್ನಗಳಲ್ಲಿ ಒಂದಾಗಿದೆ. ಭಾರತದಲ್ಲಿ ಕಂಡು ಬರುವ ವಿವಿಧ ಜ್ಯೋತಿಕ ಭೌಗೋಳಿಕ ಪ್ರದೇಶಗಳಂತೆ ಇರುವ “ಹುಲಿ ಮೀಸಲು” ಪ್ರದೇಶಗಳನ್ನು ವಶೇಷವಾಗಿ ರಚಿಸಿ ಈ ಪ್ರದೇಶಗಳಲ್ಲಿ ಹುಲಿಗಳನ್ನು ಸಂರಕ್ಷಿಸುವುದು ಈ ಯೋಜನೆಯ ಗುರಿಯಾಗಿತ್ತು. ಕಾರ್ಯ ಸಾಧ್ಯವಾಗುವಂತಹ ಹುಲಿಗಳ ಸಂತತಿಯನ್ನು ಅವುಗಳ ಸ್ವಾಭಾವಿಕ ಪರಿಸರದಲ್ಲಿ ಉಳಿಸುವ ಪ್ರಯತ್ನ ಇದಾಗಿದೆ. ಇಂದು ಭಾರತದ 37,761 ಕ್ರಿ. ಪ್ರದೇಶದಲ್ಲಿ ಇಂತಹ 48 ಪ್ರಾಜೆಕ್ಟ್ ಟೈಗರ್ ವನ್ಯಜೀವಿ ಧಾಮಗಳು ಇವೆ.

ವನ್ಯಜೀವಿ ಸಂರಕ್ಷಣೆಗೆ ನಮ್ಮ ದೇಶದಲ್ಲಿ ಅನೇಕ ಕಾನೂನುಗಳಿವೆ. 1972ರ ವನ್ಯಜೀವಿ ಸಂರಕ್ಷಣಾ ಅಧಿನಿಯಮ ಇದರಲ್ಲಿ ಮುಖ್ಯವಾದುದು. ಹುಲಿ ಸಂರಕ್ಷಣಾ ಯೋಜನೆ, ಆನೆಗಳ ಸಂರಕ್ಷಣಾ ಯೋಜನೆಯಂತಹ ಅತ್ಯಂತ ಮಹತ್ವದ ಯೋಜನೆಗಳು ಕಾರ್ಯಗತವಾಗಿವೆ. ವಶ್ವ ವನ್ಯಜೀವಿ ನಿರ್ದಿ (WWF), ಪ್ರಾಜೆಕ್ಟ್ ಟೈಗರ್ ಮುಂತಾದವು ಸಾರ್ವಜನಿಕರ ತಿಳಿವಿನ ಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿವೆ. ಸುತ್ತಿಂ ಕೋಟಿನ ಆದೇಶದಂತೆ ಮಾಧ್ಯಮಗಳು ಈ ಪ್ರಯತ್ನದಲ್ಲಿ ನಿರತವಾಗಿವೆ. “International Union for Conservation of Nature and Natural Resources” ಪ್ರಕೃತಿ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗಾಗಿ ದೇಶಗಳೊಂದಿಗೆ ಕ್ರೈಟೋಡಿಸಿ ದುಡಿಯತ್ತಿವೆ. ಅಪಾಯಿದ ಅಂಚಿನಲ್ಲಿರುವ ಪ್ರಾಣಿ ಮತ್ತು ಸಸ್ಯಗಳ (600) ಅಂತರಾಷ್ಟ್ರೀಯ ವ್ಯಾಪಾರ ನಿಷೇಧಕ್ಕೆ 110 ದೇಶಗಳು ಸಹಿ ಹಾಕಿದೆ. ಈ ಎಲ್ಲ ಕಾರ್ಯಕ್ರಮಗಳೂ ಪ್ರಾಂತೀಯಕಾಗಿ ಅನುಷ್ಠಾನಗೊಂಡಲ್ಲಿ ಮಾತ್ರ ವನ್ಯ ಪ್ರಾಣಿ, ವನ್ಯ ಸಸ್ಯಗಳು ಭವಿಷ್ಯದಲ್ಲಿ ಅಪಾಯ ಮುಕ್ತವಾಗಬಹುದು.

1995ರಿಂದ ಪ್ರತಿ ವರ್ಷ ಅಕ್ಷೋಬರ್ ತಿಂಗಳ ಮೊದಲನೇ ವಾರವನ್ನು (2ರಿಂದ 8) ವನ್ಯಜೀವಿಗಳ ಸಪ್ತಾಹವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ. ವನ್ಯಜೀವಿಗಳ ಮಹತ್ವ ಅವುಗಳ ಸಂರಕ್ಷಣೆ ಮತ್ತು ನಿರವಹಣೆಯ ಅಗತ್ಯವಿದೆ ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಗುರಿಯಾಗಿದೆ.

ವನ್ಯಜೀವಿಗಳ ರಕ್ಷಣೆಯು ಕೇವಲ ಕಾನೂನು ಮತ್ತು ಸರ್ಕಾರದಿಂದ ಸಾಧ್ಯವಿಲ್ಲ. ಈ ಎಲ್ಲಾ ಕಾನೂನುಗಳು ಮತ್ತು ಪ್ರಯತ್ನಗಳ ಹೇಳಣಾಗಿಯೂ ವನ್ಯಜೀವಿಗಳ ನಾಶ ಮತ್ತು ಅವುಗಳ ಅಕ್ರಮ ವ್ಯಾಪಾರ ಮುಂದುವರೆಯುತ್ತಿದೆ. ಸಾರ್ವಜನಿಕರ ಸಕ್ರಿಯ ಸಹಕಾರವು ವನ್ಯಜೀವಿಗಳ ರಕ್ಷಣೆಗೆ ಅತ್ಯಂತ ಅಗತ್ಯವಾಗಿ ಬೇಕಾಗಿದೆ. ನಾವು ಸನ್ನಿಹಿತದ ಮಹತ್ವವನ್ನು ಅರ್ಥ ಮಾಡಿಕೊಂಡು ವನ್ಯಜೀವಿಗಳ ರಕ್ಷಣೆ ಪರವಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ ಇದಾಗಿದೆ. ಇದನ್ನು ನಮ್ಮ ಜಾಗ್ರತ್ತಿಯ ಮೂಲಕ ಮತ್ತು ಇನ್ನಷ್ಟು ಕರಿಣ ಕಾನೂನುಗಳನ್ನು ಸರ್ಕಾರವು ಜಾರಿಗೆ ತರುವುದರ ಮೂಲಕ ಸಾಧಿಸಬಹುದು. ನಾವು ನಗರೀಕರಣ ಮತ್ತು ಆಧುನಿಕರಣವನ್ನು ಸಾಧಿಸುವ ಭರಾಟಿಯಲ್ಲಿ ನಮ್ಮ ಸಂಪತ್ತಗಳನ್ನು ಕಳೆದುಕೊಳ್ಳಬಾರದು.

ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು:

ಪ್ರಾಚೀಕ್ರಿಯೆಗಳು:

ಶ್ರೀಮತಿ ಇಂದಿರಾಗಾಂಡಿ 1973 ಏಪ್ರಿಲ್ 1ರಂದು ಸಂಸತ್ತಿನಲ್ಲಿ ತಂದ 1972ರ ವನ್ಯಜೀವಿ ಸಂರಕ್ಷಣೆ ಕಾನೂನಿನ ಆಧಾರದ ಮೇಲೆ “ಹುಲಿ ಸಂರಕ್ಷಣೆ” ಯೋಜನೆಯನ್ನು ಜಾರಿಗೆ ತರಲಾಯಿತು.

- 1) IBWL-Indian Board of Wild Life
- 2) BNHS-Bombay Natural History Society
- 3) WPSI-Wild Life Preservation Society of India
- 4) WWF-World Wild Life Fund
- 5) SBWL-State Board for Wild Life
- 6) NWAP-National Wild Life Action Plan
- 7) IUCN-International Union for Conservation of Nature and Natural Resources
- 8) WCU-World Conservaiton Union
- 9) CITES-Conservation of International Trade in Endangered Species

Project Tiger:

ಶ್ರೀಮತಿ ಇಂದಿರಾಗಾಂಡಿ 1973 ಏಪ್ರಿಲ್ 1ರಂದು ಸಂಸತ್ತಿನಲ್ಲಿ ತಂದ 1972ರ ವನ್ಯಜೀವಿ ಸಂರಕ್ಷಣೆ ಕಾನೂನಿನ ಆಧಾರದ ಮೇಲೆ “ಹುಲಿ ಸಂರಕ್ಷಣೆ” ಯೋಜನೆಯನ್ನು ಜಾರಿಗೆ ತರಲಾಯಿತು.

ಪ್ರಾಚೀಕ್ರಿಯೆಗಳು ಯೋಜನೆಯ ಮುಖ್ಯ ಕಾರಣಗಳಿಂದರೆ-

- 1) ಭಾರತೀಯ ವೈಜ್ಞಾನಿಕ, ಆರ್ಥಿಕ, ಸಾಂಸ್ಕೃತಿಕ, ಪರಿಸರ (ಶಾಸ್ತ್ರ ಮಾಲಿನ್ಯ)ಗಳಿಗೆ ಅನುಸಾರವಾಗಿ ಹುಲಿಗಳ ಸಂಖ್ಯೆಯನ್ನು ಕಾಪಾಡುವುದು.
- 2) ಜ್ಯೋತಿಕ ಪರಿಸರದ ಪ್ರಮುಖತೆಗೆ ಅನುಗುಣವಾಗಿ ರಾಷ್ಟ್ರೀಯ ಹೆರಿಟೇಜ್ ದೃಷ್ಟಿಯಿಂದ ಶೀಕ್ಷಣಕ್ಕಾಗಿ, ಜನರ ಮನೋರಂಜನಾ ದೃಷ್ಟಿಯಿಂದ ಈ ಯೋಜನೆಯನ್ನು ಸಾಫ್ಟ್‌ಸಲಾಯಿತು.

ಈ ಕಾರ್ಯಕ್ರಮ ಮೊದಲು 9 ಹುಲಿ ಸಂರಕ್ಷಣೆ ಕೇಂದ್ರಗಳನ್ನು ಈಗ 47 (ಸೆಪ್ಟೆಂಬರ್ 2014ರ ವರದಿ) ಹುಲಿ ಸಂರಕ್ಷಣೆ ಕೇಂದ್ರಗಳನ್ನು ಸಾಫ್ಟ್‌ಸಲಾಯಿತು. ಇದು 18 ರಾಜ್ಯಗಳಲ್ಲಿ ಒಟ್ಟು 38,761 ಜ.ಕೆ.ಮೀ. ವಿಸ್ತಾರ ಪ್ರದೇಶದಲ್ಲಿ ಹರಡಿದೆ. (ಇದು ದೇಶದ ಒಟ್ಟು ಭೌಗೋಳಿಕ ಪ್ರದೇಶದ ಶೇ.2.08). ಇತ್ತೀಚೆಗೆ ರಾಜಾಜಿ ರಾಷ್ಟ್ರೀಯ ಉದ್ಯಾನವನ ಉತ್ತರಶಾಂಕಾದವನ್ನು 48ನೇ ಹುಲಿ ಸಂರಕ್ಷಣಾ ಕೇಂದ್ರವನ್ನಾಗಿ ಘೋಷಿಸಲಾಗಿದೆ.

List of Core and Buffer areas in Karnataka under wild life (protection) Act 1972 as amended in 2006

ಅರಣ್ಯ	ಒಟ್ಟು ವ್ಯಾಪ್ತಿ	ಬಫರ್	ಕೋರ್
ಬಂಡಿಪುರ	1456	584	872
ಭದ್ರಾ	1064	571	492
ಧಾಂಡೇಲೆ ಅಂಶಿ	1097	282	814
ನಾಗರಹೊಳೆ	1205	562	643
ಬಿಳಿಗಿರಿ ರಂಗನಾಥ	574	215	359

ಹೀಗೆ ಸಂರಕ್ಷಣೆಗಾಗಿ ಸರ್ಕಾರವು ವಿಶೇಷ ಕಾರ್ಯವಹಡಿ (Task Force)ಯನ್ನು ಭಾರತೀಯ ವನ್ಯಜೀವಿ ಕೋಡ್‌ನ ಕೆಳಗೆ ನಿಯೋಜಿಸಿದೆ.

ಟೈಗರ್ ಟಾಸ್ಕ್ ಮೋಷ್ನೆನ ಕಾರ್ಯಗಳು:

- 1) ಹುಲಿಗಳ ಸಂಖ್ಯೆಯ ಹೆಚ್ಚಳಕ್ಕೆ ಮತ್ತು ಸಂರಕ್ಷಣೆಗೆ ಪರಿಹಾರ ಮತ್ತು ಸಲಹೆಗಳನ್ನು ಸೂಚಿಸಬೇಕು.
- 2) ಸ್ಥಳೀಯ ಜನರಿಗೆ ಹುಲಿಯ ಸಂರಕ್ಷಣೆ ಬಗ್ಗೆ ಆಸಕ್ತಿ ತೋರಿಸುವಂತೆ ಮಾಡಿ ಅವರ ಭಾಗವಹಿಸುವಿಕೆ ಸರ್ಕಾರದಿಂದ ಪ್ರೋತ್ಸಾಹಿಸಿದ ನೀಡುವಿಕೆ.
- 3) ಈ ಪ್ರೋತ್ಸಾಹ ಧನಕ್ಕೆ ಮೌಲ್ಯ ಮಾಪನಗಳ ಸೂಚಿಸುವುದು.
- 4) ಹುಲಿಗಳ ಸಂಖ್ಯೆಗಳ ಎಣಿಕೆ ಹಾಗೂ ವಿಧಾನಗಳನ್ನು ಉತ್ತಮಗೊಳಿಸುವಿಕೆಗಾಗಿ ಸಲಹೆ.
- 5) ವನ್ಯ ಜೀವಿಗಳ ಉದ್ಯಾನವನಗಳಲ್ಲಿ ಇರುವ ಜೀವಿಗಳ ಲೆಕ್ಕ ಸಂಖ್ಯೆಯ ಪಾರದರ್ಶಕತೆ ಹಾಗೂ ಹುಲಿ ಸಂರಕ್ಷಣೆ ಕೇಂದ್ರಗಳಲ್ಲಿ ಅಸ್ತಿತ್ವದಲ್ಲಿರುವ ಹುಲಿಗಳ ಸಂಖ್ಯೆಗಳನ್ನು ಬರೆಯಬೇಕು.
- 6) ಹೊಸ ವನ್ಯಜೀವಿ ಸಂರಕ್ಷಣೆ ಯೋಜನೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಮಾಡಬೇಕು.

ರಾಷ್ಟ್ರೀಯ ಉದ್ಯಾನವನಗಳು ಹಾಗೂ ಪಕ್ಷಿಧಾಮಗಳು:

ಭಾರತದಲ್ಲಿಯ ಪ್ರಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಪಕ್ಷಿಧಾಮಗಳು ಈ ಕೆಳಗಿನಂತಿವೆ—

* ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ 1936ರಲ್ಲಿ ಸಾಫಿಸಲಾಯಿತು (Haily Nat Park). ಈಗ ಇದು ಜೆಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಉತ್ತರವಿಂದ ಎಂದು ಮರುನಾಮಕರಣಗೊಂಡಿದೆ.

* 1970ರಲ್ಲಿ ಇದ್ದ 5 ರಾಷ್ಟ್ರೀಯ ಉದ್ಯಾನವನಗಳು, 1972ರ ಅರಣ್ಯ ಸಂರಕ್ಷಣಾ ನೀತಿಯ ಗುರಿಯಂತೆ ರಾಷ್ಟ್ರದ ಜೀವಿ ಪ್ರಭೇದಗಳ ಸಂರಕ್ಷಣೆಯ ದೃಷ್ಟಿಯಿಂದ 2012 ಏಪ್ರಿಲ್ ವೇಳೆಗೆ ಒಟ್ಟು 112 ರಾಷ್ಟ್ರೀಯ ಉದ್ಯಾನವನಗಳನ್ನು ಸಾಫಿಸಲಾಗಿದೆ.

* ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನ (5)+ರಾಜ್ಯ 27=32 ವನ್ಯಜೀವಿಧಾಮ.

1) ಬಂಡಿಪುರ ರಾಷ್ಟ್ರೀಯ ಉದ್ಯಾನವನ – 1974

2) ಬನ್ನೇರುಫಟ್ಟ ರಾಷ್ಟ್ರೀಯ ಉದ್ಯಾನವನ – 1974

3) ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ - 1987

4) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ - 1988

5) ಅಣತೀ ರಾಷ್ಟ್ರೀಯ ಉದ್ಯಾನವನ

* ಕನಾರ್ಕಿಕದ ಅರಣ್ಯಗಳು ಒಂದು ವ್ಯಾಪಕ ಪ್ರಮಾಣದ ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಪತ್ತನ್ನು (ಜ್ಯೌವಿಕ ವೈವಿಧ್ಯತೆ) ಬಿಂಬಿಸಿ ಉತ್ತಮವಾದ ಸಂಪರ್ಕವನ್ನು ಹೊಂದಿದೆ ಮತ್ತು ಹೆಚ್ಚು ಸಂರಕ್ಷಿತವಾದ ವನ್ನು ಜೀವಿಗಳ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ.

* ರಾಜ್ಯಪು 9328.187 ಜ.ಕ.ಮೀ. ಅನ್ನು ಆವರಿಸಿರುವ 5 ರಾಷ್ಟ್ರೀಯ ಉದ್ಯಾನವನಗಳು ಮತ್ತು 27 ವನ್ಯ ಜೀವಿಗಳ ಅಭಯಾರಣ್ಯವನ್ನು ಹೊಂದಿದೆ. (ಭಾರತ 515). ಅದು ಒಟ್ಟು ಅರಣ್ಯ ಪ್ರದೇಶದ ಶೇ.21.51 ಅನ್ನು ಒಳಗೊಂಡಿರುತ್ತದೆ. ಇದರಿಂದಾಗಿ ರಾಜ್ಯದ ಅರಣ್ಯ ಪ್ರದೇಶವು ವಿವಿಧ ಪರಿಸರ ವ್ಯವಸ್ಥೆಯಿಂದ ಕೂಡಿದ್ದು, ಇದರಲ್ಲಿ ವಿನಾಶಕ ಅಂಚಿನಲ್ಲಿರುವ ಸಸ್ಯ ವರ್ಗ ಹಾಗೂ ಪ್ರಾಣಿ ಮತ್ತು ಪಕ್ಷಿ ಸಂಕುಲಗಳನ್ನೂ ಗೊಂಡಿರುತ್ತದೆ.

ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯ ಪಕ್ಷಿ ಧಾರ್ಮಗಳ ವ್ಯಾಖ್ಯಾನ:

* ರಾಷ್ಟ್ರೀಯ ಉದ್ಯಾನವನ ವನ್ಯಜೀವಿ ಧಾರ್ಮಗಳಿಗಿಂತ ಹೆಚ್ಚಿನ ಮಟ್ಟದ ಸುರಕ್ಷೆ ಪಡೆದಿರುತ್ತದೆ.

* ವನ್ಯಜೀವಿ ಧಾರ್ಮಗಳಲ್ಲಿ ನಡೆಯುವ ಕೆಲವು ಚಟುವಟಿಕೆಗಳಾದ ದನಗಳನ್ನು ಮೇಲಿನುವುದು, ಕುರಿ ಇತರ ಪ್ರಾಣಿಗಳ ಮೇಲಿನುವಿಕೆಯ ರಾಷ್ಟ್ರೀಯ ಉದ್ಯಾನವನಗಳಲ್ಲಿ ನಿರ್ಣಿದ್ದು.

* ವನ್ಯಜೀವಿ ಧಾರ್ಮಗಳನ್ನು ನಿರ್ದಿಷ್ಟ ಪ್ರಭೇದಗಳಿಗಾಗಿ ಸ್ಥಾಪಿಸಲಾಗಿರುತ್ತದೆ. ಉದಾಹರಣೆಗೆ, ಅಳಿಲು ವನ್ಯ ಜೀವಿ ಧಾರ್ಮ-ಶ್ರೀವಲ್ಲಿಪುತ್ತರ್‌. ಆದರೆ ರಾಷ್ಟ್ರೀಯ ಉದ್ಯಾನವನನ್ನು ಯಾವುದೇ ರೀತಿಯ ನಿರ್ದಿಷ್ಟ ಪ್ರಭೇದಗಳಿಗೆ ಸ್ಥಾಪಿಸಿರುವುದಿಲ್ಲ.

* ಕೇಂದ್ರ ಸರ್ಕಾರವು ಕೆಲವು ಪರತ್ತುಗಳಡಿಯಲ್ಲಿ ರಾಷ್ಟ್ರೀಯ ಉದ್ಯಾನವನಗಳನ್ನು ಘೋಷಿಸಬಹುದು.

ಅರಣ್ಯ ಪರಿಸರದ ಮೇಲೆ ಗಣೀಗಾರಿಕೆ ಪ್ರಭಾವ:

ಖಿನಿಜ ಸಂಪನ್ಮೂಲಗಳು ಮಾನವನ ಆಧುನಿಕ ನಾಗರಿಕತೆಯ ಪ್ರಗತಿಗೆ ಅತ್ಯವಶ್ಯಕ. ಖಿನಿಜಗಳನ್ನು ಭೂಮಿಯೊಳಗಿಂದ ತೆಗೆಯುವ ಕಾರ್ಯವನ್ನು ಗಣೀಗಾರಿಕೆ ಎನ್ನುವರು (ಭೂಮಿಯ ಮೇಲ್ಪದರಿನಿಂದ).

ಗಣೀಗಾರಿಕೆಯಿಂದ ಹೊರತೆಗೆಯಲಾಗುವ ಎಲ್ಲ ರೀತಿಯ ಖಿನಿಜಗಳು ಮತ್ತೇ ಸಿಗುವುದಿಲ್ಲ. ಅಂದರೆ ಅವುಗಳನ್ನು ಮನರ್ ಉತ್ಪಾದಿಸಲಾಗುವುದಿಲ್ಲ. ಆದ್ದರಿಂದಲೇ ಗಣೀಗಾರಿಕೆಯು ಕೃಷಿಗೆ, ಅರಣ್ಯಕ್ಕೆ ವಿರುದ್ಧವಾದ ಆರ್ಥಿಕತೆಯಾಗಿದ್ದು ಇದು ಸ್ನೇಹಿತ್ಯಕ ಸಂಪನ್ಮೂಲವನ್ನು ದೋಚುವುದಾಗಿದೆ.

ಗಣೀಗಾರಿಕೆಯಿಂದ ಪರಿಸರ ನಾಶವಾಗುತ್ತದೆ. ಹೇಗೆಂದರೆ-

* ಗಣೀಗಾರಿಕೆಯಲ್ಲಿ ಭೂಮಿಯನ್ನು ಆಳವಾಗಿ ತೆಗೆದು ಆ ಭೂಭಾಗ ಅರಣ್ಯನಾಶದಿಂದ ಬರಡು ಪ್ರದೇಶವಾಗುವುದು.

* ಗಣೀಗಾರಿಕೆಯಿಂದ ಫಲವತ್ತತೆಯಿಂದ ಕೂಡಿದ ಮೇಲ್ಪಣಿನ್ನು ನಾಶವಾಗಿ ಬಂಜರು ಭೂಮಿಯಾಗುತ್ತದೆ.

* ಗಣೀಗಾರಿಕೆಯಿಂದ ಧೋಳು ಹರಡಿ ಇದರಿಂದ ಗಣೀ ಕಾರ್ಮಿಕರ ಮತ್ತು ಗಣೀಗಾರಿಕೆಯ ಸಮೀಪ ವಾಸಿಸುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಸಮೀಪದ ಅರಣ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

* ಗಣೀಗಾರಿಕೆಯ ಪ್ರಕ್ರಿಯೆಯಿಂದ ಮೂಲ ಪರಿಸರ ನಾಶವಾಗಿ ಅಲ್ಲಿರುವ ಸಸ್ಯ ಮತ್ತು ಪ್ರಾಣಿ ವರ್ಗ (Floara & Founa) ನಾಶವಾಗುತ್ತವೆ.

* ವಾಯು, ಜಲ, ಮಣ್ಣ, ಮತ್ತು ಶಬ್ದ ಮಾಲೆನ್ಯಗಳು ಉಂಟಾಗುತ್ತವೆ.

* ಸರಕಳಿ ಕೊರತೆಗಳು (Sinkholes) ಜೈವಿಕ ವ್ಯೇವಿಡ್ಯತೆ ನಾಶ, ಮಣ್ಣಿನ ಮಲಿನತೆ, ಅಂತರ್ಜಲ ಮಲಿನತೆ, ಮೇಲ್ಮೈಜಲ ಸಂಪನ್ಮೂಲದ ವಿಷಮತೆ-ರಾಸಾಯನಿಕಗಳಿಂದ, ಗಣೀಗಾರಿಕಾ ತ್ಯಾಜ್ಯದ ಸಮಸ್ಯೆ, ದೃಷ್ಟಿ ಮಾಲೆನ್ಯ (ಅಸೆನಿಕ್, ಸಲ್ವೂರಿಕ ಆಘ್ಯಾ, ಪಾದರಸ) ಮುಂತಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಗಣೀಗಾರಿಕೆಯ ಪರಿಣಾಮಗಳನ್ನು ಈ ಕೆಳಗಿನ ಮಾರ್ಗಗಳ ಮೂಲಕ ನಿರ್ವಹಿಸಬಹುದಾಗಿದೆ-

- * ಗಣೀಗಾರಿಕೆಯ ಪ್ರದೇಶದಲ್ಲಿ ವ್ಯಾಧ ಅಥವಾ ಕೆಳದರ್ಚೆಯ ಅದಿರಿನ ರಾಶಿಯನ್ನು ಸಮರ್ಪಿಸಬಹುದು.
- * ತ್ಯಾಜ್ಯ ವಸ್ತುಗಳನ್ನು ಮನರ್ಥ ಬಳಕೆ ಮಾಡುವುದು.
- * ಸಸ್ಯ ವರ್ಗಗಳನ್ನು ಬೆಳೆಸುವುದು.
- * ವಾಯು ಮತ್ತು ಮಣ್ಣಿನ ಮಾಲೆನ್ಯವನ್ನು ತಡೆಗಟ್ಟಬುದು.
- * ಗಣೀಗಾರಿಕೆಯ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಉತ್ತಮ ವಸತಿ ಆರೋಗ್ಯ ವ್ಯವಸ್ಥೆ ಮಾಡುವುದು.
- * ಈ ಸಂಪನ್ಮೂಲದ ಸಂರಕ್ಷಣೆಗಾಗಿ ನೀತಿ ನಿಯಮಗಳನ್ನು ರೂಪಿಸುವುದು.

ಕೆಂಪು ದತ್ತಾಂಶ ಮುಸ್ತಕ (Red Data Book):

ಆಪಾದಂಚಿನಲ್ಲಿರುವ ಜೀವಿ ಪ್ರಬೇಧಗಳನ್ನು ಹಲವಾರು ಏಜೆನ್ಸಿಗಳು ಖಾಸಗಿ ಸಂಸ್ಥೆಗಳು ಪಟ್ಟಿ ಮಾಡುತ್ತವೆ. ಆ ಪಟ್ಟಿಯ ಸಂಗ್ರಹವೇ ಈ Red Data Book. ಇದನ್ನು IUCN ನವರು (Swiss) ಬಿಡುಗಡೆ ಮಾಡುತ್ತಾರೆ. ಕೆಂಪು ಅಪಾಯದ ಸಂಕೀರ್ಣದಂತೆ, ಜಾಗತಿಕವಾಗಿ ಅಪಾಯದಲ್ಲಿರುವ ಪ್ರಾಣಿ / ಸಸ್ಯ ಪ್ರಬೇಧಗಳನ್ನು ಇದರ ಪಟ್ಟಿಗೆ ಸೇರಿಸಲಾಗುತ್ತದೆ. ಈ ಮುಸ್ತಕವನ್ನು ಮೊದಲಿಗೆ ಬಿಡುಗಡೆ ಮಾಡಿದ್ದು 1966ರಲ್ಲಿ. ಈ ಮುಸ್ತಕದ ಉದ್ದೇಶವೆಂದರೆ ಈ ಮುಸ್ತಕದ ಪಟ್ಟಿಗೆ ಸೇರಿಸಲಾದ ಜೀವಿ ಪ್ರಬೇಧದ ಪ್ರತಿ ಹಂತ ರೂಪಿಸಿ ಅದನ್ನು ಸಂರಕ್ಷಿಸಲು ಮತ್ತು ನಿರ್ವಹಿಸಲು. ಈ ಮುಸ್ತಕದಲ್ಲಿ ಅಪಾಯದಂಚಿನಲ್ಲಿರುವ ಸಸ್ಯನಿಗಳು ಮತ್ತು ಪಕ್ಷಿ ಪ್ರಬೇಧಗಳು ಉಳಿದೆಲ್ಲ ಪ್ರಾಣಿಗಳಿಗೆ ಗಮನಿಸಲಾಗುತ್ತದೆ. ಇದರಲ್ಲಿರುವ (Pink) ಗುಲಾಬಿ ಮಟಗಳಲ್ಲಿಯ ಪ್ರಾಣಿಗಳು ಎಂದರೆ ಅಪಾಯದ ಸುಳಿಗೆ ಸಿಲುಕುವ ಪ್ರಾಣಿಗಳು (Critically endangered). ಹಸಿರು ಮಟ ಈ ಹಿಂದೆ ಅಪಾಯದಂಚಿನಲ್ಲಿದ್ದವು (Formerly Endangered). ಈಗ ಈ ಪ್ರಾಣಿಗಳು ಸುರಕ್ಷಿತವಾಗಿ ಸಾಫಿನ ತಲುಪಿರುತ್ತವೆ.

ಈ ರೀತಿಯಲ್ಲಿ ಗುಲಾಬಿ ಮಟಗಳು ಹೆಚ್ಚಾದಂತೆ ಪ್ರಾಣಿ ಸಸ್ಯ ಪ್ರಬೇಧಗಳಿಗೆ ಗಂಡಾಂತರ ಒದಗಿಸುವುದನ್ನು ತೋರಿಸುತ್ತದೆ. ಮುಸ್ತಕದ ಈ ಗುಲಾಬಿ ಮಟಗಳನ್ನು ಕಡಿಮೆಗೊಳಿಸಿ ಹಸಿರು ಮಟಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಜಾಗತಿಕವಾಗಿ ಜನರಲ್ಲಿ ಅರಿವು ಮೂಡಿಸುವಲ್ಲಿ ಈ Red Data Book ಸಹಕಾರಿಯಾಗಿದೆ.

ಅಳಿವಿನಂಚಿನಲ್ಲಿರುವ ಪ್ರಬೇಧಗಳು:

ನೈಸರ್ಗಿಕ ಅಸಮತೋಲನ, ಮಾನವನ ಹಸ್ತಕ್ಷೇಪ ಮುಂತಾದ ಕಾರಣಗಳಿಂದ ಕೆಲವು ನಿರ್ದಿಷ್ಟ ಪ್ರಾಣಿ ಸಸ್ಯ ಪ್ರಬೇಧಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತದೆ. ಇದು ಹಿಂದೆ ಮುಂದುವರೆದರೆ ಮುಂದೊಂದು ದಿನ ಈ ಭೂಮಿ ಮೇಲಿಂದ ಈ ಪ್ರಬೇಧಗಳು ಸಂಪೂರ್ಣ ಕಣ್ಣರೆಯಾಗುವ ಸಾಧ್ಯತೆಗಳಿರುತ್ತವೆ. ಈ ಹಂತಕ್ಕೆ ತಲುಪಿದ ಪ್ರಬೇಧಗಳನ್ನು ಅಳಿವಿನಂಚಿನಲ್ಲಿರುವ ಪ್ರಬೇಧಗಳು ಎನ್ನಲಾಗುತ್ತದೆ. ಪ್ರಪಂಚದಲ್ಲಿ ಈ ರೀತಿಯಾಗಿ ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ಈ ಕೆಳಗೆ ಹೆಸರಿಸಲಾಗಿದೆ.

Critically Endangered:

- * ವಿಡ್ಗಮೃಗ (Great Indian Bustard)
- * ಹಂಸ (Ganges Shark)
- * Pondicherry Shark
- * ಕಪ್ಪು ರಣಹದ್ದು (Indian Vulture)
- * ಗ್ರಾಂಚೆಟಿಕ್ ಡಾಲ್ನಿನ್
- * Pink headed Duck
- * ಬೇಲನ ತಿಮಿಂಗಲ
- * ಆಮೆ, ಇಂಡಿಯನ್ ಪೈತಾನ್
- * ಇಂಡಿಯನ್ ಚೈನ್ಸನ್, Wild Yak, ಅಂಟೆಲೋಪ್ ಕಾಡೆಮ್ಮೆ
- * ಬಾರಾಸಿಂಗ್, ಅಂಡಮಾನ ಕಾಡುಹಂದಿ
- * ಭಾರತದ One horned Rhinoceros (ವಿಡ್ಗಮೃಗ)
- * ಹುಲ್ಲಕ್ ಗಿಬ್ಬನ್ ಮತ್ತು ನೀಲಗಿರಿ ಲಂಗೂರ
- * Lion Tailed Macaca (ಸಿಂಹ ಬಾಲದ ಶೋತಿ)
- * ಇಂಡಿಯನ್ ಶೋಳ ಕಾಡುನಾಯಿ
- * ಜಂಗಲ ಕ್ಯಾಟ್ ಗೋಲ್ಡನ್ ಕ್ಯಾಟ್
- * ಹಿಮಾಲಯದ ಕರಡಿ, ಸ್ಥಾತ್ರ ಬೇರ್, ರೆಡ್ ಪಾಂಡಾ, ಮಲಬಾರ್ ಸಿವೆಂ.

ಅಧ್ಯಾಯ - 2

ನೈಸರ್ಗಿಕ ಸಂಪನ್ಮೂಲಗಳು

ಅರಣ್ಯಗಳು:

ಕಾಡುಗಳು ನೈಸರ್ಗಿಕ ಸಂಪನ್ಮೂಲಗಳ ಹಾಗೂ ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿವೆ. ರಾಜ್ಯದ ದಟ್ಟ ಅರಣ್ಯಗಳು ಪಶ್ಚಿಮ ಘಟ್ಟದ ಪ್ರಾಂತ್ಯಗಳಲ್ಲಿದ್ದು ಶೇ.60ರಷ್ಟು ಪಶ್ಚಿಮ ಘಟ್ಟಗಳು ಕನಾಟಕ ರಾಜ್ಯದಲ್ಲಿರುತ್ತವೆ. ರಾಜ್ಯವು ಜ್ಯೇಂಬಿಕ ವೈವಿಧ್ಯತೆಯ ರಕ್ಷಣೆ ಮತ್ತು ಅಭಿವೃದ್ಧಿಗಾಗಿ 4467 ಜ್ಯೇಂಬಿಕ ವೈವಿಧ್ಯತೆಯ ನಿರ್ವಾಹಣೆ ಕಮಿಟಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಫ್ಟ್‌ಸಲಾಗಿದೆ. ಜ್ಯೇಂಬಿಕ ವೈವಿಧ್ಯತೆಯ ಸ್ಥಳಗಳ ಸಂರಕ್ಷಣೆಯನ್ನು (ಉದಾ: ದೇವನಹಳ್ಳಿ ತಾಲೂಕಿನ ನಲ್ಲಿರು ಗ್ರಾಮದಲ್ಲಿನ 400 ವರ್ಷಗಳ ಹುಣಸೆ ಮರ) ನಿರ್ವಹಿಸಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ನೈಸರ್ಗಿಕ ಅರಣ್ಯಗಳು ಗುಣಾತ್ಮಕವಾಗಿ ಮಾನವ ನಿರ್ಮಿತ ಒತ್ತಡಗಳಿಂದ ಬಳಲ್ಪಾತ್ರಿಕೆಯಾಗಿವೆ. ಅರಣ್ಯದ ನಶಿಸುವಿಕೆ ಮತ್ತು ಪರಿಸರ ವ್ಯವಸ್ಥೆಯ ಉತ್ಪಾದನೆಯ ಮೇಲೆ ಮಾತ್ರವಲ್ಲ, ಪರಿಸರ ವ್ಯವಸ್ಥೆಯ ಜೀತರಿಸಿಕೊಳ್ಳುವಿಕೆಯ ಮೇಲೂ ಕೂಡ ಗಂಭೀರ ಪರಿಣಾಮವನ್ನು ಬೀರುತ್ತಿದೆ. ನಿರಂತರವಾದ ಅಭಿವೃದ್ಧಿ ಮತ್ತು ಹೆಚ್ಚಿತ್ತಿರುವ ಜನರ ಜೀವನಾವಶ್ಯಕತೆಯಿಂದಾಗಿ ಅರಣ್ಯಗಳ ಸಂರಕ್ಷಣೆ ಒಂದು ಗಂಭೀರವಾದ ಸಮಸ್ಯೆಯಾಗಿದೆ. ಅರಣ್ಯದ ನಶಿಸುವಿಕೆಯನ್ನು ಸುಮಾರಾಗಿ ನಿಲ್ಲಿಸಲಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರದೇಶವು ಹೆಚ್ಚಳವಾಗಿದ್ದರೂ ನೈಸರ್ಗಿಕ ಗುಣಾತ್ಮಕ ಹೆಚ್ಚಳವಾಗಿರುವುದಿಲ್ಲ.

ನೈಸರ್ಗಿಕ ಸಂಪನ್ಮೂಲಗಳು ರಾಜ್ಯದ Gross Domestic Product (GDP)ಯಲ್ಲಿ ಮಹತ್ವರವಾದ ಪಾತ್ರವಹಿಸುತ್ತದೆ. ಮರದ ದಿಮ್ಮಿಗಳ ಮೂರ್ಕೆಕೆ, ಜೈಷಧೀಯ ಸಸ್ಯಗಳು, ಕಿರು ಅರಣ್ಯ ಉತ್ಪನ್ನಗಳು, ಜಾನುವಾರು ಮೇಯಿಸುವಿಕೆ ಪರಿಸರ ಆಧಾರಿತ ಪ್ರವಾಸೋದ್ಯಮ, ಇಂಗಾಲವನ್ನು ಹೀರಿಕೊಳ್ಳುವಿಕೆ, ನೀರು ಸಂಗ್ರಹಣೆ ಇತ್ತಾದಿ ಕಾರಣಗಳಿಂದಾಗಿ ರಾಜ್ಯಕ್ಕೆ ಗಣನೀಯ ಪ್ರಮಾಣದಲ್ಲಿ ಸಹಾಯವನ್ನು ಮಾಡುತ್ತಿದೆ. ಅರಣ್ಯ ಸಂಪನ್ಮೂಲಗಳು ತ್ವರಿತಗತಿಯ ಜನಸಂಖ್ಯೆ ಬೆಳವಣಿಗೆಯ ಜೊತೆಗೆ ಅಭಿವೃದ್ಧಿಯನ್ನು ಸಾಧಿಸುವುದಕ್ಕೆ, ಜೀವನ ನಿರ್ವಹಣೆಗೆ, ಕೈಷಿ ಮತ್ತು ಕೈಗಾರಿಕಾ ಅವಶ್ಯಕತೆಗಳಿಂದಾಗಿ ತೀವ್ರತರವಾದ ಒತ್ತಡವನ್ನು ಹೊಂದಿರುತ್ತದೆ ಮತ್ತು ಅರಣ್ಯಗಳನ್ನು ಉತ್ಪಾದಕ ಮತ್ತು ಪರಿಸರ ವ್ಯವಸ್ಥೆಯ ಸೇವೆಗಾಗಿ ಸಂರಕ್ಷಿಸಿಕೊಂಡು ಹೋಗುವುದು ಪ್ರಸ್ತರದಲ್ಲಿನ ಒಂದು ಮಹತ್ವದ ಸವಾಲಾಗಿದೆ.

ಅರಣ್ಯ ನಶಿಸುವಿಕೆಯಲ್ಲಿ ಅತ್ಯಂತ ಪ್ರಮುಖವಾದ ಸಂಗತಿಗಳಿಂದರೆ ಅರಣ್ಯೀತರ ಚಟುವಟಿಕೆಗಳಿಗೆ ಅರಣ್ಯ ಪ್ರದೇಶಗಳ ವರ್ಗಾವಣೆಯನ್ನು ಮಾಡುವುದು. ಅರಣ್ಯ ಪ್ರದೇಶದ ಅತಿಕ್ರಮಣ, ಸ್ವಾಭಾವಿಕವಾದ ವನ್ಯಜೀವಿಗಳ ವಾಸಸ್ಥಾನವನ್ನು ನಾಶಗೊಳಿಸುವುದು ಹಾಗೂ ಪ್ರಾಣಿಗಳ ಬೇಳೆ, ಗಣಿಗಾರಿಕೆ, ಕಾರಿ ತೆಗೆಯುವಿಕೆ, ಕಳ್ಳಸಾಗಣೆ, ವ್ಯಾಪಕ ಪ್ರಮಾಣದ ಉರುವಲು ಕಟ್ಟಿಗೆ ಸಂಗ್ರಹ ಮತ್ತು ಸಾಕು ಪ್ರಾಣಿಗಳ ಅನಧಿಕೃತ ಮೇಯುವಿಕೆ ಇತ್ತಾದಿಗಳು. ಅರಣ್ಯೀಕರಣ ಯೋಜನೆಗಳ ಮೂಲಕ ಅರಣ್ಯ ವ್ಯಾಪ್ತಿಯ ನಶಿಸುವಿಕೆಯನ್ನು ನಿರ್ಬಂಧಿಸುವಲ್ಲಿ ಅರಣ್ಯ ಇಲಾಖೆಯ ಶಿಕ್ಷಿತರಾಗಿದೆ. ಆದರೆ ಅಳಿಯತ್ತಿರುವ ಅರಣ್ಯದ ಗುಣಮಟ್ಟವು ಮಾನವರು ಮತ್ತು ಪ್ರಾಣಿಗಳಿರಡರ ಮುಂದಿನ ಪೀಠಿಗೆಯ ನಿರಂತರ ಉಳಿಯುವಿಕೆಗೆ ಒಂದು ಗಂಭೀರ ಸವಾಲು ಆಗಿದೆ.

ಅರಣ್ಯದ ವಿಸ್ತೀರ್ಣ:

ಕನಾಟಕ ರಾಜ್ಯದ ಭೌಗೋಳಿಕ ಪ್ರದೇಶ 1,91,791 ಚ.ಕ.ಮೀ. ಇದೆ. ಇದು ದೇಶದ ಶೇ.5.83ರಷ್ಟು ಭೂ ಪ್ರದೇಶದಿಂದ ಕೂಡಿದೆ. ರಾಜ್ಯದಲ್ಲಿ ಕೈಷಿಯ ನಂತರ ಅರಣ್ಯ ಅತ್ಯಂತ ವ್ಯಾಪಕ ಪ್ರಮಾಣದಲ್ಲಿ ಬಳಸಲ್ಪಡುವ ಭೂ ಪ್ರದೇಶವಾಗಿದೆ. ವಾಷಿಂಗ್ಟನ್ 2013–14ರ ಪ್ರಕಾರ ರಾಜ್ಯದ ಭೌಗೋಳಿಕ ಪ್ರದೇಶ ಶೇ.22.61 ಭಾಗ ಅರಣ್ಯದಿಂದ ಆವೃತವಾಗಲಬ್ಬಿದೆ.

ಉಪಗ್ರಹ ವಿವರಣೆಯ ಮಾಹಿತಿ ಅಥಾರದ ಮೇಲೆ ಭಾರತದ ಅರಣ್ಯ ಸಮೀಕ್ಷೆಯ (SFI-2013) ಅಂದಾಜುಗಳ ಪ್ರಕಾರ ರಾಜ್ಯದ ದಾಖಲೆತ ಅರಣ್ಯ ಸುಮಾರು 38,284 ಚ.ಕ.ಮೀ. ಇದು ರಾಜ್ಯದ ಅಂದಾಜಿಗಿಂತ ಕಡಿಮೆ ಪ್ರಮಾಣವಾಗಿರುತ್ತದೆ (ಶೇ.18.96).

ಭಾರತ ಮತ್ತು ಕನಾರಾಟಕದ ಅರಣ್ಯ ಹಂಚಿಕೆ.

ಅರಣ್ಯಗಳ ಸಂರಕ್ಷಣೆ:

ಸದ್ಯ ಇರುವ ಅರಣ್ಯದ ಸ್ಥಿತಿಗೆ ಅರಿತು ಅದರ ರಕ್ಷಣೆ ಮತ್ತು ಅಭಿವೃದ್ಧಿಯನ್ನು ಮಾಡುವುದರ ಜೊತೆಗೆ ಅದನ್ನು ಅಪಾಯಿದಿಂದ ಪಾರು ಮಾಡುವುದೇ ಅರಣ್ಯ ಸಂರಕ್ಷಣೆಯಾಗಿದೆ. ಅರಣ್ಯನಾಶ ಮತ್ತು ಅರಣ್ಯೀಕರಣಗಳನ್ನು ಸಮರೋಲನಗೊಳಿಸಲು ಅರಣ್ಯಗಳ ಸಂರಕ್ಷಣೆ ಅತ್ಯಂತ ಅವಶ್ಯಕವಾಗಿದೆ.

ಅರಣ್ಯ ಸಂರಕ್ಷಣೆಯ ಕ್ರಮಗಳು ಈ ಕೆಳಗಿನಂತಿವೆ:

1) ಭೂ ವಿರೀದಿ: ಬರಡಾಗುತ್ತಿರುವ ಭೂಮಿಯನ್ನು ವಿರೀದಿಸಿ ಅರಣ್ಯೀಕರಣಗೊಳಿಸುವುದು. ಇದನ್ನು ಅರಣ್ಯ ನಿರ್ವಹಣೆ ಎಂತಲೂ ಕರೆಯಬಹುದು. ಇದರಿಂದ ಅನಧಿಕೃತ ಮರ ಕಡಿಯುವಂತಹ ಚಣುವಟಿಕೆಗಳನ್ನು ನಿರ್ಬಂಧಗೊಳಿಸಬಹುದು.

2) ಮೇಲ್ಮೈಕಾರಣ (on site monitoring) (Tree house)

3) ನಿಯಂತ್ರಿತ ಮತ್ತು ಯೋಜಿತ ಮರಕಡಿಯುವಿಕೆ

* Clear Cutting

* ಆಯ್ದು ಕತ್ತರಿಸುವಿಕೆ

* Shelter wood cutting

4) ಅಗ್ನಿ ನಿಗ್ರಹ ತಂತ್ರ-ನಿರ್ದಿಷ್ಟ ದೂರಗಳಿಗೆ ಕಿರು ದಾರಿಗಳನ್ನು ಮಾಡಿ ಅಗ್ನಿ ಅನಾಹತ ಎಲ್ಲ ಪ್ರದೇಶಗಳಿಗೆ ವ್ಯಾಪಿಸದಂತೆ ತಡೆಯುವ ಸ್ವಾಭಾವಿಕ ತಂತ್ರ ಇಡಾಗಿದೆ.

5) ಮರು ಅರಣ್ಯೀಕರಣ ಮತ್ತು ಅರಣ್ಯೀಕರಣ.

6) ಕೃಷಿಗಾಗಿ ಅರಣ್ಯ ತೆರವುಗೊಳಿಸುವಿಕೆಯನ್ನು ನಿರ್ಬಂಧಿಸುವುದು.

7) ವಾಣಿಜ್ಯ ಅರಣ್ಯ ಕಡಿಯುವಿಕೆಯನ್ನು, ಜಾನುವಾರು ಮೇಲಿಸುವಿಕೆ ತಡೆಗಟ್ಟಿಸುವುದು.

8) ಅರಣ್ಯ-ಅರಣ್ಯ ಉತ್ಪನ್ನಗಳ ಸೂಕ್ತ ಬಳಕೆ

9) ಕ್ರಿಮಿ ಕೇಟಗಳು ಹಾಗೂ ರೋಗಗಳಿಂದ ಬೆಲೆ ಬಾಳುವ ಅರಣ್ಯ ಪ್ರದೇಶಗಳನ್ನು ರಕ್ಷಿಸುವುದು.

10) ಅರಣ್ಯಗಳಲ್ಲಿ ಮರ ಕಡಿಯುವಾಗ ಬಲಿತಿರುವ ಮತ್ತು ವಯಸ್ಸಾದ ಮರಗಳನ್ನು ಮಾತ್ರ ಕಡಿದು ಮತ್ತೇ ಹೊಸ ಗಿಡಗಳನ್ನು ನೆಡಬೇಕು.

11) ಮರದ ದಿಮ್ಮಿಗಳನ್ನು ಸಾಗಿಸುವಾಗ ಇತರ ಮರಗಳಿಗೆ ಹಾನಿಯಾಗದಂತೆ ಎಚ್ಚರವಹಿಸಬೇಕು.

12) ಅರಣ್ಯಗಳನ್ನು ಕೃತಕವಾಗಿ ಬೆಳೆಸುವ ಕ್ರಮ ಉದಾ: ಸಾಮಾಜಿಕ ಅರಣ್ಯೀಕರಣ

13) ರಾಷ್ಟ್ರೀಯ ಅರಣ್ಯ ನೀತಿ.

14) ಪ್ರಾದೇಶಿಕ ಜನರ ಪಾಲೆಗ್ಗಳುವಿಕೆ (ಜನರಲ್ಲಿ ಅರಣ್ಯ ಬೆಳೆಸಿ-ಉಳಿಸುವ ಬಗ್ಗೆ ಪ್ರಜ್ಞ ಮೂಡಿಸುವುದು).

- 15) ಅರಣ್ಯೀಕರಣ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದು.
- 16) ಅರಣ್ಯ ಉತ್ಪಾದಕತೆಯನ್ನು ಹೆಚ್ಚಿಸುವುದು.
- * ಸೂಕ್ತ ಅರಣ್ಯ ನಿರ್ವಹಣೆ
 - * ರೋಗ ನಿಯಂತ್ರಣ
 - * ಸುಧಾರಿತ ತಂತ್ರ ಬಳಕೆ
- 17) ಅರಣ್ಯ ಸಂರಕ್ಷಣೆಯು ಭಾರತದಲ್ಲಿ ಬಹು ಹಿಂದಿನಿಂದಲೂ ರೂಡಿಯಲ್ಲಿದೆ. ಇತ್ತೀಚಿನ ಕನಾರಟಕದ ಅಪ್ಪಿಕೋ ಚಳುವಳಿ, ಸುಂದರಲಾಲ್ ಬಹುಗುಣ ಅವರ ಚಿಮ್ಮೋ ಚಳುವಳಿ, ನರ್ಮದಾ ಬಚಾವೋ ಮುಖ್ಯವಾದವು. ಇಂತಹವುಗಳನ್ನು ಮೋತ್ತಾಹಿಸಿ ಜನತೆ ಪಾಲ್ಗೊಳ್ಳುವಂತೆ ಮಾಡುವುದು.
- 18) ಜನಸಂಖ್ಯೆ ನಿಯಂತ್ರಣ.

ಅರಣ್ಯದ ವಿಧಗಳು: ಅರಣ್ಯಗಳನ್ನು (ಭಾರತದ) ಆಡಳಿತ ಮತ್ತು ಕಾನೂನು ಅಂಶಗಳನ್ನಾಧರಿಸಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳು–

- 1) ಕಾಯ್ದಿರಿಸಿದ ಅರಣ್ಯಗಳು
- 2) ಸಂರಕ್ಷಿತ ಅರಣ್ಯಗಳು
- 3) ಅವಿಭಾಜಿತ ಅರಣ್ಯಗಳು

ಭಾರತದ ಅರಣ್ಯಗಳನ್ನು ಭೂ-ವಾಯುಗುಣ ಅಂಶಗಳನ್ನಾಧರಿಸಿ ವರ್ಗೀಕರಿಸಲಾಗಿದೆ. ಅವುಗಳು–

- 1) ಸದಾ ಹಸಿರಾಗಿರುವ / ನಿತ್ಯಹರಿಷ್ಣಣ ಅರಣ್ಯಗಳು
- 2) ಎಲೆ ಉದುರಿಸುವ / ಮಾನ್ಯಾನ್ ಅರಣ್ಯಗಳು
- 3) ಕೋನಿಫರ್ಸ್ / ಸೂಚಿಪರ್ಣ ಅರಣ್ಯಗಳು
- 4) ಮರುಭೂಮಿ / ಶುಷ್ಕ ಅರಣ್ಯಗಳು
- 5) ಮ್ಯಾಂಗ್ಲೋವ್ ಅರಣ್ಯಗಳು

1) ನಿತ್ಯಹರಿಷ್ಣಣ ಅರಣ್ಯಗಳು: ಈ ಅರಣ್ಯಗಳು ಅತಿ ಹೆಚ್ಚು ಮಳೆ ಬೀಳುವ, ಮತ್ತು ಹೆಚ್ಚು ಉಷ್ಣತೆ (27 ಡಿಗ್ರಿಗಿಂತ+) ಹೊಂದಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳು ಕೊಡೆಯಾಕಾರದ ಅತ್ಯಂತ ದಟ್ಟವಾದ ಮರಗಳಾಗಿವೆ. ಸದಾ ಹಸಿರಾಗಿರುವ ಇವು ಸಮಭಾಜಕ ವೃತ್ತದ ಸಮೀಪ ಕಂಡು ಬರುವಂತೆ ಭಾರತದಲ್ಲಿ ಈಶಾನ್ಯ ಭಾರತ, ಪಶ್ಚಿಮ ಘಟ್ಟಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂನ ಕೆಲ ಭಾಗಗಳು ಮತ್ತು ಹಿಮಾಲಯದ ಪಾದ ಬೆಟ್ಟಗಳ ಕೆಲ ಪ್ರದೇಶಗಳಲ್ಲಿ ಕಂಡು ಬರುತ್ತವೆ.

2) ಎಲೆ ಉದುರಿಸುವ ಅರಣ್ಯಗಳು: ಈ ಅರಣ್ಯಗಳ ಹಂಚಿಕೆಯು ಮಳೆಯ ಹಂಚಿಕೆಯನ್ನಾಧರಿಸಿದೆ. ಈ ಅರಣ್ಯಗಳಲ್ಲಿರುವ ಮರಳುಗಳು ಮತುಮಾನಕ್ಕೆನುಗುಣವಾಗಿ ಎಲೆಗಳನ್ನು ಉದುರಿಸುತ್ತವೆ. ಭಾರತದಲ್ಲಿ ಇವು ಮೈದಾನದಿಂದ ಹಿಡಿದು ಬೆಟ್ಟ ಪ್ರದೇಶಗಳಲ್ಲಿ ಹಂಚಿಕೆಯಾಗಿರುತ್ತವೆ. ಈ ಕಾಡುಗಳಲ್ಲಿ ಕಂಡು ಬರುವ ಪ್ರಮುಖ ಪ್ರಾಣಿಗಳು ಹುಲಿ, ಏಷ್ಯಾದ ಆನೆ, ಕಾಡುಹೋಣ, ಗೌರ್. ಈ ಕಾಡುಗಳಲ್ಲಿ ಎರಡು ವಿಧಗಳಿವೆ. ಅವುಗಳು–

1. ಅರ್ಥ ತೇವಯತ ಎಲೆ ಉದುರಿಸುವ ಅರಣ್ಯಗಳು (ಮಾನ್ಯನ್ನಾ ಅರಣ್ಯಗಳು): 100ರಿಂದ 200 ಸೆ.ಮೀ. ಮಳೆ 25–30 ದಿಗ್ರಿ ತಾಪವಿರುತ್ತದೆ. ಈ ಮರಗಳು ವಸಂತಕಾಲ ಮತ್ತು ಬೇಸಿಗೆಯ ಆರಂಭದ ಕಾಲಾವಧಿಯಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ. ಇವುಗಳನ್ನು ಭಾರತದಲ್ಲಿ ಪಶ್ಚಿಮ ಫಟ್ಟಗಳು, ಮೊರ್ಕ ಇಳಿಜಾರು, ಭೋಳಾ ನಾಗಪುರ ಪ್ರಸ್ಥಭಾಮಿ, ಶಿವಾಲಿಕ ಬೆಟ್ಟಗಳಲ್ಲಿ ಕಾಣಬಹುದಾಗಿದೆ. ಈ ಕಾಡುಗಳಲ್ಲಿ ಕಂಡುಬರುವ ಪ್ರಮುಖ ಮರಗಳು ತೇಗ, ಶ್ರೀಗಂಥ, ಸಾಲ್, ಮಾವು, ಬಿದಿರು, ದಿಯೋದರ, ಎಚೋನಿ, ಹಲಸು, ಆಲ.

2) ಶುಷ್ಕ ಎಲೆ ಉದುರಿಸುವ ಅರಣ್ಯಗಳು ಅಥವಾ ಹುಲ್ಲುಗಾವಲುಗಳು: 50–150 ಸೆ.ಮೀ. ಮಳೆ ಮತ್ತು 25–30 ದಿಗ್ರಿ ತಾಪಮಾನದ ಪ್ರದೇಶಗಳಲ್ಲಿ ಈ ಕಾಡುಗಳು ಕಂಡುಬರುತ್ತವೆ. ಭಾರತದಲ್ಲಿ ಇವು ದಖ್ವಿನ್ ಪ್ರಸ್ಥಭಾಮಿಯ ಕೇಂದ್ರ ಭಾಗ ರಾಜಸ್ಥಾನ ಆಗ್ನೇಯ ಭಾಗ, ಪಂಜಾಬ, ಹರಿಯಾಣ ಮತ್ತು ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಕೆಲ ಭಾಗಗಳಲ್ಲಿ ಹಂಚಿಕೆಯಾಗಿದೆ. ಅಕೇಶಿಯಾ ಮತ್ತು ಬಿದಿರುಗಳು ಈ ಅರಣ್ಯದಲ್ಲಿವೆ. ಕುಳ್ಳ ಎಲೆ ಉದುರಿಸುವ ಮರಗಳು ಮತ್ತು ಉದ್ದವಾದ ಹುಲ್ಲುಗಳು ಈ ಪ್ರದೇಶಗಳಲ್ಲಿ ಬೆಳೆದಿರುತ್ತವೆ. ಈ ಅರಣ್ಯಗಳ ಒಮ್ಮೆ ಪ್ರದೇಶಗಳನ್ನು ಕೃಷಿಗೆ ಬಳಸಲಾಗಿದೆ.

3) ಪರವತ / ಕೋನಿಫರಸ್ ಅರಣ್ಯಗಳು: ಕಡಿಮೆ ಉಷ್ಣತೆ ಹೊಂದಿರುವ ಹಿಮಾಲಯ ಪರವತ ಪ್ರದೇಶಗಳಲ್ಲಿ ಈ ಕಾಡುಗಳು ಹಂಚಿಕೆಯಾಗಿವೆ. ಇಲ್ಲಿರುವ ಮರಗಳು ಶಂಕುವಿನಾಕಾರದಲ್ಲಿದ್ದು, ಎಲೆಗಳು ಸೂಜಿಯ ರೂಪದಲ್ಲಿರುತ್ತವೆ. ಇಲ್ಲಿಯ ಪ್ರಮುಖ ಮರಗಳು ಓಕ್, ಫರ್, ಪ್ರೈನ್, ಸಿಲ್ವರ್, ದೇವದಾರು, ಜುನಿಪರ್, ಪ್ರೈಸಿಯಾ, ಚಿಸನೆಟ್ ಇತ್ಯಾದಿಗಳು. ಇವು ಮೃದು ಕಟ್ಟಿಗೆಯನ್ನು ಮೂರ್ಯಸುತ್ತಿದ್ದು ಸಣ್ಣ ದೋಣಿಗಳು ಪ್ರಾಕೀಂಗ್ ವಸ್ತುಗಳು ಮತ್ತು ಆಟದ ಸಾಮಾನ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

4) ಮರುಭೂಮಿ / ಶುಷ್ಕ ಅರಣ್ಯಗಳು: 50 ಸೆ.ಮೀ.ಗಿಂತ ಕಡಿಮೆ ವಾರ್ಷಿಕ ಮಳೆ ಪಡೆಯುವ ಕಾಡುಗಳಾದ ಇವುಗಳಲ್ಲಿ ಮುಳ್ಳುಕಂಟಿಗಳು, ಮೊದೆಗಳು, ಒಣಹುಲ್ಲು, ಅಕೆಶಿಯಾ, ಪಾಪಸ್‌ಕಳ್ಳಿ ಮತ್ತು ಬಬುಲ್‌ಗಳು ಕಂಡುಬರುತ್ತವೆ. ಮರುಭೂಮಿಯಲ್ಲಿ ಭಾರತೀಯ (ಪ್ರೈಲ್ ಡೇಟ್) ಕಜೂರದ ಗಿಡಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇಲ್ಲಿ ಸಸ್ಯಗಳು ಒಂದಕ್ಕೊಂದು ದೂರದಲ್ಲಿ ಬೆಳೆದಿದ್ದು ವಿರಳವಾಗಿರುತ್ತವೆ. ಈ ಮರಗಳು ಹೊಳೆಯುವ ಎಲೆಗಳನ್ನು, (ಮೇಣ ಸೃಷಿಸಿದ) ಆಳದವರಗೆ ಹೋಗಿರುವ ಬೇರುಗಳು ಮತ್ತು ದಪ್ಪನಾದ ಹೊಳೆಯುವ ಕಾಂಡಗಳನ್ನು ಹೊಂದಿದ್ದು ಇವು ಒಮ್ಮೆ ದಿನಗಳ ಬರಣಿತಿಯಲ್ಲಿ ಜೀವಿಸಲು, ನೀರು ಸಂಗ್ರಹಣೆ ಮಾಡಿಟ್ಟುಕೊಳ್ಳಲು ಸಹಾಯಕವಾಗಿವೆ. ಭಾರತದಲ್ಲಿ ಈ ಸಸ್ಯಗಳ ರಾಜಸ್ಥಾನ್, ಗುಜರಾತ್, ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕಂಡುಬರುತ್ತವೆ.

5) ಮ್ಯಾಂಗ್‌ಎವ್ (ಉಬ್ಬರವಿಳಿತ) ಅರಣ್ಯಗಳು: ಇವು ಭಾರತದ ಮೊರ್ಕ ಕರಾವಳಿಯದ್ದಕ್ಕೂ ನದಿಮುಖಿಜ ಭೂಮಿಗಳು (ಗಂಗಾ, ಮಹಾನದಿ, ಗೋದಾವರಿ ಮತ್ತು ಕೃಷ್ಣಾ) ಮತ್ತು ಕಂಜ್, ಕಾತೇವಾರ ಕರಾವಳಿ ಪ್ರದೇಶ ಮತ್ತು ಖಂಬಾತ ಖಾರಿ ಪ್ರದೇಶಗಳಲ್ಲಿ ಹಂಚಿಕೆಯಾಗಿವೆ. ಗಂಗಾ ನದಿ ಮುಖಿಜ ಭೂಮಿಯಲ್ಲಿರುವ ಮ್ಯಾಂಗ್‌ಎವ್ ಅರಣ್ಯಗಳಲ್ಲಿ ಸುಂದರ ಮರಗಳು ಹೆಚ್ಚಾಗಿರುವುದರಿಂದ ಅವುಗಳನ್ನು ಸುಂದರ ಬನ್‌ಗಳೆಂದು ಕರೆಯುವರು. ಇವು ಗಟ್ಟಿಯಾದ ಮತ್ತು ಬಹುಭಾಳಿಕೆ ಬರುವ ಕಟ್ಟಿಗೆಯನ್ನು ಹೊಂದಿದ್ದು ಅವುಗಳನ್ನು ಹಡಗು ನಿರ್ಮಾಣ ಮತ್ತು ಉರುವಲು ಕಟ್ಟಿಗೆ ಬಳಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಬ್ಬರದ ಅಲೆಗಳ (ಸುನಾಮಿ) ಪ್ರಭಾವ ಮತ್ತು ಶೀರ ಪ್ರದೇಶದ ಸವೆತವನ್ನು ನಿಯಂತ್ರಿಸಲು ಮ್ಯಾಂಗ್‌ಎವ್ ಸಸ್ಯಗಳು ಶೀರಪ್ರದೇಶದ್ದಕ್ಕೂ ಬೆಳೆಸಲಾಗುತ್ತಿದೆ.

ಪ್ರಾಹ:

ನೀರು ಪ್ರಕೃತಿಯ ಅಮೂಲ್ಯ ಕೊಡುಗೆ. ಇದು ವಿಕೋಪಕ್ಕೆ ಹೋದಾಗ ಅಂದರೆ ನದಿ ಕಣಿವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ಪ್ರವಾಹವಾಗಿ ಹೊರಬಂದಾಗ ಆಸ್ತಿನಾಶ, ಜೀವಿ ಹಾನಿಗೆ ಕಾರಣವಾಗುವುದೇ ಪ್ರಾಹ. ಪ್ರವಾಹಗಳು ಮಾನ್ಯನ್ನು ಮಾರುತಗಳಿಗೆ ಸಂಬಂಧಪಟ್ಟ ನೈಸರ್ಗಿಕ ವಿಪತ್ತಾಗಿದ್ದು ನಮ್ಮ ದೇಶದಲ್ಲಿ ಇದು ಅನಿಶ್ಚಿತ ಮತ್ತು ಅನಿಯಮಿತವಾಗಿದೆ. ಜಲಾನಯನ ಪ್ರದೇಶಗಳಿಗೆ ಹೆಚ್ಚು ಮಳಿಯಾದರೆ, ನದಿಗಳ ಕೆಳಭಾಗದಲ್ಲಿ ಪ್ರವಾಹಗಳು ಉಂಟಾಗುತ್ತವೆ. ಪ್ರವಾಹಗಳು ತುಂಬಿ ಹರಿಯುವಾಗ ಸ್ವಾಭಾವಿಕ ನದಿ ದಂಡಗಳನ್ನು ದಾಟಿ ಉಕ್ಕಿ ಹರಿಯುತ್ತವೆ. ಪ್ರವಾಹಗಳು ವರ್ಷದ ನಿರ್ದರ್ಶಿತ ಸಮಯ ಮತ್ತು ಪ್ರದೇಶಗಳಲ್ಲಿ ನಿರಾನವಾಗಿ ಆಗಾಗ ಸಂಭವಿಸುತ್ತವೆ. ಈ ಪ್ರವಾಹಗಳಿಗೆ ಕಾರಣಗಳು ಈ ಕೆಳಗಿನಂತಿವೆ.

ಪ್ರವಾಹಗಳು ನೈಸರ್ಗಿಕ ಹಾಗೂ ಮಾನವ ನಿರ್ಮಿತ ಕಾರಣಗಳಿಂದ ಉಂಟಾಗುತ್ತವೆ. ಅವುಗಳು –

ನೈಸರ್ಗಿಕ ಕಾರಣಗಳು:

- 1) ನಿರಂತರ ದೀರ್ಘಾವಧಿಯ ಮಳೆ
- 2) ಆವರ್ತನೆ ಮಾರುತಗಳು
- 3) ನದಿಗಳ (ಪಾತ್ರಗಳಲ್ಲಿ) ಹರಿಯುವಿಕೆಯಲ್ಲಿ ಅಡಚಣೆ
- 4) ದೊಡ್ಡ ಸಮುದ್ರ ಅಲೆಗಳು (ಕರಾವಳಿ ತೀರ)
- 5) ಹಿಮ ಮತ್ತು ಮಂಜು ಕರಗುವಿಕೆ
- 6) ಮಣ್ಣಿನ ಸೆರೆದಿಂದ ಉಂಟಾದ ವಸ್ತುಗಳಿಂದ
- 7) ಜ್ವಾಲಾಮುಖಿ ಸ್ಮಾರ್ಚನೆ ಭೂಕುಸಿತದಿಂದ ಮತ್ತು ನದಿ ತಿರುವುಗಳಿಂದ ಸುಲಭವಾಗಿ ನೀರು ಹರಿಯುವುದಕ್ಕೆ ತಡೆಯುಂಟಾಗುತ್ತವೆ.

ಮಾನವ ನಿರ್ಮಿತ ಅಂಶಗಳು:

- 1) ಅರಣ್ಯ ನಾಶ
- 2) ಅವೈಜ್ಞಾನಿಕ ಕೈಂಟ ಪದ್ಧತಿ
- 3) ನಗರೀಕರಣ
- 4) ನೈಸರ್ಗಿಕವಾಗಿ ಹರಿಯುವ ನದಿಗಳಿಗೆ ಮತ್ತು ಕಾಲುವೆಗಳಿಗೆ ಅಡಚಣೆ
- 5) ಪ್ರಾಹ ಮೃದಾನಗಳು ಮತ್ತು ನದಿ ದಂಡಗಳ ಆಕ್ರಮಿಸುವಿಕೆ ಇತ್ಯಾದಿ.

ಉದಾಹರಣೆಗೆ, ಇತ್ತೀಚೆಗೆ ಉತ್ತರವಿಂಡದಲ್ಲಿ ಮೇಘ ಸ್ಮಾರ್ಚನೆ ಉಂಟಾದ ಪ್ರಾಹದಿಂದ ನದಿಯ ದಡದಲ್ಲಿಯ (ಅಲಕನಂದಾ ಭಗೀರಥಿ) ಮನೆಗಳು, ಹೋಚೆಲು, ಅಪಾರ್ಕ್‌ಮೆಂಟ್‌ಗಳೆಲ್ಲಾ ಕೊಳ್ಳಿಕೊಂಡು ಹೋದವು. ಭಾರತವು ಅರಬ್ಬೀ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಯಿಂದ ಸುತ್ತುವರಿದ ಪರ್ಯಾಯ ದೇಶವಾಗಿದ್ದು, ಪ್ರಾಹಗಳು ಸಾಮಾನ್ಯವಾಗಿವೆ. ಭಾರತೀಯ ಭೂಗಭ್ರ ಸರ್ವೇಕ್ಷಣ ಇಲಾಖೆ ಪ್ರಕಾರ ಪ್ರಮುಖ ಪ್ರಾಹ ಹೀಡಿತ ಪ್ರದೇಶಗಳಲ್ಲಿ ಭಾರತದ ಸುಮಾರು ಶೇ.12.5 ಪ್ರದೇಶಗಳು ಪ್ರಮುಖ ನೈಸರ್ಗಿಕ ವಿಪತ್ತು ಹೀಡಿತ ಪ್ರದೇಶಗಳಾಗಿವೆ.

ಭಾರತದ ಪ್ರವಾಹ ಹೀಡಿತ ಪ್ರದೇಶಗಳು:

- 1) ಗಂಗಾ ನದಿ ಹರವು: ಶಾರದ, ಗಂಡಕ್, ಫಾಗ್ರ ಯಂತು ನದಿಗಳನ್ನು ಕೊಂಡಿ.
- 2) ಬ್ರಹ್ಮಪುತ್ರ ನದಿ ಹರವು: ಅಸ್ಸಾಂ ಮತ್ತು ದಕ್ಷಿಣ, ಉತ್ತರ ಭಾಗಗಳಲ್ಲಿ.
- 3) ಮಧ್ಯಭಾರತ ಮತ್ತು ಪಯಾರಾಯ ಹೀಡಿತ ಭಾಗಾದ್ಯಾದ್ಯಾ ನದಿಗಳ ಹರವು: ಮಹಾನದಿ, ಬೃತ್ತರಣೀಕ-ಬ್ರಹ್ಮಪುತ್ರ, ನರ್ಮದಾ, ಗೋದಾವರಿ, ತಪತಿ, ಕೃಷ್ಣಾ-ಮಧ್ಯ ಮತ್ತು ದಕ್ಷಿಣ ಭಾರತ ಕೇರಳದ ಸಣ್ಣ ನದಿಗಳು ಮತ್ತು ಬೆಂಗಳೂರು ಮೇಲಿನಿಂದ ಹರಿಯುವ ಕೆಸರು ಶೋರೆಗಳಿಂದಲೂ ವಿನಾಶಗಳಿಂಟಾಗುತ್ತವೆ.

Flood Prone Zones, areas in India

ಪ್ರವಾಹ ಪರಿಣಾಮಗಳು ಈ ಕೆಳಗಿನನಂತಿವೆ:

- * ಘಲವತ್ತಾದ ಮೇಲ್ಮೈನ ಸವಕಳಿ
- * ಮಾನವ ನಿರ್ಮಿತ-ಮನೆ ರಸ್ತೆ ಸೇತುವೆ ಸಂಪರ್ಕ ವ್ಯವಸ್ಥೆ ನಾಶ.
- * ಸಾಂಕ್ರಾಮಿಕ ರೋಗಗಳಿಂದ ಸಾವು
- * ಅನೇಕ ಜಿಲ್ಲೆ (ಪ್ರಾಣಿ ಪಕ್ಷಿ) ವಾಸಸ್ಥಾನ ಮತ್ತು ಅವುಗಳ ನಾಶ ಜೊತೆಗೆ ಮಾನವನ ಸಾವು ನೋವು
- * ಅಸ್ತಿ-ಪಾಸ್ತಿ ಹಾನಿಯಿಂದ ಮನವರ್ಸತಿ ಸಮಸ್ಯೆ. ಉದಾ: ಇತ್ತೀಚಿಗೆ ಉತ್ತರಶಿಂಧದ ಪ್ರವಾಹ 2013 (ಮಂದಾಕಿನಿ ನದಿ-ರುದ್ರಪ್ರಯಾಗ ಸಂಗಮ)
 - * ಹೆಚ್ಚಿನ ಸಾವು ನೋವು ಮತ್ತು ಅಸ್ತಿ-ಪಾಸ್ತಿ ಹಾನಿಗೆ ಮಾನವನ ವ್ಯೇಚಳನಿಕ ಅಭಿವೃದ್ಧಿ ಚಟುವಟಿಕೆಯೇ ಕಾರಣ.
 - * 5000–10000 ಜನರ ಸಾವು ಕೋಟ್ಯಾಂತರ ರೂ. ಅಸ್ತಿ ಹಾನಿ
 - * ಸುರಂಗ ಕೊರೆಯುವಾಗ ಸ್ಮೋಟಕಗಳ ಬಳಕೆಯಿಂದ
 - * ಜಲವಿದ್ಯುತ್ ಯೋಜನೆಗಳಿಂದ (70) ಈ ಎಲ್ಲವುಗಳಿಂದ ನೈಸರ್ಗಿಕ ಅಸಮತೋಲನ.

ಪ್ರವಾಹ ನಿರ್ವಹಣೆ:

- ಈ ಕೆಳಗಿನ ಕ್ರಮಗಳ ಮೂಲಕ ಪ್ರವಾಹವನ್ನು ಆದಷ್ಟು ನಿಯಂತ್ರಣಕ್ಕೆ ತರಬಹುದಾಗಿದೆ. ಅವುಗಳು-
- * ನದಿಗಳಲ್ಲಿ ಒಮ್ಮೆ ಅಪಾರ ನೀರು ಹರಿಯುವುದನ್ನು ತಪ್ಪಿಸಲು ಜಲಾನಯನ ಪ್ರದೇಶದಲ್ಲಿ ಅರಣ್ಯಗಳನ್ನು ಬೆಳೆಸುವುದು.
 - * ಅರಣ್ಯಗಳ ನಾಶವನ್ನು ತಡೆಗಟ್ಟಿಸುವುದು.
 - * ಕಾಲುವೆಗಳ ನಿರ್ಮಾಣ ಪ್ರವಾಹದ ನೀರನ್ನು ಇತರ ಕಡೆಗೆ ಹರಿಸುವುದು.
 - * ನದಿಗಳ ಇಕ್ಕೆಲಗಳಲ್ಲಿ ಅಡ್ಡಕಟ್ಟಿ ಹಾಕುವುದು.
 - * ಪ್ರವಾಹಗಳ ಬಗ್ಗೆ ಮುನ್ಮೂಚನೆ ನೀಡುವುದು
 - * ನದಿಗಳಿಗೆ ಅಲ್ಲಲ್ಲಿ ಅಡ್ಡಕಟ್ಟಿ ನಿರ್ಮಿಸುವುದು
 - * ನದಿಯ ಇಕ್ಕೆಲಗಳಲ್ಲಿ ಅವ್ಯೇಚಳನಿಕ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಬಂಧಿಸುವುದರ ಜೊತೆಗೆ ನಗರೀಕರಣ ತಡೆಯುವುದು.

* ಜಲ ವಿದ್ಯುತ್ ಯೋಜನೆಗಳಂತಹ ಯೋಜನೆಗಳನ್ನು ವೈಜ್ಞಾನಿಕವಾಗಿ ಸಾಫ್ಟ್‌ಪಿಸಿ ಪರಿಸರದ ಸಮರೋಲನ ಕಾಪಾಡುವುದು.

ಬರ ಸಂಭವಿಸುವಿಕೆ:

ಬರ ಎಂಬ ಶಬ್ದವು ಕಡಿಮೆ ಮಳೆ, ಅಥಿಕ ಬಾಣೀಕರಣ, ನೀರಿನ ಕೊರತೆ, ಜಲಾಶಯದಿಂದ ಮತ್ತು ಇತರ ನೀರಿನ ಸಂಗ್ರಹಗಳ ಮತ್ತು ಅಂತರ್ಜಾಲದ ಹೆಚ್ಚಿನ ಬಳಕೆಯಿಂದ ನೀರಿನ ಕೊರತೆ ಆಗುವುದನ್ನು ಅನ್ವಯಿಸುತ್ತದೆ. ಬರಗಾಲ ತೀವ್ರವಾದಾಗ ಕ್ಷಾಮವುಂಟಾಗುತ್ತದೆ. ಮಳೆಯ ಪ್ರಮಾಣವು ಸರಾಸರಿಗಿಂತ ಶೇ.25ರಿಂದ ಶೇ.50ಕ್ಕಿಂತ ಕಡಿಮೆಯಾದಾಗ ಬರಗಾಲವು ಉಂಟಾಗುತ್ತದೆ. ಅಥವಾ ಮಳೆಯ ಪ್ರಮಾಣವು ಸರಾಸರಿಗಿಂತ ತುಂಬಾ ಕಡಿಮೆಯಾದಾಗ ಕ್ಷಾಮವುಂಟಾಗುತ್ತದೆ. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇ.40 ಜನರು ಮಾರ್ಗ ಬರ ಅಥವಾ ಭಾಗಶ: ಬರಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳು ಹೆಚ್ಚಿಗಿ ವಿಷಯ ಮತ್ತು ಆಫ್ಟ್‌ಕಾ ವಿಂಡಗಳಲ್ಲಿ ಕಂಡು ಬರುವುದು. ಬರ ಸಂಭವಿಸಲು ಅನೇಕ ಕಾರಣಗಳು ಇವೆ. ಅವುಗಳು-

- * ವಾರ್ಷಿಕ ಮಳೆಯ ಅಭಾವ
- * ದೀರ್ಘಕಾಲಿಕ ಅಂತರ್ಜಾಲ ಮತ್ತು ಭೂಮೇಲ್ಪೆ ನೀರಿನ ಕೊರತೆ
- * ಸಂಗ್ರಹಿಸಿದ ನೀರಿನ ಕೊರತೆ
- * ಶುದ್ಧ ಜಲದ ಅಥಿಕ ಬಳಕೆ
- * ಅತಿಯಾಗಿ ಸಾಕು ಪ್ರಾಣಿಗಳನ್ನು ಮೇಯಿಸುವಿಕೆ, ಅರಣ್ಯನಾಶ, ಅವೈಜ್ಞಾನಿಕ ಬೇಸಾಯದ ಕ್ರಮ ಮತ್ತು ಗಣೀಗಾರಿಕೆ ಇತ್ಯಾದಿ
- * ಜನಸಂಖ್ಯೆ ಸ್ಥೋಟ ಪರಿಣಾಮ
- * ಬರ ಪರಿಸ್ಥಿತಿ, ಅಂತರ್ಜಾಲ ಮಟ್ಟ ಕಡಿಮೆ ಮಾಡಿ ಸಸ್ಯ ವರ್ಗ ನಾಶಕ್ಕೆ ಕಾರಣವಾಗುವ ಮೂಲಕ ಪರಿಸರದ ಮೇಲೆ ಪರಿಣಾಮ.
- * ಬೆಳೆ ನಾಶ.

ಭಾರತದಲ್ಲಿ ಬರ ಪ್ರದೇಶಗಳ ಹಂಚಿಕೆ:

ಬರದ ತೀವ್ರತೆಯ ಆಧಾರದ ಮೇಲೆ ಭಾರತವನ್ನು ಮೂರು ಬರಪೀಡಿತ ಪ್ರದೇಶಗಳಾಗಿ ವಿಂಗಡಿಸಬಹುದು. ಅವುಗಳು-

- 1) ಅತೀ ತೀವ್ರ ಬರಪೀಡಿತ ಪ್ರದೇಶ: ನಿರಂತರವಾಗಿ ಹಲವಾರು ವರ್ಷಗಳಿಂದ ಬರಪೀಡಿತ ಪ್ರದೇಶವಾಗಿರುವುದು. ಅವುಗಳು ರಾಜಸ್ಥಾನದ ಪಶ್ಚಿಮ ಭಾಗ, ಗುಜರಾತಿನ ಕರ್ಜ್ ಪ್ರದೇಶ, ಭಾರತದ ಪಶ್ಚಿಮ ಮತ್ತು ವಾಯುವ್ಯ ಶ್ರೇಣಿಗಳಲ್ಲಿ ಪ್ರದೇಶ.
- 2) ತೀವ್ರ ಬರಪೀಡಿತ ಪ್ರದೇಶ: ದೇಶದ ಎರಡನೇಯ ಪ್ರಮುಖ ಬರಪೀಡಿತ ಪ್ರದೇಶ. ಅವುಗಳು ರಾಜಸ್ಥಾನದ ಮೂರ್ಚಂಭಾಗ ಮಧ್ಯಪ್ರದೇಶ ಪಶ್ಚಿಮ ಮಹಾರಾಷ್ಟ್ರದ ಭಾಗಗಳು, ಕರ್ನಾಟಕದ ಮತ್ತು ಈಶಾನ್ಯ ತಮಿಳುನಾಡು ಒಳಭಾಗ ಮತ್ತು ಉತ್ತರದ ಒಳಭಾಗ.
- 3) ಸಾಧಾರಣ ಬರಪೀಡಿತ ಪ್ರದೇಶ: ಉತ್ತರಭಾರತ, ಹರಿಯಾಣದ ಪಶ್ಚಿಮಭಾಗ, ದಕ್ಷಿಣಭಾಗ, ಜಾವಿಂಡ್, ಮತ್ತು ಒಳಭಾಗಗಳಲ್ಲಿ ಈ ಪ್ರದೇಶಗಳನ್ನು ಕಾಣಬಹುದು.

ಬರಗಾಲ ನಿಯಂತ್ರಣ ವಿಧಾನಗಳು:

ಬರಗಾಲವನ್ನು ಈ ಕೆಳಗಿನ ಕ್ರಮಗಳ ಮೂಲಕ ನಿಯಂತ್ರಣಕ್ಕೆ ತರಬಹುದಾಗಿದೆ. ಅವುಗಳು-

* ಬರಪೀಡಿತ ಪ್ರದೇಶಗಳಲ್ಲಿ ಆಯಾ ಪರಿಸ್ಥಿತಿಯಲ್ಲಿ ಬೆಳೆಯುವ ಸಸ್ಯ ವರ್ಗಗಳನ್ನು ಬೆಳೆಸುವುದು, ಅರಣ್ಯೇಕರಣ ಯೋಜನೆಗಳನ್ನು ಕೈಗೊಳ್ಳುವುದು.

* ಒಣ ಬೇಸಾಯದ ವಿಧಾನಗಳನ್ನು ಅನುಸರಿಸುವುದು

* ಅಂತರ್ರಜಲ ಮಟ್ಟವನ್ನು ಹೆಚ್ಚಿಸುವ, ಮಳೆನೀರು ಸಂರಕ್ಷಣೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
ಉದಾ: ಮಳೆಕೊಯ್ಯು

* ಆಳವಾಗಿ ಉಳ್ಳಿಮೆ ಮಾಡಿ ಮಳೆನೀರನ್ನು ಇಂಗಿಸುವುದು

* ನೀರನ್ನು ಯೋಜಿತವಾಗಿ ಬಳಸುವ ಹನಿ ನೀರಾವರಿ ವಿಧಾನಗಳನ್ನು ಅನುಸರಿಸುವುದು

* ವೃಕ್ಷ ಬೇಸಾಯ, ಹಣ್ಣಿನ ಬೇಸಾಯಗಳನ್ನು ಮೋತ್ತಾಗಿಸುವುದು

* ಮಳೆಯ ನೀರನ್ನು ಕೆರೆ, ಜಲಾಶಯ ಮತ್ತು ಬಾವಿಗಳಲ್ಲಿ ಸಂಗ್ರಹವಾಗುವಂತೆ ಮಾಡುವುದು.

* ಮಳೆಕೊಯ್ಯು ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮ ವಹಿಸುವುದು.

* ನದಿಗಳಿಗೆ ಅಡ್ಡಲಾಗಿ ಒಡ್ಡು ಹಾಕಿ ಮಹಾಮಾರಿ ನಿಯಂತ್ರಣ ಮಾಡುವುದು

* ಅರಣ್ಯ ಹಾಗೂ ಹುಲ್ಲಗಾವಲನ್ನು ಕಾಪಾಡುವುದು ಹಾಗೂ ಬೆಳೆಯುವುದು.

* ಭೂಮಿಯಲ್ಲಿ ಆಳವಾದ ತಗ್ಗಿಗಳನ್ನು ತೋಡಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಮಾಡಿ, ಇಂಗುವಂತೆ ಮಾಡಿ ಅಂತರ್ರಜಲ ಮಟ್ಟ ಹೆಚ್ಚಿಸುವುದು.

* ಜಲಮಾಲೆನ್ನು ತಡೆಗಟ್ಟಿ ಚರಂಡಿ ನೀರನ್ನು ಶುದ್ಧಿಕರಿಸಿ ಕೃಷಿಗಾಗಿ ಬಳಸುವುದು.

* ಜನಸಂಖ್ಯೆ ನಿಯಂತ್ರಣದಿಂದ ನಗರೀಕರಣ, ಕೃಂಗರೀಕರಣ ತಡೆಗಟ್ಟಿ ಅಪಾರ ಪ್ರಮಾಣದ ನೀರು ಉಳಿಸಬಹುದು.

ಭೂ ಸಂಪನ್ಮೂಲ:

ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಉಳಿದೆಲ್ಲಾ ಸಂಪನ್ಮೂಲಗಳಿಗಿಂತಲೂ ಭೂಮಿ ಅತ್ಯಂತ ಮುಖ್ಯವಾದುದು. ಉದ್ಯೋಗಗಳು ಭೂಮಿಯ ಬಳಕೆಯನ್ನು ಅವಲಂಬಿಸಿದೆ. ಭೂಮಿಯನ್ನು ಹಲವಾರು ಉದ್ದೇಶಗಳಿಗೆ ಬಳಸಲಾಗುವುದರಿಂದ ಇದು ಅಮೂಲ್ಯ ಸಂಪನ್ಮೂಲವಾಗಿ ಪರಿಣಮಿಸಿದೆ. ಭೂಮಿ ಹಾಗೂ ಅದು ಒಳಗೊಂಡಿರುವ ಸಂಪನ್ಮೂಲಗಳನ್ನು ಯೋಜಿತವಾಗಿ ಬಳಸುವುದು ಅಗತ್ಯವೂ ಅಲ್ಲದೆ ದೊರೆಯುವ ಭೂಮಿಯನ್ನು ಅದರ ಗುಣಲಕ್ಷಣ ಮತ್ತು ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಉದ್ದೇಶಗಳಾಗಿ ಬಳಸಬೇಕಾಗುವುದು ಅತ್ಯಂತ ಪ್ರಮುಖವಾಗಿದೆ. ಈ ರೀತಿಯ ಭೂ ಬಳಕೆಯು ಪ್ರದೇಶಕ್ಕೆ ಹಾಗೂ ಕಾಲಕ್ಕೆ ವ್ಯತಾಸವನ್ನು ಹೊಂದುವುದು. ಇದಕ್ಕೆ ಕಾರಣ ಭೂ ಬಳಕೆಯ ಹಲವಾರು ಪ್ರಾಕೃತಿಕ ಆರ್ಥಿಕ ಮತ್ತು ಸಾಮಾಜಿಕ ಅಂಶಗಳನ್ನು ಅವಲಂಬಿಸಿದೆ.

ಭಾರತದ ಭೂ ಬಳಕೆ:

ಭಾರತವು ಪ್ರಪಂಚದ ಒಟ್ಟು ಭೂ ಪ್ರದೇಶದ ಮೇಲೆ ಅತೀವ ಒತ್ತುಡವನ್ನು ನೀಡುತ್ತಿದೆ. ಅದನ್ನು ವಿವಿಧ ಉದ್ದೇಶಗಳಾಗಿ ಬಳಸುವ, ಇದರಿಂದಾಗಿ ಭೂ ಸಂಪನ್ಮೂಲದ ಗುಣಮಟ್ಟ ಕಡಿಮೆಯಾಗುತ್ತಿರುವುದು ಎಲ್ಲೆಲ್ಲಾ ಕಂಡುಬರುತ್ತಿದೆ. ಇದರಿಂದ ಅದರ ಉತ್ಪಾದನಾ ಸಾಮಾಜಿಕ ಸಹ ಇಳಿಕೆಗೊಂಡು ಭೂಮಿಯು ಅನುಪಯುಕ್ತವಾಗಿ ಪರಿಣಮಿಸುತ್ತಿದೆ. ಇದನ್ನೇ ಭೂ ಗುಣಮಟ್ಟ ಕುಸಿತವೆಂದು ಕರೆಯಲಾಗಿದೆ.

ಭಾರತ ಹೊಂದಿರುವ ಜನಸಂಖ್ಯೆ ಅಗಾಧವಾಗಿರುವುದರಿಂದ ಮಾತ್ರವಲ್ಲದೆ ಅದರ ಬಳವಣಿಗೆಯೂ ಸಹ ತೀವ್ರಗತಿಯಲ್ಲಿರುವುದು ಬಡತನ ಹಾಗೂ ಆರ್ಥಿಕ ಮತ್ತು ವಾಣಿಜ್ಯದ ಉದಾರೀಕರಣ ನೀತಿಗಳು ಭೂ ಸಂಪತ್ತಿನ ಬಳಕೆಯ ಮೇಲೆ ಅತೀಯಾದ ಒತ್ತಡವನ್ನು ಹೇಳುತ್ತಿವೆ. ಅದರಲ್ಲಿಯೂ ಸಾಗುವಳಿ ಪ್ರದೇಶದ ವಿಸ್ತರಣೆಯಿಂದ ಅರಣ್ಯ ಹಾಗೂ ಹುಲ್ಲುಗಾವಲೂ ಕ್ಷೇತ್ರಗಳು ನಿರಂತರವಾಗಿ ಕಡಿಮೆಯಾಗುತ್ತಿದ್ದು, ಈ ಕ್ಷೇತ್ರಗಳು ಇಂದು ರಸ್ತೆಗಳು, ವಸತಿಗಳು, ಕೃಗಾರಿಕೆ ಮೊದಲಾದ ವ್ಯವಸಾಯೀತರ ಉದ್ದೇಶಗಳಿಗಾಗಿ ಬಳಕೆಯಾಗುತ್ತಿವೆ. ಆದ್ದರಿಂದ ಸಾಗುವಳಿ ಕ್ಷೇತ್ರ, ಅರಣ್ಯ ವಸ್ತುಗಳು ಹಾಗೂ ಹುಲ್ಲುಗಾವಲು ಭೂಮಿಗೆ ಬೇಡಿಕೆ ಅಧಿಕಗೊಂಡಿವೆ. ಇದರಿಂದಾಗಿ ಈ ಕ್ಷೇತ್ರಗಳ ಭೂ ಬಳಕೆ ತೀವ್ರಗೊಂಡಿದ್ದು ಗುಣಮಟ್ಟದ ಇಳಿಕೆಗೊಂಡಿದೆ.

ಭಾರತದಲ್ಲಿ ವ್ಯವಸಾಯಕ್ಕೆ ದೊರೆಯುವ ಸಾಗುವಳಿ ಭೂಮಿಯ ಕ್ಷೇತ್ರ ಇಳಿಕೆಯಾಗುತ್ತಿದೆ. ಇದರಿಂದ ದೊರೆಯುವ ಭೂಮಿಯನ್ನು ಯೋಜಿತವಾಗಿ ಬಳಕೆ ಮಾಡಿಕೊಳ್ಳಲಾಗುವುದು ದೇಶದ ಅಗಾಧ ಜನಸಂಖ್ಯೆ ಹಾಗೂ ಪಶು ಸಂಪತ್ತಿನ ನಿರ್ವಹಣೆಗೆ ಅತಿ ಅಗತ್ಯವಾಗಿದೆ. ಆದರೆ ಭೂ ಗುಣಮಟ್ಟದ ಕುಸಿತಕ್ಕೆ ಕಾರಣಗಳು ಈ ಕೆಳಗಿನಂತೆ ವಿವರಿಸಲಾಗಿದೆ.

* ಅರಣ್ಯ ಮತ್ತು ವ್ಯಾಪಕಗಳ ನಾಶ: (ಜೀವಿ ಪರಿಸರ ನಾಶ ಮಣ್ಣಿನ ಸರ್ವತ್ವ)

* ಪ್ರಾಣಿಗಳನ್ನು ಮೇರಿಸುವಿಕೆ: ಇರುವ ಪಶುಗಳಿಗೆ ಸರಾಸರಿ ಭೂಮಿ ಕಡಿಮೆ ಇರುವುದರಿಂದ ಅಗತ್ಯ ಹುಲ್ಲು ಮೇರಿಗಾಗಿ ಅರಣ್ಯ ನಾಶವಾಗುತ್ತಿರುವುದು.

* ಭಾರತದಲ್ಲಿರುವ ಸರಾಸರಿ ಅರಣ್ಯ ಕ್ಷೇತ್ರ 0.08 ಹೆಕ್ಟೇರ್ ಇದ್ದು, ಇದಕ್ಕೆ ಬದಲಾಗಿ ಪ್ರತಿಯೊಬ್ಬ ಮಾನವನ ಅಗತ್ಯಗಳಿಗೆ 0.47 ಅರಣ್ಯ ಪ್ರದೇಶದ ಅಗತ್ಯವಿದೆ.

* ಅರಣ್ಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಅರಣ್ಯ ಸಂಪತ್ತು ಲಾಟಿಯಾಗುತ್ತಿದೆ. ಜೊತೆಗೆ ಸೌದೆಗಾಗಿ ಅರಣ್ಯ ನಾಶವಾಗುತ್ತಿದೆ.

* ವ್ಯವಸಾಯ ಕ್ಷೇತ್ರವನ್ನು ಕಾನೂನಿನ ಮೂಲಕ ನಿರ್ಬಂಧಿಸಿದ್ದರೂ ಇಂದಿಗೂ ಕೆಲವು ರಾಜ್ಯಗಳಲ್ಲಿ ಇದರ ಬಳಕೆ ಮುಂದುವರೆದಿದೆ.

* ವ್ಯವಸಾಯ ಕ್ಷೇತ್ರವನ್ನು ಕಾನೂನು ಬಾಹಿರವಾಗಿ ವಿಸ್ತರಿಸಿ ಅರಣ್ಯಗಳನ್ನು ಆಕ್ರಮಿಸಿರುವುದು ಸಾಮಾನ್ಯವಾಗಿದೆ.

* ಕಾಲುವೆ ನೀರಾವರಿಯ ವಿಸ್ತರಣೆಯಿಂದ ನೀರಾವರಿಯ ಅಪ್ಪುಕಟ್ಟಿ ಪ್ರದೇಶದ ವಿಸ್ತಾರದ ಭಾಗ ಜೊಗು ಪ್ರದೇಶ ಹಾಗೂ ಲಘಣಿಯುಕ್ತವಾಗಿದ್ದು ಭೂಮಿಯ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತದೆ.

* ಕೃಗಾರೀಕರಣ ಹಾಗೂ ನಗರೀಕರಣ, ಜೈವಿಕ ಅಸಮಶೋಲನ, ತ್ಯಾಜ್ಯ ಮಾಲಿನ್ಯ, ಅರಣ್ಯ ನಾಶ ಮುಂತಾದವುಗಳು.

ಮಣಿನ ಸಂರಕ್ಷಣೆ:

ಭೂ ಗುಣಮಟ್ಟದ ಬಳಕೆ ಇಂದು ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮುಖ್ಯವಾದ ಸಮಸ್ಯೆಯಾಗಿದೆ. ಭೂಮಿಯ ಅತೀವ ಬಳಕೆಗೆ ಮುಖ್ಯ ಕಾರಣವೆಂದರೆ ಅರಣ್ಯನಾಶ, ಗಣಿಗಾರಿಕೆ, ಪಶು ಸಂಗೋಪನೆ. ಇದರಿಂದ ಮಣಿನ ಸರ್ವತ್ವ ಮತ್ತು ಕುಸಿತ ಹೆಚ್ಚಾಗಿದೆ.

ಮಣಿನ ಸಂರಕ್ಷಣೆಯ ವಿಧಾನಗಳು:

ಮಣಿನ ಸಂರಕ್ಷಣೆಯು ಅದರ ಉತ್ಪಾದಕತೆ ಮತ್ತು ಘಲವ್ತತೆಯನ್ನು ಕಾಪಾಡಲು ಅಗತ್ಯವಾಗಿದೆ. ಆದ್ದರಿಂದ ಮಣಿನ ಸಂರಕ್ಷಣೆಯ ವಿಧಾನಗಳು ಈ ಕೆಳಗಿನಂತಿವೆ.

- * ಹಿಂದಿನ ಬೆಳೆಯ ಅವಶೇಷಗಳನ್ನು ಒಳಗೊಂಡಂತೆ ಉಳುಮೆ ಮಾಡುವುದು
- * ಜೈವಿಕ ಗೊಬ್ಬರಗಳ ಬಳಕೆ, ಎರೆಹುಳು, ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರಗಳ ಬಳಕೆ ಮಾಡುವುದು.
- * ಬೆಳೆಗಳ ಪರ್ಯಾಯ ಅಥವಾ ಬದಲಾವಣೆ ಬೆಳೆ ಚಕ್ರವನ್ನು ಅನುಸರಿಸುವುದು.
- * ಇಳಿಜಾರಿಗೆ ಅಡ್ಡಲಾಗಿ ಉಳುಮೆ ಸಮೇತ ತೇವಾಂಶ, ಫಲವತ್ತತೆ ಕಾಪಾಡಬಹುದು.
- * ಭೂಮಿಯ ಮೇಲೆ ಸಸ್ಯ ಹೊದಿಕೆಯನ್ನು ಮಾಡುವುದು. ಇದರಿಂದ ಮಣಿನ ಮೇಲೆ ಸಸ್ಯಗಳ ಎಲೆ, ಕಾಂಡಗಳನ್ನು ಹರಡುವುದರಿಂದ ಅದರಲ್ಲಿ ತೇವಾಂಶ ಹೆಚ್ಚುವುದು. ಮಣಿನಲ್ಲಿ ಸಸ್ಯದ ಅವಶೇಷ ಬೆರೆಯುವುದು. ಅಲ್ಲದೆ ಹರಿಯುವ ನೀರು ನಿಯಂತ್ರಿತವಾಗುವುದು. ಹಂತ ಹಂತವಾಗಿ ವ್ಯವಸಾಯ ಕ್ಷೇತ್ರಗಳನ್ನು ನಿರ್ಮಿಸುವುದು. ಸೋಪಾನ ವ್ಯವಸಾಯ ಮಾಡುವುದು. ಇದರಿಂದ ಇಳಿಜಾರಿನ ಭೂಮಿಯನ್ನು ಹಂತ ಹಂತವಾಗಿ, ಕಡಿಮೆ ವ್ಯವಸಾಯ ಕ್ಷೇತ್ರಗಳನ್ನು ನಿರ್ಮಿಸುವುದು. ಇದರಿಂದ ನೀರು ನಿಯಂತ್ರಣಗೊಂಡು ಮಣಿನ ಸವೆತ ಕಡಿಮೆಯಾಗುವುದು.
- * ಮರುಭೂಮಿ ಹಾಗೂ ಭೂಮಿಯ ಅಂಚಿನಲ್ಲಿ ಮರ ಮತ್ತು ಹೊದೆಗಳನ್ನು ಬೆಳೆಸುವುದು.
- * ಸಾಕು ಪ್ರಾಣಿಗಳನ್ನು ಮೇಯಿಸುವುದನ್ನು ತಡೆಗಟ್ಟುವುದು (Grazing).

ಮರುಭೂಮೀಕರಣ:

ಪ್ರಥಮ ಬಾರಿಗೆ ಈ ಪದವನ್ನು ಬಳಸಿದವರು ಆಬ್ರೇವಿಲ್ಲಿ ಎಂಬುವವರು. ಅದು 1949ರಲ್ಲಿ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (1984)ದ ಪ್ರಕಾರ ಪ್ರಪಂಚದಲ್ಲಿ ಮರುಭೂಮಿಯಾಗಿ ಪರಿಣಮಿಸಿರುವ ಪ್ರದೇಶ ಸುಮಾರು ಶೇ.35ರಷ್ಟು. ಮರುಭೂಮಿಕರಣ ಪ್ರಕ್ರಿಯೆಯಿಂದ ಶಾಶ್ವತವಾಗಿ ಹಾಳಾಗಿರುವ ಭೂಮಿ ಪ್ರಪಂಚದ ಇಂದಿನ ಬಟ್ಟಿ ಸಾಗುವಳಿ ಕ್ಷೇತ್ರಕ್ಕೆ ಸಮನಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಮರುಭೂಮಿಕರಣ ಪರಿಸರ ನಾಶದಿಂದ ಉಂಟಾದ ಜಾಗತಿಕ ಸಮಸ್ಯೆ ಎಂದು ಪರಿಗಳಿತವಾಗಿದೆ. 1992ರ ಭೂ ಸಮ್ಮೇಳನ ಈ ಕುರಿತಾಗಿಯೇ ದೀರ್ಘ ಚರ್ಚೆಗಳು ನಡೆದವು ಮತ್ತು ಭೂ ಸಂರಕ್ಷಣೆಗಾಗಿ ಹಲವು ಕ್ರಮಗಳನ್ನು ಆಯೋಜಿಸಲಾಯಿತು. 1996ರಲ್ಲಿ ಮರುಭೂಮೀಕರಣವನ್ನು ತಡೆಗಟ್ಟುವ ಶಾಸನವನ್ನು ಸುಮಾರು 50 ದೇಶಗಳಲ್ಲಿ ಜಾರಿಗೊಳಿಸಲಾಯಿತು.

ವಾಯುಗುಣ ಬದಲಾವಣೆಯು ಮರುಭೂಮಿ ವಿಸ್ತರಣೆಗೆ ಪ್ರತ್ಯಕ್ಷ ಕಾರಣವಾಗಿದ್ದರೂ ಪರೋಕ್ಷವಾಗಿ ವಾಯುಗುಣ ಬದಲಾವಣೆ ಮಾನವನ ಚಟುವಟಿಕೆಗಳಿಂದ ಉಂಟಾಗುವ ಪರಿಸರ ಮಾಲೆನ್ನು ಪ್ರಧಾನ ಕಾರಣವಾಗಿದೆ. ಮರುಭೂಮೀಕರಣಕ್ಕೆ ಕಾರಣಗಳು ಈ ಕೆಳಗಿನಂತಿವೆ.

- * ಜನಸಂಖ್ಯೆ ಹೆಚ್ಚಿದಿಂದ ಅರಣ್ಯ ನಾಶ, ಮಣಿನ ಸವೆತದಿಂದಾಗಿ ಮರುಭೂಮಿಯಾಗುವಿಕೆ.
- * ಸಾಕು ಪ್ರಾಣಿಗಳನ್ನು ಮೇಯಿಸುವುದು, ಹಲ್ಲುಗಾವಲು ಮಾದರಿಯ ಸ್ವಾಭಾವಿಕ ಸಸ್ಯವರಗ್ಗೆ ನಾಶ.
- * ಉಳುಮೆಯಿಂದ ಮಣಿ ಸಡಿಲಗೊಂಡು ಸವೆತ ಹೆಚ್ಚಾಗುವುದು.

ಮರುಭೂಮೀಕರಣ ನಿಯಂತ್ರಣದ ಕ್ರಮಗಳು:

- 1) ಜಲಾನಯನ ಪ್ರದೇಶಾಭಿವೃದ್ಧಿ ಯೋಜನೆ, ಮತ್ತೆ ನೀರಿನ ಸಂಗ್ರಹಣೆ ಅಥವಾ ಮಳೆಯ ಕೊಯ್ಲು.
- 2) ಮರುಭೂಮಿಗಳು ವಿಸ್ತರಿಸಿದಂತೆ ಮರಳುದಿಣ್ಣೆಗಳು ಸ್ಥಿರೀಕರಣ ಹೊಂದುವಂತೆ ಮರುಭೂಮಿಗಳು ಅಂಚಿನಲ್ಲಿ ಸಸ್ಯ ವರಗ್ಗಳು ಅರಣ್ಯಗಳನ್ನು ಬೆಳೆಸುವ ಕಾರ್ಯಕ್ರಮ.
- 3) ಸುಸ್ಥಿರ ಅಭಿವೃದ್ಧಿ ಜಲ ನಿರ್ವಹಣೆ
- 4) ಹಸಿರು ಹೊದಿಕೆ

- 5) ಮರು ಅರಣ್ಯೀಕರಣ
- 6) ಮಳೆ ನೀರು ಕೊಯ್ಲು

ಮಳೆ ನೀರು ಕೊಯ್ಲು:

ಮಳೆ ನೀರು ಕೊಯ್ಲು ಎಂಬುದು ಮಳೆ ಬಿಡ್ಡ ಜಾಗದಲ್ಲೇ ನೀರನ್ನು ಹಿಡಿದು ಸಂಗೃಹಿಸಿ, ತೇವಿರಿಸಿ, ಸೋಸಿ ಭೂಮಿಗೆ ಇಂಗಿಸುವುದಾಗಲಿ ಅಥವಾ ಕೈಟಿಗೆ, ಜಾನುವಾರು ಕುಡಿಯಲು ಮನೆ ಬಳಕೆಗೆ ಬಳಸಲು ಬರುವಂತೆ ಮಾಡುವ ಒಂದು ವ್ಯವಸ್ಥೆಯನ್ನು ಮಳೆ ಕೊಯ್ಲು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮಳೆ ನೀರಿನ ಸಂಗ್ರಹಣೆ ಅಥವಾ ಹೆಚ್ಚು ಪ್ರಚಲಿತವಾಗಿರುವ ಮಳೆ ಕೊಯ್ಲು ಹೊಸದೆನಲ್ಲ. ಪುರಾತನ ಕಾಲದಿಂದಲೂ ಹಲವಾರು ವಿಧಗಳಲ್ಲಿ ಮಳೆ ನೀರನ್ನು ಸಂಗೃಹಿಸುವ, ಮಳೆ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಿ ಅಂತರ್ರಾಷ್ಟ್ರೀಯ ಮಳ್ಳಿಸಿದೆ.

ಭಾರತದಲ್ಲಿ ಹಲವಾರು ಪ್ರದೇಶಗಳಲ್ಲಿ ವಿವಿಧ ಬಗೆಯ ಜಲ ಸಂರಕ್ಷಣೆ ವಿಧಾನಗಳು ರೂಪಿಸಲಿವೆ. ಇತ್ತೀಚಿನ ರಾಜಸ್ಥಾನದ ಮಳೆಕೊಯ್ಲಿನ ಜಲಸಂಗ್ರಹಣೆ ಹಾಗೂ ಆದರಿಂದ ಉಂಟಾಗಿರುವ ಪರಿಣಾಮಗಳು ಅತ್ಯಂತ ಯಶಸ್ವಿಯಾಗಿವೆ. ರಾಜಸ್ಥಾನದ ಬೆರಾಂಪುರ ಪ್ರದೇಶ ಸಂಪೂರ್ಣ ಸಸ್ಯವರ್ಗ ರಹಿತವಾಗಿದ್ದು, ಬರದು ಭೂಮಿಯಾಗಿತ್ತು. ಇಂದು ಈ ಪ್ರದೇಶದಲ್ಲಿ ಸಮುದಾಯದ ಭಾಗವಹಿಸುವಿಕೆಯಿಂದ ಮಳೆನೀರಿನ ಸಂರಕ್ಷಣೆಯೊಡನೆ ಈ ಪ್ರದೇಶದಲ್ಲಿ ಜಲಸಂರಕ್ಷಣೆಯಲ್ಲಿ ಮಹತ್ತರ ಸಾಧನೆಯನ್ನು ಮಾಡಲಾಗಿದೆ.

ಭಾರತದ ಯೋಜನಾ ಆಯೋಜನೆ ಸ್ವಾಭಾವಿಕ ಸಂಪನ್ಮೂಲಗಳಾದ ನೀರು, ಮಳ್ಳು, ಜೀವ ವೈವಿಧ್ಯ, ಅರಣ್ಯ ಮೌದಲಾದವುಗಳನ್ನು ಸಂರಕ್ಷಿಸಲು ಸಮಗ್ರ ನಿರ್ವಹಣಾ ವಿಧಾನವನ್ನು ರೂಪಿಸಿದೆ. ಇವುಗಳಲ್ಲಿ ಮಳೆನೀರಿನ ಸಂರಕ್ಷಣೆಯೂ ಸಹ ಬಂದಿದೆ. ಮಳೆ ನೀರನ್ನು ಈ ಕೆಳಗಿನ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಮೂಲಕ ಸಂರಕ್ಷಿಸಬಹುದಾಗಿದೆ.

ಅಣೆಕಟ್ಟಗಳು:

ನೀರಾವರಿ ಮಾನವನ ಬಳಕೆ, ಕ್ಯಾರಿಕಾ ಬಳಕೆ, ನೌಕಾಯಾನಕ್ಕಾಗಿ, ಪ್ರವಾಹ ತಡೆಯಲು, ನದಿ ತಿರುವು ಯೋಜನೆ ಮನೋರಂಜನೆ, ವಿದ್ಯುತ್ ಉತ್ಪಾದನೆ, ಮುಂತಾದ ಕಾರ್ಯಗಳಾಗಿ ಹರಿಯುವ ನದಿ ನೀರನ್ನು ದೊಡ್ಡ ದೊಡ್ಡ ಕಟ್ಟಿಯನ್ನು ಕಟ್ಟಿ ಅಡ್ಡಗಟ್ಟಿ ಬೇಕಾದಷ್ಟು ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಯೇ ಅಣೆಕಟ್ಟಗಳ ನಿರ್ಮಾಣದಿಂದಾಗುತ್ತದೆ. ಅಂದಾಜು 3200 ಬೃಹತ್ / ಮುಧ್ಯಮಾನ ಅಣೆಕಟ್ಟಗಳು (2012) ಭಾರತದಲ್ಲಿವೆ.

ರಸ್ತೆಗಳು (ಸಾರಿಗೆ):

ವಸ್ತುಗಳು, ಸೇವೆಗಳು ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದನ್ನೇ “ಸಾರಿಗೆ” ಎನ್ನುತ್ತೇವೆ. ಇದು ತೈತೀಯ ಆರ್ಥಿಕ ವ್ಯಕ್ತಿಯಾಗಿದ್ದು ಸರಕು ಮತ್ತು ಸೇವೆಗಳನ್ನು ಉತ್ಪಾದಿತ ಪ್ರದೇಶಗಳಿಂದ ಬೇಡಿಕೆ ಇರುವ ಪ್ರದೇಶಗಳಿಗೆ ಪೂರ್ವೇಸುವುದು, ಸಾರಿಗೆಯ ಮೂಲಕ ವಸ್ತುಗಳು ಮತ್ತು ಸೇವೆಗಳು ಅರ್ಥಕರೆಯಿರುವ ಪ್ರದೇಶಗಳಿಂದ ಕೊರತೆಯಿರುವ ಪ್ರದೇಶಗಳಿಗೆ ಸಾಗಿಸಲ್ಪಟ್ಟ ಬಳಕೆಗೆ ಸಹಾಯಕವಾಗುವುದು. ಹೀಗೆ ಉತ್ಪಾದಕ ಮತ್ತು ಗ್ರಾಹಕನ ನಡುವೆ ಇರುವ ಅಂತರವನ್ನು ಸಾರಿಗೆಯು ಕ್ರಮಿಸುವುದು ಮುಂತಾದವುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಂದು ಪ್ರದೇಶದ ಆರ್ಥಿಕಾಭಿವೃದ್ಧಿಯು ಸಾರಿಗೆಯನ್ನು ಬಹುವಾಗಿ ಅವಲಂಬಿಸಿದೆ. ಈ ಮೂಲ ಸೌಕರ್ಯದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕರೆಯ ಬೆಳವಣಿಗೆಯೂ ಸಹ ಶೀವ್ರಗತಿಯಲ್ಲಿ ಮುಂದುವರಿಯಲು ಸಹಾಯಕವಾಗುವುದು. ಎಲ್ಲ ಮೂಲ ಸೌಕರ್ಯಗಳಲ್ಲಿ ಸಾರಿಗೆ ಅತಿ ಮುಖ್ಯವಾದುದು. ದೇಶದ ಆರ್ಥಿಕ

ಸ್ಥಿತಿಗಳನ್ನು ಸೂಚಿಸುತ್ತವೆ ಹಾಗೂ ರಸ್ತೆಗಳ ಗುಣಮಟ್ಟವು ಆರ್ಥಿಕಾಭಿವೃದ್ಧಿಯನ್ನು ನಿರ್ದೇಶಿಸುತ್ತವೆ. ಸಾರಿಗೆ ಅಭಿವೃದ್ಧಿಯ ಪ್ರಮಾಣವು ಜನರ ಜೀವನಮಟ್ಟ, ನಗರೀಕರಣದ ಪ್ರಮಾಣ, ಸಂಪನ್ಮೂಲಗಳ ಬಳಕೆ, ಜನಸಂಖ್ಯೆಯ ವಲಸೆ, ಉದ್ಯೋಗ ಮೊದಲಾದವುಗಳ ಮೇಲೆ ನೇರ ಪರಿಣಾಮವನ್ನು ಬೀರುವುದು. ಇವುಗಳು ಸಾಂಸ್ಕೃತಿಕ ಹಾಗೂ ರಾಜಕೀಯ ಏಕತೆಗೂ ಕಾರಣವಾಗುವುದು. ಕೈಗಾರಿಕಾಭಿವೃದ್ಧಿಯು ಸಾರಿಗೆಯ ಅಭಿವೃದ್ಧಿಯನ್ನು ಮೂಲಭೂತವಾಗಿ ಅವಲಂಬಿಸಿರುವುದು. ಕೈಗಾರಿಕೆಗಳಿಗೆ ಕಚ್ಚಾವಸ್ತು ಮೂರ್ಯಕೆ ಇದರಿಂದ ಸಾರಿಗೆಯ ಕೈಗಾರಿಕಾಭಿವೃದ್ಧಿಯಲ್ಲಿ 'ವೇಗವರ್ಧಕ'ವಾಗಿ ಕಾರ್ಯ ನಿರ್ವಹಿಸುತ್ತವೆ. ಅಲ್ಲದೆ ಯುದ್ಧ, ಬರಗಾಲ, ಪ್ರಾಹ, ಸಾಂಕ್ರಾಮಿಕ ರೋಗಗಳು ಮುಂತಾದ ಸ್ನೇಹಿತ್ಯಕ ಪ್ರಮೇಪ ಹಾಗೂ ಆಪತ್ತಾಲದಲ್ಲಿ ಸಾರಿಗೆಯ ಪಾತ್ರ ಮಹತ್ತರವಾದುದು. ಹೀಗೆ ಒಂದು ಪ್ರದೇಶದ ಆರ್ಥಿಕ ಸಾಮಾಜಿಕ ಅಭಿವೃದ್ಧಿಯ ವೇಗವು ಬಹುಪಾಲು ಸಾರಿಗೆ ಸಂಪರ್ಕವನ್ನು ಅವಲಂಬಿಸಿದೆ.

ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದು ದೇಶದ ಸ್ವಾಫಾವಿಕ ಸಂಪನ್ಮೂಲಗಳ ಬಳಕೆ ಅಪಾರ ಮಾನವ ಸಂಪನ್ಮೂಲದ ಸದುಪಯೋಗ ಹಾಗೂ ವಿಸ್ತಾರವಾದ ವೈವಿಧ್ಯಮಯ ರಾಷ್ಟ್ರದ ಸಮಗ್ರತೆಗೆ ಸಾರಿಗೆಯ ಕೊಡುಗೆ ಬಹುಮುಖ್ಯವಾದುದು.

ವ್ಯವಸಾಯ ಮತ್ತು ಕೈಗಾರಿಕೆ ಒಂದು ರಾಷ್ಟ್ರದ ದೇಹ ಮತ್ತು ಎಲುಬಳಾಗಿದ್ದರೆ ಸಾರಿಗೆ ಮತ್ತು ಸಂಪರ್ಕ ಅದರ ನರಮಂಡಲವೆಂದು ಪರಿಗಣಿಸಲ್ಪಟ್ಟಿದೆ. ದೇಹದ ರಕ್ತನಾಳಗಳಿಂತೆ ಇವು ಕಾರ್ಯ ನಿರ್ವಹಿಸುತ್ತವೆ. ಸಾರಿಗೆ ಮತ್ತು ಸಂಪರ್ಕವು ಈ ಕೆಳಗಿನ ಕಾರಣಗಳಿಂದ ಅತ್ಯಂತ ಪ್ರಮುಖ ವಿಷಯಗಳಾಗಿವೆ.

- 1) ವ್ಯವಸಾಯ ಅಭಿವೃದ್ಧಿಗೆ ಮೂರಕ
- 2) ಕೈಗಾರಿಕಾಭಿವೃದ್ಧಿಗೆ ಮೂರಕ
- 3) ವ್ಯಾಪಾರಾಭಿವೃದ್ಧಿಗೆ ಮೂರಕ
- 4) ನಗರ ಮತ್ತು ಬಂದರುಗಳ ಅಭಿವೃದ್ಧಿಗೆ ಮೂರಕ
- 5) ಸಂಪನ್ಮೂಲಗಳ ಬಳಕೆಗೆ ಮೂರಕ
- 6) ಕೆಲಸಗಾರರ ಸಂಚಾರಕೆ ಮೂರಕ
- 7) ಆಡಳಿತ ನಿರ್ವಹಣೆ ಹಾಗೂ ರಕ್ಷಣೆಗೆ ಮೂರಕ
- 8) ರಾಷ್ಟ್ರೀಯ ಆದಾಯ ಹೆಚ್ಚಳಕ್ಕೆ ಮೂರಕ
- 9) ಬೆಲೆಗಳ ನಿಯಂತ್ರಣಕ್ಕೆ ಮೂರಕ

ರಸ್ತೆ ಸಾರಿಗೆ (Road Transport):

ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಜಾಲದಿಂದ ಕೂಡಿದ ರಾಷ್ಟ್ರಗಳಲ್ಲಿ ಮೂರನೇಯುದು. ದೇಶವು 2011ರಲ್ಲಿ ಸುಮಾರು 4.32 ದಶಲಕ್ಷ ಕಿ.ಮೀ. ಉದ್ದದ ರಸ್ತೆಗಳನ್ನು ಹೊಂದಿದೆ. ಪ್ರತಿ ಜ.ಕಿ.ಮೀ. ಪ್ರದೇಶಕ್ಕೆ ಭಾರತವು 0.66 ಕಿ.ಮೀ. ಉದ್ದದ ರಸ್ತೆಯನ್ನು ಹೊಂದಿದೆ. ಹೀಗೆ ದೇಶದ ರಸ್ತೆಯ ಸಾಂದ್ರತೆ 0.65 ಕಿ.ಮೀ.ಗಳಿಗೆ ಸಮನಾಗಿದೆ. ಜೈನಾದ ರಸ್ತೆಯ ಸಾಂದ್ರತೆ 0.16 ಹಾಗೂ ಬ್ರೆಜೀನ ರಸ್ತೆಯ ಸಾಂದ್ರತೆ 0.20 ಆಗಿದ್ದು, ಇವುಗಳಿಂತ ಉತ್ತಮವಾದ ರಸ್ತೆ ಸಾಂದ್ರತೆಯನ್ನು ಭಾರತವು ಒಳಗೊಂಡಿದೆ. ಆದರೆ ಗುಣಮಟ್ಟದಲ್ಲಿ ಕೆಳಪೆಯದ್ದಾಗಿದೆ. ಭಾರತದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಇರುವ ರಸ್ತೆಯ ಉದ್ದ 4 ಕಿ.ಮೀ.

ಭಾರತದಲ್ಲಿ ರಸ್ತೆ ಸಂಪರ್ಕ

ಗ್ರಾಮಾಭಿವೃದ್ಧಿಯಲ್ಲಿ ರಸ್ತೆಗಳ ಪ್ರಾಮುಖ್ಯತೆ:

ಭಾರತ ಹಳ್ಳಿಗಳ ದೇಶ. ಎಲ್ಲ ಕಡೆಗೂ ರೈಲು ವಾಯುಮಾರ್ಗ ಅಸಾಧ್ಯ. ಆ ಕಾರಣ ರಸ್ತೆ ಅನಿವಾರ್ಯ ಮತ್ತು ಅತಿ ಅವಶ್ಯಕವಾದ ಸಂಪರ್ಕ ವ್ಯವಸ್ಥೆಯಾಗಿದೆ. ಇದು ಬೆಣ್ಣ, ಗುಡ್ಡ, ಕಣಿವೆ, ಮರುಭೂಮಿ ಮಾರ್ಗಗಳಲ್ಲಿ ಕಡಿಮೆ ವೆಚ್ಚದ ಸಾರಿಗೆಯ ಮಾಧ್ಯಮವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ನಗರ ಮಾರುಕಟ್ಟಿಯ ಕೇಂದ್ರಕ್ಕೆ ಸಂಪರ್ಕ ವ್ಯವಸಾಯದ ಅಭಿವೃದ್ಧಿ, ಶಿಕ್ಷಣ, ಅಗ್ರಹ ವಸ್ತುಗಳು, ತುರ್ತು ಆರೋಗ್ಯ, ವ್ಯಾಪಾರ, ಪ್ರಯಾಣಿಕರ ಸಾರಿಗೆ ಆಡಳಿತ, ನಿರ್ವಹಣೆ, ರಕ್ಷಣೆ ಇವುಗಳನ್ನು ಸಮರ್ಪಕವಾಗಿ ನೀಡುವಲ್ಲಿ ರಸ್ತೆಯು ಪ್ರಮುಖ ಪಾತ್ರ ವಹಿಸುತ್ತದೆ.

ರಸ್ತೆಗಳ ಅಭಿವೃದ್ಧಿ:

ಅಶೋಕ ಸಾಮರ್ಥ್ಯನು ದೇಶದ ಉದ್ದಗಲಕ್ಕೂ ರಸ್ತೆಗಳನ್ನು ನಿರ್ಮಿಸಿ ಸಾಲು ಮರಗಳನ್ನು ನೆಡಿಸಿದ ಕಾರ್ಯ ಇಂದಿಗೂ ದಂತಕತೆಯಾಗಿದೆ ಮತ್ತು ಮಾದರಿಯಾಗಿದೆ. ಮಧ್ಯಯುಗದಲ್ಲಿ ನಿರ್ಮಿತಗೊಂಡ ರಸ್ತೆಗಳು ಇಂದಿಗೂ ಬಳಕೆಯಲ್ಲಿವೆ. ಉದಾ: ಗ್ರ್ಯಾಂಡ್ ಟ್ರಿಂಕ್ ರೋಡ್ (ಶೇರ್‌ಓ ಓ ಸೂರಿ). ಬ್ರಿಟಿಷರ ಆಡಳಿತದ ಅವಧಿಯಲ್ಲಿ ಸೈನ್ಯ ಸಾಗಾಣಿಕೆಗಾಗಿ ರಸ್ತೆಗಳ ನಿರ್ಮಾಣಕ್ಕೆ ಪ್ರಾಮುಖ್ಯತೆಯನ್ನು 1895ರ ನಂತರದ ಅವಧಿಯಲ್ಲಿ ನೀಡಲಾಯಿತು. ಭಾರತ ರಸ್ತೆಗಳ ನಿರ್ಮಾಣದ ಇತಿಹಾಸದಲ್ಲಿ ನಾಗಪುರ ಯೋಜನೆಯು ಒಂದು ಮೈಲಿಗಲ್ಲು. ಇದು 1943ರಲ್ಲಿ ಜರುಗಿದ ಎಂಜಿನಿಯರ್ಗಳ ಸಮ್ಮೇಳನದಲ್ಲಿ ಜನಿಸಿದ ಯೋಜನೆಯಾಗಿದೆ. ಇಲ್ಲಿ ರಸ್ತೆಗಳ ನಿರ್ಮಾಣ ಕುರಿತಂತೆ ಒಂದು ರಾಷ್ಟ್ರೀಯ ನೀಲಿ ನಕಾಶೆ ಅನುಮೋದಿಸಲಬ್ಬಿತು. ಭಾರತ ಸರ್ಕಾರ ಇದನ್ನು ಅಂಗೀಕರಿಸಿ, ಜಾರಿಗೊಳಿಸಿತು. ಅದನ್ನು “ನಾಗಪುರ ಯೋಜನೆ” ಎಂದು ಕರೆಯಲಾಯಿತು. ಈ ಯೋಜನೆಯಂತೆ ಭಾರತ ರಸ್ತೆಗಳನ್ನು ಅವುಗಳು ನಿರ್ವಹಿಸಬೇಕಾದ ಕಾರ್ಯದ ಆಧಾರದ ಮೇಲೆ 4 ವಿಧಗಳಾಗಿ ವಿಂಗಡಣ ಮಾಡಲಾಯಿತು. ದೇಶದ ರಸ್ತೆ ಮಾರ್ಗಗಳ ಉದ್ದವನ್ನು 2.65 ಲಕ್ಷ ಕೆ.ಮೀ.ನಿಂದ 4 ಲಕ್ಷ ಕೆ.ಮೀ.ಗೆ ವಿಸ್ತರಿಸಲಾಯಿತು.

ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ಹೈದರಾಬಾದ್ ಯೋಜನೆಯು ಎರಡನೇ ಮೈಲಿಗಲ್ಲು ಎಂದೇ ಹೇಳಬಹುದು. ಇದು 20 ವರ್ಷ ಅವಧಿಯ ಯೋಜನೆಯಾಗಿತ್ತು. ದೇಶದ ರಸ್ತೆ ಮಾರ್ಗಗಳ ಉದ್ದ 6.56 ಲಕ್ಷ ಕೆ.ಮೀ.ನಿಂದ 10.60 ಲಕ್ಷ ಕೆ.ಮೀ.ವರೆಗೆ ವಿಸ್ತರಿಸುವ ಗುರಿಯನ್ನು ಹೊಂದಿತ್ತು. ಅಭಿವೃದ್ಧಿ ಹೊಂದಿದ ವ್ಯವಸಾಯ ಪ್ರದೇಶದ ಗ್ರಾಮೀಣ ವಸತಿಗಳು ಟಾರ್ ರಸ್ತೆಗಳಿಂದ ಗರಿಷ್ಟು 6.4 ಕೆ.ಮೀ ಹಾಗೂ ಮಣಿನ ರಸ್ತೆಗಳಿಂದ ಗರಿಷ್ಟು 2.4 ಕೆ.ಮೀ ದೂರದ ಒಳಗೆ ಇರಬೇಕು. ಅಭಿವೃದ್ಧಿಯಾಗುತ್ತಿರುವ ಯಾವುದೇ ಪ್ರದೇಶದ ವಸತಿಗಳು ಟಾರ್ ರಸ್ತೆಗಳಿಂದ ಗರಿಷ್ಟು 12.8 ಕೆ.ಮೀ. ದೂರದೊಳಗೆ ಇರಬೇಕು ಎಂಬ ಮುಂತಾದ ಅಂಶಗಳ ಮೂಲಕ ಈ ಯೋಜನೆಯು ಜಾರಿ ಬಂದಿತು. ನಂತರ ಭಾರತವು ಪಂಚವಾರ್ಷಿಕ ಯೋಜನೆಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ಪ್ರಾಧಾನ್ಯತೆಯನ್ನು ನೀಡುತ್ತಾ ಬಂದಿರುವುದನ್ನು ನಾವು ಕಾಣುತ್ತೇವೆ. 9ನೇಯ ಪಂಚವಾರ್ಷಿಕ ಯೋಜನೆಯಲ್ಲಿ ರಸ್ತೆಗಳ ಜಾಲದ ಮೂರಕ (CO-ORDINATE) ವ್ಯವಸ್ಥೆಯ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಲಾಯಿತು. ಇವುಗಳಿಂದರೆ-

- 1) ದೇಶದ ಪ್ರಾಥಮಿಕ ರಸ್ತೆಗಳು-ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೈಸ್ ಹೆದ್ದಾರಿಗಳು
- 2) ದ್ವಿತೀಯ ಮೂರಕ ರಸ್ತೆಗಳು-ರಾಜ್ಯ ಹೆದ್ದಾರಿ, ಜಿಲ್ಲಾ ಪ್ರಧಾನ ರಸ್ತೆ
- 3) ಗ್ರಾಮೀಣ ರಸ್ತೆಗಳು ಹಾಗೂ ಇತರೆ ಬಗೆಯ ಜಿಲ್ಲಾ ರಸ್ತೆಗಳು.

ದೇಶದಲ್ಲಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಅತ್ಯಧಿಕ ಬಂಡವಾಳದ ಅವಶ್ಯಕತೆಯಿದ್ದು, ಇದನ್ನು ರಸ್ತೆ ಬಳಕೆದಾರರಿಂದಲೇ ಪರೋಕ್ಷವಾಗಿ ಪೆಟ್ಟೋಲ್ ಹಾಗೂ ಡೀಸೆಲ್‌ಗಳ ಮೇಲೆ ಸೆಸ್ ವಿಧಿಸಿ ಸಂಗ್ರಹಿಸಲಾಗುತ್ತಿದೆ. ಪ್ರತಿ ಒಂದು ಲೀಟರ್ ಪೆಟ್ಟೋಲ್ ಮೇಲೆ 1 ರೂ. ಹಾಗೂ 1 ಲೀಟರ್ ಆಮದು ಮಾಡಿಕೊಳ್ಳುವ ಡೀಸೆಲ್ ಮೇಲೆ

1 ರೂ. ಸೆಸ್‌ ವಿಧಿಸಿ ಸಂಗ್ರಹಿಸಿ ಇದನ್ನು ಕೇಂದ್ರಿಯ ರಸ್ತೆ ನಿರ್ಧಿಗೆ ವರ್ಗಾಯಿಸಲಾಗುತ್ತದೆ. ಇದರಲ್ಲಿ ಇಸೇಲೊನಿಂದ ಬರುವ ಆದಾಯದ ಶೇ.50ರಷ್ಟನ್ನು ಗ್ರಾಮೀಣ ಅಭಿವೃದ್ಧಿಗೆ ಹಾಗೂ ಉಳಿದ ಶೇ.50 ಪೆಚ್ಚೋಲೊನಿಂದ ಸಂಗ್ರಹಿತ ಹಣವನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತು ನಿರ್ವಹಣೆಗೆ ಬಳಕೆಗೆ ಬಳಸಲಾಗುತ್ತದೆ. ಇದಲ್ಲದೆ ಖಾಸಗಿಯವರೆಗೂ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.

ರಸ್ತೆಗಳ ವಿಥಗಳು (ನಾಗಮರ ಯೋಜನೆಯ ಪ್ರಕಾರ):

- 1) ರಾಷ್ಟ್ರೀಯ ಹೆದ್ದಾರಿಗಳು (National Highway)
- 2) ರಾಜ್ಯ ಹೆದ್ದಾರಿಗಳು (State Highway)
- 3) ಜಿಲ್ಲಾ ರಸ್ತೆಗಳು (District Road)
- 4) ಗ್ರಾಮೀಣ ರಸ್ತೆಗಳು (Rural Road)

1) ರಾಷ್ಟ್ರೀಯ ಹೆದ್ದಾರಿಗಳು (National Highways):

2013ರ ಪ್ರಕಾರ 92,851 ಕಿ.ಮೀ.ವರೆಗೆ ರಾಷ್ಟ್ರೀಯ ಹೆದ್ದಾರಿಗಳು ವ್ಯಾಪಿಸಿವೆ. ಇವು ದೇಶದ ಅತಿ ಮುಖ್ಯ ರಸ್ತೆಗಳು. ಈ ರಸ್ತೆಗಳು ರಾಜ್ಯ ರಾಜಧಾನಿಗೆ, ಪ್ರಥಾನ ಬಂದರು, ಮತ್ತು ಕ್ಷೇತ್ರಗಳನ್ನು ಸಂಪರ್ಕಿಸುತ್ತವೆ. ಈ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ಕೇಂದ್ರ ಸರ್ಕಾರವೇ ಮಾಡುತ್ತದೆ. ಇದರ ನಿರ್ವಹಣೆಗೆ 1989ರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸಾಫ್ಟಿಸಲಾಗಿದೆ. ಭಾರತದಲ್ಲಿಯ ಒಟ್ಟು ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ 268. ಅತಿ ಉದ್ದ್ವಾದ ರಾಷ್ಟ್ರೀಯ ಹೆದ್ದಾರಿ ಎಂದರೆ ವಾರಣಾಸಿಯಿಂದ ಕನ್ನಾಕುಮಾರಿವರೆಗಿನ 2369 ಕಿ.ಮೀ. ಉದ್ದ್ವದ ರಸ್ತೆಯಾಗಿದೆ.

ಸುವರ್ಣ ಚತುರ್ಭುಜೋಣ ಮತ್ತು ಕಾರಿಡಾರ್ ಹೆದ್ದಾರಿ ಯೋಜನೆಗಳು (Golden Quadrilateral and Corridor Projects):

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಯೋಜನೆಯನ್ನು ನಿರ್ವಹಿಸುತ್ತದೆ. ಈ ಯೋಜನೆಯ ಪ್ರಕಾರ 4/6 ರಸ್ತೆ (Lane)ಗಳನ್ನು ಹೊಂದಿದ 15000 ಕಿ.ಮೀ. ಉದ್ದ್ವದ ರಸ್ತೆಗಳ ನಿರ್ಮಾಣ ಮಾಡುವುದು. ಈ ಯೋಜನೆಯನ್ನು 1999ರಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಈ ಯೋಜನೆಯಲ್ಲಿ ಎರಡು ಮುಖ್ಯ ವಿಭಾಗಗಳಿವೆ. ಅವುಗಳು-

- 1) ಸುವರ್ಣ ಚತುರ್ಭುಜೋಣ ಹೆದ್ದಾರಿ
- 2) ಕಾರಿಡಾರ್ ರಸ್ತೆಗಳು

1) ಸುವರ್ಣ ಚತುರ್ಭುಜೋಣ ಹೆದ್ದಾರಿ: ಈ ಯೋಜನೆಯ ದೇಶದ 4 ಅತಿ ದೊಡ್ಡ ಮಹಾನಗರಗಳನ್ನು ಸಂಪರ್ಕಿಸುವ 4/6 ರಸ್ತೆಗಳನ್ನು ಹೊಂದಿರುವ ಹೆದ್ದಾರಿ ಯೋಜನೆಯಾಗಿದೆ. ಇದು ದೇಹಲಿ, ಮುಂಬಯಿ, ಜಿನ್ನೈ ಮತ್ತು ಕೊಲ್ಕತ್ತಾ ನಗರಗಳನ್ನು ಸಂಪರ್ಕಿಸುತ್ತದೆ. ಇದರ ಒಟ್ಟು ಉದ್ದ್ವದ 5840 ಕಿ.ಮೀ.ಗಳು. ಈ ಒಂದು ಯೋಜನೆಯಿಂದಲೇ ಪ್ರತಿ ವರ್ಷ 8000 ಕೋಟಿ ರೂ.ಗಳ ಆದಾಯ ದೊರೆಯುತ್ತಿದೆ.

2) ಕಾರಿಡಾರ್ ರಸ್ತೆಗಳು: ಇವುಗಳ ದೇಶವನ್ನು ಘೋರ್ ಮತ್ತು ಪಶ್ಚಿಮ ಹಾಗೂ ಉತ್ತರ ಮತ್ತು ದಕ್ಷಿಣವಾಗಿ ಸಂಪರ್ಕಿಸುತ್ತವೆ. ಈ ಯೋಜನೆಯಲ್ಲಿ 2 ಕಾರಿಡಾರ್ ರಸ್ತೆಗಳು ಕಂಡುಬರುತ್ತವೆ. ಅವುಗಳು ಉತ್ತರ, ದಕ್ಷಿಣ ಕಾರಿಡಾರ್ ರಸ್ತೆ ಮತ್ತು ಘೋರ್, ಪಶ್ಚಿಮ ಕಾರಿಡಾರ್ ರಸ್ತೆಗಳು. ಇವುಗಳ ಉದ್ದ್ವದ 7300 ಕಿ.ಮೀ.. ಕಾರಿಡಾರ್

ರಸ್ತೆಗಳು ಆರ್ಥಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಹೆಚ್ಚು ಪ್ರಮುಖೀಯನ್ನು ಹೊಂದಿದೆ. ಈ ರಸ್ತೆಗಳು ಪ್ರಥಾನ ಬಂದರುಗಳೊಡನೆ ಸಂಪರ್ಕ ಕಲ್ಪಿಸುತ್ತವೆ. ರಸ್ತೆಗಳು ಸಂಪರ್ಕ ಸುವಿಧೆಗಳಲ್ಲಿ ಹೊಸ ನಗರಗಳು ವಿಕಾಸಗೊಳ್ಳುವ ಸಾಧ್ಯತೆಗಳಿವೆ. ಈ ಸ್ಥಳಗಳು ಬಹುಬೇಗ ಕ್ರೋರಿಕೆ ಮತ್ತು ಆರ್ಥಿಕಾಭಿವೃದ್ಧಿಯ ಕೇಂದ್ರಗಳಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಕಾರಿಡಾರ್ ರಸ್ತೆಗಳು ದೇಶದ ರಾಜಕೀಯ ಪಕ್ಷಿಯನ್ನು ಕಾಪಾಡುವುದರಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಬಲ್ಲವು.

2) ರಾಜ್ಯ ಹೆದ್ದಾರಿಗಳು (State Highways):

ಇವು 2ನೇಯ ಮುಖ್ಯ ಪ್ರಕಾರದ ರಸ್ತೆಗಳು. ರಾಜ್ಯದ ರಾಜಧಾನಿಗಳನ್ನು ಜಿಲ್ಲೆ ಕೇಂದ್ರಗಳು ಹಾಗೂ ರಾಜ್ಯ ಹೆದ್ದಾರಿಗಳೊಡನೆ ಸಂಪರ್ಕ ಸುತ್ತುವೆ. ಅಯಾ ರಾಜ್ಯ ಸರ್ಕಾರಗಳೇ ಈ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು ಮಾಡುತ್ತವೆ. ರಾಜ್ಯಗಳ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಕ್ಕೆ ಇವು ಅವಶ್ಯಕ ಮತ್ತು ಇವುಗಳಿಂದಾಗಿ ಅಭಿವೃದ್ಧಿ ತ್ವರಿತಗೊಳ್ಳುವುದು.

3) ಜಿಲ್ಲೆ ರಸ್ತೆಗಳು (District Roads):

ಇವುಗಳು 3ನೇ ಪ್ರಕಾರದ ರಸ್ತೆಗಳು. ಇವು ಜಿಲ್ಲೆ ಕೇಂದ್ರಗಳನ್ನು ತಾಲ್ಲೂಕು ಕೇಂದ್ರಗಳು ಹಾಗೂ ದೊಡ್ಡ ಗ್ರಾಮೀಣ ಕೇಂದ್ರಗಳೊಡನೆ ಸಂಪರ್ಕ ಸುತ್ತುವೆ.

ಭಾರತೀಯ ರೈಲ್‌:

ಶಾಸಗಿಯಿಂದ ಭಾರತದ ಎಲ್ಲಾ ರೈಲು ಮಾರ್ಗಗಳನ್ನು 1944ರಲ್ಲಿ ರಾಷ್ಟ್ರೀಕರಿಸಿ ಅವುಗಳ ಆಡಳಿತವನ್ನು ಭಾರತೀಯ ರೈಲ್‌ ಮಂಡಳಿಗೆ ವಹಿಸಿಕೊಡಲಾಯಿತು. 1950–51ರಲ್ಲಿದ್ದ 53,596 ಕೆ.ಮೀ ಉದ್ದ್ವಿದ್ದ ರೈಲು ಮಾರ್ಗವು 2003ರ ವೇಳೆಗೆ 63,122 ಕೆ.ಮೀ ವ್ಯಾಪಿಸಿದೆ. ಇಂದು ದೇಶದ ರೈಲು ಮಾರ್ಗಗಳನ್ನು ಆಡಳಿತ ನಿರ್ವಹಣೆಯ ದೃಷ್ಟಿಯಿಂದ 17 ವಲಯಗಳನ್ನು ಒಳಗೊಂಡಿದೆ (17ನೇ ಕೊಲ್ಕತ್ತಾ ಮೆಟ್ರೋ). ಸಣ್ಣಿಜ್ಞ, ಗಂಗಾ ಮೆದಾನವು ರೈಲು ಮಾರ್ಗಗಳನ್ನು ಗರಿಷ್ಟ ಪ್ರಮಾಣದಲ್ಲಿ ಹೊಂದಿರುವುದು ಮತ್ತು ಪರಿಷತ್ / ಬೆಟ್ಟಗುಡ್ಡಗಳ ರಾಜ್ಯಗಳಲ್ಲಿ ಇವುಗಳ ಪ್ರಮಾಣ ಕಡಿಮೆ ಇದೆ.

ಸೇತುವೆ (Bridges):

ಕಣಿಕೆ, ನದಿ, ಹಳ್ಳಿ, ಕೊಳ್ಳಿದಂತಹ ಅಡಚಣೆಯಿಂದ ದಾಟಲು ಒಂದು ಸಂಪರ್ಕ ಮಾರ್ಗ ಇದಾಗಿದೆ. ಇದರಲ್ಲಿ ಹಲವಾರು ವಿಧಗಳಿದ್ದು, ಬೇರೆ ಬೇರೆಯ ವಿನ್ಯಾಸ ಹೊಂದಿದೆ. ಆದರೆ ಇವುಗಳ ಉದ್ದೇಶ ಒಂದೇ ಆಗಿರುತ್ತದೆ.

ವಿಧಗಳು:

- 1) Beam Bridges
- 2) Tress Bridges
- 3) Cantilever Bridge
- 4) Arc Bridge

5) Tied Arc Bridges

6) Suspension Bridges

7) Cable Bridges

ಭಾರತದಲ್ಲಿಯ 10 ಅತ್ಯಂತ ಪ್ರಮುಖವಾದ ಸೇತುವೆಗಳು ಈ ಕೆಳಗಿನಂತಿವೆ.

1) ಮಹಾತ್ಮಾ ಗಾಂಧಿ ಸೇತುವೆ: ಗಂಗಾನದಿಗೆ ಇಂದಿರಾ ಗಾಂಧಿ ಸೇತುವೆ: ಪಂಜಾಬ್‌ನ ಬ್ರಿಡ್‌ ಭಾರತದ ಮೊದಲ ಸಮುದ್ರ ಸೇತುವೆ ರಾಮೇಶ್ವರಮ್ (Mainland of India)

2) ರಾಜೀವ್ ಗಾಂಧಿ ಸೇತುವೆ (Golden Gate) ಭಾರತದ ದೊಡ್ಡ ಸಮುದ್ರ ಸೇತುವೆ.

3) ರಬೀಂದ್ರ ಸೇತುವೆ (Howrah Bridge) – ಹೂಗ್ಲಿ ರಿವರ್ (Cantilever Bridge)

4) ವಿದ್ಯುತ್ಸಾಗರ್ ಸೇತುವೆ (2ನೇ ಹೂಗ್ಲಿ ಸೇತುವೆ ಎಂದು ಹೆಸರು) (Cable Bridge)-Longest in India and Asia

5) ನರಸ್‌ದಾ ಬ್ರಿಡ್: ನರಸ್‌ದಾ ನದಿಗೆ (ಗುಜರಾತಿನ ಅತಿ ಉದ್ದದ ಸೇತುವೆ) (Balance Cantilever Type)

6) ಸೃಜಿ ಬ್ರಿಡ್: ಯಾಮುನಾ ನದಿಗೆ Largest Cable stayed Bridge in India

7) ಬ್ರಹ್ಮಪುತ್ರ ಸೇತುವೆ: (ಅಸ್ಸಾಂ-ಬ್ರಹ್ಮಪುತ್ರ ನದಿ) Cantilever type (ಕಾಜಿರಂಗ ರಾಷ್ಟ್ರೀಯ ಉದ್ಯಾನವನ)

8) Jadukata Bridge: (ಮೇಘಾಲಯ) (Cantilever)-Longest

9) ಜವಾಹರ ಸೇತುವೆ: (ಸೋನೆ ನದಿಗೆ) 3 ಕ.ಮೀ. ಜಗತ್ತಿನ ಸುಂದರ ಸೇತುವೆಗಳಲ್ಲಿಂದು.

10) ಭಾರತದ ಅತೀ ಉದ್ದ ಸೇತುವೆ “ಪೆಂಬನಾಡ ರೈಲು ಸೇತುವೆ”

11) ಚಿನಾಬ ನದಿಗೆ (ಕಾಶ್ಮೀರ) ಕಟ್ಟಲಾಗುತ್ತಿರುವ ಜಗತ್ತಿನ ಅತೀ ಎತ್ತರದ ಸೇತುವೆ=ಚಿನಾಬ ಸೇತುವೆ.

ತ್ಯಾಜ್ಯ ನೀರಿನ ನಿರ್ವಹಣೆ (Waste Water Management):

ಪ್ರತಿಯೊಂದು ನಗರ ಅಥವಾ ಪಟ್ಟಣದಲ್ಲಿ ಕೊಳಚೆ ನೀರನ್ನು ಉಪಚರಿಸುವ ಸ್ಥಾವರಗಳು, ಇರಬೇಕು. ಅದರಿಂದ ಜ್ಯೌವಿಕವಾಗಿ ಶಿಥಿಲಗೊಳ್ಳುವ ಹಾಗೂ ಶಿಥಿಲಗೊಳ್ಳುವ ಮಾಲಿನ್ಯ ವಸ್ತುಗಳನ್ನು ತೆಗೆದು ಹಾಕಲು ಅನುಕೂಲವಾಗುತ್ತದೆ. ಅಂತಹ ನೀರನ್ನು ಮರುಬಳಕೆ ಮಾಡಬಹುದಾದ್ದರಿಂದ ಶುದ್ಧ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಆಧುನಿಕ ಶಾಂತಿಕರೆಯ ಇಂತಹ ಬಳಕೆಗೆ ಅನುಕೂಲವಾಗುತ್ತದೆ.

ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಗಳು ಈ ಕೆಳಗಿನಂತಿವೆ-

1) ಕೊಳಚೆ ನೀರನ್ನು ಜಮೀನಿಗೆ ಹಾಯಿಸುವುದರಿಂದ ಅದರಲ್ಲಿನ ಮಾಲಿನ್ಯ ವಸ್ತುಗಳು ಸೋಸಲ್ಪಡುತ್ತದೆ. ನಂತರ ನದಿಗೆ, ಕೊಳ್ಳಬಳಿಗೆ ಬಿಡಲಾಗುತ್ತದೆ. ಇದೂ ಪೂರ್ಣ ಮಾಲಿನ್ಯ ಮುಕ್ತವಾಗಿರದೇ ಇರುವುದರಿಂದ ಕುಡಿಯಲು ಯೋಗ್ಯವಲ್ಲ.

2) ತ್ಯಾಜ್ಯ ನೀರನ್ನು ಸರಣಿ ತಡೆಗಳಲ್ಲಿ ಹಾಯಿಸುವಿಕೆ: ಮೊದಲನೇ ಹಂತದಲ್ಲಿ ತೇಲುವ, ಕರಗದೇ ಇರುವ ಕಸಕ್ಕಿಂತಿರುವ ಪ್ಲಾಸ್ಟಿಕ್‌ಗಳನ್ನು ಬೇರೆದಿಸುವುದು. ನಂತರ ಜೀಲಿಕಲ್ಲು, ಇದ್ದಿಲ್ಲ, ಮರಳಬಳಗಳನ್ನು ಸೋಸುವಿಕೆಯ ಮೂಲಕ ಬೇರೆದಿಸುವುದು. ನಂತರ ಕೆಲ್ಲಾರ್ನೋ ಅನಿಲದ (Bleaching) ಮಡಿ ಬಳಸಿ ಸೂಕ್ತ ಜೀವಿಗಳನ್ನು ಕೊಲ್ಲುವಂತೆ ಮಾಡಿ ಈ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಮಾಡುವುದು.

3) ಕ್ಯಾರಿಕೆಟೀಂದ ಬರುವ ತ್ಯಾಜ್ಯ ನೀರನ್ನು ಜಲಾಶಯಗಳಿಗೆ ತುಂಬಿಸಿ ಅವುಗಳಲ್ಲಿ ಅಂತರಗಂಗೆಯನ್ನು ಹರಡಲಾಗುತ್ತದೆ. ಈ ಅಂತರಗಂಗೆ ಸಸ್ಯಗಳನ್ನು ದನಗಳ ಆಹಾರ, ಬೆಳೆಗಳ ಗೊಬ್ಬರವಾಗಿ ಹಾಗೂ ಇಂಥನ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

4) ಜರ್ಮನ್ ವಿಜ್ಞಾನಿಗಳು ನೀರನ್ನು ಯಾವುದೇ ರಾಸಾಯನಿಕ ವಸ್ತುವನ್ನು ಸೇರಿಸದೆ ಶುದ್ಧಿಕರಣಗೊಳಿಸುವ ಏಧಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಪದ್ಧತಿಯ Anodic Oxidation ಗೆ ಆಧಾರವಾಗಿರುತ್ತದೆ. ನೀರಿನಲ್ಲಿರುವ ಹಾನಿಕಾರಕ ಅಣುಜೀವಿಗಳು ಹಾಗೂ ನಂಜು ರೋಗಗಳನ್ನು ತೊಲಗಿಸಿ ಆ ನೀರು ಕುಡಿಯಲು ಉಪಯುಕ್ತವಿರುವಂತೆ ಮಾಡಲಾಗುತ್ತದೆ. ಇತರ ಶುದ್ಧಿಕರಣದ ಪದ್ಧತಿಗಳಾದ ಅತಿನೇರಳೆ ವಿಕರಣ ಓಜೋನ್ ಅಥವಾ ಕ್ಲೋರಿನ್‌ನಿಂದ ಉಪಚರಿಸುವುದು ಕ್ರಮಗಳು ಇವೆ.

ಸುನಾಮಿ (Tsunami):

ಸಾಗರದಲ್ಲಿ ಉಂಟಾಗುವ ಬೃಹತ್ ಅಲೆಗಳನ್ನು ಸುನಾಮಿ ಎಂದು ಕರೆಯುವರು. ಇದು ಅಲೆಯಂತರ್ಗತದಲ್ಲಿ ಭೂಕಂಪ, ಜ್ಞಾಲಾಮುಖಿ, ಸೋಟ ಅಥವಾ ಸಾಗರ ತಳದಲ್ಲಿನ ಚಲನೆಯಿಂದ ಸುನಾಮಿಗಳು ಸೃಷ್ಟಿಯಾಗುತ್ತದೆ. ಸುನಾಮಿಯ ಅತೀ ಶಕ್ತಿಶಾಲಿಯಾದ ಅಲೆಗಳನ್ನು ಹೊರಹಾಕುತ್ತದೆ. ಇವುಗಳ ವೇಗ ಗಂಟೆಗೆ 700 ಕಿ.ಮೀ. ದಾಟಬಹುದು. ಕರಾವಳಿ ಸಮುದ್ರಾಯವನ್ನು ಕ್ಷೇತ್ರಾರ್ಥದಲ್ಲಿ ನಾಶ ಮಾಡುತ್ತದೆ. ಸುನಾಮಿ (Tsunami) ಎಂಬ ಪದ ಜಪಾನಿ ಭಾಷೆಯ ತ್ವಾ (Tsu) ಮತ್ತು ನಾಮಿ (Nami) ಎಂಬ ಎರಡು ಪದಗಳ ಸಂಯೋಜನೆಯಿಂದ ಉತ್ಪತ್ತಿಯಾಗಿದೆ. ಇದು ಅನುಕ್ರಮವಾಗಿ ಬಂದರು (Harbour) ಮತ್ತು ಅಲೆ (Waves) ಎಂದು ಅರ್ಥಕೊಡುತ್ತದೆ. ಅಂದರೆ “ಬಂದರು ಅಲೆಗಳು” ಎಂದು ಅರ್ಥ. ಡಿಸೆಂಬರ್ 26, 2004ರಂದು ಸುನಾಮಿ ದುರಂತವು ಇಂಡೋನೇಷ್ಯಾ, ಧ್ಯೇಲ್ಯಾಂಡ್, ಭಾರತದ ಪೂರ್ವ ಕರಾವಳಿ, ಶ್ರೀಲಂಕಾದ ಮೇಲಾಯಿತು. ಈ ದುರಂತದಲ್ಲಿ 2 ಲಕ್ಷಕ್ಕೂ ಅಧಿಕ ಪ್ರಾಣಹಾನಿ ಆಯಿತು. ಭಾರತ ಸರ್ಕಾರದ ಅಂದಾಜಿನ ಪ್ರಕಾರದ 5,322 ಸಾಮಿರ ಕೋಟಿ ರೂ. ನಷ್ಟ ಆಯಿತೆಂದು ತಿಳಿಯಲಾಗಿದೆ. ಸುನಾಮಿಯನ್ನು ತಡೆಗಟ್ಟುವುದು ಮಾನವನಿಗೆ ಅಸಾಧ್ಯವಾದುದು. ಆದರೆ ಕೆಲವು ಮುನ್ಸೈಜ್‌ರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಇದರಿಂದಾಗುವ ಹಾನಿ ತಪ್ಪಿಸಬಹುದು.

ಓಜೋನ್ (OZONE):

ಓಜೋನ್ ಇದು ಮೂರು ಆಘ್ಯಾಜನಕ ಅಣುಗಳಿಂದ ಆಗಿರುವ ಕೊ (ಒಂ). ಈ ಓಜೋನ್ ಅಣುಗಳಿಂದ ಕೂಡಿರುವ ಅನಿಲವು ನೀಲಿ ಬಣ್ಣದಲ್ಲಿರುತ್ತದೆ. ಓಜೋನ್ ವಾತಾವರಣದ ಸ್ತಿರ ಪದರ ರೂಪದಲ್ಲಿರುತ್ತದೆ. ಸಾಮಾನ್ಯವಾಗಿ ಓಜೋನ್‌ನ್ನು ನಂಜು ನಿವಾರಕವಾಗಿ ಮತ್ತು ನೀರನ್ನು ಶುದ್ಧಿಕರಣಗೊಳಿಸಲು ಬಳಸಲಾಗುತ್ತದೆ. ವಾತಾವರಣದಲ್ಲಿ ಓಜೋನ್‌ನ ಪ್ರಾಮುಖ್ಯತೆ ಈ ಕೆಳಗಿನಂತಿದೆ.

1) ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳನ್ನು ತಡೆಯುತ್ತದೆ.

2) ಓಜೋನ್ ಅನಿಲವು ಉಷ್ಣಾಂಶವನ್ನು ಸ್ಥಿರಮಂಡಲದಿಂದ ಪರಿವರ್ತನಾ ಮಂಡಲಕ್ಕೆ ವರ್ಗಾಯಿಸುತ್ತದೆ. ಈ ವರ್ಗಾವಣೆಯಿಂದ ಹವಾಮಾನದ ಸಹಜತೆಗೆ ಈ ಪದರವು ಸಾಕಷ್ಟು ಕೊಡುಗೆಯನ್ನು ನೀಡುತ್ತದೆ. ಓಜೋನ್ ವಿನ್ಯಾಸ ಮತ್ತು ರೂಪಗೊಳ್ಳಲಿಕೆಯ ಕ್ರಿಯಾತ್ಮಕ ಸಂಕುಲಿತೆಯನ್ನು ಕಾಪಾಡಿಕೊಂಡಿದೆ. ಇದು ಅತಿನೇರಳೆ ಕಿರಣಗಳಿಂದ ಒಮ್ಮೆಲೆ ಸಂಶೋಧನೆ ಮತ್ತು ವಿಭಜನೆಗಳಿಗೊಳಿಪಟ್ಟಿರುತ್ತದೆ. ಅತಿನೇರಳೆ ಕಿರಣಗಳು ಮೂರು ರೀತಿಯದ್ವಾಗಿವೆ. ಅವುಗಳು –

1) UV-A (315-400NM)

2) UV-B (280-315NM)

3) UV-C (280NM)

- 1) UV-C ಓಜೋನ್ ನ್ಯೂ ಆಮ್ಲಜನಕ (ಓ2) ಮತ್ತು ನವಜಾತ ಆಮ್ಲಜನಕ (ಓ) ಅಣುಗಳನ್ನಾಗಿ ವಿಭಜಿಸುತ್ತದೆ. ನಂತರ ಇವೆರಡು ಅಣುಗಳು ಸಮ್ಯೇಳನ ಹೊಂದಿ ಓಜೋನ್ ಮನರುತ್ಪಾದನೆ ಆಗುತ್ತದೆ.
- 2) UV-B ಓಜೋನ್ ನ್ಯೂಂಡಿಗೆ ವರ್ತಿಸಿ ಅದನ್ನು ನಾಶ ಪಡಿಸುತ್ತದೆ. ಈ ಕಿರಣಗಳು ಭೂಮಿಯ ಮೇಲಾಗುವನ್ನು ನಾಶಪಡಿಸುತ್ತದೆ.
- 3) UV-C ಓಜೋನ್ ಸ್ವಾಭಾವಿಕ ಸಮತೋಲನೆ ಮಾನವನ ಚಟುವಟಿಕೆಗಳಿಂದ ಅಸ್ತವ್ಯಸ್ತಗೊಂಡಿದೆ. ಮಾನವ ನಿರ್ಮಿಸಿದ ಕೃತಕ ಅನಿಲಗಳಿಂದ ಓಜೋನ್ ವಿನಾಶವಾಗುತ್ತದೆ. ಅವುಗಳೆಂದರೆ-
- 1) ಕ್ಲೋರೋಫ್ಲೋರೋ ಕಾರ್ಬನ್‌ಗಳು (CFCs)
 - 2) ಹ್ಯಾಲೋಜನಗಳು
 - 3) ಕಾರ್ಬನ್ ಟೆಟ್ರಿಕ್ಲೋರೈಡ್ (CCL4)
 - 4) ಮಿಥ್ಯೆಲ್ ಕ್ಲೋರೋಫಾರಂ

ಕ್ಲೋರೋಫ್ಲೋರೋ ಕಾರ್ಬನ್‌ಗಳು (CFC):

ಇದು ಶೈತ್ಯಾಕಾರದ ಅನಿಲವಾಗಿದೆ. ಇದನ್ನು ಏರೋಕಂಡಿಷನರ್ ಮತ್ತು ರೆಫ್ರಿಜರೇಟರ್‌ಗಳಲ್ಲಿ ಬಳಸಲಾಗುವುದು. ಇದನ್ನು ರೆಫ್ರಿಜರೇಟರ್‌ನಲ್ಲಿ ಅವಾಹಕ ನೋರೆಯನ್ನುಂಟು ಮಾಡಲು ಬಳಸಲಾಗುತ್ತದೆ. CFCಗಳು ಅತ್ಯಂತ ಸ್ಥಿರ ಸಂಯುಕ್ತ ವಸ್ತುಗಳು ರಾಸಾಯನಿಕ ಜಡಾನಿಲಗಳ ಜೀವಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ ಸ್ಥಿರ ರಾಸಾಯನಿಕಗಳಾಗಿರುವುದರಿಂದ ಭೂಮಿಯ ಸಮೀಪದ ಮೇಲಾಗುವ ವಿಘಟನೆಯಾಗದೆ, ವಾತಾವರಣಾದಲ್ಲಿ ಎತ್ತರಕ್ಕೆ ತಲುಪಿ ಕ್ಲೋರಿನ್‌ನ್ನು ಬಿಡುಗಡೆ ಮಾಡುತ್ತದೆ. ಹೀಗೆ ಬಿಡುಗಡೆಯಾದ ಪ್ರತಿಯೊಂದು ಕ್ಲೋರಿನ್ ಅಣುವು ವಿಭಜನೆಯಾಗಿರುವ ಓಜೋನ್ ನ್ಯೂಂಡಿಗೆ ಸೇರಿ ಕ್ಲೋರಿನ್ ಮೊನಾಕ್ರೋಡಾಗಿ ಪರಿವರ್ತನೆಯಾಗುತ್ತದೆ. ಮತ್ತೆ ಮತ್ತೆ ವಿಘಟನೆ ಹೊಂದಿ ಓಜೋನ್ ನ್ಯೂನ್ ನಾಶ ಮಾಡುತ್ತದೆ.

ಹೀಗೆ 1 ಕ್ಲೋರೈಡ್ ಅಣು 1 ಲಕ್ಷ ಓಜೋನ್ ಕಣಗಳನ್ನು ನಾಶಪಡಿಸುವುದಲ್ಲದೆ, ಅದರ ಪರಿಣಾಮ 100 ಸಾರಿ ಮುಂದುವರೆಯುವುದು. ಹೀಗೆ ಓಜೋನ್ ಹಾನಿಯಾಗಿ ಮನುಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ವಸತಿ ಕಳೆದುಕೊಳ್ಳುವುದು ಮತ್ತು ಮನರ್ಥಾವಸತೀಕರಣ:

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಲ್ಲಿಸ್ ಅಣ್ ಪಲ್ಲಿಸ್ ಅಡ್ವಿನಿಸ್ಟ್ರೇಷನ್ 54 ದೊಡ್ಡ ಜಲಾಶಯಗಳನ್ನು ಅಧ್ಯಯನ ಮಾಡಿ ಪ್ರತಿಯೊಂದು ದೊಡ್ಡ ಅಣೆಕಟ್ಟಿನ ನಿರ್ಮಾಣದಿಂದ ಸರಾಸರಿ 44182 ಜನ ವಸತಿ ಕಳೆದುಕೊಳ್ಳುತ್ತಾರೆ. ಹೀಗೆ ಭಾರತದ ಎಲ್ಲಾ ಅಭಿವೃದ್ಧಿ ಯೋಜನೆಗಳಿಂದ ನಿರಾಶ್ರಿತರು ಎಷ್ಟೋ ಲಕ್ಷ ಜನರಿರುವುದು ವಿಪರ್ಯಾಸವೇ ಸರಿ. ಈ ರೀತಿ ಬೃಹತ್ ಜಲಾಶಯ ನಿರ್ಮಾಣದಿಂದ ಮಿಲಿಯನ್ ಗಟ್ಟಲೇ ಜನರು ನಿರ್ವಸತಿಗರಾಗಿದ್ದಾರೆ. ಅದರಲ್ಲಿಯೂ ಪ್ರಮುಖರಾದವರು ಬುಡಕಟ್ಟಿ ಜನಾಂಗದವರು. ಉದಾಹರಣೆಗೆ, ಗುಜರಾತ್‌ನ ಕಾಜಾರಾನ್ ನದಿಗೆ ನಿರ್ಮಿಸಲಾದ ಅಣೆಕಟ್ಟಿನಿಂದ ನೂರಕ್ಕೆ ನೂರು ಗಿರಿಜನರು ಮತ್ತು ಮಹಾರಾಷ್ಟ್ರದಲ್ಲಿ ನಿರ್ಮಿಸಲಾದ ಅಣೆಕಟ್ಟಿನಿಂದ ಶೇ.99.9 ಗಿರಿಜನರು ನಿರಾಶ್ರಿತರಾದರು.

ಗಿರಿಜನರಿಗೆ ಮನರ್ಥ ಸತಿ ಕಲ್ಪಿಸುವುದು ನಿಜಕ್ಕೂ ಒಂದು ದೊಡ್ಡ ಸವಾಲು. ಏಕೆಂದರೆ ಇತರರಿಗೆ ಮನರ್ಥ ಸತಿ ಕಲ್ಪಿಸಿದಂತೆ ಆದಿವಾಸಿಗಳಿಗೆ ಮನರ್ಥ ಸತಿ ಕಲ್ಪಿಸುವುದು ಸುಲಭವಲ್ಲ. ಏಕೆಂದರೆ ಈ ಜನತೆಯು ಹೊರ ಜಗತ್ತಿನೊಂದಿಗೆ ಬಾಹ್ಯ ಸಂಬಂಧ ಹೊಂದಿರುವುದಿಲ್ಲ. ಹೀಗಾಗೆ ಅವರಿಗೆ ಮತ್ತೆ ಅರಣ್ಯದಲ್ಲಿಯೇ ಮನರ್ಥ ಸತಿ ಕಲ್ಪಿಸುವುದು ಕಷ್ಟದ ಕೆಲಸ ಮತ್ತು ಇದರಿಂದ ಮತ್ತೇ ಅರಣ್ಯ ನಾಶ ಖಂಡಿತವಾಗುತ್ತದೆ ಎಂದು

1980ರಲ್ಲಿ ಗಿರಿಜನರ ಮನವಸತಿ ಬಗ್ಗೆ ಅಧ್ಯಯನ ಮಾಡಿದ ದುಕ್ಕುಶ್ ಅಭಿಪ್ರಾಯ ಪಡುತ್ತಾರೆ. ಆದ್ದರಿಂದ ಸರ್ಕಾರವು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಸಮಾಜ ಶಾಸ್ತ್ರಜ್ಞರು, ಮಾನವ ಶಾಸ್ತ್ರಜ್ಞರು, ಭಾಗಭಾಜ್ಞರ ಅಭಿಪ್ರಾಯ ಪಡೆಯುವ ಅವಶ್ಯಕತೆ ಇದೆ. ಆದರೆ ಈ ಪ್ರಕ್ರಿಯೆಗಳು ಈ ರೀತಿ ನಡೆಯುತ್ತಿಲ್ಲ.

ಮನವಸತಿ:

ಕನಾರಟಕ, ಗುಜರಾತ್, ಮಹಾರಾಷ್ಟ್ರದಂತಹ ಕೆಲವು ರಾಜ್ಯಗಳು ಮಾತ್ರ ಮನವಸತಿಗೆ ಸಂಬಂಧಿಸಿದಂತೆ ಕಾರ್ಯ ನೀಡಿಗಳನ್ನು ರೂಪಿಸಿ ಮನವಸತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಯೋಜನಿಸಿವೆ. ಸರ್ಕಾರದಿಂದ ನೇರವು ಬರುವಾಗ ಮಧ್ಯಂತರದಲ್ಲಿ ಈ ನೇರವು ಹೊಲಾಗದಂತೆ ಎಚ್ಚರ ವಹಿಸಬೇಕಾಗಿದೆ. ಸರ್ಕಾರವು ನೈತಿಕ ಹೊಣೆಗಾರಿಕೆಯಿಂದ ಈ ನಿರ್ವಹಣೆಗಳಿಗೆ ವ್ಯವಸ್ಥೆ ಮಾಡಬೇಕು. ಜಲಾಶಯಗಳ ನಿರ್ಮಾಣದ ಜೊತೆಗೆ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಸ್ವಂದಿಸಬೇಕು.

ಅಧ್ಯಾಯ - 3

ಪರಿಸರ ವ್ಯವಸ್ಥೆ ಹಾಗೂ ಜೀವ ವೈವಿಧ್ಯತೆ (Eco Sustem and Bio-diversity)

ಜೀವ ಪರಿಸರ ಶಾಸ್ತ್ರ - Ecology:

Ecology ಎಂಬುದು ಗ್ರೀಕ್ ಶಬ್ದವಾಗಿದೆ. ಇದರಫ್ರೆ Study of House. ಜೀವಿಗಳ ಮತ್ತು ಅವುಗಳ ಸುತ್ತಲಿನ ಪರಿಸರದ ನಡುವಿನ ಸಂಬಂಧಗಳ ಪರಿಮಾಣತೆ ಹಾಗೂ ವಿಧಾನಗಳನ್ನು ಅಧ್ಯಯನ ಮಾಡುವ ವಿಜ್ಞಾನದ ಅಧ್ಯಯನವೇ ಪರಿಸರ ಶಾಸ್ತ್ರ (Ecology) ಇದನ್ನು ಪರಿಸರ ಎನ್ನುವರು.

Basic concepts of Ecology:

- 1) ಜೈವಿಕ ವೈವಿಧ್ಯತೆ—Biodiversity
- 2) ಜೀವಿಗಳ ನಡುವಿನ ಪರಸ್ಪರ ಪ್ರತಿವರ್ತನೆಗಳು (ಅಂಶರೊ ಅವಲಂಬನೆ)—Inter-dependency of living things.
- 3) ಸಂಪನ್ಮೂಲ ಮತ್ತು ಶಕ್ತಿ ಚಕ್ರಗಳು—Resources & Energy Cycles
- 4) Nested System (habitat) ವಾಸಸ್ಥಾನ niche
- 5) ಜೈವಿಕ ಸಮತೋಲನ—Biogical balance
- 6) ಆಹಾರ ಸರಪಳಿ—Food Chain

ಜೀವ ವ್ಯವಸ್ಥೆ / ಜೀವಿ ಪರಿಸರ ವ್ಯವಸ್ಥೆ (Eco system):

ಒಂದು ಪ್ರದೇಶದಲ್ಲಿ ಒಂದು ಬಗೆಯ ಸಸ್ಯಗಳ ಪ್ರಾಣಿಗಳ ಹಾಗೂ ಇನ್ನಿತರ ಜೀವಿಗಳ ಜೀವ ಸಂಧಳಿಗಳಿರುತ್ತವೆ. ಇದೂ ಜೀವಿ ಸಮುದಾಯ. ಇವು ತಮ್ಮ ತಮ್ಮುಲ್ಲೇ ಮತ್ತು ಸುತ್ತಲಿನ ಅಜೈವಿಕ ಅಂಶಗಳ ಜೊತೆಗೆ ಪರಸ್ಪರ ವರ್ತಿಸುತ್ತಿರುತ್ತವೆ. “ಪ್ರಕೃತಿಯಲ್ಲಿ ಈ ರೀತಿ ಜೈವಿಕ ಹಾಗೂ ಅಜೈವಿಕ ಘಟಕಗಳ ನಡುವೆ ಪ್ರತಿವರ್ತನೆಯಾಗುತ್ತಿರುವ ಯಾವುದೇ ಘಟಕವನ್ನು ಪರಿಸರ ವ್ಯವಸ್ಥೆ ಎನ್ನಲಾಗುತ್ತದೆ. ಒಂದು ನಿರ್ದಿಷ್ಟ ಭೂವಲಯದಲ್ಲಿ ಜೀವಿಸಿರುವ ಎಲ್ಲಾ ಬಗೆಯ ಜೀವಿಗಳು, ಅವುಗಳ ಭೌತಿಕ ಪರಿಸರ ಮತ್ತು ಜೀವಿಗಳ ಪರಸ್ಪರ ಹೊಂದಿರುವ ಕಾರ್ಯತೀತೀಲ ಘಟಕದ ವ್ಯವಸ್ಥೆಯೇ ಜೀವಿ ಪರಿಸರ ವ್ಯವಸ್ಥೆ.

ಜೀವಿ ಪರಿಸರ ವ್ಯವಸ್ಥೆಯ ಲಕ್ಷಣಗಳು:

- 1) ಇದು ಒಂದು ಪ್ರದೇಶ ಹಾಗೂ ಆ ಅವಧಿಯಲ್ಲಿ ಆ ಪ್ರದೇಶದ ಎಲ್ಲಾ ಬಗೆಯ ಜೀವಿಗಳ + ಭೌತಿಕ ಪರಿಸರ.
- 2) ಇದರಲ್ಲಿ 3 ಮುಖ್ಯ ಭಾಗಗಳು ಶಕ್ತಿ, ಜೈವಿಕ ವಸ್ತುರಾಶಿ, ಅಜೈವಿಕ ಪರಿಸರ.
- 3) ಈ ವ್ಯವಸ್ಥೆ ನಿರ್ದಿಷ್ಟ ಭೂಪ್ರೇಲ್ಯಾಯನ್ನು ಒಳಗೊಂಡಿರುವದು.
- 4) ಈ ವ್ಯವಸ್ಥೆ ನಿರ್ದಿಷ್ಟ ಕಾಲಕ್ಕೆ ಸಂಬಂಧಿಸಿದಂತೆ ನಿಯಂತ್ರಿಸಲ್ಪಡುವದು.

- 5) ಇದೊಂದು ಸಂಕೀರ್ಣ ವ್ಯವಸ್ಥೆಯಾಗಿದೆ.
- 6) ಇದೊಂದು ತೆರೆದ ವ್ಯವಸ್ಥೆಯಾಗಿದೆ.
- 7) ಸೌರಶಕ್ತಿ ಅತಿಮುಖ್ಯ ಶಕ್ತಿಮೂಲವಾಗಿದೆ.
- 8) ಇದು ತನ್ನದೇ ಆದ ಉತ್ಪಾದಕತೆಯನ್ನು ಒಳಗೊಂಡಿರುವುದು.
- 9) ಈ ವ್ಯವಸ್ಥೆಯಲ್ಲಿ ಜೀವಿಗಳು ವಿವಿಧ ಪ್ರಮಾಣದಲ್ಲಿರುವುದು.
ಸೂಕ್ಷ್ಮ ಜೀವಿ-ಮುಧ್ಯಮು ಜೀವಿ-ಜ್ಯೋತಿಕ ಮಂಡಲ
- 10) ಈ ವ್ಯವಸ್ಥೆಗಳು ಪ್ರಾಕೃತಿಕ ಸಂಪನ್ಮೂಲ ವ್ಯವಸ್ಥೆಗಳಾಗಿವೆ.

ಪರಿಸರ ವ್ಯವಸ್ಥೆಯ ವಿಧಗಳು:

ಇಡೀ ಜೀವಗೋಳದ ಮೂಲ ಘಟಕವಾದ ಪರಿಸರ ವ್ಯವಸ್ಥೆಯಲ್ಲಿ ಎರಡು ವಿಧಗಳಿವೆ. ಅವುಗಳು-

- 1) ನ್ಯೆಸರ್ವಿಕ ಪರಿಸರ ವ್ಯವಸ್ಥೆ
- 2) ಕೃತಕ ಪರಿಸರ ವ್ಯವಸ್ಥೆ (ಮಾನವ ನಿರ್ಮಿತ)

ಪರಿಸರ ವ್ಯವಸ್ಥೆಯ ಘಟಕಗಳು ಈ ಕೆಳಗಿನಂತಿವೆ— (Units of ecosystem)

- ಎ) ಅಜ್ಯೋತಿಕ-ಗಾಳಿ, ಬೆಳಕು, ಮಣ್ಣ, ನೀರು ಇತ್ಯಾದಿ ಮಳೆ ಆರ್ಥತೆ (ಹವಾಹಾನ)
- ಬಿ) ಜ್ಯೋತಿಕ-ಸಸ್ಯ, ಪ್ರಾಣಿ, ಬ್ಯಾಕ್ಟೆರಿಯಾ, ಶೀಲಿಂದ್ರ

ಆಹಾರ ಸರಪಳಿ (Food chain):

ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಏಕಮುಖ ಸಂಚಾರ ಆಗುವ ಸಮಯದಲ್ಲಿ / ಸಂದರ್ಭದಲ್ಲಿ ಆಹಾರದ ರೂಪದಲ್ಲಿ ಶಕ್ತಿಯು ಒಂದು ಮೋಷಣಾ ಸ್ತರದಿಂದ ಇನ್ನೊಂದು ಮೋಷಣಾ ಸ್ತರಕ್ಕ ವರ್ಗಾವಣೆಯಾಗುತ್ತದೆ. ಈ ರೀತಿಯ ಸರಪಳಿ ಅಥವಾ ಸಂದರ್ಭಗಳನ್ನು ಆಹಾರ ಸರಪಳಿ ಎನ್ನುವರು. ಪ್ರತಿ ಆಹಾರ ಸರಪಳಿಯಲ್ಲಿ ಕನಿಷ್ಠ 300ದ ಗರಿಷ್ಟ 5ರವರೆಗೆ ಮೋಷಣಾ ಸ್ತರಗಳು ಇರುತ್ತವೆ. ಇದರಲ್ಲಿಯ ವಿಧಗಳು ಈ ಕೆಳಗಿನಂತಿವೆ.

ವಿಧಗಳು:

1) ಸಸ್ಯಾಹಾರಿ ಆಹಾರ ಸರಪಳಿ (Herbivorous food chain):

ಶಕ್ತಿಯ ವರ್ಗಾವಣೆ ಸಸ್ಯಗಳಿಂದ ಆರಂಭವಾಗುತ್ತದೆ.

- ಶೈವಲಗಳು – ಕೀಟಗಳು – ಮೀನು – ಹಕ್ಕಿ
- ಹಲ್ಲು – ಮಿಡತೆ – ಕಪ್ಪೆ – ಹಾವು
- ಹಲ್ಲು – ಜಿಂಕೆ – ಹುಲಿ – ಗಿಡುಗ

2) ಪರಾವಲಂಬಿ ಆಹಾರ ಸರಪಳಿ:

ಆಹಾರ ಸರಪಳಿಯಲ್ಲಿ ಪ್ರಾಥಮಿಕ ಹಾಗೂ ಇತರ ಹಂತದ ಭಕ್ತಕ ಪ್ರಾಣಿಗಳು ಪರಾವಲಂಬಿಗಳಾಗಿರುತ್ತವೆ.

3) ಕೊಳೆತಿನ ಆಹಾರ ಸರಪಳಿ (Saprophytic food chain):

ಪ್ರಾಧಿಕ ಭಕ್ತಕ ಸ್ತರದಲ್ಲಿ ಸತ್ತೆ ಜೀವಿಗಳ ದೇಹದಲ್ಲಿರುವ ಕಾರ್ಬನಿಕ್ ವಸ್ತುಗಳನ್ನು ಆಹಾರವಾಗಿ ಸೇವಿಸುವ ಜೀವಿಗಳಿರುವ ಆಹಾರ ಸರಪಳಿ. ಉದಾಹರಣೆಗೆ,

ಒಣಗಿಸಿದ ಉದುರೆಲೆ - ಎರೆ ಹುಳು - ಹಕ್ಕಿಗಳು

ಸತ್ತೆ ಜೀವಿಯ ದೇಹ - ಸೂಕ್ಷ್ಮಾಣಿ ಜೀವಿಗಳು

ಪರಿಸರ ವ್ಯವಸ್ಥೆಯ ಕಾರ್ಯವೈವಿಧ್ಯಗಳು ಈ ಕೆಳಗಿನಂತಿವೆ-

- 1) ಪರಿಸರ ವ್ಯವಸ್ಥೆಯಲ್ಲಿ ಉತ್ಪಾದನೆ, ಭಕ್ತಕ ಹಾಗೂ ವಿಫುಟನೆ ಈ ಮೂರು ಜೈವಿಕ ಕ್ರಿಯೆಗಳು ನಿರಂತರವಾಗಿರಬೇಕು.
- 2) ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಸಂಚಾರ ಏಕಮುಖವಾಗಿರುತ್ತದೆ.
- 3) ಪರಿಸರ ವ್ಯವಸ್ಥೆಯಲ್ಲಿ ಮೋಷಕಾಂಶಗಳು ಸಂಚಾರ ಚಕ್ರದ ರೀತಿಯಲ್ಲಿ ಆವರ್ತನಗೊಳ್ಳುತ್ತವೆ.

ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಸಂಚಾರ:

ಶಕ್ತಿ ಸೂರ್ಯನ ಸೌರಶಕ್ತಿ ರಾಸಾಯನಿಕ ಶಕ್ತಿಯಾಗಿ ಸಸ್ಯಗಳಿಂದ ಬದಲಾಗಿ ಮುಂದಿನ ಹಂತದ ಭಕ್ತಕ ಪ್ರಾಣಿಗಳಿಗೆ ಶಕ್ತಿಯ ರೂಪದಲ್ಲಿ ವರ್ಗಾವಣೆಯಾಗಿ ಸಾಗುತ್ತದೆ. ಈ ಒಂದು ಶಕ್ತಿಯ ಏಕಮುಖ ಸಂಚಾರದಲ್ಲಿ ಪಾಲ್ಗೂಳುವ ಜೀವಿಗಳ ವಿವಿಧ ಹಂತಕ್ಕೆ ಮೋಷಕಾ ಸ್ತರಗಳು ಎನ್ನುವರು. ಪರಿಸರ ವ್ಯವಸ್ಥೆಯಲ್ಲಿ ಒಂದು ಹಂತದಿಂದ (ಸ್ತರ) ಇನ್ನೊಂದು ಮೋಷಕಾ ಸ್ತರಕ್ಕೆ ಶಕ್ತಿ ಸಂಚಾರವಾಗುವಾಗ ಪ್ರತಿ ಹಂತದಲ್ಲಿಯೂ ಶಕ್ತಿಯ ನಷ್ಟಿ ಉಂಟಾಗುವುದರಿಂದ ಯಾವುದೇ ಶಕ್ತಿ ಪರಿವರ್ತನಾ ಕ್ರಿಯೆಯು 100×100 ರಷ್ಟು ಸಮರ್ಥವಲ್ಲ. ಕೇವಲ 10×10 ಶಕ್ತಿ ಮಾತ್ರ ಮುಂದಿನ ಮೋಷಕಾ ಸ್ತರಕ್ಕೆ ವರ್ಗಾವಣೆಗೊಳ್ಳುತ್ತದೆ. ಉಳಿದ 10×10 ಶಾಖಾ ರೂಪದಲ್ಲಿ ನಷ್ಟವಾಗುತ್ತದೆ. ಈ ನಿಯಮವನ್ನು 1942ರಲ್ಲಿ ರೆಂಡುಮನ್ ಎಂಬ ವಿಜ್ಞಾನಿ ಪ್ರತಿಪಾದಿಸಿದನು.

ಪರಿಸರದ ಪಿರಮಿಡ್‌ಗಳು:

ಪರಿಸರ ವ್ಯವಸ್ಥಾಪ್ರಕಾರ ಜೀವಿಗಳ ಸಂಖ್ಯೆ ಜೀವರಾಶಿ ಅಥವಾ ಶಕ್ತಿ ಪರಿವರ್ತನಾ ಸಾಮರ್ಥ್ಯ ಇವುಗಳ ಆಧಾರದ ಮೇಲೆ ಮೂಡಿಸಲಾಗುವ ಜಿತ್ರೋ ಪಿರಮಿಡ್, ಆಕಾರ ತಳೆಯುವುದರಿಂದ ಇಂಥ ನಕಾಶ ನಿರೂಪಣೆಗೆ ಪರಿಸರ ಪಿರಮಿಡ್‌ಗಳನ್ನು ವರು. ಇವುಗಳಲ್ಲಿ 3 ವಿಧಾಗಳಿವೆ. ಅವುಗಳು-

1) ಸಂಖ್ಯೆ ಪಿರಮಿಡ್ (Number Pyramid) or ಆಹಾರದ ಪಿರಮಿಡ್:

ಒಂದು ಪರಿಸರ ವ್ಯವಸ್ಥೆಯಲ್ಲಿನ ನಿರ್ದಿಷ್ಟ ಪ್ರದೇಶವೊಂದರಲ್ಲಿ ನಿರ್ದಿಷ್ಟ ಸಮಯದಲ್ಲಿ ಪ್ರತಿ ಮೋಷಕಾ ಸ್ತರದಲ್ಲಿ ಕಂಡು ಬರುವ ಜೀವಿಗಳ ಒಟ್ಟು ಸಂಖ್ಯೆ ಆಧಾರದ ಪಿರಮಿಡ್.

2) ಜೀವರಾಶಿ ಪಿರಮಿಡ್ (Biomass):

ಪ್ರತಿಯೊಂದು ಮೋಷಕಾ ಸ್ತರದಲ್ಲಿ ಕಂಡು ಬರುವ ಜೀವಿಗಳ ಒಟ್ಟು ತೂಕ (ಜೀವರಾಶಿ)ವನ್ನು ಗಣನೆಗೆ ತೆಗೆದುಕೊಂಡು ರಚಿಸಲಾಗುವ ಪಿರಮಿಡ್. ಇಲ್ಲ ಪರಿಸರ ವ್ಯವಸ್ಥೆಯಲ್ಲಿ ಪಿರಮಿಡ್ ತಳೆ ಕೆಳಗಾಗಿರುತ್ತದೆ.

3) ಶಕ್ತಿಯ ಪಿರಮಿಡ್ (Energy Pyramid):

ಪ್ರತಿಯೊಂದು ಮೋಷಣಾ ಸ್ವರದಲ್ಲಿರುವ ಜೀವಿಗಳಿಗೆ ಒದಗುವ ಆಹಾರ ಶಕ್ತಿಯ ಪ್ರಮಾಣದ ಅಧಾರದ ಪಿರಮಿಡ್‌ಗಳನ್ನು ಶಕ್ತಿಯ ಪಿರಮಿಡ್‌ಗಳು ಎನ್ನಲಾಗುತ್ತದೆ. ಯಾವುದೇ ಪರಿಸರ ವ್ಯವಸ್ಥೆಯಲ್ಲಿ ಯಾವುದೇ ಆಹಾರ ಸರಪಳಿಗೆ ಸಂಬಂಧಿಸಿದ ಶಕ್ತಿಯ ಪಿರಮಿಡ್ ಯಾವಾಗಲೂ ನೆರವಾಗಿಯೇ ಇರುತ್ತದೆ.

ಬಯೋಮ್‌ಗಳು (Biomes):

ಒಂದೇ ರೀತಿಯ ಹವಾಮಾನ ಪರಿಸ್ಥಿತಿಯನ್ನು ಹೊಂದಿರುವ ವಿಶಾಲವಾದ ಭೌಗೋಳಿಕ ಪ್ರದೇಶದಲ್ಲಿರುವ ಪರಿಸರ ವ್ಯವಸ್ಥೆಯನ್ನು ಬಯೋಮ್ ಎನ್ನುವರು. ಇವುಗಳಲ್ಲಿಯ ವಿಧಗಳು ಈ ಕೆಳಗಿನಂತಿವೆ.

ಎ) ಭೂ ಬಯೋಮ್‌ಗಳು:

- 1) ಉಷ್ಣವಲಯದ ನಿತ್ಯ ಹರಿಧ್ವಣ ಕಾಡು
- 2) ಉಷ್ಣವಲಯದ ಸಮಶೀತೋಷ್ಣ ಪರ್ವತ ಪಾಠಿ ಕಾಡು
- 3) ಹಲ್ಲುಗಾವಲು ಬಯೋಮ್
- 4) ಮರುಭೂಮಿ ಬಯೋಮ್
- 5) ಟಂಡ್ರಾ ಬಯೋಮ್

ಬಿ) ಜಲ ಬಯೋಮ್ : ಸಾಗರ ಮತ್ತು ಸಮುದ್ರ

ಜಲ ಬಯೋಮ್‌ಗಳಲ್ಲಿ ಜೀವಿಗಳ ಹಂಚಿಕೆ ಈ ಕೆಳಗಿನಂತಿವೆ.—

1) ಪ್ಲಾಂಕಟನ್‌ಗಳು (Planktones)-(protista): ನೀರಿನಲ್ಲಿ 200 ಮೀ.ವರೆಗೆ ಅಳಕ್ಕೆ ನೀರಿನ ಮೇಲಾಗದಲ್ಲಿ ಜಡವಾಗಿ ತೇಲುತ್ತಿರುವ ಸೂಕ್ಷ್ಮ ಗಾತ್ರದ ಜೀವಿಗಳನ್ನು ಪ್ಲಾಂಕಟನ್‌ಗಳು ಎನ್ನುವರು. ಇವುಗಳಲ್ಲಿ ಎರಡು ವಿಧ. ಅವುಗಳು—ಸಸ್ಯ ಪ್ಲಾಂಕಟನ್‌ಗಳು (phytoplankton) – ತೈವಳಗಳು ಮತ್ತು ಪ್ರಾಣಿ ಪ್ಲಾಂಕಟನ್‌ಗಳು (Zoo plantation)-protozoa ಏಡಿ, ಸೀಗಡಿ, ಡಿಂಭ ಇತ್ಯಾದಿ.

2) Nectones-Fish dolphins ತಿಮಿಂಗಲ ಮುಂತಾದವುಗಳು ಸುಮಾರು 200–300 ಅಡಿ ಅಳದಲ್ಲಿ ನೀರಿನ ಮೃದ್ಘಭಾಗದಲ್ಲಿ ಕಂಡುಬರುತ್ತದೆ.

3) Benthos: ನೀರಿನ ತಳಭಾಗ ಎಂದರೆ ಸೂರ್ಯಕಿರಣ ತಲುಪದ ಭಾಗದಲ್ಲಿ ಸ್ಪಂಜು, ಹವಳದ ಪ್ರಾಣಿಗಳು, ನಕ್ಕತ್ತ ಮೀನು, ಮೃದ್ಘಂಗಿಗಳು, ಪೆಡಸು ನಕ್ಕತ್ತ ಮುಂತಾದ ಕಂಟಕ ಚರ್ಮಿಗಳು ವಾಸಿಸುತ್ತವೆ. ಇಲ್ಲಿ ತಾಪಮಾನ 25 ಡಿಗ್ರಿ ಮತ್ತು ಅತಿ ಒತ್ತಡದಿಂದ ಮತ್ತು ಕತ್ತಲು ಪರಿಸರವಾಗಿರುತ್ತದೆ. ಜಲ ಬಯೋಮ್‌ನಲ್ಲಿ 2 ವರದಿಗಳಿಂದ್ದು, ಇವು (abyssal zone) ಅಂಥಕಾರ ವಲಯದಲ್ಲಿ ಬರುವುದು. ಪ್ಲಾಂಕಟನ್‌ಗಳು ದೃಷ್ಟಿವಲಯ (Ephototic Zone)ದಲ್ಲಿ ಬರುತ್ತವೆ. ಇಲ್ಲಿ ಸೂರ್ಯನ ಬೆಳಕು ಇರುವುದರಿಂದ ಉತ್ಪಾದಕ ಜೀವಿಗಳೇ ಹೆಚ್ಚಾಗಿ ಕಂಡು ಬರುತ್ತವೆ. ಇದು ದೃಷ್ಟಿ ಸಂಶೋಧನೆಗೆ ಸಹಕಾರಿಯಾಗಿದೆ.

ಜ್ಯೋವಿಕ ಸಾಂದರ್ಭಾವೃದ್ಧಿ / ಜ್ಯೋವಿಕ ಸಂವರ್ಧನೆ (Bio-magnification):

ಹಾನಿಕಾರಕ ಅಥವಾ ಮಾಲಿನ್ಯಕಾರಕ ವಸ್ತುಗಳ ಸಾಂದ್ರತೆಯು ಆಹಾರ ಸರಪಳಿಯ ಒಂದು ಮೋಷಣಾ ಸ್ತುರದಿಂದ ಮುಂದಿನ ಮೋಷಣಾ ಸ್ತುರಕ್ಕೆ ಸಾಗುತ್ತಿದ್ದಂತೆ ಕ್ರಮೇಣ ಹೆಚ್ಚುತ್ತಾ ಸಾಗುವ ಪ್ರಕ್ರಿಯೆಯನ್ನು ಜ್ಯೋವಿಕ ಸಾಂದ್ರತಾವೃದ್ಧಿ ಎಂದು ಕರೆಯಲಾಗುತ್ತದೆ. ಉದಾಹರಣೆಗೆ: ನೀರು – ಸೂಕ್ಷ್ಮ ಪ್ರಾಣಿ (ತೆಳು ಜೀವಿ) – ಸಣ್ಣ ಮೀನು – ದೊಡ್ಡ ಮೀನು – ಗಿಡುಗ.

ಜೀವ ಭೂ ರಾಸಾಯನಿಕ ಚಕ್ರಗಳು (Biogeochemical cycle):

ಪರಿಸರ ವ್ಯವಸ್ಥೆಯಲ್ಲಿ ಎಲ್ಲಾ ಮೂಲವಸ್ತುಗಳು ಚಕ್ರೀಯವಾಗಿ ಜ್ಯೋವಿಕ ಮತ್ತು ಅಜ್ಯೋವಿಕ ಘಟಕಗಳ ನಡುವೆ ಚಲಿಸುತ್ತಿರುತ್ತವೆ. ಹಿಗೆ ಮೂಲವಸ್ತುಗಳ ಚಕ್ರೀಯ ಚಲನೆಯನ್ನು ಜೀವ ಭೂರಾಸಾಯನಿಕ ಚಕ್ರಗಳಿನ್ನುವರು.

ಜೀವ ವೈವಿಧ್ಯತೆ ಹಾಗೂ ರಕ್ಷಣೆ (Biodiversity and protection):

ಒಂದು ಸ್ಥಳ ಅಥವಾ ಭೂಭಾಗದಲ್ಲಿ ಕಂಡುಬರುವ, ಜೀವಿಸುತ್ತಿರುವ ಎಲ್ಲಾ ಬಗೆಯ ಜೀವಿಗಳ ವಿಧಗಳನ್ನೇ ಜೀವ ವೈವಿಧ್ಯತೆ ಎನ್ನಲಾಗುತ್ತದೆ. 1992 ರಿಂದೋ-ಡಿ-ಜನ್ಸೆರ್ಲೋ ಸಮ್ಮೇಳನದಲ್ಲಿ ವಿವರಿಸಿದಂತೆ ಒಂದು ಭೂಭಾಗ, ಸಾಗರ ಹಾಗೂ ಇತರ ಜಲಭಾಗಗಳಲ್ಲಿ ಜೀವಿ ಪರಿಸರ ವ್ಯವಸ್ಥೆಗಳ ಎಲ್ಲಾ ವಿವಿಧ ಜೀವಿಗಳನ್ನು ಒಟ್ಟಾಗಿ ಜೀವ ವೈವಿಧ್ಯತೆ ಎನ್ನುವರು. ಇದರಲ್ಲಿ ಮೂರು ಪ್ರಕಾರ ಇವೆ. ಅವುಗಳು-

1) ವಂಶವಾಹಿ ವೈವಿಧ್ಯತೆ (Genetic diversity):

ಒಂದೇ ಪ್ರಭೇದದ ಜೀವಿಗಳಲ್ಲಿಯೂ ವಂಶವಾಹಿಗಳು ಭಿನ್ನವಾಗಿರುತ್ತವೆ. (ಬಣ್ಣ, ಎತ್ತರ, ಮುಂತಾದ ವ್ಯಾತ್ಯಾಸ).

2) ಪ್ರಭೇದಗಳ ವೈವಿಧ್ಯತೆ (Species diversity):

ಪ್ರತಿಯೊಂದು ಜೀವಿ ಪ್ರಭೇದ ಸಮುದಾಯಗಳಲ್ಲಿ ಕಂಡುಬರುವ ಜೀವಿಗಳಲ್ಲೇ ಇರುವ ಹಲವಾರು ಬಗೆಯ ವ್ಯಾತ್ಯಾಸ. ಒಂದೇ ಜಾತಿಯ ಪ್ರಾಣಿ ಅಥವಾ ಸಸ್ಯಗಳಲ್ಲಿಯೇ ವ್ಯಾತ್ಯಾಸಗೊಳಿರುತ್ತವೆ.

3) ಜೀವಿ ಪರಿಸರ ವೈವಿಧ್ಯತೆ (Ecological diversity):

ಒಂದು ಭೂಭಾಗದಲ್ಲಿ ಕಂಡು ಬರುವ ಜೀವಿ ಸಮುದಾಯಗಳ ವೈವಿಧ್ಯತೆ ಹಾಗೂ ಸಂಕೀರ್ಣತೆ ಒಂದೇ ಭೂಭಾಗದಲ್ಲಿ ವಿವಿಧ ಮೋಷಣಾ ಸ್ತುರದಲ್ಲಿರುವ ಹಲವು ಬಗೆಯ ಜೀವಿಗಳ ಪರಸ್ಪರ ಪೂರಕ ಕಾರ್ಯನಿರ್ವಹಣೆ.

ಜೀವಿ – ವೈವಿಧ್ಯತೆಯ ಪ್ರಮುಖ್ಯತೆ (Significance or Value):

ಜೀವಗೊಳಿದ ಯಾವುದೇ ಜೀವಿಯು ನಿಷ್ಟಯೋಜಕವಲ್ಲ. ಪ್ರತಿಯೊಂದು ಜೀವಿಯು ಪರಸ್ಪರ ಒಂದಕ್ಕೊಂದು ಪ್ರಯೋಜನಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿಯೇ ಪರಿಸರ ಸಮತೋಲನತೆಯು ಸಹ ರಕ್ಷಣೆಯಾಗುತ್ತದೆ. ಜೀವಿ ವೈವಿಧ್ಯತೆಯ ಉಪಯೋಗಗಳು ಈ ಕೆಳಗಿನಂತಿವೆ.

1) ಅನುಭೋಗದ ಉಪಯೋಗ: ವ್ಯವಸಾಯ ಜಿಷ್ಡಿ ಹಾಗೂ ಕೈಗಾರಿಕೆ ಕ್ಷೇತ್ರಗಳಲ್ಲಿ, ಆಹಾರ ಸಸ್ಯ ಬೆಳೆಯುವುದು.

2) ಇತರ ಉಪಯೋಗಗಳು: ಮಾಲಿನ್ಯ ತಡೆಗಟ್ಟಲು, ಮಣ್ಣನ ಘಲವತ್ತತೆ ಕಾಪಾಡಲು, ವಾತಾವರಣ ಶಿರತೆ, ಅಂತರ್ಜಾಲ ರೂಪಿಸಲು, ಜ್ಯೋವಿಕ ಸಮತೋಲನ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಸಾಮರಸ್ಯ.

ಇತ್ತೀಚಿನವರೆಗೆ ಪರಿಸರದಲ್ಲಿ ಸುಮಾರು 30 ದಶಲಕ್ಷ ಬಗೆಯ ಜೀವ ಪ್ರಭೇದಗಳಿವೆ ಎಂದು ಅಂದಾಜು ಮಾಡಲಾಗಿದೆ. ಇಂದು ತಿಳಿದಿರುವ ಜೀವಿಗಳ ಶೇ.70ರಷ್ಟು ಪ್ರಭೇದಗಳು ಅಕಶೇರುಕಗಳು. (Invertibrates) ಅವುಗಳಲ್ಲಿ ದೊಡ್ಡ ಸಾಮಾಜ್ಯ ಕೇಟಗಳಿದ್ದಾಗಿದೆ. ಪ್ರಪಂಚದ ಒಟ್ಟು ಜೀವ ಪ್ರಭೇದಗಳ ಶೇ.50ರಷ್ಟನ್ನು ಉಣಿ ವಲಯದ ಅರಣ್ಯಗಳು (Equitorial) ಒಳಗೊಂಡಿದೆ. ಇವು ಅತಿ ಹೆಚ್ಚು ಜೀವ ವೈವಿಧ್ಯತೆಯಿಂದ ಕೂಡಿವೆ.

ಭಾರತದಲ್ಲಿ ಜೀವ ವೈವಿಧ್ಯತೆ (Biodiversity in India):

ಪ್ರಪಂಚದ ಒಟ್ಟು ಭೂಪ್ರದೇಶದ ಶೇ.2.4ರಷ್ಟನ್ನು ಒಳಗೊಂಡಿರುವ ಭಾರತವು ಭೌಗೋಳಿಕವಾಗಿ ಪ್ರಪಂಚದ ಏಳನೆಯ ಅತಿ ದೊಡ್ಡ ರಾಷ್ಟ್ರವಾಗಿದ್ದು ಉಣಿವಲಯದ ಹಾಗೂ ಸಮಶೀಲೋಷ್ಟವಲಯಗಳಿರದರಲ್ಲಿಯೂ ವ್ಯಾಪಿಸಿದೆ. ಅಲ್ಲದೆ ದೇಶವು ಅಪಾರ ವೈವಿಧ್ಯತೆಯ ಭೂಸ್ಥರೂಪ ವಾಯುಗುಣ, ಮಣಿ, ಜಲರಾಶಿಗಳಿಂದ ಕೂಡಿದೆ. ಇವುಗಳಿಂದಾಗಿ ದೇಶವು ಒಳಗೊಂಡಿರುವ ಜೀವಿ ಪರಿಸರ ವ್ಯವಸ್ಥೆ ಅತಿ ಹೆಚ್ಚು ಭಿನ್ನತೆಯಿಂದ ಕೂಡಿದೆ. ಸುಮಾರು 1,26,188 ಜೀವ ಪ್ರಭೇದಗಳನ್ನು ಒಳಗೊಂಡಿದೆ ಎಂದು ವಿಶ್ವಸಂಸ್ಥೆಯ (Biodiversity Assessment) 1995ರ ವರದಿಯಲ್ಲಿ ತಿಳಿಸಲಾಗಿದೆ. ಇದು ಪ್ರಪಂಚದ ಒಟ್ಟು ಜೀವಿ ಪ್ರಭೇದಗಳ ಶೇ.8ರಷ್ಟನ್ನು ಹೊಂದಿದೆ. ಈ ಪ್ರಭೇದಗಳ ವೈವಿಧ್ಯತೆಯಲ್ಲಿ ಹೂ ಬಿಡುವ ಸಸ್ಯಗಳು ಸಸ್ನೇಹಿಗಳು, ಜಲಚರಗಳು, ಪಕ್ಷಿಗಳು, ಉರಗಗಳು, ಉಭಯವಾಸಿಗಳು, ಇವುಗಳು ಶೇ.17.3ರಷ್ಟಿಂದ್ದು ಭಾರತದ ಜೀವಿಕ ಶ್ರೀಮಂತಿಕೆಯ ಶೇ.60ರಷ್ಟು ಶಿಲೀಂದ್ರ (Fungi) ಹಾಗೂ ಕೇಟಗಳಿಂದ ಕೂಡಿರುತ್ತವೆ.

ಭಾರತದ ಒಂದು ಮಹಾ ಜೀವ ವೈವಿಧ್ಯತೆಯ ರಾಷ್ಟ್ರ:

ಭಾರತದ ಪ್ರತಿಯೊಂದು ಭಾಗವು ಹೊಂದಿರುವ ಭೌಗೋಳಿಕ ಪರಿಸರ ಭಿನ್ನವಾಗಿದೆ. ಇದರಿಂದ ಈ ಪ್ರತಿಯೊಂದು ಭೂ-ಭಾಗದಲ್ಲಿ ಕಂಡು ಬರುವ ಸಸ್ಯ ಮತ್ತು ಪ್ರಾಣಿಗಳು ಭಿನ್ನವಾಗಿವೆ. ದೃಕ್ಷಿಣಿ ಪರಯಾರ್ಥ ಪ್ರಸ್ಥಭೂಮಿ ಪಶ್ಚಿಮ ಘಟ್ಟಗಳ ಮಲೆನಾಡು, ಕರಾವಳಿ ಮೈದಾನಗಳು, ರಾಜಸ್ಥಾನದ ಮರುಭೂಮಿ ಈಶಾನ್ಯದ ತೇವಯುತ ಬೆಟ್ಟಗುಡ್ಡ ಪ್ರದೇಶ, ಸಟ್ಟೇಜ್ ಗಂಗಾ ಮೈದಾನ ಹಾಗೂ ಅಗಾಧ ಎತ್ತರದ ಹಿಮಾಲಯ ಪರ್ವತಗಳು ಹೊಂದಿರುವ ಜೀವ ವೈವಿಧ್ಯತೆಗಳು ವಿಶಿಷ್ಟ ಹಾಗೂ ಅಪಾರ. ಇದರಿಂದಾಗಿ ಭಾರತವು ಪ್ರಪಂಚದ 12 ಮಹಾ ಜೀವ ವೈವಿಧ್ಯತೆಯ ದೇಶಗಳಲ್ಲಿ ಒಂದಾಗಿದೆ.

ದೇಶವು 1994ರಲ್ಲಿ ಜರುಗಿದ ಅಂತರಾಷ್ಟ್ರೀಯ ಜೀವಿಕ ಸಮ್ಮೇಳನದ ಸದಸ್ಯ ರಾಷ್ಟ್ರವಾಗಿದ್ದು, ಇದರಲ್ಲಿ ಅಂಗೀಕರಿಸಲಾದ ಜೀವ ವೈವಿಧ್ಯತೆಯ ಸಂರಕ್ಷಣೆ, ಜೀವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ತಳಿ ಸಂಪನ್ಮೂಲಗಳನ್ನು ಬಳಸಿ ಪಡೆಯುವ ಉಪಯೋಗಗಳನ್ನು ಸಮಾನವಾಗಿ ಹಂಚಿಕೊಳ್ಳವ ಒಪ್ಪಂದಗಳಿಗೆ ಬದ್ದವಾಗಿದೆ.

ಜೀವಿಕವಾಗಿ ಭೌಗೋಳಿಕವಾಗಿ ಭಾರತವು ಮೂರು ಜೀವಿಕ ಭೌಗೋಳಿಕ ವಲಯಗಳ ಸಂಗಮವಾಗಿದೆ. ಉಣಿವಲಯದ ಆಷ್ಟಿಕಾ, ಇಂಡೋ ಮಲೆಷಿಯಾ ಮತ್ತು ಆಟಿಕ್ ವಲಯಗಳ ನಡುವೆ ಇರುವ ಭಾಗದಲ್ಲಿ ಭಾರತವು ಕಂಡು ಬರುವುದು. ಈ ಮೂರು ವಲಯಗಳ ಸಂಗಮವಾಗಿರುವುದರಿಂದ ಇದು ಶ್ರೀಮಂತವಾದ ಜೀವ ವೈವಿಧ್ಯತೆಯಿಂದ ಕೂಡಿರುವುದು. ಭಾರತವು ಪ್ರಪಂಚದ ಜೀವ ವೈವಿಧ್ಯತೆಯಲ್ಲಿ 10ನೆಯ ಹಾಗೂ ಏಷ್ಯಾದ ಜೀವ ವೈವಿಧ್ಯತೆಯಲ್ಲಿ 4ನೆಯ ಸಾಫ್ ಹೊಂದಿದೆ.

ಕೃಷಿ ಜೀವ ವೈವಿಧ್ಯತೆ (Agro-Biodiversity):

ಭಾರತವು ಕೃಷಿ ಜೀವ ವೈವಿಧ್ಯತೆಗೆ ನೀಡಿರುವ ಕೊಡುಗೆ ಮಹತ್ವರವಾದುದು. ಕೃಷಿ ಹಾಗೂ ಪಶು ಸಂಗೋಪನೆಗೆ ನೀಡಿರುವ ಪ್ರಭೇದಗಳನ್ನು ಪರಿಗಣಿಸಿದಾಗ ಭಾರತವು ಪ್ರಪಂಚದಲ್ಲಿ 7ನೆಯ ಸಾಫ್ ಪಡೆದಿದೆ. ಭಾರತವು ಭತ್ತ, ಕೆಬ್ಬಿ, ಆಲೂಗಡ್ಡ, ಮಕ್ಕಿಜೋಳ, ನೀರೆಮೈ, ಒಂಟಿ ಮೊದಲಾದ ಉಪಯುಕ್ತ ತಳಿ ಪ್ರಭೇದಗಳು,

ಕುದುರೆ, ಮೇಕೆಗಳ ಪ್ರಭೇದಗಳನ್ನು ಕೊಡುಗೆಯಾಗಿ ನೀಡಿದೆ. ಭಾರತವು ಹಲವಾರು ಬೆಳೆ ಮತ್ತು ವಸ್ಯಜೀವಿ ಸಂಬಂಧಿತ ತಳಿಗಳಿಂದ ಕೂಡಿದೆ. ಬೆಳೆಗಳಿಂದ ಪ್ರಪಂಚದ ಬೇಸಾಯಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ರಾಷ್ಟ್ರಗಳಲ್ಲಿ 7ನೇಯ ಸ್ಥಾನದಲ್ಲಿ ಭಾರತವಿದೆ.

ಭಾರತದ ಜೀವ ಭೌಗೋಳಿಕ ವಲಯಗಳು:

2001ರ ಭಾರತದ ಪರಿಸರದ ಪರಿಸ್ಥಿತಿ ವರದಿಯಲ್ಲಿ ಭಾರತವನ್ನು “ರೋಡ್‌ರ್ ಮತ್ತು ಪವಾರ್” (**Rodgers & pawar**)ರವರ 1990ರ ವಿಂಗಡಣೆಯನ್ನು ಅನುಸರಿಸಿ 10 ಜೀವ ಭೌಗೋಳಿಕ ವಲಯಗಳಾಗಿ ಈ ಕೆಳಕಂಡಂತೆ ವಿಂಗಡಿಸಲಾಗಿದೆ.

- 1) ಹಿಮಾಲಯದಾಚೆಯ ವಲಯ (Trans Hialayan region): ಟಿಬೆಟ್ ಪ್ರಸ್ಥಭೂಮಿ—(ಶೇ.5.7)
- 2) ಹಿಮಾಲಯ ಪರ್ವತಗಳು (The Himalayas) – ಶೇ.7.2
- 3) ಮರುಭೂಮಿ ಪ್ರದೇಶ (The Desert): ರಾಜಸ್ಥಾನ + ಗುಜರಾತ್ – ಶೇ.6.9
- 4) ಅರೆಶ್ವಾರ ವಲಯ (Semi Arid region): – ಶೇ.15.6 ಪಶ್ಚಿಮ ಮರುಭೂಮಿ ನಡುವೆ ಮೂರ್ವ
- 5) ಪಶ್ಚಿಮ ಘಟ್ಟಗಳು (The Western Ghats)
- 6) ದಕ್ಷಿಣ ಪ್ರಸ್ಥಭೂಮಿ ಪ್ರದೇಶ (The deccan plateau): ಎಲೆಯುದುರುವ ಸಸ್ಯವರ್ಗದ ವಿಶಾಲ ಪ್ರದೇಶ
- 7) ಸಟ್ಲೇಜ್‌ಗಂಗಾ ಮೈದಾನ (ಶೇ.11): ಪಶ್ಚಿಮದಲ್ಲಿ ಪಣಜಿಯಿಂದ ಮೂರ್ವದಲ್ಲಿ ಬಂಗಾಳ
- 8) ಈಶಾನ್ಯ ಭಾರತ (The North-East): ಪರ್ವತ, ಬೆಣ್ಣಗುಡ್ಡ, ಕಣಿವೆ, ಹಾಗೂ ಮೈದಾನ. ಇದು ವೃತ್ತಿಧ್ಯಾತೆಯ ಸಂಕೀರ್ಣ ಜೀವಿ ಪರಿಸರವಾಗಿದೆ.
- 9) ಅಂಡಮಾನ್-ನಿಕೋಬಾರ್ ದ್ವಿಪಗಳು (The andaman-nikobar islands): ಬಂಗಾಳಕೊಲ್ಲಿಯಲ್ಲಿ, ಇದು ದೇಶದ ವಿಸ್ತೀರ್ಣವಾದ ಶೇ.0.03
- 10) ಕರಾವಳಿ ಮೈದಾನ ಹಾಗೂ ಲಕ್ಷ್ವಿಪ (The costal)

ವಿಶ್ವ ಜೀವಿ-ಪರಿಸರ ಘೋಷಣೆಗಳು:

ಮೇಲೆ ವಿವರಿಸಿದ 10 ಜೀವಿ ಭೌಗೋಳಿಕ ವಲಯಗಳು ಆಯಾ ವಲಯದ ಜೀವಿ ಪ್ರಭೇದಗಳ ಸಾಮಾನ್ಯ ಪರಿಚಯವನ್ನು ಮಾತ್ರ ನೀಡುತ್ತವೆ. ದೇಶದ ಕೆಲ ಭಾಗಗಳು ವಿಶ್ವ ಬಗೆಯ ಜೀವಿ ಸ್ಥಳ (Habitat)ಗಳನ್ನು ಭಾರತವು ಒಳಗೊಂಡಿದೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ:

- 1) ಅರಣ್ಯಗಳು (Forests)
- 2) ಹುಲ್ಲುಗಾವಲು (Grass Lands)
- 3) ತೇವಯುತ ಪ್ರದೇಶಗಳು (Wetland)
- 4) ಹವಳದ ದಿಣ್ಣಗಳು (Coral reefs)
- 5) ಮರುಭೂಮಿಗಳು (Deserts)
- 6) ಮಾಂಗ್ರೋವ್ ಅರಣ್ಯಗಳು (Mangrooves)

ಜೀವ ವೈದ್ಯತೆಯ ಸಂರಕ್ಷಣೆ (Conservation of Biodiversity):

ಭಾರತದಲ್ಲಿಯ ಹಲವು ಬಗೆಯ ಕಾರಣಗಳಿಂದ ಜೀವ ವೈದ್ಯತೆ ಇಳಿಮುಖವಾಗುತ್ತಿದೆ. ಹಲವಾರು ಪ್ರಭೇದಗಳು ವಿನಾಶದ ಅಂಚಿನಲ್ಲಿವೆ. ಕೆಲವು ಈಗಾಗಲೇ ಸ್ವಾಭಾವಿಕ ನೆಲೆಗಳ ನಾಶದಿಂದ ನಿನಾರುಗೊಂಡಿವೆ. ಇವುಗಳ ಸಂರಕ್ಷಣೆಗಾಗಿ ಭಾರತವು ಹಲವಾರು ಕಾರ್ಯಕ್ರಮಗಳನ್ನು ಕೇಗೊಂಡಿದೆ. ಅವುಗಳು-

* ಪರಿಸರ ಮತ್ತು ಅರಣ್ಯ ಮಂತ್ರಾಲಯ (Ministry of Forest and Environment)ವನ್ನು ಸಾಫ್ಟೀಸಲಾಗಿದೆ. ಇದರ ಮೂಲಕ ಜೀವ ವೈದ್ಯತೆಯನ್ನು ಕಾಪಾಡಲು ಪ್ರಧಾನವಾಗಿ ಎರಡು ರೀತಿಯ ಕಾರ್ಯಕ್ರಮಗಳನ್ನು ಕೇಗೊಳ್ಳಲಾಗಿದೆ. ಅವುಗಳೆಂದರೆ,

* ಮೂಲ ಪ್ರದೇಶಗಳಲ್ಲಿಯೇ ಅವುಗಳ ಸಂರಕ್ಷಣೆ (In situ): ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ.4.83 ಭಾಗ ಜ್ಯೋತಿಕ ವೈದ್ಯತೆಗಳನ್ನು ಅವುಗಳ ಮೂಲ ಪ್ರದೇಶಗಳಲ್ಲಿಯೇ ರಕ್ಷಿಸಲು ಮೀಸಲಾಗಿರಿಸುತ್ತದೆ.

* ಮೂಲ ಪ್ರದೇಶಗಳಲ್ಲಿಯೇ ಹೊರಗೆ ಸಂರಕ್ಷಣೆ (ex situ) ಮೂಲ ಪ್ರದೇಶಗಳಲ್ಲಿಯೇ ಅವುಗಳ ಸಂರಕ್ಷಣೆ In situ: ಇದಕ್ಕೆ ಉದಾ: ಎಂದರೆ,

- 1) ರಾಷ್ಟ್ರೀಯ ಉದ್ಯಾನವನ
- 2) ವನ್ಯಜೀವಿ ಸಂರಕ್ಷಣಾ ವಲಯ
- 3) ಜ್ಯೋತಿಕ ವಲಯ ಸಂರಕ್ಷಣೆ
- 4) ಪ್ರಕೃತಿ ಸಂರಕ್ಷಣೆ
- 5) ರಾಷ್ಟ್ರೀಯ ಸ್ವಾರ್ಥಕಗಳು
- 6) ಪ್ರಾಕೃತಿಕ ದೃಶ್ಯಾವಳಿ

* Gene Bank or seed Bank (ಜೀನ್ ಬ್ಯಾಂಕ್): ಅವಸಾನದ ಹಂತದಲ್ಲಿರುವ ಜೀವಿ ಪ್ರಭೇದಗಳನ್ನು ಸಂಗ್ರಹಿಸಲಾಗುವುದೇ ಜೀನ್ ಬ್ಯಾಂಕ್‌ಗಳ ಉದ್ದೇಶ. ಇವುಗಳನ್ನು ಶೀತಕಾರಕ ಅಥವಾ ಅತಿ ಕಡಿಮೆ ತೇವಾಂಶ ಪರಿಸರಗಳಲ್ಲಿ ಸಂಗ್ರಹಿಸಿ ಇಡಲಾಗುವುದು. ಸಸ್ಯೋದ್ಯಾನ (Botanical Gardens) ಹಾಗೂ ಸಸ್ಯ ಘಾರ್ಮಾರ್ (Botanical Farm)ಗಳ ಉದ್ದೇಶವೂ ಸಹ ಇದೇ ಆಗಿದೆ.

1971 UNESCO ಯೋಜನೆ:

- 1) ವನ್ಯಜೀವಿ ವೈದ್ಯತೆಯ ಸಂರಕ್ಷಣೆ
- 2) ಸಂಶೋಧನೆ
- 3) ಜನರಲ್ಲಿ ಅರಿವು ಮೂಡಿಸುವುದು
- 4) ಸ್ಥಳೀಯ ಜನರ ಪಾಲೋಫ್ಲೂಪಿಕೆ

ಭಾರತದ ಜ್ಯೋತಿಕ ಸಂರಕ್ಷಣಾ ವಲಯಗಳಲ್ಲಿ ಮೂರು ವಲಯಗಳು UNESCOದಿಂದ ವಿಶ್ವ ಜ್ಯೋತಿಕ ಜಾಲದಲ್ಲಿ ಸೇರಿಸಿದ್ದಾಗಿವೆ. ಅವುಗಳು-ನೀಲಗಿರಿ, ಸುಂದರಭನ್ನು ಮತ್ತು ಮನ್ಮಾರ ಖಾರಿ.

Eco Development Project: ಸಂರಕ್ಷಿತ ಅರಣ್ಯ ವಲಯದ ಸುತ್ತಲಿನ ಸಮುದ್ರಾಯಗಳನ್ನು ಉತ್ತೇಜಿಸಿ ಬಳಸಿಕೊಳ್ಳಲಾಗುವುದು ಮತ್ತು ಈ ಜನರ ಆರ್ಥಿಕ ಅಗತ್ಯಗಳನ್ನು ಅರಣ್ಯ ಮೂಲಗಳಿಗೆ ಬದಲು ಇತರ ಮೂಲಗಳಿಂದ ದೊರಕುವಂತೆ ಮಾಡಲಾಗುವುದು. ಉದಾ: ಉರವಲು ಬದಲಿಗೆ ಸೌರದೀಪದ ಬಳಕೆ.

ರಾಷ್ಟ್ರೀಯ ಸರೋವರ ಸಂರಕ್ಷಣಾ ಯೋಜನೆ: ನಗರವಲಯದ ಸರೋವರಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ಯೋಜನೆ ರಚಿಸಲಾಗಿದೆ. ಇದಕ್ಕಾಗಿ ದೇಶದಲ್ಲಿ ಹೆಚ್ಚು ಮಾಲೀಸ್ಯತೆಯಿಂದ ಕೊಡಿರುವ ನಗರಗಳ 6 ಸರೋವರಗಳನ್ನು ಸಂರಕ್ಷಣೆಗಾಗಿ ಆಯ್ದು ಮಾಡಲಾಗಿದ್ದು, ಇವುಗಳನ್ನು ರಾಮ್ಪಾರ್ಕ ಸ್ಥಳಗಳಿಂದು ಕರೆಯಲಾಗಿದೆ.

ಏಶ್ಯಾ ಹಿರಿಟೆಯ ಸ್ಥಳಗಳು (world heritage sites) ಎಂದು ಭಾರತದಲ್ಲಿ 5 ಸ್ಥಳಗಳ ಆಯ್ದು ಮಾಡಲಾಗಿದೆ.

* ಮೇಘಾಲಯದ ಗೊರಾ ಬೆಟ್ಟಗಳಲ್ಲಿನ ತುರಾ ಶ್ರೇಣಿ ಇದನ್ನು ವನ್ಯ ಪ್ರಕಾರದ ಸಿಟ್ರಸ್ ಹಾಗೂ ಮೂಸಾ ಪ್ರಭೇದಗಳ ವೈವಿಧ್ಯತೆಗಾಗಿ ವಿಶೇಷ ಸಂರಕ್ಷಣಾ ವಲಯ ಎಂದು ಕರೆಯಲಾಗಿದೆ.

* ಸಿಕ್ಕಿಂನಲ್ಲಿ ಉನ್ನತ ವಲಯಗಳಲ್ಲಿ ಕಂಡುಬರುವ ಹಾವಸೆ ರೋಡೋಡೆಂಡ್ರನ್ ಮತ್ತು ಆರ್ಕಿಡ್ ಸಸ್ಯಗಳ ಸಂರಕ್ಷಣಾ ವಲಯವೆಂದು ಗುರುತಿಸಲಾಗಿದೆ.

* ಹುಲಿ ಸಂರಕ್ಷಣಾ ಯೋಜನೆ (Tiger Project)

* ಆನೆ ಸಂರಕ್ಷಣಾ ಯೋಜನೆ (Project Elephant): ಇದನ್ನು ಆನೆಗಳ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ 1991–92ರಲ್ಲಿ ಆರಂಭಿಸಲಾಯಿತು. ಆನೆಗಳ ಅವುಗಳ ಸ್ವಾಭಾವಿಕ ಜೀವ ನೆಲೆಯಲ್ಲಿಯೇ ಸಂರಕ್ಷಿಸುವುದು, ಈ ಯೋಜನೆಯ ಉದ್ದೇಶವಾಗಿದೆ. ಇನ್ನಿತರ ಉದ್ದೇಶಗಳು ಈ ಕೆಳಗಿನಂತಿವೆ.

1) ಆನೆಗಳ ಸ್ವಾಭಾವಿಕ ಜೀವನೆಲೆ ಮತ್ತು ಅವುಗಳ ಮೌಲ್ಯವನ್ನು ವೈಜ್ಞಾನಿಕ ಹಾಗೂ ಯೋಜಿತವಾಗಿ ನಿರ್ವಹಿಸಿ ಅಭಿವೃದ್ಧಿ ಪಡಿಸುವುದು.

2) ಭಾರತದಲ್ಲಿ ಏಷಿಯಾಟಿಕ್ ಆನೆಗಳ ಸ್ವಾಭಾವಿಕ ನೆಲೆ ಮತ್ತು ಅವುಗಳ ಮೌಲ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಿ ಅಭಿವೃದ್ಧಿ ಪಡಿಸುವುದು.

3) ಮಾನವ ಮತ್ತು ಆನೆಗಳು ಸಂಘರ್ಷ ತಪ್ಪಿಸುವುದು.

4) ಆನೆಗಳನ್ನು ಹಂತಕರು ಹಾಗೂ ರೋಗಗಳಿಂದ ರಕ್ಷಿಸುವುದು.

5) ಆನೆ ಯೋಜನೆ ನಿರ್ವಹಣೆ ಕುರಿತಂತೆ ಸಂಶೋಧನೆ ನಡೆಸುವುದು.

6) ಜೀವಿ ಪರಸರವನ್ನು ಅಭಿವೃದ್ಧಿ ಪಡಿಸುವುದು.

7) ಪಶು ವೈದ್ಯಕೀಯ ಸೇವೆ ಒದಗಿಸುವುದು.

ಸ್ವಾಭಾವಿಕ ಆವಾಸದಿಂದ ಹೊರಗೆ ಜೈವಿಕ ವೈವಿಧ್ಯತೆಗೆ ಸಂರಕ್ಷಣೆ (ex-situ): ಉದಾಹರಣೆಗೆ ಪ್ರಾಣಿ ಸಂಗ್ರಹಾಲಯಗಳು, ಸಸ್ಯೋದ್ಯಾನಗಳು, ಜೀಂಕೆಗಳ ಉದ್ಯಾನವನ, ಸಫಾರಿ ಪಾರ್ಕ್, Aquarium (ಮತ್ತುಗಾರ) ಭಾರತದಲ್ಲಿ 275ಕ್ಕಿಂತಲೂ ಹೆಚ್ಚು ಪ್ರಾಣಿ ಸಂಗ್ರಹಾಲಯಗಳಿದ್ದು, ಇವುಗಳಲ್ಲಿ ಪ್ರಾಣಿಗಳ ವೈವಿಧ್ಯತೆಯನ್ನು ಕಾಪಾಡಲಾಗುತ್ತಿದೆ.

ಜೀವಿ ವೈವಿಧ್ಯತೆಯ ಬಿಸಿತಾಣಗಳು (Bio diversity hot spots): 1980ರಲ್ಲಿ ಈ ಪರಿಭಾವನೆಯನ್ನು ಜೀವ ಪರಿಸರ ಶಾಸ್ತ್ರಜ್ಞ ನಾಮ್ಕಾರಣ ಮೆಯರ್ ಪರಿಚಯಿಸಿದರು. ಇದರಲ್ಲಿ 3 ಮುಖ್ಯ ಲಕ್ಷಣಗಳು ಇವೆ. ಅವುಗಳು-

1) ಅತ್ಯಧಿಕ ಪ್ರಮಾಣದ ಜೈವಿಕ ಪ್ರಭೇದಗಳ ವೈವಿಧ್ಯತೆಯಿಂದ ಕೊಡಿರುವ ಭೂಪ್ರದೇಶಗಳನ್ನು ಜೀವಿ ವೈವಿಧ್ಯತೆಯ ಬಿಸಿತಾಣಗಳು ಎನ್ನುವರು.

2) ಇಂತಹ ಕೇಂದ್ರಗಳು ಅಲ್ಲಿರುವ ಜೀವಿ ಪ್ರದೇಶಗಳ ಮೂಲ ಜೀವಿ ಸ್ಥಳ ನೆಲೆಯಾಗಿರಬೇಕು.

3) ಅದು ಮಾನವ ವಸತಿಗೆ ಸಮೀಪದಲ್ಲಿದ್ದು ಅಪಾಯವನ್ನು ಎದುರಿಸುತ್ತಿರಬೇಕು.

ಪ್ರಪಂಚದಲ್ಲಿ ಇಂತಹ 25 ಜೀವ ವೈವಿಧ್ಯತೆಯ ಬಿಸಿತಾಣಗಳಿವೆ. ಅವುಗಳು ಒಟ್ಟು ಕ್ಷೇತ್ರ 0.745 ದಶಲಕ್ಷ ಚದರ ಕಿ.ಮೀ. ವ್ಯಾಪಿಸಿದೆ. ಪ್ರಪಂಚದ ಬಹುಪಾಲು ಜೀವ ವೈವಿಧ್ಯತೆಯ ಬಿಸಿತಾಣಗಳು ಸಮಭಾಜಕ ವೃತ್ತವಲಯ ಅಥವಾ ಉಷ್ಣವಲಯದ ತೇವಯುತ ಅರಣ್ಯದ ಮಳೆಕಾಡು ಅಥವಾ ಹವಳದ ದಿಣ್ಣೆಗಳಲ್ಲಿ ಕಾಡು ಬರುತ್ತದೆ. ಉದಾಹರಣೆಗೆ, ಸಮಭಾಜಕ ವೃತ್ತವಲಯದ ಮಲೇಷಿಯಾ ಮಡಗಾಸ್ಕರ್, ಗಾಲಾಪಗೋನ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮುಂತಾದವುಗಳು. ಪ್ರಪಂಚದ 25 ಮಹಾ ಜೈವಿಕ ವೈವಿಧ್ಯತೆಯ ಕೇಂದ್ರಗಳಲ್ಲಿ ಭಾರತದ 2 ಕೇಂದ್ರಗಳು ಇವೆ.

1) ಮೂರ್ವ ಹಿಮಾಲಯ ಪರ್ವತ: ಸಸ್ಯ ಭೂಗೋಳ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ವಿಶಿಷ್ಟ ಭೂಭಾಗ ಇದಾಗಿದೆ. ಮೂರ್ವ ಹಿಮಾಲಯ ಪರ್ವತ, ನೇಪಾಳ, ಭೂತಾನ್, ಸಿಕ್ಕಿಂ ಹಾಗೂ ಈಶಾನ್ಯದ ರಾಜ್ಯಗಳನ್ನು ಇದು ಒಳಗೊಂಡಿದೆ. ಇಲ್ಲಿ ಸುಮಾರು 9000 ಬಗೆಯ ಸಸ್ಯ ಪ್ರಭೇದಗಳು ಮತ್ತು 3500 ಸ್ಥಳೀಯ ಸಸ್ಯ ಪ್ರಭೇದಗಳು ಇವೆ. 9000 ಸಸ್ಯ ಪ್ರಭೇದಗಳಲ್ಲಿ, 5800 ಪ್ರಭೇದದ ಸಸ್ಯಗಳು ಭಾರತ ವಲಯದಲ್ಲಿವೆ. ಈ ಪ್ರದೇಶವು ಹೊಂದಿರುವ ಮರಾತನ ಹೂ ಬಿಡುವ ಸಸ್ಯವರ್ಗಗಳಿಂದಾಗಿ ಇದನ್ನು ಪ್ರಭೇದಗಳ ತೊಟ್ಟಿಲು ಎನ್ನುವರು. ಇದು ಆರ್ಥಿಕ ಪ್ರಾಮುಖ್ಯತೆ ಹೊಂದಿದ ಭತ್ತ, ಬಾಳೆ, ಶುಂಠ, ಮೆಣಸಿನಕಾಯಿ, ಸೆಂಬು, ಕಬ್ಬಿ ಮುಂತಾದ ಮರಾತನ ತೆಳಿಗಳು ಈ ವಲಯದಲ್ಲಿ ಕಂಡು ಬರುತ್ತದೆ. ಚಹ ಪಾನೀಯ ಸಸ್ಯ, ಜೀವಧಿ ಸಸ್ಯ ಇತ್ಯಾದಿಗಳು ಇಲ್ಲಿ ಕಂಡು ಬರುತ್ತವೆ. ಪ್ರಾಣಿಗಳಲ್ಲಿ ಗೋಲ್ಡನ್ ಲಂಗೂರ್ (Golden Langur), ಹಾರುವ ಅಳಿಲು, ಪಕ್ಕಿಗಳು ಸಹ ಕಂಡುಬರುತ್ತವೆ.

2) ಪಶ್ಚಿಮ ಘಟ್ಟ ಪ್ರದೇಶ: ಇದು ಭಾರತದ 2ನೇಯ ಜೀವ ಭೌಗೋಳಿಕ ಬಿಸಿತಾಣವಾಗಿ ಪರಿಗಣನೆಯಾಗಿದೆ. ಇದು ಸಹ ವೈವಿಧ್ಯಮಯ ಸಂಕೀರ್ಣ ಭೂಸ್ವರೂಪವಾಗಿದೆ. ಇಲ್ಲಿ 308 ಬಗೆಯ ಮರ ಗಿಡಮೂಲಿಕೆಗಳು, ಆರ್ಕಿಡ್‌ಗಳು, ಅಪಾರ ಪ್ರಮಾಣದ ಸಸ್ಯ, ಪ್ರಾಣಿ ಪ್ರಭೇದ ಸಂಪತ್ತನ್ನು ಒಳಗೊಂಡಿದೆ. ಈ ವಲಯದ ವಿಶಿಷ್ಟ ಪ್ರಾಣಿಗಳಿಂದರೆ ಸಿಂಹ ಬಾಲದ ಮಂಗ, ನೀಲಗಿರಿಯ ಲಂಗೂರ್, ನೀಲಗಿರಿಯ ತಹರ್, ಹಾರುವ ಅಳಿಲು ಹಾಗೂ ಮಲಬಾರ್ ಗ್ರೇ harti bill ಪಕ್ಕಿ.

ಜೀವ ವೈವಿಧ್ಯತೆಗಳಿಗೆ ಅಪಾಯ: ಮಾನವನ ಎಲ್ಲಾ ಅಗತ್ಯಗಳಿಗೆ ಪ್ರಕೃತಿಯಲ್ಲಿ ಪರಿಹಾರಗಳಿವೆ. ಆತನ ಸಮಸ್ಯೆಗಳಿಗೆ ಪರಿಹಾರವಿರುವುದು ಪ್ರಕೃತಿಯಲ್ಲಿ ಮಾತ್ರ. ಪರಿಸರದಲ್ಲಿ ಎಲ್ಲ ಬಗೆಯ ಜೀವಿಗಳು ಪರಸ್ಪರ ಮೂರಕವಾಗಿದ್ದು ಈ ಪ್ರದೇಶದ ಹೋಷಕಾಂಶಗಳನ್ನು ಅವಲಂಬಿಸಿ ಜೀವಿಸುತ್ತದೆ. ಈ ಪರಿಸ್ಥಿತಿಯಲ್ಲಿ ಯಾವುದೇ ಒಂದು ಬದಲಾವಣೆಯು ಯಾವುದಾದರೂಂದು ಪ್ರಭೇದದ ಜೀವಿಯ ನಾಶಕ್ಕೆ ಕಾರಣವಾಗುವುದು. ಜೀವ ವೈವಿಧ್ಯತೆಯ ನಾಶಕ್ಕೆ ಪ್ರಾರ್ಕತಿಕ ಕಾರಣಗಳು ಹಾಗೂ ಮಾನವನ ಪ್ರಭಾವಗಳಿರಂತು ಸಹ ಕಾರಣಗಳಾಗಿವೆ. ಅವುಗಳಲ್ಲಿ ಮುಖ್ಯವಾಗಿ ಮಾನವ ವನ್ಯಜೀವಿ ಸಂಘರ್ಷ (man wild life conflicts). ಸಾಮಾಜಿಕ ಕಾರಣಗಳ ಹಿನ್ನೆಲೆಯಲ್ಲಿ ಈ ಕೆಳಗಿನವುಗಳನ್ನು ಪರಿಗಣಿಸಬಹುದಾಗಿದೆ.

- 1) ಅರಣ್ಯದ ಮರ, ವನ್ಯಜೀವಿಗಳ ಕಳ್ಳಸಾಗಣ.
- 2) ಸಾಕು ಪ್ರಾಣಿಗಳನ್ನು ಅರಣ್ಯಗಳಲ್ಲಿ ಮೇಯಿಸುವುದು.
- 3) ಅರಣ್ಯಗಳ ಅತಿಕ್ರಮಿಸಿ ವ್ಯವಸಾಯ, ಸ್ಥಳಾಂತರ ಬೇಸಾಯ.
- 4) ಬೇಟೆ ಕೆಲವೇ ಪ್ರಭೇದಗಳ ಉಳಿಯವಿಕೆ.

ಅಧ್ಯಾಯ - 4

ಪರಿಸರ ಮತ್ತು ಮಾನವ ಆರೋಗ್ಯದಲ್ಲಿ ಮಾಹಿತಿ ತಂತ್ರಜ್ಞಾನ ಪಾತ್ರ

(Role of information Technology in Environment and health)

ಪರಿಸರ ಮತ್ತು ಮಾನವ ಆರೋಗ್ಯ ಒಂದಕ್ಕೂಂದು ಪೂರಕವಾಗಿದೆ. ಪರಿಸರವು ಸ್ವಜ್ಞವಾಗಿಲ್ಲದಿದ್ದಲ್ಲಿ ಮಾನವ ಆರೋಗ್ಯ ಸಹ ಕೆಡುವುದು ಸಾಮಾನ್ಯ. ಅಂದರೆ ಮಾನವ ಆರೋಗ್ಯವನ್ನು ಸುಷ್ಣಿತಿಯಲ್ಲಿರಿಸಲು ಪರಿಸರವನ್ನು ಸುಷ್ಣಿತಿಯಲ್ಲಿರಿಸಿಕೊಳ್ಳಲು ಅಗತ್ಯವಾಗಿದೆ. ಪರಿಸರದ ಪ್ರಭಾವವನ್ನು ಜನರಿಗೆ ತಿಳಿಯಪಡಿಸಲು ಇಂದು ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಯಾಪಕವಾಗಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. 1982ರಲ್ಲಿಯೇ Environment Information System (ENVIS) ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಇದರ ಮುಖ್ಯ ಉದ್ದೇಶ ದೇಶದ ವಿವಿಧ ಭಾಗಗಳಿಂದ ಪರಿಸರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು, ಪರಿಸರದ ಗುಣಮಟ್ಟ ವಿಶೇಷಿಸುವುದು. ಪರಿಸರ ಮಾಲಿನ್ಯ ತಡೆಗಟ್ಟಲು ಕಾರ್ಯಕ್ರಮ ರೂಪಿಸುವುದು. ಇದಕ್ಕಾಗಿ “ಎನ್‌ವಿರಾನ್‌ಮೆಂಟ್ ಇಂಪ್ರಾಕ್ಟ್ ಅಂಡ್ ರಿಸ್ಕ್ ಅಸೆಸ್‌ಮೆಂಟ್” (EIRA) (IA) ಮೊದಲಾದ ಪರಿಸರ ನಿರ್ವಹಣಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೃತಕ ಉಪಗ್ರಹಗಳು, ದೂರ ಸಂಪರ್ಕ ತಂತ್ರಜ್ಞಾನ, ಬಾಹ್ಯಕಾಶ ತಂತ್ರಜ್ಞಾನವನ್ನು ಪರಿಸರ ನಿರ್ವಹಣೆಗೆ ವ್ಯಾಪಕವಾಗಿ ಒಳಗೊಳಿಸುತ್ತಿದೆ.

ವಾಯುಗುಣ ಬದಲಾವಣೆ (Climate Change):

ವಾಯುಗುಣ ಬದಲಾವಣೆಯನ್ನು ಪ್ರಸ್ತುತ ಜಗತ್ತಿನ ಮಾನವ ಸಂಕುಲದ ಅತಿ ಮುಖ್ಯ ಸಮಸ್ಯೆಯಿಂದು ಪರಿಗಣಿಸಲಾಗಿದೆ. ಭೂಮಿಯ ವಾಯುಗುಣ ಬದಲಾವಣೆ ಪರಿಣಾಮವಾಗಿ ಪ್ರಸಕ್ತ ಜಗತ್ತಿನಲ್ಲಿರುವ ಜನಸಂಖ್ಯೆ ಮತ್ತು ಜೀವಿ ವೈವಿಧ್ಯತೆಯನ್ನು ಮೋಷಿಸುವ ಸಾಮಾಜಿಕವನ್ನು ಕಳೆದುಕೊಳ್ಳುತ್ತಿದೆ. ಇದು ಮಾನವ ಅಸ್ತಿತ್ವಕ್ಕೆ ಸಂಚಕಾರವನ್ನುಂಟು ಮಾಡುತ್ತಿದೆ. ಭೂಮಿಯ ವಾಯುಮಂಡಲದ ಉಪಾಂಶವು ಹೆಚ್ಚುತ್ತಿದೆ. ಅಂದರೆ ವಾಯುಮಂಡಲವು ಹೆಚ್ಚು ತಾಪಮಾನದಿಂದ ಬಿಸಿಯಾಗುತ್ತಿದೆ. ಇದು ಸ್ಥಳೀಯ ಹಂತದಿಂದ ವಿಶ್ವಾಷಿಯಾದ ವಾಯುಗುಣ ಬದಲಾವಣೆಗೆ ಕಾರಣವಾಗುತ್ತಿದೆ. ಇದನ್ನೇ “ವಾಯುಗುಣ ಬದಲಾವಣೆ” ಎನ್ನುವರು. ವಿಶ್ವ ಸಮುದಾಯವು ಭೂಮಿಯ ವಾಯುಮಂಡಲವನ್ನು ಸ್ವಜ್ಞವಾಗಿರಿಸಿ, ವಾಯುಗುಣದ ಬದಲಾವಣೆಯ ತೀಕ್ಷ್ಣತೆಯನ್ನು ತಗ್ಗಿಸುವುದು ಇಂದಿನ ಮಾನವ ಜನಾಂಗದ ಅತಿ ಮುಖ್ಯ ಕರ್ತವ್ಯವಾಗಿದೆ.

ವಾಯುಗುಣ ಬದಲಾವಣೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ:

1) ಪ್ರಾಕೃತಿಕ ಸಂಬಂಧಿತ ಕಾರಣಗಳು:

- * ಭೂವಿಂಡಗಳ ಚಲನೆ
- * ಜ್ವಾಲಾಮುಖಿಗಳ ಸ್ವೇಚ್ಛ
- * ಭೂಮಿಯ 23 1/2 ಡಿಗ್ರಿ ಪೂರ್ವಕ್ಕೆ ಓರೆಯಾಗಿರುವುದು.
- * ಹಿಮಪದರು ಕರಗುವಿಕೆಯಿಂದ, ಇತ್ಯಾದಿ.

2) ಮಾನವ ನಿರ್ಮಿತ ಕಾರಣಗಳು: ಮಾನವ ವಿವಿಧ ಚಟುವಟಿಕೆಗಳಿಂದ ವಾಯುಗುಣ ಬದಲಾವಣೆಯಾಗುತ್ತಿದೆ. ಅವುಗಳಿಂದರೆ,

- * ಅಧಿಕ ಪಳಯುಳಿಕೆ ಇಂಥನದ ಒಳಕೆ

- * ಅರಣ್ಯಗಳ ನಾಶ
- * ಅಧಿಕ ಪ್ರಮಾಣ ವಾಹನ ಬಳಕೆ
- * ಕ್ರಾರಿಕೆಗಳಿಂದ

ವಾಯುಮಂಡಳ ಉಪಾಂಶ ಹೆಚ್ಚಳ (Global Warming)

ಮಾನವನ ಚಟುವಟಿಕೆಯ ಪರಿಣಾಮವಾಗಿ ಕಾರ್ಬನ್ ಡೈಆಕ್ಸಿಡ್, ಮಿಥಿಲ್, ಮೊದಲಾದ ಅನಿಲಗಳು ವಾಯುಮಂಡಲದಲ್ಲಿ ಹೆಚ್ಚಾಗಿದ್ದು, ಇದರಿಂದಾಗಿ ಉಪಾಂಶವು ಹೆಚ್ಚಾಗುತ್ತಿದೆ. ಇಂಗಾಲಾಷ್ಟು ಹೆಚ್ಚಳದಿಂದ ಕಳೆದ 100 ವರ್ಷದಲ್ಲಿ ವಾಯುಮಂಡಲದ ಉಪಾಂಶವು 0.4 ರಿಂದ 0.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಭೂಮಿಯ ಸುತ್ತಲು ಇರುವ ವಾಯುಮಂಡಲವು ಸೂರ್ಯನಿಂದ ಬರುವ ಉಪಾಂಶದ ಬಹುಪಾಲನ್ನು ಹೀರಿ, ಪ್ರತಿಫಲಿಸಿ, ನಷ್ಟಗೊಳಿಸಿ ಭೂಮಿಯನ್ನು ರಕ್ಷಿಸಿದೆ. ಪ್ರಸ್ತುತ ಇರುವ ಪ್ರಮಾಣಕ್ಕಿಂತ ಎರಡು ಪಟ್ಟು ಅಧಿಕವಾಗಿ ತಾಪಮಾನ 3.5 ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ. ಹೀಗೆ ಉಪಾಂಶ ಹೆಚ್ಚಾಗುವುದನ್ನು (Global Warming) ಎನ್ನುವರು. ಹಸಿರುಮನೆ ಅನಿಲಗಳು ವಾಯುಮಂಡಲದ ಉಪಾಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ.

ವಾಯುಮಂಡಲ ಬಿಸಿಯಾಗುವಿಕೆಯ ಪರಿಣಾಮಗಳು:

ಹಸಿರುಮನೆ ಅನಿಲಗಳು ವಾಯುಮಂಡಲವನ್ನು ಬಿಸಿಯಾಗಿಸಿ ವಾಯುಗುಣ ಬದಲಾವಣೆಗೆ ಕಾರಣವಾಗುತ್ತದೆ. ಇದರ ಪರಿಣಾಮ ಜಾಗತಿಕವಾದುದು. ಪ್ರಪಂಚದ ಎಲ್ಲಾ ಹಿಮಪದರು ಕರಗಿ ಸಮುದ್ರ ಸಾಗರದ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿ ಭೂಪ್ರದೇಶ ಮುಳುಗಡೆಯಾಗುತ್ತದೆ. ವ್ಯವಸಾಯಕ್ಕೆ ಭೂಪ್ರದೇಶದ ಹೊರತೆ ಆಹಾರ ಉತ್ಪಾದನೆ ಇಳಿಮುಖಿಯಾಗುತ್ತದೆ. ಜಗತ್ತಿನ ಮಳೆ ಹಂಚಿಕೆಯಲ್ಲಿ ವ್ಯಾತ್ಯಾಸ ಉಂಟಾಗುತ್ತದೆ. ಹಿಮವೃಷ್ಟಿ ಮತ್ತು ಮಳೆಯ ರುದ್ರಾವಶಾರಗಳು ಹೆಚ್ಚಾಗಲಿವೆ. ಅನಿಶ್ಚಿತ ಮತ್ತು ಅನಿಯಮಿತ ಕ್ಷಿಪ್ರ ಪ್ರವಾಹ ಚಂಡಮಾರುತಗಳು, ಬರಗಾಲ ಉಂಟಾಗುವುದು. ಪರಿಸರ ಸರಣಿಯಲ್ಲಿ ಅಸಮರ್ಪೋಲನೆ ಉಂಟಾಗಿ ಅನೇಕ ಜೀವಿಸಂಕುಲ ವಿನಾಶವಾಗುತ್ತವೆ. ಇವೆಲ್ಲವೂ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ.

ಅಮ್ಲೀಯ ಮಳೆ (Acid Rain):

ವಾಯುಮಂಡಲದ ಅತ್ಯಧಿಕ ಮಾಲಿನ್ಯದಿಂದ ಅಮ್ಲೀಯ ಮಳೆಯಂಟಾಗುವುದು. ಬೀಳುವ ಮಳೆಯ ನೀರು ಅಧಿಕ ಪ್ರಮಾಣದ ಆಮ್ಲಗಳನ್ನು ಒಳಗೊಂಡಿರುವುದನ್ನೇ “ಅಮ್ಲೀಯ ಮಳೆ” ಎನ್ನುವರು. ವಾಹನಗಳು ಶಾಮೋಕ್ಷನ್ನು ಕೇಂದ್ರಗಳು ಮತ್ತು ಇತರ ಕ್ರಾರಿಕೆಗಳಿಂದ ಹೊರಬಿಳುವ ಗಂಧಕದ ಡೈಆಕ್ಸಿಡ್ ಮತ್ತು ನೈಟ್ರಿಕ್ ಆಮ್ಲಗಳಿಂದ ಇದು ಉಂಟಾಗುತ್ತದೆ. ಗಂಧಕ ಮತ್ತು ಸಾರಜನಕಗಳು ವಾಯುಮಂಡಲದ ನೀರಿನೊಡನೆ ರಾಸಾಯನಿಕವಾಗಿ ವರ್ತಿಸಿ ಈ ಆಮ್ಲಗಳು ಉತ್ಪತ್ತಿಯಾಗುತ್ತವೆ.

ಉದಾಹರಣೆಗೆ,

1) ಗಂಧಕದ ಆಕ್ಸಿಡ್ ವಾಯುಮಂಡಲದ ನೀರಾವಿಯೊಂದಿಗೆ ವರ್ತಿಸಿ ಸಲ್ವೂರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಈ ಆಮ್ಲಗಳು ಮಳೆ ನೀರು ಮತ್ತು ಹಿಮದೊಂದಿಗೆ ಸೇರಿ ಭೂಮಿಗೆ ಸೇರುತ್ತವೆ. ಇದನ್ನೇ “ಅಮ್ಲೀಯ ಮಳೆ” ಎನ್ನುವರು.

2) ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯಿಂದ ಸಾರಜನಕ ಆಕ್ಸಿಡ್ ಇವು ಮಳೆಯ ನೀರಿನೊಂದಿಗೆ ವರ್ತಿಸಿ ನೈಟ್ರಿಕ್ ಆಮ್ಲವಾಗುವುದು. ಇದು ಅದೇ ಸ್ಥಳದಲ್ಲಿ ಸಂಭವಿಸಬೇಕೆಂದೇನೂ ಇಲ್ಲ, ಬಹುದೂರ ಹೋಗಿ ಆಮ್ಲ

ಮಳೆಯಾಗಬಹುದು. ಉದಾಹರಣೆಗೆ, ಇತ್ತೀಚೆಗೆ ಪಶ್ರೀಂಯನ್ ಖಾರಿ ಯುದ್ಧದಲ್ಲಿ ಅನೇಕ ಶೈಲಬಾವಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರ ಹೊಗೆಯು ಭಾರತದ ಹಿಮಾಲಯ ತಲುಪಿ ಜಮ್ಮು ಕಾಶ್ಮೀರದಲ್ಲಿ ಕಪ್ಪು ಬಣ್ಣದ ಹಿಮವೃಷ್ಟಿ ಸಂಭವಿಸಿತು.

ಪರಿಣಾಮಗಳು:

ಆಮ್ಲೀಯ ಮಳೆಯಿಂದಾಗುವ ಪರಿಣಾಮಗಳು ಈ ಕೆಳಗಿನಂತಿವೆ-

- * ಆಮ್ಲೀಯ ಮಳೆಯು ಸರೋವರದಲ್ಲಿನ ಜಲಜರಗಳ ವಿನಾಶಕ್ಕೆ ಕಾರಣವಾಗುತ್ತದೆ.
- * ಮಾನವನ ಚರ್ಮಕ್ಕೆ ಸಂಬಂಧಿಸಿದ ರೋಗ ಉಂಟಾಗುತ್ತದೆ.
- * ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ.
- * ಅನೇಕ ಸ್ವಾರ್ಥಕಗಳು ತಮ್ಮ ಸೌಂದರ್ಯ ಕಳೆದುಕೊಳ್ಳುತ್ತವೆ.
- * ಬೆಳೆ ಹಾನಿಯಾಗುತ್ತದೆ.
- * ಸ್ವಾಭಾವಿಕ ಸಸ್ಯವರ್ಗಗಳು ನಾಶವಾಗಿ ಬರಗಾಲ ಉಂಟಾಗುತ್ತದೆ.
- * ಅರಣ್ಯ ಸಂಪೂರ್ಣವಾಗಿ ನಾಶವಾಗಬಹುದು.
- * ಸಿಹಿನೀರಿನ ಸರೋವರಗಳು ಆಮ್ಲೀಯ ಜಲಮಾಲಿನ್ಯಕ್ಕೆ ಕಾರಣವಾಗುತ್ತವೆ.

ಬಂಜರು ಭೂಮಿಯ ಬಳಕೆ (Waste Land Reclamation):

ಬಂಜರು ಭೂಮಿಯನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುವುದು ರೂಢಿಯಲ್ಲಿದೆ. ರಾಷ್ಟ್ರೀಯ ಬಂಜರು ಭೂಮಿ ಅಭಿವೃದ್ಧಿ ಮಂಡಳಿಯು 1985ರಲ್ಲಿ ವಿವರಿಸಿರುವಂತೆ ವಿವಿಧ ಕಾರಣಗಳಿಂದಾಗಿ “ಪ್ರಸ್ತುತ-ಬಳಕೆ ಮಾಡದೆ ಉಳಿದಿರುವ ಭೂಮಿಯನ್ನು ಬಂಜರು ಭೂಮಿ” ಎಂದು ಕರೆಯಲಾಗಿದೆ. ಪ್ರಸ್ತುತ ಇಂತಹ ಭೂಮಿಯ ಗುಣಮಟ್ಟ ಹಾಳಾಗಿ ಉಪಯೋಗಿಸದೆ ಹಾಗೆಯೇ ಉಳಿದಿದ್ದು, ಇದನ್ನು ಅಭಿವೃದ್ಧಿಪಡಿಸಿ ಬಳಸಿಕೊಳ್ಳಬಹುದಾಗಿದೆ.

ಬಂಜರು ಭೂಮಿಗೆ ಪ್ರಮುಖ ಕಾರಣಗಳು:

- 1) ಮಣ್ಣ ಅಥ ಹೆಚ್ಚು ಸವೆತಕ್ಕೀಡಾಗಿ ಬಂಜರಾದ ಭೂಮಿ ಹರಿಯುವ ನೀರಿನಿಂದ ಸವೆಸಲ್ಪಟ್ಟಿ ಮೇಲ್ಮೈ ಸಂಪೂರ್ಣವಾಗಿ ಸ್ಥಳಾಂತರಿಸಲ್ಪಟ್ಟಿ ಉತ್ಪಾದನಾ ಸಾಮರ್ಥ್ಯವನ್ನು ಕಳೆದುಕೊಳ್ಳುವುದು.
- 2) ನೀರಿನ ಅಥ ಹೆಚ್ಚು ಬಳಕೆಯಿಂದ ಭೂಪ್ರದೇಶಗಳು ಹಾಗೂ ಕ್ಷಾರರೆಯುಕ್ತವಾಗಿ ಪರಿಣಾಮಿಸಿ ಬಂಜರು ಭೂಮಿಯಾಗಿ ಪರಿವರ್ತನೆ ಹೊಂದುತ್ತವೆ.
- 3) ನೀರು ತುಂಬಿ ನಿಂತ ಜೋಗು ಪ್ರದೇಶಗಳಾಗಿ ಮಾರ್ಪಟ್ಟಿ ಅನುಪಯುಕ್ತವಾಗಿ ಪರಿಣಾಮಿಸುತ್ತದೆ.
- 4) ವೇಗವಾಗಿ ಬೀಸುವ ಗಾಳಿ ಮೇಲ್ಮೈನ್ನು ಸ್ಥಳಾಂತರಿಸಿ ಭೂಮಿಯನ್ನು ಬಂಜರನ್ನಾಗಿಸುತ್ತದೆ.
- 5) ತೀರ ವಲಯದಲ್ಲಿ ಉಪ್ಪಿನ ಅಂಶದಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬಂಜರಾಗುತ್ತದೆ.

ಬಂಜರು ಭೂಮಿಯ ಮನ್ಧಾಳಕೆ ವಿಧಾನಗಳು:

ಬಂಜರು ಭೂಮಿಗಳು ಶಾಶ್ವತವಾದಪುಗಳಲ್ಲ. ಅವುಗಳನ್ನು ಕ್ರಮೇಣ ಅಭಿವೃದ್ಧಿಪಡಿಸಿ ಬಳಸಿಕೊಳ್ಳಬಹುದಾಗಿದೆ. ಈ ಕೆಳಗಿನ ಪ್ರಮುಖ ವಿಧಾನಗಳ ಮೂಲಕ ಮತ್ತೆ ಈ ಭೂಮಿಗಳ ಬಳಕೆ ಸಾಧ್ಯವಾಗಿದೆ.

- 1) ಬಸಿ ಕಾಲುವೆಗಳನ್ನು ನಿರ್ಮಿಸಿ ಜೋಗುಪ್ರದೇಶ ನಿರ್ಮಾಣವಾಗುವುದನ್ನು ತಡೆಯುವುದು.
- 2) ನೀರನ್ನು ಯೋಜಿತವಾಗಿ ಬಳಸುವುದರಿಂದ ಮಣ್ಣನ ಫಲವತ್ತತೆ ನಾಶವಾಗದಂತೆ ಕಾಪಾಡಬಹುದು. ಹನಿ ನೀರಾವರಿ ಪದ್ದತಿಯಂತಹ ಕೃಷಿ ಪದ್ದತಿಯ ಬಳಕೆ.
- 3) ಮಣ್ಣನ ಸವೆತ ತಡೆಗಟ್ಟಬುದು.
- 4) ಇಳಿಜಾರಿನಲ್ಲಿ ಅಡ್ಡಲಾಗಿ ಬೇಸಾಯ ಮಾಡುವುದು.
- 5) ಸಸ್ಯಗಳನ್ನು ಬೆಳೆಸುವುದು, ಬೆಳೆಗಳ ಪರ್ಯಾಯ ಪದ್ದತಿ (Crop Rotation Method)ಯಿಂದ ಮಣ್ಣನ ಫಲವತ್ತತೆ ಕಾಪಾಡುವುದು.

ಜಲಾನಯನ ನಿರ್ವಹಣೆ (Watershed Management):

ಇದೊಂದು ಜಲಸಂಪನ್ಮೂಲ ರಕ್ಷಣೆ ಮತ್ತು ನಿರ್ವಹಣೆಗೆ ಆದ್ಯತೆ ಕೊಡುವಂತಹ ಅತೀ ಮುಖ್ಯ ಗ್ರಾಮೀಣಾಭಿವೃದ್ಧಿ ಯೋಜನೆಯಾಗಿದೆ. ನೀರಿನ ಎಲ್ಲಾ ಬಸಿ ಕಾಲುವೆಗಳು ಒಂದು ಸ್ಥಳಕ್ಕೆ ತಮ್ಮ ಮಳೆಯ ನೀರನ್ನು ಬಸಿಯುವ ಪ್ರದೇಶವನ್ನು ಜಲಾನಯನ ಎಂದು ಜಲಶಾಸ್ತರದಲ್ಲಿ ವ್ಯಾಖ್ಯಾನಿಸಲಾಗಿದೆ. ಮಳೆ ನೀರು ಸ್ಥಳಿ ತೋರೆಯಾಗಿ ಹರಿದು ತೋರೆಗಳು ಅಭಿಸರಗೊಂಡು ದೊಡ್ಡಾಗಿ ಅಗಲವಾಗಿ ದೊಡ್ಡ ಸರೋವರಗಳಾಗುತ್ತವೆ. ಕೊನೆಗೆ ಉಪನಂತರ ನದಿಗಳಾಗುತ್ತವೆ. ಅಂತಿಮವಾಗಿ ವಿಸ್ತಾರ ಪ್ರದೇಶದ ಮಳೆಯ ನೀರನ್ನು ಸಂಗ್ರಹಿಸುವ ಮುಖ್ಯಜಲ ವ್ಯವಸ್ಥೆಯನ್ನು “ಜಲಾನಯನ ಪ್ರದೇಶ”ವೆಂದು ಕರೆಯುತ್ತಾರೆ.

ಜಲಾನಯನಗಳು ವಿವಿಧ ವಿಸ್ತೀರ್ಣವನ್ನು ಹೊಂದಿರುತ್ತವೆ. ಅವುಗಳೆಂದರೆ:

- * ಸೂಕ್ಷ್ಮ ಜಲಾನಯನಗಳು – 500 ರಿಂದ 1000 ಹೆ.ವಿಸ್ತೀರ್ಣ.
- * ಕಿರು ಜಲಾನಯನಗಳು – 1000 ರಿಂದ 3000 ಹೆ.ವಿಸ್ತೀರ್ಣ.
- * ಉಪ ಜಲಾನಯನ – 3000 ರಿಂದ 5000 ಹೆ.ವಿಸ್ತೀರ್ಣ.

ಇದಕ್ಕಿಂತ ಹೆಚ್ಚಿನ ವಿಸ್ತೀರ್ಣ ಪ್ರದೇಶವನ್ನು ಜಲಾನಯನ ಎನ್ನುವರು.

ಜಲಾನಯನ ಪ್ರದೇಶವೇಂದರೆ ಭೂಮಿ, ನೀರು ಸಸ್ಯಗಳ ಅನುಕೂಲತೆಯು ಗರಿಷ್ಟ ಬಳಕೆಯಿಂದ, ಗರಿಷ್ಟ ಉತ್ಪಾದಿಸಿ ನೀರಿನ ಹಾಗೂ ಇತರ ನೈಸರ್ಗಿಕ ಸಂಪನ್ಮೂಲ ಲಭ್ಯತೆ ಹೆಚ್ಚಿಸಿ ಬರ ಅಥವಾ ಪ್ರವಾಹವನ್ನು ತಡೆಗಟ್ಟಬುದು ಸಮಗ್ರ ಯೋಜನೆಯನ್ನು ಜಲಾನಯನ ಯೋಜನೆಯಿಂದು ಕರೆಯುವರು. ಇದನ್ನು ಸರಿಯಾಗಿ ನಿರ್ವಹಣೆ ಮಾಡಿ, ನೀರು ಸಸ್ಯ ಮತ್ತು ಇತರ ಸಂಪನ್ಮೂಲಗಳನ್ನು ಸಂರಕ್ಷಿಸುವುದಕ್ಕೆ ಜಲಾನಯನ ನಿರ್ವಹಣೆ ಎನ್ನುವರು. ಈ ಜಲಾನಯನ ಪ್ರದೇಶದ ಕಲ್ಪನೆ ಮತ್ತು ಯೋಜನೆಗಳು ಬೆಳೆದು ಬಂದಿರುವುದಕ್ಕೆ ಹಲವು ಕಾರಣಗಳಿವೆ. 1970ರ ದಕ್ಷಕದಲ್ಲಿ ಭೂ ಸವಕಳಿಯಿಂದ ಕೃಷಿ ಉತ್ಪಾದನೆ ಶುರಿಯಿತು. ಸೂಕ್ಷ್ಮ ಕೃಷಿ ನಿರ್ವಹಣೆ ತಂತ್ರಗಳ ಸಹಾಯದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದ ಫಲವಾಗಿ ಈ ಯೋಜನೆ ರೂಪಗೊಂಡಿತ್ತೆನ್ನಬಹುದು. ಜಲಾನಯನ ನಿರ್ವಹಣೆಯಿಂದ ನೀರು, ಭೂಮಿ, ಸಸ್ಯಗಳ ಮತ್ತು ಇತರ ಸಂಪನ್ಮೂಲಗಳನ್ನು ರಕ್ಷಿಸಬಹುದು ಎಂದು ಸರ್ಕಾರ ಮನಗಂಡಿತು. ಹೀಗೆ ಜಲಾನಯನ ನಿರ್ವಹಣೆಯು ಪ್ರಾರಂಭವಾಯಿತು.

ಸುಖಿರ ಅಭಿವೃದ್ಧಿಗೆ ಜಲಾನಯನ ಯೋಜನೆಗಳು:

1) ಸಮಸ್ತ ಸಂಪನ್ಮೂಲಗಳ ನಿರ್ವಹಣೆ: ನಿಸರ್ಗದತ್ತವಾದ ಭೂಮಿ, ನೀರು, ಸಸ್ಯ, ಪ್ರಾಣಿ, ಮತ್ತು ಮಾನವ ಸಂಪನ್ಮೂಲಗಳ ರಕ್ಷಣೆ ಈ ಯೋಜನೆಯ ಮುಖ್ಯ ಗುರಿ. ಇದರ ಮೂಲಕ ಮಾನವರಿಗೆ ಸಾಕು ಪ್ರಾಣಿಗಳಿಗೆ, ಗೃಹ ಕ್ಷೇತ್ರಗಳಿಗೆ ಬೇಕಾದ ಆಹಾರ, ಉರವಲು, ಮೇವು ಮುಂತಾದವುಗಳನ್ನು ನಿರಂತರವಾಗಿ ಹಾರ್ಡ್‌ಸುವುದು. ಸಂಪನ್ಮೂಲಗಳ ಉತ್ಪತ್ತಿ ಮತ್ತು ಬಳಕೆಯ ನಡುವೆ ಸಮಶೋಲನ ಸಾಧಿಸಲು ಯತ್ನಿಸಲಾಗುತ್ತದೆ.

2) ಉದ್ಯೋಗವಾರ್ಥಗಳ ಸೃಷ್ಟಿ: ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳ್ಳಿತರುವ ಸಂದರ್ಭದಲ್ಲಿ ಮತ್ತು ಅನಂತರವೂ ನಿರಂತರವಾದ ಗ್ರಾಮೀಣರಿಗೆ ಉದ್ಯೋಗವಾರ್ಥಗಳನ್ನು ಸೃಷ್ಟಿಸುತ್ತದೆ. ಇದರಿಂದ ಭೂರಿಹಿತ ಕಾರ್ಮಿಕರ ಮತ್ತು ಸಣ್ಣ ಅತೀ ಸಣ್ಣ ರೈತರ, ಒಟ್ಟಿನಲ್ಲಿ ಕಡಿಮೆ ಸವಲತ್ತು ಪಡೆದ ವರ್ಗಗಳಿಗೆ ಜೀವನೋಪಾಯಕ್ಕೆ ಮಾರ್ಗ ತೋರಿಸಿದಂತಾಗುವುದು.

3) ಪರಿಸರ ಮತ್ತು ಸಮಶೋಲನ ಮನರ್ಥ ಸ್ಥಾಪಿಸುವುದು: ಈ ಯೋಜನೆಯಿಂದ ಮಳೆ, ನೀರು ಮತ್ತು ಭೂಮಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತದೆ. ಈ ಮೂಲಕ ಜಲಸಂರಕ್ಷಣೆ, ಮಣ್ಣ ಸಂರಕ್ಷಣೆ ಮತ್ತು ಅಂತರೋಜ್ವಲ ಮಟ್ಟದ ಹೆಚ್ಚಿನ ಸಾಧಿಸುವುದಕ್ಕೆ ಅನುಕೂಲವಾಗುತ್ತದೆ. ಜನರ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ದೂರವಾಗುತ್ತದೆ. ಇದರಿಂದ ಪರಿಸರ ಸಮಶೋಲನ ಮನರ್ಥ ಸ್ಥಾಪಿಸಬಹುದಾಗಿದೆ.

4) ಗ್ರಾಮಾಭಿವೃದ್ಧಿ ಸಾಧಿಸುವುದರ ಮೂಲಕ ವಲಸೆಯನ್ನು ನಿಯಂತ್ರಿಸುವುದು: ಈ ಯೋಜನೆ ನೀರಾವರಿ ಮತ್ತು ಮಳೆಯಾಗ್ರಹಿತ ಪ್ರದೇಶಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುತ್ತದೆ. ಉದ್ಯೋಗವಾರ್ಥಗಳನ್ನು ಸೃಷ್ಟಿಸಿ ಆದಾಯ ಪಡೆಯುವುದಕ್ಕೆ ಬದಲಿ ಮೂಲಗಳನ್ನು ಒದಗಿಸುವುದರ ಮೂಲಕ ಗ್ರಾಮೀಣರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಈ ಯೋಜನೆಯ ತತ್ವವಾಗಿದೆ.

ನದಿ ನೀರಿನ ಬಿಕ್ಷುಣಿ:

ನೀರು ಪ್ರಾಥಮಿಕ ಸ್ವಾಭಾವಿಕ ಸಂಪನ್ಮೂಲವಾಗಿದ್ದು, ಮಾನವನ ಮೂಲಭೂತ ಅವಶ್ಯಕತೆಯು ಹೌದು. ಇದು ಅಮೂಲ್ಯವಾದ ರಾಷ್ಟ್ರೀಯ ಸಂಪತ್ತು. ತೀವ್ರವಾಗಿ ಹೆಚ್ಚಿತ್ತಿರುವ ಜನಸಂಖ್ಯೆಯಾಂದಿಗೆ ನೀರಿನ ಪ್ರಮುಖೀಕರಣ ಹೆಚ್ಚಿತ್ತದೆ. ಭಾರತದ ಬಹುತೇಕ ನದಿಗಳು ಒಂದಕ್ಕಿಂತ ಹೆಚ್ಚಿನ ರಾಜ್ಯಗಳ ಮೂಲಕ ಹರಿಯುತ್ತವೆ. ಎಲ್ಲಾ ರಾಜ್ಯದವರಿಗೂ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆ ಇದೆ. ಈ ಅವಶ್ಯಕತೆ ನೀರಿನ ವಿವಾದಕ್ಕೆ ನಾಂದಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ನದಿಗಳು ಎರಡಕ್ಕಿಂತಲೂ ಹೆಚ್ಚಿನ ರಾಷ್ಟ್ರಗಳ ಮೂಲಕ ಹರಿಯುತ್ತಾ ನೆರೆಹೊರೆಯ ರಾಷ್ಟ್ರಗಳ ನಡುವೆ ಸಮಸ್ಯೆಯನ್ನು ಸೃಷ್ಟಿಸಿರುತ್ತವೆ. ಇಂದು ನದಿ ನೀರಿನ ವಿವಾದ ಜಾಗತಿಕ ವಿವಾದವಾಗಿದೆ. 1956 ಜಲ ವಿವಾದ ಕಾಯ್ದು ಪ್ರಕಾರ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೂರು ಮಂದಿ ನ್ಯಾಯಾಧಿಕರನ್ನು ಒಳಗೊಂಡ ಸಮಿತಿಯನ್ನು ನೇಮಿಸಿದ್ದ ರಾಜ್ಯ ಸರ್ಕಾರದಿಂದ ಜಲವಿವಾದ ಬಗಗೆ ಕೋರಿಕೆ ಬಂದಾಗ ಅಂತರ ರಾಜ್ಯ ಜಲವಿವಾದ ಬಗೆಹರಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಭಾರತದಲ್ಲಿನ ಕೆಲವು ಪ್ರಮುಖ ಜಲವಿವಾದಗಳು:

- 1) ಕಾವೇರಿ ಜಲವಿವಾದ – ತಮಿಜುನಾಡು, ಕರ್ನಾಟಕ, ಕೇರಳ, ಮದುಚೇರಿ
- 2) ತುಂಗಭದ್ರಾ ಜಲವಿವಾದ – ಕರ್ನಾಟಕ, ಆಂದ್ರಪ್ರದೇಶ

- 3) ಕೃಷ್ಣ ಜಲವಿವಾದ - ಕನಾರ್ಕ, ಮಹಾರಾಷ್ಟ್ರ, ಆಂಡ್ರಪ್ರದೇಶ
- 4) ಮಾಂಡೋವಿ (ಮಹದಾಯಿ) ಜಲವಿವಾದ - ಗೋವಾ, ಕನಾರ್ಕ ಮತ್ತು ಮಹಾರಾಷ್ಟ್ರ
- 5) ನರ್ಮದಾ ಜಲವಿವಾದ - ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ್
- 6) ಮುಲ್ಲಪೆರಿಯಾರ್ ಜಲವಿವಾದ - ಕೇರಳ, ತಮಿಳುನಾಡು

ಇದೇ ರೀತಿ ರಾಷ್ಟ್ರೀಯ ಗಡಿ ಭಾಗದಲ್ಲಿಯೂ ಅಂತರಾಷ್ಟ್ರೀಯ ಜಲವಿವಾದಗಳಿರುವುದನ್ನು ಕಾಣಬಹುದು. ಉದಾಹರಣೆಗೆ,

- 1) ಭಾರತ ಮತ್ತು ಪಾಕಿಸ್ತಾನ ಮಧ್ಯ ಜೀಲಂ ಮತ್ತು ಚೀನಾಬ್ ನದಿ ವಿವಾದ.
- 2) ಭಾರತ ಮತ್ತು ಚೀನಾ ಮಧ್ಯ ಬ್ರಹ್ಮಪುತ್ರ ವಿವಾದ.
- 3) ಭಾರತ ಮತ್ತು ಬಾಂಗ್ಲಾ ತೀಸ್ತಾ ಜಲವಿವಾದ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೀಫ್ವಪಾಗಿ ಅಂತರೋರಾಜ್ಯ ಜಲವಿವಾದಗಳನ್ನು ಬಗೆಹರಿಸಿದ್ದೇ ಆದರೆ ಆರ್ಥಿಕಾಭಿವೃದ್ಧಿಗೆ ಸರಿಯಾದ ರೀತಿಯಲ್ಲಿ ಜಲ ಸಂಪನ್ಮೂಲವನ್ನು ಬಳಸಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರ - ರಾಷ್ಟ್ರೀಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರ ಮೂಲಕ ಸಂಬಂಧಪಟ್ಟ ರಾಜ್ಯಗಳ ಜಲಾನಯನ ಪ್ರದೇಶದ ಅಭಿವೃದ್ಧಿ ಮಾಡಬಹುದು. ಈ ದಿಕ್ಕಿನಲ್ಲಿ ಪ್ರತ್ಯೇಕ ಸಂಸ್ಥೆಯನ್ನು ರಚಿಸಿ ನದಿ ಜೋಡಣಾ ಕಾರ್ಯಕ್ರಮ ಹಮ್ಮಿಕೊಂಡರೆ ರಾಷ್ಟ್ರದ ವ್ಯವಸಾಯಾಭಿವೃದ್ಧಿಗೆ ಸಹಕಾರವಾಗಬಲ್ಲದು.

ನದಿಗಳ ಜೋಡಣೆ:

ಭಾರತದಲ್ಲಿನ ಮಳೆಯ ಹಂಚಿಕೆಯು ಹೆಚ್ಚಾಗಿ ಅಸಮಾನ ಮತ್ತು ಖರುಕಾಲಿಕವಾಗಿದೆ. ಹಿಮಾಲಯದ ನದಿಗಳು ಜೀವಂತ ನದಿಗಳಾದರೆ, ಪ್ರಸ್ಥಭೂಮಿ ನದಿಗಳು ಖರುಕಾಲಿಕವಾಗಿವೆ. ಮಳೆಗಾಲದಲ್ಲಿ ಬಹುತೇಕ ಪ್ರಮಾಣದ ನೀರು ಪ್ರವಾಹಗಳ ಮೂಲಕ ಹರಿದು ಸಮುದ್ರಕ್ಕೆ ಸೇರಿದರೆ ಇತರ ಖರುಕಾಲಿಕನಲ್ಲಿ ನೀರಿನ ಅತಿಯಾದ ಅಭಾವವಿದೆ. ದೇಶದ ಒಂದು ಭಾಗ ಅತಿ ಹೆಚ್ಚು ಮಳೆ ಪಡೆದರೆ ಇನ್ನೊಂದು ಭಾಗ ಅತಿ ಕಡಿಮೆ ಮಳೆ ಪಡೆಯುತ್ತದೆ.

ಇದರಿಂದ ದೇಶದಲ್ಲಿ ಕೆಲವು ಪ್ರದೇಶ ಪ್ರವಾಹದಿಂದ ತತ್ತರಿಸಿದರೆ ಇನ್ನೊಂದ ಭಾಗ ಬರಗಾಲದಿಂದ ಕೂಡಿರುತ್ತದೆ. ರಾಷ್ಟ್ರೀಯ ಜಲ ಜಾಲದ ಮೂಲಕ ನದಿ ಜೋಡಣೆ ಮಾಡಿದರೆ ಪ್ರವಾಹ ಮತ್ತು ಬರಗಾಲವನ್ನು ಏಕಕಾಲಕ್ಕೆ ನಿಯಂತ್ರಿಸಬಹುದು. ಸಮುದ್ರಕ್ಕೆ ಹರಿಯುವ ನೀರನ್ನು ಸಮರ್ಪಕವಾಗಿ ಬಳಸಬಹುದಾಗಿದೆ.

ಭಾರತದ ನದಿಗಳ ಅಂತರ ಜೋಡಣೆ:

ಇದು ಬೃಹತ್ ಪ್ರಮಾಣದ ಸಿವಿಲ್ ಇಂಜಿನಿಯರಿಂಗ್ ಯೋಜನೆಯಾಗಿದ್ದು ಇದರ ಮೂಲಕ ಭಾರತದ ಮುಖ್ಯ ನದಿಗಳನ್ನು ಕಾಲುವೆಗಳಿಗೆ ಸಂಪರ್ಕಸುವಿಕೆ ಮತ್ತು ಭಾರತದ ಕೆಲವು ಭಾಗಗಳಲ್ಲಿ ನೀರಿನ ಕೊರತೆಯನ್ನು ಕಡಿಮೆಗೊಳಿಸುವಿಕೆಯು ಇದರ ಉದ್ದೇಶವಾಗಿದೆ. 1972ರಲ್ಲಿ ಭಾರತ ಸರ್ಕಾರದ ನೀರಾವರಿ ಇಲಾಖೆಯ 2640 ಕಿ.ಮೀ ದೂರದ ಗಂಗಾ-ಕಾವೇರಿ ನದಿ ಜೋಡಣೆಯ ಯೋಜನೆಯನ್ನು ಪ್ರಸ್ಥಾಪಿಸಿತು. 1974ರಲ್ಲಿ (ಮಾಲಾ ಕಾಲುವೆ) ಯೋಜನೆ ಸಿದ್ಧಪಡಿಸಿದೆ. 1982 (ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ) ಸ್ಥಾಪನೆ ನದಿ ಜೋಡಣೆ ಸರ್ವಕ್ಕಣೆ ವರದಿ.

ಅಂತರ ನದಿ ಜೋಡಣೆ 2 ಭಾಗಗಳನ್ನು ಒಳಗೊಂಡಿದೆ.

1) ಉತ್ತರದ ಹಿಮಾಲಯದ ನದಿಗಳ ಅಭಿಪ್ರಾಯ ಸಂಯೋಜನೆ: ಉತ್ತರದ ಸಂಯೋಜನೆಯು ಭಾರತದಲ್ಲಿನ ಗಂಗಾ ಮತ್ತು ಬ್ರಹ್ಮಪುತ್ರ ನದಿ ಪಾತ್ರದಲ್ಲಿನ ನಿರಂತರವಾದ ಅಣೆಕಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಗಂಗಾ ನದಿಯ ಮೂರ್ಚಿದ ಉಪನದಿಗಳಲ್ಲಿ ಅಧಿಕವಾಗಿರುವ ನೀರನ್ನು ಪಶ್ಚಿಮಕ್ಕೆ ವರ್ಗಾಯಿಸುವ ಕಾಲುವೆ ನಿರ್ಮಿಸಲಾಗಿದೆ. ಬ್ರಹ್ಮಪುತ್ರ ಮತ್ತು ಅದರ ಉಪನದಿಗಳನ್ನು ಗಂಗಾ ನದಿಗೆ ಜೋಡಿಸುವುದೇ, ಗಂಗಾನದಿಯನ್ನು ಮಹಾನದಿಯೊಂದಿಗೆ ಜೋಡಿಸುವುದೇ ಮುಂತಾದ ಯೋಜನೆಗಳನ್ನು ಇದು ಹೊಂದಿದೆ. ಇದರಿಂದಾಗಿ ಬ್ರಹ್ಮಪುತ್ರ ಮತ್ತು ಗಂಗಾ ನದಿಯು ಮೈದಾನದಲ್ಲಿ ಪ್ರವಾಹ ನಿಯಂತ್ರಿಸುತ್ತದೆ.

2) ದಕ್ಷಿಣದ ಪ್ರಸ್ಥಭೂಮಿ ನದಿಗಳ ಅಭಿಪ್ರಾಯ ಸಂಯೋಜನೆ: ಮಹಾನದಿ ಗೋದಾವರಿ ಕೃಷ್ಣ ಮತ್ತು ಕಾವೇರಿ ನದಿಗಳನ್ನು ಕಾಲುವೆಗಳಿಂದ ಸಂಪರ್ಕಿಸುವುದು. ಈ ನದಿ ಪಾತ್ರಗಳಲ್ಲಿ ಹೆಚ್ಚುವರಿ ಜಲ ಸಂಗ್ರಹಣೆ ಅಣೆಕಟ್ಟಿಗಳನ್ನು ನಿರ್ಮಿಸುವುದು.

ಮಾದರಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ – 1

1) ಮೂಲಭೂತ ವಿಜ್ಞಾನಗಳಾದ ಭೌತಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಿಕಂತೆ ಇತ್ತೀಚಿನ ಹೈಬ್ರಿಡ್ ವಿಜ್ಞಾನಗಳಾದ ಮಾಹಿತಿ ತಂತ್ರಜ್ಞಾನ, ಜ್ಯೋತಿಕ ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ ಇತ್ಯಾದಿಗಳು ಮಾನವನ ಜೀವನದಲ್ಲಿ ಹೆಚ್ಚಿನ ಬದಲಾವಣೆ ತಂದಿವೆ ಎಂಬ ಭಾವನೆ ಇದೆ. ಇದರ ಪರ ಮತ್ತು ವಿರೋಧವಾದ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಉತ್ತರ: ಮೂಲಭೂತ ವಿಜ್ಞಾನಗಳಿಗಂತೆ ಇತ್ತೀಚಿನ ವಿಜ್ಞಾನಗಳಾದ ಮಾಹಿತಿ ತಂತ್ರಜ್ಞಾನ ಜ್ಯೋತಿಕ ತಂತ್ರಜ್ಞಾನ, ಕಂಪ್ಯೂಟರ್ ತಂತ್ರಜ್ಞಾನ ಮಾನವನ ಜೀವನದಲ್ಲಿ ಅಪಾರ ಪ್ರಮಾಣದ ಬದಲಾವಣೆಯನ್ನು ತಂದಿವೆ. ಹೇಗೆಂದರೆ:

* ವಿಜ್ಞಾನ ಮತ್ತು ತಂತ್ರಜ್ಞಾನದ ಫಲದಿಂದ ಜೀವನ ಶೈಲಿಯಲ್ಲಿ ಅಪಾರ ಬದಲಾವಣೆಯಾಗಿದೆ. ಆಧುನಿಕತೆಯನ್ನು ಕಂಡುಕೊಂಡಿದ್ದಾನೆ.

* ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಕ್ಷರತೆ ಪ್ರಮಾಣ ಹೆಚ್ಚಳ, ಉಪಗ್ರಹ ಆರ್ಥಿಕ-ದೂರ ಶಿಕ್ಷಣವನ್ನು ನೀಡಬಹುದಾಗಿದೆ.

* ಕೈಷಿಯಲ್ಲಿ ಆಧುನಿಕತೆ ವೈಜ್ಞಾನಿಕ ಬೇಸಾಯ ಪದ್ಧತಿಯಿಂದ ಇಳುವರಿಯಲ್ಲಿ ಹೆಚ್ಚಳ, ಸಂಸ್ಕರಣೆಯಿಂದ ಆಹಾರ ಉತ್ಪನ್ನ ಹಾಳಾಗುವುದನ್ನು ತಡೆಯಲಾಗಿದೆ.

* ರಕ್ಷಣಾ ಕ್ಷೇತ್ರದಲ್ಲಿ ಪ್ರಗತಿ.

* ದೇಶದ ಯಾವುದೇ ಮಾಹಿತಿಯಲ್ಲಿ ಇದ್ದರೂ ತಕ್ಷಣ ಮಾಹಿತಿ ಪಡೆಯುವುದು.

* ಉದ್ಯೋಗಾವಕಾಶ ಸೃಷ್ಟಿಯಾಗಿದೆ.

* ಸಮಯ ಉಳಿತಾಯವಾಗುತ್ತದೆ.

* ಉತ್ಪಾದಕತೆಯಲ್ಲಿ ಹೆಚ್ಚಳವಾಗುತ್ತದೆ.

ಅನಾನುಕೂಲಗಳು:

* ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮಾನವ ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಹೆಚ್ಚಾಗಿಲ್ಲ.

* ಸೈಬರ್ ಅಪರಾಧದಲ್ಲಿ ಹೆಚ್ಚಳ

* ಪರಿಸರ ಮಾಲಿನ್ಯ ಹೆಚ್ಚಳವಾಗುವುದು

ಇತ್ಯಾದಿ ಅನಾನುಕೂಲಗಳನ್ನು ಕಾಣಬಹುದಾಗಿದೆ.

2) ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಅಪುಗಳ ಗುಣಮಟ್ಟ ಅಲ್ಲ. ಈ ವಿದ್ಯಮಾನ ಭಾರತದ ಅಪೇಕ್ಷಿತ ಆರ್ಥಿಕ ಪ್ರಗತಿಗೆ ಹೇಗೆ ಬಹುದೊಡ್ಡ ತೊಡಕಾಗಿದೆ ಎಂಬುದನ್ನು ಅರ್ಥಿಸಿ, ಜಪಾನ್‌ನಂತಹ ರಾಷ್ಟ್ರಗಳ ತುಲನಾತ್ಮಕ ಚಿತ್ರಣದೊಂದಿಗೆ ವಿವರಿಸಿ.

ಉತ್ತರ: ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಎಂದರೆ ಇಂಜಿನಿಯರಿಂಗ್, ಮೆಡಿಕಲ್ ಸಂಶೋಧನೆ ಇನ್ನಿತರ ಕ್ಷೇತ್ರಗಳ ಶಿಕ್ಷಣ ನೀಡುವ ಸಂಸ್ಥೆಗಳು ಹೆಚ್ಚಾಗುತ್ತಿದೆ ಹೊರತು ಗುಣಮಟ್ಟ ಸುಧಾರಿಸುತ್ತಿಲ್ಲ ಎಂಬುವುದು ಕಳವಳಕಾರಿ ಸಂಗತಿ.

* ಅಮೇರಿಕಾ ಜಪಾನ್‌ದಂತಹ ರಾಷ್ಟ್ರದಲ್ಲಿ ಸೀಮಿತ ಜನಸಂಖ್ಯೆ ಇರುವುದು ಮತ್ತು ಆರ್ಥಿಕತೆ ಸದೃಡ ಇರುವುದರಿಂದ ಉನ್ನತ ಶಿಕ್ಷಣಕ್ಕಾಗಿ ಅಪಾರ ಪ್ರಮಾಣದ ಹಣವನ್ನು ನೀಡುತ್ತಿರುವುದು ಮತ್ತು ಅಲ್ಲಿನ ಶಿಕ್ಷಣ ನೀತಿಗಳು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ.

* ಭಾರತದಲ್ಲಿ ಅಲೆಯಾಗಿ ಏರುತ್ತಿರುವ ಜನಸಂಖ್ಯೆ ಬಡತನ ಆರ್ಥಿಕ ಸಮಸ್ಯೆಯಿಂದ ಜಿಡಿಪಿ ಯ ಶೇ.1ಕ್ಕಿಂತ ಕಡಿಮೆ ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವುದು.

* ಖಾಸಗೀಕರಣದಿಂದ ಖಾಸಗಿ ಒಡತನದ ಸಂಸ್ಥೆಗಳು ಕೇವಲ ವ್ಯಾಪಾರದ ದೃಷ್ಟಿಯಿಂದ ಶಿಕ್ಷಣವನ್ನು ನೀಡುತ್ತಿದ್ದಾರೆ ಹೊರತು ಉತ್ತಮ ಗುಣಮಟ್ಟಕೆ ಮಹತ್ವ ನೀಡುತ್ತಿಲ್ಲ.

* ಆಧುನಿಕರಣದಿಂದ ಪಾಶ್ಚಾಯ್ಯಾ ಶಿಕ್ಷಣಕ್ಕೆ ಮಾರುಕೋಗಿ ನಮ್ಮ ಶಿಕ್ಷಣ ವ್ಯವಸ್ಥೆ ಆಂಗ್ಲಮಾಧ್ಯಮ ಶಾಲೆಗಳಿಗೆ ಹೆಚ್ಚು ಮಹತ್ವ ನೀಡಿದ್ದ ಹೆಚ್ಚು-ಹೆಚ್ಚು ಸಂಸ್ಥೆಗಳು ಜನ್ಮ ತಾಳಿದವು ಹೊರತು ಗುಣಮಟ್ಟಕೆ ಗಮನ ಹರಿಸುತ್ತಿಲ್ಲ.

3) ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ರೂಪಿಸುವಲ್ಲಿ ವಿಜ್ಞಾನಿ ಮತ್ತು ತಂತ್ರಜ್ಞಾನಿಗಳ ವಿಚಾರಕ್ಕಿಂತ ಸರ್ಕಾರ ನಡೆಸುವವರ ವಿಚಾರಗಳೇ ಹೆಚ್ಚು ಪ್ರಾಧಾನ್ಯತೆ ಪಡೆದಿವೆ. ಈ ಬಗ್ಗೆ ಒಂದು ಟಿಪ್ಪಣಿ ನೀಡುತ್ತ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನದ ನೀತಿಯಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಬರೆಯಿರಿ.

ಉತ್ತರ: ಭಾರತ ದೇಶದ ಸದ್ಯದ ಸ್ಥಿತಿಯನ್ನು ಗಮನಿಸಿದರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಹಸ ಪಡುವಂತಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಶೋಧನೆಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಮಹತ್ವ ನೀಡುತ್ತಿಲ್ಲ ಮತ್ತು ವಿಜ್ಞಾನ ತಂತ್ರಜ್ಞಾನ ನೀತಿಯನ್ನು ರಚಿಸುತ್ತಿರುವಾಗ ಅಲ್ಲಿ ವಿಜ್ಞಾನಿಗಳ ವಿಚಾರಕ್ಕೆ ಮನ್ವಣ ಸಿಗುತ್ತಿಲ್ಲ. ಕೇವಲ ರಾಜಕೀಯ ವ್ಯಕ್ತಿಗಳ ಸರ್ಕಾರವೇ ನಿರ್ದಾರ ಕ್ಷೇಗೊಳ್ಳುತ್ತಿರುವುದು ಅವೇಚ್ಜ್ಞಾನಿಕತೆಯಿಂದ ಕೂಡಿದೆ ಎನ್ನಬಹುದು.

* ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಹಿನ್ನೆಲೆ ಇದ್ದವರು ಆಯ್ದುಯಾಗಬೇಕು.

* ದೇಶಕ್ಕೆ ಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನೀತಿಗಳನ್ನು ವಿಜ್ಞಾನಿಗಳೇ ರಚಿಸಲು ಅವಕಾಶ ನೀಡಬೇಕು.

* ರಾಷ್ಟ್ರ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿ ಅವರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಬೇಕು.

* ಸಂಶೋಧನಾ ವಿಜ್ಞಾನಗಳಿಗೆ ಸರ್ಕಾರದಿಂದ ಸಹಾಯಧನ ಹೆಚ್ಚಳ ಮಾಡಬೇಕು.

* ವಾರ್ಷಿಕ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಮೀಸಲಿಡಬೇಕು.

* ದೇಶಕ್ಕೆ ಅವಶ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜರೂರೋ ಅಭಿವೃದ್ಧಿ ಪಡಿಸಲು ಸೂಚಿಸಬೇಕು.

4) ಜಾಗತಿಕ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಕೈಗೊಂಡ ರಾಷ್ಟ್ರಗಳ ಸಾಲಿಗೆ ಭಾರತ ತುಂಬಾ ತಡವಾಗಿ ಸೇರ್ವಿಸೆಯಾಯಿತಾದರೂ ಈಗ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಗತ್ತು ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ. ಈ ಪವಾಡವನ್ನು ವಿಶೇಷಿಸಿ, ವಿವರಿಸಿ.

ಉತ್ತರ: ಒಂದು ಮಾತಿದೆ. ನಾಸಾದ ವಿಜ್ಞಾನಿ ನೀಲ್ ಆರ್‌ಸ್ಟ್ರೋಂಗ್ ಚಂದ್ರನ ಮೇಲೆ ಕಾಲಿಟ್ಟಾಗ ಭಾರತದಲ್ಲಿ ಇಸ್ತೇ ಸ್ಥಾಪನೆಯಾಯಿತು. ಅಂದರೆ ಜಗತ್ತು ಅಷ್ಟೇಲ್ಲಾ ಮುಂದುವರೆದಾಗ ನಾವು ಆಗ ತಾನೇ ಅಂಬೆಗಾಲಿಟ್ಟಿದ್ದೇವು. ಆದರೆ ಕೆಲವೇ ವರ್ಷಗಳಲ್ಲಿ ಮಾಡಿದ ಸಾಧನೆಗೆ ಜಗತ್ತೇ ಭಾರತವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದ ಪವಾಡವೇ ಸರಿ.

* ಭಾರತಕ್ಕೆ ಯಾವಾಗ ಸಂಕಷ್ಟ ಇರುತ್ತದೆಯೋ ಆಗ ದೇಶದಲ್ಲಿ ವಿಶಿಷ್ಟ ವೈಸ್ತಿಗಳು ಜನ್ಮ ತಾಳಿದ್ದರು ಎನ್ನವುದಕ್ಕೆ ಇತಿಹಾಸವೇ ಸಾಕ್ಷಿ. ಅದೇ ರೀತಿ ಭಾರತದಲ್ಲಿ ಬಾಹ್ಯಕಾಶ ಅಭಿವೃದ್ಧಿಗಾಗಿ ಜನ್ಮ ತಾಳಿದ ವೈಸ್ತಿಗಳಾದ ಹೋಮಿ ಜಹಾಂಗೀರ್ ಬಾಬು, ವಿಕ್ರಂ ಸಾರಾಭಾಯಿ ಮುಂತಾದವರ ಫಲವಾಗಿ ಭಾರತ ಅನೇಕ ಯೋಜನೆಗಳನ್ನು ರಾಷ್ಟ್ರಿ ಯಶಸ್ವಿ ಪಡೆಯುತ್ತಾ ಸಾಗಿತು. ನಂತರ ಬಂದ ವಿಜ್ಞಾನಿಗಳು ತಮ್ಮ ದಕ್ಷತೆಯಿಂದ ಅನೇಕ ಸಾಧನೆಯಿಂದ ಭಾರತದ ಬಾಹ್ಯಕಾಶ ಕ್ಷೇತ್ರವನ್ನು ವಿಸ್ತರಿಸಿದರು.

* 1975ರಲ್ಲಿ ಆರಂಭವಾದ ಪಯಣ ಚಂದ್ರನನ್ನು ಸೇರಿದಂತೆ ಪ್ರಥಮ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪುವರೆಗೂ ಮುಂದುವರೆಯಿತು.

* ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ, ಅತೀ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿರುವ ಭಾರತೀಯ ವಿಜ್ಞಾನಿಗಳು ಮಾಡಿದ ಪರಾಡವೇ ಎನ್ನಬಹುದು.

* ಭೂ ಅನ್ನೇಷಣೆ, ಶೀಕ್ಷಣ, ಕೃಷಿ, ರಕ್ಷಣೆ, ಸಂಶೋಧನೆ ಎಲ್ಲಾ ಕ್ಷೇತ್ರಕ್ಕೂ ಸಹಕಾರಿಯಾಗುವಂತೆ ಬೆಳೆದ್ದೆ ಜಗತ್ತು ನಮ್ಮನ್ನು ನೋಡುವಂತೆ ಮಾಡಿದೆ.

* Inter planet (mom) ಕಡಿಮೆ ವೆಚ್ಚದ ಮಂಗಳ ಉಪಗ್ರಹ ಉಡಾವಣೆ ಇದಕ್ಕೆ ಅತ್ಯುತ್ತಮ ಸಾಕ್ಷಿ. ANTRIX, CRYOGENIC GPS (IRNSS). ಇವು ಮತ್ತೆ ಸಾಧನೆಯ ಕುರುಹುಗಳು.

5) ನವೀಕರಿಸಬಹುದಾದ ಇಂಧನಗಳ ಕುರಿತಾದ ಭಾರತ ಧೋರಣೆ ಇಂದು ಬದಲಾಗಿದೆ. ಪ್ರಸ್ತುತ ಎನ್ನಡಿಲ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಇಂಧನಗಳ ಬಳಕೆಯ ಕುರಿತಾಗಿ ಕಾರ್ಯಗೊಂಡ ಯೋಜನೆಗಳ ಹಾಗೂ ಕ್ರಮಗಳನ್ನು ವಿವರಿಸುತ್ತಾ, ಭವಿಷ್ಯದಲ್ಲಿ ಇಂಧನ ಮೂಲಗಳು ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಪರ್ಯಾಯವಾಗಬಹುದೇ ಎಂಬುದನ್ನು ವಿವೇಚಿಸಿ.

ಉತ್ತರ: ಕೇಂದ್ರದಲ್ಲಿ ಎನ್ನಡಿಲ ಸರ್ಕಾರ ರಚನೆಯಾದ ನಂತರ ನವೀಕರಿಸಬಹುದಾದ್ದು ಇಂಧನ ಮೂಲಕ್ಕೆ ಹೆಚ್ಚು ಮಾನ್ಯತೆ ನೀಡಿ ಅದನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎನ್ನಬಹುದು.

* ಸೌರ ನೀತಿ ಜಾರಿಗೆಯಿಂದ ಸೌರ ಶಕ್ತಿ ಬಳಕೆಗೆ ಹೆಚ್ಚಿದೆ ಮೈತ್ರೀತ್ವಾಹ.

* ರಾಜಸ್ಥಾನದಲ್ಲಿ ಬೃಹತ್ ಸೌರ ಪಾರ್ಕ ಸ್ಥಾಪನೆ.

* ಅಣವಿದ್ಯುತ್ ವಿದ್ಯುತ್ ಉತ್ಪಾದನೆಗೆ ಮೈತ್ರೀತ್ವಾಹ.

* ಇತ್ತೀಚೆಗೆ ಗುಜರಾತ್ ನರ್ಮದಾ ಕಾಲುವೆ ಮೇಲೆ ನಿರ್ಮಿಸಿದ 10 ಮೇ.ವ್ಯಾ ಸೌರ ಘಟಕ ಲೋಕಾರ್ಪಣ.

* ದೇಶಾದ್ಯಂತ ಪವನ ವಿದ್ಯುತ್ ಉತ್ಪಾದನೆಗೆ ಮೈತ್ರೀತ್ವಾಹ ಮತ್ತು ಸಭ್ಯಿಡಿ ನೀಡುತ್ತಿರುವುದು.

* ಜಲವಿದ್ಯುತ್ ಉತ್ಪಾದನೆ ಮಾಡಲು ಭೂತಾನಾನೊಂದಿಗೆ ಒಪ್ಪಂದ ಮತ್ತು ಭವಿಷ್ಯದಲ್ಲಿ ಭಾರತವು ನವೀಕರಿಸಬಹುದಾದ ಇಂಧನ ಮೂಲವನ್ನು ಬಳಸಿಕೊಂಡು ಸ್ವಾವಲಂಭಿಯಾಗಬಹುದು.

* ಭಾರತದಲ್ಲಿ ಧಾರ್ ಮರುಭೂಮಿಯಲ್ಲಿ ಸೌರ ಘಟಕವನ್ನು ಸ್ಥಾಪಿಸಬಹುದಾಗಿದೆ.

* ಭಾರತವು ಮೂರು ಕಡೆ ನೀರಿನಿಂದ ನಿರ್ವಹಿಸಬಹುದಾಗಿದೆ. ಇದರಿಂದ ಅತಿ ವಿದ್ಯುತ್ ಉತ್ಪಾದನೆ ಮಾಡಬಹುದು.

* ಅಣವಿದ್ಯುತ್ ಉತ್ಪಾದನೆ ಸಾಕಷ್ಟು ಪ್ರಮಾಣದ ಧೋರಿಯಂ ನಿಕ್ಕೇಪ ಇದೆ.

* ಬೆಟ್ಟಗುಡ್ಡಗಳಲ್ಲಿ ಪವನ ವಿದ್ಯುತ್ ಉತ್ಪಾದಿಸಬಹುದಾಗಿದೆ. ಇದರಿಂದ ಭವಿಷ್ಯದಲ್ಲಿ ಇಂಧನದಲ್ಲಿ ಸ್ವಾವಲಂಬನ ಸಾಧಿಸಬಹುದಾಗಿದೆ.

6) ರಾಷ್ಟ್ರದಲ್ಲಿ ಸಂಭವಿಸುವ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ನಿರ್ವಹಿಸಲು 2009ರಲ್ಲಿ ರೂಪಿಸಲಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿಯ ಲಕ್ಷಣಗಳನ್ನು ರೂಪರೇಖೆಗಳನ್ನು ತಿಳಿಸುತ್ತಾ ಇಂದು ಅದರಲ್ಲಿ ಏನಾದರೂ ಒದಲಾವಣೆ ಆಗಬೇಕಾಗಿದೆಯೇ ಎಂಬುದನ್ನು ವಿವೇಚಿಸಿ.

ಉತ್ತರ: ರಾಷ್ಟ್ರದಲ್ಲಿ ಸಂಭವಿಸುವ ವಿಪತ್ತಿಗಳನ್ನು ನಿರ್ವಹಿಸಲು 2009ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿಯನ್ನು ಜಾರಿಗೆ ತಂದು ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗಿದೆ.

- * ಮುಂಜಾಗೃತಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
- * ರಾಜ್ಯದಲ್ಲಿ ತುರ್ತು ಫೋಟೋಗಳನ್ನು ಸ್ಥಾಪಿಸಲಾಗಿದೆ.
- * ತರಬೇತಿ ಸಂಸ್ಥೆ ತೆರೆಯಲಾಗಿದೆ.
- * ವಿಪತ್ತು ನಿರ್ವಹಣೆಗಾಗಿ ವಾರ್ಷಿಕ ಬಜೆಟ್‌ನಲ್ಲಿ ಹಣ ನಿಗದಿ ಮಾಡಲಾಗಿದೆ.
- * ಇದಕ್ಕೂ ಹೊರತಾಗಿ ವಿಪತ್ತು ನಿರ್ವಹಣೆಯನ್ನು ಇನ್ನೂ ಸಮರ್ಪಕವಾಗಿ ನಿರ್ವಹಿಸಲು ಅನೇಕ ಸುಧಾರಣೆ ಮಾಡಬೇಕಾಗಿದೆ.
- * Prevention is better than cure ಎನ್ನುವಂತೆ ಮುನ್ನೆಚ್ಚಿರಿಕೆ ಕ್ರಮಗಳನ್ನು ಕೈಗೊಳ್ಳುವುದು.
- * ಈಗಾಗಲೇ ಪದೇ ಪದೇ ವಿಪತ್ತಿಗೆ ಒಳಪಡುವ ಕ್ಷೇತ್ರವನ್ನು ಗುರುತಿಸಿ ನಿರ್ವಹಣಾ ಸಂಸ್ಥೆ / ತಂಡವನ್ನು ಸ್ಥಾಪಿಸುವುದು.
- * ತುರ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವುದು.
- * ಗ್ರಾಮ ಮಟ್ಟದಲ್ಲಿ / ಜಿಲ್ಲಾ ಮಟ್ಟದಲ್ಲಿ ವಿಪತ್ತು ನಿರ್ವಹಣಾ ತಂಡವನ್ನು ರಚಿಸುವುದು.
- ಇತ್ಯಾದಿ ಅಂಶಗಳು.

7) ಭಾರತದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸಲು ಬಳಸಲಾಗುತ್ತಿರುವ ರಸಗೊಬ್ಬರಗಳು, ಕೀಟ ನಿಯಂತ್ರಣ ಔಷಧಿಗಳು, ಸುಧಾರಿತ ಬೀಜಗಳು, ರೈತರ ಪಾಲಿಗೆ ವರವಾಗಿ ಪರಿಣಿಸಿರುವಂತೆಯೇ ಶಾಪವಾಗಿಯೂ ಪರಿಣಿಸಿದೆ. ಅದು ಹೇಗೆ ಎಂಬುದನ್ನು ವಿವೇಚಿಸಿ.

ಉತ್ತರ: ಭಾರತದ ಕ್ಷೇತ್ರದಲ್ಲಿ ಉತ್ಪಾದನೆಯನ್ನು ವೃದ್ಧಿಗೊಳಿಸಲು ಅನೇಕ ರೀತಿಯ ರಸಗೊಬ್ಬರ ಕೀಟನಾಶಕಗಳನ್ನು ಸುಧಾರಿತ ತಳಿಗಳ ಬೀಜಗಳಿಂದ ರೈತರಿಗೆ ಆದ ಅನುಕೂಲಗಳಿಗಿಂತ ಅನಾನುಕೂಲಗಳೇ ಜಾಸ್ತಿ ಎನ್ನಬಹುದು.

- * ತಾತ್ಕಾಲಿಕವಾಗಿ ಉತ್ಪಾದನೆ ಹೆಚ್ಚಾದರೂ ನಂತರದ ಇಳುವರಿಯಲ್ಲಾದ ಕುಸಿತ.
- * ರಾಸಾಯನಿಕಗಳನ್ನು ಉಪಯೋಗಿಸಿ ಬೆಳೆದ ಆಹಾರ ವಿಷಯಕ್ಕೂವಾಗಿದ್ದು.
- * ಅತೀಯಾದ ನೀರಾವರಿಯಿಂದ ಜಮೀನು ಜೊಗು ಹೊಂದಿ ಬರಡು ಭೂಮಿಯಾಗಿ ಪರಿವರ್ತನೆ ಹೊಂದಿ, ಉತ್ಪಾದನೆ ಕುಂಠಿತ.
- * ಅಂತರರಾಷ್ಟ್ರೀಯ ನೀರಿನಲ್ಲಿ ಪ್ರೋಫೆಸ್‌ರ್‌ಡ್‌, ಅಸೇನಿಕ್‌ನಂತಹ ಅಂಶ ಸೇರಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ.
- * ದೇಶೀಯ ತಳಿಗಳ ನಾಶವಾಗಿದ್ದು.
- * ರೈತರಿಗೆ ಅತೀಯಾದ ಆರ್ಥಿಕ ಹೊರೆ
- ಇತ್ಯಾದಿ ಅಂಶಗಳು.

8) ಭಾರತದಲ್ಲಿ ಸ್ವೇಚ್ಛೆ ಸರ್ಕಾರ ಸ್ವಚ್ಚ ಭಾರತದಂತಹ ಕಾರ್ಯಕ್ರಮವನ್ನು ಜಾರಿಗೊಳಿಸಬೇಕಾದ ಅನಿವಾಯತೆಗೆ ಕಾರಣಗಳನ್ನು ತಿಳಿಸುತ್ತಾ ಭವಿಷ್ಯದಲ್ಲಿ ನಿಸಗ್ರಹ ಸ್ವೇಚ್ಛೆ, ಪರಿಸರ ಪ್ರಜ್ಞೆ ಸಾಮ್ರಾಜ್ಯ ನಿರ್ಮಾಣವಾಗಬೇಕಾದರೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ತಿಳಿಸಿ.

ಉತ್ತರ: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಿರುವ ಜನಸಂಖ್ಯೆ, ನಗರೀಕರಣ, ಕೊಳೆಗೇರಿ ಸಮಸ್ಯೆ ಇವೆಲ್ಲ ಕಾರಣಗಳಿಂದ ಜನರ ಆರೋಗ್ಯಮಟ್ಟಿಗೆ ಜೀವನಮಟ್ಟಿಗೆ ಕುಸಿತ ಆಗಿರುವುದರಿಂದ ಸ್ವಚ್ಚ ಭಾರತದಂತಹ ಯೋಜನೆ ತುಂಬಾ ಅವಶ್ಯಕವಾಗಿದೆ.

ಭವಿಷ್ಯದಲ್ಲಿ ನಿಸಗ್ರಹ ಸ್ವೇಚ್ಛೆ ಪರಿಸರ ಪ್ರಜ್ಞೆ ಇರುವ ಸಮಾಜ ನಿರ್ಮಾಣವಾಗಬೇಕಾದರೆ ಕೈಗೊಳ್ಳುವ ಕ್ರಮಗಳು ಹೀಗಿವೆ.

* ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು.

* ಕೈಗಾರಿಕೆಗಳನ್ನು ನಗರದಿಂದ ದೂರದಲ್ಲಿ ಸಾಫಿಸಬೇಕು. ಅವುಗಳಿಂದ ಹೊರಡುವ ವಿಷಾಣಿಲ ಕಲುಷಿತ ನೀರು ಶುದ್ಧಿಕರಿಸಬೇಕು.

* ಕಾನೂನು ಮೀರಿ ನಡೆದುಕೊಳ್ಳುತ್ತಿರುವ ಕೈಗಾರಿಕೆಗಳ ಮೇಲೆ ಕಾನೂನು ಕ್ರಮ ಜರುಗಿಸುವುದು.

* ಅರಣ್ಯ ಬೆಳೆಸುವುದು.

* ಅರಣ್ಯ ನಾಶ ಮಾಡಿ ಕೈಗಾರಿಕೆ ಕೃಷಿ ಮಾಡುವುದನ್ನು ಸ್ಥಗಿತಗೊಳಿಸಬೇಕು.

* ನವೀಕರಿಸಬಹುದಾದ ಇಂಧನಕ್ಕೆ ಮೋತ್ತಾಹ.

* ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು.

Reduce

Reuse

Recycle

Recover

ತಂತ್ರವನ್ನು ಅಳವಡಿಸಿಕೊಳ್ಳಬೇಕು.

9) ದೇಶದ ಜನತೆ ಸಾಫ್ವಲಯಂಬಿ ಜೀವನ ನಡೆವಲು ಪದವಿ ಪ್ರಮಾಣ ಪತ್ರಗಳಿಗಂತ ಕೌಶಲ್ಯಗಳನ್ನು ಹೊಂದುವುದು ಅವಶ್ಯವಾಗಿದೆ. ಈ ವಿಷಯವಾಗಿ ಭಾರತದ ಇಂದಿನ ಸ್ಥಿತಿಯನ್ನು ತಿಳಿಸುತ್ತಾ ಇತ್ತೀಚೆಗೆ ಜಾರಿಗೊಳಿಸಲಾದ ರಾಷ್ಟ್ರೀಯ ಕೌಶಲ್ಯಾಭಿಪ್ರದೀ ಕಾರ್ಯಕ್ರಮದ ಕುರಿತು ಬರೆಯಿರಿ.

ಉತ್ತರ: ದೇಶದ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದರೆ ಅರ್ಥತೆಯನ್ನು ಅಭಿವೃದ್ಧಿಪಡಿಸುವುದಕ್ಕಿಂತ ಪದವಿ ಪ್ರಮಾಣ ನೀಡುವುದರಲ್ಲಿ ಕಾಲ ಕಳೆಯುತ್ತಿದೆ. ಇದರಿಂದ ಪದವಿ ಹೊಂದಿದರೂ ನಿರುದ್ಯೋಗಿಯಾಗಿರಬೇಕಾದ ಸನ್ನಿವೇಶ ಉಂಟಾಗಿದೆ.

* ಇತ್ತೀಚೆಗೆ ಕೇಂದ್ರದಲ್ಲಿ ಎನ್‌ಡಿ‌ಎ ಸರ್ಕಾರ ಬಂದಮೇಲೆ ಜನತೆಯ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುತ್ತಿದೆ ಎನ್ನಬಹುದು.

* ಜನರನ್ನು ಕೌಶಲ್ಯ ಮೂರಕವಾಗಿ ನಿರ್ಮಾಣವಾಗಿಸಿ ಉತ್ಪಾದಕತೆಯನ್ನು ಹೆಚ್ಚಿಸಬಹುದು.

* ಜಗತ್ತಿನಲ್ಲಿ ಇಂದು Skilled Labour ಅವಶ್ಯಕತೆ ಇರುವುದರಿಂದ ಇದು ತುಂಬಾ ಅವಶ್ಯಕವಾಗಿದೆ.

* ಭವಿಷ್ಯದಲ್ಲಿ 2020ರ ವೇಳೆಗೆ ಜಾಗತಿಕ ಮಟ್ಟದಲ್ಲಿ 37 ಮಿಲಿಯನ್ ಕೌಶಲ್ಯ ಕಾರ್ಮಿಕರ ಹೊರತೆ ಉಂಟಾದರೆ ಭಾರತದಲ್ಲಿ ಅದೇ ಸಮಯಕ್ಕೆ 56 ಮಿಲಿಯನ್ ಯುವಕರು ದೊರೆಯಲಿದ್ದಾರೆ. ಇವರಿಗೆ ಕೌಶಲ್ಯ ತರಬೇತಿಯನ್ನು ನೀಡುವುದರಿಂದ ಜಾಗತಿಕ ನಿರ್ವಾರ್ಥವನ್ನು ತುಂಬಬಹುದಾಗಿದೆ.

* ಈ ಯೋಜನೆಯಲ್ಲಿ ಗ್ರಾಮೀಣ ಯುವಕರಿಗೆ ತರಬೇತಿ .

* Skill Card ವಿಶರಣೆ: ಇದರಲ್ಲಿ ಅವರ ಕೌಶಲ್ಯದ ಸಂಪೂರ್ಣ ಮಾಹಿತಿ ಇರುತ್ತದೆ. ಉದ್ಯೋಗ ಪಡೆಯಬಹುದು.

* ಪ್ರತಿಮನೆಯಲ್ಲಿ ಉದ್ಯೋಗಸ್ಥರನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.

10) ಮಾನವ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಾಡು ಪ್ರಾಣಿಗಳ ಮತ್ತು ಸಾಕು ಪ್ರಾಣಿಗಳ ಸಂಖ್ಯೆ ಇಳಿಮುಳಿವಾಗುತ್ತದೆ. ಈ ವಿದ್ಯಮಾನಗಳಿಂದ ಜ್ಯೋವಿಕ ಸಮತೋಲನ ಮತ್ತು ಮಾನವನ ಜೀವನದ ಮೇಲೆ ಆಗಬಹುದಾದ ಪರಿಣಾಮಗಳನ್ನು ತಿಳಿಸುತ್ತಾ ಪರಿಹಾರೋಪಾಯಗಳನ್ನು ವಿವರಿಸಿರಿ.

ಉತ್ತರ: ಮಾನವನ ಅತಿಯಾದ ದುರಾಸೆಯಿಂದ ಅರಣ್ಯವನ್ನು ನಾಶ ಮಾಡುತ್ತಿರುವುದು, ವನ್ಯಜೀವಿಗಳ ಜೀವಕ್ಕೆ ಅಪಾಯ ಬಂದೋದಗಿದೆ. ಇದರಿಂದ ಜ್ಯೋವಿಕ ಅಸಮತೋಲನ ಉಂಟಾಗಿ ಮಾನವನ ಮೇಲೆ ಅನೇಕ ಪರಿಣಾಮಗಳು ಬೀರುತ್ತದೆ.

* ಮಾನವನಿಗೆ ಆಹಾರ ದೊರೆಯದೆ ಹೋಗಬಹುದು.

* ಸಾಕುಪ್ರಾಣಿಗಳು ಇಲ್ಲದೆ ಮಾನವನ ಕೃಷಿ ರಕ್ಷಣೆ ಇತ್ಯಾದಿ ತೊಂದರೆ ಅನುಭವಿಸಬೇಕಾಗುತ್ತದೆ.

* ಅರಣ್ಯ ನಾಶದಿಂದ ವನ್ಯಪ್ರಾಣಿಗಳು ನಾಡಿಗೆ ಬರುತ್ತಿರುವುದು ಮಾನವನ ಮೇಲೆಯೂ ಧಾರ್ಮಿಕ ಮಾಡುತ್ತದೆ.

* ಪ್ರಾಣಿ ಮೂಲಗಳಿಂದ ದೊರೆಯುವ ಮೋಷಕಾಂಶಗಳ ಹೊರತೆ ಉಂಟಾಗುತ್ತದೆ.

ಪರಿಹಾರೋಪಾಯಗಳು:

* ಅರಣ್ಯನಾಶ ತಡೆಯಬೇಕಾಗಿದೆ ಮತ್ತು ಅರಣ್ಯಗಳ ಅಭಿವೃದ್ಧಿ ಮಾಡುವುದು.

* ವನ್ಯಪ್ರಾಣಿ ಬೇಟೆ ತಡೆ ಮತ್ತು ಸೂಕ್ತ ಕ್ರಮಗಳನ್ನು ತಡೆಗಟ್ಟಬುದು.

* ರಾಷ್ಟ್ರೀಯ ಅಭಿಂದೂರ್ಜ / ವನ್ಯಜೀವಿ ಧಾವು ಅಭಿವೃದ್ಧಿಪಡಿಸಬಹುದು.

* ಅರಣ್ಯಗಳಲ್ಲಿ ಮಾನವನ ಚಟುವಟಿಕೆಗಳನ್ನು ನಿಷೇಧಿಸುವುದು.

ಇತ್ಯಾದಿ ಕ್ರಮಗಳು.

11) ಕೃಷಿಯಂತರೆ ಕೃಷಿ ಆಧಾರಿತ ಕ್ರಾರಿಕೆಗಳು ಕೂಡಾ ಏರುಪೋರುಗಳನ್ನು ಅನುಭವಿಸುತ್ತವೆ. ಕನಾಟಕದಲ್ಲಿನ ಸಕ್ಕರೆ ಕಾರ್ಬಾನೆಗಳು ರೈತರ ಬಿಲ್ಲನ್ನು ಪಾವತಿ ಮಾಡುವಲ್ಲಿ ಸಮಸ್ಯೆಗಳು ಮತ್ತು ತತ್ವರಿಣಾಮವಾಗಿ ಫಾರ್ಮಸ್ತಿರುವ ರೈತರ ಆತ್ಮಹತ್ಯೆಗಳನ್ನು ಧೃಷ್ಟಿಯಲ್ಲಿಟ್ಟುಕೊಂಡು ಈ ವಿಷಯವನ್ನು ವಿವೇಚಿಸಿ.

ಉತ್ತರ: ಕೃಷಿಯ ಭಾರತದಲ್ಲಿ ಕೃಷಿ ಉತ್ತನ್ಸ್ವರೂಪನ್ನು ಮತ್ತು ಆಹಾರವನ್ನು ಉತ್ಪಾದಿಸುವುದರೊಂದಿಗೆ ಅನೇಕ ಕ್ರಾರಿಕೆಗಳನ್ನು ಮೋಷಿಸುತ್ತಿದೆ. ಆದರೆ ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಆದ ಮಹತ್ವರ ಬದಲಾವಣೆಯಿಂದ ಕ್ರಾರಿಕೆಗಳು ಮೇಲೆ ಆದ ಪರಿಣಾಮ ರೈತರ ಮೇಲೆ ಆಗುತ್ತಿರುವ ರೈತರನ್ನು ಆತ್ಮಹತ್ಯೆಯತ್ತ ಹೊಂಡೊಯ್ದಿದೆ ಎನ್ನಬಹುದು.

* ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೇಡಿಕೆ ಕಡಿಮೆಯಾಗಿರುವುದು.

- * ಕೃತಕ ಸಕ್ಷರೆ ಉತ್ಪಾದನೆಯಾಗುತ್ತಿರುವುದು ಅಗ್ಗದ ಬೆಲೆಗೆ ದೊರೆಯುವುದು.
- * ಸಕ್ಷರೆ ಉತ್ಪಾದನೆ ಕಾರ್ಬಾನನೆಗೆ ಅಗತ್ಯಕ್ಕಿಂತ ಹೆಚ್ಚಿನ ಪೂರ್ವೇಕೆ.

ಈ ಎಲ್ಲಾ ಕಾರಣಗಳಿಂದ ಅವರು ಬಿಲ್ಲನ್ನು ವಾವತಿಸುವಲ್ಲಿ ಅನೇಕ ಸಮಸ್ಯೆಗಳು ಸೃಷ್ಟಿಯಾಗಿದೆ ಎನ್ನಬಹುದು.

ಪರಿಹಾರೋಪಾಯಗಳು:

- * ರ್ಯಾತರು ಕಬ್ಬಿ ಬೆಳೆ ಪರ್ಯಾಯವಾಗಿ ಬೇರೆ ಬೇಳೆಯುವತ್ತು ಗಮನ ಹರಿಸಬೇಕಾಗಿದೆ.
- * ಸರ್ಕಾರ ಹೆಚ್ಚಿನ ಕಾರ್ಬಾನ ಸ್ಥಾಪಿಸಬೇಕು.
- * ರ್ಯಾತರು ಅಧಿಕ ವೆಚ್ಚವನ್ನು ನಿಯಂತ್ರಿಸಿಕೊಳ್ಳಬೇಕು ಮುಂತಾದ ವರ್ಷೇಚನೆಯಿಂದ ರ್ಯಾತರು ಆತ್ಮಹತ್ಯೆಯನ್ನು ತಡೆಗಟ್ಟಲು ಪ್ರಯತ್ನಿಸಬಹುದಾಗಿದೆ.

12) ಕೃಷಿ ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳವೇ ಇಂದಿನ ಬಹುತೇಕ ಕೃಷಿ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದನ್ನು ಒಪ್ಪುವುದಾದರೆ ನಮ್ಮ ಸಾಂಪ್ರದಾಯಿಕ ಸಾವಯವ ಕೃಷಿ ಪರ್ಯಾಯವಾಗಬಹುದಾದ ಸಾಧ್ಯತೆಗಳನ್ನು ಪರೀಕ್ಷಿಸಿ.

ಉತ್ತರ: ಕೃಷಿಯಲ್ಲಾದ ಆಧುನಿಕತೆಯಿಂದ ರಾಸಾಯನಿಕಗಳು ಬಳಕೆ ಸುಧಾರಿತ ತಳಿಗಳ ಬೀಜ ಶ್ರೇಮಿನಾಶಕಗಳಿಗೆ ಅಧಿಕ ಬೆಲೆ ನೀಡಿ ಖರೀದಿಸುವುದರಿಂದ ಉತ್ಪಾದನಾ ವೆಚ್ಚದಲ್ಲಾದ ಹೆಚ್ಚಳವೇ ಅನೇಕ ಸಮಸ್ಯೆಗಳಿಗೆ ಕಾರಣವಾಗಿವೆ ಎನ್ನಬಹುದು.

- * ಪರಿಹಾರೋಪಾಯವಾಗಿ ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ.
- * ದೇಶಿಯ ಬೀಜಗಳನ್ನು ಅಭಿವೃದ್ಧಿ ಪಡಿಸುವುದರಿಂದ ಮತ್ತು ಗಿಡಮೂಲಿಕೆಗಳಿಂದ ಶ್ರೇಮಿನಾಶಕಗಳನ್ನು ತಯಾರಿಸಿ ಬೆಳೆ ಬೆಳೆದರೆ ಉತ್ತಮ ಇಳುವರಿಯೊಂದಿಗೆ ಗುಣಮಟ್ಟದ ಆಹಾರವನ್ನು ಉತ್ಪಾದಿಸಬಹುದಾಗಿದೆ. ಇದರಿಂದ ಸುಸ್ಥಿರ ಅಭಿವೃದ್ಧಿ ಮಾಡಬಹುದು.

ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಮಾಡುವುದರಿಂದ ಹನಿ ನೀರಾವರಿ, ಸಾಂದ್ರ ಬೇಸಾಯ, ಮೀಶಬೆಳೆ, (ವಿಷರಹಿತ ಆಹಾರ ಬೆಳೆ).

- * ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ಅಧಿಕ ಲಾಭವನ್ನು ಗಳಿಸಬಹುದಾಗಿದೆ.
- * ಸಾವಯವ ಕೃಷಿಯೊಂದಿಗೆ ರ್ಯಾತರಿಗೆ ಉಪಕಸಬುಗಳನ್ನು ಪ್ರೋತ್ಸಾಹಿಸುವುದು.

ಉದಾಹರಣೆಗೆ: * ಕೋಣಿ ಸಾಕಾಣಿಕೆ

- * ಹುರಿ ಸಾಕಾಣಿಕೆ
- * ಪಶು ಸಾಕಾಣಿಕೆ

ಇತ್ಯಾದಿ. ಇದರಿಂದ ನಿಜವಾದ ಪ್ರಗತಿಯನ್ನು ಸಾಧಿಸಬಹುದಾಗಿದೆ.

13) ಜ್ಯೇಷ್ಠ ತಂತ್ರಜ್ಞಾನದ ಪರಿಕಲ್ಪನೆಯನ್ನು ವಿವರಿಸುತ್ತಾ ಭಾರತದಲ್ಲಿ ಅದನ್ನು ಅನುಷ್ಠಾನಗೊಳಿಸಲು ಇರುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಟಿಪ್ಪಣಿ ಬರೆಯಿರಿ.

ಉತ್ತರ: ಜ್ಯೇಷ್ಠ ತಂತ್ರಜ್ಞಾನ: ಸೂಕ್ಷ್ಮಾಣ ಜೀವಿಗಳನ್ನು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಮೃಳಿಸಿಸಿ ಅಭಿವೃದ್ಧಿಪಡಿಸಲು ಇರುವ ಅವಕಾಶಗಳು:

- * ರಕ್ಷಣಾ ಕ್ಷೇತ್ರದಲ್ಲಿ, ತಯಾರಿಕೆಯಲ್ಲಿ
- * ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು
- * ಅರೋಗ್ಯ ಕ್ಷೇತ್ರದಲ್ಲಿ ಜೀವಧಿಗಳು ಉತ್ಪಾದನೆಯಲ್ಲಿ ಬಳಸಿಕೊಳ್ಳಬಹುದಾಗಿದೆ.
- * ಅಂಗಾಂಶ ಕೃಷಿ ಬಾಹ್ಯಕಾಶದಲ್ಲಿ ಇತ್ತೀಚೆಗೆ ಬಳಕೆ ಮಾಡುತ್ತಿರುವುದು.
- ಇತ್ಯಾದಿ ಕ್ಷೇತ್ರದಲ್ಲಿ ಬಳಸಬಹುದಾಗಿದೆ.

ಸರ್ವಾಲುಗಳು:

- * ಜ್ಯೇಷ್ಠ ತಂತ್ರಜ್ಞಾನದಿಂದ ತದ್ವಾಸಿ ಸೃಷ್ಟಿಯಾಗಿ ಅಪರಾಧ ಹೆಚ್ಚಾಗಬಹುದು.
- * ಮಾನವ ಹಕ್ಕುಗಳ ಉಲ್ಲಂಘನೆಯಾಗಬಹುದು.
- * ಕೃಷಿಯಲ್ಲಿ ದುಷ್ಪ ಪರಿಣಾಮ ಬೀರುವುದರಿಂದ ರೈತರ ವಿರೋಧ ಇರುವುದು.
- * ಬಿ.ಟಿ ಹತ್ತಿ, ಬಿ.ಟಿ ಬದನೆ
- * ಸರ್ಕಾರದ ನೀತಿಗಳು
- ಇತ್ಯಾದಿ ಅಂಶಗಳು.

14) ಕುಲಾಂಶರಿ ಸಸ್ಯಗಳ ಅಭಿವೃದ್ಧಿಗೆ ಸಾಕಷ್ಟು ವಿರೋಧ ವ್ಯಕ್ತವಾದರೂ ಇಂದು ಬಿ.ಟಿ. ಹತ್ತಿ ಭಾರತದಾಧ್ಯಂತ ಸರ್ವೇ ಸಾಮಾನ್ಯವಾಗಿದೆ. ಈ ಕುಲಾಂಶರಿ ಸಸ್ಯ ವರ್ಧನನೆಯ ಬಗೆಗೆ ನಿಮ್ಮ ತಿಳಿವಳಿಕೆ ಏನೆಂಬುದನ್ನು ಬರೆಯುತ್ತಾಗೂ ಅವಗುಣಗಳನ್ನು ಪಟ್ಟಿ ಮಾಡಿ.

ಉತ್ತರ: ದೇಶದಲ್ಲಿ ಕುಲಾಂಶರಿ ಸಸ್ಯಗಳ ಅಭಿವೃದ್ಧಿಗೆ ಸಾಕಷ್ಟು ವಿರೋಧ ವ್ಯಕ್ತವಾದರೂ ಭಾರತದಲ್ಲಿ ಬಿ.ಟಿ.ಹತ್ತಿ ಸರ್ವೇ ಸಾಮಾನ್ಯವಾಗಿರುವುದಕ್ಕೆ ಅನೇಕ ಕಾರಣಗಳಿವೆ. ಏಕೆಂದರೆ ರೈತರು ಹತ್ತಿಯನ್ನು ವಾಣಿಜ್ಯ ರೀತಿಯಲ್ಲಿ ಉತ್ಪಾದಿಸುತ್ತಿದ್ದು, ದೇಶಿಯ ತಳಿಯಿಂದ ನಿಮ್ಮ ಭೂಮಿಯಲ್ಲಿ ಇಳುವರಿ ಕುಸಿತವಾಗಿದೆ. ಇದಕ್ಕೆ ಪರ್ಯಾಯವಾಗಿದ್ದೇ ಬಿ.ಟಿ.ಹತ್ತಿ. ಇದರಿಂದ ಅಗಾಧ ಪ್ರಮಾಣದಲ್ಲಿ ಹತ್ತಿ ಉತ್ಪಾದನೆಯಾಗುತ್ತಿರುವುದು ರೈತರಿಗೆ ಆರ್ಥಿಕವಾಗಿ ಸಹಕಾರಿಯಾಗಿದೆ ಎನ್ನಬಹುದು.

ಈ ತಂತ್ರಜ್ಞಾನದ ಒಳ್ಳೆಯ ಅಂಶಗಳು:

- * ಜೌಗು ಪ್ರದೇಶದಲ್ಲಿ ಬೆಳೆ ಬೆಳೆಯಬಹುದಾಗಿದೆ.
- * ಅರ್ಥಿಕ ಇಳುವರಿ ಬರುವುದು.
- * ಕಡಿಮೆ ನೀರಾವರಿಗೆ ಹೊಂದಿಕೊಳ್ಳುವ ಸಾಮಧ್ಯ
- * ಶುಷ್ಕ ಪ್ರದೇಶಕ್ಕೆ ಸರಿಯಾಗಿರುವುದು

ಕೆಟ್ಟಿಗೆ ಅಂಶಗಳು:

- * ದೇಶಿಯ ತಳಿಗಳನ್ನು ನಾಶ ಮಾಡುತ್ತದೆ
- * ಪ್ರತಿ ಸಾರಿ ಹೊಸ ಬೀಜಗಳನ್ನು ವಿರೀದಿಸಬೇಕು
- * ಕ್ರಿಮಿನಾಶಕಗಳ ಅವಶ್ಯಕತೆ ಇದೆ
- * ಪಕ್ಷದ ಗದ್ದೆಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ

* ಭೂಮಿಯ ಫಲವತ್ತುತ್ತೆ ನಾಶವಾಗುತ್ತದೆ

ಇತ್ಯಾದಿ ಅಂಶಗಳು.

ಈ ರೀತಿಯಾಗಿ ಕುಲಾಂತರಿ ತಂತ್ರಜ್ಞಾನ ವರವಾಗಿಯೂ, ಶಾಪವಾಗಿಯೂ ಪರಿಣಮಿಸಿದೆ.

15) ಜಗತ್ತಿನಲ್ಲಿ ಅತ ದೊಡ್ಡ ಹಾಲು ಉತ್ಪಾದಕ ದೇಶವಾಗಿರುವ ಭಾರತ ಆ ಹಂತವನ್ನು ತಲುಪಲು ದೇಶಿ ತಳಿಯ ದನಗಳನ್ನು ನಿರ್ಬಹಿಸಿ ಸಂಕರಣ ತಳಿಗಳನ್ನು ಅಳವಡಿಸಿಕೊಂಡಿದೆ ಎಂಬ ಆರೋಪವಿದೆ. ಇದರ ಸತ್ಯಾಸತ್ಯತೆಗಳನ್ನು ಪರೀಕ್ಷೆ ಸುತ್ತಾ ದೇಶಿ ತಳಿಗಳ ರಕ್ಷಣೆಯ ಬಗೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಉತ್ತರ: ಜಗತ್ತಿನಲ್ಲಿ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗುವಲ್ಲಿ ಭಾರತ ಕ್ರಮಿಸಿದ ದಾರಿ ಕಷ್ಟದಾಯಕವಾಗಿತ್ತು ಮತ್ತು ವರ್ಗೀಕ್ರಾ ಕುರಿಯನ್ನಾರಂತಹ ಶ್ರೇಷ್ಠ ಆಡಳಿತಗಾರರ ಫಲವಾಗಿ ಭಾರತ ಇಂದು ಜಗತ್ತಿನಲ್ಲಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಆದರೆ ಇಲ್ಲಿರುವ ಪ್ರಮುಖ ಆಪಾದನೆ ಏನೆಂದರೆ ದೇಶಿಯ ತಳಿಗಳನ್ನು ನಿರ್ಬಹಿಸಿ ಹೈಬ್ರಿಡ್ ತಳಿಗೆ ಹೆಚ್ಚು ಮಾನ್ಯತೆ ನೀಡಲಾಯಿತು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಬಹು ದೊಡ್ಡ ಕೇಂದ್ರಿಯ ಮಟ್ಟದಲ್ಲಿ ಸಂಕರಣ ತಳಿಗಳನ್ನು ಮೋಷಿಸಿದರು. ಗ್ರಾಮೀಣ ಮಟ್ಟದಲ್ಲಿ ದೇಶಿಯ ತಳಿಗಳಿಗೆ ವಿಶೇಷ ಆದ್ಯತೆ ನೀಡಲಾಯಿತು.

* ಹರಿಯಾಣ, ಕನಾರಾಟಕ ಮೂಲಕ ಅನೇಕ ದೇಶಿಯ ತಳಿಗಳನ್ನು ಅಭಿವೃದ್ಧಿ ಪಡಿಸಿ ಉತ್ತಮ ದರ್ಜೆಯ ಮತ್ತು ಹೆಚ್ಚು ಪ್ರಮಾಣದ ಹಾಲನ್ನು ಪಡೆಯಲಾಗುತ್ತಿದೆ.

* ಹರಿಯಾಣ ಮುರ್ಕಾ ತಳಿ, ಕನಾರಾಟಕದ ಅಮೃತಮಹಲ್, ಹಳ್ಳಿಕಾರ್, ಮಲೆನಾಡು ಗಿಡ್ಡ ಇವುಗಳು ರಕ್ಷಣೆಗಾಗಿ ಸರ್ಕಾರದಿಂದ ಅನೇಕ ನೀತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.

* ದೇಶಿಯ ಹಸುಗಳನ್ನು ಖರೀದಿಸಲು ಸಭ್ನಿಡಿ ನೀಡುವುದು.

* ದೇಶಿಯ ಹೈನುಗಾರಿಕೆ ಪ್ರೋತ್ಸಾಹ ಧನ ನೀಡುವುದು.

* ಉತ್ತಮ ವ್ಯಾಪಕೀಯ ಸೇವೆ ಒದಗಿಸುವುದು.

* ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು.

16) ಮೂಲತ: ಕೃಷಿ ಆಧಾರಿತ ಅರ್ಥವ್ಯವಸ್ಥೆಯಾಗಿರುವ ಭಾರತಕ್ಕೆ ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳು ಜಾಗತ್ತಿಕರಣ ಯಾವ ರೀತಿಯ ಸಾಂಸ್ಕಾರಿಕ ಮತ್ತು ಸಾಂಸ್ಕೃತಿಕ ವರ್ಣನೆಯಾಗಿ ಪಟ್ಟಿ ಮಾಡಿ.

ಉತ್ತರ: ಭಾರತದಲ್ಲಿ ೧೯.೬೫ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ ಮತ್ತು ಭಾರತೀಯ ಜೀವನ ಬಹುತೇಕ ಕೃಷಿಯ ಮೇಲೆ ಅವಲಂಬಿತವಾಗಿದೆ. ಭಾರತದಲ್ಲಿ ಕೃಷಿಕರಿಗೆ ವಿಶೇಷ ಆದ್ಯತೆ ತುಂಬಾ ಅವಶ್ಯಕವಾಗಿದೆ. ಆದರೆ ಇತ್ತೀಚಿನ ಜಾಗತಿಕ ಮಟ್ಟದಲ್ಲಿ ನಿರ್ಧಾರಗಳು ಮತ್ತು ಜಾಗತ್ತಿಕರಣ ಭಾರತೀಯ ಕೃಷಿಗೆ ಅನೇಕ ಸಾಂಸ್ಕಾರಿಕ ಮತ್ತು ಸಾಂಸ್ಕೃತಿಕ ವರ್ಣನೆಯನ್ನು ಕ್ರಾಂತಿಕಾರಿ ಮಾಡಿದೆ.

* ಜಾಗತ್ತಿಕರಣದಿಂದ ಕ್ರಾಂತಿಕಾರಿಗೆ ಮಾನ್ಯತೆ ನೀಡುತ್ತಾ ಕೃಷಿ ಭೂಮಿಯನ್ನು ಕ್ರಾಂತಿಕಾರಿಕೆ ಸಾಫ್ಟ್‌ಪಿಲ್ ಬಳಸುತ್ತಿರುವುದು.

* ಜಾಗತಿಕ ಮುಕ್ತ ಮಾರುಕಟ್ಟೆ ಭಾರತೀಯ ಕೃಷಿ ಉತ್ಪನ್ನಗಳಿಗೆ ಹಿನ್ನಡೆ ಉಂಟುಮಾಡಿದೆ.

* ತಂತ್ರಜ್ಞಾನ ಕೊರತೆಯಿಂದ ಕೃಷಿ ಹಿಂದುಳಿದರುವುದು.

* ಕೃಷಿಗೆ ಸಭ್ನಿಡಿಯ ವಿರೋಧ ಭಾರತೀಯ ಕೃಷಿ ಅಪಾರ ಹಾನಿಯನ್ನುಂಟು ಮಾಡುತ್ತಿದೆ.

- * ಕೃಷಿ ಉತ್ಪನ್ನಗಳ ರಹಿತನಲ್ಲಿ ಕುಸಿತವಾಗಿ ಬೆಲೆ ಕುಸಿತದಿದ ರೈತರ ಆಧಿಕ ಸ್ಥಿತಿ ಕೆಳಮಟ್ಟಕ್ಕೆ ಹೋಗುವುದು.
- * ಜಾಗತೀಕರಣದಿಂದ ರಾಸಾಯನಿಕಗಳು ಶ್ರೀಮಿನಾಶಕಗಳು ಬಳಸುವುದರಿಂದ ತಾತ್ವಾಲಿಕ ಲಾಭ ಆದರೂ ಭವಿಷ್ಯದಲ್ಲಿ ನಷ್ಟ ಅನುಭವಿಸಲಾಗಿದೆ.
- * ಕುಲಾಂತರಿಗಳು ದೇಶೀಯತೆಯನ್ನು ನಾಶ ಮಾಡುತ್ತವೆ.

17) ದೇಶದ ಜನತೆಯ ಆರೋಗ್ಯ ವರ್ಧನೆಗಾಗಿ AYUSH, NRHM ಇತ್ಯಾದಿ ಕಾರ್ಯಕ್ರಮಗಳಿವೆಯಾದರೂ ತಳಮಟ್ಟದಲ್ಲಿ ಅವುಗಳ ಅನುಷ್ಣಾನದಲ್ಲಿರುವ ನ್ಯಾನತೆಗಳಿಂದಾಗಿ ಸಾಮಾನ್ಯ ಜನತೆಗೆ ಸಾರ್ವಜನಿಕ ಆರೋಗ್ಯ ಸೇವೆಯು ಇಂದಿಗೂ ಗಗನ ಪುಸುಮವಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮವನ್ನು ವಿವೇಚಿಸಿ.

ಉತ್ತರ: ದೇಶದ ಜನತೆಯ ಆರೋಗ್ಯದ ದೃಷ್ಟಿಯಿಂದ ಸರ್ಕಾರಿಗಳು AYUSH, NRHM ಕಾರ್ಯಕ್ರಮಗಳನ್ನು ಜಾರಿ ಮಾಡಿದರು. ಅವುಗಳ ಅಸಮರ್ಪಕ ಅನುಷ್ಣಾನದಿಂದ ಒಳ್ಳಿಯ ಆರೋಗ್ಯ ಸೇವೆಯನ್ನು ಬದಲಿಸಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಕೆಲವೋಂದು ಸೂಕ್ತಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

* ಗ್ರಾಮೀಣ ಜನರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸಬೇಕಾಗಿದೆ ಮತ್ತು ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಬೇಕಾಗಿದೆ.

- * ಪ್ರತಿ ಗ್ರಾಮಕ್ಕೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಫನೆ ಕಡ್ಡಾಯವಾಗಿ ವೈದ್ಯರ ಹಾಜರಾತಿ.
- * ಉತ್ತಾ, ಆಶಾ, ಕಾರ್ಯಕರ್ತರ ಮೂಲಕ ಸುರಕ್ಷಣೆಯ ಬಗ್ಗೆ ತಿಳಿವಳಿಗೆ ಮೂಡಿಸುವುದು.
- * ಯೋಗ, ಯುನಾನಿ, ಸಿದ್ದದಂತಹ ಪ್ರಕೃತಿ ಚಿಕಿತ್ಸೆಗೆ ಮೌತಾಹಿಸುವುದು.
- * ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ.
- * ಪ್ರಗತಿ ಪರಿಶೀಲನೆ ವರದಿ.
- * ವೈದ್ಯಕೀಯ ಹಿನ್ನೆಲೆ ಇದ್ದವರೇ ಸರ್ಕಾರ ಮಟ್ಟದಲ್ಲಿ ವೈದ್ಯಕೀಯ ಸಚಿವರನ್ನಾಗಿಸುವುದು.
- * ಜಾಹಿರಾತು ಮಾಧ್ಯಮ ಮೂಲಕ ಸರ್ಕಾರದ ಸೇವೆಗಳ ಬಗ್ಗೆ ಪ್ರಚಾರ ಮಾಡಿಸುವುದು.

ಇತ್ಯಾದಿ ಕ್ರಮಗಳನ್ನು ಜಾರಿ ಮಾಡಿ ಸೂಕ್ತ ಅನುಷ್ಣಾನಗಳಿಂದ ಜನರ ಆರೋಗ್ಯ ಮಟ್ಟವನ್ನು ಸುಧಾರಿಸಬಹುದಾಗಿದೆ.

18) ಬ್ಯಾಕ್‌ಎರಿಯಾ ಮತ್ತು ವೈರಾಣಿಗಳಿಂದ ಬರುವ ರೋಗಗಳನ್ನು ಪಟ್ಟಿ ಮಾಡಿ ಅವುಗಳನ್ನು ನಿಯಂತ್ರಿಸಲು ಜಾರಿಗೊಳಿಸಿದ ಲಸಿಕಾ ಕಾರ್ಯಕ್ರಮಗಳನ್ನು ತಿಳಿಸಿ.

- ಉತ್ತರ:** ಬ್ಯಾಕ್‌ಎರಿಯಾ ಮತ್ತು ವೈರಾಣಿಗಳಿಂದ ಬರುವ ರೋಗಗಳು,
- * ಕಾಲರಾ, ಮಲೇರಿಯಾ, ಟೈಫಾಯ್ಡ್
 - * ದಡಾರ
 - * ದನುವಾರ್ಯಯ
 - * ಎಚ್.ಎ.ವಿ., ಎಡ್ಸ್
 - * ಎಬೋಲಾ
 - * ಕ್ಷಯ ರೋಗ
 - * ಶ್ವಾಶಕೋಶ ರೋಗ (ಅಸ್ತ್ರಮಾ)
 - * ಕಾಮಾಲೆ ಇತ್ಯಾದಿ.

ಇವುಗಳನ್ನು ನಿಯಂತ್ರಿಸಲು ಕ್ರಮಗಳು:

- * ಮೋಲಿಯೋ ಲಸಿಕೆಯನ್ನು ಹಾಕಿಸುವುದು
- * ಹುಟ್ಟಿದ ಆರು ವಾರಗಳ ಒಳಗೆ ಬಿ.ಸಿ.ಜಿ ಚುಚ್ಚುಮಾಡು ಹಾಕಿಸುವುದು
- * ಚಿಕ್ಕ ಮಕ್ಕಳಿಗೆ ಕಾಲರಾ ಮಲೇರಿಯಾ ರೋಗ ಬರದಂತೆ ಮಾತ್ರೆಯನ್ನು ನೀಡುವುದು
- * ರೋಗ ನಿರೋಧಕ ಶೈಕ್ಷಿಕ ಬೆಳೆಸಲು ಲಸಿಕೆ ಹಾಕಿಸುವುದು

ಇತ್ಯಾದಿ ಕಾರ್ಯಕ್ರಮಗಳು.

19) ಭಾರತದಲ್ಲಿ ಹುಲಿಯ ಕಾರ್ಯಕ್ರಮ ಜಾರಿಯ ಬಗ್ಗೆ ವಿವರಣೆ ನೀಡುತ್ತಾ ಅದರ ಯಶಸ್ವಿಯನ್ನು ಪರಿಚಯಿಸಿ.

ಉತ್ತರ: ಭಾರತೀಯ ರಾಷ್ಟ್ರೀಯ ಪ್ರಾಣಿಯ ಹುಲಿ ಆಗಿರುವುದರಿಂದ ಮತ್ತು ಅವಸಾನದತ್ತ ಸಾಗುತ್ತಿರುವ ಪ್ರಾಣಿ ಆಗಿದ್ದರಿಂದ ಅದರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 1972ರಲ್ಲಿ ಕೇಂದ್ರ ಸರ್ಕಾರ ಪ್ರಾಜೆಕ್ಟ್ ಟ್ರೇಗರ್ ಯೋಜನೆಯನ್ನು ಆರಂಭಿಸಿತು.

* ಹುಲಿ ಬೇಟೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಹುಲಿ ಸಂರಕ್ಷಣೆಗಾಗಿ ಹುಲಿ ಸಂರಕ್ಷಣಾ ತಾಣಗಳನ್ನು ಘೋಷಿಸಿತು. ಮತ್ತು ಮಾನವನ ಚಟುವಟಿಕೆಗಳನ್ನು ನಿಬಂಧಿಸಿತು.

* ದೇಶದಲ್ಲಿ ಮೊದಲ ಬಾರಿಗೆ ಉತ್ತರ ಭಾರತದಲ್ಲಿ ಹುಲಿ ರಕ್ಷಿತ ತಾಣ ಜೀಮ್ ಖಾರ್ಚ್ ಉದ್ಯಾನವನವನ್ನು ಆರಂಭಿಸಿತು.

* ಹುಲಿಯ ರಕ್ಷಣೆಗಾಗಿ ಕಳ್ಳು ಬೇಟೆಯನ್ನು ತಪ್ಪಿಸಲು ಉಪಗ್ರಹಗಳ ಸಹಾಯ ಪಡೆಯಲಾಯಿತು.

* ಅರಣ್ಯಗಳಲ್ಲಿ ಕ್ಯಾಮರಾ ಅಳವಡಿಕೆ

* ಜ್ಯಾ ಟ್ರಾಪ್, ಕ್ಯಾಮರಾ ಟ್ರಾಪ್ ಮುಂತಾದ ಯೋಜನೆಗಳಿಂದ ಹುಲಿ ಗಣತಿ ಆರಂಭಿಸಿತು

* ಹುಲಿ ಸಂರಕ್ಷಣಾ ಪ್ರಾಧಿಕಾರ ರಚನೆ ಮಾಡಲಾಯಿತು

* ಕಾಲ ಕಾಲಕ್ಕೆ ಹುಲಿ ಗಣತಿ ಮಾಡಲಾಗುತ್ತಿದೆ

* 2010ರಲ್ಲಿ ದೇಶದಲ್ಲಿ 1702 ಹುಲಿಗಳಿಂದು 2014ರ ವರದಿಯಂತೆ 2300ಕ್ಕೂ ಹೆಚ್ಚು ಹುಲಿಗಳಿವೆ

* ಕನಾರ್ಚಿಕ ಅತೀ ಹುಲಿಗಳನ್ನೂ ಹೊಂದಿದ ರಾಜ್ಯವಾಗಿದ್ದ ದೇಶದ ೩೧.೩೦ರಷ್ಟು ಹುಲಿಗಳು ಹೊಂದಿದೆ. ಸದ್ಯಕ್ಕೆ ಭಾರತದಲ್ಲಿ 48 ಹುಲಿ ಅಭಯಾರಣ್ಯಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ಹುಲಿಯನ್ನು ಸಂರಕ್ಷಿಸಲಾಗಿದೆ.

20) ಕೆಂಪು ದತ್ತಾಂಶ ಪುಸ್ತಕ ಬಗ್ಗೆ ನೀವು ಏನನ್ನು ತಿಳಿದುಕೊಂಡಿದ್ದೀರಿ. ಭಾರತದಲ್ಲಿ ಅದರ ಪ್ರಕ್ರಿಯೆಯನ್ನು ವಿಜಾರಿಸಿ.

ಉತ್ತರ: ಕೆಂಪು ದತ್ತಾಂಶ ಪುಸ್ತಕವೆಂಬುದು ಅಳಿವಿನಂಚಿನಲ್ಲಿರುವ ಜೀವಿ ಪ್ರಭೇದಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಪ್ರಥಮ ಬಾರಿಗೆ ಇದನ್ನು 1966ರಲ್ಲಿ ಯು.ಎನ್.ಡಿ.ಪಿ ಯವರು ಅಭಿವೃದ್ಧಿ ಪಡಿಸಿದರು ಮತ್ತು ಇದರಲ್ಲಿರುವ ಗುಲಾಬಿ ಬಣ್ಣದ ಮಂಟಗಳು Critically Endangered Species ಬಗ್ಗೆ ಮಾಹಿತಿಯನ್ನು ನೀಡುವುದರೊಂದಿಗೆ ಅವುಗಳನ್ನು ಉಳಿಸಿಕೊಳ್ಳಬೇಕಾದ ಸೂಚನೆಗಳನ್ನು ನೀಡುತ್ತದೆ. ಹಸಿರು ಬಣ್ಣದ ಮಂಟಗಳು ಸಮರ್ಪೋಲನ ಹೊಂದಿದ ಜೀವಿ ಪ್ರಭೇದದ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಮತ್ತು ಕಾಲಕಾಲಕ್ಕೆ ಈ ಪುಸ್ತಕವನ್ನು ಪರಿಶೀಲನೆ ಮಾಡಲಾಗುತ್ತದೆ. ಹೊಸದಾಗಿ ಕೆಲವೊಂದು ಅಪಾಯದ ಪ್ರಭೇದಗಳನ್ನು ಸೇರಿಸುವುದು ಮತ್ತು ಬೆಳವಣಿಗೆಯಾದ ಪ್ರಭೇದಗಳನ್ನು ಹಸಿರು ಪಟ್ಟಿಗೆ ವರ್ಗಾಯಿಸುತ್ತಾರೆ.

ಭಾರತದಲ್ಲಿನ ಅನೇಕ ಜೀವಿಗಳು ತೀರಾ ಅಪಾಯದರಚನಲ್ಲಿರುವ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ.

* ಅಸ್ವಾಂ ಲಂಗೂರು ಪ್ರಾಣಿ

* ಒಂಟಿಕೊಂಬಿನ ಫೇಂಡಾಮ್ಯುಗ್

* ಪಾಂಡಾ

* ಕೊಕ್ಕರೆಗಳು

ಇತ್ಯಾದಿ.

ಕೆಲವೊಂದು ಜೈವಧಿ ಸಸ್ಯಗಳು ಅಪಾಯದ ಅಂಚಿನಲ್ಲಿರುವುದು ಕುರಿತು ಮಾಹಿತಿ ನೀಡುತ್ತವೆ ಮತ್ತು ಅವುಗಳನ್ನು ರಕ್ಷಿಸುವುದರ ಕುರಿತು ಎಚ್ಚರಿಸುತ್ತದೆ.

21) ಭಾರತದಲ್ಲಿ ಜಲ ಸಂರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡುತ್ತಾ ಅವುಗಳ ಸಮರ್ಪಕತೆಯನ್ನು ಚರ್ಚಿಸಿ.

ಉತ್ತರ: ಭಾರತದಲ್ಲಿ ಜಲಸಂರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳು,

* ಕೆರೆಗಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ನಗರ ಗ್ರಾಮೀಣ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಜಲ ನಿರ್ಮಾಣ ಯೋಜನೆ.

* ಅಂತರರಾಷ್ಟ್ರೀಯ ಮಟ್ಟ ಹೆಚ್ಚಿಸಲು ರ್ಯಾತರಿಗೆ ಸರ್ಕಾರದ ವರ್ತಿಯಿಂದ ಕೈ ಹೊಂಡ ನಿರ್ಮಾಣ

* ಕೈಗಾರಿಕೆಗಳಿಂದ ಬರುವ ನೀರನ್ನು ಶುದ್ಧೀಕರಿಸಿ ಕೃಷಿಗೆ ಬಳಸುವುದು.

* ಚರಂಡಿ ನೀರು ಸಂಸ್ಕರಣೆ ಪದ್ಧತಿಗೆ ಮೌಲ್ಯಾದ

* ಹನಿ ನೀರಾವರಿ

* ತುಂತುರು ನೀರಾವರಿ

* ಏತ ನೀರಾವರಿ

ಇತ್ಯಾದಿ.

ಅದರ ಸಮರ್ಪಕತೆ:

* ನೀರಿನ ಸಮರ್ಪಕ ಬಳಕೆಯಿಂದ ಅಂತರರಾಷ್ಟ್ರೀಯ ಮಟ್ಟದ ವರಿಕೆ

* ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಿ

* ಕುಡಿಯುವ ನೀರಿನ ಸಮಸ್ಯೆ ಪರಿಹಾರ

* ಕೈಗಾರಿಕೆ ನೀರು ಪೂರ್ವಕೆ

* ನಗರ ಸಮಸ್ಯೆಗಳ ಪರಿಹಾರ

22) ಆಹಾರ ಸರಪಳಿಯ ಕುರಿತಾಗಿ ನಿಮ್ಮ ತಿಳಿವಳಿಕೆಯನ್ನು ನೀಡುತ್ತಾ ಅದು ಜೀವ ವೈವಿಧ್ಯತೆಯೊಂದಿಗೆ ಹೊಂಡಿರುವ ಸಂಬಂಧವನ್ನು ವಿಶ್ಲೇಷಿಸಿ.

ಉತ್ತರ: ಆಹಾರ ಸರಪಳಿಯ ಜೀವಿ ಸಂಕುಲದ ಉಳಿವಿಗಾಗಿ ಮತ್ತು ಜೈವಿಕ ಸಮರ್ಪಾಲನಕ್ಕಾಗಿ ತುಂಬಾ ಅವಶ್ಯಕವಾದದ್ದು. ಒಂದು ವೇಳೆ ಆಹಾರ ಸರಪಳಿಯಲ್ಲಿ ವ್ಯತ್ಯಾಸ ಉಂಟಾದರೆ ಇಡೀ ಪ್ರಾಣಿ ಸಂಕುಲವೇ ನಾಶವಾಗಬಹುದು. ಉದಾ: ಮಾನವನ ದುರಾಸೆಯಿಂದ ಅರಣ್ಯ ನಾಶವಾಗುತ್ತಿದ್ದು ಅರಣ್ಯದಲ್ಲಿನ ಅನೇಕ ಪ್ರಾಣಿಗಳಿಗೆ ಆಹಾರ ಸಿಗದಾಗಿ ನಾಡಿಗೆ ಬಂದ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಇವು ಜೀವಿ ವೈವಿಧ್ಯತೆಯಲ್ಲಿ ಒಂದನ್ನೂಂದು ಆಶ್ರಯಿಸಿ ಬದುಕುತ್ತಿವೆ.

ಉದಾ: ಹಲ್ಲು - ಮಿಡತೆ - ಕಪ್ಪೆ - ಹಾವು - ಗಿಡುಗ

ಹಲ್ಲು - ಜಿಂಕೆ - ಹುಲಿ - ಸೂಕ್ಷ್ಮಣಿ ಜೀವಿಗಳು

ಹೀಗೆ ಪ್ರತಿಯೊಂದು ಜೀವಿಯು ಒಂದರ ಮೇಲೊಂದು ಅವಲಂಬನಯಾಗಿ ಬದುಕುತ್ತಿರೆ ಎನ್ನಬಹುದು.

ಆದ್ದರಿಂದ ಆಹಾರ ಸರಪಳಿ ಎಂಬುದು ಜೀವ ವೈವಿಧ್ಯತೆಯನ್ನು ಕಾಪಾಡಲು ಅತೀ ಅವಶ್ಯಕವಾಗಿದೆ ಮತ್ತು ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

23) ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಆರ್ಥಿಕ ಅಭಿವೃದ್ಧಿ ಜೊತೆ ಜೊತೆಯಾಗಿ ಸಾಗಲು ಅನುಸರಿಸಬೇಕಾದ ಮಾರ್ಗವಾಯಗಳ ಬಗೆಗೆ ಚರ್ಚಿಸಿ.

ಉತ್ತರ: ಪರಿಸರ ಮಾಲಿನ್ಯ ತಡೆಗಟ್ಟಿಸುವುದರೊಂದಿಗೆ ಆರ್ಥಿಕತೆಯನ್ನು ಉತ್ತೇಜಿಸುತ್ತಿರುತ್ತಿರೆ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಾಗಿರುವುದು ಇಂದು ತುಂಬಾ ಅವಶ್ಯಕವಾಗಿದೆ.

* ಕ್ರೌಂಚಗಳನ್ನು ಸ್ಥಾಪಿಸಿದರೂ ಹೊಡ ಅದರಿಂದ ಹೊರಬರುವ ತ್ಯಾಜ್ಯಗಳನ್ನು ವಿಷಾನಿಲಗಳನ್ನು ಸಂಸ್ಕರಿಸಿ ಶುದ್ಧಿಕರಿಸಿ ವಾತಾವರಣಕ್ಕೆ ಸೇರಿಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಿ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ.

* ಪೆಚ್ಚೋಲಿಯಂ ಇಂಥನಕ್ಕೆ ಪರ್ಯಾಯವಾಗಿ ನವೀಕರಿಸಬಹುದಾದ ಇಂಥನ ಬಳಕೆಯಿಂದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಲ್ಲದೆ ಪರಿಸರ ಮಾಲಿನ್ಯವಾಗದಂತೆ ತಡೆಯಬಹುದಾಗಿದೆ.

* ಸೌರ ವಿದ್ಯುತ್

* ಸೌರ ವಾಹನ

* ಜ್ಯೇಷ್ಠಿಕ ಇಂಥನ

* ಪವನ ಶಕ್ತಿ

* ಕೃಷಿಯಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಆಹಾರವನ್ನು ಉತ್ಪಾದಿಸುವುದರೊಂದಿಗೆ ಮಣ್ಣ ಜಲಮಾಲಿನ್ಯ ತಡೆಗಟ್ಟಬಹುದಾಗಿದೆ.

* ನಗರ ಪ್ರದೇಶದಲ್ಲಿ ಉಂಟಾಗುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿ ವಿದ್ಯುತ್ ಉತ್ಪಾದಿಸಬಹುದು, ಪರಿಸರ ಮಾಲಿನ್ಯ ತಡೆಯಬಹುದು.

* Reduce

* Reuse

* Recycle

* Recover ತಂತ್ರವನ್ನು ಅಳವಡಿಸಿಕೊಳ್ಳಬೇಕು.

ಇತ್ಯಾದಿ ಕ್ರಮಗಳು.

24) ಜೀವ ಸಂಕುಲಕ್ಕೆ ಆಪತ್ತಿನ್ನುಂಟು ಮಾಡುವ ಜಾಗತಿಕ ತಾಪಮಾನ, ಆಘಾತಮಳೆ ಮತ್ತು ಓರ್ನೂನ್ ಪದರು ಭಿನ್ನಗೊಳಿಸುವಿಕೆಯ ಬಗೆಗೆ ನಿಮ್ಮ ತಿಳುವಳಿಕೆ ಏನು? ಇವುಗಳನ್ನು ತಡೆಯಲು ಕ್ರೊಂಕ್ವೆಚಾದ ಕ್ರಮಗಳೇನು?

ಉತ್ತರ: ಇತ್ತೀಚೆಗೆ ಮಾನವನ ಅತಿಯಾದ ಚಟುವಟಿಕೆಯಿಂದ ಪರಿಸರ ಮಾಲಿನ್ಯ ಉಂಟಾಗಿ ಆಘಾತಮಳೆ ಜಾಗತಿಕ ತಾಪಮಾನ ಏರಿಕೆ ಹಾನಿಯಂತಹ ಫೆಟನೆಗಳು ಸಂಬಂಧಿಸಿ ಮಾನವನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತಿರೆ.

* ಚಮರ್ ಕಾನ್ಸರ್ ರೋಗ

* ಶ್ವಾಸಕೋಶ ಸಂಬಂಧಿ ರೋಗ

* ಪರಿಸರ ನಾಶ

ಆಧ್ಯರಿಂದ ಇವುಗಳನ್ನು ನಿಯಂತ್ರಿಸಿ ಜೀವ ಸಂಕುಲವನ್ನು ರಕ್ಷಿಸುವುದು ತುಂಬಾ ಅವಶ್ಯಕವಾಗಿದೆ. ಅದಕ್ಕಾಗಿ ಈ ಕೆಳಗಿನ ಕ್ರಮ ಕೈಗೊಳ್ಳಬೇಕು.

- * ಅರಣ್ಯವನ್ನು ಅಭಿವೃದ್ಧಿ ಪಡಿಸುವುದು
 - * ನವೀಕರಿಸಬಹುದಾದ ಇಂಥನಕ್ಕೆ ಪ್ರಾರ್ಥನೆ ನೀಡುವುದು
 - * ಕೈಗಾರಿಕೆಗಳ ಹೊರಹಾಕುವ ತಾಜ್ಜ್ವಾವನ್ನು ಸಂಸ್ಕರಿಸುವುದು
 - * ವಾಯುಮಾಲಿನ್ಯ ತಡೆ ಕಾಯ್ದು 1951
 - * ಜಲಮಾಲಿನ್ಯ ತಡೆ ಕಾಯ್ದು 1974
 - * ಪರಿಸರ ಸಂರಕ್ಷಣೆ ಕಾಯ್ದು 1986
- ಇವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು.
- * ಪರಿಸರ ಸ್ನೇಹಿ ಕೈಗಾರಿಕೆಗಳಿಗೆ ಮೋತ್ತಾಹ ಇತ್ಯಾದಿ ಕ್ರಮಗಳು.

25) ದೇಶದ ಆಹಾರ ಭದ್ರತೆಯು ಮತ್ತು ಕೈಗಾರಿಕೆಗಳಿಗೆ ಭೂ ಸ್ವಾಧೀನ ವಿಷಯಗಳು ಪರಸ್ಪರ ವಿರುದ್ಧ ಸಂಬಂಧ ಹೊಂದಿದೆಯೇ. ಈ ವಿಷಯವನ್ನು ಪ್ರಸ್ತಾಪಿತ ಭೂ ಸ್ವಾಧೀನ ಕಾಯ್ದೆಯನ್ನು ಧೃಷ್ಟಿಯಲ್ಲಿ ಇಟ್ಟುಕೊಂಡು ಚರ್ಚಿಸಿ.

ಉತ್ತರ: ದೇಶದ ಆಹಾರ ಭದ್ರತೆ ಮತ್ತು ಕೈಗಾರಿಕೆಗಳಿಗೆ ಭೂ ಸ್ವಾಧೀನ ವಿಷಯಗಳು ಪರಸ್ಪರ ವಿರುದ್ಧವಾಗಿವೇ ಎನ್ನುವುದಕ್ಕಿಂತ ದೇಶಕ್ಕೆ ಆಹಾರದ ಭದ್ರತೆಯನ್ನು ಒದಗಿಸುವುದರೊಂದಿಗೆ ಆರ್ಥಿಕತೆಯನ್ನು ಸುಧಾರಿಸುವ ಮತ್ತು ಬೃಹತ್ ಕೈಗಾರಿಕೆಗಳನ್ನು ಸಾಫಿಸುವ ಅಗತ್ಯತೆ ಇದೆ. ಆಧ್ಯರಿಂದ ಕೆಲವು ವಿಶೇಷ ಕ್ರಮಗಳಿಂದ ಭೂಸ್ವಾಧೀನ ಮಾಡಿ-ಕೃಷಿಗಳು ಮೋತ್ತಾಹಿಸಿ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಬೇಕು.

* ಕೃಷಿ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇ ಬಂಜರು ಮರುಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸುವುದು.

* ಕೃಷಿಗೆ ಉತ್ತೇಜನವಾಗುವಂತೆ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಉತ್ಪಾದಿಸುವ ಮೂಲಕ ಆಹಾರ ಭದ್ರತೆ ಸಾಧಿಸಬಹುದು.

* ಭೂಸ್ವಾಧೀನ ಪಡಿಸಿಕೊಳ್ಳುವಾಗ ಸ್ಥಳೀಯ ರೈತರ ಹಿತಾಸಕ್ತಿಯನ್ನು ಕಡೆಗಳಿಸದೆ ಅವರಿಗೆ ಪಯಾರ್ಥಿಯ ವ್ಯವಸ್ಥೆ ಮಾಡುವುದು.

* ಕೃಷಿಯ ಉತ್ಪನ್ನಗಳಿಗೆ ಮೂರಕವಾಗುವಂತೆ ಕೈಗಾರಿಕೆ ಸಾಫಿಸುವುದು ಮತ್ತು ಸ್ಥಳೀಯವಾಗಿ ಕೃಷಿ ಚಟುವಟಿಕೆಗೆ ಸಹಾಯಕವಾಗುವಂತೆ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವುದು.

* ಸೂಕ್ತ ಪರಿಹಾರ ನೀಡುವುದು.

ಇತ್ಯಾದಿ ಕ್ರಮಗಳನ್ನು ಕೈಗೊಂಡು ಆಹಾರ ಉತ್ಪಾದನೆಗೆ ಧಕ್ಕೆಯಾಗದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡುವುದು ಸೂಕ್ತ.

ಮಾದರಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ – 2

PART - 1

1) ಪ್ರಚಲಿತ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ರಾಷ್ಟ್ರೀಯದ್ವಿಯಲ್ಲಿ ಬಳಸಿಕೊಳ್ಳತ್ತಿರುವ ಬಗೆಯನ್ನು ಸೂಕ್ತವಾದ ಉದಾಹರಣೆಯೊಂದಿಗೆ ವಿವರಿಸಿರಿ. (12.5 ಅಂಕಗಳು)

ಉತ್ತರ: “ಅವಶ್ಯಕತೆಗಳೇ ಅನ್ವೇಷಣೆಯ ತಾಯಿ” ಎಂಬಂತೆ ಮಾನವನು ತನ್ನ ಅನುಕೂಲಕ್ಕಾಗಿ ಅನೇಕ ರೀತಿಯ ಅನ್ವೇಷನೆ ಮಾಡಿದ್ದಾನೆ. 21ನೇ ಶತಮಾನವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಯುಗ ಎನ್ನಬಹುದು. ಪ್ರಸ್ತುತ ದೇಶದ ಅಭಿವೃದ್ಧಿಯಲ್ಲಿ ಇದರ ಪ್ರಾಮುಖ್ಯತೆಯನ್ನು ಈ ಕೆಳಗಿನ ಅಂಶಗಳಿಂದ ಅರಿಯಬಹುದು.

- * ದೇಶದ ಜನರನ್ನು ಹಣಕಾಸಿನ ಒಳಗೊಳ್ಳುವಿಕೆಗಾಗಿ (Financial Inclusion) ಬ್ಯಾಂಕಿಂಗ್‌ನ ನೇರವು.
- * ಕ್ರೊಗಾರೀಕರಣ ಮತ್ತು ಸೇವಾ ವಲಯದಲ್ಲಿ ತಂತ್ರಜ್ಞಾನದ ಮೂಲಕ GDPಗೆ ಕೊಡುಗೆ. ಉದಾ: BPO, ನೂತನ ಕ್ರೊಗಾರಿಕೆಗಳು.
- * ರಾಷ್ಟ್ರದ ಅಭಿವೃದ್ಧಿ ಎಂದರೆ ಆ ದೇಶದ ಜನರ ಅಭಿವೃದ್ಧಿ. ಅದಕ್ಕಾಗಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ‘ಸರ್ಕಾಲ’, JAM (Jan Dhan Yojana, Aadhar, Mobile)ನಂತಹ ನೂತನ ಕಾರ್ಯಕ್ರಮಗಳಿಂದ ನೀಡುವುದು.
- * ಕೈಷಿಯಲ್ಲಿ ಆಧುನಿಕತೆ, ಜ್ಯೋತಿಕ ಕ್ಷೇತ್ರ
- * ಅಭಿವೃದ್ಧಿ ಮೂಲವಾದ ಶಿಕ್ಷಣದಲ್ಲಿ ತಾಂತ್ರಿಕ ಮತ್ತು ವಿಜ್ಞಾನದ ಶಿಕ್ಷಣ.

2) ICT (Information Communication Technology): ವಿವಿಧ ಕ್ಷೇತ್ರಗಳಲ್ಲಿ ಇದರ ಬಳಕೆ, ಪಾತ್ರ, ಅನುಕೂಲತೆಗಳ ಸುರಿತು ಬರೆಯಿರು.

(12.5 ಅಂಕಗಳು)

ಉತ್ತರ: ಮಾಹಿತಿ ಸಂಪರ್ಕ ತಂತ್ರಜ್ಞಾನ. ಇದು ಮಾಹಿತಿಯ ಯುಗ. ಮಾಹಿತಿಯನ್ನು ನಾವು ಸಂಪರ್ಕ (Mobile) ತಂತ್ರಜ್ಞಾನದ ಮೂಲಕ ಎಲ್ಲಿಡೆ ಒದಗಿಸುತ್ತಿದ್ದೇವೆ.

- ವಿವಿಧ ಕ್ಷೇತ್ರಗಳಲ್ಲಿ ICT ಬಳಕೆ:
- * ಮೂಲಭೂತ ಅವಶ್ಯಕತೆಗಳಾದ ವಸತಿ ನಿರ್ಮಾಣ, ಆಹಾರ ಪೂರ್ಕೆ, ಆರೋಗ್ಯ ಸೌಲಭ್ಯದಲ್ಲಿ ICT ಬಳಕೆ. ಉದಾ: GPS, Tele medicine
 - * ಕ್ರೊಗಾರಿಕೆಯಲ್ಲಿ ಮಾಹಿತಿ ಕ್ಷಾಂತಿ
 - * ಸೇವಾ ವಲಯವು ಸಂಪೂರ್ಣವಾಗಿ ICTಯನ್ನು ಅವಲಂಬಿಸಿದೆ.

- ICT ಪಾತ್ರ:
- * ಶೀಘ್ರವಾದ ಸೇವೆ
 - * ಪಾರದರ್ಶಕತೆ
 - * ಭ್ರಂಷಾರ್ಥ ಮುಕ್ತ
 - * ಅನುಷ್ಠಾನದಲ್ಲಿ ದಕ್ಷತೆ
 - * ಆಧುನಿಕ ಯುಗದ ಸ್ವಧಾರ್ತಕತೆಗೆ ತಕ್ಕ ಸೇವೆ

* ಸರ್ಕಾರ, ಖಾಸಗಿ ಮತ್ತು ಸಮುದಾಯದ ನಡುವಿನ ಅಂಶರ ಕಡಿಮೆ.

ICT ಅನುಕೂಲತೆಗಳು:

* ಇಂದಿನ ಯುಗದಲ್ಲಿ ICT ಇಲ್ಲದೇ ಭಾರತದಂತ 127 ಕೋಟಿ ಜನಸಂಖ್ಯೆ ಹೊಂದಿರುವ ದೇಶಕ್ಕೆ ಸಮರ್ಪಕ ಸೇವೆ, ಸೌಲಭ್ಯ ಒದಗಿಸಲು ಅಸಾಧ್ಯ. ಆದರೆ JAMನಂತಹ ಯೋಜನೆಗಳನ್ನು ಒಂದೇ ದಿನದಲ್ಲಿ ದೇಶದ ಮೂಲೆ ಮೂಲೆಗೂ ತಲುಪಿಸಬಹುದು. ಉದಾ: ಕೌಶಲ್ಯ ಭಾರತದ ಅನುಷ್ಠಾನ ಎಲ್ಲ ವೊಯ್ಲೋಗಳಿಗೆ “ಸಂದೇಶ” ರವಾನೆ.

* ಕೃಷಿಯನ್ನು ಅಭಿವೃದ್ಧಿ ಪಡಿಸುವ ಇಂದಿನ ಅಗತ್ಯ. ಅದಕ್ಕೆ ಸಾಂಪ್ರದಾಯಿಕರೆಯನ್ನು ದೂರ ಸರಿಸಿ, ಆಧುನಿಕ ಕೃಷಿ ತಂತ್ರಜ್ಞಾನವನ್ನು ಅಳವಡಿಸಬೇಕಾಗಿದೆ.

* ದೇಶದ ಕ್ಷೇತ್ರಾರ್ಥಿ ಪ್ರಗತಿ ಸಾಧಿಸಲು ICTಯ ಅಗತ್ಯವಿದೆ. ಉದಾ: Digital India

* ಸೇವಾ ವಲಯವು ICT ಮುಕ್ತವಾಗಿರಲು ಸಾಧ್ಯವಿಲ್ಲ. ಮಾಹಿತಿ ಕ್ರಾಂತಿ ಯುಗದಿಂದಲೇ ದೇಶದ ಪ್ರಗತಿ ಸಾಧಿಸಲು ಸಾಧ್ಯ. ಇದಕ್ಕೆ ನಾವು ಸಂದಿಸಬೇಕಿದೆ.

3) ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ಭವಿಷ್ಯದಲ್ಲಿ ಸಂಪರ್ಕ ಕ್ಷೇತ್ರದಲ್ಲಿ ಸ್ವಾವಲಂಬನ ಸಾಧಿಸಬಹುದೆಯೇ? ನಿಮ್ಮ ಅಭಿಪ್ರಾಯವನ್ನು ಬರೆಯಿರಿ. (12.5 ಅಂಶಗಳು)

ಉತ್ತರ: ಭಾರತ ತಡವಾಗಿ ಬಾಹ್ಯಾಕಾಶ ತಂತ್ರಜ್ಞಾನ (1969)ಕ್ಕೆ ಪ್ರವೇಶಿಸಿದರೂ, ಇಂದು ಅಗಾಧವಾದ ಸಾಧನೆ ಮಾಡಿದೆ. ಸಂಪರ್ಕ ಕ್ಷೇತ್ರದಲ್ಲಿ ಭಾರತ ISROನ ಮೂಲಕ ದೂರ ಸಂಪರ್ಕ ಉಪಗ್ರಹಗಳನ್ನು PSLV ಉದಾವಣಾ ವಾಹಕದ ಮೂಲಕ ಯಶಸ್ವಿಯಾಗಿ ಉದಾಯಿಸುತ್ತಾ ಬಹುತೇಕ ಸಂಪರ್ಕ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಹೆಚ್ಚೆ ಇಟ್ಟಿದೆ.

* ಕಳೆದ 5 ವರ್ಷಗಳಲ್ಲಿ ದೂರ ಸಂಪರ್ಕ ಉಪಗ್ರಹಗಳ ಒಂದು ಸರಣಿಯನ್ನೇ ISRO ರವಾಣಿಸಿದೆ. ಇತ್ತೀಚೆಗೆ GSLV ಮೂಲಕ ಏಕ ಕಾಲದಲ್ಲಿ 48 ಟ್ರಾನ್ಸೋಫಾರ್ಮೇರ್ ಗಳನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಿದೆ.

* ಸಂಪರ್ಕವೆಂದರೆ ಕೇವಲ ದೂರವಾಣಿ ಅಲ್ಲ, ಅದು ಎಲ್ಲಾ ರೀತಿಯ ಸಮೂಹ ಮಾಧ್ಯಮಗಳಿಂದ ಕೊಡಿದ್ದು ಅದರಲ್ಲಿ GPS ವ್ಯವಸ್ಥೆಯು ಸೇರಿದೆ.

* ಭಾರತ ತನ್ನ IRNSS ಸರಣಿ ಉಪಗ್ರಹಗಳ ಮೂಲಕ ಸ್ವದೇಶಿ GPS ತಂತ್ರಜ್ಞಾನ ಇನ್ನೂ ಕೆಲವೇ ದಿನಗಳಲ್ಲಿ ಸಾಧಿಸಲಿದೆ.

* ಅದಕ್ಕಾಗಿ ಒಟ್ಟು 7 ಉಪಗ್ರಹಗಳನ್ನು ಉದಾಯಿಸಲಿದ್ದು, ಅದರಲ್ಲಿ ಈಗಾಗಲೇ 6 ಉಪಗ್ರಹ ಹಾರಿಬಿಟ್‌ ಯಶಸ್ವಿಯಾಗಿವೆ.

* ದೂರದರ್ಶನ, ದೂರವಾಣಿ ಮತ್ತು ಅಂತರರಾಷ್ಟ್ರೀಯ ಕೊಬ್ಬಾಂಡ್ ತರಂಗಗಳ ಅಗತ್ಯವಿದ್ದು ಭಾರತ ಇದರಲ್ಲಿ ಬಹುತೇಕ ಸ್ವಾವಲಂಬನೆಯತ್ತ ಸಾಗಿದೆ.

* ಟೆಲಿ ಶಿಕ್ಷಣ, ಟೆಲಿ ಮೆಡಿಸಿನ್, ಇನ್ಸಿತರ ಕಲಿಕಾ ಸೇವೆಗಳಿಗಾಗಿ, ಹವಾಮಾನ ಮುನ್ಝಾಚನೆಗಾಗಿ ಅನೇಕ ಉಪಗ್ರಹಗಳನ್ನು ಉದಾಯಿಸಿದೆ.

ಈ ಎಲ್ಲವನ್ನು ಗಮನಿಸಿದರೆ ಭಾರತ ಸಂಪರ್ಕ ಕ್ಷೇತ್ರದಲ್ಲಿ ಸ್ವಾವಲಂಬನೆಯಾಗುವುದರಲ್ಲಿ ಸಂಶಯವಿಲ್ಲ.

4) ಅಭಿವೃದ್ಧಿಯ ವೇಗ ಮತ್ತು ತೀವ್ರ ಶಕ್ತಿ ಬೇಡಿಕೆಯಲ್ಲಿ ಭಾರತ ಭವಿಷ್ಯದಲ್ಲಿ ನವೀಕರಿಸಬಲ್ಲ ಶಕ್ತಿ ಸಂಪನ್ಮೂಲಗಳಿಂದ ತನ್ನಲ್ಲಾ ಶಕ್ತಿ ಬೇಡಿಕೆಯನ್ನು ಮೊರ್ಯೆಸಿಕೊಳ್ಳುತ್ತದೆಯೇ? (12.5 ಅಂಕಗಳು)

ಉತ್ತರ: ಶಕ್ತಿ ಸಂಪನ್ಮೂಲಗಳಲ್ಲಿ 2 ವಿಧಗಳಿವೆ. ಅವುಗಳು-

* ನವೀಕರಿಸಬಹುದಾದ

* ನವೀಕರಿಸಲಾರದ

ಪ್ರಸ್ತುತ ವಿಶ್ವವೇ ನವೀಕರಿಸಲಾರದ ಸಂಪನ್ಮೂಲಗಳನ್ನೇ ನೆಚ್ಚಿಕೊಂಡಿದೆ. ಪರಿಸರಕ್ಕೆ, ಸುಸ್ಥಿರತೆಗೆ ಅಪಾಯವಿದ್ದರೂ ನಾವಿಂದು ಅವುಗಳನ್ನೇ ಅವಲಂಬಿಸಿದ್ದೇವೆ. ನಮ್ಮೆಲ್ಲರ ಮುಂದಿನ ಹೀಳಿಗೆಯ ಮತ್ತು ಪರಿಸರದ ಹಿತದ್ವಿಷ್ಯಿಯಿಂದ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಿ, ನಮ್ಮ ಬೇಡಿಕೆಯನ್ನು ಮೊರ್ಯೆಸಿಕೊಳ್ಳುವ ಅನಿವಾರ್ಯತೆ ಇದೆ. ಭಾರತದ ಪ್ರಸ್ತುತ ಶಕ್ತಿಯ ಮೊರ್ಯೆಕೆ ಇಂತಿದೆ. ಪ್ರಮುಖ ನವೀಕರಿಸಬಹುದಾದ ಶಕ್ತಿಯ ಸಂಪನ್ಮೂಲಗಳೆಂದರೆ,

* ಗಾಳಿ ಶಕ್ತಿ

* ಸೌರ ಶಕ್ತಿ

* ಭೂ ಉಷ್ಣ ಶಕ್ತಿ

* ಜಲ ಶಕ್ತಿ

* ಅಲೆಗಳ / ಉಬ್ಬರವಿಳಿತ ಶಕ್ತಿ

* ಜ್ಯೇಷ್ಠಿಕ ಶಕ್ತಿಯ ಆಕರಣ ಮತ್ತು ಇತರೆ

ಈ ಎಲ್ಲ ಮೂಲಗಳಿಂದ ಭಾರತ ಸುಮಾರು ಶೇ.11ರಷ್ಟು ಮಾತ್ರ ತನ್ನ ಅಗತ್ಯತೆ ಮೊರ್ಯೆಸಿಕೊಳ್ಳುತ್ತಿದೆ. ಇವುಗಳ ಪ್ರಮುಖವಾದ ಸಮಸ್ಯೆಗಳೆಂದರೆ,

* ಕಡಿಮೆ ದಾಢ್ಯತೆ

* ಈ ಮೂಲಗಳಲ್ಲಿ ಅವೇಕ್ಷಿತವಾದ ಆಧುನಿಕತೆ ಸಾಧಿಸದೇ ಇರುವುದು.

ಭಾರತ 2032ರ ವೇಳೆಗೆ 60000 ಸೌರಶಕ್ತಿ ಉತ್ಪಾದಿಸುವ ಗುರಿ ಇದೆ. ಗುಜರಾತ್ (Index of harnessing power) ಮಾದರಿಯಲ್ಲಿ ಎಲ್ಲ ಕಡೆಯೂ ಈ ಮೂಲಗಳಿಂದ ಶಕ್ತಿ ಉತ್ಪಾದಿಸತ್ತೊಡಗಿದರೆ ಮುಂದೊಂದು ದಿನ ಭಾರತದ ಎಲ್ಲಾ ಬೇಡಿಕೆ ಈಡೇರಿಸಿಕೊಳ್ಳುವುದು.

5) ಮುಂದುವರೆದ ದೇಶಗಳು ಇತ್ತೀಚೆಗೆ ಅಳುಶಕ್ತಿ ಬಳಕೆಗೆ ಹೆಚ್ಚು ಪ್ರಾರ್ಥಿಸ್ತು ನೀಡುತ್ತಿಲ್ಲ. ಹೀಗಿದ್ದಾಗಿಯೂ ಭಾರತ ಇದರ ಬಳಕೆ ಮತ್ತು ಒಪ್ಪಂದಗಳಿಗೆ ಹಲವು ದೇಶಗಳೊಂದಿಗೆ ಸಹಿ ಹಾಕುತ್ತಿದೆ. ಇದರ ರಕ್ಷಣೆ, ಅಪಘಾತಗಳ ದೃಷ್ಟಿಯಲ್ಲಿ ಇದು ಅಗತ್ಯವೇ? (12.5 ಅಂಕಗಳು)

ಉತ್ತರ: ಭಾರತ 127 ಕೋಟಿ ಜನಸಂಖ್ಯೆ ಹೊಂದಿರುವ ದೇಶ. ಮುಂದುವರೆದ ದೇಶಗಳಿಗೂ ಮುಂದುವರೆಯೆತ್ತಿರುವ ಭಾರತಕ್ಕೂ ಸಾಕಷ್ಟು ಭಿನ್ನತೆಗಳಿವೆ. ಹಾಗಾಗಿ ‘ಅಳುಶಕ್ತಿ’ಯು ಭಾರತಕ್ಕೆ ಅತ್ಯಗತ್ಯವಾಗಿದೆ.

* ವಿಜ್ಞಾನದಲ್ಲಿ ಅನೇಕ ಸಂಶೋಧನೆಗಳಾಗಿದ್ದ ಅವುಗಳನ್ನು ಸೂಕ್ತವಾಗಿ, ಮುನ್ನೆಚ್ಚಿಕಾ ಕ್ರಮಗಳೊಂದಿಗೆ ಅಳವಡಿಸಿಕೊಂಡು ‘ಅಳುಶಕ್ತಿ’ ಯೋಜನೆಗಳನ್ನು ಸಾಫ್ಟ್‌ಸಿದರೆ ಯಾವುದೇ ತೊಂದರೆ ಇಲ್ಲ.

* ಭಾರತವು ಕಡಿಮೆ ಭೂಕಂಪ ತೀವ್ರತೆ ಹೊಂದಿದ ವಲಯಗಳಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಉದಾ: ಕೂಡಕುಲಂ

* ಜಪಾನ್‌ನ 2011ರ ಮಹಿಳೆಯಾ ಡೈಚಿಯ ಅಪಘಾತ ನಮಗೊಂದು ಪಾಠ. ಅಲ್ಲಿ ಅವರು ಎದುರಿಸಿದ ಸಂಬಂಧ ಮತ್ತು ಸಮಸ್ಯೆಗಳಿಂದ ನಮ್ಮಲ್ಲಿ ಎದುರಾಗಬಹುದಾದ ತೋಂದರೆ / ಅನಾಹತಗಳಿಗೆ ಮೊದಲೇ ಸಿದ್ಧರಾಗುವುದು. ಉದಾ: ಸೂಕ್ತ ತರಬೇತಿ, ರಕ್ಷಣೆ

* ಭಾರತವು ತೀವ್ರವಾದ ಶಕ್ತಿಯ ಕೊರತೆಯನ್ನು ಎದುರಿಸಲಿದೆ. ಅದನ್ನು ವೇಗವಾಗಿ ಮಾರ್ಪೆಸಲು ‘ಅಣುಶಕ್ತಿ’ ಮೂರಕವಾಗಿದೆ.

* ಜಗತ್ತಿನಲ್ಲಿ ವಿಮಾನ ಅಪಘಾತ, ಧರ್ಮಗಳ್ ವಿದ್ಯುತ್‌ನಿಂದ ಆಗುವ ಅನಾಹತಗಳಿಗೆ ಹೋಲಿಸಿದರೆ ಅಣುಶಕ್ತಿಯಿಂದ ಆದ ದುರಂತವು ತಾಳಿಕೋಳವಂತಹದು.

* ಭಾರತ ಹೇರಳವಾದ ಧೋರಿಯಂ ಹೊಂದಿದ್ದು ಈ ಎಲ್ಲಾ ಅಂಶಗಳು ಭಾರತವು ಅಣುಶಕ್ತಿ ಯೋಜನೆಯತ್ತ ಧಾರುಗಾಲು ಇಡುತ್ತಿರುವುದನ್ನು ಮಣ್ಣಿಕರಿಸುತ್ತವೆ.

6) ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳು ಇಂದು ವಿಶ್ವದಲ್ಲಿದೆ ಪ್ರಾಮುಖ್ಯತೆ ಪಡೆಯುತ್ತಿವೆ. ಚಟ್ಟಣಿ.

(12.5ಅಂಶಗಳು)

ಉತ್ತರ: ಇಂದು ನಾವು ‘ಮಾಲಿನ್ಯ’ವೆಂಬ ನರಕದ ಕೂಪದಲ್ಲಿದ್ದೇವೆ. ಪರಿಸರವನ್ನು ಹಾಜು ಮಾಡುತ್ತಿದ್ದೇವೆ. ಇವಕ್ಕೆಲ್ಲ ಕಾರಣ ಮಾನವನು ಅನಿವಾರ್ಯವಾಗಿ ಅವಲಂಬಿಸಿರುವ ನವೀಕರಿಸಲಾರದ ಶಕ್ತಿ ಸಂಪನ್ಮೂಲಗಳು.

ಪರಿಸರ ದೃಷ್ಟಿಯಿಂದ, ಜಗತ್ತಿನ ಸುಸ್ಥಿರತೆಯ ದೃಷ್ಟಿಯಿಂದ ಈ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಅಗತ್ಯವಿದೆ. ಸೌರಶಕ್ತಿ, ಗಾಳಿ ಶಕ್ತಿ, ಅಲೆ ಶಕ್ತಿ, ಜಲಶಕ್ತಿ, ಇವು ಪ್ರಮುಖವಾದವು. ಇವುಗಳ ಪ್ರಾಮುಖ್ಯತೆ ಹೆಚ್ಚಲು ಕಾರಣ,

* ಪರಿಸರ ಸಂರಕ್ಷಣೆ

* ಸುಸ್ಥಿರವಾದ ಅಭಿವೃದ್ಧಿ-ಮುಂದಿನ ಜನಾಂಗದ ಆಶೋತ್ತರಗಳು ಈಡೇರುತ್ತವೆ.

* ವಿಶ್ವದ, ಮಾನವನ ಆಯುಷ್ಯ ಹೆಚ್ಚಳ

* ಪರಿಸರದಲ್ಲಿ ಸಮಶೋಲನ

* ನೈಸರ್ಗಿಕವಾದ ಸಸ್ಯ, ಪ್ರಾಣಿಗಳಿಗೆ ಸಂರಕ್ಷಣೆ

ಇತ್ಯಾದಿ.

7) ವಿಪತ್ತು ನಿರ್ವಹಣಾ ಮೂರ್ಚ ದೋಷಾಲ್ಯ ಮತ್ತು ಅಪಾಯ ಮೌಲ್ಯಮಾಪನ ಹೇಗೆ ಮಜ್ಜದ್ವಾಗಿವೆ? ಒಬ್ಬ ಆಡಳಿತಾಧಿಕಾರಿಯಾಗಿ ವಿಪತ್ತು ನಿರ್ವಹಣಾ ವ್ಯವಸ್ಥೆಯ ಯಾವ ಮುಖ್ಯ ಕ್ಷೇತ್ರ ಮೇಲೆ ಗಮನ ಕೇಂದ್ರಿಕರಿಸುತ್ತೀರಿ?

(12.5 ಅಂಶಗಳು)

ಉತ್ತರ: ವಿಪತ್ತು ನಿರ್ವಹಣೆಯು ಇಂದಿನ ತುರಾದ ವಿಷಯಾಂಶವಾಗಿದೆ. ಪ್ರಕೃತಿಯಲ್ಲಿ 2 ರೀತಿಯ ವಿಪತ್ತುಗಳಿವೆ.

* ನೈಸರ್ಗಿಕ-ಭೂಕಂಪ, ಸುನಾಮಿ ಇತ್ಯಾದಿ

* ಮಾನವನಿಂದ-ಬಾಂಭ್ ಸ್ಮೋಟ್ ಇತ್ಯಾದಿ

ಯಾವುದೇ ರೀತಿಯ ವಿಪತ್ತುಗಳಿರಲಿ ಅದರಲ್ಲಿ ‘ನಿರ್ವಹಣೆ’ಯ ಮುಖ್ಯವಾದುದು. ವಿಶೇಷವಾಗಿ ವಿಪತ್ತು ನಿರ್ವಹಣಾ ಮೂರ್ಚ ದೋಷಾಲ್ಯ ಮತ್ತು ಅಪಾಯ ಮೌಲ್ಯಮಾಪನವನ್ನು ನಾವು ಅರಿಯುವ ಅಗತ್ಯವಿದೆ. ನೈಸರ್ಗಿಕ

ವಿಕೋಪಗಳಿಗೂ ಪರೋಕ್ಷವಾಗಿ ಮಾನವನೇ ಕಾರಣ. ಅವನ ಹಿಂದಿನ ಕಾರ್ಯಗಳಿಂದ ಇಂದು ವಿಪತ್ತು ಎದುರಾಗುತ್ತದೆ. ಅದಕ್ಕಾಗಿ ನಿರ್ವಹಣೆಗಾಗಿ ಒಂದು ತಂಡ ಇರಬೇಕು. ನಮ್ಮಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಎನ್.ಡಿ.ಎಮ್.ಎ ಇದೆ. ಈ ಎನ್‌ಡಿ‌ಎಮ್‌ ವಿಪತ್ತು ಸಂಭವಿಸಬಹುದಾದ ಪ್ರದೇಶಗಳ ಮೇಲೆ ನಿಗಾ ಇಡುತ್ತದೆ. ಉದಾ: ಅತಿಯಾದ ಮಳೆಯಿಂದ ‘ಪ್ರವಾಹ’ ಇದರಿಂದಾಗಬಹುದಾದ ಅಪಾಯವನ್ನು ಉಂಟಾಗಿಸಬಹುದು. ಅದರಿಂದ ಮುಂದಿನ ಎಲ್ಲಾ ಅಪಾಯಗಳನ್ನು ಎದುರಿಸಬಹುದು ಮತ್ತು ಹಾನಿಯ ಪ್ರಮಾಣವನ್ನು ತಗ್ಗಿಸಬಹುದು.

ಒಬ್ಬ ಅಧಿಕಾರಿಯಾಗಿ ಗಮನ ಕೇಂದ್ರಿಕರಿಸುವ ಕ್ಷೇತ್ರಗಳು: ನಮ್ಮ ಕಾರ್ಯ ಕ್ಷೇತ್ರದಲ್ಲಿ ಸಂಭವಿಸಿದ ಮತ್ತು ಸಂಭವಿಸಬಹುದಾದ ಪ್ರಕೃತಿ ವಿಕೋಪಗಳ ಕುರಿತು ಮೊದಲೇ ಮಾಹಿತಿ ತಿಳಿಯುವುದು.

- * ವಿಪತ್ತು ಎದುರಿಸಲು ಬೇಕಾದ ಸಿಬ್ಬಂದಿ, ಸರಕು ಮತ್ತು ಹಣಕಾಸನ್ನು ಸಿದ್ಧಪಡಿಸುವುದು
- * ಕಾರ್ಯಕ್ಷೇತ್ರದಲ್ಲಿನ ಜನರಲ್ಲಿ ಮುಂಚಿತವಾಗಿಯೇ ‘ಜಾಗೃತಿ’ ಮೂಡಿಸುವುದು
- * ಮೇಲಾಧಿಕಾರಿಗಳಿಂದ ಸಲಹೆ ಪಡೆಯುವುದು
- * ವಿವಿಧ ಆರೋಗ್ಯ, ಪೋಲೀಸ್ ಇಲಾಖೆಗಳೊಂದಿಗೆ ಸಮನ್ವಯ ಮತ್ತು ಮಾಹಿತಿ ಹಂಚಿಕೆ
- * ವಿಕೋಪದ ನಂತರದ ಪರಿಹಾರ, ಮನವಸತಿ, ಮನರೋನೆಲೆ ಇತ್ಯಾದಿ.

8) ಪರಿಸರ ನೈರ್ಮಾಲ್ಯ ಕಾಪಾಡುವಲ್ಲಿ ನೀವು ಸೂಚಿಸುವ ಕ್ರಮಗಳನ್ನು ಬರೆಯಿರಿ (12.5 ಅಂಕಗಳು)

ಉತ್ತರ: ಪರಿಸರ ನಮ್ಮ ಉಸಿರು. ಅದನ್ನು ಉಸಿರಿನಂತೆ ಕಾಪಾಡಿಕೊಳ್ಳಬೇಕಾಗಿದೆ. ಅದು ನಮ್ಮ ಕರ್ತವ್ಯ.

* ಪರಿಸರದಲ್ಲಿ ಮರ ಕಡಿಯುವುದನ್ನು ನಿಲ್ಲಿಸುವಿಕೆ.

* ರಸ್ತೆ ಅಗಲೀಕರಣದಂತ ಅನಿವಾರ್ಯತೆಗಳಿದ್ದರೂ, ಒಂದೇ ಕಡೆ ಅಗಲೀಕರಣ ಮಾಡುವುದು. ಮುಧ್ಯದಲ್ಲಿ ಮರ ಬರುವಂತೆ ಮಾಡಿ ರಸ್ತೆ ನಿರ್ಮಿಸಿವುದು.

* ಸ್ವೇಚ್ಛತೆ, ತ್ವಾಜ್ಞ ವಿಲೇವಾರಿ ಇಂದಿನ ತುರ್ತು ಅಗತ್ಯಗಳು. ಇವುಗಳನ್ನು ವ್ಯೇಚಾಪಿಕವಾಗಿ ಅನುಷ್ಠಾನಗೊಳಿಸುವಿಕೆ

* ಜನರಲ್ಲಿ ಜಾಗೃತಿ, ಅರಿವು ಮೂಡಿಸುವಿಕೆ

* ಪರಿಸರ ನೈರ್ಮಾಲ್ಯ ಕಾನೂನು ಜಾರಿ ತಂದು, ತಪ್ಪಿತಸ್ಥರಿಗೆ ಶಿಕ್ಷೆ.

* ಮನಗೊಂದು ಮರ, ಉರಿಗೊಂದು ವನ, ಅರಣ್ಯೀಕರಣ, ಮರು ಅರಣ್ಯೀಕರಣ ಮತ್ತು ಸಮುದಾಯ ಅರಣ್ಯೀಕರಣಗಳನ್ನು ಮೈತ್ರಿತ್ವಾಹಿಸುವುದು.

9) ಸಂಸ್ಕೃತಿ ಮತ್ತು ದೇಶೀಯ ಜಾಧ್ವನಿ ಸಂರಕ್ಷಣೆ ಮತ್ತು ಉತ್ತೇಜನದ ಕ್ರಮಗಳ ಕುರಿತು ಬರೆಯಿರಿ.

(5 ಅಂಕಗಳು)

ಉತ್ತರ: ಒಂದು ದೇಶದ ಪ್ರಗತಿಯ ಆ ದೇಶದ ಸಂಸ್ಕೃತಿ ಸಂರಕ್ಷಣೆ ಹಾಗೂ ದೇಶೀಯ ಜಾಧ್ವನಿ ಸಂರಕ್ಷಣೆಯನ್ನು ಅವಲಂಬಿಸಿದೆ. ಅದಕ್ಕಾಗಿ ಇವೆರಡನ್ನೂ ಉತ್ತೇಜಿಸಬೇಕಿದೆ.

* ಪ್ರತಿಭಾ ಪಲಾಯನವನ್ನು ತಡೆಯುವುದು, ದೇಶೀಯವಾಗಿ ಪ್ರತಿಭೆ ತಕ್ಷ ಮರಸ್ಯಾರ, ಹುದ್ದೆ ನೀಡುವುದು

* ದೇಶೀಯ ಜಾಧ್ವನಿದಿಂದ ರೂಪಗೊಂಡ ಯುವಕರನ್ನು ಕೇಂದ್ರವಾಗಿಟ್ಟುಕೊಂಡು ನೂತನ ಯೋಜನೆಗಳನ್ನು ಜಾರಿಗೆ ತರುವುದು.

* ಸಂಸ್ಕೃತಿ ಒಂದು ದೇಶದ ನಾಗರಿಕತೆಯ ಕುರುಹು. ಅದರ ಕುರಿತು ಜನರಲ್ಲಿ ಅರಿವು ಮಾಡಿಸಿ ಉಳಿಸಿ, ಬೆಳೆಸುವಿಕೆ.

* ಪಾಶ್ಚಾತ್ಯಿಕರಣ, ಆಧುನಿಕರಣದ ಭರಾಟೆಯಲ್ಲಿ ದೇಶೀಯ ಕಲೆ, ಶ್ರೀದೇ, ಶಿಕ್ಷಣ, ಕೃಷಿ ಮುಂತಾದವುಗಳನ್ನು ಪ್ರಗತಿ ಪಡಿಸುವುದು.

10) ಜಾಣ ಸಮಾಜದ ಪರಿಕಲ್ಪನೆಯನ್ನು ವಿವೇಚಿಸಿರಿ. (12.5 ಅಂಕಗಳು)

ಉತ್ತರ: ಸಮಾಜದಲ್ಲಿ ಸುಶಿಕ್ಷಿತರು, ನುರಿತ ಯುವಕರು, ತಾಂತ್ರಿಕ ಪ್ರವೀಣರು, ಆಧುನಿಕತೆಗೆ ಸ್ವಂದಿಸುವ ಸಮುದಾಯ ನಿರ್ಮಾಣವಾದರೆ ಅದೇ ಜಾಣ ಸಮಾಜ.

ಭಾರತ 2020–30ರ ವೇಳೆಗೆ ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವ ಸಮುದಾಯವನ್ನು ಹೊಂದಲಿದೆ. ಈ ಎಲ್ಲ ಯುವಕರು ಸುಶಿಕ್ಷಿತರಾಗಿರಲಿದ್ದು, ಆ ಮೂಲಕ ಭಾರತ ಬೃಹತ್ ಜಾಣ ಸಮುದಾಯವನ್ನು ಹೊಂದಿರುವ ವೇದಿಕೆ ಆಗಲಿದೆ. ಈ ಜಾಣ ಸಮಾಜ ಕೇವಲ ಭಾರತ ಮಾತ್ರವಲ್ಲದೇ ವಿಶ್ವವನ್ನೇ ಆಳಿದರೂ ಅಜ್ಞರಿಯಿಲ್ಲ. ಅದಕ್ಕಾಗಿ ಈ ಯುವ ಸಮುದಾಯವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು.

11) ಕೃಷಿ ಆಧಾರಿತ ಪರಿಷ್ಕರಣೆಗೆ ಸಂಬಂಧಿಸಿದಂತೆ ಗ್ರಾಮಗುಜ್ಜ ಸಾಫನೆ, ಸಂಗ್ರಹಣ ಘಟಕ ಪ್ರಕ್ರಿಯೆ ಪಾತ್ರದ ಕುರಿತು ಬರೆಯಿರಿ. (12.5 ಅಂಕಗಳು)

ಉತ್ತರ: “ಕೋಟಿ ವಿದ್ಯೆಗಿಂತ, ಮೇಟಿ ವಿದ್ಯೆಯೇ ಮೇಲು” ಎಂಬ ಮಾತಿದೆ. ದೇಶಕ್ಕೆ ಕೃಷಿಯು ಬೆನ್ನೆಲುಬು. ಕೃಷಿಯಲ್ಲಿ ಸ್ವಾತಂತ್ರ್ಯ ನಂತರ ಆಗಾಧವಾದ ಅಭಿವೃದ್ಧಿಯಾದರೂ ನಿರೀಕ್ಷಿತ ಗುರಿ ತಲುಪಿಲ್ಲ. ಈ ನಿಟ್ಟಿನಲ್ಲಿ ಕೃಷಿ ಆಹಾರ ಪರಿಷ್ಕರಣೆಯು ಅಗತ್ಯವಾಗಿದ್ದು, ಅದಕ್ಕಾಗಿ ಸರ್ಕಾರ ಗ್ರಾಮಗುಜ್ಜ ಮತ್ತು ಸಂಗ್ರಹಣಾ ಘಟಕ ತೆರೆಯಲು ಪ್ರಾರಂಭಿಸಿದೆ.

ಇವುಗಳ ಮಹತ್ವ ಮತ್ತು ಪಾತ್ರ:

* ಕೃಷಿಯಲ್ಲಿ ಆಧುನಿಕತೆಯ ಪ್ರವೇಶವಾಗಿರುವುದರಿಂದ, ಇಳುವರಿ ಹೆಚ್ಚಳವಾಗಿದೆ. ಆದರೆ ನಮ್ಮಲ್ಲಿ ಕೊಯ್ಲೋತ್ತರ ನಿರ್ವಹಣೆಯಲ್ಲಿ ಪ್ರಗತಿಯಾಗಿಲ್ಲ.

* ಕೊಯ್ಲೋತ್ತರ ನಿರ್ವಹಣೆಯಲ್ಲಿ ಕೃಷಿ ಬೆಳೆಯ ಸೂಕ್ತ ವಿಳೇವಾರಿ, ಸಾಗಣೆ, ಸಂರಕ್ಷಣೆ ಮುಖ್ಯವಾದವು. ಅದಕ್ಕಾಗಿ ಗ್ರಾಮಗುಜ್ಜ ಸಾಫನೆ ಒಂದು ಮೈಲಿಗಲ್ಲು.

* ಆಹಾರವನ್ನು ವೈಜ್ಞಾನಿಕವಾಗಿ ಪರಿಷ್ಕರಿಸಲು ಇವುಗಳನ್ನು ಬಳಸುವಂತೆ ರೈತರಲ್ಲಿ ಅರಿವು ಮಾಡಿಸಬೇಕಾಗಿದೆ.

* SCW ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ, ಸರ್ಕಾರದ ಗೋಡನಿನಲ್ಲಿ ಸಂಗ್ರಹವಿರುವ ಶೇ.20ರಷ್ಟು ಧಾನ್ಯಗಳು ಇಲ್ಲ, ಹೆಗ್ಳಣಗಳ ಪಾಲಾಗಿರುವುದನ್ನು ಎತ್ತಿ ಹೇಳಿತ್ತು. ಅಂದರೆ ನಮ್ಮ ದೇಶದಲ್ಲಿ ಸೂಕ್ತ ಸಂಗ್ರಹಣಾ ಘಟಕಗಳ ಕೊರತೆಯನ್ನು ಇದು ಸೂಚಿಸುತ್ತದೆ.

* ರೈತರಿಗೆ ಅತ್ಯಾಧುನಿಕ ಸಂಗ್ರಹಾರವನ್ನು ಸಾಫಿಸಿ, ಅವುಗಳ ಮೂಲ ಕೃಷಿಕರ ಬೆಳೆಗಳಿಗೆ ಉತ್ತಮ ಬೆಲೆಯನ್ನು (ಬೆಳೆಗೆ ತಕ್ಕ ಬೆಲೆ) ಒದಗಿಸಿ ಕೃಷಿಕರನ್ನು ಅಭಿವೃದ್ಧಿ ಪಡಿಸಬೇಕಾಗಿದೆ.

* ದೇಶದ ಸಮರ್ಪಾಲಿತ ಮತ್ತು ಸರ್ವಾಂಗೀಣ ಪ್ರಗತಿಯ ದೃಷ್ಟಿಯಿಂದ ಈ ಕಾರ್ಯವನ್ನು ಆದಮ್ಮೆ ಬೇಗನೆ ಮಾಡಬೇಕು.

12) ಜೈವಿಕ ಇಂಥನ ಸಾಂಪ್ರದಾಯಿಕ ಇಂಥನದ ಪರ್ಯಾಯ ಆಗಬಹುದೇ? (5 ಅಂಕಗಳು)

ಉತ್ತರ: ಜೈವಿಕ ಇಂಥನವೆಂದರೆ ಜೈವಿಕ ತ್ಯಾಜ್ಯ, ಜಟ್ಟೋಪಾ, ಹೊಂಗೆ ಮರದಂಥ ಸಸ್ಯ ಮುಂತಾದವುಗಳನ್ನು

ಸಂಶೋಧಿಸಿ ತೆಗೆದ ಇಂಥನ, ಪ್ರಸ್ತುತ ಇದರ ದಕ್ಷತೆ ಕಡಿಮೆ ಇದೆ. ಪರಿಸರದ ಹಿತದ್ವಿಷಯಿಂದ ಜೀವಿಕ ಇಂಥನದ ಅವಶ್ಯಕತೆ ಬಹಳ ಇದೆ. 100 ವರ್ಷಗಳ ಹಿಂದೆ ನಮ್ಮ ಪೆಟ್ಲೋಲ್ ಮತ್ತು ಡೀಸೆಲ್ ಇಂಥನಗಳು ಇಷ್ಟೊಂದು ದಕ್ಷ ಆಗಿರಲಿಲ್ಲ. ಆಧುನಿಕತೆ ಮತ್ತು ತಾಂತ್ರಿಕ ಸ್ವೇಚ್ಛಾತೆಯಿಂದ ಇಂದು ಒಂದು ಲೀಟರಾಗೆ 100 ಕಿ.ಮೀ ಓಡುವ ವಾಹನಗಳಿವೆ. ಹಾಗೆಯೇ ಮುಂದೊಂದು ದಿನ ದಕ್ಷತೆಯನ್ನು ಹೆಚ್ಚಿಸುವ ತಾಂತ್ರಿಕತೆ ಬರುತ್ತದೆ. ಅದಕ್ಕಾಗಿ ಈ ಇಂಥನವೂ ಪರ್ಯಾಯವಾಗುವುದರಲ್ಲಿ ಸಂಶಯವಿಲ್ಲ.

PART - 2

13) ಎವಿಧ ಸಸ್ಯ ವರ್ಗದೊಂದಿಗೆ ಮಾನವ ಸಂಬಂಧವನ್ನು ಸಮೀಕರಿಸಿ. (5 ಅಂಕಗಳು)

ಉತ್ತರ: ಮಾನವ ಪರಿಸರದೊಂದಿಗೆ, ಪರಿಸರದಲ್ಲಿನ ಸಸ್ಯಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದನೇ.

- * ಮಾನವನಿಗೆ ಆಹಾರ ಮೂಲ ಸಸ್ಯಗಳು. ಉದಾ: ಭತ್ತ, ಗೋಧಿ.
- * ಮಾನವನಿಗೆ ಪೀಠೋಪಕರಣ
- * ಪರಿಸರ ಪ್ರವಾಸೋದ್ಯಮದಲ್ಲಿ ಸಸ್ಯಗಳಿಂದ ಮಾನವನಿಗೆ ಮನರಂಜನೆ
- * ಅನೇಕ ಜೀವಧಿ ಸಸ್ಯಗಳು. ಉದಾ: ಅಲುಮೊ
- * ಮಾನವನ ಉಸಿರಿನ ಉಸಿರೇ ಸಸ್ಯಗಳು. ಮಾನವನಿಗೆ ಆಮ್ಲಜನಕ ಮಾರ್ಪಕೆ

14) ಭಾಷ್ಯ ವಿಸರ್ವಸೆಯ ಉಪಯೋಗ ಮತ್ತು ಅದರ ನಿಯಂತ್ರಣ ಅಂಶಗಳನ್ನು ವಿವರಿಸಿ. (5 ಅಂಕಗಳು)

ಉತ್ತರ: ಸಸ್ಯಗಳು ತಮ್ಮಲ್ಲಿನ ಹೆಚ್ಚಾದ ನೀರಿನ ಅಂಶವನ್ನು ವಾತಾವರಣ ಉಷ್ಣತೆಯಿಂದಾಗಿ ಎಲೆಗಳ ಮೂಲಕ ವಾತಾವರಣಕ್ಕೆ ಹೊರಹಾಕುವಿಕೆಯನ್ನು ಭಾಷ್ಯ ವಿಸರ್ವಸೆ ಎನ್ನುವರು. ವಸಂತ ಕಾಲದಲ್ಲಿ ಮರಗಳೆಲ್ಲಾ ‘ಹಳದಿ’ ಬಣ್ಣಕ್ಕೆ ತಿರುಗಿ ಉದುರಿ ಹೋಗುತ್ತವೆ. ಆಗ ಬೇಸಿಗೆ ಇರುವುದರಿಂದ ಸಸ್ಯಗಳ ಎಲೆ ಉದುರಿ ಭಾಷ್ಯ ವಿಸರ್ವಸೆಯನ್ನು ಸ್ವಯಂ ನಿಯಂತ್ರಿಸಿಕೊಳ್ಳುತ್ತವೆ. ಆ ಮೂಲಕ ಸಸ್ಯಗಳು ತಮ್ಮ ಜೀವನವನ್ನು ಉಳಿಸಿಕೊಂಡು ನಂತರ ಮಳಿಗಾಲದಲ್ಲಿ ಬೆಳೆಯುತ್ತವೆ. ಇದರಿಂದ ಪರಿಸರ ರಕ್ಷಣೆಯಾಗುವುದು.

15) ಪ್ರಾಣಿಗಳ ವರ್ಗೀಕರಣದ ಪ್ರಾಮುಖ್ಯತೆಯೊಂದಿಗೆ ಪ್ರಾಣಿಗಳು ಮಾನವ ಜೀವನದ ಭಾಗವಾಗಿವೆ ಎಂಬುದನ್ನು ಚರ್ಚಿಸಿರಿ. (5 ಅಂಕಗಳು)

ಉತ್ತರ: ಪ್ರಾಣಿಗಳನ್ನು ಸಾಮಾನ್ಯವಾಗಿ

- * ಸಾಕು ಪ್ರಾಣಿ
- * ವಸ್ತು ಪ್ರಾಣಿಗಳಿಂದು ವರ್ಗೀಕರಿಸುವರು.
- ಸಾಕು ಪ್ರಾಣಿಗಳಲ್ಲಿ ಮತ್ತೇ,
- * ಹವ್ಯಾಸರಕ್ಕಾಗಿ
- * ವಾಣಿಜ್ಯಕ್ಕಾಗಿ

- * ಹೈಮಾರಿಕೆಗಾಗಿ
 - * ಮನರಂಜನೆಗಾಗಿ
 - * ರಕ್ಷಣೆಗಾಗಿ ಎಂದು ವರ್ಗೀಕರಣವಿದೆ. ಪರಿಸರದಷ್ಟೇ ಮಾನವನಿಗೆ ಪ್ರಾಣಿಗಳು ಅಮೂಲ್ಯವಾಗಿದೆ.
 - * ಮಾನವನಿಗೆ ಹೈಮು - ಎಮ್ಮೆ
 - * ರಕ್ಷಣೆ - ನಾಯಿ
 - * ಹವ್ಯಾಸಕ್ಕಾಗಿ - ಬೆಕ್ಕು
 - * ವಾಣಿಜ್ಯಕ್ಕಾಗಿ - ಕೋಳಿ
- ಇತ್ಯಾದಿ.

16) ಸೂಕ್ತ ಜೀವಿಗಳು ಮಾನವನಿಗೆ ವರಪೂ ಹೌದು, ಶಾಪಪೂ ಹೌದು-ಚಚಿಕಸಿ. (5 ಅಂಕಗಳು)

ಉತ್ತರ: ಸೂಕ್ತ ಜೀವಿಗಳು ಮಾನವನಿಗೆ ವರಪೂ ಹೌದು, ಶಾಪಪೂ ಹೌದು.

ಸೂಕ್ತ ಜೀವಿಗಳು ವರವಾಗಿ-

- * ಈಸ್ಟ್‌ನಿಂದ ಬ್ರೆಡ್
- * ಹಾಲು ಮೊಸರಾಗಲು
- * ಮಷ್‌ರೂಂನಂತಹ ಆಹಾರ ಪದಾರ್ಥ

ಇತ್ಯಾದಿ

ಶಾಪವಾಗಿ-

- * ಚಿಕನ್ ಗುನ್ಯ, ಮಲೇರಿಯಾದಂತಹ ಅನೇಕ ರೋಗಗಳಿಗೆ ಕಾರಣ
- * ಪಂಗಸ್ ರೋಗ
- * ಆಹಾರ ಪದಾರ್ಥ ಹಾಳಾಗಲು

17) ಕೃಷಿಯಲ್ಲಾದ ವಿವಿಧ ಕ್ರಾಂತಿಗಳ ಯಶಸ್ವನ್ನು ಒಬ್ಬ ದಿನ ಕಾಣಲಾಗಲಿಲ್ಲ. ಇಲ್ಲಿ ಉಂಟಾದ ಸುಸ್ಥಿರತೆಯ ಧಕ್ಕಿಗೆ ಪರಿಹಾರ ಕ್ರಮಗಳನ್ನು ವಿವರಿಸಿರಿ. (12.5 ಅಂಕಗಳು)

ಉತ್ತರ: ವಿಶ್ವದಲ್ಲಿನ ಹಸಿರು ಕ್ರಾಂತಿಯ ಪರಿಣಾಮ 1966–69ರ ಮಧ್ಯ ಭಾರತದಲ್ಲಿಯೂ ಆಯಿತು. ನಂತರ 1983–84ರ ವೇಳೆಗೆ ಎರಡನೇ ಹಸಿರು ಕ್ರಾಂತಿ ನಂತರ ಇಂದು ‘ನಿತ್ಯ ಹಸಿರು ಕ್ರಾಂತಿ’ಯ ಕಾಲದಲ್ಲಿ ನಾವಿದ್ದೇವೆ. ಹಸಿರು ಕ್ರಾಂತಿಯು ನಮಗೆ ವರವಾಗಿಯೂ, ಒಂದೆಡೆ ಶಾಪವಾಗಿಯೂ ಪರಿಣಮಿಸಿದೆ.

- * ಪ್ರದೇಶಿಕ ಭಿನ್ನತೆಗಳಿಗೆ ಕಾರಣವಾಯಿತು. ಇದನ್ನು ಎಲ್ಲ ಪ್ರದೇಶಗಳಿಗೆ ಅನ್ವಯಿಸಿ ಪರಿಹರಿಸಬೇಕು.
- * ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದ ಪರಿಸರಕ್ಕೆ ಅಪಾರ ಹಾನಿ ಇದನ್ನು ಪ್ರಸ್ತುತ ಜ್ಯೇಷ್ಠ ಗೊಬ್ಬರ, ಸಾವಯವ ಕೃಷಿಯನ್ನು ಪರಿಹಾರವಾಗಿ ಪ್ರಯೋಗಿಸಬೇಕು.
- * ಹಸಿರು ಕ್ರಾಂತಿಯು ಯಾಂತ್ರೀಕರಣವನ್ನು ತಂದಿದ್ದರಿಂದ ದೇಶೀಯ ಕೃಷಿ ವಿಧಾನ ನಶಿಸಿದವು. ಪರಿಸರ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತದ ಅಗತ್ಯಕ್ಕೆ ತಕ್ಷಂತೆ ಯಾಂತ್ರೀಕರಣದ ಅವಶ್ಯಕತೆ ಇದೆ.

- * ಕುಲಾಂತರಿ ತಳಿಗಳ ಆಗಮನ, ದೇಶೀಯ ತಳಿಗಳು ನಾಶವಾದವು
- * ಕುಲಾಂತರಿ ತಳಿಗಳು ಬಹುತೇಕ ಪರಿಸರಕ್ಕೆ ಹಾನಿಕಾರಕವಾಗಿರುವುದರಿಂದ ದೇಶೀಯ ತಳಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಿ ಪೋಷಿಸಬೇಕು.
- * ನಿರುದ್ಯೋಗ ಸಮಸ್ಯೆ: ಯಾಂತ್ರೀಕರಣದಿಂದ ನಿರುದ್ಯೋಗ ಎದುರಾದರೂ ಪರೋಕ್ಷವಾದ ಉದ್ಯೋಗ ಅವಕಾಶಗಳು ತೆರೆಯಲಿವೆ. ಉದಾ: ಎಪೀಎಪ್‌, ಮಾರುಕಟ್ಟೆ ಇತ್ಯಾದಿ.

18) ತೋಟಗಾರಿಕಾ ಉತ್ಪನ್ನದ ಕೊಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವೃದ್ಧಿಗೆ ತಂತ್ರಜ್ಞಾನದ ಪಾತ್ರವನ್ನು ಒರೆಯಿರಿ. (12.5 ಅಂಕಗಳು)

ಉತ್ತರ: ಭಾರತದ ಜೀ.ಡಿ.ಪಿ ಗೆ ಮತ್ತು ಆಧುನಿಕ ಕೃಷಿಯಲ್ಲಿ ತೋಟಗಾರಿಕೆಯ ಪಾಲು ಮತ್ತು ಮಹತ್ವ ಎರಡೂ ಇವೆ. ತೋಟಗಾರಿಕೆಯು ಸಾಮಾನ್ಯವಾಗಿ,

* ತರಕಾರಿಗಳು

* ಹೂಗಳು

* ಹಣ್ಣಗಳು ಕೂಡಿದೆ. ಈ ಎಲ್ಲ ಉತ್ಪನ್ನಗಳು ಬೇಗನೆ ಹಾಳಾಗುವ ಸಂಭವವಿರುವುದರಿಂದ ಹೋಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯ ವೃದ್ಧಿಯ ಅಗತ್ಯತೆ ಇದೆ.

* ತರಕಾರಿಗಳನ್ನು ಬೃಹತ್ ವೈಜ್ಞಾನಿಕವಾಗಿ 'Food Park'ಗಳಿಗೆ ಆದಷ್ಟು ಬೇಗನೆ ಸಾಗಿಸಿ, ಸಂರಕ್ಷಿಸಬೇಕು. ಇದರಿಂದ ಅವುಗಳಿಗೆ ಯೋಗ್ಯ ಬೆಲೆ ದೇರೆಯುವುದು.

* ಹಣ್ಣ, ತರಕಾರಿಗಳನ್ನು ಕೃಷಿ ಭೂಮಿಯಲ್ಲಿಯೇ ಸೂಕ್ತ Packing & Packaging ವೈವಿಧ್ಯ ಮಾಡಿಸಬೇಕು

* ಅಗತ್ಯವಾದ ಮತ್ತು ಸಾಧ್ಯವಾದಷ್ಟು ಪರಿಸರಕ್ಕೆ ಹಾನಿಯಾಗದ ರಾಸಾಯನಿಕ ಬಳಕೆ ಮಾಡಿ ಸಂಸ್ಕರಿಸಬೇಕು

* ಹೂಗಳು ಬಾಡದಂತೆ, ಸೂಕ್ತವಾದ ವಾತಾವರಣ ನಿರ್ಮಿಸಿ ಅವುಗಳನ್ನು ಯುಕ್ತ ಮಾರುಕಟ್ಟಿಗೆ ತಲುಪಿಸಿ ಮೌಲ್ಯ ವರ್ಧನೆಯಾಗುವಂತೆ ನೋಡಿಕೊಳ್ಳಬೇಕು.

* ಎಲ್ಲಾ ತೋಟಗಾರಿಕಾ ಬೆಳೆಗಳನ್ನು ಮಾನವನ ಆರೋಗ್ಯ ಮತ್ತು ಪರಿಸರದ ಅಂಶಗಳನ್ನು ಗಮನಿಸಿ ಸೂಕ್ತವಾದ ನಿರ್ವಹಣೆಯ ಮೂಲಕ ಮೌಲ್ಯವರ್ಧನೆಯಾಗುವಂತೆ ನೋಡಿಕೊಂಡರೆ ರೈತರ ಅಭಿವೃದ್ಧಿಯಾಗುವುದು.

19) ಭಾರತದ ವಿವಿಧ ಕ್ಷೇತ್ರಗಳಿಗೆ ಜ್ಯೋತಿಕ ತಂತ್ರಜ್ಞಾನದ ಅಳವಡಿಕೆಯ ಸಮಗ್ರ ಚಿತ್ರಣ ಒರೆಯಿರಿ.

(12.5 ಅಂಕಗಳು)

ಉತ್ತರ: ಜ್ಯೋತಿಕ ತಂತ್ರಜ್ಞಾನ (Bio-technology) ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ಪರಿಭಾಷೆ. ವಿವಿಧ ಕ್ಷೇತ್ರದಲ್ಲಿ ಜ್ಯೋತಿಕ ತಂತ್ರಜ್ಞಾನದ ಅಳವಡಿಕೆ ಇಂತಿದೆ.

ಕೃಷಿ:

- * ನೂತನ ಕುಲಾಂತರಿ ತಳಿಗಳ ಅಭಿವೃದ್ಧಿ. ಉದಾ: ಬಿ.ಟಿ.ಬಿ.ಡಿ.ಸಿ.
- * ಕೃಷಿಯ ಉತ್ಪನ್ನಗಳನ್ನು ಸಂರಕ್ಷಿಸಲು ಬಿ.ಟಿ.ಯಿ ಉಪಯೋಗ
- * ಅಂಗಾಂಶ ಕೃಷಿ

ವೈದ್ಯಕೀಯ ಕ್ಷೇತ್ರ:

- * ಕೆಲ್ಲನಿಂಗ್ ಅಥವಾ ತದ್ವಾಪಿ ಸೃಷ್ಟಿ
- * ಪ್ರಕಾಂಡ ಕೋಶಗಳನ್ನು ಬಳಸಿ ಚಿಕಿತ್ಸೆ
- * ರೋಗ ನಿರ್ಧಾನದಲ್ಲಿ – ಕ್ಯಾನ್ಸರ್
- * ಪ್ರಾಣಾಳ ಶಿಶು

ಇತ್ಯಾದಿ.

ಕೈಗಾರಿಕೆಗಳಲ್ಲಿ:

- * ಬೃಹತ್ ಕೈಗಾರಿಕೆಗಳ ಬಾಯಲ್ಲರ್ ಸೋರುವಿಕೆ ಗುರುತಿಸಲು

ರಕ್ಷಣಾ ಕ್ಷೇತ್ರದಲ್ಲಿ:

- * ಜ್ಯೇಷ್ಠಿಕವಾದ ರೋಗ ಹರಡಬಹುದಾದ ಸೂಕ್ತ ಜೀವಿಗಳನ್ನು ಉತ್ಪಾದಿಸಿ ಶತ್ರು ರಾಕ್ಷಸಗಳ ಮೇಲೆ ಪ್ರಯೋಗಿಸುವಿಕೆ.

ನಗರದ ಬೃಹತ್ ಕೊಳಚಿ ಸಮಸ್ಯೆ ನಿವಾರಿಸಲು ಜ್ಯೇಷ್ಠಿ ತಂತ್ರಜ್ಞಾನ ಬಳಕೆ.

20) ಭಾರತದ ಆರ್ಥಿಕತೆಯಲ್ಲಿ ಹೈನುಗಾರಿಕೆ ಪಾತ್ರ ಮತ್ತು ಗ್ರಾಮೀಣ ಭಾಗಕ್ಕೆ ಸಂಬಂಧಿಸಿದಂತೆ ವಿಶೇಷಿಸಿ.

(5 ಅಂಕಗಳು)

ಉತ್ತರ: ಗ್ರಾಮೀಣ ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯ ಮೂಲಕ ದೇಶದ ಆರ್ಥಿಕತೆಗೆ ಹೈನುಗಾರಿಕೆ ಕೃಷಿಯಲ್ಲಿನ ಕೊಡುಗೆಯ (13.9) ಶೇ.30 ಕೊಡುಗೆ ನೀಡುತ್ತಿದೆ.

* ಗುಜರಾತ್ ಮೂಲದ ಗ್ರಾಮೀಣ ಜನರ ಹಣಕಾಸಿನ ಸ್ಥಿತಿಗಳಿ ಸುಧಾರಿಸುವಲ್ಲಿ ಅಪಾರ ಕೊಡುಗೆ ನೀಡುತ್ತಿದೆ.

* ದೇಶದ 2ನೇ ಅತಿ ದೊಡ್ಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ಕನಾರ್ಟಿಕದ ರೈತರ, ಗ್ರಾಮೀಣ ಆರ್ಥಿಕತೆಯ ಪ್ರಮುಖ ಮೂಲವಾಗಿದೆ.

* ಕೃಷಿಗಿಂತ ಹೈನುಗಾರಿಕೆಯೇ ಇಂದು ಪ್ರಲದಾಯಕವಾಗಿದೆ.

* ಅದಕ್ಕಾಗಿ ‘ಶೈತ ಕ್ರಾಂತಿ’ ಸಾಧ್ಯವಾಗಿದೆ.

21) ಸಾಂಕ್ರಾಮಿಕ ರೋಗ ನಿರೋಧಕ ಕ್ರಮಗಳು, ಇವುಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿನ ತೊಡುಕುಗಳನ್ನು ಸವಿವರವಾಗಿ ವಿವರಿಸಿ.

(12.5 ಅಂಕಗಳು)

ಉತ್ತರ: ಸಾಂಕ್ರಾಮಿಕ ರೋಗಗಳು ವಿಶ್ವವ್ಯಾಪಿಯಾಗಿರುತ್ತವೆ. ಮಲೇರಿಯಾ, ಕುಷ್ಣ ವಿಷಮುಶೀತ ಜ್ವರ ಇವು ಪ್ರಮುಖ ಸಾಂಕ್ರಾಮಿಕ ರೋಗಗಳು. ಇತ್ತೀಚಿನ ಡೆಂಗೂ, ಚೆಂಕನ್ ಗುನ್ಯ ಮತ್ತು ಎಬೋಲಾ.

ಈ ರೋಗಗಳ ನಿರೋಧಕ ಕ್ರಮಗಳು:

* ‘Prevention is better than cure’ ಎನ್ನುವಂತೆ ರೋಗ ಬರುವ ಮುಂಚೆಯೇ ಮುಂಜಾಗ್ನತೆ ಕ್ರಮ ಕೈಗೊಳ್ಳಬೇಕಾಗಿರುವುದು ಇಂದಿನ ತುರು.

- * ಈ ರೋಗಗಳ ಕುರಿತು ವ್ಯಾಪಕವಾದ ಅರಿವು ಮೂಡಿಸಬೇಕು. ಉದಾ: ಮಾಧ್ಯಮಗಳಿಂದ ದೊಂತಿರುತ್ತಿರುವ ಜಾಗರೂಕರಾಗಿರಬೇಕು.
- * ಅಗತ್ಯವಾದ ಜಿಕಿತ್ಸೆ ವಸ್ತುಗಳನ್ನು ಮೊದಲೇ ಸಂಗ್ರಹಿಸಬೇಕು.
- ಇತ್ಯಾದಿ.

ನಿರ್ವಹಣೆಯಲ್ಲಿನ ತೊಡಕುಗಳು:

- * ಜನರ ಮೂಡನಂಬಿಕೆ, ಅರಿವಿನ ಕೊರತೆ
- * ಅನುಷ್ಠಾನದಲ್ಲಿ ವಿಳಂಬಗಳು
- * ಜನರು ಸೂಕ್ತವಾಗಿ ಸ್ವಂದಿಸದೇ ಇರುವುದು
- * ಸಾಂಕ್ರಾಮಿಕ ರೋಗಗಳು ಭಯನಕವಾಗಿದ್ದು ಜನರು ಭಯದಿದಲೇ ಆತ್ಮಸ್ಥ್ರೇಯ್ ಕಳೆದುಕೊಂಡು ಜಿಕಿತ್ಸೆಗೆ ಸರಿಯಾಗಿ ಸ್ವಂದಿಸುವುದಿಲ್ಲ.
- * ಅಗತ್ಯ ವೈದ್ಯಾಧಿಕಾರಿಗಳ ಕೊರತೆ
- * ಅಗತ್ಯ ಔಷಧಿಗಳ ಕೊರತೆ
- ಇತ್ಯಾದಿ.

22) A.R.T (Assisted Reproductive Technology)ಗೆ ಸಂಬಂಧಿಸಿದಂತೆ ಭಾರತ ವಾರ್ಷಿಕ ಬಾಡಿಗೆ ತಾಯ್ತನದ ವಚ್ಚೆ ಆಗಿ ಹೊರಹೊಮ್ಮಿದೆ. ಭಾರತದಲ್ಲಿ ಬಾಡಿಗೆ ತಾಯ್ತನ ಸುನಿರ್ವಹಣೆಗೆ ಕಾನೂನು / ನಿಯಮ ನಿರ್ಮಿಸುವಲ್ಲಿ ಯಾವ ಜ್ಯೋತಿಕ, ಅಧಿಕೃತ ಮತ್ತು ಸ್ನೇತಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. (10 ಅಂಶಗಳು)

ಉತ್ತರ: ಭಾರತೀಯರೂ ಮತ್ತು ವಿದೇಶಿಯರೂ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಕುಟುಂಬ, ಬಂಧುತ್ವ ಮುಂತಾದ ವಿಷಯಗಳಲ್ಲಿ ಅಗಾಧವಾದ ವ್ಯಾತಾಸಗಳಿವೆ. ಈ ಭಿನ್ನತೆಗಳಿಂದಾಗಿ ಭಾರತದಂತಹ ವಿಷಯಾಂಶಗಳಿಗೆ ಸ್ನೇತಿಕ ನೆಲಿಗಟ್ಟಿನ ಜ್ಯೋತಿಕ ಮತ್ತು ಅಧಿಕೃತೆಯ ಅಂಶಗಳಿಂದ ಕೂಡಿದ ಕಾನೂನಿನ ತುರ್ತು ಅಗತ್ಯವಿದೆ.

ಈಗಾಗಲೇ ಈ ವಿಷಯಾಂಶ ನ್ಯಾಯಾಲಯದ ಮೆಟ್ಟಿಲೇರಿ, ಇದರ ಕುರಿತು ಸೂಕ್ತವಾದ ನಿಯಮ ರಚನೆಯ ತುರ್ತನ್ನು ನಿರ್ಮಿಸಿದೆ. ಕಾನೂನು ನಿರ್ಮಿಸುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳು:

- * ನಿಯಮಾನುಸಾರ, ಕಾನೂನಿನ ಚೌಕಟ್ಟಿನಲ್ಲಿ ಬಾಡಿಗೆ ತಾಯ್ತನದ ಒಪ್ಪಂದವಾಗಬೇಕು
- * ಬಾಡಿಗೆ ತಾಯಿಯಿಂದ ಒಂದು ವೇಳೆ ಅವಳಿ ಮಕ್ಕಳಿದ್ದರೇ, ಅವರ ಕುರಿತು ಮುಂಚಿತವಾಗಿಯೇ ಯಾರು ಮಕ್ಕಳನ್ನು ಪಡೆಯಬೇಕೆಂದು ನಿರ್ಧರಿಸಬೇಕು. ತಾಯಿಗೆ ಭಾವನಾತ್ಮಕ ನಂಬಿ ಇರುವುದರಿಂದ ಸರಿಯಾದ ಜಚ್ಚೆಯ ನಂತರವೇ ಒಪ್ಪಂದವಾಗಬೇಕು.
- * ಹುಟ್ಟಿದ ಮನು ಅಂಗವೈಕಲ್ಲುತ್ತೆ ಅಥವಾ ಮತ್ತಾವುದೋ ತೊಂದರೆಯಿಂದ ಹುಟ್ಟಿದರೂ ಒಪ್ಪಂದಕ್ಕೆ ಬಧ್ವವಾಗಿ ಆ ಮನುವಿನ ಅಗತ್ಯವಿರುವವರು ಮನುವನ್ನು ಮೋಷಿಸಬೇಕು.
- * ಬಾಡಿಗೆ ತಾಯಿಯ ಶೋಷಣೆಗೆ ಒಳಗಾಗದಂತೆ, ಮಧ್ಯವರ್ತಿಗಳಿಂದ ಮುಕ್ತವಾಗಿರುವಂತೆ ಕಾನೂನು ಇರಬೇಕು.
- * ತಾಯಿಗೆ ಸೂಕ್ತ ಪರಿಹಾರ ಮತ್ತು ಹೆರಿಗೆ ನಂತರದ ಅಗತ್ಯತೆಗಳನ್ನು ಪೂರ್ಣವಾಗಬೇಕು.
- * ಸ್ನೇತಿಕತೆಯ ಅಂಶಗಳನ್ನು ಪರಿಗಣಿಸಬೇಕು.

23) ಪರಿಸರದ ಸ್ವಾದ ಶಿಕ್ಷಿತಯೋಂದಿಗೆ ಅದರ ವ್ಯಾಧಿ ಹಾಗೂ ರಕ್ಷಣೆಗೆ ಸೂಕ್ತ ಪರಿಹಾರ ಕ್ರಮಗಳನ್ನು ತಿಳಿಸಿ.

(12.5 ಅಂಕಗಳು)

ಉತ್ತರ: ನಮ್ಮನ್ನು ಮೋಷಿಸಿ, ಸಂರಕ್ಷಿಸಿ ಬದುಕಲು ಅವಕಾಶ ನೀಡಿದ ಪರಿಸರದ ಕುರಿತಾದ ಕಾಳಜಿ ನಮಗಿಲ್ಲದಿರುವುದು ವಿಪರ್ಯಾಸ. ಪರಿಸರ ತಜ್ಜರ ಪ್ರಕಾರ ಪ್ರಪಂಚದಲ್ಲಿ ಸರಾಸರಿ ೨೧.೩೩ರಷ್ಟು ಅರಣ್ಯವಿರಬೇಕು. ಆದರೆ ಭಾರತದಲ್ಲಿ (ಶೇ.೨೨) ಆಗಲಿ ಕನಾಂಟಕದಲ್ಲಿ (ಶೇ.೨೧) ಆಗಲಿ ಅಷ್ಟೂಂದು ಪರಿಸರ ಇಲ್ಲ. ಇದರಿಂದ ಜೈವಿಕ ವೈವಿಧ್ಯತೆಯು ನಾಶವಾಗುತ್ತಿದೆ.

* ಪರಿಸರ ಸಮರ್ಪಾಲನ ಹಾಳಾಗುತ್ತಿವೆ.

* ಮಾನವನ ಜೀವಿತಾವಧಿ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರದ ವ್ಯಾಧಿಗಾಗಿ ಮತ್ತು ರಕ್ಷಣೆಗಾಗಿ ಈ ಕೆಳಗಿನ ಪರಿಹಾರ ಕ್ರಮಗಳನ್ನು ಕೇಗೊಳ್ಳಬೇಕಾಗಿದೆ.

* ನಮ್ಮ ಸುತ್ತಮುತ್ತಲಿನ ಪರಿಸರದ ಮರಗಳನ್ನು ಸಂರಕ್ಷಿಸುವುದು. ಮರ ಕಡಿಯಬಾರದು.

* ಹೊಸ ಹಸಿರು ಮರಗಳನ್ನು ನೆಡುವುದು

* ಪರಿಸರ ಪ್ರಜ್ಞ ಮೂಡಿಸಿ ಸಾಲು ಮರ, ಮನೆಗೊಂದು ಮರ ನೆಡುವುದು. ಮತ್ತೊಬ್ಬರು ಮರ ನೆಡುವಂತೆ ಪ್ರೇರೇಷಿಸುವುದು.

* ೩ Rಗಳನ್ನು ಅಳವಡಿಸಿಕೊಳ್ಳಬುದು. Reduce, Recycle, Reuse ಅಂದರೆ ಪರಿಸರದ ಉತ್ಪಾದನೆಯನ್ನು ಕಡಿಮೆ ಬಳಸುವುದು. ಮರು ಬಳಸುವಿಕೆ ಮತ್ತು ಮರು ಚಕ್ರೀಕರಣ.

* ಕೃಂಗಾರೀಕರಣ ನಿಯಂತ್ರಿಸುವುದು. ಸೂಕ್ತ ಕಾನೂನು ರಚನೆ, ಕಡ್ಡಾಯ ಕಾನೂನು ಪಾಲನೆ

* ಅರಣ್ಯೀಕರಣ, ಮರು ಅರಣ್ಯೀಕರಣ ಮತ್ತು ಸಾಮಾಜಿಕ ಅರಣ್ಯೀಕರಣ ಪ್ರೋತ್ಸಾಹಿಸುವಿಕೆ.

24) ಜಲ ಸಂಪನ್ಮೂಲಗಳ ಸಂರಕ್ಷಣೆಗೆ ಸರ್ಕಾರದ ಕ್ರಮಗಳನ್ನು ವಿವರಿಸಿರಿ. (12.5 ಅಂಕಗಳು)

ಉತ್ತರ: ಮಾನವನ ಜೀವಾಳವೇ ಈ ‘ಜಲ’. ಈ ಜಲ ಸಂರಕ್ಷಣೆಯ ಅಗತ್ಯವನ್ನು ಮನಗಂಡ ಸರ್ಕಾರ ಕ್ಷೇಗೊಂಡ ಕ್ರಮಗಳು ಇಂತಿವೆ.

* ವಿವಿದೋದ್ದೇಶ ನದಿ ಯೋಜನೆಗಳು: ಹರಿದು ಸಮುದ್ರ ಸೇರುವ ನೀರನ್ನು ನೀರಾವರಿ, ವಿದ್ಯುತ್, ನೌಕಾಯಾನ, ಮನರಂಜನೆಯಂತಹ ಅನೇಕ ಉದ್ದೇಶಗಳನ್ನು ಇಟ್ಟುಕೊಂಡು ಸರ್ಕಾರ ಅಳೆಕಟ್ಟಿಗಳನ್ನು ನಿರ್ಮಿಸಿದೆ.

* ಭಾಕ್ರಾನಂಗಲ್

* ಹಿರಾಕುಡ್

* ಡಿ.ವಿ.ಸಿ

* ಆಲಮಟ್ಟಿ

* ಕೆ.ಆರ್.ಎಸ್ ಇತ್ಯಾದಿ.

* ಮಳೆ ನೀರು ಕೋಯ್ಲು: ಮಳೆಗಾಲದಲ್ಲಿ ಮಳೆಯ ನೀರು ವ್ಯಾಧಿವಾಗಿ ಹರಿದು ಹೋಗುತ್ತಿದೆ. ಅದನ್ನು ಮನೆ, ಹೊಲ, ನಗರದ ಕಟ್ಟಡಗಳಲ್ಲಿ ಸೂಕ್ತವಾದ ಸ್ವಷ್ಟತೆಯಿಂದ ಸಂಗ್ರಹಿಸಿ ಶುದ್ಧಿಕರಿಸಿ ಮರುಬಳಕೆ ಮಾಡಲು ಸರ್ಕಾರ ಮಳೆ ನೀರು ಕೋಯ್ಲು ಯೋಜನೆ ತಂದಿದೆ.

* ಚೆಕ್ಕೊ ದ್ಯುಂಗಳಿಂದ

- * ಸರ್ಕಾರಿ ಮತ್ತು ವಸತಿ ಗೃಹಗಳಿಂದ
- * ಬೋರ್ಡೇಲ್ ಮೂಲ ಅಂತರ್ಜಾಲ ಮರುಮಾರಣ
- * ಹನಿ ನೀರಾವರಿ ಮತ್ತು ತುಂತರು ನೀರಾವರಿ: ನಮ್ಮಲ್ಲಿ ನೀರಾವರಿಯ ಮೂರ್ಕೆ ವೈಚಾಳಿಕವಾಗಿಲ್ಲ. ಮಣಿನ ಫಲವತ್ತತೆ ಮತ್ತು ನೀರನ್ನು ಸಂರಕ್ಷಿಸಲು ಸರ್ಕಾರ ರ್ಯಾತರಿಗೆ ಹನಿ ನೀರಾವರಿಗೆ ಸಬ್ಬಿಡಿ ಕೊಟ್ಟಿ ಮೌತ್ತಾಹಿಸುತ್ತಿದೆ.
- * ಜನರಲ್ ನೀರಿನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು.

25) ಭಾರತದಲ್ಲಿ ಮರುಭೂಮೀಕರಣದ ಪ್ರಮಾಣ ಮತ್ತು ಕಾರಣಗಳನ್ನು ಹೇಳಿಸಿ. (12.5 ಅಂಶಗಳು)

ಉತ್ತರ: ಮರುಭೂಮಿ ಎಂದರೆ ಕೇವಲ ಮರಳಿನಿಂದ ಆವೃತವಾದದ್ದು ಅಲ್ಲ. ಬಳಕೆಗೆ ಯೋಗ್ಯವಲ್ಲದ, ಫಸಲು ಇಲ್ಲದ, ಗಿಡಮರಗಳಿಲ್ಲದ ಎಲ್ಲ ಭೂಮಿಯೂ ಮರುಭೂಮಿಯೇ. ಉದಾ: ಬರಡು ಭೂಮಿ, ಜೋಳು ಭೂಮಿ.

ಪ್ರಮಾಣ:

ಭಾರತದಲ್ಲಿ ಶೇ.30ರಷ್ಟು ಭೂಮಿಯು ಮರುಭೂಮೀಕರಣವಾಗಿರುವ ಅಂದಾಜು ಇದೆ.

ಕಾರಣಗಳು:

- * ಮಣಿನ ಸವೆತ
- * ಅತಿಯಾದ ನೀರಾವರಿಯ ಮೂರ್ಕೆ
- * ಪರಿಸರ ನಾಶ
- * ನಗರೀಕರಣ
- * ಮಳೆಯ ಕೊರತೆ, ಅತಿಯಾದ ರಾಸಾಯನಿಕ ಗೊಬ್ಬರ ಇತ್ಯಾದಿ.

ಮರುಭೂಮೀಕರಣವನ್ನು ತಡೆಯಲು ಇರುವ ಪರಿಹಾರ ಕ್ರಮಗಳು:

- * ಸೋಪಾನ ಕೃಷಿಯ ಅಳವಡಿಕೆಯಿಂದ ಮಣಿನ ಸವೆತ ತಡೆಗಟ್ಟಿಸಿ
- * ರಾಸಾಯನಿಕ ಗೊಬ್ಬರ, ಕ್ರಿಮಿ ನಾಶಕಕ್ಕೆ ಬದಲಾಗಿ ಜ್ಯೋತಿಕ ಗೊಬ್ಬರ ಬಳಕೆ
- * ಸಾಕಷ್ಟು ಅರಣ್ಯವನ್ನು ಬೆಳೆಸುವುದು
- * ನಗರೀಕರಣವನ್ನು ತಡೆಯುವುದು. ಗ್ರಾಮದಲ್ಲಿ ಉತ್ತಮ ಉದ್ಯೋಗ, ಸೋಲಜ್ಯಗಳು ದೂರೆಯುವಂತೆ ಮಾಡುವುದು.
- * ಹನಿ ನೀರಾವರಿ ಮತ್ತು ತುಂತರು ನೀರಾವರಿ ಅಳವಡಿಕೆ.

26) ಇಂದಿನ ಹವಾಮಾನ ಬದಲಾವಣೆಗೆ ಕಾರಣೀಭೂತ ಅಂಶಗಳೊಂದಿಗೆ ಪರಿಸರದ ಸುಸ್ಥಿರತೆಗೆ ಪರಿಹಾರ ಕ್ರಮಗಳನ್ನು ಸೂಚಿಸಿ. (5 ಅಂಶಗಳು)

ಉತ್ತರ: ಹವಾಮಾನ ಬದಲಾವಣೆ ಎಂದರೆ ಪರಿಸರ ಮಾಲೆನ್ನದಿಂದಾಗಿ ವಾತಾವರಣದ ಅಂಶಗಳಲ್ಲಿ ಆಗುತ್ತಿರುವ ಏರು-ಪೇರು ಆಗಿವೆ.

ಕಾರಣೀಭೂತ ಅಂಶಗಳು:

- * ಮಿತಿಮೇರಿದ ಅನಿಯಂತ್ರದ ಜನಸಂಖ್ಯೆ ಬೆಳವಣಿಗೆ
 - * ಅರಣ್ಯ ನಾಶ
 - * ಕೃಷಾರೀಕರಣ
 - * ಪರಿಸರ ವೈವಿಧ್ಯತೆಯ ನಾಶ
 - * ನಗರೀಕರಣ
 - * ಪರಿಸರಕ್ಕೆ ಹಾನಿ ಉಂಟು ಮಾಡುವ ರಾಸಾಯನಿಕಗಳ ಅತಿಯಾದ ಬಳಕೆ
 - * ಜನರಲ್ಲಿನ ಪರಿಸರದ ಕುರಿತಾದ ಅರಿವಿನ ಕೊರತೆ
- ಇತರೇ ಅಂಶಗಳು.

ಪರಿಸರದ ಸುಸ್ಥಿರತೆಗೆ ಪರಿಹಾರ ಕ್ರಮಗಳು:

- * ಸೂಕ್ತ ನೀತಿಯ ಮತ್ತು ಜನರಲ್ಲಿ ಅರಿವು ಮೂಡಿಸುವ ಮೂಲಕ ಜನಸಂಖ್ಯೆ ನಿಯಂತ್ರಣ
- * ಪರಿಸರವನ್ನು ಸಂರಕ್ಷಿಸುವುದು
- * ಕೃಷಾರೀಕರಣದ ಹಾನಿಯನ್ನು ಕಡಿತಗೊಳಿಸಲು ವೈಜ್ಞಾನಿಕ ಸಂಶೋಧನೆ
- * ನಗರೀಕರಣ ತಡೆಯಲು, ಗ್ರಾಮೀಣಾಭಿವೃದ್ಧಿ
- * ಹಾನಿಕಾರಕ ರಾಸಾಯನಿಕ ಬಳಕೆಯ ನಿಷೇಧ.

ಮಾದರಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ – 3

1) ಸಾಮಾಜಿಕ ಅಂತರ್ಜಾಲ ತಾಣಗಳಾವುವು ಮತ್ತು ಅವು ಯಾವ ಸುರಕ್ಷಾ ಗೊಂದಲ (Implication)ಗಳನ್ನು ಪಡೆಸುತ್ತವೆ?

ಉತ್ತರ: ಜಗತ್ತು ಇಂದು ಮಾಹಿತಿ ತಂತ್ರಜ್ಞಾನವನ್ನು ಅತಿಯಾಗಿ ಅವಲಂಬಿಸಿದೆ ಮತ್ತು ಜನರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅತಿ ವೇಗದ ಸಂಪರ್ಕ ಸಾಧಿಸಲು ಅತಿ ಕಡಿಮೆ ಸಮಯದಲ್ಲಿ ಮಾಹಿತಿ ಪಡೆಯಲು ಬಳಸಿಕೊಳ್ಳುತ್ತಿದ್ದಾರೆ.

ಪ್ರಮುಖ ಸಾಮಾಜಿಕ ಅಂತರ್ಜಾಲ ತಾಣಗಳು:

- * ಗೋಗಲ್
- * ವಾಟ್ಸ್‌ಅಪ್
- * ಫೇಸ್‌ಬುಕ್
- * ಗೋಗಲ್ ಫ್ಲ್ಸ್
- * ವೆಬ್‌ಸೈಟ್
- * We-chat
- * G Mail
- * News Channel (ಅಂತರ್ಜಾಲ ಆಧಾರಿತ)

ಅತಿಯಾದ ವೇಗದಲ್ಲಿ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಸುರಕ್ಷತೆಯು ಕಾಡುತ್ತಿದೆ. ಇವುಗಳಲ್ಲಿ ಹ್ಯಾಕ್ ಮಾಡುವುದರ ಮೂಲಕ ರಹಸ್ಯ ಮಾಹಿತಿಯನ್ನು ಬಹಿರಂಗ ಪಡಿಸುತ್ತಿರುವುದು ವೈಯಕ್ತಿಕ ಸ್ವಾತಂತ್ರ್ಯ ಹರಣವೆಂದೇ ಭಾವಿಸಬಹುದು.

ದೇಶದ ಭದ್ರತೆಗೆ ಧಕ್ಕೆಯಾಗುತ್ತಿರುವುದು ರಹಸ್ಯ ಮಾಹಿತಿಗಳನ್ನು ವೈರಿಗಳಿಗೆ ಸಿಗುವಂತೆ ಆಗುವುದು ತೀರು ಅಪಾಯಕಾರಿ ಎನಿಸುತ್ತಿದೆ. ಇತ್ತೀಚೆಗೆ ಎಡ್ಡಡ್‌ ಸೌಳದೆನ್ ಅಮೇರಿಕಾದ ರಹಸ್ಯ ಮಾಹಿತಿಯನ್ನು ಬಹಿರಂಗ ಪಡಿಸಿದ್ದ ಸುರಕ್ಷಾ ಗೊಂದಲದ ಪರಿಣಾಮವಾಗಿಯೇ. ಇಂದು ಅಂತರ್ಜಾಲದ ಮಾಹಿತಿ ಸೋರಿಕೆಯಾಗುತ್ತಿದೆ. ಪರೀಕ್ಷೆಯ ಕುರಿತು ಮಾಹಿತಿಯನ್ನು ತಯಾರಿಸುವಾಗಲೇ ಸಾಮಾಜಿಕ ತಾಣಗಳಲ್ಲಿ ಬಹಿರಂಗ ಪಡಿಸುವುದು. ವಾಟ್ಸ್‌ಅಪ್‌ನಲ್ಲಿ ಸರ್ಕಾರಿ ಕಛೇರಿಯ ಅತೀ ರಹಸ್ಯ ಮಾಹಿತಿಗಳನ್ನು ಬಹಿರಂಗ ಪಡಿಸುವುದು. ಮುಂತಾದವರ್ಗಳಂತಹ ಸ್ಪೈರ್‌ ಅಪರಾಧಗಳು ಹೆಚ್ಚಿತವೇ. ಅನಾಮಧೇಯ ವಿಳಾಸವನ್ನು ಸೃಷ್ಟಿಸಿ ಭಯದ ವಾತಾವರಣವನ್ನು ನಿರ್ಮಿಸುವುದು, ವೈರಸ್ (Software Virus)ನ್ನು ಸೃಷ್ಟಿಸಿ ದತ್ತಾಂಶ ನಾಶ ಪಡಿಸುತ್ತಿರುವುದು ಮಾರಕವಾಗಿದೆ.

2) ರಾಷ್ಟ್ರೀಯ ಜಲ ನೀತಿಯ ಲಕ್ಷ್ಯಗಳನ್ನು ಪಡ್ಡಿ ಮಾಡಿ. ಗಂಗಾ ನದಿಯ ಉದಾಹರಣೆಯೊಂದಿಗೆ ಜಲಮಾಲಿನ್ಯದ ಅವಫಡವನ್ನು ನಿಯಂತ್ರಿಸಲು ಯಾವ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು. ಭಾರತದಲ್ಲಿ ಈ ದುರಂತದ ನಿಯಂತ್ರಣಾಕ್ಷಾಗಿ ಯಾವ ಅಧಿಕೃತ ಕಾನೂನುಗಳಿವೆ?

ಉತ್ತರ: ರಾಷ್ಟ್ರೀಯ ಜಲ ನೀತಿಯ ಜಲಮಾಲಿನ್ಯವನ್ನು ತಡೆಗಟ್ಟಿಸುವುದರ ಕುರಿತು ಮತ್ತು ನೀರನ್ನು ಸಮರ್ಪಕವಾಗಿ ಬಳಸುವ ಕುರಿತು ಸಮರ್ಪಕ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಜಲ ಎಂದರೆ ರಾಷ್ಟ್ರೀಯ ಸಂಪತ್ತು, ಕುಡಿಯಲು ಯೋಗ್ಯವಾದ ನೀರನ್ನು ಸಂರಕ್ಷಿಸುವುದು. ರಾಷ್ಟ್ರೀಯ ನದಿಗಳನ್ನು ಮಾಲಿನ್ಯ ಮುಕ್ತವನ್ನಾಗಿಸುವುದು. ಉದಾ: ಗಂಗಾನದಿಗೆ ಕ್ಷೇತ್ರಾರ್ಥಿಗಳಿಂದ ಬರುವ ನೀರನ್ನು ಶುದ್ಧಿಸಿ ನದಿಗೆ ಸೇರಿಸುವುದು.

- * ನದಿಯ ಹತ್ತಿರ ಯಾವುದೇ ಕೈಗಾರಿಕೆಗಳನ್ನು ಸಾಫ್ಟೀಸದಂತೆ ತಡೆಯುವುದು
- * ಕೈಗಾರಿಕಾ ಶೈಕ್ಷಣಿಕ ಸಂಸ್ಥೆಗಳನ್ನು ಸಂಸ್ಥಾಪಿಸಿ ಕೈಗಿಗೆ ಬಳಸುವುದು
- * ಕೆರೆಗಳನ್ನು ಅಭಿವೃದ್ಧಿ ಪಡಿಸುವುದು
- * 1974ರ ಜಲಮಾಲೆನ್ನು ಕಾಯ್ದಿರುತ್ತಿದ್ದ ಯಾರಾದರೂ ವಿರುದ್ಧವಾಗಿ ವರ್ತಿಸಿದರೆ ಕಾನೂನು ಅಡಿ ಶಿಕ್ಷೆ ನೀಡುವುದು

* ಪ್ರಸ್ತುತ ಭಾರತದಲ್ಲಿ ಗಂಗಾನದಿಯನ್ನು ಸಂರಕ್ಷಿಸಲು ಗಂಗಾ ಯೋಜನೆಯನ್ನು ಜಾರಿಗೆ ತಂದು ಜಪಾನ್ ದೇಶದ ಸಹಯೋಗದಿಂದ ನದಿ ಸ್ವಚ್ಛತಾ ಕಾರ್ಯಗಳನ್ನು ನೈಮ್ಯಲಿಕರಣ ಕೈಗೊಳ್ಳಲಾಗುತ್ತಿದೆ.

* ಗಂಗಾ ನದಿಯಲ್ಲಿ ಶವಗಳನ್ನು ಎಸೆಯುವುದನ್ನು ನಿರ್ವೇಧಿಸಲಾಗಿದೆ.

* ಕೈಗಾರಿಕೆಯ ನೀರನ್ನು ನದಿಗೆ ಸೇರಿಸುವಂತಿಲ್ಲ. ದೆಹಲಿ / ಅಲಹಾಬಾದ್ ಮುಂತಾದ ನಗರದ ಚರಂಡಿ ನೀರನ್ನು ಗಂಗಾನದಿಗೆ ಸೇರಿಸುವುದಿಲ್ಲ.

* ಸ್ಥಳೀಯ ಯಾವುದೇ ಧಾರ್ಮಿಕ ಹೆಸರಿನಲ್ಲಿ ಗಂಗಾ ನದಿಯನ್ನು ಮಲೀನ ಮಾಡುವಂತಿಲ್ಲ

ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ - ಭಾರತದಲ್ಲಿ ಇದನ್ನು ತಡೆಗಟ್ಟಲು ಜಲಮಾಲೆನ್ನು ತಡೆಗಟ್ಟುವ ಕಾರ್ಯ-1974ರಿಂದ ಜಾರಿಯಲ್ಲಿದೆ.

3) Run of River ಜಲವಿದ್ಯುತ್ ಯೋಜನೆ (Project) ಬಗ್ಗೆ ನೀವೇನು ತಿಳಿದುಕೊಂಡಿದ್ದೀರಿ? ಇದು ಇತರ ಜಲವಿದ್ಯುತ್ ಪ್ರಾಜೆಕ್ಟ್‌ಗಿಂತ ಹೇಗೆ ಭಿನ್ನವಾಗಿದೆ?

ಉತ್ತರ: Run of River ಜಲವಿದ್ಯುತ್ ಯೋಜನೆ ಎಂದರೆ ಅಪಾರ ಪ್ರಮಾಣದ ಮಳೆಯಿಂದ ಹರಿಯುವುದು ನದಿ ನೀರಿಗೆ ಅದು ಹರಿಯುವ ಮಾರ್ಗದಲ್ಲಿಯೇ – ಅಲ್ಲಿ ಟಬ್ಬೆನ್ನಾಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾದನೆ ಮಾಡುವುದು. ಇದರಿಂದ ಮಳೆ, ನದಿ ನೀರನ್ನು ಅನುಪಯುಕ್ತವಾಗಿ ಸಮುದ್ರ ಸೇರುವುದನ್ನು ತಪ್ಪಿಸಿ ವಿದ್ಯುತ್ ಉತ್ಪಾದಿಸಬಹುದಾಗಿದೆ.

ಸಾಮಾನ್ಯವಾಗಿ ಜಲವಿದ್ಯುತ್ ಕೇಂದ್ರಗಳನ್ನು ಸಾಫ್ಟೀಸಲು ಜಲಾಶಯವನ್ನು ನಿರ್ಮಿಸಿ ನೀರನ್ನು ತಡೆದು ನಿಲ್ಲಿಸಿ ಅದರಿಂದ Head (ಎತ್ತರ)ವನ್ನು ಸ್ಥಿತಿಸಿ ವಿದ್ಯುತ್ ಉತ್ಪಾದನೆ ಮಾಡುವುದು ಅತಿಯಾದ ವೆಚ್ಚದಾಯಕ ಮತ್ತು ಪರಿಸರಕ್ಕೆ ಧಕ್ಕೆಯಾಗುತ್ತದೆ.

Run of River ಜಲವಿದ್ಯುತ್ ಯೋಜನೆಯಲ್ಲಿ ವೇಗವಾಗಿ ಬೆಟ್ಟಿ ಗುಡ್ಡಗಳಲ್ಲಿ ಹರಿಯುವ ನದಿಗಳಿಗೆ ನೇರವಾಗಿ ಟಬ್ಬೆನ್ನಾ ಅಳವಡಿಸಿ ವಿದ್ಯುತ್ ಉತ್ಪಾದಿಸಬಹುದು. ಇದರಿಂದ ಪರಿಸರ ಹಾನಿ ತಪ್ಪಿಸಬಹುದು. ಇದರಿಂದ ಭೂ ಸವಕಳಿಯನ್ನು ತಡೆಗಟ್ಟಬಹುದಾಗಿದೆ. ಅರಣ್ಯ ಅಭಿವೃದ್ಧಿ ಪಡಿಸಬಹುದಾಗಿದೆ. ಕೀರು ಜಲ ವಿದ್ಯುತ್ ಫೆಟಕಗಳನ್ನು ಕಡಿಮೆ ವೆಚ್ಚದಲ್ಲಿ ಸಾಫ್ಟೀಸಬಹುದು. ಹೀಗೆ ಮುಂತಾದ ಅನುಕೂಲಗಳನ್ನು ಹೊಂದಿ ಸಹಾಯಕವಾಗುತ್ತದೆ.

4) ಮೇಕೆಗಳನ್ನು ಬಡವರ ATM ಎನ್ನಬಹುದೇ? ಅವರ ಸುಸ್ಥಿರ ಜೀವನಕ್ಕಾಗಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು?

ಉತ್ತರ: ಭಾರತವು ಕೈ ಪ್ರಧಾನ ರಾಷ್ಟ್ರವಾಗಿದ್ದರಿಂದ ಸುಮಾರು ೩೯.೫೫ ಜನರು ಕೈಯನ್ನೇ ಅವಲಂಬಿಸಿದ್ದಾರೆ. ಆದರೆ ಇತ್ತೀಚಿನ ಅನೇಕ ಭಾರತೀಯ ರ್ಯಾತರ ಸ್ಥಿತಿಯನ್ನು ಗಮನಿಸಿದರೆ ನಮ್ಮ ವ್ಯವಸಾಯ ಮಾನ್ಯಾನ್ ಜೊತೆ ಆಡುವ ಜೂಜಾಟವಾಗಿದೆ. ತೀವ್ರ ಬರ, ಅತಿವೃಷಿ, ಅನಾವೃಷಿಯಿಂದ ಕೈಗಿಗೆ ಮತ್ತು ಕೈಕರಿಗೆ ಅತೀವ

ಹಿನ್ನಡೆಯಾಗಿ ರೈತರು ಆತ್ಮಹತ್ಯೆಯತ್ತ ಸಾಗುತ್ತಿದ್ದಾರೆ. ಇಂಥಹ ಸನ್ವೇಶದಲ್ಲಿ ರೈತರು ಉಪಕಸುಬನ್ನು ಅವಲಂಬಿಸಿ ಸುಸ್ಥಿರ ಜೀವನವನ್ನು ರೂಪಿಸಿಕೊಳ್ಳಲು ಅವಶ್ಯಕವೆನ್ನಬಹುದು.

- * ವೀರೇವಾಗಿ ರೈತರು ಮೇಕೆಗಳನ್ನು ಸಾಕುವುದರ ಮೂಲಕ ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಂಡಿದ್ದಾರೆ.
 - * 2013 ವರದಿಯಂತೆ ಭಾರತದಲ್ಲಿ ಸುಮಾರು 432 ದಶಲಕ್ಷ ಮೇಕೆಗಳಿವೆ. ಇದರಿಂದ ರೈತರಿಗೆ ಹಾಲು ಉತ್ಪನ್ನ ಉತ್ಪಾದಕ ಮಾರಾಟದಿಂದ ಲಾಭ ಬರುತ್ತಿದೆ.
 - * ಮೇಕೆಗಳು ವರ್ಷಕ್ಕೆ 2 ಬಾರಿ – ಸುಮಾರು 2 ಮರಿಗಳಿಗೂ ಜನ್ಮ ನೀಡುತ್ತವೆ. ಇದರಿಂದ ಬೇಗನೆ ಮೇಕೆ ಸಂತತಿ ವೃದ್ಧಿಯಾಗುತ್ತದೆ. ಮತ್ತು ಇವುಗಳನ್ನು ಮಾರುವುದರ ಮೂಲಕ ರೈತರು ಅವಾರ ಆರ್ಥಿಕ ಲಾಭಗಳನ್ನು ಗಳಿಸುತ್ತಿದ್ದಾರೆ.
 - * ಜಾಗತಿಕ ಮಟ್ಟದಲ್ಲಿ ಮಾಂಸದ ಬೇಡಿಕೆ ಹೆಚ್ಚಾಗುತ್ತಿದ್ದು ಇದರಿಂದ ಮೇಕೆಗಳನ್ನು ಮಾಂಸಕ್ಕಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
 - * ಗ್ರಾಮೀಣ ನಿರುದ್ಯೋಗವನ್ನು ಹೋಗಲಾಡಿಸುತ್ತಿದೆ.
 - * ಸರ್ಕಾರದ ವರ್ತಿಯಿಂದ ಮೇಕೆಗಳನ್ನು ಒದಗಿಸುವುದು
 - * ಮೇಕೆ ಸಂವರ್ಧನ ಕೇಂದ್ರಗಳನ್ನು ಸಾಫ್ಟ್‌ಪ್ಲಾಟ್‌ಲಾಗಿದೆ.
 - * ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು
 - * ಮೇಕೆಗಳ ಮಾಂಸವನ್ನು ರಘ್ತು ಉತ್ತೇಜಿಸುವುದು
 - * ಮೇಕೆಗಳ ಹಾಲಿನ ಉತ್ಪನ್ನ ಮಾರುಕಟ್ಟೆ ಸಾಫ್ಟ್‌ಪ್ಲಾಟ್‌ಲಾಗಿದೆ
- ಮುಂತಾದ ಕ್ರಮಗಳಿಂದ ಅವರ ಜೀವನವನ್ನು ಸುಸ್ಥಿರಗೊಳಿಸಬಹುದಾಗಿದೆ.

5) ಭಾರತೀಯ (ಹಸಿರು) ಗ್ರೀನ್-ಎನ್‌ಜೆಂಟ್ ಕಾರಿಡಾರ್ ಬಗ್ಗೆ ಬರೆಯಿರಿ. ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲದ ಸಮಸ್ಯೆ ತಗ್ಗಿಸಲು ಸಂಬಂಧಿಸಿದಂತೆ.

ಉತ್ತರ: ಗ್ರೀನ್ ಎನ್‌ಜೆಂಟ್ ಕಾರಿಡಾರ್ ಎಂದರೆ ನವೀಕರಿಸಬಹುದಾದ ಇಂಥನ ಮೂಲವನ್ನು ಅಭಿವೃದ್ಧಿಪಡಿಸುವುದು. ಪರಿಸರಕ್ಕೆ ಹಾನಿಯಾಗದಂತೆ ಶಕ್ತಿ ಆಕರವನ್ನು ಉತ್ತೇಜಿಸುವುದಾಗಿದೆ.

* ಭಾರತದಲ್ಲಿ ಸಾಂಪ್ರದಾಯಿಕ ಶಕ್ತಿ ಮೂಲಗಳಾದ ಉಷ್ಣ ವಿದ್ಯುತ್ ಪೆಟ್ರೋಲಿಯಂ ಮುಂತಾದವುಗಳನ್ನು ತಗ್ಗಿಸಲು ಇತ್ತೀಚೆಗೆ ಗ್ರೀನ್ ಎನ್‌ಜೆಂಟ್‌ಯನ್ನು ಉತ್ಪಾದಿಸಲು ಹಲವಾರು ಕ್ರಮಗಳನ್ನು ಕ್ರಿಯೋಜ್ಲಾಗಿದೆ.

* ತಮಿಳುನಾಡಿನಲ್ಲಿ (ಜಿನ್ನೆ) ಪವನ ವಿದ್ಯುತ್ ಕೇಂದ್ರಗಳನ್ನು ಸಾಫ್ಟ್‌ಪ್ಲಾಟ್‌ಲಾಗಿದೆ. ಕನಾರ್ಕಿಕದ ಕಪ್ಪತ್ತಗುಡ್ಡದಲ್ಲಿ ಉತ್ಪನ್ಮ ಸಾಮಾಜಿಕ ಫಾಟಕಗಳನ್ನು ಸಾಫ್ಟ್‌ಪ್ಲಾಟ್‌ಲಾಗಿದೆ. ಇದಲ್ಲದೆ ಕೊಡಗು, ಚಿತ್ರದುರ್ಗ, ಬೆಳಗಾವಿಯಲ್ಲಿ ಪವನ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

* ಗುಜರಾತ್, ರಾಜಸ್ಥಾನದಲ್ಲಿ ಸೌರ ವಿದ್ಯುತ್ ಪಾರ್ಕನ್ನು ಸಾಫ್ಟ್‌ಪ್ಲಾಟ್‌ಲಾಗಿದೆ. 2020ರ ವೇಳೆಗೆ 20000 ಮೆ.ವಾಟ್ ವಿದ್ಯುತ್ ಉತ್ಪಾದನೆಗೆ ಯೋಜಿಸಲಾಗಿದೆ.

* ಕರ್ನಾಟಕ ಭಾರತದಲ್ಲಿ ಸುಮಾರು 20 ಅಣುಸಾಫರಿಗಳು ಕಾರ್ಯ ನಿರ್ವಹಿಸುತ್ತಿದ್ದು ಇನ್ನೂ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಆಸ್ಟ್ರೇಲಿಯಾ, ಅಮೇರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

* ಸೌರ ವಿದ್ಯುತ್ ಜಾಲದ ವಾಹನಗಳಿಗೆ ಪ್ರೋತ್ಸಾಹ

* ಮರು ಅರಣ್ಯೇಕರಣ ಮಾಡುವುದು

- * ಜ್ಯೇವಿಕ ಇಂಥನ ಉತ್ಪಾದನೆ ಕನಾರಟಕದ ಸಾರಿಗೆಯಲ್ಲಿ ಶೇ.15 ಜ್ಯೇವಿಕ ಇಂಥನ ಬಳಕೆ ಮಾಡಲಾಗುತ್ತಿದೆ.
- * ಜ್ಯೇವಿಕ ಇಂಥನ ಮೂರಕವಾಗುವ ಗಿಡಗಳಾದ ಹೊಂಗೆ, ಜತ್ತೋಪ, ನಾಗ ಸಂಪಿಗೆ ಬೆಳೆಯಲು ಮೌತ್ತಾವ ಮುಂತಾದ ಯೋಜನೆಯಿಂದ ಭವಿಷ್ಯದಲ್ಲಿ ಸಾಂಪ್ರದಾಯಿಕ ಶಕ್ತಿ ಮೂಲವನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ.

6) ಡಿಜಿಟಲ್-ಸಿಗ್ನೇಚರ್ ಎಂದರೇನು? ಅದರ ವಿಶ್ಲಾಷಣೆತೆಯ ಅರ್ಥ? ಲಕ್ಷಣಗಳು.

ಉತ್ತರ: Digital Sign ಎಂದರೆ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ರಹಸ್ಯ ದಾಖಲೆಗಳನ್ನು ಅಂತರ್ಜಾರಲ ಗಣಕೀಕೃತ ವ್ಯವಸ್ಥೆಯಲ್ಲಿ ಶೇಖರಿಸುವುದು. ಇಲ್ಲಿ ಒಂದು Passwordನ್ನು ನೀಡಲಾಗುವುದು. ಇದನ್ನೇ ಡಿಜಿಟಲ್ ಸಿಗ್ನೇಚರ್ ಎನ್ನಲಾಗುತ್ತದೆ. ಇಲ್ಲಿರುವ ದಾಖಲೆಗಳು ಅತೀ ಸುರಕ್ಷಿತವಾಗಿ ಶೇಖರಿಸಿದ್ದು ನಮಗೆ ಬೇಕಾದಾಗ ಬಳಸಿಕೊಳ್ಳಲುಹುದಾಗಿದೆ. ನಮ್ಮ ಎಲ್ಲಾ ಮಾಹಿತಿಗಳು, ಜನ್ಮ ದಾಖಲೆ, ಶಾಲಾ ದಾಖಲೆ, ಸೇವಾ ದಾಖಲೆ ಎಲ್ಲವನ್ನು ಸಂಗ್ರಹಿಸಬಹುದಾಗಿದೆ. Password ರಹಸ್ಯ ಸಂಖ್ಯೆಗಳು ನಮಗೆ ಮತ್ತು ತಿಳಿದಿರುವುದರಿಂದ ಇಲ್ಲಿ ದತ್ತಾಂಶ ಸೋರಿಕೆ ಸಾಧ್ಯವಾಗುವುದಿಲ್ಲ. ಇಲ್ಲಿರುವ ಮಾಹಿತಿಯನ್ನು ನಾವು ಯಾವುದೇ ಸಂದರ್ಭದಲ್ಲಿ ತೆಗೆದು ಬಳಸಿಕೊಳ್ಳಲು ದಾಖಲಾತಿ ಹಾಜರಿ ಪಡಿಸಲು ಅವಕಾಶವಿರುತ್ತದೆ. ದೇಶದಾದ್ಯಂತ ಇದರ ಬಳಕೆದಾರರು ಬೇರೆ ಬೇರೆ Password ಹೊಂದಿರುವುದರಿಂದ ಬೇರೆ ಯಾರು ನಮ್ಮ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ. ಸರ್ಕಾರದ ಪ್ರಮುಖ ದಾಖಲೆಗಳನ್ನು ಸೋರಿಕೆ ತಪ್ಪುವುದು. ಇಲ್ಲಿ ಮಾಹಿತಿಯನ್ನು ಯಾರು ಸಂಗ್ರಹಿಸಿರುತ್ತಾರೋ ಅವರು ಮಾತ್ರ ತೆಗೆಯಬಹುದಾಗಿದೆ. ಹೀಗೆ ಮುಂತಾದ ಒಳ್ಳಿಯ ಲಕ್ಷಣಗಳನ್ನು ಇದು ಒಳಗೊಂಡಿದೆ.

7) Fixed Dose Drug Combinations (FDCs) ಎಂದರೇನು? ಅದರ ಗುಣಾವಸ್ತುಗಳನ್ನು ಬರೆಯಿರಿ.

ಉತ್ತರ: ‘ಆರೋಗ್ಯವೇ ಭಾಗ್ಯ’ ಎಂಬುದು ಸತ್ಯ. ಎಷ್ಟೇ ಸಿರಿವಂತಿಕೆ ಇದ್ದರೂ ಆರೋಗ್ಯ ಸರಿಯಾಗಿ ಇಲ್ಲದೇ ಹೋದರೆ ಏನು ಅರ್ಥವಿಲ್ಲ. ಈ ಆರೋಗ್ಯ ಸಂರಕ್ಷಣೆ ವೇಗದ ಆಧುನಿಕ ಜೀವನ ಶೈಲಿಯ ತುರು ಗಮನ ಹರಿಸಬೇಕಾದ ಸಂಗತಿಯಾಗಿದೆ. ಆರೋಗ್ಯ ಇಲಾಖೆಯಲ್ಲಿ ಸಾಮಾನ್ಯವಾಗಿ ಬರುವ ಜ್ಞರ, ಕೆಮ್ಮೆ, ನೆಗಡಿ, ಶೀತ, ತಲೆ ನೋಪು ಈ ರೋಗಗಳಿಗೆ ವೈದ್ಯರು ಬಳಸುವ ಮಾತ್ರೆಗಳನ್ನು ಮತ್ತು ಜಿಷ್ಡೋಪಚಾರವನ್ನು Fixed dosage drug combinations ಎನ್ನುವರು. ಉದಾ: ಅನೇಕ ನೋವುಗಳಿಗೆ, ರೋಗ ನಿರೋಧಕ ಶಕ್ತಿಗೆ antibiotic ಅಗಿ ‘ಪೂರ್ಣಾಸಿಟಾಮೋಲ್’ ಮಾತ್ರಯನ್ನೇ ಬಳಸಲಾಗುತ್ತದೆ.

ಗುಣಗಳು:

- * ರೋಗದಿಂದ ಮುಕ್ತರಾಗಲು ಈ ರೀತಿಯ 2 ಅಥವಾ ಅದಕ್ಕಿಂತ ಹೆಚ್ಚು ಮಾತ್ರೆಗಳನ್ನು ವೈದ್ಯರು ಸಲಹ ಮಾಡುವ ಉದ್ದೇಶ ರೋಗಿಗಳು ಶೀಘ್ರ ಗುಣಮುಖರಾಗಲಿಂದು. ಅದಕ್ಕಾಗಿ ಇದು ಉತ್ತಮ ವಿಧಾನ.
- * ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಅದೆಷ್ಟೂ ರೋಗಗಳಿಗೆ ಸರಿಯಾದ ಜಿಷ್ಡಧಿಯನ್ನು ಕಂಡುಕೊಳ್ಳಲು ಅಗಿಲ್ಲ. ಇದರಿಂದ ಪ್ರಸ್ತುತ ತ್ರುಗಳನ್ನೇ ಸೇರಿಸಿ ಬಳಸುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ.
- * ಜನರ ರೋಗ ವಿಮುಕ್ತಕೆಗೆ ಇದು ಸಹಾಯಕಾರಿಯಾಗಿದೆ.
- * ಜನರಲ್ಲಿ ಅಲ್ಪವಾದ ಮಾನಸಿಕ ಶೈತ್ಯಿಯನ್ನು ನೀಡುತ್ತದೆ
- * ರೋಗಾಣಗಳಿಂದ ಮುಕ್ತಯಾಗಲು ಇದು ಸಹಾಯಕಾರಿ.

ಅವಸ್ಥೆಗಳು:

- * ವೈದ್ಯಕೀಯ ನಿಶ್ಚಯವಾದ ಪರಿಹಾರ ಮತ್ತು ಸಂಶೋಧನೆಯ ಫಲಿತಾಂಶಗಳಿಲ್ಲದೇ ಮಾನವನ ಮೇಲೆ ಬಳಸುವುದು ತಪ್ಪು.

- * ಜನರು ಪ್ರಯೋಗದ ಪಶುಗಳಲ್ಲ
- * ನೈತಿಕವಾಗಿ ವ್ಯಾದ್ಯರ ಈ ಕ್ರಮವು ಸರಿಯಾದುದಲ್ಲ
- * ವೃತ್ತಿರ್ತಕ ಪರಿಣಾಮ ಉಂಟಾದರೆ, ರೋಗಿಯ ಜೀವಕ್ಕೆ ಹಾನಿ.
- ಈ ಹಿನ್ನಲೆಯಲ್ಲಿ ಮೂಲಭೂತ ಸಂಶೋಧನೆಗೆ ಹೆಚ್ಚಿನ ಆಧ್ಯತ್ಮಯನ್ನು ಕೊಡಬೇಕಾಗಿದೆ.

8) 3D Printing Technology ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದರ ಗುಣಾವಸ್ಥಾಗಳನ್ನು ಪಟ್ಟಿ ಮಾಡಿ.

ಉತ್ತರ: 3D Printing Technology ಇದು ಮೂರು ಆಯಾಮಗಳಲ್ಲಿ ರಚಿತವಾಗಿದ್ದ X,Y,Z ಮೂರು ಆಯಾಮಗಳನ್ನು ಏಕಕಾಲಕ್ಕೆ ಚಿತ್ರಿಸುವಂತಿದ್ದು, ಸಾಮಾನ್ಯವಾಗಿ Auto Mation ತಂತ್ರಜ್ಞಾನದಲ್ಲಿ ಇದನ್ನು ಬಳಸಲಾಗುತ್ತಿದೆ.

* ಇಲ್ಲಿ AUTO, CAD, ANSYS ಮುಂತಾದ ತಂತ್ರಜ್ಞಾನವನ್ನು ಬಳಸಿ ಮೂರು ಆಯಾಮಗಳಲ್ಲಿ ವಸ್ತುವಿನ ರಚನೆಯನ್ನು ಗುರುತಿಸಿ ರಚಿಸಲಾಗುವುದು. ನಂತರ 3D Printing Machine ಮೂಲಕ-ಅದರ ಒಂದೊಂದೂ ಭಾಗವನ್ನು ಮುದ್ರಿಸಲಾಗುವುದು.

* ಈ ತರಹದ ಮುದ್ರಣಗಳು Front View, Top View, Side Viewನ್ನು ಏಕಕಾಲಕ್ಕೆ ಮುದ್ರಿಸುತ್ತವೆ. ಇದರಿಂದ ವಸ್ತುವಿನ ಸಂಪೂರ್ಣ ರಚನೆಯನ್ನು ತಿಳಿಯಲು ಸಹಾಯಕವಾಗುತ್ತದೆ. ಇತ್ತೀಚೆಗೆ ವ್ಯಾದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇದನ್ನು ಅಪಾರವಾಗಿ ಬಳಸಲಾಗುತ್ತದೆ.

- * ವಸ್ತುವಿನ ಮೂರು ಆಯಾಮಗಳನ್ನು ಚಿತ್ರಿಸುವುದರಿಂದ ನಿರ್ವಿರತೆ ಇರುತ್ತದೆ.
- * ದೋಷಗಳನ್ನು ಸರಿಯಾಗಿ ಗುರುತಿಸಬಹುದು
- * ವಸ್ತುವಿನ ಆಂತರಿಕ ರಚನೆಯನ್ನು ತಿಳಿಯಬಹುದಾಗಿದೆ
- * ವಸ್ತುವಿನ ಅಳತೆ ಆಕಾರ ನಿರ್ವಿರವಾಗಿ ತಿಳಿಯಲು ಸಹಾಯಕವಾಗುತ್ತದೆ.

9) Cyber Warfare ಎಂದರೆನು? ಈ ಸಮಸ್ಯೆಯನ್ನು ಎದುರಿಸಲು ಭಾರತ ಹೇಗೆ ಸನ್ವದ್ಗೊಂಡಿದೆ ಎಂಬುದರ ರೂಪರೇಷನೆ ನೀಡಿ.

ಉತ್ತರ: Cyber Warfare ಎಂದರೆ ಅಂತರರಾಷ್ಟ್ರೀಯ ರಹಸ್ಯ ಮಾಹಿತಿಯನ್ನು ಅಕ್ರಮವಾಗಿ ಕಡ್ಡಿ ಬಿತ್ತರಪಡಿಸುವುದು. ಇದರಿಂದ ರಹಸ್ಯ ಮಾಹಿತಿ ಸೋರಿಕೆಯಾಗಿ ವ್ಯಕ್ತಿಯ ಖಾಸಗಿ ಬದುಕಿಗೆ ಧಕ್ಕೆಯಾಗುವುದಿಲ್ಲ. ಒಂದು ದೇಶದ ರಕ್ಷಣೆ ಸಂಬಂಧಿಸಿದಂತೆ ಅಪಾರ ಶೋಂದರೆಯಾಗಬಹುದು.

ಭಾರತವು ಈ ಸಮಸ್ಯೆಯನ್ನು ಎದುರಿಸಲು ಅನೇಕ ಕಾನೂನುಗಳನ್ನು ರೂಪಿಸಿದ್ದು, ಅವುಗಳು-

* ಸೈಬರ್ ಅಪರಾಧಕ್ಕೆ ಸಂಭಂದಿಸಿದಂತೆ ಅಪರಾಧಿಗಳಿಗೆ ಜೀವಾವಧಿ ಶಿಕ್ಕೆ ದಂಡ ವಿಧಿಸುವ ಕಾನೂನು ರಚಿಸಲಾಗಿದೆ.

- * ಸೈಬರ್ ಅಪರಾಧ ತಡೆ ತಂಡವನ್ನು ರಚಿಸಲಾಗಿದೆ
- * ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖಾ ಸಂಸ್ಥೆಗಳನ್ನು ಸಾಫಿಸಲಾಗಿದೆ.
- * ಸೈಬರ್ ಕೇಂದ್ರಗಳ ಮೇಲೆ ನಿಗಾ ಇಡಲಾಗಿದೆ. ಕಾಲ ಕಾಲಕ್ಕೆ ಸೈಬರ್ ಕೇಂದ್ರಗಳನ್ನು ಪರಿಶೀಲನೆ ಮಾಡಲಾಗುವುದು

* ದೇಶದ ಭದ್ರತೆ / ರಕ್ಷಣೆಗೆ ಸಂಬಂಧಪಟ್ಟ ಮಾಹಿತಿಯನ್ನು ಅತೀ ಸೂಕ್ಷ್ಮವಾಗಿ ಕೆಲವೇ ಜನರ / ಮುಖ್ಯಸ್ಥರ ಮೇಲ್ಮೈಚಾರಣೆಗಳನ್ನು ಒಪ್ಪಿಸಿರುವುದು.

* Software ತಯಾರಿಸುವಾಗ ಅದಕ್ಕೆ ಸಂಬಂಧಪಟ್ಟ ಸೈಬರ್ ಹ್ಯಾಕ್‌ಂಗ್ ಮಾಹಿತಿಯನ್ನು ನೀಡುವ ತಂತ್ರಜ್ಞನ ಅಳವಡಿಸಲಾಗುತ್ತಿದೆ.

* GPS ತಂತ್ರಜ್ಞನದ ಬಳಕೆ ಮಾಡಿ ಅಪರಾಧ ಪತ್ತೆ

* Mobileಗೆ EMI ನಂಬರ್ ಅಳವಡಿಕೆ

ಮುಂತಾದ ಕ್ರಮ ಕೈಗೊಳ್ಳಲಾಗಿದೆ.

10) ಕಲ್ಲಿದ್ದಲು ಉಷ್ಣಸ್ಥಾವರ (located at coal pit heads)ದಿಂದ ಪರಿಸರ ಮೇಲಿನ ಪರಿಣಾಮವನ್ನು ಬರೆಯಿರಿ.

ಉತ್ತರ: ಕಲ್ಲಿದ್ದಲು ಉಷ್ಣಸ್ಥಾವರಗಳಿಂದರೆ ಕಲ್ಲಿದ್ದಲನ್ನು ಉಪಯೋಗಿಸಿಕೊಂಡು ವಿದ್ಯುತನ್ನು ಉತ್ಪಾದಿಸುವ ಫೋಟಿಕಗಳು. ಇವು ಸಾಂಪ್ರದಾಯಿಕ ಶಕ್ತಿ ಮೂಲಗಳಾಗಿದ್ದು ಪರಿಸರದ ಅಪಾರ ಪರಿಣಾಮ ಬೀರುತ್ತದೆ.

ಪ್ರಮುಖ ಪರಿಣಾಮಗಳು:

* ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆ ಮಾಡುವುದು. ಇದರಿಂದ ಅಪಾರ ಪ್ರಮಾಣದ ಪರಿಸರಕ್ಕೆ ಸೇರಿ ವಾಯುಮಾಲಿನ್ಯವಾಗುವುದರೂಂದಿಗೆ ಜೀವಸಂಕುಲದ ಉಸಿರಾಟಕ್ಕೆ ತೊಂದರೆಯಾಗುತ್ತದೆ.

* ಇದರ ಅತೀ ದೊಡ್ಡ ಸಮಸ್ಯೆಯಿಂದರೆ ಹಾರುವ ಬೂದಿ. ಇದರಿಂದ ಸುತ್ತ ಉತ್ತ ಪ್ರದೇಶದ ಸಸ್ಯ ಸಂಕುಲ ನಾಶವಾಗಿ ಮಣ್ಣ ಘಲವತ್ತತೆಯನ್ನು ಕಳೆದುಕೊಳ್ಳುತ್ತದೆ.

* ಅಕ್ಕ ಪಕ್ಕದ ಜನವಸತಿ-ಪ್ರದೇಶದ ಜನರಿಗೆ ಶ್ವಾಸಕೋಶ ಸಂಬಂಧಿ, ಹೃದಯ ಸಂಬಂಧಿ ರೋಗಗಳು ಬರುತ್ತವೆ.

* ಉಷ್ಣಸ್ಥಾವರದಿಂದ ಹೊರಬರುವ ನೀರು (ಬಿಸಿ) ನೇರವಾಗಿ ನದಿಗೆ ಸೇರುವುದರಿಂದ ನದಿಯಲ್ಲಿನ ಜಲಚರ ಸಾಯುತ್ತದೆ.

* ಸ್ಥಾವರದಿಂದ ಹೊರಡುವ ವಿಷನಿಲ, ಸ್ನೇಟ್‌ಎಜನ್ ಆಕ್ಸ್‌ಡ್ರೋ, ವಾತಾವರಣಕ್ಕೆ ಸೇರಿ ನೀರಾವಿಯೊಂದಿಗೆ ವರ್ತಿಸಿ ಆಮ್ಲ ಮಳೆ ಬೀಳುವುದು. ಇದರಿಂದ ಜನರಿಗೆ ಚರ್ಮ ಕ್ಷಾನ್‌ರೊ ಮುಂತಾದ ರೋಗ ಬರುವುದು.

* ಸ್ಥಾವರದ ಅತಿಯಾದ ಶಬ್ದದಿಂದ ಜನರಿಗೆ ಕಿರಿಕಿರಿ ಮತ್ತು ಸ್ಥಾವರದ ಸುತ್ತ ಸುಮಾರು 10 ಕಿ.ಮೀ. ವ್ಯಾಪ್ತಿಗೆ ಯಾವುದೇ ಪ್ರಾರ್ಥಿ ಪ್ರಕ್ರಿಯೆಗೆ ಬದುಕಲು ಅರೋಗ್ಯ ವಾಸಸ್ಥಾನವಾಗುವುದು.

ಭಾರತಕ್ಕೆ ಪ್ರಸ್ತುತ 760 ಬಿ.ಮೆ.ವ್ಯಾ. ವಿದ್ಯುತ್ ಶಕ್ತಿಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಅತಿಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಶಕ್ತಿಯ ಮೂರ್ಕೆ ಈ ರೀತಿ ಇವೆ. ದೇಶದ ಬಹುತೇಕ ವಿದ್ಯುತ್‌ನ ಮೂರ್ಕೆಗೆ National Thermal Power Corporation ತನ್ನ ಅಭಾದ್ರವಾದ ಉಷ್ಣಸ್ಥಾವರಗಳ ಮೂಲಕ ಮೂರ್ಕೆಸುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾನವನ ಆರೋಗ್ಯದ ಹಿನ್ನೆಲೆಯಲ್ಲಿ ಈ ಉಷ್ಣಸ್ಥಾವರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಾಗಿದೆ.

ಭಾರತ ಅಗಾಧವಾದ ಕಲ್ಲಿದ್ದಲು ನಿಕ್ಕೆಪ ಹೊಂದಿದ್ದರೂ ಈಡ ಪರಿಸರದ ಮೇಲಿನ ಪರಿಣಾಮದಿಂದಾಗಿ ಇದರ ಬಳಕೆಯನ್ನು ಕಡಿಮೆ ಮಾಡಿ, ಪರ್ಯಾಯವಾದ ‘ಪರಿಸರ ಸೇರಿ’ ವಿದ್ಯುತ್ ಅಥವಾ ಇತರ ಶಕ್ತಿ ಸಂಪನ್ಮೂಲಗಳನ್ನು ಆಶ್ರಯಿಸಬೇಕಾಗಿದೆ.

ಪರಿಸರದ ಮೇಲಿನ ಪರಿಣಾಮಗಳು:

- * ಕಲ್ಲಿದ್ವಳು ಗೋಗಾರಿಕೆಯಿಂದ ಧೂಳು ಉತ್ಪಾದನೆ ಆಗಿ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿಯಾಗುತ್ತದೆ.
- * ಅತಿಯಾದ ಗೋಗಾರಿಕೆಯಿಂದ ಸುತ್ತಮುತ್ತಲಿನ ಜನರ ಮೇಲೆ ತೀವ್ರತರವಾದ ಆರೋಗ್ಯದ ಪರಿಣಾಮಗಳು. ಉದಾ: ಶ್ವಾಸಕೋಶ ತೊಂದರೆ, ಕ್ಯಾನ್ಸರ್
- * ಕಲ್ಲಿದ್ವಳಿನ್ನು ಕಾಬಿನಾನೆಯಲ್ಲಿ ಸುಡುವುದರಿಂದ ಕಾಬಿನ್ ಡ್ರೆ ಆಸ್ಟ್ರೇಡ್, ಕಾಬಿನ್ ಮೊನಾಸ್ಟ್ರೇಡ್, ಬಿಡುಗಡೆಯಾಗಿ ‘ವಾಯುಮಾಲಿನ್ಯ’ ಉಂಟಾಗುತ್ತದೆ.
- * ಭೂಮಿಯ ಮೇಲೆ ‘ತಾಪ’ ಏರಿಕೆಯಾಗಿ ಜಾಗತಿಕ ತಾಪಮಾನ ಹೆಚ್ಚಿಸುತ್ತವೆ.
- * ಆಮ್ಲಮಳಿಗೆ ಕಾರಣವಾಗಿ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುತ್ತದೆ
- * ಸಮಶೀಲೋಷ್ಟ ಮಂಡಳಿಯ ಒಂದಿಗೆ (ಒಜೋನ್) ಪದರವನ್ನು, ನಾಶಗೊಳಿಸಿ ನೆರಣಾತೀತ ಕಿರಣಗಳು ಭೂಮಿಗೆ ಪ್ರವೇಶಿಸುವಂತೆ ಮಾಡುತ್ತವೆ.
- * ಕಲ್ಲಿದ್ವಳು ಕೃಗಾರಿಕೆಯ ರಾಸಾಯನಿಕ ನೀರು, ಜಲಮೂಲ ಸೇರಿ, ಜಲಮಾಲಿನ್ಯ ಉಂಟು ಮಾಡುತ್ತದೆ.
- * ಪ್ರತ್ಯೇಕ ಮತ್ತು ಪರೋಕ್ಷವಾಗಿ ಶಬ್ದಮಾಲಿನ್ಯ, ವಿಕಿರಣ ಮಾಲಿನ್ಯ, ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತದೆ.

11) ಪ್ರಕೃತಿ ವಿಕೋಪವೆಂದರೇನು? ಇದನ್ನು ಮೆಟ್ಟಿ ನಿಲ್ಲುವಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳುತ್ತೀರಿ?

ಉತ್ತರ: ಮಾನವನ ಅತಿಯಾದ ಚಟುವಟಿಕೆಯಿಂದ ಪ್ರಕೃತಿಯ ಮೇಲೆ ದುಷ್ಪರಿಣಾಮ ಬೀರಿ ಕೊನೆಗೂ ಅನೇಕ ಅವಗಣಗಳು ಸಂಭವಿಸುವುದನ್ನು ಪ್ರಕೃತಿ ವಿಕೋಪ ಎನ್ನುವರು.

1) ಮಾನವ ನಿರ್ಮಿತ ವಿಕೋಪ

2) ಪ್ರಕೃತಿ ನಿರ್ಮಿತ ವಿಕೋಪ

ಪ್ರಕೃತಿ ವಿಕೋಪವನ್ನು ಸಂಪೂರ್ಣವಾಗಿ ತಡೆಯುತ್ತೇವೆ ಎಂಬುದು ಕಷ್ಟಸಾಧ್ಯ. ಆದರೆ ಅಲ್ಲಿಮಟ್ಟಿಗೆ ಪ್ರಕೃತಿ ವಿಕೋಪದ ಪರಿಣಾಮವನ್ನು ತಡೆಗಟ್ಟಬಹುದು. ಇದಕ್ಕೆ ಮೂರಕವಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಮತ್ತು ಮುಂತಾದ ಕ್ರಮಗಳಿಂದ ಪ್ರಕೃತಿ ವಿಕೋಪವನ್ನು ತಡೆಯಬಹುದಾಗಿದೆ. ಉದಾಹರಣೆಗೆ—

- * ಪ್ರಕೃತಿ ವಿಕೋಪ ತಡೆ ನಿರ್ವಹಣಾ ಮಂಡಳಿಯನ್ನು ಎಲ್ಲಾ ಸ್ಥರಗಳಲ್ಲಿ ಸಾಫಿಸುವುದು
- * ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಪ್ರಕೃತಿ ವಿಕೋಪಗಳಾದ ಸುನಾಮಿ, ಭೂಕಂಪ, ನೆರೆ ಪ್ರವಾಹ ಇದರ ಮುನ್ಹಾಚನೆ ಪಡೆಯುವುದು.
- * ಈಗಾಗಲೇ ಭಾರತದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ಸಾಫಿಸಲಾಗಿದೆ. ಇವರಿಗೆ ಸೂಕ್ತ ತರಬೇತಿಯನ್ನು ನೀಡುವುದು.
- * ಪ್ರಕೃತಿ ವಿಕೋಪ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಈ ತಂಡಗಳನ್ನು ಮೊದಲೇ ನಿಯೋಜನೆ ಮಾಡುವುದು.
- * ಪ್ರಕೃತಿ ವಿಕೋಪವನ್ನು ತಡೆಯುವ ವಿವಿಧ ಮಾರ್ಗಗಳನ್ನು ಕುರಿತು ಜನರಿಗೆ ತಿಳುವಳಿಕೆ ನೀಡುವುದು
- * ಬರ ನೆರೆ ಪ್ರವಾಹವನ್ನು ತಪ್ಪಿಸಲು ಅರಣ್ಯೀಕರಣ ಮಾಡುವುದು
- * ನದಿ ಇಕ್ಕೆಲಗಳಲ್ಲಿ ಚೆಕ್ಕಾಗ್ಯಾಂ ನಿರ್ಮಿಸಿ ಪ್ರವಾಹ ನಿಯಂತ್ರಿಸಲು ಕ್ರಮ ವಹಿಸುವುದು.
- * ಜನರನ್ನು ಮುಂಜಾಗ್ರತವಾಗಿ ಸ್ಥಳಾಂತರ ವ್ಯವಸ್ಥೆ ಮಾಡುವುದು.

12) ಕೃಷಿ ತನ್ನ ಮೂಲರೂಪವನ್ನು ಕಳೆದುಕೊಂಡಿದೆಯೇ? ನಿಮ್ಮ ಅಭಿಪ್ರಾಯವನ್ನು ಅಗತ್ಯ ಉಪಕ್ರಮಗಳಿಂದ ಸಮರ್ಥಿಸಿ.

ಉತ್ತರ: ಆಧುನೀಕರಣ ಜಾಗತಿಕರಣದ ಹೆಸರಲ್ಲಿ ಕೃಷಿ ತನ್ನ ಮೂಲರೂಪವನ್ನು ಕಳೆದುಕೊಂಡಿದೆ ಎನ್ನಬಹುದು. ವಿಶೇಷವಾಗಿ ಭಾರತದಲ್ಲಿ 1966 ಹಿಂದು ಕೃಷಿಯಲ್ಲಿ ನಂತರ ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಕೃಷಿ ಭೂಮಿ ಫಲವತ್ತೆಯನ್ನು ಕಳೆದುಕೊಂಡಿತು. ಅತಿಯಾದ ನೀರಾವರಿಯಿಂದ ಜಮೀನು ಜೌಗುಭೂಮಿಯಾಗಿದೆ. ಅರಣ್ಯ ನಾಶದಿಷ್ಟ ಬರಡಾಗಿ ಬರ ಸಂಭವಿಸುತ್ತದೆ. ಮಾನವನ ಅತಿಯಾದ ಚಟುವಟಿಕೆಯಿಂದ ಕೃಷಿ ತನ್ನ ಮೂಲರೂಪವನ್ನು ಕಳೆದುಕೊಂಡಿದೆ.

- * ಅನೇಕ ಉಪಕ್ರಮಗಳನ್ನು ಕೈಗೊಂಡು ಕೃಷಿಯನ್ನು ಮರುಚೇತನಗೊಳಿಸುವುದು ಅಗತ್ಯವಿದೆ.
- * ಸಾವಯವ ರಸಗೊಬ್ಬರ ಬಳಕೆಯಿಂದ ಉತ್ತಮ ಇಳುವರಿ ಪಡೆಯುವುದಲ್ಲದೆ ವಿಷಮುಕ್ತ ಆಹಾರವನ್ನು ಪಡೆಯಬಹುದಾಗಿದೆ.
- * ಹನಿ ನೀರಾವರಿ / ತುಂತುರು ನೀರಾವರಿಯನ್ನು ಅಳವಡಿಸಿಕೊಳ್ಳಬೇಕಾಗಿದೆ.
- * ಜೈವಿಕ ಕೇಟನಾಶಕಗಳನ್ನು ಬಳಸಿ ಮಣಿನ ಫಲವತ್ತೆಯನ್ನು ಕಾಪಾಡುವುದರೊಂದಿಗೆ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ.
- * ಅರಣ್ಯೀಕರಣ ಮಾಡುವುದರಿಂದ ಸಸ್ಯ ಸಂಪತ್ತನ್ನು ವೃದ್ಧಿಸಬೇಕಾಗಿದೆ.
- * ಜಲ ಮರುಪೂರಣದಿಂದ ಬಂಜರು ಭೂಮಿಯನ್ನು ಮರುಬಳಕೆ ಮಾಡುವುದು
- * ದೇಶೀಯ ಬೀಜಗಳ ಉತ್ಪಾದನೆಗೆ ಮೌಲ್ಯಾಂಶಿಸುವುದು
- * ಮಾರುಕಟ್ಟೆ / ಸಂಸ್ಕರಣಾ ಫಟಕವನ್ನು ಸಾಫ್ಟ್‌ಸಿಸ್ಟೆಮ್‌ನ್ನು ಉತ್ತೇಜಿಸುವುದು.

13) ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಿಂದ ಸಮಾಜದಲ್ಲಿ ಸ್ನೇಹಿತೆಗೆ ಧಕ್ಕೆ ಉಂಟಾಗಿದೆಯೇ? ನಿಮ್ಮ ಅಭಿಪ್ರಾಯ ಸಮರ್ಥಿಸಿ.

ಉತ್ತರ: ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ನಾವು ಅತಿ ವೇಗವಾಗಿ ಬೆಳೆಯುವ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಳ್ಳುವ ಭರದಲ್ಲಿ ಅನೇಕ ಅನ್ಯೇತಿಕ ಕಾರ್ಯಗಳಿಗೆ ಕಾರಣರಾಗುತ್ತಿರುವುದನ್ನು ನೋಡುತ್ತಿದ್ದೇವೆ.

- * ವಿಜ್ಞಾನ ಮತ್ತು ತಂತ್ರಜ್ಞಾನ ಫಲವಾದ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಸ್ನೇಹ ದುರುಪಯೋಗವಾಗಿ ಅತ್ಯಾಚಾರ, ಸ್ತ್ರೀಯರ ಶೋಷಣೆ ನಡೆಯುತ್ತಿದೆ.
- * ಸೈಬರ್ ಹ್ಯಾಕೆಂಗ್‌ನಂತಹ ಕೃತ್ಯಗಳಿಂದ ವ್ಯಕ್ತಿಗಳ ಖಾಸಗಿ ಜೀವನಕ್ಕೆ ಧಕ್ಕೆಯಾಗುತ್ತಿದೆ.
- * ಅಂತರ್ಜಾಲದಲ್ಲಿ ಹರಿದಾಡುವ ಅಲ್ಟ್ರಾಇ ಚಿತ್ರಗಳನ್ನು ನೋಡುವ ಮಕ್ಕಳು / ಹದಿಹರಿಯ ಯುವಕ-ಯುವತೀಯರು ಅನ್ಯೇತಿಕ ಸಂಬಂಧಕ್ಕೆ ಒಳಗಾಗುತ್ತಿದ್ದಾರೆ.
- * ಒಂದು ರಾಷ್ಟ್ರದ ರಹಸ್ಯ ಮಾಹಿತಿಯನ್ನು ಭೇಧಿಸುವುದು ಮುಂತಾದ ಅನ್ಯೇತಿಕ ಕೃತ್ಯಗಳಿಗೆ ಕಾರಣವಾಗುತ್ತದೆ.
- * ವ್ಯಕ್ತಿಯ ಅಧಿವ್ಯಕ್ತಿ ಸಾಧಿತ್ಯಕ್ಕೆ ಧಕ್ಕೆ ಆಗುತ್ತಿದೆ.
- * ಅತ್ಯಾಧುನಿಕ ಶಸ್ತ್ರಾಸ್ತಗಳನ್ನು ತಯಾರಿಸಿ ಭಯೋತ್ಪಾದಕರ ಕ್ಷೇತ್ರದಲ್ಲಿ ಇದರಿಂದ ಮನುಕುಲವೇ ನಾಶವಾಗುವ ಸನ್ನಿಹಿತ ನಿರ್ಮಾಣವಾಗಿದೆ.
- * ತಂತ್ರಜ್ಞಾನದ ಹಂಚಿಕೆಯಲ್ಲಿ ಪ್ರಬುಲ ರಾಷ್ಟ್ರವಾಗಲು ಮಾರ್ಗ ಅನುಸರಿಸುತ್ತಿರುವುದು ಬಡರಾಷ್ಟ್ರಗಳು ಬಡವರಾಗಿಯೇ ಶ್ರೀಮಂತರು ಶ್ರೀಮಂತರಾಗಿ ಅಸಮಾನತೆ ಉಂಟಾಗುತ್ತಿದೆ.

* ತದ್ವಾರಿ ಸೃಷ್ಟಿ ಕ್ಲೋನಿಂಗ್ ಮುಂತಾದ ತಂತ್ರಜ್ಞಾನದಿಂದ ವೈಕಿಳಣ್ಣನ್ನು ಸೃಷ್ಟಿಸಿ ಅಪರಾಧ ಕೃತ್ಯಕ್ಕೆ ಬಳಸುವುದು. ಇವೆಲ್ಲಾ ಅನ್ವೇತಿಕ ಮಾರ್ಗಗಳೇ ಸರಿ.

14) ICT ಬಗ್ಗೆ ನೀವೇನು ತಿಳಿದುಕೊಂಡಿದ್ದೀರಿ? ಇದರ ಸಮರ್ಪಕ ಅನುಷ್ಠಾನಕ್ಕೆ ಭಾರತ ಹೇಗೆ ಸಹ್ಯಗೊಂಡಿದೆ?

ಉತ್ತರ: ICT - Information and Communication Technology: ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಫಲವಾಗಿ ಜಗತ್ತು ಅತೀ ಸಂಕುಚಿತವಾಗಿ ಕುಟುಂಬವಾಗಿದೆ ಎನ್ನಬಹುದು. ಇದರ ಸಹಾಯದಿಂದ ಜಗತ್ತಿನ ಯಾವುದೇ ಸ್ಥಳದ ಮಾಹಿತಿಯನ್ನು ಕ್ಷೇತ್ರದಲ್ಲೇ ಪಡೆಯಬಹುದಾಗಿದೆ. ಜೀವನ ಶೈಲಿ ತುಂಬ ಸರಳವಾಗುತ್ತಿದೆ ಎನ್ನಬಹುದು. ICTಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಭಾರತವು ಅನೇಕ ಕ್ರಮಗಳನ್ನು ಕೇಗೊಳ್ಳುತ್ತಿದೆ. ಅವುಗಳು-

* ಮುಖ್ಯವಾಗಿ – 2020ರ ವೇಳೆಗೆ ಜಗತ್ತಿನಲ್ಲಿ 47 ಮಿಲಿಯನ್ ಕೌಶಲ್ಯಭರಿತ ಕಾರ್ಮಿಕರ ಅವಶ್ಯಕತೆ ಬೀಳಲಿದೆ. ಅದೇ ಸಮಯದಲ್ಲಿ ಭಾರತದಲ್ಲಿ 56 ಮಿಲಿಯನ್ ಯುವಕರು ದೊರೆಯಲಿದ್ದಾರೆ. ಇವರಿಗೆ ಕೌಶಲ್ಯ ತರಬೇತಿ ನೀಡಿದರೆ ಈ ನಿರ್ವಾತವನ್ನು ತುಂಬಬಹುದು ಎಂಬ ದೂರದೃಷ್ಟಿಯಿಂದ 2009ರಿಂದಲೇ ಕೌಶಲ್ಯ ತರಬೇತಿಯನ್ನು ನೀಡುತ್ತಿದ್ದಾರೆ.

* Digital Indiaದಂತಹ ಕಾರ್ಯಕ್ರಮಗಳಿಂದ ದೇಶದ ಎಲ್ಲಾ ವಿಭಾಗ / ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿ ಪಾರದರ್ಶಕತೆ ತಂದು ಉತ್ಪಾದಕತೆಯನ್ನು ಹೆಚ್ಚಿಸಬಹುದು.

* Make in India, Start up India ಮುಂತಾದ ಯೋಜನೆಗಳನ್ನು ಮಾಹಿತಿ ತಂತ್ರಜ್ಞಾನದ ಭಾಗವಾಗಿ ಅನುಷ್ಠಾನಗೊಳಿಸುತ್ತಿರುವುದು.

* E-Assembly-ಕಾಗದ ರಹಿತ ಸರ್ಕಾರ ನಡೆಸುವುದು

* ಈ ಟೆಂಡರ್ ಮುಂತಾದ ಕ್ಷೇತ್ರದಲ್ಲಿ ICTಯನ್ನು ಸಮರ್ಪಕವಾಗಿ ಬಳಸಿ ಉತ್ಪಾದಕತೆಯನ್ನು ಹೆಚ್ಚಿಸಬಹುದಾಗಿದೆ. ಸರಿಯಾದ ಸಮಯಕ್ಕೆ ಕಾರ್ಯನಿರ್ವಹಿಸಲು ಸಹಾಯಕವಾಗಿ ಭೂಪ್ರಾಜಾರ ನಿಯಂತ್ರಿಸುವುದು.

15) ಭೂಮಿಯ ಹಿಂದು ಹೊದಿಕೆಯು ಕ್ಷೇತ್ರಕ್ಕೆ ಮಾನವನ ಚಟುವಟಿಕೆಗಳನ್ನು ಪಡ್ಡಿ ಮಾಡಿ. ಪರಿಣಾಮಗಳನ್ನು ತಿಳಿಸಿ.

ಉತ್ತರ: ಭೂಮಿಯ ಮೇಲಿನ ಹಸಿರು ಹೊದಿಕೆ, ಸಸ್ಯ ಸಂಪತ್ತು, ಅರಣ್ಯ ನಾಶವಾಗಲು ಮಾನವನ ಅನೇಕ ಚಟುವಟಿಕೆಗಳು ಕಾರಣವಾಗುತ್ತಿವೆ.

* ಅತಿಯಾದ ನಗರೀಕರಣ ಅರಣ್ಯವನ್ನು ಕಡಿದು ನಗರ ನಿರ್ಮಾಣ ಮಾಡುತ್ತಿರುವುದು.

* ಗಂಡಿಗಾರಿಕೆಗೆ ಅರಣ್ಯ ನಾಶ ಮಾಡಿ ಅದಿರು ತೆಗೆದು ಭೂಮಿಯ ಫಲವತ್ತತೆ ನಾಶ ಮಾಡುವುದು

* ಅಂತರರಾಷ್ಟ್ರೀಯ ಮಟ್ಟವನ್ನು ನಾಶ ಮಾಡಿರುವುದು ಅರಣ್ಯ ಬೆಳೆಯಲು ಆಗುತ್ತಿಲ್ಲ

* ಡಾಂ ಜಲಾಶಯ ನಿರ್ಮಿಸುವುದರ ಸಲುವಾಗಿ ಬೃಹತ್ ವಾಯುಮಾಲಿನ್ಯ, ಜಲಮಾಲಿನ್ಯ, ಸಸ್ಯ ಸಂಪತ್ತಿನ ಮೇಲೆ ಪರಿಣಾಮ ಬೀರುವುದು

* ಹಸಿರು ಹೊದಿಕೆಯನ್ನು ನಾಶ ಮಾಡುವುದರಿಂದ ಅನೇಕ ಪರಿಣಾಮಗಳನ್ನು ಕಾಣುತ್ತಿದ್ದೇವೆ.

* ಜೀವಿಗಳ ಪ್ರಾಣವಾಯು ಆವೃಜನಕದ ಕೊರತೆ

* ವನ್ಯ ಜೀವಿಗಳಿಗೆ / ಸಾಕು ಪ್ರಾಣಿಗಳಿಗೆ ಆಹಾ ಇಲ್ಲದಾಗಿದೆ

- * ತೀವ್ರ ಬರಗಾಲವನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ
- * ವನ್ಯ ಜೀವಿಗಳು ಅಪಾಯದಂಚಿಗೆ ಹೋಗುತ್ತಿವೆ
- * ಮಣ್ಣ ಘಲವತ್ತತೆ ಕಳೆದು ಕೊಳ್ಳುತ್ತಿದೆ
- * ಮರುಭೂಮಿ ಸೃಷ್ಟಿಯಾಗುತ್ತಿದೆ. ಜಾಗತಿಕವಾಗಿ ಆಹಾರದ ಅಭಾವ ಉಂಟಾಗುತ್ತಿದೆ.
- * ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ.

16) ತೋಟಗಾರಿಕೆ ಚಿನ್ನದ ಮೊಟ್ಟೆಯಿಡುವಂತಾಗಲು ವಿಜ್ಞಾನದ ಯಾವ ಶಾಖೆ ಸಹಾಯಕ? ಮತ್ತು ಹೇಗೆ?

ಉತ್ತರ: ತೋಟಗಾರಿಕೆ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ರೈತನ ಜೀವನಾಡಿಯಾಗುವಂತೆ ಸಾಗುತ್ತಿದೆ. ಮಳೆಯ ಅಭಾವದಿಂದ ತತ್ತರಿಸಿದ ರೈತರಿಗೆ ಶುಷ್ಕ ವಾತಾವರಣದಲ್ಲಿ ಬೆಳೆಯುವ ಮತ್ತು ಅತ್ಯಾಪ ನೀರಿನಿಂದ ಬೆಳೆಯಬಹುದಾದ ತೋಟಗಾರಿಕೆ ಬೆಳೆಗಳಿಂದ ಆರ್ಥಿಕ ಜೀವನ ಸುಧಾರಿಸುತ್ತಿದೆ.

ಕಾರಣ ತೋಟಗಾರಿಕೆಯಲ್ಲಿ ಇತ್ತೀಚಿನ ಬದಲಾವಣೆಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಘಲವಾಗಿ ಜೀವಿಕ ತಂತ್ರಜ್ಞಾನ Cold Storage ಮುಂತಾದವುಗಳ ಘಲವಾಗಿ-ತೋಟಗಾರಿಕೆ ಚಿನ್ನದ ಮೊಟ್ಟೆಯಾಗುವಂತಾಗಿದೆ ಎನ್ನಬಹುದು.

- * ತೋಟಗಾರಿಕೆ ಬೆಳೆಗಳಾದ ಹಣ್ಣು ಹೂ ತರಕಾರಿಗಳ ಉತ್ಪಾದನೆಯಲ್ಲಿ ಜೀವಿಕ ತಂತ್ರಜ್ಞಾನದಿಂದ ಜೀವಿಕ ಕೀಟನಾಶಕ, ಸಾವಯವ ಗೊಬ್ಬರ ಇದರಿಂದ ವಿಷಮುಕ್ತ ಆಹಾರ ಅಥಿಕ ಇಳಿವರಿಯನ್ನು ಪಡೆಯಬಹುದಾಗಿದೆ.
- * ಉತ್ತಮ ಸಾರಿಗೆ ವ್ಯವಸ್ಥೆಯಿಂದ ಉತ್ಪನ್ನಗಳನ್ನು ಬೇಗನೆ ಮಾರುಕಟ್ಟೆಗೆ ಸಾಗಿಸಬಹುದಾಗಿದೆ.
- * ಘಡೋಪಾಕೋಗಳ ಸಾಫ್ಟಪನೆಯಿಂದ ತೋಟಗಾರಿಕೆ ಉತ್ಪನ್ನಗಳನ್ನು ಕೆಡದಂತೆ ಸಂಗೃಹಿಸಬಹುದಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಲು ಸಹಾಯಕವಾಗಿದೆ.
- * ಜೀವಿಕ ತಂತ್ರಜ್ಞಾನದಿಂದ ಉತ್ತಮ ಬೀಜ ತಳಿಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು ಇದರಿಂದ ರೋಗಮುಕ್ತ ಬೆಳೆಯನ್ನು ಬೆಳೆಯಬಹುದಾಗಿದೆ.

17) ಮಾನವ ಬಂಡವಾಳ ಮತ್ತು ವಿಜ್ಞಾನ ತಂತ್ರಜ್ಞಾನ ದೇಶದ ಅಭಿವೃದ್ಧಿಯಲ್ಲಿ ಪೂರಕವೇ? ನಿಮ್ಮ ಅಭಿಪ್ರಾಯ ತಿಳಿಸಿ.

ಉತ್ತರ: ಮಾನವ ಬಂಡವಾಳ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂಡು ಪೂರಕವಾಗಿವೆ. ಜಾಗತಿಕ ಮಟ್ಟದಲ್ಲಿ ದಿನೇ ದಿನೇ ಏರುತ್ತಿರುವ ಜನಸಂಖ್ಯೆಯನ್ನು ಮತ್ತು ಕೌಶಲ್ಯ ಭರಿತ ಜನ ಸಮುದಾಯವನ್ನು ಮಾನವ ಬಂಡವಾಳವಾಗಿ ಪರಿವರ್ತಿಸಿ, ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಸಮೀಕರಿಸಿದಾಗ ನಿಜವಾಗಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ.

- * ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಮಾನವ ಜನಾಂಗ ಕೌಶಲ್ಯವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಾಯಕವಾಗಿ ನಿಮ್ಮ ಅವಶ್ಯಕತೆಯನ್ನು ಪೂರ್ಣಿಸಿಕೊಳ್ಳಲು ಅನುಕೂಲಕರವಾಗಿದೆ.
- * ಇಂದಿನ ಸಮಾಜವನ್ನು ಮಾಹಿತಿ ಮತ್ತು ಜ್ಞಾನ ಸಮಾಜ ಎನ್ನಬಹುದು. ಅಂದರೆ ಜ್ಞಾನ ಹೊಂದಿದ ಜನರೇ ಬಂಡವಾಳ ಎನ್ನುವ ಸ್ಥಿತಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗಬಹುದು.
- * ಇಂದಿನ ಆರ್ಥಿಕ - ತಂತ್ರಜ್ಞಾನಗಳಾದ Software ತಂತ್ರಜ್ಞಾನಗಳಲ್ಲಿ ಜ್ಞಾನ ಆರ್ಥಿಕ ವ್ಯವಸ್ಥೆಯಾಗಿದ್ದು, ಇಲ್ಲಿ ಮಾನವ ಬಂಡವಾಳ ಅತಿ ಪ್ರಾಮುಖ್ಯತೆ ವಹಿಸುತ್ತಿದೆ.

* ದೇಶದ ಜನರನ್ನು ಸಮರ್ಪಕ ತರಬೇತಿಯಿಂದ ಕೊಶಲ್ಯ ಭರಿತವನ್ನಾಗಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಒಂದಕ್ಕೊಂದು ಮೂರಕವಾಗಿ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ.

* ಮಾನವ ಬಂಡವಾಳ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಜೊತೆ ಜೊತೆಗೆ ಕಾರ್ಯ ನಿರ್ವಹಿಸಿದರೆ ಮಾತ್ರ ದೇಶದ ಪ್ರಗತಿ ಕಾಣಬಹುದು.

18) ಸಾಂಕ್ರಾಮಿಕ ರೋಗಗಳು ಮಾನವನಿಗೆ ಹೇಗೆ ವಿನಾಶಕ? ಅದನ್ನು ಎದುರಿಸುವಲ್ಲಿ ವಿಶ್ವದ ಪ್ರಯತ್ನ ಮತ್ತು ಸಫಲತೆ ತಿಳಿಸಿ.

ಉತ್ತರ: ಜಾಗತಿಕವಾಗಿ ಮಾನವನ ಅತಿಯಾದ ಚಟುವಟಿಕೆಯಿಂದ ಪರಿಸರದ ಮೇಲೆ ಅಪಾರ ಪರಿಣಾಮ ಬೀರಿ ಅನೇಕ ಸಾಂಕ್ರಾಮಿಕ ರೋಗ ಹುಟ್ಟಲು, ಹರಡಲು ಕಾರಣವಾಗುತ್ತಿದ್ದಾನೆ ಮತ್ತು ಇವು ಮಾನವರಿಗೆ ವಿನಾಶಕಾರಿಯಾಗಿ ಪರಿಣಮಿಸಿವೆ.

* ಇತ್ತೀಚೆಗೆ ಆಷ್ಟಿಕಾದಲ್ಲಿ ಕಾಣಿಸಿಕೊಂಡ ಎಬೋಲ ಒಂದು ಸಾಂಕ್ರಾಮಿಕ ರೋಗ ಜಗತ್ತನ್ನೇ ತಲ್ಲಿಗೊಳಿಸಿತು. ಅನೇಕ ಜನರ ಸಾವಿಗೆ ಆರ್ಥಿಕ ನಷ್ಟ ಪೂರ್ಣ ಹಾನಿ ಸಂಭವಿಸಿತು.

* ಇದನ್ನು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆ ಅನೇಕ ಕ್ರಮಗಳನ್ನು ಕೈಗೊಂಡು ರೋಗ ಹರಡಿರುವ ದೇಶಗಳಿಗೆ ಉಚಿತ ವೈದ್ಯಕೀಯ ಸೇವೆ, ಹಣಕಾಸಿನ ನೆರವು ನೀಡಿದರು. ಜಾಗತಿಕವಾಗಿ ಸಹಾಯವಾಗಿ ಆರಂಭಿಸಿದ್ದರೆ ಮತ್ತು ಅದನ್ನು ನಿಯಂತ್ರಿಸಲು ಯಶಸ್ವಿಯಾದರು.

* ಇನ್ನೊಂದು ಪ್ರಮುಖ ಸಾಂಕ್ರಾಮಿಕ ರೋಗವಾದ ಪೋಲಿಯೋ ಅನೇಕ ರಾಷ್ಟ್ರಗಳಲ್ಲಿ ಜನರ ಅಂಗವೈಕಲ್ಯಕ್ಕೆ ಕಾರಣವಾಯಿತು.

* WHO-1996ರ ಮುಟ್ಟಿಗೆ ಪೋಲಿಯೋ ಮುಕ್ಕೆ ಜಗತ್ತು ನಿರ್ವಾಳ ಮಾಡಲು ಯೋಜನೆ ರೂಪಿಸಿತ್ತು ಮತ್ತು ಭಾರತ ಸೇರಿದಂತೆ ಮುಂತಾದ ದೇಶಗಳಿಗೆ ಹಣಕಾಸಿನ ನೆರವು, ವೈದ್ಯಕೀಯ ಸೇವೆ ನೀಡುವುದರ ಪರಿಣಾಮ 2011ಕ್ಕೆ ಭಾರತ ಪೋಲಿಯೋ ಮುಕ್ಕೆ ರಾಷ್ಟ್ರವಾಗುವುದರೊಂದಿಗೆ ಜಗತ್ತಿನಲ್ಲಿ ೪೯.೯೯ ಪೋಲಿಯೋ ಮುಕ್ಕವಾಗಿದೆ.

ಮುಂತಾದ ಸಾಂಕ್ರಾಮಿಕಗಳನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಅನೇಕ ಕಾರ್ಯ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗುತ್ತಿದೆ.

19) ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಅಭಿವೃದ್ಧಿ ಎಂಬುದರ ನಿಜವಾದ ಅರ್ಥವೇನು? ಅದು ಭಾರತಕ್ಕ ವರವಾಗುವಂತೆ ಹೇಗೆ ಬಳಸಿಕೊಳ್ಳಬಹುದು?

ಉತ್ತರ: ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಎಂದರೆ ಜನರ ಬೇಕು ಬೇಡಿಕೆಗಳನ್ನು ಮೂರ್ಯವುದರ ಜೊತೆಗೆ ಪರಿಸರಕ್ಕೆ ಹಾನಿಯಾಗಂತೆ ಮುಂದಿನ ಪೀಠಿಗೆ ಸಂಪನ್ಮೂಲಗಳನ್ನು ಉಳಿಸಿ ಮೋಷಿಸಿ ಸುಸ್ಥಿರ ಅಭಿವೃದ್ಧಿ ಸಾಧಿಸುವುದರೊಂದಿಗೆ ಪ್ರಗತಿಯನ್ನು ಕಾಣುವ ಉದ್ದೇಶ ಹೊಂದಿದೆ. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿವಿಧ ಕ್ಷೇತ್ರದಲ್ಲಿ ವರವಾಗುವಂತೆ ಬಳಸಿಕೊಳ್ಳಬಹುದಾಗಿದೆ.

* ಅಳು ತಂತ್ರಜ್ಞಾನದಿಂದ ಅಳು ಸ್ಥಾವರಗಳನ್ನು ಸ್ಥಾಪಿಸಿ ಶಾಂತಿಗಾಗಿ ವಿದ್ಯುತ್ ಉತ್ಪಾದಿಸಿದರೆ ನಮ್ಮ ದೇಶದ ಜ್ಞಾನ ಸಮಸ್ಯೆಯಾಗಿರುವ ವಿದ್ಯುತ್ ಸಮಸ್ಯೆಯನ್ನು ನೀಗಿಸಿ ಪರಿಸರ ಹಾನಿಯನ್ನು ತಡೆಗಟ್ಟಬಹುದು.

* ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಕಡಿಮೆ ದರದಲ್ಲಿ ಬಡವರಿಗೆ, ದುರ್ಬಲರಿಗೆ ಒದಗಿಸುವುದರಿಂದ ಸ್ವಸ್ಥ ಸಮಾಜ ನಿರ್ಮಿಸಬಹುದು.

* ಸೌರ ವಿದ್ಯುತ್ ಉತ್ಪಾದನೆ ಮಾಡಿ ಸಂಪ್ರದಾಯ ಇಂಥನದಿಂದ ಆಗುವ ಆರ್ಥಿಕ ಹೋರೆಯನ್ನು ನಿಯಂತ್ರಿಸಬಹುದು.

* ಸಾವಯವ ಕೃಷಿ ಜ್ಯೋತಿರ್ ಕೀಟನಾಶಕಗಳನ್ನು ಬಳಸಿ ವಿಷಮುಕ್ತ ಆಹಾರ ಉತ್ಪಾದಿಸಬಹುದು. ಅತ್ಯಾಧುನಿಕ ಸಂಸ್ಕರಣಾ ಫಾಟಕ ಸಾರಿಗೆ, ಸಂಪರ್ಕ ಒದಗಿಸಿ ಆಹಾರ ಮೋಲಾಗುವುದನ್ನು ತಡೆಗಟ್ಟಬಹುದು.

* ಅರಣ್ಯ ಬೆಳೆಸುವುದರ ಮೂಲಕ ಜೀವ ಸಂಕುಲವನ್ನು ಸಂರಕ್ಷಿಸುವುದು

* ತಂತ್ರಜ್ಞಾನ ಸಹಾಯದಿಂದ ನೀರಿನ ಸಮರ್ಪಕ ಬಳಕೆ ಮೂಲ ಸೌಕರ್ಯ ಒದಗಿಸುವುದು.

ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ರಾಷ್ಟ್ರೀಯ ವರವಾದರೆ ಅದು ಪ್ರಗತಿ ಸಂಕೇತ.

20) ಕೇಂದ್ರದ ವಿಜ್ಞಾನ-ತಂತ್ರಜ್ಞಾನದ ಕಾರ್ಯ ಚಟುವಟಿಕೆಯನ್ನು ಸಮಗ್ರವಾಗಿ ವಿಶೇಷಿಸಿ.

ಉತ್ತರ: ಭಾರತ ಸರ್ಕಾರವು ಸ್ವಾತಂತ್ರ್ಯ ನಂತರ ಭಾರತದಲ್ಲಿ ನೆಹರು ದೂರದೃಷ್ಟಿ ಫಲವಾಗಿ ಇಂದು ಅನೇಕ ಕ್ಷೇತ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿಯತ್ತ ಸಾಗುತ್ತಿದ್ದೇವೆ.

* 1958ರಲ್ಲಿ ವಿಜ್ಞಾನ ಕಾರ್ಯನೀತಿಯನ್ನು ಜಾರಿಗೆ ತಂದು ಅನೇಕ ಸಂಶೋಧನೆಗೆ ಮೌಲ್ಯಾರ್ಥಿಸಲಾಯಿತು.

* 1969ರಲ್ಲಿ ISRO ಸಾಫಿಸಿ ಬಾಹ್ಯಕಾಶ ತಂತ್ರಜ್ಞಾನಕ್ಕೆ ಯೋಜನೆ ರೂಪಿಸಿ, ಅನೇಕ ಉಪಗ್ರಹಗಳನ್ನು ಹಾರಿಸಿ ಶಿಕ್ಷಣ, ಕೃಷಿ, ಗ್ರಾಮೀಣ ಅಭಿವೃದ್ಧಿ ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುತ್ತಿದ್ದೇವೆ.

* Edusat ಉಪಗ್ರಹ ಆರ್ಥಾರಿತ ಶಿಕ್ಷಣವನ್ನು ನೀಡುತ್ತಿರುವುದು

* ಹವಾಮಾನ ವೈಪರಿಕ್ಯ ಸಂಶೋಧನೆ ಕೇಂದ್ರ ಸಾಫಿಸಿ ಪ್ರಕೃತಿ ವಿಕೋಪವನ್ನು ನಿರ್ವಹಿಸುತ್ತಾ ಕಾರ್ಯ ಯೋಜನೆ ರೂಪಿಸಿದೆ.

* ಆಹಾರ ಸಂಸ್ಕರಣೆಗಾಗಿ- Food Park ಸ್ಥಾಪನೆ ಅತ್ಯಾಧುನಿಕ ತಂತ್ರಜ್ಞಾನದಿಂದ ಆಹಾರವನ್ನು ಕೆಡದಂತೆ ಸಂಗ್ರಹಿಸುತ್ತಿರುವುದು ಭವಿಷ್ಯದಲ್ಲಿ ದೇಶದಲ್ಲಿ 12 Food Park ಸ್ಥಾಪನೆಯಾಗಲಿವೆ.

* ಭವಿಷ್ಯದಲ್ಲಿ ಬಾಹ್ಯಕಾಶ ಯೋಜನೆಗಳಾದ ಚಂದ್ರಯಾನ, ಮಂಗಳಯಾನಕ್ಕೆ ಮುಂತಾದ ಕಾರ್ಯ ಯೋಜನೆಯನ್ನು ರೂಪಿಸಿದೆ.

* ವಾರ್ಷಿಕ ಬಜೆಟ್‌ನಲ್ಲಿ ಪ್ರತಿ ವರ್ಷ ಸುಮಾರು ೩೯.೬ರಪ್ಪು ಹಣವನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಶೋಧನೆ ಮೀಸಲಿಡಲಾಗುತ್ತಿದೆ.

* ಒಂದೇ ಪ್ರಶ್ನೆ ಪತ್ರಿಕೆಗೆ ಎರಡು ಪ್ರಶ್ನೆಗಳ ಮಾದರಿ ಉತ್ತರಗಳನ್ನು ವಿದ್ಯಾರ್ಥಿಗಳ ಮಾಹಿತಿ / ಅನುಕೂಲಕ್ಕಾಗಿ ನೀಡಲಾಗಿದೆ.

ಮಾದರಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ – 4

1) ಸಾಮಾಜಿಕ ಅಂತರಾಲ ತಾಣಗಳಾವುವು ಮತ್ತು ಅವು ಯಾವ ಸುರಕ್ಷಾ ಗೊಂದಲ (Implication)ಗಳನ್ನು ಪ್ರಸ್ತುತ ಪಡಿಸುತ್ತವೆ?

ಉತ್ತರ: ಇಂದಿನ ಯುಗ ಮಾಹಿತಿ ತಂತ್ರಜ್ಞಾನದ ಯುಗ. ಮಾಹಿತಿ ತಂತ್ರಜ್ಞಾನವನ್ನು ಸಾಮಾಜಿಕ ಅಂತರಾಲ ತಾಣಗಳು ತೀವ್ರವಾಗಿ ಪ್ರಭಾವಿಸುತ್ತಿವೆ. ಮುಖ್ಯವಾದ ಸಾಮಾಜಿಕ ಅಂತರಾಲ ತಾಣಗಳೆಂದರೆ:

* ಫೇಸ್‌ಬುಕ್

* ಟ್ರೈಟರ್

* ವಾಟ್ಸ್ ಅಪ್

* ವ್ಯಾಯಿ ಚಾಟ್

* ವಾಯ್ಸ್ ಮೇಲ್

ಪ್ರಸ್ತುತ ಈ ತಾಣಗಳು ಹುಟ್ಟಿರುವ ಸುರಕ್ಷಾ ಗೊಂದಲಗಳು ಇಂತಿವೆ.

* ಸಾರ್ವಜನಿಕ ಅಭಿವೃದ್ಧಿಯ ರೂಪಿಸುವಲ್ಲಿ ಪ್ರಭಾವ ಬೀರುತ್ತಿದೆ.

* ಅಭಿವೃದ್ಧಿ ಸ್ವಾತಂತ್ರ್ಯದ ಹೆಸರಿನಲ್ಲಿ ಹೆಚ್ಚಿನದಾಗಿ ಮತ್ತೊಂದು ಸಂಸ್ಥೆಯ, ವ್ಯಕ್ತಿಯ ಕುರಿತು ತೇಜೋವಢಿ ಮಾಡುವಿಕೆ ಹೆಚ್ಚಿದೆ.

* ಸಾಮಾಜಿಕ ಶಾಂತಿಯನ್ನು ಕಡಡಲು, ಕೆಲವೊಮ್ಮೆ ದುರ್ಬಳಿಕೆ ಆಗುತ್ತಿದೆ.

* ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ.

* ಉತ್ಪಾದನಾ ಸಾಮರ್ಥ್ಯದ ಯುವ ಸಮೂಹವನ್ನು ಅನಗತ್ಯವಾಗಿ ಕಾಲಹರಣ ಮಾಡಲು ಪ್ರೇರೇಪಿಸುತ್ತಿದೆ.

* ಇಲ್ಲಿ ವೈಯಕ್ತಿಕ ಮಾಹಿತಿಯನ್ನು ಕಳುವು ಮಾಡಿ, ಸಾಮಾಜಿಕ ದುಷ್ಪತ್ಯಗಳಲ್ಲಿ ಬಳಕೆ ಮಾಡುವ ಸಾಧ್ಯತೆ ಹೆಚ್ಚಿದೆ.

* ದೇಶದ ಉತ್ಪಾದಕತೆಯನ್ನು ಕಡಿಮೆ ಮಾಡುತ್ತಿದೆ.

* ಮಾಹಿತಿಯ ವೇಗದ ಹಂಚಿಕೆಯಿಂದಾಗಿ ಪಾರದರ್ಶಕತೆ ತರಲು ಧನಾತ್ಮಕ ಪ್ರಭಾವವನ್ನು ಬೀರುತ್ತದೆ.

* ಅಂತರಾಲ ಪ್ರಪಂಚವನ್ನೇ ಸೃಷ್ಟಿಸುತ್ತದೆ.

* ಗೊಕ / ಸಮೂಹ ಮಾಧ್ಯಮ ಬಳಕೆದಾರರ ಮತ್ತು ಬಳಕೆದಾರರಲ್ಲಿದವರ ಮಧ್ಯ ಕಂದರವನ್ನು ಸೃಷ್ಟಿಸುತ್ತದೆ.

* ವಾಟ್ಸ್‌ಅಪ್‌ನಲ್ಲಿ ಜಾಹಿರಾತು ರಹಿತ ಸಂವಹನ ವ್ಯವಸ್ಥೆ ಕಿರಿಕಿರಿಯಿಂದ ತಪ್ಪಿಸುತ್ತಿದೆ.

* ಜಾಲತಾಣದಿಂದ ಜಗತ್ತೀ ಒಂದು ‘ಮಟ್ಟ ಹಳ್ಳ’ಯಾಗಿ ಪರಿವರ್ತನೆಯಾಗತೊಡಗಿದೆ.

ಸಮೂಹ ಮಾಧ್ಯಮಗಳು ಕ್ರಾಂತಿಕಾರವಾದ ಕಾರ್ಯ ನಿರ್ವಹಿಸುತ್ತಿವೆ. ಇಂದು ಈ ತಾಣಗಳು ಬಳಕೆ ಇಲ್ಲದೆ ಹೋದರೆ, ನಾವು ಪ್ರಸ್ತುತತೆಯಿಂದ ದೂರ ಉಳಿದಂತೆಯೇ ಸರಿ. ಆದರೂ ಅದರ ಮಣಾತ್ಮಕ ಪರಿಣಾಮಗಳನ್ನು ಸರಿಪಡಿಸಿಕೊಂಡು, ಧನಾತ್ಮಕವಾದ ರೀತಿಯಲ್ಲಿ ಬಳಕೆ ಮಾಡುವ ಅಗತ್ಯವಿದೆ.

2) ರಾಷ್ಟ್ರೀಯ ಜಲ ನೀತಿಯ ಲಕ್ಷಣಗಳನ್ನು ಪಟ್ಟಿ ಮಾಡಿ. ಗಂಗಾ ನದಿಯ ಉದಾಹರಣೆಯೊಂದಿಗೆ ಜಲಮಾಲಿನ್ಯದ ಅವಫಡವನ್ನು ನಿಯಂತ್ರಿಸಲು ಯಾವ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು. ಭಾರತದಲ್ಲಿ ಈ ದುರಂತದ ನಿಯಂತ್ರಣಾಕ್ಷಾಗಿ ಯಾವ ಅಧಿಕೃತ ಕಾನೂನುಗಳಿವೆ?

ಉತ್ತರ: 'ಜಲ' ಜೀವಿಗಳ ಜೀವಾಳ. ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಜಲವೇ ಆಧಾರ. ಅದಕ್ಕಾಗಿ ಅದು ಜೀವಜಲ ಎಂದು ಕರೆಯಲಾಗುತ್ತದೆ.

ರಾಷ್ಟ್ರೀಯ ಜಲನೀತಿಯ ಲಕ್ಷಣಗಳು ಇಂತಿವೆ:

- * ದೇಶದಲ್ಲಿನ ಎಲ್ಲ ನೀರಿನ ಮೂಲಗಳನ್ನು ಸರಿಯಾಗಿ ಸಂರಕ್ಷಿಸುವುದು.
- * ನದಿ, ಹಳ್ಳಿ, ಕರೆ ಇತ್ಯಾದಿ ನೀರಿನ ಮೂಲಗಳನ್ನು ಅಭಿವೃದ್ಧಿ ಪಡಿಸುವುದು.
- * 'ಜಲಮಾಲಿನ್ಯ'ವಾಗದಂತೆ ಅಗತ್ಯ ಮುನ್ನಜ್ಞರಿಕಾ ಕ್ರಮಗಳನ್ನು ಕೈಗೊಳ್ಳುವುದು.
- * 'ಪರಸರ ಸ್ವೇಚ್ಛಾ' ಬದುಕು ನಡೆಸಲು ಜನರಲ್ಲಿ ಜಾಗೃತಿ ಮೂಡಿಸುವುದು.
- * ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವಿಕೆ.
- * ರಾಷ್ಟ್ರೀಯ ಮಟ್ಟದಲ್ಲಿ ನೀರಿನ ಸಂರಕ್ಷಣೆಗೆ ಮತ್ತು ಸರಿಯಾದ ಬಳಕೆ, ಕ್ರಿಯಾ ಯೋಜನೆ ರೂಪಿಸುವುದು, ಅನುಷ್ಠಾನಗೊಳಿಸುವಿಕೆ.
- * ನೀರಿನ ಮೂಲಗಳ ಕುರಿತು ಸಂಶೋಧನೆಯನ್ನು, ಸುರಕ್ಷಿತ ಕುಡಿಯುವ ನೀರನ್ನು ಮಾರ್ಪೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.

ಜಲಮಾಲಿನ್ಯ ಅವಫಡ ನಿಯಂತ್ರಿಸಲು ಇರುವ ತಂತ್ರಗಳು:

- * ಕೈಗಾರಿಕಾ ನೀತಿಯ ಸಮರ್ಪಕ ಅನುಷ್ಠಾನದಿಂದ ಜಲಮಾಲಿನ್ಯ ತಡೆಯುವುದು.
- * ಗ್ರಾಮ, ನಗರ, ವ್ಯಾಪಕ ಮತ್ತು ಸಾಮುದಾಯಿಕ 'ಜಲಸಂರಕ್ಷಣೆ'ಯ ಕುರಿತು ಜಾಗೃತಿ ಮೂಡಿಸುವುದು.
- * ಸರ್ಕಾರ 'ಗಂಗಾನದಿ' ಸ್ವಜ್ಞತೆಗಾಗಿ 'ನಮಾಮಿ ಗಂಗಾ' ಯೋಜನೆ ತಂದಿರುವುದನ್ನು ಅದೇ ಮಾದರಿಯಲ್ಲಿ ಪ್ರತಿ ನದಿಗಳ ಸಂರಕ್ಷಣೆಗೆ ಕಾರ್ಯಕ್ರಮವನ್ನು ವಿಸ್ತರಿಸುವುದು.
- * ಈಗಾಗಲೇ ಇರುವ 'ಜಲಮಾಲಿನ್ಯ' ಕಾರ್ಯೀಯ ಪರಿಣಾಮಕಾರಿಯಾದ ಅನುಷ್ಠಾನ.

ಭಾರತದಲ್ಲಿ ಇದಕ್ಕಾಗಿ ಇರುವ ಅಧಿಕೃತ ಕಾನೂನುಗಳು:

- * ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿ 48(ಎ)ರಲ್ಲಿ ಉಲ್ಲೇಖಿಸಲಾಗಿದೆ.
- * ಮೂಲಭೂತ ಕರ್ತವ್ಯಗಳಲ್ಲಿ 51(ಎ)ಜಿ ಯಲ್ಲಿ ಜಲ ಸಂರಕ್ಷಣೆಯನ್ನು ಉಲ್ಲೇಖಿಸಲಾಗಿದೆ.
- * ಪರಿಸರ ಕಾಯಿದೆ 1986, ಜಲಮಾಲಿನ್ಯ ಕಾಯಿದೆ-1976, 'ವನ್ಯಜೀವಿ ಸಂರಕ್ಷಣಾ' ಕಾಯಿದೆ ಮುಂತಾದವು. ನಾವು ಜೀವದ ಜೀವಾಳವಾದ 'ಜಲ'ವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ.

3) Run of River ಜಲವಿದ್ಯುತ್ ಯೋಜನೆ (Project) ಬಗ್ಗೆ ನೀವೇನು ತಿಳಿದುಕೊಂಡಿದ್ದೀರಿ? ಇದು ಇತರ ಜಲವಿದ್ಯುತ್ ಪ್ರಾಜೆಕ್ಟ್‌ಗಿಂತ ಹೇಗೆ ಭಿನ್ನವಾಗಿದೆ?

ಉತ್ತರ: "ಒಡುವ ನೀರನ್ನು ಹರಿಸಬೇಕಿದೆ. ಹರಿಯುವ ನೀರನ್ನು ನಡೆಸಬೇಕಿದೆ, ನಡೆಯುವ ನೀರನ್ನು ಭೂಮಿಯಲ್ಲಿ ಇಂಗಿಸಬೇಕಿದೆ". ಈ ಹಿನ್ನೆಲೆಯಲ್ಲಿ ಜಲ ವಿದ್ಯುತ್ ಯೋಜನೆಯು ಮಹತ್ವದಾಗಿದೆ. ಇದೊಂದು ಪ್ರಮುಖವಾದ 'ಜಲವಿದ್ಯುತ್' ಯೋಜನೆಯಾಗಿದ್ದು, ವಿದ್ಯುತ್ ಉತ್ಪಾದನೆಯ ಜೊತೆಗೆ ನದಿಯ ನೀರಿನ ಸಂರಕ್ಷಣೆಗೆ ಸಂಬಂಧಿಸಿದೆ. ಈ ಯೋಜನೆಯಲ್ಲಿ ಬೇಸಿಗೆ ಕಾಲದಲ್ಲಿ ಆಗುವ ನೀರಿನ ಕೊರತೆಯನ್ನು ಅದರ ಪರಿಣಾಮವನ್ನು

ಗಮನದಲ್ಲಿಟ್ಟುಕೊಂಡು, ನೀರನ್ನ ಬಳಸುವ ಒಂದು ವೈಜ್ಞಾನಿಕ ವಿಧಾನವಾಗಿದೆ. ವಿದ್ಯುತ್ ಉತ್ಪಾದನೆಯ ಜೊತೆಗೆ ಅಲ್ಲಿ ಉದ್ದ್ಯಾನವನ ನಿರ್ಮಾಣ, ಪರಿಸರ ಸ್ವೇಹಿ ಯೋಜನೆಯ ರೂಪರೇಷೆ ಇದಾಗಿದೆ. ವಿದೇಶಿಯರ ಅತ್ಯಾಧುನಿಕ ತಾಂತ್ರಿಕ ಕೌಶಲ್ಯ ಮತ್ತು ತಂತ್ರ / ಯಂತ್ರಗಳನ್ನು ಈ ಯೋಜನೆಯಲ್ಲಿ ಬಳಸಲಾಗಿದೆ. ಯೋಜನೆಯಲ್ಲಿ ಜನರ ಸಹಭಾಗಿತ್ವಕ್ಕೆ ಅವಕಾಶ ಕೊಡಲಾಗಿದೆ. ನದಿಯ ನೀರಿನ ಹರಿವನ್ನು ಬದಲಿಸದೇ ನದಿಯ ಹರಿಯುವ ದಿಕ್ಕಿನಲ್ಲಿಯೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಅನೇಕ ನದಿಗಳಿಗೆ ಈ ಯೋಜನೆ ಅಂತಿ ಮುಖ್ಯವಾದದ್ದು. ಅಲ್ಲಿನ ಜಲರಾಶಿಯನ್ನು ಸಮರ್ಪಕವಾಗಿ ಬಳಸಲು ಈ ಯೋಜನೆ ಸಹಕಾರಿಯಾಗಲಿದೆ. ಯೋಜನೆಯ ಅನುಷ್ಠಾನದಲ್ಲಿ ಸರ್ಕಾರಿ, ಖಾಸಗಿ (ಕೇಂದ್ರ ಮತ್ತು ರಾಜ್ಯ) ಮಟ್ಟದಲ್ಲಿ ಪಾಲ್ಗೊಳ್ಳಲಿರುವ ಕೆಳಗಿನ ಜಾರಿಗೆ ತರಲು ಯೋಜನೆಯನ್ನು ರೂಪಿಸಲಾಗಿದೆ.

‘Run of River’ ಮಾದರಿಯ ಜಲ ವಿದ್ಯುತ್ ಯೋಜನೆಗಳು, ಭಾರತದಂತಹ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ದೇಶಗಳಿಗೆ ಅತ್ಯಾಗತ್ಯವಾಗಿವೆ. ಈ ಯೋಜನೆಯನ್ನು ಯಾವುದೇ ಕುಂದು-ಕೊರತೆ ಇಲ್ಲದೇ ಸಮರ್ಪಕ ಮತ್ತು ಪರಿಣಾಮಕಾರಿಯಾದ ಅನುಷ್ಠಾನದಿಂದ ದೇಶದ ವಿದ್ಯುತ್ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದರಲ್ಲಿ ಸಂಶಯವಿಲ್ಲ.

4) ಮೇಕೆಗಳನ್ನು ಬಡವರ ATM ಎನ್ನಬಹುದೇ? ಅವರ ಸುಷಿರ ಜೀವನಕ್ಕಾಗಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು?

ಉತ್ತರ: ಭಾರತ ಕೃಷಿ ಪ್ರಧಾನ ದೇಶ. ಅಷ್ಟೇನು ಲಾಭದಾಯಕವಾಗಿ ಉಳಿಯದ ಇಂದಿನ ಕೃಷಿಯಲ್ಲಿ ‘ಸುಸ್ಥಿರತೆ’ ಸಾಧಿಸಲು ಕೃಷಿಯೇತರ ಉಪಕಸುಬುಗಳನ್ನು ಹಮ್ಮಿಕೊಳ್ಳಲಾಗುವುದು ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಭಾರತದ ದಕ್ಷಿಣ ಮತ್ತು ಉತ್ತರದ ಕೆಲವು ರಾಜ್ಯಗಳಲ್ಲಿ ‘ಮೇಕೆ’ ಮತ್ತು ‘ಕುರಿ’ ಸಾಕಾಣಿಕೆ ಪ್ರಸಿದ್ಧವಾಗಿದೆ. ಈ ಮೇಕೆ ಸಾಕಾಣಿಕೆ ಬಡವರ ಬಾಳಲ್ಲಿನ, ಅದರಲ್ಲಿಯೂ ಮಳೆಯ ಕೊರತೆಯಿಂದ ಬೆಳೆ ಬಾರದೇ ಇರುವ ಸಂದರ್ಭದಲ್ಲಿ ರ್ಯಾತರಿಗೆ ಸಹಕಾರಿಯಾಗಿದೆ.

ರ್ಯಾತರ / ಸುಷಿರ (ಬಡವರ ಸುಷಿರ) ಬದುಕಿಗಾಗಿ ಕೈಗೊಳ್ಳಬೇಕಾದ ಕ್ರಮಗಳು:

* ನಮ್ಮ ಸಣ್ಣ, ಮಧ್ಯಮ ಎಲ್ಲ ರ್ಯಾತರನ್ನು ಕೃಷಿಯ ಜೊತೆಗೆ ಪಶು ಸಂಗೋಪಣೆಯನ್ನು ಅಭಿವೃದ್ಧಿ ಪಡಿಸಲು ಮೊತ್ತಾಗಿಸಬೇಕು.

* ಅದಕ್ಕಾಗಿ ‘ಹಣಕಾಸಿನ’ ನೆರವನ್ನು ಕಡಿಮೆ ಬಡ್ಡಿ ದರದಲ್ಲಿ ರ್ಯಾತರಿಗೆ / ಬಡವರಿಗೆ ಸಹಕಾರಿ ಸಂಘಗಳ ಮೂಲಕ ವಿತರಿಸಬೇಕು.

* ‘ತುರ್ತು ಪರಿಸ್ಥಿತಿ’ (ರ್ಯಾತಾಪಿ) ಎದುರಿಸಲು ತಮ್ಮದೇ ಸಣ್ಣ ಉಳಿತಾಯದ ಮೂಲಕ ‘ಹಣ’ ಸಂಗ್ರಹಿಸಲು ಪ್ರೇರಿಸಬೇಕು.

* ಇದಕ್ಕಾಗಿ ‘ಅಂಚೆ’ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.

* ‘ಲೇವಾದೇವಿ’ಯನ್ನು ನಿಯಂತ್ರಿಸಿ, ಬಡವರಿಗೆ ಸರಿಯಾಗಿ, ಶೀಪ್ರವಾಗಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವ ವ್ಯವಸ್ಥೆ ಮಾಡಬೇಕು.

* ‘ಬೆಳೆ ಪಯಾರ್ಟೆಯ’ ವ್ಯವಸ್ಥೆ ಮೂಲಕ ಬಡ ರ್ಯಾತರಿಗೆ ಸುಸ್ಥಿರತೆ ಕಾಪಾಡಬಹುದು.

* ಕೂಲಿ ಕಾರ್ಮಿಕರು ಮೊಲ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ ಮಾಡಲು ಅರಿವು ಮೂಡಿಸುವುದು.

* ಇದಕ್ಕೆ ತರಬೇತಿಗಾಗಿ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಬೇಕು.

* ಬಡ ರೈತರಿಗೆ ಸಾವಯವ ಕೃಷಿಯನ್ನು, ಯಂತ್ರ ರಹಿತ ಕೃಷಿಗೆ ಒಲವು ತೋರಿಸುವಂತೆ ಮಾಡಿ ಸುಸ್ಥಿರ ಕೃಷಿ ಮತ್ತು ಕೃಷಿ ಕೆಲಸದಲ್ಲಿ ಉದ್ಯೋಗ ಸ್ಥಾಪಿಸಿ ಅವರ ಆದಾಯವನ್ನು ಹೆಚ್ಚಿಸುವುದು.

‘ದೇಶದ ಅನ್ನ’ದ ಬೆನ್ನೆಲುಬಾದ ರೈತ ಮತ್ತು ದೇಶದ ಪ್ರತಿಯೊಬ್ಬ ಬಡವನ ಸುಸ್ಥಿರತೆ ಸಾಧಿಸಲು ಈ ರೀತಿಯ ಅನುಷ್ಠಾನ ಯೋಗ್ಯ ಕ್ರಮಗಳ ತುರಾದ ಅಗತ್ಯವಿದೆ.

5) ಭಾರತೀಯ (ಹಸಿರು) ಗ್ರೀನ್-ಎನ್ಜಿನ್ ಕಾರ್ಪೊರೇಟ್ ಬಗ್ಗೆ ಬರೆಯಿರಿ. ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲದ ಸಮಸ್ಯೆ ತಗ್ಗಿಸಲು ಸಂಬಂಧಿಸಿದಂತೆ.

ಉತ್ತರ: ‘ಮರಳಿ ಗೂಡಿಗೆ’ ಎಂಬಂತೆ ಸಾಕಷ್ಟು ಅಭಿವೃದ್ಧಿಯ ನಂತರ ಸುಸ್ಥಿರತೆಗಾಗಿ, ಪರಿಸರದ ಹಿತದ ದೃಷ್ಟಿಯಿಂದ ಮಾನವನ ಆರೋಗ್ಯದ ದೃಷ್ಟಿಯಿಂದ ನಾವು ಮರಳಿ ‘ಹಸಿರು ಶಕ್ತಿ’ ಸಂಪನ್ಮೂಲಗಳನ್ನೇ ಆಶ್ರಯಿಸಲು ಮುಂದಾಗಿದ್ದೇವೆ. ತಡವಾಗಿ ಆದರೂ, ಈ ‘ಹಸಿರು ಶಕ್ತಿ’ಯ ಅಗತ್ಯ ಮತ್ತು ಅನಿವಾರ್ಯವಾಗಿದೆ. ‘ಹಸಿರು ಶಕ್ತಿ ಮೋಗಸಾಲ್’ (Green Energy Corridor) ಎಂದರೆ ದೇಶದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಸಾಂಪ್ರದಾಯಿಕ ಶಕ್ತಿಯ ಸಂಪನ್ಮೂಲಗಳ್ಳು ಸಮರ್ಪಕವಾಗಿ ಬಳಸಿ, ಶಕ್ತಿಯನ್ನು ಉತ್ಪಾದಿಸುವ ಪರಿಸರ ಸೇರಿ ಉಪಕ್ರಮ ಇದಾಗಿದೆ. ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಸಮಸ್ಯೆಯನ್ನು ನಿವಾರಿಸಲು ಈ ‘ಹಸಿರು ಶಕ್ತಿ’ಯ ಮೂಲಗಳ ಬಳಕೆ ಅಗತ್ಯವಾಗಿದೆ.

* ಭಾರತ ತನ್ನ ಶೇ.70ರಷ್ಟು ಶಕ್ತಿಯನ್ನು ಕಲ್ಲಿದ್ದಲಿನಿಂದ ಪಡೆಯುತ್ತಿದೆ. ಇದರಿಂದ ಕಾರ್ಬನ್ ಮೊನಾಕ್ಸೈಡ್ ಮತ್ತು CO₂ಗಳ ಬಿಡುಗಡೆಯಾಗಿ ಪರಿಸರ ಹಾಳಾಗುತ್ತಿದೆ. ಇದಕ್ಕಾಗಿ ‘ಸೌರಶಕ್ತಿ’ಯಂತಹ ಮೂಲಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ.

* The Index of harnessing energy ಎಂದು ಗುಜರಾತನ್ನು ಕರೆಯುತ್ತಾರೆ. ಇದಕ್ಕೆ ಕಾರಣ ಅಲ್ಲಿ ಸೌರಶಕ್ತಿ, ಜಲಶಕ್ತಿ, ಗಾಳಿ ಶಕ್ತಿ, ಅಲೆಶಕ್ತಿ, ಭೂ ಉಷ್ಣ ಶಕ್ತಿ, ಹೀಗೆ ಎಲ್ಲಾ ವಿಧದ ಅಸಂಪ್ರದಾಯಿಕ ‘ಹಸಿರು ಶಕ್ತಿ’ಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಇದರಿಂದ ಅಲ್ಲಿನ ಶಕ್ತಿಯ ಬೇಡಿಕೆ ಈಡೇರಿ, ಬೇರೆ ರಾಜ್ಯಕ್ಕೆ ಮೂರ್ಕೆಸುತ್ತಿದೆ.

* ಈ ಹಿನ್ನೆಲೆಯಲ್ಲಿ ಗುಜರಾತನ್ನು ‘ಹಸಿರು ಶಕ್ತಿ ಮೋಗಸಾಲ್’ಯ ಪ್ರಮುಖ ಕೇಂದ್ರವೆಂದು ಹೇಳಬೇಕು.

* ಭಾರತ 127 ಕೋಟಿ ಜನಸಂಖ್ಯೆ ಹೊಂದಿದ ಬೃಹತ್ ದೇಶ. ಈ ಎಲ್ಲ ಜನರ ಶಕ್ತಿಯ ಮೂರ್ಕೆಕೆಯ ದೃಷ್ಟಿಯಿಂದ ಈ ಹಸಿರು ಶಕ್ತಿ ಸಂಪನ್ಮೂಲಗಳನ್ನು ದೇಶಾದ್ಯಂತ ವಿಸ್ತರಿಸುವ ಅಗತ್ಯವಿದೆ.

* ಸರ್ಕಾರ, ಸಮುದಾಯ, ಖಾಸಗಿ ರಂಗದ ಸಮನ್ವಯದ ಪ್ರಯತ್ನದಿಂದ ಈ ಗುರಿಯನ್ನು ಸಾಕಾರಗೊಳಿಸಬಹುದು.

6) ಡಿಜಿಟಲ್-ಸಿಗ್ನೇಚರ್ ಎಂದರೇನು? ಅದರ ವಿಶ್ಲಾಷಾಹಾರ್ತೆಯ ಅರ್ಥ? ಲಕ್ಷಣಗಳು.

ಉತ್ತರ: ನಾವು ‘Digital’ ಯುಗದಲ್ಲಿ ಇದ್ದೇವೆ. ‘ಡಿಜಿಟಲ್ ಸಹಿ’ ಎಂಬುದು ಮಾಹಿತಿ ತಂತ್ರಜ್ಞಾನದ ಸಹಾಯದಿಂದ ವ್ಯಕ್ತಿಯ ಹೆಬ್ಬೆರಳಿನ (ಅವು ಎಂದಿಗೂ ಬದಲಾಗದು ಮತ್ತು ಮತ್ತೊಬ್ಬರಂತೆ ಇರುವುದಿಲ್ಲ) ಗುರುತನ್ನು ‘ಹೆಬ್ಬೆರಳು ಒತ್ತುವಿಕೆ’ (Thumb Impression) ಯಂತ್ರದಿಂದ ಪಡೆದು, ಅಗತ್ಯವಿದ್ದಲ್ಲಿನ ಸಹಿಯ ಪರಿಣಾಮಕಾರಿಯಾಗಿ ವ್ಯಕ್ತಿಯ ಜ್ಯೋವಿಕ ಲಕ್ಷಣ ಆಧಾರಿತ ಒಪ್ಪಿಗೆ ಮುದ್ದೆಯೇ ಆಗಿದೆ.

ಅತಿಯಾದ ಕಾರ್ಯಭಾರಗಳು ಎಲ್ಲ ಕ್ಷೇತ್ರವನ್ನು ವ್ಯಾಪಿಸಿರುವುದರಿಂದ ಅದಕ್ಕೆ ತಾಂತ್ರಿಕತೆಯ ಸ್ವಷ್ಟ ಪಡೆದು, ಕಾರ್ಯಭಾರ ಕಡಿಮೆ ಮಾಡಿಕೊಂಡು, ಗುಣಮಟ್ಟದ ಕಾರ್ಯ ನಿರ್ವಹಣೆಗೆ ‘ಡಿಜಿಟಲ್ ಸಹಿ’ಯು ಪರಿಣಾಮಕಾರಿಯಾಗಿದೆ. ಉದಾ: ಕಂದಾಯ ವಿಭಾಗದ ತಹಸಿಲಾರರು ತಾವು ನೀಡುವ ಪ್ರತಿಯೊಂದು ಜಾತಿ ಮತ್ತು ಆದಾಯ ಪ್ರಮಾಣ ಪ್ರತಿಗಳನ್ನು ಪರಿಶೀಲಿಸಿ ‘ಡಿಜಿಟಲ್ ಸಹಿ’ಯ ಮೂಲಕ ಸಮೃದ್ಧಿ ಅರ್ಥವಾ ಆದೇಶವನ್ನು ಜಾರಿಗೆ ತರುವ ವ್ಯವಸ್ಥೆ ಇದೆ.

ಇದರ ವಿಶ್ಲೇಷಣೆಯಲ್ಲಿ ಅಥವಾವೆಂದು ಈ ‘ಡಿಟ್ಟಿಲ್’ ಸಹಿಯನ್ನು ನಕಲು ಮಾಡಲು ದುರ್ಬಳಿಕೆ ಮಾಡುವ ಸಾಧ್ಯತೆ ತೀರಾ ಕಡಿಮೆ. ಇದರಿಂದ ಜವಾಬ್ದಾರಿಯತವಾಗಿ ಕಾರ್ಯ ನಿರ್ವಹಿಸಲು ನೇರವಾಗುತ್ತದೆ.

ಲಕ್ಷಣಗಳು:

- * ನವೀನ ತಾಂತ್ರಿಕತೆಯ ಬಳಕೆಯಿಂದ ಶೀಪ್ರೋವಾಗುವ ಕಾರ್ಯ
 - * ಕಾರ್ಯದಕ್ಷತೆ ಹೆಚ್ಚಿಂದಾಗುತ್ತದೆ
 - * ಪಾರದರ್ಶಕತೆ ತರಲು ಸಹಾಯಕ
 - * ಸಮಯ ಉಳಿತಾಯ
 - * ಗೌಪ್ಯತೆ ಕಾರ್ಯಕೊಳ್ಳಲು ಸಹಕಾರಿ
 - * ದುರ್ಬಳಿಕೆ ತಡೆ
 - * ಕಾರ್ಯಭಾರ ಎಷ್ಟೇ ಇದ್ದರೂ, ಇದು ಎದುರಿಸಲು ನೇರವಾಗುತ್ತದೆ
 - * ಅನಗತ್ಯ ವಿಳಂಬಕ್ಕೆ ಕತ್ತರಿ
 - * ಸಿಬ್ಬಂದಿಯಲ್ಲಿ ‘ಗಳಾಕ ಶಿಕ್ಷಣ’ವನ್ನು ಹೆಚ್ಚಿಸುತ್ತದೆ
 - * ಎಲ್ಲಾ ರೀತಿಯ ಕಾರ್ಯಗಳಿಗೂ ಬಳಸಬಹುದು
- ಉದಾ: ಶಾಲಾ ಹಾಜರಾತಿ, ಕಣ್ಣೇರಿ ಹಾಜರಾತಿ, ಕಾರ್ಮಿಕ, ಮೇಲಾಧಿಕಾರಿಗಳ ಸಹಿ ಇತ್ಯಾದಿ.

7) Fixed Dose Drug Combinations (FDCs) ಎಂದರೆನು? ಅದರ ಗುಣಾವಸ್ತುಗಳನ್ನು ಬರೆಯಿರಿ.

ಉತ್ತರ: ‘ಆರೋಗ್ಯವೇ ಭಾಗ್ಯ’ ಎಂಬುದು ಸತ್ಯ. ಎಷ್ಟೇ ಸಿರಿವಂತಿಕೆ ಇದ್ದರೂ ಆರೋಗ್ಯ ಸರಿಯಾಗಿ ಇಲ್ಲದೇ ಹೊದರೆ ಏನು ಅಥವಾವಿಲ್ಲ. ಈ ಆರೋಗ್ಯ ಸಂರಕ್ಷಣೆ ವೇಗದ ಆಧುನಿಕ ಜೀವನ ಶೈಲಿಯ ತುರು ಗಮನ ಹರಿಸಬೇಕಾದ ಸಂಗತಿಯಾಗಿದೆ. ಆರೋಗ್ಯ ಇಲಾಖೆಯಲ್ಲಿ ಸಾಮಾನ್ಯವಾಗಿ ಬರುವ ಜ್ಞರ, ಕೆಮ್ಮೆ, ನೆಗಡಿ, ತೀತ, ತಲೆ ನೋವು ಈ ರೋಗಗಳಿಗೆ ವೈದ್ಯರು ಬಳಸುವ ಮಾತ್ರೆಗಳನ್ನು ಮತ್ತು ಜೈವಿಕೆಗಳನ್ನು ಸಂಯೋಜಿಸಿರುವ ನಿರ್ದಿಷ್ಟ ಮಾತ್ರೆಗಳನ್ನು ಬಳಸಲಾಗುತ್ತದೆ. ಇದು ಅನೇಕ ನೋವುಗಳಿಗೆ, ರೋಗ ನಿರೋಧಕ ಶಕ್ತಿಗೆ antibiotic ಅಗಿ ‘ಪೂರಾಸಿಟಾಮೋಲ್’ ಮಾತ್ರೆಯನ್ನೇ ಬಳಸಲಾಗುತ್ತದೆ.

ಗುಣಗಳು:

- * ರೋಗದಿಂದ ಮುಕ್ತರಾಗಲು ಈ ರೀತಿಯ 2 ಅಥವಾ ಅದಕ್ಕಿಂತ ಹೆಚ್ಚಿನ ಮಾತ್ರೆಗಳನ್ನು ವೈದ್ಯರು ಸಲಹೆ ಮಾಡುವ ಉದ್ದೇಶ ರೋಗಿಗಳ ಶೀಪ್ರೋ ಗುಣಮುಖಿರಾಗಲೆಂದು. ಅದಕ್ಕಾಗಿ ಇದು ಉತ್ತಮ ವಿಧಾನ.
- * ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಅದೆಷ್ಟೂ ರೋಗಗಳಿಗೆ ಸರಿಯಾದ ಜೈವಧಿಯನ್ನು ಕಂಡುಕೊಳ್ಳಲು ಆಗಿಲ್ಲ. ಇದರಿಂದ ಪ್ರಸ್ತುತ ತ್ರೋಗಳನ್ನೇ ಸೇರಿಸಿ ಬಳಸುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ.
- * ಜನರ ರೋಗ ವಿಮುಕ್ತಿಗೆ ಇದು ಸಹಾಯಕಾರಿಯಾಗಿದೆ.
- * ಜನರಲ್ಲಿ ಅಲ್ಪವಾದ ಮಾನಸಿಕ ಶೃಂಪಿಯನ್ನು ನೀಡುತ್ತದೆ
- * ರೋಗಾಣಗಳಿಂದ ಮುಕ್ತಿಯಾಗಲು ಇದು ಸಹಾಯಕಾರಿ.

ಅವಗುಣಗಳು:

- * ವೈದ್ಯಕೀಯ ನಿರ್ಜಿತವಾದ ಪರಿಹಾರ ಮತ್ತು ಸಂಶೋಧನೆಯ ಫಲಿತಾಂಶಗಳಿಲ್ಲದೇ ಮಾನವನ ಮೇಲೆ ಬಳಸುವುದು ತಪ್ಪು.
- * ಜನರು ಪ್ರಯೋಗದ ಪಶುಗಳಲ್ಲ
- * ನೈತಿಕವಾಗಿ ವೈದ್ಯರ ಈ ಕ್ರಮವು ಸರಿಯಾದುದಲ್ಲ
- * ವೃತ್ತಿರ್ತ ಪರಿಣಾಮ ಉಂಟಾದರೆ, ರೋಗಿಯ ಜೀವಕ್ಕೆ ಹಾನಿ. ಈ ಹಿನ್ನಲೆಯಲ್ಲಿ ಮೂಲಭೂತ ಸಂಶೋಧನೆಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕಾಗಿದೆ.

8) 3D Printing Technology ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದರ ಗುಣಾವಗುಣಗಳನ್ನು ಪಟ್ಟಿ ಮಾಡಿ.

ಉತ್ತರ: 3D Printing Technology ಇದು ಮೂರು ಆಯಾಮಗಳಲ್ಲಿ ರಚಿತವಾಗಿದ್ದ X,Y,Z ಮೂರು ಆಯಾಮಗಳನ್ನು ಏಕಕಾಲಕ್ಕೆ ಜಿತ್ತಿಸುವಂತಿದ್ದು, ಸಾಮಾನ್ಯವಾಗಿ Auto Mation ತಂತ್ರಜ್ಞಾನದಲ್ಲಿ ಇದನ್ನು ಬಳಸಲಾಗುತ್ತಿದೆ.

* ಇಲ್ಲಿ AUTO, CAD, ANSYS ಮುಂತಾದ ತಂತ್ರಜ್ಞಾನವನ್ನು ಬಳಸಿ ಮೂರು ಆಯಾಮಗಳಲ್ಲಿ ವಸ್ತುವಿನ ರಚನೆಯನ್ನು ಗುರುತಿಸಿ ರಚಿಸಲಾಗುವುದು. ನಂತರ 3D Printing Machine ಮೂಲಕ-ಅದರ ಒಂದೊಂದೂ ಭಾಗವನ್ನು ಮುದ್ರಿಸಲಾಗುವುದು.

* ಈ ತರಹದ ಮುದ್ರಣಗಳು Front View, Top View, Side Viewನ್ನು ಏಕಕಾಲಕ್ಕೆ ಮುದ್ರಿಸುತ್ತವೆ. ಇದರಿಂದ ವಸ್ತುವಿನ ಸಂಪೂರ್ಣ ರಚನೆಯನ್ನು ತಿಳಿಯಲು ಸಹಾಯಕವಾಗುತ್ತಿದೆ. ಇತ್ತೀಚೆಗೆ ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇದನ್ನು ಅಪಾರವಾಗಿ ಬಳಸಲಾಗುತ್ತಿದೆ.

- * ವಸ್ತುವಿನ ಮೂರು ಆಯಾಮಗಳನ್ನು ಜಿತ್ತಿಸುವುದರಿಂದ ನಿರೀಕ್ಷಿತ ಇರುತ್ತದೆ.
- * ದೋಷಗಳನ್ನು ಸರಿಯಾಗಿ ಗುರುತಿಸಬಹುದು
- * ವಸ್ತುವಿನ ಆಂತರಿಕ ರಚನೆಯನ್ನು ತಿಳಿಯಬಹುದಾಗಿದೆ
- * ವಸ್ತುವಿನ ಅಳತೆ ಆಕಾರ ನಿರೀಕ್ಷಿತ ತಿಳಿಯಲು ಸಹಾಯಕವಾಗುತ್ತದೆ.

9) Cyber Warfare ಎಂದರೆನು? ಈ ಸಮಸ್ಯೆಯನ್ನು ಎದುರಿಸಲು ಭಾರತ ಹೇಗೆ ಸ್ನಾದ್ಗೊಂಡಿದೆ ಎಂಬುದರ ರೂಪರೇಷನ್ ನೀಡಿ.

ಉತ್ತರ: 20ನೇ ಶತಮಾನದವರೆಗೆ ದೇಶಗಳಿಗೆ ಹೊರಗಿನ ಶತ್ರು ದೇಶಗಳ ಯಥ್ರೋತ್ಸವ ಸಂಕೀರ್ಣಗಳ ಭಯ ಮಾತ್ರ ಇತ್ತು. ಆದರೆ ಬದಲಾದ ಕಾಫಣ್ಡದಲ್ಲಿ ‘ಸೈಬರ್ ವಾರ್ಫೇರ್’ ಎದುರಿಸಲು ಎಲ್ಲ ದೇಶಗಳು ಸ್ನಾದ್ಗೊಂಡಿಕೊಂಡಿದೆ. ಮಾಹಿತಿ, ಸಂಪರ್ಕ ತಂತ್ರಜ್ಞಾನ (ಐಸಿಟಿ)ದಲ್ಲಿ ಮಾಹಿತಿಯೇ ಬಂಡವಾಳ. ಈ ಮಾಹಿತಿಯನ್ನು ಕಡಿಯುವ, ಹಾಳು ಮಾಡುವ, ತಡೆಯೊಡ್ಡುವ, ಧ್ವಂಸಗೊಳಿಸುವ ಹ್ಯಾಕರ್ಗಳ ಭಯ ಇಂದು ತೀವ್ರವಾಗಿ ಕಾಡುತ್ತಿದೆ. ಈ ರೀತಿಯ ಐಸಿಟಿ ಮೂಲದ ಕೆಣಿಗೆ ಬಟ್ಟೆ ಕಟ್ಟಿ ಆಡುವ ಕಳ್ಳಾಟವೇ ಈ ‘ಸೈಬರ್ ವಾರ್ಫೇರ್’. ಭಾರತವು ತನ್ನನ್ನು ಡಿಜಿಟಲ್ ಇಂಡಿಯಾವನ್ನಾಗಿಸಿಹೊಳ್ಳುವ ಬರದಲ್ಲಿ ಸಾಗುತ್ತಿದ್ದು ಈಗ ಈ ‘ಸೈಬರ್ ವಾರ್ಫೇರ್’ನ್ನು ಎದುರಿಸುವ ಅಗತ್ಯವಿದೆ. ಸರ್ಕಾರವು ಇದಕ್ಕಾಗಿ ಅನೇಕ ಉಪಕ್ರಮಗಳನ್ನು ಹಮ್ಮಿಕೊಂಡಿದೆ.

* ನ್ಯಾಷನಲ್ ಇನ್‌ಪೋರ್ಟ್‌ಮಾಟಿಕ್ ಸೆಂಟರ್, ದೇಶದ ಬಹುತೇಕ ಸರ್ಕಾರಿ ಮಾಹಿತಿಯ ಕಾವಲುಗಾರ, ರಕ್ಕೆ ಮತ್ತು ನಿರ್ವಹಣೆಗಾರನಾಗಿದ್ದು, ಅದಕ್ಕಾಗಿ ವ್ಯವಸ್ಥಿತವಾದ ತಂಡದ ಮೂಲಕ ‘ಸೈಬರ್ ವಾರ್ಫೇರ್’ನ್ನು ಸಮರ್ಥವಾಗಿ ನಿಖಾಯಿಸುತ್ತಿದೆ.

* ಸಂಭಾವ್ಯ ಸೈಬರ್ ದಾಳಿಯಿಂದ ರಕ್ಷಣಿಕೊಳ್ಳಲು, ಈಗಾಗಲೇ ಪ್ರತಿ ತಂತ್ರವಾಗಿ ಅನೇಕ ತಂತ್ರಾಂಶಗಳನ್ನು ಜಾರಿಗೆ ತಂದ ಸರ್ಕಾರದ ತಾಂತ್ರಿಕ ಕ್ಷೇತ್ರದಲ್ಲಿ ಈಗಾಗಲೇ ಅಳವಡಿಸಿಕೊಳ್ಳಲಾಗಿದೆ. ಉದಾ: ಅಂಚೆ, ಬ್ಯಾಂಕಿಂಗ್‌ಗಾಗಿ ಅಲ್ಲಿ ಮಾಹಿತಿ ಸಂರಕ್ಷಣೆ ಟಿಸಿವೆಸ್ ಮತ್ತು ಸಿಫಿ ನೇಟ್‌ವರ್ಕ್‌ಗಳು ನಿರ್ವಹಿಸುತ್ತಿವೆ.

* ಪ್ರಸ್ತುತ ಇರುವ ದತ್ತಾಂಶದ ಸಂಗ್ರಹಕಾರಗಳ ಪರ್ಯಾಯ ಮತ್ತು ತುರ್ತು ದತ್ತಾಂಶ ಘಟಕಗಳನ್ನು ಸುರಕ್ಷಿತವಾಗಿ ದೇಶದ ವಿವಿಧ ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ಭಾರತವು ಮಾಹಿತಿ ತಂತ್ರಜ್ಞಾನ ಅಂಧಾರ್ಥವಾಗಿ ಬೆಳೆದಿದೆ. ಇದರಿಂದ ಸೈಬರ್ ವಾರ್ಪೇರೊನ್ನು ಸಮರ್ಥವಾಗಿ ಎದುರಿಸಲು ಸನ್ನದ್ದುವಾಗಿದೆ. ಇನ್ನೂ ಹೆಚ್ಚಿನ ಜಾಗರೂಕತೆಯೂ ಅಗತ್ಯವಾಗಿದೆ.

10) ಕಲ್ಲಿದ್ದಲು ಉಷ್ಣಸಾವರ (located at coal pit heads)ದಿಂದ ಪರಿಸರ ಮೇಲಿನ ಪರಿಣಾಮವನ್ನು ಬರೆಯಿರಿ.

ಉತ್ತರ: ಭಾರತಕ್ಕೆ ಪ್ರಸ್ತುತ 760 ಬಿ.ಮೆ.ವ್ಯಾ. ವಿದ್ಯುತ್ ಶಕ್ತಿಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಅತಿಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಶಕ್ತಿಯ ಮಾರ್ಪೇಕ ಈ ರೀತಿ ಇವೆ. ದೇಶದ ಬಹುತೇಕ ವಿದ್ಯುತ್‌ನ ಮಾರ್ಪೇಕ National Thermal Power Corporation ತನ್ನ ಅಧಾರವಾದ ಉಷ್ಣಸಾವರಗಳ ಮೂಲಕ ಮಾರ್ಪೇಸುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾನವನ ಆರೋಗ್ಯದ ಹಿನ್ನೆಲೆಯಲ್ಲಿ ಈ ಉಷ್ಣಸಾವರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಾಗಿದೆ.

ಭಾರತ ಅಂಧಾರದ ಕಲ್ಲಿದ್ದಲು ನಿಕ್ಷೇಪ ಹೊಂದಿದ್ದರೂ ಈ ಪರಿಸರದ ಮೇಲಿನ ಪರಿಣಾಮದಿಂದಾಗಿ ಇದರ ಬಳಕೆಯನ್ನು ಕಡಿಮೆ ಮಾಡಿ, ಪರ್ಯಾಯವಾದ ‘ಪರಿಸರ ಸೈರ್ಹಿ’ ವಿದ್ಯುತ್ ಅಥವಾ ಇತರ ಶಕ್ತಿ ಸಂಪನ್ಮೂಲಗಳನ್ನು ಆಶ್ರಯಿಸಬೇಕಾಗಿದೆ.

ಪರಿಸರದ ಮೇಲಿನ ಪರಿಣಾಮಗಳು:

- * ಕಲ್ಲಿದ್ದಲು ಗಣಿಗಾರಿಕೆಯಿಂದ ಧೂಳಿ ಉತ್ಪಾದನೆ ಆಗಿ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿಯಾಗುತ್ತದೆ.
- * ಅತಿಯಾದ ಗಣಿಗಾರಿಕೆಯಿಂದ ಸುತ್ತಮುತ್ತಲಿನ ಜನರ ಮೇಲೆ ತೀವ್ರತರವಾದ ಆರೋಗ್ಯದ ಪರಿಣಾಮಗಳು. ಉದಾ: ಶ್ವಾಸಕೋಶ ತೊಂದರೆ, ಕ್ಯಾನ್ಸರ್
- * ಕಲ್ಲಿದ್ದಲನ್ನು ಕಾಖಾನೆಯಲ್ಲಿ ಸುಡುವುದರಿಂದ ಕಾಬ್ಜ್‌ನ್ ಡ್ರೆ ಆಸ್ಕ್ರೆಡ್, ಕಾಬ್ಜ್‌ನ್ ಮೊನಾಸ್ಕ್ರೆಡ್, ಬಿಡುಗಡೆಯಾಗಿ ‘ವಾಯುಮಾಲಿನ್ಯ’ ಉಂಟಾಗುತ್ತದೆ.
- * ಭೂಮಿಯ ಮೇಲೆ ‘ತಾಪ’ ಏರಿಕೆಯಾಗಿ ಜಾಗತಿಕ ತಾಪಮಾನ ಹೆಚ್ಚಿಸುತ್ತದೆ.
- * ಆಮ್ಲಮಳಿಗೆ ಕಾರಣವಾಗಿ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುತ್ತದೆ
- * ಸಮಶೀಲೋಷ್ಣ ಮಂಡಳದ ಒಂದು (ಒಜ್ಕೋನ್) ಪದರವನ್ನು, ನಾಶಗೊಳಿಸಿ ನೆರಳಾತೀತ ಕಿರಣಗಳು ಭೂಮಿಗೆ ಪ್ರವೇಶಿಸುವಂತೆ ಮಾಡುತ್ತದೆ.
- * ಕಲ್ಲಿದ್ದಲು ಕೃಗಾರಿಕೆಯ ರಾಸಾಯನಿಕ ನೀರು, ಜಲಮೂಲ ಸೇರಿ, ಜಲಮಾಲಿನ್ಯ ಉಂಟು ಮಾಡುತ್ತದೆ.
- * ಪ್ರತ್ಯೇಕ ಮತ್ತು ಪರೋಕ್ಷವಾಗಿ ಶಬ್ದಮಾಲಿನ್ಯ, ವಿಕಿರಣ ಮಾಲಿನ್ಯ, ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತದೆ.

11) ಪ್ರಕೃತಿ ವಿಕೋಪವೆಂದರೇನು? ಇದನ್ನು ಮೆಟ್ಟಿ ನಿಲ್ಲುವಲ್ಲಿ ಯಾವ ಕ್ರಮಗಳನ್ನು ಕೃಗೊಳುತ್ತೀರಿ?

ಉತ್ತರ: ಪ್ರಕೃತಿಯ ಅವಫಂಗಳಿಂದ ಹೊರತಾಗಿಲ್ಲ. ಅನೇಕ ಸ್ವೇಸ್ಟಿಕ ಮತ್ತು ಮಾನವನ ಕಾರಣಗಳಿಂದ ಇರುವ ಪರಿಸರ ವ್ಯವಸ್ಥೆಯು ಅಸ್ವಸ್ಥವಾದಾಗ ಅದರಿಂದ ಪರಿಸರ ವ್ಯವಸ್ಥೆಗೆ ಧಕ್ಕೆಯಾದಾಗ ಅದಕ್ಕೆ ಪ್ರಕೃತಿ ವಿಕೋಪ ಎನ್ನುತ್ತೇವೆ.

ಪ್ರಮುಖ ವಿಕೋಷಗಳು:

- * ನೆರೆ
- * ಭೂಕಂಪ
- * ಬರಗಾಲ
- * ಜ್ವಾಲಾಮುಖಿ
- * ಭಯಾನಕ ರೋಗಗಳು
- * ಸುನಾಮೀ

ಕೈಗೊಳ್ಳಬೇಕಾದ ಕ್ರಮಗಳು:

- * ‘ನೆರೆ’ಯನ್ನು ಎದುರಿಸಲು ಆಯಾ ಪ್ರದೇಶದ ಜನರಲ್ಲಿ ಮುಂಜಾಗ್ರತೆ ಮೂಡಿಸಬೇಕು
- * ಜನರನ್ನು ಸ್ಥಳಾಂತರ ಮಾಡಿಸುವುದು
- * ಮನರ್ವಸತಿ ಕಲ್ಪಿಸುವುದು
- * ಈ ಅವಧಿಯಲ್ಲಿ ಜನರು, ಜಾನುವಾರಗಳಿಗೆ ಆಹಾರ, ಕುಡಿಯುವ ನೀರು, ಆಸರೆಯನ್ನು ಆದ್ಯತೆಯಲ್ಲಿ ಕೈಗೊಳ್ಳಬೇಕು
- * ಜನರ ಮಾನಸಿಕ ಮತ್ತು ದೃಷ್ಟಿಕ ನೋವುಗಳಿಗೆ ನೆರವಾಗುವುದು
- * ಸರ್ಕಾರ ಸಮುದಾಯದ ಸರಿಯಾದ ಸಮನ್ವಯದ ಕಾರ್ಯ ಸಾಧಿಸುವುದು
- * ಸರ್ಕಾರ ವಿವಿಧ ಇಲಾಖೆಗಳಿಂದ ಜಂಟಿಕಾರ್ಯದ ಮೂಲಕ ಮೊದಲೇ ಯೋಜನೆಯನ್ನು ತಯಾರಿಸಿ ಅನುಷ್ಠಾನಕ್ಕೆ ತರುವುದು
- * ಸರ್ಕಾರದ ತುರ್ತು ನಿಧಿಯನ್ನು ಸರಿಯಾಗಿ ಬಳಸುವುದು
- * ಸಿಬ್ಬಂದಿಯ ಪ್ರೇರೇಪಣೆ
- * ಜನರ ಸಹಭಾಗಿತ್ವ
- * ಖಾಸಗಿ ಕಂಪನಿಗಳ ನೆರವು
- * ಜನರಲ್ಲಿ ಮೊದಲೇ ಜಾಗೃತಿ ಮೂಡಿಸುವುದು
- * ಅಗತ್ಯವಿದ್ದರೆ ಅಂತರಾಳೀಯ ಸಹಕಾರ, ಸಹಾಯ ಪಡೆಯುವುದು
- * ಪ್ರಕೃತಿ ವಿಕೋಪ ಮುನ್ಹಾಚನಾ ವ್ಯವಸ್ಥೆ ಬಲಪಡಿಸುವುದು
- * ಪರಿಣಾಮಕಾರಿಯಾದ ಸಂವಹನ ವ್ಯವಸ್ಥೆ ಬಲಪಡಿಸುವುದು
- * ಜನರಲ್ಲಿ ಜಾಗೃತಿ ಮೂಡಿಸುವುದು
- * ಕಾರ್ಯ ಯೋಜನೆಗಳ ಸಮರ್ಪಕ ಅನುಷ್ಠಾನ

12) ಕೃಷಿ ತನ್ನ ಮೂಲರೂಪವನ್ನು ಕಳೆದುಕೊಂಡಿದೆಯೇ? ನಿಮ್ಮ ಅಭಿಪ್ರಾಯವನ್ನು ಅಗತ್ಯ ಉಪಕ್ರಮಗಳಿಂದ ಸಮರ್ಥಿಸಿ.

ಉತ್ತರ: “ಕೃಷಿ ತೋ ನಾಸ್ತಿ ದುರ್ಬಿಕ್ಷಂ” ಎಂಬ ಮಾತು ಈಗ ಅನ್ವಯಿಸುತ್ತಿಲ್ಲ. ‘ಕೋಟಿ ವಿದ್ಯೇಗಿಂತ, ಮೇಟಿ ವಿದ್ಯೆಯೇ ಮೇಲು’ ಎಂದು ರೈತನಾದವರ ಬಾಳು ಹಣವಾಗಿಲ್ಲ. ಕೃಷಿಯಲ್ಲಿ ಎಷ್ಟೂಂದು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಆದರೆ ನಿರೀಕ್ಷಿತ ಮತ್ತು ಸಮಗ್ರ ಫಲಿತಾಂಶಗಳು ದೊರೆತಿಲ್ಲ. ಅಂದಿನ ಸಂಪ್ರದಾಯಿಕವಾದ ಕೃಷಿ ‘ಹಸಿರು ಕ್ಷಾಂತಿ’ಯ ಭರಾಟೆಯಲ್ಲಿ ಹೊಸತನ ಪಡೆದಿದೆ. ಕೃಷಿಯೇತರ ಚಟುವಟಿಕೆಗಳು ಅಗಾಧವಾಗಿ ಬೆಳೆದಿವೆ. ಆದರೆ ರೈತರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಇನ್ನೂ ಸನ್ನದ್ದರಾಗಿಲ್ಲ.

ಇದಕ್ಕೆ ಅಗತ್ಯವಾದ ಉಪಕ್ರಮಗಳು:

- * ಸುಸ್ಥಿರ ಕೃಷಿಯ ಅಗತ್ಯವಿದೆ
- * ಸಾವಯವ ಕೃಷಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ
- * ಪರಿಸರ ಸ್ವೇಚ್ಛೆ ಕೃಷಿ ಅಗತ್ಯವಿದೆ
- * ಹನಿ ನೀರಾವರಿ ಮತ್ತು ತುಂತುರು ನೀರಾವರಿಗಳನ್ನು ಕಡ್ಡಾಯಗೊಳಿಸಬೇಕಿದೆ
- * ‘ರೈತ ಬ್ಯಾಂಕ್’ಗಳನ್ನು ಸಾಫ್ಟ್‌ಪ್ರೋಪ್ರೋಡಕ್ಟ್‌ಎಂದಿಗೆ ಸಹಕಾರಿ ಸಾಲ ವ್ಯವಸ್ಥೆಯನ್ನು ಬಲಪಡಿಸಬೇಕಿದೆ
- * ಪಶುಸಂಗೊಳಿಸಬೇಕೆಂದು ಕೃಷಿಯೊಂದಿಗೆ ಬೆಳೆಸಬೇಕು
- * ರೈತರು ಸ್ವಯಂ ತುರ್ತು ನಿಧಿ ಸಾಫ್ಟ್‌ಪ್ರೋಪ್ರೋಡಕ್ಟ್‌ಬೇಕು
- * ಉಳಿತಾಯ ಮನೋಭಾವ ಬೆಳೆಸಬೇಕು
- * ಕೃಷಿಯಲ್ಲಿ ಸಂಶೋಧನೆಯನ್ನು ಹೆಚ್ಚಿಸಬೇಕು. ಉದಾ: ಲ್ಯಾಬ್ ಟು ಲ್ಯಾಂಡ್
- * ಪ್ರೌಢಿಕರ ಮತ್ತು ಶೈಕ್ಷಿಕರ ನಿರ್ಮಾಣ
- * ಸರ್ಕಾರ ಕೃಷಿಯನ್ನು ಮುಖ್ಯವಾಗಿ ಪರಿಗಣಿಸಬೇಕು.

13) ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಿಂದ ಸಮಾಜದಲ್ಲಿ ನೈತಿಕತೆಗೆ ಧಕ್ಕೆ ಉಂಟಾಗಿದೆಯೇ? ನಿಮ್ಮ ಅಭಿಪ್ರಾಯ ಸಮರ್ಥಿಸಿ.

ಉತ್ತರ: “ಶೀಲವಿಲ್ಲದ ಶೀಕ್ಷಣೆ

ನೀತಿ ಇಲ್ಲದ ವ್ಯಾಪಾರ

ತತ್ವ ಇಲ್ಲದ ರಾಜಕೀಯ

ಮಾನವೀಯತೆ ಮತ್ತು ನೈತಿಕತೆ ಇಲ್ಲದ ‘ವಿಜ್ಞಾನ ಮತ್ತು ತಂತ್ರಜ್ಞಾನ’ ಸಮಾಜವನ್ನು ಭಾದಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಷಯಾಂಶಕ್ಕೂ ‘ಗುಣಾವಗುಣಗಳು’ ಇರುವಂತೆ, ಇದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಕೊಡ ಹೊರತಾಗಿಲ್ಲ. ಹಾಗಂತ ನಾವು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ವಿಮುಕ್ತರಾಗಲು ಸಾಧ್ಯವಿಲ್ಲ. ಸಮಾಜದಲ್ಲಿ ಈ ಮೂಲಕ ಬೆಳೆಸಬೇಕಾಗಿದೆ.

ಈ ಕುರಿತಾದ ಅಭಿಪ್ರಾಯಗಳು:

- * ಸಮಾಜದ ಯಾವುದೇ ಕ್ಷೇತ್ರದಲ್ಲಿ ‘ಅತಿಯಾದರೇ ಅಮೃತವು ವಿಷ’ ಎನ್ನುವಂತೆ ನೈತಿಕ ನೆಲೆಗಟ್ಟಿನಲ್ಲಿ ಎಲ್ಲವನ್ನು ಸ್ವೀಕರಿಸುವ, ಬಳಸುವ ಜನರು ಇರುವಾಗ ಈ ಸಮಸ್ಯೆ ಎದುರಾಗುವುದಿಲ್ಲ.

* ನೈತಿಕತೆಯನ್ನು ಬೆಳೆಸಲು ಹಲವಾರು ಕ್ಷೇತ್ರಗಳಿದ್ದು. ಅವುಗಳ ಮೂಲಕ ಬೆಳೆಸಲು ಸರ್ಕಾರ, ಜನರು, ಸಮಾಜ ಮಾಡ್ದಂತಹ ಪ್ರಯೋಜನಗಳು.

* ಬದಲಾವಣೆಯೇ ಬೆಳವಣಿಗೆ. ಈ ಬೆಳವಣಿಗೆ ಆಗಲು ನಾವು ನವೀನ ವಿಜ್ಞಾನ ಮತ್ತು ತಂತ್ರಜ್ಞಾನದ ಬದಲಾವಣೆಯನ್ನು ಸ್ವೀಕರಿಸಬೇಕು. ಆ ಸಮಯದಲ್ಲಿ ಒಳ್ಳೆಯದನ್ನು ತೆಗೆದುಕೊಳ್ಳಲು ಮತ್ತು ಅದನ್ನೇ ಎಲ್ಲಿಡೆ ಪರಸಿಸುವ ವಿಷೇಜನಾ ಶಕ್ತಿಯನ್ನು ಪ್ರತಿಯೊಬ್ಬರು ಬಳಸಲೇಬೇಕು.

* ವ್ಯಕ್ತಿಗಳ ದುರ್ಭಾಕ್ಷಿಕೆಯೇ ಈ ರೀತಿಯ ದೋಷಾರೋಪಕ್ಕೆ ಕಾರಣ. ಅದಕ್ಕಾಗಿ ಸಮಗ್ರವಾಗಿ ನೋಡಿದಾಗ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನೈತಿಕತೆಗೆ ಧಕ್ಕೆ ಆಗಿರದೇ ಅದು ಜನರ ವ್ಯೇಯಕ್ಕಿಕ ದೌಖಲ್ಯಗಳಿಂದ ಮೌಲ್ಯಗಳು ಕುಸಿಯುತ್ತಿದೆ ಎನ್ನಬಹುದು.

14) ICT ಬಗ್ಗೆ ನೀವೇನು ತಿಳಿದುಕೊಂಡಿದ್ದಿರಿ? ಇದರ ಸಮರ್ಪಕ ಅನುಷ್ಠಾನಕ್ಕೆ ಭಾರತ ಹೇಗೆ ಸಜ್ಜಗೊಂಡಿದೆ?

ಉತ್ತರ: ‘ಮಾಹಿತಿ ಯುಗ’ದ ಬದಲಾವಣೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ಡಿಜಿಟಲ್ ಮಯವಾಗುತ್ತಿರುವ ಬದುಕಿಗೆ ಮಾಹಿತಿ, ಸಂಪರ್ಕ ತಂತ್ರಜ್ಞಾನದ ಕ್ರಾಂತಿಯೇ ಕಾರಣವಾಗಿದೆ. ದಿಲ್ಲಿಯಿಂದ-ಹಳ್ಳಿ, ಹಳ್ಳಿಯಿಂದ ವಿಶ್ವದ ಯಾವುದೇ ಮೂಲೆಗೆ ಸಂಪರ್ಕ, ಸಂವಹನ, ಮಾಹಿತಿ ವಿನಿಮಯಕ್ಕೆ ಸಹಕಾರಿಯಾಗಿರುವುದೇ ಇಸಿಟಿ. ಇಂದು ನಮ್ಮ ಅನಗ್ತ್ಯವಾದ ಸಂಗತಿಯಾಗಿ ಪರಿಣಮಿಸಿವೆ.

ಭಾರತ ಸರ್ಕಾರ (ಇಸಿಟಿ) ಇದರ ಸಮರ್ಪಕ ಅನುಷ್ಠಾನಕ್ಕಾಗಿ ಹಮ್ಮಿಕೊಂಡ ಕಾರ್ಯ ಯೋಜನೆಗಳು ಹೀಗಿವೆ,

* ಡಿಜಿಟಲ್ ಇಂಡಿಯಾ ಉಪಕ್ರಮ: ದೇಶದ ಪ್ರತಿಯೊಂದು ನಾಗರಿಕನಿಗೂ, ವೇಗದ, ಪಾರದರ್ಶಕತೆಯ, ವಿದ್ಯುತ್ವಾನ್ ಆಡಳಿತದ ಸೇವೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖವಾದ ಉದ್ದೇಶವಾಗಿದೆ.

* ಬಾಹ್ಯಕಾಶ ತಂತ್ರಜ್ಞಾನ: ಮಾಹಿತಿ ರವಾನೆ, ಸಂಗ್ರಹಣೆಗಾಗಿ ಸಂಪರ್ಕ ಉಪಗ್ರಹಗಳ ಅಗತ್ಯವಿದ್ದು, ಅವುಗಳನ್ನು ಇಸ್ತೋ ಅನುಷ್ಠಾನಕ್ಕೆ ಸತತವಾಗಿ ತರುತ್ತಿದೆ.

* ಕೌಶಲ್ಯ ಭಾರತ: 127 ಕೋಟಿ ಜನಸಂಖ್ಯೆಯ ಭಾರತದ ಪ್ರತಿಯೊಬ್ಬ ಪ್ರಜೆಯು ಇಸಿಟಿಯ ಅನುಭೋಗಳಾಗಿಸಲು ಸ್ಥಿರ ಇಂಡಿಯಾ ಉಪಕ್ರಮ ಜಾರಿಗೆ ತರಲಾಗಿದೆ.

* ಮೇಕ್ ಇನ್ ಇಂಡಿಯಾ: ಇಸಿಟಿಯ ಅನುಷ್ಠಾನಕ್ಕೆ ಬೇಕಾದ ‘ಡಿವೈಸ್’ಗಳ ಮಾರ್ಪೆಕ್ಗಾಗಿ ಈ ಉಪಕ್ರಮ ಬಳಕೆಯಾಗುವುದು

* ಬ್ಯಾಂಕಿಂಗ್ ವ್ಯವಸ್ಥೆಗೆ ಚೆರುಕು: ಪೇಮೆಂಟ್ ಬ್ಯಾಂಕುಗಳ ಅನುಷ್ಠಾನ

* ರೈತರನ್ನು ಒಳಗೊಳ್ಳಲು ಕಿಸಾನ್ ಕಾಲ್ ಸೆಂಟರ್, ಫ್ಲಾಚ್‌ಲೆಟ್, ಕೆಸಿಸಿ, ಕಿಸಾನ್ ಸಾಯಿಲ್ ಕಾರ್ಡ್ ಮುಂತಾದವು

* ಜನಧನ ಯೋಜನೆ, ವಿಮೆ ಯೋಜನೆ, ಮುಂತಾದ ಇಸಿಟಿ ಆಧಾರಿತ ಪ್ರಮುಖ ಯೋಜನೆಗಳ ಮೂಲಕ ಸರ್ಕಾರ ಸಜ್ಜಾಗಿದೆ.

15) ಭೂಮಿಯ ಹಸಿರು ಹೋದಿಕೆಯು ಕ್ಷೇತ್ರೀಸುವಲ್ಲಿ ಮಾನವನ ಚಟುವಟಿಕೆಗಳನ್ನು ಪಟ್ಟಿ ಮಾಡಿ. ಪರಿಣಾಮಗಳನ್ನು ತಿಳಿಸಿ.

ಉತ್ತರ: ‘ಹಸಿರೇ ಉಸಿರು’ ಆದರೆ ಮಾನವ ಈ ಪ್ರಕೃತಿಯ ವಿನಾಶಕ್ಕೆ ಸಮರ ಸಾರಿರುವಂತೆ ಭಾಸವಾಗುತ್ತಿದೆ. ಈ ಭೂಮಿಯ ಹಸಿರು ಹೋದಿಕೆಯ ಪ್ರಮಾಣ ಕೆನಿಷ್ಟೆ ಸರಾಸರಿ ಶೇ.30ರಷ್ಟು ಇರಬೇಕು. ಆದರೆ ಕ್ರಮೇಣ ಇದರ ಪ್ರಮಾಣ ಕ್ಷೇತ್ರೀಸುತ್ತದೆ. ಈ ರೀತಿಯ ಅರಣ್ಯ ನಾಶಕ್ಕೆ ಕಾರಣವಾಗಿರುವ ಮಾನವನ ಚಟುವಟಿಕೆಗಳು:

- * ಕೈಗಾರಿಕರಣ
- * ವನ್ಯ ಜೀವಿಗಳ ಬೇಟೆ
- * ಸಸ್ಯ ಸಂಕುಲದ ಬಲಿ
- * ಅಪ್ಯಜ್ಞಾನಿಕ ಭೂಮಿಯ ಬಳಕೆ
- * ಕೃಷಿಗಾಗಿ ಅರಣ್ಯ ಹಾಳು
- * ತನ್ನ ಎಲ್ಲ ಆರಾಮ ಜೀವನಕ್ಕಾಗಿ ಅರಣ್ಯ ಮೂಲದ ದುರ್ಬಳಕೆ
- * ಕುತಂತ್ರಿ ಜನರಿಂದ ಅರಣ್ಯಕ್ಕೆ ಬೆಂಕಿ, ಕಾಡಿಚ್ಚ ಮುಂತಾದವು.

ಪರಿಣಾಮಗಳು:

- * ಕೈಗಾರಿಕರಣದಿಂದಾಗಿ ಇಂಗಾಲದ ಡ್ಯೂ ಆಕ್ಸ್‌ಡ್ರಾ ಬಿಡುಗಡೆಯಾಗಿ, ಜಾಗತಿಕ ತಾಪಮಾನ ಹೆಚ್ಚಿತ್ತದೆ
 - * ಸಾರಜನಕ ಆಕ್ಸ್‌ಡ್ರಾ ಮತ್ತು ಗಂಧಕದ ಆಕ್ಸ್‌ಡ್ರಾ ಬಿಡುಗಡೆಯಾಗಿ, ಸ್ಟೋಕ್ ಅಮ್ಲ, ಮತ್ತು ಸಲ್ಫರಿಕ್ ಅಮ್ಲಗಳು ಬಿಡುಗಡೆಯಾಗಿ ‘ಅಮ್ಲ ಮಳೆ’ಯಾಗುತ್ತಿದೆ.
 - * ಸಿಂಹಾಸನ, ಮೀಥೇನ, ಸಿಂಹಾಸನ 4, ಹ್ಯಾಲೋಜನಗಳಿಂದ ‘ಹಸಿರು ಮನೆ’ ಅನಿಲದ ಪರಿಣಾಮ ಉಂಟಾಗುತ್ತಿದೆ.
 - * ಇದೇ ಸಿಂಹಾಸನಿಯಿಂದ ಒಂದು ಕ್ಲೋರಿನ್‌ನಿಂದ ವಿಭಜನೆ ಹೊಂದಿ ೨೩ (ಟರ್ಮೋನ್) ನಾಶವಾಗುತ್ತಿದೆ.
 - * ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಪತ್ತು (ಪ್ರೈರ್‌ರಾ ಮತ್ತು ಪ್ರೈನಾ) ನಾಶವಾಗುತ್ತಿದೆ.
- ಇತ್ಯಾದಿ.

16) ತೋಟಗಾರಿಕೆ ಚಿನ್ನದ ಮೊಟ್ಟೆಯಿಡುವಂತಾಗಲು ವಿಜ್ಞಾನದ ಯಾವ ಶಾಖೆ ಸಹಾಯಕ? ಮತ್ತು ಹೇಗೆ?

ಉತ್ತರ: ಕೃಷಿಯ ಒಟ್ಟು ಜ.ಡಿ.ಪಿ ಕೊಡುಗೆಯಲ್ಲಿ ತೋಟಗಾರಿಕೆಯ ಪಾಲು ಶೇ.40ರಷ್ಟಿದೆ. ಇದರಲ್ಲಿ ತೋಟಗಾರಿಕೆ ಮತ್ತು ಕೈ ತೋಟಗಾರಿಕೆ ಎಂಬ ಎರಡು ವಿಧಗಳಿವೆ. ಕಾಫಿ, ತಿಂಗು ಅಡಿಕೆ, ಕೋಕೊ, ರಬ್ಬರ್, ಗೋಡಂಬಿ, ತರಕಾರಿ, ಹಣ್ಣು, ಹೊಗಳ ಕೃಷಿಯನ್ನು ಈ ತೋಟಗಾರಿಕೆ ಒಳಗೊಂಡಿದೆ. ಇದನ್ನು ‘ಟ್ರೈಕ್ ಫಾರ್ಮೆಂಟ್’ ಎಂದು ಕರೆಯುವರು. ರಾಸಾಯನಶಾಸ್ತ್ರದ ರಾಸಾಯನಿಕ, ಕೀಟ ನಾಶಕ, ಕ್ರಿಮಿ ನಾಶಕಗಳು ಈ ತೋಟಗಾರಿಕೆ ಅಭಿವೃದ್ಧಿಯಾಗಲು ಸಹಾಯಕವಾಗಿವೆ. ಇದರಿಂದ ತೋಟಗಾರಿಕೆ ಚಿನ್ನದ ಮೊಟ್ಟೆಯಿಂತೆ ಶ್ರೀಮಂತವಾಗಲು ಇದು ನೇರವಾಗಿಲ್ಲದೆ. ಇದಕ್ಕೆ ‘ತಳಿ ತಂತ್ರಜ್ಞಾನ’ವೇ ಆಧಾರ.

ವಿಧಾನಗಳು:

- * ತೋಟಗಾರಿಕೆ ಬಹುತೇಕ ಹೆಚ್ಚಿನ ಬಂಡವಾಳ ಬಳಸಿ, ಅಧಿಕ ಲಾಭ ನೀಡುವ ಕೃಷಿ ವಿಧಾನವಾಗಿದೆ. ಆದರೆ ಇದಕ್ಕೆ ರೋಗಬಾಧೆ ಅಧಿಕ. ಇದಕ್ಕಾಗಿ ಅನೇಕ ಕ್ರಿಮಿನಾಶಕ ಮತ್ತು ಕೀಟನಾಶಕಗಳ ಅಗತ್ಯವಿದೆ.
- * ಇಲ್ಲಿನ ಉತ್ಪಾದನೆಯನ್ನು ಹೆಚ್ಚಿಸಲು ಹನಿ ನೀರಾವರಿ ಮತ್ತು ತುಂತರು ನೀರಾವರಿ ಯೋಜನೆಗಳ ಅಗತ್ಯವಿದೆ.
- * ಕಡಿಮೆ ಕಾರ್ಮಿಕರನ್ನು ಬಳಸಲು ಇಲ್ಲಿ ಯಾಂತ್ರೀಕರಿಸಲು ಬಳಸುವ ಅಗತ್ಯವಿದೆ.
- * ಉತ್ಪಾದನೆ ಹೆಚ್ಚಿಸಲು ರಾಸಾಯನಿಕ ಬಳಕೆ ಅಗತ್ಯವಿದೆ
- * ಹೆಚ್ಚಿನ ಇಲ್ಲವರಿ, ಕಡಿಮೆ ಕೀಟಗಳು, ಕಡಿಮೆ ರೋಗಭಾದೆ, ಕಡಿಮೆ ಅವಧಿಯಲ್ಲಿ ಘಲವನ್ನು ಪಡೆಯಲು ಕಡಿಮೆ ನೀರು ಬಳಸಲು ಅನುಕೂಲಕರವಾದ ‘ತಳಿ ತಂತ್ರಜ್ಞಾನ’ ಬಳಸಿ, ‘ಕುಲಾಂತರಿ’ ತೋಟಗಾರಿಕೆಯಿಂದ ಅದನ್ನು ಅತ್ಯಂತ ಲಾಭದಾಯಕವಾಗಿ ಮಾಡಿಕೊಳ್ಳಲು ಸಾಧ್ಯವಿದೆ.

17) ಮಾನವ ಬಂಡವಾಳ ಮತ್ತು ವಿಜ್ಞಾನ ತಂತ್ರಜ್ಞಾನ ದೇಶದ ಅಭಿವೃದ್ಧಿಯಲ್ಲಿ ಪೂರಕವೇ? ನಿಮ್ಮ ಅಭಿಪ್ರಾಯ ತಿಳಿಸಿ.

ಉತ್ತರ: ಮಾನವ ಸಂಪತ್ತು ಉಳಿದೆಲ್ಲಾ ಸಂಪತ್ತುಗಳಿಂದ ಹೊಲ್ಯಾಯುತವಾದುದು. ಆದರೆ ಇದರ ಸದ್ವಿಳಿಕೆ ಆಗಬೇಕು. ಅದಕ್ಕಾಗಿ ವಿಜ್ಞಾನ ತಂತ್ರಜ್ಞಾನದ ಜೊತೆಗೆ ಸರಿಯಾದ ಮಾನವ ಸಂಪನ್ಮೂಲದ ಬಳಕೆಯಾದರೆ ದೇಶವು ಅಭಿವೃದ್ಧಿಯಲ್ಲಿ ಸಾಗಲು ಸುಲಭ ಸಾಧ್ಯ.

* ಭಾರತ ಅಗಾಧವಾದ ಯುವ ಜನಸಂಖ್ಯೆ (16–60 ವಯಸ್ಸಿನ)ಯ ಲಾಭಾಂಶವನ್ನು (ಡೆಮೋಗ್ರಾಫಿಕ್ ಡಿವಿಡೆಂಡ್) ಹೊಂದಿದ್ದು, ಇದರ ಸರಿಯಾದ ಬಳಕೆಯ ಅಗತ್ಯವಿದೆ. ಉದಾ: ಸ್ಕ್ಲೋ ಇಂಡಿಯಾ ಮತ್ತು ಡಿಸೆಟಲ್ ಇಂಡಿಯಾ ಮೂಲಕ.

* ಅಷ್ಟೋಂದು ಅಗಾಧವಾದ ಜನರನ್ನು ಪರಿಣಾಮಕಾರಿಯಾಗಿ ಬಳಸಬೇಕಾದರೆ ಮೂಲ ವಿಜ್ಞಾನದಲ್ಲಿ ಸಂಶೋಧನೆ ಹೆಚ್ಚಿಸಬೇಕು ಮತ್ತು ಐಸಿಟಿಯನ್ನು ಅಭಿವೃದ್ಧಿ ಪಡಿಸಬೇಕು.

* ಸಂಪನ್ಮೂಲ ಸದ್ವಿಳಿಕೆ ಆದರೆ ಭಾರತ ವಿಶ್ವದ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆಯಲಿವೆ. ಅದಕ್ಕಾಗಿ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು.

* ಕೈಗಿ, ಕೈಗಾರಿಕೆ, ಸೇವಾ ಕ್ಷೇತ್ರದಲ್ಲಿ ಈ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಬಹುದು.

* ಗ್ರಾಮೀಣ, ನಗರಗಳ ಅಂತರ ನಿವಾರಿಸಲು ನೆರವಾಗುತ್ತವೆ.

* ಸಾಮಾಜಿಕ ಸಮಸ್ಯೆ ನಿವಾರಿಸಲು ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಅನುಕೂಲವಾಗುತ್ತದೆ.

18) ಸಾಂಕ್ರಾಂತಿಕ ರೋಗಗಳು ಮಾನವನಿಗೆ ಹೇಗೆ ವಿನಾಶಕ? ಅದನ್ನು ಎದುರಿಸುವಲ್ಲಿ ವಿಶ್ವದ ಪ್ರಯತ್ನ ಮತ್ತು ಸಫಲತೆ ತಿಳಿಸಿ.

ಉತ್ತರ: ವಿಜ್ಞಾನ ಮತ್ತು ತಂತ್ರಜ್ಞಾನ ವ್ಯಾದ್ಯಕ್ಷೇಯ ಕ್ಷೇತ್ರದಲ್ಲಿ ಜಗತ್ತು ಏನೆಲ್ಲಾ ಸಾಧನೆ ಮಾಡಿದರೂ ಈಗಲೂ ಸಾಂಕ್ರಾಂತಿಕ ರೋಗಗಳು ಜನರನ್ನು ಭಾದಿಸುತ್ತಿವೆ. ಜಗತ್ತು ಇಂದು ಒಂದು ಮಟ್ಟ ಹಳ್ಳಿಯಂತೆ ಆಗಿರುವುದು ಮತ್ತೊಂದು ರೀತಿಯಲ್ಲಿ ಸಾಂಕ್ರಾಂತಿಕ ರೋಗಗಳನ್ನು ಹರಡಲು ಕಾರಣವಾಗುತ್ತಿವೆ. ಉದಾಹರಣೆಗೆ ಇತ್ತೀಚೆನ ದಿನಗಳಲ್ಲಿ ಎಂಬೇಳಾ, ಡೆಂಗ್ಸ್, ಚಿಕ್ಕನ್ ಗುಣ್ಯ ಮುಂತಾದ ರೋಗಗಳಿಂದ ಸಾಯಂವರ ವಿನಾಶಕಾರಿ ಎಂದು ತಿಳಿಸುತ್ತದೆ.

ಈ ನಿಟ್ಟನಲ್ಲಿ ವಿಶ್ವವ ಕ್ರೇಸ್ಟಿಯನ್ ಕ್ರಮಗಳು:

* ಡಬ್ಲೂ.ಎಚ್.ಎಂ ನಂತಹ ಜಾಗತಿಕ ಸಂಘ ಸಂಸ್ಥೆಗಳು ಇವನ್ನು ಎದುರಿಸಲು ಕಾರ್ಯತಂತ್ರ ರೂಪಿಸುತ್ತಿವೆ.

* ವಿಷಮ ಶೀತ ಜ್ಝರ, ಸಿಡುಬು, ಮೋಲಿಯೋದಂತಹ ರೋಗಗಳನ್ನು ಈಗಾಗಲೇ ಹೊಡೆದೋಡಿಸಲಾಗಿದೆ.

* ದೇಶದಲ್ಲಿಯ ಈ ರೋಗಗಳು ಕುರಿತು ಜಾಗೃತಿ ಮೂಡಿಸುವ ಸೂಕ್ತ ಮುನ್ನೆಚ್ಚರಿಕೆ ನೀಡುತ್ತಿರುವ ಅನೇಕ ಯೋಜನೆಗಳಿವೆ.

ಉದಾ: ನ್ಯಾಕ್ರೋ-ಪಿಡ್ಸ್ ನಿಯಂತ್ರಣ ಎಂಬೇಳಾ ಮುನ್ನೆಚ್ಚರಿಕೆ

* ಸಕಾಲದಲ್ಲಿ ಡೆಂಗ್ಸ್ ನಂತಹ ರೋಗ ಎದುರಿಸಲು ಅನೇಕ ಸಂಘಟನೆಗಳು ಕಾರ್ಯ ಪ್ರವೃತ್ತವಾಗುತ್ತಿವೆ.

ಇನ್ನು ಹೆಚ್ಚಿನ ಕಾರ್ಯದಕ್ಷತೆ ಸಾಧಿಸುವ ಅಗತ್ಯವಿದೆ. ಜಗತ್ತಿಗೆ ಅರೋಗ್ಯ ಭಾಗ್ಯವನ್ನು ಕರುಣೆಸಲು ಎಲ್ಲರೂ ಪ್ರಯತ್ನಿಸಬೇಕಾಗಿದೆ.

19) ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಅಭಿವೃದ್ಧಿ ಎಂಬುದರ ನಿಜವಾದ ಅರ್ಥವೇನು? ಅದು ಭಾರತಕ್ಕ ವರವಾಗುವಂತೆ ಹೇಗೆ ಬಳಸಿಕೊಳ್ಳಬಹುದು?

ಉತ್ತರ: ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಎಂದರೆ ಸಂಶೋಧನೆಯನ್ನು ಹೆಚ್ಚಿಸಿ ಆ ಮೂಲಕ ಮಾನವೀಯತೆ ಬಲಿ ಕೊಡದೆ ದೇಶದ ಸರ್ವಾಂಗಿಗಳಾಗಿ ಅಭಿವೃದ್ಧಿಯಲ್ಲಿ ಅದನ್ನು ಸರಿಯಾಗಿ ಬಳಸಿಕೊಳ್ಳುವಿಕೆಯೇ ಆಗಿದೆ.

ವರವಾಗುವ ಹಾಗೆ ಬಳಸಿಕೊಳ್ಳುವ ವಿಧಾನ:

- * ಕ್ರಾಂತಿಯನ್ನು ಲಾಭದಾಯಕವಾಗಿಸುವಲ್ಲಿ ಅದನ್ನು ಸರಿಯಾಗಿ ಬೆಳೆಸುವಿಕೆ. ಉದಾ: ತಣಿ ತಂತ್ರಜ್ಞಾನ
- * ಕೈಗಾರಿಕೆಯಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಭಿವೃದ್ಧಿ ಪಡಿಸುವುದು
- * ಸೇವಾ ಕ್ಷೇತ್ರವನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ಮುಟ್ಟುವಂತೆ ಬಲಪಡಿಸುವುದು.
- * ಸ್ಕೂಲ್ ಸಿಟಿ ಸ್ಕೂಲ್ ಏಂಜಿನಿಯರಿಂಗ್ ನಿರ್ಮಿಸಲು ಬಳಕೆ
- * ಡಿಜಿಟಲ್ ಇಂಡಿಯಾದ ಅನುಷ್ಠಾನಕ್ಕೆ ತಕ್ಷೇತರ ಸಂಶೋಧನೆ
- * ದೇಶದ ಮೂಲಭೂತ ಸೌಕರ್ಯ ನಿರ್ಮಿಸಲು ಸಹಾಯ ಪಡೆಯುವಿಕೆ.
- * ಸರ್ಕಾರದ ಪ್ರತಿಯೊಂದು ಯೋಜನೆ ಮೂರಕವಾಗುವ ರೀತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಗೆ ಒತ್ತು ನೀಡುವುದು
- * ಸಂಶೋಧನೆಗೆ ಆಧ್ಯಾತ್ಮಿಕ ವರ್ಣನೆಗೆ ಆಧ್ಯಾತ್ಮಿಕ ವರ್ಣನೆ
- * ತಾಂತ್ರಿಕ ವರ್ಗದ ಸೃಜನೆ
- * ನಾವೀನ್ಯತೆಗೆ ಬೆಂಬಲ ನೀಡುವುದು.

20) ಕೇಂದ್ರದ ವಿಜ್ಞಾನ-ತಂತ್ರಜ್ಞಾನದ ಕಾರ್ಯ ಚಟುವಟಿಕೆಯನ್ನು ಸಮ್ರೂಧ್ಯವಾಗಿ ವಿಶೇಷಿಸಿ.

ಉತ್ತರ: ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಉಸ್ತುವಾರಿಗಾಗಿ ಪ್ರತ್ಯೇಕ ಮಂತ್ರಾಲಯವೇ ಇದೆ. Department of Science of Technology. ಇದರ ಜೊತೆಗೆ Dept of space, Dept of nuclear tech, ರಾಷ್ಟ್ರೀಯ ಅಳುವಿದ್ಯುತ್ ಆಯೋಗ, ರಾಷ್ಟ್ರೀಯ ವಿಜ್ಞಾನ ಸಂಶೋಧನ ಸಂಸ್ಥೆ-ಬೆಂಗಳೂರು, ಓಟಾ ವಿಜ್ಞಾನ ಸಂಶೋಧನಾ ಸಂಸ್ಥೆ-ಮುಂಬಯಿ, ಇದಲ್ಲದೆ ರಾಜ್ಯಗಳಲ್ಲಿಯೂ ಇದಕ್ಕಾಗಿ ಪ್ರತ್ಯೇಕ ಮಂತ್ರಾಲಯವನ್ನು ಸ್ಥಾಪಿಸಲಾಗಿದೆ.

- * ರಾಷ್ಟ್ರ ಮಟ್ಟದ ಪ್ರತಿಯೊಂದು ನೀತಿ-ನಿಯೋಜನೆಗಳನ್ನು ಅಲ್ಲಿ ರೂಪಿಸಿ ದೇಶಾದ್ಯಂತ ಜಾರಿಗೆ ತರುತ್ತದೆ
- * ವೈಜ್ಞಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಇಲಾಖೆಗಳು ಮಧ್ಯದ ಸಮಸ್ಯೆಯನ್ನು ನಿರಾರಿಸುತ್ತದೆ.
- * ಭವಿಷ್ಯದ ಜನರ ಅಗತ್ಯತೆ ಮಾರ್ಪಾಠೆಗಳಲ್ಲಿ ಬೇಕಾದ ತಂತ್ರಜ್ಞಾನ ಅಭಿವೃದ್ಧಿಗೆ ನೆರವು ನೀಡುತ್ತದೆ.
- * ಅಂತರರಾಷ್ಟ್ರೀಯ ಸಂಶೋಧನೆಗಳ ನೆರವು ಪಡೆದು ದೇಶೀಯ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ನೆರವಾಗುತ್ತದೆ.
- * Digital India, Make in India, Skill Indiaದಂತಹ ಯೋಜನೆಗೆ ಮೂರಕವಾದ ತಂತ್ರಜ್ಞಾನವನ್ನು ಕೇಂದ್ರ ಮಟ್ಟದಲ್ಲಿ ಬಲಪಡಿಸುತ್ತದೆ.

ಓದುಗರ ಟಿಪ್ಪಣಿಗಾಗಿ:

ಗ್ರಂಥಾರ್ಥಣಾ:

- 1) ಎ.ಎಮ್.ಎಚ್. ವಿಜ್ಞಾನ ಮತ್ತು ತಂತ್ರಜ್ಞಾನ
- 2) ವಿಜ್ಞಾನ ಮತ್ತು ತಂತ್ರಜ್ಞಾನ – ಜಿ.ಹರಿಪ್ರಸಾದ್
- 3) ಕನಾಂಟಿಕ ಸರ್ಕಾರದ ಶಾಲಾ ಪಠ್ಯಪುಸ್ತಕಗಳು
- 4) ಎನ್.ಸಿ.ಆರ್.ಟಿ. ಪಠ್ಯಪುಸ್ತಕಗಳು
- 5) ವಿಕಿಪೀಡಿಯಾ
- 6) ಪ್ರಜಾವಾಣಿ ದಿನಪತ್ರಿಕೆ
- 7) ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವೆಬ್‌ಸೈಟ್
- 8) ಇಸ್ಲೋ ವೆಬ್‌ಸೈಟ್
- 9) ಯೋಜನಾ ಮಾಸಿಕ
- 10) ಪರಿಸರ ವಿಜ್ಞಾನ: ಎಸ್.ಕೆ.ಹೋಲನ್ಸ್‌ವರ
- 11) ಇಂಥನಗಳು: ಎಚ್.ರಾಮಚಂದ್ರಸ್ವಾಮಿ
- 12) ಪರಿಸರ ಮಾಲಿನ್ಯತೆ: ಎಸ್.ಕೇಶ್ವರ
- 13) ಪರಿಸರ ಅಧ್ಯಯನ: ಎಚ್.ಆರ್.ಕೃಷ್ಣಮೂರ್ತಿ
- 14) ಭೂಮಂಡಲ ಬಿಸಿಯಾಗುತ್ತಿದೆ: ಬಿ.ಜಿ.ರಮೇಶ್
- 15) ಸೌರಶಕ್ತಿ: ಎಮ್.ಕೆ.ರಾಮಸ್ವಾಮಿ
- 16) ಸಾಮಾನ್ಯ ವಿಜ್ಞಾನ: ಮಾಲೀ ಮುದ್ದಣ್ಣ
- 17) ಸ್ವಧಾರ ಚೈತ್ಯ ಮಾಸಿಕ
- 18) ವಾತಾಂ ಇಲಾಖೆ ವೆಬ್‌ಸೈಟ್
- 19) ಸರ್ಕಾರಿ ಪ್ರಮುಖ ಜಾಲತಾಣಗಳು
- 20) ಕನಾಂಟಿಕದ ಆರ್ಥಿಕ ಸಮೀಕ್ಷೆ

